ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೭ || ಬೆಂಗಳೂರು, ಗುರುವಾರ, ಮಾರ್ಚ್ ೨೨, ೨೦೧೨ (ಚೈತ್ರ ೨, ಶಕ ವರ್ಷ ೧೯೩೩) || ಸಂಚಿಕೆ ೧೨

ವಿಷಯಸೂಚಿ

ವಿಷಯ	ಪುಟಗಳು
ಭಾಗ – I ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾಗಿ ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು ...	785–848
ಭಾಗ – II ನೇಮಕಗಳು, ಸ್ಥಳ ನೇಮಕಗಳು ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು, ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಸೂಚನೆಗಳು ...	273–296
ಭಾಗ – III ಶಾಸನಬದ್ಧವಲ್ಲದ ಆದರೆ ಜಮೀನು ಸಂಗ್ರಹಣ ಶಾಸನದ ಮೇರೆಗೆ ಹೊರಡಿಸಿದ ಅಧಿಸೂಚನೆಗಳ ಸಹಿತವಾಗಿ ಸರ್ಕಾರದ ಅಧಿಸೂಚನೆಗಳು, ಇಲಾಖೆಗಳ ಮುಖ್ಯಾಧಿಕಾರಿಗಳಿಂದ ಅಧಿಸೂಚನೆಗಳು, ಸ್ಥಳೀಯ ಪ್ರಾಧಿಕಾರ ಇಲಾಖೆಗೆ ಸಂಬಂಧಪಟ್ಟ ಅಧಿಸೂಚನೆಗಳು, ಋತುಮಾನ ಸಮಾಚಾರಗಳು ಮತ್ತು ಪೇಟೆಯ ಆಗಾಗಿನ ಧಾರಣಾವಾಸಿಗಳು ...	1441–1568
ಭಾಗ – IV ಕೇಂದ್ರದ ವಿಧೇಯಕಗಳು ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ಕೇಂದ್ರದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರ ಸರ್ಕಾರದವರು ಹೊರಡಿಸಿದ ಸಾಮಾನ್ಯ ಶಾಸನಬದ್ದ ನಿಯಮಗಳು ಮತ್ತು ಶಾಸನಬದ್ದ ಆದೇಶಗಳು ಮತ್ತು ರಾಷ್ಟ್ರಪತಿಯವರಿಂದ ರಚಿತವಾಗಿ ರಾಜ್ಯ ಸರ್ಕಾರದವರಿಂದ ಪುನಃ ಪ್ರಕಟವಾದ ಆದೇಶಗಳು ...	45–52
ಭಾಗ – IV-A ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು, ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು ...	361–416
ಭಾಗ – V ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು ...	361–384
ಭಾಗ – VI ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು ...	433–448
ವಿಶೇಷ ರಾಜ್ಯಪತ್ರಗಳು ವಾರಾಂತ್ಯದಲ್ಲಿ ಪ್ರಕಟಗೊಂಡ ವಿಶೇಷ ರಾಜ್ಯಪತ್ರಗಳು ...	1305–1424

ವಿಶೇಷ ರಾಜ್ಯಪತ್ರಗಳು

ದಿನಾಂಕ 22-03-2012

ವಿಶೇಷ ರಾಜ್ಯಪತ್ರ ಸಂಖ್ಯೆ	ಪ್ರಕಟಣೆ ದಿನಾಂಕ	ಅಧಿಸೂಚನೆ ಸಂಖ್ಯೆ ಮತ್ತು ದಿನಾಂಕ
145	01-03-2012	No. UDD 98 MyAaPra 2012, Bangalore, Dated: 01.03.2012
155	03-03-2012	ಸಂಖ್ಯೆ ರಾಜುಆ.1.ಆರ್‌ಪಿಪಿ.2010, ಬೆಂಗಳೂರು, ದಿನಾಂಕ: 03-03-2012
156	05-03-2012	ಸಂಖ್ಯೆ : ಲಾ 5 ಎಲ್‌ಸಿಎಲ್ 2012, ಬೆಂಗಳೂರು, ದಿನಾಂಕ: 5-3-2012
157	05-03-2012	ಸಂಖ್ಯೆ: ಸಂವ್ಯಶಾಇ 50 ಶಾಸನ 2011, ಬೆಂಗಳೂರು, ದಿನಾಂಕ: 5.3.2012
158	06-03-2012	No. KLAS/ADM-1/105 /Amendment /2011, Bangalore, Dated: 6th March, 2012
159	06-03-2012	No: CD 120 MRE 2011, Bangalore, Dated : 6th March, 2012
160	07-03-2012	No. UDD 108 BEMAPRA 2007, Bangalore, Dated: 06.03.2012
161	07-03-2012	No. DPAR 09 CHUSIA 2012, Bangalore, Dated: 7th March, 2012
162	08-03-2012	No. UDD 466 MNY 2005, Bangalore, Dated: 08.03.2012
163	08-03-2012	No. UDD 05 MLR 2012, Bangaore, Dated: 08.03.2012
164	09-03-2012	ಸಂಖ್ಯೆ: ಸನೀಇ 10 ಅಜಅ 2011, ಬೆಂಗಳೂರು, ದಿನಾಂಕ: 9ನೇ ಮಾರ್ಚ್, 2012
165	09-03-2012	ಸಂಖ್ಯೆ : ಸಿಐ 347 ಎಸ್‌ಪಿಕ್ಯೂ 2011, ಬೆಂಗಳೂರು, ದಿನಾಂಕ : 9ನೇ ಮಾರ್ಚ್, 2012
166	09-03-2012	No. 3/4/ID/2012/SDR/(Bye-KT), Dated : 7th March, 2012
167	09-03-2012	No. 576/EXIT/2012/SDR(BYE-LA & HP), Dated : 6th March, 2012
168	12-03-2012	No. LGA/481/BERS/2012, Bangaore, Dated: 12.03.2012
169	12-03-2012	No. DPAR 02 CHURASA 2012, BANGALORE, DATED: 12th MARCH, 2012
170	13-03-2012	No. 576/EXIT/2012/SDR(BYE-LA&HP), Dated: 12th March, 2012
171	13-03-2012	No. DPAL 06 SAMVYAVI 2012, Bangalore, Dated : 13.3.2012
172	13-03-2012	No. SAMVYASHAE 40 SHASANA 2011, Bangalore, Dated: 13.03.2012

ಕರ್ನಾಟಕ ರಾಜ್ಯಪತ್ರವನ್ನು ಅಂತರಜಾಲದಲ್ಲಿ ವೀಕ್ಷಿಸಬಹುದು.
http//www.gazette.kar.nic.in

ಕರ್ನಾಟಕ ರಾಜ್ಯಪತ್ರವನ್ನು ಅಂತರಜಾಲದಲ್ಲಿ ವೀಕ್ಷಿಸಬಹುದು.

http//www.gazette.kar.nic.in

೨೦೧೧-೨೦೧೨ನೇ ಇಸವಿಯ ಕರ್ನಾಟಕ ರಾಜ್ಯಪತ್ರದ ಪರಿಷ್ಕೃತ ಚಂದಾ ದರ

ಕ್ರಮ ಸಂಖ್ಯೆ	ರಾಜ್ಯಪತ್ರದ ಭಾಗಗಳು	ಪ್ರತಿ ಒಂದಕ್ಕೆ ರೂ. ಪೈ.	ವಾರ್ಷಿಕ ಚಂದಾ ದರ ರೂ. ಪೈ.
1.	ಭಾಗ – 1	21-00	831-00
2.	ಭಾಗ – 2	5-00	182-00
3.	ಭಾಗ – 3	10-00	411-00
4.	ಭಾಗ – 4	3-00	109-00
5.	ಭಾಗ – 4ಎ	11-00	435-00
6.	ಭಾಗ – 5	22-00	879-00
7.	ಭಾಗ – 6 (ಬೆಂಗಳೂರು)	9-00	363-00
8.	ಭಾಗ – 6ಎ (ಮೈಸೂರು)	25-00	964-00
9.	ಭಾಗ – 6ಬಿ (ಧಾರವಾಡ)	45-00	1763-00
10.	ಭಾಗ – 6ಸಿ (ಗುಲ್ಬರ್ಗ)	29-00	1162-00
11.	ಸಂಪೂರ್ಣ ಕರ್ನಾಟಕ ರಾಜ್ಯಪತ್ರ ಕ್ರ.ಸ. 1 ರಿಂದ 7 (ಭಾಗ–1 ರಿಂದ 6) ವಿಶೇಷ ರಾಜ್ಯಪತ್ರವನ್ನು ಹೊರತುಪಡಿಸಿ	81-00	3210-00
12.	ವಿಶೇಷ ರಾಜ್ಯಪತ್ರಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಪಡೆಯಿರಿ ಮತ್ತು ಸರ್ಕಾರಿ ಪುಸ್ತಕ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತವೆ,		

೨೦೧೧-೨೦೧೨ನೇ ಇಸವಿಯ ಕರ್ನಾಟಕ ರಾಜ್ಯಪತ್ರದ ಪ್ರಕಟಣೆ ದರ

ಕ್ರಮ ಸಂಖ್ಯೆ	ಪ್ರಕಟಣೆ ದರಗಳು		ಮೊತ್ತ ರೂ. ಪೈ.
1.	ಸ್ಥಳೀಯ / ಸ್ಥಾನಿಕ ಸಂಸ್ಥೆ ಮತ್ತು ಸರ್ಕಾರದ ಇಲಾಖೆ ಎ–4 ಅಳತೆಯ ಪ್ರತಿ ಪುಟಕ್ಕೆ	...	500-00
2.	ಪ್ರತಿ ಸಾಲಿನ 43 ಎಮ್ಸ್ ಅಥವಾ 2 ಸಾಲಿನ 21 ಎಮ್ಸ್	...	11-00
3.	ಖಾಸಗಿ ಸಂಸ್ಥೆ ಮತ್ತು ವಾಣಿಜ್ಯಕ್ಕೆ ಸಂಬಂಧಿಸಿದಂತೆ (ಕೆಪಿಟಿಸಿಎಲ್, ಕೆಎಸ್ಆರ್‌ಟಿಸಿ ತರಹ ಇತ್ಯಾದಿ ಪ್ರತಿ ಪುಟಕ್ಕೆ)	...	750-00
4.	ಪ್ರತಿ ಸಾಲಿನ 43 ಎಮ್ಸ್ ಅಥವಾ 2 ಸಾಲಿನ 21 ಎಮ್ಸ್	...	16-50
5.	ಅರ್ಧ ಪುಟಕ್ಕೆ ಅಥವಾ ಕಾಲು ಪುಟಕ್ಕೆ ಬರುವ ವಿಷಯ	...	½ ಅಥವಾ ¼ ಪುಟಕ್ಕೆ ದರ ನಿಗಧಿ
6.	ಕಾಲು ಪುಟಕ್ಕಿಂತ ಕಡಿಮೆ ಇರುವ ವಿಷಯಕ್ಕೆ	...	ಕ್ರಮ ಸಂಖ್ಯೆ 1 ಮತ್ತು 3 ಕ್ರಮ ಸಂಖ್ಯೆ 2 ಮತ್ತು 4ರಲ್ಲಿ ನಮೂದಿಸಿರುವಂತೆ ಪ್ರತಿ ಸಾಲಿಗೆ ದರ ನಿಗದಿಪಡಿಸಿರುವುದು
7.	ಹೆಚ್ಚಾಗಿ ಬೇಕಾಗಿರುವ ಪ್ರತಿ ಹಾಳೆಯ ಬೆಲೆ (ಮುದ್ರಿಸಿರುವ ಹಾಳೆಯ ಅಳತೆಯನ್ನು ನಿರೂಪಿಸಿ)	...	1-00

ಸೂಚನೆ :– 1. ಚಂದಾ ಹಣದ / ಪ್ರಕಟಣಾ ವೆಚ್ಚದ ಮೊತ್ತವನ್ನು **"0058 ಲೇಖನ ಸಾಮಗ್ರಿ ಮತ್ತು ಮುದ್ರಣ (1) ರಾಜ್ಯಪತ್ರ ಮತ್ತು ಇತರ ಪ್ರಕಟಣಾ ವೆಚ್ಚಗಳು"** ಖಜಾನೆಗೆ ಸಲ್ಲಿಸಿ, ಮೂಲ ಚಲನನ್ನು ಮುಂದಿನ ಕ್ರಮಕ್ಕಾಗಿ ಈ ಕಛೇರಿಗೆ ಕಳುಹಿಸಬೇಕು.

2. ಭಾಗ VI–ಎ, VI–ಬಿ, VI–ಸಿ ಗಳನ್ನು ಅನುಕ್ರಮವಾಗಿ ಮೈಸೂರು, ಧಾರವಾಡ ಮತ್ತು ಗುಲ್ಬರ್ಗಾದ ಶಾಖಾ ಮುದ್ರಣಾಲಯಗಳಿಂದ ಪಡೆಯಬಹುದು.

3. ಕರ್ನಾಟಕ ರಾಜ್ಯಪತ್ರಕ್ಕಾಗಿ ಈ ಕೆಳಕಂಡ ವಿಳಾಸದಲ್ಲಿ ಪತ್ರ ವ್ಯವಹರಿಸತಕ್ಕದ್ದು.

ಸಂಕಲನಾಧಿಕಾರಿಗಳು,
ಕರ್ನಾಟಕ ರಾಜ್ಯಪತ್ರ,
ಸರ್ಕಾರಿ ಹೊರವಲಯ ಮುದ್ರಣಾಲಯ,
ಮೈಸೂರು ರಸ್ತೆ, ಬೆಂಗಳೂರು–59

ಮುದ್ರಕರು :–ನಿರ್ದೇಶಕರು, ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ, ಬೆಂಗಳೂರು–59

WPP-47 / 2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೭	ಬೆಂಗಳೂರು, ಗುರುವಾರ, ಮಾರ್ಚ್ ೨೨, ೨೦೧೨ (ಚೈತ್ರ ೨, ಶಕ ವರ್ಷ ೧೯೩೪)	ಸಂಚಿಕೆ ೧೨

ಭಾಗ – ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಇಂಧನ ಸಚಿವಾಲಯ

ವಿಷಯ : ಮೆ॥ ವಿ. ಪ್ರಾಮ್ ಪವರ್ ಕಂಪನಿ ಪ್ರೈವೇಟ್ ಲಿಮಿಟೆಡ್ ಇವರ 0.5 ಮೆಗಾ ವ್ಯಾಟ್ ದೇವರಾಯ ಕಿರು ಜಲ ವಿದ್ಯುತ್ ಯೋಜನೆಯ ಅನುಷ್ಠಾನಕ್ಕೆ ಕಾಲಾವಕಾಶ ವಿಸ್ತರಿಸುವ ಬಗ್ಗೆ.-

ಓದಲಾಗಿದೆ :
1) ಸರ್ಕಾರಿ ಆದೇಶ ಸಂಖ್ಯೆ: ಡಿಇ 28 ಎನ್‌ಸಿಇ 1996 (25) ದಿನಾಂಕ 24-7-1996
2) ಸರ್ಕಾರಿ ಆದೇಶ ಸಂಖ್ಯೆ: ಇಎನ್ 383 ಎನ್‌ಸಿಇ 2005, ದಿನಾಂಕ 16-12-2005
3) ಸರ್ಕಾರಿ ಆದೇಶ ಸಂಖ್ಯೆ: ಇಎನ್ 300 ಎನ್‌ಸಿಇ 2007, ದಿನಾಂಕ 27-10-2007
4) ಸರ್ಕಾರಿ ಆದೇಶ ಸಂಖ್ಯೆ: ಇಎನ್ 162 ಎನ್‌ಸಿಇ 2010, ದಿನಾಂಕ 26-2-2011
5) ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ, ವ್ಯವಸ್ಥಾಪಕ ನಿರ್ದೇಶಕರ ಪತ್ರ ಸಂಖ್ಯೆ: ಕೆಆರ್‌ಇಡಿ/06/ಎಸ್‌ಹೆಚ್-31/2011-12/129, ದಿನಾಂಕ 13-01-2012.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮಾಂಕ (1)ರ ಆದೇಶದಲ್ಲಿ ಮೆ॥ ವಿ. ಪ್ರಾಮ್ ಪವರ್ ಕಂಪನಿ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ದೇವರಾಯ ಅಣೆಕಟ್ಟಿನಲ್ಲಿ 0.5 ಮೆಗಾ ವ್ಯಾಟ್ ಸಾಮರ್ಥ್ಯದ ಕಿರು ಜಲ ವಿದ್ಯುತ್ ಯೋಜನೆಯನ್ನು ಹಂಚಿಕೆ ಮಾಡಲಾಗಿತ್ತು.

ಮೇಲೆ ಓದಲಾದ ಕ್ರಮಾಂಕ (2)ರ ಆದೇಶದಲ್ಲಿ, ಯೋಜನೆಯನ್ನು ಅನುಷ್ಠಾನ ಮಾಡಲು ಕಾಲಾವಕಾಶವನ್ನು ದಿನಾಂಕ1-1-2006 ರಿಂದ ಎರಡು ವರ್ಷದವರೆಗೆ ವಿಸ್ತರಿಸಲಾಗಿತ್ತು.

ಮೇಲೆ ಓದಲಾದ ಕ್ರಮಾಂಕ (3)ರ ಆದೇಶದಲ್ಲಿ, ಯೋಜನೆಯನ್ನು ಅನುಷ್ಠಾನ ಮಾಡಲು ಕಾಲಾವಕಾಶವನ್ನು ದಿನಾಂಕ 1-1-2008 ರಿಂದ ಎರಡು ವರ್ಷದವರೆಗೆ ವಿಸ್ತರಿಸಲಾಗಿತ್ತು.

ಮೇಲೆ ಓದಲಾದ ಕ್ರಮಾಂಕ (4)ರ ಆದೇಶದಲ್ಲಿ, ಯೋಜನೆಯಲ್ಲಿ ಅನುಷ್ಠಾನ ಮಾಡಲು ಕಾಲಾವಕಾಶವನ್ನು ದಿನಾಂಕ 31-12-2011ರ ವರೆಗೆ ವಿಸ್ತರಿಸಲಾಗಿತ್ತು.

ಮೇಲೆ ಓದಲಾದ ಕ್ರಮಾಂಕ (5)ರ ಪತ್ರದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ, ವ್ಯವಸ್ಥಾಪಕ ನಿರ್ದೇಶಕರು, ಮೆ: ವಿ. ಪ್ರಾಮ್ ಪವರ್ ಕಂಪನಿ ಪ್ರೈವೇಟ್ ಲಿಮಿಟೆಡ್ ರವರ 0.5 ಮೆಗಾ ವ್ಯಾಟ್ ಸಾಮರ್ಥ್ಯದ ಕಿರು ಜಲ ವಿದ್ಯುತ್ ಯೋಜನೆಯು ಅನುಷ್ಠಾನದ ಹಂತದಲ್ಲಿದ್ದು, ಯೋಜನಾ ಅನುಷ್ಠಾನದ ನಿಟ್ಟಿನಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿರುತ್ತಾರೆಂದು ವರದಿ ಮಾಡುತ್ತಾ, ಸದರಿ ಯೋಜನಾ ಅನುಷ್ಠಾನಕ್ಕೆ ಕಾಲಾವಕಾಶವನ್ನು ದಿನಾಂಕ 01-01-2012 ರಿಂದ 31-12-2013 ರವರೆಗೆ ಒಟ್ಟು ಎರಡು ವರ್ಷಗಳ ಕಾಲಾವಧಿ ಶುಲ್ಕವನ್ನು ಮತ್ತು Performance guarantee ಯನ್ನು ಪ್ರತಿ ಮೆಗಾ ವ್ಯಾಟ್‌ಗೆ ರೂ. 5.00 ಲಕ್ಷದಂತೆ ಪಾವತಿಸುವ ಷರತ್ತಿನೊಂದಿಗೆ ಕಾಲಾವಕಾಶವನ್ನು ವಿಸ್ತರಿಸುವಂತೆ ಶಿಫಾರಸ್ಸು ಮಾಡಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಇಎನ್ 29 ಎನ್‌ಸಿಇ 2012, ಬೆಂಗಳೂರು, ದಿನಾಂಕ 28-01-2012

ಮೆ॥ ವಿ. ಪ್ರಾಮ್ ಪವರ್ ಕಂಪನಿ ಪ್ರೈವೇಟ್ ಲಿಮಿಟೆಡ್ ಇವರಿಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ದೇವರಾಯ ಅಣೆಕಟ್ಟಿನಲ್ಲಿ ಹಂಚಿಕೆಯಾಗಿರುವ 0.5 ಮೆಗಾ ವ್ಯಾಟ್ ಸಾಮರ್ಥ್ಯದ ಕಿರು ಜಲ ವಿದ್ಯುತ್ ಯೋಜನೆಯ ಅನುಷ್ಠಾನಕ್ಕಾಗಿ ಕಾಲಾವಕಾಶವನ್ನು ಅಂತಿಮವಾಗಿ

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 232 ಸಿಸೇನಿ 2011, ಬೆಂಗಳೂರು, ದಿನಾಂಕ : 28ನೇ ಜನವರಿ 2012.

ಸರ್ಕಾರದ ಅಪರ ಕಾರ್ಯದರ್ಶಿ, ವಿಶೇಷ ಕಾರ್ಯದರ್ಶಿಗಳಿಗೂ ಸಹ ಮೇಲೆ ಓದಲಾದ (8) ರಲ್ಲಿರುವ ಆದೇಶದಲ್ಲಿ ತಿಳಿಸಿರುವಂತೆ ಇಲಾಖಾ ಮುಖ್ಯಸ್ಥರು ಪಡೆಯುವಂತೆ ಮಾಸಿಕ ರೂ. 3,000/- (ಮೂರು ಸಾವಿರ ರೂಪಾಯಿಗಳು ಮಾತ್ರ) ಗಳ ಗೃಹಪರಿಚಾರಕ ಭತ್ಯೆಯನ್ನು ನೀಡಲು ಸರ್ಕಾರವು ಮಂಜೂರಾತಿ ನೀಡಿದೆ.

"ಈ ಆದೇಶವು ದಿನಾಂಕ : 01-10-2011 ರಿಂದ ಜಾರಿಗೆ ಬರುತ್ತದೆ"

ಅಧಿಕಾರಿಗಳ ನಿವಾಸಕ್ಕೆ ಕಛೇರಿಯಿಂದ ಗೃಹ ಪರಿಚಾರಕರನ್ನು ಒದಗಿಸದಿದ್ದಲ್ಲಿ ಮಾತ್ರ ಈ ಭತ್ಯೆಯನ್ನು ನೀಡಲಾಗುವುದು. ಈ ಭತ್ಯೆಯನ್ನು ಮಂಜೂರು ಮಾಡಲು ಈ ಹಿಂದೆ ವಿಧಿಸಿರುವ ಇತರೆ ನಿರ್ಬಂಧಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಈ ಆದೇಶವನ್ನು ಅನಧಿಕೃತ ಟಿಪ್ಪಣಿ ಸಂಖ್ಯೆ : ಎಫ್‌ಡಿ 518 ಸೇವೆಗಳು-2/2011, ದಿನಾಂಕ : 02-01-2012 ರಲ್ಲಿ ಆರ್ಥಿಕ ಇಲಾಖೆಯು ನೀಡಿರುವ ಸಹಮತಿಯ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಪಿ. ಆನಂದಕುಮಾರ್
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ. (ಆಡಳಿತ-3)

ಪಿ.ಆರ್. 509

ಕಂದಾಯ ಸಚಿವಾಲಯ

ವಿಷಯ : ಹೆಗ್ಗಡದೇವನಕೋಟೆ ಮಿನಿ ವಿಧಾನಸೌಧ ಕಟ್ಟಡದ ಮೂರನೇ ಹಂತದ ಕಾಮಗಾರಿ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಓದಲಾಗಿದೆ :
1. ಸರ್ಕಾರದ ಪತ್ರ ಸಂಖ್ಯೆ : ಕಂಇ 31 ಡಬ್ಲ್ಯೂಬಿಆರ್ 2006, ದಿನಾಂಕ : 28-02-2006.
2. ಸರ್ಕಾರದ ಆದೇಶ ಸಂಖ್ಯೆ : ಕಂಇ 6 ಡಬ್ಲ್ಯೂಬಿಆರ್ 2009, ದಿನಾಂಕ : 15-02-2010.
3. ಪತ್ರ ಸಂಖ್ಯೆ : ಮುಅ/ಸಂಕದ/ಸಇ-3/2011-12, ದಿನಾಂಕ : 28-11-2011.

ಪ್ರಸ್ತಾವನೆ :

ಹೆಗ್ಗಡದೇವನಕೋಟೆ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣದ ಒಂದನೇ ಹಂತದ ರೂ. 100.00 ಲಕ್ಷಗಳ ಕಾಮಗಾರಿ ಅಂದಾಜಿಗೆ ಮೇಲೆ (1) ರಲ್ಲಿ ಓದಲಾದ ಸರ್ಕಾರದ ಪತ್ರದಲ್ಲಿ ಮತ್ತು ಎರಡನೆ ಹಂತದ ರೂ. 125.00 ಲಕ್ಷಗಳ ಕಾಮಗಾರಿ ಅಂದಾಜಿಗೆ ಮೇಲೆ (2) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿತ್ತು.

ಮುಖ್ಯ ಅಭಿಯಂತರರು, ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ) ಬೆಂಗಳೂರುರವರು ಮೇಲೆ (3) ರಲ್ಲಿ ಓದಲಾದ ತಮ್ಮ ಪತ್ರದಲ್ಲಿ ಹೆಗ್ಗಡದೇವನಕೋಟೆ ಪಟ್ಟಣದಲ್ಲಿ ಮಿನಿ ವಿಧಾನಸೌಧ ಕಟ್ಟಡದ ಬೇಸ್‌ಮೆಂಟ್ ಮಹಡಿ, ನೆಲ ಅಂತಸ್ತಿನ (ಭಾಗಶಃ) ಒಂದನೇ ಹಂತದ ಕಾಮಗಾರಿಯನ್ನು ಮತ್ತು ನೆಲ ಮಹಡಿಯ ಉಳಿಕೆ ಕಟ್ಟಡದ ಎರಡನೇ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆಯೆಂದು ವರದಿ ಮಾಡುತ್ತಾ, ಮೂರನೇ ಹಂತದಲ್ಲಿ ಮೊದಲನೇ ಮತ್ತು ಎರಡನೇ ಮಹಡಿ ಕಟ್ಟಡವನ್ನು ನಿರ್ಮಿಸಲು ರೂ. 395.00 ಲಕ್ಷಗಳ ಸವಿವರ ಅಂದಾಜುಪಟ್ಟಿ ಮತ್ತು ನಕ್ಷೆಯನ್ನು ಕಳುಹಿಸುತ್ತಾ ಆಡಳಿತಾತ್ಮಕ ಅನುಮೋದನೆಯನ್ನು ನೀಡುವಂತೆ ಸರ್ಕಾರವನ್ನು ಕೋರಿರುತ್ತಾರೆ.

ವಿಷಯವನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಕೂಲಂಕಷವಾಗಿ ಪರಿಶೀಲಿಸಿದ ನಂತರ, ಹೆಗ್ಗಡದೇವನಕೋಟೆ ಮಿನಿ ವಿಧಾನಸೌಧ ಕಟ್ಟಡದ ಮೊದಲನೇ ಮತ್ತು ಎರಡನೇ ಮಹಡಿಯ ಮೂರನೇ ಹಂತದ ರೂ. 395.00 ಲಕ್ಷ ಕಾಮಗಾರಿ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲು ಸರ್ಕಾರವು ತೀರ್ಮಾನಿಸಿ ಈ ಆದೇಶವನ್ನು ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಕಂಇ 06 ಡಬ್ಲ್ಯೂಬಿಆರ್ 2009, ಬೆಂಗಳೂರು, ದಿನಾಂಕ : 21ನೇ ಜನವರಿ 2012.

ಹೆಗ್ಗಡದೇವನಕೋಟೆ ಮಿನಿ ವಿಧಾನಸೌಧ ಕಟ್ಟಡದ ಮೊದಲನೇ ಮತ್ತು ಎರಡನೇ ಮಹಡಿಯ ಮೂರನೇ ಹಂತದ ರೂ. 395.00 ಲಕ್ಷ (ರೂಪಾಯಿ ಮುನ್ನೂರ ತೊಂಭತ್ತೈದು ಲಕ್ಷಗಳು ಮಾತ್ರ) ಕಾಮಗಾರಿ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ.

ಇದಕ್ಕೆ ತಗಲುವ ವೆಚ್ಚವನ್ನು 4059-80-051-0-30-386 (ಯೋಜನೆ) ಲೆಕ್ಕಶೀರ್ಷಿಕೆ ಅಡಿಯಲ್ಲಿ ಭರಿಸತಕ್ಕದ್ದು.

ಈ ಕಾಮಗಾರಿಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಕಾಯ್ದೆ 1999 ಮತ್ತು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ನಿಯಮಗಳು 2000ರ ಪ್ರಕಾರ ಮಾಡತಕ್ಕದ್ದು.

ಈ ಕಾಮಗಾರಿಯನ್ನು ನಿಗದಿತ ಕಾಲ ಮಿತಿಯೊಳಗೆ ಪೂರ್ಣಗೊಳಿಸತಕ್ಕದ್ದು.

ಸರ್ಕಾರದ ಪೂರ್ವಾನುಮೋದನೆ ಇಲ್ಲದೆ ಕಾಮಗಾರಿಯಲ್ಲಿ ಯಾವುದೇ ಬದಲಾವಣೆ ಅಥವಾ ಹೆಚ್ಚುವರಿ ಐಟಂಗಳನ್ನು ಸೇರಿಸತಕ್ಕದ್ದಲ್ಲ.

ಸಕ್ಷಮ ಪ್ರಾಧಿಕಾರವು ಸದರಿ ಕಟ್ಟಡ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಿಕೆಯನ್ನು ಕಾಲಕಾಲಕ್ಕೆ ಖಾತರಿಪಡಿಸಿಕೊಳ್ಳತಕ್ಕದ್ದು.

ಈ ಆದೇಶವನ್ನು ಸರ್ಕಾರದ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿತ ಆರ್ಥಿಕ ಅಧಿಕಾರಗಳಂತೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ವಿ. ಶ್ರೀರಾಮರೆಡ್ಡಿ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂ ಸುಧಾರಣಾ ಕೋಶ).

ಪಿ.ಆರ್. 510

ಕಂದಾಯ ಸಚಿವಾಲಯ

ವಿಷಯ : ಕಂದಾಯ ಭವನ ಕಟ್ಟಡ ಮತ್ತು ಜಿಲ್ಲಾಧಿಕಾರಿಗಳ ಅನೆಕ್ಸ್ ಕಟ್ಟಡ ಕಾಮಗಾರಿಗಳ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ : ಕಂಇ 72 ಡಬ್ಲ್ಯೂಬಿಆರ್ 2005, ದಿನಾಂಕ : 25-08-2006.
2. ಸರ್ಕಾರದ ಆದೇಶ ಸಂಖ್ಯೆ : ಕಂಇ 72 ಡಬ್ಲ್ಯೂಬಿಆರ್ 2005, ದಿನಾಂಕ : 26-07-2011.
3. ಪತ್ರ ಸಂಖ್ಯೆ : ಕಗೃಮಂ/ಗೃಹ/ಕಂಭ/1086/2011-12, ದಿನಾಂಕ : 08-11-2011

ಪ್ರಸ್ತಾವನೆ :

ಬೆಂಗಳೂರು ನಗರದ ಕೆಂಪೇಗೌಡ ರಸ್ತೆಯಲ್ಲಿರುವ ತಾಲ್ಲೂಕು ಕಛೇರಿಯ ಆವರಣದಲ್ಲಿ ಖಾಲಿ ಇರುವ ಮೂರು ಎಕರೆ ನಾಲ್ಕು ಗುಂಟೆ ಜಮೀನಿನಲ್ಲಿ ಕಂದಾಯ ಭವನ ಕಟ್ಟಡವನ್ನು ರೂ. 31.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ನಿರ್ಮಾಣ ಮಾಡಲು ಮೇಲೆ (1)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿತ್ತು.

ಮೇಲೆ (3)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಬೆಂಗಳೂರು ನಗರದ ಕೆಂಪೇಗೌಡ ತಾಲ್ಲೂಕು ಕಛೇರಿಯ ಆವರಣದಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ನಿರ್ಮಾಣ ಮಾಡುತ್ತಿರುವ ಕಂದಾಯ ಭವನ ಮತ್ತು ಜಿಲ್ಲಾಧಿಕಾರಿಗಳ ಅನೆಕ್ಸ್ ಕಟ್ಟಡದ ಕಾಮಗಾರಿ ಅಂದಾಜನ್ನು ರೂ. 31.00 ಕೋಟಿಗಳಿಂದ ರೂ. 37.45 ಕೋಟಿ ಪರಿಷ್ಕೃತ ಕಾಮಗಾರಿ ಅಂದಾಜಿಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿತ್ತು.

ಆಯುಕ್ತರು, ಕರ್ನಾಟಕ ಗೃಹ ಮಂಡಳಿ, ಬೆಂಗಳೂರುರವರು ಮೇಲೆ (3)ರಲ್ಲಿ ಓದಲಾದ ತಮ್ಮ ಪತ್ರದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ಕಂದಾಯ ಭವನ ಕಟ್ಟಡ ಪರಿವೀಕ್ಷಣೆ ಸಮಯದಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಾದ ಕೆಲವೊಂದು ಹೆಚ್ಚುವರಿ ಕಾಮಗಾರಿಗಳನ್ನು ಆರ್ಥಿಕ ಹೊರೆ ಇಲ್ಲದಂತೆ ತೆಗೆದುಕೊಳ್ಳಲು ಸೂಚಿಸಿದಂತೆ ಹೆಚ್ಚುವರಿ ಕಾಮಗಾರಿಗಳ ಅನುಮೋದನೆ ಕುರಿತು ನಿಯೋಜಿಸಿದ ಸಮಿತಿಯ ಸೂಚನೆಯಂತೆ ಆಡಿಟೋರಿಯಂ ಕಟ್ಟಡದ ರೂ. 89,47,956.65ಗಳ ವೆಚ್ಚದ ಕೆಲವೊಂದು ಟೆಂಡರ್ಡ್ ಕಾಮಗಾರಿಗಳನ್ನು ಕೈಬಿಡಲು ಮತ್ತು ಅತಿ ಅವಶ್ಯಕವಾದ ರೂ. 59,41,682.00 ಗಳ ವೆಚ್ಚದ ಹೆಚ್ಚುವರಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅನುಮೋದನೆ ನೀಡುವಂತೆ ಸರ್ಕಾರವನ್ನು ಕೋರಿರುತ್ತಾರೆ.

ವಿಷಯವನ್ನು ಸಂಬಂಧಿಸಿದ ಎಲ್ಲಾ ದಾಖಲೆಗಳೊಂದಿಗೆ ಕೂಲಂಕಷವಾಗಿ ಪರಿಶೀಲಿಸಿದ ನಂತರ ಬೆಂಗಳೂರು ನಗರದ ಕೆಂಪೇಗೌಡ ರಸ್ತೆಯಲ್ಲಿರುವ ತಾಲ್ಲೂಕು ಕಛೇರಿಯ ಆವರಣದಲ್ಲಿ ನಿರ್ಮಾಣ ಮಾಡುತ್ತಿರುವ ಕಂದಾಯ ಭವನದ ಕಟ್ಟಡದ ರೂ. 89,47,956.65 ಗಳ ವೆಚ್ಚದ ಕೆಲವೊಂದು ಟೆಂಡರ್ಡ್ ಕಾಮಗಾರಿಗಳನ್ನು ಕೈಬಿಡಲು ಮತ್ತು ರೂ. 59,41,682.00 ಗಳ ವೆಚ್ಚದ ಹೆಚ್ಚುವರಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸರ್ಕಾರವು ತೀರ್ಮಾನಿಸಿ ಈ ಆದೇಶವನ್ನು ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಕಂಇ 72 ಡಬ್ಲ್ಯೂಬಿಆರ್ 2005, ಬೆಂಗಳೂರು, ದಿನಾಂಕ : 30ನೇ ಜನವರಿ 2011.

ಬೆಂಗಳೂರು ನಗರದ ಕೆಂಪೇಗೌಡ ರಸ್ತೆಯಲ್ಲಿರುವ ತಾಲ್ಲೂಕು ಕಛೇರಿಯ ಆವರಣದಲ್ಲಿ ನಿರ್ಮಾಣ ಮಾಡುತ್ತಿರುವ ಕಂದಾಯ ಭವನದ ಕಟ್ಟಡದ ಈ ಕೆಳಗೆ ನಮೂದಿಸಿರುವ ರೂ. 89,47,956.65 ಗಳ ವೆಚ್ಚದ ಕಾಮಗಾರಿಗಳನ್ನು ಕೈಬಿಡಲು ಮತ್ತು ರೂ. 59,41,682.00 ಗಳ ವೆಚ್ಚದ ಹೆಚ್ಚುವರಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

1. ಕೈಬಿಟ್ಟ ಕಾಮಗಾರಿಗಳು :

ಕ್ರಮ ಸಂಖ್ಯೆ	ಕಾಮಗಾರಿಯ ವಿವರ	ಮೊತ್ತ
1.	Anodised aluminium partitions, sixth floor	67,356,64
2.	Anodised aluminium partitions, Seventh floor	1,32,257.79
3.	Anodised aluminium partitions,Eighth floor	67,494.44
4.	Acoustic cladding with rock wool walls for first floor	29,23,025.00
5.	12mm thick plaster of paris for Ciling	5,62,065.00
6.	Providing Mathi wood frame for false ceiling	4,56,330.00
7.	Providing and fixing seats	3,644,000.00
8.	Sub total	78,52,528.87
9.	13.95% Tender Premium	10,95,427.777
10.	**TOTAL AMOUNT**	**89,97,956.65**

2. ಹೆಚ್ಚುವರಿ ಕಾಮಗಾರಿಗಳು :

ಕ್ರಮ ಸಂಖ್ಯೆ	ಐಟಂಗಳು	ಮೊತ್ತ
1.	Applying putty	14,09,720.00
2.	Front entrance compound granite	9,71,777.00
3.	Front entrance Landscaping work	10,35,027.00
4.	Floor gap filling work in b/w Rcc beam to structural glazing frame	2,87,496.00
5.	MS Fabrication work front entrance gate for buildings and duct in side ms Fabrication work	5,70,336.00
6.	External yard lighting	11,14,726.00
7.	Lobby floor lighting	5,52,600.00
	TOTAL AMOUNT	**59,41,682.00**

ಇದಕ್ಕೆ ತಗಲುವ ವೆಚ್ಚವನ್ನು 2011-12ನೇ ಸಾಲಿನ "4059-80-051-0-42-386 (ಯೋಜನೆ)" ಲೆಕ್ಕಶೀರ್ಷಿಕೆ ಅಡಿ ಬಿಡುಗಡೆ ಮಾಡಿರುವ ಅನುದಾನದಲ್ಲಿ ಭರಿಸಿಕೊಂಡು ಉಳಿಕೆ ಮೊತ್ತವನ್ನು ಸರ್ಕಾರಕ್ಕೆ ಮರು ಪಾವತಿಸತಕ್ಕದ್ದು.

ಸಕ್ಷಮ ಪ್ರಾಧಿಕಾರವು ಸದರಿ ಕಟ್ಟಡ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಿಕೆಯನ್ನು ಕಾಲಕಾಲಕ್ಕೆ ಖಾತರಿಪಡಿಸಿಕೊಳ್ಳತಕ್ಕದ್ದು.

ಈ ಕಾಮಗಾರಿಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಅಧಿನಿಯಮ 1999 ಮತ್ತು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ನಿಯಮಗಳು 2000 ಪ್ರಕಾರ ಮಾಡತಕ್ಕದ್ದು.

ಸರ್ಕಾರದ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿತ ಆರ್ಥಿಕ ಅಧಿಕಾರದ ಮೇರೆಗೆ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ವಿ. ಶ್ರೀರಾಮರೆಡ್ಡಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 511 ಕಂದಾಯ ಇಲಾಖೆ (ಭೂ ಸುಧಾರಣಾ ಕೋಶ).

ಕಂದಾಯ ಸಚಿವಾಲಯ

ವಿಷಯ : 2011ನೇ ಸಾಲಿನಲ್ಲಿ ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ, ತುರ್ತು ಪರಿಹಾರ ಕ್ರಮ ಕೈಗೊಳ್ಳಲು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಓದಲಾಗಿದೆ : ಜಿಲ್ಲಾಧಿಕಾರಿಗಳ ಬೇಡಿಕೆ ಪತ್ರಗಳು.

ಪ್ರಸ್ತಾವನೆ :

2011ನೇ ಸಾಲಿನಲ್ಲಿ ಮುಂಗಾರು ಮಳೆ ವಿಫಲದಿಂದಾಗಿ, ಬರ ಪರಿಸ್ಥಿತಿಯನ್ನು ಎದುರಿಸಲು ಕುಡಿಯುವ ನೀರು ಸರಬರಾಜು, ಜಾನುವಾರುಗಳಿಗೆ ಮೇವು ಒದಗಿಸುವುದು ಮತ್ತು ಜಾನುವಾರು ಸಂರಕ್ಷಣೆ ಕಾರ್ಯಗಳನ್ನು ಕೈಗೊಳ್ಳುವ ಸಲುವಾಗಿ ಮೇಲೆ ಓದಲಾದ ಪತ್ರಗಳಲ್ಲಿ, ಗದಗ, ಬಳ್ಳಾರಿ ಮತ್ತು ಉತ್ತರಕನ್ನಡ ಜಿಲ್ಲಾಧಿಕಾರಿಗಳು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಅನುದಾನ ಬಿಡುಗಡೆ ಮಾಡುವಂತೆ ಬೇಡಿಕೆ ಸಲ್ಲಿಸಿರುತ್ತಾರೆ. ಈ ಹಿನ್ನಲೆಯಲ್ಲಿ, ಜಿಲ್ಲಾಧಿಕಾರಿಗಳ ಪ್ರಸ್ತಾವನೆಗಳನ್ನು ಕೂಲಂಕಷವಾಗಿ, ಪರಿಶೀಲಿಸಿ, ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ವಿಪತ್ತು, ಪರಿಹಾರ ನಿಧಿಯಿಂದ ಅನುದಾನ ಬಿಡುಗಡೆ ಮಾಡಲು ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಕಂಇ 190 ಟಿಎನ್‌ಆರ್ 2011 (1) ಬೆಂಗಳೂರು, ದಿನಾಂಕ : 01ನೇ ಫೆಬ್ರವರಿ 2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಮುಂಗಾರು ಮಳೆಯ ಕೊರತೆಯಿಂದ ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ಹಾನಿಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಈ ಕೆಳಕಂಡಂತೆ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಮಂಜೂರಾತಿ ನೀಡಲಾಗಿದೆ.

ಕ್ರಮ ಸಂಖ್ಯೆ	ಜಿಲ್ಲೆಯ ಹೆಸರು	ಬಿಡುಗಡೆ ಮಾಡಿದ ಅನುದಾನ (ರೂ. ಲಕ್ಷಗಳಲ್ಲಿ)
1	ಗದಗ	100.00
2	ಬಳ್ಳಾರಿ	100.00
3	ಉತ್ತರ ಕನ್ನಡ	50.00
	ಒಟ್ಟು	250.00

(ರೂ. ಇನ್ನೂರ ಐವತ್ತು ಲಕ್ಷ ಮಾತ್ರ)

1) ಮೇಲಿನಂತೆ ಬಿಡುಗಡೆ ಮಾಡಿದ ಹಣವನ್ನು ಈ ಕೆಳಕಂಡಂತೆ ಆದ್ಯತೆಯ ಮೇರೆಗೆ ಉಪಯೋಗಿಸುವುದು.
   (ಅ) ಮಾನವ / ಪ್ರಾಣಿ ಜೀವಹಾನಿ.
   (ಆ) ಬೆಳೆ ಹಾನಿ.
   (ಇ) ಕುಡಿಯುವ ನೀರಿನ ವ್ಯವಸ್ಥೆ
   (ಈ) ಜಾನುವಾರುಗಳ ಸಂರಕ್ಷಣೆ.
   (ಉ) ಮೂಲಭೂತ ಸೌಕರ್ಯಗಳಿಗೆ ತುರ್ತು ರಿಪೇರಿ.
2) ಕೇಂದ್ರ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ವೆಚ್ಚ ಮಾಡುವುದು.
3) ಅನುದಾನ ಲಭ್ಯತೆ ಇಲ್ಲದೇ ಯಾವುದೇ ದುರಸ್ತಿ ಕಾಮಗಾರಿಗಳನ್ನು ಎಸ್.ಡಿ.ಆರ್.ಎಫ್/ಎನ್‌ಸಿಸಿಎಫ್ ಅಡಿಯಲ್ಲಿ ಕೈಗೊಳ್ಳುವಂತಿಲ್ಲ. ಹಾಗೂ ಕಾಮಗಾರಿಗಳನ್ನು ಬಿಡುಗಡೆಯಾದ ಅನುದಾನಕ್ಕೆ ಸೀಮಿತಗೊಳಿಸುವುದು.
4) ಪ್ರಕೃತಿ ವಿಕೋಪದಿಂದ ಆದಂತಹ ವಿಪತ್ತು ಹಾನಿಗೆ ಮಾತ್ರ ಪರಿಹಾರ ನೀಡುವುದು.

ಮೇಲಿನಂತೆ ಬಿಡುಗಡೆ ಮಾಡಿರುವ ಅನುದಾನವನ್ನು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳು ಪೇಯೀಸ್ ರಸೀದಿ ಬಿಲ್ಲುಗಳನ್ನು ತಯಾರಿಸಿ ಮೇಲು ರುಜು ಮಾಡಿ ಜಿಲ್ಲಾ ಖಜಾನೆಯಿಂದ ಡ್ರಾ ಮಾಡಿ ಎಸ್.ಡಿ.ಆರ್.ಎಫ್ ಖಾತೆಗೆ ಜಮಾ ಮಾಡಿದ ನಂತರ ಪರಿಹಾರ ಕಾರ್ಯಗಳಿಗೆ ಉಪಯೋಗಿಸತಕ್ಕದ್ದು.

ಮೇಲಿನಂತೆ ಬಿಡುಗಡೆ ಮಾಡಿರುವ ಅನುದಾನವನ್ನು 2011-12ನೇ ಸಾಲಿನ ಆಯವ್ಯಯ ಲೆಕ್ಕ ಶೀರ್ಷಿಕೆ 2245-01-102-0-00-100 (ಯೋಜನೇತರ) ಅಡಿಯಲ್ಲಿ ಭರಿಸತಕ್ಕದ್ದು.

ಅನುದಾನ ವೆಚ್ಚ ಮಾಡುವಾಗ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿರುವ ಮಾರ್ಗಸೂಚಿ/ಆದೇಶ/ಸುತ್ತೋಲೆಗಳನ್ನು ಪಾಲಿಸುವುದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂ:ಆ.ಇ: 968 ವೆಚ್ಚ-7/2011 ದಿನಾಂಕ : 16/10/2011 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಆನಂದಪ್ಪ

ಪಿ.ಆರ್. 512 ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ ಮತ್ತು ಸೇವೆಗಳು-2)

ಕಂದಾಯ ಸಚಿವಾಲಯ

ವಿಷಯ : ಕೋಲಾರ ಜಿಲ್ಲೆ, ಮಾಲೂರು ತಾಲ್ಲೂಕು, ಮಾಲೂರು ಗ್ರಾಮದ ಸ.ನಂ. 501 ರಲ್ಲಿ 25 ಗುಂಟೆ ಜಮೀನನ್ನು ಕೋಲಾರ ಜಿಲ್ಲಾ ಭೋವಿ ಜನಾಂಗದ ಸರ್ಕಾರಿ ನೌಕರರ ಸಂಘ (ರಿ) ಇವರಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ: 1) ಭೋವಿ ಜನಾಂಗದ ಸರ್ಕಾರಿ ನೌಕರರ ಸಂಘ (ರಿ) ಇವರ ಮನವಿ ದಿನಾಂಕ: 15-02-2009.

2) ಪ್ರಾದೇಶಿಕ ಆಯುಕ್ತರು, ಬೆಂಗಳೂರು ಇವರ ಪತ್ರ ದಿನಾಂಕ: 24-7-2009 ಮತ್ತು 15-1-2010.

ಪ್ರಸ್ತಾವನೆ :

ಪ್ರಧಾನ ಕಾರ್ಯದರ್ಶಿ, ಕೋಲಾರ ಜಿಲ್ಲಾ ಭೋವಿ ಜನಾಂಗದ ಸರ್ಕಾರಿ ನೌಕರರ ಸಂಘ (ರಿ) ಇವರು ಸರ್ಕಾರಕ್ಕೆ ಸಲ್ಲಿಸಿದ ಮನವಿ ದಿ: 15.02.2009ರಲ್ಲಿ ಕೋಲಾರ ಜಿಲ್ಲೆ, ಮಾಲೂರು ತಾಲ್ಲೂಕು, ಮಾಲೂರು ಗ್ರಾಮದ ಸ.ನಂ. 501ರಲ್ಲಿ 25 ಗುಂಟೆ ಜಮೀನು 1961ರಿಂದಲ ಸಂಘದ ಸ್ವಾಧೀನದಲ್ಲಿದ್ದು, ಭೋವಿ ಜನಾಂಗದ ವಿದ್ಯಾರ್ಥಿ ನಿಲಯಕ್ಕೆ ಹಾಗೂ ಶೈಕ್ಷಣಿಕ ಉದ್ದೇಶಕ್ಕೆ ಮಂಜೂರು ಮಾಡುವಂತೆ ಕೋರಿರುತ್ತಾರೆ.

ಪ್ರಾದೇಶಿಕ ಆಯುಕ್ತರ ಹಾಗೂ ಜಿಲ್ಲಾಧಿಕಾರಿಗಳ ವರದಿಯನ್ವಯ ಕೋಲಾರ ಜಿಲ್ಲೆ, ಮಾಲೂರು ತಾಲ್ಲೂಕು, ಮಾಲೂರು ಗ್ರಾಮದ ಸ.ನ 501 ರಲ್ಲಿ ಒಟ್ಟು ವಿಸ್ತೀರ್ಣ 1.00 ಎಕರೆ ಇದ್ದು, ಇದರಲ್ಲಿ 15 ಗುಂಟೆ ಜಮೀನನ್ನು ಭೋವಿ ಜನಾಂಗದ ವಿದ್ಯಾರ್ಥಿ ನಿಲಯ ಹಾಗೂ ಸಮುದಾ ಭವನಕ್ಕಾಗಿ ಮಂಜೂರು ಮಾಡಲಾಗಿರುತ್ತದೆ. ಸದರಿ ಜಮೀನಿನಲ್ಲಿ ಭೋವಿ ಹಾಸ್ಟೆಲ್ ಹಾಗೂ ಸಮುದಾಯ ಭವನ ನಿರ್ಮಾಣ ಹಂತದಲ್ಲಿರುತ್ತ ಉಳಿಕೆ 25 ಗುಂಟೆ ಜಮೀನನ್ನು ಭೋವಿ ಜನಾಂಗದ ವಿದ್ಯಾರ್ಥಿ ನಿಲಯ ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸಲು ಮಂಜೂರಾತಿಗ ಪ್ರಸ್ತಾಪಿಸಿರುತ್ತಾರೆ. ಸದರಿ ಜಮೀನಿನ ಮಾರ್ಗಸೂಚಿ ಬೆಲೆಯು ಎಕರೆಯೊಂದಕ್ಕೆ ರೂ. 15 ಲಕ್ಷ ಇರುವುದಾಗಿ ಆಗೂ ಸದರಿ ಜಮೀನು ಪುರಸ ವ್ಯಾಪ್ತಿಯಲ್ಲಿ ಬರುವುದಾಗಿ ವರದಿ ಮಾಡಿರುತ್ತಾರೆ.

ಕೋಲಾರ ಜಿಲ್ಲಾ ಭೋವಿ ಜನಾಂಗದ ಸರ್ಕಾರಿ ನೌಕರರ ಸಂಘವು ದಿ: 12.02.1993ರಲ್ಲಿ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯ 1960 ರನ್ವಯ ನೋಂದಣಿಯಾಗಿರುತ್ತದೆ. ಸದರಿ ಸಂಘವು 2006ನೇ ಸಾಲಿನಿಂದ 2009ನೇ ಸಾಲಿನವರೆಗೆ ಆಡಿಟ್ ವರದಿಗಳನ್ನು ಒದಗಿಸಿರುತ್ತಾರೆ.

ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 19(1)(ಡಿ)ರನ್ವಯ ಯಾವುದೇ ಕಂಪನಿ ಅಥವಾ ಸಂಘಕ್ಕೆ ಕೃಷಿ, ಕೈಗಾ ಅಥವಾ ಯಾವುದೇ ಸಾರ್ವಜನಿಕ ಉದ್ದೇಶಕ್ಕಾಗಿ ಗುತ್ತಿಗೆ ಆಧಾರದ ಮೇಲೆ ಜಮೀನು ಮಂಜೂರು ಮಾಡಲು ಅವಕಾಶವಿರುತ್ತದೆ. ಸದರಿ ಪ್ರಕರಣದ ಸಂಘವು ಭೋವಿ ಸಮುದಾಯದ ವಿದ್ಯಾರ್ಥಿ ನಿಲಯ ಹಾಗೂ ಶೈಕ್ಷಣಿಕ ಉದ್ದೇಶಕ್ಕಾಗಿ ಜಮೀನು ಮಂಜೂರು ಮಾಡುವಂತೆ ಕೋರಿದ್ದು, ಶೈಕ್ಷ ಚಟುವಟಿಕೆ ನಡೆಸುವ ಬಗ್ಗೆ ನಿಯಮ 19(5) (i)ರನ್ವಯ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದಿರುವ ಬಗ್ಗೆ ಮಾಹಿತಿ ಒದಗಿಸಿರುವುದಿಲ್ಲ. ಆದ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 27ರನ್ವಯ ನಿಯಮ ಸಡಿಲಿಕೆಗೆ ಅಗತ್ಯವಾದ ಕಾರಣಗಳನ್ನು ನಮೂದಿಸಿ ಸದ ನಿಯಮಗಳಲ್ಲಿನ ಯಾವುದೇ ಅವಕಾಶವನ್ನು ಸಡಿಲಿಸಲು ಸರ್ಕಾರಕ್ಕೆ ಅಧಿಕಾರ ಕಲ್ಪಿಸಲಾಗಿರುತ್ತದೆ.

ಈ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿದೆ. ಅದರಂತೆ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 3 ಎಲ್‌ಜಿಕೆ 2009, ದಿನಾಂಕ: 02-02-2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆ, ಮಾಲೂರು ತಾಲ್ಲೂಕು, ಮಾಲೂರು ಗ್ರಾಮದ ಸ.ನಂ. 501 ರ 25 ಗುಂಟೆ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 27ರಲ್ಲಿನ ಅಧಿಕಾರವನ್ನು ಚಲಾಯಿಸಿ, ಕೋಲಾರ ಜಿ ಭೋವಿ ಜನಾಂಗದ ಸರ್ಕಾರಿ ನೌಕರರ ಸಂಘಕ್ಕೆ ವಿದ್ಯಾರ್ಥಿ ನಿಲಯ ಹಾಗೂ ಶೈಕ್ಷಣಿಕ ಉದ್ದೇಶಕ್ಕಾಗಿ ಕರ್ನಾಟಕ ಭೂ ಮಂಜೂರಾತಿ ನಿಯಮಗ 1969ರ ನಿಯಮ 19(1)(ಎ) ಮತ್ತು 19(3) ರನ್ವಯ 30 ವರ್ಷಗಳ ಅವಧಿಗೆ ವಾರ್ಷಿಕ ಗುತ್ತಿಗೆ ದರವನ್ನು ಪ್ರಚಲಿತ ಮಾರುಕಟ್ಟೆ ದರದ ಶೇ. 10 ರ ವಿಧಿಸಿ, ಸದರಿ ಗುತ್ತಿಗೆ ದರವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಶೇ. 10 ರಂತೆ ಹೆಚ್ಚಿಸುವ ಷರತ್ತಿಗೊಳಪಟ್ಟು ಗುತ್ತಿಗೆ ಆಧಾರದ ಮೇಲೆ ಮಂಜೂ ಮಾಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಕೆ. ರಾಮಸ್ವಾಮಿ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಭೂ ಮಂಜೂರಾತಿ)

ಪಿ.ಆರ್. 513

ಸಹಕಾರ ಸಚಿವಾಲಯ

ವಿಷಯ : ಅಖಿಲ ಭಾರತ ವೀರಶೈವ ಮಹಾಸಭಾ (ರಿ) ಬೆಂಗಳೂರು, ಈ ಸಂಸ್ಥೆಗೆ ಆಡಳಿತಾಧಿಕಾರಿಯಾಗಿ ನೇಮಿಸಲಾಗಿರುವ ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ ಎಂಬುದನ್ನು ನಿರ್ದೇಶಕರು, ಕೃಷಿ ಮಾರುಕಟ್ಟೆ ಇಲಾಖೆ ಎಂದು ಬದಲಾಯಿಸುವ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಸಇ/97/ಸಸಂನೊ/2011 ದಿ: 24/12/2011.

2. ನಿರ್ದೇಶಕರು, ಕೃಷಿ ಮಾರಾಟ ಇಲಾಖೆ ಇವರ ಪತ್ರ ಸಂಖ್ಯೆ:ಕೃಮಾ.ಇ/ 110/ನಿಆಶಾ/2011-12 ದಿನಾಂಕ 28/1/2012.

ಪ್ರಸ್ತಾವನೆ :

ಮೇಲೆ (1)ರಲ್ಲಿ ಓದಲಾದ ಆದೇಶದಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭಾ (ರಿ) ಬೆಂಗಳೂರು, ಈ ಸಂಘಕ್ಕೆ ದಿನಾಂಕ 26/12/20 ರಿಂದ ಜಾರಿಗೆ ಬರುವಂತೆ ಡಾ॥ ಸಿ. ಸೋಮಶೇಖರ, ಐ.ಎ.ಎಸ್. ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ ಇವರನ್ನು ಆಡಳಿತಾಧಿಕಾರಿಯನಾ ನೇಮಿಸಲಾಗಿತ್ತು.

ಮೇಲೆ (2)ರಲ್ಲಿ ಓದಲಾದ ಪತ್ರದಲ್ಲಿ ಡಾ॥ ಸಿ. ಸೋಮಶೇಖರ, ಐ.ಎ.ಎಸ್., ಇವರು ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ಹುದ್ದೆಯಿಂ ಕೃಷಿ ಮಾರಾಟ ಇಲಾಖೆಯ ನಿರ್ದೇಶಕರ ಹುದ್ದೆಗೆ ವರ್ಗಾವಣೆಗೊಂಡು ದಿನಾಂಕ 16/1/2012 ರಂದು ಈ ಹುದ್ದೆ

ಕಾರ್ಯಭಾರವಹಿಸಿಕೊಂಡಿರುವುದಾಗಿ ತಿಳಿಸಿರುತ್ತಾರೆ. ಆದ್ದರಿಂದ ದಿನಾಂಕ 24/12/2011ರ ಆದೇಶದಲ್ಲಿರುವ ಡಾ॥ ಸಿ. ಸೋಮಶೇಖರ, ಐ.ಎ.ಎಸ್., ಜಿಲ್ಲಾಧಿಕಾರಿಗಳು ತುಮಕೂರು ಜಿಲ್ಲೆ, ಎಂಬುದರ ಬದಲಾಗಿ ಡಾ॥ ಸಿ. ಸೋಮಶೇಖರ, ಐ.ಎ.ಎಸ್, ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಬೆಂಗಳೂರು ಎಂದು ಬದಲಾವಣೆ ಮಾಡಿ ಪರಿಷ್ಕರಿಸಿ ಆದೇಶ ಹೊರಡಿಸಲು ಕೋರಿರುತ್ತಾರೆ.

ಈ ವಿಷಯವನ್ನು ಸರ್ಕಾರವು ಪರಿಶೀಲಿಸಿ, ಅದರಂತೆ ಪರಿಷ್ಕರಿಸಿದ ಆದೇಶ ಹೊರಡಿಸಲು ತೀರ್ಮಾನಿಸಿದೆ. ಆದ್ದರಿಂದ ಈ ಆದೇಶ.

ಸರ್ಕಾರಿ ಆದೇಶ ಸಂಖ್ಯೆ: ಸಇ 97 ಸಸಂನೋ 2011, ಬೆಂಗಳೂರು, ದಿನಾಂಕ: 2–2–2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಆದೇಶ ಸಂಖ್ಯೆ: 97 ಸಸಂನೋ 2011 ದಿನಾಂಕ 24/12/2011 ರಲ್ಲಿ ನಮೂದಿಸಿರುವ "ಡಾ॥ ಸಿ. ಸೋಮಶೇಖರ ಐ.ಎ.ಎಸ್, ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ," ಎಂಬುದರ ಬದಲಾಗಿ "ಡಾ॥ ಸಿ. ಸೋಮಶೇಖರ, ಐ.ಎ.ಎಸ್, ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಬೆಂಗಳೂರು" ಎಂದು ಬದಲಾವಣೆ ಮಾಡಿದೆ.

ಉಳಿದಂತೆ ಯಾವುದೇ ಬದಲಾವಣೆಗಳಿರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎ.ಎಸ್. ವಿಶ್ವೇಶ್ವರಯ್ಯ
ಸರ್ಕಾರದ ಅಧೀನ ಕಾರ್ಯದರ್ಶಿ
ಸಹಕಾರ ಇಲಾಖೆ

ಪಿ.ಆರ್. 514

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ : ಶ್ರೀ ಅನುರಾಗ್ ತಿವಾರಿ, ಐ.ಎ.ಎಸ್., ಇವರ ಕಡ್ಡಾಯ ನಿರೀಕ್ಷಣಾ ಅವಧಿಯನ್ನು ಸಕ್ರಮಗೊಳಿಸುವ ಕುರಿತು ಆದೇಶ.

ಓದಲಾಗಿದೆ:
1) ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಆಸುಇ 83 ಅಸೇವ 2011 (IV) ದಿನಾಂಕ: 17.09.2011.
2) ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಆಸುಇ 168 ಎಸ್‌ಎಎಸ್ 2011 ದಿನಾಂಕ: 14.10.2011.
3) ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಆಸುಇ 588 ಎಸ್‌ಎಎಸ್ 2011 ದಿನಾಂಕ: 22.11.2011.
4) ಶ್ರೀ ಅನುರಾಗ ತಿವಾರಿ, ಐ.ಎ.ಎಸ್., ಇವರ ಟಿಪ್ಪಣಿ ಸಂಖ್ಯೆ: ಆಇ/ಉಕಾ–3/2011, ದಿನಾಂಕ: 21.12.2011.

ಪ್ರಸ್ತಾವನೆ :

ಮೇಲೆ ಕ್ರಮಾಂಕ(1)ರಲ್ಲಿ ಓದಲಾದ ದಿನಾಂಕ: 17.09.2011ರ ಅಧಿಸೂಚನೆಯಲ್ಲಿ ಶ್ರೀ ಅನುರಾಗ್ ತಿವಾರಿ, ಐ.ಎ.ಎಸ್., ಇವರನ್ನು ಆಯುಕ್ತರು, ತುಮಕೂರು ನಗರ ಸಭೆ, ತುಮಕೂರು ಹುದ್ದೆಯಿಂದ ವರ್ಗಾಯಿಸಿ ಆದೇಶಿಸಿದ್ದರ ಮೇರೆಗೆ ಸದರಿಯವರು ದಿನಾಂಕ: 10.10.2011ರ ಪೂರ್ವಾಹ್ನ ಸದರಿ ಹುದ್ದೆಯ ಕಾರ್ಯಭಾರವನ್ನು ವಹಿಸಿಕೊಟ್ಟು, ದಿನಾಂಕ: 10.10.2011ರ ಅಪರಾಹ್ನ ಸಿಆಸು ಇಲಾಖೆಯಲ್ಲಿ ವರದಿ ಮಾಡಿಕೊಂಡು ನೇಮಕಾತಿ ನಿರೀಕ್ಷಣೆಯಲ್ಲಿದ್ದರು. ಮೇಲೆ ಕ್ರಮಾಂಕ(2)ರಲ್ಲಿ ಓದಲಾದ ದಿನಾಂಕ: 14.10.2011ರ ಅಧಿಸೂಚನೆಯ ಪ್ರಕಾರ ನೇಮಕಾತಿ ನಿರೀಕ್ಷಣೆಯಲ್ಲಿದ್ದ ಇವರಿಗೆ ದಿನಾಂಕ: 14.10.2011ರಿಂದ 17.11.2011ರವರೆಗೆ ಗಳಿಕೆ ರಜೆಯನ್ನು ಮಂಜೂರು ಮಾಡಲಾಗಿದೆ. ರಜೆಯ ನಂತರ ಅಧಿಕಾರಿಯವರು ದಿನಾಂಕ: 18.11.2011ರಿಂದ ನೇಮಕಾತಿ ನಿರೀಕ್ಷಣೆಯಲ್ಲಿ ಮುಂದುವರೆದಿದ್ದರು. ಮೇಲೆ ಕ್ರಮಾಂಕ (3)ರಲ್ಲಿ ಓದಲಾದ ದಿನಾಂಕ: 22.11.2011ರ ಅಧಿಸೂಚನೆಯಲ್ಲಿ ಈ ಅಧಿಕಾರಿಯವರನ್ನು ಸರ್ಕಾರದ ಉಪ ಕಾರ್ಯದರ್ಶಿ–3, ಆರ್ಥಿಕ ಇಲಾಖೆ, ಬೆಂಗಳೂರು ಹುದ್ದೆಗೆ ನೇಮಿಸಿರುವ ಹಿನ್ನೆಲೆಯಲ್ಲಿ ಸದರಿಯವರು ದಿನಾಂಕ: 24.11.2011ರ ಪೂರ್ವಾಹ್ನ ಸದರಿ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ. ಮೇಲೆ ಕ್ರ.ಸಂ.(3)ರಲ್ಲಿ ಓದಲಾದ ಟಿಪ್ಪಣಿಯಲ್ಲಿ ಶ್ರೀ ಅನುರಾಗ್ ತಿವಾರಿ, ಐ.ಎ.ಎಸ್., ಇವರು ತಾವು ದಿನಾಂಕ: 10.10.2011 ರಿಂದ 23.11.2011ರವರೆಗೆ ನೇಮಕಾತಿ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ ಸೂಕ್ತ ಆದೇಶ ಹೊರಡಿಸಲು ಕೋರಿದ್ದಾರೆ.

ಸರ್ಕಾರವು ಪ್ರಕರಣವನ್ನು ಪರಿಶೀಲಿಸಿದೆ. ಆದುದರಿಂದ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 10 ಎಸ್‌ಐಎಸ್ 2012, ಬೆಂಗಳೂರು, ದಿನಾಂಕ: 02ನೇ ಫೆಬ್ರವರಿ 2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಶ್ರೀ ಅನುರಾಗ್ ತಿವಾರಿ, ಐ.ಎ.ಎಸ್., ಇವರು ದಿನಾಂಕ: 10.10.2011ರಿಂದ 23.11.2011ರವರೆಗೆ ಅವಧಿಯನ್ನು ಈ ಕೆಳಕಂಡಂತೆ ಪರಿಗಣಿಸಿ ಸಕ್ರಮಗೊಳಿಸಿ ಆದೇಶಿಸಿದೆ.

i) ದಿನಾಂಕ 10.10.2011ರಂದು	– ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಗಳ ನಿಯಮ 78ರ ಮೇರೆಗೆ ಸೇರುವಿಕೆಯ ಕಾಲ.
ii) ದಿನಾಂಕ 11.10.2011 ರಿಂದ 13.10.2011ರವರೆಗೆ	– ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಗಳ ನಿಯಮ 8(15)(ಎಫ್)ರ ಮೇರೆಗೆ ಕಡ್ಡಾಯ ನಿರೀಕ್ಷಣಾ ಅವಧಿ.
iii) ದಿನಾಂಕ: 14.10.2011 ರಿಂದ 17.11.2011	– ಈಗಾಗಲೇ ಗಳಿಕೆ ರಜೆ ಮಂಜೂರು ಮಾಡಲಾಗಿದೆ.
iv) 18.11.2011 ರಿಂದ 23.11.2011 ರವರೆಗೆ	– ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಗಳ ನಿಯಮ 8(15)(ಎಫ್)ರ ಮೇರೆಗೆ ಕಡ್ಡಾಯ ನಿರೀಕ್ಷಣಾ ಅವಧಿ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಯು.ಹೆಚ್. ನಾರಾಯಣಸ್ವಾಮಿ
ಸರ್ಕಾರದ ಅಧೀನ ಕಾರ್ಯದರ್ಶಿ
ಸಿಆಸುಇ (ಸೇವೆಗಳು–1)

ಪಿ.ಆರ್. 515

ವಸತಿ ಸಚಿವಾಲಯ

ವಿಷಯ : ಕೃಷಿ/ಸಾಗುವಳಿ ಜಮೀನಿನಲ್ಲಿ ವಿವಿಧ ವಸತಿ ಯೋಜನೆಗಳಡಿ ಮನೆಗಳನ್ನು ನಿರ್ಮಿಸುವ ಬಗ್ಗೆ

ಓದಲಾಗಿದೆ: ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ರವರ ಪತ್ರ ಸಂಖ್ಯೆ: ಆರ್‌ಜಿಆರ್‌ಹೆಚ್‌ಸಿಎಲ್ 01 ಎಂಐಎಸ್ 06 2009, ದಿನಾಂಕ: 10.10.2011.

ಪ್ರಸ್ತಾವನೆ :

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ರೇಖೆಗಿಂತ ಕೆಳಗಿನ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದ ಬಡಜನರಿಗೆ ರಾಜ್ಯ ಸರ್ಕಾರದ ವಸತಿ ಯೋಜನೆಗಳಾದ ಬಸವ ವಸತಿ ಯೋಜನೆ, ಗ್ರಾಮೀಣ ಅಂಬೇಡ್ಕರ್ ಯೋಜನೆ ಮತ್ತು ಕೇಂದ್ರ ಪುರಸ್ಕೃತ ಇಂದಿರಾ ಆವಾಸ್ ಇತ್ಯಾದಿ ಯೋಜನೆಗಳಡಿ ಮನೆಗಳನ್ನು ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಸ್ವಂತ ನಿವೇಶನವುಳ್ಳವರು ಅಥವಾ ಸರ್ಕಾರದ ನಿವೇಶನಗಳ ಯೋಜನೆಯಡಿ ನಿವೇಶನ ಪಡೆದವರು ಮಾತ್ರ ಈ ಯೋಜನೆಗಳಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಆದರೆ, ಕಾರಣಾಂತರಗಳಿಂದ ನಿವೇಶನಗಳನ್ನು ಹೊಂದಿರದ ಬಡಜನರು ಸರ್ಕಾರದ ವಸತಿ ಕಾರ್ಯಕ್ರಮಗಳ ಸೌಲಭ್ಯಗಳಿಂದ ವಂಚಿತರಾಗಿರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಗಳ ಸಮೀಪದ ಸರ್ಕಾರಿ ಜಮೀನನ್ನು ವಿವಿಧ ಇಲಾಖೆಗಳು ಉಪಯೋಗಿಸಿಕೊಳ್ಳುತ್ತಿದ್ದು, ಬಡವರ ಮನೆಗಳ ನಿರ್ಮಾಣಕ್ಕಾಗಿ ಸರ್ಕಾರಿ ಜಮೀನಾಗಲಿ ಅಥವಾ ಖಾಸಗಿ ಜಮೀನಾಗಲಿ ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನವಿಲ್ಲದ ಅರ್ಹ ಫಲಾನುಭವಿಗಳು ತಮ್ಮ ಕೃಷಿ/ಸಾಗುವಳಿ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲು ಮುಂದೆ ಬಂದರೆ, ಅವರ ಕೃಷಿ ಜಮೀನಿನ ಒಂದು ನಿರ್ದಿಷ್ಟ ಭಾಗದಲ್ಲಿ ಮನೆಯನ್ನು ನಿರ್ಮಿಸಿಕೊಳ್ಳಲು ಅನುಮತಿಸುವ ಪ್ರಸ್ತಾವನೆಯನ್ನು ಸರ್ಕಾರದ ಉನ್ನತ ಮಟ್ಟದಲ್ಲಿ ಪರಿಶೀಲಿಸಲ್ಪಟ್ಟು ಈ ಕೆಳಗಿನಂತೆ ಆದೇಶವನ್ನು ಹೊರಡಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಸಂ. ವಇ 55 ಹೆಚ್‌ಎಎಸ್ 2011, ಬೆಂಗಳೂರು, ದಿನಾಂಕ: 30ನೇ ಜನವರಿ 2012

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸ್ವಂತ ಮನೆ ಅಥವಾ ನಿವೇಶನ ಇಲ್ಲದಿರುವ ಬಡತನ ರೇಖೆಗಿಂತ ಕೆಳಗಿನ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದ ಬಡಜನರು ತಮ್ಮ ಕೃಷಿ/ಸಾಗುವಳಿ ಜಮೀನಿನ ಒಂದು ನಿರ್ದಿಷ್ಟ ಭಾಗದ ಗರಿಷ್ಠ ಎರಡು ಗುಂಟೆ ಜಮೀನಿನಲ್ಲಿ ರಾಜ್ಯ ಸರ್ಕಾರದ ಬಸವ ವಸತಿ ಯೋಜನೆ, ಗ್ರಾಮೀಣ ಅಂಬೇಡ್ಕರ್ ಯೋಜನೆ ಮತ್ತು ಕೇಂದ್ರ ಪುರಸ್ಕೃತ ಇಂದಿರಾ ಆವಾಸ್ ಇತ್ಯಾದಿ ಸರ್ಕಾರಿ ಯೋಜನೆಗಳ ಸಹಾಯಧನದೊಂದಿಗೆ, ವಸತಿ ಯೋಜನೆಗಳಡಿಯಲ್ಲಿರುವ ನಿಯಮಗಳಿಗೆ ಒಳಪಟ್ಟು ಮತ್ತು ಈ ಕೆಳಕಾಣಿಸಿದ ಷರತ್ತು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ, ಮನೆಗಳನ್ನು ನಿರ್ಮಿಸಿಕೊಳ್ಳಲು ಸರ್ಕಾರದ ಅನುಮೋದನೆಯನ್ನು ನೀಡಲಾಗಿದೆ.

2. ಅರ್ಹ ಕುಟುಂಬಗಳಿಗೆ ಕೃಷಿ/ಸಾಗುವಳಿ ಜಮೀನಿನ ಗರಿಷ್ಠ ಎರಡು ಗುಂಟೆಯಷ್ಟು ಜಮೀನನ್ನು "ಸರ್ಕಾರಿ ಯೋಜನೆಯಡಿ ಮನೆ ನಿರ್ಮಾಣಕ್ಕಾಗಿ ಭೂಮಿ" ಎಂದು ಘೋಷಿಸಲು ಆಯಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರಾಧಿಕಾರ ನೀಡಲಾಗಿದೆ.

3. ಈ ಯೋಜನೆಗಳಡಿ ಬ್ಯಾಂಕ್ ಸಾಲ ಪಡೆಯಲು ಫಲಾನುಭವಿಯು ಇಚ್ಛಿಸಿದಲ್ಲಿ ಆ ನಿವೇಶವನ್ನು ಅಡಮಾನವಿಡಲು ಅನುಮತಿ ನೀಡಬಹುದಾಗಿದೆ. ಈ ಯೋಜನೆಯಡಿ ಬ್ಯಾಂಕ್ ಸಾಲ ಮತ್ತು ಫಲಾನುಭವಿಯ ವಂತಿಕೆಯನ್ನು ಹೊರತುಪಡಿಸಿ, ಈಗಾಗಲೇ ಸರ್ಕಾರವು ನಿಗದಿಪಡಿಸಿರುವ ಸಹಾಯಧನವನ್ನು ಮಾತ್ರ ನೀಡಬಹುದಾಗಿದೆ.

4. ಈ ಸೌಲಭ್ಯವನ್ನು ಪಡೆದುಕೊಳ್ಳಲು ಫಲಾನುಭವಿಯು ಈ ಕೆಳಗಿನ ಷರತ್ತು ಮತ್ತು ನಿಬಂಧನೆಗಳನ್ನು ಪಾಲಿಸತಕ್ಕದ್ದು:

(ಅ) ಫಲಾನುಭವಿಯು ತನ್ನ ಜಮೀನಿರುವ ಗ್ರಾಮದಲ್ಲಿಯೇ ವಾಸವಾಗಿದ್ದು, ಸ್ವಂತ ಮನೆ ಅಥವಾ ನಿವೇಶನ ಹೊಂದಿರತಕ್ಕದ್ದಲ್ಲ. ನಿವೇಶನ ಹೊಂದಿರುವ ಷರತ್ತನ್ನು ಮಾತ್ರ ಹೊರತುಪಡಿಸಿ, ಸಂಬಂದಪಟ್ಟ ವಸತಿ ಯೋಜನೆಯಡಿ ಮನೆ ಹಂಚಿಕೆಗಾಗಿ ಅರ್ಹನಾಗಿರಬೇಕು.

(ಆ) ಪಡಿತರ ಚೀಟಿ/ಮತದಾರರ ಗುರುತಿನ ಚೀಟಿ ಅಥವಾ ಮತದಾರರ ಪಟ್ಟಿಯಲ್ಲಿ ಫಲಾನುಭವಿಯ ಹೆಸರಿದ್ದು, ಅದರ ಒಂದು ಪ್ರತಿಯನ್ನು ಒದಗಿಸತಕ್ಕದ್ದು.

(ಇ) ಫಲಾನುಭವಿಯು ಮನೆಯನ್ನು ಕಟ್ಟಿಕೊಳ್ಳಬಯಸುವ ಜಮೀನು ಫಲಾನುಭವಿಯ ಅಥವಾ ಫಲಾನುಭವಿಯ ಹೆಂಡತಿಯ/ಗಂಡನ ಹೆಸರಿನಲ್ಲಿರಬೇಕು.

(ಈ) ಫಲಾನುಭವಿ ನಿರ್ಮಿಸಿಕೊಳ್ಳುವ ಮನೆಯ ವಿಸ್ತೀರ್ಣವು 1200 ಚದರಡಿಗಳಿಗೆ ಮೀರತಕ್ಕದ್ದಲ್ಲ.

(ಉ) ಜಮೀನಿನಲ್ಲಿ ಎರಡು ಗುಂಟೆ ಮೀರದಂತೆ ಒಂದು ಬದಿಯಲ್ಲಿನ ನಿರ್ದಿಷ್ಟ ಭಾಗವನ್ನು "ಸರ್ಕಾರದ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕಾಗಿ ಮಾತ್ರ" ಎಂದು ಅನುಮತಿಸಿರುವ ಬಗ್ಗೆ ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ದೃಢೀಕರಣ ಪಡೆದು ಸಲ್ಲಿಸತಕ್ಕದ್ದು.

(ಊ) ಹೀಗೆ ಅನುಮತಿಸಿರುವ ಈ ಭಾಗವನ್ನು ವಸತಿಯಲ್ಲದೇ ಬೇರಾವುದೇ ಉದ್ದೇಶಕ್ಕಾಗಿ ಉಪಯೋಗಿಸುವುದಿಲ್ಲವೆಂದು ಮತ್ತು ಈ ಜಮೀನು ಅಥವಾ ಮನೆಯನ್ನು ಕನಿಷ್ಠ 15 ವರ್ಷಗಳವರೆಗೆ ಬೇರೆಯವರಿಗೆ ಮಾರಾಟ/ಭೋಗ್ಯ/ಪರಭಾರೆ ಮಾಡುವುದಿಲ್ಲವೆಂಬ ಬಗ್ಗೆ ಸ್ಟ್ಯಾಂಪು ಕಾಗದದಲ್ಲಿ ಮುಚ್ಚಳಿಕೆ ಬರೆದುಕೊಡಬೇಕು.

(ಋ) ಈ ಮೇಲ್ಕಂಡ ಷರತ್ತುಗಳಲ್ಲದೇ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ (ನಿಯಮಿತ) ದವರು ವಿಧಿಸುವ ಷರತ್ತುಗಳನ್ನೂ ಸಹ ಪಾಲಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 516

ಬಿ. ಶಂಕರಪ್ಪ

ಪೀಠಾಧಿಕಾರಿ–2, ವಸತಿ ಇಲಾಖೆ

ಇಂಧನ ಸಚಿವಾಲಯ

ವಿಷಯ : ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳಿಗೆ ಪಿಂಚಣಿ ಹಣ ಬಿಡುಗಡೆ ಮಾಡುವ ಕುರಿತು.

ಓದಲಾಗಿದೆ:
1. ಸರ್ಕಾರಿ ಅಧಿಸೂಚನೆ ಸಂಖ್ಯೆ: ಡಿಇ 14 ಪಿಎಸ್‌ಆರ್ 2002 ದಿನಾಂಕ 31-05-2002
2. ಸರ್ಕಾರಿ ಆದೇಶ ಸಂಖ್ಯೆ: ಡಿಇ 15 ಪಿಎಸ್‌ಆರ್ 2002 ದಿನಾಂಕ 19-12-2002
3. ಸರ್ಕಾರಿ ಆದೇಶ ಸಂಖ್ಯೆ: ಇಎನ್ 19 ಪಿಎಸ್‌ಆರ್ 2011 ದಿನಾಂಕ 29-04-2011, 10-06-2011, 03-08-2011, 10-11-2011 ಮತ್ತು 22-12-2011.
4. ಕವಿಪ್ರನಿನಿ ಮತ್ತು ಎಲ್ಲಾ ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳ ಪತ್ರ ಸಂಖ್ಯೆ ಕೆಇಪಿಜಿಟಿ/ಪಿ14/2011-12/891 ದಿನಾಂಕ 29-12-2011.
5. ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಎಫ್‌ಡಿ 43 ವೆಚ್ಚ-1/2012 ದಿನಾಂಕ: 20-01-2012

ಪ್ರಸ್ತಾವನೆ :

1. ಮೇಲೆ (1) ರಲ್ಲಿ ಓದಲಾದ ಸರ್ಕಾರದ ಅಧಿಸೂಚನೆಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಸುಧಾರಣಾ (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (ಕವಿಪ್ರನಿನಿ) ಉದ್ಯಮಗಳು ಮತ್ತು ಅದರ ಸಿಬ್ಬಂದಿಯು ವಿದ್ಯುಚ್ಛಕ್ತಿ ವಿತರಣಾ ಮತ್ತು ಚಿಲ್ಲರೆ ಸರಬರಾಜು ಕಂಪನಿಗಳಿಗೆ ವರ್ಗಾವಣೆ) ನಿಯಮಗಳು, 2002, ನಿಯಮ 4(13)(1) ಪ್ರಕಾರ ನಿರ್ದಿಷ್ಟಪಡಿಸಲಾದ ಸಿಬ್ಬಂದಿಯ ಸೇವೆಗಳನ್ನು ಎರಡನೇ ವರ್ಗಾವಣೆ ದಿನಾಂಕದ ಜಾರಿಗೆ ಮೊದಲು ಮತ್ತು ಕರ್ನಾಟಕ ವಿದ್ಯುತ್ ಮಂಡಳಿ ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ (ಕವಿಕಪ್ರನಿನಿ) ನಿರ್ದಿಷ್ಟಪಡಿಲಾದ ಸಿಬ್ಬಂದಿಯು ಸಲ್ಲಿಸಿದ ಸೇವೆಗಳಿಗಾಗಿ ನಿವೃತ್ತಿ ವೇತನ ನಿಧಿಗಳು ಮತ್ತು ಶಾಸನ ಪ್ರದತ್ತ ಹಾಗೂ ಇತರೇ ಸಿಬ್ಬಂದಿ ಸಂಬಂಧಿತ ನಿಧಿಗಳ ಸಂಗ್ರಹಣೆಗೆ ರಾಜ್ಯ ಸರ್ಕಾರವು ಜವಾಬ್ದಾರಿಯಾಗಿರುವುದೇ ಹೊರತು ವಿದ್ಯುತ್ ಸರಬರಾಜು ಕಂಪನಿಯದಲ್ಲ ಮತ್ತು ನಿರ್ದಿಷ್ಟಪಡಿಸಲಾದ ಸಿಬ್ಬಂದಿಯ ಎರಡನೇ ವರ್ಗಾವಣೆ ಜಾರಿಯಾದ ಆಯಾಯ ದಿನಾಂಕದಲ್ಲಿದ್ದಂತೆ ನಿಧಿ ಸಂಗ್ರಹಣೆ ಮಾಡದ ಮಟ್ಟಿಗೆ ರಾಜ್ಯ ಸರ್ಕಾರವು ಹೊಣೆಯಾಗಿರುವುದೇ ಹೊರತು ವಿದ್ಯುತ್ ಸರಬರಾಜು ಕಂಪನಿಯದಲ್ಲವೆಂದು ತಿಳಿಸಲಾಗಿದೆ.

2. ಮೇಲೆ (2) ರಲ್ಲಿ ಓದಲಾದ ಸರ್ಕಾರ ಆದೇಶದ ಪ್ರಕಾರ, ಕವಿಪ್ರನಿನಿ ಪಿಂಚಣಿ ಮತ್ತು ಗ್ರಾಚ್ಯುಟಿ ಟ್ರಸ್ಟ್‌ನ್ನು, "ಕವಿಪ್ರನಿನಿ ಮತ್ತು ಎಸ್ಕಾಂಗಳ ಪಿಂಚಣಿ ಮತ್ತು ಗ್ರಾಚ್ಯುಟಿ ಟ್ರಸ್ಟ್‌ಗಳೆಂದು" ಮರುನಾಮಕರಣ ಮಾಡಿ, Pay as You Go ಪದ್ಧತಿಯನ್ನು ಅನುಸರಿಸಿ ಕವಿಪ್ರನಿನಿ ಮತ್ತು ಎಸ್ಕಾಂಗಳ ನೌಕರರ ನಿವೃತ್ತಿ ಸೌಲಭ್ಯಗಳನ್ನು (Terminal Benefits) ಪಾವತಿಸಲು ಒಪ್ಪಿಗೆ ನೀಡಿದೆ.

3. 2011-12ನೇ ಸಾಲಿನ ಆಯವ್ಯಯದಲ್ಲಿ ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗಳಿಗೆ ಪಿಂಚಣಿ ವಂತಿಗೆಗಾಗಿ "2801-80-101-1-13-106 (ಯೋಜನೇತರ)" ಲೆಕ್ಕಶೀರ್ಷಿಕೆಯಡಿ ರೂ. 400.00 ಕೋಟಿಗಳನ್ನು ನಿಗದಿಪಡಿಸಲಾಗಿರುತ್ತದೆ.

4. ಮೇಲೆ ಕ್ರಮಾಂಕ-(3)ರಲ್ಲಿ ಓದಲಾದ ಸರ್ಕಾರಿ ಆದೇಶಗಳಲ್ಲಿ, 2011-12ನೇ ಸಾಲಿಗೆ ರೂ. 350 ಕೋಟಿಗಳಷ್ಟು, ಹಣ ಬಿಡುಗಡೆ ಮಾಡಿದೆ.

5. ಮೇಲೆ ಕ್ರಮಾಂಕ-(4)ರಲ್ಲಿ ಓದಲಾದ ಪತ್ರದಲ್ಲಿ ಕವಿಪ್ರನಿನಿ ಮತ್ತು ಎಸ್ಕಾಂಗಳ ಪಿಂಚಣಿ ಮತ್ತು ಗ್ರಾಚ್ಯುಟಿ ಟ್ರಸ್ಟ್‌ಗಳ ಅಧ್ಯಕ್ಷರು ಮತ್ತು ನಿರ್ದೇಶಕರು (ಹಣಕಾಸು), ಕವಿಪ್ರನಿನಿರವರು, 2011-12ರ ಆರ್ಥಿಕ ವರ್ಷಕ್ಕೆ ಉಳಿದ ಪಿಂಚಣಿ ಹಣ ರೂ. 50 ಕೋಟಿಗಳನ್ನು ಬಿಡುಗಡೆಗೊಳಿಸಲು ಸರ್ಕಾರವನ್ನು ಕೋರಿರುತ್ತಾರೆ.

6. ಕವಿಪ್ರನಿನಿ ಮತ್ತು ವಿಸಕಂಗಳ ಪಿಂಚಣಿ ಮತ್ತು ಗ್ರಾಚ್ಯುಟಿ ಟ್ರಸ್ಟ್‌ಗಳ ಕೋರಿಕೆಯನ್ನು ಸರ್ಕಾರವು ಪರಿಶೀಲಿಸಿ, 2011-12ನೇ ಸಾಲಿಗೆ ರೂ. 50 ಕೋಟಿಗಳ ಅನುದಾನ ಬಿಡುಗಡೆ ಮಾಡಲು ಈ ಸರ್ಕಾರಿ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಇಎನ್ 19 ಪಿಎಸ್‌ಆರ್ 2011, ಬೆಂಗಳೂರು, ದಿನಾಂಕ: 03-02-2012

ಸರ್ಕಾರವು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ಎಸ್ಕಾಂಗಳ ಪಿಂಚಣಿ ಮತ್ತು ಗ್ರಾಚ್ಯುಟಿ ಟ್ರಸ್ಟ್‌ಗಳಿಗೆ 2011-12ನೇ ಸಾಲಿನಲ್ಲಿ ಅಂತಿಮ ಕಂತಿನ ಪಿಂಚಣಿ ವಂತಿಗೆ ರೂ. 50 ಕೋಟಿಗಳನ್ನು (ಐವತ್ತು ಕೋಟಿ ರೂ.ಗಳು ಮಾತ್ರ), ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಕ್ಕೆ ಬಿಡುಗಡೆ ಮಾಡಿದೆ.

ಈ ವೆಚ್ಚವನ್ನು "2801-80-101-1-13-106" ಸಹಾಯಧನ (ಯೋಜನೇತರ) ಲೆಕ್ಕ ಶೀರ್ಷಿಕೆಯಡಿ ಭರಿಸತಕ್ಕದ್ದು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಇಂಧನ ಇಲಾಖೆಯವರ ಮೇಲು ರುಜುವನ್ನು ಸ್ವೀಕೃತ ರಸೀದಿಯಲ್ಲಿ ಪಡೆದು ಹಣವನ್ನು ಪಡೆಯತಕ್ಕದ್ದು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು "ಕವಿಪ್ರನಿನಿ ಮತ್ತು ಎಸ್ಕಾಂಗಳ ಪಿಂಚಣಿ ಮತ್ತು ಗ್ರಾಚ್ಯುಟಿ ಟ್ರಸ್ಟ್‌ಗಳಿಗೆ" ಹಣ ಪಡೆದ 2 ದಿನದೊಳಗೆ ಪೂರ್ಣವಾಗಿ ಪಾವತಿಸಿ ಸರ್ಕಾರಕ್ಕೆ ವರದಿ ಸಲ್ಲಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಎಫ್‌ಡಿ 43 ವೆಚ್ಚ-1/2012 ದಿನಾಂಕ: 20-01-2012ರ ಸಹಮತಿಯನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 517

ಸುರೇಶ್ ಬಿ. ಕೃಷ್ಣಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ,
ಇಂಧನ ಇಲಾಖೆ

ನಗರಾಭಿವೃದ್ಧಿ ಸಚಿವಾಲಯ

ತಿದ್ದುಪಡಿ ಆದೇಶ

ಸಂಖ್ಯೆ: ನಅಇ 170 ಬೆಂಭೂಸ್ವಾ 2011, ಬೆಂಗಳೂರು, ದಿನಾಂಕ: 01-02-2012

ಸರ್ಕಾರದ ಆದೇಶ ಸಂಖ್ಯೆ: ನಅಇ 170 ಬೆಂಭೂಸ್ವಾ 2011 ದಿನಾಂಕ: 18-03-2011 ರ ಆದೇಶ ಭಾಗದಲ್ಲಿನ ಕೊನೆಯ ಸಾಲಿನಲ್ಲಿ "ಈ ಸೌಲಭ್ಯ ಅನ್ವಯವಾಗುವುದಿಲ್ಲವೆಂಬ ಷರತ್ತಿನೊಂದಿಗೆ ಆದೇಶಿಸಿದೆ" ಎಂಬುದಕ್ಕೆ ಬದಲಾಗಿ 'ಈ ಸೌಲಭ್ಯ ಅನ್ವಯವಾಗುವುದಿಲ್ಲವೆಂಬ ಷರತ್ತಿನೊಂದಿಗೆ ಹಾಗೂ ಈ ಕೆಳಕಂಡ ಷರತ್ತುಗಳನ್ನು ನಿಗದಿಪಡಿಸಿ ಆದೇಶಿಸಿದೆ' ಎಂಬುದಾಗಿ ತಿದ್ದಿ ಓದಿಕೊಳ್ಳತಕ್ಕದ್ದು.

1) ನಿವೇಶವನ್ನು ಅರ್ಕಾವತಿ ಬಡಾವಣೆಯ ರಚನೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದ್ದರಿಂದ ಆ ಬಡಾವಣೆಯಲ್ಲಿಯೇ ನಿವೇಶನ ಹಂಚಿಕೆ ಮಾಡತಕ್ಕದ್ದು ಮತ್ತು ಸದರಿ ಬಡಾವಣೆಯಲ್ಲಿ ಅಂಥ ಹಂಚಿಕೆ ಕಾರ್ಯ ಸಾಧ್ಯವಾಗದಿದ್ದರೆ ಆ ಬಡಾವಣೆಯ ನಂತರ ನಿರ್ಮಿಸಿದ ಬಡಾವಣೆಯಲ್ಲಿ ಹಂಚಿಕೆ ಮಾಡತಕ್ಕದ್ದು. ಈ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದು.
2) ಈ ಆದೇಶದಂತೆ ಸೌಲಭ್ಯ ಪಡೆಯಲಿಚ್ಚಿಸುವವರು ಭೂಸ್ವಾಧೀನವನ್ನು ಪ್ರಶ್ನಿಸಿ ಯಾವುದೇ ನ್ಯಾಯಾಲಯದಲ್ಲಿ ದಾವೆಯನ್ನು ದಾಖಲಿಸಿದ್ದ ಪಕ್ಷದಲ್ಲಿ ಈ ಸೌಲಭ್ಯಪಡೆಯಲು ಅವಕಾಶವಿರುವುದಿಲ್ಲ. ಹಾಗೆ ದಾವೆ ಸಲ್ಲಿಸಿದ್ದಲ್ಲಿ ದಾವೆಯನ್ನು ಹಿಂಪಡೆಯತಕ್ಕದ್ದು ಮತ್ತು ಈ ಬಗ್ಗೆ ದಾಖಲೆಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸುವುದು, ತಪ್ಪಿದ್ದಲ್ಲಿ ಈ ಆದೇಶದನ್ವಯ ನಿವೇಶನ ಪಡೆಯಲು ಅರ್ಹರಾಗಿರುವುದಿಲ್ಲ.
3) ಈ ಆದೇಶದಂತೆ ಸೌಲಭ್ಯ ಪಡೆಯಲಿಚ್ಚಿಸುವವರು ಯಾವುದೇ ಸಕ್ಷಮ ಪ್ರಾಧಿಕಾರದಲ್ಲಿ ಆಕ್ಷೇಪಣೆ ಸಲ್ಲಿಸಿದ್ದಲ್ಲಿ, ಸದರಿ ಆಕ್ಷೇಪಣೆ ಹಿಂತೆಗೆದುಕೊಂಡು ಹಿಂಪಡೆದ ಬಗ್ಗೆ ಲಿಖಿತ ಹೇಳಿಕೆ ಸಲ್ಲಿಸಬೇಕು.
4) ಸದರಿ ಸರ್ಕಾರದ ಆದೇಶದನ್ವಯ ಪಡೆದ ನಿವೇಶನದ ಮೇಲೆ ಯಾವುದೇ ನಿರ್ಮಾಣ ಕಾರ್ಯ ಪ್ರಾರಂಭಿಸುವ ಮೊದಲು ನಕ್ಷೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರು ಮಾಡಿಸಿಕೊಳ್ಳತಕ್ಕದ್ದು.
5) ಮೇಲೆ ಹೇಳಿರುವ ಆದೇಶದ ಪ್ರಕಾರ ನಿವೇಶನ ಪಡೆಯಲಿಚ್ಚಿಸುವವರು "The Bangalore Development Authority (Incentive scheme for Voluntary Surrender of Land) Rules, 1989" ರ ಪ್ರಕಾರ ನಿವೇಶನ ಪಡೆಯಲು ಅರ್ಹರಾಗಿರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಸ್. ಚಂದ್ರಪ್ಪ
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ

ಪಿ.ಆರ್. 518

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ

ವಿಷಯ : ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು (20 ಅಂಶಗಳ ಕಾರ್ಯಕ್ರಮವು ಸೇರಿದಂತೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕು ಪರಿಶೀಲನಾ ಸಮಿತಿಗೆ ಅಧಿಕಾರೇತರ ಸದಸ್ಯರುಗಳನ್ನು ನೇಮಿಸುವ ಬಗ್ಗೆ.

ಓದಲಾಗಿದೆ:
1. ಸರ್ಕಾರಿ ಆದೇಶ ಸಂಖ್ಯೆ: ಯೋಇ 309 ಪಿಟಿಪಿ 94, ದಿನಾಂಕ 07-08-1995.
2. ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರ ಪತ್ರ ಸಂ. ರಾಕಾ/ನಾನಿ/573/2011 ದಿನಾಂಕ: 26.10.2011.

ಪ್ರಸ್ತಾವನೆ :

ಮೇಲೆ ಓದಲಾದ (1)ರ ದಿನಾಂಕ: 07-08-1995ರ ಸರ್ಕಾರಿ ಆದೇಶದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು (20 ಅಂಶಗಳ ಕಾರ್ಯಕ್ರಮವು ಸೇರಿದಂತೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದ/ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗಳನ್ನು ರಚಿಸಲಾಗಿರುತ್ತದೆ. ಮೇಲೆ ಒದಲಾದ (2)ರಲ್ಲಿ ಇರುವ ಪತ್ರದಲ್ಲಿ ಅಧ್ಯಕ್ಷರು, ಭಾರತೀಯ ಜನತಾ ಪಾರ್ಟಿ, ಬೆಂಗಳೂರು, ಇವರ ಪತ್ರಗಳಲ್ಲಿನ ಶಿಫಾರಸ್ಸು ಮೇರೆಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕು ತ್ರೈಮಾಸಿಕ ಪರಿಶೀಲನಾ ಸಮಿತಿಗೆ ಅಧಿಕಾರೇತರ ಸದಸ್ಯರುಗಳನ್ನು ನಾಮನಿರ್ದೇಶನ ಮಾಡಲು ಸರ್ಕಾರ ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶವನ್ನು ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಯೋಇ 91 ಯೋವಿವಿ 2011, ಬೆಂಗಳೂರು, ದಿನಾಂಕ: 02ನೇ ಫೆಬ್ರವರಿ, 2012

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು (20 ಅಂಶಗಳ ಕಾರ್ಯಕ್ರಮವು ಸೇರಿದಂತೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಈ ಕೆಳಕಂಡ ಆರು ಜನರನ್ನು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕು ತ್ರೈಮಾಸಿಕ ಪರಿಶೀಲನಾ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಲಾಗಿದೆ.

ಚಿತ್ರದುರ್ಗ ಜಿಲ್ಲೆ, ಮೊಳಕಾಲ್ಮೂರು ತಾಲ್ಲೂಕು

ಕ್ರ.ಸಂ.	ಹೆಸರು ಮತ್ತು ವಿಳಾಸ	ವರ್ಗ
1	ಶ್ರೀಮತಿ ಎಸ್.ಬಿ. ಸುಧಾ ಕೋಂ ಶ್ರೀ ಕಾ. ತಿಪ್ಪೇಸ್ವಾಮಿ, ಕೊಂಡ್ಲಹಳ್ಳಿ, ಮೊಳಕಾಲ್ಮೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆ	ಮಹಿಳೆ
2	ಶ್ರೀ ಹೆಚ್.ಜಿ. ವಿರುಪಾಕ್ಷಪ್ಪ ಬಿನ್ ಶ್ರೀ ಹೆಚ್. ಗುಂಡಣ್ಣ, ರಾಂಪುರ, ಮೊಳಕಾಲ್ಮೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆ.	ಸಾಮಾನ್ಯ

3	ಶ್ರೀ ಕೆ.ಟಿ. ಶ್ರೀ ರಾಮರೆಡ್ಡಿ ಬಿನ್ ಶ್ರೀ ತಿಪ್ಪಯ್ಯ, ಮೊಗಲಹಳ್ಳಿ, ಮೊಳಕಾಲ್ಮೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆ	ಸಾಮಾನ್ಯ
4	ಶ್ರೀ ತಿಪ್ಪಯ್ಯ ಮಾಸ್ಟರ್, ಕೋನಸಾಗರ, ಮೊಳಕಾಲ್ಮೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆ	ಎಸ್.ಟಿ.
5	ಶ್ರೀ ಡಿ.ಎಂ. ಈಶ್ವರಪ್ಪ, ಮೊಳಕಾಲ್ಮೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆ	ಬಿ.ಸಿ.ಎಂ
6	ಶ್ರೀ ಅಬ್ದುಲ್ ಖಯ್ಯೂಮ್, ಮೊಳಕಾಲ್ಮೂರು ತಾಲ್ಲೂಕು ಚಿತ್ರದುರ್ಗ ಜಿಲ್ಲೆ	ಅ.ಸಂ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪಿ.ಆರ್. 519

ಎಂ.ಜಿ. ಮುಳಕೂರ

ಸರ್ಕಾರದ ಅಧೀನ ಕಾರ್ಯದರ್ಶಿ 1&2,

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ

ವಿಷಯ : ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು (20 ಅಂಗಳ ಕಾರ್ಯಕ್ರಮವು ಸೇರಿದಂತೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕಾರವಾರ ಜಿಲ್ಲೆಯ ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗೆ ಅಧಿಕಾರೇತರ ಸದಸ್ಯರುಗಳನ್ನು ನೇಮಿಸುವ ಬಗ್ಗೆ.

ಓದಲಾಗಿದೆ: 1. ಸರ್ಕಾರಿ ಆದೇಶ ಸಂಖ್ಯೆ: ಯೋಇ 309 ಪಿಟಿಪಿ 94, ದಿನಾಂಕ 07-08-1995.

2. ಅಧ್ಯಕ್ಷರು, ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರ ಪತ್ರ ಸಂ. ರಾಕಾ/ನಾನಿ/275, 276, 278 ಮತ್ತು 279/2011, ದಿನಾಂಕ: 27.6.2011.

ಪ್ರಸ್ತಾವನೆ :

ಮೇಲೆ ಓದಲಾದ (1)ರ ದಿನಾಂಕ: 07-08-1995ರ ಸರ್ಕಾರಿ ಆದೇಶದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು (20 ಅಂಶಗಳ ಕಾರ್ಯಕ್ರಮವು ಸೇರಿದಂತೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದ/ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗಳನ್ನು ರಚಿಸಲಾಗಿರುತ್ತದೆ. ಮೇಲೆ ಓದಲಾದ (2)ರಲ್ಲಿ ಇರುವ ಪತ್ರದಲ್ಲಿ ಅಧ್ಯಕ್ಷರು, ಭಾರತೀಯ ಜನತಾ ಪಾರ್ಟಿ, ಬೆಂಗಳೂರು, ಇವರ ಪತ್ರಗಳಲ್ಲಿನ ಶಿಫಾರಸ್ಸು ಮೇರೆಗೆ ಕಾರವಾರ ಜಿಲ್ಲೆಯ, ಹಳಿಯಾಳ, ಭಟ್ಕಳ, ಅಂಕೋಲಾ, ಜೋಯಿಡಾ ಮತ್ತು ಕುಮಟಾ ತಾಲ್ಲೂಕುಗಳಿಗೆ ತ್ರೈಮಾಸಿಕ ಪರಿಶೀಲನಾ ಸಮಿತಿಗೆ ಅಧಿಕಾರೇತರ ಸದಸ್ಯರುಗಳನ್ನು ನಾಮನಿರ್ದೇಶನ ಮಾಡಲು ಸರ್ಕಾರ ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶವನ್ನು ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಯೋಇ 84 ಯೋವಿವಿ 2009(ಭಾ), ಬೆಂಗಳೂರು, ದಿನಾಂಕ: 02ನೇ ಫೆಬ್ರವರಿ, 2012

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು (20 ಅಂಶಗಳ ಕಾರ್ಯಕ್ರಮವು ಸೇರಿದಂತೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುಬಂಧ-1ರಲ್ಲಿ ನಮೂದಿಸಿರುವಂತೆ ಸದಸ್ಯರುಗಳನ್ನು, ಕಾರವಾರ ಜಿಲ್ಲೆಯ ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗೆ ಅಧಿಕಾರೇತರ ಸದಸ್ಯರುಗಳನ್ನಾಗಿ ನಾಮ ನಿರ್ದೇಶನ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಜಿ. ಮುಳಕೂರ

ಸರ್ಕಾರದ ಅಧೀನ ಕಾರ್ಯದರ್ಶಿ 1&2

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ

ಅನುಬಂಧ-1

ಹಳಿಯಾಳ ತಾಲ್ಲೂಕು, ಕಾರವಾರ ಜಿಲ್ಲೆ

ಕ್ರಮ. ಸಂ.	ಹೆಸರು ಮತ್ತು ವಿಳಾಸ	ವರ್ಗ
1	ಶ್ರೀ ಮೇಘರಾಜ ರಮು ಮೇತ್ರಿ ಮುಕ್ಕಾಂ: ಅಮ್ಮನ ಕೊಪ್ಪ, ಅಂಚೆ, ನಾಗಶೆಟ್ಟಿ ಕೊಪ್ಪ ತಾಲ್ಲೂಕು, ಹಳಿಯಾಳ್, ಕಾರವಾರ ಜಿಲ್ಲೆ	ಎಸ್.ಸಿ.
2	ಶ್ರೀ ರಾಮಚಂದ್ರ ಎಂ.ಫಾಡಿ ಮುಕ್ಕಾಂ: ಅಂಚೆ: ಮಂಗಳವಾಡ, ತಾಲ್ಲೂಕು, ಹಳಿಯಾಳ, ಕಾರವಾರ ಜಿಲ್ಲೆ	ಹಿಂ.ವ.
3	ಶ್ರೀ ಗೋಪಾಲ ಕಲ್ಲಪ್ಪ ಜಲ್ಲಿ ಮುಕ್ಕಾಂ: ಅಂಚೆ, ತೇರಗಾಂವ, ತಾಲ್ಲೂಕು ಹಳಿಯಾಳ, ಕಾರವಾರ ಜಿಲ್ಲೆ	ಅ.ಸಂ.
4	ಶ್ರೀಮತಿ ಶಾರದಾ ಗೋಪಿಚಂದ ರಾಠೋಡ ಮುಕ್ಕಾಂ: ಅಮಚೆ, ಭಾಗವತಿ, ಹಳಿಯಾಳ, ಕಾರವಾರ ಜಿಲ್ಲೆ	ಮಹಿಳೆ
5	ಶ್ರೀ ನಾರಾಯಣ ರಮನಿಂಗ ಕೇಸರಕರ ಮುಕ್ಕಾಂ ಅಂಚೆ, ಮುತ್ತಲಮುರಿ, ತಾಲ್ಲೂಕು, ಹಳಿಯಾಳ, ಕಾರವಾರ ಜಿಲ್ಲೆ	ಸಾಮಾನ್ಯ
6	ಶ್ರೀ ಬಾಬು ವಾಸಪ್ಪ ಪಾಗೋಜಿ ಮುಕ್ಕಾಂ: ಅಂಚೆ, ಬೆಳವಟಗಿ, ತಾಲ್ಲೂಕು ಹಳಿಯಾಳ, ಕಾರವಾರ ಜಿಲ್ಲೆ	ಸಾಮಾನ್ಯ

ಕಾರವಾರ ಭಟ್ಕಳ ತಾಲ್ಲೂಕು

ಕ್ರಮ. ಸಂ.	ಹೆಸರು ಮತ್ತು ವಿಳಾಸ	ವರ್ಗ
1	ಶ್ರೀಮತಿ ರಾಧಾ ಶ್ರೀಧರ ಮೋಗೇರ ಮುಕ್ಕಾಂ: ಅಂಚೆ: ಮುಂಡಳ್ಳಿ, ತಾಲ್ಲೂಕು, ಭಟ್ಕಳ ಕಾರವಾರ ಜಿಲ್ಲೆ	ಮಹಿಳೆ
2	ಶ್ರೀ ಹನ್ಮಂತ ನಾರಾಯಣ ನಾಯ್ಕ ಮುಕ್ಕಾಂ: ಸರ್ಪನಕಟ್ಟೆ, ಅಂಚೆ, ಯಲ್ವಡಿಕವೂರ, ತಾಲ್ಲೂಕು, ಭಟ್ಕಳ, ಕಾರವಾರ ಜಿಲ್ಲೆ	ಸಾಮಾನ್ಯ
3	ಶ್ರೀ ಶ್ರೀನಿವಾಸ ಶಿವರಾಮ ನಾಯ್ಕ ಮುಕ್ಕಾಂ: ಮೂಢಭಟ್ಕಳ, ಅಂಚೆ, ಮುಠ್ಠಳ್ಳಿ, ತಾಲ್ಲೂಕು: ಭಟ್ಕಳ, ಕಾರವಾರ ಜಿಲ್ಲೆ	ಸಾಮಾನ್ಯ
4	ಶ್ರೀ ಕೇಶವ ಮೊಗೇರ ಮುಕ್ಕಾಂ: ಅಂಚೆ: ಗೊರ್ಟೆ, ತಾಲ್ಲೂಕು: ಭಟ್ಕಳ, ಕಾರವಾರ ಜಿಲ್ಲೆ	ಎಸ್.ಸಿ.
5	ಶ್ರೀ ರವಿ ಲಿಂಗಪ್ಪ ನಾಯ್ಕ ಮುಕ್ಕಾಂ: ಅಂಚೆ, ಜಾಲಿ, ತಾಲ್ಲೂಕು, ಭಟ್ಕಳ, ಕಾರವಾರ ಜಿಲ್ಲೆ	ಹಿಂ.ವ.
6	ಶ್ರೀ ಧನ್ಯಕುಮಾರ್ ಭುಜಬಲ ಜೈನ್ ಮುಕ್ಕಾಂ: ಹಲ್ಯಾಣಿ, ಅಂಚೆ, ಹಾಡುವಳ್ಳಿ, ತಾಲ್ಲೂಕು, ಭಟ್ಕಳ, ಕಾರವಾರ ಜಿಲ್ಲೆ	ಅ.ಸಂ.

ಕಾರವಾರ ಜಿಲ್ಲೆ ಅಂಕೋಲಾ ತಾಲ್ಲೂಕು

ಕ್ರಮ. ಸಂ.	ಹೆಸರು ಮತ್ತು ವಿಳಾಸ	ವರ್ಗ
1	ಶ್ರೀಮತಿ ಪ್ರತಿಭಾ ಕಮಲಾಕರ ಬೋರಕರ ಮುಕ್ಕಾಂ, ಬಳಲೆ, ಅಂಚೆ, ಮಾದನಗೇರಿ, ತಾಲ್ಲೂಕು, ಅಂಕೋಲಾ	ಎಸ್.ಸಿ.
2	ಶ್ರೀ ಗಿರಿಯಪ್ಪ ಆರ್. ನಾಯ್ಕ ಮುಕ್ಕಾಂ: ಅಂಚೆ, ಹಿಲ್ಲೂರ, ತಾಲ್ಲೂಕು, ಅಂಕೋಲಾ	ಹಿಂ.ವ.
3	ಶ್ರೀ ನೂರೂದ್ದೀನ್ ಶೇಕ್ ಮುಕ್ಕಾಂ: ಕಾಕರಮಠ, ಅಂಚೆ, ಅಂಕೋಲಾ, ತಾಲ್ಲೂಕು: ಅಂಕೋಲಾ	ಅ.ಸಂ.
4	ಶ್ರೀಮತಿ ಪಾರ್ವತಿ ನಾಗೇಶ ಗೌಡ ಮುಕ್ಕಾಂ: ಹೆಗ್ರೆ, ಅಂಚೆ, ಅಡಿಗೋಣ, ತಾಲ್ಲೂಕು, ಅಂಕೋಲಾ	ಮಹಿಳೆ
5	ಶ್ರೀ ರಾಮಕೃಷ್ಣ ಗಿರಿಯಣ್ಣ ನಾಯಕ್ ಮುಕ್ಕಾಂ: ಸೂರ್ವೆ, ತಾಲ್ಲೂಕು: ಅಂಕೋಲಾ	ಸಾಮಾನ್ಯ
6	ಶ್ರೀ ಸಂಜಯ ನಾಯ್ಕ ಮುಕ್ಕಾಂ: ಅಂಚೆ, ಭಾವಿಕೇರಿ, ತಾಲ್ಲೂಕು, ಅಂಕೋಲಾ	ಸಾಮಾನ್ಯ

ಕಾರವಾರ ಜಿಲ್ಲೆ ಜೋಯಿಡಾ ತಾಲ್ಲೂಕು

ಕ್ರಮ. ಸಂ.	ಹೆಸರು ಮತ್ತು ವಿಳಾಸ	ವರ್ಗ
1	ಶ್ರೀ ಉಮೇಶ ತುಕಾರಾಮ ಗುಡೆ ಮುಕ್ಕಾಂ: ಅಂಚೆ: ಮೌಳಂಗಿ, ತಾಲ್ಲೂಕು: ಜೋಯಿಡಾ.	ಎಸ್.ಸಿ.
2	ಶ್ರೀ ವಿರುಪಾಕ್ಷಪ್ಪ ಪರಪ್ಪ ಬಂಗಾರೆ ಮುಕ್ಕಾಂ: ಅಂಚೆ, ಕುಂಬಾರವಾಡ, ತಾಲ್ಲೂಕು: ಜೋಯಿಡಾ.	ಹಿಂ.ವ.
3	ಶ್ರೀ ದಾಮೂದಖಾನ ಅಬ್ದುಲಖದರ ಪಠಾಣ ಮುಕ್ಕಾಂ: ಮುಖ್ಯರಸ್ತೆ, ಅಂಚೆ, ಕ್ಯಾಸಲರಾಕ್, ತಾಲ್ಲೂಕು: ಜೋಯಿಡಾ.	ಅ.ಸಂ.
4	ಶ್ರೀಮತಿ ವಾಣಿ ರಾಘವೇಂದ್ರ ಪೈ ಮುಕ್ಕಾಂ: ಪೋಠೋಳಿ, ಅಂಚೆ: ಪ್ರಧಾನಿ, ತಾಲ್ಲೂಕು: ಜೋಯಿಡಾ.	ಮಹಿಳೆ
5	ಶ್ರೀ ಶಿವಾಜಿ ಕೃಷ್ಣ ಗೋಸಾವಿ ಮುಕ್ಕಾಂ: ಕೆ.ಪಿ.ಸಿ. ಕಾಲೋನಿ, ಅಂಚೆ: ರಾಮನಗರ, ತಾಲ್ಲೂಕು: ಜೋಯಿಡಾ.	ಸಾಮಾನ್ಯ
6	ಶ್ರೀ ಶಿವಪ್ರಸಾದ ಸೀತಾರಾಮ ಅಳ್ಕೆ ಮುಕ್ಕಾಂ: ಅಂಚೆ: ಗುಂದ, ತಾಲ್ಲೂಕು: ಜೋಯಿಡಾ.	ಸಾಮಾನ್ಯ

ಕಾರವಾರ ಜಿಲ್ಲೆ ಕುಮಟಾ ತಾಲ್ಲೂಕು

ಕ್ರಮ. ಸಂ.	ಹೆಸರು ಮತ್ತು ವಿಳಾಸ	ವರ್ಗ
1	ಶ್ರೀ ನಾರಾಯಣ ಕಣಿಯಾ ಮುಕ್ರಿ ಮುಕ್ಕಾಂ: ಅಂಚೆ: ಹಂದಿಗೋಣ,ತಾಲ್ಲೂಕು: ಕುಮಟಾ	ಎಸ್.ಸಿ.
2	ಶ್ರೀ ಚಂದ್ರಶೇಖರ ನಾಯ್ಕ ಮುಕ್ಕಾಂ: ನಾಡಮಾಸ್ಕೇರಿ, ಅಂಚೆ: ಗಂಗಾವಳಿ, ತಾಲ್ಲೂಕು: ಕುಮಟಾ.	ಹಿಂ.ವ.
3	ಶ್ರೀ ಪ್ರಕಾಶ ಅಬ್ರಾಹೀಂ ಮುದ್ದಾತ್ತರ ಮುಕ್ಕಾಂ: ಕೆಳಗಿನ ಕಂದವಳ್ಳಿ ಅಂಚೆ: ಕಲ್ಲಬ್ಬೆ ತಾಲ್ಲೂಕು: ಕುಮಟಾ.	ಅ.ಸಂ.
4	ಶ್ರೀಮತಿ ನಾಗರತ್ನ ಪ್ರಕಾಶ ನಾಯ್ಕ ಮುಕ್ಕಾಂ: ಅಂಚೆ: ಹೊಲನಗದ್ದೆ ತಾಲ್ಲೂಕು: ಕುಮಟಾ.	ಮಹಿಳೆ
5	ಶ್ರೀ ಟಿ.ಪ. ಹೆಗಡೆ ಹುಳನಸೆಮಕ್ಕಿ ಮುಕ್ಕಾಂ: ಅಂಚೆ: ಮುರೂರ, ತಾಲ್ಲೂಕು: ಕುಮಟಾ.	ಸಾಮಾನ್ಯ
6	ಶ್ರೀ ಶೇಶಗಿರಿ ಕೆ. ಶ್ಯಾನಭಾಗ ಮುಕ್ಕಾಂ: ವಲಗದ್ದೆ, ಅಂಚೆ: ಕುಮಟಾ, ತಾಲ್ಲೂಕು: ಕುಮಟಾ.	ಸಾಮಾನ್ಯ

ಎಂ.ಜಿ. ಮುಳಕೂರ
ಸರ್ಕಾರದ ಅಧೀನ ಕಾರ್ಯದರ್ಶಿ 1&2
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ

ಪಿ.ಆರ್. 520

ಆರ್ಥಿಕ ಸಚಿವಾಲಯ

ವಿಷಯ : ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವ ಅಧಿಕಾರವನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸುವ ಬಗ್ಗೆ.

ಓದಲಾಗಿದೆ : ಆದೇಶ ಸಂಖ್ಯೆ: ಸಿಆಸುಇ 34 ಎಸ್‌ಎಂಆರ್ 2011, ದಿನಾಂಕ: 28-09-2011.

ಪ್ರಸ್ತಾವನೆ :

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963ರ ನಿಯಮ 8 ಮತ್ತು 14(3)ಕ್ಕೆ ಸಂಬಂಧಪಟ್ಟ ಶೆಡ್ಯೂಲ್-I ಮತ್ತು II ರಲ್ಲಿ ಸೂಚಿಸಿರುವ ಸರ್ಕಾರದಿಂದ ಮಾನ್ಯತೆ ಹೊಂದಿರುವ ಆಸ್ಪತ್ರೆಗಳನ್ನು ಹೊರತುಪಡಿಸಿ, ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ನೌಕರರು ಪಡೆಯುವ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ಇವರು ನೀಡುವ ಅಭಿಪ್ರಾಯದಂತೆ ಮರುಪಾವತಿಸಲು ನಿಯಮ 14ನ್ನು ಮತ್ತು ಇತರ ನಿಮಯಗಳನ್ನು ಸಡಿಲಿಸುವ ಅಧಿಕಾರವು ನಿಯಮ 31ರಲ್ಲಿ ಸರ್ಕಾರಕ್ಕೆ ಪ್ರದತ್ರವಾಗಿರುತ್ತದೆ. ನಿಯಮ 14ನ್ನು ಸಡಿಲಿಸುವ ಪ್ರಕರಣಗಳಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸಹಮತಿ ನೀಡಿ, ಆರ್ಥಿಕ ಇಲಾಖೆಯ ಸಹಮತಿಯನ್ನು ಪಡೆಯಲು ಸಲಹೆ ಮಾಡುತ್ತಿದೆ. ಅಂತಹ ಪ್ರಕರಣಗಳಲ್ಲಿ ಮಾತ್ರ ಆರ್ಥಿಕ ಇಲಾಖೆಯು ಪರಿಶೀಲಿಸಿ, ವೈದ್ಯಕೀಯ ವೆಚ್ಚವನ್ನು ಸರ್ಕಾರಿ ನೌಕರರಿಗೆ ಮರುಪಾವತಿಸಲು ಸಹಮತಿ ನೀಡಲಾಗುತ್ತಿದೆ.

ಇದರಿಂದಾಗಿ ಆಗುವ ವಿಳಂಬವನ್ನು ತಪ್ಪಿಸುವ ಸಲುವಾಗಿ ಮೇಲೆ ಓದಲಾದ ಸರ್ಕಾರಿ ಆದೇಶದಲ್ಲಿ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963ರ ನಿಯಮ 8 ಮತ್ತು 14(3)ಕ್ಕೆ ಸಂಬಂಧಪಟ್ಟ ಶೆಡ್ಯೂಲ್-I ಮತ್ತು II ರಲ್ಲಿ ಸೂಚಿಸಿರುವ ಸರ್ಕಾರದಿಂದ ಮಾನ್ಯತೆ ಹೊಂದಿರುವ ಆಸ್ಪತ್ರೆಗಳನ್ನು ಹೊರತುಪಡಿಸಿ, ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ನೌಕರರು ಪಡೆಯುವ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ಇವರು ನೀಡುವ ಅಭಿಪ್ರಾಯದಂತೆ ಮರುಪಾವತಿಸಲು ಈ ಮೇಲೆ ಹೇಳಿದ ನಿಯಮಗಳ ನಿಯಮ 14ನ್ನು ಸಡಿಲಿಸಲು ನಿಯಮ 31 ರಿಂದ ಪ್ರದತ್ತವಾದ ಅಧಿಕಾರವನ್ನು ಮೇಲೆ ಓದಲಾದ ದಿನಾಂಕ: 28-09-2011ರ ಸಿಆಸುಇ 34 ಎಸ್‌ಎಂಆರ್ 2011ರ ಆದೇಶದಲ್ಲಿ ಆಡಳಿತ ಇಲಾಖೆಗಳ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸಲಾಗಿದೆ. ಈ ಹಿನ್ನಲೆಯಲ್ಲಿ ಮತ್ತು ಅಧಿಕಾರ ವಿಕೇಂದ್ರೀಕರಿಸುವ ಅಗತ್ಯತೆಯನ್ನು ಮನಗಣಿಸಿ, ಆರ್ಥಿಕ ಇಲಾಖೆಯು ಇಂತಹ ಪ್ರಕರಣಗಳಲ್ಲಿ ಆರ್ಥಿಕ ಇಲಾಖೆಯು ಅನುಮತಿಯನ್ನು ನೀಡಿದೆ ಎಂದು ಭಾವಿಸುವಂತೆ ಆದೇಶ ಹೊರಡಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಆಇ 01 ಟಿಎಫ್‌ಪಿ 2012 ಬೆಂಗಳೂರು, ದಿನಾಂಕ: 20-01-2012

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963ರ ನಿಯಮ 8 ಮತ್ತು 14(3)ಕ್ಕೆ ಸಂಬಂಧಪಟ್ಟ ಶೆಡ್ಯೂಲ್-I ಮತ್ತು II ರಲ್ಲಿ ಸೂಚಿಸಿರುವ ಸರ್ಕಾರದಿಂದ ಮಾನ್ಯತೆ ಹೊಂದಿರುವ ಆಸ್ಪತ್ರೆಗಳನ್ನು ಹೊರತುಪಡಿಸಿ, ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ನೌಕರರು ಪಡೆಯುವ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು ಇವರು ನೀಡುವ ಅಭಿಪ್ರಾಯದಂತೆ ಮರುಪಾವತಿಸಲು ಈ ಮೇಲೆ ಹೇಳಿದ ನಿಯಮಗಳು 31 ರಿಂದ ಪ್ರದತ್ತವಾದ ಅಧಿಕಾರದನ್ವಯ ಎಲ್ಲಾ ವೃಂದದ ಅಧಿಕಾರಿ/ನೌಕರರ ರೂ. 1.00 ಲಕ್ಷ (ಒಂದು ಲಕ್ಷ) ದವರೆಗಿನ ವೈದ್ಯಕೀಯ ವೆಚ್ಚದ ಮರುಪಾವತಿ ಕುರಿತಂತೆ ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಗಳು ನಿಯಮ 14ನ್ನು ಸಡಿಲಿಸಿ, ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಮರುಪಾವತಿಸುವ ಬಗ್ಗೆ ಮಂಜೂರಾತಿ ನೀಡಲು ಆರ್ಥಿಕ ಇಲಾಖೆಯ ಅನುಮತಿ ಪಡೆದಿದೆ ಎಂದು ಭಾವಿಸತಕ್ಕದ್ದು. ಇಂತಹ ಪ್ರಕರಣಗಳನ್ನು ಪರಿಶೀಲಿಸುವಾಗ ಈ ಕೆಳಕಂಡ ಅಂಶಗಳನ್ನು ಮುಖ್ಯವಾಗಿ ಪರಿಶೀಲಿಸಿ, ಸೂಕ್ತ ನಿರ್ಣಯ ಕೈಗೊಳ್ಳತಕ್ಕದ್ದು.

1. ಸರ್ಕಾರಿ ನೌಕರನ ಮಕ್ಕಳು/ತಂದೆ/ತಾಯಿ ವೈದ್ಯಕೀಯ ವೆಚ್ಚದ ಮರುಪಾವತಿಯ ಪ್ರಕರಣಗಳಲ್ಲಿ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963ರ ನಿಯಮ 2 ರನ್ವಯ ಸಂಪೂರ್ಣವಾಗಿ ಅವಲಂಬಿತರಾಗಿದ್ದಲ್ಲಿ ಮಾತ್ರ ವೈದ್ಯಕೀಯ ವೆಚ್ಚ ಮರುಪಾವತಿಯ ಪ್ರಕರಣಗಳನ್ನು ಪರಿಶೀಲಿಸತಕ್ಕದ್ದು.

2. ಸರ್ಕಾರಿ ನೌಕರನು ಕರ್ನಾಟಕ ಆರ್ಥಿಕ ಸಂಹಿತೆ 1958ರ ಕಲಂ 146 A (ii) ರ ಪ್ರಕಾರ ಸೂಕ್ತಕಾಲದಲ್ಲಿ ವೈದ್ಯಕೀಯ ವೆಚ್ಚದ ಮರುಪಾವತಿಯ ಕ್ಲೈಂ ಅನ್ನು ಮೂಲ ದಾಖಲೆಗಳೊಂದಿಗೆ ಸಲ್ಲಿಸಿದ್ದಾರೆಯೇ? ಇಲ್ಲದಿದ್ದಲ್ಲಿ ಕಾಲವಿಳಂಬ ಮನ್ನಾ ಮಾಡುವ ಬಗ್ಗೆ ಸಂಬಂದಪಟ್ಟ ಸಕ್ಷಮ ಪ್ರಾಧಿಕಾರವು ಆದೇಶ ಹೊರಡಿಸಿದ ನಂತರವೇ ವೈದ್ಯಕೀಯ ವೆಚ್ಚ ಮರುಪಾವತಿಗೆ ಸಹಮತಿಸತಕ್ಕದ್ದು.

3. ಕ್ಲೈಮು ಮಾಡಿರುವ ಚಿಕಿತ್ಸೆಯ ವೆಚ್ಚವನ್ನು ವಿಮಾ ಸಂಸ್ಥೆ ಇತ್ಯಾದಿ ಯಾವುದೇ ಇತರ ಮೂಲದಿಂದ ಹಿಂಪಡೆದಿರುವುದಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.

4. ಸರ್ಕಾರಿ ನೌಕರರ ಪತ್ನಿ/ಪತಿಯ ರಾಜ್ಯ/ಕೇಂದ್ರ ಸರ್ಕಾರಿ/ಅರೆಸರ್ಕಾರಿ/ಖಾಸಗಿ ಸಂಸ್ಥೆಯ ನೌಕರರಾಗಿದ್ದಲ್ಲಿ ಅವರು ಈ ಬಗ್ಗೆ ವೈದ್ಯಕೀಯ ವೆಚ್ಚದ ಮರುಪಾವತಿಗೆ ಅರ್ಜಿ ಸಲ್ಲಿಸಿರುವುದಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.

5. ಸರ್ಕಾರಿ ನೌಕರರ ತಂದೆ/ತಾಯಿಯ ವೈದ್ಯಕೀಯ ವೆಚ್ಚದ ಮರುಪಾವತಿ ಪ್ರಕರಣಗಳಲ್ಲಿ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963ರ ನಿಯಮ 2 ರಲ್ಲಿನ ವಿವರಣೆ II ರಲ್ಲಿನ ಷರತ್ತು ಮತ್ತು ನಿಗಧಿಪಡಿಸಿರುವ ಮಾಸಿಕ ವರಮಾನ ಮೀರದ ಪ್ರಕರಣಗಳಲ್ಲಿ ಮಾತ್ರ ವೈದ್ಯಕೀಯ ಮರುವೆಚ್ಚ ಮರುಪಾವತಿಸಲು ಸಹಮತಿ ನೀಡತಕ್ಕದ್ದು.

6. ಯಾವುದೇ ಕಾರಣಕ್ಕೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕರು ಶಿಫಾರಸ್ಸು ಮಾಡುವ ಮೊಬಲಗನ್ನು ಮೀರಿ ವೈದ್ಯಕೀಯ ವೆಚ್ಚ ಹಿಂಬರಿಸತಕ್ಕದ್ದಲ್ಲ.

ವೈದ್ಯಕೀಯ ವೆಚ್ಚ ಮರುಪಾವತಿ ಮೊತ್ತ ಒಂದು ಲಕ್ಷಕ್ಕಿಂತ ಮೀರಿದ ಪ್ರಕರಣಗಳಲ್ಲಿ ನಿಯಮಾವಳಿಗಳಲ್ಲಿರುವ ಎಲ್ಲಾ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಿರುವುದನ್ನು ಖಚಿತಪಡಿಸಿಕೊಂಡು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮತ್ತು ಆರ್ಥಿಕ ಇಲಾಖೆಗಳ ಅನುಮೋದನೆಗಾಗಿ ಪ್ರಸ್ತಾವನೆಗಳನ್ನು ಕಳುಹಿಸಿಕೊಡತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಸಿ. ಶಾಮರಾವ್

ಸರ್ಕಾರದ ಉಪ ಕಾರ್ಯದರ್ಶಿ

ಪಿ.ಆರ್. 521 (ಆರ್ಥಿಕ ನಿಯಮಗಳು, ಆಯವ್ಯಯ ಸಂಕಲನ ಮತ್ತು ಸಮಿತಿ ಶಾಖೆ)

ಆರ್ಥಿಕ ಇಲಾಖೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ : ನೆಮ್ಮದಿ ಗ್ರಾಮೀಣ ಟೆಲಿಸೆಂಟರ್‌ಗಳ ಮತ್ತು ತಾಲ್ಲೂಕು ಹಿಂಬದಿ ಕಛೇರಿಗಳ ನಿರ್ವಹಣೆಯನ್ನು ಪರ್ಯಾಯ ವ್ಯವಸ್ಥೆ ಮಾಡುವವರೆಗೆ, ಮಧ್ಯಂತರ ವ್ಯವಸ್ಥೆಯನ್ನಾಗಿ ದಿನಾಂಕ: 01-02-2012ರ ನಂತರವೂ ಮುಂದುವರೆಸುವ ಬಗ್ಗೆ.

ಓದಲಾಗಿದೆ :
1. ದಿನಾಂಕ: 17-12-2005ರ ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 82 ವಿಮಾಆ 2005.
2. ದಿನಾಂಕ: 22-04-2006ರ ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 82 ವಿಮಾಆ 2005.
3. ದಿನಾಂಕ: 22-04-2006ರ ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 82 ವಿಮಾಆ 2005. (ಅದೇ ದಿನಾಂಕ ಮತ್ತು ಸಂಖ್ಯೆಯ ಎರಡನೇ ಆದೇಶ).
4. ದಿನಾಂಕ: 04-09-2006ರ ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 82 ವಿಮಾಆ 2005.
5. ದಿನಾಂಕ: 04-09-2006ರ ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 82 ವಿಮಾಆ 2005. (ಅದೇ ದಿನಾಂಕ ಮತ್ತು ಸಂಖ್ಯೆಯ ಎರಡನೇ ಆದೇಶ).
6. ದಿನಾಂಕ: 27-07-2007ರ ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 01 ಆರ್‌ಐಟಿ 2007.
7. ದಿನಾಂಕ: 19-09-2011ರ ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 2 ಆರ್‌ಐಟಿ 2011.

ಪ್ರಸ್ತಾವನೆ:-

1. ನೆಮ್ಮದಿ ಯೋಜನೆ ನಿರ್ವಹಣೆಯ ಉಸ್ತುವಾರಿ ಮಾಡುವ ಸಲುವಾಗಿ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಮೇಲೆ (1)ರಲ್ಲಿ ಓದಲಾದ ದಿನಾಂಕ: 17-12-2005ರ ಸರ್ಕಾರಿ ಆದೇಶದನ್ವಯ ಸಮಿತಿಯನ್ನು ರಚಿಸಲಾಯಿತು. ನೆಮ್ಮದಿ ಯೋಜನೆಯಡಿ ಹೋಬಳಿ ಮಟ್ಟದಲ್ಲಿ 800 ಟೆಲಿಸೆಂಟರ್‌ಗಳನ್ನು ಸ್ಥಾಪಿಸುವ ಸಲುವಾಗಿ ಕರೆದ ಟೆಂಡರ್‌ಗಳ ಪರಿಶೀಲನೆಗಾಗಿ ಟೆಂಡರ್ ಪರಿಶೀಲನಾ ಸಮಿತಿಯನ್ನು ಮೇಲೆ (2)ರಲ್ಲಿ ಓದಲಾದ ದಿನಾಂಕ 22-04-2006ರ ಸರ್ಕಾರಿ ಆದೇಶದನ್ವಯ ರಚಿಸಲಾಯಿತು. ಮೇಲೆ (3)ರಲ್ಲಿ ಓದಲಾದ ದಿನಾಂಕ: 22-04-2006ರ ಸರ್ಕಾರಿ ಆದೇಶದನ್ವಯ. ಸದರಿ ಟೆಂಡರ್‌ಗಳಿಗೆ ಸಂಬಂಧಿಸದಂತೆ ಟೆಂಡರ್ ಅಂಗೀಕರಿಸುವ ಸಮಿತಿಯನ್ನು ರಚಿಸಲಾಯಿತು. ಅದಾದ ನಂತರ. ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 400 ಟೆಲಿಸೆಂಟರ್, 86 ತಾಲ್ಲೂಕು ಹಿಂಬದಿ (ಆರ್‌ಡಿಎಸ್) ಕಛೇರಿಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಮೇಲೆ (4)ರಲ್ಲಿ ಓದಲಾದ ದಿನಾಂಕ: 04-09-2006ರ ಸರ್ಕಾರಿ ಆದೇಶದನ್ವಯ ನೆಮ್ಮದಿ ಯೋಜನೆಯ ಯಶಸ್ವಿ ಬಿಡ್ಡುದಾರರು (ಖಾಸಗಿ ಪಾಲುದಾರರು) ಆದ ಮೆ: 3ಐ ಇನ್ಫೋಟೆಕ್ ಲಿ., ನೇತೃತ್ವದ ಸಮೂಹದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಮಂಜೂರಾತಿಯನ್ನು

ನೀಡಲಾಯಿತು. ಅದೇ ರೀತಿ ದಕ್ಷಿಣ ಕರ್ನಾಟಕದ 13 ಜಿಲ್ಲೆಗಳಲ್ಲಿ 400 ಟೆಲಿಸೆಂಟರ್. 78 ತಾಲ್ಲೂಕು ಹಿಂಬದಿ (ಆರ್‌ಡಿಎಸ್) ಕಛೇರಿಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಮೇಲೆ (5)ರಲ್ಲಿ ಓದಲಾದ ದಿನಾಂಕ: 04-09-2006ರ ಸರ್ಕಾರಿ ಆದೇಶದನ್ವಯ ಸದರಿ ಸಮೂಹದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಮಂಜೂರಾತಿಯನ್ನು ನೀಡಲಾಯಿತು. ನೆಮ್ಮದಿ ಯೋಜನೆಯ ಪರಿಣಾಮಕಾರಿ ನಿರ್ವಹಣೆಗಾಗಿ ಮೇಲೆ (6)ರಲ್ಲಿ ಓದಲಾದ ದಿನಾಂಕ: 27-07-2007ರ ಸರ್ಕಾರಿ ಆದೇಶದನ್ವಯ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯನ್ನು ರಚಿಸಲು ಮಂಜೂರಾತಿಯನ್ನು ನೀಡಲಾಗಿದೆ. ನಿಷ್ಕ್ರಮಣ ನಿರ್ವಹಣ ಯೋಜನೆ (exit management plan)ಯ ಮೌಲ್ಯಮಾಪನ ಮಾಡಿ ಅದನ್ನು ಅಂತಿಮಗೊಳಿಸಲು ಹಾಗೂ ಕೆಲವು ಬಾಕಿಯಿರಬಹುದಾದ ವಿಷಯಗಳನ್ನು ಬಗೆಹರಿಸಲು ನೆಮ್ಮದಿ ಯೋಜನೆಗೆ ಸಂಬಂಧಿಸಿದವರನ್ನು ಒಳಗೊಂಡ ಸಮಿತಿಯನ್ನು ಮೇಲೆ (7)ರಲ್ಲಿ ಓದಲಾದ ದಿನಾಂಕ:19-09-2011ರ ಆದೇಶದನ್ವಯ ರಚಿಸಲಾಗಿದೆ.

2. ನೆಮ್ಮದಿ ಯೋಜನೆಯ ಖಾಸಗಿ ಪಾಲುದಾರರೊಂದಿಗೆ ಮಾಡಲಾದ ಒಪ್ಪಂದದ ಅವಧಿ ದಿನಾಂಕ: 01-09-2006ರಂದು ಪ್ರಾರಂಭವಾಗಿ, ದಿನಾಂಕ: 30-09-2011ರಂದು ಮುಕ್ತಾಯವಾಗಿದೆ. ಆದಾದ ನಂತರ. ದಿನಾಂಕ: 01-10-2011 ರಿಂದ ಜಾರಿಯಲ್ಲಿದ್ದ ನಿಷ್ಕ್ರಮಣ ನಿರ್ವಹಣಾ ಅವಧಿ (exit management period) ದಿನಾಂಕ: 31-01-2012ಕ್ಕೆ ಕೊನೆಗೊಂಡಿದೆ. ನೆಮ್ಮದಿ ಗ್ರಾಮೀಣ ಟೆಲಿಸೆಂಟರ್‌ಗಳ ಮತ್ತು ತಾಲ್ಲೂಕು ಹಿಂಬದಿ ಕಛೇರಿಗಳ ನಿರ್ವಹಣೆಯನ್ನು, ಪರ್ಯಾಯ ವ್ಯವಸ್ಥೆ ಮಾಡುವವರೆಗೆ. ಮಧ್ಯಂತರ ವ್ಯವಸ್ಥೆಯನ್ನಾಗಿ, ದಿನಾಂಕ: 01-02-2012ರ ನಂತರವೂ ಮುಂದುವರೆಸುವ ಅಗತ್ಯತೆಯ ಬಗ್ಗೆ ಸರ್ಕಾರ ಪರಿಶೀಲಿಸಿದೆ. ಈ ಕೆಳಕಂಡ ಕಾರಣಗಳಿಗಾಗಿ ನೆಮ್ಮದಿ ಗ್ರಾಮೀಣ ಟೆಲಿಸೆಂಟರ್‌ಗಳ ಮತ್ತು ತಾಲ್ಲೂಕು ಹಿಂಬದಿ ಕಛೇರಿಗಳ ನಿರ್ವಹಣೆಯನ್ನು ಮುಂದುವರೆಸುವುದು ಅಗತ್ಯವೆಂದು ಸರ್ಕಾರ ಭಾವಿಸಿದೆ:-

(1) ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ವಿವಿಧ ಸೇವೆಗಳನ್ನು ಒದಗಿಸುತ್ತಿರುವ ನೆಮ್ಮದಿ ಕೇಂದ್ರಗಳ ಕಾರ್ಯನಿರ್ವಹಣೆಯನ್ನು ನಿಲ್ಲಿಸದೇ ಮುಂದುವರೆಸಬೇಕೆಂದು ದಿನಾಂಕ: 23-08-2011ರಂದು ನೆಮ್ಮದಿ ಕೇಂದ್ರಗಳ ನಿರ್ವಹಣೆಯ ಕುರಿತಂತೆ ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ.

(2) ಏಪ್ರಿಲ್, ಮೇ, ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಪಹಣಿ ಪತ್ರ, ಜಾತಿ ಮತ್ತು ವರಮಾನ ಪ್ರಮಾಣ ಪತ್ರಗಳ ಬೇಡಿಕೆ ಅತೀ ಹೆಚ್ಚಿರುತ್ತದೆ. ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಹಾಗೂ ಶಾಲಾ ಕಾಲೇಜು ದಾಖಲೆಗಾಗಿ ವಿದ್ಯಾರ್ಥಿಗಳು ಜಾತಿ ಮತ್ತು ವರಮಾನ ಪ್ರಮಾಣ ಪತ್ರಗಳನ್ನು ಪಡೆಯಬೇಕಾಗುತ್ತದೆ.

(3) ಸರ್ಕಾರ ಘೋಷಿಸುವ ವಿವಿಧ ಯೋಜನೆಗಳ ಅಡಿಯಲ್ಲಿ ಲಭ್ಯವಾಗುವ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ರೈತರು ಪಹಣಿ ಪತ್ರಗಳನ್ನು ಪಡೆಯಬೇಕಾಗುತ್ತದೆ.

(4) ಮೇಲಿನ ಅಂಶ (2) ಮತ್ತು (3)ರ ಹಿನ್ನಲೆಯಲ್ಲಿ, ನೆಮ್ಮದಿ ಯೋಜನೆಯ ಮೂಲಕ ನೀಡುವ ಸೇವೆಗಳನ್ನು ನಿಲ್ಲಿಸಿದಲ್ಲಿ; ಇದರಿಂದಾಗಿ ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ, ವಿಶೇಷವಾಗಿ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ.

(5) ಮೇಲೆ ಹೇಳಿದಂತೆ, ನೆಮ್ಮದಿ ಯೋಜನೆಯ ಖಾಸಗಿ ಪಾಲುದಾರರೊಂದಿಗೆ ಮಾಡಲಾದ ಒಪ್ಪಂದದ ಅವಧಿ ದಿನಾಂಕ: 01-09-2006 ರಂದು ಪ್ರಾರಂಭವಾಗಿ, ದಿನಾಂಕ: 30-09-2011 ರಂದು ಮುಕ್ತಾಯವಾಗಿದೆ. ಆದಾದ ನಂತರ, ದಿನಾಂಕ: 01-10-2011ರಿಂದ ಜಾರಿಯಲ್ಲಿದ್ದ ನಿಷ್ಕ್ರಮಣ ನಿರ್ವಹಣಾ ಅವಧಿ (exit management period) ದಿನಾಂಕ: 31-01-2012ಕ್ಕೆ ಕೊನೆಗೊಂಡಿದೆ. ಹೊಸ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಕ್ರಿಯೆ ಜಾರಿಯಲ್ಲಿದೆ. ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಅದು ಪೂರ್ಣಗೊಳ್ಳುವವರೆಗೆ ಒಂದು ಪರ್ಯಾಯ/ತಾತ್ಕಾಲಿಕ ವ್ಯವಸ್ಥೆಯನ್ನು ಕೂಡಲೇ ಜಾರಿಗೆ ತರುವುದು ಅಗತ್ಯವಾಗಿದೆ.

3. ಮೇಲೆ ವಿವರಿಸಿದ ಹಿನ್ನೆಲೆಯಲ್ಲಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 01 ಯೋಜನೆ 2012 (ಭಾಗ-2) ದಿನಾಂಕ : 07ನೇ ಫೆಬ್ರವರಿ 2012.

4. ಪ್ರಸ್ತಾವನೆಯಲ್ಲಿ ವಿವರಿಸಿದ ಕಾರಣಗಳಿಗಾಗಿ ನೆಮ್ಮದಿ ಗ್ರಾಮೀಣ ಟೆಲಿಸೆಂಟರ್‌ಗಳ ಮತ್ತು ತಾಲ್ಲೂಕು ಹಿಂಬದಿ ಕಛೇರಿಗಳ ನಿರ್ವಹಣೆಯನ್ನು, ಪರ್ಯಾಯ ವ್ಯವಸ್ಥೆ ಮಾಡುವವರೆಗೆ, ಮಧ್ಯಂತರ ವ್ಯವಸ್ಥೆಯನ್ನಾಗಿ, ದಿನಾಂಕ: 01-02-2012ರ ನಂತರವೂ ಮುಂದುವರೆಸತಕ್ಕದೆಂದು ಈ ಮೂಲಕ ಆದೇಶಿಸಿದೆ.

5. ಈ ಉದ್ದೇಶಕ್ಕಾಗಿ ನೆಮ್ಮದಿ ಗ್ರಾಮೀಣ ಟೆಲಿಸೆಂಟರ್‌ಗಳ ಮತ್ತು ತಾಲ್ಲೂಕು ಹಿಂಬದಿ ಕಛೇರಿಗಳ ನಿರ್ವಹಣೆಯನ್ನು, ಹೊಸ (ಪರ್ಯಾಯ) ವ್ಯವಸ್ಥೆ ಮಾಡುವವರೆಗೆ, ಮಧ್ಯಂತರ ವ್ಯವಸ್ಥೆಯನ್ನಾಗಿ, ದಿನಾಂಕ: 01-02-2012 ರಿಂದ ಜಾರಿಗೆ ಬರುವಂತೆ ಮೆ: ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (Karnataka State Electronics Development Corporation Limited) ಗೆ ವಹಿಸತಕ್ಕದೆಂದು ಸಹ ಈ ಮೂಲಕ ಆದೇಶಿಸಿದೆ.

6. ಈ ಕುರಿತಂತೆ ವಿವರವಾದ ಸರ್ಕಾರಿ ಆದೇಶವನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪ್ರಶಾಂತ್‌ಕುಮಾರ್ ಎಸ್.ಬಿ.

ಪೀಠಾಧಿಕಾರಿ-2

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)

ಪಿ.ಆರ್. 522

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ : ಶ್ರೀಮತಿ ಲತಾ ಕೃಷ್ಣ ರಾವ್, ಐ.ಎ.ಎಸ್., ಇವರ ಕಡ್ಡಾಯ ನಿರೀಕ್ಷಣಾ ಅವಧಿಯನ್ನು ಸಕ್ರಮಗೊಳಿಸುವ ಕುರಿತು.

ಓದಲಾಗಿದೆ : 1. ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ 660 ಎಸ್ಎಎಸ್ 2011, ದಿನಾಂಕ: 31-12-2011.

2. ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ 74 ಎಸ್ಎಎಸ್ 2012, ದಿನಾಂಕ: 25-01-2012.

3. ಶ್ರೀಮತಿ ಲತಾ ಕೃಷ್ಣ ರಾವ್, ಐ.ಎ.ಎಸ್., ಇವರ ಟಿಪ್ಪಣಿ ಸಂಖ್ಯೆ: ಕಸಂವಾಪ್ರ:18:ಪ್ರಕಾ:12, ದಿನಾಂಕ: 01-02-2012.

ಪ್ರಸ್ತಾವನೆ :

ಮೇಲೆ ಕ್ರಸಂ. (1)ರಲ್ಲಿ ಓದಲಾದ ದಿನಾಂಕ: 31-12-2011ರ ಅಧಿಸೂಚನೆಯಲ್ಲಿ ಶ್ರೀಮತಿ ಲತಾ ಕೃಷ್ಣ ರಾವ್, ಐ.ಎ.ಎಸ್., ಇವರನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಶಿಕ್ಷಣ ಇಲಾಖೆ (ಉನ್ನತ ಶಿಕ್ಷಣ), ಬೆಂಗಳೂರು ಹುದ್ದೆಯಿಂದ ವರ್ಗಾಯಿಸಿ ಆದೇಶಿಸಿದ್ದರ ಮೇರೆಗೆ ಸದರಿಯವರು ದಿನಾಂಕ: 02-01-2012ರ ಪೂರ್ವಾಹ್ನ ಸದರಿ ಹುದ್ದೆಯ ಕಾರ್ಯಭಾರವನ್ನು ವಹಿಸಿಕೊಟ್ಟು, ದಿನಾಂಕ: 02-01-2012ರ ಅಪರಾಹ್ನ ಸಿಆಸು ಇಲಾಖೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ನೇಮಕಾತಿ ನಿರೀಕ್ಷಣೆಯಲ್ಲಿದ್ದರು. ತದನಂತರ ಮೇಲೆ ಕ್ರಸಂ. (2)ರಲ್ಲಿ ಓದಲಾದ ದಿನಾಂಕ: 25-01-2012ರ ಅಧಿಸೂಚನೆಯಲ್ಲಿ ಈ ಅಧಿಕಾರಿಯವರನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ಹುದ್ದೆಗೆ ನೇಮಿಸಿದ್ದು, ದಿನಾಂಕ: 27-01-2012ರ ಪೂರ್ವಾಹ್ನ ಸದರಿ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ. ಮೇಲೆ ಕ್ರಸಂ. (3)ರಲ್ಲಿ ಓದಲಾದ ಪತ್ರದಲ್ಲಿ ಶ್ರೀಮತಿ ಲತಾ ಕೃಷ್ಣ ರಾವ್, ಐ.ಎ.ಎಸ್., ಇವರು ತಾವು ದಿನಾಂಕ: 02-01-2012 ರಿಂದ 26-01-2012ರ ವರೆಗೆ ನೇಮಕಾತಿ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಸಕ್ರಮಗೊಳಿಸಿ ಸೂಕ್ತ ಅದೇಶ ಹೊರಡಿಸುವಂತೆ ಕೋರಿದ್ದಾರೆ.

ಸರ್ಕಾರವು ಪ್ರಕರಣವನ್ನು ಪರಿಶೀಲಿಸಿದೆ. ಆದುದರಿಂದ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 27 ಎಸ್ಐಎಸ್ 2012, ಬೆಂಗಳೂರು, ದಿನಾಂಕ : 09ನೇ ಫೆಬ್ರವರಿ 2012.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಶ್ರೀಮತಿ ಲತಾ ಕೃಷ್ಣ ರಾವ್, ಐ.ಎ.ಎಸ್., ಇವರು ದಿನಾಂಕ: 02-01-2012 ರಿಂದ 26-01-2012ರ ವರೆಗೆ ನೇಮಕಾತಿ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಸರ್ಕಾರವು ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಗಳ ನಿಯಮ 8(15)(ಎಫ್)ರ ಮೇರೆಗೆ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಸಕ್ರಮಗೊಳಿಸಿದೆ.

ಈ ಆದೇಶವನ್ನು ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ/1/ಟಿಎಫ್‌ಪಿ/96, ದಿನಾಂಕ: 10-07-96ರಲ್ಲಿ ಸರ್ಕಾರದ ಕಾರ್ಯದರ್ಶಿಗಳಿಗೆ ನೀಡಲಾದ ವಿತ್ತಾಧಿಕಾರದನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಯು.ಹೆಚ್. ನಾರಾಯಣಸ್ವಾಮಿ

ಸರ್ಕಾರದ ಅಧೀನ ಕಾರ್ಯದರ್ಶಿ

ಪಿ.ಆರ್. 523 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ. (ಸೇವೆಗಳು-1)

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ : ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯಾಗಿ ನೇಮಕಗೊಂಡ ಸರ್ಕಾರದ ಅಧಿಕಾರಿಗಳಿಗೆ ಸಂಭಾವನೆ ನೀಡುವ ಬಗ್ಗೆ.

ಪ್ರಸ್ತಾವನೆ :

ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರನ್ವಯ ಸರ್ಕಾರಿ ನೌಕರರ ವಿರುದ್ಧ ಇಲಾಖಾ ವಿಚಾರಣೆ ಜರುಗಿಸಲು ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳನ್ನು ವಿಚಾರಣಾಧಿಕಾರಿಯಾಗಿ ನೇಮಿಸುವುದು ಒಂದು ಸಾಮಾನ್ಯ ವಾಡಿಕೆಯಾಗಿದೆ. ಆದರೆ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳನ್ನು ವಿಚಾರಣಾಧಿಕಾರಿಗಳಾಗಿ ನೇಮಕ ಮಾಡಿದಾಗ ಅವರಿಗೆ ಯಾವುದೇ ಸಂಭಾವನೆಯನ್ನು ನೀಡುತ್ತಿಲ್ಲ. ಸಾಮಾನ್ಯವಾಗಿ ಕ್ಲಿಷ್ಟವಾದ ವಿಚಾರಣೆಗಳನ್ನು ನಡೆಸಲು ನಿವೃತ್ತ ನ್ಯಾಯಾಧೀಶರಿಗೆ ವಹಿಸಲಾಗುತ್ತಿದ್ದರೂ, ಇತರ ಉಳಿದ ವಿಚಾರಣೆಗಳಲ್ಲಿ ಸರ್ಕಾರದ ಅಧಿಕಾರಿಗಳನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಕಮಾಡುತ್ತಿದ್ದು ಅಂತಹ ವಿಚಾರಣೆಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಯಾವುದೇ ಇಲಾಖಾ ವಿಚಾರಣೆಯಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಅನುಸರಿಸುವ ಕ್ರಮ ಮತ್ತು ಅದಕ್ಕಾಗಿ ಪಡುವ ಶ್ರಮವು ಸರ್ಕಾರದ ಅಧಿಕಾರಿಗಳನ್ನೂ ಇಲಾಖಾ ವಿಚಾರಣಾಧಿಕಾರಿಯಾಗಿ ಮಾಡಿದಾಗಲು ಇರುತ್ತದೆ. ಸರ್ಕಾರದ ಅಧಿಕಾರಿಗಳಿಗೆ ಇಲಾಖಾ ವಿಚಾರಣೆ ನಡೆಸುವುದು ಒಂದು ಹೆಚ್ಚುವರಿ ಕರ್ತವ್ಯವಾಗಿರುತ್ತದೆ.

ಸರ್ಕಾರದ ಇಲಾಖಾ ವಿಚಾರಣೆಗಳಲ್ಲಿ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳನ್ನು ಮಂಡನಾಧಿಕಾರಿಗಳಾಗಿ ನೇಮಕಮಾಡಿದ ಪ್ರಸಂಗಗಳಲ್ಲಿ, ಅಂತಹವರಿಗೆ ಒಂದು ಸಿಟಿಂಗ್‌ಗೆ ರೂ.100/- (ಒಂದು ನೂರು ರೂಪಾಯಿ) ರಂತೆ ಸಂಭಾವನೆ ನೀಡಲಾಗುತ್ತಿದೆ. ಇಲಾಖಾ ವಿಚಾರಣಾಧಿಕಾರಿಗಳಾಗಿ ನೇಮಕವಾಗುವ ಸೇವೆಯಲ್ಲಿರುವ ಅಧಿಕಾರಿಗಳಿಗೆ ಯಾವುದೇ ಸಂಭಾವನೆ ನೀಡದಿರುವುದು ಸಮಂಜಸವಾಗುವುದಿಲ್ಲವೆಂಬುದನ್ನು ಸರ್ಕಾರ ಮನಗಾಣಲಾಗಿದೆ. ಅಲ್ಲದೆ ಯಾವುದೇ ಇಲಾಖಾ ವಿಚಾರಣೆಯಲ್ಲಿ ಸರ್ಕಾರದ ಸೇವೆಯಲ್ಲಿರುವ ಅಧಿಕಾರಿಗಳನ್ನು ವಿಚಾರಣಾಧಿಕಾರಿಯಾಗಿ ನೇಮಕ ಮಾಡಿದರೆ, ಅವರಿಗೆ ಪ್ರೋತ್ಸಾಹಧನ ಅಥವಾ ಸಂಭಾವನೆ ನೀಡುವುದು ಸೂಕ್ತವೆಂದು ಪರಿಭಾವಿಸಲಾಗಿದೆ. ಈ ವಿಷಯವನ್ನು ಅಂದರೆ, ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳನ್ನು ವಿಚಾರಣಾಧಿಕಾರಿಗಳಾಗಿ ನೇಮಕಮಾಡಿದಾಗ ಅವರಿಗೆ ಸಂಭಾವನೆ ನೀಡುವ ಸಂಬಂಧವಾಗಿ ಸರ್ಕಾರ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ-

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 07 ಸೇಇವಿ 2012, ಬೆಂಗಳೂರು, ದಿನಾಂಕ : 03-02-2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರಡಿ ಸರ್ಕಾರಿ ನೌಕರರ ವಿರುದ್ಧ ಜರುಗಿಸುವ ಇಲಾಖಾ ವಿಚಾರಣೆಗಳಲ್ಲಿ ಸರ್ಕಾರದ ಸೇವೆಯಲ್ಲಿರುವ ಅಧಿಕಾರಿಗಳನ್ನು

ವಿಚಾರಣಾಧಿಕಾರಿಗಳನ್ನಾಗಿ ನೇಮಕಮಾಡಿದಾಗ ಮತ್ತು ನಿಗಧಿಪಡಿಸಿರುವ ಅವಧಿಯಲ್ಲಿಯೇ ವಿಚಾರಣಾ ವರದಿಯನ್ನು ನೀಡುವ ಪ್ರಕರಣಗಳಲ್ಲಿ ಮಾತ್ರ ವಿಚಾರಣಾಧಿಕಾರಿಗಳಿಗೆ ಪ್ರೋತ್ಸಾಹಧನವಾಗಿ ಅಥವಾ ಸಂಭಾವನೆ ರೂಪದಲ್ಲಿ ರೂ. 5000/– (ಐದು ಸಾವಿರ ರೂಪಾಯಿಗಳು)ನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೀಡಲು ಸರ್ಕಾರದ ಮಂಜೂರಾತಿ ನೀಡಲಾಗಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯು ದಿನಾಂಕ: 08–12–2011ರ ಟಿಪ್ಪಣಿ ಸಂಖ್ಯೆ: ಆಇ1691/ಸೇ–1/11 ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ದೇವರಾಜು

ಸರ್ಕಾರದ ಉಪ ಕಾರ್ಯದರ್ಶಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

(ಸೇವಾ ನಿಯಮಗಳು)

ಪಿ.ಆರ್. 524

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ : ಡಾ: ಜೆ.ರವಿಶಂಕರ್, ಐ.ಎ.ಎಸ್., ಇವರ ದಿನಾಂಕ: 04–05–2011 ರಿಂದ 23–05–2011ರ ವರೆಗಿನ ಅವಧಿಯನ್ನು ಸಕ್ರಮಗೊಳಿಸುವ ಕುರಿತು.

ಓದಲಾಗಿದೆ :

1. ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ 70 ಎಸ್‌ಹೆಚ್‌ಡಿ 2011, ದಿನಾಂಕ: 30–04–2011.
2. ಸರ್ಕಾರದ ಪತ್ರ ಸಂಖ್ಯೆ: ಅಆಸುಇ 98 ಎಸ್‌ಎಂಇ 2011, ದಿನಾಂಕ: 12–05–2011.
3. ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ 247 ಎಸ್‌ಎಎಸ್ 2011, ದಿನಾಂಕ: 13–05–2011.
4. ಡಾ: ಜೆ.ರವಿಶಂಕರ್, ಐ.ಎ.ಎಸ್., ಇವರ ಸರ್ಕಾರಿ ಪತ್ರ ಸಂಖ್ಯೆ: ಗ್ರಾಅಪ/ಕನೀಸ/37/2011, ದಿನಾಂಕ: 03–11–2011 ಮತ್ತು 26–12–2011.

ಪ್ರಸ್ತಾವನೆ :

ಮೇಲೆ ಕ್ರಸಂ. (1)ರಲ್ಲಿ ಓದಲಾದ ದಿನಾಂಕ: 30–04–2011ರ ಅಧಿಸೂಚನೆಯಲ್ಲಿ ಡಾ: ಜೆ.ರವಿಶಂಕರ್, ಐ.ಎ.ಎಸ್., ಇವರನ್ನು ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ, ಬೆಂಗಳೂರು ಹುದ್ದೆಯಿಂದ ವರ್ಗಾಯಿಸಿ ಆದೇಶಿಸಿದ್ದರ ಮೇರೆಗೆ ಸದರಿಯವರು ದಿನಾಂಕ: 04–05–2011ರ ಪೂರ್ವಾಹ್ನ ಸದರಿ ಹುದ್ದೆಯ ಕಾರ್ಯಭಾರವನ್ನು ವಹಿಸಿಕೊಟ್ಟು, ನೇಮಕಾತಿ ನಿರೀಕ್ಷಣೆಯಲ್ಲಿದ್ದರು. ಈ ಮಧ್ಯೆ ಶ್ರೀಯುತರನ್ನು ತಮಿಳುನಾಡು ರಾಜ್ಯದಲ್ಲಿ ಚುನಾವಣಾ ಪರಿವೀಕ್ಷಕರಾಗಿ ಕಾರ್ಯನಿರ್ವಹಿಸಲು ನೇಮಿಸಿದ್ದರ ಮೇರೆಗೆ ಅವರು ದಿನಾಂಕ: 09–05–2011ರಿಂದ 14–05–2011ರ ವರೆಗೆ ಚುನಾವಣಾ ಪರಿವೀಕ್ಷಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ತದನಂತರ ಮೇಲೆ ಕ್ರಸಂ. (2)ರಲ್ಲಿ ಓದಲಾದ ದಿನಾಂಕ: 12–05–2011ರ ಸರ್ಕಾರಿ ಪತ್ರದಲ್ಲಿ ಡಾ: ಜೆ.ರವಿಶಂಕರ್, ಐ.ಎ.ಎಸ್., ಇವರಿಗೆ ದಿನಾಂಕ: 15–05–2011ರಿಂದ 23–05–2011ರ ವರೆಗೆ ಸಾಂದರ್ಭಿಕ ರಜೆ ಹಾಗೂ ಸಾರ್ವತ್ರಿಕ ರಜೆಗಳನ್ನು ಪಡೆದು ಮಲೇಷಿಯಾ ಮತ್ತು ಸಿಂಗಪುರ್‌ಗೆ ಖಾಸಗಿ ವಿದೇಶ ಪ್ರವಾಸ ಕೈಗೊಳ್ಳಲು ಸರ್ಕಾರದ ಅನುಮತಿ ನೀಡಲಾಗಿದೆ. ಮೇಲೆ ಕ್ರಸಂ. (3)ರಲ್ಲಿ ಓದಲಾದ ದಿನಾಂಕ: 13–05–2011ರ ಅಧಿಸೂಚನೆಯಲ್ಲಿ ನೇಮಕಾತಿ ನಿರೀಕ್ಷಣೆಯಲ್ಲಿದ್ದ ಸದರಿಯವರನ್ನು ನಿರ್ದೇಶಕರು, ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಸಂಸ್ಥೆ ಮತ್ತು ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಹುದ್ದೆಗೆ ನೇಮಿಸಿದ್ದು, ಅದರಂತೆ ಸದರಿಯವರು ದಿನಾಂಕ: 24–05–2011ರ ಪೂರ್ವಾಹ್ನ ಸದರಿ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ.

ಮೇಲೆ ಕ್ರಸಂ. (4)ರಲ್ಲಿ ಓದಲಾದ ಪತ್ರದಲ್ಲಿ ಡಾ: ಜೆ.ರವಿಶಂಕರ್, ಐ.ಎ.ಎಸ್., ಇವರು ತಾವು ದಿನಾಂಕ: 04–05–2011 ರಿಂದ 23–05–2011ರ ವರೆಗಿನ ಅವಧಿಯನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ ಸೂಕ್ತ ಆದೇಶ ಹೊರಡಿಸಲು ಕೋರಿದ್ದಾರೆ.

ಸರ್ಕಾರವು ಪ್ರಕರಣವನ್ನು ಪರಿಶೀಲಿಸಿದೆ. ಆದುದರಿಂದ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 203 ಎಸ್‌ಐಎಸ್ 2011, ಬೆಂಗಳೂರು, ದಿನಾಂಕ : 03ನೇ ಫೆಬ್ರವರಿ 2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಡಾ: ಜೆ.ರವಿಶಂಕರ್, ಐ.ಎ.ಎಸ್., ಇವರು ದಿನಾಂಕ: 04–05–2011 ರಿಂದ 23–05–2011ರ ವರೆಗೆ ಕಳೆದ ಅವಧಿಯನ್ನು ಸರ್ಕಾರವು ಈ ಕೆಳಕಂಡಂತೆ ಪರಿಗಣಿಸಿ ಆದೇಶಿಸಿದೆ.

i)	ದಿನಾಂಕ: 04–05–2011 ರಿಂದ 08–05–2011ರ ವರೆಗೆ	–	ಗಳಿಗೆ ರಜೆಯೆಂದು ಪರಿಗಣಿಸಿದೆ.
ii)	ದಿನಾಂಕ: 09–05–2011 ರಿಂದ 14–05–2011 ರ ವರೆಗೆ	–	ತಮಿಳುನಾಡು ರಾಜ್ಯದಲ್ಲಿ ಚುನಾವಣೆ ಕೆಲಸದ ಪ್ರಯುಕ್ತ ಕರ್ತವ್ಯದ ಅವಧಿ ಎಂದು ಪರಿಗಣಿಸಿದೆ.
iii)	ದಿನಾಂಕ: 16–05–2011 ರಿಂದ 23–05–2011	–	ಈಗಾಗಲೇ ಅನುಮತಿ ನೀಡಿರುವಂತೆ ಸಾಂದರ್ಭಿಕ ರಜೆ/ಸಾರ್ವತ್ರಿಕ ರಜೆ ಪಡೆದು ವಿದೇಶ ಪ್ರವಾಸ ಕೈಗೊಂಡ ಅವಧಿಯೆಂದು ಪರಿಗಣಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಯು.ಹೆಚ್. ನಾರಾಯಣಸ್ವಾಮಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು–1)

ಪಿ.ಆರ್. 525

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ : ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ನಿಯೋಜನೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಾಂಗ ಅಧಿಕಾರಿಗಳಿಗೆ ನಿಲುವಂಗಿ ಭತ್ಯೆ (Robe Allowance) ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಲಾ 147 ಎಲ್ಎಸಿ 2009, ದಿನಾಂಕ: 13-10-2010.

2. ಅಧಿಕಾರಿಯವರ ದಿನಾಂಕ: 26-04-2011ರ ಮನವಿ.

ಪ್ರಸ್ತಾವನೆ :

ಮೇಲೆ (1)ರಲ್ಲಿ ಓದಲಾದ ಆದೇಶದಲ್ಲಿ ನ್ಯಾಯಾಂಗ ಇಲಾಖೆಗೆ ಸೇರಿದ ಅಧಿಕಾರಿಗಳಿಗೆ (ಜ್ಯುಡಿಷಿಯಲ್ ಆಫೀಸರ್ಸ್)ಗೆ ಮೂರು (3) ವರ್ಷಗಳಿಗೊಮ್ಮೆ ರೂ. 6000/- ರಂತೆ ನಿಲುವಂಗಿ ಭತ್ಯೆಯನ್ನು (Robe Allowance) ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಟಿಪ್ಪಣಿಯಲ್ಲಿ ಶ್ರೀ ಕೆ.ಡಿ. ದೇಶಪಾಂಡೆ, ಸರ್ಕಾರದ ಅಪರ ಕಾರ್ಯದರ್ಶಿ ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ ಸರ್ಕಾರದ ಅಪರ ಕಾರ್ಯದರ್ಶಿ (ಅಭಿಪ್ರಾಯ), ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ-ಇವರು 2009-11ನೇ ಬ್ಲಾಕ್ ಅವಧಿಗೆ ನಿಲುವಂಗಿ ಭತ್ಯೆಯನ್ನು ಮಂಜೂರು ಮಾಡಲು ಕೋರಿದ್ದಾರೆ.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 462 ಸಅಸೇ 2010, ಬೆಂಗಳೂರು, ದಿನಾಂಕ : 08ನೇ ಫೆಬ್ರವರಿ 2012

ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಶ್ರೀ ಕೆ.ಡಿ. ದೇಶಪಾಂಡೆ, ಸರ್ಕಾರದ ಅಪರ ಕಾರ್ಯದರ್ಶಿ ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ ಸರ್ಕಾರದ ಅಪರ ಕಾರ್ಯದರ್ಶಿ (ಅಭಿಪ್ರಾಯ), ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಇವರಿಗೆ 2009-11ನೇ ಬ್ಲಾಕ್ ಅವಧಿಗೆ ರೂ. 6000/- (ರೂಪಾಯಿ ಆರು ಸಾವಿರಗಳು ಮಾತ್ರ) ಗಳ ನಿಲುವಂಗಿ ಭತ್ಯೆಯನ್ನು (Robe Allowance) ಮಂಜೂರು ಮಾಡಲಾಗಿದೆ.

ಈ ವೆಚ್ಚವನ್ನು ಸಚಿವಾಲಯಕ್ಕೆ ಸಂಬಂದಿಸಿದ Salary Head-Other Allowances ನಿಂದ ಭರಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಎಫ್‌ಡಿ 256 ಸೇ.2 2011, ದಿನಾಂಕ: 05-12-2011 ರನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎ.ಆರ್. ವಿಜಯಾನಂದ ಶರ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 526 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3)

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ : ಶ್ರೀ ಮಹಮದ್ ಗೌಸ್ ನಿವೃತ್ತ ಕೆಎಎಸ್ ಅಧಿಕಾರಿ ಇವರ ವಿರುದ್ಧದ ಇಲಾಖಾ ವಿಚಾರಣೆ-ಅಂತಿಮ ಆದೇಶ.

ಓದಲಾಗಿದೆ :

1. ನೋಟೀಸ್ ಸಂಖ್ಯೆ: ಸಿಆಸುಇ 120 ಎಸ್ಇಎನ್ 2003, ದಿನಾಂಕ: 27-04-2004.
2. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 120 ಎಸ್ಇಎನ್ 2003, ದಿನಾಂಕ: 29-10-2007.
3. ವಿಚಾರಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಮೈಸೂರು ಇವರ ಪತ್ರ ಸಂಖ್ಯೆ: ಇಎಸ್‌ಟಿ (2) ಸಿಆರ್ 77 2010-11, ದಿನಾಂಕ: 22-03-2011
4. ಶ್ರೀ ಮಹಮದ್ ಗೌಸ್, ಕೆಎಎಸ್ ನಿವೃತ್ತ ಅಧಿಕಾರಿ ಇವರಿಗೆ ಜಾರಿಗೊಳಿಸಲಾಗಿರುವ 2ನೇ ಕಾರಣ ಕೇಳುವ ನೋಟೀಸ್ ಸಂಖ್ಯೆ: ಸಿಆಸುಇ 163 ಕೆಇವಿ 2007, ದಿನಾಂಕ: 07-05-2011.
5. ಶ್ರೀ ಮಹಮದ್ ಗೌಸ್ ಇವರ ದಿನಾಂಕ: 16-05-2011 ಮತ್ತು 23-06-2011ರ ಪತ್ರಗಳು.
6. ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ ಇವರ ಪತ್ರ ಸಂಖ್ಯೆ: ಪಿಎಸ್‌ಸಿ 139 ಸಿಎನ್ಎಸ್ 2011, ದಿನಾಂಕ: 01-12-2011.

ಪ್ರಸ್ತಾವನೆ :

ಶ್ರೀ ಮಹಮದ್ ಗೌಸ್ ಕೆ.ಎ.ಎಸ್. ಅಧಿಕಾರಿ ಇವರು ಚಾಮರಾಜನಗರ ಜಿಲ್ಲಾಧಿಕಾರಿಗಳ ಕೇಂದ್ರ ಸ್ಥಾನಿಕ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಚಾಮರಾಜನಗರ ತಾಲ್ಲೂಕು ಕಛೇರಿ ನೌಕರರಾದ ಶ್ರೀ ವೆಂಕಟಸ್ವಾಮಿ ಇವರ ಮೂಲಕ ಕಂದಾಯ ಇಲಾಖೆಯ 15 ಮಂದಿ ನೌಕರರಿಂದ ನಿವೇಶನ ನೀಡುವ ಆಶ್ವಾಸನೆಯೊಂದಿಗೆ ಸುಮಾರು ರೂ. 1,52,800/- ಗಳನ್ನು ಸಂಗ್ರಹಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಳಿತಾಯ ಖಾತೆಗೆ ಜಮೆ ಮಾಡಿಸಿ ನಿವೇಶನಗಳನ್ನು ಹಂಚದೆ ಸಂಗ್ರಹಿಸಿದ್ದ ಮೊಬಲಗನ್ನು ಖಾಸಗಿ ವ್ಯವಹಾರಕ್ಕೆ ಬಳಸಿ ನೌಕರರನ್ನು ವಂಚಿಸಿದ ಆರೋಪಗಳಿಗಾಗಿ ಮೇಲೆ ಕ್ರಮ ಸಂಖ್ಯೆ (1)ರಲ್ಲಿ ಓದಲಾದ ನೋಟೀಸ್‌ನೊಂದಿಗೆ ಆರೋಪ ಪಟ್ಟಿಯನ್ನು ಜಾರಿಗೊಳಿಸಿ ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಯಿತು. ಸದರಿ ನೋಟೀಸಿಗೆ ಆಪಾದಿತ ಅಧಿಕಾರಿಯು ನೀಡಿದ್ದ ವಿವರಣೆಯು ಸಮರ್ಪಕವಾಗಿಲ್ಲದ ಕಾರಣ ಇವರ ವಿರುದ್ಧದ ಆರೋಪಗಳಲ್ಲಿನ ಸತ್ಯಾಸತ್ಯತೆಯನ್ನು ವಿಚಾರಣೆ ಮೂಲಕ ತಿಳಿಯುವ ದೃಷ್ಟಿಯಿಂದ ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಆದೇಶದಲ್ಲಿ ಜಿಲ್ಲಾಧಿಕಾರಿಗಳು, ಮೈಸೂರು ಇವರನ್ನು ವಿಚಾರಣಾಧಿಕಾರಿಯನ್ನಾಗಿ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳ ಕೇಂದ್ರ ಸ್ಥಾನಿಕ ಸಹಾಯಕರನ್ನು ಮಂಡನಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (3)ರ ಪತ್ರದೊಂದಿಗೆ ವಿಚಾರಣಾಧಿಕಾರಿಗಳು ವಿಚಾರಣಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಆಪಾದಿತರು ಒಬ್ಬ ಹಿರಿಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುತವಾಗ ಸರ್ಕಾರದ ಅನುಮತಿ ಪಡೆಯದೆ ನಿವೇಶನ ಹಂಚಿಕೆ ಕುರಿತು ಜಂಟಿ ಖಾತೆ ಹೊಂದಿರುವುದು ಕಾನೂನು ಬಾಹಿರವಾದ ಕ್ರಮವಾಗಿದ್ದು, ಸದರಿ ಖಾತೆಗೆ ಜಮೆ ಮಾಡಿರುವ ಹಣ ದುರುಪಯೋಗಕ್ಕೆ ಜವಾಬ್ದಾರರಾಗಿರುತ್ತಾರೆಂದು ತಿಳಿಸಿರುತ್ತಾರೆ. ಮುಂದುವರೆಯುತ್ತಾ, ಆಪಾದಿತರು ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದು, ಹಣ ದುರುಪಯೋಗ ಮಾಡಿರುತ್ತಾರೆಂಬ ಬಗ್ಗೆ

ಸಾಕ್ಷಿದಾರರು ಸಾಕ್ಷ್ಯ ನುಡಿದಿದ್ದು, ಈ ಆಪಾದನೆಯನ್ನು ಅಲ್ಲಗೆಳೆಯಲು ಯಾವುದೇ ಪೂರಕ ದಾಖಲೆ ಒದಗಿಸದ ಕಾರಣ ಆಪಾದಿತರ ಮೇಲಿನ ಆರೋಪವು ಸಾಬೀತಾಗಿರುವುದಾಗಿ ಅಭಿಪ್ರಾಯಪಟ್ಟಿರುತ್ತಾರೆ.

ಈ ವಿಚಾರಣಾ ವರದಿಯನ್ನು ಅಂಗೀಕರಿಸಿ ಸೂಕ್ತ ದಂಡನೆಯನ್ನು ವಿಧಿಸುವ ಮೊದಲು ಆಪಾದಿತರಿಗೆ ಮೇಲೆ ಕ್ರಮ ಸಂಖ್ಯೆ (4)ರಲ್ಲಿ ಓದಲಾಗಿರುವಂತೆ 2ನೇ ಕಾರಣ ಕೇಳುವ ನೋಟೀಸನ್ನು ಜಾರಿಗೊಳಿಸಿ ಅವರ ಸಮಜಾಯಿಷಿಯನ್ನು ಕೋರಲಾಗಿತ್ತು. ಆಪಾದಿತರು ಕ್ರಮ ಸಂಖ್ಯೆ (5)ರಲ್ಲಿ ಓದಲಾದ ಪತ್ರಗಳಲ್ಲಿ ಸರ್ಕಾರದಿಂದ ಜಾರಿಗೊಳಿಸಲಾದ ನೋಟೀಸಿಗೆ ಉತ್ತರಿಸಲು ಕಾಲಾವಕಾಶವನ್ನು ನೀಡುವಂತೆ ಕೋರಿದ ಮೇರೆಗೆ ಆಪಾದಿತರ ಮನವಿಯನ್ನು ಪರಿಗಣಿಸಿ ಆಪಾದಿತರಿಗೆ ಸಾಕಷ್ಟು ಕಾಲಾವಕಾಶವನ್ನು ನೀಡಿದ್ದರೂ ಸಹ ಅವರು ನಿಗಧಿತ ಅವಧಿಯೊಳಗೆ ತಮ್ಮ ವಿವರಣೆಯನ್ನು ಸಲ್ಲಿಸುವಲ್ಲಿ ವಿಫಲಗೊಂಡಿರುತ್ತಾರೆ. ಆದ್ದರಿಂದ, ಆಪಾದಿತರು ಸರ್ಕಾರದಿಂದ ಜಾರಿಗೊಳಿಸಲಾದ 2ನೇ ಕಾರಣ ಕೇಳುವ ನೋಟೀಸಿಗೆ ತಮ್ಮ ಲಿಖಿತ ಹೇಳಿಕೆಯನ್ನು ಸಲ್ಲಿಸದ ಕಾರಣ ವಿಚಾರಣಾ ವರದಿಯನ್ನು ಅಂಗೀಕರಿಸಿ ಇವರಿಗೆ ಸೂಕ್ತ ದಂಡನೆ ವಿಧಿಸಲು ಕರ್ನಾಟಕ ಲೋಕಸೇವಾ ಆಯೋಗದ ಸಹಮತಿಯನ್ನು ಕೋರಲಾಗಿತ್ತು. ಅದರಂತೆ ಕರ್ನಾಟಕ ಲೋಕಸೇವಾ ಆಯೋಗವು ಮೇಲೆ ಕ್ರಮ ಸಂಖ್ಯೆ (6)ರಲ್ಲಿ ಓದಲಾದ ಪತ್ರದಲ್ಲಿ ಆಪಾದಿತರಿಗೆ ದಂಡನೆ ವಿಧಿಸುವ ಸರ್ಕಾರದ ಪ್ರಸ್ತಾವನೆಗೆ ಸಹಮತಿಯನ್ನು ನೀಡಿರುತ್ತದೆ. ಆದ್ದರಿಂದ ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 163 ಕೆಇವಿ 2007, ಬೆಂಗಳೂರು, ದಿನಾಂಕ : 31ನೇ ಜನವರಿ 2012

ಪ್ರಸ್ತಾವನೆಯಲ್ಲಿ ವಿವರಿಸಲಾದ ಸಂದರ್ಭಗಳ ಹಿನ್ನೆಲೆಯಲ್ಲಿ ಸರ್ಕಾರವು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು 1958 ರ ನಿಯಮ 214 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಹಿಂದೆ ಚಾಮರಾಜನಗರ ಜಿಲ್ಲಾಧಿಕಾರಿಗಳ ಕೇಂದ್ರ ಸ್ಥಾನಿಕ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದ ಶ್ರೀ ಮಹಮದ್ ಗೌಸ್, ನಿವೃತ್ತ ಕೆಎಎಸ್ (ಕಿ.ಶ್ರೇ) ಅಧಿಕಾರಿ ಇವರ ವಿರುದ್ಧ ಮಾಡಲಾದ ಆರೋಪಗಳು ಸಾಬೀತಾಗಿರುವುದರಿಂದ ಇವರ ನಿವೃತ್ತಿ ವೇತನದಿಂದ ಮಾಸಿಕ ರೂ. 500/- ಗಳನ್ನು (ರೂ. ಐದುನೂರು ಮಾತ್ರ) ಮುಂದಿನ ಐದು ವರ್ಷಗಳ ಅವಧಿಗೆ ಕಡಿತಗೊಳಿಸುವ ದಂಡನೆ ವಿಧಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ವಡಗಾವೆ ಬಸವರಾಜ
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-2)

ಪಿ.ಆರ್. 527

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ವಿಷಯ : ಶ್ರೀ ಪಿ.ಬಿ. ರಾಮಮೂರ್ತಿ, ಐ.ಎ.ಎಸ್., ಇವರ ಕಡ್ಡಾಯ ನಿರೀಕ್ಷಣಾ ಅವಧಿಯನ್ನು ಸಕ್ರಮಗೊಳಿಸುವ ಕುರಿತು.

ಓದಲಾಗಿದೆ :
1. ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ 660 ಎಸ್ಎಎಸ್ 2011, ದಿನಾಂಕ: 31-12-2011.
2. ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ 74 ಎಸ್ಎಎಸ್ 2012, ದಿನಾಂಕ: 25-01-2012.
3. ಶ್ರೀ ಪಿ.ಬಿ. ರಾಮಮೂರ್ತಿ, ಐ.ಎ.ಎಸ್., ಇವರ ಟಿಪ್ಪಣಿ ಸಂಖ್ಯೆ: ಸಾರಿಇ 351 ಪ್ರಕಾ 2012, ದಿನಾಂಕ: 03-02-2012.

ಪ್ರಸ್ತಾವನೆ :

ಮೇಲೆ ಕ್ರ.ಸಂ. (1)ರಲ್ಲಿ ಓದಲಾದ ದಿನಾಂಕ: 31-12-2011ರ ಅಧಿಸೂಚನೆಯಲ್ಲಿ ಶ್ರೀ ಪಿ.ಬಿ. ರಾಮಮೂರ್ತಿ, ಐ.ಎ.ಎಸ್., ಇವರನ್ನು ಅಧ್ಯಕ್ಷರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ಹುದ್ದೆಯಿಂದ ವರ್ಗಾಯಿಸಿ ಆದೇಶಿಸಿದ್ದರ ಮೇರೆಗೆ ಸದರಿಯವರು ದಿನಾಂಕ: 04-01-2012ರ ಪೂರ್ವಾಹ್ನ ಸದರಿ ಹುದ್ದೆಯ ಕಾರ್ಯಭಾರವನ್ನು ವಹಿಸಿಕೊಟ್ಟು, ದಿನಾಂಕ: 04-01-2012ರ ಅಪರಾಹ್ನ ಸಿಆಸು ಇಲಾಖೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ನೇಮಕಾತಿ ನಿರೀಕ್ಷಣೆಯಲ್ಲಿದ್ದರು. ತದನಂತರ ಮೇಲೆ ಕ್ರ.ಸಂ. (2)ರಲ್ಲಿ ಓದಲಾದ ದಿನಾಂಕ: 25-01-2012ರ ಅಧಿಸೂಚನೆಯಲ್ಲಿ ಶ್ರೀಯುತರನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಾರಿಗೆ ಇಲಾಖೆ ಹುದ್ದೆಗೆ ನೇಮಿಸಿದ್ದು, ಅದರಂತೆ ಸದರಿಯವರು ದಿನಾಂಕ: 27-01-2012ರ ಪೂರ್ವಾಹ್ನ ಸದರಿ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ. ಮೇಲೆ ಕ್ರ.ಸಂ. (3)ರಲ್ಲಿ ಓದಲಾದ ಪತ್ರದಲ್ಲಿ ಶ್ರೀ ಪಿ.ಬಿ. ರಾಮಮೂರ್ತಿ, ಐ.ಎ.ಎಸ್., ಇವರು ತಾವು ದಿನಾಂಕ: 04-01-2012ರಿಂದ 26-01-2012ರ ವರೆಗೆ ನೇಮಕಾತಿ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ ಸೂಕ್ತ ಆದೇಶ ಹೊರಡಿಸಲು ಕೋರಿದ್ದಾರೆ.

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 25 ಎಸ್ಐಎಸ್ 2012, ಬೆಂಗಳೂರು, ದಿನಾಂಕ : 08ನೇ ಫೆಬ್ರವರಿ 2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಶ್ರೀ ಪಿ.ಬಿ. ರಾಮಮೂರ್ತಿ, ಐ.ಎ.ಎಸ್., ಇವರು ದಿನಾಂಕ: 04-01-2012 ರಿಂದ 26-01-2012ರ ವರೆಗೆ ನೇಮಕಾತಿ ನಿರೀಕ್ಷಣೆಯಲ್ಲಿ ಕಳೆದ ಅವಧಿಯನ್ನು ಸರ್ಕಾರವು ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಗಳ ನಿಯಮ 8(15)(ಎಫ್)ರ ಮೇರೆಗೆ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಸಕ್ರಮಗೊಳಿಸಿದೆ.

ಈ ಆದೇಶವನ್ನು ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ/1/ಟಿಎಫ್‌ಪಿ/96, ದಿನಾಂಕ: 10-07-96ರಲ್ಲಿ ಸರ್ಕಾರದ ಕಾರ್ಯದರ್ಶಿಗಳಿಗೆ ನೀಡಲಾದ ವಿತ್ತಾಧಿಕಾರದನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಯು.ಹೆಚ್. ನಾರಾಯಣಸ್ವಾಮಿ
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-1)

ಪಿ.ಆರ್. 528

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಸುತ್ತೋಲೆ

ಸಂಖ್ಯೆ : ಸಿಆಸುಇ 73 ಇಆಇ 2011 (ಭಾಗ-1)(1), ಬೆಂಗಳೂರು, ದಿನಾಂಕ: 01ನೇ ಫೆಬ್ರವರಿ 2012.

ವಿಷಯ : ಸರ್ಕಾರದ ಅಧಿಕಾರಿ/ಸಿಬ್ಬಂದಿಗಳಿಗೆ Karnataka.gov.in.domain ನಲ್ಲಿ ಇ-ಮೇಲ್ ಖಾತೆಗಳನ್ನು ನೀಡುವುದರ ಬಗ್ಗೆ.

ಸಿಬ್ಬಂದಿ ಮತ್ತು ಆಡಳಿತ ಸುದಾರಣೆ ಇಲಾಖೆ (ಇ-ಆಡಳಿತ)ಯು ಸರ್ಕಾರದ ಅಧಿಕಾರಿ/ಸಿಬ್ಬಂದಿಗಳಿಗೆ ಇ-ಮೇಲ್ ಖಾತೆಗಳನ್ನು Karnataka.gov.in.domain ನಲ್ಲಿ ನೀಡಿದೆ. ಇಲ್ಲಿ ಸೃಜಿಸಿರುವ ಬಳಕೆದಾರರ ಖಾತೆಗಳನ್ನು ಪರಿಶೀಲಿಸಲಾಗಿ ಸುಮಾರು 2 ವರ್ಷಗಳಿಂದ ಹಲವಾರು ಖಾತೆಗಳನ್ನು ಬಳಸದೇ ಇರುವುದು ಗಮನಿಸಲಾಗಿದೆ. ವಿವಿಧ ಇಲಾಖೆಗಳಿಂದ ಹೊಸ ಇ-ಮೇಲ್ ಖಾತೆಗಳನ್ನು ಸೃಷ್ಟಿಸಲು ಕೋರಿಕೆಗಳು ಕೂಡ ಬಂದಿರುತ್ತವೆ.

2. ಈ ಸಂಬಂಧ ಸಮಗ್ರವಾದ ಮಾರ್ಗಸೂಚಿಗಳನ್ನು ಅನುಸರಿಸುವುದು ಅಗತ್ಯವೆಂದು ಭಾವಿಸಲಾಗಿದೆ. ಅದರಂತೆ, ಈ ಕೆಳಕಂಡ ಮಾರ್ಗಸೂಚಿಗಳನ್ನು ಈ ಮೂಲಕ ನಿಗಧಿಪಡಿಸಲಾಗಿದೆ:-

(ಅ) ಇ-ಮೇಲ್ ಖಾತೆಯನ್ನು 6 ತಿಂಗಳಿಗಿಂತ ಹೆಚ್ಚಿನ ಅವಧಿಯವರೆಗೂ ಬಳಸದಿದ್ದಲ್ಲಿ ಇಂತಹ ಖಾತೆಗಳನ್ನು ತಕ್ಷಣ ಕೈಬಿಡಲಾಗುವುದು (Delete ಮಾಡಲಾಗುವುದು).

(ಆ) ಯಾವುದೇ ಇ-ಮೇಲ್ ಖಾತೆಗಳ ಅಗತ್ಯತೆ ಇದ್ದಲ್ಲಿ, ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಗಳ ಸಂಪೂರ್ಣ ವಿವರಗಳನ್ನು ಈ ಸುತ್ತೋಲೆಗೆ ಲಗತ್ತಿಸಿದ ನಮೂನೆಯಲ್ಲಿ ಭರ್ತಿ ಮಾಡತಕ್ಕದ್ದು.

(ಇ) ಇ-ಮೇಲ್ ಖಾತೆಯನ್ನು ತೆಗೆಯುವ ಪ್ರಸ್ತಾವನೆಗೆ ಸಂಬಂಧಪಟ್ಟ ಆಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಯವರ ಅನುಮೋದನೆ ಅಗತ್ಯವಿರುತ್ತದೆ. ಅದಕ್ಕಾಗಿ ಅವರ ಸಹಿಯನ್ನು ಈ ಸುತ್ತೋಲೆಗೆ ಲಗತ್ತಿಸಿದ ಸದರಿ ನಮೂನೆಯಲ್ಲಿ ಪಡೆದು ಅದನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ), ಇವರಿಗೆ ಸಲ್ಲಿಸತಕ್ಕದ್ದು. ಈ ಇ-ಮೇಲ್ ಖಾತೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ರ ವತಿಯಿಂದ ಸೃಜಿಸಲಾಗುವುದು.

3. ಈ ಸುತ್ತೋಲೆಯಲ್ಲಿ ಒಳಗೊಂಡ ಮಾರ್ಗಸೂಚಿಗಳನ್ನು ಕರ್ನಾಟಕ ಸರ್ಕಾರ ಸಚಿವಾಲಯದ ಆಯಾಯ ಇಲಾಖೆಯ ಎಲ್ಲಾ ಅಧಿಕಾರಿ/ಸಿಬ್ಬಂದಿಗಳ ಗಮನಕ್ಕೆ ತರಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಯವರನ್ನು ಈ ಮೂಲಕ ಕೋರಲಾಗಿದೆ.

ಎಂ.ಎನ್. ವಿದ್ಯಾಶಂಕರ್
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)

ಪಿ.ಆರ್. 529

ಸರ್ಕಾರದ ಅಧಿಕಾರಿಗಳಿಗೆ/ಸಿಬ್ಬಂದಿಗಳಿಗೆ Karnataka.gov.in. domain ನಲ್ಲಿ ಇ-ಮೇಲ್ ಖಾತೆಗಳನ್ನು ನೀಡಲು ಅರ್ಜಿ ಸಲ್ಲಿಸುವ ನಮೂನೆ

ಇ-ಮೇಲ್ ಖಾತೆಯ ವಿವರ: ದಿನಾಂಕ:

First Name	
Display Name	
Department	
Email ID Login (Designation Based)	

ಬಳಕೆದಾರರ ವಿವರಗಳು

ಹೆಸರು :-

ಪದನಾಮ :-

ಇಲಾಖೆ :-

ವಿಳಾಸ :-

ದೂರವಾಣಿ ಸಂಪರ್ಕ :-

ಬಳಕೆದಾರರ ಸಹಿ

ಇಲಾಖೆಯ ಅನುಮೋದನೆ

ಮೇಲ್ಕಂಡ ಅಧಿಕಾರಿ/ಸಿಬ್ಬಂದಿಗೆ Karnataka.gov.in. domain ನಲ್ಲಿ ಇ-ಮೇಲ್ ಖಾತೆಯನ್ನು ನೀಡಬಹುದಾಗಿದೆ.

(ಸರ್ಕಾರದ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಯವರ
ಸಹಿ ಮತ್ತು ಮೊಹರು)

ಇಂಧನ ಸಚಿವಾಲಯ

ವಿಷಯ : ರಾಜ್ಯದಲ್ಲಿರುವ ಅನಧಿಕೃತ ನೀರಾವರಿ ಪಂಪ್ ಸೆಟ್‌ಗಳ ಸಕ್ರಮೀಕರಣಕ್ಕಾಗಿ ನೋಂದಣಿ ದಿನಾಂಕವನ್ನು ವಿಸ್ತರಿಸುವ ಬಗ್ಗೆ.

ಓದಲಾಗಿದೆ :
1. ಸರ್ಕಾರಿ ಆದೇಶ ಸಂಖ್ಯೆ: ಇಎನ್ 9 ಪಿಎಸ್‌ಆರ್ 2011 ದಿನಾಂಕ: 11-03-2011.
2. ಸುತ್ತೋಲೆ ಸಂಖ್ಯೆ: ಇಎನ್ 9 ಪಿಎಸ್‌ಆರ್ 2011 ದಿನಾಂಕ: 27-04-2011.
3. ಸುತ್ತೋಲೆ ಸಂಖ್ಯೆ: ಇಎನ್ 9 ಪಿಎಸ್‌ಆರ್ 2006 ದಿನಾಂಕ: 30-06-2011.
4. ಸರ್ಕಾರಿ ಆದೇಶ ಸಂಖ್ಯೆ: ಇಎನ್ 9 ಪಿಎಸ್‌ಆರ್ 2011 ದಿನಾಂಕ: 23-12-2011.

ಪ್ರಸ್ತಾವನೆ :

1) ಅಕ್ರಮ ನೀರಾವರಿ ಪಂಪ್ ಸೆಟ್‌ಗಳ ಸಕ್ರಮೀಕರಣಕ್ಕೆ ಅರ್ಜಿಗಳನ್ನು ನೋಂದಾಯಿಸಲು ದಿನಾಂಕ: 31-01-2012ರ ವರೆಗೆ ವಿಸ್ತರಿಸಿ, ಗಡುವು ನೀಡಲಾಗಿತ್ತು.

2) ದಿನಾಂಕ: 02-02-2012ರಂದು ನಡೆದ ವಿಧಾನ ಸಭೆಯ ಕಲಾಪದಲ್ಲಿ ಸದರಿ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರ ಚರ್ಚೆಯಲ್ಲಿ, ಮಾನ್ಯ ಶಾಸಕರುಗಳು ನೋಂದಾವಣಿ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸುವಂತೆ ಮಾನ್ಯ ಇಂಧನ ಸಚಿವರನ್ನು ಕೋರಿರುತ್ತಾರೆ.

3) ಮಾನ್ಯ ಶಾಸಕರುಗಳ ಕೋರಿಕೆ ಮೇರೆಗೆ ಮಾನ್ಯ ಇಂಧನ ಸಚಿವರು ವಿಧಾನ ಸಭೆಯಲ್ಲಿ ಹೇಳಿಕೆಯನ್ನು ನೀಡಿ, ಅಕ್ರಮ ಪಂಪ್ ಸೆಟ್‌ಗಳ ಸಕ್ರಮೀಕರಣದ ನೋಂದಣಿ ದಿನಾಂಕವನ್ನು 31-03-2012ರ ವರೆಗೆ ವಿಸ್ತರಿಸುವುದಾಗಿ ತಿಳಿಸಿರುತ್ತಾರೆ.

ಅದರಂತೆ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ಇಎನ್ 09 ಪಿಎಸ್‌ಆರ್ 2011, ಬೆಂಗಳೂರು, ದಿನಾಂಕ : 07ನೇ ಫೆಬ್ರವರಿ 2012

ರಾಜ್ಯದ ಎಲ್ಲಾ ವಿದ್ಯುತ್ ವಿತರಣಾ ಕಂಪನಿಗಳ ವ್ಯಾಪ್ತಿಯಲ್ಲಿ ಬರುವ ಅಕ್ರಮ ನೀರಾವರಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲು ರೈತರು ತಮ್ಮ ಅರ್ಜಿಗಳನ್ನು ನೊಂದಾಯಿಸಲು ಕಾಲಾವಧಿಯನ್ನು ದಿನಾಂಕ: 31-03-2012 ರ ವರೆಗೆ ವಿಸ್ತರಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಸುರೇಶ್ ಬಿ. ಕೃಷ್ಣಪ್ಪನವರ್

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 530 ಇಂಧನ ಇಲಾಖೆ

ಇಂಧನ ಸಚಿವಾಲಯ

ವಿಷಯ : ಮೆ: ಸುಜ್ಲಾನ್ ಇನ್‌ಫ್ರಾಸ್ಟ್ರಕ್ಚರ್ ಸರ್ವೀಸಸ್ ಲಿಮಿಟೆಡ್ ಕಂಪನಿಯವರಿಗೆ ಹಂಚಿಕೆಯಾಗಿರುವ 16.8 ಮೆ.ವ್ಯಾ. ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಯಿಂದ 2.1 ಮೆ.ವ್ಯಾ. ಸಾಮರ್ಥ್ಯವನ್ನು ಮೆ: ಗೈಲ್ (ಇಂಡಿಯಾ) ಲಿಮಿಟೆಡ್, ರವರಿಗೆ ವರ್ಗಾವಣೆ ಮಾಡುವ ಬಗ್ಗೆ.

ಓದಲಾಗಿದೆ :
1. ಸರ್ಕಾರಿ ಆದೇಶ ಸಂಖ್ಯೆ: ಇಎನ್ 204 ಎನ್‌ಸಿಇ 2009 ದಿನಾಂಕ:: 20-05-2010
2. ಸರ್ಕಾರಿ ಆದೇಶ ಸಂಖ್ಯೆ: ಇಎನ್ 100 ಎನ್‌ಸಿಇ 2011 ದಿನಾಂಕ:: 06-04-2011
3. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ, ವ್ಯವಸ್ಥಾಪಕ ನಿರ್ದೇಶಕರ ಪತ್ರ ಸಂಖ್ಯೆ KRED/08/GAIL-2.1 MW (SD-29)SISL/2012, 186 ದಿನಾಂಕ: 12/19-01-2012

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಸರ್ಕಾರಿ ಆದೇಶದಲ್ಲಿ ಮೆ: ಸುಜ್ಲಾನ್ ಇನ್‌ಫ್ರಾಸ್ಟ್ರಕ್ಚರ್ ಸರ್ವೀಸಸ್ ಲಿಮಿಟೆಡ್ ರವರಿಗೆ ರಾಯಚೂರು, ಬಳ್ಳಾರಿ, ಬಿಜಾಪುರ, ಗುಲ್ಬರ್ಗಾ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಒಟ್ಟು 250.2 ಮೆಗಾ ವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಯನ್ನು ಕೆಲವು ನಿಬಂಧನೆಗೊಳಪಟ್ಟು ಹಂಚಿಕೆ ಮಾಡಲಾಗಿತ್ತು.

ಮೇಲಿನ ಆದೇಶದಲ್ಲಿ ಹಂಚಿಕೆಮಾಡಲಾಗಿರುವ ಒಟ್ಟು ಸಾಮರ್ಥ್ಯದಲ್ಲಿ ಹಾವೇರಿ ಜಿಲ್ಲೆಯ ಅಗಸನಹಳ್ಳಿ, ನಂದಿಹಳ್ಳಿ ಗ್ರಾಮದಲ್ಲಿ ಹಂಚಿಕೆಯಾಗಿದ್ದ ಅಂಶಿಕ ಸಾಮರ್ಥ್ಯವಾದ 3.00 ಮೆಗಾ ವ್ಯಾಟ್ ಸಾಮರ್ಥ್ಯವನ್ನು 16.8 ಮೆಗಾ ವ್ಯಾಟ್‌ಗೆ ಸಾಮರ್ಥ್ಯಕ್ಕೆ ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಸರ್ಕಾರಿ ಆದೇಶದಲ್ಲಿ ಹೆಚ್ಚಿಸಲಾಗಿತ್ತು.

ಮೇಲೆ ಓದಲಾದ (3)ರ ಪತ್ರದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಮೆ: ಸುಜ್ಲಾನ್ ಇನ್‌ಫ್ರಾಸ್ಟ್ರಕ್ಚರ್ ಸರ್ವೀಸಸ್ ಲಿಮಿಟೆಡ್ ಕಂಪನಿಯವರಿಗೆ ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿಸಿ ಅನುಷ್ಠಾನ ಮಾಡಲು ಅನುಮತಿಸಿರುವ 16.8 ಮೆ.ವ್ಯಾ. ಸಾಮರ್ಥ್ಯದ ಪವನ ವಿದ್ಯತ್ ಯೋಜನೆಯಿಂದ 2.1 ಮೆ.ವ್ಯಾ. ಸಾಮರ್ಥ್ಯದ ಯೋಜನೆಯನ್ನು ಮೆ: ಗೈಲ್ (ಇಂಡಿಯಾ) ಲಿಮಿಟೆಡ್ ಕಂಪನಿಗೆ ವರ್ಗಾಯಿಸುವಂತೆ ಶಿಫಾರಸ್ಸು ಮಾಡಿರುತ್ತಾರೆ. ಅಲ್ಲದೆ, ಸದರಿ ಯೋಜನೆಗೆ ಅವಶ್ಯಕವಾದ ಜಮೀನು ಕಂದಾಯ ಜಮೀನಾಗಿದ್ದು, ಈ ಯೋಜನೆಯನ್ನು 31-03-2012 ರೊಳಗೆ ಅನುಷ್ಠಾನಗೊಳಿಸಲಾಗುವುದೆಂದು ಹಾಗೂ ಉತ್ಪಾದನೆ ಆಗುವ ವಿದ್ಯುತ್ತನ್ನು ವಿದ್ಯುತ್ ಖರೀದಿ ಒಪ್ಪಂದದ ಮೂಲಕ ಎಸ್ಕಾಂಗೆ ಸರಬರಾಜು ಮಾಡಲಾಗುವುದೆಂದು ತಿಳಿಸಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಗಿನಂತೆ ಆದೇಶಿಸಲಾಗಿದೆ:–

ಸರ್ಕಾರದ ಆದೇಶ ಸಂಖ್ಯೆ : ಇಎನ್ 30 ಎನ್‌ಸಿಇ 2011 ಬೆಂಗಳೂರು, ದಿನಾಂಕ : 02ನೇ ಫೆಬ್ರವರಿ 2012

ಮೆ: ಸುಜ್ಲಾನ್ ಇನ್‌ಫ್ರಾಸ್ಟ್ರಕ್ಚರ್ ಸರ್ವೀಸಸ್ ಲಿಮಿಟೆಡ್ ಕಂಪನಿಯವರಿಗೆ ಹಾವೇರಿ ಜಿಲ್ಲೆಯ ಅಗಸನಹಳ್ಳಿ, ನಾಂದಿಹಳ್ಳಿ ಮತ್ತು ಬ್ಯಾಡಗಿ ಗ್ರಾಮಗಳಲ್ಲಿ ಅನುಮತಿಸಲಾದ 16.8 ಮೆ.ವ್ಯಾ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಯಿಂದ 2.1 ಮೆ.ವ್ಯಾ. ಸಾಮರ್ಥ್ಯದ ಪವನ ವಿದ್ಯುತ್

ಯೋಜನೆಯನ್ನು ಮೆ: ಗೈಲ್ (ಇಂಡಿಯಾ) ಲಿಮಿಟೆಡ್ ಕಂಪನಿಯವರಿಗೆ ಈ ಕೆಳಗಿನ ಶೆಡ್ಯೂಲ್‌ನಲ್ಲಿ ವಿವರಿಸಿರುವಂತೆ ಹಾಗೂ ಕೆಳಕಂಡ ಷರತ್ತಿಗೊಳಪಟ್ಟು ವರ್ಗಾಯಿಸಲು ಅನುಮೋದನೆ ನೀಡಲಾಗಿದೆ:-

Land Details of the Project

Village Name	Taluk/ District	MW	Land Survey Number	No. of WTGS	Extent in Land (Acres)	WTG Number	Latitude, Langitude and Ridge Peaks
Angaragatti	Byadagi/ Haveri	2.1	58	1 No.	2 Acres per WTG	SD-29	The proposed area consists of independent NW-SE, oriented ridges located on South and southeast of Byadagi village, ridges having peaks and are held in the following geographical co-ordinates: Latitude: 14°38'3" – 14°40'0"N Longifude: 75°25'0" – 75°30'15"-E Ridge peaks : 684, 670, 664, 696, 666, 661 & 698m Amsl. Toposheet No: 48 N/6 & N/10 Loc No: SD 29 Lal: 14°39'14.4" N Long: 75°27'57.9" E Ridge peaks: 657 m

1. **ಮೆ: ಗೈಲ್ (ಇಂಡಿಯಾ) ಲಿಮಿಟೆಡ್** ರವರು 45 ದಿನಗಳ ಒಳಗಾಗಿ ಸರ್ಕಾರಿ ಆದೇಶ ಸಂಖ್ಯೆ ಇಎನ್ 435 ಎನ್‌ಸಿಇ 06-01-2012 ರನ್ವಯ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದೊಂದಿಗೆ ನಿಯಮಾನುಸಾರ ಒಡಂಬಡಿಕೆ ಮಾಡಿಕೊಳ್ಳತಕ್ಕದ್ದು.
2. **ಮೆ: ಗೈಲ್ (ಇಂಡಿಯಾ) ಲಿಮಿಟೆಡ್** ರವರು ವಿದ್ಯುತ್ ಖರೀದಿ ಒಪ್ಪಂದವನ್ನು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಹುಬ್ಬಳ್ಳಿ ಇವರೊಂದಿಗೆ ಮಾಡಿಕೊಳ್ಳತಕ್ಕದ್ದು.
3. ಸದರಿ ಯೋಜನೆಯನ್ನು ದಿನಾಂಕ **31-03-2012** ರೊಳಗಾಗಿ ಅನುಷ್ಠಾನಗೊಳಿಸತಕ್ಕದ್ದು, ಈ ಕುರಿತಂತೆ ಅಭಿವೃದ್ಧಿದಾರರಿಂದ ಕ್ರೆಡಲ್ ಒಪ್ಪಿಗೆ ಪತ್ರ ಪಡೆಯತಕ್ಕದ್ದು (committment letter)
4. ಸದರಿ ಆದೇಶವನ್ನು ರದ್ದು ಪಡಿಸುವುದು/ಮಾರ್ಪಾಡು ಮಾಡುವ ಅಧಿಕಾರವನ್ನು ಸರ್ಕಾರವು ಹೊಂದಿರುತ್ತದೆ.

ಮೇಲೆ ಕ್ರಮ ಸಂಖ್ಯೆ (1) ರಲ್ಲಿ ಓದಲಾದ ಹಂಚಿಕೆ ಆದೇಶದ ಇತರೆ ನಿಬಂಧನೆಗಳು ಯಥಾವತ್ತಾಗಿ ಮುಂದುವರೆಯುತ್ತದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಸುರೇಶ್ ಬಿ. ಕೃಷ್ಣಪ್ಪನವರ್
ಸರ್ಕಾರದ ಅಧೀನ ಕಾರ್ಯದರ್ಶಿ,
ಇಂಧನ ಇಲಾಖೆ

ಪಿ.ಆರ್. 531

ಇಂಧನ ಸಚಿವಾಲಯ

ವಿಷಯ : ಮೆ॥ Fortune five Hydel Projects (P) Limited ರವರ 32 ಮೆ.ವ್ಯಾ ಪವನ ವಿದ್ಯುತ್ ಸಾಮರ್ಥ್ಯವನ್ನು 128 ಮೆಗಾ ವ್ಯಾಟ್‌ಗೆ ಹೆಚ್ಚಿಸುವ ಬಗ್ಗೆ.

ಓದಲಾಗಿದೆ : 1. ಸರ್ಕಾರಿ ಆದೇಶ ಸಂಖ್ಯೆ : ಇಎನ್ 316 ಎನ್‌ಸಿಇ 2006 ದಿನಾಂಕ : 16-10-2006.

2. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ, ವ್ಯವಸ್ಥಾಪಕ ನಿರ್ದೇಶಕರ ಪತ್ರ ಸಂಖ್ಯೆ : ಕೆಆರ್‌ಇಡಿಎಲ್/08/FFHPPL-(32MW to 128 MW)/2011/1585 ದಿನಾಂಕ : 28-05/03/04-06-2011.

ಪ್ರಸ್ತಾವನೆ :

ಮೇಲೆ ಕ್ರಮ ಸಂಖ್ಯೆ (1) ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ ಮೆ॥ Fortune five Hydel Projects (P) Limited ರವರಿಗೆ ಬಿಜಾಪುರ ಜಿಲ್ಲೆಯಲ್ಲಿ 62.00 ಮೆ.ವ್ಯಾ. ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಯನ್ನು ಹಂಚಿಕೆ ಮಾಡಲಾಗಿತ್ತು.

ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಪತ್ರದಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ರವರು ಮೆ॥ Fortune five Hydel Projects (P) Limited ರವರಿಗೆ ಬಿಜಾಪುರ ಜಿಲ್ಲೆಯಲ್ಲಿ ಮಂಜೂರಾಗಿರುವ ಒಟ್ಟು 62.00 ಮೆ.ವ್ಯಾ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಯಲ್ಲಿ ಬಿಜಾಪುರ ಜಿಲ್ಲೆಯ ಇಂಗಳೇಶ್ವರ, ರಾಬಿನಹಾಳ್, ರಾಮನಹಟ್ಟಿ, ಹಂಚಿನಾಳ್, ಸಾಲವಡಗಿ, ಬೂದಿಹಾಳ್ ಗ್ರಾಮಗಳಲ್ಲಿ 35.00 ಮೆ.ವ್ಯಾ. ಯೋಜನೆಯಿದ್ದು, ಇದರಲ್ಲಿ 32.00 ಮೆ.ವ್ಯಾ. ಸಾಮರ್ಥ್ಯದ ಯೋಜನೆಯನ್ನು 128.00 ಮೆ.ವ್ಯಾಗೆ ಹೆಚ್ಚಿಸಲು ಶಿಫಾರಸ್ಸು ಮಾಡಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಗಿನಂತೆ ಆದೇಶಿಸಲಾಗಿದೆ :-

ಸರ್ಕಾರಿ ಆದೇಶ ಸಂಖ್ಯೆ : ಇಎನ್ 253 ಎನ್‌ಸಿಇ 2011, ಬೆಂಗಳೂರು, ದಿನಾಂಕ : 02ನೇ ಜನವರಿ 2012

ಮೆ॥ Fortune five Hydel Projects (P) Limited ರವರಿಗೆ ಮಂಜೂರಾಗಿರುವ 62.00 ಮೆ.ವ್ಯಾ ಸಾಮರ್ಥ್ಯದ ಪವನ ವಿದ್ಯುತ್ ಯೋಜನೆಯನ್ನು ಬಿಜಾಪುರ ಜಿಲ್ಲೆಯ ಇಂಗಳೇಶ್ವರ, ರಾಬಿನಹಾಳ್, ರಾಮನಹಟ್ಟಿ, ಹಂಚಿನಾಳ್, ಸಾಲವಡಗಿ, ಬೂದಿಹಾಳ್ ಗ್ರಾಮಗಳಲ್ಲಿ 35.00 ಮೆ.ವ್ಯಾ. ಯೋಜನೆಯಿದ್ದು, ಇದರಲ್ಲಿ 32.00 ಮೆ.ವ್ಯಾ. ಸಾಮರ್ಥ್ಯದ ಯೋಜನೆಯನ್ನು 128.00 ಮೆ.ವ್ಯಾಗೆ ಈ ಕೆಳಕಂಡ ಶೆಡ್ಯೂಲ್‌ನಲ್ಲಿ ವಿವರಿಸಿರುವಂತೆ ಹಾಗೂ 100 ಮೆ.ವ್ಯಾ. ಪವನ ವಿದ್ಯುತ್ ಸಾಮರ್ಥ್ಯವನ್ನು ಪಿಪಿಎ ಮಾಡಿಕೊಳ್ಳುವ ಷರತ್ತಿಗೊಳಪಟ್ಟು ಹೆಚ್ಚಿಸಲಾಗಿದೆ :-

Geographical Area Details of the Project	Sanctioned capacity in MW	Enhancement Proposed in MW in Stage-1	No. of WTGs & rating in KW	Total capacity including proposed enhancement in MW
A proposed area has a gentle elevation and is spread across the villages as mentioned under column 4. And it appears to be an agriculture land. The average elevation of the site is about 650m and the area is held in the following Geographical co-oridinates :- Latitude : $16^0$30'0"- $16^0$41'42"N Longitudte : $76^0$0'0"- $76^0$7'22" E Ridge peaks : 565, 582, 601, 661, 662, 654, 626, 646, 638, 583, 619, 578, 577, 653, 662, 655, 662 and 659m AMSL.	32 MW	96 MW	80 x 1600	128 MW (32 MW + 96 MW)

1. ಸದರಿ ಯೋಜನೆಯನ್ನು 31–7–2012ರೊಳಗೆ ಅನುಷ್ಠಾನಗೊಳಿಸತಕ್ಕದ್ದು.
2. ಸದರಿ ಯೋಜನೆಯನ್ನು ಅನುಷ್ಠಾನಗೊಳಿಸುವ ಮುನ್ನ ಕಂದಾಯ / ಖಾಸಗಿ ಜಮೀನು ಕುರಿತು ಅನುಮೋದನೆ ಪಡೆಯತಕ್ಕದ್ದು.
3. ಈ ಆದೇಶವನ್ನು ರದ್ದು ಪಡಿಸುವುದು / ಮಾರ್ಪಾಡು ಮಾಡುವ ಅಧಿಕಾರವನ್ನು ಸರ್ಕಾರವು ಹೊಂದಿರುತ್ತದೆ.

ಮೇಲೆ ಕ್ರಮ ಸಂಖ್ಯೆ (1) ರಲ್ಲಿ ಓದಲಾದ ಹಂಚಿಕೆ ಆದೇಶದ ಇತರೆ ನಿಬಂಧನೆಗಳು ಯಥಾವತ್ತಾಗಿ ಮುಂದುವರಿಯುತ್ತವೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಸುರೇಶ್.ಬಿ.ಕೃಷ್ಣಪ್ಪನವರ್

ಪಿ.ಆರ್. 532

ಸರ್ಕಾರದ ಅಧೀನ ಕಾರ್ಯದರ್ಶಿ,

ಇಂಧನ ಇಲಾಖೆ.

ಇಂಧನ ಸಚಿವಾಲಯ

ವಿಷಯ : ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ 2011–12ರ ಹಣಕಾಸು ವರ್ಷದಲ್ಲಿ ನಾಲ್ಕನೇ ಕಂತು ಸಹಾಯಾನುದಾನದ ಹಣ ಬಿಡುಗಡೆ ಕುರಿತು.

ಓದಲಾಗಿದೆ : 1. ಸರ್ಕಾರಿ ಆದೇಶ ಸಂಖ್ಯೆ : ಇಎನ್ 21 ಪಿಎಸ್‌ಆರ್ 2011, ದಿನಾಂಕ : 20–04–2011.
2. ಸರ್ಕಾರಿ ಆದೇಶ ಸಂಖ್ಯೆ : ಇಎನ್ 21 ಪಿಎಸ್‌ಆರ್ 2011, ದಿನಾಂಕ : 06–07–2011.
3. ಸರ್ಕಾರಿ ಆದೇಶ ಸಂಖ್ಯೆ : ಇಎನ್ 21 ಪಿಎಸ್‌ಆರ್ 2011, ದಿನಾಂಕ : 17–11–2011.

ಪ್ರಸ್ತಾವನೆ :

1. 2011–12 ನೇ ಸಾಲಿನ ಆಯವ್ಯಯ ಸವಿವರ ವೆಚ್ಚದ ಅಂದಾಜುಗಳ ಸಂಪುಟ–7 ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಸಹಾಯಾನುಧನ ಸಲುವಾಗಿ 408 ಲಕ್ಷ ರೂ.ಗಳ ಅವಕಾಶವನ್ನು ಕಲ್ಪಿಸಲಾಗಿದೆ. ಈ ಸಹಾಯಾನುದಾನವನ್ನು 4 ಕಂತುಗಳಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ.

2. ಮೇಲೆ ಓದಲಾದ ಸರ್ಕಾರಿ ಆದೇಶ 1 ಮತ್ತು 2ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸಿಬ್ಬಂದಿ ಮತ್ತು ಸಾಮಾನ್ಯ ವೆಚ್ಚ ಸಲುವಾಗಿ 2011–12 ನೇ ಸಾಲಿಗೆ ಮೊದಲನೇ, ಎರಡನೇ ಹಾಗೂ ಮೂರನೇ ತ್ರೈಮಾಸಿಕ ಅವಧಿಗೆ ಸಹಾಯಾನುದಾನ ರೂ. 3,06,00,000/– ನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬಿಡುಗಡೆ ಮಾಡಲಾಗಿರುತ್ತದೆ.

3. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸಿಬ್ಬಂದಿ ಮತ್ತು ಸಾಮಾನ್ಯ ವೆಚ್ಚ ಸಲುವಾಗಿ 2011–12 ನೇ ಸಾಲಿಗೆ ನಾಲ್ಕನೇ ತ್ರೈಮಾಸಿಕ ಅವಧಿಗೆ ಸಹಾಯಾನುದಾನ ರೂ. 1,02,00,000/– ನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಬಿಡುಗಡೆ ಮಾಡುವ ಬಗ್ಗೆ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಇಎನ್ 21 ಪಿಎಸ್ ಆರ್ 2011, ಬೆಂಗಳೂರು, ದಿನಾಂಕ : 03ನೇ ಫೆಬ್ರವರಿ 2012

ಸರ್ಕಾರವು 2011–12 ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಗೆ "2801–80–101–1–07–101 ಸಹಾಯಾನುದಾನ (ಯೋಜನೇತರ)" ಲೆಕ್ಕ ಶೀರ್ಷಿಕೆಯಡಿ ಸಿಬ್ಬಂದಿ ಮತ್ತು ಸಾಮಾನ್ಯ ವೆಚ್ಚ ಸಲುವಾಗಿ ರೂ. 1,02,00,000/– (ಒಂದು ಕೋಟಿ ಎರಡು ಲಕ್ಷ ರೂ.ಗಳು ಮಾತ್ರ) ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬಿಡುಗಡೆ ಮಾಡಿದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಇಂಧನ ಇಲಾಖೆ ಇವರ ಮೇಲು ರುಜುವನ್ನು "Payees Receipt" ನಲ್ಲಿ ಪಡೆದು ಹಣವನ್ನು ಪಡೆಯತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ : ಎಫ್‌ಡಿ 21 ಟಿಎಫ್ ಪಿ 2006 ದಿನಾಂಕ : 02-09-2006, ಎಫ್‌ಡಿ 1 ಟಿಎಫ್‌ಪಿ 2008 ದಿನಾಂಕ : 16-05-2008, ಎಫ್‌ಡಿ 1 ಟಿಎಫ್‌ಪಿ 2010 ದಿನಾಂಕ : 20-04-2010 ಮತ್ತು ಎಫ್‌ಡಿ 4 ಬಿಪಿಇ 2011 ದಿನಾಂಕ : 31-03-2001 ರಲ್ಲಿ ಸರ್ಕಾರದ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸಿರುವ ಆರ್ಥಿಕ ಅಧಿಕಾರದನ್ವಯ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಸುರೇಶ್.ಬಿ.ಕೃಷ್ಣಪ್ಪನವರ್
ಪಿ.ಆರ್. 533 ಸರ್ಕಾರದ ಅಧೀನ ಕಾರ್ಯದರ್ಶಿ,
ಇಂಧನ ಇಲಾಖೆ.

ಒಳಾಡಳಿತ ಸಚಿವಾಲಯ

ವಿಷಯ : ಕರ್ನಾಟಕ ಇಂಡಸ್ಟ್ರಿಯಲ್ ಫೋರ್ಸ್ ಘಟಕ ಕಛೇರಿ ಕಟ್ಟಡ ನಿರ್ಮಿಸಲು ತಯಾರಿಸಿದ ರೇಖಾ ನಕ್ಷೆಗೆ ಮತ್ತು ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ರೂ. 232.00 ಲಕ್ಷಗಳ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಓದಲಾಗಿದೆ : ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರವರ ಪತ್ರ ಸಂಖ್ಯೆ : ಬಿಸಿ/I/2011-12, ದಿನಾಂಕ 05-01-2012.

ಪ್ರಸ್ತಾವನೆ :

ಮೇಲೆ ಓದಲಾದ ದಿನಾಂಕ : 05-01-2012 ರ ಪತ್ರದಲ್ಲಿ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಕರ್ನಾಟಕ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ "ಘಟಕದ ಒಂದು ಬೆಟಾಲಿಯನ್ ಸ್ಥಾಪಿಸಲು ಆದೇಶ ಸಂಖ್ಯೆ : ಹೆಚ್‌ಡಿ 05 ಪಿಓಪಿ 2011 ದಿನಾಂಕ : 14/01-2011 ರಲ್ಲಿ ಸರ್ಕಾರದ ಮಂಜೂರಾತಿಯನ್ನು ನೀಡಲಾಗಿದೆ. ಸದರಿ ಘಟಕದ ಮೂಲಭೂತ ಸೌಕರ್ಯಕ್ಕಾಗಿ 2011-12 ನೇ ಸಾಲಿನ ಆಯವ್ಯಯದ ಲೆಕ್ಕ ಶೀರ್ಷಿಕೆ 2055-00-118-0-01-059 ಇತರೆ ಖರ್ಚು ರಡಿ ಒದಗಿಸಲಾದ ರೂ. 232.00 ಲಕ್ಷಗಳನ್ನು ಒದಗಿಸಲಾಗಿದೆ. ಆದ್ದರಿಂದ ಸದರಿ ಕಟ್ಟಡ ನಿರ್ಮಾಣವನ್ನು ರೂ. 232.00 ಲಕ್ಷಗಳಲ್ಲಿ ನಿರ್ಮಿಸಲು ತಯಾರಿಸಿದ ರೇಖಾ ನಕ್ಷೆ ಮತ್ತು ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ಹಾಗೂ ರೂ. 232.00 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡುವಂತೆ ಕೋರಿರುತ್ತಾರೆ.

ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರುರವರ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಹೆಚ್‌ಡಿ 11 ಪಿಬಿಎಲ್ 2012, ಬೆಂಗಳೂರು, ದಿನಾಂಕ : 08ನೇ ಫೆಬ್ರವರಿ 2012.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಇಂಡಸ್ಟ್ರಿಯಲ್ ಫೋರ್ಸ್ ಘಟಕ ಕಛೇರಿ ಕಟ್ಟಡವನ್ನು ರೂ. 232.00 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲು ತಯಾರಿಸಿದ ರೇಖಾ ನಕ್ಷೆ ಮತ್ತು ಅಂದಾಜು ಪಟ್ಟಿಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಹಾಗೂ ಸದರಿ ಕಟ್ಟಡ ಕಾಮಗಾರಿಯನ್ನು ಕೈಗೊಳ್ಳಲು ರೂ. 232.00 ಲಕ್ಷಗಳನ್ನು (ಇನ್ನೂರ ಮೂವತ್ತೆರಡು ಲಕ್ಷಗಳು ಮಾತ್ರ) ಬಿಡುಗಡೆ ಮಾಡಲು ಸರ್ಕಾರದ ಮಂಜೂರಾತಿಯನ್ನು ನೀಡಲಾಗಿದೆ.

ಈ ವೆಚ್ಚವನ್ನು 2011-12 ನೇ ಸಾಲಿನ ಲೆಕ್ಕ ಶೀರ್ಷಿಕೆ 2055-00-118-0-01-059 ಇತರೆ ಖರ್ಚುಗಳಡಿಯಲ್ಲಿ ಒದಗಿಸಿರುವ ಅನುದಾನದಿಂದ ಭರಿಸತಕ್ಕದ್ದು.

ಈ ಆದೇಶವನ್ನು ಆಂತರಿಕ ಆರ್ಥಿಕ ಸಲಹೆಗಾರರ ಟಿಪ್ಪಣಿ ಸಂಖ್ಯೆ : ಒಸಾಇ 3780 ಆಂಆಸ: 2012 ದಿನಾಂಕ : 25-01-2012 ರ ಸಹಮತಿ ಹಾಗೂ ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ : ಆಇ : 01 : ಟಿಎಫ್ ಪಿ : 2008 ದಿನಾಂಕ : 16-05-2008 ರಲ್ಲಿ ಇಲಾಖಾ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸಲಾದ ಆರ್ಥಿಕ ಅಧಿಕಾರದನ್ವಯ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಬಿ. ರಾಜಮ್ಮ
ಪಿ.ಆರ್. 534 ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ, (ಪೊಲೀಸ್ ವೆಚ್ಚ)

ಒಳಾಡಳಿತ ಸಚಿವಾಲಯ

ವಿಷಯ : ಎ.ಡಿ.ಜಿ.ಪಿ. [ನೇಮಕಾತಿ ಮತ್ತು ತರಬೇತಿ] ಮತ್ತು ಇವರಿಗೆ ಹೊಂದಿಕೊಂಡ ಬೆಂಬಲ ಸಿಬ್ಬಂದಿಗಳನ್ನು ಶಾಶ್ವತ ನೆಲೆಯಲ್ಲಿ ಮುಂದುವರೆಸುವ ಕುರಿತು.

ಓದಲಾಗಿದೆ : ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರವರ ಪತ್ರದ ಸಂಖ್ಯೆ : ಆರ್.ಎಲ್.ಎನ್ [3]45/99-2000 ದಿನಾಂಕ 24-10-2011.

ಪ್ರಸ್ತಾವನೆ :

ಮೇಲೆ ಓದಲಾದ ಪತ್ರದಲ್ಲಿ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಇವರು ಎ.ಡಿ.ಜಿ.ಪಿ. [ನೇಮಕಾತಿ ಮತ್ತು ತರಬೇತಿ] ಮತ್ತು ಇವರಿಗೆ ಹೊಂದಿಕೊಂಡ ಬೆಂಬಲ ಸಿಬ್ಬಂದಿಗಳನ್ನು ಸರ್ಕಾರಿ ಆದೇಶ ಸಂಖ್ಯೆ : ಹೆಚ್‌ಡಿ 76 ಪಿಓಪಿ 2000 ದಿನಾಂಕ 26-04-2000 ರಲ್ಲಿ ಸೃಜನೆ ಮಾಡಿದ್ದು ತದನಂತರ ವಿವಿಧ ಸರ್ಕಾರಿ ಆದೇಶಗಳಲ್ಲಿ ಈ ಹುದ್ದೆಗಳನ್ನು ಕಾಲಕಾಲಕ್ಕೆ ಮುಂದುವರೆಸಿಕೊಂಡು ಬರಲಾಗಿದ್ದು, ಕೊನೆಯದಾಗಿ ಸರ್ಕಾರಿ ಆದೇಶ ಸಂಖ್ಯೆ : ಹೆಚ್‌ಡಿ 189 ಪಿಓಪಿ 2011 ದಿನಾಂಕ : 24-10-2011 ರಲ್ಲಿ ಮುಂದುವರೆಸಿದ ಅವಧಿಯು ದಿನಾಂಕ : 18-2-2012ಕ್ಕೆ ಕೊನೆಗೊಂಡಿರುವುದರಿಂದ ಹಾಗೂ ಸದರಿ ಹುದ್ದೆಗಳ ಅವಶ್ಯಕತೆಯಿರುವುದರಿಂದ ಈ ಹುದ್ದೆಗಳನ್ನು ಶಾಶ್ವತ ನೆಲೆಯಲ್ಲಿ ಮುಂದುವರೆಸುವಂತೆ ಸರ್ಕಾರವನ್ನು ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಹುದ್ದೆಗಳನ್ನು ಸೃಜಿಸಿ ಐದು ವರ್ಷಗಳ ಕಾಲ ಮುಂದುರೆಸಿಕೊಂಡು ಬಂದಿದ್ದು ಹಾಗೂ ಈ ಹುದ್ದೆಗಳು ಅವಶ್ಯಕತೆಯಿರುವುದಾಗಿ ತಿಳಿಸಿರುವ ಪ್ರಯುಕ್ತ ಎ.ಡಿ.ಜಿ.ಪಿ. [ನೇಮಕಾತಿ ಮತ್ತು ತರಬೇತಿ] ಮತ್ತು ಇವರಿಗೆ ಹೊಂದಿಕೊಂಡ ಬೆಂಬಲ ಸಿಬ್ಬಂದಿಗಳ ಪೈಕಿ

ಒಂದು ದಲಾಯತ್ ಹುದ್ದೆಯನ್ನು ರದ್ದುಪಡಿಸಲು ಮತ್ತು ಇನ್ನುಳಿದ 12 ಹುದ್ದೆಗಳನ್ನು ಶಾಶ್ವತನೆಲೆಯಲ್ಲಿ ಮುಂದುವರೆಸಲು ಪರಿಗಣಿಸಿ ಈ ಕೆಳಕಂಡಂ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಹೆಚ್‌ಡಿ 189 ಪಿಓಪಿ 2011, ಬೆಂಗಳೂರು, ದಿನಾಂಕ : 06ನೇ ಫೆಬ್ರವರಿ 2012.

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿಲನ್ನೆಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿನ ಎ.ಡಿ.ಜಿ.ಪಿ. [ನೇಮಕಾತಿ ಮತ್ತು ತರಬೇತಿ] ಮತ ಇವರಿಗೆ ಹೊಂದಿಕೊಂಡ ಈ ಕೆಳಕಂಡ ಬೆಂಬಲ ಸಿಬ್ಬಂದಿಗಳನ್ನು ದಿನಾಂಕ : 19-02-2012 ರಿಂದ ಜಾರಿಗೆ ಬರುವಂತೆ ಶಾಶ್ವತ ನೆಲೆಯ ಮುಂದುವರೆಸಲು ಸರ್ಕಾರದ ಮಂಜೂರಾತಿಯನ್ನು ನೀಡಿದೆ ಹಾಗೂ ಮುಂದುವರೆಸಲಾಗದ ಒಂದು ದಲಾಯತ್ ಹುದ್ದೆಯನ್ನು ತಕ್ಷಣದಿಂದ ಜಾರಿ ಬರುವಂತೆ ರದ್ದುಗೊಳಿಸಲಾಗಿದೆ.

ಕ್ರಮ ಸಂಖ್ಯೆ	ಹುದ್ದೆಗಳ ಪದನಾಮ	ಹುದ್ದೆಗಳ ಸಂಖ್ಯೆ
1	ಎ.ಡಿ.ಜಿ.ಪಿ. [ನೇಮಕಾತಿ ಮತ್ತು ತರಬೇತಿ]	01
2	ಪ್ರ.ದ.ಸ.	01
3	ಶೀಘ್ರಲಿಪಿಗಾರ	01
4	ಬೆರಳಚ್ಚುಗಾರ	01
5	ದ್ವಿ.ದ.ಸ.	01
6	ಎ.ಹೆಚ್.ಸಿ.	01
7	ಎ.ಹೆಚ್.ಸಿ. [ಚಾಲಕ]	02
8	ಎ.ಪಿ.ಸಿ.	03
9	ದಲಾಯತ್	01
	ಒಟ್ಟು	**12**

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ : ಆಇ 337 ವೆಚ್ಚ 11/2011 ದಿನಾಂಕ : 30-01-2012 ರಲ್ಲಿ ನೀಡಿದ ಸಹಮ ಮೇರೆಗೆ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಬಿ. ರಾಜಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ, (ಪೋಲೀಸ್ ವೆಚ್ಚ)

ಪಿ.ಆರ್. 535

ಶಿಕ್ಷಣ ಸಚಿವಾಲಯ

ಸುತ್ತೋಲೆ

ಸಂಖ್ಯೆ : ಇಡಿ 35 ಎಸ್‌ಎಲ್‌ಬಿ 2011, ಬೆಂಗಳೂರು, ದಿನಾಂಕ : 24-01-2012.

ವಿಷಯ : ಪ್ರೌಢಶಾಲಾ ಶಿಕ್ಷಕರಿಗೆ ಮಾಸಿಕ 200-00 ರೂ.ಗಳ ವಿಶೇಷ ಭತ್ಯೆ ಮುಂದುವರೆಸುವ ಬಗ್ಗೆ ಸ್ಪಷ್ಟೀಕರಣ.

ಉಲ್ಲೇಖ :
1. ಸರ್ಕಾರದ ಆದೇಶ ಸಂಖ್ಯೆ : ಎಫ್‌ಡಿ 8 ಎಸ್‌ಆರ್‌ಪಿ 2006, ದಿನಾಂಕ : 29-03-2006.
2. ಸರ್ಕಾರದ ಆದೇಶ ಸಂಖ್ಯೆ : ಎಫ್‌ಡಿ 14 ಎಸ್‌ಆರ್‌ಪಿ 2006, ದಿನಾಂಕ : 12-05-2006.
3. ಸರ್ಕಾರದ ಆದೇಶ ಸಂಖ್ಯೆ : ಎಫ್‌ಡಿ 31 ಎಸ್‌ಆರ್‌ಪಿ 2007, ದಿನಾಂಕ : 29-08-2008.
4. ಸರ್ಕಾರದ ಆದೇಶ ಸಂಖ್ಯೆ : ಆಇ 104 ಸೇ.2/2009[ಪ], ದಿನಾಂಕ : 15-04-2009.
5. ಖಜಾನೆ ನಿರ್ದೇಶಕರು, ಬೆಂಗಳೂರು ಇವರ ಅ.ಸ.ಪ. ಸಂಖ್ಯೆ : ಖನಿ.ಪ್ರಕಿಯೆ/6/2009-10, ದಿನಾಂಕ : 02-07-2011
6. ಆರ್ಥಿಕ ಇಲಾಖೆಯ ಅನದಿಕೃತ ಟಿಪ್ಪಣಿ ಸಂಖ್ಯೆ ಆಇ 352 ಸೇ 2/2011 [ಪ], ದಿನಾಂಕ : 05-08-2011.

ಉಲ್ಲೇಖಿತ ದಿನಾಂಕ : 29-03-2006 ರ ಆದೇಶದನ್ವಯ ಅನುದಾನಿತ ಮತ್ತು ಸ್ಥಳೀಯ ಸಂಸ್ಥೆಗಳ ಪ್ರಾಥಮಿಕ ಶಾಲಾ ಶಿಕ್ಷಕರು ಸೇರಿದಂ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ದಿನಾಂಕ : 01-04-2006 ರಿಂದ ಜಾರಿಗೆ ಬರುವಂತೆ ಮಾಸಿಕ ರೂ. 200-00 ಗಳ ವಿಶೇಷ ಭತ್ಯೆಯನ ಮಂಜೂರು ಮಾಡಲಾಗಿದೆ.

ಉಲ್ಲೇಖ [2]ರ ದಿನಾಂಕ : 12-05-2006ರ ಆದೇಶದನ್ವಯ ಅನುದಾನಿತ ಶಿಕ್ಷಣ ಸಂಸ್ಥೆಗಳ ಮತ್ತು ಸ್ಥಳೀಯ ಸಂಸ್ಥೆಗಳ ಪ್ರೌಢಶಾಲಾ ಶಿಕ್ಷಕರು ಸೇರಿದಂತೆ ರಾಜ್ಯದ ಪ್ರೌಢಶಾಲಾ ಶಿಕ್ಷಕರಿಗೆ ಮಾಸಿಕ ರೂ. 200-00 ಗಳ ವಿಶೇಷ ಭತ್ಯೆ ಮಂಜೂರು ಮಾಡಲಾಗಿದೆ.

ಉಲ್ಲೇಖ [4]ರ ಸರ್ಕಾರದ ಪತ್ರದಲ್ಲಿ ದಿನಾಂಕ : 29-08-2008ರ ಸರ್ಕಾರಿ ಆದೇಶ ಸಂಖ್ಯೆ : ಆಇ 31 ಎಸ್‌ಆರ್‌ಪಿ 2007ರ ಕ್ರಮ ಸಂಖ್ಯೆ [03] ರಲ್ಲಿ ದಿನಂಕ : 12-05-2006 ಸರ್ಕಾರಿ ಆದೇಶ ಸಂಖ್ಯೆ : ಎಫ್‌ಡಿ 14 ಎಸ್ ಆರ್ ಪಿ 2006 ರಲ್ಲಿ ಮಂಜೂರು ಮಾಡಿರುವ ಮಾಸಿಕ ರೂ 200-00 ಗಳ ವಿಶೇಷ ಭತ್ಯೆಯನ್ನು ಆ ದಿನಾಂಕದಂದು ಈ ಸೌಲಭ್ಯ ಪಡೆಯುತ್ತಿರುವ ಶಿಕ್ಷಕರುಗಳಿಗೆ ಮಾತ್ರ ಮುಂದಿನ ಆದೇಶಗಳವರೆ ಮುಂದುವರೆಸಲಾಗಿದ್ದು, ಈ ಆದೇಶವನ್ನು ಹೊರಡಿಸಿದ ನಂತರ ನೇಮಕಗೊಂಡ ಶಿಕ್ಷಕರುಗಳಿಗೆ ರೂ. 200-00 ಗಳ ಮಾಸಿಕ ವಿಶೇಷ ಭತ್ಯೆಯನ ನೀಡಲು ಸಾಧ್ಯವಿಲ್ಲವೆಂದು ಸ್ಪಷ್ಟೀಕರಣ ನೀಡಲಾಗಿದೆ.

ಆದುದರಿಂದ ಸರ್ಕಾರಿ ಆದೇಶದಲ್ಲಿನ ಸೂಚನೆಗಳಂತೆ ಸೌಲಭ್ಯ ಅನ್ವಯವಾಗದ ಶಿಕ್ಷಕರುಗಳ ಸಂಬಂಧ, ಕ್ಲೇಮುಗಳನ್ನು ಮಾಡಬಾರದು. ಶಿಕ್ಷ ಇಲಾಖೆಯ ಸಂಬಂಧಿಸಿದ ಡಿ.ಡಿ.ಪಿ.ಐ.ಗಳು/ಅಧಿಕಾರಿಗಳು ಹೆಚ್.ಆರ್.ಎಂ.ಎಸ್.ನಲ್ಲಿನ ಮಾಹಿತಿಯನುಸಾರ ಅರ್ಹರಾದ ಶಿಕ್ಷಕರುಗಳ ಸಂಬಂಧ ಮಾ ಈ ಕ್ಲೇಮುಗಳನ್ನು ಸೆಳೆಯಲು ಅನುಕೂಲವಾಗುವಂತೆ, ಹೆಚ್.ಆರ್.ಎಂ.ಎಸ್.ನಲ್ಲಿ ಖಜಾನೆಗೆ ಮಾಹಿತಿ ಒದಗಿಸಿ, ಅರ್ಹ ಶಿಕ್ಷಕರಿಗೆ ಮಾತ್ರ ವಿಶೇಷ ಭ ಸೆಳೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಈ ಮೂಲಕ ಸೂಚಿಸಿದೆ.

ಹೆಚ್.ಟಿ. ಜಯರಾಂ
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ. [ಪ್ರೌಢ]

ಪಿ.ಆರ್. 536

ಶಿಕ್ಷಣ ಸಚಿವಾಲಯ

ವಿಷಯ : ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರು ನಡೆಸುತ್ತಿರುವ ಪ್ರಿಯದರ್ಶಿನಿ ಪ್ರಥಮ ದರ್ಜೆ ಮಹಾವಿದ್ಯಾಲಯ, ರಟ್ಟೀಹಳ್ಳಿ, ಹಿರೇಕೆರೂರು ಕಾಲೇಜು ಹಾಗೂ ಅಲ್ಲಿನ ಬೋಧಕರ ಹುದ್ದೆಗಳನ್ನು ವೇತನಾನುದಾನದ ವ್ಯಾಪ್ತಿಗೆ ಒಳಪಡಿಸುವ ಕುರಿತು.

ಓದಲಾಗಿದೆ :
1. ಸರ್ಕಾರಿ ಅಧಿಸೂಚನೆ ಸಂಖ್ಯೆ: ಇಡಿ 551 ಯುಪಿಸಿ 99 ದಿನಾಂಕ: 07-08-2003
2. ಸರ್ಕಾರಿ ಅಧಿಸೂಚನೆ ಸಂಖ್ಯೆ: ಇಡಿ 30 ಯುಪಿಸಿ 2008 ದಿನಾಂಕ: 13-05-2009
3. ಸರ್ಕಾರಿ ಅಧಿಸೂಚನೆ ಸಂಖ್ಯೆ: ಇಡಿ 30 ಯುಪಿಸಿ 2008 ದಿನಾಂಕ: 05-10-2009
4. ಕಾಲೇಜು ಶಿಕ್ಷಣ ಆಯುಕ್ತರ ಪತ್ರ ಸಂಖ್ಯೆ: ಕಾಶಿಇ: 02: ಪಜಾ.ಪ.ಪಂ: ವೇಅನು: ಗುವಿ: 2010-11 ಖಾಕಾವಿ-2, ದಿನಾಂಕ: 07-09-2010
5. ಸಚಿವ ಸಂಪುಟದ ಟಿಪ್ಪಣಿ ಸಂಖ್ಯೆ: ಸಿ: 499: 2011, ದಿನಾಂಕ: 28-10-2011
6. ಸರ್ಕಾರದ ಆದೇಶ ಸಂಖ್ಯೆ: ಇಡಿ 168 ಯುಪಿಸಿ 2010, ದಿನಾಂಕ: 03-12-2011
7. ಕಾಲೇಜು ಶಿಕ್ಷಣ ಆಯುಕ್ತರ ಪತ್ರ ಸಂಖ್ಯೆ: ಕಾಶಿಇ:22: ಪಜಾ.ಪ.ಪಂ: ವೇಅ/ಧಾವಿ/ಖಾಕಾವಿ-2/ 2011-12/ನೇ.ವಿ., ದಿನಾಂಕ: 21-12-2011.

ಪ್ರಸ್ತಾವನೆ :

ಮೇಲೆ ಓದಲಾದ(1)ರ ಸರ್ಕಾರಿ ಅಧಿಸೂಚನೆಯನ್ವಯ ರಚಿಸಲಾದ ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಕಾಲೇಜು ಶಿಕ್ಷಣ) ನಿಯಮಗಳು 2003ರ ನಿಯಮ 8(1) ರನ್ವಯ ದಿನಾಂಕ: 01-06-1987ರ ನಂತರ ಪ್ರಾರಂಭಿಸಲಾದ ಯಾವುದೇ ಖಾಸಗಿ ಪದವಿ ಕಾಲೇಜುಗಳು ಮತ್ತು ವಿಷಯಗಳನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸಲು ಅವಕಾಶವಿರುವುದಿಲ್ಲ.

ರಾಜ್ಯದಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಆಡಳಿತ ಮಂಡಳಿಗಳು ದಿನಾಂಕ: 01-06-1987ರಿಂದ ದಿನಾಂಕ: 31-03-1995ರ ಅವಧಿಯಲ್ಲಿ ಪ್ರಾರಂಭಿಸಿ ನಡೆಸಲಾಗುತ್ತಿರುವ ಕಾಲೇಜುಗಳು ಮತ್ತು ಕೋರ್ಸ್‌ಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಸರ್ಕಾರ ತೀರ್ಮಾನಿಸಿ ಈ ಕುರಿತು ನಿಯಮಗಳನ್ನು ರಚಿಸಲು ದಿನಾಂಕ: 18-02-2009ರಂದು ಜರುಗಿದ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಆಡಳಿತ ಮಂಡಳಿಯಿಂದ ನಡೆಸಲ್ಪಡುತ್ತಿರುವ ಖಾಸಗಿ ಪದವಿ ಕಾಲೇಜುಗಳಿಗೆ ಸಂಬಂಧಿಸಿದಂತೆ ಮಾತ್ರ ಮೇಲೆ ಹೇಳಿದ ನಿಯಮ 8ಕ್ಕೆ ಸೂಕ್ತ ಸೇರ್ಪಡೆ ಮಾಡಿ ದಿನಾಂಕ: 01-06-87 ರಿಂದ 31-03-95ರ ಅವಧಿಯಲ್ಲಿ ಪ್ರಾರಂಭಿಸಲ್ಪಟ್ಟ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದವರು ನಡೆಸುತ್ತಿರುವ ಪ್ರಥಮ ದರ್ಜೆ ಕಾಲೇಜುಗಳನ್ನು ವೇತನಾನುದಾನಕ್ಕೊಳಪಡಿಸಲು ಓದಲಾದ (2)ರ ದಿನಾಂಕ: 13-05-2009ರ ಅಧಿಸೂಚನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಓದಲಾದ (3)ರ ದಿನಾಂಕ: 05-10-2009ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಡಳಿತ ಮಂಡಳಿಗಳಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ವತಿಯಿಂದ ದಿನಾಂಕ: 01-06-1987 ರಿಂದ 31-03-1995ರ ಅವಧಿಯಲ್ಲಿ ಪ್ರಾರಂಭಿಸಿ ನಡೆಸಲ್ಪಡುತ್ತಿರುವ ಪ್ರಥಮ ದರ್ಜೆ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಸರ್ಕಾರವು ಕೆಲವು ಮಾನದಂಡಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. ಮೇಲೆ ಓದಲಾದ (4)ರ ದಿನಾಂಕ: 05-10-2010ರ ಪ್ರಸ್ತಾವನೆಯಲ್ಲಿ ಕಾಲೇಜು ಶಿಕ್ಷಣ ಆಯುಕ್ತರು ಸದರಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರನ್ನು ವೇತನಾನುದಾನಕ್ಕೆ ಒಳಪಡಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸದರಿ ಕಾಲೇಜನ್ನು ಹಾಗೂ ಅದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹ ಉಪನ್ಯಾಸಕರನ್ನು ವೇತನಾನುದಾನದ ವ್ಯಾಪ್ತಿಗೆ ಒಳಪಡಿಸುವ ಕುರಿತು ಆರ್ಥಿಕ ಇಲಾಖೆಯ ಸಹಮತಿ ಕೋರಲಾಗಿತ್ತು. ಈಗಾಗಲೇ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರು ನಡೆಸುತ್ತಿರುವ 5 ಕಾಲೇಜುಗಳನ್ನು ವೇತನಾನುದಾನದ ವ್ಯಾಪ್ತಿಗೆ ಒಳಪಡಿಸುವ ಕುರಿತು ವಿಧಿಸಲಾಗಿದ್ದ ಷರತ್ತುಗಳೊಂದಿಗೆ ಹೆಚ್ಚುವರಿಯಗಿ ಕೆಲವು ಷರತ್ತುಗಳನ್ನು ವಿಧಿಸಿ ಅವುಗಳನ್ನು ಪೂರೈಸಿದ್ದಲ್ಲಿ ಎರಡನೇ ಹಂತವಾಗಿ ವೇತನಾನುದಾನದ ವ್ಯಾಪ್ತಿಗೆ ಒಳಪಡಿಸಲು ಆರ್ಥಿಕ ಇಲಾಖೆಯು ತಿಳಿಸಿದೆ. ಆದರೆ, ಪ್ರಥಮ ಹಂತವಾಗಿ ವೇತನಾನುದಾನಕ್ಕೆ ಒಳಪಡಿಸಲಾದ 5 ಕಾಲೇಜುಗಳಿಗೆ ವಿಧಿಸದೇ ಇದ್ದ ಹೆಚ್ಚುವರಿ ಷರತ್ತುಗಳನ್ನು ವಿಧಿಸಿತ್ತು. ಈ ಹೆಚ್ಚುವರಿ ಷರತುಗಳನ್ನು ವಿಧಿಸದಂತೆ ವಿನಾಯಿತಿ ನೀಡುವಂತೆ ಸಚಿವ ಸಂಪುಟದ ಅನುಮೋದನೆ ಕೋರಲಾಗಿದ್ದು, ಸಚಿವ ಸಂಪುಟವು ಮೇಲೆ ಓದಲಾದ (5)ರಲ್ಲಿ ಆರ್ಥಿಕ ಇಲಾಖೆಯು ಹೆಚ್ಚುವರಿಯಗಿ ವಿಧಿಸಿರುವ ಷರತ್ತುಗಳನ್ನು ಸಡಿಲಿಸಿ, ಸದರಿ ಕಾಲೇಜು ಹಾಗೂ ಇತರೆ 9 ಕಾಲೇಜುಗಳನ್ನು ಮತ್ತು ಅವುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಹ ಬೋಧಕರನ್ನು ವೇತನಾನುದಾನದ ವ್ಯಾಪ್ತಿಗೆ ಒಳಪಡಿಸಲು ಅನುಮತಿ ನೀಡಿದೆ. ಅದರಂತೆ, ಕಾಲೇಜು ಶಿಕ್ಷಣ ನಿರ್ದೇಶನಾಲಯವು ಪ್ರಿಯದರ್ಶಿನಿ ಪ್ರಥಮ ದರ್ಜೆ ಮಹಾವಿದ್ಯಾಲಯ, ರಟ್ಟೀಹಳ್ಳಿ, ಹಿರೇಕೆರೂರು ಈ ಕಾಲೇಜನ್ನು ವೇತನಾನುದಾನದ ವ್ಯಾಪ್ತಿಗೆ ಒಳಪಡಿಸಲು ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಲಾದ ಅಭ್ಯರ್ಥಿಗಳ ವಿದ್ಯಾರ್ಹತೆ, ವಿಷಯಗಳ ಕಾರ್ಯಭಾರ ಮತ್ತು ಮೀಸಲಾತಿ ಪರಿಶೀಲಿಸಿ ಸದರಿ ಕಾಲೇಜನ್ನು ಮತ್ತು ಕಾಲೇಜಿನಲ್ಲಿ ವಿಷಯವಾರು ಹುದ್ದೆಗಳ ಎದುರು ಕಾರ್ಯ ನಿರ್ವಹಿಸುತ್ತಿರುವ ಅರ್ಹ ಉಪನ್ಯಾಸಕರುಗಳನ್ನು ವೇತನಾನುದಾನದ ವ್ಯಾಪ್ತಿಗೆ ಈಗಾಗಲೇ ಮೇಲೆ ಓದಲಾದ (6)ರ ಆದೇಶದಲ್ಲಿ ಒಳಪಡಿಸಲಾಗಿರುತ್ತದೆ. ಆದರೆ, ಕಾರ್ಯಭಾರದ ಕೊರತೆಯಿಂದಾಗಿ ಆಂಗ್ಲಭಾಷೆ ಮತ್ತು ಹಿಂದಿ ಹಾಗೂ ಸಮಾಜಶಾಸ್ತ್ರ ಬೋಧಕರ ವಿಷಯದಲ್ಲಿ ಪ್ರಸ್ತಾಪಿಸಲಾಗಿದ್ದ ಬೋಧಕರು ನಿಗದಿತ ವಿದ್ಯಾರ್ಹತೆಯನ್ನು ಹೊಂದದೇ ಇದ್ದ ಪ್ರಯುಕ್ತ ಸದರಿ ವಿಷಯಗಳನ್ನು ಹಾಗೂ ಅವುಗಳನ್ನು ಬೋಧಿಸುತ್ತಿದ್ದ ಬೋಧಕರನ್ನು ವೇತನಾನುದಾನದ ವ್ಯಾಪ್ತಿಗೆ ತರಲಾಗಿರಲಿಲ್ಲ. ನಂತರದಲ್ಲಿ ಮೇಲೆ ಓದಲಾದ (7)ರ ಪತ್ರದಲ್ಲಿ ಕಾಲೇಜು ಶಿಕ್ಷಣ ನಿರ್ದೇಶನಾಲಯವು ಆಂಗ್ಲಭಾಷೆ ಮತ್ತು ಹಿಂದಿ ಭಾಷೆಗಳನ್ನು ಹಾಗೂ ಅವುಗಳನ್ನು ಬೋಧಿಸುತ್ತಿರುವ ಕ್ರಮವಾಗಿ 1 ಮತ್ತು 2 ಬೋಧಕರನ್ನು ವೇತನಾನುದಾನದ ವ್ಯಾಪ್ತಿಗೆ ಒಳಪಡಿಸಲು ನಿಗದಿತ ಕಾರ್ಯಭಾರ ಹೊಂದಿರುವುದಾಗಿ, ಹಾಗೆಯೇ ಸಮಾಜಶಾಸ್ತ್ರ ವಿಷಯದ ಬೋಧಕರ ಹುದ್ದೆಗೆ ಪ್ರಸ್ತಾಪಿಸಲಾಗಿರುವ ಶ್ರೀ ಸಿ. ಆರ್. ಹಿತ್ತಲಮನಿ ಇವರು ಎಂ.ಫಿಲ್. ಪದವಿಯನ್ನು ಏಪ್ರಿಲ್ 2009ರಂದು ಪಡೆದಿರುವುದರಿಂದ ಸದರಿ ವಿಷಯಗಳನ್ನು ವೇತನಾನುದಾನದ ವ್ಯಾಪ್ತಿಗೆ ಒಳಪಡಿಸಬೇಕೆಂದು ಕೋರಲಾಗಿದೆ. ಆದುದರಿಂದ, ಆಂಗ್ಲಭಾಷೆ, ಹಿಂದಿ ಮತ್ತು ಸಮಾಜಶಾಸ್ತ್ರ ವಿಷಯಗಳಲ್ಲಿ ನಿಗದಿತ ಕಾರ್ಯಭಾರವಿರುವುದರಿಂದ ಹಾಗೂ ಅವುಗಳನ್ನು ಬೋಧಿಸುತ್ತಿರುವ ಬೋಧಕರು ನಿಗದಿತ ವಿದ್ಯಾರ್ಹತೆಯನ್ನು ಪಡೆದಿರುವುದರಿಂದ ಶ್ರೀ ರಾಘವೇಂದ್ರ ಎ.ಜಿ., (ಆಂಗ್ಲಭಾಷೆ), ಡಾ: ಎಂ.ಆರ್.ಅಂಚಿ(ಹಿಂದಿ), ಡಾ: ಅನಿತಾ. ಎಂ.ಬೆಳಗಾಂವಕರ್ (ಹಿಂದಿ) ಮತ್ತು ಶ್ರೀ ಸಿ.ಆರ್. ಹಿತ್ತಲಮನಿ (ಸಮಾಜಶಾಸ್ತ್ರ)

ಇವರುಗಳ ಬೋಧಕರ ಹುದ್ದೆ ಮಂಜೂರು ಮಾಡಬಹುದಾಗಿರುವುದರಿಂದ, ಸದರಿಯವರನ್ನು ಯುಜಿಸಿ ವೇತನ ಶ್ರೇಣಿಯಲ್ಲಿ ಈ ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಅನುದಾನದ ವ್ಯಾಪ್ತಿಗೆ ಒಳಪಡಿಸಲು ಸರ್ಕಾರ ತೀರ್ಮಾನಿಸಿದೆ.

ಆದ್ದರಿಂದ ಈ ಆದೇಶ

ಸರ್ಕಾರದ ಆದೇಶ ಸಂಖ್ಯೆ: ಇಡಿ 168 ಯುಪಿಸಿ 2010 ಬೆಂಗಳೂರು, ದಿನಾಂಕ: 06-02-2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಡಳಿತ ಮಂಡಳಿಗಳಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ವತಿಯಿಂದ ದಿನಾಂಕ: 01-06-1987 ರಿಂದ 31-03-1995ರ ಅವಧಿಯಲ್ಲಿ ಪ್ರಾರಂಭಿಸಿ ನಡೆಸಲ್ಪಡುತ್ತಿರುವ ಪ್ರಿಯದರ್ಶಿನಿ ಪ್ರಥಮ ದರ್ಜೆ ಮಹಾವಿದ್ಯಾಲಯ, ರಟ್ಟೀಹಳ್ಳಿ, ಹಿರೇಕೆರೂರು ಕಾಲೇಜು ಇಲ್ಲಿ ಆಂಗ್ಲಭಾಷೆ, ಹಿಂದಿ ಮತ್ತು ಸಮಾಜಶಾಸ್ತ್ರ ವಿಷಯಗಳನ್ನು ಹಾಗೂ ಸದರಿ ಹುದ್ದೆಯ ಎದುರು ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಅರ್ಹ ಸಹಾಯಕ ಪ್ರಾಧ್ಯಾಪಕರನ್ನು ಕೆಳಕಂಡ ಷರತ್ತಿಗೊಳಪಟ್ಟು ಈ ಆದೇಶ ಹೊರಡಿಸಿದ ದಿನಾಂಕದಿಂದ ಆರ್ಥಿಕ ಸೌಲಭ್ಯದೊಂದಿಗೆ ಜಾರಿಗೆ ಬರುವಂತೆ ವೇತನಾನುದಾನದ ವ್ಯಾಪ್ತಿಗೆ ತರಲಾಗಿದೆ.

ಕ್ರಮ ಸಂಖ್ಯೆ	ವೇತನಾನುದಾನಕ್ಕೆ ಒಳಪಡಿಸಿದ ಬೋಧಕರ ಹೆಸರು	ವೇತನಾನು ದಾನಕ್ಕೆ ಒಳಪಡಿಸಿದ ಹುದ್ದೆ / ವಿಷಯ	ಪರಿಗಣಿಸಲಾದ ಮೀಸಲಾತಿ	ವೇತನಾನುದಾನಕ್ಕೆ ಒಳಪಡಿಸಿದ ಹುದ್ದೆಗಳ ಸಂಖ್ಯೆ	ಕಾರ್ಯಭಾರ	ವೇತನ ಶ್ರೇಣಿ
1	ಶ್ರೀ ರಾಘವೇಂದ್ರ ಎ.ಜಿ.	ಇಂಗ್ಲೀಷ್ ಉಪನ್ಯಾಸಕರು	ಅನ್ವಯಿಸುವುದಿಲ್ಲ	01	16ಗಂಟೆ	ಯುಜಿಸಿ
2	ಡಾ: ಎಂ.ಆರ್. ಅಂಚಿ	ಹಿಂದಿ ಉಪನ್ಯಾಸಕರು	ಜಿ.ಎಂ.	02	17ಗಂಟೆ	ಯುಜಿಸಿ
3	ಡಾ: ಅನಿತಾ. ಎಂ. ಬೆಳಗಾಂವಕರ್	ಹಿಂದಿ ಉಪನ್ಯಾಸಕರು	ಪ.ಜಾ.		18ಗಂಟೆ	ಯುಜಿಸಿ
4	ಶ್ರೀ ಸಿ. ಆರ್. ಹಿತ್ತಲಮನಿ	ಸಮಾಜ ಶಾಸ್ತ್ರ ಉಪನ್ಯಾಸಕರು	ಅನ್ವಯಿಸುವುದಿಲ್ಲ	01	18ಗಂಟೆ	ಯುಜಿಸಿ

1. ಈ ಆದೇಶದಲ್ಲಿ ವೇತನಾನುದಾನಕ್ಕೆ ಒಳಪಟ್ಟ ಬೋಧಕರ ಸೇವೆ ಕುರಿತು ಯಾವುದೇ ಅನರ್ಹತೆ ಕಂಡು ಬಂದಲ್ಲಿ ಯಾವುದೇ ಮುನ್ಸೂಚನೆಯಿಲ್ಲದೆ, ವೇತನಾನುದಾನವನ್ನು ಹಿಂದಕ್ಕೆ ಪಡೆಯುವ ಷರತ್ತಿಗೊಳಪಟ್ಟಿದೆ.
2. ಈ ನೇಮಕಾತಿಗಳಲ್ಲಿ ಮೀಸಲಾತಿಯಲ್ಲಿ ವ್ಯತ್ಯಾಸವಾಗಿರುವುದು ಕಂಡುಬಂದಲ್ಲಿ ಅಂಥವರ ವೇತನಾನುದಾನವನ್ನು ಸಹ ಹಿಂದಕ್ಕೆ ಪಡೆಯುವ ಷರತ್ತಿಗೊಳಪಟ್ಟಿದೆ.
3. ವೇತನಾನುದಾನದ ವ್ಯಾಪ್ತಿಗೆ ಒಳಪಟ್ಟಂತಹ ಮೇಲ್ಕಂಡ ಉಪನ್ಯಾಸಕರುಗಳ ವೇತನವನ್ನು ಆದೇಶ ಹೊರಡಿಸಿದ ದಿನಾಂಕದಿಂದ ವಿಸ್ತರಿಸಿರುವ ವೇತನ ಶ್ರೇಣಿಯ ಕನಿಷ್ಠ ಮೂಲ ವೇತನದಲ್ಲಿ ನಿಗದಿ ಪಡಿಸತಕ್ಕದ್ದು. ಹಾಗೂ ವೇತನಾನುದಾನದ ವ್ಯಾಪ್ತಿಗೆ ಒಳಪಡಿಸಲಾದ ಪೂರ್ವದಲ್ಲಿ ಸಲ್ಲಿಸಿರುವ ಸೇವೆಯನ್ನು ಯಾವುದೇ ಸೇವಾ ಹಾಗೂ ಪಿಂಚಣಿ ಸೌಲಭ್ಯಗಳಿಗೆ ಪರಿಗಣಿಸುವಂತಿಲ್ಲ.
4. ವೇತನಾನುದಾನ ವ್ಯಾಪ್ತಿಗೆ ತರಲಾದ ಉಪನ್ಯಾಸಕರುಗಳ ಕಾರ್ಯಭಾರದಲ್ಲಿ ಕೊರತೆ ಉದ್ಭವಿಸಿದ ಪಕ್ಷದಲ್ಲಿ ಅಂತಹ ಉಪನ್ಯಾಸಕರುಗಳನ್ನು ಕಾರ್ಯಭಾರ ಇರುವಂತಹ ಅನುದಾನಿತ ಕಾಲೇಜು / ಸರ್ಕಾರಿ ಕಾಲೇಜುಗಳ ಕಾರ್ಯಭಾರದ ಎದುರಾಗಿ ನಿಯೋಜನೆ ಮೇಲೆ ಮರು ಹಂಚಿಕೆ ಮಾಡುವ ಷರತ್ತಿಗೊಳಪಟ್ಟಿದೆ.
5. ಸಂಸ್ಥೆಯ ಬೈಲಾದಲ್ಲಿ ನಿಗದಿಪಡಿಸಿರುವಂತೆ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೇ ಆಗಿರಬೇಕು. ಒಂದು ವೇಳೆ ಅನ್ಯ ವರ್ಗದ ವ್ಯಕ್ತಿಯನ್ನು ಆಡಳಿತ ಮಂಡಳಿಯ ಪದಾಧಿಕಾರಿಗಳು ಆಯ್ಕೆ ಮಾಡಿದ್ದಲ್ಲಿ ವೇತನಾನುದಾನವನ್ನು ಹಿಂಪಡೆಯುವ ಷರತ್ತಿಗೊಳಪಟ್ಟಿದೆ.
6. ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಕಾಲೇಜು ಶಿಕ್ಷಣ) ನಿಯಮಗಳು, 2003ರ ನಿಯಮ 15 (ಇ) ರಡಿಯಲ್ಲಿ ನಿಗದಿಪಡಿಸಿರುವ ಅಪೆಂಡಿಕ್ಸ್ (2)ರಲ್ಲಿ ಸೂಚಿಸಿರುವಂತೆ ಬೋಧನಾ ಕೊಠಡಿಗಳು, ಪ್ರಯೋಗಾಲಯಗಳು, ಶೌಚಾಲಯ ಇತ್ಯಾದಿಗಳನ್ನು ಒಳಗೊಂಡ ಮೂಲಭೂತ ಸೌಕರ್ಯಗಳನ್ನು ಸಂಸ್ಥೆಯು ಒದಗಿಸಿರತಕ್ಕದ್ದು.
7. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ನಡೆಸುತ್ತಿರುವ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಸಂಧರ್ಭದಲ್ಲಿ ಅಂತಹ ಕಾಲೇಜುಗಳಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಕನಿಷ್ಠ ಶೇಕಡಾ 35 ರಷ್ಟು ಇರತಕ್ಕದ್ದು. ಪ್ರವೇಶಾವಕಾಶದಲ್ಲಿ ನಿಗದಿಪಡಿಸಿರುವ ವಿದ್ಯಾರ್ಥಿಗಳ ಕನಿಷ್ಠ ಪ್ರಮಾಣವನ್ನು ವಿವರವಾಗಿ ಅನುಸರಿಸತಕ್ಕದ್ದು. ತಪ್ಪಿದ್ದಲ್ಲಿ ವೇತನಾನುದಾನ ಹಿಂಪಡೆಯುವ ಷರತ್ತಿಗೊಳಪಟ್ಟಿದೆ.
8. ವಿಶ್ವ ವಿದ್ಯಾಲಯದವರು ನಿಗದಿಪಡಿಸಿರುವ ಸರಾಸರಿ ಪ್ರವೇಶಾತಿಗೆ ಸಮಾನಾಂತರವಾಗಿ ಈ ಕಾಲೇಜುಗಳು ಕನಿಷ್ಠ ಪ್ರವೇಶಾತಿಯನ್ನು ಮಾಡಿಕೊಳ್ಳತಕ್ಕದ್ದು ಮತ್ತು ಪ್ರವೇಶಾತಿ (enrollment) ಪಡೆದ ಕಾಲೇಜಿನ ವಿದ್ಯಾರ್ಥಿಗಳ ಪೈಕಿ ಕನಿಷ್ಠ ಶೇಕಡ 75ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳುವಂತೆ ಕ್ರಮವಹಿಸತಕ್ಕದ್ದು. ತಪ್ಪಿದ್ದಲ್ಲಿ ವೇತನಾನುದಾನ ಹಿಂಪಡೆಯುವ ಷರತ್ತಿಗೊಳಪಟ್ಟಿದೆ.
9. ಇಂತಹ ಕಾಲೇಜುಗಳಲ್ಲಿನ ಪರೀಕ್ಷಾ ಫಲಿತಾಂಶಗಳು ಸಂಬಂಧಪಟ್ಟ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಇತರೆ ಕಾಲೇಜುಗಳಲ್ಲಿನ ಸರಾಸರಿ ಫಲಿತಾಂಶಕ್ಕಿಂತ ಕಡಿಮೆ ಇರತಕ್ಕದ್ದಲ್ಲ. ತಪ್ಪಿದ್ದಲ್ಲಿ ವೇತನಾನುದಾನ ಹಿಂಪಡೆಯುವ ಷರತ್ತಿಗೊಳಪಟ್ಟಿದೆ.
10. ಈ ರೀತಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ಪ್ರಾರಂಭವಾದ ಪದವಿ ಕಾಲೇಜಗಳನ್ನು ಮಧ್ಯದಲ್ಲಿ ಯಾವುದೇ ವಿಚ್ಛಿನ್ನತೆ ಇಲ್ಲದೆ ಸತತವಾಗಿ ನಡೆಸಿರಬೇಕು. ವಿಚ್ಛಿನ್ನತೆ ಉಂಟಾದಲ್ಲಿ ವೇತನಾನುದಾನ ಹಿಂಪಡೆಯುವ ಷರತ್ತಿಗೊಳಪಟ್ಟಿದೆ.

11. ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಕಾಲೇಜು ಶಿಕ್ಷಣ) ನಿಯಮಗಳು 2003ರ ಮತ್ತು ಇತರ ಸಂಬಂಧಿತ ನಿಯಮಗಳಡಿಯಲ್ಲಿ ನಿಗದಿಪಡಿಸಿರುವಂತೆ ಮಾದರಿ ಸಿಬ್ಬಂದಿಯನ್ವಯ ನೇಮಕಾತಿ ಮಾಡಿಕೊಳ್ಳತಕ್ಕದ್ದು. ಪ್ರತಿಯೊಂದು ತರಗತಿಯಲ್ಲಿ ನಿಗಧಿತ ಕನಿಷ್ಠ ಮಟ್ಟದ ವಿದ್ಯಾರ್ಥಿ ಹಾಜರಾತಿ ಸಂಖ್ಯಾಬಲವನ್ನು ಹೊಂದಿರತಕ್ಕದ್ದು. ಪದವಿ ಕಾಲೇಜುಗಳಿಗೆ ಸಂಬಂಧಪಟ್ಟಂತೆ ಪ್ರತಿಯೊಂದು ತರಗತಿಯಲ್ಲಿ ಕನಿಷ್ಠ 40 ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಾಗಿರಬೇಕು. ಭಾಷಾ ವಿಷಯದಲ್ಲಿ ಕನಿಷ್ಠ 10 ವಿದ್ಯಾರ್ಥಿಗಳು ಹಾಗೂ ಐಚ್ಛಿಕ ವಿಷಯಗಳಿಗೆ ಕನಿಷ್ಠ 15 ವಿದ್ಯಾರ್ಥಿಗಳ ಸಂಖ್ಯೆ ಇರಬೇಕು.

12. ಇನ್ನು ಮುಂದೆ ಭವಿಷ್ಯಾನುಸಾರ ಭರ್ತಿ ಮಾಡಬೇಕಾಗಿರುವ ಹುದ್ದೆಗಳಿಗೆ ಸಕ್ಷಮ ಅಧಿಕಾರಿಯಿಂದ ಪೂರ್ವಾನುಮತಿ ಪಡೆಯದೇ ಮಾಡತಕ್ಕದ್ದಲ್ಲ.

13. ನೇರ ನೇಮಕಾತಿ, ಬಡ್ತಿ ಮತ್ತು ವಿದ್ಯಾರ್ಥಿಗಳ ಪ್ರವೇಶದ ವಿಷಯದಲ್ಲಿ ಕಾಲಕಾಲಕ್ಕೆ ಹೊರಡಿಸುವ ಸರ್ಕಾರದ ನಿಯಮಗಳು/ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.

14. ಸದರಿ ಕಾಲೇಜಿನಲ್ಲಿ ಇನ್ನು ಮುಂದೆ ನೌಕರರ ರಾಜೀನಾಮೆ, ನಿವೃತ್ತಿ ಮತ್ತು ನಿಧನದಿಂದ ತೆರವಾದ ಬೋಧಕ ಹುದ್ದೆಗಳನ್ನು ತುಂಬುವಾಗ ಸರ್ಕಾರದ ಪೂರ್ವಾನುಮತಿ ಪಡೆಯುವುದು ಮತ್ತು ಸರ್ಕಾರದ ಮೀಸಲಾತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.

15. ಅನುಮೋದಿತ ಹುದ್ದೆಗಳಿಗೆ ವೇತನಾನುದಾನ ಬಿಡುಗಡೆ ಮಾಡುವ ಮುನ್ನ ಸರ್ಕಾರದ ಮತ್ತು ಯುಜಿಸಿ ನಿಯಮಗಳ ಪ್ರಕಾರ ವಯೋಮಿತಿ/ ವಿದ್ಯಾರ್ಹತೆ ಮತ್ತಿತರ ಷರತ್ತುಗಳನ್ನು ಪೂರೈಸಿರುವ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು.

16. ಸದರಿ ಕಾಲೇಜಿನಲ್ಲಿ ವೇತನಾನುದಾನಕ್ಕೆ ಒಳಪಡಿಸಲಾಗಿರುವಂತಹ ಬೋಧಕರ ವೇತನವನ್ನು ಪ್ರಥಮ 5 ವರ್ಷಗಳ ಅವಧಿಗೆ ಇಲಾಖೆಗೆ ನಿಗದಿ ಪಡಿಸಲಾದ ಯೋಜನೆ ಹಂಚಿಕೆಯಲ್ಲಿಯೇ ವೆಚ್ಚ ಭರಿಸತಕ್ಕದ್ದು.

ಪ್ರತೀ ವರ್ಷವೂ ಮೇಲ್ಕಂಡ ಷರತ್ತುಗಳನ್ನು ಪೂರೈಸಿರುವ ಕುರಿತು ಸಂಬಂಧಪಟ್ಟ ಜಂಟಿ ನಿರ್ದೇಶಕರು ದೃಢೀಕರಿಸಿದ ನಂತರವೇ ಆಯಾ ವರ್ಷದ ವೇತನಾನುದಾನ ಬಿಡುಗಡೆ ಮಾಡುವಂತೆ ಆಯುಕ್ತಾಲಯಕ್ಕೆ ಸೂಚಿಸಲಾಗಿದೆ. ನ್ಯೂನ್ಯತೆಗಳಾದಲ್ಲಿ ಸಂಬಂಧಪಟ್ಟ ಜಂಟಿ ನಿರ್ದೇಶಕರೇ ಜವಾಬ್ದಾರರಾಗಿರುತ್ತಾರೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ: 860/ವೆಚ್ಚ-8/2010, ದಿನಾಂಕ: 28-06-2011 ಮತ್ತು ಆಇ: 956/ವೆಚ್ಚ-8/2010, ದಿನಾಂಕ: 02-07-2011 ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್. 537

ಯು.ಬಿ. ಉಳವಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ. (ಕಾಲೇಜು ಶಿಕ್ಷಣ)

ಶಿಕ್ಷಣ ಸಚಿವಾಲಯ

ವಿಷಯ : ಡಾ: ಶ್ರೀಧರ ನ್ಯಾಕ್. ಬಿ., ಇತಿಹಾಸ ಉಪನ್ಯಾಸಕರು, ವಿವೇಕಾನಂದ ಮಹಾವಿದ್ಯಾಲಯ, ನೆಹರುನಗರ, ಪುತ್ತೂರು ಇವರ ಸೇವಾ ಸಕ್ರಮಾತಿ ಬಗ್ಗೆ.

ಓದಲಾಗಿದೆ : 1. ಕಾಲೇಜು ಶಿಕ್ಷಣ ಆಯುಕ್ತರ ಪತ್ರ ಸಂಖ್ಯೆ: ಕಾಶಿಇ:75:ಸೇಸ:2009-10: ಪಿಸಿಸಿ-3, ದಿನಾಂಕ: 20-04-2010.

ಪ್ರಸ್ತಾವನೆ :

ಮೇಲೆ ಕ್ರಮಾಂಕ(1) ರಲ್ಲಿ ಓದಲಾದ ದಿನಾಂಕ: 20-04-2010ರ ಪ್ರಸ್ತಾವನೆಯಲ್ಲಿ ಶ್ರೀ ವೆಂಕಟ್ರಮಣ ಭಟ್ ಆರ್ತಿಕಜೆ, ಆಯ್ಕೆ ಶ್ರೇಣಿ ಇತಿಹಾಸ ಉಪನ್ಯಾಸಕರು, ವಿವೇಕಾನಂದ ಮಹಾವಿದ್ಯಾಲಯ, ನೆಹರುನಗರ, ಪುತ್ತೂರು ಇವರು ದಿನಾಂಕ: 30-06-2001 ರಂದು ವಯೋನಿವೃತ್ತಿ ಹೊಂದಿರುವ ಖಾಲಿ ಹುದ್ದೆಗೆ ದಿನಾಂಕ:03-07-1996ರಂದು ಇತಿಹಾಸ ಉಪನ್ಯಾಸಕರಾಗಿ ತಾತ್ಕಾಲಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ: ಶ್ರೀಧರ ನ್ಯಾಕ್.ಬಿ. ಇವರು ಸ್ನಾತಕ್ಕೋತ್ತರ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದು, ಪಿ.ಹೆಚ್.ಡಿ ಪದವಿಯನ್ನು ಹೊಂದಿರುತ್ತಾರೆ. ಸದರಿಯವರು ತಮ್ಮ ಸೇವಾ ಸಕ್ರಮಾತಿ ಕುರಿತು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ: 12339/2001 ಅನ್ನು ದಾಖಲಿಸಿದ್ದು, ಸದರಿ ರಿಟ್ ಅರ್ಜಿಯು ದಿನಾಂಕ: 16-07-2011 ರಂದು ವಿಲೇಯಾಗುತ್ತಾ, ಡಾ: ಶ್ರೀಧರ ನ್ಯಾಕ್.ಬಿ. ಇವರನ್ನು ಸದರಿ ಕಾಲೇಜಿನ ಸೇವೆಯಿಂದ ಬಿಡುಗಡೆಗೊಳಿಸಬಾರದೆಂದು ಹಾಗೂ ಸದರಿಯವರ ಸೇವಾ ಸಕ್ರಮಾತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತೀರ್ಪು ನೀಡಿರುತ್ತದೆ. 2005-06ರಿಂದ 2009-10ನೇ ಸಾಲಿನ ಕಾರ್ಯಭಾರ ಪಟ್ಟಿಯಲ್ಲಿ ಯುಜಿಸಿ ನಿಯಮಾವಳಿ ಪ್ರಕಾರ 44 ಗಂಟೆಗಳ ಕಾರ್ಯಭಾರವಿರುವುದಾಗಿ, ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಕಾಲೇಜು ಶಿಕ್ಷಣ) ನಿಯಮಗಳು 2003ರ ಪ್ರಕಾರ ಖಾಸಗಿ ಕಾಲೇಜಿನ ಬೋಧಕ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಹಾಗೂ ಸೇವಾ ಸಕ್ರಮಾತಿಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಆದುದರಿಂದ, ಸಾಮಾನ್ಯ ವರ್ಗಕ್ಕೆ ಸೇರಿದ ಡಾ: ಶ್ರೀಧರ ನ್ಯಾಕ್.ಬಿ. ಇವರಿಗೆ 16 ಗಂಟೆಗಳ ಕಾರ್ಯಭಾರದೊಂದಿಗೆ ಸೇವಾ ಸಕ್ರಮಾತಿಗೊಳಿಸಿ ಇತಿಹಾಸ ವಿಭಾಗದಲ್ಲಿ ಖಾಲಿ ಇರುವ ಹಾಗೂ ಪರಿಶಿಷ್ಟ ಜಾತಿಗೆ ಮೀಸಲಿರಿಸಿರುವ ಉಪನ್ಯಾಸಕರ ಹುದ್ದೆಗೆ ಪರಿಗಣಿಸಿ ಅದೇ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಖಾಲಿ ಇರುವ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿದ ಹುದ್ದೆಯನ್ನು ಪರಿಶಿಷ್ಟ ಜಾತಿ ಅಭ್ಯರ್ಥಿಯಿಂದ ತುಂಬುವ ಷರತ್ತಿಗೊಳಪಟ್ಟು, ಪರಿಷ್ಕೃತ ಯುಜಿಸಿ ಮಾರ್ಗಸೂಚಿಗಳನ್ವಯ ಉಪನ್ಯಾಸಕರ ಹುದ್ದೆಗೆ ನಿಗದಿ ಪಡಿಸಿರುವ ವಿದ್ಯಾರ್ಹತೆ ಹೊಂದಿರುವ ಡಾ: ಶ್ರೀಧರ ನ್ಯಾಕ್.ಬಿ., ಇತಿಹಾಸ ಉಪನ್ಯಾಸಕರು ಇವರನ್ನು ಯುಜಿಸಿ ವೇತನ ಶ್ರೇಣಿಯಡಿ ಸೇವಾ ಸಕ್ರಮಾತಿಗೊಳಿಸಲು ತೀರ್ಮಾನ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ಇಡಿ 70 ಯುಪಿಸಿ 2012 ಬೆಂಗಳೂರು ದಿನಾಂಕ : 8-02-2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಡಾ: ಶ್ರೀಧರ ನ್ಯಾಕ್.ಬಿ., ಇತಿಹಾಸ ಉಪನ್ಯಾಸಕರು, ವಿವೇಕಾನಂದ ಮಹಾವಿದ್ಯಾಲಯ, ನೆಹರುನಗರ, ಪುತ್ತೂರು ಇವರನ್ನು ಇತಿಹಾಸ ವಿಭಾಗದಲ್ಲಿ ಖಾಲಿ ಇರುವ ಹಾಗೂ ಪರಿಶಿಷ್ಟ ಜಾತಿಗೆ ಮೀಸಲಿರಿಸಿರುವ

ಉಪನ್ಯಾಸಕರ ಹುದ್ದೆಗೆ ಪರಿಗಣಿಸಿ ಅದೇ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಖಾಲಿ ಇರುವ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿದ ಹುದ್ದೆಯನ್ನು ಪರಿಶಿಷ್ಟ ಜಾತಿ ಅಭ್ಯರ್ಥಿಯಿಂದ ತುಂಬುವ ಷರತ್ತಿಗೊಳಪಟ್ಟು ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಕೆಳಕಂಡ ಷರತ್ತುಗಳಿಗೊಳಪಡಿಸಿ ವೇತನಾನುದಾನಕ್ಕೆ ಒಳಪಡಿಸಿ ಆದೇಶಿಸಲಾಗಿದೆ.

ಕ್ರಮ ಸಂಖ್ಯೆ	ಉಪನ್ಯಾಸಕರ ಹೆಸರು	ಖಾಲಿ ಹುದ್ದೆ ವಿವರ	ನೇಮಕಾತಿ ದಿನಾಂಕ	ಅನುದಾನಕ್ಕೆ ಒಳಪಟ್ಟಿರುವ ವಿಷಯ	ಖಾಲಿ ಹುದ್ದೆಯ ಕಾಲೇಜಿನ ಹೆಸರು
1	ಡಾ: ಶ್ರೀಧರ ನ್ಯಾಕ್.ಬಿ. ಇತಿಹಾಸ ಉಪನ್ಯಾಸಕರು	ಶ್ರೀ ವೆಂಕಟ್ರಮಣ ಭಟ್ ಆರ್ತಿಕಜೆ, ಆಯ್ಕೆ ಶ್ರೇಣಿ ಇತಿಹಾಸ ಉಪನ್ಯಾಸಕರು ದಿನಾಂಕ: 30-06-2001 ರಂದು ಇವರ ವಯೋನಿವೃತ್ತಿಯಿಂದ ತೆರವಾದ ಹುದ್ದೆ.	03-07-1996	ಇತಿಹಾಸ	ವಿವೇಕಾನಂದ ಮಹಾವಿದ್ಯಾಲಯ, ನೆಹರುನಗರ, ಪುತ್ತೂರು

ಈ ಸಂಬಂಧ ಉಂಟಾಗುವ ವೇತನ ವೆಚ್ಚವನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇಲಾಖೆಗೆ ಒದಗಿಸಿರುವ ಆಯವ್ಯಯ ಹಂಚಿಕೆಯಲ್ಲಿ ಭರಿಸಿಕೊಳ್ಳಲು ಆದೇಶಿಸಿದೆ.

1. ಆದೇಶ ಸಂಖ್ಯೆ: ಇಡಿ 146 ಯುಪಿಸಿ 1979, ದಿನಾಂಕ: 03-10-1981 ಮತ್ತು ಈ ನಿಟ್ಟಿನಲ್ಲಿ ಆಗಿಂದಾಗ್ಗೆ ಹೊರಡಿಸಿರುವ ತಿದ್ದುಪಡಿ ಹಾಗೂ ಸ್ಪಷ್ಟೀಕರಣಗಳಿಗೆ ನಿಗದಿಪಡಿಸಿದ ಕಾರ್ಯಭಾರವನ್ನು ಹೊಂದಿರತಕ್ಕದ್ದು, ಅಲ್ಲದೆ ಮುಂದೆ ಸರ್ಕಾರ ವಿಧಿಸಬಹುದಾದ ಯಾವುದೇ ಷರತ್ತಿಗೊಳಪಟ್ಟಿರತಕ್ಕದ್ದು.
2. ಇನ್ನು ಮುಂದೆ ಭವಿಷ್ಯಾನುಸಾರ ಭರ್ತಿ ಮಾಡಬೇಕಾಗಿರುವ ಹುದ್ದೆಗಳಿಗೆ ಸಕ್ಷಮ ಅಧಿಕಾರಿಯಿಂದ ಪೂರ್ವಾನುಮತಿಯನ್ನು ಪಡೆಯತಕ್ಕದ್ದು.
3. ನೇರ ನೇಮಕಾತಿ, ಬಡ್ತಿ ಮತ್ತು ವಿದ್ಯಾರ್ಥಿಗಳ ಪ್ರವೇಶದ ವಿಷಯದಲ್ಲಿ ಕಾಲಕಾಲಕ್ಕೆ ಹೊರಡಿಸುವ ಸರ್ಕಾರಿ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.
4. ಪ್ರವೇಶಾವಕಾಶದಲ್ಲಿ ನಿಗದಿಪಡಿಸಿರುವ ವಿದ್ಯಾರ್ಥಿಗಳ ಕನಿಷ್ಠ ಪ್ರಮಾಣವನ್ನು ವಿವರವಾಗಿ ಅನುಸರಿಸತಕ್ಕದ್ದು.
5. ಮುಂದೆ ಉದ್ಭವಿಸುವ ಹುದ್ದೆಗಳನ್ನು ಬ್ಯಾಕ್ ಲಾಗ್ ರಿಕ್ತಸ್ಥಾನಗಳೆಂದು ಪರಿಗಣಿಸಿ ಅವುಗಳನ್ನು ಪರಿಶಿಷ್ಟ ಜಾತಿ: ಪರಿಶಿಷ್ಟ ಪಂಗಡ ಮೀಸಲಾತಿಯ ಅನುಪಾತದನ್ವಯ ರಿಕ್ತಸ್ಥಾನ ತುಂಬುವತನಕ ಮುಂದುವರೆಸಿ ನೇಮಕಾತಿ ಮಾಡತಕ್ಕದ್ದು ಮತ್ತು ಈ ದಿಸೆಯಲ್ಲಿ ಸರ್ಕಾರವು ಆಗಿಂದಾಗ್ಗೆ ಹೊರಡಿಸುವ ಆದೇಶಗಳನ್ನು ಪಾಲಿಸತಕ್ಕದ್ದು.
6. ಸದರಿ ಕಾಲೇಜಿನಲ್ಲಿ ಇನ್ನು ಮುಂದೆ ನೌಕರರ ರಾಜೀನಾಮೆ, ನಿವೃತ್ತಿ ಮತ್ತು ನಿಧನದಿಂದ ತೆರವಾದ ಬೋಧಕ ಹುದ್ದೆಗಳನ್ನು ತುಂಬುವಾಗ ಸರ್ಕಾರದ ಮೀಸಲಾತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.
7. ಈ ಉಪನ್ಯಾಸಕರ ನೇಮಕಾತಿ ಹೊಂದಿದ ದಿನಾಂಕದಂದು ಹಾಗೂ ತದನಂತರ ಹೊಂದಿರುವ ವಿದ್ಯಾರ್ಹತೆಯನ್ವಯ ಇವರುಗಳಿಗೆ ವೇತನ ಶ್ರೇಣಿಯನ್ನು ನಿಗದಿಪಡಿಸತಕ್ಕದ್ದು.
8. ಸದರಿ ಉಪನ್ಯಾಸಕರಿಗೆ ವೇತನಾನುದಾನ ಬಿಡುಗಡೆ ಮಾಡುವ ಮುನ್ನ ನಿಯಮಗಳ ಪ್ರಕಾರ ವಯೋಮಿತಿ: ವಿದ್ಯಾರ್ಹತೆ ಮತ್ತಿತರ ಷರತ್ತುಗಳನ್ನು ಪೂರೈಸುವ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು.

ಪ್ರತೀ ವರ್ಷವೂ ಮೇಲ್ಕಂಡ ಷರತ್ತುಗಳನ್ನು ಪೂರೈಸಿರುವ ಕುರಿತು ಸಂಬಂಧಪಟ್ಟ ಜಂಟಿ ನಿರ್ದೇಶಕರು ದೃಢೀಕರಿಸಿದ ನಂತರವೇ ಆಯಾ ವರ್ಷದ ವೇತನಾನುದಾನ ಬಿಡುಗಡೆ ಮಾಡುವಂತೆ ಆಯುಕ್ತಾಲಯಕ್ಕೆ ಸೂಚಿಸಲಾಗಿದೆ. ನ್ಯೂನ್ಯತೆಗಳಾದಲ್ಲಿ ಸಂಬಂಧಪಟ್ಟ ಜಂಟಿ ನಿರ್ದೇಶಕರೇ ಜವಾಬ್ದಾರರಾಗಿರುತ್ತಾರೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಯು.ಬಿ.ಉಳವಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 538 ಶಿಕ್ಷಣ ಇಲಾಖೆ. (ಕಾಲೇಜು ಶಿಕ್ಷಣ)

ಶಿಕ್ಷಣ ಸಚಿವಾಲಯ

ವಿಷಯ : ಶ್ರೀ ರಾಮಕೃಷ್ಣ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ, ಜೇವರ್ಗಿ, ಗುಲ್ಬರ್ಗಾ ಜಿಲ್ಲೆ, ಇವರ ಮೇಲಿನ ಟ್ರ್ಯಾಪ್ ಪ್ರಕರಣದಲ್ಲಿ ಅಭಿಯೋಜನಾ ಮಂಜೂರಾತಿ ನೀಡುವ ಬಗ್ಗೆ.

ಓದಲಾಗಿದೆ :
1. ಅಪರ ಪೊಲೀಸ್ ಮಹಾ ನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಪತ್ರ ಸಂಖ್ಯೆ: ಲೋಕ್/ಐಎನ್‌ವಿ(ಜಿ)-11/ಸಿಆರ್ 3/2011, ಗುಲ್ಬರ್ಗಾ, ದಿ:02.12.2011.

2) ತನಿಖಾಧಿಕಾರಿಯವರ ಅಂತಿಮ ವರದಿ ದಿ: 26.09.2011.

3) ತನಿಖಾ ದಾಖಲೆಗಳ ನಕಲುಗಳಾದ ಫಿರ್ಯಾದು, ಪ್ರಥಮ ವರ್ತಮಾನ ಪತ್ರ, ಪ್ರಾಯೋಗಿಕ ಪಂಚನಾಮೆ, ಹಣ ಜಪ್ತಿ ಪಂಚನಾಮೆ, ಸ್ವತ್ತುಗಳ ಪಟ್ಟಿ, ರಾಸಾಯನಿಕ ಪರೀಕ್ಷಕರ ವರದಿ, ಸಾಕ್ಷಿದಾರರ ಹೇಳಿಕೆಗಳು, ಲಂಚದ ಬೇಡಿಕೆಗೆ ಸಂಬಂಧಪಟ್ಟ ದಾಖಲೆಗಳು.

ಪ್ರಸ್ತಾವನೆ :

ಶ್ರೀ ರಾಮಕೃಷ್ಣ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ, ಜೇವರ್ಗಿ, ಗುಲ್ಬರ್ಗಾ ಜಿಲ್ಲೆ, ಇವರ ವಿರುದ್ಧ ಗುನ್ನೆ ಸಂಖ್ಯೆ: 03/2011ರಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್, ಪೊಲೀಸ್ ವಿಭಾಗ, ಕರ್ನಾಟಕ ಲೋಕಾಯುಕ್ತ, ಗುಲ್ಬರ್ಗಾ, ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣದ ತನಿಖಾಧಿಕಾರಿಯ ಅಂತಿಮ ವರದಿಯ ನಕಲು ಮತ್ತು ತನಿಖಾ ದಾಖಲಾತಿಗಳನ್ನು (ಮೇಲೆ ಓದಲಾದ-2, 3) ಅಪರ ಪೊಲೀಸ್ ಮಹಾ ನಿರ್ದೇಶಕರು, ಪೊಲೀಸ್ ವಿಭಾಗ, ಕರ್ನಾಟಕ ಲೋಕಾಯುಕ್ತ, ಬೆಂಗಳೂರು, ಇವರು ತಮ್ಮ ಪತ್ರ ದಿನಾಂಕ: 02.12.2011 (ಮೇಲೆ ಓದಲಾದ-1) ರೊಡನೆ ಕಳುಹಿಸುತ್ತಾ, ಆಪಾದಿತರನ್ನು ಘನ ನ್ಯಾಯಾಲಯದಲ್ಲಿ ಅಭಿಯೋಜನೆಗೆ ಒಳಪಡಿಸಲು ಲಂಚ ನಿರೋಧಕ ಕಾಯ್ದೆ 1988ರ ಕಲಂ 19(1)(ಬಿ)ರ ಅನ್ವಯ ಮಂಜೂರಾತಿಗಾಗಿ ಸರ್ಕಾರವನ್ನು ಕೋರಿರುತ್ತಾರೆ.

ಸಕ್ಷಮ ಪ್ರಾಧಿಕಾರಿಯಾದ ಸರ್ಕಾರವು ಅಪರ ಪೊಲೀಸ್ ಮಹಾ ನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು, ಇವರು ತಮ್ಮ ಪತ್ರ ಸಂಖ್ಯೆ: ಲೋಕ್/ಐಎನ್‌ವಿ(ಜಿ)/ಜಿ-11/ಸಿಆರ್ 3/2011, ಗುಲ್ಬರ್ಗಾ, ದಿ:02.12.2011, ರೊಂದಿಗೆ ಕಳುಹಿಸಿಕೊಟ್ಟ ಈ ಕೆಳಕಂಡ ದಾಖಲಾತಿಗಳನ್ನು ಪರಿಶೀಲಿಸಿದೆ.

1) ಶ್ರೀ ಸುರೇಶ ತಂದೆ ನಿಂಗಪ್ಪ ಕಟ್ಟಿಮನಿ, ವಯಸ್ಸು 41 ವರ್ಷ, ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರಾಥಮಿಕ ಶಾಲೆ, ಪಡಗದ ಹಳ್ಳಿ, ಜೇವರ್ಗಿ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ ಇವರ ಫಿರ್ಯಾದು ದಿನಾಂಕ: 10.03.2011.
2) ಪ್ರಥಮ ವರ್ತಮಾನ ವರದಿ, ಗುಲ್ಬರ್ಗಾ, ಲೋಕಾಯುಕ್ತ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ: 03/2011.
3) ಪ್ರಾಯೋಗಿಕ ಪಂಚನಾಮೆ (ಎಂಟ್ರಸ್ಟ್‌ಮೆಂಟ್ ಮಹಜರ್) ದಿನಾಂಕ: 11.03.2011.
4) ಹಣ ಜಪ್ತಿ ಪಂಚನಾಮೆ (ಟ್ರ್ಯಾಪ್ ಮಹಜರ್) ದಿನಾಂಕ: 11.03.2011.
5) ರಾಸಾಯನಿಕ ಪರೀಕ್ಷಕರ ವಿಶ್ಲೇಷಣಾ ವರದಿ ಪತ್ರ ನಂ. ಪಿಹೆಚ್‌ಐ/ಸಿಎಂಇ/ಎಲ್‌ಒಕೆ/232/10-11, ದಿನಾಂಕ: 26.03.2011.
6) ಕೃತ್ಯ ನಡೆದ ಸ್ಥಳದ ನಕಾಶೆ.
7) <u>ಸಾಕ್ಷಿಗಳ ಹೇಳಿಕೆಗಳು:</u>
   1. ಶ್ರೀ ಸುರೇಶ ತಂದೆ ನಿಂಗಪ್ಪ ಕಟ್ಟಿಮನಿ, ವಯಸ್ಸು 41 ವರ್ಷ, ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರಾಥಮಿಕ ಶಾಲೆ, ಪಡಗದ ಹಳ್ಳಿ. ಜೇವರ್ಗಿ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ. (ಫಿರ್ಯಾದಿ)
   2. ಶ್ರೀ ಮುಕ್ತಾರ ಅಹ್ಮದ ಅಲಿ ಖಾನ್ ತಂದೆ ಅಬ್ದುಲ್ ಗಫಾರ್ ಖಾನ್, 56 ವರ್ಷ, ಸಿ.ಟಿ.ಓ. (ವಾಣಿಜ್ಯ ತೆರಿಗೆ ಅಧಿಕಾರಿ), ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರ (ಆಡಳಿತ) ಕಛೇರಿ ಡಿ.ಎಮ್.ವಿಂಗ್, ಗುಲ್ಬರ್ಗಾ, ಪಂಚ-1.
   3. ವಿಜಯಕುಮಾರ ತಂದೆ ಚಂದ್ರಶೇಖರ, 46 ವರ್ಷ, ಬೆರಳಚ್ಚುಗಾರರು, (ವಾಣಿಜ್ಯ ತೆರಿಗೆ ಅಧಿಕಾರಿ), ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರ (ಆಡಳಿತ) ಕಛೇರಿ, ಗುಲ್ಬರ್ಗಾ, ಪಂಚ-2.
   4. ಶ್ರೀ ಶಂಕ್ರಪ್ಪ ತಂದೆ ಸಿದ್ದಪ್ಪ ಮಿಣಜಗಿ, 58 ವರ್ಷ, ಅಧೀಕ್ಷಕರು, ಬಿ.ಇ.ಓ. ಕಛೇರಿ, ಜೇವರ್ಗಿ.
   5. ಶ್ರೀ ನಾಗಯ್ಯ ತಂದೆ ನೀಲಕಂಠಯ್ಯ ಹಿರೇಮಠ, 41 ವರ್ಷ, ದ್ವಿ.ದ.ಸ., ಬಿ.ಇ.ಓ ಕಛೇರಿ, ಜೇವರ್ಗಿ.
   6. ಶ್ರೀ ವೀರೇಂದ್ರ ತಂದೆ ಶರಣಗೌಡ ಪಾಟೀಲ್, 45 ವರ್ಷ, ಪ್ರ.ದ.ಸ., ಬಿ.ಇ.ಓ ಕಛೇರಿ, ಜೇವರ್ಗಿ.
   7. ಶ್ರೀ ಸಂಗಣ್ಣ ತಂದೆ ಮಲ್ಲೇಶಪ್ಪ ಚೌದರಿ, 50 ವರ್ಷ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು, ಬಿ.ಇ.ಓ.ಕಛೇರಿ, ಜೇವರ್ಗಿ..
   8. ಶ್ರೀ ನಾಗನಾಥ ತಂದೆ ಹಣಮಂತರಾವ ಬಸುದೆ, 42 ವರ್ಷ, ದ್ವಿ.ದ.ಸ., ಬಿ.ಇ.ಓ ಕಛೇರಿ, ಜೇವರ್ಗಿ.
   9. ಶ್ರೀ ಗುರುಪಾದಯ್ಯ ತಂದೆ ಸಿದ್ರಾಮಯ್ಯ ಸಾಲಿಮಠ, 38 ವರ್ಷ, ದ್ವಿ.ದ.ಸ., ಬಿ.ಇ.ಓ ಕಛೇರಿ, ಜೇವರ್ಗಿ.
   10. ಶ್ರೀ ಸಿದ್ದಪ್ಪ ತಂದೆ ರಾಮಣ್ಣ ಸಿಂಗೆ, 53 ವರ್ಷ, ಮುಖ್ಯ ಗುರುಗಳು, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಹರವಾಳ, ಜೇವರ್ಗಿ ತಾಲ್ಲೂಕು.
   11. ಶ್ರೀ ಶರಣಬಸವ ತಂದೆ ಶಾಂತಪ್ಪ ಬಿರಾದಾರ, 36 ವರ್ಷ, ಸಹಾಯಕ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಪಡಗದ ಹಳ್ಳಿ.
   12. ಶ್ರೀ ರುದ್ರಗೌಡ ತಂದೆ ಮಲ್ಲನಗೌಡ ಪಾಟೀಲ್, 46 ವರ್ಷ, ಕ್ಷೇತ್ರ ಸಮನ್ವಯಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಕೇಂದ್ರ, ಜೇವರ್ಗಿ.
   13. ಶ್ರೀ ಚಿಂತನಗೌಡ ತಂದೆ ಗುರಣ್ಣಗೌಡ ಪಾಟೀಲ್, 43 ವರ್ಷ, ಸಮೂಹ ಸಂಪನ್ಮೂಲ ವ್ಯಕ್ತಿಗಳು, ಬಿಳ್ವಾರ, ಜೇವರ್ಗಿ ತಾಲ್ಲೂಕು.
   14. ಶ್ರೀ ಚಂದ್ರಶೇಖರ ತಂದೆ ಭೀಮಣ್ಣ ಕಾನವಿ, 57 ವರ್ಷ, ವ್ಯವಸ್ಥಾಪಕರು, ಬಿ.ಇ.ಓ ಕಛೇರಿ, ಜೇವರ್ಗಿ.
   15. ಶ್ರೀ ಪರಮೇಶ, ಉಪ ನಿರ್ದೇಶಕರು, ಸಾ.ಶಿ.ಇ., ಗುಲ್ಬರ್ಗಾ.
   16. ಶ್ರೀ ಶಾಂತಪ್ಪ ತಂದೆ ಶಂಕರ ಜಾಧವ, 41 ವರ್ಷ, ಕಿರಿಯ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಜೇವರ್ಗಿ ಉಪ ವಿಭಾಗ.
   17. ಶ್ರೀ ಶಿವಪ್ಪ, ಹೆಚ್.ಸಿ., ಕರ್ನಾಟಕ ಲೋಕಾಯುಕ್ತ ಠಾಣೆ, ಗುಲ್ಬರ್ಗಾ.
   18. ಶ್ರೀ ಲಿಂಗಣ್ಣಾ ಹೆಚ್.ಸಿ., ಕರ್ನಾಟಕ ಲೋಕಾಯುಕ್ತ ಠಾಣೆ. ಗುಲ್ಬರ್ಗಾ.
   19. ಶ್ರೀ ಅಶೋಕಕುಮಾರ, ಪಿ.ಸಿ., ಕರ್ನಾಟಕ ಲೋಕಾಯುಕ್ತ ಠಾಣೆ. ಗುಲ್ಬರ್ಗಾ.
   20. ಶ್ರೀ ಶ್ರೀನಿವಾಸ ರೆಡ್ಡಿ, ಪಿ.ಸಿ., ಕರ್ನಾಟಕ ಲೋಕಾಯುಕ್ತ ಠಾಣೆ, ಗುಲ್ಬರ್ಗಾ.
   21. ಶ್ರೀ ಅನಿಲಕುಮಾರ, ಪಿ.ಸಿ., ಕರ್ನಾಟಕ ಲೋಕಾಯುಕ್ತ ಠಾಣೆ, ಗುಲ್ಬರ್ಗಾ.
   22. ಶ್ರೀ ಪ್ರಲ್ಹಾದ ಕುಲಕರ್ಣಿ, ಪಿ.ಸಿ., ಕರ್ನಾಟಕ ಲೋಕಾಯುಕ್ತ ಠಾಣೆ, ಗುಲ್ಬರ್ಗಾ.
   23. ಶ್ರೀ ಪಾಂಡುರಂಗ, ಪಿ.ಸಿ., ಕರ್ನಾಟಕ ಲೋಕಾಯುಕ್ತ ಠಾಣೆ, ಗುಲ್ಬರ್ಗಾ.
   24. ಶ್ರೀ ಮಹೇಶ್ವರಗೌಡ, ಎಸ್.ಯು.ಪಿ.ಐ., ಕರ್ನಾಟಕ ಲೋಕಾಯುಕ್ತ ಠಾಣೆ, ಗುಲ್ಬರ್ಗಾ.
   25. ಶ್ರೀ ಶರಣಯ್ಯ ತಂದೆ ಶಿವಲಿಂಗಯ್ಯಸ್ವಾಮಿ, 44 ವರ್ಷ, ಮುಖ್ಯಾಧಿಕಾರಿಗಳು, ಪುರಸಭೆ, ಜೇವರ್ಗಿ.

8) ಲಂಚ ಕೇಳಲು ಆಧಾರವಾದ ಕಡತ:- ಫಿರ್ಯಾದಿದಾರ ಶ್ರೀ ಸುರೇಶ ತಂದೆ ನಿಂಗಪ್ಪ ಕಟ್ಟಿಮನಿ, ವಯಸ್ಸು 41 ವರ್ಷ, ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರಾಥಮಿಕ ಶಾಲೆ, ಪಡಗದ ಹಳ್ಳಿ, ಜೇವರ್ಗಿ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ, ಇವರು ಸರ್ಕಾರದಿಂದ 2 ಶಾಲಾ ಕೊಠಡಿಗಳನ್ನು ಕಟ್ಟಲು ರೂ. 4,60,000/-ಗಳು 2006-07 ರಲ್ಲಿ ಮಂಜೂರಾಗಿರುತ್ತದೆ. ಅಷ್ಟರಲ್ಲಿ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ ಎಂದು ಭಾವಿಸಿ, ಫಿರ್ಯಾದುದಾರರು ಕಾಮಗಾರಿ ಪ್ರಾರಂಭಿಸಿರುವುದಿಲ್ಲ. ನಂತರ ಮೇಲಾಧಿಕಾರಿಗಳ ಸೂಚನೆಯಂತೆ ಮೇ-2009 ರಲ್ಲಿ ಸದರಿ ಕಾಮಗಾರಿಯನ್ನು ಪ್ರಾರಂಭಿಸಿರುತ್ತಾರೆ. ಕಾಮಗಾರಿ ವಿಳಂಬಕ್ಕೆ ಸಂಬಂಧಿಸಿ ಫಿರ್ಯಾದಿದಾರರ 8 ತಿಂಗಳ ವೇತನ ತಡೆಹಿಡಿಯಲಾಗಿರುತ್ತದೆ. ಸದರಿ ತಡೆಹಿಡಿದ ವೇತನವನ್ನು ಬಿಡುಗಡೆ ಮಾಡಲು ಆಪಾದಿತರು ರೂ. 5,000/-ಗಳ ಲಂಚ ಕೇಳಿ ಪಡೆದುಕೊಂಡಾಗ ಟ್ರ್ಯಾಪ್ ಬಲೆಗೆ ಸಿಕ್ಕಿಬಿದ್ದಿದ್ದರ ಆಪಾದನೆ ಬಗ್ಗೆ ತನಿಖೆ ಕೈಗೊಂಡಿರುತ್ತದೆ.

9) **ಆಪಾದಿತರ ಸಮಜಾಯಿಷಿ ಹೇಳಿಕೆ ದಿನಾಂಕ: 11.03.2011:-** ಆರೋಪಿ ಶ್ರೀ ರಾಮಕೃಷ್ಣ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ, ಜೇವರ್ಗಿ, ಗುಲ್ಬರ್ಗಾ ಜಿಲ್ಲೆ, ಇವರ ಸ್ವರಕ್ಷಣಾ ಹೇಳಿಕೆ ದಿನಾಂಕ: 11.03.2011ನ್ನು ಪರಿಶೀಲಿಸಲಾಗಿದೆ.

ತನಿಖಾಧಿಕಾರಿಗಳಿಂದ ಶ್ರೀ ವಿನಾಯಕ ಬಡಿಗೇರ, ಪೊಲೀಸ್ ಇನ್ಸ್‌ಪೆಕ್ಟರ್, ಪೊಲೀಸ್ ವಿಭಾಗ, ಕರ್ನಾಟಕ ಲೋಕಾಯುಕ್ತ, ಗುಲ್ಬರ್ಗಾ ಇವರು ಶ್ರೀ ರಾಮಕೃಷ್ಣ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ, ಜೇವರ್ಗಿ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ, ಇವರ ವಿರುದ್ಧ ದಂಡಾರ್ಹ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್, ಗುಲ್ಬರ್ಗಾ ಠಾಣೆಯಲ್ಲಿ ಮೊ. ಸಂಖ್ಯೆ: 03/2011 ರಲ್ಲಿ ಲಂಚ ಪ್ರತಿಬಂಧಕ ಕಾಯ್ದೆ 1988ರ ಕಲಂ-7, 13(1)(ಡಿ) ಜೊತೆಯಲ್ಲಿ 13(2)ರ ಅಡಿಯಲ್ಲಿ ದಾಖಲಿಸಿರುತ್ತಾರೆ.

ಆಪಾದಿತ ಶ್ರೀ ರಾಮಕೃಷ್ಣ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ, ಜೇವರ್ಗಿ, ಗುಲ್ಬರ್ಗಾ ಜಿಲ್ಲೆ, ಇವರು ಫಿರ್ಯಾಧಿದಾರ ಶ್ರೀ ಸುರೇಶ ತಂದೆ ನಿಂಗಪ್ಪ ಕಟ್ಟಿಮನಿ, ವಯಸ್ಸು 41 ವರ್ಷ, ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರಾಥಮಿಕ ಶಾಲೆ, ಪಡಗದ ಹಳ್ಳಿ, ಜೇವರ್ಗಿ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ, ಇವರಿಂದ ಅವರ 8 ತಿಂಗಳ ತಡೆಹಿಡಿಯಲಾದ ವೇತನವನ್ನು ಬಿಡುಗಡೆ ಮಾಡುವ ಸಂಬಂಧ ದಿನಾಂಕ: 11.03.2011 ರಂದು ತಮ್ಮ ಸ್ವಂತಕ್ಕೆ ರೂ. 5,000/- ಗಳನ್ನು ಲಂಚದ ಹಣ ನೀಡುವಂತೆ ಕೇಳಿ ಅಂದೇ ದಿನಾಂಕ: 11.03.2011 ರಂದು ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ಜೇವರ್ಗಿ ತಾಲ್ಲೂಕು, ಬಿ.ಇ.ಓ ಕಛೇರಿಯಲ್ಲಿ ಆಪಾದಿತ ಅಧಿಕಾರಿಯು ನೆರಳು ಸಾಕ್ಷಿ ಪಂಚ ನಂ.1 ಶ್ರೀ ಮುಕ್ತಾರ ಅಹ್ಮದ ಅಲಿ ಖಾನ್ ಇವರು ನೋಡುತ್ತಿದ್ದಂತೆ ಫಿರ್ಯಾದಿದಾರ ಶ್ರೀ ಸುರೇಶ ತಂದೆ ನಿಂಗಪ್ಪ ಕಟ್ಟಿಮನಿ, ಇವರಿಂದ ಲಂಚದ ಹಣ ರೂ. 5,000/- ಗಳನ್ನು ಕೇಳಿ ಪಡೆಯುತ್ತಿದ್ದಾಗ ಸಿಕ್ಕಿಹಾಕಿಕೊಂಡಿರುತ್ತಾರೆ. ನೆರಳು ಸಾಕ್ಷಿಯು ಅಕ್ರಮ ಸಂಭಾವನೆಯ ಬೇಡಿಕೆ ಮತ್ತು ಪಡೆಯುವಿಕೆಗೆ ಸಂಬಂಧಿಸಿದಂತೆ ಫಿರ್ಯಾದಿ ಹಾಗೂ ಆಪಾದಿತ ಸರ್ಕಾರಿ ನೌಕರರ ನಡುವಿನ ವ್ಯವಹಾರವನ್ನು ಗಮನಿಸಿರುತ್ತಾರೆ ಮತ್ತು ಸಂಭಾಷಣೆಯನ್ನು ಆಲಿಸಿರುತ್ತಾರೆ. ಅಕ್ರಮ ಸಂಭಾವನೆಯಾದ ರೂ. 5000/- ಗಳನ್ನು ಫಿರ್ಯಾದುದಾರರಿಂದ ಒತ್ತಾಯಿಸಿ ಶ್ರೀ ರಾಮಕೃಷ್ಣ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ, ಜೇವರ್ಗಿ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ, ಇವರು ತಮ್ಮ ಕಛೇರಿಯಲ್ಲಿ ಪಡೆದುಕೊಂಡು ಅವರ ಛೇರಿನ ಪಕ್ಕದಲ್ಲಿದ್ದ ಟೀಪಾಯಿ ಮೇಲಿನ ಪೇಪರ್ ಕೆಳಗೆ ಇಟ್ಟುಕೊಂಡಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಎಲ್ಲಾ ಕಾರಣಗಳಿಂದ ಆಪಾದಿತರು ಲಂಚ ನಿರೋಧಕ ಕಾಯ್ದೆ 1988ರ ಕಲಂ-7, 13(1)(ಡಿ) ಜೊತೆಯಲ್ಲಿ ಓದಲಾದ 13(2) ಅಡಿಯಲ್ಲಿ ಶಿಕ್ಷಾರ್ಹ ಅಪರಾಧವನ್ನು ಎಸಗಿರುವುದು ಮೇಲ್ನೋಟಕ್ಕೆ ಸಂಪೂರ್ಣವಾಗಿ ಮನವರಿಕೆಯಾಗಿದೆ. ಆದ್ದರಿಂದ ಇವರನ್ನು ಲಂಚ ನಿರೋಧಕ ಕಾಯ್ದೆ 1988ರ ಅನ್ವಯ ಕಲಂ-7, 13 (1) (ಡಿ) ಜೊತೆಯಲ್ಲಿ ಓದಲಾದ 13(2)ರ ಅಡಿಯಲ್ಲಿ ಅಭಿಯೋಜನೆಗೆ ಒಳಪಡಿಸುವುದು ಅವಶ್ಯ ಎಂದು ಸರ್ಕಾರ ಮನಗಂಡಿದೆ.

ಸಕ್ಷಮ ಪ್ರಾಧಿಕಾರವಾದ ಸರ್ಕಾರವು ಆಪಾದಿತರನ್ನು ಕೆಲಸದಿಂದ ವಜಾ ಮಾಡುವ ಅಧಿಕಾರವನ್ನು ಹೊಂದಿದ್ದು, ಲಂಚ ನಿರೋಧಕ ಕಾಯ್ದೆ 1988ರ ಕಲಂ-19(1) (ಬಿ) ರನ್ವಯ ಆಪಾದಿತ ನೌಕರರಾದ ಶ್ರೀ ರಾಮಕೃಷ್ಣ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ, ಜೇವರ್ಗಿ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ, ಇವರನ್ನು ಕಲಂ-7, 13(1)(ಡಿ) ಜತೆಯಲ್ಲಿ ಓದಲಾದ 13(2)ರ ಅಡಿಯಲ್ಲಿ ದಂಡಾರ್ಹ ಅಪರಾಧ ಎಸಗಿರುವುದರಿಂದ ಸದರಿಯವರನ್ನು ಸಕ್ಷಮ ನ್ಯಾಯಾಲಯದಲ್ಲಿ ಅಭಿಯೋಜನೆಗೆ ಒಳಪಡಿಸಲು ಸರ್ಕಾರದ ಮಂಜೂರಾತಿ ನೀಡಲು ತೀರ್ಮಾನಿಸಿದೆ. ಆದುದರಿಂದ ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ : ಇಡಿ 08 ಡಿಜಿಟಿ 2011 ಬೆಂಗಳೂರು, ದಿನಾಂಕ: 03-02-2012.

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದ ಸರ್ಕಾರವು ಆರೋಪಿಯಾದ ಶ್ರೀ ರಾಮಕೃಷ್ಣ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ, ಜೇವರ್ಗಿ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ, ಇವರನ್ನು ಲಂಚ ನಿರೋಧಕ ಕಾಯ್ದೆ 1988ರ ಕಲಂ-7, 13(1)(ಡಿ) ಜೊತೆಗೆ 13(2)ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿರುವುದು ದೃಢಪಟ್ಟಿರುವುದರಿಂದ ಸಕ್ಷಮ ನ್ಯಾಯಾಲಯದಲ್ಲಿ ಅಭಿಯೋಗಗೊಳಿಸಲು ಸರ್ಕಾರ ಮಂಜೂರಾತಿಯನ್ನು ನೀಡಿ ಆದೇಶಿಸಿದೆ.

ಮುಂದುವರೆದು, ಕರ್ನಾಟಕ ಸರ್ಕಾರದ (ವ್ಯವಹಾರ)ನಿಯಮಾವಳಿ 1977ರ ನಿಯಮ 18ರ ಪ್ರಕಾರ ಸರ್ಕಾರದ ಪರವಾಗಿ ಅಥವಾ ಸರ್ಕಾರದಿಂದ ಹೊರಡಿಸಲಾಗುವ ಎಲ್ಲಾ ಆದೇಶಗಳನ್ನು ಅಥವಾ ಅಧಿಸೂಚನೆಗಳನ್ನು ಕರ್ನಾಟಕ ಸರ್ಕಾರದ ರಾಜ್ಯಪಾಲರ ಹೆಸರಿನಲ್ಲಿ ಹೊರಡಿಸಬೇಕಿರುತ್ತದೆ.

ಅದೇ ನಿಯಮಾವಳಿಯ ನಿಯಮ-19(1)(ಬಿ)ರ ಪ್ರಕಾರ ಕರ್ನಾಟಕ ಸರ್ಕಾರದ ರಾಜ್ಯಪಾಲರ ಹೆಸರಿನಲ್ಲಿ ಹೊರಡಿಸಿರುವ ಆದೇಶಗಳು ಮತ್ತು ಅಧಿಸೂಚನೆಗಳು ಒಬ್ಬ ಅಧೀನ ಕಾರ್ಯದರ್ಶಿಯ ಸಹಿಯಿಂದ ಅಧಿಕೃತಗೊಳ್ಳಬೇಕು ಹಾಗೂ ಅಂತಹ ಸಹಿಯು ಅಂತಹ ಆದೇಶ ಅಥವಾ ಲೇಖನವನ್ನು ಸರಿಯಾಗಿ ಅಧಿಕೃತಗೊಳಿಸುತ್ತದೆ.

ಆದ್ದರಿಂದ ಕರ್ನಾಟಕ ಸರ್ಕಾರದ (ವ್ಯವಹಾರ) ನಿಯಮಾವಳಿಗಳು 1977ರ ಈ ಮೇಲ್ಕಂಡ ಆದೇಶವನ್ನು ಸರ್ಕಾರದ ಪರವಾಗಿ ಕಛೇರಿಯ ಮೊಹರು ಮತ್ತು ಸರ್ಕಾರದ ಅಧೀನ ಕಾರ್ಯದರ್ಶಿಯ ಸಹಿಯ ಅಡಿಯಲ್ಲಿ ದಿನಾಂಕ: 03.02.2012 ರಂದು ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್. ಬಿ. ಸಸಾಲಟ್ಟಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ. (ಆಡಳಿತ & ಸಮಿತಿಗಳು)

ಪಿ.ಆರ್. 539

ಉನ್ನತ ಶಿಕ್ಷಣ ಸಚಿವಾಲಯ

ತಿದ್ದುಪಡಿ ಆದೇಶ

ಸಂಖ್ಯೆ : ಇಡಿ 359 ಯುಬಿವಿ 2011, ಬೆಂಗಳೂರು, ದಿನಾಂಕ:06-02-2012.

ದಿನಾಂಕ : 12-01-2012 ರಂದು ಹೊರಡಿಸಲಾದ ಸರ್ಕಾರಿ ಆದೇಶ ಸಂಖ್ಯೆ ಇಡಿ 359 ಯುಬಿವಿ 2011 ರ ಆದೇಶ ಭಾಗದ ಕೊನೆಯ ಸಾಲಿನ **"ಮಾನ್ಯ ಲೋಕಾಯುಕ್ತಕ್ಕೆ ವಹಿಸಲಾಗಿದೆ"** ಎಂಬುದರ ಬದಲಿಗೆ **"ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸಲಾಗಿದೆ"** ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಪ್ರಕಾಶ್ ರಾವ್ ಕೇಸರ್‌ಕರ್

ಸರ್ಕಾರದ ಅಧೀನ ಕಾರ್ಯದರ್ಶಿ

ಪಿ.ಆರ್.540

ಉನ್ನತ ಶಿಕ್ಷಣ ಇಲಾಖೆ ವಿಶ್ವವಿದ್ಯಾಲಯಗಳು

ಸಾರಿಗೆ ಸಚಿವಾಲಯ

ವಿಷಯ : ಶ್ರೀ ಗಂಗಪ್ಪ ಶಣಶೆಪ್ಪ ಕೇರೂರ, ಹಿರಿಯ ಮೋಟಾರು ವಾಹನ ನಿರೀಕ್ಷಕರು, ಪ್ರಾದೇಶಿಕ ಸಾರಿಗೆ ಕಛೇರಿ ತನಿಖಾ ಠಾಣೆ, ಝಳಕಿ, ಇಂಡಿ ತಾಲ್ಲೂಕು, ಬಿಜಾಪುರ ಜಿಲ್ಲೆ ಇವರ ವಿರುದ್ಧ ದಾಖಲಾಗಿರುವ ಟ್ರ್ಯಾಪ್ ಪ್ರಕರಣದಲ್ಲಿ ಅಭಿಯೋಜನಾ ಮಂಜೂರಾತಿ ನೀಡುವ ಕುರಿತು.

ಓದಲಾಗಿದೆ:
1) ಅಪರ ಪೊಲೀಸ್ ಮಹಾ ನಿರ್ದೇಶಕರು, ಕರ್ನಾಟಕ ಲೋಕಾಯುಕ್ತ ಇವರ ಪತ್ರ ಸಂಖ್ಯೆ : ಲೋಕ್/ಐಎಸ್ ವಿ(ಜೆ) ಎಲ್-47/ಸಿಆರ್-7/2011/ಬಿಜೆಪಿ, ದಿನಾಂಕ: 14-12-2011.
2) ತನಿಖಾಧಿಕಾರಿಯವರ ಅಂತಿಮ ವರದಿ ಪತ್ರ ಸಂಖ್ಯೆ : ಕಲೋ/ಬಿಜೆಪಿ/ಪಿಐ/ಕೊವ/ಸಿಆರ್/ 07/2011/473, ದಿನಾಂಕ : 15-11-2011.
3) ತನಿಖಾ ದಾಖಲೆಗಳ ನಕಲುಗಳಾದ ಫಿರ್ಯಾದು, ಪ್ರಥಮ ವರ್ತಮಾನ ವರದಿ, ಪ್ರಾಯೋಗಿಕ ಪಂಚನಾಮೆ ಸ್ವತ್ತುಗಳ ಪಟ್ಟಿ, ರಾಸಾಯನಿಕ ಪರೀಕ್ಷಾ ವರದಿ, ಸಾಕ್ಷಿದಾರರ ಹೇಳಿಕೆಗಳು, ಲಂಚದ ಬೇಡಿಕೆಗೆ ಸಂಬಂಧಪಟ್ಟ ಕಡತಗಳು.

ಪ್ರಸ್ತಾವನೆ :

ಶ್ರೀ ಗಂಗಪ್ಪ ಶಣಶೆಪ್ಪ ಕೇರೂರ್, ಹಿರಿಯ ಮೋಟಾರುವಾಹನ ನಿರೀಕ್ಷಕರು (ಪ್ರಸ್ತುತ ಅಮಾನತ್ತಿನಲ್ಲಿ ಪ್ರಾದೇಶಿಕ ಸಾರಿಗೆ ಕಛೇರಿ, ಗುಲ್ಬರ್ಗಾ) ಶ್ರೀ ಆನಂದ ವಿ.ಗಾಮನಗಟ್ಟಿ, ಮೋಟಾರು ವಾಹನ ನಿರೀಕ್ಷಕರು, ಶ್ರೀ ಪರಶುರಾಮ ರಾಜಪ್ಪ ಇಲಕಲ್, ಸಿಪಾಯಿ ಎಲ್ಲರೂ ಬಿಜಾಪುರ ಜಿಲ್ಲೆ ಝಳಕಿ ತನಿಖಾ ಠಾಣೆ ಹಾಗೂ ಖಾಸಗಿ ಆರೋಪಿ ಶ್ರೀ ಲಕ್ಷ್ಮಣ ಮಲ್ಲಣ್ಣ ಜಿರಾದಾರ ಇವರುಗಳ ವಿರುದ್ಧ ಗುನ್ನೆ ಸಂಖ್ಯೆ : 7/2011 ರಲ್ಲಿ ಕರ್ನಾಟಕ ಲೋಕಾಯುಕ್ತ, ಬಿಜಾಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣದ ತನಿಖಾಧಿಕಾರಿಯ ಅಂತಿಮ ವರದಿಯ ನಕಲು ಮತ್ತು ತನಿಖಾ ದಾಖಲಾತಿಗಳನ್ನು (ಉಲ್ಲೇಖ 2) ಮತ್ತು (3) ಅನ್ನು ಅಪರ ಪೊಲೀಸ್ ಮಹಾನಿರ್ದೇಶಕರು, ಪೊಲೀಸ್ ವಿಭಾಗ, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ತಮ್ಮ ಪತ್ರ ದಿನಾಂಕ : 14-12-2011 (ಉಲ್ಲೇಖ-1) ರೊಡನೆ ಕಳುಹಿಸಿರುತ್ತಾರೆ. ಮೇಲ್ಕಂಡ ಆಪಾದಿತರುಗಳ ಪೈಕಿ ಅಪಾದಿತರಾದ ಶ್ರೀ ಗಂಗಪ್ಪ ಶಣಶೆಪ್ಪ ಕೇರೂರ, ಹಿರಿಯ ಮೋಟಾರು ವಾಹನ ನಿರೀಕ್ಷಕರು ಇವರನ್ನು ಘನ ನ್ಯಾಯಾಲಯದಲ್ಲಿ ಅಭಿಯೋಜನೆಗೆ ಒಳಪಡಿಸಲು ಲಂಚ ನಿರೋಧಕ ಕಾಯ್ದೆ-1988ರ 19(1)(ಬಿ)ನೇಯ ಕಲಂನ ಅಡಿಯಲ್ಲಿ ಅಭಿಯೋಜನಾ ಮಂಜೂರಾತಿಗಾಗಿ ಸರ್ಕಾರವನ್ನು ಕೋರಲಾಗಿದೆ.

ಸಕ್ಷಮ ಪ್ರಾಧಿಕಾರವಾದ ಸರ್ಕಾರವು ಉಲ್ಲೇಖ (1) ರ ಜೊತೆಯಲ್ಲಿ ಕಳುಹಿಸಿರುವ ಅಂತಿಮ ತನಿಖಾ ವರದಿಯ ಈ ಕೆಳಕಂಡ ದಾಖಲಾತಿ ಪ್ರತಿಗಳನ್ನು ಪರಿಶೀಲಿಸಿದೆ.

1	ವಿಜಾಪುರ ಲೋಕಾಯುಕ್ತ ಠಾಣೆ ಅಪರಾಧ ಸಂಖ್ಯೆ : 07/2011 ರಲ್ಲಿಯ ಎಫ್.ಐ.ಆರ್ ನಕಲು ಮತ್ತು ಫಿರ್ಯಾಧಿಯ ನಕಲು
2	ಪಂಚರುಗಳನ್ನು ಆಹ್ವಾನಿಸಿ ಬರೆದ ಪತ್ರ ಹಾಗೂ ಪಂಚರಿಗೆ ನೀಡಿದ ಹಾಜರಾತಿ ಪ್ರಮಾಣ ಪತ್ರದ ನಕಲುಗಳು ಮತ್ತು ಪಂಚ ನಂ. 1 ನೇದವರ ಕಡೆಯಿಂದ ಸೀಲು ಮುಟ್ಟಿದ ಬಗ್ಗೆ ಪಡೆದುಕೊಂಡ ಪಾವತಿ ಪತ್ರದ ನಕಲು
3	ವಹಿಸಿಕೊಡುವ ಪಂಚನಾಮದ ನಕಲು
4	ಟ್ರ್ಯಾಪ ಪಂಚನಾಮದ ನಕಲು
5	ಟ್ರ್ಯಾಪ ಪಂಚನಾಮ ಕಾಲಕ್ಕೆ ವಶಪಡಿಸಿಕೊಂಡ ಕಾಗದ ಪತ್ರಗಳ ನಕಲುಗಳು ಮತ್ತು ಫಿರ್ಯಾದಿಯ ವಾಹನಕ್ಕೆ ಸಂಬಂಧಪಟ್ಟ ಕಾಗದ ಪತ್ರಗಳು ನಕಲುಗಳು.
6	ಆಪಾದಿತರು ಬರೆದು ಕೊಟ್ಟ ಹೇಳಿಕೆ ನಕಲುಗಳು
7	ಗುನ್ನೆ ಜಾಗೆಯ ಹಾತ ನಕಾಶೆ
8	ಮ್ಯಾಜಿಸ್ಟ್ರೇಟ್ ರವರಿಗೆ ಕಳುಹಿಸಿದ ಸ್ವತ್ತಿನ ಪಟ್ಟಿಯ ನಕಲು
9	ರಿಮ್ಯಾಂಡ್ ಯಾದಿ ಮತ್ತು ದಸ್ತಗಿರಿ ತಿಳುವಳಿಕೆ ಪತ್ರದ ನಕಲು
10	ಜಾಮೀನು ಅರ್ಜಿಗೆ ಸಲ್ಲಿಸಿದ ತಕರಾರುಗಳು
11	ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ವಿಜಾಪುರ ಇವರಿಗೆ ಅಪಾದಿತರ ಸೇವಾ ಮಾಹಿತಿ ಕೋರಿ ಬರೆದ ಪತ್ರದ ನಕಲು ಮತ್ತು ಅವರಿಂದ ಬಂದ ಆಪಾದಿತರ ಸೇವಾ ಮಾಹಿತಿಯ ಪತ್ರದ ನಕಲು.
12	ಪಂಚ ನಂ. 1 ನೇದವರಿಗೆ ಗುನ್ನೆ ಜಾಗಿ ತೋರಿಸುವ ಕುರಿತು ಹಾಜರಾಗಲು ಬರಕೊಂಡ ಪತ್ರದ ನಕಲು ಮತ್ತು ಎ.ಇ.ಇ. ಇಂಡಿ, ರವರಿಗೆ ಕೃತ್ಯ ನಡೆದ ಸ್ಥಳದ ನಕಾಶೆ ತೆಗೆಯಿಸಿ ಕೊಡಲು ಬರೆದ ಪತ್ರದ ನಕಲು ಮತ್ತು ಎ.ಇ.ಇ. ಇಂಡಿ ರವರು ಗುನ್ನೆ ಜಾಗೆಯ ನಕಾಶೆ ತೆಗೆಯಿಸಿ ಕಳುಹಿಸಿದ ಪತ್ರ ಮತ್ತು ಅದರ ಜೊತೆಗೆ ನಕಾಶೆ ನಕಲು.

13	ರಾಸಾಯನಿಕ ತಜ್ಞರು ಬೆಂಗಳೂರು ರವರು ನೀಡಿದ ವರದಿ ಮತ್ತು ಅದರ ಜೊತೆಗೆ ಇರುವ ಕಾಗದ ಪತ್ರಗಳು.
14	ದಿನಾಂಕ : 25-8-2011 ರಂದು ಮಾನ್ಯ ಪ್ರಧಾನ ಜಿಲ್ಲಾ ಹಾಗೂ ವಿಶೇಷ ನ್ಯಾಯಾಲಯದ ವಿಜಾಪುರ ರವರಿಗೆ ಬರೆದುಕೊಂಡ ಪತ್ರ ಹಾಗೂ ಪಂಚರಿಗೆ ಹಾಜರಿರಲು ಬರಕೊಂಡ ಪತ್ರ ಮತ್ತು ಶ್ರೀ ಮುತ್ತುರಾಜ, ಬಿಎನ್. ಪ್ರ.ದ.ಸ., ತನಿಖಾ ಠಾಣೆ ಝುಳಕಿ ಇವರಿಗೆ ಬರೆದುಕೊಂಡ ಪತ್ರದ ನಕಲು.
15	ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಿಜಾಪುರ ರವರಿಗೆ ನೀಡಿದ ನೋಟೀಸ್ ನಕಲು
16	ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತನಿಖಾ ಠಾಣೆ ಝುಳಕಿ ಇವರಿಗೆ ದಿನಾಂಕ : 01-06-2011 ರಿಂದ 30-06-2011ರವರೆಗೆ ತನಿಖಾ ಠಾಣೆಗೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರ ಹಾಗೂ ದಿನಾಂಕ : 30-06-2011 ರಂದು ಕರ್ತವ್ಯದ ಮೇಲಿದ್ದ ಹೋಮಗಾರ್ಡ್‌ರವರ ಮಾಹಿತಿ ತರುವ ಬಗ್ಗೆ ನೀಡಿದ ನೋಟೀಸ್ ಮತ್ತು ಅವರಿಂದ ಬಂದ ಮಾಹಿತಿಯ ನಕಲುಗಳು.
17	ಶ್ರೀ ಕುಮಾರ @ ರಾಜಕುಮಾರ ತಂದೆ ವಿಠಲ ಕನಸೆ, ಸಾ: ಕೊಡಗಾನೂರ ತಾ: ಬಸವನ ಬಾಗೇವಾಡಿ (ಫಿರ್ಯಾಧಿ).
18	ಶ್ರೀ ಮಲ್ಲಿಕಾರ್ಜುನ ತಂದೆ ಶಿವಪ್ಪ ದಾಳಿ, ಪ್ರ.ದ.ಸ, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ವಿಜಾಪೂರ (ಪಂಚ ನಂ.1)
19	ಶ್ರೀ ಬಸವರಾಜ ತಂದೆ ಶಂಕರಗೌಡ ಪಾಟೀಲ, ಕಿರಿಯ ಅಭಿಯಂತರರು, ಅರ್ಬನ್ ಡೆವಲಪ್‌ಮೆಂಟ್ ಅಥಾರಿಟಿ, ವಿಜಾಪುರ (ಪಂಚ ನಂ.2).
20	ಶ್ರೀ ಶೈಲ ಬಸಪ್ಪ ಉಪ್ಪಿನ, ಸಾ: ಹೊನವಾಡ ತಾ: ಜಿ:ವಿಜಾಪುರ.
21	ಶ್ರೀ ಚಂದ್ರಕಾಂತ್ ತಂದೆ ಕಲ್ಲಪ್ಪ ಬಿಂದಗೆ, ಸಾ:ಬಳ್ಳೊಳ್ಳಿ ತಾ: ಇಂಡಿ
22	ಶ್ರೀ ಭೀಮರಾಯ ತಂದೆ ಬಾಪುರಾವ ಕಂಬಾರ, ಸಾ: ಝುಳಕಿ ತಾ: ಇಂಡಿ.
23	ಶ್ರೀ ವಿಠಲ ತಂದೆ ಅಂದಪ್ಪ ಅಗಸರ, ಸಾ:ಝುಳಕಿ ತಾ: ಇಂಡಿ.
24	ಶ್ರೀ ಶಶಿಧರ ತಂದೆ ಶಿಮಂತಗೌಡ ಪಾಟೀಲ, ಸಾ:ಝುಳಕಿ ತಾ: ಇಂಡಿ.
25	ಶ್ರೀ ಸಿದ್ದರಾಯ ಎಸ್.ಕರಜಗಿ, ಸಾ: ಚಟಚಣ ತಾ: ಇಂಡಿ ಜಿ: ವಿಜಾಪುರ.
26	ಶ್ರೀ ಸುಧಾಕರ ವಿ.ಪಾತ್ರೋಟ, ಸಾ: ಚಡಚಣ ತಾ:ಇಂಡಿ ಜಿ: ವಿಜಾಪುರ.
27	ಶ್ರೀ ಶ್ರೀನಿವಾಸ ಎಲ್ ಉಪ್ಪಾರ, ಸಾ: ಹಳಿಯಾಳ ತಾ: ಹಳಿಯಾಳ ಜಿ: ಕಾರವಾರ.
28	ಶ್ರೀ ಅನಿಲ ಗಂಗಪ್ಪ ಚಲವಾದಿ, ಸಾ: ಹಳಿಯಾಳ ತಾ: ಹಳಿಯಾಳ ಜಿ: ಕಾರವಾರ.
29	ಶ್ರೀ ರಾಮದಾಸ ಓಲೇಕಾರ, ಸ: ಹಳಿಯಾಳ ತಾ: ಹಳಿಯಾಳ ಜಿ: ಕಾರವಾರ.
30	ಶ್ರೀ ಅನೀಲ ತಂದೆ ಅಶೋಕ ಕೊರಿ, ಸಾ: ವಿಜಾಪುರ ಕೆ.ಹೆಚ್.ಬಿ ಕಾಲನಿ, ಸೋಲಾಪುರ ರೋಡ್.
31	ಶ್ರೀ ರಾಚಯ್ಯ ಬಸಯ್ಯಾ ಲದ್ದಿಮಠ, ಸಾ: ವಿಜಾಪುರ ಮಠಪತಿ ಗಲ್ಲಿ ಮನೆ ನಂ. 101, ಅಮೀರ ಟಾಕೀಜ ರೋಡ್.
32	ಶ್ರೀ ನಾಗೇಂದ್ರ ಯಲ್ಲಪ್ಪ ಬಂಡಿವಡ್ಡರ, ಸಾ: ಕುದುರೆ ಸಾಲೊಡಗಿ ತಾ: ಬಸವನ ಬಾಗೇವಾಡಿ.
33	ಶ್ರೀ ಮುತ್ತುರಾಜ, ಬಿ.ಎನ್. ಪ್ರಥಮ ದರ್ಜೆ ಸಹಾಯಕರು, ಆರ್‌ಟಿಓ ಚೆಕ್‌ಪೋಸ್ಟ್, ಝುಳಕಿ.
34	ಶ್ರೀ ವಾಮನ ಕೃಷ್ಣಾ ಹೇಮಾದ್ರಿ, ಆರ್‌ಟಿಓ, ವಿಜಾಪುರ.
35	ಶ್ರೀ ಎನ್.ಬಿ. ಫಾಲನೇತ್ರ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ತನಿಖಾ ಠಾಣೆ, ಝುಳಕಿ.
36	ಶ್ರೀ ಜಗದೀಶ ಶಿವಾಜಿ, ನಾರಾಯಣಕರ, ಸಹಾಯಕ ಇಂಜನೀಯರ್, ಲೋಕೋಪಯೋಗಿ ಇಲಾಖೆ, ಉಪವಿಭಾಗ, ಇಂಡಿ.
37	ಶ್ರೀ ಶರಣಪ್ಪ ಈರಪ್ಪ ಗಿಡಗಂಟಿ, ಸಿಪಿಸಿ, ಲೋಕಾಯುಕ್ತ ಪೊಲೀಸ್ ಠಾಣೆ, ವಿಜಾಪುರ.
38	ಶ್ರೀ ಶಂಕರ ನಾನಪ್ಪ ಲಮಾಣಿ, ಸಿಪಿಸಿ, ಲೋಕಾಯುಕ್ತ ಪೊಲೀಸ್ ಠಾಣೆ, ವಿಜಾಪುರ.
39	ಶ್ರೀ ರವೀಂದ್ರ ಕೃಷ್ಣಾಜಿರಾವ್ ನಾಡಿಗೇರ, ಸಿಪಿಸಿ, ಲೋಕಾಯುಕ್ತ ಪೊಲೀಸ್ ಠಾಣೆ, ವಿಜಾಪುರ.
40	ಶ್ರೀ ಮೋಹನಕುಮಾರ ಮುರಳೀಧರರಾವ್ ಉಮದಿ, ಸಿಪಿಸಿ, ಲೋಕಾಯುಕ್ತ ಪೊಲೀಸ್ ಠಾಣೆ, ವಿಜಾಪುರ.
41	ಶ್ರೀ ಮಹಾದೇವ ಅಶೋಕ ಜಾಧವ, ಸಿಪಿಸಿ, ಲೋಕಾಯುಕ್ತ ಪೊಲೀಸ್ ಠಾಣೆ, ವಿಜಾಪುರ.
42	ಶ್ರೀ ಗಂಗಾಧರ ನೀಲಪ್ಪ ಜೋಗೂರ ಸಿಪಿಸಿ, ಲೋಕಾಯುಕ್ತ ಪೊಲೀಸ್ ಠಾಣೆ, ವಿಜಾಪುರ.
43	ವಹಿಸಿಕೊಡುವ ಪಂಚನಾಮೆ ಮತ್ತು ಟ್ರ್ಯಾಪ್ ಪಂಚನಾಮೆ ಕಾಲಕ್ಕೆ ತೆಗೆಯಿಸಿದ ಪೋಟೋಗಳು.
44	ದಿನಾಂಕ : 30-06-2011ರ ದಿನಚರಿ ಪ್ರತಿ
45	ಕೊನೆಯ ವರದಿ

ದಿನಾಂಕ : 30-6-2011 ರಂದು ಶ್ರೀ ಚಂದ್ರಕಾಂತ್ ಎಲ್.ಟಿ. ಪೊಲೀಸ್ ನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ, ಬಿಜಾಪುರ ರವರು ಲೋಕಾಯುಕ್ತ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ, ಫಿರ್ಯಾದುದಾರರಾದ ಶ್ರೀ ಕುಮಾರ ವಿಠಲ ಕನಸೆ, ಕೊಡಗಾನೂರ ಗ್ರಾಮ, ಬಸವನ ಬಾಗೇವಾಡಿ ತಾಲ್ಲೂಕು, ಬಿಜಾಪುರ ಜಿಲ್ಲೆರವರು ಬಿಜಾಪುರ ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶದಂತೆ, ಫಿರ್ಯಾದುದಾರರು ಕಳೆದ ಒಂದು ವರ್ಷದಿಂದ ಹೊನವಾಡ ಗ್ರಾಮದ ಶ್ರೀ ಶೈಲ ಬಸಪ್ಪ ಉಪ್ಪಿನ ಇವರ ಮಾಲೀಕತ್ವದಲ್ಲಿರುವ ವಾಹನ ಸಂ:ಕೆಎ-28/ಎ-7148ರ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಸದರಿಯವರು ಬಿಜಾಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಬೆಳೆಯುವ ಫಸಲುಗಳನ್ನು ಲೋಡ್ ಮಾಡಿಕೊಂಡು ಸೋಲಾಪುರಕ್ಕೆ ಹೋಗಿ ಮಾಲೀಕರು ತಿಳಿಸುವ ಸ್ಥಳಗಳಲ್ಲಿ ಇಳಿಸಿ ಬರುತ್ತಿರುತ್ತಾರೆ. ಈ ರೀತಿ ಮಾಡುವಾಗ ಗೂಡ್ಸ್ ವಾಹನವು ಝುಳಕಿ ತನಿಖಾ ಠಾಣೆಯಲ್ಲಿ ಹಾದುಹೋಗಬೇಕಾಗಿದ್ದು, ಆ ಸಂದರ್ಭದಲ್ಲಿ ತನಿಖಾ ಠಾಣೆಯ ಅಧಿಕಾರಿಗಳು ಮತ್ತು ಖಾಸಗಿ ಏಜೆಂಟರುಗಳು ವಾಹನವನ್ನು ನಿಲ್ಲಿಸಿ ದಾಖಲೆಗಳನ್ನು ಹಾಗೂ ವಾಹನದಲ್ಲಿ ಸಾಗಿಸುತ್ತಿರುವ ವಸ್ತುಗಳನ್ನು ಪರಿಶೀಲಿಸಿ ರೂ. 500/- ಲಂಚದ ಹಣ ಪಡೆದುಕೊಂಡ ಬಳಿಕ ವಾಹನವನ್ನು ಬಿಡುವ ಪ್ರವೃತ್ತಿ ಬೆಳೆಸಿಕೊಂಡಿರುತ್ತಾರೆ. ದಿ: 30-06-2011 ರಂದು ಫಿರ್ಯಾದುದಾರರು ಕನ್ನೊಳ್ಳಿ ಗ್ರಾಮಕ್ಕೆ ವಾಹನ ಸಂ:ಕೆಎ-28/ಎ-7148ರಲ್ಲಿ ಇದ್ದಿಲು

ಲೋಡ್ ಮಾಡಿಕೊಂಡು ಝಳಕಿ ತನಿಖಾ ಠಾಣೆ ಬಳಿಗೆ ಬಂದಾಗ, ಆರ್.ಟಿ.ಓ. ಅಧಿಕಾರಿಗಳ ಆದೇಶದಂತೆ ತನಿಖಾ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಖಾಸಗಿ ಏಜೆಂಟರು ಗಾಡಿಯನ್ನು ನಿಲ್ಲಿಸಿ, ಲೋಡನ್ನು ಪರಿಶೀಲಿಸಿರುತ್ತಾರೆ. ಇದ್ದಿಲು ಸಾಗಿಸಲು ಪರವಾನಗಿ ಇರುವುದಾಗಿ ಫಿರ್ಯಾದುದಾರರು ತಿಳಿಸಿದರೂ ಸಹ ಖಾಸಗಿ ಏಜೆಂಟರುಗಳು ಆರ್.ಟಿ.ಓ. ಇನ್ಸ್ ಪೆಕ್ಟರ್ ಅವರಿಗೆ ರೂ. 500/- ಲಂಚ ಕೊಟ್ಟು ಮುಂದೆ ಹೋಗುವಂತೆ ಒತ್ತಾಯಿಸಿರುತ್ತಾರೆ. ಫಿರ್ಯಾದುದಾರರು ಈ ವಿಚಾರವನ್ನು ವಾಹನ ಮಾಲೀಕರಿಗೆ ತಿಳಿಸಿದ್ದು ಸದರಿಯವರ ನಿರ್ದೇಶನದಂತೆ ಗೂಡ್ಸ್ ಗಾಡಿಯನ್ನು ರಸ್ತೆಯ ಪಕ್ಕಕ್ಕೆ ನಿಲ್ಲಿಸಿ ಲೋಕಾಯುಕ್ತ ಪೊಲೀಸ್ ಠಾಣೆಗೆ ಬಂದು ಝಳಕಿ ತನಿಖಾ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಖಾಸಗಿ ಏಜೆಂಟರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿ ದೂರು ನೀಡಿರುತ್ತಾರೆ.

ಸದರಿ ದೂರನ್ನು ಆಧರಿಸಿ, ಪೊಲೀಸ್ ನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ, ಬಿಜಾಪುರ ಇವರು ಝಳಕಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತರಾಗಿರುವ ಅಧಿಕಾರಿಗಳು ಹಾಗೂ ಖಾಸಗಿ ಏಜೆಂಟರುಗಳ ವಿರುದ್ಧ ಭ್ರಷ್ಟಾಚಾರ ನಿರೋಧಕ ಕಾಯ್ದೆ 1988ರ ಕಲಂ 7,8,13(1)(ಡಿ) ಸಹವಾಚನ ಕಲಂ 13(2)ರ ಅಡಿಯಲ್ಲಿ ಮೊಕದ್ದಮೆ ಸಂಖ್ಯೆ : 7/2011ರ ಪ್ರಕಾರ ಪ್ರಕರಣವನ್ನು ದಿನಾಂಕ : 30-06-2011 ರಂದು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಪೊಲೀಸ್ ಇನ್ಸ್‌ಪೆಕ್ಟರ್, ಕರ್ನಾಟಕ ಲೋಕಾಯುಕ್ತ, ಬಿಜಾಪುರ ಇವರು ಪಂಚರು, ಸಿಬ್ಬಂದಿ ಹಾಗೂ ಇನ್ನೊರ್ವ ಪೊಲೀಸ್ ಇನ್ಸ್‌ಪೆಕ್ಟರ್‌ರಾದ ಶ್ರೀ ರವೀಂದ್ರ.ಎಂ.ಕುರಬಗಟ್ಟಿ ಇವರೊಂದಿಗೆ ಸದರಿ ಗೂಡ್ಸ್ ವಾಹನವನ್ನು ಹಿಂಬಾಲಿಸಿಕೊಂಡು ಆರ್.ಟಿ.ಓ. ಚೆಕ್‌ಪೋಸ್ಟ್ ಹತ್ತಿರ ಬಂದು ಸೂಕ್ತವಾದ ಸ್ಥಳದಲ್ಲಿ ನಿಂತು ಗಮನಿಸಿದ್ದು ಫಿರ್ಯಾದಿ ಮತ್ತು ಪಂಚ ನಂ. 1ನೇಯವರು ಝಳಕಿ ಆರ್.ಟಿ.ಓ. ಚೆಕ್‌ಪೋಸ್ಟ್ ಒಳಗೆ ಹೋಗಿದ್ದು, ಸ್ವಲ್ಪ ಹೊತ್ತಿನ ನಂತರ 20:00 ಗಂಟೆ ಸುಮಾರಿಗೆ ಫಿರ್ಯಾದಿದಾರರು ಹೊರಗಡೆ ಬಂದು ತಮ್ಮ ಕೈಯನ್ನು ಮೇಲಕ್ಕೆ ಎತ್ತಿ ಅಲುಗಾಡಿಸುವ ಮೂಲಕ ಸನ್ನೆಯನ್ನು ನೀಡಿದ ನಂತರ ಫಿರ್ಯಾದಿಯು ಎಲ್ಲರನ್ನು ಆರ್.ಟಿ.ಓ. ಚೆಕ್‌ಪೋಸ್ಟ್ ಒಳಗೆ ಕರೆದುಕೊಂಡು ಹೋಗಿದ್ದು, ಫಿರ್ಯಾದಿಯು ಸದರಿ ಕೋಣೆಯ ಉತ್ತರ ಬದಿಯ ಗೋಡೆಯ ಹತ್ತಿರ ನಿರತಿದ್ದ ಒಬ್ಬರನ್ನು ತೋರಿಸಿ ಇವರೇ ತನ್ನ ಕಡೆಯಿಂದ ರೂ. 500/- ಲಂಚದ ಹಣವನ್ನು ಪಡೆದುಕೊಂಡಿರುವವರು ಅಂತಾ ಹೇಳಿ ತೋರಿಸಲಾಗಿ, ಗುರುತಿನ ಚೀಟಿಯನ್ನು ತೋರಿಸಿ ಪಂಚರ ಹಾಗೂ ಅವರ ಪರಿಚಯ ಹೇಳಿ ಅವರ ಹೆಸರು ಕೇಳಲಾಗಿ ಅವರು ತಮ್ಮ ಹೆಸರು 1) ಪರಶುರಾಮ ತಂದೆ ರಾಜಪ್ಪ ಇಲಕಲ್, ಸಿಪಾಯಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಾರ್ಯಾಲಯ, ವಿಜಾಪುರ ಎಂದು ಹೇಳಿರುತ್ತಾರೆ. ಅಲ್ಲಿ ಟೇಬಲ್ ಹಿಂದೆ ಚೇರುಗಳಲ್ಲಿ ಕುಳಿತಿದ್ದ ಆರ್.ಟಿ.ಓ. ಅಧಿಕಾರಿಗಳನ್ನು ತೋರಿಸಿ ಇವರೇ ಮೋಟಾರ ವೆಹಿಕಲ್ ಇನ್ಸ್‌ಪೆಕ್ಟರ್‌ಗಳು, ಅವರ ಹೇಳಿಕೆಯ ಮೇರೆಗೆ ತಾನು ಹಣವನ್ನು ಸ್ವೀಕರಿಸಿರುತ್ತೇನೆ ಎಂದು ಹೇಳಿರುತ್ತಾರೆ. ಅಷ್ಟರಲ್ಲಿ ಒಬ್ಬ ವ್ಯಕ್ತಿಯು ಕೋಣೆಯಿಂದ ಪಶ್ಚಿಮ ದಿಕ್ಕಿಗೆ ಇರುವ ಬಾಗಿಲಿನಿಂದ ಹೊರಗೆ ಓಡಿ ಹೊರಟಿದ್ದು ತಕ್ಷಣ ಇನ್ನೊಬ್ಬ ಪಿಐರವರು ಹಾಗೂ ಸಿಬ್ಬಂದಿಯವರು ಆತನನ್ನು ಹಿಡಿದು ಆತನ ಹೆಸರು ವಿಚಾರಿಸಲು 2) ಲಕ್ಷ್ಮಣ ಮಲ್ಲಣ್ಣ ಬಿರಾದಾರ, ಖಾಸಗಿ ಏಜೆಂಟ್‌ರಾಗಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ಕುಳಿತಿದ್ದ ಇಬ್ಬರೂ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್‌ಗಳನ್ನು ತೋರಿಸಿ ಇವರುಗಳ 40,000/- ರೂಗಳನ್ನು ತನ್ನ ಕಡೆಗೆ ಕೊಟ್ಟಿದ್ದು ಅವರೆಲ್ಲರನ್ನು ನೋಡಿ ಗಾಬರಿಯಿಂದ ಓಡಿ ಹೋಗುತ್ತಿರುವುದಾಗಿ ತಿಳಿಸಿರುತ್ತಾರೆ. ನಂತರ ಅಲ್ಲಿ ಇದ್ದ ಆರ್.ಟಿ.ಓ ಅಧಿಕಾರಿಗಳ ಹೆಸರು ಕೇಳಲಾಗಿ 3) ಗಂಗಪ್ಪ ಶಣಶೆಪ್ಪ ಕೇರೂರ, ಹಿರಿಯ ಮೋಟಾರು ವಾಹನ ತನಿಖಾಧಿಕಾರಿ, ಆರ್.ಟಿ.ಓ ಚೆಕ್‌ಪೋಸ್ಟ್ ಝಳಕಿ ಎಂದು ತಿಳಿಸಿರುತ್ತಾರೆ ಮತ್ತು 4) ಆನಂದ ತಂದೆ ವಿರೂಪಾಕ್ಷಪ್ಪ ಗಾಮನಗಟ್ಟಿ, ಮೋಟಾರು ವಾಹನ ನಿರೀಕ್ಷಕರು, ಆರ್.ಟಿ.ಓ. ಚೆಕ್‌ಪೋಸ್ಟ್ ಝಳಕಿ ಎಂದು ತಿಳಿಸಿರುತ್ತಾರೆ.

ಫಿರ್ಯಾದಿಯನ್ನು ನಡೆದ ಸಂಗತಿ ಕುರಿತು ಕೇಳಿದ ನಂತರ ಅಲ್ಲಿಯೇ ಹಾಜರಿದ್ದ ಪಂಚ-ನಂ.1ನೆಯವರನ್ನು ನಡೆದ ಸಂಗತಿ ಕುರಿತು ಕೇಳಲಾಗಿ, ಅವರು ನಾನು ಫಿರ್ಯಾದಿ ಹಿಂದೆ ಆರ್‌ಟಿಓ ಚೆಕ್‌ಪೋಸ್ಟ್ ಒಳಗೆ ಬಂದು ಪಶ್ಚಿಮಕ್ಕೆ ಮುಖವಾಗಿರುವ ಬಾಗಿಲಿನ ಹತ್ತಿರ ನಿಂತು ಫಿರ್ಯಾದಿ ಮತ್ತು ಆರೋಪಿತರ ನಡುವೆ ನಡೆದ ಸಂಬಾಷಣೆಯನ್ನು ನೋಡಿ ಕೇಳಿಸಿಕೊಂಡಿದ್ದು, ಆಪಾದಿತ ನಂ-1ನೆಯವರು "ಕ್ಯಾ ಲೋಡ್ ಹೈ" ಎಂದು ಕೇಳಿದನು ಅದಕ್ಕೆ ಫಿರ್ಯಾದಿ, ಇದ್ದಿ ಲೋಡ್ ಹೈ ಸರ್, ಎಂದು ಹೇಳಿದನು. ಅದಕ್ಕೆ ಅವರು ಓವರ್ ಲೋಡ್ ಎಷ್ಟಿದೆ ಅಂತ ಕೇಳಿದರು ಅದಕ್ಕೆ ಫಿರ್ಯಾದಿ, ಓವರ್ ಲೋಡ್ ಬಹಳ ಇಲ್ಲ ಸರ್ ಎಂದು ಹೇಳಿದಾಗ ಅವರು ಹತ್ತಟಕ್ಕೆ ಏನ, ಬಾರಾಟಕ್ಕೆ ಆದ ಅಂದರು, ಅದಕ್ಕೆ ಫಿರ್ಯಾದಿ, ಓವರ್ ಲೋಡ್ ಬಹಳ ಇಲ್ಲ ಸರ್, ಸ್ವಲ್ಪ ಅಯಿತಿ ಅಂದರು, ಅದಕ್ಕೆ ಆಪಾದಿತರು ತನ್ನ ಕೈ ಬೆರಳುಗಳಿಂದ ಸನ್ನೆ ಮಾಡಿ 500/- ರೂ ಕೊಡಲು ತೋರಿಸಿ ಆಯಿತು ರೊಕ್ಕಾ ಕೊಡು, ನಡಿ ಎಂದು ಹೇಳಿದರು. ಆಗ ಫಿರ್ಯಾದಿಯು ತಮ್ಮ ಬಳಿ ಇದ್ದ ಪೌಡರ ಲೇಪಿಸಿದ ಹಣವನ್ನು ಆಪಾದಿತನಿಗೆ ಕೊಟ್ಟನು. ಅಪಾದಿತನು ಸದರಿ ಹಣವನ್ನು ತನ್ನ ಬಲಗೈಯಿಂದ ತೆಗೆದುಕೊಂಡು ಎರಡು ಕೈಗಳಿಂದ ಎಣಿಸಿ ನೋಡಿ ತಮ್ಮ ಬಲಗೈಯಲ್ಲಿ ಹಿಡಿದುಕೊಂಡರು. ಆಗ ಫಿರ್ಯಾದಿಯು ಆರ್‌ಟಿಓ ಚೆಕ್‌ಪೋಸ್ಟ್‌ನಿಂದ ಹೊರಗಡೆ ಬಂದು ಪೊಲೀಸ್ ನಿರೀಕ್ಷಕರವರು ನೀಡಿದ್ದ ಸೂಚನೆಯಂತೆ ತನ್ನ ಕೈಯನ್ನು ಮೇಲಕ್ಕೆ ಎತ್ತಿ ಅಲುಗಾಡಿಸುವ ಮೂಲಕ ಸನ್ನೆಯನ್ನು ಮಾಡಿರುತ್ತಾರೆ ಎಂದು ತಿಳಿಸಿರುತ್ತಾರೆ.

ಶ್ರೀ ಎಸ್.ಐ.ಗಿಡಗಂಟೆ, ಸಿಪಿಸಿ, ಇವರಿಗೆ ಎರಡು ಸ್ವಚ್ಛವಾದ ಬಿಳಿಬಟ್ಟಲುಗಳನ್ನು ತೆಗೆದುಕೊಂಡು ದ್ರಾವಣವನ್ನು ತಯಾರಿಸಲು ಸೂಚಿಸಿದ ಮೇರೆಗೆ ಸದರಿ ಸಿಬ್ಬಂದಿಯು ಎರಡು ಪ್ರತ್ಯೇಕವಾದ ಬಟ್ಟಲುಗಳಲ್ಲಿ ಶುದ್ಧವಾದ ನೀರು ಮತ್ತು ಸೋಡಿಯಂ ಕಾರ್ಬೋನೆಟ್‌ಗಳನ್ನು ಒಳಗೊಂಡ ದ್ರಾವಣವನ್ನು ತಯಾರಿಸಿದ್ದು, ಸದರಿ ದ್ರಾವಣವು ಬಣ್ಣರಹಿತವಾಗಿದ್ದು, ಅವುಗಳಲ್ಲಿ ಆರೋಪಿ ನಂ. 1ನೇಯವರಾದ ಶ್ರೀ ಪರಶುರಾಮ ರಾಜಪ್ಪ ಇಲಕಲ್, ಸಿಪಾಯಿ, ಇವರ ಬಲಗೈಯನ್ನು ಒಂದು ಬಟ್ಟಲಿನಲ್ಲಿ ಮತ್ತು ಎಡಗೈಯನ್ನು ಇನ್ನೊಂದು ಬಟ್ಟಲಿನಲ್ಲಿ ಅದ್ದಿ ತೊಳೆಯಲು ತಿಳಿಸಿದಾಗ ಅವರು ತಮ್ಮ ಬಲಗೈಯಲ್ಲಿ ಹಿಡಿದುಕೊಂಡಿದ್ದ ಲಂಚದ ಹಣವನ್ನು ಎಂ.ವಿ.ಐ ರವರ ಟೇಬಲ್ ಮೇಲೆ ಇಟ್ಟು ತಮ್ಮ ಎರಡೂ ಕೈ ಬೆರಳುಗಳನ್ನು ಬಣ್ಣರಹಿತ ದ್ರಾವಣದಲ್ಲಿ ತೊಳೆದರು, ಆಗ ಎರಡು ಕೈ ಬೆರಳುಗಳನ್ನು ತೊಳೆಯಿಸಿದ ಬಟ್ಟಲುಗಳಲ್ಲಿಯ ದ್ರಾವಣವು ತಿಳಿ ಗುಲಾಬಿ ಬಣ್ಣಕ್ಕೆ ಪರಿವರ್ತನೆ ಹೊಂದಿದ್ದು, ಬಲಗೈಯನ್ನು ತೊಳೆಯಿಸಿದ ಬಟ್ಟಲದಲ್ಲಿಯ ಪರಿವರ್ತನೆ ಹೊಂದಿದ ದ್ರಾವಣವನ್ನು ಎರಡು ಪ್ರತ್ಯೇಕವಾದ ಗಾಜಿನ ಬಾಟಲಿಗಳಲ್ಲಿ ಹಾಕಿ ಬಿಳಿ ಬಟ್ಟೆಯಿಂದ ಬಾಹಿ ಬಂದು ಮಾಡಿ, ವಿವರಣೆ ಚೀಟಿ ಅಂಟಿಸಿ ಪಂಚ-1ನೇಯವರ ಕಡೆಗೆ ಇದ್ದ ಇಂಗ್ಲೀಷ್ "ಎನ್.ಎಸ್" ಎಂಬ ಸೀಲನ್ನು ತೆಗೆದುಕೊಂಡು ಅರಗಿನಲ್ಲಿ ಸೀಲು ಹಾಕಿ ಅವುಗಳಿಗೆ ಆರ್ಟಿಕಲ್ ನಂ. 5,5(ಎ) ಎಂದು ಗುರ್ತಿಸಿದ್ದು ಅದೇ ಎಡಗೈ ಬೆರಳುಗಳನ್ನು ತೊಳೆಯಿಸಿದ ಬಟ್ಟಲುಗಳಲ್ಲಿಯ ದ್ರಾವಣವು ಸಹ ತಿಳಿ ಗುಲಾಬಿ ಬಣ್ಣಕ್ಕೆ ಪರಿವರ್ತನೆ ಹೊಂದಿದ್ದು, ಈ ಪರಿವರ್ತನೆ ಹೊಂದಿದ ದ್ರಾವಣವನ್ನು ಎರಡು ಪ್ರತ್ಯೇಕವಾದ ಗಾಜಿನ ಬಾಟಲಿಗಳಲ್ಲಿ ಹಾಕಿ ಬಿಳಿ ಬಟ್ಟೆಯಿಂದ ಬಾಯಿ ಬಂದು ಮಾಡಿ, ವಿವರಣೆ ಚೀಟಿ ಅಂಟಿಸಿ, ಅರಗಿನಲ್ಲಿ ಸೀಲು ಹಾಕಿ ಅವುಗಳಿಗೆ ಆರ್ಟಿಕಲ್ ನಂ. 6, 6(ಎ) ಎಂದು ಗುರ್ತಿಸಿರುತ್ತಾರೆ.

ಶ್ರೀ ಪರಶುರಾಮ ರಾಜಪ್ಪ ಇಲಕಲ್, ಸಿಪಾಯಿ, ಇವರಿಗೆ ಫಿರ್ಯಾದಿಯಿಂದ ಸ್ವೀಕರಿಸಿದ ಲಂಚದ ಹಣವನ್ನು ಹಾಜರುಪಡಿಸಲು ತಿಳಿಸಲಾಗಿ ಅವರು ತಮ್ಮ ಬಲಗೈಯಲ್ಲಿದ್ದ ಲಂಚದ ಹಣ ರೂ. 500/-ಗಳನ್ನು ಹಾಜರುಪಡಿಸಿದ್ದು, ಸದರಿ ನೋಟುಗಳನ್ನು ಪಂಚರಿಗೆ ಪರಿಶೀಲಿಸಲು ತಿಳಿಸಲಾಗಿ, ಅವರು ಅವುಗಳನ್ನು ತೆಗೆದುಕೊಂಡು ಪರಿಶೀಲಿಸಿ ನೋಡಲಾಗಿ ಅವುಗಳು ಈ ಹಿಂದೆ ಪ್ರಾಯೋಗಿಕ ಪಂಚನಾಮೆಯಲ್ಲಿ ನಮೂದಿಸಿದ ಸಂಖ್ಯೆಯ ನೋಟುಗಳೇ ಇರುವುದನ್ನು ಖಚಿತಪಡಿಸಿಕೊಂಡಿರುತ್ತಾರೆ.

ಆಪಾದಿತ ನಂ. 1ನೇಯವರಾದ ಶ್ರೀ ಪಿ.ಆರ್.ಇಲಕಲ್, ಸಿಪಾಯಿ ಇವರ ಅಂಗ ಪರಿಶೀಲನೆ ಮಾಡಲಾಗಿ ಅವರು ತೊಟ್ಟುಕೊಂಡ ಪ್ಯಾಂಟಿನ ಬಲಗಡೆಯ ಜೇಬನ್ನು ಪರಿಶೀಲಿಸಿದಾಗಿ 100x17 ದರದ ನೋಟುಗಳು ಒಟ್ಟು ರೂ. 1700-00 ಹೆಚ್ಚುವರಿ ಹಣ ದೊರೆತಿದ್ದು, ಸದರಿ ಹಣದ ಬಗ್ಗೆ ಪರಿಶೀಲಿಸಲಾಗಿ ಯಾವುದೇ ರಸೀದಿ ವಗೈರೆ ಕಂಡು ಬರದೇ ಇದ್ದುದ್ದರಿಂದ ಸದರಿ ಹಣವನ್ನು ಜಪ್ತಿ ಮಾಡಿರುತ್ತಾರೆ.

ಆಪಾದಿತ ನಂ. 2ನೇಯವರಾದ ಲಕ್ಷ್ಮಣ ಮಲ್ಲಣ್ಣ ಬಿರಾದಾರ, ಖಾಸಗಿ ಏಜೆಂಟ್ ಇವರ ಹತ್ತಿರ ಇಬ್ಬರೂ ಆಪಾದಿತ ಮೋಟಾರು ವಾಹನ ನಿರೀಕ್ಷಕರವರುಗಳು ಕೊಟ್ಟಿದ್ದ (100x400) ದರದ ನೋಟುಗಳು ಒಟ್ಟು 40,000/- ರೂ.ಗಳ ಹಣವನ್ನು ಆಪಾದಿತರಿಗೆ ಹಾಜರುಪಡಿಸಲು ತಿಳಿಸಿದಾಗ ಅವರು ಹಾಜರುಪಡಿಸಿದ್ದು, ಸದರಿ ಹಣದ ಬಗ್ಗೆ ಪರಿಶೀಲಿಸಲಾಗಿ ಯಾವುದೇ ರಸೀದಿ ಕಂಡು ಬರದೇ ಇದ್ದುದ್ದರಿಂದ ಸದರಿ ಹಣವನ್ನು ಜಪ್ತಿ ಮಾಡಿರುತ್ತಾರೆ.

ಆಪಾದಿತ ನಂ. (3) ಶ್ರೀ ಗಂಗಪ್ಪ ಶಣಶೆಪ್ಪ ಕೇರೂರ್, ಹಿರಿಯ ಮೋಟಾರು ವಾಹನ ನಿರೀಕ್ಷಕರು ಆರ್‌ಟಿಓ, ಝುಳಕಿ ಚೆಕ್‌ಪೋಸ್ಟ್ ಮತ್ತು ಆಪಾದಿತ ನಂ. (4) ಶ್ರೀ ಆನಂದ ವಿರೂಪಾಕ್ಷಪ್ಪ ಗಾಮನಗಟ್ಟಿ, ಮೋಟಾರು ವಾಹನ ನಿರೀಕ್ಷಕರು ಇವರುಗಳ ಅಂಗ ಪರಿಶೀಲನೆ ಮಾಡಿದಾಗ ಯಾವುದೇ ಹಣ ವಗೈರೆ ದೊರೆಯಲಿಲ್ಲ.

ಶ್ರೀ ಗಂಗಪ್ಪ ಶಣಶೆಪ್ಪ ಕೇರೂರ್, ಹಿರಿಯ ಮೋಟಾರು ವಾಹನ ನಿರೀಕ್ಷಕರು ಆರ್‌ಟಿಓ, ಝುಳಕಿ ಚೆಕ್‌ಪೋಸ್ಟ್ ಇವರಿಗೆ ಫಿರ್ಯಾದಿಯ ಕೆಲಸಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಹಾಜರುಪಡಿಸಲು ಹೇಳಿದಾಗ, ನೌಕರರು ತಮ್ಮ ಟೇಬಲ್‌ನ ಮೇಲಿದ್ದ ಹತ್ತು ಮೂಲ ಕಾಗದಪತ್ರಗಳನ್ನು ಹಾಜರುಪಡಿಸಿದ್ದು, ಅವುಗಳನ್ನು ವಿವರಣೆ ಮಾಡಿ ನಮೂದಿಸಿದ ಪುಟಗಳ ಮೇಲೆ ಲೋಕಾಯುಕ್ತ ಪೊಲೀಸ್ ನಿರೀಕ್ಷಕರು ಮತ್ತು ಪಂಚರು ಸಹಿ ಮಾಡಿದ ನಂತರ ಝೆರಾಕ್ಸ್ ಪ್ರತಿಗಳನ್ನು ತಯಾರಿಸಿ ಅವುಗಳನ್ನು ಝುಳಕಿ ಚೆಕ್‌ಪೋಸ್ಟ್‌ನಲ್ಲಿ ಪ್ರಥಮ ದರ್ಜೆ ಸಹಾಯಕರಾದ ಶ್ರೀ ಬಿ. ಎನ್. ಮುತ್ತುರಾಜ್ ರವರಿಂದ ಧೃಢೀಕರಿಸಿಕೊಂಡು ವಶಕ್ಕೆ ತೆಗೆದುಕೊಂಡಿರುತ್ತಾರೆ.

ಫಿರ್ಯಾದುದಾರರಿಂದ ಆಪಾದಿತ-1 ಶ್ರೀ ಪರಶುರಾಮ ರಾಜಪ್ಪ ಇಲಕಲ್, ಸಿಪಾಯಿ ಸ್ವೀಕರಿಸಲೆನ್ನಲಾದ ಅಕ್ರಮ ಸಂಭಾವನೆ ಮೊತ್ತ ರೂ. 500-00ಗಳನ್ನು ಪಂಚರ ಮುಖಾಂತರ ಪರಿಶೀಲಿಸಿ, ನಂತರ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆಯ ವೇಳೆಯಲ್ಲಿ ವಶಪಡಿಸಿಕೊಳ್ಳಲಾದ ಸ್ವತ್ತುಗಳನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಿದಾಗ ತನಿಖೆಗೆ ಪೂರಕವಾದ ಅಂಶವಿರುವುದು ವೈಜ್ಞಾನಿಕವಾಗಿ ದೃಢಪಟ್ಟಿರುತ್ತದೆ ಹಾಗೂ ಸದರಿ ನೌಕರರ ಬಳಿ ರೂ. 1700-00 ಹೆಚ್ಚುವರಿ ಹಣ ದೊರತಿದ್ದು ಈ ಬಗ್ಗೆ ಯಾವುದೇ ದಾಖಲೆ, ರಸೀದಿ ವಗೈರೆ ಕಂಡುಬಂದಿಲ್ಲವಾದ್ದರಿಂದ ಸದರಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಖಾಸಗಿ ಏಜೆಂಟನೆಂದು ಹೇಳಲಾದ ಶ್ರೀ ಲಕ್ಷ್ಮಣ ಮಲ್ಲಣ್ಣ ಬಿರಾದಾರ ಇವರ ಹತ್ತಿರ ಶ್ರೀ ಆನಂದ ವಿ.ಗಾಮನಗಟ್ಟಿ, ಮೋಟಾರು ವಾಹನ ನಿರೀಕ್ಷಕರು ಮತ್ತು ಶ್ರೀ ಜಿ.ಎಸ್.ಕೇರೂರ್, ಹಿರಿಯ ಮೋಟಾರು ವಾಹನ ನಿರೀಕ್ಷಕರು ಇವರುಗಳು ಕೊಟ್ಟಿರುವರೆನ್ನಲಾದ ರೂ. 40,000-00 ಹಣ ಇದ್ದು ಇದಕ್ಕೆ ಯಾವುದೇ ದಾಖಲೆ, ರಸೀದಿ ವಗೈರೆ ಕಂಡು ಬಂದಿಲ್ಲವಾದ್ದರಿಂದ ಸದರಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಸಾಕ್ಷಿದಾರರ ಹೇಳಿಕೆಯಿಂದ ಇತರೆ ಸಾಕ್ಷಾಧಾರಗಳಿಂದ ಸಾಂದರ್ಭಿಕ ಸಾಕ್ಷಾಧಾರಗಳಿಂದ ಶ್ರೀ ಜಿ.ಎಸ್. ಕೇರೂರ್, ಹಿರಿಯ ಮೋಟಾರು ವಾಹನ ನಿರೀಕ್ಷಕರು (ಪ್ರಸ್ತುತ ಅಮಾನತ್ತಿನಲ್ಲಿ ಪ್ರಾದೇಶಿಕ ಸಾರಿಗೆ ಕಛೇರಿ, ಗುಲ್ಬರ್ಗಾ), ಶ್ರೀ ಆನಂದ ವಿ.ಗಾಮನಗಟ್ಟಿ, ಮೋಟಾರು ವಾಹನ ನಿರೀಕ್ಷಕರು (ಪ್ರಸ್ತುತ ಅಮಾನತ್ತಿನಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿ, ಸಾಗರ) ಹಾಗೂ ಶ್ರೀ ಪರಶುರಾಮ ರಾಜಪ್ಪ ಇಲಕಲ್, ಸಿಪಾಯಿ (ಪ್ರಸ್ತುತ ಅಮಾನತ್ತಿನಲ್ಲಿ ಪ್ರಾದೇಶಿಕ ಸಾರಿಗೆ ಕಛೇರಿ, ಚಿತ್ರದುರ್ಗ) ಕಲಂ 7,8,13(1)ಡಿ ಸಹವಾಚನ 13 (2) ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1988ರ ಪ್ರಕಾರ ಶಿಕ್ಷಾರ್ಹ ಅಪರಾಧವೆಸಗಿರುವುದು ಸಾಬೀತಾಗಿರುತ್ತದೆ.

ಈ ಎಲ್ಲಾ ಕಾರಣಗಳಿಂದ ಆಪಾದಿತರು ಲಂಚ ನಿರೋಧ ಕಾಯ್ದೆ – 1988 ರ ಕಲಂ 7,8,13(1)(ಡಿ)ರ ಜೊತೆಯಲ್ಲಿ ಕಲಂ 13(2) ಮತ್ತು 34 ಐ.ಪಿ.ಸಿರ ಅಡಿಯಲ್ಲಿ ಎಸಗಿರುವ ಅಪರಾಧಕ್ಕಾಗಿ ಅಭಿಯೋಜನೆಗೆ ಒಳಪಡಿಸಲು ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1988ರ ಕಲಂ 19(1)(ಬಿ) ಅನ್ವಯ ಮಂಜೂರಾತಿ ನೀಡುವುದು ಅವಶ್ಯಕ ಎಂದು ಸರ್ಕಾರವು ಮನಗಂಡಿದೆ.

ಶ್ರಿ ಆನಂದ ವಿ. ಗಾಮನಗಟ್ಟಿ, ಮೋಟಾರು ವಾಹನ ನಿರೀಕ್ಷಕರು (ಪ್ರಸ್ತುತ ಅಮಾನತ್ತಿನಲ್ಲಿ) ಹಾಗೂ ಶ್ರೀ ಪರಶುರಾಮ ರಾಜಪ್ಪ ಇಲಕಲ್, ಸಿಪಾಯಿ (ಪ್ರಸ್ತುತ ಅಮಾನತ್ತಿನಲ್ಲಿ) ಇವರುಗಳು ಗ್ರೂಫ್ "ಸಿ" ನೌಕರರುಗಳಾಗಿದ್ದು ಈ ನೌಕರರುಗಳಿಗೆ ಸಂಬಂಧಿಸಿದಂತೆ ಸಾರಿಗೆ ಆಯುಕ್ತರು ಸಕ್ಷಮ ಪ್ರಾಧಿಕಾರವಾಗಿದ್ದು, ಸಾರಿಗೆ ಆಯುಕ್ತರು ಅಭಿಯೋಜನಾ ಮಂಜೂರಾತಿಯನ್ನು ಇಲಾಖಾ ಮುಖ್ಯಸ್ಥರಾದ ಇವರು ತಮ್ಮ ಆದೇಶ ಸಂಖ್ಯೆ : ಸಾಆ/ಸಿ-02/ವೈವ-69/2011-12, ದಿನಾಂಕ : 04-01-2012ರಲ್ಲಿ ನೀಡಿರುತ್ತಾರೆ.

ಶ್ರೀ ಜಿ. ಎಸ್. ಕೇರೂರ್, ಹಿರಿಯ ಮೋಟಾರು ವಾಹನ ನಿರೀಕ್ಷಕರು (ಪ್ರಸ್ತುತ ಅಮಾನತ್ತಿನಲ್ಲಿ) ಸಾರಿಗೆ ಇಲಾಖೆ ಇವರು ಗ್ರೂಫ್ 'ಬಿ' ಅಧಿಕಾರಿಯಾಗಿದ್ದು, ಸಕ್ಷಮ ಪ್ರಾಧಿಕಾರವಾದ ಸರ್ಕಾರವು ಆರೋಪಿತ ಅಧಿಕಾರಿಯನ್ನು ಸರ್ಕಾರಿ ಸೇವೆಯಿಂದ ತೆಗೆದುಹಾಕಲು ಅಧಿಕಾರ ಹೊಂದಿದ್ದು, ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ – 1988ರ ಕಲಂ 19(1)(ಬಿ)ರ ಅಡಿ ಆರೋಪಿತ ನೌಕರರಾದ ಇವರನ್ನು ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1988ರ ಕಲಂ 7,8, 13(1)(ಡಿ) ಸಹವಾಚನ 13(2)ರ ಅಡಿಯಲ್ಲಿ ಎಸಗಿರುವ ಅಪರಾಧಕ್ಕಾಗಿ ಅಭಿಯೋಜನೆಗೆ ಒಳಪಡಿಸಲು ಮಂಜೂರಾತಿ ನೀಡುವ ಅಧಿಕಾರವನ್ನು ಹೊಂದಿದೆ. ಅದರಂತೆ ಈ ಕೆಳಕಂಡಂತೆ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ಸಾರಿಇ 283 ಸಾಇಸೇ 2011, ಬೆಂಗಳೂರು, ದಿನಾಂಕ: 06-02-2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳಿಂದಾಗಿ, ಸರ್ಕಾರವು ಶ್ರೀ ಗಂಗಪ್ಪ ಶಣಶೆಪ್ಪ ಕೇರೂರ, ಹಿರಿಯ ಮೋಟಾರು ವಾಹನ ನಿರೀಕ್ಷಕರು (ಪ್ರಸ್ತುತ ಅಮಾನತ್ತಿನಲ್ಲಿ) ಇವರನ್ನು ಹುದ್ದೆಯಿಂದ ತೆಗೆದು ಹಾಕುವ/ವಜಾ ಮಾಡುವ ಅಧಿಕಾರವುಳ್ಳ ಸಕ್ಷಮ ಪ್ರಾಧಿಕಾರವಾದ ಕರ್ನಾಟಕ ಸರ್ಕಾರವು ಶ್ರೀ ಗಂಗಪ್ಪ ಶಣಶೆಪ್ಪ ಕೇರೂರ, ಹಿರಿಯ ಮೋಟಾರು ವಾಹನ ನಿರೀಕ್ಷಕರು ಇವರನ್ನು ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1988ರ ಕಲಂ 7,8,13(1)(ಡಿ) ಸಹವಾಚನ 13(2) ಅಡಿಯಲ್ಲಿ ಮತ್ತು ಕಲಂ 34 ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಎಸಗಿರುವ ಶಿಕ್ಷಾರ್ಹ ಅಪರಾಧಕ್ಕಾಗಿ

ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1988ರ ಕಲಂ 19(1)(ಬಿ) ಅನ್ವಯ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಅಭಿಯೋಜನೆಗೊಳಿಸಲು ಈ ಮೂಲಕ ಮಂಜೂರಾತಿಯನ್ನು ನೀಡಲಾಗಿದೆ.

ಮುಂದುವರೆದು, ಕರ್ನಾಟಕ ಸರ್ಕಾರದ (ವ್ಯವಹಾರ ನಿರ್ವಹಣೆ) ನಿಯಮಾವಳಿಗಳು, 1977ರ ನಿಯಮ 18ರ ಪ್ರಕಾರ ಸರ್ಕಾರದ ಪರವಾಗಿ ಅಥವಾ ಸರ್ಕಾರದಿಂದ ಹೊರಡಿಸಲಾದ ಎಲ್ಲಾ ಆದೇಶಗಳನ್ನು ಅಥವಾ ಲೇಖನಗಳನ್ನು ಕರ್ನಾಟಕ ಸರ್ಕಾರದ ರಾಜ್ಯಪಾಲರ ಹೆಸರಿನಲ್ಲಿ ಹೊರಡಿಸಬೇಕು ಅಥವಾ ಹೊರಡಿಸುವಂತೆ ಮಾಡಬೇಕು.

ಅದೇ ನಿಯಮಾವಳಿಯ ನಿಯಮ 19(1)ರ ಪ್ರಕಾರ ಕರ್ನಾಟಕ ಸರ್ಕಾರದ ರಾಜ್ಯಪಾಲರ ಹೆಸರಿನಲ್ಲಿ ಹೊರಡಿಸಿದ ಆದೇಶಗಳು ಮತ್ತು ಲೇಖನಗಳು ಒಬ್ಬ ಅಧೀನ ಕಾರ್ಯದರ್ಶಿಯ ಸಹಿಯಿಂದ ಅಧಿಕೃತಗೊಳ್ಳಬೇಕು ಹಾಗೂ ಅಂತಹ ಸಹಿಯು, ಅಂತಹ ಆದೇಶವನ್ನು ಅಥವಾ ಲೇಖನವನ್ನು ಸರಿಯಾಗಿ ಅಧಿಕೃತಗೊಳಿಸುತ್ತದೆ.

ಕರ್ನಾಟಕ ಸರ್ಕಾರದ (ವ್ಯವಹಾರ) ನಿಯಮಾವಳಿಗಳು 1977ರನ್ವಯ ಈ ಅಭಿಯೋಜನಾ ಮಂಜೂರಾತಿ ಆದೇಶವನ್ನು ನನ್ನ ಕಚೇರಿಯ ಮೊಹರು ಮತ್ತು ನನ್ನ ಸಹಿಯೊಂದಿಗೆ ದಿನಾಂಕ : 06-02-2012 ರಂದು ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ರಾಮಚಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ

ಸಾರಿಗೆ ಇಲಾಖೆ

ಪಿ.ಆರ್.541

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಪಸಂಮೀ 121 ಕಹಾಮ 2011, ಬೆಂಗಳೂರು, ದಿನಾಂಕ 24-01-2012

ಸರ್ಕಾರದ ಆದೇಶ ಸಂಖ್ಯೆ ಪಸಂಮೀ, 121 ಕಹಾಮ 2011 ದಿನಾಂಕ 06-01-2011ರ ಆದೇಶ ಭಾಗದಲ್ಲಿ "ಎಲ್ಲಾ ವಿಧಗಳ ನಂದಿನಿ ಹಾಲಿನ ಗರಿಷ್ಠ ಮಾರಾಟ ದರಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪ್ರತಿ ಲೀಟರಿಗೆ ₹3.00 ರಂತೆ ಹೆಚ್ಚಿಸಿ ಆದೇಶಿಸಿದೆ" ಎನ್ನುವುದಕ್ಕೆ ಬದಲಾಗಿ "ನಂದಿನಿ ಟೋನ್ಡ್ ಹಾಲಿನ ಗರಿಷ್ಠ ಮಾರಾಟ ದರಗಳನ್ನು ತಕ್ಷಣದಿಂದಲೆ ಜಾರಿಗೆ ಬರುವಂತೆ ಪ್ರತಿ ಲೀಟರಿಗೆ ₹3.00 ರಂತೆ ಹೆಚ್ಚಿಸಿ ಆದೇಶಿಸಿದೆ" ಎಂದು ತಿದ್ದುಪಡಿ ಮಾಡಲಾಗಿದ್ದು ಅದರಂತೆ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಸರಸಾ

ಸರ್ಕಾರದ ಅಧೀನ ಕಾರ್ಯದರ್ಶಿ

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ (ಪಶುಸಂಗೋಪನೆ)

ಪಿ.ಆರ್. 542

COMMERCE AND INDUSTRIES SECRETARIAT

Sub: Extension of validity period of the approval of project proposal of Shri Sai Priya Sugars Ltd., Hippargi-Maigur-reg.

Read: 1. Govt. Order No.: CI 46 SPI 2010, dated 10-02-2010

2. Representation of Shri Sai Priya Sugars Ltd., dated 18-01-2012

Preamble:

The project proposal of Shri Sai Priya Sugars Ltd., to setup "5000 TCD Sugar Plant with 30 MW co-generation & 120 KLPD Distillery" was approved by the 20th State High Level Clearance Committee and necessary Govt. Order was issued on 10-02-2010.

Shri Sai Priya Sugars Ltd., made a representation requesting for renewal of the approval of their project stating that various requirements are yet to be complied with before submitting proposal for land acquisition and section 109 of KLR Act. And out of total requirement of land 86.38 A.G. land have been purchased and another 37.38 A.G. land is to be purchased in the 2nd phase. The approval given was for a period of 2 years from date of issue of the G.O. read at (1) above. Therefore requested to renew the approval of their proposal for 2 years from 09-02-2012.

Hence, the following Order.

Government Order No. CI 46 SPI 2010, Bangalore, dated 08-02-2012

In the circumstances explained in the preamble, Government is pleased to extend the validity of the approval given to Shri Sai Priya Sugars Ltd, to setup "5000 TCD Sugar Plant with 30 MW co-generation & 120 KLPD Distillery" vide G.O. No. CI 46 SPI 2010, dated 10-02-2010 by another 2 years from 09-02-2012 i.e., upto 08-02-2014.

Other terms and conditions remain the same as in the G.O. read at (1) above.

By Order and in the name of the Governor of Karnataka

Jyothi R.J.

Desk Officer (Technical Cell)

Commerce & Industries Department

P.R. 543

COMMERCE AND INDUSTRIES SECRETARIAT

Sub: Approval for change of name of the company from M/s Infotel Broadband Services Pvt. Ltd., to M/s Infotel Broadband Services Ltd.,

Read: 1. Govt. Order No. CI 274 SPI 2011, dated 16-12-2011

2. Representation of M/s Infotel Broadband Services Ltd., dated 19-12- 2011.

Preamble:

The project proposal of M/s Infotel Broadband Services Pvt. Ltd., to provide "Telecom Broadband Services" throughout State of Karnataka was approved by the 26th State High Level Clearance Committee and necessary Govt. Order was issued on 19-12-2011.

M/s Infotel Broadband Services Ltd made a representation stating that in the afore said G.O. the name of the company is mentioned of M/s Infotel Broadband Services Pvt. Ltd., and requested to change the name of the company as INFOTEL BROADAND SERVICES LIMITED. The company has produced the certificate of Incorporation dated 19-07-2010 for confirmation.

Hence, the following Order

Government Order No. CI 46 SPI 2010, Bangalore, dated 08-02-2012

Government is pleased to approve the change in the name of the company from M/s Infotel Broadband Services Pvt. Ltd., to M/s Infotel Broadband Services Ltd. for the implementations of the project approved vide G.O. mentioned above at (1).

Other terms and conditions remain the same as in the G.O. read at (1) above.

By Order and in the name of the Governor of Karnataka

Jyothi R.J.

Desk Officer (Technical Cell)

Commerce & Industries Department

P.R. 544

COMMERCE AND INDUSTRIES SECRETARIAT

Sub: Entrusting M/s Ernst & Young Pvt. Ltd., the task of preparing K-SIP for Karnataka-negotiation of best price-regarding.

Read: 1. Govt. Order No. CI 22 SPI 2011(P), dated 29-10-2011

2. Submission note by Secretary IDD in the file ID 129 ITS 2011, dated 02-02-2012.

Preamble:

Administrative sanction for procurement of Knowledge Partner and Transaction Advisor of GIM-2012 from M/s Ernst & Young Pvt. Ltd., was given vide Government Order read at (1) above, to organize GIM 2012 at a cost of Rs. 5,95,00,000/-

Now Infrastructure Development Department has desired to entrust the Task of preparing Strategic Infrastructure Plan for Karnataka to M/s Ernst & Young Pvt. Ltd., as an extension of the work entrusted to them vide Government Order read above.

The process requires negotiation for arriving at most economical price for the Task mentioned above.

The Government has examined the proposal submitted by the secretary to Government Infrastructure Development Department in detail and hence the following order.

Government Order No. CI 54 SPI 2012, Bangalore, dated 09-02-2012

Government is pleased to constitute a Negotiation Committee with the following officers for negotiating the most economical price for the task of preparing K-SIP for Karnataka by M/s Ernst & Young Pvt. Ltd., as an extension of the Knowledge Partner work for GIM-2012 entrusted vide Government Order mentioned above, as required to comply with the transparency norms of KTPP Act.

1.	Secretary to Government, Infrastructure Development Department	...	Chairman
2.	Commissioner for Industrial Development	...	Member
3.	Director (PPP), Infrastructure Development Department	...	Member
4.	Smt. Swaroopa T.K. Joint Director, KUM	...	Member Secretary
5.	Representation of i-Deck	...	Member

By Order and in the name of the Governor of Karnataka

Jyothi R.J.

Desk Officer (Technical Cell)

Commerce & Industries Department

P.R. 545

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ವಿಷಯ : ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ 2010ಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.-

ಓದಲಾಗಿದೆ : ಆಯುಕ್ತರು, ಕೈಗಾರಿಕಾಭಿವೃದ್ಧಿ ಹಾಗೂ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರ ಪತ್ರ ಸಂಖ್ಯೆ: ಎಇಪಿ1/ಜಿಮ್ 2010: ಹೆಚ್ಚುವರಿ/41/2011-12, ದಿನಾಂಕ 31-11-2011.

ಪ್ರಸ್ತಾವನೆ :

2010ನೇ ಸಾಲಿನಲ್ಲಿ ಜೂನ್ 3 ಮತ್ತು 4 ರಂದು ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಕಾರ್ಯಕ್ರಮಕ್ಕೆ ಒಟ್ಟು ರೂ. 32,73,15,772/- ಗಳನ್ನು ವೆಚ್ಚ ಮಾಡಲಾಗಿದೆ ಎಂದೂ, ಈ ಸಂಬಂಧ ಕರ್ನಾಟಕ ಉದ್ಯೋಗ ಮಿತ್ರ ಸಂಸ್ಥೆಗೆ ಒಟ್ಟು ರೂ. 27,04,50,000/- ಮಾತ್ರ ಸರ್ಕಾರದಿಂದ ಮತ್ತು ಕೆ.ಐ.ಎ.ಡಿ.ಬಿ. ಯಿಂದ ಬಿಡುಗಡೆ ಮಾಡಲಾಗಿದ್ದು ಉಳಿದ ಮೊತ್ತ ರೂ. 5,90,05,000/-ಗಳನ್ನು ಬಿಡುಗಡೆ ಮಾಡುವಂತೆ ಆಯುಕ್ತರು ತಮ್ಮ ಶಿಫಾರಸ್ಸು ಪತ್ರದಲ್ಲಿ ತಿಳಿಸಿರುತ್ತಾರೆ. ಈ ಕೊರತೆಯ ವಿವರಗಳು 2010-11ನೇ ಸಾಲಿನ ಸಂಸ್ಥೆಯ ವಾರ್ಷಿಕ ವರದಿ ಪೂರ್ಣಗೊಂಡ ನಂತರ ತಿಳಿದು ಬಂದಿದೆ ಎಂದು ತಿಳಿಸುತ್ತಾ, ಇದರಿಂದಾಗಿ ಸಂಸ್ಥೆಯ ಆರ್ಥಿಕ ಕೊರತೆಗೆ ಕಾರಣವಾಗಿದೆ ಎಂದು ತಿಳಿಸಿ ಪ್ರಸಕ್ತ ಸಾಲಿನಲ್ಲಿ ಒಟ್ಟು ಹೆಚ್ಚುವರಿ ಅನುದಾನ ರೂ. 5,90,05,477/- ಗಳನ್ನು ಬಿಡುಗಡೆ ಮಾಡುವಂತೆ ಕೋರಿರುತ್ತಾರೆ. ಆಯುಕ್ತರು ಪ್ರಸ್ತಾವನೆಯ ಪರ ಶಿಫಾರಸ್ಸು ಮಾಡಿರುತ್ತಾರೆ.

ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿದೆ. ಅದರಂತೆ ಈ ಆದೇಶ

ಸರ್ಕಾರದ ಆದೇಶ ಸಂಖ್ಯೆ: ಸಿಐ 104 ಎಸ್‌ಪಿಐ 2010, ಬೆಂಗಳೂರು, ದಿನಾಂಕ 09-02-2012

ಮೇಲೆ ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ 2010ರ ಅಂಗವಾಗಿ ಕರ್ನಾಟಕ ಉದ್ಯೋಗ ಮಿತ್ರ ವತಿಯಿಂದ ವೆಚ್ಚ ಮಾಡಿರುವ ಹೆಚ್ಚುವರಿ ಅನುದಾನ ರೂ. 5,90,05,000/- (ರೂ. ಐದು ಕೋಟಿ ತೊಂಬತ್ತು ಲಕ್ಷ ಐದು ಸಾವಿರ ಮಾತ್ರ) ಮೊತ್ತವನ್ನು 2011-12ನೇ ಸಾಲಿನ ಆಯವ್ಯಯದಲ್ಲಿ ಮೂಲಭೂತ ಸೌಕರ್ಯ ಮತ್ತು ವಾಣಿಜ್ಯ ಉತ್ತೇಜನ ಲೆಕ್ಕ ಶೀರ್ಷಿಕೆ "2852-80-800-0-46-125 (ಯೋಜನೆ) ಅಡಿಯಲ್ಲಿ ಡ್ರಾ ಮಾಡಲು ಮಂಜೂರಾತಿಯನ್ನು ನೀಡಿದೆ.

ಈ ಹಣವನ್ನು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಉದ್ಯೋಗ ಮಿತ್ರ, ಬೆಂಗಳೂರು ಇವರು ಸಲ್ಲಿಸುವ ಪಾವತಿ ರಶೀದಿಯ ಮೇಲೆ ಆಯುಕ್ತರು ಕೈಗಾರಿಕಾಭಿವೃದ್ಧಿ ಹಾಗೂ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರು ರವರ ಮೇಲು ರುಜು ಪಡೆದು ರಾಜ್ಯ ಹುಜೂರು ಖಜಾನೆ ಬೆಂಗಳೂರು ಅವರಿಂದ ನಗದೀಕರಿಸಿಕೊಳ್ಳುವಂತೆ ಆದೇಶಿಸಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಎಫ್‌ಡಿ 151 ವೆಚ್ಚ-1/ 2012, ದಿನಾಂಕ 04-02-2012 ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಜ್ಯೋತಿ, ಆರ್.ಜೆ.
ಪೀಠಾಧಿಕಾರಿ (ತಾಂತ್ರಿಕ ಕೋಶ)
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಪಿ.ಆರ್. 546

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ವಿಷಯ : ಸಮಾಜ ಪರಿವರ್ತನ ಸಮುದಾಯ ಮತ್ತಿತರರು ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಿಸಿರುವ ರಿಟ್ ಅರ್ಜಿ ಸಂಖ್ಯೆ: 562:2009ರ ಕುರಿತು.-

ಪ್ರಸ್ತಾವನೆ :

ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಅನಧಿಕೃತ ಗಣಿಗಾರಿಕೆ ತಡೆಗಟ್ಟಲು ರಾಜ್ಯ ಸರ್ಕಾರ ಮತ್ತು ಭಾರತ ಸರ್ಕಾರದ ಪ್ರಾಧಿಕಾರಗಳು ವಿಫಲವಾಗಿರುತ್ತದೆ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯ ಮತ್ತಿತರರು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ: 562:2009ನ್ನು ದಾಖಲಿಸಿದ್ದು, ಈ ರಿಟ್ ಅರ್ಜಿಯಲ್ಲಿ ಮಾನ್ಯ ನ್ಯಾಯಾಲಯವು ಆದೇಶಿಸಿರುವಂತೆ ಕೇಂದ್ರ ಅಧಿಕಾರಸ್ಥ ಸಮಿತಿಯು ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಗಣಿಗುತ್ತಿಗೆ ಪ್ರದೇಶಗಳನ್ನು ಜಂಟಿ ಸರ್ವೇ ನಡೆಸಿ ತನ್ನ ಅಂತಿಮ ವರದಿಯನ್ನು ದಿನಾಂಕ 03-02-2012ರಂದು ಮಾನ್ಯ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುತ್ತದೆ.

ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವ ಎಸ್.ಎಲ್.ಎ. (ಸಿವಿಲ್) ಸಂಖ್ಯೆ: 7366-7367:2010 ಮತ್ತು ರಿಟ್ ಅರ್ಜಿ ಸಂಖ್ಯೆ: 562:2009ಗಳಲ್ಲಿ ಕೇಂದ್ರ ಉನ್ನತಾಧಿಕಾರ ಸಮಿತಿಯು ತನ್ನ ವರದಿಯಲ್ಲಿ ಮಾಡಿರುವ ಶಿಫಾರಸ್ಸುಗಳ ಕುರಿತಾಗಿ ರಾಜ್ಯ ಸರ್ಕಾರ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ರಾಜ್ಯ ಸರ್ಕಾರವು ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ, ರಾಜ್ಯ ಸರ್ಕಾರವು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸುದೀರ್ಘವಾಗಿ ಪರಿಶೀಲಿಸಿ ವರದಿಯನ್ನು ಸಲ್ಲಿಸಲು ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸುವುದು ಸೂಕ್ತವಾಗಿರುತ್ತದೆ ಎಂದು ಸರ್ಕಾರವು ಮನಗಂಡಿದೆ. ಆದ್ದರಿಂದ, ಈ ಕೆಳಕಂಡ ಆದೇಶ:-

ಸರ್ಕಾರದ ಆದೇಶ ಸಂಖ್ಯೆ: ಸಿಐ 28 ಎಂಪಿಪಿ 2011, ಬೆಂಗಳೂರು, ದಿನಾಂಕ 09-02-2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಮೇರೆಗೆ, ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವ ಎಸ್.ಎಲ್.ಎ. (ಸಿವಿಲ್) ಸಂಖ್ಯೆ: 7366-7367:2010 ಮತ್ತು ರಿಟ್ ಅರ್ಜಿ ಸಂಖ್ಯೆ: 562:2009ಗಳಲ್ಲಿ ಕೇಂದ್ರ ಉನ್ನತಾಧಿಕಾರ ಸಮಿತಿಯು ತನ್ನ ವರದಿಯಲ್ಲಿ ಮಾಡಿರುವ ಶಿಫಾರಸ್ಸುಗಳ ಕುರಿತಾಗಿ ರಾಜ್ಯ ಸರ್ಕಾರ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಸುದೀರ್ಘವಾಗಿ ಪರಿಶೀಲಿಸಿ ವರದಿಯನ್ನು ಸಲ್ಲಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಈ ಕೆಳಕಂಡ ಸದಸ್ಯರನ್ನೊಳಗೊಂಡ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸರ್ಕಾರವು ರಚಿಸಿದೆ:-

1. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರು ... ಅಧ್ಯಕ್ಷರು
2. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು ... ಸದಸ್ಯರು
3. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ... ಸದಸ್ಯರು
4. ಸರ್ಕಾರದ ಪ್ರಧಾನ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ... ಸದಸ್ಯರು
5. ಸರ್ಕಾರದ ಕಾರ್ಯದರ್ಶಿ (ಗಣಿ, ಸಪ್ರೈ ಮತ್ತು ಜವಳಿ) ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ... ಸದಸ್ಯರು
6. ನಿರ್ದೇಶಕರು ಗಣಿ ಮತ್ತು ಭೂವಿಜ್ಞಾನ ಇಲಾಖೆ ... ಸದಸ್ಯ ಕಾರ್ಯದರ್ಶಿ

ಸದರಿ ಸಮಿತಿಯ ತನ್ನ ವರದಿಯನ್ನು ನಾಲ್ಕು ದಿನಗಳೊಳಗಾಗಿ ತಪ್ಪದೇ ಸಲ್ಲಿಸುವುದು

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎಂ. ವಿ. ಶಿವಸುಬ್ರಮಣಿ
ಸರ್ಕಾರದ ಅಧೀನ ಕಾರ್ಯದರ್ಶಿ (ಗಣಿ)
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಪಿ.ಆರ್. 547

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ವಿಷಯ: ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ 2012 ರ ಪೂರ್ವಭಾವಿ ಸಿದ್ಧತೆಗಳ ಕಾರ್ಯಕ್ರಮಗಳಿಗಾಗಿ 2011–12ನೇ ಸಾಲಿನಲ್ಲಿ 3ನೇ ಮತ್ತು 4ನೇ ತ್ರೈಮಾಸಿಕ ಅವಧಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.–

ಓದಲಾಗಿದೆ:
1. ಆಯುಕ್ತರು, ಕೈಗಾರಿಕಾಭಿವೃದ್ಧಿ ಹಾಗೂ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರ ಪತ್ರ ಸಂಖ್ಯೆ: ಕೈವಾಇ/ಎಇಪಿ/ಎ1/ವಿ.ಬಂ.ಸ/19/2011–12, ದಿನಾಂಕ 05–09–2011.
2. ಸರ್ಕಾರದ ಆದೇಶ ಸಂಖ್ಯೆ: ಸಿಐ 22 ಎಸ್‌ಪಿಐ 2011 (ಭಾ), ದಿನಾಂಕ 29–09–2011.
3. ಆಯುಕ್ತರು, ಕೈಗಾರಿಕಾಭಿವೃದ್ಧಿ ಹಾಗೂ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರ ಪತ್ರ ಸಂಖ್ಯೆ: ಕೈವಾಇ/ಎಇಪಿ/ಎ1:19: ಜಿಮ್:2011–12, ದಿನಾಂಕ 30–11–2011.

ಪ್ರಸ್ತಾವನೆ :

ಕರ್ನಾಟಕ ಉದ್ಯೋಗ ಮಿತ್ರದ ವತಿಯಿಂದ 2012ರಲ್ಲಿ ನಡೆಸಲು ಉದ್ದೇಶಿಸಲಾಗಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಅಂಗವಾಗಿ 2011–12ನೇ ಸಾಲಿನಲ್ಲಿ ಹೊರದೇಶಗಳಲ್ಲಿ ಹೂಡಿಕೆದಾರರ ಸಮಾವೇಶವನ್ನು ನಡೆಸಲು ಉದ್ದೇಶಿಸಲಾಗಿದ್ದು ಇದಕ್ಕೆ ಪೂರ್ವಭಾವಿಯಾಗಿ ಹೊರದೇಶಗಳಲ್ಲಿ ರೋಡ್ ಶೋಗಳನ್ನು ನಡೆಸಲು ಸಿದ್ಧತೆಗಳನ್ನು ಮಾಡಲು ರೂ. 225.00 ಲಕ್ಷಗಳನ್ನು ಮೂಲಭೂತ ಸೌಕರ್ಯ ಮತ್ತು ವಾಣಿಜ್ಯ ಉತ್ತೇಜನ ಯೋಜನೆಯ ಲೆಕ್ಕ ಶೀರ್ಷಿಕೆ "2852–80–800–0–46–125"ರಡಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಉದ್ಯೋಗ ಮಿತ್ರ, ಬೆಂಗಳೂರು ಇವರಿಗೆ ಮಂಜೂರು ಮಾಡಿ ಬಿಡುಗಡೆ ಮಾಡಲು, ಆಯುಕ್ತರು ಉಲ್ಲೇಖ (1)ರಲ್ಲಿ ಓದಲಾದ ಪತ್ರದಲ್ಲಿ ಶಿಫಾರಸ್ಸು ಮಾಡಿರುತ್ತಾರೆ.

ಅದರಂತೆ ರೂ. 225.00 ಲಕ್ಷಗಳನ್ನು ಮೂಲಭೂತ ಸೌಕರ್ಯ ಮತ್ತು ವಾಣಿಜ್ಯ ಉತ್ತೇಜನ ಯೋಜನೆಯ ಲೆಕ್ಕ ಶೀರ್ಷಿಕೆ "2852–80–800–0–46–125" ರಡಿ ಅನುದಾನವನ್ನು ಬಿಡುಗಡೆ ಮಾಡಿ ಉಲ್ಲೇಖ (2)ರಲ್ಲಿ ಓದಲಾದ ಆದೇಶವನ್ನು ಹೊರಡಿಸಲಾಗಿದೆ.

ಉಲ್ಲೇಖ (3)ರಲ್ಲಿ ಓದಲಾದ ಪತ್ರದಲ್ಲಿ ಆಯುಕ್ತರು, ಕೈಗಾರಿಕಾಭಿವೃದ್ಧಿ ಹಾಗೂ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಇವರು, ನಾಲೆಡ್ಜ್ ಪಾರ್ಟ್‌ನರ್, ಬ್ರಾಂಡಿಂಗ್ ಏಜೆನ್ಸಿಗಳಿಗೆ ಪಾವತಿಸಬೇಕಾದ ಮೊತ್ತ, ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ರೋಡ್ ಶೋ, ಜಾಹಿರಾತು, ಮುದ್ರಣ ಮತ್ತು ಪೂರಕ ವೆಚ್ಚಗಳನ್ನು ಭರಿಸಲು 3ನೇ ತ್ರೈಮಾಸಿಕಕ್ಕೆ ರೂ. 7.00 ಕೋಟಿ ಹಾಗೂ 4ನೇ ತ್ರೈಮಾಸಿಕಕ್ಕೆ ರೂ. 6.00 ಕೋಟಿ ಒಟ್ಟು ರೂ. 13.00 ಕೋಟಿಯನ್ನು ಮಂಜೂರು ಮಾಡಲು ಶಿಫಾರಸ್ಸು ಮಾಡಿರುತ್ತಾರೆ.

ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿದೆ. ಅದರಂತೆ ಈ ಆದೇಶ

ಸರ್ಕಾರದ ಆದೇಶ ಸಂಖ್ಯೆ: ಸಿಐ 22 ಎಸ್‌ಪಿಐ 2011, ಬೆಂಗಳೂರು, ದಿನಾಂಕ 06–02–2012

ಮೇಲೆ ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, 2012 ರಲ್ಲಿ ನಡೆಸಲು ಉದ್ದೇಶಿಸಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ 2012ರ ಅಂಗವಾಗಿ ನಾಲೆಡ್ಜ್ ಪಾರ್ಟ್‌ನರ್, ಬ್ರಾಂಡಿಂಗ್ ಏಜೆನ್ಸಿಗಳಿಗೆ ಪಾವತಿಸಬೇಕಾದ ಮೊತ್ತ, ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ರೋಡ್ ಶೋ, ಜಾಹೀರಾತು, ಮುದ್ರಣ ಮತ್ತು ಪೂರಕ ವೆಚ್ಚಗಳನ್ನು ಭರಿಸಲು 3ನೇ ತ್ರೈಮಾಸಿಕಕ್ಕೆ ರೂ. 7.00 ಕೋಟಿ (ರೂ. ಏಳು ಕೋಟಿ ಮಾತ್ರ) ಹಾಗೂ 4ನೇ ತ್ರೈಮಾಸಿಕಕ್ಕೆ ರೂ. 6.00 ಕೋಟಿ (ರೂ. ಅರು ಕೋಟಿ ಮಾತ್ರ) ಒಟ್ಟು ರೂ. 13.00 ಕೋಟಿಯನ್ನು (ರೂ. ಹದಿಮೂರು ಕೋಟಿ ಮಾತ್ರ) ಬಿಡುಗಡೆ ಮಾಡಲು ಸರ್ಕಾರದ ಮಂಜೂರಾತಿಯನ್ನು ನೀಡಿದೆ.

ಈ ಹಣವನ್ನು ದಿನಾಂಕ 30–3–2012ರವರೆಗೆ ವಾಸ್ತವಿಕ ಅಗತ್ಯತೆಗೆ ತಕ್ಕಂತೆ ಮಾತ್ರ ಪಡೆಯತಕ್ಕದ್ದು. ಮೊತ್ತವನ್ನು ಯಾವುದೇ ಏಜೆನ್ಸಿ ಅಥವಾ ಪಿ.ಡಿ. ಖಾತೆಯಲ್ಲಿ ಉಳಿಸಿಕೊಳ್ಳತಕ್ಕದಲ್ಲ. ಮಂಜೂರಾಗಿರುವ ರೂ. 13.00 ಕೋಟಿಯನ್ನು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಉದ್ಯೋಗ ಮಿತ್ರ, ಬೆಂಗಳೂರು ಇವರು ಸಲ್ಲಿಸುವ ಪಾವತಿ ರಸೀದಿಯ ಮೇಲೆ ಆಯುಕ್ತರು ಕೈಗಾರಿಕಾಭಿವೃದ್ಧಿ ಹಾಗೂ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರು ರವರ ಮೇಲು ರುಜು ಪಡೆದು ರಾಜ್ಯ ಹುಜೂರು ಖಜಾನೆ, ಬೆಂಗಳೂರು ಅವರಿಂದ ನಗದೀಕರಿಸಿಕೊಳ್ಳುವಂತೆ ಆದೇಶಿಸಿದೆ.

ಈ ವೆಚ್ಚವನ್ನು ಲೆಕ್ಕ ಶೀರ್ಷಿಕೆ "2852-80-800-0-46(P)-125 ಮೂಲಭೂತ ಸೌಕರ್ಯ ಮತ್ತು ವಾಣಿಜ್ಯ ಉತ್ತೇಜನ" 2011-12ರಲ್ಲಿ ಭರಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಕೆಯ ಟಿಪ್ಪಣಿ ಸಂಖ್ಯೆ: ಎಫ್‌ಡಿ 1945 ವೆಚ್ಚ-1/2011, ದಿನಾಂಕ 28-01-2012ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಜ್ಯೋತಿ, ಆರ್.ಜೆ.

ಪೀಠಾಧಿಕಾರಿ (ತಾಂತ್ರಿಕ ಕೋಶ)

ಪಿ.ಆರ್. 548 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ವಿಷಯ: ದಿ ಮೈಸೂರು ಶುಗರ್ಸ್ ಕಂಪನಿ ಲಿ., ಮಂಡ್ಯ ಈ ಕಾರ್ಖಾನೆಗೆ 2011-12ನೇ ಸಾಲಿನ ಮಿಲ್ ಆಧುನೀಕರಣ ಹಾಗೂ ದುಡಿಯುವ ಬಂಡವಾಳಕ್ಕಾಗಿ ಬಂಡವಾಳ ವೆಚ್ಚಗಳಿಂದ (CAPEX) ಹೆಚ್ಚುವರಿ ಹಣ ಬಿಡುಗಡೆ ಮಾಡುವ ಬಗ್ಗೆ.-

ಓದಲಾಗಿದೆ: 1. ವ್ಯವಸ್ಥಾಪಕ ನಿರ್ದೇಶಕರು, ದಿ ಮೈಸೂರು ಶುಗರ್ಸ್ ಕಂಪನಿ ಲಿ., ಮಂಡ್ಯ ಇವರ ಪತ್ರ ಸಂಖ್ಯೆ: ಎಂಎಸ್‌ಕೋ/ಎಂಡಿ/2011/38, ದಿನಾಂಕ 18-11-2011 ಮತ್ತು 07-12-2011.

2. ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 195 ಬಿಆರ್‌ಎಸ್ 2011, ದಿನಾಂಕ 31-01-2012

ಪ್ರಸ್ತಾವನೆ :

ಮೇಲೆ (1)ರಲ್ಲಿ ಓದಲಾದ ವ್ಯವಸ್ಥಾಪಕ ನಿರ್ದೇಶಕರು, ದಿ ಮೈಸೂರು ಶುಗರ್ಸ್ ಕಂಪನಿ ಲಿ., ಇವರ ಪತ್ರದಲ್ಲಿ ಮಿಲ್ ಆಧುನೀಕರಣದ ಸಲುವಾಗಿ ಬಂಡವಾಳ ವೆಚ್ಚಗಳಿಗಾಗಿ (CAPEX) ಹೆಚ್ಚುವರಿ ರೂ. 35.64 ಕೋಟಿಗಳನ್ನು ಹಾಗೂ ದುಡಿಯುವ ಬಂಡವಾಳವಾಗಿ ರೂ. 11.25 ಕೋಟಿಗಳನ್ನು ಬಿಡುಗಡೆ ಮಾಡುವಂತೆ ಕೋರಿರುತ್ತಾರೆ.

ಮೇಲೆ (2)ರಲ್ಲಿ ಓದಲಾದ ಆದೇಶದಲ್ಲಿ ದಿ ಮೈಸೂರು ಶುಗರ್ಸ್ ಕಂಪನಿಗೆ 2011-12ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 4860-04-190-1-00-211 Investment (plan) ರಡಿ ರೂ. 500.00 ಲೆಕ್ಕಗಳ ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಅದರಂತೆ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಸಿಐ 35 ಎಸ್‌ಜಿಎಫ್ 2011, ಬೆಂಗಳೂರು, ದಿನಾಂಕ 06-02-2012

ದಿ ಮೈಸೂರು ಶುಗರ್ಸ್ ಕಂಪನಿ ಲಿ., ಮಂಡ್ಯ ಈ ಕಾರ್ಖಾನೆಗೆ 2011-12ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 4860-04-190-1-00-211-ಬಂಡವಾಳ ಹೂಡಿಕೆ (ಯೋಜನೆ) ಇದರಡಿಯಲ್ಲಿ ಒದಗಿಸಿರುವ ಹೆಚ್ಚುವರಿ ಅನುದಾನ ರೂ. 500.00 ಲಕ್ಷಗಳನ್ನು (ಐದು ನೂರು ಲಕ್ಷ ರೂಪಾಯಿಗಳು ಮಾತ್ರ) ಬಿಡುಗಡೆ ಮಾಡಲು ಮಂಜೂರಾತಿ ನೀಡಿದೆ.

ಸಹಾಯಕ ನಿರ್ದೇಶಕರು, (ಹೆಚ್.ಆರ್.ಡಿ. ಆಡಳಿತ ಮತ್ತು ಇಎಂ) ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಡ್ಯ ಇವರು ಹಣ ಸೆಳೆಯುವ ಅಧಿಕಾರಿಯಾಗಿದ್ದು, ಸದರಿಯವರು ಹಣ ಸೆಳೆಯುವ ಬಿಲ್ಲನ್ನು ಆಯುಕ್ತರು, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು, ಬೆಂಗಳೂರು ಇವರ ಮೇಲು ಸಹಿಯೊಂದಿಗೆ ಖಜಾನೆಗೆ ಸಲ್ಲಿಸತಕ್ಕದ್ದು.

ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಎಫ್‌ಡಿ/71/ವೆಚ್ಚ-1/2012, ದಿನಾಂಕ 01-02-2012ರಲ್ಲಿ ನೀಡಿರುವ ಸಹಮಿತಿಯನ್ವಯ ಹೊರಡಿಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಶಿವಶಂಕರ ನಾಯಕ್, ಎಲ್.

ಪೀಠಾಧಿಕಾರಿ (ಸಕ್ಕರೆ)

ಪಿ.ಆರ್. 549 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

COMMERCE AND INDUSTRIES SECRETARIAT

Sub: Reimbursement of VAT paid on the sale of metro coaches by M/s BEML Ltd., to Bangalore Metro Rail Corporation Ltd., Reg.-

Read: 1. G. O. No. FD 37 CSL 2008, dated 07-10-2009

2. Representation of BEML dated 12-12-2011

Preamble:

In the Govt. Order read at (1) above, sanction was accorded for reimbursement of tax paid under the KVAT Act by BEML, on its sale of Metro coaches to Bangalore Metro Rail Corporation Ltd.,

The BEML in its representation referred at (20 above has requested for the reimbursement of Rs. 3,35,70,441/- towards the VAT paid for the month of October 2011.

Hence the Order

Government Order No. CI 237 SPI 2011, Bangalore, dated 06-02-2012

For the reasons explained above, sanction is hereby accorded for the release of Rs. 335.7 lakhs (Three crore thirty five lakh seventy thousand only) under the Head of A/c "2852-80-800-0-43" (plan) 059-other expenses from the budget 2011-12 towards reimbursement of sales tax to BEML for the month October 2011.

The Asst., General Manager (Finance & Accounts), Bangalore Complex, BEML Ltd., is authorized to draw the amount on payee's receipt duly countersigned by Commissioner for Industrial Development and Director of Industries and Commerce Dept.

This order is issued with reference to Finance Department's Note No. FD 1731 Exp-1I/2011, dated 07-12-2011.

By Order and in the name of the Governor of Karnataka
Jyothi R.J.
Desk Officer (Technical Cell)
Commerce & Industries Department

P.R. 550

ಕಂದಾಯ ಸಚಿವಾಲಯ

ವಿಷಯ : ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲಿ ಆರಾಧನಾ ಸಮಿತಿ ರಚಿಸುವ ಬಗ್ಗೆ.-
ಓದಲಾಗಿದೆ : ಸರ್ಕಾರದ ಆದೇಶ ಸಂಖ್ಯೆ ಕಂಇ 77 ಮುಸರ 2008, ದಿನಾಂಕ 31-12-2008

ಪ್ರಸ್ತಾವನೆ :

ಮೇಲೆ ಓದಲಾದ ಆದೇಶದಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿಯನ್ನು ಈ ಕೆಳಕಂಡವರೊಂದಿಗೆ ರಚಿಸಲು ಆದೇಶಿಲಾಗಿತ್ತು.

1	ಮಾನ್ಯ ವಿಧಾನಸಭಾ ಸದಸ್ಯರು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ	ಅಧ್ಯಕ್ಷರು
2	ಕಾರ್ಯನಿರ್ವಾಹಕ ಅಭಿಯಂತರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ರಾಮನಗರ ಜಿಲ್ಲೆ	ಸದಸ್ಯರು
3	ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಚನ್ನಪಟ್ಟಣ ತಾಲ್ಲೂಕು	ಸದಸ್ಯರು
4	ತಹಶೀಲ್ದಾರ್, ಚನ್ನಪಟ್ಟಣ ತಾಲ್ಲೂಕು	ಸದಸ್ಯ ಕಾರ್ಯದರ್ಶಿ
5	ಶ್ರೀ ಮದು ಹೆಗಡೆ, ನಂ. 1457/1, ವರದರಾಜ ದೇವಸ್ಥಾನದ ರಸ್ತೆ, ಚನ್ನಪಟ್ಟಣ (ಸಾಮಾನ್ಯ)	ಸದಸ್ಯರು
6	ಶ್ರೀಮತಿ ಸುಜಾತ ಬಿನ್ ಮಹದೇವ, ಮಾಸ್ತಮ್ಮ ಗುಡಿ ಬೀದಿ, ಮಂಗಳವಾರ ಪೇಟೆ ಚನ್ನಪಟ್ಟಣ (ಮಹಿಳೆ)	ಸದಸ್ಯರು
7	ಶ್ರೀ ಸಿಂಗ್ರಯ್ಯ ಬಿನ್ ಬೆಟ್ಟಯ್ಯ, ನಂ. 126, ಸಿ.ಎಂ.ಸಿ. ಬಡಾವಣೆ, ಚನ್ನಪಟ್ಟಣ (ಪ.ಜಾತಿ)	ಸದಸ್ಯರು
8	ಶ್ರೀಮತಿ ಅನಿತಾ ಕೋಂ ರವಿ ಜಲರಾಂ ಸಾಮಿಲ್ ಹಿಂಭಾಗ, ಮಾರುತಿ ಬಡಾವಣೆ, ಚನ್ನಪಟ್ಟಣ (ಪ. ಪಂಗಡ)	ಸದಸ್ಯರು

ಆ ಹಿನ್ನಲೆಯಲ್ಲಿ ಪುನಃ ಪರಿಶೀಲಿಸಿ, ಕೆಳಗಿನಂತೆ ಆದೇಶಿಸಿದೆ

ಸರ್ಕಾರದ ಆದೇಶ ಸಂಖ್ಯೆ: ಕಂಇ 25 ಮುಸರ 2012, ಬೆಂಗಳೂರು, ದಿನಾಂಕ 04-02-2012

ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶ ಸಂಖ್ಯೆ: ಕಂಇ 77 ಮುಸರ 2008 ದಿನಾಂಕ 31-12-2008ನ್ನು ಭಾಗಶಃ ಮಾರ್ಪಡಿಸಿ, ಅಧಿಕಾರೇತರ ಸದಸ್ಯರ ನೇಮಕಾತಿ ರದ್ದುಪಡಿಸಿ, ಸದರಿ ಆರಾಧನಾ ಸಮಿತಿಗೆ ಈ ಕೆಳಕಂಡ ವ್ಯಕ್ತಿಗಳನ್ನು ಅಧಿಕಾರೇತರ ಸದಸ್ಯರನ್ನಾಗಿ ಈ ತಕ್ಷಣದಿಂದ ಜಾರಿಗೆ ಬರುವಂತೆ ನಾಮ ನಿರ್ದೇಶನ ಮಾಡಲಾಗಿದೆ.

ಕ್ರ.ಸಂ.	ಹೆಸರು/ವಿಳಾಸ	ಪ್ರವರ್ಗ
1	ಶ್ರೀ ಪ್ರಭು ಸಿ. ಬಿನ್ ಎ. ಚನ್ನೇಗೌಡ, ಗುಡ್ಡೆ ಅವ್ವೇರಹಳ್ಳಿ ಗ್ರಾಮ, ಹೊನ್ನನಾಯಕನಹಳ್ಳಿ ಅಂಚೆ, ಮಳೂರು ಹೋಬಳಿ, ಚನ್ನಪಟ್ಟಣ ತಾಲ್ಲೂಕು	ಸಾಮಾನ್ಯ
2	ಶ್ರೀಮತಿ ಆಶಾ ಕೆ. ಕೋಂ ರಮೇಶ್ ಎ. ಕೋಟಮಾರನಹಳ್ಳಿ ಗ್ರಾಮ, ಮೈಲನಾಯಕನಹಳ್ಳಿ ಅಂಚೆ, ಮಳೂರು ಹೋಬಳಿ, ಚನ್ನಪಟ್ಟಣ ತಾಲ್ಲೂಕು	ಮಹಿಳೆ
3	ಶ್ರೀ ನಾಗರಾಜು ಬಿನ್ ಲೇ: ಕಾಳಯ್ಯ, ಮಂಕುಂದ ಗ್ರಾಮ ಮತ್ತು ಅಂಚೆ, ಮಳೂರು ಹೋಬಳಿ, ಚನ್ನಪಟ್ಟಣ ತಾಲ್ಲೂಕು	ಪರಿಶಿಷ್ಟ ಜಾತಿ
4	ಶ್ರೀಮತಿ ಮಂಜಮ್ಮ ಕೋಂ ಮೂರ್ತಿ, ಇಲಿಗರದೊಡ್ಡಿ, ಮಾಕಳಿ ಅಂಚೆ, ಕಸಬಾ ಹೋಬಳಿ, ಚನ್ನಪಟ್ಟಣ ತಾಲ್ಲೂಕು	ಪರಿಶಿಷ್ಟ ಪಂಗಡ

ಸದರಿ ಸಮಿತಿಯ ಅಧಿಕಾರೇತರ ಸದಸ್ಯರು ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 2 ಎಸ್‌ಆರ್‌ಎ 2000, ದಿನಾಂಕ 03-02-2001ರ ಪ್ರಕಾರ ಸಂಬಂಧಪಟ್ಟ ಭತ್ಯೆಗಳನ್ನು ಪಡೆಯಲು ಅರ್ಹರಿರುತ್ತಾರೆ.

ಈ ಸಮಿತಿಯು ಐದು ವರ್ಷ ಅಥವಾ ಮುಂದಿನ ಆದೇಶ ಹೊರಡಿಸುವವರೆಗೆ; ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಅಸ್ಥಿತ್ವದಲ್ಲಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಕೆ. ಉಮಾಪತಿ
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ (ಮುಜರಾಯಿ)

ಪಿ.ಆರ್. 555

ಕಂದಾಯ ಸಚಿವಾಲಯ

ವಿಷಯ : ಡಾ॥ ಪ್ರಶಾಂತ ಭೀಮಾಶಂಕರ್ ನಾಲ್ವಾರ, ತಹಶೀಲ್ದಾರ್ (ಹಾಲಿ ಅಮಾನತ್ತಿನಲ್ಲಿ) ಇವರ ವಿರುದ್ಧ ದಾಖಿಲಾದ ಲೋಕಾಯುಕ್ತ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಯೋಜನಾ ಮಂಜೂರಾತಿ ನೀಡುವ ಕುರಿತು.

ಓದಲಾಗಿದೆ :

1) ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಪತ್ರ ಸಂಖ್ಯೆ: ಲೋಕ್/ಐ.ಎನ್‌ವಿ(ಜಿ)/ಎಲ್–34/ಸಿಆರ್–8/2011/ಹಾವೇರಿ, ದಿನಾಂಕ 18-11-2011.
2) ತನಿಖಾಧಿಕಾರಿಯ ವರದಿ ಸಂಖ್ಯೆ: 08/2011, ದಿನಾಂಕ 10-11-2011
3) ತನಿಖಾ ದಾಖಲೆಗಳಾದ ಫಿರ್ಯಾದು, ಪ್ರಥಮ ವರ್ತಮಾನ ವರದಿ, ಪ್ರಾಯೋಗಿಕ ಪಂಚನಾಮೆ, ಜಪ್ತಿ ಪಂಚನಾಮೆ, ಸ್ವತ್ತುಗಳ ಪಟ್ಟಿ, ರಾಸಾಯನಿಕ ಪರೀಕ್ಷಕರ ವರದಿ, ಸಾಕ್ಷಿದಾರರ ಹೇಳಿಕೆಗಳು, ಲಂಚದ ಬೇಡಿಕೆಗೆ ಸಂಬಂಧಪಟ್ಟ ಕಡತಗಳು.

ಪ್ರಸ್ತಾವನೆ :

ಡಾ॥ ಪ್ರಶಾಂತ ಭೀಮಾಶಂಕರ್ ನಾಲ್ವಾರ, ತಹಶೀಲ್ದಾರ್ (ಹಾಲಿ ಅಮಾನತ್ತಿನಲ್ಲಿ) ಇವರ ವಿರುದ್ಧ ಮೊಕದ್ದಮೆ ಸಂಖ್ಯೆ: 08/2011ರಲ್ಲಿ ಕರ್ನಾಟಕ ಲೋಕಾಯುಕ್ತ, ಹಾವೇರಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣದ ತನಿಖಾಧಿಕಾರಿಯ ಅಂತಿಮ ವರದಿ ಮತ್ತು ತನಿಖಾ ದಾಖಲಾತಿಗಳಾದ ಫಿರ್ಯಾದು, ಪ್ರಥಮ ವರ್ತಮಾನ ವರದಿ, ಪ್ರಾಯೋಗಿಕ ಪಂಚನಾಮೆ, ಜಪ್ತಿ ಪಂಚನಾಮೆ, ಸ್ವತ್ತುಗಳ ಪಟ್ಟಿ ರಾಸಾಯನಿಕ ಪರೀಕ್ಷಕರ ವರದಿ, ಸಾಕ್ಷಿದಾರರ ಹೇಳಿಕೆಗಳು, ಲಂಚದ ಬೇಡಿಕೆಗೆ ಸಂಬಂಧಪಟ್ಟ ಕಡತಗಳನ್ನು ಮೇಲೆ (1)ರಲ್ಲಿ ಓದಲಾದ ದಿನಾಂಕ 18-11-2011ರ ಪತ್ರದೊಂದಿಗೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಪೊಲೀಸ್ ವಿಭಾಗ, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ಸರ್ಕಾರಕ್ಕೆ ಕಳುಹಿಸುತ್ತಾ, ಆಪಾದಿತರು ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1988ರ ಕಲಂ 7, 13(1)(ಡಿ) ಸಹವಾಚನ ಕಲಂ 13 (2)ರ ಪ್ರಕಾರ ಎಸಗಿರುವ ಶಿಕ್ಷಾರ್ಹ ಅಪರಾಧಕ್ಕಾಗಿ ಸಕ್ಷಮ ನ್ಯಾಯಾಲಯದಲ್ಲಿ ಅಭಿಯೋಜನೆಗೆ ಒಳಪಡಿಸಲು ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ–1988ರ 19(1)(ಬಿ)ರ ಕಲಂ ಅಡಿಯಲ್ಲಿ ಸರ್ಕಾರದ ಮಂಜೂರಾತಿ ನೀಡಲು ಕೋರಿರುತ್ತಾರೆ.

ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಪೊಲೀಸ್ ವಿಭಾಗ, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ಕಳುಹಿಸಿಕೊಟ್ಟ ಈ ಕೆಳಕಂಡ ದಾಖಲಾತಿಗಳನ್ನು ಸಕ್ಷಮ ಪ್ರಾಧಿಕಾರಿಯಾದ ಸರ್ಕಾರವು ಪರಿಶೀಲಿಸಿದೆ:–

1) ಶ್ರೀ ಮಾರುತೆಪ್ಪ ರಾಮಕೃಷ್ಣಪ್ಪ ಪವಾರ, ಸಾ: ಡಂಬರಮತ್ತೂರು, ಸವಣೂರು ತಾಲ್ಲೂಕು, ಹಾವೇರಿ ಜಿಲ್ಲೆ ರವರ ಫಿರ್ಯಾದಿ ದಿನಾಂಕ 19-05-2011.
2) ಪ್ರಥಮ ವರ್ತಮಾನ ವರದಿ ಕರ್ನಾಟಕ ಲೋಕಾಯುಕ್ತ, ಹಾವೇರಿ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ: 8/2011
3) ವಹಿಸುವಿಕೆ ಪಂಚನಾಮೆ ದಿನಾಂಕ 19-05-2011
4) ಜಪ್ತಿ ಪಂಚನಾಮೆ ದಿನಾಂಕ 21-05-2011
5) ರಾಸಾಯನಿಕ ಪರೀಕ್ಷಕರ ಪರೀಕ್ಷಣಾ ವರದಿ ಸಂಖ್ಯೆ: ಎಲ್.ವಾಯ್.ಕೆ./ಸಿಇ/ಡಬ್ಲ್ಯೂಡಿ/18/2011, ದಿನಾಂಕ 10-08-2011
6) ಕೃತ್ಯ ನಡೆದ ಸ್ಥಳದ ನಕಾಶೆ
7) ಈ ಕೆಳಕಂಡ ಸಾಕ್ಷಿದಾರರ ಹೇಳಿಕೆಗಳು:–
    1) ಮಾರುತೆಪ್ಪ ರಾಮಕೃಷ್ಣಪ್ಪ ಪವಾರ ಇವರ ಹೇಳಿಕೆ ಮತ್ತು ಮುಂದುವರೆದ ಹೇಳಿಕೆ (ಫಿರ್ಯಾದಿ)
    2) ಶ್ರೀ ನಾಗಪ್ಪ ಬಸಪ್ಪ ದೋರಳ್ಳಿ (ಪಂಚಸಾಕ್ಷಿ–1)
    3) ಶ್ರೀ ಜಗದೀಶ ಶಂಕರಯ್ಯ ಮಠದ
    4) ಕು: ಗಂಗಾ ತಂದೆ ಶೇಕರಗೌಡ ಅಂದಾನಗೌಡ್ರ
    5) ಶ್ರೀ ಶಿವಶಂಕರಗೌಡ ತಿಪ್ಪನಗೌಡ ಪಾಟೀಲ
    6) ಶ್ರೀ ರಮೇಶ ಲಕ್ಷಣ ನಾಯಕ
    7) ಶ್ರೀ ಸುರೇಶ ಬಾಲಚಂದ್ರ ಇಟನಾಳ
    8) ಶ್ರೀ ಶಿವಾನಂದ ನಿಂಗಪ್ಪ ಇಚ್ಚಂಗಿ
    9) ಶ್ರೀ ಬಸೀರ್‌ಖಾನ್ ಉಸ್ಮಾನ್‌ಖಾನ್ ಪಠಾಣ
    10) ಶ್ರೀ ವಿನಾಯಕ ಅನಂತರಾವ್ ಕುಲ್ಕರ್ಣಿ
    11) ಶ್ರೀ ರಾಮಪ್ಪ ಹನುಂತಪ್ಪ ದೊಡ್ಡಮನಿ
    12) ಶ್ರೀ ಎಸ್. ಬಿ. ಬಸವನಾಯ್ಕರ, ಮು.ಪೇ.
    13) ಶ್ರೀ ನಿಂಗಪ್ಪ ಗುಡ್ಡಪ್ಪ ಕನವಳ್ಳಿ, ಮು.ಪೇ.
    14) ಶ್ರೀ ಎಂ. ಡಿ. ಮಡಿವಾಳರ, ಮು.ಪೇ. ಕರ್ನಾಟಕ ಲೋಕಾಯುಕ್ತ
    15) ಶ್ರೀ ಎಸ್. ಎನ್. ಹಿರೇಮಠ, ಪೇದೆ, ಕರ್ನಾಟಕ ಲೋಕಾಯುಕ್ತ
    16) ಶ್ರೀ ಕೆ. ಎಂ. ಹಿರೇಮಠ, ಪೇದೆ, ಕರ್ನಾಟಕ ಲೋಕಾಯುಕ್ತ
    17) ಶ್ರೀ ಹೊನ್ನಪ್ಪ ಅಡಿವೆಪ್ಪ, ಬಮ್ಮಕ್ಕನವರ, ಪೇದೆ, ಕರ್ನಾಟಕ ಲೋಕಾಯುಕ್ತ
8) ಲಂಚ ಕೇಳಲು ಆಧಾರವಾದ ಕಡತ ಅಥವಾ ದಾಖಲೆಗಳು
9) ಆಪಾದಿತರಾದ ಡಾ॥ ಪ್ರಶಾಂತ ಭೀಮಾಶಂಕರ್ ನಾಲವಾರ, ತಹಶೀಲ್ದಾರ (ಹಾಲಿ ಅಮಾನತ್ತಿನಲ್ಲಿ) ಇವರ ಸಮಜಾಯಿಷಿ ಹೇಳಿಕೆ.

ತನಿಖಾಧಿಕಾರಿಗಳಾದ ಶ್ರೀ ಬಿ.ಸಿ. ಉಮಾಪತಿ ಮತ್ತು ಶ್ರೀ ಎನ್. ವಾಸುದೇವರಾಮ, ಆರಕ್ಷಕ ನಿರೀಕ್ಷಕರುಗಳು, ಕರ್ನಾಟಕ ಲೋಕಾಯುಕ್ತ, ಹಾವೇರಿ ಇವರು ಡಾ॥ ಪ್ರಶಾಂತ ಭೀಮಾಶಂಕರ್ ನಾಲವಾರ, ತಹಶೀಲ್ದಾರ (ಹಾಲಿ ಅಮಾನತ್ತಿನಲ್ಲಿ) ಇವರ ವಿರುದ್ಧ ದಂಡಾರ್ಹ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತ ಹಾವೇರಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ: 08/2011ರಲ್ಲಿ ಭ್ರಷ್ಟಾಚಾರ ನಿರೋಧಕ ಕಾಯ್ದೆ 1988ರ ಕಲಂ 7, 13(1)(ಡಿ) ಜೊತೆಯಲ್ಲಿ 13(2)ರ ಅಡಿಯಲ್ಲಿ ದಾಖಲಿಸಿಕೊಂಡಿರುತ್ತಾರೆ.

ಆಪಾದಿತರಾದ ಡಾ॥ ಪ್ರಶಾಂತ ಭೀಮಾಶಂಕರ್ ನಾಲವಾರ, ತಹಶೀಲ್ದಾರ (ಹಾಲಿ ಅಮಾನತ್ತಿನಲ್ಲಿ) ಇವರು ಫಿರ್ಯಾದಿಯಾದ ಶ್ರೀಮಾರುತೆಪ್ಪ ರಾಮಕೃಷ್ಣಪ್ಪ ಪವಾರ ಇವರು ಹೊಲವನ್ನು ಖರೀದಿ ಮಾಡಿದ್ದು, ಅದನ್ನು ತನ್ನ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಳ್ಳಲು ಕೃಷಿ ಕಾರ್ಮಿಕ ಎಂಬ ದೃಢೀಕರಣ ಪತ್ರವನ್ನು ಕೊಡುವಂತೆ ಉಪನೊಂದಣಿ ಕಛೇರಿಯ ಅಧಿಕಾರಿಗಳು ತಿಳಿಸಿದಂತೆ ಫಿರ್ಯಾದಿಯು ಕೃಷಿ ಕಾರ್ಮಿಕ ದೃಢೀಕರಣ ಪತ್ರವನ್ನು ನೀಡುವಂತೆ ಕೋರಿ ಆಪಾದಿತರಿಗೆ ನೆಮ್ಮದಿ ಕೇಂದ್ರ ಮೂಲಕ ಅರ್ಜಿ ಕೊಟ್ಟಿದ್ದ ಸ್ವಲ್ಪ ದಿನಗಳ ನಂತರ ಆಪಾದಿತರನ್ನು ಭೇಟಿ ಮಾಡಿದಾಗ ಆಪಾದಿತರು ಕೃಷಿ ಕಾರ್ಮಿಕ ಪತ್ರವನ್ನು ತಾವೇ ಮಾಡಿಕೊಡುತ್ತೇನೆಂದು ರೂ. 10,000/-ಗಳ ಲಂಚದ ಬೇಡಿಕೆ ಇಟ್ಟು ಕೊನೆಗೆ ಮಾತುಕತೆಯಾಗಿ ರೂ. 6,000/-ಗಳ ಲಂಚದ ಹಣ ಕೇಳಿರುತ್ತಾರೆ. ಫಿರ್ಯಾದಿಯು ಲಂಚವನ್ನು ಕೊಡಲು ಬಯಸದ ಕಾರಣ ಸದರಿ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ದೂರನ್ನು ಸಲ್ಲಿಸಿದ್ದು ಇರುತ್ತದೆ. ಸದರಿ ದೂರಿನಂತೆ ತನಿಖಾಧಿಕಾರಿಗಳು ಟ್ರ್ಯಾಪ್ ಬಲೆ ಬೀಸುವ ಮೊದಲಿನ ಎಲ್ಲಾ ಔಚಿತ್ಯಪೂರ್ಣ ಸಿದ್ಧತಾ ಕಾರ್ಯಗಳನ್ನು ನೆರವೇರಿಸಿದ ನಂತರ ದಿನಾಂಕ 21-05-2011ರಂದು ತಹಶೀಲ್ದಾರರ ಕಛೇರಿ, ಸವಣೂರು, ಹಾವೇರಿ ಜಿಲ್ಲೆ ಇಲಿ ಬೀಸಿದ ಟ್ರ್ಯಾಪ್ ಯಶಸ್ವಿಯಾಗಿ ಡಾ॥ ಪ್ರಶಾಂತ ಭೀಮಾಶಂಕರ್ ನಾಲವಾರ, ತಹಶೀಲ್ದಾರ (ಹಾಲಿ ಅಮಾನತ್ತಿನಲ್ಲಿ) ಇವರು ಅಕ್ರಮ ಸಂಭಾವನೆಯಾದ ಆರು ಸಾವಿರ ರೂಪಾಯಿಗಳನ್ನು ಸದರಿ ಸರ್ಕಾರಿ ಕೆಲಸವನ್ನು ಮಾಡಿಕೊಡಲು ಕೇಳಿ ಪಡೆಯುತ್ತಿದ್ದಾಗ ಸಿಕ್ಕಿಹಾಕಿಕೊಂಡಿರುತ್ತಾರೆ. ಹಣವನ್ನು ಇಟ್ಟ ಟೇಬಲ್ ಕ್ಲಾಥನ ಭಾಗ ಮತ್ತು ಹಣದ ಮೇಲೆ ಮುಚ್ಚಿದ ತಹಶೀಲ್ದಾರರ ಡೈರಿಯ ಹಿಂಭಾಗವನ್ನು ಹತ್ತಿ ತುಣಿಕನಿಂದ ಒರೆಸಿ ಅದನ್ನು ಸೋಡಿಯಂ ಕಾರ್ಬೋನೇಟ್ ದ್ರಾವಣದಲ್ಲಿ ತೊಳೆದಾಗ ಅದು ತಿಳಿ ಗುಲಾಬಿ ಬಣ್ಣಕ್ಕೆ ತಿರುಗಿದ್ದು, ರಾಸಾಯನಿಕ ತಜ್ಞರ ಪರೀಕ್ಷಣಾ ವರದಿಯಿಂದಲೂ ಸಹ ದೃಢಪಟ್ಟಿರುತ್ತದೆ. ಆಪಾದಿತರು ಹಣವನ್ನು ತನ್ನ ಟೇಬಲ್ ಮೇಲೆ ಇಡಲು ಹೇಳಿ ಪಿರ್ಯಾಧಿ ಲಂಚದ ಹಣ ಇಟ್ಟ ನಂತರ ತಮ್ಮ ಡೈರಿಯನ್ನು ಹಣದ ಮೇಲೆ ಆಪಾದಿತರೇ ಇಟ್ಟಿರುವುದು ದೃಡಪಟ್ಟಿರುವುದು ಸ್ಪಷ್ಟವಾಗುತ್ತದೆ. ಅಕ್ರಮ ಸಂಭಾವನೆ ಆರು ಸಾವಿರ ರೂಪಾಯಿಗಳನ್ನು ಡಾ॥ ಪ್ರಶಾಂತ ಭೀಮಾಶಂಕರ್ ನಾಲವಾರ, ತಹಶೀಲ್ದಾರ (ಹಾಲಿ ಅಮಾನತ್ತಿನಲ್ಲಿ) ಇವರಿಂದ ತಹಶೀಲ್ದಾರರ ಕಛೇರಿ, ಸವಣೂರ, ಹಾವೇರಿ ಜಿಲ್ಲೆ ಇಲ್ಲಿ ಪಂಚರ ಸಮಕ್ಷಮ ವಶಪಡಿಕೊಳ್ಳಲಾಗಿದೆ.

ಹೆಚ್ಚುವರಿ ಪೊಲೀಸ್ ಮಹಾ ನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ತನಿಖಾ ವರದಿಯೊಂದಿಗೆ ಸರ್ಕಾರಕ್ಕೆ ಕಳುಹಿಸಲಾದ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಡಾ॥ ಪ್ರಶಾಂತ ಭೀಮಾಶಂಕರ್ ನಾಲವಾರ, ತಹಶೀಲ್ದಾರ (ಹಾಲಿ ಅಮಾನತ್ತಿನಲ್ಲಿ) ಇವರು ಒಬ್ಬ ಜವಾಬ್ದಾರಿಯುತ ಸರ್ಕಾರಿ ಅಧಿಕಾರಿಯಾಗಿದ್ದು, ಫಿರ್ಯಾದಿಯು ಕೃಷಿ ಕಾರ್ಮಿಕ ದೃಢೀಕರಣ ಪತ್ರವನ್ನು ನೀಡುವಂತೆ ಕೋರಿ ನೆಮ್ಮದಿ ಕೇಂದ್ರ ಮೂಲಕ ಅರ್ಜಿ ಸಲ್ಲಿಸಿದ್ದರ ಸಂಬಂಧ ಆಪಾದಿತರು ಕೃಷಿ ಕಾರ್ಮಿಕ ಪತ್ರವನ್ನು ತಾವೇ ಮಾಡಿಕೊಡುತ್ತೇನೆಂದು ರೂ. 10,000/-ಗಳ ಲಂಚದ ಬೇಡಿಕೆ ಇಟ್ಟು ಕೊನೆಗೆ ಮಾತುಕತೆಯಾಗಿ ರೂ. 6,000/-ಗಳ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಹಾವೇರಿ ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಲುಕಿ ನಂತರ ಬಂಧನಕ್ಕೊಳಗಾಗಿರುವ ಅಂಶವನ್ನು ಸರ್ಕಾರವು ಗಮನಿಸಿದೆ.

ಈ ಎಲ್ಲಾ ಕಾರಣಗಳಿಂದ ಅಪಾದಿತರು ಭ್ರಷ್ಟಾಚಾರ ನಿರೋಧ ಕಾಯ್ದೆ-1988ರ ಕಲಂ 7, 13(1)(ಡಿ)ರ ಜೊತೆಗೆ ಓದಲಾದ ಕಲಂ 13(2)ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವನ್ನು ಎಸಗಿರುವುದು ಮೇಲ್ನೋಟಕ್ಕೆ ಸರ್ಕಾರಕ್ಕೆ ಸಂಪೂರ್ಣವಾಗಿ ಮನವರಿಕೆಯಾಗಿದೆ. ಆದ್ದರಿಂದ ಇವರನ್ನು ಭ್ರಷ್ಟಾಚಾರ ನಿರೋಧ ಕಾಯ್ದೆ-1988ರ ಅನ್ವಯ ಕಲಂ 7, 13(1)(ಡಿ) ಜೊತೆಗೆ ಕಲಂ 13(2)ರ ಅಡಿಯಲ್ಲಿ ಅಭಿಯೋಜನೆಗೆ ಒಳಪಡಿಸುವುದು ಅವಶ್ಯಕ ಎಂದು ಸರ್ಕಾರ ಮನಗಂಡಿದೆ.

ಸಕ್ಷಮ ಪ್ರಾಧಿಕಾರವಾದ ಸರ್ಕಾರವು ಆಪಾದಿತನನ್ನು ಹುದ್ದೆಯಿಂದ ತೆಗೆದು ಹಾಕಲು ಅಧಿಕಾರವುಳ್ಳದ್ದಾಗಿರುತ್ತದೆ. ಆದ್ದರಿಂದ ಭ್ರಷ್ಟಾಚಾರ ನಿರೋಧ ಕಾಯ್ದೆ-1988 ಕಲಂ 19(1)(ಬಿ)ರ ಅಡಿ ಆಪಾದಿತ ಸಾರ್ವಜನಿಕ ಅಧಿಕಾರಿ ಡಾ॥ ಪ್ರಶಾಂತ್ ಭೀಮಾಶಂಕರ್ ನಾಲವಾರ, ತಹಶೀಲ್ದಾರ (ಹಾಲಿ ಅಮಾನತ್ತಿನಲ್ಲಿ) ಇವರನ್ನು ಕಲಂ 7 ಮತ್ತು 13(1)(ಡಿ) ಜೊತೆಗೆ 13(2)ರ ಅಡಿಯಲ್ಲಿ ಅಭಿಯೋಜನೆಗೆ ಒಳಪಡಿಸಲು ಮಂಜೂರಾತಿ ನೀಡುವ ಅಧಿಕಾರವನ್ನು ಸರ್ಕಾರ ಹೊಂದಿರುತ್ತದೆ. ಅದರಂತೆ ಈ ಕೆಳಕಂಡ ಆದೇಶ ಹೊರಡಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 29 ಎಡಿಇ 2011, ಬೆಂಗಳೂರು, ದಿನಾಂಕ 04-02-2012

ಆರೋಪಿಯಾದ ಡಾ॥ ಪ್ರಶಾಂತ ಭೀಮಾಶಂಕರ್ ನಾಲವಾರ, ತಹಶೀಲ್ದಾರ (ಹಾಲಿ ಅಮಾನತ್ತಿನಲ್ಲಿ) ಇವರನ್ನು ಹುದ್ದೆಯಿಂದ ತೆಗದು ಹಾಕುವ (ವಜಾಮಾಡುವ) ಅಧಿಕಾರವುಳ್ಳ ಸಕ್ಷಮ ಪ್ರಾಧಿಕಾರವಾದ ಸರ್ಕಾರವು ಡಾ॥ ಪ್ರಶಾಂತ ಭೀಮಾಶಂಕರ್ ನಾಲವಾರ, ತಹಶೀಲ್ದಾರ (ಹಾಲಿ ಅಮಾನತ್ತಿನಲ್ಲಿ) ಇವರನ್ನು ಭ್ರಷ್ಟಾಚಾರ ನಿರೋಧ ಕಾಯ್ದೆ-1988ರ ಕಲಂ 7 13(1)(ಡಿ) ಜೊತೆಯಲ್ಲಿ ಓದಲಾದ ಕಲಂ 13(2)ರ ಪ್ರಕಾರ ಎಸಗಿರುವ ಶಿಕ್ಷಾರ್ಹ ಅಪರಾಧಕ್ಕಾಗಿ ಸಕ್ಷಮ ನ್ಯಾಯಾಲಯದಲ್ಲಿ ಅಭಿಯೋಜನೆಗೆ ಒಳಪಡಿಸಲು ಭ್ರಷ್ಟಾಚಾರ ನಿರೋಧ ಕಾಯ್ದೆ 1988ರ ಕಲಂ 19(1)(ಬಿ) ರನ್ವಯ ಮಂಜೂರಾತಿಯನ್ನು ನೀಡಿದೆ.

ಮುಂದುವರೆದು, ಕರ್ನಾಟಕ ಸರ್ಕಾರದ (ವ್ಯವಹಾರ) ನಿಯಮಾವಳಿ 1977ರ ನಿಯಮ 18ರ ಪ್ರಕಾರ ಸರ್ಕಾರದ ಪರವಾಗಿ ಅಥವಾ ಸರ್ಕಾರದಿಂದ ಹೊರಡಿಸಲಾದ ಎಲ್ಲಾ ಆದೇಶಗಳನ್ನು ಅಥವಾ ಲೇಖನಗಳನ್ನು ಕರ್ನಾಟಕ ಸರ್ಕಾರದ ರಾಜ್ಯಪಾಲರ ಹೆಸರಿನಲ್ಲಿ ಹೊರಡಿಸಬೇಕು ಅಥವಾ ಹೊರಡಿಸುವಂತೆ ಮಾಡಬೇಕು.

ಅದೇ ನಿಯಮಾವಳಿಯ ನಿಯಮ 19(1)ರ ಪ್ರಕಾರ ಕರ್ನಾಟಕ ಸರ್ಕಾರದ ರಾಜ್ಯಪಾಲರ ಹೆಸರಿನಲ್ಲಿ ಹೊರಡಿಸಿದ ಆದೇಶಗಳು ಮತ್ತು ಲೇಖನಗಳು ಒಬ್ಬ ಅಧೀನ ಕಾರ್ಯದರ್ಶಿಯ ಸಹಿಯಿಂದ ಅಧಿಕೃತಗೊಳ್ಳಬೇಕು ಹಾಗೂ ಅಂತಹ ಸಹಿಯು ಅಂತಹ ಆದೇಶ ಅಥವಾ ಲೇಖನವನ್ನು ಸರಿಯಾಗಿ ಅಧಿಕೃತಗೊಳಿಸುತ್ತದೆ.

ಆದ್ದರಿಂದ, ಕರ್ನಾಟಕ ಸರ್ಕಾರದ (ವ್ಯವಹಾರ) ನಿಯಮಾವಳಿ 1977ರ ಈ ಮೇಲ್ಕಂಡ ಆದೇಶವನ್ನು ದಿನಾಂಕ 04-02-2012 ರಂದು ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎನ್. ಗೋಪಾಲಯ್ಯ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಸೇವೆಗಳು-3)

ಪಿ.ಆರ್. 556

ಕಂದಾಯ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಆರ್‌ಡಿ 58 ಎಡಿಇ 2010, ಬೆಂಗಳೂರು, ದಿನಾಂಕ 17-01-2012

ಸರ್ಕಾರದ ಆದೇಶ ಸಂಖ್ಯೆ: ಕಂಇ 58 ಎಡಿಇ 2010, ದಿನಾಂಕ 07-12-2011ರ ಆದೇಶದಲ್ಲಿ 'ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 114(2)(ಬಿ)(i)' ಎಂದು ಇರುವಲ್ಲಿ 'ಕರ್ನಾಟಕ ನಾಗರೀಕ ಸೇವಾ ನಿಯಮಗಳು 1958ರ ನಿಯಮ 214(2)(ಬಿ)(i)' ಎಂದು ತಿದ್ದಿಕೊಂಡು ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎನ್. ಗೋಪಾಲಯ್ಯ
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ (ಸೇವೆಗಳು-3)

ಪಿ.ಆರ್. 557

ಕಂದಾಯ ಸಚಿವಾಲಯ

ವಿಷಯ : ಬೆಂಗಳೂರು ನಗರ ಜಿಲ್ಲೆಯ ಜಯನಗರ ವಿಧಾನ ಸಭಾ ಕ್ಷೇತ್ರಕ್ಕೆ ಆರಾಧನಾ ಸಮಿತಿ ರಚಿಸುವ ಬಗ್ಗೆ.-

ಓದಲಾಗಿದೆ : ಸರ್ಕಾರದ ಆದೇಶ ಸಂಖ್ಯೆ ಕಂಇ 04 ಮುಸರ 2009, ದಿನಾಂಕ 02-02-2009

ಪ್ರಸ್ತಾವನೆ :

ಮೇಲೆ ಓದಲಾದ ಆದೇಶದಲ್ಲಿ ಬೆಂಗಳೂರು ನಗರ ಜಿಲ್ಲೆಯ ಜಯನಗರ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿಯನ್ನು ಈ ಕೆಳಕಂಡವರೊಂದಿಗೆ ರಚಿಸಲು ಆದೇಶಿಸಲಾಗಿತ್ತು.

1	ಮಾನ್ಯ ವಿಧಾನಸಭಾ ಸದಸ್ಯರು, ಜಯನಗರ ವಿಧಾನಸಭಾ ಕ್ಷೇತ್ರ	ಅಧ್ಯಕ್ಷರು
2	ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಬೆಂಗಳೂರು ನಗರ ಜಿಲ್ಲೆ.	ಸದಸ್ಯರು
3	ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಬೆಂಗಳೂರು ದಕ್ಷಿಣ ತಾಲ್ಲೂಕು	ಸದಸ್ಯರು
4	ತಹಶೀಲ್ದಾರ್, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ	ಸದಸ್ಯ ಕಾರ್ಯದರ್ಶಿ
5	ಶ್ರೀ ರಮೇಶ್ ರಾಜು, ನಂ. 11, 32ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, ಜಯನಗರ 4ನೇ ಬಡಾವಣೆ, ಬೆಂಗಳೂರು-11 (ಸಾಮಾನ್ಯ)	ಸದಸ್ಯರು
6	ಶ್ರೀಮತಿ ಕುಮುದ ಕೋಂ ದಿ.ಚಾ.ಮು. ಕೃಷ್ಣಯ್ಯಂಗಾರ್, ನಂ. 453, 44ನೇ ಅಡ್ಡ ರಸ್ತೆ, 8ನೇ ಬಡಾವಣೆ, ಜಯನಗರ, ಬೆಂಗಳೂರು-82. (ಮಹಿಳೆ)	ಸದಸ್ಯರು
7	ಶ್ರೀ ವಸಂತಪ್ಪ, ನಂ. 9, 2ನೇ ಮುಖ್ಯರಸ್ತೆ, ಭೈರಸಂದ್ರ, ಜಯನಗರ, 1ನೇ ಬಡಾವಣೆ ಪೂರ್ವ, ಬೆಂಗಳೂರು. (ಪ.ಜಾತಿ)	ಸದಸ್ಯರು
8	ಶ್ರೀ ಪಿ. ಹನುಮಂತರಾಜು ಬಿನ್ ಪಾಪಯ್ಯ, ನಂ. 152/1, ಸಾರಕ್ಕಿ ಗ್ರಾಮದ ಸುಬ್ಬಮ್ಮ ಛತ್ರ, ಜೆ.ಪಿ. ನಗರ, 1ನೇ ಹಂತ, ಬೆಂಗಳೂರು-78. (ಪ.ಪಂಗಡ)	ಸದಸ್ಯರು

ಆ ಹಿನ್ನೆಲೆಯಲ್ಲಿ ಪುನಃ ಪರಿಶೀಲಿಸಿ, ಕೆಳಗಿನಂತೆ ಆದೇಶಿಸಿದೆ

ಸರ್ಕಾರದ ಆದೇಶ ಸಂಖ್ಯೆ: ಕಂಇ 04 ಮುಸರ 2012, ಬೆಂಗಳೂರು, ದಿನಾಂಕ 06-02-2012

ಬೆಂಗಳೂರು ನಗರ ಜಿಲ್ಲೆಯ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶ ಸಂಖ್ಯೆ: ಕಂಇ 04 ಮುಸರ 2009 ದಿನಾಂಕ 02-02-2009ನ್ನು ಭಾಗಶಃ ಮಾರ್ಪಡಿಸಿ, ಅಧಿಕಾರೇತರ ಸದಸ್ಯರ ನೇಮಕಾತಿ ರದ್ದುಪಡಿಸಿ, ಸದರಿ ಆರಾಧನಾ ಸಮಿತಿಗೆ ಈ ಕೆಳಕಂಡ ವ್ಯಕ್ತಿಗಳನ್ನು ಅಧಿಕಾರೇತರ ಸದಸ್ಯರನ್ನಾಗಿ ಈ ತಕ್ಷಣದಿಂದ ಜಾರಿಗೆ ಬರುವಂತೆ ನಾಮ ನಿರ್ದೇಶನ ಮಾಡಲಾಗಿದೆ.

ಕ್ರ.ಸಂ.	ಹೆಸರು/ವಿಳಾಸ	ಪ್ರವರ್ಗ
1	ಶ್ರೀ ಅನಂತರಾಜು, ನಂ. 131, 12ನೇ ಅಡ್ಡರಸ್ತೆ, 6ನೇ ಮೇನ್, ಜೆ.ಪಿ.ನಗರ, 3ನೇ ಹಂತ, ಬೆಂಗಳೂರು.	ಸಾಮಾನ್ಯ
2	ಶ್ರೀಮತಿ ಈಶ್ವರಿ ನಾಗರಾಜ್, ನಂ. 211, 8ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಹೊಸ ಬಿ.ಡಿ.ಎ. ಬಡಾವಣೆ, ಭೈರಸಂದ್ರ, ಜಯನಗರ 1ನೇ ಬ್ಲಾಕ್ ಪೂರ್ವ, ಬೆಂಗಳೂರು.	ಮಹಿಳೆ
3	ಶ್ರೀ ನಾಗೇಶ್, ನಂ. 14, ಹಳೆ ಗುರಪ್ಪನಪಾಳ್ಯ, ಅವಲಮ್ಮನ ದೇವಸ್ಥಾನದ ಹಿಂಭಾಗ, ಬನ್ನೇರುಘಟ್ಟ ರಸ್ತೆ, ಬೆಂಗಳೂರು-29.	ಪರಿಶಿಷ್ಟ ಜಾತಿ
4	ಶ್ರೀ ಆಂಜನಪ್ಪ, ನಂ. 152, 12ನೇ ಅಡ್ಡರಸ್ತೆ, ಸುಬ್ಬಮ್ಮ ಸರ್ಕಲ್, ಸಾರಕ್ಕಿ, ಜೆ.ಪಿ. ನಗರ, 1ನೇ ಹಂತ, ಬೆಂಗಳೂರು-78.	ಪರಿಶಿಷ್ಟ ಪಂಗಡ

ಸದರಿ ಸಮಿತಿಯ ಅಧಿಕಾರೇತರ ಸದಸ್ಯರು ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 2 ಎಸ್‌ಆರ್‌ಎ 2000, ದಿನಾಂಕ 03-02-2001ರ ಪ್ರಕಾರ ಸಂಬಂಧಪಟ್ಟ ಭತ್ಯೆಗಳನ್ನು ಪಡೆಯಲು ಅರ್ಹರಿರುತ್ತಾರೆ.

ಈ ಸಮಿತಿಯು ಐದು ವರ್ಷ ಅಥವಾ ಮುಂದಿನ ಆದೇಶ ಹೊರಡಿಸುವವರೆಗೆ, ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಅಸ್ತಿತ್ವದಲ್ಲಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಕೆ. ಉಮಾಪತಿ
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ (ಮುಜರಾಯಿ)

ಪಿ.ಆರ್. 558

ಕಂದಾಯ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಕಂಇ 07 ಮುಸರ 2011, ಬೆಂಗಳೂರು, ದಿನಾಂಕ 07-02-2012

ಸರ್ಕಾರಿ ಆದೇಶ ಸಂಖ್ಯೆ: ಕಂಇ 07 ಮುಸರ 2011, ದಿನಾಂಕ 21-09-2011ರಲ್ಲಿ "ಬೆಳಗಾಂ ಜಿಲ್ಲೆ, ಬೈಲಹೊಂಗಲ ವಿಧಾನಸಭಾ ಕ್ಷೇತ್ರ" ಎಂಬುದರ ಬದಲಾಗಿ "ಬೆಳಗಾಂ ಜಿಲ್ಲೆ ಕಿತ್ತೂರು ವಿಧಾನಸಭಾ ಕ್ಷೇತ್ರ" ಎಂಬುದನ್ನು ಸೇರಿಸಿಕೊಂಡು ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ. ಉಮಾಪತಿ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಮುಜರಾಯಿ)

ಪಿ.ಆರ್. 559

ಕಂದಾಯ ಸಚಿವಾಲಯ

ವಿಷಯ : ಬೆಂಗಳೂರು ನಗರ ಜಿಲ್ಲೆಯ ಹೆಬ್ಬಾಳ ವಿಧಾನ ಸಭಾ ಕ್ಷೇತ್ರಕ್ಕೆ ಆರಾಧನಾ ಸಮಿತಿ ರಚಿಸುವ ಬಗ್ಗೆ.-

ಓದಲಾಗಿದೆ : ಸರ್ಕಾರದ ಆದೇಶ ಸಂಖ್ಯೆ ಕಂಇ 19 ಮುಸರ 2009, ದಿನಾಂಕ 18-02-2009

ಪ್ರಸ್ತಾವನೆ :

ಮೇಲೆ ಓದಲಾದ ಆದೇಶದಲ್ಲಿ ಬೆಂಗಳೂರು ನಗರ ಜಿಲ್ಲೆಯ ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಆರಾಧನಾ ಸಮಿತಿಯನ್ನು ಕೆಳಕಂಡವರೊಂದಿಗೆ ರಚಿಸಲು ಆದೇಶಿಲಾಗಿತ್ತು.

1	ಶ್ರೀ ಎಲ್. ರವೀಂದ್ರಕುಮಾರ್, ಮುನಿರಾಮಣ್ಣ ಬ್ಲಾಕ್, ಗಂಗಾನಗರ, ಬೆಂಗಳೂರು	ಅಧ್ಯಕ್ಷರು
2	ಕಾರ್ಯನಿರ್ವಾಹಕ ಅಭಿಯಂತರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಬೆಂಗಳೂರು ನಗರ ಜಿಲ್ಲೆ	ಸದಸ್ಯರು
3	ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಬೆಂಗಳೂರು ಉತ್ತರ ತಾಲ್ಲೂಕು	ಸದಸ್ಯರು
4	ತಹಶೀಲ್ದಾರ್, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ	ಸದಸ್ಯ ಕಾರ್ಯದರ್ಶಿ
5	ಶ್ರೀ ಸುರೇಶ್ ರೆಡ್ಡಿ ಪಿ. ನಂ. 23, ಶ್ರೀ ಶಾರದ ನಿಲಯ, ಮೊದಲನೇ ಕ್ರಾಸ್, ಮಠದಹಳ್ಳಿ, ಆರ್.ಟಿ. ನಗರ ಅಂಚೆ, ಬೆಂಗಳೂರು-560 032. (ಸಾಮಾನ್ಯ)	ಸದಸ್ಯರು
6	ಶ್ರೀಮತಿ ಅನ್ನಪೂರ್ಣ ಕನಕರಾಜ್, ನಂ. 102, ಮುನೇಶ್ವರ ಟೆಂಪಲ್ ಸ್ಟ್ರೀಟ್, ನಾಗಶೆಟ್ಟಿಹಳ್ಳಿ, ಸಂಜಯನಗರ ಪೋಸ್ಟ್, ಆರ್.ಎಂ.ವಿ., 2ನೇ ಹಂತ, ಬೆಂಗಳೂರು-560094. (ಮಹಿಳೆ)	ಸದಸ್ಯರು
7	ಶ್ರೀ ಮುನಿಸ್ವಾಮಿ, ನಂ. 90/1, ಕೆಂಪಯ್ಯ ಲೇಔಟ್, 6ನೇ ಕ್ರಾಸ್, ಚೋಳನಾಯಕನಹಳ್ಳಿ, ಆರ್.ಟಿ. ನಗರ ಅಂಚೆ, ಬೆಂಗಳೂರು-560 032. (ಪ.ಜಾತಿ)	ಸದಸ್ಯರು
8	ಶ್ರೀ ಸುಧಾಕರ ತಂದೆ ಪೊನ್ನುಸ್ವಾಮಿ, ನಂ. 508, 7ನೇ ಕ್ರಾಸ್, ಸುಮಂಗಲಿ ಸೇವಾಶ್ರಮ ಹತ್ತಿರ, ಚೋಳನಗರ, ಆರ್.ಟಿ.ನಗರ ಪೋಸ್ಟ್, ಬೆಂಗಳೂರು-560 032. (ಪ.ಪಂಗಡ)	ಸದಸ್ಯರು

ಆ ಹಿನ್ನಲೆಯಲ್ಲಿ ಮುನಃ ಪರಿಶೀಲಿಸಿ, ಕೆಳಗಿನಂತೆ ಆದೇಶಿಸಿದೆ

ಸರ್ಕಾರದ ಆದೇಶ ಸಂಖ್ಯೆ: ಕಂಇ 05 ಮುಸರ 2012, ಬೆಂಗಳೂರು, ದಿನಾಂಕ 06-02-2012

ಬೆಂಗಳೂರು ನಗರ ಜಿಲ್ಲೆಯ ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶ ಸಂಖ್ಯೆ: ಕಂಇ 19 ಮುಸರ 2009 ದಿನಾಂಕ 16-02-2009ನ್ನು ಭಾಗಶಃ ಮಾರ್ಪಡಿಸಿ ಅಧಿಕಾರೇತರ ಸದಸ್ಯರ ನೇಮಕಾತಿ ರದ್ದುಪಡಿಸಿ, ಸದರಿ ಆರಾಧನಾ ಸಮಿತಿಗೆ ಈ ಕೆಳಕಂಡ ವ್ಯಕ್ತಿಗಳನ್ನು ಅಧಿಕಾರೇತರ ಸದಸ್ಯರನ್ನಾಗಿ ಈ ತಕ್ಷಣದಿಂದ ಜಾರಿಗೆ ಬರುವಂತೆ ನಾಮ ನಿರ್ದೇಶನ ಮಾಡಲಾಗಿದೆ.

ಕ್ರ.ಸಂ.	ಹೆಸರು/ವಿಳಾಸ	ಪ್ರವರ್ಗ
1	ಶ್ರೀ ಸುಬ್ಬೇಗೌಡ, ನಂ. 1, ರೂಪ ನಿಲಯ, ಮುನೇಶ್ವರ ದೇವಸ್ಥಾನದ ರಸ್ತೆ, ನಾಗಶೆಟ್ಟಿಹಳ್ಳಿ, ಬೆಂಗಳೂರು-560 032.	ಸಾಮಾನ್ಯ
2	ಶ್ರೀಮತಿ ಅನ್ನಪೂರ್ಣಮ್ಮ, ನಂ. 102, ಮುನೇಶ್ವರ ದೇವಸ್ಥಾನದ ರಸ್ತೆ, ನಾಗಶೆಟ್ಟಿಹಳ್ಳಿ, ಬೆಂಗಳೂರು-560 032	ಮಹಿಳೆ
3	ಶ್ರೀ ಲೋಕೇಶ್ ಕುಮಾರ್, ನಂ. 16, 9ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಜಿ.ಎನ್. ದೇವಸ್ಥಾನ, ಮಠದಹಳ್ಳಿ, ಬೆಂಗಳೂರು-560 032.	ಪರಿಶಿಷ್ಟ ಜಾತಿ
4	ಶ್ರೀ ಹೆಚ್. ವೆಂಕಟೇಶ್, ನಂ. 15, 1ನೇ ಮುಖ್ಯರಸ್ತೆ, ಮಠದಹಳ್ಳಿ, ಆರ್.ಟಿ. ನಗರ ಅಂಚೆ, ಬೆಂಗಳೂರು-560 032.	ಪರಿಶಿಷ್ಟ ಪಂಗಡ

ಸದರಿ ಸಮಿತಿಯ ಅಧಿಕಾರೇತರ ಸದಸ್ಯರು ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 2 ಎಸ್‌ಆರ್‌ಎ 2000, ದಿನಾಂಕ 03-02-2001ರ ಪ್ರಕಾರ ಸಂಬಂಧಪಟ್ಟ ಭತ್ಯೆಗಳನ್ನು ಪಡೆಯಲು ಅರ್ಹರಿರುತ್ತಾರೆ.

ಈ ಸಮಿತಿಯು ಐದು ವರ್ಷ ಅಥವಾ ಮುಂದಿನ ಆದೇಶ ಹೊರಡಿಸುವವರೆಗೆ; ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಅಸ್ತಿತ್ವದಲ್ಲಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ. ಉಮಾಪತಿ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಮುಜರಾಯಿ)

ಪಿ.ಆರ್. 560

ಕಂದಾಯ ಸಚಿವಾಲಯ

ವಿಷಯ : ಬೆಂಗಳೂರು ನಗರ ಜಿಲ್ಲೆಯ ರಾಜಾಜಿನಗರ ವಿಧಾನ ಸಭಾ ಕ್ಷೇತ್ರಕ್ಕೆ ಆರಾಧನಾ ಸಮಿತಿ ರಚಿಸುವ ಬಗ್ಗೆ.-

ಓದಲಾಗಿದೆ : ಸರ್ಕಾರದ ಆದೇಶ ಸಂಖ್ಯೆ ಕಂಇ 11 ಮುಸರ 2009, ದಿನಾಂಕ 04-02-2009

ಪ್ರಸ್ತಾವನೆ :

ಮೇಲೆ ಓದಲಾದ ಆದೇಶದಲ್ಲಿ ಬೆಂಗಳೂರು ನಗರ ಜಿಲ್ಲೆಯ ರಾಜಾಜಿನಗರ ವಿಧಾನ ಸಭಾ ಕ್ಷೇತ್ರಕ್ಕೆ ಆರಾಧನಾ ಸಮಿತಿಯನ್ನು ಕೆಳಕಂಡವರೊಂದಿಗೆ ರಚಿಸಲು ಆದೇಶಿಲಾಗಿತ್ತು.

1	ಮಾನ್ಯ ವಿಧಾನಸಭಾ ಸದಸ್ಯರು, ರಾಜಾಜಿನಗರ ವಿಧಾನಸಭಾ ಕ್ಷೇತ್ರ	ಅಧ್ಯಕ್ಷರು
2	ಕಾರ್ಯನಿರ್ವಾಹಕ ಅಭಿಯಂತರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಬೆಂಗಳೂರು ನಗರ ಜಿಲ್ಲೆ	ಸದಸ್ಯರು
3	ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯತ್, ಸಂಬಂಧಿಸಿದ ತಾಲ್ಲೂಕು	ಸದಸ್ಯರು
4	ತಹಶೀಲ್ದಾರ್, ಸಂಬಂಧಿಸಿದ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ	ಸದಸ್ಯ ಕಾರ್ಯದರ್ಶಿ
5	ಶ್ರೀ ದಳವಾಯಿ ಎನ್. ಎಂ., ನಂ. 43, 3 'ಬಿ' ಮೈನ್, 1ನೇ ಸ್ಟೇಜ್, 2ನೇ ಹಂತ, ಮಂಜುನಾಥನಗರ, ಬೆಂಗಳೂರು-560 010. (ಸಾಮಾನ್ಯ)	ಸದಸ್ಯರು
6	ಶ್ರೀಮತಿ ಲಲಿತಮ್ಮ, ನಂ. 84, ಶಾನ್‌ಬಾಗ್ ಕಾಂಪೌಂಡು ಹತ್ತಿರ, 12ನೇ ಮೈನ್ ರೋಡ್, ಶಿವನಗರ, ಬೆಂಗಳೂರು-560 010. (ಮಹಿಳೆ)	ಸದಸ್ಯರು
7	ಶ್ರೀ ಪ್ರಭಾಕರನ್ ಕೆ. ನಂ. 7/70/17, 2ನೇ ಅಡ್ಡರಸ್ತೆ, 6ನೇ ಬ್ಲಾಕ್, ಡಾ॥ ರಾಜ್ ಕುಮಾರ್ ರಸ್ತೆ, ಬೆಂಗಳೂರು-560 010. (ಪ.ಜಾತಿ)	ಸದಸ್ಯರು
8	ಶ್ರೀ ವಿಜೇಂದ್ರ, ನಂ. 183, 12ನೇ ಮುಖ್ಯರಸ್ತೆ, ಮಂಜುನಾಥನಗರ, ಪಶ್ಚಿಮ ಕಾರ್ಡ್ ರಸ್ತೆ, 3ನೇ ಹಂತ, ರಾಜಾಜಿನಗರ, ಬೆಂಗಳೂರು-560 010. (ಪ.ಪಂಗಡ)	ಸದಸ್ಯರು

ಆ ಹಿನ್ನೆಲೆಯಲ್ಲಿ ಪುನಃ ಪರಿಶೀಲಿಸಿ, ಕೆಳಗಿನಂತೆ ಆದೇಶಿಸಿದೆ

ಸರ್ಕಾರದ ಆದೇಶ ಸಂಖ್ಯೆ: ಕಂಇ 03 ಮುಸರ 2012, ಬೆಂಗಳೂರು, ದಿನಾಂಕ 06-02-2012

ಬೆಂಗಳೂರು ನಗರ ಜಿಲ್ಲೆಯ ರಾಜಾಜಿನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶ ಸಂಖ್ಯೆ ಕಂಇ 11 ಮುಸರ 2009 ದಿನಾಂಕ 04-02-2009ನ್ನು ಭಾಗಶಃ ಮಾರ್ಪಡಿಸಿ ಅಧಿಕಾರೇತರ ಸದಸ್ಯರ ನೇಮಕಾತಿ ರದ್ದುಪಡಿಸಿ, ಸದರಿ ಆರಾಧನಾ ಸಮಿತಿಗೆ ಈ ಕೆಳಕಂಡ ವ್ಯಕ್ತಿಗಳನ್ನು ಅಧಿಕಾರೇತರ ಸದಸ್ಯರನ್ನಾಗಿ ಈ ತಕ್ಷಣದಿಂದ ಜಾರಿಗೆ ಬರುವಂತೆ ನಾಮ ನಿರ್ದೇಶನ ಮಾಡಲಾಗಿದೆ.

ಕ್ರ.ಸಂ.	ಹೆಸರು/ವಿಳಾಸ	ಪ್ರವರ್ಗ
1	ಶ್ರೀ ಕೆ. ಆರ್. ಹರಿಪ್ರಸಾದ, ನಂ. 811, 14ನೇ ಮುಖ್ಯರಸ್ತೆ, 3ನೇ ವಿಭಾಗ, ರಾಜಾಜಿನಗರ, ಬೆಂಗಳೂರು-10.	ಸಾಮಾನ್ಯ
2	ಶ್ರೀಮತಿ ಪದ್ಮಾ ದೇಸಾಯಿ, 21ನೇ ಅಡ್ಡರಸ್ತೆ, 2ನೇ ವಿಭಾಗ, ರಾಜಾಜಿನಗರ, ಬೆಂಗಳೂರು-10	ಮಹಿಳೆ
3	ಶ್ರೀ ಕೆ. ವೆಂಕಟೇಶ್, ನಂ. 157, 3ನೇ ಅಡ್ಡರಸ್ತೆ, ದಯಾನಂದನಗರ, ಶ್ರೀರಾಮಪುರಂ, ಬೆಂಗಳೂರು-21.	ಪರಿಶಿಷ್ಟ ಜಾತಿ
4	ಶ್ರೀ ಕೊಳದೇಯಪ್ಪನ್, ನಂ. 156, 2ನೇ 'ಸಿ' ಮುಖ್ಯರಸ್ತೆ, ಬೋವಿಕಾಲೋನಿ, ಬಸವೇಶ್ವರನಗರ, ಬೆಂಗಳೂರು-79.	ಪರಿಶಿಷ್ಟ ಪಂಗಡ

ಸದರಿ ಸಮಿತಿಯ ಅಧಿಕಾರೇತರ ಸದಸ್ಯರು ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 2 ಎಸ್‌ಆರ್‌ಎ 2000, ದಿನಾಂಕ 03-02-2001ರ ಪ್ರಕಾರ ಸಂಬಂಧಪಟ್ಟ ಭತ್ಯೆಗಳನ್ನು ಪಡೆಯಲು ಅರ್ಹರಿರುತ್ತಾರೆ.

ಈ ಸಮಿತಿಯು ಐದು ವರ್ಷ ಅಥವಾ ಮುಂದಿನ ಆದೇಶ ಹೊರಡಿಸುವವರೆಗೆ; ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಅಸ್ಥಿತ್ವದಲ್ಲಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ. ಉಮಾಪತಿ

ಸರ್ಕಾರದ ಅಧೀನ ಕಾರ್ಯದರ್ಶಿ

ಪಿ.ಆರ್. 561 ಕಂದಾಯ ಇಲಾಖೆ (ಮುಜರಾಯಿ)

ಕಂದಾಯ ಸಚಿವಾಲಯ

ವಿಷಯ : 2011ನೇ ಸಾಲಿನಲ್ಲಿ ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗಿರುವ ಹಾನಿಗಳಿಗೆ ತುರ್ತು ಪರಿಹಾರ ಕ್ರಮ ಕೈಗೊಳ್ಳಲು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಅನುದಾನ ಬಿಡುಗಡೆ ಮಾಡುವ ಬಗ್ಗೆ.-

ಓದಲಾಗಿದೆ : ಜಿಲ್ಲಾಧಿಕಾರಿಗಳ ಬೇಡಿಕೆ ಪತ್ರಗಳು

ಪ್ರಸ್ತಾವನೆ :

2011ನೇ ಸಾಲಿನಲ್ಲಿ ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದ, ಉಂಟಾಗಿರುವ ಹಾನಿಗಳಿಗೆ ತುರ್ತು ಪರಿಹಾರ ಕ್ರಮ ಕೈಗೊಳ್ಳಲು, ಮೇಲೆ ಓದಲಾದ ಪತ್ರಗಳಲ್ಲಿ, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಅನುದಾನ ಬಿಡುಗಡೆ ಮಾಡುವಂತೆ ಬೇಡಿಕೆ ಸಲ್ಲಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳ ಪ್ರಸ್ತಾವನೆಗಳನ್ನು ಕೂಲಂಕಷವಾಗಿ, ಪರಿಶೀಲಿಸಿ, ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಅನುದಾನ ಬಿಡುಗಡೆ ಮಾಡಲು ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 190 ಟಿಎನ್‌ಆರ್ 2011 (2), ಬೆಂಗಳೂರು, ದಿನಾಂಕ 01-02-2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಪ್ರಕೃತಿ ವಿಕೋಪದಿಂದ, ಉಂಟಾಗಿರುವ ಹಾನಿಗಳಿಗೆ ತುರ್ತು ಪರಿಹಾರ ಕ್ರಮ ಕೈಗೊಳ್ಳಲು, ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಈ ಕೆಳಕಂಡಂತೆ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಮಂಜೂರಾತಿ ನೀಡಲಾಗಿದೆ.

ಕ್ರಸಂ.	ಜಿಲ್ಲೆಯ ಹೆಸರು	ಬಿಡುಗಡೆ ಮಾಡಿದ ಅನುದಾನ (ರೂ. ಲಕ್ಷಗಳಲ್ಲಿ)
1	ಕೊಡಗು	100.00
2	ಉತ್ತರ ಕನ್ನಡ	50.00
	ಒಟ್ಟು	**150.00**
		(ರೂ. ಒಂದುನೂರ ಐವತ್ತು ಲಕ್ಷ ಮಾತ್ರ)

1. ಮೇಲಿನಂತೆ ಬಿಡುಗಡೆ ಮಾಡಿದ ಹಣವನ್ನು ಈ ಕೆಳಕಂಡಂತೆ ಅದ್ಯತೆಯ ಮೇರೆಗೆ ಉಪಗೋಗಿಸುವುದು
   ಅ) ಮಾನವ/ಪ್ರಾಣಿ ಜೀವಹಾನಿ
   ಆ) ಬೆಳೆ ಹಾನಿ
   ಇ) ಕುಡಿಯುವ ನೀರಿನ ವ್ಯವಸ್ಥೆ
   ಈ) ಜಾನುವಾರುಗಳ ಸಂರಕ್ಷಣೆ
   ಉ) ಮೂಲಭೂತ ಸೌಕರ್ಯಗಳಿಗೆ ತುರ್ತು ರಿಪೇರಿ
2. ಕೇಂದ್ರ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ವೆಚ್ಚ ಮಾಡುವುದು
3. ಅನುದಾನ ಲಭ್ಯತೆ ಇಲ್ಲದೇ ಯಾವುದೇ ದುರಸ್ತಿ ಕಾಮಗಾರಿಗಳನ್ನು ಎಸ್.ಡಿ.ಆರ್.ಎಫ್/ಎನ್‌ಸಿಸಿಎಫ್ ಅಡಿಯಲ್ಲಿ ಕೈಗೊಳ್ಳುವಂತಿಲ್ಲ ಹಾಗೂ ಕಾಮಗಾರಿಗಳನ್ನು ಬಿಡುಗಡೆಯಾದ ಅನುದಾನಕ್ಕೆ ಸೀಮಿತಗೊಳಿಸುವುದು.
4. ಪ್ರಕೃತಿ ವಿಕೋಪದಿಂದ ಆದಂತಹ ವಿಪತ್ತು ಹಾನಿಗೆ ಮಾತ್ರ ಪರಿಹಾರ ನೀಡುವುದು

ಸದರಿ ವೆಚ್ಚವನ್ನು ವಿಧಾನಸೌಧದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿರುವ ಸಿ.ಆರ್.ಎಫ್. ಉಳಿಕೆ ಮೊತ್ತದಿಂದ ಭರಿಸುವುದು. ಅನುದಾನ ವೆಚ್ಚ ಮಾಡುವಾಗ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿರುವ ಮಾರ್ಗಸೂಚಿ/ಆದೇಶ/ಸುತ್ತೋಲೆಗಳನ್ನು ಪಾಲಿಸುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್. ಎಂ. ಆನಂದಪ್ಪ

ಸರ್ಕಾರದ ಅಧೀನ ಕಾರ್ಯದರ್ಶಿ

ಪಿ.ಆರ್. 562 ಕಂದಾಯ ಇಲಾಖೆ (ವಿಪತ್ತು, ನಿರ್ವಹಣೆ ಮತ್ತು ಸೇವೆಗಳು-2)

ಕಂದಾಯ ಸಚಿವಾಲಯ

ಸುತ್ತೋಲೆ

ಸಂಖ್ಯೆ: ಕಂಇ 57 ಎಎಸ್‌ಡಿ 2012, ಬೆಂಗಳೂರು, ದಿನಾಂಕ 07-02-2012

ಕಂದಾಯ ಇಲಾಖೆಯ ತಾಲ್ಲೂಕು ಮಟ್ಟದಲ್ಲಿನ ತಾಲ್ಲೂಕು ಕಛೇರಿಗಳಲ್ಲಿ ಮತ್ತು ಉಪ ವಿಭಾಗ ಮಟ್ಟದ ಉಪ ವಿಭಾಗಾಧಿಕಾರಿಗಳ ಕಛೇರಿಗಳಲ್ಲಿನ ಕಾರ್ಯಭಾರ ಜವಾಬ್ದಾರಿಯನ್ನು ಕಡಿಮೆ ಮಾಡಿ ಅಧಿಕಾರ ವಿಕೇಂದ್ರೀಕರಣಗೊಳಿಸಿ, 176 ತಾಲ್ಲೂಕುಗಳಲ್ಲಿ ತಹಶೀಲ್ದಾರ್ ಕಾರ್ಯಾಲಯದಲ್ಲಿರುವ ಒಂದು ಶಿರಸ್ತೇದಾರ್ ಹುದ್ದೆಯನ್ನು ಮತ್ತು 52 ಉಪ ವಿಭಾಗಾಧಿಕಾರಿಗಳ ಕಾರ್ಯಲಯದಲ್ಲಿರುವ ಒಂದು ವ್ಯವಸ್ಥಾಪಕರ ಹುದ್ದೆಯನ್ನು ಒಳಗೊಂಡಂತೆ ಒಟ್ಟು 228 ಶಿರಸ್ತೇದಾರ್/ಉಪ ತಹಶೀಲ್ದಾರ್‌ಗಳ ಹುದ್ದೆಯನ್ನು ತಹಶೀಲ್ದಾರ್ ಗ್ರೇಡ್-2 ಅಥವಾ ಗ್ರೇಡ್-ಬಿ ಹುದ್ದೆಗೆ ಸರ್ಕಾರವು ಸಂಖ್ಯೆ: ಕಂಇ 209 ಎಂವಿಎಸ್ 2002(1) ದಿನಾಂಕ 3-6-2011ರ ಸರ್ಕಾರಿ ಆದೇಶದಲ್ಲಿ ಉನ್ನತೀಕರಿಸಲಾಗಿರುತ್ತದೆ.

ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ (ರೆಗ್ಯುಲರ್) ಮತ್ತು ತಹಶೀಲ್ದಾರ್ (ಗ್ರೇಡ್-2) ಇವರುಗಳು ಮತ್ತು ಉಪ ವಿಭಾಗಾಧಿಕಾರಿಗಳ ಕಛೇರಿಯಲ್ಲಿ ತಹಶೀಲ್ದಾರ್ ಗ್ರೇಡ್-2 ವೃಂದದ ಅಧಿಕಾರಿಗಳು ನಿರ್ವಹಿಸಬೇಕಾಗಿರುವ ಕಾರ್ಯಭಾರ ಹಂಚಿಕೆಯನ್ನು ಸಂಖ್ಯೆ: ಕಂಇ 209 ಎಂವಿಎಸ್ 2002(1) ದಿನಾಂಕ 3-12-2011ರ ಸರ್ಕಾರಿ ಆದೇಶದಲ್ಲಿ ಹೊರಡಿಸಲಾಗಿದೆ.

ಸರ್ಕಾರವು ದಿನಾಂಕ 30-1-2012ರ ಸಂಖ್ಯೆ: ಕಂಇ 301 ಎಎಸ್‌ಡಿ 2011ರ ಅಧಿಸೂಚನೆಯಲ್ಲಿ 190 ಶಿರಸ್ತೇದಾರ್/ಉಪ ತಹಶೀಲ್ದಾರ್‌ಗಳಿಗೆ ತಹಶೀಲ್ದಾರ್ ಗ್ರೇಡ್-2 ವೃಂದಕ್ಕೆ ಮುಂಬಡ್ತಿ ನೀಡಿ, ಉನ್ನತೀಕರಿಸಿದ 74 ತಹಶೀಲ್ದಾರ್ ಗ್ರೇಡ್-2 ಹುದ್ದೆಗಳಿಗೆ ಮಾತ್ರ ನೇಮಕ ಮಾಡಿರುತ್ತದೆ. ಇನ್ನು 154 ತಹಶೀಲ್ದಾರ್ ಗ್ರೇಡ್-2 ವೃಂದದ ಹುದ್ದೆಗಳಿಗೆ ನೇಮಕ ಮಾಡುವ ಪ್ರಕ್ರಿಯೆಯು ಮುಂದುವರೆದಿದೆ. ಆದ್ದರಿಂದ, ಮುಂಬಡ್ತಿ ನೀಡಿ ತೈನಾತಿಸಿರುವ 74 ತಾಲ್ಲೂಕುಗಳಲ್ಲಿ ದಿನಾಂಕ 3-12-2011ರ ಸರ್ಕಾರಿ ಅದೇಶದಲ್ಲಿ ಕಾರ್ಯ ಹಂಚಿಕೆ ಮಾಡಿರುವಂತೆ ಗ್ರೇಡ್-2 ತಹಶೀಲ್ದಾರ್‌ಗಳು ಕ್ರಮ ವಹಿಸತಕ್ಕದ್ದು ಮತ್ತು ಇನ್ನು ಬಾಕಿ ಉಳಿದಿರುವ 154 ತಾಲ್ಲೂಕುಗಳಲ್ಲಿ ತಹಶೀಲ್ದಾರ್ ಗ್ರೇಡ್-2 ವೃಂದಕ್ಕೆ ನೇಮಕಾತಿ ಮಾಡುವವರೆಗೆ ಈ ಹಿಂದೆ ಇದ್ದಂತಹ ವ್ಯವಸ್ಥೆಯಲ್ಲಿಯೇ ಅಂದರೆ ರೆಗ್ಯುಲರ್ ತಹಶೀಲ್ದಾರರೇ ಎಲ್ಲಾ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗತಕ್ಕದು

ಎನ್. ಗೋಪಾಲಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ

ಪಿ.ಆರ್. 563 ಕಂದಾಯ ಇಲಾಖೆ (ಸೇವೆಗಳು-3)

INFRASTRUCTURE DEVELOPMENT SECRETARIAT

Sub : Construction of Kolar – Chickballapura Gauge Conversion Railway line-reg.

Read :
1. G.O. No. IDD 35 NSW 09, dated 24-04-2009
2. G.O. No. IDD 80 NSW 09, dated 03-09-2010
3. G.O. No. IDD 80 NSW 09, dated 23-02-2011
4. G.O. No. IDD 80 NSW 09, dated 23-05-2011
5. Letter No. W63/CN/BNC/MPIC & UC, dated 28-12-2012 from Chief Engineer/Con/Plg., SWR, Bangalore.

Preamble:

Railways are one of the most convenient and widely used means of travel in India and also a very critical component in logistics. The use of rail network for freight and passenger transport has the potential to reduce road congestion, improve safety, improve economic efficiencies and reduce environmental impacts. To increase the rail density in the State, the State Govt. has taken initiatives to take up rail projects on cost sharing basis (50:50, 2/3rd and 1/3rd etc.,) since 2002, Keeping in view the facts that the allocation for railways has to be increased for early commissioning of railway projects the State Government has decided to undertake some of the ongoing railway projects in the State on cost sharing basis.

2. In G.O. read at (1) above, Government of Karnataka has taken up the balance work of Kolar-Chickballapura gauge conversion railway project on 50:50 cost sharing basis between Gok and Railway This project was sanctioned during 2006-07 and the total length of the project is 90 kms & cost of the project is Rs. 287.99 crore. The expenditure incurred by SWR is Rs. 107.83 crore, the project is being taken up from 2010-11 onwards on cost sharing basis between Railways and GoK.

3. In G.O. read at (2) to (4) above, Gok has released Rs. 60.00 crores towards guage conversion of Kolar-Chikkaballapur railway line.

4. In the letter read at Sl. No. (5) above, the Chief Engineer, South Western Railway, Bangalore has stated that out of 90 km stretch Kolar-Chintamani Section is targeted for completion by March 2012 and Chintamani-Chikkaballapura section (43 kms) work under progress and expected to be completed by June 2012. The entire project is likely to be commissioned in the month July 2012 and requested to release Rs. 30.00 crores towards Kolar-Chickballapur gauge conversion railway line project.

5. The proposal of South western Railways has been examined in detail and issued the following order.

Government Order No. IDD 80 NSW 2009, Bangalore, dated 06-02-2012

Under the circumstances explained in the preamble, Government are pleased to release Rs. 30.00 crores (Rupees Thirty Crore only) being the part of the share of Gok.

2. The expenditure shall be met under the Head of Account "5465-01-190-3-05-211 (Plan) New Cost Sharing project investments" 2011-12.

3. South Western Railways shall furnish the physical progress and Utilization Certificate

4. The Chief Executive Officer, K-RIDE, Bangalore is authorized to draw the amount on a payee's receipt duly countersigned by the Under Secretary to Government, Infrastructure Development Department and K-RIDE shall in turn deposit the same with the Financial Advisor and Chief Accounts Officer (Construction), South Western Railway, Bangalore.

5. This order is issued with the concurrence of Finance Department vide, Note No FD 122 Exp-I/2012, dated 31-01-2012.

By Order and in the name of the Governor of Karnataka

S. J. Sampath Kumar

Under Secretary to Government

P.R. 564 Infrastructure Development Department

INFRASTRUCTURE DEVELOPMENT SECRETARIAT

Sub : Release of State Share towards Bidar Gulbarga New Railway line Project-reg.

Read :
1. G.O. No. IDD 12 NSW 2004, dated 05-09-2007
2. G.O. No. IDD 12 NSW 2004, dated 28-09-2007
3. G.O. No. IDD 12 NSW 2004, dated 21-01-2008
4. G.O. No. IDD 12 NSW 2008, dated 13-05-2008
5. G.O. No. IDD 12 NSW 2008, dated 26-06-2009
6. G.O. No. IDD 13 NSW 2008, dated 21-08-2010
7. G.O. No. IDD 13 NSW 2008, dated 12-11-2010
8. G.O. No. IDD 13 NSW 2008, dated 09-02-2011
9. G.O. No. IDD 13 NSW 2008, dated 23-05-2011
10. Letter No. W.CoN/338/C/90/Vol.VI, dated 22-12-2011 from the Chief Engineer/Con./I, South Central Railway, Secunderabad.

Preamble:

In the Government Order read at Sl. No. (1) above, the State Government has accorded sanction for taking up Bidar-Gulbarga New railway line project on 50:50 cost sharing basis between the Ministry of Railways and Government of Karnataka.

2. In the G.O. read at Sl. No. (2) to (9) above, the Government of Karnataka has released Rs. 155.00 crores towards the share of the State Government for Bidar-Gulbarga New railway line project.

3. In the letter read at Sl. No. (10) above, the Chief Engineer, South Central Railway, Secunderabad, has submitted the Utilization Certificate and requested to release Rs. 21.00 Crores to complete the Bidar-Gulbarga new railway line project.

4. The proposal of the South Central Railways, Secunderabad has been examined in detail and issued the following order.

Government Order No. IDD 13 NSW 2008, Bangalore, dated 06-02-2012

Under the circumstances explained in the preamble, Government of Karnataka are pleased to release Rs. 21.00 crores (Rupees twenty one crores only) towards the share of the Government of Karnataka for Bidar-Gulbarga new railway line project.

2. The expenditure shall be met under the Head of Account **5465-01-190-3-10-133-(plan)** cost sharing Bidar-Gulbarga New Railway line (SDP) during 2011-12.

3. The South Central Railway, Secunderabad shall furnish Utilization Certificate and physical progress of the project.

4. The Chief Executive Officer, K-RIDE, Bangalore is authorized to draw the amount on a payee's receipt duly countersigned by the Under Secretary to Government Infrastructure Development Department and K-RIDE shall in turn deposit the same with the Financial Advisor and Chief Accounts Officer (Construction), South Central Railway, Secunderabad.

5. This order is issued with the concurrence of Finance Department vide U.O. Note No. FD 119 Exp-I/2012, dated 30-01-2012.

By Order and in the name of the Governor of Karnataka
S. J. Sampath Kumar
Under Secretary to Government
Infrastructure Development Department

P.R. 565

ಸಮಾಜ ಕಲ್ಯಾಣ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಸಕಇ 39 ಎಸ್‌ಟಿಸಿ 2011, ದಿನಾಂಕ: 25–01–2012

ದಿನಾಂಕ: 21–12–2010ರ ಇದೇ ಸಮಸಂಖ್ಯೆಯ ಸರ್ಕಾರದ ಆದೇಶದ ಪರಿಣಿತರ ಸಮಿತಿಯ ತಃಖ್ತೆಯ ಕ್ರಮ ಸಂಖ್ಯೆ 3ರಲ್ಲಿ 'ಸರ್ಕಾರದ ಅಧೀನ ಕಾರ್ಯದರ್ಶಿ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವಾ ನಿಯಮಗಳು) ವಿಧಾನಸೌಧ' ಎಂಬುದರ ಬದಲಿಗೆ 'ನಿರ್ದೇಶಕರು, ಡಾ: ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ಬೆಂಗಳೂರು' ಎಂದು ತಿದ್ದಿಕೊಂಡು ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎಸ್. ಲೋಕನಾಥರಾವ್
ಸರ್ಕಾರದ ಅಧೀನ ಕಾರ್ಯದರ್ಶಿ–2
ಸಮಾಜ ಕಲ್ಯಾಣ ಇಲಾಖೆ.

ಪಿ.ಆರ್. 573

ಯೋಜನೆ ಕಾರ್ಮಿಕ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ

ವಿಷಯ : ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು (20 ಅಂಶಗಳ ಕಾರ್ಯಕ್ರಮವು ಸೇರಿದಂತೆ)ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗೆ ಅಧಿಕಾರೇತರ ಸದಸ್ಯರುಗಳನ್ನು ನೇಮಿಸುವ ಬಗ್ಗೆ.

ಓದಲಾಗಿದೆ :
1. ಸರ್ಕಾರದ ಆದೇಶ ಸಂಖ್ಯೆ : ಯೋಇ: 309: ಪಿಟಿಪಿ: 94, ದಿನಾಂಕ: 07–08–1995
2. ಅಧ್ಯಕ್ಷರು, ಭಾರತೀಯ ಜನತಾ ಪಾರ್ಟಿ, ಬೆಂಗಳೂರು ಇವರ ಪತ್ರ ಸಂಖ್ಯೆ: ರಾಕಾ/ನಾನಿ/705/2011, ದಿ: 14.11.2011

ಪ್ರಸ್ತಾವನೆ :

ಮೇಲೆ ಓದಲಾದ (1)ರ ಆದೇಶದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು (20 ಅಂಶಗಳ ಕಾರ್ಯಕ್ರಮವು ಸೇರಿದಂತೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದ/ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗಳನ್ನು ರಚಿಸಲಾಗಿರುತ್ತದೆ. ಮೇಲೆ ಓದಲಾದ (2)ರ ಪತ್ರದಲ್ಲಿ ಅಧ್ಯಕ್ಷರು, ಭಾರತೀಯ ಜನತಾ ಪಾರ್ಟಿ, ಬೆಂಗಳೂರು ಇವರ ಶಿಫಾರಸ್ಸಿನ ಮೇರೆಗೆ ಮೈಸೂರು ಜಿಲ್ಲೆಯ, ಪಿರಿಯಾ ಪಟ್ಟಣ ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗೆ ಅಧಿಕಾರೇತರ ಸದಸ್ಯರುಗಳನ್ನು ನಾಮ ನಿರ್ದೇಶನ ಮಾಡಲು ಸರ್ಕಾರ ತೀರ್ಮಾನಿಸಿದೆ. ಅದರಂತೆ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ಯೋಇ 136 ಯೋವಿಐ 2011 ಬೆಂಗಳೂರು, ದಿನಾಂಕ: 06, ಫೆಬ್ರವರಿ, 2012.

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು (20 ಅಂಶಗಳ ಕಾರ್ಯಕ್ರಮವು ಸೇರಿದಂತೆ) ಪರಿಣಾಮಕಾರಿಯಾಗಿ ಮೈಸೂರು ಜಿಲ್ಲೆಯ, ಪಿರಿಯಾ ಪಟ್ಟಣ ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗೆ ಈ ಕೆಳಕಂಡ ಅಧಿಕಾರೇತರ ಸದಸ್ಯರನ್ನು ಅನುಷ್ಠಾನಗೊಳಿಸಲು ನಾಮ ನಿರ್ದೇಶನ ಮಾಡಲಾಗಿದೆ.

ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕ್ ಕೆ.ಡಿ.ಪಿ ಗೆ,

ಕ್ರಸಂ	ಹೆಸರು ಮತ್ತು ವಿಳಾಸ	ವರ್ಗ
1	ಶ್ರೀ ಎಂ.ಎಂ. ರಾಜೇಗೌಡ ಬಿನ್ ಮರೀಗೌಡ, ಮೂಡಲಕೊಪ್ಪಲು, ರಾಜನಬಿಳಗುಲಿ ಅಂಚೆ, ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ	ಸಾಮಾನ್ಯ
2	ಶ್ರೀಮತಿ ಜಯಮ್ಮ ಕೋಂ ಶಿವಣ್ಣ, ಬಿ.ಎಂ. ರಸ್ತೆ, ಕೊಪ್ಪ, ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ	ಮಹಿಳೆ
3	ಶ್ರೀ ಜಿ. ರಾಮಕೃಷ್ಣ ಬಿನ್ ಗಿರಿಯಾಬೋವಿ, ಮಾಕನಹಳ್ಳಿಪಾಳ್ಯ ಕಂಪಲಾಪುರ ಅಂಚೆ, ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ	ಎಸ್. ಸಿ
4	ಶ್ರೀ ಜಹೂರ್ ಆಲಿ ಬಿನ್ ಮೀರ್ ಆಲಿ ಖಾನ್, ಸಣ್ಣಯ್ಯನ ಬೀದಿ, ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ	ಅ.ಸಂ
5	ಶ್ರೀ ಕೆ.ಎಸ್. ಲೋಕಪಾಲಯ್ಯ ಬಿನ್ ಶ್ರೀಕಂಠಚಾರ್, ದೊರೆಕೆರೆ ಗ್ರಾಮ, ರಾವಂದೂರು ಅಂಚೆ, ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ	ಬಿ.ಸಿ.ಎಂ
6	ಶ್ರೀ ರಾಮೇಗೌಡ ಬಿನ್ ಪುಟ್ಟೇಗೌಡ, ಮುನುಗನಹಳ್ಳಿ, ಕಣಗಾಲು ಅಂಚೆ, ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ	ಸಾಮಾನ್ಯ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಂ.ಜಿ. ಮುಳಕೂರ

ಸರ್ಕಾರದ ಅಧೀನ ಕಾರ್ಯದರ್ಶಿ, 1 & 2

ಪಿ.ಆರ್. 574 ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.

ಯೋಜನೆ ಕಾರ್ಮಿಕ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ

ವಿಷಯ : ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು (20 ಅಂಶಗಳ ಕಾರ್ಯಕ್ರಮವನ್ನು ಸೇರಿದಂತೆ)ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗೆ ಅಧಿಕಾರೇತರ ಸದಸ್ಯರುಗಳನ್ನು ನೇಮಿಸುವ ಬಗ್ಗೆ.

ಓದಲಾಗಿದೆ :
1. ಸರ್ಕಾರದ ಆದೇಶ ಸಂಖ್ಯೆ : ಯೋಇ: 309: ಪಿಟಿಪಿ: 94, ದಿನಾಂಕ: 07-08-1995
2. ಅಧ್ಯಕ್ಷರು, ಭಾರತೀಯ ಜನತಾ ಪಾರ್ಟಿ, ಬೆಂಗಳೂರು ಇವರ ಪತ್ರಗಳ ಸಂಖ್ಯೆ: ರಾಕಾ/ನಾನಿ/ಸಂಖ್ಯೆ:ರಾಕಾ/ನಾನಿ/11/2011 ದಿ: 18.01.2011
3. ಸರ್ಕಾರದ ಆದೇಶ ಸಂಖ್ಯೆ: ಯೋಇ: 68 ಯೋವಿವಿ:2009, ದಿ:12.4.2011
4. ಅಧ್ಯಕ್ಷರು, ಭಾರತೀಯ ಜನತಾ ಪಾರ್ಟಿ, ಬೆಂಗಳೂರು ಇವರ ಪತ್ರ ಸಂಖ್ಯೆ:ರಾಕಾ/ನಾನಿ/813/2011 ದಿ: 18-11-2011

ಪ್ರಸ್ತಾವನೆ :

ಮೇಲೆ ಓದಲಾದ (1)ರ ಆದೇಶದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು (20 ಅಂಶಗಳ ಕಾರ್ಯಕ್ರಮವು ಸೇರಿದಂತೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದ/ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗಳನ್ನು ರಚಿಸಲಾಗಿರುತ್ತದೆ. ಮೇಲೆ ಓದಲಾದ (2)ರಲ್ಲಿರುವ ಪತ್ರಗಳಲ್ಲಿ ಅಧ್ಯಕ್ಷರು, ಭಾರತೀಯ ಜನತಾ ಪಾರ್ಟಿ, ಬೆಂಗಳೂರು ಇವರ ಪತ್ರಗಳಲ್ಲಿನ ಶಿಫಾರಸ್ಸು ಮೇರೆಗೆ ಮೇಲೆ ಓದಲಾದ (3)ರ ಆದೇಶದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕು ತ್ರೈಮಾಸಿಕ ಪರಿಶೀಲನಾ ಸಮಿತಿಗೆ ಈ ಕೆಳಕಂಡ ಅಧಿಕಾರೇತರ ಸದಸ್ಯರುಗಳನ್ನು ನಾಮನಿರ್ದೇಶನ ಮಾಡಲಾಗಿತ್ತು.

ಶಿವಮೊಗ್ಗ ಜಿಲ್ಲೆ, ಭದ್ರಾವತಿ ತಾಲ್ಲೂಕು

ಕ್ರಸಂ	ಹೆಸರು	ವರ್ಗ
1	ಶ್ರೀ ಸೋಮಶೇಖರ್ ಬಿನ್ ನಂಜುಂಡಪ್ಪ ಪದ್ಮೇನಹಳ್ಳಿ, ಶೆಟ್ಟಿಹಳ್ಳಿ ಅಂಚೆ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.	ಸಾಮಾನ್ಯ
2	ಶ್ರೀ ಎಂ.ಆರ್. ಬಸವರಾಜ್ ಬಿನ್ ರಂಗೋಜಿರಾವ್ ಮಲ್ಲಾಪುರ, ಮಂಗೋಟೆ ಅಂಚೆ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.	ಸಾಮಾನ್ಯ
3	ಶ್ರೀ ಆನಂದ ಬಿನ್ ರಾಮಚಂದ್ರಪ್ಪ ಮತಿಗಟ್ಟ, ಶೆಟ್ಟಿಹಳ್ಳಿ ಅಂಚೆ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.	ಪ.ಜಾ
4	ಶ್ರೀಮತಿ ಕವಿತಾ ಕೋಂ. ಬಸವರಾಜ್ ಕಂಬದಾಳ್ ಹೊಸೂರ್, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.	ಮಹಿಳೆ
5	ಶ್ರೀ ಗೌತಮ್ ಬಿನ್ ಜುಗ್ ರಾಜ್ "ಸಂಗೀತಾ ಜ್ಯೂವೆಲರ್ಸ್" ಹಳೆನಗರ ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.	ಅ.ಸಂ.
6	ಶ್ರೀ ನಾರಾಯಣ ಬಿನ್ ಸಣ್ಣರಂಗಯ್ಯ ಹೊಸಮನೆ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.	ಹಿಂ.ವ

ಮೇಲೆ ಓದಲಾದ (4)ರ ಪತ್ರದಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಕೆ.ಡಿ.ಪಿ.ಗೆ ಶ್ರೀ ಆನಂದ ಬಿನ್ ರಾಮಚಂದ್ರಪ್ಪ, (ಎಸ್.ಸಿ.) ಮತಿಘಟ್ಟ, ಶೆಟ್ಟಿಹಳ್ಳಿ, ಭದ್ರಾವತಿ ತಾಲ್ಲೂಕು ಇವರು ಮರಣ ಹೊಂದಿದ ಕಾರಣ ಇವರ ಬದಲಾಗಿ ಶ್ರೀ ರವಿ ಬಿನ್ ರಾಮಣ್ಣ (ಎಸ್.ಸಿ) ಕೆ,ಹೆಚ್. ನಗರ, ಸುಣ್ಣದ ಹಳ್ಳಿ ಅಂಚೆ, ಭದ್ರಾವತಿ ತಾಲ್ಲೂಕು ಇವರನ್ನು ನಾಮನಿರ್ದೇಶನ ಮಾಡಲು ಸರ್ಕಾರ ತೀರ್ಮಾನಿಸಿ ಅದರಂತೆ ಈ ಆದೇಶವನ್ನು ಹೊರಡಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ : ಯೋಇ 62 ಯೋವಿವಿ 2009 ಬೆಂಗಳೂರು, ದಿನಾಂಕ: 09-02-2012.

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು (20 ಅಂಶಗಳ ಕಾರ್ಯಕ್ರಮವು ಸೇರಿದಂತೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಈಗಾಗಲೇ ನಾಮ ನಿರ್ದೇಶನ ಮಾಡಿದ ಶ್ರೀ ಆನಂದ ಬಿನ್ ರಾಮಚಂದ್ರಪ್ಪ, ಇವರ ಮರಣ ಹೊಂದಿದ ಕಾರಣ ಈ ಕೆಳಕಂಡವರನ್ನು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ತ್ರೈಮಾಸಿಕ ಪರಿಶೀಲನಾ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ನೇಮಿಸಲಾಗಿದೆ.

ಶಿವಮೊಗ್ಗ ಜಿಲ್ಲೆ. ಭದ್ರಾವತಿ ತಾಲ್ಲೂಕು.

ಕ್ರಸಂ.	ಹೆಸರು	ವರ್ಗ
1.	ಶ್ರೀ ರವಿ. ಬಿನ್. ರಾಮಣ್ಣ ಕೆ.ಹೆಚ್. ನಗರ, ಸುಣ್ಣದ ಹಳ್ಳಿ ಅಂಚೆ, ಭದ್ರಾವತಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ	ಎಸ್.ಸಿ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಎಂ.ಜಿ. ಮುಳಕೂರ
ಸರ್ಕಾರದ ಅಧೀನ ಕಾರ್ಯದರ್ಶಿ, 1 & 2
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.

ಪಿ.ಆರ್. 575

FOREST, ECOLOGY AND ENVIRONMENT SECRETARIAT

Sub : Diversion of 172.53 ha. of forest land for construction of 400 KV DC line CKT-I) from Nandikur (Udupi) Generating Station to 400/220 KV Receiving Station at Shantigrama (Hassan) I favour of the Executive Engineer, Elec., Major Works Division, Karnataka Power Transmission Corporation Limited, Hassan-Regarding.

Read :
1. Letter No. A5(3) GFL. CR. 15/07-08, dated: 05/03/2010 of the Principal Chief Conservator of Forest, Bangalore.
2. State Government letter No. FEE 20 FGL 200, dated: 15/04/2010.
3. Letter No. F. No. 8-29/2010-FC, 17th Februvary 2011 of Government of India, Ministry of Environment and Forests, New Delhi.
4. Letter No. A5(2) GFL. CR. 15/07-08, dated: 18/05/2011 of the Principal Chief Conservator of Forest, Bangalore.
5. State Government letter No. FEE 20 FGL 2011, dated: 15/06/2011.
6. Letter No. F. No.8-29/2010-FC, 17th January 2012 of Government of India, Ministry of Environment and Forests, New Delhi.

Preamble :

The Principal Chief Conservator of Forests, Bangalore vide letter dated 05.03.2010 read at (1) above had submitted a proposal to obtain the approval of Government of india under Section 2 of the Forest (Conservation) Act, 1980 for diversion of 172.53 ha. Of forest land for construction) of 400 KV DC line (CKT-I) from Nandikur (Udupi) Generating Station to 400/220 KV Receiving Station at Shantigrama (Hassan) in favour of the Executive Engineer, Elec., Major Works Division, Karnataka Power Transmission Corporation Limited, Hassan subject to certain conditions.

2. Accordingly, the proposal was recommended to Government of India for approval vide State Government letter dated 15/04/2010 read at (2) above.

3. The Government of India Ministry of Environment and Forests, New Delhi agreed to the proposal in principle (Stage-I) under Section 2 of the Forest (Conservation) Act, 1980 vide their letter dated: 17th February 2011 read at (3) above, subject to fulfillment of certain conditions.

4. The Principal Chief Conservator of Forests submitted the compliance report vide his leter dated 18.05.2011 read at (4) above and the same has been sent to Government of India vide State Government letter dated: 15/06/2011 read at (5) above.

5. The Government of India, Ministry of Environment and Forests, New Delhi vide their letter dated 17th January 2012 read at (6) above has conveyed their approval (Stage-II) under Section 2 of the Forests (Conservation) Act, 1980 for diversion of 172.53 ha. of forest land for Construction of 400 KV DC line (CKT-I) From Nandikur (Udupi) Generating Station to 400/220 KV Receiving Station at Shantigrama (Hassan) in favour of the Executive Engineer, Elec., Major works Division, Karnataka Power Transmission Corporation Limited, Hassan subject to certain conditions.

The proposal has been examined in detail and hence the order.

GOVERNMENT ORDER NO. FEE 20 FGL 2010, BANGALORE, DATED 01/02/2012.

In the circumstances explained above in the preamble, the Government is pleased to accord sanction under Section 2 of the Forest (Conservation) Act, 1980 for diversion of 172.53 ha. of forest land for contruction of 400 KV DC line (CKT-I) from Nandikur (Udupi) Generating Station to 400220 KV Receiving Station at Shantigrama (Hassan) in favour of the Executive Engineer, Elec., Major Works Division, Karnataka Power Transmission Corporation Limited, Hassan subject to the following conditions:

1. The legal status of the diverted forest land shall remain unchanged.
2. i) Compendatory afforestation (CA) over 172.53 of non-forest land shall be under taken at the user agency.

ii) The above land should be notified as Rf/PF under the Indian Forest Act or relevant State Act within six months from the date of issue of this approval.

3. The additional amount of the Net present Value (NPV) of the diverted forest land, if any becoming due after finalization of the same by the Hon'ble Supreme Court of India on receipt of report from the Expert Committee, Shall be charged by the State Government from the user agency
4. The User Agency shall prepare scheme of plantation of dwarf species (preferably Medicinal plants) on the Right of way, wherever possible after completion of the stringing work, if the project site involves part of an animal corridor, plantation of dwarf species like Zizyphus etc may be taken up.
5. The plantatin scheme as mentioned above shall be exeuted by the State Forest Department at the project cost.
6. The Tree felling be restricted to only 3 meters on either side of the transmission line and rest of the trees will be allowed to remain intact except some peripheral pruning.
7. Nodal Officer will monior the marking and felling of trees during construction and the tree felling shall be restricted to the minimum.
8. The User Agency shall restore an alternative corridor by dismantling the older Kemar-Kudremukh power line and allied structure as compensatory measure for the loss of the corridor biodiversity values between Neriya-Banjar-Balur.
9. The alternative arrangement of power for relocated people due to dismantling of the old Kemar-Kudremukh line has to be expedited.
10. The new transmission line will be charged only after the old Kemar-Kudremukh is dismantled.
11. An inspection report on the compliance of the conditions at 9 and 10 above will be submitted by the Regional Office, Bangalore.
12. KPTCL has to pay the dues of Rs. 44.71 lakhs towards the NPV of forest land diverted earlier vide orders dated 04-07-2003 and 03-11-2003 as reported by the State Government within three months of the approval.
13. i) Below each conductor, width clearance of 3(Three) meters shall be permitted for taking tension stringing equipments. However, natural regeneration coppice shall be allowed to come up to the height of clearance.

    ii) Felling-pollarding –pruning of trees shall be done with the permission of the State Forest Departmen, whenever necessary to maintain height of clearance under the stringing.

    iii) One outer strip shall be left clear to permit maintenance of the transmission line.

    iv) Gap planting to be done to increase the density all along the transmission line.
14. In the remaining width of the Right of way minimum clearance of 2.8 meters beteen conductors and trees shall be allowed.
15. In case, the transmission line is to be constructed in hilly areas, where adequate clearance is already available, trees shall not be felled.
16. The User Agency shall ensure minimum felling of trees and maximum height of the towers in the forest area to ensure movement of elephants and other wild animals without any hurdles.
17. The User Agency will provide free electricity to the forest department in the area.
18. No labour camps shall be established on the forest land.
19. Sufficient alternate fuel shall be provided by the User Agency to the labourers to avoid pressure on the adjacent forst areas
20. The conditions put forth by the Gram Sabha when furnishing no objection to the project will be complied with.
21. The User Agency shall ensure that no damage is caused to existing wildlife in the area because of this project
22. Necessary safeguards are to be provided to prevent electrocution of elephants and the height of the towers through the wildlife corridor will be increased fairly high to avoid any electrocution due to possible sag.
23. The forest land shall not be used for any purpose other than that specified in the proposal.
24. A monitoring committee under the Chairmanship of the Principal Chief Conservator of Forests shall be constituted with Regional C.C.F. Bangalore as one of the members for monitoring the conditions and report on the compliance at six monthly interval.
25. The State Government shall ensure compliance of all the conditions stipulated by the Government of India and also the legal matter, if any.
26. The approval under the Forest (Conservation) Act, 1980 is subject to any other clearance required as per provisions of various Acts/Rules and notifications.
27. The user agency shall submit an annual self monitoring report of the compliances to the nodal officer of the State and Regional Office, Bangalore.
28. The lease period is for a period of 30 years.
29. The User Agency has to pay the lease rent as fixed by the Government at the time of sanction and any subsequent Orders in this regard.
30. In case the land is not used for the stipulated purpose or when it is no longer needed for the stipulated purpose, the area should automatically revert to the Karnataka Forest Department.

31. The Karnataka Forest Act 1963 and Rules 1969 will be applicable for any violation.
32. Only minimum number of trees shall be cut based on actual requirement of the project.
33. The User Agency shall pay the extraction and transportation charges of trees as estimated by the Deputy Conservators of Forest from the proposed land.
34. The User Agency shall pay the cost of raising compensatory afforestation over an extent of 172.53 ha. of non-forest land at the rate prevailing at the time of sanction (at present it is Rs. 1,05,000-00 per ha.).
35. The User Agency shall pay the Net Present Value (NPV) as per the Hon'ble Supreme Court of India Orders dated 28-3-2008 and 9-5-2008.
36. The User Agency shall pay the loss caused to the Karnataka Cashew Development Corporation Limited towards equity land cost and damage caused to the Cashew Plantations, as estimated by the managing Director,KCDC, Mangalore.
37. Any other condition imposed by the Government of India/Government of Karnataka will have to be abided by the lessee.
38. Any other condition that the CCF (Central), Regional Office, Bangalore/the State Forest Department may impose from time to time for protection, conservation/ development of flora and fauna shall also be applicable.

By Order and in the name of the Governor of Karnataka,

G.H. Anasuyamma

Under Secretary to Government,

Forest, Ecology and Environment Department

P.R. 576

HORTICULTURE SECRETARIAT

Sub : "Central Sector Scheme for Drip Irrigation" –Release of funds – reg.

Read : Director of Horticulture letter No. ತೋಇ/ತೋಜಂನಿ/ಹನೀ/ಸತೋಅ-1/14/2011-12/1227 dated 18.01.2012.

Preamble :

The Director of Horticulture in his letter read above has informed that under the scheme for "Central Sector Scheme for Drip Irrigation" Head of Account 2401-00-108-2-30 (State sector), there is a need for releasing State share for matching the already released Central share.

2. This has been examined and hence this order;

Govrnment Order No. HCD 121 HPP 2011 Bangalore, Dated: 09.02.2012.

Government is pleased to release to the Director of Horticulture an amount of Rs. 359.00 lakhs (Rupees Three Hundred and Fifty Nine Lakhs Only) during 2011-12 towards the State share for "Central Sector Scheme for Drip Irrigation" under the Head of Account 2401-00-108-2-30 as detailed below;

(Rs. In lakhs)

State Sector (2401-00-108-2-30)		
Object Code	Sub Head	Amount Released
059	Other expenses	
422	Special Component Plan	198.10
423	Tribal Sub Plan	160.90
	TOTAL	**359.00**

2. This Order issues with the concurrence of Internal Financial Advisor, Agriculture, Horticulture and Animal Husbandry Department vide its Note No. ತೋಇ 15 ಆಂಆಸ 2011 dated 03.02.2012.

By Order and in the name of the Governor of Karnataka,

B.C. Prakash

Under Secretary to Government,

Horticulture Department

P.R. 577

ಸಹಕಾರ ಸಚಿವಾಲಯ

ವಿಷಯ : ಅಖಿಲ ಕರ್ನಾಟಕ ಗಾಣಿಗರ ಸಂಘ (ರಿ), ಬೆಂಗಳೂರು ಈ ಸಂಘಕ್ಕೆ ನೇಮಿಸಿರುವ ಆಡಳಿತಾಧಿಕಾರಿಯ ಅವಧಿಯನ್ನು ವಿಸ್ತರಿಸುವ ಬಗ್ಗೆ.

ಓದಲಾಗಿದೆ :
1. ಸರ್ಕಾರದ ಆದೇಶ ಸಂಖ್ಯೆ: ಸಇ 36 ಸಸಂನೋ 2010 ದಿನಾಂಕ: 25/5/2010.
2. ಸರ್ಕಾರದ ಆದೇಶ ಸಂಖ್ಯೆ: ಸಇ 36 ಸಸಂನೋ 2010 ದಿನಾಂಕ: 15/2/2011.
3. ಸರ್ಕಾರದ ತಿದ್ದುಪಡಿ ಆದೇಶ ಸಂಖ್ಯೆ: ಸಇ 120 ನ್ಯಾದಾಅ 2010 ದಿನಾಂಕ 24/2/2011.
4. ಸರ್ಕಾರದ ಆದೇಶ ಸಂಖ್ಯೆ: ಸಇ 120 ನ್ಯಾದಾಅ 2010 ದಿನಾಂಕ 16/6/2011.
5. ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು ರವರ ಪತ್ರ ಸಂಖ್ಯೆ ಆರ್‌ಸಿಎಸ್/ಎಡಿಎಂ/53/ಎಸ್‌ಟಿಆರ್-3/2011-12 ದಿನಾಂಕ 19/12/2011.

ಪ್ರಸ್ತಾವನೆ :

ಮೇಲೆ (1)ರಲ್ಲಿ ಓದಲಾದ ಆದೇಶದಲ್ಲಿ ಅಖಿಲ ಕರ್ನಾಟಕ ಗಾಣಿಗರ ಸಂಘ (ರಿ), ಬೆಂಗಳೂರು ಈ ಸಂಸ್ಥೆಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಬೆಂಗಳೂರು 1ನೇ ವೃತ್ತ ಇವರನ್ನು ಆಡಳಿತಾಧಿಕಾರಿಯಾಗಿ ಆರು (6) ತಿಂಗಳ ಅವಧಿಗೆ ನೇಮಿಸಿದೆ. ಅಲ್ಲದೆ

ಆಡಳಿತಾಧಿಕಾರಿಗಳು ಸದರಿ ಅವಧಿಯಲ್ಲಿ ಆಡಳಿತ ಮಂಡಳಿಯ ಅವ್ಯವಹಾರಗಳನ್ನು ಸರಿಪಡಿಸಿ, ಸಂಸ್ಥೆಗೆ ಚುನಾವಣೆ ನಡೆಸಿ ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರವನ್ನು ಹಸ್ತಾಂತರಿಸುವಂತೆ ಹಾಗೂ ಆಡಳಿತಾಧಿಕಾರಿಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಹಾಗೂ ಜಿಲ್ಲಾ ನೋಂದಣಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ರವರಿಗೂ ಮಾಹಿತಿಯನ್ನು ಒದಗಿಸುವಂತೆ ಸೂಚಿಸಲಾಗಿದೆ.

ಮೇಲೆ (2) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಬೆಂಗಳೂರು -- 1ನೇ ವೃತ್ತ ಇವರನ್ನು ಆಡಳಿತಾಧಿಕಾರಿಗಳನ್ನಾಗಿ ಮೂರು (3) ತಿಂಗಳ ಅವಧಿಗೆ ವಿಸ್ತರಿಸಲಾಗಿದೆ.

ಮೇಲೆ (3)ರಲ್ಲಿ ಓದಲಾದ ಸರ್ಕಾರದ ತಿದ್ದುಪಡಿಯಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಬೆಂಗಳೂರು-1ನೇ ವೃತ್ತ ಇವರ ಬದಲಾಗಿ ಶ್ರೀ ಎಂ.ಪಿ. ಮಂಜುನಾಥ್, ಸಹಕಾರ ಅಭಿವೃದ್ಧಿ ಅಧಿಕಾರಿ, ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು-52 ಇವರನ್ನು ಸದರಿ ಸಂಸ್ಥೆಯ ಆಡಳಿತಾಧಿಕಾರಿಯಾಗಿ ನೇಮಿಸಿ ಮೂರು(3) ತಿಂಗಳ ಅವಧಿಗೆ ಮುಂದುವರಿಸಿ ಆದೇಶಿಸಲಾಗಿದೆ.

ಮೇಲೆ(4)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಸದರಿ ಸಂಸ್ಥೆಯ ಆಡಳಿತಾಧಿಕಾರಿಯವರ ಅವಧಿಯನ್ನು ಕೊನೆಯದಾಗಿ ದಿನಾಂಕ 24/5/2011 ರಿಂದ ಮತ್ತೆ ಆರು (6) ತಿಂಗಳ ಅವಧಿಗೆ ಮುಂದುವರಿಸಿದೆ.

ಮೇಲೆ(5)ರಲ್ಲಿ ಓದಲಾದ ಸಹಕಾರ ಸಂಘಗಳ ನಿಬಂಧಕರ ಪತ್ರದಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿ, ಉತ್ತರ ವಲಯ ಬೆಂಗಳೂರು ನಗರ ಜಿಲ್ಲೆ ರವರು ಅಖಿಲ ಕರ್ನಾಟಕ ಗಾಣಿಗರ ಸಂಘ (ರಿ) ಬೆಂಗಳೂರು, ಈ ಸಂಘದ ಆಡಳಿತ ಮಂಡಳಿಗೆ ಸಂಘದಲ್ಲಿ ಲಭ್ಯವಿರುವ ದಾಖಲಾತಿಗಳ ಆಧಾರದ ಮೇಲೆ ಚುನಾವಣೆಯನ್ನು ನಡೆಸಿ, ನೂತನವಾಗಿ ಆಯ್ಕೆಯಾಗುವ ಆಡಳಿತ ಮಂಡಳಿಗೆ ಸಂಘದ ಪ್ರಭಾರವನ್ನು ವಹಿಸಿಕೊಡುವಂತೆ ಸಂಘದ ಆಡಳಿತಾಧಿಕಾರಿಯವರಿಗೆ ಸೂಚಿಸಿರುವ ಮೇರೆಗೆ ಆಡಳಿತಾಧಿಕಾರಿಯವರು ಸದರಿ ಸಂಘದ ಸದಸ್ಯರುಗಳ ಸದಸ್ಯತ್ವ ಅರ್ಜಿಗಳು, ಆಡಳಿತ ಮಂಡಳಿ ನಡವಳಿ ಪುಸ್ತಕ, ರಸೀದಿ ಪುಸ್ತಕಗಳು ಹಾಗೂ ನಗದು ಪುಸ್ತಕಗಳು ಲಭ್ಯವಿಲ್ಲದೆ ಇರುವುದರಿಂದ ಹಾಗೂ ಸಂಘದಲ್ಲಿ ಖರ್ಚು ವೆಚ್ಚಗಳಿಗೆ ಹಣದ ಕೊರತೆ ಇರುವುದರಿಂದ ಸದ್ಯಕ್ಕೆ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಸಾಧ್ಯವಿಲ್ಲವೆಂದು ಹಾಗೂ ಈ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಕಾಲಾವಕಾಶದ ಅಗತ್ಯತೆ ಇರುವುದರಿಂದ ಆಡಳಿತಾಧಿಕಾರಿಯವರ ಅವಧಿಯನ್ನು ದಿನಾಂಕ 23/11/201 ರಿಂದ ಒಂದು ವರ್ಷದ ಅವಧಿಗೆ ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸುತ್ತಾ, ಈ ಪ್ರಸ್ತಾವನೆಯನ್ನು ಪರಿಗಣಿಸಿ, ಅಖಿಲ ಕರ್ನಾಟಕ ಗಾಣಿಗರ ಸಂಘ (ರಿ), ಬೆಂಗಳೂರು ಈ ಸಂಸ್ಥೆಯ ಆಡಳಿತಾಧಿಕಾರಿಯವರ ಅವಧಿಯನ್ನು ದಿನಾಂಕ 23/11/2011 ರಿಂದ ಒಂದು ವರ್ಷದ ಅವಧಿಗೆ ವಿಸ್ತರಿಸಬೇಕಾಗಿ ಕೋರಿದ್ದಾರೆ.

ಸಹಕಾರ ಸಂಘಗಳ ನಿಬಂಧಕರ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿದೆ. ಅದರಂತೆ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ಸಇ 120 ನ್ಯಾದಾಅ 2010 ಬೆಂಗಳೂರು, ದಿನಾಂಕ: 3ನೇ ಫೆಬ್ರವರಿ, 2012.

ಮೇಲೆ ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27(ಎ) ರನ್ವಯ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಅಖಿಲ ಕರ್ನಾಟಕ ಗಾಣಿಗರ ಸಂಘ 9ರಿ), ಬೆಂಗಳೂರು, ಈ ಸಂಸ್ಥೆಯ ಆಡಳಿತಾಧಿಕಾರಿಯಾಗಿ ನೇಮಕವಾಗಿರುವ ಶ್ರೀ ಎಂ.ಪಿ. ಮಂಜುನಾಥ್, ಸಹಕಾರ ಅಭಿವೃದ್ಧಿ ಅಧಿಕಾರಿ, ಸಹಕಾರ ಸಂಘಗಳ ನಿಬಂಧಕರ ಕಛೇರಿ, ಬೆಂಗಳೂರು-52 ಇವರ ಆಡಳಿತಾಧಿಕಾರಿ ಅವಧಿಯನ್ನು ಕೊನೆಯದಾಗಿ ದಿನಾಂಕ 23/11/2011 ರಿಂದ ಆರು (6) ತಿಂಗಳ ಅವಧಿಗೆ ವಿಸ್ತರಿಸಿ ಆದೇಶಿಸಿದೆ.

ಆಡಳಿತಾಧಿಕಾರಿಗಳು ಸದರಿ ಅವಧಿಯಲ್ಲಿ ಆಡಳಿತ ಮಂಡಳಿಯ ಅವ್ಯವಹಾರಗಳನ್ನು ಸರಿಪಡಿಸಿ, ಸಂಸ್ಥೆಗೆ ಚುನಾವಣೆ ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರವನ್ನು ಹಸ್ತಾಂತರಿಸುವಂತೆ ಸೂಚಿಸಿದೆ. ಆಡಳಿತಾಧಿಕಾರಿಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಹಾಗೂ ಜಿಲ್ಲಾ ನೋಂದಣಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ರವರಿಗೂ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎಂ.ಎಸ್. ವಿಶ್ವೇಶ್ವರಯ್ಯ
ಸರ್ಕಾರದ ಅಧೀನ ಕಾರ್ಯದರ್ಶಿ-2
ಸಹಕಾರ ಇಲಾಖೆ.

ಪಿ.ಆರ್. 578

ಸಹಕಾರ ಸಚಿವಾಲಯ

ವಿಷಯ : ಹಣ್ಣು ಮತ್ತು ತರಕಾರಿ (ವಿಶೇಷ) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬೆಂಗಳೂರು-ಬ್ಯಾಟರಾಯನಪುರ ಉಪ ಮಾರುಕಟ್ಟೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿ.ಪಿ.ಪಿ) ಆಧುನಿಕ ಮಾರುಕಟ್ಟೆ ನಿರ್ಮಾಣ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.

ಓದಲಾಗಿದೆ : 1 ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಬೆಂಗಳೂರು ಇವರ ಪತ್ರ ಸಂಖ್ಯೆ: ಕೃಮಾಇ/ಮಾಆಯೋ/ಅಅ-210/2010-11 ದಿ:21/10/2010.

2. ಸರ್ಕಾರದ ಪತ್ರ ಸಂಖ್ಯೆ: ಸಇ 322 ಎಂಆರ್ಇ 2010 ದಿನಾಂಕ: 4.11.2010
3. ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಬೆಂಗಳೂರು ಇವರ ಪತ್ರ ಸಂಖ್ಯೆ:
4. ಸರ್ಕಾರ ಪ್ರಧಾನ ಕಾರ್ಯದರ್ಶಿ ಸಹಕಾರ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ದಿನಾಂಕ: 04.01.2011 ರಂದು ನಡೆದ ಸಭೆಯ ನಡವಳಿಗಳು.
5. ನಿರ್ದೇಶಕರು ಕೃಷಿ ಮಾರಾಟ ಇಲಾಖೆ ಇವರ ಪತ್ರ ಸಂಖ್ಯೆ ಕೃಮಾಇ/ಮಾಅಯೋ/ತಾಂತ್ರಿಕ/11595/2010-11 ದಿ: 24.1.2011
6. ಸರ್ಕಾರದ ಆದೇಶ ಸಂಖ್ಯೆ: ಸಿ 322 ಎಂಆರ್ಇ 2010 ದಿನಾಂಕ: 25.1.2011.
7. ನಿರ್ದೇಶಕರು ಕೃಷಿ ಮಾರಾಟ ಇಲಾಖೆ ಇವರ ಪತ್ರ ಸಂಖ್ಯೆ: DAM/PAS/42/2011-12 ದಿನಾಂಕ: 18.7.2011.

ಪ್ರಸ್ತಾವನೆ :

ಕರ್ನಾಟಕ ಕೃಷಿ ಉತ್ಪನ್ನ ಮಾರಾಟ (ನಿಯಂತ್ಣ ಮತ್ತು ಅಭಿವೃದ್ಧಿ) ಕಾಯ್ದೆ 1966 ಹಾಗೂ ನಿಮಗಳು 1968ರನ್ವಯ ಬೆಂಗಳೂರಿನಲ್ಲಿ 1994ರಲ್ಲಿ ಸ್ಥಾಪಿಸಲಾದಹಣ್ಣು ಮತ್ತು ತರಕಾರಿ (ವಿಶೇಷ) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬಿನ್ನಿಪೇಟೆ ಈ ಮಾರುಕಟ್ಟೆಗೆ ರೈತ ಹಿತ ಕಾಪಾಡಲು

ಹಾಗೂ ಹಣ್ಣು ಮತ್ತು ತರಕಾರಿ ವ್ಯಾಪಾರಕ್ಕೆ ಪೂರಕವಾದ ವ್ಯವಸ್ಥಿತ ಸೌಲಭ್ಯವನ್ನು ಕಲ್ಪಿಸಲು ಕಲಾಸಿಪಾಳ್ಯದಲ್ಲಿ ನಡೆಯುತ್ತಿರುವ ತರಕಾರಿ ವ್ಯಾಪಾರವನ್ನು ಬೆಂಗಳೂರು ನಗರ ಕೇಂದ್ರ ಪ್ರದೇಶದ ದಟ್ಟಣೆಯಿಂದ ನಗರದ ಹೊರ ವಲಯಕ್ಕೆ ಸ್ಥಳಾಂತರಿಸಲು 1987 ರಲ್ಲಿ ತರಕಾರಿಗಾಗಿ ಸಗಟು ಮಾರುಕಟ್ಟೆಯನ್ನಾಗಿ ಸ್ಥಾಪಿಸಿ ಉಪ ಮಾರುಕಟ್ಟೆ ಪ್ರಾಂಗಣವಾಗಿ ಅಭಿವೃದ್ಧಿಪಡಿಸಲು 31 ಎಕರೆ ಜಮೀನನ್ನು ಭೂ ಸ್ವಾಧೀನದ ಮೂಲಕ ಪಡೆಯಲಾಗಿದೆ.

ಹಣ್ಣು ಮತ್ತು ತರಕಾರಿ (ವಿಶೇಷ) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬಿನ್ನಿಪೇಟೆ ಬೆಂಗಳೂರು ಇದಕ್ಕೆ ಸೇರಿದ ಬ್ಯಾಟರಾಯನಪುರ ಉಪ ಮಾರುಕಟ್ಟೆಯಲ್ಲಿ ಟರ್ನ್ ಕೀ ಆಧಾರದ ಮೇಲೆ ರೂ. 2-00 ಕೋಟಿ ವೆಚ್ಚದಲ್ಲಿ ಆಧುನಿಕ ಸಗಟು ಮಾರುಕಟ್ಟೆ ನಿರ್ಮಿಸಲು ಮೆ|| ಎನ್.ಡಿ.ಡಿ.ಬಿ ಯೊಂದಿಗೆ ಕರಾರನ್ನು ಮಾಡಿಕೊಳ್ಳಲಾಗಿತ್ತು. ನಂತರ ಸದರಿ ಸಂಸ್ಥೆ ರೂ. 41-00 ಕೋಟಿ ವೆಚ್ಚವಾಗುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ದಿನಾಂಕ: 16.03.2006 ರಂದು ಸರ್ಕಾರದ ಕಾರ್ಯದರ್ಶಿ ಸಹಕಾರ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಸಂಸ್ಥೆಯೊಂದಿಗೆ ಮಾಡಿಕೊಂಡ ಕರಾರನ್ನು ರದ್ದುಪಡಿಸಲಾಯಿತು.

ತದನಂತರದ ದಿನಗಳಲ್ಲಿ ಬೆಂಗಳೂರು ಹಣ್ಣು ತರಕಾರಿಗಳ (ವಿಶೇಷ) ಮಾರುಕಟ್ಟೆ ಪ್ರಾಂಗಣದಲ್ಲಿ 400 ಸಗಟು ವ್ಯಾಪಾರಸ್ಥರು ಲೈಸೆನ್ಸ್ ಪಡೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದು ಆ ಪ್ರದೇಶದ ಜಾಗವು ಕಿರಿದಾಗಿದ್ದು ಇವರಿಗೆಲ್ಲ ಬ್ಯಾಟರಾಯನಪುರದಲ್ಲಿರುವ ಜಾಗದಲ್ಲಿ ಹೊಸ ಮಾರುಕಟ್ಟೆಯನ್ನು ಸ್ಥಾಪಿಸಿ ಮಳಿಗೆಗಳನ್ನು ಹಂಚಿಕೆ ಮಾಡುವ ಬಗ್ಗೆ ಪರಿಶೀಲಿಸಲಾಯಿತು. ಇದಕ್ಕಾಗಿ ತಗಲುವ ವೆಚ್ಚವು ಅತ್ಯಧಿಕವಾಗಿದ್ದು ಸಮಿತಿಯಲ್ಲಿ ಅಷ್ಟೊಂದು ಹಣವು ಇಲ್ಲದೇ ಇರುವುದರಿಂದ ಸಾರ್ವಜನಿಕ ಸಹಭಾಗಿತ್ವದಲ್ಲಿ ಆಧುನಿಕ ಸಗಟು ಮರುಕಟ್ಟೆಯನ್ನು ವಿನ್ಯಾಸಗೊಳಿಸಲಾಯಿತು. ಈ ಹಿನ್ನೆಲೆಯಲ್ಲಿ ಪ್ರಥಮವಾಗಿ 2007 ರಲ್ಲಿ ಸಾರ್ವಜನಿಕ ಟೆಂಡರ್‌ನ್ನು ಕರೆಯಲಾಗಿತ್ತು. ಅಂದರ ಈ ಟೆಂಡರ್‌ಗೆ ಇದರಲ್ಲಿ ಮೆ|| ಯೂನಿಟೆಕ್ ಲಿ. ನವದೆಹಲಿ ಇವರೊಬ್ಬರು ಮಾತ್ರ ತಾಂತ್ರಿಕ ಅರ್ಹತೆಯನ್ನು ಹೊಂದಿದ್ದು ಒಂದೇ ಸಂಸ್ಥೆ ಭಾಗವಹಿಸಿದ್ದರಿಂದ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಟೆಂಡರ್ ಪ್ರಕ್ರಿಯೆಯನ್ನು ದಿನಾಂಕ: 22.10.2007ರಂದು ನಿರರ್ಥಕಗೊಳಿಸಿ ರದ್ದುಪಡಿಸಲಾಯಿತು. ಎರಡನೇ ಬಾರಿ ಕರೆಯಲಾದ ಟೆಂಡರ್‌ನಲ್ಲಿ ಮೆ|| ಎಸ್.ಪಿ.ಎಂ.ಎಲ್. ಜೊತೆಗೆ ಎಲ್.ಎಂ.ಜೆ. ಇಂಟರ್ ನ್ಯಾಷನಲ್ ಲಿ. ಮತ್ತು ಝುಡ್ ಸಿಸಿಎಲ್ ಜೊತೆಗೆ ಜಿ.ವಿ.ಪಿ.ಆರ್.ಇ.ಎಲ್. ಎಂಬ ಎರಡು ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗವಹಿಸಿದ್ದು ತಾಂತ್ರಿಕ ಅರ್ಹತೆಯಲ್ಲಿ ಒಂದೇ ಸಂಸ್ಥೆ ಭಾಗವಹಿಸಿದ ಕಾರಣ ಸದರಿ ಟೆಂಡರ್‌ನ್ನು ಸಹ ದಿನಾಂಕ: 15.02.2010 ರಂದು ರದ್ದುಪಡಿಸಲಾಯಿತು.

ಬ್ಯಾಟರಾಯನಪುರದಲ್ಲಿ ಕಟ್ಟಿಸಲು ಉದ್ದೇಶಿಸಲಾಗಿದ್ದ ಮಾರುಕಟ್ಟೆ ಸಂಕೀರ್ಣದ ಅಭಿವೃದ್ಧಿಗೆ ಸಾಕಷ್ಟು ಸಂಸ್ಥೆಗಳು ಭಾಗವಹಿಸದಿರುವುದರ ಹಿನ್ನೆಲೆಯಲ್ಲಿ ದಿ: 24.04.2010 ರಂದು ಅಂದಿನ ಮಾನ್ಯ ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ 20 ಎಕರೆ ನಿವೇಶನವನ್ನು ಮಾರುಕಟ್ಟೆ ಸಂಕೀರ್ಣ ನಿರ್ಮಾಣಕ್ಕಾಗಿ ಮತ್ತು 10 ಎಕರೆ ಜಮೀನನ್ನು ವಾಣಿಜ್ಯ ಉಪಯೋಗಕ್ಕಾಗಿ ಬಳಸುವುದಕ್ಕಾಗಿ ಕಾಯ್ದಿರಿಸಲು ತೀರ್ಮಾನಿಸಿದೆ. ಕೆಲವು ಸರ್ಕಾರಿ ಸಂಸ್ಥೆಗಳು ಇದೇ ರೀತಿಯ ಯೋಜನೆಯಲ್ಲಿ ಹೆಚ್ಚಿನ ರಿಯಾಯಿತಿ ಅವಧಿಯನ್ನು ನಿಗಧಿಪಡಿಸಿರುವುದನ್ನು ಪರಿಗಣಿಸಿ ಈ ಯೋಜನೆಯಲ್ಲಿಯೂ ಅವಧಿಯನ್ನು 30 ವರ್ಷಗಳಿಂದ 60 ವರ್ಷಗಳಿಗೆ ವಿಸ್ತರಿಸಲು ತೀರ್ಮಾನಿಸಿದೆ.

ಅದರಂತೆ ಮಾರುಕಟ್ಟೆ ನಿರ್ಮಿಸಲು ಇರುವ ಜಾಗದಲ್ಲಿ 20 ಎಕರೆ ಜಮೀನನ್ನು ಮಾರುಕಟ್ಟೆ ಸಂಕೀರ್ಣ ನಿರ್ಮಾಣಕ್ಕಾಗಿ ಮತ್ತು 10 ಎಕರೆ ಜಮೀನನ್ನು ವಾಣಿಜ್ಯ ಉಪಯೋಗಕ್ಕಾಗಿ ಬಳಸಲು ತೀರ್ಮಾನಿಸಿ, ಯೋಜನೆಯಲ್ಲಿ ಹೆಚ್ಚಿನ ರಿಯಾಯಿತಿ ಅವಧಿಯನ್ನು 30 ವರ್ಷಗಳಿಂದ 60 ವರ್ಷಗಳಿಗೆ ವಿಸ್ತರಿಸಲು ತೀರ್ಮಾನಿಸಿ ಯೋಜನೆಯಲ್ಲಿ 3 ಬ್ಲಾಕ್‌ಗಳಲ್ಲಿ 436 ಅಂಗಡಿಗಳು, 20 ಮೀಟರ್ ಅಗಲದ ಕಾಂಕ್ರೀಟ್ ರಸ್ತೆ, ಶೀತಲಗೃಹ ನಿರ್ಮಾಣ, ವರ್ಗೀಕರಣ, ವಿಂಗಡಣೆ ಮತ್ತು ಪೂರಕ ಚಟುವಟಿಕೆಗಳಿಗಾಗಿ ಸೌಲಭ್ಯಗಳನ್ನು ನೀಡುವುದು. ಮಾರುಕಟ್ಟೆ ಸಮಿತಿಯ ಆಡಳಿತ ಕಛೇರಿ, ಬ್ಯಾಂಕ್, ವಿಶ್ರಾಂತಿ ಗೃಹ ಮುಂತಾದ ಸೌಲಭ್ಯಗಳಿಗಾಗಿ ಎರಡು ಮಹಡಿಗಳ ಕಟ್ಟಡವನ್ನು ಹಾಗೂ ಬಾಡಿಗೆ ಮೇಲೆ ನೀಡುವ ಸಲುವಾಗಿ ಹೆಚ್ಚುವರಿ ಕಛೇರಿ ಜಾಗವನ್ನು ನಿರ್ಮಿಸುವುದು ಹಾಗೂ ನೆಲಮಾಳಿಗೆಯಲ್ಲಿ ವಾಹನಗಳ ನಿಲುಗಡೆ ಸೌಲಭ್ಯವನ್ನು ಒದಗಿಸುವುದು. ಟೆಂಡರ್ ದಾಖಲೆಯಲ್ಲಿ ಪ್ರತಿಯೊಂದು ಸೌಲಭ್ಯಕ್ಕೆ ಗುರುತಿಸಲಾದ ನಿರ್ದಿಷ್ಟ ವಿಸ್ತೀರ್ಣ ಮತ್ತು ಕಟ್ಟಡ ನಿಮಾಣದ ನಿರ್ದಿಷ್ಟ ಗುಣಮಟ್ಟವನ್ನು ನಿಗದಿಪಡಿಸಲು ತೀರ್ಮಾನಿಸಿ 3ನೇ ಬಾರಿಗೆ ದಿನಾಂಕ: 20.08.2010 ರಂದು ಟೆಂಡರ್ ಕರೆಯಲಾಯಿತು.

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿ.ಪಿ.ಪಿ) ಆಧುನಿಕ ಮಾರುಕಟ್ಟೆ ನಿರ್ಮಿಸುವ ಕುರಿತು ಟೆಂಡರ್ ಕರೆದು ಟೆಂಡರ್‌ನಲ್ಲಿ ಭಾಗವಹಿಸಿದ ಸಂಸ್ಥೆಗಳ ತಾಂತ್ರಿಕ ಬಿಡ್ ಅನ್ನು ಮೌಲ್ಯಮಾಪನ ಮಾಡಲು ಟೆಂಡರ್ ಪರಿಶೀಲನ ಉಪ ಸಮಿತಿಯನ್ನು ರಚಿಸುವಂತೆ ಮೇಲೆ (1) ರಲ್ಲಿ ಓದಲಾದ ಪತ್ರದಲ್ಲಿ ನಿರ್ದೇಶಕರು ಕೃಷಿ ಮಾರಾಟ ಇಲಾಖೆ ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ಮೇಲೆ (2) ರಲ್ಲಿ ಓದಲಾದ ಸರ್ಕಾರದ ಪತ್ರದಲ್ಲಿ ನಿರ್ದೇಶಕರು ಕೃಷಿ ಮಾರಾಟ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ರಾಜ್ಯ ಲೆಕ್ಕ ಪತ್ರ ಇಲಾಖೆ, ಪ್ರಧಾನ ವಾಸ್ತುಶಿಲ್ಪಿ ಕರ್ನಾಟಕ ಸರ್ಕಾರ, ಮೂಲಸೌಲಭ್ಯ ಇಲಾಖೆಯ ಪ್ರತಿನಿಧಿ ಮತ್ತಿತರರನ್ನು ಒಳಗೊಂಡ ಒಂದು ಟೆಂಡರ್ ಮೌಲ್ಯಮಾಪನ ಸಮಿತಿಯನ್ನು ದಿನಾಂಕ: 04.11.2010 ರಂದು ರಚಿಸಲಾಗಿತ್ತು.

ಟೆಂಡರ್ ಮೌಲ್ಯಮಾಪನ ಸಮಿತಿಯು ದಿನಾಂಕ: 13.12.2010 ರಂದು ತೀರ್ಮಾನಿಸಿದಂತೆ ಹಾಗೂ ಮೆ|| ಐಡೆಕ್ ಸಂಸ್ಥೆಯಿಂದ ತಾಂತ್ರಿಕ ಮಾಹಿತಿಯನ್ನು ಮೌಲ್ಯಮಾಪನ ಮಾಡಿಸಿ ಟೆಂಡರ್‌ನಲ್ಲಿ ಭಾಗವಹಿಸಿದ 4 ಸಂಸ್ಥೆಗಳಲ್ಲಿ ಮೆ|| ಟ್ರ್ಯೂ ಫ್ಯಾಬ್ ಇಂಜಿನಿಯರ್ಸ್ ಲಿ. ಸಂಸ್ಥೆಯನ್ನು ಹೊರತುಪಡಿಸಿ ಉಳಿದ 3 ಸಂಸ್ಥೆಗಳಾದ ಮೆ|| ಕೋಸ್ಟಲ್ ಪ್ರಾಜೆಕ್ಸ್ ಲಿ. ಮೆ|| ಶೋಭಾ ಡೆವಲಪರ್ಸ್ ಲಿ., ಮೆ|| ಆಕೃತಿ ಸಿಟಿ ಲಿ. ಇವರುಗಳು ಯೋಜನಾ ವರದಿಯಲ್ಲಿನ ಷರತ್ತುಗಳನ್ನು ಪೂರೈಸಿರುವುದರಿಂದ ಅರ್ಹರಾಗಿರುವುದಾಗಿ ಮೇಲೆ (3) ರಲ್ಲಿ ಓದಲಾದ ನಿರ್ದೇಶಕರು ಕೃಷಿ ಮಾರಾಟ ಇಲಾಖೆ ಬೆಂಗಳೂರು ಇವರ ಪತ್ರದಲ್ಲಿ ಸರ್ಕಾರಕ್ಕೆ ವರದಿ ಮಾಡಿರುತ್ತಾರೆ.

ಸರ್ಕಾರದ ಪ್ರಧಾನ ಕಾರ್ಯದರ್ಶಿ ಸಹಕಾರ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ದಿನಾಂಕ: 04.01.2011 ರಂದು ನಡೆದ ಸಭೆಯಲ್ಲಿ ಐಡೆಕ್ ಸಂಸ್ಥೆಯು ನೀಡಿದ ವರದಿಯ ಮೇರೆಗೆ ತಾಂತ್ರಿಕ ಬಿಡ್ ನಲ್ಲಿ ಅರ್ಹತೆ ಗಳಿಸಿದ ಮೂರು ಸಂಸ್ಥೆಗಳ ಆರ್ಥಿಕ ಬಿಡ್ ನ್ನು ತೆರೆಯಲು ತೀರ್ಮಾನಿಸಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆಧುನಿಕ ಮಾರುಕಟ್ಟೆಯ ನಕ್ಷೆ, ಸ್ಥಳದ ವಿಸ್ತೀರ್ಣ ಇವುಗಳನ್ನು ಪರಿಶಿಲಿಸಿ ಕಟ್ಟಡದಲ್ಲಿ ಗಾರ್ಬೇಜ್ ವಿಲೇವಾರಿ, ಮಳೆ ನೀರು ಕೊಯ್ಲು (Rain water Harvesting), ಸೋಲಾರ್ ಉಪಕರಣಗಳನ್ನು ಅಳವಡಿಸುವುದು ಹಾಗೂ ಮಾರುಕಟ್ಟೆಯಲ್ಲಿ ವಾಹನಗಳ ಸುಲಲಿತ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವುದು. ಅಂಗಡಿ ಪ್ಲಾಟ್ ಫಾರಂಗಳನ್ನು ಉದ್ದಗಲಕ್ಕೂ ನಿರ್ಮಿಸುವುದು, ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸುವುದು, ಕಟ್ಟಡದಲ್ಲಿ ಟೊಳ್ಳು ಇಟ್ಟಿಗೆಗಳನ್ನು (Hollow Bricks) ಬಳಸುವುದು, ಕಟ್ಟಡದ ಮೊದಲನೇ ಮಹಡಿಯಲ್ಲಿ ಕಛೇರಿಯ

ಕಟ್ಟಡಕ್ಕೆ ಅವಕಾಶ ಕಲ್ಪಿಸಿ ಉಳಿದ ಭಾಗವನ್ನು ವಾಣಿಜ್ಯ ಉದ್ದೇಶದಿಂದ ಬಾಡಿಗೆ ನೀಡುವುದು. ಮಾರುಕಟ್ಟೆಯಲ್ಲಿ ಮುಖ್ಯವಾಗಿ ರೈತರಿಗೆ ಅವಶ್ಯವಿರುವ ಎಲ್ಲಾ ತರಹದ ಸೌಕರ್ಯಗಳನ್ನು ಕಲ್ಪಿಸುವುದು ಮತ್ತು ಸಾಧ್ಯವಿದ್ದಲ್ಲಿ ಇಲಾಖೆಯ ಸಲುವಾಗಿ ಒಂದು ಗೆಸ್ಟ್ ಹೌಸ್ ನಿರ್ಮಿಸಲು ಯೋಜನೆಯನ್ನು ಸಿದ್ದಪಡಿಸಿ ರಾಜ್ಯ ಮಟ್ಟದ ಏಕ ಗವಾಕ್ಷಿ ಪರಿಶೀಲನಾ ಸಮಿತಿ ಮುಂದೆ ಮಂಡಿಸಿ ನಂತರ ಸಚಿವ ಸಂಪುಟದ ಮುಂದೆ ಮಂಡಿಸಲು ತೀರ್ಮಾನಿಸಲಾಯಿತು.

ಮೇಲೆ (5) ರಲ್ಲಿ ಓದಲಾದ ಪತ್ರದಲ್ಲಿ ದಿನಾಂಕ: 20.01.2011 ರಂದು ಯೋಜನೆಯ ಆರ್ಥಿಕ ಬಿಡ್ ತೆರೆದು ಸಮಿತಿಯು ನಡವಳಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ ಹಾಗೂ ಮೇಲೆ (6) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ನಿರ್ದೇಶಕರು ಕೃಷಿ ಮಾರಾಟ ಇಲಾಖೆ, ಪಿಪಿಪಿ ಸೆಲ್ ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆ, ಕಾರ್ಯಕಾರಿ ನಿರ್ದೇಶಕರು ಕರ್ನಾಟಕ ರಾಜ್ಯ ಇಂಡ್ಟ್ರೀಯಲ್ ಇನ್ ವೆಸ್‌ಮೆಂಟ್ ಡೆವಲಪ್‌ಮೆಂಟ್ ಕಾರ್ಪೋರೇಷನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಐಡೆಕ್ ಮತ್ತು ಸರ್ಕಾರದ ಉಪ ಕಾರ್ಯದರ್ಶಿ (ಬಿ&ಆರ್), ಆರ್ಥಿಕ ಇಲಾಖೆ ಇವರನ್ನು ಒಳಗೊಂಡ ಆರ್ಥಿಕ ಬಿಡ್ ಪರಿಶೀಲನಾ ಸಮಿತಿಯನ್ನು ರಚಿಸಲಾಗಿತ್ತು. ದಿನಾಂಕ: 03.03.2011 ರಂದು ನಡೆದ ಸದರಿ ಆರ್ಥಿಕ ಬಿಡ್ ಪರಿಶೀಲನಾ ಸಮಿತಿ ಸಭೆಯಲ್ಲಿ ತೀರ್ಮನಿಸಿದಂತೆ ಪ್ರತಿ 3 ತಿಂಗಳಿಗೆ ರೂ. 2.6 ಕೋಟಿ ನೀಡಲು ಒಪ್ಪಿರುವ ಮೆ|| ಶೋಭಾ ಡೆವಲಪರ್ಸ್ ಲಿ. ಮೂವರು ಬಿಡ್ದುದಾರರಲ್ಲಿ ಅತೀ ಹೆಚ್ಚು ಬಿಡ್ಡು ಮಾಡಿರುವುದರಿಂದ, ಈ ಸಂಸ್ಥೆಗೆ ರಿಯಾಯಿತಿ ಅವಧಿಯನ್ನು 60 ವರ್ಷಗಳಿಗೆ ನೀಡಲು ತೀರ್ಮಾನಿಸಿತು. ಹಾಗೂ ಸದರಿ ಸಂಸ್ಥೆಯು ಬಿಡ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಲಾಭದಾಯಕವಾಗುವುದರಿಂದ ಇವರನ್ನು Preferred Binder ಆಗಿ ಪರಿಗಣಿಸಿ ಯೋಜನೆಯನ್ನು ಈ ಸಂಸ್ಥೆಗೆ ವಹಿಸಲು ತೀರ್ಮಾನಿಸಿದೆ.

ಉದ್ದೇಶಿತ ಪ್ರಸ್ತಾವನೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಇಲಾಖೆಯ ಅಭಿಪ್ರಾಯವನ್ನು ಪಡೆದ ನಂತರ ಬ್ಯಾಟರಾಯನಪುರದಲ್ಲಿ ಆಧುನಿಕ ಕೃಷಿ ಉತ್ಪನ್ನ ಮಾರುಕಟ್ಟೆ ಸಂಕೀರ್ಣವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಪ್ರಸ್ತಾವನೆಯನ್ನು ಸಚಿವ ಸಂಪುಟದ ಅನುಮೋದನೆಗೆ ಮಂಡಿಸಲಾಯಿತು ಹಾಗೂ ದಿನಾಂಕ: 31.12.2011 ರ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆಗೆ ಸಚಿವ ಸಂಪುಟವು ಅನುಮೋದನೆ ನೀಡಿರುತ್ತದೆ. ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಸಇ 322 ಎಂಆರ್‌ಇ 2010 ಬೆಂಗಳೂರು, ದಿನಾಂಕ: 20/01/2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಹಣ್ಣು ಮತ್ತು ತರಕಾರಿ(ವಿಶೇಷ) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬಿನ್ನಿಪೇಟೆ, ಬೆಂಗಳೂರು ಇವರ ಒಡೆತನದ ಬ್ಯಾಟರಾಯನಪುರ ಉಪ ಮಾರುಕಟ್ಟೆಯಲ್ಲಿರುವ ಒಟ್ಟು 30 ಎಕರೆ ವಿಸ್ತೀರ್ಣದಲ್ಲಿ ಸಾರ್ವಜನಿಕ ಖಾಸಗಿ ಸಹಬಾಗಿತ್ವ (ಪಿ.ಪಿ.ಪಿ) ಯೋಜನೆಯಡಿ ಆಧುನಿಕ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ನಿರ್ಮಿಸುವ ಯೋಜನೆಗೆ ಈ ಕೆಳಕಂಡ ಅಂಶಗಳ ಬಗ್ಗೆ ಸರ್ಕಾರದ ಆಡಳಿತಾತ್ಮಕ ಅನುಮೋಧನೆಯನ್ನು ನೀಡಲಾಗಿದೆ.

1. ಕೃಷಿ ಮಾರಾಟ ಇಲಾಖೆಯ ಬೆಂಗಳೂರಿನ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಪ್ರಸ್ತಾಪಿಸಿರುವಂತೆ ತಾನು ಹೊಂದಿರುವ ಜಮೀನಿನ 20 ಎಕರೆ ಪ್ರದೇಶದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣ ಮತ್ತು ಸಂಬಂಧಿಸಿದ ಪ್ರಾಧಿಕಾರಗಳು ಕಟ್ಟಡದ ಎತ್ತರ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಅನುಮತಿಸುವ ಮಿತಿಗೊಳಪಟ್ಟು 10 ಎಕರೆ ಪ್ರದೇಶದಲ್ಲಿ ವಾಣಿಜ್ಯ ಸಂಕೀಣವನ್ನು ಒಳಗೊಂಡಿರುವಂತೆ ಬ್ಯಾಟರಾಯನಪುರದಲ್ಲಿ ಆಧುನಿಕ ಕೃಷಿ ಉತ್ಪನ್ನ ಮಾರುಕಟ್ಟೆ ಸಂಕೀರ್ಣವನ್ನು ಅಭಿವೃದ್ಧಿಪಡಿಸುವುದು.
2. ಈ ಸಂಬಂಧ ಕರ್ನಾಟಕ ಪಾರದರ್ಶಕ ಕಾಯ್ದೆ 1999ರನ್ವಯ ಇ–ಟೆಂಡರ್ ಪದ್ದತಿಯ ಮೂಲಕ ಕರೆಯಾದ ಟೆಂಡರ್ ನಂತೆ ರೂ. 106.30 ಕೋಟಿ ವೆಚ್ಚದಲ್ಲಿ 20 ಎಕರೆ ಪ್ರದೇಶದಲ್ಲಿ ಮಾರುಕಟ್ಟೆ ಸಂಕೀರ್ಣವನ್ನು ನಿರ್ಮಿಸುವ ಮತು ಉಚಿತವಾಗಿ ಈ ಸಂಕೀರ್ಣವನ್ನು ಮಾರುಕಟ್ಟೆ ಸಮಿತಿಗೆ ಹಸ್ತಾಂತರಿಸುವುದರ ಜೊತೆಗೆ 60 ವರ್ಷಗಳವರೆಗೆ ತ್ರೈಮಾಸಿಕ ರೂ. 2.60 ಕೋಟಿ ರಿಯಾಯಿತಿ ಹಣವನ್ನು ವಾರ್ಷಿಕ ಶೇ. 3ರ ಹೆಚ್ಚಳದೊಂದಿಗೆ ಪಾವತಿ ಮಾಡುವ ಕುರಿತು ಅತಿ ಹೆಚ್ಚು ರಿಯಾಯಿತಿ ದರವನ್ನು ನಮೂದಿಸಿರುವ ಮೆ|| ಶೋಭಾ ಡೆವಲಪರ್ಸ್ ಲಿ., ಇವರನ್ನು ಆಯ್ಕೆಯಾದ ಬಿಡ್ ದಾರರೆಂದು ಘೋಷಿಸುವುದು.
3. ಯಶಸ್ವಿ ಬಿಡ್ ದಾರರು ಒಪ್ಪಂದದ ಅವಧಿ ಮುಗಿದ ಕೂಡಲೇ ವಾಣಿಜ್ಯ ಉದ್ದೇಶಕ್ಕಾಗಿ ಅಭಿವೃದ್ಧಿ ಪಡಿಸಿದ ಸ್ಥಳದಲ್ಲಿರುವ ಕಟ್ಟಡ ಹಾಗೂ ಅದರಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಸುಸ್ಥಿತಿಯಲ್ಲಿ ಮಾರುಕಟ್ಟೆ ಸಮಿತಿಗೆ ಹಿಂತಿರುಗಿಸುವುದು.
4. ಮಾರುಕಟ್ಟೆ ಸಮಿತಿಯು ಒಪ್ಪಂದದ ಸಂಪೂರ್ಣ ಅವಧಿಯಲ್ಲಿ ಪೂರ್ಣ ನಿವೇಶನದ ಮಾಲೀಕತ್ವದ ಹಕ್ಕನ್ನು ಹೊಂದಿರುತದೆ ಮತ್ತು ಅಭಿವೃದ್ಧಿದಾರರು ಸದರಿ ನಿವೇಶನದ ಮೇಲೆ ಯಾವುದೇ ಹಕ್ಕು ಪ್ರತಿಪಾದಿತಕ್ಕದ್ದಲ್ಲ.
6. ಈ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ, ಸಹಾಯಧನ, ಬ್ಯಾಂಕ್ ಗ್ಯಾರಂಟಿ, ನೀಡುವುದಿಲ್ಲ.
7. ಕಾರ್ಯದರ್ಶಿ ಹಣ್ಣು ಮತ್ತು ತರಕಾರಿ (ವಿಶೇಷ) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬಿನ್ನಿಪೇಟೆ, ಬೆಂಗಳೂರು ಇವರು ನಿರ್ದೇಶಕರು ಕೃಷಿ ಮಾರಾಟ ಇಲಾಖೆ ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಕರ್ನಾಟಕ ಕೃಷಿ ಉಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 1966ರಲ್ಲಿನ ಅವಕಾಶದ ರೀತ್ಯ ಕ್ರಮ ಜರುಗಿಸಿ ಯೋಜನೆಯ ಯಶಸ್ವಿ ಬಿಡ್‌ದಾರರಾದ ಮೆ ಶೋಭಾ ಡೆವಲಪರ್ಸ್ ಲಿ. ಇವರೊಂದಿಗೆ ಕರಾರು ಒಪ್ಪಂದ ಮಾಡಿಕೊಂಡು (Project Development and Implimention Agreement (PDIA) ಗೆ ಸಹಿ ಪಡೆಯತಕ್ಕದ್ದು.
8. ಯೋಜನೆಯ ಅನುಷ್ಠಾನ ಪ್ರಗತಿಯ ಬಗ್ಗೆ ನಿರ್ದೇಶಕರು ಕೃಷಿ ಮಾರಾಟ ಇಲಾಖೆ ಬೆಂಗಳೂರು ಇವರು ಕಾಲಕಾಲಕ್ಕೆ ಪರಿಶೀಲಿಸಿ ಕಾಲಮಿತಿಯೊಳಗೆ ಯೊಜನೆ ಅನುಷ್ಠಾನಗೊಳಿಸುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಸಿ.ಕೆ. ವಾಸುದೇವಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ

ಸಹಕಾರ ಇಲಾಖೆ.

ಪಿ.ಆರ್. 579

ಸಹಕಾರ ಸಚಿವಾಲಯ

ವಿಷಯ : ಬಾಪೂಜಿ ಗೃಹ ನಿರ್ಮಾಣ ಸಹಕಾರ ಸಂಘ ನಿ., ಬೆಂಗಳೂರು ಇದರ ನಿವೇಶನ ಹಂಚಿಕೆಯಲ್ಲಿನ ಅವ್ಯವಹಾರಗಳನ್ನು ಲೋಕಾಯುಕ್ತ ವಿಚಾರಣೆಗೆ ಒಳಪಡಿಸುವ ಕುರಿತು.

ಓದಲಾಗಿದೆ : 1) ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತು ರವರ ಅ.ಸ.ಪತ್ರ ಸಂಖ್ಯೆ: ಕವಿಪ:131:ಅಸ:2010.

2) ಸಹಕಾರ ಸಂಘಗಳ ನಿಬಂಧಕರು ರವರ ಪತ್ರ ಸಂಖ್ಯೆ: ಹೆಚ್‌ಎಸ್‌ಜಿ–2:136:ಹೆಚ್‌ಹೆಚ್‌ಎಸ್: 2010–11. ದಿನಾಂಕ 19–04–2011 ಮತ್ತು ಹೆಚ್‌ಎಸ್‌ಜಿ–2:136:ಹೆಚ್‌ಹೆಚ್‌ಎಸ್:2011–12, ದಿನಾಂಕ 03–10–2012.

3) ಸರ್ಕಾರದ ಪತ್ರ ಸಂಖ್ಯೆ: ಸಿಒ 6 ಸಿಹೆಚ್‌ಎಸ್ 2007, ದಿನಾಂಕ 19–12–2011.

4) ನಿಬಂಧಕರು, ಕರ್ನಾಟಕ ಲೋಕಾಯುಕ್ತರವರ ಪತ್ರ ಸಂಖ್ಯೆ: ಎಲ್‌ಓಕೆ/ಎಮ್‌ಐಎಸ್‌ಸಿ/71/2012, ದಿನಾಂಕ 04–01–2012.

ಪ್ರಸ್ತಾವನೆ :

ಮೇಲೆ ಓದಲಾದ (1)ರ ಪತ್ರದಲ್ಲಿ ತಿಳಿಸಿರುವಂತೆ ಅರ್ಜಿ ಸಂಖ್ಯೆ: 375/2001(97/2009)ಗೆ ಸಂಬಂಧಿಸಿದಂತೆ ಬಾಪೂಜಿ ಗೃಹ ನಿರ್ಮಾಣ ಸಹಕಾರ ಸಂಘ, ಬೆಂಗಳೂರು ಇಲ್ಲಿ ನಿವೇಶನ ಹಂಚಿಕೆ ವಿಷಯದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಅರ್ಜಿ ಸಮಿತಿ ನಡೆಸಿದ ವಿಚಾರಣೆಯಲ್ಲಿ ಸಮಿತಿಯ ಗಮನಕ್ಕೆ ಸಾಕಷ್ಟು ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಈ ಬಗ್ಗೆ ಸಮಗ್ರ ತನಿಖೆಯನ್ನು ಲೋಕಾಯುಕ್ತ ಸಂಸ್ಥೆಗೆ ಒಪ್ಪಿಸಬೇಕೆಂದು ಸಮಿತಿಯು ನಿರ್ಣಹಿಸಿರುತ್ತದೆ. ಮೇಲೆ ಓದಲಾದ (2)ರ ಪತ್ರಗಳಲ್ಲಿ ಸಹಕಾರ ಸಂಘಗಳ ನಿಬಂಧಕರ ಪತ್ರಗಳಲ್ಲಿ ಬಾಪೂಜಿ ಗೃಹ ನಿರ್ಮಾಣ ಸಹಕಾರ ಸಂಘ, ಬೆಂಗಳೂರು 1964ರಲ್ಲಿ ನೋಂದಣಿಯಾದಾಗಿನಿಂದ ಈ ವರೆಗೆ ಬಿ.ಡಿ.ಎ. ಯಿಂದ ಮಂಜೂರಾದ 20 ಎಕರೆ ಜಮೀನಿನಲ್ಲಿ 298 ನಿವೇಶನಗಳಿಗೆ ಮಂಜೂರಾತಿ ದೊರೆತಿದ್ದರೂ, 278 ನಿವೇಶನಗಳನ್ನು ರಚಿಸಿದ್ದು 20 ನಿವೇಶನಗಳ ಬಗ್ಗೆ ಸಂಘವು ಸ್ಪಷ್ಟವಾದ ಮಾಹಿತಿಯನ್ನು ನೀಡಿರುವುದಿಲ್ಲ. ಸಂಘದ ಹಿಂದಿನ ಆಡಳಿತ ಮಂಡಳಿಯು ಸಿ.ಎ. ನಿವೇಶನಗಳನ್ನು ಸೇರಿ ಒಟ್ಟು 339 ನಿವೇಶನಗಳನ್ನು ಜ್ಯೇಷ್ಠತೆಯನ್ನು ಕಡೆಗಣಿಸಿ ಹೆಚ್ಚಿನ ಬೆಲೆಗೆ ಕಿರಿಯ ಸದಸ್ಯರಿಗೆ ಹಂಚಿಕೆ ಮಾಡಿ ಅಕ್ರಮವೆಸಗಿರುತ್ತಾರೆ. ನಂತರ ಅಸ್ತಿತ್ವಕ್ಕೆ ಬಂದ ಆಡಳಿತ ಮಂಡಳಿ ಕಿರಿಯ ಸದಸ್ಯರಿಗೆ ಹಂಚಿಕೆ ಮಾಡಿದ್ದ 150 ನಿವೇಶನ ಹಂಚಿಕೆಗಳನ್ನು ರದ್ದು ಪಡಿಸಿದ ಹಿನ್ನಲೆಯಲ್ಲಿ ಬಾಧಿತರಾದವರು ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 70ರಡಿ ಒಟ್ಟು 198 ದಾವೆಗಳನ್ನು ದಾಖಲಿಸಿದ್ದು 189 ದಾವೆಗಳು ಇತ್ಯರ್ಥವಾಗಿರುತ್ತವೆ ಮತ್ತು 9 ದಾವೆಗಳು ಬಾಕಿಯಿವೆ. ಇತ್ಯರ್ಥವಾದ ಪ್ರಕರಣಗಳಲ್ಲಿ 26 ಪ್ರಕರಣಗಳು ಕೆ.ಎ.ಟಿ.ಯಲ್ಲಿ ಹಾಗೂ 6 ಪ್ರಕರಣಗಳು ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿಗೆ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ ಎಂದು ತಿಳಿಸುತ್ತಾ ಸದರಿ ಪ್ರಕರಣದ ಎಲ್ಲಾ ಹಂತಗಳನ್ನು ವಿವರಿಸಿ ಪ್ರಕರಣವನ್ನು ಲೋಕಾಯುಕ್ತ ಸಂಸ್ಥೆಗೆ ವಹಿಸುವುದು ಸೂಕ್ತವೆಂದು ಅಭಿಪ್ರಾಯ ಪಟ್ಟಿರುತ್ತಾರೆ.

ಆದುದ್ದರಿಂದ ಈ ಕೆಳಕಂಡ ಆದೇಶವನ್ನು ಹೊರಡಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಸಿಒ 6 ಸಿಎಚ್‌ಎಸ್ 2007, ಬೆಂಗಳೂರು, ದಿನಾಂಕ 30–01–2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬಾಪೂಜಿ ಗೃಹ ನಿರ್ಮಾಣ ಸಹಕಾರ ಸಂಘ ನಿ., ಬೆಂಗಳೂರು ಇದರ ಆಡಳಿತ ಮಂಡಳಿಯು ನಿವೇಶನ ಹಂಚಿಕೆ ವಿಷಯದಲ್ಲಿ ಮಾಡಿರುವ ಅವ್ಯವಹಾರಗಳ ಬಗ್ಗೆ ಗೌರವಾನ್ವಿತ ಲೋಕಾಯುಕ್ತ ಇವರಿಂದ ತನಿಖೆ ನಡೆಸಲು ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984 ಪ್ರಕರಣ 7(2ಎ) ಮೇರೆಗೆ ಸರ್ಕಾರದ ಮಂಜೂರಾತಿ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಆರ್. ಎಸ್. ನೂಲಿ
ವಿಶೇಷ ಕರ್ತವ್ಯಾಧಿಕಾರಿ ಹಾಗೂ
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ

ಪಿ.ಆರ್. 580

ಸಹಕಾರ ಸಚಿವಾಲಯ

ವಿಷಯ : ಶ್ರೀ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಹಿಡಕಲ್ ಡ್ಯಾಂ ಹುಕ್ಕೇರಿ ತಾಲ್ಲೂಕು ಬೆಳಗಾವಿ ಜಿಲ್ಲೆ, ಇದರ 2009–10 ಮತ್ತು 2010–11ನೇ ಸಾಲುಗಳ ವಾರ್ಷಿಕ ಮಹಾಸಭೆಗಳನ್ನು ನಡೆಸಲು ಕಾಲಾವಕಾಶ ನೀಡುವ ಬಗ್ಗೆ.–

ಓದಲಾಗಿದೆ : ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು, ಬೆಂಗಳೂರು, ರವರ ಪತ್ರ ಸಂಖ್ಯೆ: DSK-ESTS-51–2011–12, ದಿನಾಂಕ 19–12–2011.

ಪ್ರಸ್ತಾವನೆ :

ಶ್ರೀ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಇ., ಹಿಡಕಲ್ ಡ್ಯಾಂ ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇದರ 2009–10 ಮತ್ತು 2010–11ನೇ ಸಾಲುಗಳ ವಾರ್ಷಿಕ ಮಹಾ ಸಭೆಗಳನ್ನು 2011ನೇ ಸೆಪ್ಟೆಂಬರ್ ಮಾಹೆಯಲ್ಲಿ ನಡೆಸಬೇಕಾಗಿತ್ತು ಆದರೆ ಕಾರ್ಖಾನೆಯನ್ನು 30 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದ್ದು, ಗುತ್ತಿಗೆ ಕರಾರಿನಂತೆ ಕಾರ್ಖಾನೆಯ ಎಲ್ಲಾ ಚರ ಹಾಗೂ ಸ್ಥಿರಾಸ್ತಿಗಳನ್ನು ಗುತ್ತಿಗೆದಾರ ಕಂಪನಿಗೆ ವಹಿಸಿಕೊಟ್ಟಿರುವುದರಿಂದ ವಾರ್ಷಿಕ ಮಹಾಸಭೆಯನ್ನು ಕಾರ್ಖಾನೆಯ ಗೋದಾಮಿನಲ್ಲಿ ಜರುಗಿಸಲು ಸಾಧ್ಯವಾಗಿರುವುದಿಲ್ಲ. ಅಲ್ಲದೆ ಪ್ರಿನ್ಸಿಪಲ್ ಡಿಸ್ಟ್ರಿಕ್ಟ್ ಮತ್ತು ಸೆಷನ್ ಜಡ್ಜ್ ಬೆಳಗಾವಿ ಇವರ ನ್ಯಾಯಾಲಯದ ಆದೇಶದಂತೆ ಕಾರ್ಖಾನೆಯ ಆವರಣದಲ್ಲಿ ಪ್ರವೇಶಕ್ಕೆ ಅವಕಾಶ ಇರುವುದಿಲ್ಲವಾದ್ದರಿಂದ ಕಾರ್ಖಾನೆಯ ಸುತ್ತಮುತ್ತ ಸಭೆಯನ್ನು ನಡೆಸುವಷ್ಟು ವಿಶಾಲವಾದ ಸ್ಥಳಾವಕಾಶ ದೊರೆಯದ್ದರಿಂದ, ಕಾರ್ಖಾನೆಯ ಆಡಳಿತ ಮಂಡಳಿಯ ದಿನಾಂಕ 30–08–2011ರ ಸಭೆಯ ತೀರ್ಮಾನದಂತೆ 2009–10 ಮತ್ತು 2010–2011ನೇ ಸಾಲುಗಳ ವಾರ್ಷಿಕ ಮಹಾಸಭೆಗಳನ್ನು ಮುಂದೂಡಿ 2011–12ನೇ ವಾರ್ಷಿಕ ಮಹಾಸಭೆಯೊಂದಿಗೆ ಒಟ್ಟಿಗೆ ನಡೆಸಲು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 121ರಡಿ ಸರ್ಕಾರಕ್ಕೆ ಪ್ರಸ್ತುತವಾದ ಅಧಿಕಾರವನ್ನು ಚಲಾಯಿಸಿ ಕಲಂ 27(1)ನ್ನು ಸಡಿಲಿಸಿ, ದಿನಾಂಕ 30–09–2012ರವರೆಗೆ ಕಾಲಾವಕಾಶದ ಅನುಮತಿ ನೀಡಬಹುದೆಂದು ಮೇಲೆ ಓದಲಾದ ಪತ್ರದಲ್ಲಿ ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರವರು ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸಇ 01 ಸಸಕಾ 2012, ಬೆಂಗಳೂರು, ದಿನಾಂಕ 06-02-2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 121 ರಡಿಯಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪ್ರಕರಣ 27(1)ನ್ನು ಮಾರ್ಪಾಡಿಸಿ ಶ್ರೀ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಹಿಡಕಲ್ ಡ್ಯಾಂ, ಹುಕ್ಕೇರಿ ತಾಲ್ಲೂಕು, ಬೆಳಗಾವಿ ಜಿಲ್ಲೆ ಇದರ 2009-10 ಮತ್ತು 2010-2011ನೇ ಸಾಲುಗಳ ವಾರ್ಷಿಕ ಮಹಾಸಭೆಗಳನ್ನು 2011-12ನೇ ಸಾಲಿನ ವಾರ್ಷಿಕ ಮಹಾಸಭೆಯೊಂದಿಗೆ ಸೇರಿಸಿ ದಿನಾಂಕ 30-09-2012 ರೊಳಗೆ ನಡೆಸಲು ಅನುಮತಿ ನೀಡಿದೆ.

ಸೂಚನೆ: ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 27(1)ರ ಉಪಬಂಧಕ್ಕೆ ಮಾಡಿದ ಈ ಮಾರ್ಪಾಡು ದಿನಾಂಕ 30-09-2012 ರವರೆಗೆ ಜಾರಿಯಲ್ಲಿರತಕ್ಕದ್ದು, ಈ ಅವಧಿ ಮುಗಿದ ನಂತರ ಈ ಆದೇಶದ ಮಾರ್ಪಾಡಿಗೆ ಮೊದಲು ಜಾರಿಯಲ್ಲಿದ್ದಂತೆ ಪ್ರಕರಣ 27(1)ರ ಪ್ರಕರಣದ ಉಪಬಂಧಗಳು ಪುನಃ ಜಾರಿಗೆ ಬರತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎಂ. ಜಿ. ಪಾಟೀಲ್
ವಿಶೇಷ ಕರ್ತವ್ಯಾಧಿಕಾರಿ ಹಾಗೂ
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ (ಪ್ರಭಾರ)
ಸಹಕಾರ ಇಲಾಖೆ

ಪಿ.ಆರ್. 581

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ವಿಷಯ : ದಿ ಮೈಸೂರು ಷುಗರ್ ಕಂಪನಿ ಲಿಮಿಟೆಡ್, ಮಂಡ್ಯ ಈ ಕಾರ್ಖಾನೆಗೆ 2011-12ನೇ ಸಾಲಿನ ಮಿಲ್ ಆಧುನೀಕರಣ ಹಾಗೂ ದುಡಿಯುವ ಬಂಡವಾಳಕ್ಕಾಗಿ ಬಂಡವಾಳ ವೆಚ್ಚಗಳಿಂದ (CAPEX) ಹೆಚ್ಚುವರಿ ಹಣ ಬಿಡುಗಡೆ ಮಾಡುವ ಬಗ್ಗೆ.

ಓದಲಾಗಿದೆ :
1) ವ್ಯವಸ್ಥಾಪಕ ನಿರ್ದೇಶಕರು ದಿ ಮೈಸೂರು ಷುಗರ್ ಕಂಪನಿ ಲಿಮಿಟೆಡ್, ಮಂಡ್ಯ, ಇವರ ಪತ್ರ ಸಂಖ್ಯೆ: ಎಂಎಸ್‌ಕೋ/ಎಂಡಿ/2011/38, ದಿನಾಂಕ 18-11-2011 ಮತ್ತು 07-12-2011.
2) ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 195 ಬಿಆರ್‌ಎಸ್ 2011, ದಿನಾಂಕ 31-01-2012
3) ಸರ್ಕಾರಿ ಆದೇಶ ಸಂಖ್ಯೆ: ಸಿಐ 35 ಎಸ್‌ಜಿಎಫ್ 2011, ದಿನಾಂಕ 06-02-2012
4) ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 218 ಬಿಆರ್‌ಎಸ್ 2011, ದಿನಾಂಕ 06-02-2012

ಪ್ರಸ್ತಾವನೆ :

ಮೇಲೆ (1)ರಲ್ಲಿ ಓದಲಾದ ವ್ಯವಸ್ಥಾಪಕ ನಿರ್ದೇಶಕರು, ದಿ ಮೈಸೂರು ಷುಗರ್ ಕಂಪನಿ ಲಿಮಿಟೆಡ್ ಇವರ ಪತ್ರದಲ್ಲಿ ಮಿಲ್ ಆಧುನೀಕರಣದ ಸಲುವಾಗಿ ಬಂಡವಾಳ ವೆಚ್ಚಗಳಿಗಾಗಿ (CAPEX) ಹೆಚ್ಚುವರಿ ₹35.64 ಕೋಟಿಗಳನ್ನು ಹಾಗೂ ದುಡಿಯುವ ಬಂಡವಾಳವಾಗಿ ₹11.25 ಕೋಟಿಗಳನ್ನು ಬಿಡುಗಡೆ ಮಾಡುವಂತೆ ಕೋರಿರುತ್ತಾರೆ.

ಮೇಲೆ (2)ರಲ್ಲಿ ಓದಲಾದ ಆದೇಶದಲ್ಲಿ ದಿ ಮೈಸೂರು ಷುಗರ್ ಕಂಪೆನಿಗೆ 2011-12ನೇ ಸಾಲನಲ್ಲಿ ಲೆಕ್ಕ ಶೀರ್ಷಿಕೆ 4860-04-190-1-00-211 Investment (plan) ರಡಿ ₹500.00 ಲಕ್ಷಗಳ ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಲಾಗಿದ್ದು, (3)ರಲ್ಲಿ ಓದಲಾದ ಆದೇಶದಲ್ಲಿ ಸದರಿ ₹500.00 ಲಕ್ಷಗಳನ್ನು ಬಿಡುಗಡೆಗೊಳಿಸಲಾಗಿದೆ.

ಮೇಲೆ (4)ರಲ್ಲಿ ಓದಲಾದ ಆದೇಶದಲ್ಲಿ ದಿ ಮೈಸೂರು ಷುಗರ್ ಕಂಪೆನಿಗೆ 2011-12ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 4860-04-190-1-00-211 Investment (plan) ರಡಿ ₹500.00 ಲಕ್ಷಗಳ ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಅದರಂತೆ ಈ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸಿಐ 35 ಎಸ್‌ಜಿಎಫ್ 2011, ಬೆಂಗಳೂರು, ದಿನಾಂಕ 13-02-2012

ದಿ ಮೈಸೂರು ಷುಗರ್ ಕಂಪೆನಿ ಲಿಮಿಟೆಡ್, ಮಂಡ್ಯ ಈ ಕಾರ್ಖಾನೆಗೆ 2011-12ನೇ ಸಾಲಿನಲ್ಲಿ ಲೆಕ್ಕಶೀರ್ಷಿಕೆ 4860-04-190-1-00-211 ಬಂಡವಾಳ ಹೂಡಿಕೆ (ಯೋಜನೆ) ಇದರಡಿಯಲ್ಲಿ ಒದಗಿಸಿರುವ ಹೆಚ್ಚುವರಿ ಅನುದಾನ ₹500.00 ಲಕ್ಷಗಳನ್ನು (ಐದು ನೂರು ಲಕ್ಷ ರೂಪಾಯಿಗಳು ಮಾತ್ರ) ದುಡಿಯುವ ಬಂಡವಾಳವಾಗಿ ಬಿಡುಗಡೆ ಮಾಡಲು ಮಂಜೂರಾತಿ ನೀಡಿದೆ.

ಸಹಾಯಕ ನಿರ್ದೇಶಕರು (ಹೆಚ್.ಆರ್.ಡಿ. ಆಡಳಿತ ಮತ್ತು ಇಎಂ) ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಡ್ಯ ಇವರು ಹಣ ಸೆಳೆಯುವ ಅಧಿಕಾರಿಯಾಗಿದ್ದು, ಸದರಿಯವರು ಹಣ ಸೆಳೆಯುವ ಬಿಲ್ಲನ್ನು ಆಯುಕ್ತರು, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು, ಬೆಂಗಳೂರು ಅಥವಾ ಇವರ ಅನುಪಸ್ಥಿತಿಯಲ್ಲಿ ಕೇಂದ್ರ ಸ್ಥಾನಿಕ ಸಹಾಯಕರು, ಸಕ್ಕರೆ ನಿರ್ದೇಶನಾಲಯ, ಇವರ ಮೇಲುಸಹಿಯೊಂದಿಗೆ ಖಜಾನೆಗೆ ಸಲ್ಲಿಸತಕ್ಕದ್ದು.

ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಎಫ್‌ಡಿ/71/ವೆಚ್ಚ-1/2012, ದಿನಾಂಕ 07-02-2012ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಶಿವಶಂಕರ ನಾಯಕ್, ಎಲ್
ಪೀಠಾಧಿಕಾರಿ (ಸಕ್ಕರೆ)
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಪಿ.ಆರ್. 582

ಸಹಕಾರ ಸಚಿವಾಲಯ

ವಿಷಯ : ದೇಶೀಯ ವಿದ್ಯಾಶಾಲಾ ಸಮಿತಿ, ಶಿವಮೊಗ್ಗ ಈ ಸಂಸ್ಥೆಗೆ ನೇಮಕ ಮಾಡಿರುವ ಆಡಳಿತಾಧಿಕಾರಿಗಳ ಅವಧಿಯನ್ನು ವಿಸ್ತರಿಸುವ ಬಗ್ಗೆ.-

ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ: ಕಂಇ 17 ಮುನೋಸೋ 2006, ದಿನಾಂಕ 06-06-2007

2) ಸರ್ಕಾರಿ ಆದೇಶ ಸಂಖ್ಯೆ: ಸಇ 123 ಸಸಂನೋ 2009, ದಿನಾಂಕ 08-04-2011.

3) ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು ಇವರ ಪತ್ರ ಸಂಖ್ಯೆ: ಆರ್‌ಸಿಎಸ್/ಎಡಿಎಂ/295/ಎಸ್‌ಒಆರ್-1/2008-09, ದಿನಾಂಕ 04-10-2011.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ: (1)ರ ದಿನಾಂಕ 06-06-2006ರ ಆದೇಶದಲ್ಲಿ, ದೇಶೀಯ ವಿದ್ಯಾ ಶಾಲಾ ಸಮಿತಿ ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಈ ಸಂಘಕ್ಕೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27-ಎ (1) ಪ್ರಕಾರ ಸರ್ಕಾರಕ್ಕೆ ನಿಹಿತವಾಗಿರುವ ಅಧಿಕಾರವನ್ನು ಚಲಾಯಿಸಿ ಉಪ ವಿಭಾಗಾಧಿಕಾರಿ, ಶಿವಮೊಗ್ಗ ಉಪ ವಿಭಾಗ, ಶಿವಮೊಗ್ಗ ಜಿಲ್ಲೆ, ಇವರನ್ನು ಆಡಳಿತಾಧಿಕಾರಿಯಾಗಿ 6 ತಿಂಗಳ ಅವಧಿಗೆ ಅಥವಾ ಸಂಸ್ಥೆಗೆ ಚುನಾವಣೆ ನಡೆಸಿ ಚುನಾಯಿತ ಆಡಳಿತ ಮಂಡಳಿಗೆ ಅಧಿಕಾರವನ್ನು ಹಸ್ತಾಂತರಿಸುವವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಿಸಿ ಆದೇಶಿಸಿದೆ. ಸದರಿ ಆಡಳಿತಾಧಿಕಾರಿಗಳ ಅವಧಿಯನ್ನು ಕಾಲಕಾಲಕ್ಕೆ ವಿಸ್ತರಿಸಿ ಆದೇಶಿಸಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ: (2)ರ ದಿನಾಂಕ 08-04-2011ರ ಆದೇಶದಲ್ಲಿ ದೇಶೀಯ ವಿದ್ಯಾ ಶಾಲಾ ಸಮಿತಿ ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಈ ಸಂಘದ ಆಡಳಿತಾಧಿಕಾರಿಗಳ ಅವಧಿಯನ್ನು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ, 1960ರ ಕಲಂ 27 (ಎ) ರನ್ವಯ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ 05-01-2011 ರಿಂದ 30-04-2011ರವರೆಗೆ ವಿಸ್ತರಿಸಿ ಆದೇಶಿಸಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ: (3)ರ ದಿನಾಂಕ 04-10-2011ರ ಪತ್ರದಲ್ಲಿ ಉಪ ನಿಬಂಧಕರು, ಶಿವಮೊಗ್ಗ ಜಿಲ್ಲೆ ಇವರು ಸದರಿ ಸಂಸ್ಥೆಯ ಸಂಘದ ಸದಸ್ಯರ ಪಟ್ಟಿಯ ಬಗ್ಗೆ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿರುವುದು ಚುನಾವಣೆ ನಡೆಸಲು ತೊಡಕುಂಟಾಗಿರುತ್ತದೆಂದು ವರದಿಸಿ ಹಾಗೂ ದಿನಾಂಕ 08-04-2011 ರಿಂದ ಮುಂದಿನ 6 ತಿಂಗಳ ಅವಧಿಗೆ ಆಡಳಿತಾಧಿಕಾರಿ ಅವಧಿ ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸುತ್ತಾ ದಿನಾಂಕ 08-04-2010ರ ಆದೇಶದಲ್ಲಿ 5-01-2011 ರಿಂದ 30-04-2011ರವರೆಗೆ ಆಡಳಿತಾಧಿಕಾರಿ ಅವಧಿಯನ್ನು ವಿಸ್ತರಿಸುವುದರಿಂದ ಮತ್ತೆ ದಿನಾಂಕ 01-05-2011 ರಿಂದ ಮುಂದಿನ 6 ತಿಂಗಳಿಗೆ ವಿಸ್ತರಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದು ಅದನ್ನು ಪರಿಗಣಿಸಿ ಶಿಫಾರಸ್ಸು ಮಾಡುವಂತೆ ಸಹಕಾರ ಸಂಘಗಳ ನಿಬಂಧಕರು ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಆಡಳಿತಾಧಿಕಾರಿಗಳ ಅವಧಿಯನ್ನು ವಿಸ್ತರಿಸಲು ತೀರ್ಮಾನಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸಇ 123 ಸಸಂನೋ 2009, ಬೆಂಗಳೂರು, ದಿನಾಂಕ 03-02-2012

ಮೇಲೆ ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ದೇಶೀಯ ವಿದ್ಯಾ ಶಾಲಾ ಸಮಿತಿ ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಈ ಸಂಸ್ಥೆಗೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27(ಎ)(5)ರನ್ವಯ, ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಆಡಳಿತಾಧಿಕಾರಿಯಾಗಿ ನೇಮಕವಾಗಿರುವ ಆಡಳಿತಾಧಿಕಾರಿ ಅವಧಿಯನ್ನು ಅಂತಿಮವಾಗಿ ದಿನಾಂಕ 01-05-2011 ರಿಂದ ಮುಂದಿನ ಆರು (06) ತಿಂಗಳ ಅವಧಿಗೆ ವಿಸ್ತರಿಸಿ ಆದೇಶಿಸಿದೆ.

ಆಡಳಿತಾಧಿಕಾರಿಗಳು ಸದರಿ ಅವಧಿಯಲ್ಲಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಿ ಹೊಸ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸುವಂತೆ ಸೂಚಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಎ. ಎಸ್. ವಿಶ್ವೇಶ್ವರಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ-2

ಪಿ.ಆರ್. 583 ಸಹಕಾರ ಇಲಾಖೆ

HORTICULTURE SECRETARIAT

Sub : "Scheme for Integrated Farming in Coconut for productivity/Improvement with Coconut Development Board Assistance (100% CDB)" Establishment of Neera demonstration unit at Horticulture Farm, Tumbe, Dakshina Kannada district-Revision of the project cost and release of funds-reg.-

Read : 1) G.O. No. ತೋಇ 74 ತೋಯೋಕಾ 2010, ದಿನಾಂಕ 12-05-2010

2) G.O. No. HCD 51 HPP 2010, dated 28-3-2011

3) G.O. No. HCD 71 HPP 2011, dated 31-3-2011

4) G.O. No. HCD 108 HPP 2011, dated 12-5-2011

5) Letter of Director of Horticulture No. ತೋಇ/ತೋಬೆ/ಸತೋಅ2/03/2011-12, dated 29-10-2011.

6) Note submitted by Joint Director of Horticulture (plantation crop & Plant protection) dated 09-11-2011.

7) CDB Letter No. 1345/2010, dated 24-12-2011.

Preamble:

Sanction had been accorded to the Director of Horticulture to implement a new component during 2010-11 namely, "Establishment of Neera demonstration unit at Horticulture Farm, Tumbe, Dakshina Kannada district" under the "Scheme for

Integrated Farming in Coconut for Productivity/Improvement in the State" under the Head of Account 2401-00-108-2-35-100 (Financial Assistance/Relief), as per Government Order read at (1) above. The total cost of the project was Rs. 77.35 lakhs out of which Rs. 15.04 lakhs had been Coconut Development Board's share and Rs. 62.31 lakhs has been the State share.

2. An amount of Rs. 62.00 lakhs has been released to the Director of Horticulture towards the state share for the above programme vide Government Order read at (2) above.

3. Sanction had been accorded to continue the said programme during 2011-12 as an ongoing component vide Government Order read at (3) above with an allocation of Rs. 42.50 lakhs of which Coconut Development Board share will be Rs. 7.50 lakhs and State share will be Rs. 35.00 lakhs.

4. An amount of Rs. 7.50 lakhs had been released to the Director of Horticulture towards the Coconut Development Board share for the programmed vide Government Order read at (4) above.

5. The Director of Horticulture has submitted a proposal to the Government requesting to enhance the over-all allocation for the programme from Rs. 77.40 lakhs to Rs. 115.00 lakhs and release fund for meeting the expenses towards the machinery for the project vide letter read at (5), Further, it is informed that the sharing pattern will be 25:75 between Government of India and Government of Karnataka and accordingly the amount will be Rs. 28.75 lakhs and Rs. 86.25 lakhs, respectively vide Note read at (6) above.

6. Coconut Development Board has approved the revised project as per its letter read at (7) above.

7. This has been examined and hence this Order:

Government Order No. HCD 192 HPP 2011, Bangalore, dated 07-02-2012

Government is pleased to revise the project cost for "Establishment of Neera demonstration unit at Horticulture Farm, Tumbe, Dakshina Kannada district" to Rs. 115.00 lakhs with a sharing pattern of 25:75 between Government of India and Government of Karnataka and accordingly the amount will be Rs. 28.75 lakhs and Rs. 86.25 lakhs, respectively.

2. **An amount of Rs. 24.25 Lakhs (Rupees Twenty Four lakhs and Twenty Five Thousand only)** is released under the "Scheme for Integrated Farming in Coconut for Productivity/Improvement in the State" under the Head of Account 2401-00-108-2-35-100 (Financial Assistance) during the year 2011-12 towards the State share.

3. This order is issued with the concurrence of Finance Department vide Note No. FD 534 exp-4/2011, dated 01-02-2012.

By Order and in the name of the Governor of Karnataka

B. C. Prakash

Under Secretary to Government

P.R. 584 Horticulture Department

ಜಲ ಸಂಪನ್ಮೂಲ ಸಚಿವಾಲಯ

ವಿಷಯ : ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಉದಗಟ್ಟಿ ಹಡಗಿನಾಳ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯ ಟೆಂಡರ್ ಅನುಮೋದಿಸುವ ಬಗ್ಗೆ.-

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಸನೀಇ 236 ಮಸಾವಿ 2009(5) ದಿನಾಂಕ 24-12-2009

2. ಮುಖ್ಯ ಇಂಜಿನಿಯರ್, ಸಣ್ಣ ನೀರಾವರಿ ಉತ್ತರ ವಲಯ ಬಿಜಾಪುರರವರ ಪತ್ರದ ಕ್ರಮಾಂಕ:ಮುಇಂ/ಸನೀ/(ಉ)ವಲಯ/ಬಿಜೆಪಿ/ಎಇ-1/2011-12/6018. ದಿನಾಂಕ 29-11-2011.

ಪ್ರಸ್ತಾವನೆ :

ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಉದಗಟ್ಟಿ ಹಡಗಿನಾಳ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿ ಅಂದಾಜಿಗೆ ಉಲ್ಲೇಖ (1)ರಲ್ಲಿ ನಮೂದಿಸಿರುವ ಸರ್ಕಾರದ ಆದೇಶದಲ್ಲಿ ಎ.ಐ.ಬಿ.ಪಿ. ಕಾರ್ಯಕ್ರಮದಡಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು ಮುಖ್ಯ ಇಂಜಿನಿಯರ್, ಸಣ್ಣ ನೀರಾವರಿ ಉತ್ತರ ವಲಯ ಬಿಜಾಪುರರವರು ತಾಂತ್ರಿಕ ಮಂಜೂರಾತಿ ನೀಡಿರುತ್ತಾರೆ. ಈ ಕಾಮಗಾರಿಯನ್ನು ಎ.ಐ.ಬಿ.ಪಿ. ಕಾರ್ಯಕ್ರಮದಡಿ ಕೈಗೊಳ್ಳಲು ಭಾರತ ಸರ್ಕಾರದ ಅನುಮೋದನೆ ದೊರೆತಿದೆ.

ಈ ಕಾಮಗಾರಿಯನ್ನು ಕೈಗೊಳ್ಳಲು ಬೆಳಗಾವಿ ಸಣ್ಣ ನೀರಾವರಿ ವಿಭಾಗದಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದಡಿ ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಕರೆಯಲಾದ ಟೆಂಡರ್‌ನ ಪ್ರಕಟಣೆಯನ್ನು ಈ ಕೆಳಕಂಡ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದೆ.

ಜಿಲ್ಲಾ ಟೆಂಡರ್ ಬುಲೆಟಿನ್	08-08-2011
ರಾಜ್ಯ ಟೆಂಡರ್ ಬುಲೆಟಿನ್	06-08-2011
ಸಂಯುಕ್ತ ಕರ್ನಾಟಕ ದಿನಪತ್ರಿಕೆ	05-08-2011
ಕನ್ನಡ ಪ್ರಭ ದಿನಪತ್ರಿಕೆ	05-08-2011
ಡೆಕ್ಕನ್ ಹೆರಾಲ್ಡ್ ಆಂಗ್ಲ ದಿನಪತ್ರಿಕೆ	05-08-2011
ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆ	05-08-2011

ಈ ಟೆಂಡರ್ ಪ್ರಕಟಣೆಗೆ ಸ್ಪಂದಿಸಿ ಇಬ್ಬರು ಗುತ್ತಿಗೆದಾರರು ಭಾಗವಹಿಸಿದ್ದು ಈ ಪೈಕಿ ಒಬ್ಬರು ಗುತ್ತಿಗೆದಾರರು ಅರ್ಹತೆ ಹೊಂದಿದ್ದು ಇವರ ಆರ್ಥಿಕ ಬಿಡ್ ಅನ್ನು ದಿನಾಂಕ 08-11-2011 ರಂದು ತೆರೆದು ಪರಿಶೀಲಿಸಲಾಗಿದ್ದು ವಿವರಗಳು ಕೆಳಕಂಡಂತಿವೆ.

ಮಂಜೂರಾದ ಅಂದಾಜಿನ ದರಗಳಂತೆ ಟೆಂಡರಿಗೆ ಇಡಲಾದ ಮೊತ್ತ				ರೂ. 2,64,75,189/-
ಪ್ರಸಕ್ತ ಸಾಲಿನ ದರಗಳನ್ನು ಪರಿಗಣಿಸಿ ಪರಿಷ್ಕರಿಸಿದಂತೆ ಟೆಂಡರಿಗೆ ಇಡಲಾದ ಮೊತ್ತ				ರೂ. 3,18,97,287/-
ಕ್ರಮ ಸಂಖ್ಯೆ	ಗುತ್ತಿಗೆದಾರರ ಹೆಸರು ಮತ್ತು ದರ್ಜೆ ಶ್ರೀ/ಮೆಸರ್ಸ್	ಟೆಂಡರ್‌ನಲ್ಲಿ ಗುತ್ತಿಗೆದಾರರು ನಮೂದಿಸಿರುವ ದರಗಳಂತೆ ಟೆಂಡರಿನ ಮೊತ್ತ	ಮಂಜೂರಾದ ಅಂದಾಜಿನ ದರಗಳ ಮೇಲಿನ ಶೇಕಡಾವಾರು ಹೆಚ್ಚಳ/ಕಡಿಮೆ	ಪರಿಷ್ಕರಿಸಿದ ದರಗಳ ಮೇಲಿನ ಶೇಕಡಾವಾರು ಹೆಚ್ಚಳ/ಕಡಿಮೆ
1	ಜಯಶೀಲ ನಾರಾಯಣ ಶೆಟ್ಟಿ ಒಂದನೇ ದರ್ಜೆ ಗುತ್ತಿಗೆದಾರರು	4,23,24,309/-	59.86 ಹೆಚ್ಚು	32.69 ಹೆಚ್ಚು

ಮೇಲ್ಕಂಡಂತೆ ಸ್ರೀ. ಜಯಶೀಲ ನಾರಾಯಣ ಶೆಟ್ಟಿ, ಒಂದನೇ ದರ್ಜೆ ಗುತ್ತಿಗೆದಾರರು ಇವರು ಟೆಂಡರ್‌ನಲ್ಲಿ ಅರ್ಹತೆ ಹೊಂದಿರುವ ಗುತ್ತಿಗೆದಾರರಾಗಿದ್ದು ಇವರು ನಮೂದಿಸಿದ ದರಗಳನ್ನು ಪ್ರಸಕ್ತ ಸಾಲಿನ ದರಗಳಂತೆ ಪರಿಷ್ಕರಿಸಿದ ಟೆಂಡರ್‌ಗಿಟ್ಟ ಮೊತ್ತಕ್ಕೆ ಹೋಲಿಸಿದಾಗ ಶೇಕಡ 32.69 ರಷ್ಟು ಹೆಚ್ಚಾಗಿದು, ಸದರಿಯವರ ಟೆಂಡರ್‌ನ್ನು ಸಂಧಾನದ ಮೂಲಕ ಅಂಗೀಕರಿಸಲು ಮುಖ್ಯ ಇಂಜಿನಿಯರ್, ಸಣ್ಣ ನೀರಾವರಿ ಉತ್ತರ ವಲಯ, ಬಿಜಾಪುರ ಇವರು ಮೇಲೆ ಓದಲಾದ ಪತ್ರದಲ್ಲಿ ಶಿಫಾರಸ್ಸು ಮಾಡಿರುತ್ತಾರೆ.

ಗುತ್ತಿಗೆದಾರರು ದಿನಾಂಕ 21-01-2012ರ ಪತ್ರದಲ್ಲಿ ಕಾಮಗಾರಿಯ ಸುತ್ತಮುತ್ತಲೂ ಇರುವ ಭಾರೀ ನೀರಾವರಿ ಯೋಜನೆ ನಾಲೆಗಳಿಗೆ ನಿರಂತರವಾಗಿ ನೀರು ಹರಿಸುವುದರಿಂದ, ಕಾಮಗಾರಿಯನ್ನು ರಿಂಗ್‌ಬಂಡ್ ನಿರ್ಮಿಸಿ ಮಾಡಬೇಕಾಗಿರುತ್ತದೆಂದು ತಿಳಿಸುತ್ತಾ ತಾವು ನಮೂದಿಸಿರುವ ದರಗಳನ್ನು ಕಡಿಮೆಗೊಳಿಸಿ ಪರಿಷ್ಕೃತ ಟೆಂಡರಿಗಿಟ್ಟ ಮೊತ್ತದ ಮೇಲೆ ಕನಿಷ್ಠ ಶೇ. 15.00 ರಷ್ಟು ಹೆಚ್ಚಿನ ದರದಲ್ಲಿ ಕಾಮಗಾರಿಯನ್ನು ನಿರ್ವಹಿಸಲು ಸಹಮತಿಸಿರುತ್ತಾರೆ.

ಈ ಟೆಂಡರನ್ನು ಸರ್ಕಾರದಲ್ಲಿ ಪರಿಶೀಲಿಸಿ ಪ್ರಸಕ್ತ ಸಾಲಿನ ದರಗಳಿಗೆ ಪರಿಷ್ಕರಿಸಿದಂತೆ ಟೆಂಡರಿಗಿಟ್ಟ ಪರಿಷ್ಕೃತ ಮೊತ್ತ ರೂ. 3,18,97,287/-ಗಳ ಮೇಲೆ ಶೇ. 14.90 ರಷ್ಟು ಹೆಚ್ಚಿನ ದರದಲ್ಲಿ ಅಂದರೆ ರೂ. 3,66,49,983/- ಗಳಿಗೆ ಅನುಮೋದಿಸಲು ಪರಿಗಣಿಸಿದೆ.

ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರವು ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸನೀಇ 80 ಅಪಿಬಂ 2011 (ತಾಂತ್ರಿಕ), ಬೆಂಗಳೂರು, ದಿನಾಂಕ 06-02-2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಉದಗಟ್ಟಿ ಹಡಗಿನಾಳ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು ಪ್ರಸಕ್ತ ಸಾಲಿನ ದರಪಟ್ಟಿಯ ದರಗಳನ್ನು ಪರಿಗಣಿಸಿ ಪರಿಷ್ಕರಿಸಿದಂತೆ ಟೆಂಡರಿಗಿಡಲಾದ ಮೊತ್ತು ರೂ. 3,18,97,287/-ಗಳ ಮೇಲೆ ಶೇ. 14.90ರಷ್ಟು ಹೆಚ್ಚಿನ ದರದಲ್ಲಿ ಅಂದರೆ ರೂ. 3,66,49,983/-ಗಳಿಗೆ (ರೂ. ಮೂರು ಕೋಟಿ ಅರವತ್ತಾರು ಲಕ್ಷ ನಲವತ್ತೊಂಭತ್ತು ಸಾವಿರದ ಒಂಭೈನೂರ ಎಂಬತ್ತೂಮೂರು ಮಾತ್ರ) ಗಳಿಗೆ ಶ್ರೀ ಜಯಶೀಲ ನಾರಾಯಣ ಶೆಟ್ಟಿ, ಒಂದನೇ ದರ್ಜೆ ಗುತ್ತಿಗೆದಾರರು ರವರಿಗೆ ಕೆಳಕಂಡ ಷರತ್ತುಗಳಿಗೆ ಒಳಪಡಿಸಿ ವಹಿಸಲು ಸರ್ಕಾರವು ಅನುಮೋದನೆ ನೀಡಿದೆ.

1. ಕಾಮಗಾರಿಯನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸತಕ್ಕದ್ದು
2. ಸರ್ಕಾರದ ಅನುಮತಿ ಪಡೆಯದೆ ಕಾಮಗಾರಿಯಲ್ಲಿ ಯಾವುದೇ ಹೆಚ್ಚುವರಿ ಕೆಲಸ ನಿರ್ವಹಿಸಬಾರದು

ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಎಫ್‌ಡಿ 1 ಟಿಎಫ್‌ಸಿ 2002, ದಿನಾಂಕ 20-01-2003ರಲ್ಲಿ ಇಲಾಖಾ ಕಾರ್ಯದರ್ಶಿಯವರಿಗೆ ನೀಡಿರುವ ಆರ್ಥಿಕಾಧಿಕಾರದನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ರುದ್ರಮೂರ್ತಿ
ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ
ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)

ಪಿ.ಆರ್. 585

ಜಲ ಸಂಪನ್ಮೂಲ ಸಚಿವಾಲಯ

ವಿಷಯ : ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು, ನಿಟ್ಟೂರುಕೆರೆ ಅಭಿವೃದ್ಧಿ ಕಾಮಗಾರಿಯ ಟೆಂಡರ್ ಅನುಮೋದನೆ ಕುರಿತು.-

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಸನೀಇ 108 ಮಸಾವಿ 2010, ದಿನಾಂಕ 28-09-2011

2. ಮುಖ್ಯ ಇಂಜಿನಿಯರ್, ಸಣ್ಣ ನೀರಾವರಿ ದಕ್ಷಿಣ ವಲಯ ಬೆಂಗಳೂರುರವರ ಪತ್ರದ ಸಂಖ್ಯೆ: ಮುಸದ/ತಾಂ.ಸ.7/ಸ.ಇಂ.15 ಮಂಡ್ಯ ಜಿ/ನಿಟ್ಟೂರು ಕೆರೆ/ಟೆಂಡರ್/2011-12/126, ದಿನಾಂಕ 09-01-2012.

ಪ್ರಸ್ತಾವನೆ :

ಮೇಲೆ (1)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ 13ನೇ ಹಣಕಾಸು ಆಯೋಗದ ಅನುದಾನದಡಿ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು, ನಿಟ್ಟೂರು ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲು ಅನುಮೋದನೆ ನೀಡಲಾಗಿದ್ದು, ಮುಖ್ಯ ಇಂಜಿನಿಯರ್, ಸಣ್ಣ ನೀರಾವರಿ ದಕ್ಷಿಣ ವಲಯ ಬೆಂಗಳೂರು ಇವರು ರೂ. 80.00 ಲಕ್ಷಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ಹಾಗೂ ತಾಂತ್ರಿಕ ಮಂಜೂರಾತಿ ನೀಡಿರುತ್ತಾರೆ.

ಈ ಕಾಮಗಾರಿಯನ್ನು ಕೈಗೊಳ್ಳಲು ಮೈಸೂರು ಸಣ್ಣ ನೀರಾವರಿ ವಿಭಾಗದಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದಡಿ ಇ-ಪ್ರೋಕ್ಯೂರ್‌ಮೆಂಟ್ ಮೂಲಕ ಕರೆಯಲಾದ, ಟೆಂಡರ್‌ನ ಪ್ರಕಟಣೆಯನ್ನು ಕೆಳಕಂಡ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದೆ.

ಮಂಡ್ಯ ಜಿಲ್ಲಾ ಟೆಂಡರ್ ಬುಲೆಟಿನ್	08-11-2011
ಪ್ರಜಾವಾಣಿ ದಿನಪತ್ರಿಕೆ	11-11-2011
ದಿ ಹಿಂದೂ	11-11-2011

ಈ ಟೆಂಡರ್ ಪ್ರಕಟಣೆಗೆ ಸ್ಪಂದಿಸಿ ಇಬ್ಬರು ಗುತ್ತಿಗೆದಾರರು ಭಾಗವಹಿಸಿದ್ದು ಇವರಲ್ಲಿ ಒಬ್ಬರು ಮಾತ್ರ ಅರ್ಹತೆ ಹೊಂದಿದ್ದು ಇವರ ಆರ್ಥಿಕ ಬಿಡ್ ಅನ್ನು ದಿನಾಂಕ 21-12-2011 ರಂದು ತೆರೆಯಲಾಗಿದ್ದು ವಿವರಗಳು ಕೆಳಕಂಡಂತಿವೆ.

ಮಂಜೂರಾದ ಅಂದಾಜಿನ ದರಗಳಂತೆ ಟೆಂಡರಿಗೆ ಇಡಲಾದ ಮೊತ್ತ				ರೂ. 78,28,515/-
ಪ್ರಸಕ್ತ ಸಾಲಿನ ದರಪಟ್ಟಿಯ ದರಗಳಿಗೆ ಪರಿಷ್ಕರಿಸಿದಂತೆ ಟೆಂಡರಿಗೆ ಇಡಲಾದ ಮೊತ್ತ				ರೂ. 78,59,890/-
ಕ್ರಮ ಸಂಖ್ಯೆ	ಗುತ್ತಿಗೆದಾರರ ಹೆಸರು ಮತ್ತು ದರ್ಜೆ ಶ್ರೀ/ಮೆಸರ್ಸ್	ಟೆಂಡರ್‌ನಲ್ಲಿ ಗುತ್ತಿಗೆದಾರರು ನಮೂದಿಸಿರುವ ದರಗಳಂತೆ ಟೆಂಡರಿನ ಮೊತ್ತ	ಮಂಜೂರಾದ ಅಂದಾಜಿನ ದರಗಳ ಮೇಲಿನ ಶೇಕಡಾವಾರು ಹೆಚ್ಚಳ/ಕಡಿಮೆ	ಪರಿಷ್ಕರಿಸಿದ ದರಗಳ ಮೇಲಿನ ಶೇಕಡಾವಾರು ಹೆಚ್ಚಳ/ಕಡಿಮೆ
1	ನಿರ್ಮಾಣ್ ಇಂಜನಿಯರ್ಸ್ ಮತ್ತು ಕಂಟ್ರಾಕ್ಟರ್, ಬೆಂಗಳೂರು	82,86,197/-	5.846 ಹೆಚ್ಚು	5.4238 ಹೆಚ್ಚು

ಮೇಲ್ಕಂಡಂತೆ ಮೇ॥ ನಿರ್ಮಾಣ್ ಇಂಜನಿಯರ್ಸ್ ಮತ್ತು ಕಂಟ್ರಾಕ್ಟರ್ಸ್, ಇವರು ಟೆಂಡರ್‌ನಲ್ಲಿ ಅರ್ಹತೆ ಹೊಂದಿರುವ ಗುತ್ತಿಗೆದಾರರಾಗಿದ್ದು ಇವರು ನಮೂದಿಸಿದ ದರಗಳನ್ನು ಪ್ರಸಕ್ತ ಸಾಲಿನ ದರಗಳಂತೆ ಪರಿಷ್ಕರಿಸಿದ ಟೆಂಡರ್‌ಗಿಟ್ಟ ಮೊತ್ತಕ್ಕೆ ಹೋಲಿಸಿದಾಗ ಶೇಕಡ 5.4238 ರಷ್ಟು ಹೆಚ್ಚಾಗಿರುತ್ತದೆ. ಸದರಿ ಟೆಂಡರನ್ನು ಪರಿಶೀಲಿಸಿ ಪರಿಷ್ಕೃತ ದರಗಳ ಮೇಲೆ ಶೇ. 5.25% ಹೆಚ್ಚಿನ ದರಗಳಿಗೆ ಅಂದರೆ ರೂ. 82,72,534/- ಗಳಿಗೆ ಟೆಂಡರನ್ನು ಅನುಮೋದಿಸಲು ಪರಿಗಣಿಸಿದೆ.

ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರವು ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸನೀಇ 03 ಕೆಜದು (ತಾಂತ್ರಿಕ) 2012, ಬೆಂಗಳೂರು, ದಿನಾಂಕ 03-02-2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು, ನಿಟ್ಟೂರು ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪ್ರಸಕ್ತ ಸಾಲಿನ ದರಪಟ್ಟಿಯ ದರಗಳನ್ನು ಪರಿಗಣಿಸಿ ಪರಿಷ್ಕರಿಸಿದಂತೆ ಟೆಂಡರಿಗಿಟ್ಟ ಪರಿಷ್ಕೃತ ಮೊತ್ತ ರೂ. 78,59,890/ಗಳ ಮೇಲೆ ಶೇ. 5.25 ರಷ್ಟು ಹೆಚ್ಚಿನ ದರದಲ್ಲಿ ಅಂದರೆ ರೂ. 82,72,534/-ಗಳಿಗೆ (ರೂ. ಎಂಬತ್ತೆರೆಡು ಲಕ್ಷ ಎಪ್ಪತ್ತೆರೆಡು ಸಾವಿರದ ಐದು ನೂರ ಮೂವತ್ತಾ ನಾಲ್ಕು ರೂಪಾಯಿಗಳು ಮಾತ್ರ) ಕಾಮಗಾರಿಯನ್ನು ಮೇ. ನಿರ್ಮಾಣ್ ಇಂಜನಿಯರ್ಸ್ ಮತ್ತು ಕಂಟ್ರಾಕ್ಟರ್ಸ್ ರವರಿಗೆ ಕೆಳಕಂಡ ಷರತ್ತುಗಳಿಗೆ ಒಳಪಡಿಸಿ ವಹಿಸಲು ಸರ್ಕಾರವು ಅನುಮೋದನೆ ನೀಡಿದೆ.

1. ಕಾಮಗಾರಿಯನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸತಕ್ಕದ್ದು
2. ಸರ್ಕಾರದ ಅನುಮತಿ ಪಡೆಯದೆ ಕಾಮಗಾರಿಯಲ್ಲಿ ಯಾವುದೇ ಹೆಚ್ಚುವರಿ ಕೆಲಸ ನಿರ್ವಹಿಸಬಾರದು

ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಎಫ್‌ಡಿ 1 ಟಿಎಫ್‌ಪಿ 2002, ದಿನಾಂಕ 20-01-2003ರಲ್ಲಿ ಇಲಾಖಾ ಕಾರ್ಯದರ್ಶಿಯವರಿಗೆ ನೀಡಿರುವ ಆರ್ಥಿಕಾಧಿಕಾರದನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ರುದ್ರಮೂರ್ತಿ
ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ
ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)

ಪಿ.ಆರ್. 586

ಜಲಸಂಪನ್ಮೂಲ ಸಚಿವಾಲಯ

ವಿಷಯ : ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲ್ಲೂಕು, ಬಜರೆ ಗ್ರಾಮದ ಹೊಸಪಟ್ನ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯ ಟೆಂಡರ್ ಅನುಮೋದನೆ ಬಗ್ಗೆ.

ಓದಲಾಗಿದೆ: 1) ಮುಖ್ಯ ಇಂಜನಿಯರ್, ಸಣ್ಣ ನೀರಾವರಿ ದಕ್ಷಿಣ ವಲಯ ಬೆಂಗಳೂರುರವರ ಪತ್ರದ ಸಂಖ್ಯೆ: ಮುಸದ / ತಾಂಸ-5-ಸ.ಇಂ.-11 / ದ.ಕ.ಜ / ಬೆ.ತಾ / ಹೊಸಪಟ್ಟಣ / ಇ-ಪ್ರೊಕ್ಯೂರ್‌ಮೆಂಟ್/ಟೆಂಡರ್ ಅನುಮೋದನೆ/2011/276, ದಿನಾಂಕ 19.01.2012.

ಪ್ರಸ್ತಾವನೆ :

ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲ್ಲೂಕು, ಬಜರೆ ಗ್ರಾಮದ ಹೊಸಪಟ್ನ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯ ರೂ. 60.00 ಲಕ್ಷಗಳ ಅಂದಾಜು ಪಟ್ಟಿಗೆ ಮುಖ್ಯ ಇಂಜನಿಯರ್, ಸಣ್ಣ ನೀರಾವರಿ ದಕ್ಷಿಣ ವಲಯ ಬೆಂಗಳೂರು ಇವರು ಆಡಳಿತಾತ್ಮಕ ಅನುಮೋದನೆ ಹಾಗೂ ತಾಂತ್ರಿಕ ಮಂಜೂರಾತಿ ನೀಡಿರುತ್ತಾರೆ.

ಈ ಕಾಮಗಾರಿಯನ್ನು ಕೈಗೊಳ್ಳಲು ಮಂಗಳೂರು ಸಣ್ಣ ನೀರಾವರಿ ವಿಭಾಗದಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದಡಿ ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಕರೆಯಲಾದ, ಟೆಂಡರ್‌ನ ಪ್ರಕಟಣೆಯನ್ನು ಕೆಳಕಂಡ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಟೆಂಡರ್ ಬುಲೆಟಿನ್	08.11.2011
ಟೈಮ್ಸ್ ಆಫ್ ಇಂಡಿಯಾ ದಿನ ಪತ್ರಿಕೆ	27.11.2011
ಉದಯವಾಣಿ	27.11.2011

ಈ ಟೆಂಡರ್ ಪ್ರಕಟಣೆಗೆ ಸ್ಪಂದಿಸಿ ಒಬ್ಬರು ಗುತ್ತಿಗೆದಾರರು ಭಾಗವಹಿಸಿದ್ದು ಇವರ ಟೆಂಡರ್ ಅರ್ಹತೆ ಹೊಂದಿದ್ದು, ಇವರ ಆರ್ಥಿಕ ಬಿಡ್ ಅನ್ನು ದಿನಾಂಕ 04.01.2012 ರಂದು ತೆರೆಯಲಾಗಿದ್ದು ವಿವರಗಳು ಕೆಳಕಂಡಂತಿವೆ.

ಮಂಜೂರಾದ ಅಂದಾಜಿನ ದರಗಳಂತೆ ಟೆಂಡರಿಗೆ ಇಡಲಾದ ಮೊತ್ತ				ರೂ. 58,30,624/-
ಪ್ರಸಕ್ತ ಸಾಲಿನ ದರಪಟ್ಟಿಯ ದರಗಳಿಗೆ ಪರಿಷ್ಕರಿಸಿದಂತೆ ಟೆಂಡರಿಗೆ ಇಡಲಾದ ಮೊತ್ತ				ರೂ. 58,55,525/-
ಕ್ರಮ ಸಂಖ್ಯೆ	ಗುತ್ತಿಗೆದಾರರ ಹೆಸರು ಮತ್ತು ದರ್ಜೆ ಶ್ರೀ/ಮೆಸರ್ಸ್	ಟೆಂಡರ್‌ನಲ್ಲಿ ಗುತ್ತಿಗೆದಾರರು	ಮಂಜೂರಾದ ಅಂದಾಜಿನ ದರಗಳ ಮೇಲಿನ	ಪರಿಷ್ಕರಿಸಿದ ದರಗಳ ಮೇಲಿನ ಶೇಕಡಾವಾರು

		ನಮೂದಿಸಿರುವ ದರಗಳಂತೆ ಟೆಂಡರಿನ ಮೊತ್ತ	ಶೇಕಡಾವಾರು ಹೆಚ್ಚಳ/ಕಡಿಮೆ	ಹೆಚ್ಚಳ/ಕಡಿಮೆ
1	ಸಿ.ಎಂ. ಅಹ್ಮದ್, 1ನೇ ದರ್ಜೆ ಗುತ್ತಿಗೆದಾರರು	66,98,078/-	14,8775 ಹೆಚ್ಚು	14,389 ಹೆಚ್ಚು

ಮೇಲ್ಕಂಡಂತೆ ಶ್ರೀ ಸಿ.ಎಂ. ಅಹ್ಮದ್, 1ನೇ ದರ್ಜೆ ಗುತ್ತಿಗೆದಾರರು ಇವರು ಟೆಂಡರ್‌ನಲ್ಲಿ ಅರ್ಹತೆ ಹೊಂದಿದ ಗುತ್ತಿಗೆದಾರರಾಗಿದ್ದು ಇವರು ನಮೂದಿಸಿದ ದರಗಳನ್ನು ಪ್ರಸಕ್ತ ಸಾಲಿನ ದರಗಳಿಗೆ ಪರಿಷ್ಕರಿಸಿದ ಟೆಂಡರ್‌ಗಿಟ್ಟ ಮೊತ್ತಕ್ಕೆ ಹೋಲಿಸಿದಾಗ ಶೇಕಡ 14,389 ರಷ್ಟು ಹೆಚ್ಚಾಗಿರುತ್ತದೆ. ಸದರಿ ಟೆಂಡರನ್ನು ಪರಿಶೀಲಿಸಿ ಪರಿಷ್ಕೃತ ದರಗಳ ಮೇಲೆ ಶೇ. 14.25% ಹೆಚ್ಚಿನ ದರಗಳಿಗೆ ಅಂದರೆ ರೂ. 66,89,937/- ಗಳಿಗೆ ಟೆಂಡರನ್ನು ಅನುಮೋದಿಸಲು ಪರಿಗಣಿಸಿದೆ.

ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರವು ಈ ಕೆಳಕಂಡಂತೆ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸನೀಇ 14 ಅಪಿಬಂ 2012 (ತಾಂತ್ರಿಕ), ಬೆಂಗಳೂರು, ದಿನಾಂಕ: 03ನೇ ಫೆಬ್ರವರಿ 2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲ್ಲೂಕು, ಬಜರೆ ಗ್ರಾಮದ ಹೊಸಪಟ್ನ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯನ್ನು ಪ್ರಸಕ್ತ ಸಾಲಿನ ದರಪಟ್ಟಿಯ ದರಗಳನ್ನು ಪರಿಗಣಿಸಿ ಪರಿಷ್ಕರಿಸಿದಂತೆ ಟೆಂಡರಿಗಿಟ್ಟ ಪರಿಷ್ಕೃತ ಮೊತ್ತ ರೂ. 58,55,525/-ಗಳ ಮೇಲೆ ಶೇ. 14.25ರಷ್ಟು ಹೆಚ್ಚಿನ ದರದಲ್ಲಿ ಅಂದರೆ ರೂ. 66,89,937/-ಗಳಿಗೆ (ರೂ. ಅರವತ್ತಾರು ಲಕ್ಷ ಎಂಬತ್ತೊಂಬತ್ತು ಸಾವಿರದ ಒಂಬೈನೂರ ಮೂವತ್ತೇಳು ರೂಪಾಯಿಗಳು ಮಾತ್ರ) ಕಾಮಗಾರಿಯನ್ನು ಶ್ರೀ ಸಿ.ಎಂ. ಅಹ್ಮದ್, 1ನೇ ದರ್ಜೆ ಗುತ್ತಿಗೆದಾರರಿಗೆ ಕೆಳಕಂಡ ಷರತ್ತುಗಳಿಗೆ ಒಳಪಡಿಸಿ ವಹಿಸಲು ಸರ್ಕಾರವು ಅನುಮೋದನೆ ನೀಡಿದೆ.

1. ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸತಕ್ಕದ್ದು.
2. ಸರ್ಕಾರದ ಅನುಮತಿ ಪಡೆಯದೆ ಕಾಮಗಾರಿಯಲ್ಲಿ ಯಾವುದೇ ಹೆಚ್ಚುವರಿ ಕೆಲಸ ನಿರ್ವಹಿಸಬಾರದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಎಫ್‌ಡಿ 1 ಟಿಎಫ್‌ಪಿ 2002, ದಿನಾಂಕ: 20/01/2003ರಲ್ಲಿ ಇಲಾಖಾ ಕಾರ್ಯದರ್ಶಿಯವರಿಗೆ ನೀಡಿರುವ ಆರ್ಥಿಕಾಧಿಕಾರದನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ರುದ್ರಮೂರ್ತಿ
ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ
ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ)

ಪಿ.ಆರ್. 587

HOME SECRETARIAT

Sub : Conducting In-House enquiry into the allegations against the police for excess use of force, use of obscene language, alleged setting fire to the vehicles parked in the Court Complex against the members of the legal profession – reg.

Preamble:

On 2nd March, 2012 in the conflict between the members of the media and the advocates extensive violence erupted and lathi charge was resorted to in which a number of lawyers, some members of the media were injured and number of vehicles were also damaged due to arson. Allegations were made that the police themselves set fire to the vehicles and indiscriminately resorted to lathi charge at K.R. circle, Mysore Bank Circle and in the Court Complex without the orders of the Presiding Officer of the Court. It was also alleged that the police manning the wireless units used filthy language against senior police officers openly which was audible to the public. The Bar Association has demanded serious enquiry into these allegations against the police men.

2. In the reconciliation meeting chaired by the Hon'ble Chief Minister on 6th March 2012, at 6.00 p.m with the advocates and members of the media, replying to the demands of serious action against the police the CM has stated that no action against any officer can be taken without ascertaining the facts. He has also assured that an in-House enquiry will be conducted by the Government expeditiously to find out the facts by appointing a senior police officer in the department. In the circumstances the following order.

Government Order No. HD 120 PoSiPa 2012, Bangalore, Dated: 7th March 2012.

In the circumstances explained above the Government hereby appoints Shri Roopak Kumar Dutta, DGP (CID) as the Enquiry Officer to look into the allegations of excess use of force by the police men during the lathi charge beating of advocates in Bangalore City Civil Court Complex, Mysore Bank Circle and K.R. Circle use of obscene language in the wireless by the policemen, allegation against the police for setting fire to the vehicles parked in the City Civil Court Complex and submit the fact finding report to the Government within 4 weeks.

By Order and in the name of the Governor of Karnataka,
S.M. JAAMDAR
Principal Secretary to Government,
Home Department

PR.830

WPP-47

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೭	ಬೆಂಗಳೂರು, ಗುರುವಾರ, ಮಾರ್ಚ್ ೨೨, ೨೦೧೨ (ಚೈತ್ರ ೨, ಶಕ ವರ್ಷ ೧೯೩೩)	ಸಂಚಿಕೆ ೧೨

ಭಾಗ – ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಿಗಳು, ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಸೂಚನೆಗಳು

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 219 ಅಸೇವ 2011, ಬೆಂಗಳೂರು, ದಿನಾಂಕ: 13ನೇ ಫೆಬ್ರವರಿ, 2012.

ಅಧಿಸೂಚನೆ ಸಂಖ್ಯೆ: DPAR 1 SKG 2010 ದಿನಾಂಕ: 3-3-2011 ರಲ್ಲಿ ಪ್ರಕಟಿಸಿರುವ ಕೆ.ಎ.ಎಸ್. ಸಮೂಹ-ಎ (ಆಯ್ಕೆ ಶ್ರೇಣಿ) ವೃಂದದ ಅಂತಿಮ ಜೇಷ್ಠತಾ ಪಟ್ಟಿಯ ಆಧಾರದ ಮೇಲೆ ಈ ಕೆಳಕಂಡ ಕೆ.ಎ.ಎಸ್. ಸಮೂಹ-ಎ (ಆಯ್ಕೆ ಶ್ರೇಣಿ) ಅಧಿಕಾರಿಗಳಿಗೆ, ತಕ್ಷಣದಿಂದ ಜಾರಿಗೆ ಬರುವಂತೆ ರೂ.26250-36500 ರ ವೇತನ ಶ್ರೇಣಿಯ ಕೆ.ಎ.ಎಸ್. (ಸೂಪರ್ ಟೈಂ ಸ್ಕೇಲ್) ವೃಂದಕ್ಕೆ ಸ್ಥಾನಪನ್ನರಾಗಲು ಬಡ್ತಿ ನೀಡಿ, ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ಸ್ಥಳನಿಯುಕ್ತಿಗೊಳಿಸಿ ನೇಮಿಸಿದೆ.

ಕ್ರ.ಸ.	ಅಧಿಕಾರಿಯ ಹೆಸರು ಮತ್ತು ಪ್ರಸ್ತುತ ಹುದ್ದೆ ಶ್ರೀ/ಶ್ರೀಮತಿ	ಬಡ್ತಿ ಮೇಲೆ ನೇಮಿಸಿದ ಹುದ್ದೆ
1.	ವಿರೂಪಾಕ್ಷಿ ಮೈಸೂರು, ಯೋಜನಾ ನಿರ್ದೇಶಕರು, ಗ್ರೇಟರ್ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು.	ಯೋಜನಾ ನಿರ್ದೇಶಕರು, ಗ್ರೇಟರ್ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು. ಹುದ್ದೆಯಲ್ಲಿಯೇ ಮುಂದುವರಿಸಿದೆ.
2.	ಬಿ.ಎಂ. ವಿಜಯಶಂಕರ್, ಕಾರ್ಯಕಾರಿ ನಿರ್ದೇಶಕರು, KBITS, ಬೆಂಗಳೂರು.	ಕಾರ್ಯಕಾರಿ ನಿರ್ದೇಶಕರು, KBITS, ಬೆಂಗಳೂರು. ಹುದ್ದೆಯಲ್ಲಿಯೇ ಮುಂದುವರಿಸಿದೆ.
3.	ಕೆ.ಎಸ್.ರಾಯ್ಕರ್, ಆಯುಕ್ತರು, ಮೈಸೂರು ಸಿಟಿ ಕಾರ್ಪೊರೇಷನ್, ಮೈಸೂರು.	ಆಯುಕ್ತರು, ಮೈಸೂರು ಸಿಟಿ ಕಾರ್ಪೊರೇಷನ್, ಮೈಸೂರು. . ಹುದ್ದೆಯಲ್ಲಿಯೇ ಮುಂದುವರಿಸಿದೆ.
4.	ಅರೀಫುಲ್ಲಾ ಷರೀಫ್, ಟಾಸ್ಕ್ ಮ್ಯಾನೇಜರ್, (NKUSIP) ಕೆ.ಯು.ಐ.ಡಿ.ಎಫ್.ಸಿ., ಬೆಂಗಳೂರು.	ಟಾಸ್ಕ್ ಮ್ಯಾನೇಜರ್, (NKUSIP) ಕೆ.ಯು.ಐ.ಡಿ.ಎಫ್.ಸಿ., ಬೆಂಗಳೂರು.ಹುದ್ದೆಯಲ್ಲಿಯೇ ಮುಂದುವರಿಸಿದೆ.
5.	ಎಸ್. ತಹಸೀನ್ ಅಹಮದ್, ಜಂಟಿ ನಿರ್ದೇಶಕರು (ಆಡಳಿತ), ತೋಟಗಾರಿಕೆ ಇಲಾಖೆ, ಬೆಂಗಳೂರು.	ಜಂಟಿ ನಿರ್ದೇಶಕರು (ಆಡಳಿತ), ಹುದ್ದೆಯನ್ನು ಅಪರ ನಿರ್ದೇಶಕರು (ಆಡಳಿತ), ಹುದ್ದೆಗೆ ಉನ್ನತೀಕರಿಸಿ ತೋಟಗಾರಿಕೆ ಇಲಾಖೆ, ಬೆಂಗಳೂರು ಹುದ್ದೆಯಲ್ಲಿಯೇ ಮುಂದುವರಿಸಿದೆ.

ಕ್ರ.ಸ.	ಅಧಿಕಾರಿಯ ಹೆಸರು ಮತ್ತು ಪ್ರಸ್ತುತ ಹುದ್ದೆ ಶ್ರೀ/ಶ್ರೀಮತಿ	ಬಡ್ತಿ ಮೇಲೆ ನೇಮಿಸಿದ ಹುದ್ದೆ
6.	ಕೆ.ಸಿ.ಶಿವಶಂಕರ್, ಜಂಟಿ ಆಯುಕ್ತರು (ಪೂರ್ವ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು.	ಜಂಟಿ ಆಯುಕ್ತರು (ಪೂರ್ವ), ಹುದ್ದೆಯನ್ನು ಅಪರ ಆಯುಕ್ತರು (ಪೂರ್ವ), ಹುದ್ದೆಗೆ ಉನ್ನತೀಕರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು.ಹುದ್ದೆಯಲ್ಲಿಯೇ ಮುಂದುವರಿಸಿದೆ.
7.	ಜಾನ್ ರಿಚರ್ಡ್ ಲೋಬೋ, ಸದಸ್ಯ ಕಾರ್ಯದರ್ಶಿ, ಪಿಳಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಂಸ್ಥೆ, ಮಂಗಳೂರು.	ಸದಸ್ಯ ಕಾರ್ಯದರ್ಶಿ, ಪಿಳಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಂಸ್ಥೆ, ಮಂಗಳೂರು.ಹುದ್ದೆಯಲ್ಲಿಯೇ ಮುಂದುವರಿಸಿದೆ.
8.	ಜಿ.ಎ.ಅಡಗಟ್ಟಿ, ಸರ್ಕಾರದ ಜಂಟಿ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಬೆಂಗಳೂರು.	ಸರ್ಕಾರದ ಜಂಟಿ ಕಾರ್ಯದರ್ಶಿ, ಹುದ್ದೆಯನ್ನು ಸರ್ಕಾರದ ಅಪರ ಕಾರ್ಯದರ್ಶಿ, ಹುದ್ದೆಗೆ ಉನ್ನತೀಕರಿಸಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಲ್ಲಿಯೇ ಮುಂದುವರಿಸಿದೆ.
9.	ಎಸ್.ಎನ್. ಗೌರಿಶಂಕರ್, ಜಂಟಿ ಆಯುಕ್ತರು (ಆಡಳಿತ), ಅಬಕಾರಿ ಇಲಾಖೆ, ಬೆಂಗಳೂರು.	ಜಂಟಿ ಆಯುಕ್ತರು (ಆಡಳಿತ), ಹುದ್ದೆಯನ್ನು ಸರ್ಕಾರದ ಅಪರ ಆಯುಕ್ತರು (ಆಡಳಿತ), ಹುದ್ದೆಗೆ ಉನ್ನತೀಕರಿಸಿ ಅಬಕಾರಿ ಇಲಾಖೆಯಲ್ಲಿಯೇ ಮುಂದುವರಿಸಿದೆ.
10.	ಸೈಯದ್ ಅಬ್ದುಲ್ ರಬ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್, ಯಾದಗಿರಿ.	ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್, ಯಾದಗಿರಿ.ಹುದ್ದೆಯಲ್ಲಿಯೇ ಮುಂದುವರಿಸಿದೆ.
11.	ಎನ್. ಜಯದೇವ, ಕಾರ್ಯದರ್ಶಿ, ಕರ್ನಾಟಕ ಮಾಹಿತಿ ಆಯೋಗ, ಬೆಂಗಳೂರು.	ಕಾರ್ಯದರ್ಶಿ, ಕರ್ನಾಟಕ ಮಾಹಿತಿ ಆಯೋಗ, ಬೆಂಗಳೂರು. ಹುದ್ದೆಯಲ್ಲಿಯೇ ಮುಂದುವರಿಸಿದೆ.
12.	ಹೆಚ್.ಎಂ. ಮುಜೀಬ್ ಅಹಮದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದೇವಿಕಾರಾಣಿ ರೋರಿಚ್ ಎಸ್ಟೇಟ್, ಬೆಂಗಳೂರು.	ಮುಖ್ಯ ಕಾರ್ಯನಿರ್ವಹಣಾಧಿಕಾರಿ. ದೇವಿಕಾರಾಣಿ ರೋರಿಚ್ ಎಸ್ಟೇಟ್, ಬೆಂಗಳೂರು. ಹುದ್ದೆಯಲ್ಲಿಯೇ ಮುಂದುವರಿಸಿದೆ.
13.	ಎ.ಎನ್.ಪಾಟೀಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್, ಬಿಜಾಪುರ.	ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್, ಬಿಜಾಪುರ. ಹುದ್ದೆಯಲ್ಲಿಯೇ ಮುಂದುವರಿಸಿದೆ.
14.	ಶಂಕರ್ ಆರ್ ಪಾಟೀಲ್, ಜಂಟಿ ಆಯುಕ್ತರು (ಪಶ್ಚಿಮ), ಬಿ.ಬಿ.ಎಂ.ಪಿ., ಬೆಂಗಳೂರು.	ಜಂಟಿ ಆಯುಕ್ತರು (ಪಶ್ಚಿಮ) ಹುದ್ದೆಯನ್ನು ಅಪರ ಆಯುಕ್ತರು (ಪಶ್ಚಿಮ), ಹುದ್ದೆಗೆ, ಉನ್ನತೀಕರಿಸಿ ಬಿ.ಬಿ.ಎಂ.ಪಿ., ಬೆಂಗಳೂರು. ಹುದ್ದೆಯಲ್ಲಿಯೇ ಮುಂದುವರಿಸಿದೆ.
15.	ಶಿವಬಸವಯ್ಯ, ಜಂಟಿ ಆಯುಕ್ತರು (ಬೊಮ್ಮನಹಳ್ಳಿ ವಲಯ), ಬಿ.ಬಿ.ಎಂ.ಪಿ., ಬೆಂಗಳೂರು.	ಜಂಟಿ ಆಯುಕ್ತರು (ಬೊಮ್ಮನಹಳ್ಳಿ ವಲಯ) ಹುದ್ದೆಯನ್ನು ಅಪರ ಆಯುಕ್ತರು (ಬೊಮ್ಮನಹಳ್ಳಿ ವಲಯ), ಹುದ್ದೆಗೆ, ಉನ್ನತೀಕರಿಸಿ ಬಿ.ಬಿ.ಎಂ.ಪಿ., ಬೆಂಗಳೂರು. ಹುದ್ದೆಯಲ್ಲಿಯೇ ಮುಂದುವರಿಸಿದೆ.
16.	ಎನ್. ಶಾಂತಪ್ಪ, ಕಾರ್ಯಕಾರಿ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ, ಬೆಂಗಳೂರು.	ಕಾರ್ಯಕಾರಿ ನಿರ್ದೇಶಕರು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ, ಬೆಂಗಳೂರು. ಹುದ್ದೆಯಲ್ಲಿಯೇ ಮುಂದುವರಿಸಿದೆ.
17.	ರಾಮಾಂಜನೇಯ, ಮುಖ್ಯ ಆಡಳಿತಾಧಿಕಾರಿ, ಕರ್ನಾಟಕ ನೀರಾವರಿ ನಿಗಮ, ಧಾರವಾಡ.	ಮುಖ್ಯ ಆಡಳಿತಾಧಿಕಾರಿ, ಕರ್ನಾಟಕ ನೀರಾವರಿ ನಿಗಮ, ಧಾರವಾಡ. ಹುದ್ದೆಯಲ್ಲಿಯೇ ಮುಂದುವರಿಸಿದೆ.
18.	ಡಾ: ಎ.ಜಿ. ದುಮಾಳೆ, ಆಡಳಿತಾಧಿಕಾರಿ, ಕಾಡಾ ಘಟಪ್ರಭಾ ಮತ್ತು ಮಲಪ್ರಭಾ ಯೋಜನೆ, ಬೆಳಗಾಂ	ಆಡಳಿತಾಧಿಕಾರಿ, ಕಾಡಾ ಘಟಪ್ರಭಾ ಮತ್ತು ಮಲಪ್ರಭಾ ಯೋಜನೆ, ಬೆಳಗಾಂ ಹುದ್ದೆಯಲ್ಲಿಯೇ ಮುಂದುವರಿಸಿದೆ.

ಕ್ರ.ಸ.	ಅಧಿಕಾರಿಯ ಹೆಸರು ಮತ್ತು ಪ್ರಸ್ತುತ ಹುದ್ದೆ ಶ್ರೀ/ಶ್ರೀಮತಿ	ಬಡ್ತಿ ಮೇಲೆ ನೇಮಿಸಿದ ಹುದ್ದೆ
19.	ಬಿ. ಹೀರಾನಾಯಕ್, ವಿಶೇಷ ಜಿಲ್ಲಾಧಿಕಾರಿ, ಕೆ.ಐ.ಎ.ಡಿ.ಬಿ., ಬೆಂಗಳೂರು.	ವಿಶೇಷ ಜಿಲ್ಲಾಧಿಕಾರಿ, ಕೆ.ಐ.ಎ.ಡಿ.ಬಿ., ಬೆಂಗಳೂರು.ಹುದ್ದೆಯಲ್ಲಿಯೇ ಮುಂದುವರಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ವಡಗಾವೆ ಬಸವರಾಜ,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿ.ಆ.ಸು.ಇ (ಸೇವೆಗಳು-2).

ಪಿ.ಆರ್. 339

PERSONNEL AND ADMINISTRATIVE REFORMS SECRETARIAT

NOTIFICATION

No.DPAR 24 SFP 2012, BANGALORE, DATED: 18th February, 2012

Shri Takhat Singh Ranawat, IFS (KN 2007), Deputy Conservator of Forests, Bidar Territorial Division, Bidar is transferred with immediate effect and posted until further orders as **Deputy Conservator of Forests, Ramanagar Territorial Division, Ramanagar** vice Sri. N. Shivaraj, SFS.

The orders of posting of Sri.N. Shivaraj, SFS, as Deputy Conservator of Forests, Ramanagar Territorial Division, Ramanagar issued vide Notification No: DPAR/124/SFP/2010, dated, 24-12-2011 stands cancelled.

By Order and in the name of the Governor of Karnataka,
N. SRINIVASAMURTHY,
Under Secretary to Government,
DPAR (Services-IV).

P.R. 341

PERSONNEL AND ADMINISTRATIVE REFORMS SECRETARIAT

NOTIFICATION

No.DPAR 18 SFP 2012, BANGALORE, DATED: 18th February, 2012

Shri Suresh.R.S, IFS (KN 80), Additional Principal Chief Conservator of Forests & Managing Director, Karnataka Cashew Development Corporation, Mangalore is transferred with immediate effect and posted until further orders as **Additional Principal Chief Conservator of Forests and Member Secretary, Zoo Authority of Karnataka, Mysore** in the existing vacant post.

By Order and in the name of the Governor of Karnataka,
N. SRINIVASAMURTHY,
Under Secretary to Government,
DPAR (Services-IV).

P.R : 342

PERSONNEL AND ADMINISTRATIVE REFORMS SECRETARIAT

NOTIFICATION

No.DPAR 71 SAS 2012, BANGALORE, DATED: 16th February, 2012

The Managing Director, Karnataka Food & Civil Supplies Corporation Limited, Bangalore is placed in additional charge of the post of **Additional Director, Food & Civil Supplies Department (PD), Bangalore** in the existing vacancy relieving Dr K.H.Govinda Raj, IAS, Commissioner, Food, Civil Supplies & Consumer Affairs Department of additional charge.

By Order and in the name of the Governor of Karnataka,
U.H. NARAYANASWAMY,
Under Secretary to Government,
DP & AR (Services-I).

P.R : 343

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 72 ಕಗೃಸೇ 2011 ಬೆಂಗಳೂರು, ದಿನಾಂಕ: 28ನೇ ಫೆಬ್ರವರಿ 2012.

ಶ್ರೀ ಮಹಾಂತೇಶ ದೇಸಾಯಿ ಗೌರವ ಸಮಾದೇಷ್ಟರು, ಗೃಹರಕ್ಷಕ ದಳ, ಗುಲ್ಬರ್ಗಾ ಜಿಲ್ಲೆ, ಇವರು ಸಮಾದೇಷ್ಟರಾಗಿ ಗೃಹ ರಕ್ಷಕ ದಳದ ದೈನಂದಿನ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿ ಹುದ್ದೆಯ ಘನತೆಗೆ ಅಗೌರವ ತಂದಿರುವ ಆರೋಪಗಳ ಹಿನ್ನೆಲೆಯಲ್ಲಿ ಇವರನ್ನು ಕರ್ನಾಟಕ ಗೃಹರಕ್ಷಕ ತಿದ್ದುಪಡಿ 2003ರ ನಿಯಮ 3ಸಿ (5) ರನ್ವಯ ಈ ತಕ್ಷಣದಿಂದ ಜಾರಿಗೆ ಬರುವಂತೆ ಗುಲ್ಬರ್ಗಾ ಜಿಲ್ಲಾ ಗೌರವ ಸಮಾದೇಷ್ಟರ ಹುದ್ದೆಯ ಕರ್ತವ್ಯದಿಂದ ಪದವಿಮುಕ್ತಿಗೊಳಿಸಿದೆ.

ಗುಲ್ಬರ್ಗಾ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನು ಗೃಹರಕ್ಷಕ ದಳದ ಸಮಾದೇಷ್ಟರ ಹುದ್ದೆಯ ಕರ್ತವ್ಯಗಳನ್ನು ನೋಡಿಕೊಳ್ಳಲು ಪ್ರಭಾರದಲ್ಲಿಟ್ಟು ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಬಿ. ರಾಜಮ್ಮ,
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ (ಪೊಲೀಸ್ ಸಹಾಯಕ ಸೇವೆಗಳು).

ಪಿ.ಆರ್. 361

ಒಳಾಡಳಿತ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಒಇ 8 ಪಿಎನ್‌ಡಿ 2011 ಬೆಂಗಳೂರು, ದಿನಾಂಕ: 04ನೇ ಫೆಬ್ರವರಿ 2012.

ಸರ್ಕಾರದ ಅಧಿಸೂಚನೆ ಸಂಖ್ಯೆ:ಒಇ 2 ಪಿಎನ್‌ಡಿ 2003, ದಿನಾಂಕ:28-10-2006ರನ್ವಯ ರಚನೆಯಾದ ರಾಜ್ಯ ಮಟ್ಟದ ಸಮನ್ವಯ ಸಮಿತಿ ಸದಸ್ಯರ ಪಟ್ಟಿಯ ಕ್ರಮ ಸಂಖ್ಯೆ:13ರಲ್ಲಿನ "ಪ್ರಾದೇಶಿಕ ನಿರ್ದೇಶಕರು, ಎನ್.ಸಿ.ಬಿ., ಚೆನ್ನೈ" ಎಂಬುದರ ಬದಲಿಗೆ "ಪ್ರಾದೇಶಿಕ ನಿರ್ದೇಶಕರು, ಎನ್.ಸಿ.ಬಿ., ಬೆಂಗಳೂರು ಪ್ರಾದೇಶಿಕ ಘಟಕ, ಬೆಂಗಳೂರು" ಎಂದು ತಿದ್ದುಪಡಿ ಮಾಡಿಕೊಂಡು ಓದಿಕೊಳ್ಳತಕ್ಕುದ್ದು. ಉಳಿದಂತೆ ಸದರಿ ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ಕೆ.ನಿಂಗಪ್ಪ,
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ).

ಪಿ.ಆರ್. 362

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 87 ಪೊಪೆಸೆ 2011 ಬೆಂಗಳೂರು, ದಿನಾಂಕ: 23ನೇ ಫೆಬ್ರವರಿ 2012.

ಸರ್ಕಾರದ ಅಧಿಸೂಚನೆ ಸಂಖ್ಯೆ:ಒಇ 87 ಪೊಪೆಸೆ 2011 ದಿನಾಂಕ 24-09-2011ರ ಕ್ರಮ ಸಂಖ್ಯೆ: (2)ರಲ್ಲಿ ಶ್ರೀ ಅನಿಲ ಕುಮಾರ್ ಜಾ, ಸರ್ಕಾರದ ಕಾರ್ಯದರ್ಶಿ, ಆರ್ಥಿಕ ಇಲಾಖೆ (ವೆಚ್ಚ)ರವರನ್ನು, ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮ ನಿಯಮಿತದ ನಿರ್ದೇಶಕರನ್ನಾಗಿ ನೇಮಿಸಲಾಗಿದ್ದು, ಇವರ ಸ್ಥಾನದಲ್ಲಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಆರ್ಥಿಕ ಇಲಾಖೆಯ ಪ್ರತಿನಿಧಿಯಾಗಿ ಶ್ರೀ ಎನ್.ಜಿ. ಜಗನ್ನಾಥ, ಉಪಕಾರ್ಯದರ್ಶಿ, ಆರ್ಥಿಕ ಇಲಾಖೆ, ಇವರನ್ನು ಆಡಳಿತ ಮಂಡಳಿಯ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ಕೆ.ನಿಂಗಪ್ಪ,
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು-ಬಿ).

ಪಿ.ಆರ್. 363

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 113 ಸಅಸೇ 2012, ಬೆಂಗಳೂರು, ದಿನಾಂಕ: 27ನೇ ಫೆಬ್ರವರಿ, 2012.

ಕರ್ನಾಟಕ ಸರ್ಕಾರ ಸಚಿವಾಲಯದ ಸೇವೆಗೆ ಸೇರಿದ ಈ ಕೆಳಕಂಡ ಅಧೀನ ಕಾರ್ಯದರ್ಶಿ ವೃಂದದ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ನೇಮಿಸಲಾಗಿದೆ :

ಕ್ರ.ಸಂ.	ಅಧಿಕಾರಿಯ ಹೆಸರು	ವರ್ಗಾಯಿಸಿ ನೇಮಿಸಲಾದ ಹುದ್ದೆ/ಇಲಾಖೆ
1	ಶ್ರೀಮತಿ ಕೌಸಲ್ಯ ಅಧೀನ ಕಾರ್ಯದರ್ಶಿ, ಸಿ.ಆ.ಸು. ಇಲಾಖೆ (ನೇಮಕಾತಿ ನಿರೀಕ್ಷಣೆಯಲ್ಲಿ)	ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ – ಶ್ರೀ ಸುರೇಶ್ ಬಿ. ಕೃಷ್ಣಪ್ಪನವರ್ ಇವರ ಮುಂಬಡ್ತಿಯಿಂದ ತೆರವಾಗಲಿರುವ ಹುದ್ದೆ.
2	ಶ್ರೀ ಬಿ. ಎನ್. ಶ್ರೀನಿವಾಸ್ ಅಧೀನ ಕಾರ್ಯದರ್ಶಿ, ಸಿ.ಆ.ಸು. ಇಲಾಖೆ (ನೇಮಕಾತಿ ನಿರೀಕ್ಷಣೆಯಲ್ಲಿ)	ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ – ಶ್ರೀ ಟಿ. ಎನ್. ನಾರಾಯಣಗೌಡ ಇವರ ಮುಂಬಡ್ತಿಯಿಂದ ತೆರವಾಗಿರುವ ಹುದ್ದೆ.
3.	ಶ್ರೀ ಎಂ. ಎಸ್. ಪ್ರೇಮಚಂದ್ರ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಭೂಮಿ ಮತ್ತು ಅರ್ಬನ್ ಪ್ರಾಪರ್ಟಿ) ಓನರ್‌ಶಿಫ್ ರೆಕಾರ್ಡ್ಸ್) (ವರ್ಗಾವಣೆ ಆದೇಶದಲ್ಲಿರುವ)	ದಿನಾಂಕ 11-01-2012ರ ವರ್ಗಾವಣೆ ಆದೇಶವನ್ನು ಮಾರ್ಪಡಿಸಿ ಅಧೀನ ಕಾರ್ಯದರ್ಶಿ, ಸಿ.ಆ.ಸು.ಇಲಾಖೆ (ಆಡಳಿತ ಸುಧಾರಣೆ) – ಶ್ರೀ ಪಿ. ಎಸ್. ಪ್ರಭಾಕರ್ ಇವರ ಸ್ಥಾನದಲ್ಲಿ.
4.	ಶ್ರೀ ಪಿ. ಎಸ್. ಪ್ರಭಾಕರ್, ಅಧೀನ ಕಾರ್ಯದರ್ಶಿ, ಸಿ.ಆ.ಸು.ಇಲಾಖೆ, (ಆಡಳಿತ ಸುಧಾರಣೆ)	ಇವರ ಸೇವೆಯನ್ನು ಸಿ.ಆ.ಸು.ಇ. (ಸೇವೆಗಳು-3) ವಿಭಾಗಕ್ಕೆ ಹಿಂದಕ್ಕೆ ಪಡೆಯಲಾಗಿದೆ.
5.	ಶ್ರೀ ಎಂ. ಜಿ. ಮುಳಕೂರ್, ಅಧೀನ ಕಾರ್ಯದರ್ಶಿ, ಯೋಜನಾ ಇಲಾಖೆ	ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ – ಶ್ರೀಮತಿ ಎಂ. ನಾಗರತ್ನ ಇವರ ಮುಂಬಡ್ತಿಯಿಂದ ತೆರವಾಗಿರುವ ಹುದ್ದೆ.
6.	ಶ್ರೀ ಇ. ರಾಮಕೃಷ್ಣಪ್ಪ, ಅಧೀನ ಕಾರ್ಯದರ್ಶಿ, ಮಾ.ತಂ. ಜೈ.ತಂ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ.	ನಿಯೋಜನೆ ಮೇಲೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಕೋಲಾರ ಜಿಲ್ಲೆ ಈ ಹುದ್ದೆಗೆ ನೇಮಿಸಲು ಇವರ ಸೇವೆಯನ್ನು ಸಮಾಜ ಕಲ್ಯಾಣ ಇಲಾಖೆಯ ವಶಕ್ಕೆ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎ. ಆರ್. ವಿಜಯಾನಂದ ಶರ್ಮ.
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3).

ಪಿ.ಆರ್. 380

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 06 ಇಆತ 2012, ಬೆಂಗಳೂರು, ದಿನಾಂಕ: 21ನೇ ಫೆಬ್ರವರಿ, 2012.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಆಡಳಿತ ಸುಧಾರಣೆ) ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇಲ್ಲಿ ಕರ್ತವ್ಯ ನಿರ್ವಹಿಸುವ ಈ ಕೆಳಕಂಡ ಅಧಿಕಾರಿಗಳು ಕೆ.ಸಿ.ಎಸ್.ಆರ್ ನಿಯಮ 95ರ ಪ್ರಕಾರ ಅವರ ಹೆಸರುಗಳ ಮುಂದೆ ನಮೂದಿಸಿರುವ ದಿನಾಂಕದ ಅಪರಾಹ್ನದಂದು ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಲು ಅನುಮತಿ ನೀಡಲಾಗಿದೆ.

ಕ್ರ. ಸಂ.	ಹೆಸರು ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆ	ಜನ್ಮ ದಿನಾಂಕ	ನಿವೃತ್ತಿ ಹೊಂದಲಿರುವ ದಿನಾಂಕ
1	ಶ್ರೀ ಧರ್ಮಲಿಂಗ ಮೊದಲಿಯಾರ್ ಪ್ರಾಚಾರ್ಯರು, ಜಿಲ್ಲಾ ತರಬೇತಿ ಸಂಸ್ಥೆ, ಮೈಸೂರು	05-07-1952	31-07-2012
2	ಶ್ರೀ ಡಿ. ಕಾಳೇಗೌಡ, ಪ್ರಾಚಾರ್ಯರು, ಜಿಲ್ಲಾ ತರಬೇತಿ ಸಂಸ್ಥೆ, ಕೋಲಾರ	19-12-1952	31-12-2012

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಭಾರತಿ ಆರ್. ನಾಯಕ್,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, (ಆಡಳಿತ ಸುಧಾರಣೆ-ತರಬೇತಿ)

ಪಿ.ಆರ್. 381

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 228 ಆಸೇವ 2011, ಬೆಂಗಳೂರು, ದಿನಾಂಕ: 16ನೇ ಫೆಬ್ರವರಿ, 2012.

ಶ್ರೀ ಆರ್. ಜೆ. ನಾಡಿಗೇರ್, ಕೆ.ಎ.ಎಸ್. (ಕಿರಿಯ ಶ್ರೇಣಿ) ಅಧಿಕಾರಿ, ವಿಶೇಷ ಭೂಸ್ವಾಧೀನಾಧಿಕಾರಿ, ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಗುಲ್ಬರ್ಗ, ಇವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವಿಶೇಷ ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿಗಳು (National Highways), ಬೆಂಗಳೂರು - ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ವಡಗಾವೆ ಬಸವರಾಜ,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-2).

ಪಿ.ಆರ್. 382

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 134 ಶಿಸನೇ 2010, ಬೆಂಗಳೂರು, ದಿನಾಂಕ: 18ನೇ ಫೆಬ್ರವರಿ, 2012.

ಶ್ರೀ ಜಿ. ಮರಿಸ್ವಾಮಿ, ಅಧ್ಯಕ್ಷರು, ಮಾರ್ಕೆಟಿಂಗ್ ಕನ್ಸಲ್‌ಟೆಂಟ್ಸ್ & ಏಜೆನ್ಸಿ, ಬೆಂಗಳೂರು, ಇವರಿಗೆ ರಾಜ್ಯ ಸಚಿವರ ಸ್ಥಾನಮಾನವನ್ನು ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ಎಚ್. ಚಂದ್ರಯ್ಯ,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜ್ಯ ಶಿಷ್ಟಾಚಾರ).

ಪಿ.ಆರ್. 383

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 105 ಸಅಸೇ 2012, ಬೆಂಗಳೂರು, ದಿನಾಂಕ: 22ನೇ ಫೆಬ್ರವರಿ, 2012.

ಅಧಿಸೂಚನೆ ಸಂಖ್ಯೆ : ಸಇ 37 ಎಸಸೇ 2012, ದಿನಾಂಕ : 18-02-2012ರಲ್ಲಿ ಶ್ರೀ ಬಿ.ಸಿ. ಸತೀಶ್, ಸಹಕಾರ ಸಂಘಗಳ ಜಂಟಿ ನಿಬಂಧಕರು (ಸ್ಥಳ ನಿರೀಕ್ಷಣೆಯಲ್ಲಿ) ಇವರನ್ನು ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ, ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ ಸಚಿವಾಲಯ ಹುದ್ದೆಗೆ ಎದುರಾಗಿ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿಯಾಗಿ ನಿಯೋಜನೆ ಮೇಲೆ ನೇಮಿಸಲು ಅವರ ಸೇವೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವಶಕ್ಕೆ ನೀಡಿರುವುದರಿಂದ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಥವಾ ಬಿ. ಸಿ. ಸತೀಶ್‌ರವರು ಸಚಿವಾಲಯದ ಈ ಹುದ್ದೆಯಲ್ಲಿ ಇರುವವರೆಗೆ ಸಹಕಾರ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಉಪ ಕಾರ್ಯದರ್ಶಿ ಹುದ್ದೆಗೆ ನಿಮ್ನೀಕರಿಸಿ ಸದರಿ ಹುದ್ದೆಯಲ್ಲಿ ಶ್ರೀ ಬಿ. ಸಿ. ಸತೀಶ್ ಅವರನ್ನು ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ ಎಂದು ಪದನಾಮೀಕರಿಸಿ ಮರುಸ್ಥಳ ನಿಯುಕ್ತಿಗೊಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎ. ಆರ್. ವಿಜಯಾನಂದ ಶರ್ಮ,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3).

ಪಿ.ಆರ್. 384

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 29 ಆಸೇವ 2012, ಬೆಂಗಳೂರು, ದಿನಾಂಕ: 23ನೇ ಫೆಬ್ರವರಿ, 2012.

ಕರ್ನಾಟಕ ಲೋಕಸಭಾ ಕ್ಷೇತ್ರ 2012, 15-ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಕೆಳಕಂಡ ಕೆ.ಎ.ಎಸ್ (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ನೇಮಿಸಿದೆ.

ಕ್ರ. ಸಂ.	ಅಧಿಕಾರಿಯ ಹೆಸರು ಮತ್ತು ಪ್ರಸ್ತುತ ಹುದ್ದೆ ಶ್ರೀ/ಶ್ರೀಮತಿ	ವರ್ಗಾಯಿಸಿ ನೇಮಿಸಲಾದ ಹುದ್ದೆ
1.	ಕೆ. ಟಿ. ಕಾವೇರಿಯಪ್ಪ, ಕೆ.ಎ.ಎಸ್. (ಕಿರಿಯ ಶ್ರೇಣಿ), ಅರಣ್ಯ ನಿರ್ಣಯಾಧಿಕಾರಿ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ.	ಉಪವಿಭಾಗಾಧಿಕಾರಿ, ಕುಂದಾಪುರ ಉಪವಿಭಾಗ, ಉಡುಪಿ ಜಿಲ್ಲೆ – ಶ್ರೀ ಬಿ. ಸದಾಶಿವ ಪ್ರಭು, ಕೆ.ಎ.ಎಸ್. (ಕಿರಿಯ ಶ್ರೇಣಿ) ಇವರ ಸ್ಥಾನದಲ್ಲಿ.
2.	ಬಿ. ಸದಾಶಿವಪ್ರಭು, ಕೆ.ಎ.ಎಸ್. (ಕಿರಿಯ ಶ್ರೇಣಿ), ಉಪವಿಭಾಗಾಧಿಕಾರಿ, ಕುಂದಾಪುರ ಉಪವಿಭಾಗ, ಉಡುಪಿ ಜಿಲ್ಲೆ.	ಅರಣ್ಯ ನಿರ್ಣಯಾಧಿಕಾರಿ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ. – ಶ್ರೀ ಕೆ. ಟಿ. ಕಾವೇರಿಯಪ್ಪ, ಕೆ.ಎ.ಎಸ್. (ಕಿರಿಯ ಶ್ರೇಣಿ) ಇವರ ಸ್ಥಾನದಲ್ಲಿ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ವಡಗಾವೆ ಬಸವರಾಜ,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-2).

ಪಿ.ಆರ್. 385

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 19 ಆಸೇವ 2012, ಬೆಂಗಳೂರು, ದಿನಾಂಕ: 25ನೇ ಫೆಬ್ರವರಿ, 2012.

ಈ ಕೆಳಕಂಡ ಕೆ.ಎ.ಎಸ್. (ಸೂಪರ್ ಟೈಂ ಸ್ಕೇಲ್/ಆಯ್ಕೆ ಶ್ರೇಣಿ) ಅಧಿಕಾರಿಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ನೇಮಿಸಿದೆ.

ಕ್ರ. ಸಂ.	ಅಧಿಕಾರಿಯ ಹೆಸರು ಮತ್ತು ಪ್ರಸ್ತುತ ಹುದ್ದೆ ಶ್ರೀ/ಶ್ರೀಮತಿ	ವರ್ಗಾಯಿಸಿ ನೇಮಿಸಲಾದ ಹುದ್ದೆ
1.	ಅನೀಸ್ ಸಿರಾಜ್, ಕೆ.ಎ.ಎಸ್. (ಸೂಪರ್ ಟೈಂ ಸ್ಕೇಲ್) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಬೆಂಗಳೂರು.	ಅಪರ ಆಯುಕ್ತರು (ಎಸ್ಟೇಟ್), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು – ಶ್ರೀ ಮುಜೀಬುಲ್ಲಾ ಜಫಾರಿ, ಕೆ.ಎ.ಎಸ್.(ಆಯ್ಕೆ ಶ್ರೇಣಿ) ಇವರ ಸ್ಥಾನದಲ್ಲಿ ನೇಮಿಸಲು ಇವರ ಸೇವೆಯನ್ನು ನಗರಾಭಿವೃದ್ಧಿ ಇಲಾಖೆಯ ವಶಕ್ಕೆ ನೀಡಿದೆ.
2.	ಮುಜೀಬುಲ್ಲಾ ಜಫಾರಿ, ಕೆ.ಎ.ಎಸ್. (ಆಯ್ಕೆ ಶ್ರೇಣಿ), ಜಂಟಿ ಆಯುಕ್ತರು (ಎಸ್ಟೇಟ್), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು.	ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ, ಬೆಂಗಳೂರು – ಶ್ರೀ ಅನೀಸ್ ಸಿರಾಜ್, ಕೆ.ಎ.ಎಸ್. (ಸೂಪರ್ ಟೈಂ ಸ್ಕೇಲ್) ಇವರ ಸ್ಥಾನದಲ್ಲಿ ನೇಮಿಸಲು ಇವರ ಸೇವೆಯನ್ನು ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ವಶಕ್ಕೆ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ವಡಗಾವೆ ಬಸವರಾಜ,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-2).

ಪಿ.ಆರ್. 386

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ತಿದ್ದುಪಡಿ

ಸಂಖ್ [illegible] ಸೇವ 2012, ಬೆಂಗಳೂರು, ದಿನಾಂಕ: 27ನೇ ಫೆಬ್ರವರಿ, 2012.

ಅಧಿಸೂ [illegible] ಸೇವ 2012 ದಿನಾಂಕ : 25-02-2012ರ ಕ್ರಮ ಸಂಖ್ಯೆ 02 ರಲ್ಲಿ ನಮೂದಿಸಿರುವ ಶ್ರೀ ಮುಜೀಬುಲ್ಲಾ ಜಫಾ [illegible] ಶ್ರೇಣಿ) ಅಧಿಕಾರಿ, ಇವರ ವರ್ಗಾವಣೆಯ ಬಗ್ಗೆ ಅಧಿಸೂಚನೆಯ ಕಾಲಂ 3 ರಲ್ಲಿ ನಮೂದಾಗಿರುವುದನ್ನು ತಿದ್ದಿ ಈ ಕೆಳಕಂಡಂತೆ ಓದಿಕೊಳ್ಳತಕ್ಕದ್ದು.

ಕ್ರ. ಸಂ.	ಅಧಿಕಾರಿಯ ಹೆಸರು ಮತ್ತು ಪ್ರಸ್ತುತ ಹುದ್ದೆ	ವರ್ಗಾಯಿಸಿ ನೇಮಿಸಲಾದ ಹುದ್ದೆ
1	2	3
2.	ಮುಜೀಬುಲ್ಲಾ ಜಫಾರಿ, ಕೆ.ಎ.ಎಸ್. (ಆಯ್ಕೆ ಶ್ರೇಣಿ), ಜಂಟಿ ಆಯುಕ್ತರು (ಎಸ್ಟೇಟ್), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು.	ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ, ಬೆಂಗಳೂರು – ಶ್ರೀ ಅನೀಸ್ ಸಿರಾಜ್, ಕೆ.ಎ.ಎಸ್. (ಸೂಪರ್ ಟೈಂ ಸ್ಕೇಲ್) ಇವರ ಸ್ಥಾನದಲ್ಲಿ ನೇಮಿಸಲು ಇವರ ಸೇವೆಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಶಕ್ಕೆ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ವಡಗಾವೆ ಬಸವರಾಜ,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು–2).

ಪಿ.ಆರ್. 387

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 41 ಎಸ್ಐಎಸ್ 2012, ಬೆಂಗಳೂರು, ದಿನಾಂಕ: 28ನೇ ಫೆಬ್ರವರಿ, 2012.

ಶ್ರೀಮತಿ ದೀಪ್ತಿ ದಿಲೀಪ್ ಮೆಹಂದಳೆ, ಐ.ಎ.ಎಸ್. ಉಪ ವಿಭಾಗಾಧಿಕಾರಿ, ಮಧುಗಿರಿ ಉಪ ವಿಭಾಗ ಇವರಿಗೆ ದಿನಾಂಕ : 27–02–2012 ರಿಂದ 12–05–2012ರವರೆಗೆ ಒಟ್ಟು 76 ದಿನಗಳ ಗಳಿಕೆ ರಜೆಯನ್ನು ವೈದ್ಯಕೀಯ ನೆಲೆಯಲ್ಲಿ ಮಂಜೂರು ಮಾಡಲಾಗಿದೆ.

ಶ್ರೀಮತಿ ದೀಪ್ತಿ ದಿಲೀಪ್ ಮೆಹಂದಳೆ, ಐ.ಎ.ಎಸ್., ರವರು ರಜೆಯ ಮೇಲೆ ಹೋಗಿರದಿದ್ದರೆ ಉಪ ವಿಭಾಗಾಧಿಕಾರಿ, ಮಧುಗಿರಿ ಉಪ ವಿಭಾಗ ಈ ಹುದ್ದೆಯಲ್ಲೇ ಸ್ಥಾನಪನ್ನರಾಗಿರುತ್ತಿದ್ದರೆಂದು ದೃಢೀಕರಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಯು. ಹೆಚ್. ನಾರಾಯಣಸ್ವಾಮಿ,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು–1).

ಪಿ.ಆರ್. 388

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 11 ಆಸೇವ 2012, ಬೆಂಗಳೂರು, ದಿನಾಂಕ: 01ನೇ ಮಾರ್ಚ್, 2012.

ಈ ಕೆಳಕಂಡ ಕೆ.ಎ.ಎಸ್. (ಆಯ್ಕೆ ಶ್ರೇಣಿ/ಹಿರಿಯ ಶ್ರೇಣಿ) ಅಧಿಕಾರಿಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ನೇಮಿಸಿದೆ.

ಕ್ರ.ಸಂ.	ಅಧಿಕಾರಿಯ ಹೆಸರು ಮತ್ತು ಪ್ರಸ್ತುತ ಹುದ್ದೆ ಶ್ರೀ/ಶ್ರೀಮತಿ	ವರ್ಗಾಯಿಸಿ ನೇಮಿಸಲಾದ ಹುದ್ದೆ
1	ಬಿ. ರಾಜಣ್ಣ, ಕೆ.ಎ.ಎಸ್. (ಆಯ್ಕೆ ಶ್ರೇಣಿ), ನೇಮಕಾತಿ ನಿರೀಕ್ಷಣೆಯಲ್ಲಿ	ಜಂಟಿ ನಿರ್ದೇಶಕರು (ಯೋಜನೆ), ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ, ಬೆಂಗಳೂರು – ಶ್ರೀಮತಿ ಕೆ. ವಿದ್ಯಾಕುಮಾರಿ, ಕೆ.ಎ.ಎಸ್., ಹಿ.ಶ್ರೇ., ಇವರ ವರ್ಗಾವಣೆಯಿಂದ ತೆರವಾದ ಹುದ್ದೆ.
2	ಟಿ. ಎಂ. ಪ್ರಭಾಕರ್, ಕೆ.ಎ.ಎಸ್. (ಆಯ್ಕೆ ಶ್ರೇಣಿ), ನೇಮಕಾತಿ ನಿರೀಕ್ಷಣೆಯಲ್ಲಿ	ಜಂಟಿ ನಿರ್ದೇಶಕರು (ಆಡಳಿತ), ತೋಟಗಾರಿಕೆ ಇಲಾಖೆ–ಖಾಲಿ ಹುದ್ದೆ.
3.	ಸಿ. ಎಂ. ರಾಜೇಂದ್ರ, ಕೆ.ಎ.ಎಸ್., ಆಯ್ಕೆ ಶ್ರೇಣಿ, ನಿರ್ದೇಶಕರು, ಸರ್ವಶಿಕ್ಷಣ ಅಭಿಯಾನ, ಬೆಂಗಳೂರು.	ಕಾರ್ಯದರ್ಶಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು – ಖಾಲಿ ಹುದ್ದೆಗೆ ನೇಮಿಸಲು ಇವರ ಸೇವೆಯನ್ನು ನಗರಾಭಿವೃದ್ಧಿ ಇಲಾಖೆಯ ವಶಕ್ಕೆ ನೀಡಿದೆ.

ಕ್ರ.ಸಂ.	ಅಧಿಕಾರಿಯ ಹೆಸರು ಮತ್ತು ಪ್ರಸ್ತುತ ಹುದ್ದೆ ಶ್ರೀ/ಶ್ರೀಮತಿ	ವರ್ಗಾಯಿಸಿ ನೇಮಿಸಲಾದ ಹುದ್ದೆ
4.	ಹೆಚ್. ಬಸವರಾಜೇಂದ್ರ, ಕೆ.ಎ.ಎಸ್. (ಹಿ.ಶ್ರೇ), ಮುಖ್ಯ ಆಡಳಿತಾಧಿಕಾರಿ, ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆ-ಶಿಪ್) ಬೆಂಗಳೂರು.	ಮುಖ್ಯ ಆಡಳಿತಾಧಿಕಾರಿ ಹಾಗೂ ಕಾರ್ಯದರ್ಶಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು – ಖಾಲಿ ಹುದ್ದೆಗೆ ನೇಮಿಸಲು ಇವರ ಸೇವೆಯನ್ನು ನಗರಾಭಿವೃದ್ಧಿ ಇಲಾಖೆಯ ವಶಕ್ಕೆ ನೀಡಿದೆ.
5.	ಸತ್ಯಭಾಮ. ಸಿ., ಕೆ.ಎ.ಎಸ್. (ಹಿ.ಶ್ರೇ..) ನೇಮಕಾತಿ ನಿರೀಕ್ಷಣೆಯಲ್ಲಿ.	ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಬೆಂಗಳೂರು – ಖಾಲಿ ಹುದ್ದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ವಡಗಾವೆ ಬಸವರಾಜ,
ಸರ್ಕಾರದ ಅಧೀನ ಕಾರ್ಯದರ್ಶಿ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-2).

ಪಿ.ಆರ್. 389

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 104 ಸಅಸೇ 2012, ಬೆಂಗಳೂರು, ದಿನಾಂಕ: 01ನೇ ಮಾರ್ಚ್, 2012.

ಸರ್ಕಾರಿ ಅಧಿಸೂಚನೆ ಸಂಖ್ಯೆ : ಸಿಆಸುಇ 641 ಸಅಸೇ 2011, ದಿನಾಂಕ : 07-02-2012 ರಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ ಗ್ರೇಡ್-I ಹುದ್ದೆಗೆ ವರ್ಗಾವಣೆ ಆದೇಶದಲ್ಲಿರುವ ಶ್ರೀ ಪಿ. ಸೀತಾರಾಮ್ ಇವರ ವರ್ಗಾವಣೆ ಆದೇಶವನ್ನು ಮಾರ್ಪಡಿಸಿ ಇವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಚುನಾವಣೆ) ಇಲಾಖೆಯ ಮುಖ್ಯ ಚುನಾವಣಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಆಪ್ತ ಶಾಖೆಯಲ್ಲಿ ಖಾಲಿ ಇರುವ ಆಪ್ತ ಕಾರ್ಯದರ್ಶಿ ಹುದ್ದೆಗೆ ವರ್ಗಾಯಿಸಿ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎ. ಆರ್. ವಿಜಯಾನಂದ ಶರ್ಮ,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3).

ಪಿ.ಆರ್. 390

PERSONNEL AND ADMINISTRATIVE REFORMS SECRETARIAT

NOTIFICATION

No. DPAR 36 SPS 2012, Bangalore, Dated 29th February, 2012.

The orders issued in Notification No. DPAR 99 SPS 2009, dated : 23-12-2011 regarding posting of Shri Vamshi Krishna C. IPS (KN-2009) as Assistant Superintendent of Police, Madhugiri Sub-Division, Madhugiri, Tumkur District stands withdrawn.

Shri. Vamshi Krishna C. IPS (KN-2009), is posted with immediate effect and until further orders as Assistant Superintendent of Police, Tiptur Sub-Division, Tiptur, Tumkur District in the existing vacancy.

This Notification is issued in accordance with interim orders passed by the Hon'ble Karnataka Administrative Tribunal's in Application No. 7955/2011, dated : 27-12-2011.

By Order and in the name of the Governor of Karnataka,
Ujjwalkumar Ghosh,
Deputy Secretary to Government,
Department of Personnel and Administrative Reforms (Services).

P.R. 391

PERSONNEL AND ADMINISTRATIVE REFORMS SECRETARIAT

NOTIFICATION

No. DPAR 123 SFP 2011, Bangalore, Dated 2nd March, 2012.

Sri K. D. Udupudi, IFS, (KN-98) Deputy Conservator of Forests, Honnavar Division, is transferred with immediate effect and posted until further orders as Deputy Conservator of Forests, Madikeri Wild Life Division, Madikeri in the existing vacancy.

Dr. S. Ramesh, SFS, waiting for posting is posted with immediate effect and until further orders as Deputy Conservator of Forests, Honnavar Division, Honnavar vice Sri K. D. Udupudi, IFS transferred, by keeping IFS cadre post in abeyance.

Sri V. Krishnamurthy, SFS, Deputy Conservator of Forests, Working Plan, Bellary is transferred with immediate effect and posted until further orders as Deputy Conservator of Forests, Social Forestry (Zilla Panchayat), Tumkur in the existing vacancy.

Sri R. N. Lakshman, SFS, Deputy Conservator of Forests, Social Forestry, Chitradurga is transferred with immediate effect and posted until further orders as Deputy Conservator of Forests, Hassan Territorial Division, Hassan vice Sri Ambadi Madhav, IFS transferred, by keeping IFS cadre pos in abeyance.

Sri V. M. Halagatti, SFS, Deputy Conservator of Forests & Technical Assistant, Working Plan & Survey, Dharwad is transferred with immediate effect and posted until further orders as Deputy Conservator of Forests, Dharwad Territorial Division, Dharwad vice Sri P. Shankar, SFS transferred.

Sri P. Shankar, SFS, Deputy Conservator of Forests, Dharwad Territorial Division, Dharwad is transferred with immediate effect and posted until further orders as Deputy Conservator of Forests & Technical Assistant, Working Plan & Survey, Dharwad vice Sri V. M. Halagatti, transferred.

Sri M. Puttaswamy, SFS, Deputy Conservator of Forests, waiting for posting is posted with immediate effect and posted until further orders as Deputy Conservator of Forests, Virajpet Division, Virajpet in the existing vacancy, by keeping IFS cadre post in abeyance.

By Order and in the name of the Governor of Karnataka,
Ujjwalkumar Ghosh,
Deputy Secretary to Government,
Department of Personnel and Administrative Reforms (Services).

P.R. 392

PERSONNEL AND ADMINISTRATIVE REFORMS SECRETARIAT

NOTIFICATION

No. DPAR 654 SAS 2011, Bangalore, Dated 23rd December, 2012.

Sri M. B. Dyaberi, IAS (KN-93), Inspector General of Registration & Commissioner of Stamps, Bangalore is transferred with immediate and his services are placed at the disposal of commerce and Industries Department until further orders for being posted as Executive Member & Chief Executive Officer, Karnataka Industrial Area Development Board, Bangalore in the existing vacancy, relieving Sri T. Sham Bhatt, IAS of additional charge.

By Order and in the name of the Governor of Karnataka,
N. Srinivasa Murthy,
Under Secretary to Government,
Department of Personnel and Administrative Reforms (Services-I).

P.R. 393

PERSONNEL AND ADMINISTRATIVE REFORMS SECRETARIAT

NOTIFICATION

No. DPAR 20 SAS 2012, Bangalore, Dated 29th February, 2012.

The services of Shri Rajender Kumar Kataria, IAS (KN-96), Waiting for posting are placed at the disposal of Government of India w.e.f. 29-02-2012 (afternoon) for being appointed as Private Secretry to the Minister for Labour and Employment (Shri Mallikarjun Kharge) Government of India, New Delhi (in relaxation of 'Cooling off' requirement) on deputation basis, for a period

of 05 years with effect from the date of taking over charge of the post or on co-terminus basis with the Minister or till he ceases to function as Private Secretary to the Minister or until further orders , whichever event occurs the earliest.

Shri Rajender Kumar Kataria, IAS is relived from the State Government on 29-02-2012 (afternoon) to take up the new assignment at the Centre.

This is issued in pursuance of the Communication No. 03/1/2011-EO(MM-I), dated 21-02-2012 of Department of Personnel & Training, Government of India, New Delhi.

By Order and in the name of the Governor of Karnataka,
U. H. Narayanaswamy,
Under Secretary to Government,
Department of Personnel and Administrative Reforms (Services-I).

P.R. 394

ಆರ್ಥಿಕ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಆಇ 79 ವಾತೆತ 2008, ಬೆಂಗಳೂರು, ದಿನಾಂಕ: 08ನೇ ಫೆಬ್ರವರಿ, 2012.

ಶ್ರೀಮತಿ ಬಿ. ಮಧುಮತಿ, ವಾಣಿಜ್ಯ ತೆರಿಗೆ ಉಪ ಆಯುಕ್ತರು, ಇವರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡಿರುವ ದಿನಾಂಕ: 25-01-2012ರ ಆದೇಶವನ್ನು ತಡೆಹಿಡಿಯಲಾದ ದಿನಾಂಕ: 06-02-2012ರ ಸರ್ಕಾರಿ ಆದೇಶ ಸಂಖ್ಯೆ ಆಇ 79 ವಾತೆತ 2008ರ ಆದೇಶದ ಭಾಗದ ಕೊನೆಯ ಸಾಲಿನಲ್ಲಿ **"ಕೊನೆಯವರೆಗೆ ತಡೆಹಿಡಿಯಲಾಗಿದೆ"** ಎಂಬುದರ ಬದಲಾಗಿ **"ಕೊನೆಯವರೆಗೆ ಅಥವಾ ಅರ್ಜಿಯ ವಿಲೇವಾರಿ ಇವೆರಡರಲ್ಲಿ ಯಾವುದು ಮುಂಚಿತವೋ ಅಲ್ಲಿಯವರೆಗೆ ತಡೆಹಿಡಿಯಲಾಗಿದೆ"** ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ.ಆರ್. ಚಂದ್ರಶೇಖರಾಧ್ಯ,
ಪೀಠಾಧಿಕಾರಿ,
ಆರ್ಥಿಕ ಇಲಾಖೆ (ವಾಣಿಜ್ಯ ತೆರಿಗೆ-2).

ಪಿ.ಆರ್. 344

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ತಿದ್ದುಪಡಿ ಆದೇಶ

ಸಂಖ್ಯೆ: ಆಕುಕ 89 ಎಂಎಸ್ಎನ್ 2011, ಬೆಂಗಳೂರು, ದಿನಾಂಕ: 24ನೇ ಜನವರಿ, 2012.

ಸರ್ಕಾರದ ಅಧಿಸೂಚನೆ ಸಂಖ್ಯೆ: ಆಕುಕ 47 ಎಂಎಸ್ಎನ್ 2010, ದಿನಾಂಕ: 21-02-2011 ರ ಆದೇಶದಲ್ಲಿ "ವೇತನ ಶ್ರೇಣಿ 14050-25050 ರ ಗ್ರೂಪ್-ಎ" ಎಂಬುದರ ಬದಲಾಗಿ "ವೇತನ ಶ್ರೇಣಿ 12000-22650 ರ ಗ್ರೂಪ್-ಬಿ" ಎಂಬುದಾಗಿ ತಿದ್ದಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ.
ಐ. ಹೇಮನಾಥ್,
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
(ವೃಂದ ಮತ್ತು ನೇಮಕಾತಿ).

ಪಿ.ಆರ್. 345

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಆಕುಕ 110 ಪಿಟಿಡಿ 2009(ಭಾಗ-1), ಬೆಂಗಳೂರು, ದಿನಾಂಕ: 28ನೇ ಜನವರಿ, 2012.

ಅಧಿಸೂಚನೆ ಸಂಖ್ಯೆ: HFW 110 PTD 2009, ದಿನಾಂಕ: 22-07-2011 ರ SCHEDULE-II ರಲ್ಲಿನ ಈ ಕೆಳಕಂಡ ತಃಖ್ತೆಯಲ್ಲಿನ ಅಭ್ಯರ್ಥಿಗಳ ಕಲಂ 3 ರಲ್ಲಿನ ವಿವರಗಳನ್ನು ಕಲಂ 4 ರಲ್ಲಿರುವಂತೆ ತಿದ್ದಿ ಓದಿಕೊಳ್ಳತಕ್ಕದ್ದು.

ಕ್ರಮ ಸಂಖ್ಯೆ	ದಿನಾಂಕ:22-07-2011ರ ಅಧಿಸೂಚನೆಯಲ್ಲಿನ ಕ್ರಮ ಸಂಖ್ಯೆ	ದಿನಾಂಕ:22-07-2011ರ ಅಧಿಸೂಚನೆಯಲ್ಲಿರುವುದು	ಓದಿಕೊಳ್ಳಬೇಕಾಗಿರುವುದು
1	2	3	4
AYURVEDA			
1	17(ಅ)	Dr. Rajesh Sugur	Dr. Rajesh. S

1	2	3	4
2	27(ಆ)	Dr. Mamthashri. S	Dr. Mamatha sri.. S
3	32(ಆ)	Dr. Sanjaykumar N.D	Dr. Sanjay kumar M.D
4	33(ಆ)	DOB:26-06-1973	DOB:26-10-1973
5	34(ಆ)	Dr. Katti Anand Basalingappa	Dr. Anand Katti
		Category:III-B(R)	Category:General
6	36(ಆ)	Dr. Adarsha H.G	Dr. Adarsha S.G
7	37(ಆ)	Category:II-A	Category:General
8	40(ಆ)	Dr. Nalini	Dr. Nalini.N
		UNANI	
9	5(ಯು)	Dr. Naheeda Tabasum	Dr. Naveeda Thabassum
		DOB:10-08-1971	DOB: 10-08-1977

ಕೆ.ಎನ್.ಹರಿಣಿಯಮ್ಮ,
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
(ಭಾರತೀಯ ವೈದ್ಯ ಪದ್ಧತಿ).

ಪಿ.ಆರ್. 346

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 546 ಪಿಪಿಇ 2011, ಬೆಂಗಳೂರು, ದಿನಾಂಕ: 29ನೇ ಫೆಬ್ರವರಿ, 2012.

ಶ್ರೀ ಐ.ಬಿ.ಚೌಧರಿ, ಸರ್ಕಾರಿ ಅಭಿಯೋಜಕರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಪ್ಪಳ ಇವರನ್ನು ಅವರ ಕೋರಿಕೆಯ ಮೇರೆಗೆ ಹಾಗೂ ಮುಂದಿನ ಆದೇಶದವರೆಗೆ ಖಾಲಿ ಇರುವ ಬಿಜಾಪುರದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರ ಹುದ್ದೆಗೆ ಈ ಕೂಡಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ಕೆ. ನಿಂಗಪ್ಪ,
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ,
(ಪೊಲೀಸ್ ಸೇವೆಗಳು-ಬಿ).

ಪಿ.ಆರ್. 364

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 16 ಪಿಪಿಇ 2012, ಬೆಂಗಳೂರು, ದಿನಾಂಕ: 29ನೇ ಫೆಬ್ರವರಿ, 2012.

ಶ್ರೀ ಅಶೋಕ ನಾರಾಯಣ ನಾಯ್ಕ, ಸರ್ಕಾರಿ ಅಭಿಯೋಜಕರು, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಮಗಳೂರು ಅವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮ 285(1)(ಎ)ರ ಅನ್ವಯ ದಿನಾಂಕ: 29-02-2012ರಿಂದ ಅಪರಾಹ್ನದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಸ್ವಯಂನಿವೃತ್ತಿ ಹೊಂದಲು ಅನುಮತಿಯನ್ನು ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ಕೆ. ನಿಂಗಪ್ಪ,
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ,
(ಪೊಲೀಸ್ ಸೇವೆಗಳು-ಬಿ).

ಪಿ.ಆರ್. 365

ಇಂಧನ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಎನ್ 24 ಇಇಬಿ 2012, ಬೆಂಗಳೂರು, ದಿನಾಂಕ: 28ನೇ ಜನವರಿ, 2012.

ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 74 ಎಸ್ಎಎಸ್ 2012 ದಿನಾಂಕ: 25-01-2012ರ ಮೇರೆಗೆ ಶ್ರೀ ಮುದ್ದುಮೋಹನ್, ಕೆ.ಎ.ಎಸ್., (ನೇಮಕಾತಿ ನಿರೀಕ್ಷಣೆಯಲ್ಲಿರುವ) ಇವರನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಖಾಲಿಯಿರುವ ಪ್ರಧಾನ ವ್ಯವಸ್ಥಾಪಕರು (ಆಡಳಿತ) ಹುದ್ದೆಗೆ ನೇಮಿಸಲು ಇಂಧನ ಇಲಾಖೆಯ ವಶಕ್ಕೆ ನೀಡಿದ್ದು, ಅದರಂತೆ ಶ್ರೀ ಮುದ್ದುಮೋಹನ್, ಕೆ.ಎ.ಎಸ್., ಇವರನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಪ್ರಧಾನ ವ್ಯವಸ್ಥಾಪಕರು (ಆಡಳಿತ) ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಮರು ನೇಮಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸುರೇಶ್. ಬಿ. ಕೃಷ್ಣಪ್ಪನವರ್,
ಸರ್ಕಾರದ ಅಧೀನ ಕಾರ್ಯದರ್ಶಿ,
ಇಂಧನ ಇಲಾಖೆ.

ಪಿ.ಆರ್. 366

ಇಂಧನ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಎನ್ 42 ಇಇಬಿ 2012, ಬೆಂಗಳೂರು, ದಿನಾಂಕ: 16ನೇ ಫೆಬ್ರವರಿ, 2012.

ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ 01 ಆಸೇವ 2012 ದಿನಾಂಕ 10-02-2012ರ ಮೇರೆಗೆ ಶ್ರೀಮತಿ ಕೆ.ಎಂ. ಗಾಯತ್ರಿ, ಕೆ.ಎ.ಎಸ್., (ಹಿರಿಯ ಶ್ರೇಣಿ) ನೇಮಕಾತಿ ನಿರೀಕ್ಷಣೆಯಲ್ಲಿರುವ ಇವರನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ ಖಾಲಿಯಿರುವ ಪ್ರಧಾನ ವ್ಯವಸ್ಥಾಪಕರು (ಆಡಳಿತ ಮತ್ತು ಮಾನವ ಸಂಪನ್ಮೂಲ), ಹುದ್ದೆಗೆ ನೇಮಿಸಲು ಇವರ ಸೇವೆಯನ್ನು ಇಂಧನ ಇಲಾಖೆಯ ವಶಕ್ಕೆ ನೀಡಿದ್ದು, ಅದರಂತೆ ಶ್ರೀಮತಿ ಕೆ.ಎಂ. ಗಾಯತ್ರಿ, ಕೆ.ಎ.ಎಸ್., (ಹಿರಿಯ ಶ್ರೇಣಿ) ಇವರನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ ಖಾಲಿಯಿರುವ ಪ್ರಧಾನ ವ್ಯವಸ್ಥಾಪಕರು (ಆಡಳಿತ ಮತ್ತು ಮಾನವ ಸಂಪನ್ಮೂಲ), ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಮರು ನೇಮಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸುರೇಶ್. ಬಿ. ಕೃಷ್ಣಪ್ಪನವರ್,
ಸರ್ಕಾರದ ಅಧೀನ ಕಾರ್ಯದರ್ಶಿ,
ಇಂಧನ ಇಲಾಖೆ.

ಪಿ.ಆರ್. 367

ಇಂಧನ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಎನ್ 143 ಸಮನ್ವಯ 2011, ಬೆಂಗಳೂರು, ದಿನಾಂಕ: 29ನೇ ಫೆಬ್ರವರಿ, 2012.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು ಇದರ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಕಲಂ 22 (1) ಮತ್ತು 23ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಎಂ.ಬಿ. ಜಯರಾಮ್, ಕಾರ್ಯನಿರ್ವಾಹಕ ನಿರ್ದೇಶಕರು (ಕಾರ್ಪೋರೇಟ್ ಕಮ್ಯುನಿಕೇಷನ್ಸ್), ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು ಇವರನ್ನು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಆಡಳಿತ ಮಂಡಳಿಯ ನಿರ್ದೇಶಕರು (ಆಡಳಿತ) ಆಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ವಯೋನಿವೃತ್ತಿಯ ದಿನಾಂಕದವರೆಗೆ ಅಂದರೆ, ದಿನಾಂಕ:29-02-2012ರವರೆಗೆ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸುರೇಶ್. ಬಿ. ಕೃಷ್ಣಪ್ಪನವರ್,
ಸರ್ಕಾರದ ಅಧೀನ ಕಾರ್ಯದರ್ಶಿ,
ಇಂಧನ ಇಲಾಖೆ.

ಪಿ.ಆರ್. 368

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 2 ಎಟಿಎಸ್ 2012 (P-1), **ಬೆಂಗಳೂರು, ದಿನಾಂಕ: 23ನೇ ಫೆಬ್ರವರಿ, 2012.**

ಶ್ರೀ ಬಾಲರಾಜ ದೇವರಖದ್ರಾ, ಶಾಖಾಧಿಕಾರಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಕಾರ್ಯಕಾರಿ-ಎ), ಕರ್ನಾಟಕ ಸರ್ಕಾರ ಸಚಿವಾಲಯ ಇವರನ್ನು ಸಾರ್ವಜನಿಕ/ಆಡಳಿತ ಹಿತದೃಷ್ಟಿಯಿಂದ ಗುಲ್ಬರ್ಗಾ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿ ಖಾಲಿ ಇರುವ ತಹಶೀಲ್ದಾರ್ ಹುದ್ದೆಗೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಿಯೋಜಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್. ಗೋಪಾಲಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 369 ಕಂದಾಯ ಇಲಾಖೆ (ಸೇವೆಗಳು-3).

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 265 ಎಎಸ್‌ಡಿ 2011, ಬೆಂಗಳೂರು, ದಿನಾಂಕ: 18ನೇ ಫೆಬ್ರವರಿ, 2012.

ಶ್ರೀ ಎನ್.ಆರ್.ಉಮೇಶ್ ಚಂದ್ರ ತಹಶೀಲ್ದಾರ್, ಚಿಕ್ಕನಾಯಕನಹಳ್ಳಿ, ತುಮಕೂರು ಜಿಲ್ಲೆ ಇವರು ಸ್ಥಳ ನೇಮಕಾತಿಗಾಗಿ ಕಾಯಲಾಗಿದ್ದ ದಿನಾಂಕ:10-02-2011 ರಿಂದ 26-04-2011 ರವರೆಗಿನ ಅವಧಿಯನ್ನು ಕೆ.ಸಿ.ಎಸ್.ಆರ್. ನಿಯಮ 8(15)(ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್. ಗೋಪಾಲಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 370 ಕಂದಾಯ ಇಲಾಖೆ (ಸೇವೆಗಳು-3).

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 4 ಭೂದಾಸೇ(1) 2012, ಬೆಂಗಳೂರು, ದಿನಾಂಕ: 02ನೇ ಮಾರ್ಚ್, 2012.

ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಜೆ.ಆರ್.ರೂಗಿ, ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರು, ಜಿಲ್ಲಾಧಿಕಾರಿಗಳ ಕಛೇರಿ, ಬೆಳಗಾಂ ಇವರನ್ನು ಸಮಸಂಖ್ಯೆಯ ದಿನಾಂಕ: 23-02-2012 ರ ಅಧಿಸೂಚನೆಯಲ್ಲಿ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರು, ಜಿಲ್ಲಾಧಿಕಾರಿಗಳ ಕಛೇರಿ, ಬಿಜಾಪುರ ಇಲ್ಲಿಗೆ ವರ್ಗಾಯಿಸಲಾಗಿದ್ದ ವರ್ಗಾವಣೆ ಆದೇಶವನ್ನು ಮಾರ್ಪಡಿಸಿ, ಸಾರ್ವಜನಿಕ ಹಾಗೂ ಆಡಳಿತ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ

ಉಪ ನಿರ್ದೇಶಕರು, ಜಿಲ್ಲಾಧಿಕಾರಿಗಳ ಕಛೇರಿ, ಬೆಳಗಾಂ ಹುದ್ದೆಯಲ್ಲಿಯೇ ಮುಂದುವರಿಸಿ ಆದೇಶಿಸಿದೆ.

ಶ್ರೀಮತಿ ಸಜ್ಜಾ ಎಂ.ಪೀರ್‌ಜಾದೆ, ಭೂದಾಖಲೆಗಳ ಉಪ ನಿರ್ದೇಶಕರು ಇವರು ಮುಂದಿನ ಸ್ಥಳ ನಿಯುಕ್ತಿಗಾಗಿ ಆಯುಕ್ತರು, ಭೂಮಾಪನ ಇಲಾಖೆಯಲ್ಲಿ ವರದಿ ಮಾಡಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿದ್ಧಲಿಂಗಯ್ಯ,

ಸರ್ಕಾರದ ಉಪ ಕಾರ್ಯದರ್ಶಿ,

ಪಿ.ಆರ್. 371 ಕಂದಾಯ ಇಲಾಖೆ (ಭೂಮಾಪನ ಮತ್ತು ಪುನರ್‌ವಸತಿ).

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 9 ಎಟಿಎಸ್ 2012, ಬೆಂಗಳೂರು, ದಿನಾಂಕ: 17ನೇ ಫೆಬ್ರವರಿ, 2012.

ಶ್ರೀ ಅಜೀಜ್ ದೇಸಾಯಿ, ತಹಶೀಲ್ದಾರ್, ಹಳಿಯಾಳ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ ಇವರನ್ನು ಸಾರ್ವಜನಿಕ/ಆಡಳಿತ ಹಿತದೃಷ್ಟಿಯಿಂದ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರೆಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್. ಗೋಪಾಲಯ್ಯ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಸೇವೆಗಳು-3).

ಪಿ.ಆರ್. 372

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 4 ಭೂದಾಸೇ(1) 2012, ಬೆಂಗಳೂರು, ದಿನಾಂಕ: 23ನೇ ಫೆಬ್ರವರಿ, 2012.

ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಗೆ ತಿಳಿಸಿರುವ ಭೂದಾಖಲೆಗಳ ಉಪ ನಿರ್ದೇಶಕರುಗಳನ್ನು ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಸ್ಥಳಗಳಿಗೆ ಸಾರ್ವಜನಿಕ ಹಾಗೂ ಆಡಳಿತ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ನೇಮಿಸಲಾಗಿದೆ.

ಕ್ರ.ಸಂ	ಹೆಸರು ಪದನಾಮ ಹಾಗೂ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ	ವರ್ಗಾಯಿಸಲಾದ ಸ್ಥಳ
1	ಶ್ರೀ ಗೋಪಾಲ್ ಮಾಲಗಿತ್ತಿ, ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರು, ಜಿಲ್ಲಾಧಿಕಾರಿಗಳ ಕಛೇರಿ, ಕೋಲಾರ.	ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರು, ಜಿಲ್ಲಾಧಿಕಾರಿಗಳ ಕಛೇರಿ, ಬಾಗಲಕೋಟೆ ಶ್ರೀಮತಿ ನಜ್ಮಾ ಎಂ. ಪೀರ್‌ಜಾದೆ ಇವರ ಸ್ಥಳಕ್ಕೆ
2	ಶ್ರೀಮತಿ ನಜ್ಮಾ ಎಂ. ಪೀರ್‌ಜಾದೆ, ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರು, ಜಿಲ್ಲಾಧಿಕಾರಿಗಳ ಕಛೇರಿ, ಬಾಗಲಕೋಟೆ	ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರು, ಜಿಲ್ಲಾಧಿಕಾರಿಗಳ ಕಛೇರಿ, ಬೆಳಗಾಂ ಶ್ರೀ ಜೆ.ಆರ್.ರೂಗಿ ಇವರ ಸ್ಥಳಕ್ಕೆ
3	ಶ್ರೀ ಜೆ.ಆರ್.ರೂಗಿ, ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರು, ಜಿಲ್ಲಾಧಿಕಾರಿಗಳ ಕಛೇರಿ, ಬೆಳಗಾಂ	ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರು, ಜಿಲ್ಲಾಧಿಕಾರಿಗಳ ಕಛೇರಿ, ಬಿಜಾಪುರ ಇಲ್ಲಿನ ಖಾಲಿ ಹುದ್ದೆಗೆ

ಈ ಮೇಲಿನ ಭೂದಾಖಲೆಗಳ ಉಪ ನಿರ್ದೇಶಕರುಗಳನ್ನು ವರ್ಗಾವಣೆ ಆಗಿರುವ ಸ್ಥಳಕ್ಕೆ ಹಾಜರಾಗುವಂತೆ ಸೂಚಿಸಿ ತಕ್ಷಣದಿಂದ ಬಿಡುಗಡೆಗೊಳಿಸುವಂತೆ ಆಯುಕ್ತರು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆರವರಿಗೆ ಸೂಚಿಸಿದೆ. ಬಿಡುಗಡೆಗೊಂಡ ಭೂದಾಖಲೆಗಳ ಉಪ ನಿರ್ದೇಶಕರುಗಳು ತಕ್ಷಣ ಕರ್ತವ್ಯಕ್ಕೆ ಹಾಜರಾಗಿ ಸರ್ಕಾರಕ್ಕೆ ವರದಿ ನೀಡುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ವಿ.ಚೌಕೀಮಠ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂಮಾಪನ).

ಪಿ.ಆರ್. 373

PERSONNEL AND ADMINISTRATIVE REFORMS SECRETARIAT

CORRIGENDUM

No.DPAR 206 SIS 2011, BANGALORE, DATED: 29th February, 2012

In Government letter of even no dated: 25-02-2012 against the name of Dr.E.V. Ramana Reddy, IAS (KN-88), Secreta to Government, Health and Family Welfare Department, Bangalore at Sl.No.2, the topic **"Health and Family Welfare Department Trading System"** shall be substituted and read as **"Health and Family Welfare Department – Mother and Child Trackin System"**.

By Order and in the name of the Governor of Karnataka,
U.H. NARAYANASWAMY,
Under Secretary to Government,
DP & AR (Services-I).

P.R : 374

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 6 ಎಟಿಎಸ್ 2012, ಬೆಂಗಳೂರು, ದಿನಾಂಕ: 18ನೇ ಫೆಬ್ರವರಿ, 2012.

ಡಾ॥ ದಾಕ್ಷಾಯಿಣಿ, ಚುನಾವಣಾ ತಹಶೀಲ್ದಾರ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ದಕ್ಷಿಣ ಇವರನು ಸಾರ್ವಜನಿಕ/ಆಡಳಿತ ಹಿತದೃಷ್ಟಿಯಿಂದ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನಲ್ಲಿ ಖಾಲಿಯಿರುವ ತಹಶೀಲ್ದಾರ್ ಹುದ್ದೆಗೆ ಈ ತಕ್ಷಣದಿಂದ ಜಾರಿ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎನ್. ಗೋಪಾಲಯ್ಯ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಸೇವೆಗಳು–3).

ಪಿ.ಆರ್. 375

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 343 ವಾತೆಸಿ 2011, ಬೆಂಗಳೂರು, ದಿನಾಂಕ: 18ನೇ ಫೆಬ್ರವರಿ, 2012.

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಕೆ.ಸಿ.ಮಲ್ಲಾನಾಯಕ್, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು, ಎಲ್‌ವಿಒ-450, ಬಿಜಾಪುರ ಇವರಿಗೆ ವೇತನ ಶ್ರೇಣಿ ರೂ.18150–26925 ರಲ್ಲಿ ವಾಣಿಜ್ಯ ತೆರಿಗೆ ಉಪ ಆಯುಕ್ತರಾಗಿ ಸ್ಥಾನಪನ್ನಾಬಡ್ತಿ ನೀಡಿ, ಪ್ರಸ್ತುತ ಖಾಲಿ ಇರುವ ವಾಣಿಜ್ಯ ತೆರಿಗೆ ಉಪ ಆಯುಕ್ತರು (ಜಾರಿ), ಚಳ್ಳಕೆರೆ, ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಜಾರಿ) ಬಳ್ಳಾರಿ ವಿಭಾಗ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಟಿ. ಹನುಮಂತೇಗೌಡ,
ಪೀಠಾಧಿಕಾರಿ (ಪ್ರಭಾರ)
ಆರ್ಥಿಕ ಇಲಾಖೆ (ವಾ.ತೆ–2).

ಪಿ.ಆರ್. 376

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 17 ರಾಲೆಪ 2012, ಬೆಂಗಳೂರು, ದಿನಾಂಕ: 22ನೇ ಫೆಬ್ರವರಿ, 2012.

ಶ್ರೀ ಡಿ. ಸಂಪತ್ ಕುಮಾರ್, ಸಹಾಯಕ ನಿಯಂತ್ರಕರು, ರಾಜ್ಯ ಲೆಕ್ಕಪತ್ರ ಇಲಾಖೆ ಇವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 285(1)(ಎ) ರಡಿಯಲ್ಲಿ ದಿನಾಂಕ: 31–03–2012ರಿಂದ ಅನ್ವಯಿಸುವಂತೆ ಸ್ವಇಚ್ಛಾ ನಿವೃತ್ತಿ ಹೊಂದಲು ಅನುಮತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಬಿ.ಎಲ್.ರಮೇಶ,
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಆಡಳಿತ & ಮುಂಗಡ).

ಪಿ.ಆರ್. 377

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 380 ರಾಲೆಪ 2011, ಬೆಂಗಳೂರು, ದಿನಾಂಕ: 23ನೇ ಫೆಬ್ರವರಿ, 2012.

ಶ್ರೀ ಎನ್.ಎಸ್. ಲೋಕೇಶ್, ಲೆಕ್ಕಪರಿಶೋಧನಾಧಿಕಾರಿ, ಕಾರ್ಯಪಾಲಕ ಅಭಿಯಂತರರ ಕಚೇರಿ, ಆರ್ & ಆರ್ ವಿಭಾಗ, ನಂ.3, ಕೆ.ಎಸ್.ಎಲ್.ಎಲ್., ಹಾರೋಗೇರಿ, ರಾಯಭಾಗ ತಾಲ್ಲೂಕು ಇಲ್ಲಿಗೆ ಪದೋನ್ನತಿ ಆದೇಶದಲ್ಲಿರುವ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಲೆಕ್ಕಪರಿಶೋಧನಾಧಿಕಾರಿ, ಮುಖ್ಯ ಇಂಜನಿಯರ್‌ರವರ ಕಚೇರಿ (ಸಿ&ಬಿ), ಲೋಕೋಪಯೋಗಿ ಇಲಾಖೆ, ಬೆಂಗಳೂರು – ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಬಿ.ಎಲ್.ರಮೇಶ,
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಆಡಳಿತ & ಮುಂಗಡ).

ಪಿ.ಆರ್. 378

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 23 ರಾಲೆಪ 2012, ಬೆಂಗಳೂರು, ದಿನಾಂಕ: 21ನೇ ಫೆಬ್ರವರಿ, 2012.

ಶ್ರೀ ಎನ್.ಸಿ. ಸಿದ್ಧನಂಜಾರಾಧ್ಯ, ಲೆಕ್ಕಪರಿಶೋಧನಾಧಿಕಾರಿ, ರಾಜ್ಯ ಲೆಕ್ಕಪತ್ರ ಇಲಾಖೆ ಇವರನ್ನು ಆಂತರಿಕ ಆರ್ಥಿಕ ಸಲಹೆಗಾರರ ಶಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಚಿವಾಲಯ, ಬೆಂಗಳೂರು ಇಲ್ಲಿ ಖಾಲಿ ಇರುವ ಲೆಕ್ಕಪರಿಶೋಧನಾಧಿಕಾರಿ, ಹುದ್ದೆಗೆ ನೇಮಿಸಲು ಇವರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವಶಕ್ಕೆ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಬಿ.ಎಲ್.ರಮೇಶ,
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಆಡಳಿತ & ಮುಂಗಡ).

ಪಿ.ಆರ್. 379

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಪಸಂಮೀ 30 ಪಆಸೇ 2012, ಬೆಂಗಳೂರು, ದಿನಾಂಕ : 23–2–2012

ಡಾ. ಎಂ.ಕೆ. ಶೇಷಪ್ಪ, ಜಂಟಿ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಪ್ರಸ್ತುತ ಉಪ ನಿಬಂಧಕರು, ಕರ್ನಾಟಕ ಪಶುವೈದ್ಯಕೀಯ ಪರಿಷತ್, ಬೆಂಗಳೂರು ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರೂ. 24450–31800 ವೇತನ ಶ್ರೇಣಿಯ ಅಪರ ನಿರ್ದೇಶಕರ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ಕರ್ನಾಟಕ ಪಶುವೈದ್ಯಕೀಯ ಪರಿಷತ್, ಬೆಂಗಳೂರು ಇಲ್ಲಿ ಖಾಲಿ ಇರುವ ನಿಬಂಧಕರ ಹುದ್ದೆಗೆದುರಾಗಿ ನಿಯೋಜಿಸಲಾಗಿದೆ.

ಸದರಿಯವರು ಒಂದು ದಿನದ ಮಟ್ಟಿಗೆ ಕೇಂದ್ರ ಕಛೇರಿಯಲ್ಲಿ ಯಾವುದಾದರೂ ಅಪರ ನಿರ್ದೇಶಕರ ಹುದ್ದೆಗೆದುರಾಗಿ ಕಾರ್ಯ ವರದಿ ಮಾಡಿಕೊಂಡು ಕರ್ತವ್ಯ ನಿರ್ವಹಿಸಿ, ತದನಂತರ ನಿಬಂಧಕರು, ಕರ್ನಾಟಕ ಪಶುವೈದ್ಯಕೀಯ ಪರಿಷತ್, ಬೆಂಗಳೂರು ಈ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳತಕ್ಕದ್ದು ಹಾಗೂ ಪ್ರಸ್ತುತ ನಿರ್ವಹಿಸುತ್ತಿರುವ ಉಪ ನಿಬಂಧಕರು, ಕರ್ನಾಟಕ ಪಶುವೈದ್ಯಕೀಯ ಪರಿಷತ್, ಬೆಂಗಳೂರು ಹುದ್ದೆಯ ಪ್ರಭಾರವನ್ನು ಡಾ. ಹೆಚ್.ಎ.ಕೆ. ನಯೀಂ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿ, ಬೆಂಗಳೂರು ಇವರಿಗೆ ವಹಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಸರಸಾ
ಸರ್ಕಾರದ ಅಧೀನ ಕಾರ್ಯದರ್ಶಿ,
ಪಶುಸಂಗೋಪನೆ & ಮೀನುಗಾರಿಕೆ ಇಲಾಖೆ.
(ಪಶುಸಂಗೋಪನೆ).

ಪಿ.ಆರ್. 395

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 10 ಆಸೇವ 2009 (ಭಾ–2), ಬೆಂಗಳೂರು, ದಿನಾಂಕ : 28–2–2012

ಕಂದಾಯ ಇಲಾಖೆಯ ಅಧಿಸೂಚನೆ ಸಂಖ್ಯೆ : ಕಂಇ 4 ಎಟಿಎಸ್ 96 ದಿನಾಂಕ : 1–4–1998 ರಲ್ಲಿ ಪ್ರಕಟಿಸಲಾದ ತಹಶೀಲ್ದಾರ್ ಗ್ರೇಡ್–I ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯ ಆಧಾರದ ಮೇಲೆ ಶ್ರೀ ಸಿ.ತಿಪ್ಪೇಸ್ವಾಮಿ, ನಿವೃತ್ತ ತಹಶೀಲ್ದಾರ್ ಗ್ರೇಡ್–I ಅಧಿಕಾರಿ, ಇವರಿಗೆ ಅವರಿಗಿಂತ

ಜೇಷ್ಠತೆಯಲ್ಲಿ ಕಿರಿಯ ಅಧಿಕಾರಿಯಾದ ಶ್ರೀ ಕೆ.ಜಿ. ಅಮಿನ್‌ಗಡ್, ಇವರಿಗೆ ಕೆ.ಎ.ಎಸ್. (ಕಿರಿಯ ಶ್ರೇಣಿ) ವೃಂದಕ್ಕೆ ಬಡ್ತಿ ನೀಡಿದ ದಿನಾಂಕ : 30-10-2000 ರಿಂದಲೇ ಜಾರಿಗೆ ಬರುವಂತೆ ರೂ. 8000-13440ರ (ಪರಿಷ್ಕೃತ ಪ್ರಸ್ತುತ ವೇತನ ಶ್ರೇಣಿ ರೂ. 15200-25650) ವೇತನ ಶ್ರೇಣಿಯ ಕೆ.ಎ.ಎಸ್. (ಕಿರಿಯ ಶ್ರೇಣಿ) ವೃಂದಕ್ಕೆ ಕರ್ನಾಟಕ ನಾಗರೀಕ ಸೇವೆಗಳು (ಆರ್.ಪಿ.ಪಿ.ಪಿ) ನಿಯಮಗಳು 1978ರ ನಿಯಮ 2(1)(ಎ) ರನ್ವಯ ಸ್ಥಾನಪನ್ನ ಬಡ್ತಿ ನೀಡಿದೆ.

ಕಂದಾಯ ಇಲಾಖೆಯ ಅಧಿಸೂಚನೆ ಸಂಖ್ಯೆ : ಕಂಇ 296 ಎಎಸ್‌ಡಿ 2011, ದಿನಾಂಕ : 22-7-2011 ರಲ್ಲಿ ಪ್ರಕಟಿಸಲಾದ ತಹಶೀಲ್ದಾರ್ ಗ್ರೇಡ್-1 ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯ ಆಧಾರದ ಮೇಲೆ ಶ್ರೀ ವೈ.ಬಿ. ಕೃಷ್ಣ, ನಿವೃತ್ತ ತಹಶೀಲ್ದಾರ್ ಗ್ರೇಡ್-1 ಅಧಿಕಾರಿ, ಇವರಿಗೆ ಅವರಿಗಿಂತ ಜೇಷ್ಠತೆಯಲ್ಲಿ ಕಿರಿಯ ಅಧಿಕಾರಿಯಾದ ಶ್ರೀ ಕೆ.ಎನ್. ರಾಮಾಂಜನಪ್ಪ, ಇವರಿಗೆ ಕೆ.ಎ.ಎಸ್. (ಕಿರಿಯ ಶ್ರೇಣಿ) ವೃಂದಕ್ಕೆ ಬಡ್ತಿ ನೀಡಿದ ದಿನಾಂಕ : 4-3-2009 ರಿಂದಲೇ ಜಾರಿಗೆ ಬರುವಂತೆ ರೂ. 15200-25650 ರ ವೇತನ ಶ್ರೇಣಿಯ ಕೆ.ಎ.ಎಸ್. (ಕಿರಿಯ ಶ್ರೇಣಿ) ವೃಂದಕ್ಕೆ ಕರ್ನಾಟಕ ನಾಗರೀಕ ಸೇವೆಗಳು (ಆರ್.ಪಿ.ಪಿ.ಪಿ) ನಿಯಮಗಳು 1978ರ ನಿಯಮ 2(1)(ಎ) ರನ್ವಯ ಸ್ಥಾನಪನ್ನ ಬಡ್ತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ವಡಗಾವೆ ಬಸವರಾಜ
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿ.ಆ.ಸು.ಇಲಾಖೆ (ಸೇವೆಗಳು-2).

ಪಿ.ಆರ್. 396

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 42 ಆಸೇವ 2012, ಬೆಂಗಳೂರು, ದಿನಾಂಕ : 5-3-2012

ಡಾ॥ ಕೆ.ಎನ್. ಚಂದ್ರಶೇಖರ್, ಕೆ.ಎ.ಎಸ್. (ಸೂಪರ್ ಟೈಂ ಸ್ಕೇಲ್) ಅಧಿಕಾರಿ (ನೇಮಕಾತಿ ನಿರೀಕ್ಷಣೆಯಲ್ಲಿ) ಇವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪರಿಷತ್ ಕಾರ್ಯದರ್ಶಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು-ಖಾಲಿ ಹುದ್ದೆಗೆ ನೇಮಿಸಲು ಇವರ ಸೇವೆಯನ್ನು ನಗರಾಭಿವೃದ್ಧಿ ಇಲಾಖೆಯ ವಶಕ್ಕೆ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ವಡಗಾವೆ ಬಸವರಾಜ
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿ.ಆ.ಸು.ಇಲಾಖೆ (ಸೇವೆಗಳು-2).

ಪಿ.ಆರ್. 397

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಸಿಆಸುಇ 4 ಆಸೇವ 2012, ಬೆಂಗಳೂರು, ದಿನಾಂಕ : 3-3-2012

ಶ್ರೀ ವಿಜಯಮಹಂತೇಶ್ ದಾನಮ್ಮನವರ್, ಕೆ.ಎ.ಎಸ್. (ಹಿರಿಯ ಶ್ರೇಣಿ) ಅಧಿಕಾರಿ, ಹಿರಿಯ ಉಪ ವಿಭಾಗಾಧಿಕಾರಿ, ಬೆಳಗಾಂ ಉಪ ವಿಭಾಗ, ಬೆಳಗಾಂ ಇವರನ್ನು ಅಧಿಸೂಚನೆ ಸಂಖ್ಯೆ : ಸಿಆಸುಇ 04 ಆಸೇವ 2012, ದಿನಾಂಕ : 2-3-2012 ರಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿ, ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ (NHAI) ಧಾರವಾಡ ಹುದ್ದೆಗೆ ವರ್ಗಾಯಿಸಿರುವುದನ್ನು ಮಾರ್ಪಡಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಜನರಲ್ ಮ್ಯಾನೇಜರ್ (ಆಡಳಿತ ಮತ್ತು ಮಾನವ ಸಂಪನ್ಮೂಲ) ಹುಬ್ಬಳ್ಳಿ-ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಹುಬ್ಬಳ್ಳಿ-ಖಾಲಿ ಹುದ್ದೆಗೆ ನೇಮಿಸಲು ಇವರ ಸೇವೆಯನ್ನು ಇಂಧನ ಇಲಾಖೆಯ ವಶಕ್ಕೆ ನೀಡಲಾಗಿದೆ.

ಶ್ರೀ ಮಹಂತೇಶ್ ಬಿಳಗಿ, ಕೆ.ಎ.ಎಸ್. (ಹಿರಿಯ ಶ್ರೇಣಿ) ಅಧಿಕಾರಿ, ಹಿರಿಯ ಉಪ ವಿಭಾಗಾಧಿಕಾರಿ, ದಾವಣಗೆರೆ ಉಪ ವಿಭಾಗ, ದಾವಣಗೆರೆ ಇವರನ್ನು ಅಧಿಸೂಚನೆ ಸಂಖ್ಯೆ : ಸಿಆಸುಇ 04 ಆಸೇವ 2012, ದಿನಾಂಕ : 2-3-2012 ರಲ್ಲಿ ಜನರಲ್ ಮ್ಯಾನೇಜರ್ (ಆಡಳಿತ ಮತ್ತು ಮಾನವ ಸಂಪನ್ಮೂಲ) ಹುಬ್ಬಳ್ಳಿ-ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಹುಬ್ಬಳ್ಳಿ ಹುದ್ದೆಗೆ ವರ್ಗಾಯಿಸಿರುವುದನ್ನು ಮಾರ್ಪಡಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವಿಶೇಷ ಭೂಸ್ವಾಧೀನಾಧಿಕಾರಿ, ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ (NHAI), ಧಾರವಾಡ-ಖಾಲಿ ಹುದ್ದೆಗೆ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ವಡಗಾವೆ ಬಸವರಾಜ
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿ.ಆ.ಸು.ಇಲಾಖೆ (ಸೇವೆಗಳು-2).

ಪಿ.ಆರ್. 398

DEPARTMENT OF PERSONNEL AND ADMINISTRATIVE REFORMS SECRETARIAT

NOTIFICATION

No. DPAR 123 SFP 2011, Bangalore, dated : 6th March, 2012.

Orders of transfer issued in Notification No. DPAR 123 SFP 2011, dated 2nd March, 2012 in respect of Sri R.N. Lakshman, SFS, Deputy Conservator of Forests, Social Forestry, Chitradurga vice Sri Ambadi Madhav, IFS transferred is hereby kept in abeyance till 15-4-2012.

Sri Ambadi Madhav, IFS (KN-2002), is continued as Deputy Conservator of Forests, Hassan Territorial Division, Hassan and Sri R.N. Lakshman, SFS, as Deputy Conservator of Forests, Social Forestry, Chitradurga respectively till 15-4-2012.

The orders issued in Notification No. DPAR 123 SFP 2011, dated 2nd March, 2012 with regard to transfer of Sri R.N. Lakshman SFS as Deputy Conservator of Forests, Hassan Territorial Division, Hassan, Will come in to effect from 16-4-2012.

By Order and in the name of the Governor of Karnataka,

N. SRINIVASA MURTHY

Under Secretary to Government,

DP & AR (Services-IV)

P.R. 399

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಲಾ 129 ಎಲ್‌ಎಜಿ 2011, ಬೆಂಗಳೂರು, ದಿನಾಂಕ : 1-3-2012

ಶ್ರೀ ಎಂ.ಬಿ. ನಾಗರಾಜ್, ಜಿಲ್ಲಾ ಸರ್ಕಾರಿ ವಕೀಲರು, ರಾಯಚೂರು, ಇವರ ಸೇವಾವಧಿಯು ಮುಕ್ತಾಯವಾಗಿರುವುದರಿಂದ ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1977ರ ನಿಯಮ 26(2) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹುದ್ದೆಯ ಅಧಿಕಾರ ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವರೆಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಶ್ರೀ ಸಿ. ರಾಘವೇಂದ್ರ ತಂದೆ ಭೀಮಾಚಾರ್, ವಕೀಲರು, ಇವರನ್ನು ರಾಯಚೂರು ಜಿಲ್ಲೆಯ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಡಿ.ಎ. ಗೌರೀಶ

ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-I),

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ.

ಪಿ.ಆರ್. 400

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 119 ಪೊಸಿಪ 2012, ಬೆಂಗಳೂರು, ದಿನಾಂಕ : 6-3-2012

ರಾಜ್ಯ ಪೊಲೀಸ್ ಇಲಾಖೆಯ ಈ ಕೆಳಕಂಡ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಸಶಸ್ತ್ರ) ವೃಂದದ ಅಧಿಕಾರಿಗಳನ್ನು ಅವರ ಹೆಸರುಗಳ ಮುಂದೆ ಸೂಚಿಸಿರುವ ಹುದ್ದೆಗಳಿಗೆ, ಸಾರ್ವಜನಿಕ ಹಿತದೃಷ್ಟಿಯಿಂದ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ, ವರ್ಗಾಯಿಸಿ ಸ್ಥಳನಿಯುಕ್ತಿಗೊಳಿಸಲಾಗಿದೆ.

ಕ್ರಮ ಸಂಖ್ಯೆ	ಹೆಸರು ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹುದ್ದೆ ಶ್ರೀಯುತರು :	ವರ್ಗಾವಣೆ ನಂತರ ಸ್ಥಳನಿಯುಕ್ತಿಗೊಳಿಸಿದ ಹುದ್ದೆ
1.	ಶ್ರೀ ವಿ.ಎಸ್. ಪ್ರಭಾಕರ್, ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಸಶಸ್ತ್ರ), ಎಂ.ಟಿ.ಓ. ಬೆಂಗಳೂರು	ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಸಶಸ್ತ್ರ), ಘನತೆವೆತ್ತ ರಾಜ್ಯಪಾಲರ ಎ.ಡಿ.ಸಿ., ರಾಜಭವನ, ಬೆಂಗಳೂರು ಶ್ರೀ ಕೆ.ಸಿ.ವಿ. ಮಾನೆ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ ನಿಯೋಜನೆ ಮೇರೆಗೆ

2.	ಶ್ರೀ ಕೆ.ಸಿ.ವಿ. ಮಾನೆ, ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಸಶಸ್ತ್ರ), ಘನತೆವೆತ್ತ ರಾಜ್ಯಪಾಲರ ಎ.ಡಿ.ಸಿ., ರಾಜಭವನ, ಬೆಂಗಳೂರು	ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಸಶಸ್ತ್ರ), ಎಂ.ಟಿ.ಓ., ಬೆಂಗಳೂರು ಶ್ರೀ ವಿ.ಎಸ್. ಪ್ರಭಾಕರ್ ಇವರ ವರ್ಗಾವಣೆಯಿಂದ ತೆರವಾದ ಹುದ್ದೆ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಟಿ.ಎನ್. ರವಿಪ್ರಕಾಶ್

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 401 ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು–ಎ)

ಒಳಾಡಳಿತ ಸಚಿವಾಲಯ

ತಿದ್ದುಪಡಿ

ಸಂಖ್ಯೆ : ಒಇ 81 ಪೊಸಿಲಿ 2010, ಬೆಂಗಳೂರು, ದಿನಾಂಕ : 1–3–2012

ಸರ್ಕಾರದ ಅಧಿಸೂಚನೆ ಸಂಖ್ಯೆ : ಒಇ 81 ಪೊಸಿಲಿ 2010, ದಿನಾಂಕ : 25–5–2011ರ ಕ್ರಮ ಸಂಖ್ಯೆ : 18ರಲ್ಲಿ "ಶ್ರೀ ಹಲ್ಲೂರ್ ಅಬ್ದುಲ್ ರಜಾಡ್ ಲಾಡ್" ಎಂಬುದರ ಬದಲಾಗಿ "ಅಬ್ದುಲ್‌ರಜಾಕ್ ಲಾಡಸಾ ಹಳ್ಳೂರ" ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಟಿ.ಎನ್. ರವಿಪ್ರಕಾಶ್

ಪಿ.ಆರ್. 402 ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು)

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 527 ಪಿಪಿಇ 2011, ಬೆಂಗಳೂರು, ದಿನಾಂಕ : 3–3–2012

ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಈ ಕೆಳಕಂಡ ತಃಖ್ತೆಯ ಅಂಕಣ (2) ರಲ್ಲಿ ನಮೂದಿಸಿರುವ ಸರ್ಕಾರಿ ಅಭಿಯೋಜಕರುಗಳನ್ನು ಅವರುಗಳ ಕೋರಿಕೆಯ ಮೇರೆಗೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡ ತಃಖ್ತೆಯ ಅಂಕಣ (3) ರಲ್ಲಿ ನಮೂದಿಸಿರುವ ಸ್ಥಳಗಳಿಗೆ ಈ ಕೂಡಲೇ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ.

ಕ್ರಮ ಸಂಖ್ಯೆ	ಹೆಸರು ಮತ್ತು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ	ವರ್ಗಾಯಿಸಿರುವ ಸ್ಥಳ
1	2	3
1.	ಶ್ರೀ ಅಣ್ಣಾಸಾಹೇಬ್ ಅಪ್ಪಾಸಾಹೇಬ್ ಪಾರಶೆಟ್ಟಿ, ಸರ್ಕಾರಿ ಅಭಿಯೋಜಕರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಹಾಸನ	5ನೇ ಶೀಘ್ರಗತಿ ನ್ಯಾಯಾಲಯ, ಮೈಸೂರು
2.	ಶ್ರೀ ವಿ.ಎಸ್. ಭಟ್, ಸರ್ಕಾರಿ ಅಭಿಯೋಜಕರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಂಡ್ಯ	ಬೆಂಗಳೂರಿನ 3ನೇ ತ್ವರಿತ ವಿಲೇವಾರಿ ನ್ಯಾಯಾಲಯ
3.	ಶ್ರೀ ಜಿ. ವೆಂಕಟೇಶ್, ಮಂಡನಾಧಿಕಾರಿಗಳು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಸೇವೆಯನ್ನು ಹಿಂದಕ್ಕೆ ಪಡೆದು	1ನೇ ಎ.ಸಿ.ಎಂ.ಎಂ. ಬೆಂಗಳೂರು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಹೆಚ್.ಕೆ. ನಿಂಗಪ್ಪ

ಪಿ.ಆರ್. 403 ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು–ಬಿ)

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 30 ಕಅಸೇ 2012, ಬೆಂಗಳೂರು, ದಿನಾಂಕ : 5-3-2012

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಟಿ.ಎನ್. ಶಿವಶಂಕರ್, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ, ಬೆಂಗಳೂರು ಉತ್ತರ ವಲಯ, ಇವರನ್ನು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ (ತರಬೇತಿ) ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿ, ಬೆಂಗಳೂರು ಇಲ್ಲಿ ಖಾಲಿ ಇರುವ ಹುದ್ದೆಗೆ ಮುಂದಿನ ಆದೇಶದವರೆಗೆ ವರ್ಗಾಯಿಸಿ ಸರ್ಕಾರವು ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಬಿ. ರಾಜಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ (ಪೊಲೀಸ್ ಸಹಾಯಕ ಸೇವೆಗಳು)

ಪಿ.ಆರ್. 404

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಇಡಿ 33 ಡಿಎಆರ್ 2012, ಬೆಂಗಳೂರು, ದಿನಾಂಕ : 5-3-2012

ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿಆಸುಇ 11 ಆಸೇವ 2012, ದಿನಾಂಕ : 1-3-2012 ರನ್ವಯ ಶ್ರೀ ಸಿ.ಎಂ. ರಾಜೇಂದ್ರ, ಕೆ.ಎ.ಎಸ್. (ಆಯ್ಕೆ ಶ್ರೇಣಿ) ನಿರ್ದೇಶಕರು, ಸರ್ವ ಶಿಕ್ಷಣ ಅಭಿಯಾನ, ಬೆಂಗಳೂರು ಇವರನ್ನು ಕಾರ್ಯದರ್ಶಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇಲ್ಲಿಗೆ ವರ್ಗಾಯಿಸಿ ನೇಮಿಸಿದೆ. ಆದುದರಿಂದ ಸದರಿ ಅಧಿಕಾರಿಯವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ನಿರ್ದೇಶಕರು, ಸರ್ವ ಶಿಕ್ಷಣ ಅಭಿಯಾನ ಹುದ್ದೆಯಿಂದ ಬಿಡುಗಡೆಗೊಳಿಸಿ, ಶ್ರೀ ಎಂ.ಎನ್. ಬೇಗ್, ನಿರ್ದೇಶಕರು, ಆರ್.ಎಂ.ಎಸ್.ಎ. ಬೆಂಗಳೂರು ಇವರನ್ನು ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಎಸ್.ಬಿ. ಸಸಾಲಟ್ಟಿ
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಆಡಳಿತ).

ಪಿ.ಆರ್. 405

ಶಿಕ್ಷಣ ಸಚಿವಾಲಯ

ತಿದ್ದುಪಡಿ ಆದೇಶ

ಸಂಖ್ಯೆ : ಇಡಿ 81 ಯುಪಿಸಿ 2012, ಬೆಂಗಳೂರು, ದಿನಾಂಕ : 3-3-2012

ಸರ್ಕಾರದ ಅಧಿಸೂಚನೆ ಸಂಖ್ಯೆ : ಇಡಿ 292 ಯುಪಿಸಿ 2004, ದಿನಾಂಕ : 25-11-2005 ರಲ್ಲಿ ಸೇವಾ ವಿಲೀನಗೊಂಡ ಅರೆಕಾಲಿಕ ಉಪನ್ಯಾಸಕರ ಹೆಸರುಗಳು ತಪ್ಪಾಗಿ ನಮೂದಾಗಿದ್ದು, ಅದನ್ನು ಈ ಕೆಳಗಿನಂತೆ ತಿದ್ದಿ ಓದಿಕೊಳ್ಳತಕ್ಕದ್ದು.

ಕ್ರಮ ಸಂಖ್ಯೆ	ತಪ್ಪಾಗಿ ನಮೂದಾಗಿರುವುದು	ಸರಿಯಾಗಿ ನಮೂದಾಗಬೇಕಿರುವುದು
1.	ಸುಬ್ಬೇಗೌಡ, ಭಾರತೀ ಕಾಲೇಜು, ಪ್ರ.ದ.ಕಾ. ಚನ್ನರಾಯಪಟ್ಟಣ	ಸುಬ್ಬೇಗೌಡ, ಸಿ.ಎಸ್. ಭಾರತೀ ಕಾಲೇಜು, ಭಾರತೀ ನಗರ ಮದ್ದೂರು ತಾ: ಮಂಡ್ಯ ಜಿಲ್ಲೆ
2.	ಪುಟ್ಟಸ್ವಾಮಿಗೌಡ	ಪುಟ್ಟಸ್ವಾಮಿಗೌಡ, ಎಂ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಯು.ಬಿ. ಉಳವಿ
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ).

ಪಿ.ಆರ್. 406

ಶಿಕ್ಷಣ ಸಚಿವಾಲಯ

ತಿದ್ದುಪಡಿ

ಸಂಖ್ಯೆ ಇಡಿ 07 ಡಿಪಿಐ 2012 (ಭಾಗ), ಬೆಂಗಳೂರು, ದಿನಾಂಕ : 28–2–2012

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ 60 ವರ್ಷಗಳ ವಯೋಮಿತಿ ಪೂರೈಸಿ 2012 ನೇ ಸಾಲಿನಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತರಾಗಲಿರು ಅಧಿಕಾರಿಗಳು ವಯೋನಿವೃತ್ತಿ ಹೊಂದಲಿದ್ದಾರೆಂದು ಪ್ರಕಟಿಸಲಾಗಿದ್ದ ಸರ್ಕಾರದ ಅಧಿಸೂಚನೆ ಸಂಖ್ಯೆ : ಇಡಿ 07 ಡಿಪಿಐ 2011, ದಿನಾಂಕ : 31–2012 ರಲ್ಲಿ ಉಪ ನಿರ್ದೇಶಕರ ವೃಂದದ ಕ್ರಮ ಸಂಖ್ಯೆ : 6 ರ ಅಧಿಕಾರಿಗೆ ಸಂಬಂಧಿಸಿದಂತೆ

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಮತ್ತು ಹುದ್ದೆ	ಜನ್ಮ ದಿನಾಂಕ	ನಿವೃತ್ತಿ ದಿನಾಂಕ
06	ಕಂಬ್ರಯ್ಯ, ಪ್ರಾಂಶುಪಾಲರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ರಾಮನಗರ	2–2–1952	29–2–2012

ಎಂದು ಇರುವುದನ್ನು ಈ ಕೆಳಕಂಡಂತೆ ತಿದ್ದಿಕೊಂಡು ಓದಿಕೊಳ್ಳತಕ್ಕದ್ದು.

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು ಮತ್ತು ಹುದ್ದೆ	ಜನ್ಮ ದಿನಾಂಕ	ನಿವೃತ್ತಿ ದಿನಾಂಕ
06	ಕಂಬ್ರಯ್ಯ, ಪ್ರಾಂಶುಪಾಲರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ರಾಮನಗರ	2–3–1952	31–3–2012

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಎಸ್.ಬಿ. ಸಸಾಲಟ್ಟಿ
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಆಡಳಿತ)

ಪಿ.ಆರ್. 407

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ ಆಇ 74 ರಾಲೆಪ 2011, ಬೆಂಗಳೂರು, ದಿನಾಂಕ : 1–3–2012

ರಾಜ್ಯ ಲೆಕ್ಕಪತ್ರ ಇಲಾಖೆಯ ಈ ಕೆಳಕಂಡ ಸಹಾಯಕ ನಿಯಂತ್ರಕರುಗಳಿಗೆ ರೂ. 18150–450–19500–525–22650–600–26250 675–26925ರ ವೇತನ ಶ್ರೇಣಿಯ ಉಪ ನಿಯಂತ್ರಕರ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿ ಆದೇಶದವರೆಗೆ ಅವರ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ನೇಮಿಸಿದೆ.

ಕ್ರ. ಸಂ.	ಅಧಿಕಾರಿಗಳ ಹೆಸರು ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಛೇರಿ ಶ್ರೀ/ಶ್ರೀಮತಿ	ಉಪ ನಿಯಂತ್ರಕರ ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಿರುವ ಹುದ್ದೆ ಮತ್ತು ಕಛೇರಿ ವಿಳಾಸ
1	2	3
1.	ಸಂಗಪ್ಪ ಉಪಾಸೆ, ಲೆಕ್ಕಾಧಿಕಾರಿ, ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು	ಮುಖ್ಯ ಹಣಕಾಸು ನಿಯಂತ್ರಣಾಧಿಕಾರಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಬೆಂಗಳೂರು–ನಿಮ್ನೀಕರಿಸಿದ ಹುದ್ದೆ.
2.	ಷೇಕ್ ಲತೀಫ್, ಲೆಕ್ಕಾಧಿಕಾರಿ, ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು	ಮುಖ್ಯ ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತ್ ಮಂಗಳೂರು (ಖಾಲಿ ಹುದ್ದೆ ಓ.ಪಿ.ಜಿ. ಆಧಾರದ ಮೇಲೆ)
3.	ಎಸ್. ಮಹಾಂತೇಶ್, ಸಹಾಯಕ ನಿಯಂತ್ರಕರು, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ, ದಾವಣಗೆರೆ	ಮುಖ್ಯ ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತ್ ಚಿತ್ರದುರ್ಗ (ಖಾಲಿ ಹುದ್ದೆ ಓ.ಪಿ.ಜಿ. ಆಧಾರದ ಮೇಲೆ)
4.	ಬಿ.ಕೆ. ಗಂಗಾಧರ್, ಲೆಕ್ಕಾಧಿಕಾರಿ ವಿತ್ತೀಯ ಕಾರ್ಯನೀತಿ ಸಂಸ್ಥೆ, ಎಂ.ಎಸ್.ಐ.ಎಲ್. ಕಟ್ಟಡ, ಬೆಂಗಳೂರು	ಉಪ ನಿಯಂತ್ರಕರು, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ರಾಜ್ಯ ಕಛೇರಿ, ಬೆಂಗಳೂರು–ಹೊಸದಾಗಿ ಸೃಜಿಸಿರುವ ಹುದ್ದೆ.
5.	ಶಾಂತವ್ವ ಬಿ. ಕಡಿ, ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತ್, ಬಾಗಲಕೋಟೆ	ಮುಖ್ಯ ಲೆಕ್ಕಾಧಿಕಾರಿ, ಪಟ್ಟಣ ಅಭಿವೃದ್ಧಿ ಪ್ರಾಧಿಕಾರ, ಬಾಗಲಕೋಟೆ– ಶ್ರೀ ಯಡಹಳ್ಳಿರವರ ಸ್ಥಳಕ್ಕೆ.
6.	ಮೊಹಮ್ಮದ್ ಇಕ್ಬಾಲ್ ಎಂ. ಮಿರ್ಜಾ ಸಹಾಯಕ ನಿಯಂತ್ರಕರು, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಬಿಜಾಪುರ	ಮುಖ್ಯ ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತ್, ರಾಯಚೂರು (ಖಾಲಿ ಹುದ್ದೆ, ಓ.ಪಿ.ಜಿ. ಆಧಾರದ ಮೇಲೆ)
7.	ಎ. ಚನ್ನಪ್ಪ, ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತ್, ಬಳ್ಳಾರಿ	ಮುಖ್ಯ ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತ್, ಬಳ್ಳಾರಿ–ಖಾಲಿ ಹುದ್ದೆ.

1	2	3
8.	ಮಿಲನ್ ಎಸ್. ಮುರುಗೋಡ್, ಲೆಕ್ಕಾಧಿಕಾರಿ, ಪ್ರಾದೇಶಿಕ ಜಂಟಿ ನಿಯಂತ್ರಕರ ಕಛೇರಿ, ಕಾಲೇಜು ಶಿಕ್ಷಣ ಇಲಾಖೆ, ಮೈಸೂರು	ಸರ್ಕಾರಿ ಲೆಕ್ಕ ಪರಿಶೋಧಕರು, ಮೈಸೂರು ವಿಶ್ವ ವಿದ್ಯಾಲಯ, ಮೈಸೂರು-ಖಾಲಿ ಹುದ್ದೆ.
9.	ಎಂ.ಎ. ಸ್ವಪ್ನ, ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತ್, ಬೆಳಗಾವಿ	ಹಣಕಾಸು ಅಧಿಕಾರಿ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೆಳಗಾವಿ (ಖಾಲಿ ಹುದ್ದೆ, ಓ.ಪಿ.ಜಿ. ಆಧಾರದ ಮೇಲೆ)
10.	ಸಂಗೀತಾ ಗಜಾನನ ಭಟ್, ಲೆಕ್ಕಾಧಿಕಾರಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಮೈಸೂರು	ಸರ್ಕಾರಿ ಲೆಕ್ಕ ಪರಿಶೋಧಕರು, ತುಮಕೂರು ವಿಶ್ವ ವಿದ್ಯಾಲಯ, ತುಮಕೂರು (ಖಾಲಿ ಹುದ್ದೆ)
11.	ಬಸಪ್ಪ ಜೆ. ಗುಡಿಮನಿ, ಲೆಕ್ಕಾಧಿಕಾರಿ, ಕೆ.ಬಿ.ಜೆ.ಎನ್.ಎಲ್., ಭೀಮರಾಯನಗುಡಿ	ಮುಖ್ಯ ಲೆಕ್ಕಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಗುಲ್ಬರ್ಗ (ಖಾಲಿ ಹುದ್ದೆ)
12.	ಪಿ. ರವಿಕುಮಾರ್, ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತ್, ಚಾಮರಾಜನಗರ	ಮುಖ್ಯ ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತ್ ಚಾಮರಾಜನಗರ (ಖಾಲಿ ಹುದ್ದೆ, ಓ.ಪಿ.ಜಿ. ಆಧಾರದ ಮೇಲೆ)
13.	ಕೆ. ಬೀನಾ, ಲೆಕ್ಕಾಧಿಕಾರಿ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಬೆಂಗಳೂರು	ಮುಖ್ಯ ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತ್, ಚಿಕ್ಕಬಳ್ಳಾಪುರ (ಖಾಲಿ ಹುದ್ದೆ, ಓ.ಪಿ.ಜಿ. ಆಧಾರದ ಮೇಲೆ)
14.	ವೀರಗೌಡ ಪಾಟೀಲ್, ಲೆಕ್ಕಾಧಿಕಾರಿ, ಅಗ್ನಿಶಾಮಕ ದಳ, ಬೆಂಗಳೂರು	ಮುಖ್ಯ ಲೆಕ್ಕಾಧಿಕಾರಿ, ವಿತ್ತೀಯ ಕಾರ್ಯನೀತಿ ಸಂಸ್ಥೆ, ಎಂ.ಎಸ್.ಐ.ಎಲ್, ಕಟ್ಟಡ, ಬೆಂಗಳೂರು
15.	ಎಸ್. ಸುಶೀಲಮ್ಮ ಸಹಾಯಕ ನಿಯಂತ್ರಕರು (ಹಣಕಾಸು) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು	ಆರ್ಥಿಕ ಸಹಾಯಕರು, ನಿರ್ದೇಶಕರ ಕಛೇರಿ, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ, ವಿಶ್ವೇಶ್ವರಯ್ಯ ಚಿಕ್ಕಗೋಪುರ, ಬೆಂಗಳೂರು ಇಲ್ಲಿ ಶ್ರೀ ಡಿ. ತುಳಸೀದಾಸ್, ಉಪ ನಿಯಂತ್ರಕರು ಇವರ ಸ್ಥಳಕ್ಕೆ.
16.	ಕೆ.ಹೆಚ್. ಓಂಕಾರಪ್ಪ, ಕಾರ್ಯ ನಿರ್ವಹಣಾ ಅಧಿಕಾರಿಗಳು ತಾಲ್ಲೂಕು ಪಂಚಾಯತ್, ಮಳವಳ್ಳಿ	ಮುಖ್ಯ ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತ್, ಕೋಲಾರ (ಖಾಲಿ ಹುದ್ದೆ ಓ.ಪಿ.ಜಿ. ಆಧಾರದ ಮೇಲೆ)
17.	ಡಿ. ಕಂಬಣ್ಣ, ಲೆಕ್ಕಾಧಿಕಾರಿ, ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು	ಹಣಕಾಸು ಅಧಿಕಾರಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಬೆಂಗಳೂರು ಇಲ್ಲಿ ಹೊಸದಾಗಿ ಸೃಜಿಸಲಾದ ಹುದ್ದೆಗೆ.
18.	ಎಸ್. ಲಾವಣ್ಯ, ಲೆಕ್ಕಾಧಿಕಾರಿ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಬೆಂಗಳೂರು	ಮುಖ್ಯ ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತ್, ಬೆಂಗಳೂರು ನಗರ ಜಿಲ್ಲೆ- ಶ್ರೀ ಕಮಲಾಪುರ್‌ಕರ್ ರವಿ ರವರ ಸ್ಥಳಕ್ಕೆ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ.ಎಲ್. ರಮೇಶ

ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡ)

ಪಿ.ಆರ್. 408

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಅಪಜೀ 21 ಎಫ್‌ಪಿಸಿ 2012, ಬೆಂಗಳೂರು, ದಿನಾಂಕ : 3-3-2012

ಸರ್ಕಾರವು ಅಧಿಸೂಚನೆ ಸಂಖ್ಯೆ : DPAR 63 SFP 2011, ದಿನಾಂಕ : 4-1-2012 ರಲ್ಲಿ ಶ್ರೀ ಎ.ಕೆ. ವರ್ಮಾ, ಭಾ.ಅ.ಸೇ., ಇವರನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು), ಬೆಂಗಳೂರು ಇಲ್ಲಿಗೆ ವರ್ಗಾಯಿಸಿ ನೇಮಿಸಲಾಗಿದೆ.

2) ಈ ಹಿನ್ನೆಲೆಯಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತದ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ಸ್ 23 (i) ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಸದರಿಯವರನ್ನು ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ, ಮಂಗಳೂರು ಇದರ ನಿರ್ದೇಶಕರ ಮಂಡಳಿಗೆ ನಿರ್ದೇಶಕರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಉಮಾದೇವಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

ಪಿ.ಆರ್. 409

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಅಪಜೀ 22 ಎಫ್‌ಪಿಸಿ 2012, ಬೆಂಗಳೂರು, ದಿನಾಂಕ : 3-3-2012

ಸರ್ಕಾರವು ಅಧಿಸೂಚನೆ ಸಂಖ್ಯೆ : DPAR 63 SFP 2011, ದಿನಾಂಕ : 4-1-2012 ರಲ್ಲಿ ಶ್ರೀ ಇಂದು ಬಿ. ಶ್ರೀವಾಸ್ತವ, ಭಾ.ಅ.ಸೇ., ಇವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ, ಬೆಂಗಳೂರು ಇಲ್ಲಿಗೆ ಹಾಗೂ ಶ್ರೀ ಎ.ಕೆ. ವರ್ಮಾ, ಭಾ.ಅ.ಸೇ., ಇವರನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು), ಬೆಂಗಳೂರು ಇಲ್ಲಿಗೆ ವರ್ಗಾಯಿಸಿ ನೇಮಿಸಿದೆ.

ಸರ್ಕಾರವು ಅಧಿಸೂಚನೆ ಸಂಖ್ಯೆ : ಸಿಆಸುಇ 224 ಸಆಸೇ 2011, ದಿನಾಂಕ : 11-1-2012 ರಲ್ಲಿ ಶ್ರೀ ಎಂ.ಎಸ್. ಗಣಪತಿ, ಸರ್ಕಾರದ ಉಪ ಕಾರ್ಯದರ್ಶಿ, ಇವರನ್ನು ಶ್ರೀ ಪ್ರದೀಪ್ ಎಸ್. ರಾಜನಾಳ, ಜಂಟಿ ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆಗಳ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ಬೆಂಗಳೂರು ಇವರ ಜಾಗದಲ್ಲಿ ವರ್ಗಾಯಿಸಿ ನೇಮಿಸಿದೆ.

ಈ ಹಿನ್ನೆಲೆಯಲ್ಲಿ ಮೇಲ್ಕಂಡ ಅಧಿಕಾರಿಗಳನ್ನು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ಸ್ 23 (i) ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇದರ ನಿರ್ದೇಶಕರ ಮಂಡಳಿಗೆ ನಿರ್ದೇಶಕರುಗಳನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಉಮಾದೇವಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

ಪಿ.ಆರ್. 410

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಪಸಂಮೀ 43 ಮೀಇಸೇ 2012, ಬೆಂಗಳೂರು, ದಿನಾಂಕ : 3-3-2012

ಮೀನುಗಾರಿಕೆ ಇಲಾಖೆಯ ಕೆಳಕಂಡ ಮೀನುಗಾರಿಕೆ ಉಪ ನಿರ್ದೇಶಕರುಗಳನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಆಡಳಿತಾತ್ಮಕ ಹಿತದೃಷ್ಟಿಯಿಂದ ಅವರುಗಳ ಹೆಸರುಗಳ ಮುಂದೆ ಕಾಣಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ಆದೇಶಿಸಿದೆ.

ಕ್ರ. ಸಂ.	ಹೆಸರು ಮತ್ತು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆ ಮತ್ತು ಕಛೇರಿ	ವರ್ಗಾಯಿಸಿರುವ ಸ್ಥಳ ಮತ್ತು ಕಛೇರಿ
1.	ಡಾ. ಸಿ.ಎಸ್. ನಾಗರಾಜಯ್ಯ, ಮೀನುಗಾರಿಕೆ ಉಪ ನಿರ್ದೇಶಕರು, (ಎರವಲು ಸೇವೆಯಲ್ಲಿ), ಜಲಾನಯನ ಅಭಿವೃದ್ಧಿ ಇಲಾಖೆ, ಆಯುಕ್ತರ ಕಛೇರಿ, ಬೆಂಗಳೂರು	ಮೀನುಗಾರಿಕೆ ಉಪ ನಿರ್ದೇಶಕರು (ಸಾಂಖ್ಯಿಕ), ಮೀನುಗಾರಿಕೆ ನಿರ್ದೇಶನಾಲಯ, ಬೆಂಗಳೂರು- ಶ್ರೀ ಯು. ರಾಮಚಂದ್ರರವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ
2.	ಶ್ರೀ ಯು. ರಾಮಚಂದ್ರ, ಮೀನುಗಾರಿಕೆ ಉಪ ನಿರ್ದೇಶಕರು (ಸಾಂಖ್ಯಿಕ), ಮೀನುಗಾರಿಕೆ ನಿರ್ದೇಶನಾಲಯ, ಬೆಂಗಳೂರು	ನಿಯೋಜನೆ ಮೇಲೆ ಮೀನುಗಾರಿಕೆ ಉಪ ನಿರ್ದೇಶಕರು, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತರ ಕಛೇರಿ, ಬೆಂಗಳೂರು. ಡಾ. ಸಿ.ಎಸ್. ನಾಗರಾಜಯ್ಯ ಇವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಡಿ.ಎಂ. ರಾಜಣ್ಣ

ಸರ್ಕಾರದ ಅಧೀನ ಕಾರ್ಯದರ್ಶಿ,

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ (ಮೀ).

ಪಿ.ಆರ್. 411

ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಆನಾಸ 41 ಎಫ್‌ಪಿಪಿ 2011, ಬೆಂಗಳೂರು, ದಿನಾಂಕ : 3-3-2012

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ ಇದರ ಮೆಮೋರಾಂಡಂ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ ಅನುಚ್ಛೇದ 75(I) ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಎಂ.ಎಸ್. ಗಣಪತಿ, ಸರ್ಕಾರದ ಜಂಟಿ ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆಗಳ ಇಲಾಖೆ, ಇವರನ್ನು ಶ್ರೀ ಪ್ರದೀಪ್ ಎಸ್. ರಾಜನಾಳ್ ಇವರ ಸ್ಥಾನದಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ ನಿರ್ದೇಶಕರುಗಳ ಮಂಡಳಿಯಲ್ಲಿ ನಿರ್ದೇಶಕರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಂ. ವಾಸುದೇವಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ.

ಪಿ.ಆರ್. 412

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೭	ಬೆಂಗಳೂರು, ಗುರುವಾರ, ಮಾರ್ಚ್ ೨೨, ೨೦೧೨ (ಚೈತ್ರ ೨ ಶಕ ವರ್ಷ ೧೯೩೩)	ಸಂಚಿಕೆ ೧೨

ಭಾಗ–೩

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ ಸಂಬಂಧಿಸಿದ ಅಧಿಸೂಚನೆಗಳು

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 10 ಪಿಪಿಇ 2011, ಬೆಂಗಳೂರು, ದಿನಾಂಕ 24ನೇ ಸೆಪ್ಟೆಂಬರ್ 2011

ಈ ಕೆಳಕಂಡ ತಃಖ್ತೆಯ ಅಂಕಣ (2) ರಲ್ಲಿ ನಮೂದಿಸಿರುವ ನ್ಯಾಯಾಲಯಗಳಲ್ಲಿ ತಃಖ್ತೆಯ ಅಂಕಣ (3) ಮತ್ತು (4) ರಲ್ಲಿ ನಮೂದಿಸಿರುವ ಪ್ರಕರಣ ಮತ್ತು ಪ್ರತಿ ಪ್ರಕರಣಗಳು ದಾಖಲಾಗಿರುತ್ತವೆ. ಆದ ಕಾರಣ ಅಂಕಣ (4) ರಲ್ಲಿ ನಮೂದಿಸಿರುವ ಪ್ರತಿ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ಹಾಜರಾಗಲು ಮತ್ತು ಪ್ರಕರಣವನ್ನು ನಡೆಸಲು ಅಂಕಣ (5) ರಲ್ಲಿ ನಮೂದಿಸಿರುವ ಅಭಿಯೋಜಕರನ್ನು ಸರ್ಕಾರದ ಪರವಾಗಿ ಹಾಜರಾಗಲು ನೇಮಿಸಿದೆ.

ಕ್ರ. ಸಂ.	ನ್ಯಾಯಾಲಯದ ಹೆಸರು	ಪ್ರಕರಣ ಸಂಖ್ಯೆ : Sc/cc/Spl.cc	ಪ್ರತಿ ಪ್ರಕರಣ ಸಂಖ್ಯೆ : Sc/cc/Spl.cc	ಪ್ರತಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹಾಜರಾಗಲು ಮತ್ತು ಪ್ರಕರಣವನ್ನು ನಡೆಸಲು
1	2	3	4	5
1	ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಮಗಳೂರು	ಸ್ಪೆಷಲ್ ಕೇಸ್ 213/10	ಎಸ್.ಸಿ. 233/10	ಪ್ರಧಾನ ಸರ್ಕಾರಿ ಅಭಿಯೋಜಕರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಮಗಳೂರು
		ಎಸ್.ಸಿ. 52/08	ಎಸ್.ಸಿ. 93/11	
2	ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಮಗಳೂರು	ಎಸ್.ಸಿ. 15/10	ಎಸ್.ಸಿ. 21/10	ಅಪರ ಸರ್ಕಾರಿ ಅಭಿಯೋಜಕರು, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಮಗಳೂರು
3	ವಿಶೇಷ ನ್ಯಾಯಾಲಯ, ರಾಯಚೂರು	ಸ್ಪೆಷಲ್ ಎ.ಸಿ. 15/10	ಎಸ್.ಸಿ. 176/10	ವಿಶೇಷ ಸರ್ಕಾರಿ ಅಭಿಯೋಜಕರು, ಎಫ್.ಟಿ.ಸಿ. ರಾಯಚೂರು
4	ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಹಾವೇರಿ	ಎಸ್.ಸಿ./ಎಸ್.ಟಿ. 12/09	ಎಸ್.ಸಿ. 37/11	ವಿಶೇಷ ಸರ್ಕಾರಿ ಅಭಿಯೋಜಕರು, ಎಫ್.ಟಿ.ಸಿ. ಹಾವೇರಿ
5	ಜೆ.ಎಂ.ಎಫ್.ಸಿ. ನ್ಯಾಯಾಲಯ, ಸಿರಗುಪ್ಪ	ಸಿ.ಸಿ. 49/11	ಸಿ.ಸಿ. 47/11	ಸಹಾಯಕ ಅಭಿಯೋಗ ನಿರ್ದೇಶಕರು, ಬಳ್ಳಾರಿ

ಕ್ರ. ಸಂ.	ನ್ಯಾಯಾಲಯದ ಹೆಸರು	ಪ್ರಕರಣ ಸಂಖ್ಯೆ : Sc/cc/Spl.cc	ಪ್ರತಿ ಪ್ರಕರಣ ಸಂಖ್ಯೆ : Sc/cc/Spl.cc	ಪ್ರತಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹಾಜರಾಗಲು ಮತ್ತು ಪ್ರಕರಣವನ್ನು ನಡೆಸಲು
6	ಸಿಜೆ (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಹಾನಗಲ್	ಸಿ.ಸಿ. 123/09	ಸಿ.ಸಿ. 124/09	ಸಹಾಯಕ ಸರ್ಕಾರಿ ಅಭಿಯೋಜಕರು, ಸಿಜೆ (ಹಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಹಾನಗಲ್
7	ಜೆ.ಎಂ.ಎಫ್.ಸಿ. ನ್ಯಾಯಾಲಯ, ಸಂಕೇಶ್ವರ	ಸಿ.ಸಿ. 37/10	ಸಿ.ಸಿ. 38/10	ಸಹಾಯಕ ಸರ್ಕಾರಿ ಅಭಿಯೋಜಕರು, ಜೆ.ಎಂ.ಎಫ್.ಸಿ. ನ್ಯಾಯಾಲಯ, ಹುಕ್ಕೇರಿ
8	ಎಫ್.ಟಿ.ಸಿ., ಬೈಲಹೊಂಗಲ	ಎಸ್.ಸಿ. 100/11	ಎಸ್.ಸಿ. 122/11	6ನೇ ಅಪರ ಸರ್ಕಾರಿ ಅಭಿಯೋಜಕರು, 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಳಗಾವಿ
9	2ನೇ ಅಪರ ಜೆ.ಎಂ.ಎಫ್.ಸಿ. ನ್ಯಾಯಾಲಯ, ಚಿತ್ರದುರ್ಗ	ಸಿ.ಸಿ. 1370/09	ಸಿ.ಸಿ. 1371/09	ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, ಸಿ.ಜೆ.ಎಂ. ನ್ಯಾಯಾಲಯ, ಚಿತ್ರದುರ್ಗ
10	ಜೆ.ಎಂ.ಎಫ್.ಸಿ. ನ್ಯಾಯಾಲಯ, ಶಹಾಪುರ	ಸಿ.ಸಿ. 173/10	ಸಿ.ಸಿ. 168/10	ಸಹಾಯಕ ಸರ್ಕಾರಿ ಅಭಿಯೋಜಕರು, ಜೆ.ಎಂ.ಎಫ್.ಸಿ. ನ್ಯಾಯಾಲಯ, ಶೋರಾಪುರ
		322/10	103/10	
		119/10	243/10	
11	2ನೇ ಅಪರ ಜೆ.ಎಂ.ಎಫ್.ಸಿ. ನ್ಯಾಯಾಲಯ, ಮೈಸೂರು	ಸಿ.ಸಿ. 721/10	ಸಿ.ಸಿ. 735/10	ಸಹಾಯಕ ಸರ್ಕಾರಿ ಅಭಿಯೋಜಕರು, 4ನೇ ಅಪರ ಸಿಜೆ (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಮೈಸೂರು
12	ಅಪರ ಸಿಜೆ (ಹಿವಿ) ಮತ್ತು ಸಿ.ಜೆ.ಎಂ. ನ್ಯಾಯಾಲಯ, ಮಂಡ್ಯ	ಸಿ.ಸಿ. 56/10 57/10	ಸಿ.ಸಿ. 87/10 89/11	ಸಹಾಯಕ ಸರ್ಕಾರಿ ಅಭಿಯೋಜಕರು, ಜೆ.ಎಂ.ಎಫ್.ಸಿ. ನ್ಯಾಯಾಲಯ, ಮಂಡ್ಯ
13	ಸಿಜೆ (ಹಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಗುಬ್ಬಿ	ಸಿ.ಸಿ. 115/09	ಸಿ.ಸಿ. 99/09	ಸಹಾಯಕ ಸರ್ಕಾರಿ ಅಭಿಯೋಜಕರು, ಸಿಜೆ (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಗುಬ್ಬಿ
14	ಎಫ್.ಟಿ.ಸಿ. ಚಿತ್ರದುರ್ಗ	ಎಸ್.ಸಿ. 63/11	ಎಸ್.ಸಿ. 59/11	ಅಪರ ಸರ್ಕಾರಿ ಅಭಿಯೋಜಕರು, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿತ್ರದುರ್ಗ
15	ಜೆ.ಎಂ.ಎಫ್.ಸಿ. ನ್ಯಾಯಾಲಯ, ಹೊಸದುರ್ಗ	ಸಿ.ಸಿ. 307/10	ಸಿ.ಸಿ. 308/10	ಸಹಾಯಕ ಸರ್ಕಾರಿ ಅಭಿಯೋಜಕರು, ಜೆ.ಎಂ.ಎಫ್.ಸಿ. ನ್ಯಾಯಾಲಯ, ಹೊಳಲ್ಕೆರೆ
16	ಸಿಜೆ (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಬಂಟ್ವಾಳ	ಸಿ.ಸಿ. 13/10	ಸಿ.ಸಿ. 85/10	ಸಹಾಯಕ ಸರ್ಕಾರಿ ಅಭಿಯೋಜಕರು, ಸಿಜೆ (ಹಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಬಂಟ್ವಾಳ
		1564/08	222/09	
		607/11	675/10	
		501/11	503/11	
		184/11	870/10	
		428/11	431/11	

ಕ್ರ. ಸಂ.	ನ್ಯಾಯಾಲಯದ ಹೆಸರು	ಪ್ರಕರಣ ಸಂಖ್ಯೆ : Sc/cc/Spl.cc	ಪ್ರತಿ ಪ್ರಕರಣ ಸಂಖ್ಯೆ : Sc/cc/Spl.cc	ಪ್ರತಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹಾಜರಾಗಲು ಮತ್ತು ಪ್ರಕರಣವನ್ನು ನಡೆಸಲು
		632/10	700/10	
		536/10	579/10	
		583/10	19/10	
		892/10	379/10	
		43/08	906/08	
		609/09	583/09	
		485/10	372/10	
		398/11	123/11	
		577/09	556/09	
		516/09	370/09	
		101/10	581/10	
		919/10	1099/10	
		223/10	257/10	
		1066/10	1065/10	
		17/11	871/10	
		469/10	474/10	
		226/10	578/10	
		87/10	78/10	
17	ಪ್ರಧಾನ ಸಿಜೆ (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಚಿಕ್ಕಮಗಳೂರು	ಸಿ.ಸಿ. 1893/06	ಸಿ.ಸಿ.1555/06	ಸಹಾಯಕ ಸರ್ಕಾರಿ ಅಭಿಯೋಜಕರು, ಹೆಚ್ಚುವರಿ ಸಿಜೆ (ಹಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಚಿಕ್ಕಮಗಳೂರು
18	ಸಿಜೆ (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಮುಧೋಳ	ಸಿ.ಸಿ. 53/11	ಸಿ.ಸಿ. 54/11	ಸಹಾಯಕ ಸರ್ಕಾರಿ ಅಭಿಯೋಜಕರು, ಸಿಜೆ (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಮುಧೋಳ
		58/11	76/11	
19	ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಗದಗ	ಎಸ್.ಸಿ. 39/09	ಎಸ್.ಸಿ. 3/10	ವಿಶೇಷ ಸರ್ಕಾರಿ ಅಭಿಯೋಜಕರು, ತ್ವರಿತ ವಿಲೇವಾರಿ ನ್ಯಾಯಾಲಯ, ಗದಗ
20	ತ್ವರಿತ ವಿಲೇವಾರಿ ನ್ಯಾಯಾಲಯ, ಅಥಣಿ	ಎಸ್.ಸಿ. 113/11	ಎಸ್.ಸಿ. 134/11	6ನೇ ಅಪರ ಸರ್ಕಾರಿ ಅಭಿಯೋಜಕರು, 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಳಗಾವಿ
21	2ನೇ ಅಧಿಕ ಜೆ.ಎಂ.ಎಫ್.ಸಿ. ನ್ಯಾಯಾಲಯ, ಶಿವಮೊಗ್ಗ	ಸಿ.ಸಿ. 1102/10	ಸಿ.ಸಿ. 1512/10	1ನೇ ಅಧಿಕ ಸಹಾಯಕ ಸರ್ಕಾರಿ ಅಭಿಯೋಜಕರು, 1ನೇ ಅಧಿಕ ಜೆ.ಎಂ.ಎಫ್.ಸಿ. ನ್ಯಾಯಾಲಯ, ಶಿವಮೊಗ್ಗ

ಕ್ರ. ಸಂ.	ನ್ಯಾಯಾಲಯದ ಹೆಸರು	ಪ್ರಕರಣ ಸಂಖ್ಯೆ : Sc/cc/Spl.cc	ಪ್ರತಿ ಪ್ರಕರಣ ಸಂಖ್ಯೆ : Sc/cc/Spl.cc	ಪ್ರತಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಹಾಜರಾಗಲು ಮತ್ತು ಪ್ರಕರಣವನ್ನು ನಡೆಸಲು
22	ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿತ್ರದುರ್ಗ	ಎಸ್.ಸಿ. 2/11	ಎಸ್.ಸಿ. 72/11	ಅಪರ ಸರ್ಕಾರಿ ಅಭಿಯೋಜಕರು, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿತ್ರದುರ್ಗ
23	ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಲಯ, ಮಾಗಡಿ	ಸಿ.ಸಿ. 664/08	ಸಿ.ಸಿ. 676/08	ಸಹಾಯಕ ಸರ್ಕಾರಿ ಅಭಿಯೋಜಕರು, ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಲಯ, ಕುಣಿಗಲ್
		101/09	703/08	
24	ಸಿಜೆ (ಕಿವಿ) ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಬಸವನ ಬಾಗೇವಾಡಿ	ಸಿ.ಸಿ. 88/11	ಸಿ.ಸಿ. 108/11	ಸಹಾಯಕ ಸರ್ಕಾರಿ ಅಭಿಯೋಜಕರು, 2ನೇ ಜೆ.ಎಂ.ಎಫ್.ಸಿ. ನ್ಯಾಯಾಲಯ, ಬಿಜಾಪುರ
25	2ನೇ ಜೆ.ಎಂ.ಎಫ್.ಸಿ. ನ್ಯಾಯಾಲಯ, ಬಿಜಾಪುರ	ಸಿ.ಸಿ. 1122/09	ಸಿ.ಸಿ. 1094/09	ಸಹಾಯಕ ಸರ್ಕಾರಿ ಅಭಿಯೋಜಕರು, 1ನೇ ಜೆ.ಎಂ.ಎಫ್.ಸಿ. ನ್ಯಾಯಾಲಯ, ಬಿಜಾಪುರ
26	11ನೇ ಎ.ಸಿ.ಎಂ.ಎಂ. ನ್ಯಾಯಾಲಯ, ಬೆಂಗಳೂರು ನಗರ	ಸಿ.ಸಿ. 24026/10	ಸಿ.ಸಿ. 24046/10	ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು, 1ನೇ ಎಂ.ಎಂ. ಸಂಚಾರಿ ನ್ಯಾಯಾಲಯ, ಬೆಂಗಳೂರು ನಗರ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಹೆಚ್.ಕೆ. ನಿಂಗಪ್ಪ,

ಸರ್ಕಾರದ ಅಧೀನ ಕಾರ್ಯದರ್ಶಿ,

ಒಳಾಡಳಿತ ಇಲಾಖೆ, (ಪೊಲೀಸ್ ಸೇವೆಗಳು 'ಬಿ')

ಪಿ.ಆರ್. 1060

HIGH COURT OF KARNATAKA, BANGALORE

NOTIFICATION

No. HCBB – 266/2011, Bangalore, dated 12th December 2011

WINTER VACATION OF 2011

The High Court will remain closed for Winter Vacation from Monday the 19th December 2011 to Saturday the 31st December 2011 (Both days inclusive).

No appeals, Pettitions or Applications and any oher paper of Civil nature including Vakalathnama will be received during the Vacation except in cases where it is sought to obtain urgent interim orders like stay orders, attachment and temporary injunctions etc.

Criminal Appeals, Criminal Revision Petitions, Criminal Petitions and urgent applications in Criminal matters will be received during the Winter Vacation.

There will be no sittings during Winter Vacation in the Circuit Benches at Dharwad and Gulbarga. Urgent matters of the nature specified above pertaining to the Circuit Benches of Dharwad and Gulbarga may be filed/moved before the Principal Bench at Bangalore.

During the Winter Vacation, the working hours for the office of the High Court of Karnataka, Principal Bench at Bangalore and Circuit Benches at Dharwad and Gulbarga shall be from 10-15 A.M. to 2.00 P.M. except on all Vacation Court Sitting Days. On Vacation Court Sitting Days, the working hours shall be from 10-15 A.M. to 05-00 P.M.

Vacation Benches mentioned hereunder will sit on Wednesday the 21st Friday the 23rd, Tuesday the 27th and Thursday the 29th December 2011 in Court Halls mentioned against them on the "SITTING DAYS" noted below at 10.30 A.M. during the Vacation

to hear urgent matters. Matters of the nature referred to above filed during vacation and inclusive of the day previous to the sitting day will be posted before the respective Benches. But those cases filed on the sitting day will not be posted on that day, except by the Special Orders of the Vacation Bench.

On the days of sitting, after completion of the Division Bench sitting, the Vacation Judges will sit single and take up Single Bench matters.

Memos for posting will not be entertained by the Registrar (Judicial) or the Deputy Registrar during Winter Vacation. Motions to take up the case/s shall be made before the respective Benches.

PRINCIPAL BENCH AT BANGALORE

VACATION BENCH DIVISION BENCH	COURT HALL	VACATION JUDGES SINGLE BENCH	COURT HALL
		19-12-2011 to 31-12-2011 Sitting day 21-12-2011	
Hon'ble Mr. Justice Anand Byrareddy and Hon'ble Mr. Justice B. Manohar (All Division Bench matters)	9	Hon'ble Mr. Justice Anand Byrareddy	9
		Hon'ble Mr. Justice B. Manohar	10
		Hon'ble Mr. Justice H.S. Kempanna	11

VACATION BENCH DIVISION BENCH	COURT HALL	VACATION JUDGES SINGLE BENCH	COURT HALL
		19-12-2011 to 31-12-2011 Sitting day 23-12-2011	
Hon'ble Mr. Justice Anand Byrareddy and Hon'ble Mr. Justice B. Manohar (All Division Bench matters)	9	Hon'ble Mr. Justice Anand Byrareddy	9
		Hon'ble Mr. Justice B. Manohar	10
		Hon'ble Mr. Justice H.S. Kempanna	11

VACATION BENCH DIVISION BENCH	COURT HALL	VACATION JUDGES SINGLE BENCH	COURT HALL
		19-12-2011 to 31-12-2011 Sitting day 27-12-2011	
Hon'ble Mr. Justice Anand Byrareddy and Hon'ble Mr. Justice A.N. Venugopala Gowda (All Division Bench matters)	9	Hon'ble Mr. Justice Ram Mohan Reddy	9
		Hon'ble Mr. Justice V. Jagannathan	10
		Hon'ble Mr. Justice A.N. Venugopala Gowda	11

VACATION BENCH DIVISION BENCH	COURT HALL	VACATION JUDGES SINGLE BENCH	COURT HALL
19-12-2011 to 31-12-2011 **Sitting day** 29-12-2011			
Hon'ble Mr. Justice Ram Mohan Reddy and Hon'ble Mr. Justice A.N. Venugopala Gowda (All Division Bench matters)	9	Hon'ble Mr. Justice Ram Mohan Reddy Hon'ble Mr. Justice V. Jagannathan Hon'ble Mr. Justice A.N. Venugopala Gowda	9 10 11

By Order of Hon'ble The Ag. Chief Justice,
Registrar (Judicial)

P.R. 1329

HIGH COURT OF KARNATAKA, BANGALORE

NOTIFICATION

No. HCBB – 266/2011, Bangalore, dated 14th December 2011

CORRIGENDUM

The High Court will remain closed for Winter Vacation from Tuesday the 20th December 2011 to Saturday the 31st December 2011 (Both days inclusive).

No appeals, Pettitions or Applications and any other paper of Civil nature including Vakalathnama will be received during the Vacation except in cases where it is sought to obtain urgent interim orders like stay orders, attachment and temporary injunctions etc.

Criminal Appeals, Criminal Revision Petitions, Criminal Petitions and urgent applications in Criminal matters will be received during the Winter Vacation.

There will be no sittings during Winter Vacation in the Circuit Benches at Dharwad and Gulbarga. Urgent matters of the nature specified above pertaining to the Circuit Benches of Dharwad and Gulbarga may be filed/moved before the Principal Bench at Bangalore.

During the Winter Vacation, the working hours for the office of the High Court of Karnataka, Principal Bench at Bangalore and Circuit Benches at Dharwad and Gulbarga shall be from 10-15 A.M. to 2.00 P.M. except on all Vacation Court Sitting Days. On Vacation Court Sitting Days, the working hours shall be from 10-15 A.M. to 05-00 P.M.

Vacation Benches mentioned hereunder will sit on Wednesday the 21st Friday the 23rd, Tuesday the 27th and Thursday the 29th December 2011 in Court Halls mentioned against them on the "SITTING DAYS" noted below at 10.30 A.M. during the Vacation to hear urgent matters. Matters of the nature referred to above filed during vacation and inclusive of the day previous to the sitting day will be posted before the respective Benches. But those cases filed on the sitting day will not be posted on that day, except by the Special Orders of the Vacation Bench.

On the days of sitting, after completion of the Division Bench sitting, the Vacation Judges will sit single and take up Single Bench matters.

Memos for posting will not be entertained by the Registrar (Judicial) or the Deputy Registrar during Winter Vacation. Motions to take up the case/s shall be made before the respective Benches.

PRINCIPAL BENCH AT BANGALORE

VACATION BENCH DIVISION BENCH	COURT HALL	VACATION JUDGES SINGLE BENCH	COURT HALL
20-12-2011 to 31-12-2011 **Sitting day** 21-12-2011			
Hon'ble Mr. Justice Anand Byrareddy	9	Hon'ble Mr. Justice Anand Byrareddy	9
and Hon'ble Mr. Justice B. Manohar		Hon'ble Mr. Justice B. Manohar	10
(All Division Bench matters)		Hon'ble Mr. Justice H.S. Kempanna	11

VACATION BENCH DIVISION BENCH	COURT HALL	VACATION JUDGES SINGLE BENCH	COURT HALL
20-12-2011 to 31-12-2011 **Sitting day** 23-12-2011			
Hon'ble Mr. Justice Anand Byrareddy	9	Hon'ble Mr. Justice Anand Byrareddy	9
and Hon'ble Mr. Justice B. Manohar		Hon'ble Mr. Justice B. Manohar	10
(All Division Bench matters)		Hon'ble Mr. Justice H.S. Kempanna	11

VACATION BENCH DIVISION BENCH	COURT HALL	VACATION JUDGES SINGLE BENCH	COURT HALL
20-12-2011 to 31-12-2011 **Sitting day** 27-12-2011			
Hon'ble Mr. Justice Ram Mohan Reddy	9	Hon'ble Mr. Justice Ram Mohan Reddy	9
and Hon'ble Mr. Justice A.N. Venugopala Gowda		Hon'ble Mr. Justice V. Jagannathan	10
(All Division Bench matters)		Hon'ble Mr. Justice A.N. Venugopala Gowda	11

VACATION BENCH DIVISION BENCH	COURT HALL	VACATION JUDGES SINGLE BENCH	COURT HALL
20-12-2011 to 31-12-2011 **Sitting day** 29-12-2011			

Hon'ble Mr. Justice Ram Mohan Reddy and Hon'ble Mr. Justice A.N. Venugopala Gowda (All Division Bench matters)	9	Hon'ble Mr. Justice Ram Mohan Reddy	9
		Hon'ble Mr. Justice V. Jagannathan	10
		Hon'ble Mr. Justice A.N. Venugopala Gowda	11

By Order of Hon'ble The Ag. Chief Justice,
Registrar (Judicial)

P.R. 1330

ಸಹಕಾರ ಸಂಘಗಳ ಉಪ ನಿಬಂಧಕರ ಕಛೇರಿ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ರವರ ನಡವಳಿಗಳು

ವಿಷಯ: ಕೆರೆಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ., ಕೆರೆಹಳ್ಳಿ ಸೊರಬ ತಾ: ಇದರ ಸಮಾಪನೆಯ ಬಗ್ಗೆ.

ಉಲ್ಲೇಖ:
1. ಈ ಕಛೇರಿಯ ಆದೇಶ ನಂ. ಡಿಆರ್ಎಸ್/ಆಡಳಿತ/ಸ.ಕಾ.ಕಲಂ-30(1)/ಸಿಆರ್-31/2010-11, ದಿನಾಂಕ 20.1.2011 ಮತ್ತು 09.08.2011.
2. ಸ.ಸಂ.ಗಳ ಸಹಾಯಕ ನಿಬಂಧಕರು, ಸಾಗರ ಉಪ ವಿಭಾಗ, ಸಾಗರ ರವರ ಆದೇಶ ಸಂ:ಎಆರ್-25/ಚು.ಅನೇ/ಸಿಆರ್-39/2011-12, ದಿನಾಂಕ 2-7-2011.
3. ಆಡಳಿತಾಧಿಕಾರಿಯವರ ಸಭೆಯ ದಿನಾಂಕ 04-11-2011ರ ನಡವಳಿ.
4. ಸ.ಸಂ.ಗಳ ಸ.ನಿ. ಸಾಗರ ರವರ ಪತ್ರ ನಂ. ಎಆರ್-25/ಎಲ್‌ಕ್ಯೂಡಿ/ಡಿಎವೈ/20/2011-12, ದಿನಾಂಕ 16.11.2011.

ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ., ಕೆರೆಹಳ್ಳಿ ಸೊರಬ ತಾ: ಈ ಸಹಕಾರ ಸಂಘವು ನೋಂದಣಿ ಸಂಖ್ಯೆ : ಎಆರ್ಎಸ್/ಆರ್‌ಸಿಎಸ್/29612/2008-09, ದಿನಾಂಕ 04-12-2008 ರಂದು ತಾಲ್ಲೂಕು ಮಟ್ಟಕ್ಕಿಂತ ಕಡಿಮೆ ಕಾರ್ಯವ್ಯಾಪ್ತಿಯನ್ನು ಹೊಂದಿ ನೋಂದಣಿಯಾಗಿರುತ್ತದೆ. ನಂತರ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ, ನಿಯಮ ಮತ್ತು ಸಂಘದ ಉಪನಿಯಮದ ಅವಕಾಶದನ್ವಯ ಕೆಲಸ ನಿರ್ವಹಿಸದ ಕಾರಣ ಸಂಘದ ಆಡಳಿತ ಮಂಡಳಿಯನ್ನು ರದ್ದುಪಡಿಸಿ, ಉಲ್ಲೇಖ (1)ರ ಆದೇಶದಲ್ಲಿ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿತ್ತು. ತದನಂತರ ಸಂಘದ ಆಡಳಿತ ಮಂಡಳಿಯನ್ನು ರಚಿಸಲು ಆಡಳಿತಾಧಿಕಾರಿಯು ಕೋರಿದ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸಾಗರ ರವರು ಉಲ್ಲೇಖ (2)ರ ಆದೇಶದಲ್ಲಿ ಚುನಾವಣಾಧಿಕಾರಿಯನ್ನು ನೇಮಕ ಮಾಡಿರುತ್ತಾರೆ. ಸಂಘದ ಆಡಳಿತ ಮಂಡಳಿ ಚುನಾವಣೆ ದಿನಾಂಕ 19-10-2011 ರಂದು ನಿಗದಿಪಡಿಸಿರುತ್ತಾರೆ. ಯಾವುದೇ ಸದಸ್ಯರಿಂದ ಆಡಳಿತ ಮಂಡಳಿ ಸದಸ್ಯರ ಸ್ಥಾನಕ್ಕೆ ಉಮೇದುವಾರಿಕೆ ಅರ್ಜಿಗಳು ಬಂದಿರುವುದಿಲ್ಲ. ಎಂದು ಚುನಾವಣಾಧಿಕಾರಿ ವರದಿಸಿದ ಹಿನ್ನೆಲೆಯಲ್ಲಿ ಮತ್ತು ದಿನಾಂಕ 04-11-2011ರ ಆಡಳಿತಾಧಿಕಾರಿ ಸಭೆಯ ನಿರ್ಣಯದಲ್ಲಿ ಸಂಘದ ಸದಸ್ಯರಲ್ಲಿ ಆಡಳಿತ ಮಂಡಳಿ ರಚಿಸಿಗೊಂಡು ಸಂಘವನ್ನು ಮುನ್ನಡಿಸಿಕೊಂಡು ಹೋಗಲು ಯಾವುದೇ ಸದಸ್ಯರಲ್ಲಿ ಆಸಕ್ತಿ ಇಲ್ಲದೇ ಇರುವುದರಿಂದ ಸಂಘವನ್ನು ಸಮಾಪನೆಗೊಳಿಸಲು ತೀರ್ಮಾನಿಸಿರುತ್ತಾರೆ.

ಸಹಕಾರ ಸಂಘಗಳ ಸಹಾಯಕ ನಿಬಂಧಕರು, ದಿನಾಂಕ 04-11-2011ರ ಆಡಳಿತಾಧಿಕಾರಿಯವರ ತೀರ್ಮಾನವನ್ನು ಅನುಮೋದಿಸಿ, ಪ್ರಸ್ತಾವನೆಯನ್ನು ಸಮಾಪನೆಗೊಳಿಸಲು ಕೋರಿ ಶಿಫಾರಸ್ಸು ಮಾಡಿ ಉಲ್ಲೇಖ (4)ರ ಪತ್ರದೊಂದಿಗೆ ಈ ಕಛೇರಿಗೆ ಸಲ್ಲಿಸಿರುತ್ತಾರೆ. ಪ್ರಸ್ತಾವನೆಯೊಂದಿಗೆ ಚೆಕ್‌ಲಿಸ್ಟ್‌ನಲ್ಲಿ ಮಾಹಿತಿ ಆಡಳಿತಾಧಿಕಾರಿ ನಿರ್ಣಯ ಮತ್ತು ಸಂಘದ ಆರ್ಥಿಕ ತಃಖ್ತೆಯನ್ನು ಸಲ್ಲಿಸಿರುತ್ತಾರೆ. ಪ್ರಸ್ತಾವನೆಯನ್ನು ಪರಿಶೀಲಿಸಿ, ಪರಿಗಣಿಸಿ, ಈ ಕೆಳಕಂಡ ಆದೇಶ ಹೊರಡಿಸಿದೆ.

ಆದೇಶ

ಸಂ : ಡಿಆರ್ಎಸ್/ಎಲ್‌ಕ್ಯೂಡಿ/ಡಿಎಲ್ಎಸ್/ಸಿಆರ್-2011-12/1381, ದಿನಾಂಕ 30-11-2011

ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959 ಕಲಂ 72(2) ರನ್ವಯ ಮತ್ತು ಸರ್ಕಾರದ ಅಧಿಸೂಚನೆ ನಂ.ಸಿಓ/139/ಸಿಎಲ್ಎಂ/2011, ದಿನಾಂಕ 17-02-2011 ರನ್ವಯ ದತ್ತವಾದ ಅಧಿಕಾರದನ್ವಯ ಅಶೋಕ. ವೆಂ.ಮೊರಬ ಸಹಕಾರ ಸಂಘಗಳ ಉಪ ನಿಬಂಧಕರು, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಆದ ನಾನು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ., ಕೆರೆಹಳ್ಳಿ ಸೊರಬ ತಾ: ಈ ಸಹಕಾರ ಸಂಘವನ್ನು ಸಮಾಪನೆಗೊಳಿಸಿ, ಕಾಯಿದೆ ಕಲಂ 73(1) ರನ್ವಯ ಮಾರ್ಗಾಧಿಕಾರಿ, ಶಿಮೂಲ್, ಸೊರಬ ವೃತ್ತ ಇವರನ್ನು ಸಮಾಪನಾಧಿಕಾರಿಯನ್ನಾಗಿ ನೇಮಕ ಮಾಡಿರುತ್ತೇನೆ.

ಸಮಾಪನಾಧಿಕಾರಿಗಳು 15 ದಿನಗಳ ಒಳಗೆ ಸಂಘದ ಪ್ರಭಾರವನ್ನು ಪಡೆದು ಪ್ರಭಾರ ಪಟ್ಟಿಯ ಪ್ರತಿಯನ್ನು ಈ ಕಛೇರಿಗೆ ಸಲ್ಲಿಸತಕ್ಕದ್ದು. ಹಾಗೂ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959 ಕಲಂ 74 ಮತ್ತು ನಿಯಮ 33 ರಂತೆ ಸಮಾಪನಾಧಿಕಾರಿಯ ಕರ್ತವ್ಯ ನಿರ್ವಹಿಸುವುದಲ್ಲದೆ,

ಸಂಘದ ಇತ್ತೀಚಿನ ಲೆಕ್ಕ ತಪಾಸಣಾ ವರದಿಯನ್ನಾಧರಿಸಿ, ಈ ಕಛೇರಿಯ ಅನುಮೋದನೆ ಪಡೆದು ಆಸ್ತಿ ಜವಾಬ್ದಾರಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಸಂಘದ ನೋಂದಣಿ ಕ್ರಮಾಂಕವನ್ನು ರದ್ದುಗೊಳಿಸಲು ಸೂಕ್ತ ಕ್ರಮ ಜರುಗಿಸುವುದು.

ಈ ಆದೇಶವನ್ನು ನನ್ನ ಸ್ವಸಹಿ ಹಾಗೂ ಕಛೇರಿ ಮೊಹರಿನೊಂದಿಗೆ ದಿನಾಂಕ 30-11-2011 ರಂದು ನೀಡಲಾಗಿದೆ.

ಅಶೋಕ. ವೆಂ. ಮೊರಬ,
ಸಹಕಾರ ಸಂಘಗಳ ಉಪ-ನಿಬಂಧಕರು,
ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ

ಪಿ.ಆರ್. 1316

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ನಿರ್ದೇಶನಾಲಯ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

2ನೇ ಮಹಡಿ, 3ನೇ ಹಂತ, ಬಹುಮಹಡಿ ಕಟ್ಟಡ, ಬೆಂಗಳೂರು-560 001.

ತಿದ್ದುಪಡಿ

ಸಂಖ್ಯೆ : ಗ್ರಾಅಪ 183 ಉಖಾಯೋ 2011, ದಿನಾಂಕ 19ನೇ ಡಿಸೆಂಬರ್ 2011

ವಿಷಯ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳನ್ನು ಮೂರನೇ ಪಕ್ಷದವರಿಂದ (Third Party Inspection) ಮಾಡಲು ಜಿಲ್ಲಾವಾರು ಅರ್ಹ ಸಂಸ್ಥೆಗಳನ್ನು ಎಂಪ್ಯಾನಲ್‌ಮೆಂಟ್ ಕುರಿತು.

ಓದಲಾಗಿದೆ : ಸರ್ಕಾರದ ಆದೇಶ ಸಂ : ಗ್ರಾಅಪ 183 ಉಖಾಯೋ 2011, ದಿನಾಂಕ 08-09-2011.

ಸದರಿ ಆದೇಶದಲ್ಲಿ MIS AIPS Plot No. 2030, Nekar Colony Nidaguudi ಬಸವನ ಬಾಗೇವಾಡಿ ತಾಲ್ಲೂಕು ಈ ಸಂಸ್ಥೆಯನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅನುಷ್ಠಾನ ಮಾಡುತ್ತಿರುವ ಕಾಮಗಾರಿಗಳನ್ನು ಮೂರನೇ ಪಕ್ಷದವರಿಂದ ಪರಿವೀಕ್ಷಣೆ ಮಾಡಿಸುವಂತೆ ಬಿಜಾಪುರ ಜಿಲ್ಲೆಗೆ ಮಾತ್ರ ಎಂಪ್ಯಾನಲ್‌ಮೆಂಟ್ ಮಾಡಿ ಅನುಬಂಧದಲ್ಲಿ ಆದೇಶಿಸಿರುವುದನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಸದರಿ ಸಂಸ್ಥೆಯನ್ನು ಎಂಪ್ಯಾನಲ್‌ಮೆಂಟ್ ಮಾಡಲಾಗಿದೆಯೆಂದು ಓದಿಕೊಳ್ಳಲು ಈ ಮೂಲಕ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಪಿ. ಶಿವಶಂಕರ್,
ನಿರ್ದೇಶಕರು,
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ
ಉದ್ಯೋಗ ಖಾತರಿ ಯೋಜನೆ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.

ಪಿ.ಆರ್. 1417

ಕೃಷಿ ಮಾರಾಟ ನಿರ್ದೇಶಕರ ಕಛೇರಿ, ನಂ. 16, 11ನೇ ರಾಜಭವನ ರಸ್ತೆ, ಪಿ.ಬಿ. ನಂ 5309, ಬೆಂಗಳೂರು.

ಅಧಿಸೂಚನೆ

ಸಂಖ್ಯೆ: ಕೃಮಾಇ : 02 : ಚುನಾವಣೆ : 2011, ಬೆಂಗಳೂರು, ದಿನಾಂಕ : 21-02-2012.

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 102 ಹಾಗೂ ನಿಯಮಾವಳಿಗಳು, 1968ರ ನಿಯಮ 88ಐರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕದಲ್ಲಿನ ಕೃಷಿ ಮಾರಾಟ ಇಲಾಖೆಯ ನಿರ್ದೇಶಕನಾದ ಡಾ॥ ಸಿ. ಸೋಮಶೇಖರ ಆದ ನಾನು, ದಕ್ಷಿಣ ಕನ್ನಡ ಜಿಲ್ಲೆಯಿಂದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಆಯ್ಕೆಯಾದ ಸದಸ್ಯರ ಹೆಸರನ್ನು ಈ ಕೆಳಕಂಡಂತೆ ಪ್ರಕಟಿಸಿರುತ್ತೇನೆ.

ಕ್ರಮ ಸಂಖ್ಯೆ	ಜಿಲ್ಲೆಯ ಹೆಸರು	ಆಯ್ಕೆಯಾದ ಸದಸ್ಯರ ಹೆಸರು
1	ದಕ್ಷಿಣ ಕನ್ನಡ	ಶ್ರೀ ಕುಶಾಲಪ್ಪ ಗೌಡ, ಅಧ್ಯಕ್ಷರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬೆಳ್ತಂಗಡಿ.

ಡಾ॥ ಸಿ. ಸೋಮಶೇಖರ,
ನಿರ್ದೇಶಕರು.

ಪಿ.ಆರ್. 302

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಾರ್ಯಾಲಯ, ಸಣ್ಣ ನೀರಾವರಿ ಗುಣ ನಿಯಂತ್ರಣ ಉಪ ವಿಭಾಗ, ಗುಲಬರ್ಗಾ

ತಿದ್ದುಪಡೆ

ಸಂಖ್ಯೆ : ಸನೀಗುನಿ/ಉವಿಗು/ಮಾಹಅ/2011-12/461, ದಿನಾಂಕ : 31-01-2012.

ಈ ಕಾರ್ಯಾಲಯದ ಅಧಿಸೂಚನೆ ಸಂಖ್ಯೆ ಸನೀಗುನಿ/ಉವಿಗು/ಮಾಹಅ/2011-12/443 ದಿನಾಂಕ : 20-01-2012 ರನ್ವಯ 2005ರ ಮಾಹಿತಿ ಹಕ್ಕು ಅಧಿನಿಯಮ (2005ರ ಕೇಂದ್ರ ಕಾಯ್ದೆ 22)ರ ಅಡಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸಣ್ಣ ನೀರಾವರಿ ಗುಣ ನಿಯಂತ್ರಣ ಉಪ ವಿಭಾಗ ಗುಲಬರ್ಗಾ ಕಛೇರಿಯನ್ನು ಸಾರ್ವಜನಿಕ ಪ್ರಾಧಿಕಾರವೆಂದು ಪರಿಗಣಿಸಿ ಸದರಿ ಅಧಿನಿಯಮದ ಸೆಕ್ಷನ್ 5(1)ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡಂತೆ ಅಧಿಕಾರಿಗಳನ್ನು "ಸಾರ್ವಜನಿಕ, ಸಹಾಯಕ ಮಾಹಿತಿ ಅಧಿಕಾರಿ" ಹಾಗೂ ಸೆಕ್ಷನ್ 19(1)ರ ಅಡಿಯಲ್ಲಿ ಮೇಲ್ಮನವಿ ಪ್ರಾಧಿಕಾರ ಎಂದು ತಪ್ಪಾಗಿ ನೇಮಕ ಮಾಡಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಅದರಲ್ಲಿಯ ಈಗ ಕೆಲವು ಬದಲಾವಣೆಗಳೊಂದಿಗೆ ತಿದ್ದುಪಡೆ ಆದೇಶ ಈ ಕೆಳಗಿನಂತೆ ಮಾಡಲಾಗಿದೆ.

ಕ್ರ. ಸಂ.	ಕಛೇರಿ ಮತ್ತು ವಿಳಾಸ	ಸಾರ್ವಜನಿಕ ಮಾಹಿತಿ ಅಧಿಕಾರಿ ಸೆಕ್ಷನ್ 5(1)	ಸಾರ್ವಜನಿಕ ಸಹಾಯಕ ಮಾಹಿತಿ ಅಧಿಕಾರಿ ಸೆಕ್ಷನ್ 5(2)	ಮೇಲ್ಮನವಿ ಪ್ರಾಧಿಕಾರ ಸೆಕ್ಷನ್ 19(1)
1	2	3	4	5
1	ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರವರ ಕಛೇರಿ ಸಣ್ಣ ನೀರಾವರಿ ಗುಣ ನಿಯಂತ್ರಣ ಉಪ-ವಿಭಾಗ, ಹಳೆ ಜೇವರ್ಗಿ ರಸ್ತೆ, ಗುಲಬರ್ಗಾ-585 102	ಶ್ರೀ ಶಂಕರ ಎ. ರೋಬಿಕರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು	ಶ್ರೀ ಪಿ.ಐ. ಬಬಲಾದಿ, ಸಹಾಯಕ ಅಭಿಯಂತರರು	ಶ್ರೀ ಎಸ್. ವಿ. ವಾಲಿ ಕಾರ್ಯನಿರ್ವಾಹಕ ಅಭಿಯಂತರರು.

ಶ್ರೀ ಶಂಕರ ಎ. ರೋಬಿಕರ್,
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು,
ಸಣ್ಣ ನೀರಾವರಿ ಗುಣ ನಿಯಂತ್ರಣ ಉಪ-ವಿಭಾಗ, ಗುಲಬರ್ಗಾ.

ಪಿ.ಆರ್. 304

ಸಹಕಾರ ಇಲಾಖೆ

ಸಹಕಾರ ಸಂಘಗಳ ನಿಬಂಧಕರ ಕಛೇರಿ, ನಂ. 1 ಆಲಿ ಆಸ್ಕರ್ ರಸ್ತೆ, ಬೆಂಗಳೂರು-52.

ವಿಷಯ : ದಿ ವುಮನ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸಹಕಾರ ಸಂಘ ಲಿ., ಬೆಂಗಳೂರು ಈ ಸಂಘವನ್ನು ಸಮಾಪನೆಗೊಳಿಸುವ ಕುರಿತು.

ಉಲ್ಲೇಖ : ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಂಗಳೂರು ಪ್ರಾಂತ,
ಇವರ ಪತ್ರ ಸಂಖ್ಯೆ : ಜೆಆರ್/ದೂರು/35/2007-08, ದಿನಾಂಕ : 20-03-2008.

ಪ್ರಸ್ತಾವನೆ :-

ದಿ ವುಮನ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸಹಕಾರ ಸಂಘ ಲಿ., ಬೆಂಗಳೂರು ಈ ಸಂಘವನ್ನು ಸಮಾಪನೆಗೊಳಿಸಲು ಕೋರಿ ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಂಗಳೂರು. ಉಲ್ಲೇಖ (1)ರ ಪತ್ರದೊಡನೆ ಪ್ರಸ್ತಾವೆ ಸಲ್ಲಿಸಿರುತ್ತಾರೆ.

ಪ್ರಸ್ತಾವನೆ ಪರಿಶೀಲಿಸಲಾಗಿ, ಸದರಿ ಸಂಘಕ್ಕೆ ಚುನಾಯಿತರಾದ ಆಡಳಿತ ಸಮಿತಿಯವರು ಸಂಘದ ಬೈಲಾ ಉದ್ದೇಶಗಳನ್ನು ಕಾರ್ಯಗತಗೊಳಿಸಲು ವಿಫಲರಾಗಿರುವುದರಿಂದ, ಸಂಘವು ನಿಷ್ಕ್ರೀಯವಾಗಿರುತ್ತದೆಂದೂ, ಇದರ ಪರಿಣಾಮವಾಗಿ ಮಹಿಳಾ ಸದಸ್ಯರು ನಿರುದ್ಯೋಗಿಗಳಾಗಿರುತ್ತಾರೆಂದೂ, ಸಂಘವು ಕಾರ್ಯ ಚಟುವಟಿಕೆಗಳನ್ನು ನಡೆಸಲು ಆರ್ಥಿಕವಾಗಿ ಸದೃಢವಾಗಿಲ್ಲದೆ ಹಣಕಾಸು ಸಹ ಲಭ್ಯವಿರುವುದಿಲ್ಲವೆಂದೂ, ಸಂಘದ ದಾಖಲಾತಿಗಳು ಲಭ್ಯವಿಲ್ಲದೆ ಹಲವಾರು ವರ್ಷಗಳಿಂದ ಸಂಘದ ಲೆಕ್ಕ ಪರಿಶೋಧನೆಯೂ ಆಗಿರುವುದಿಲ್ಲವೆಂದೂ, ಸಂಘದ ಆಡಳಿತ ಸಮಿತಿಯೂ ಸಹ ಕ್ರಮಬದ್ಧವಾಗಿ ಕಾಯ್ದೆ ಹಾಗೂ ಬೈಲಾದಡಿಯಲ್ಲಿ ಕಾರ್ಯ ನಿರ್ವಹಿಸಲು ವಿಫಲವಾಗಿದೆ ಎಂದೂ ಈ ಪರಿಸ್ಥಿತಿಯಲ್ಲಿ ಸಂಘವನ್ನು ಮುಂದುವರಿಸಿದಲ್ಲಿ ಯಾವುದೇ ಪ್ರಯೋಜನವಿಲ್ಲವೆಂದು ಪರಿಗಣಿಸಿ, ಸಂಘದ ಆಸ್ತಿಯನ್ನು ಭೂ ಕಬಳಿಕೆದಾರರು ಹಾಗೂ ಮಾಫಿಯಾಗಳಿಂದ ರಕ್ಷಿಸಲು ಹಾಗೂ ಎರಡು ಗುಂಪಿನ ನಡುವೆ ಹಲವಾರು ವರ್ಷಗಳಿಂದ ನಡೆಯುತ್ತಿರುವ ಜಗಳಗಳಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಹಾರಗೊಳಿಸಲು ಸಂಘವನ್ನು ಸಮಾಪನೆಗೊಳಿಸುವುದು ಅತ್ಯವಶ್ಯಕವಾಗಿದೆ ಎಂದು ಉಲ್ಲೇಖಿತ ಪತ್ರದಲ್ಲಿ ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಂಗಳೂರು ಪ್ರಾಂತರವರು ಅಭಿಪ್ರಾಯಪಟ್ಟಿರುತ್ತಾರೆ. ಜಂಟಿ ನಿಬಂಧಕರ ಪ್ರಸ್ತಾವವು ಉಚಿತವಾಗಿರುತ್ತದೆ.

ಈ ಅಂಶಗಳ ಹಿನ್ನೆಲೆಯಲ್ಲಿ, ಸದರಿ ಸಂಘವನ್ನು ಪ್ರಕರಣ 72 ರನ್ವಯ ಸಮಾಪನೆಗೊಳಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟು ಈ ಕೆಳಗಿನ ಆದೇಶ ಹೊರಡಿಸಲಾಗಿದೆ.

ಆದೇಶ

ಕ್ರಸಂಖ್ಯೆ : ಅನಿ/ಕೈಸಸಂ-1/108/ಸಮಾಪನೆ/2011-12, ದಿನಾಂಕ : 29-02-2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳನ್ವಯ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 72(2)ರಡಿ ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿಒ/139/ಸಿಎಲ್ಎಂ/ 2010 ದಿನಾಂಕ : 04-07-2011ರ ಪ್ರಕಾರ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಸ್ಥಗಿತಗೊಂಡಿರುವ ದಿ ವುಮನ್ ಇಂಡಸ್ಟ್ರೀಯಲ್ ಸಹಕಾರ ಸಂಘ ಲಿ., ಬೆಂಗಳೂರು. ಇದನ್ನು ಸಮಾಪನೆಗೊಳಿಸಿ ಪ್ರಕರಣ 73(1)ರಡಿ ದತ್ತವಾದ ಅಧಿಕಾರದಂತೆ, ಸಹಕಾರ ಅಭಿವೃದ್ಧಿ ಅಧಿಕಾರಿ, ಬೆಂಗಳೂರು ಉತ್ತರ ತಾಲ್ಲೂಕು, ಇವರನ್ನು ಸಮಾಪಕರನ್ನಾಗಿ ನೇಮಿಸಿರುತ್ತೇನೆ. ಸಮಾಪಕರು ಕೂಡಲೇ ಪ್ರಭಾರ ವಹಿಸಿಕೊಂಡು 30 ದಿನಗಳೊಳಗಾಗಿ ಸಂಘದ ವಸ್ತು ಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ ಹಾಗೂ 90 ದಿನಗಳೊಳಗಾಗಿ ಸಮಾಪನಾ ಪ್ರಕ್ರಿಯೆ ಪೂರ್ಣಗೊಳಿಸಿ ನೋಂದಣಿ ರದ್ದತಿಗೆ ಪ್ರಸ್ತಾವೆ ಸಲ್ಲಿಸುವಂತೆ ಸೂಚಿಸಿದೆ.

ಈ ಆದೇಶವನ್ನು ನನ್ನ ಸಹಿ ಹಾಗೂ ಕಛೇರಿ ಮೊಹರಿನೊಂದಿಗೆ ದಿನಾಂಕ : 29-02-2012ರಂದು ಹೊರಡಿಸಲಾಗಿದೆ.

ಆರ್. ಎಸ್. ಹುಚ್ಚಾಚಾರಿ,
ಸಹಕಾರ ಸಂಘಗಳ ಅಪರ ನಿಬಂಧಕ,
(ಕೈಗಾರಿಕೆ ಮತ್ತು ಹೈನುಗಾರಿಕೆ)

ಪಿ.ಆರ್. 306

KARNATAKA INFORMATION COMMISSION

3rd FLOOR M.S. BUILDING, BANGALORE.

NOTIFICATION

No. KIC/56/PIO/2012, Bangalore, Dated : 24th February, 2012

In modification of Notification No. KIC 01 PIO 2011, dated 01-08-2011 and in terms of Section 5 (1) of Right to Information Act 2005 (Central Act 22 of 2005), the Section Officer-2, Karnataka Information Commission, is hereby appointed as State Public Information Officer, in so far as the Karnataka Information Commission is concerned.

Further in terms of Section 19(1) of the Right to Information Act 2005, the Under Secretary, Karnataka Information Commission, is appointed as Appellate Authority to exercise the Power conferred upon the **First Appellate Authority** under the Right to Information Act in so far as Karnataka Information Commissiion is concerned.

By Order and on behalf of the Karnataka Information Commission.
N. Jayadeva,
Secretary,
Karnataka Information Commission.

P.R. 313

ಸಹಕಾರ ಇಲಾಖೆ

ಸಹಕಾರ ಸಂಘಗಳ ನಿಬಂಧಕರ ಕಛೇರಿ, ನಂ. 1 ಆಲಿ ಆಸ್ಕರ್ ರಸ್ತೆ, ಬೆಂಗಳೂರು-52.

ವಿಷಯ : ಸ್ಥಗಿತಗೊಂಡಿರುವ ಚಿತ್ರದುರ್ಗ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಹಕಾರ ಸಂಘ ನಿ., ದಾವಣಗೆರೆ ಇದನ್ನು ಸಮಾಪನೆಗೊಳಿಸುವ ಬಗ್ಗೆ.

ಉಲ್ಲೇಖ : ಸಹಕಾರ ಸಂಘಗಳ ಉಪನಿಬಂಧಕರು, ದಾವಣಗೆರೆ ಜಿಲ್ಲೆ, ಇವರ ಪತ್ರ ಸಂಖ್ಯೆ : ಡಿಆರ್/ಡಿವಿಜಿ/ಸಮಾಪನೆ/ಸಿಆರ್-43/2001-02, ದಿನಾಂಕ : 28-01-2012.

ಪ್ರಸ್ತಾವನೆ :-

ಸ್ಥಗಿತಗೊಂಡಿರುವ ಚಿತ್ರದುರ್ಗ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಹಕಾರ ಸಂಘ ನಿ., ದಾವಣಗೆರೆ ಈ ಸಂಘವನ್ನು ಸಮಾಪನೆಗೊಳಿಸಲು ಸಹಕಾರ ಸಂಘಗಳ ಉಪನಿಬಂಧಕರು, ದಾವಣಗೆರೆ ಜಿಲ್ಲೆ ಇವರು ಉಲ್ಲೇಖಿತ ಪತ್ರದೊಡನೆ ಪ್ರಸ್ತಾವೆ ಸಲ್ಲಿಸಿರುತ್ತಾರೆ.

ಪ್ರಸ್ತಾವೆ ಪರಿಶೀಲಿಸಲಾಗಿ, ಸದರಿ ಸಂಘವು ನೋಂದಣಿ ಸಂಖ್ಯೆ ಜೆಆರ್‌ಬಿ/ಆರ್‌ಎಸ್‌ಆರ್/41/2826/74 ದಿನಾಂಕ : 28-01-1974ರಲ್ಲಿ ನೋಂದಣಿಯಾಗಿದ್ದು, 53 ಸದಸ್ಯರಿಂದ ಷೇರು ಬಂಡವಾಳ ರೂ. 12,200-50 ಸಂಗ್ರಹಿಸಿದ್ದು, ನಂತರ ಆಡಳಿತ ಸಮಿತಿಯವರು ಸದಸ್ಯರನ್ನು ಮತ್ತು ಷೇರು ಬಂಡವಾಳವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿರುವುದಿಲ್ಲ. ಆಡಳಿತ ಸಮಿತಿಯವರು 1978-79ರಿಂದ ಆಡಳಿತ ಸಮಿತಿಯ ಸಭೆ ಮತ್ತು ವಾರ್ಷಿಕ ಮಹಾಸಭೆಗಳನ್ನು ನಡೆಸಿರುವುದಿಲ್ಲ. ಸಂಘವು 1979ರಿಂದ ನಷ್ಟ ಅನುಭವಿಸಿದ್ದು ಆಡಳಿತ ಸಮಿತಿಯವರು ಬೈಲಾ ರೀತ್ಯಾ ಕಾರ್ಯ ನಿರ್ವಹಿಸಲು ವಿಫಲರಾಗಿರುತ್ತಾರೆ. ಅಲ್ಲದೇ, ಆಡಳಿತ ಸಮಿತಿಯವರಿಗೆ ಮತ್ತು ಸದಸ್ಯರಿಗೆ ಸಂಘವನ್ನು ಮುಂದುವರಿಸಿಕೊಂಡು ಹೋಗಲು ಆಸಕ್ತಿ ಇರುವುದಿಲ್ಲವಾದ

ಕಾರಣ ಸದರಿ ಸಂಘವನ್ನು ಸಮಾಪನೆಗೊಳಿಸುವುದು ಅವಶ್ಯವಾಗಿದೆಯೆಂದು ಉಲ್ಲೇಖಿತ ಪತ್ರದಲ್ಲಿ ಸಹಕಾರ ಸಂಘಗಳ ಉಪನಿಬಂಧಕರು ಅಭಿಪ್ರಾಯಪಟ್ಟಿರುತ್ತಾರೆ ಹಾಗೂ ಇವರ ಪ್ರಸ್ತಾವವು ಉಚಿತವಾಗಿರುತ್ತದೆ.

ಸದರಿ ಪ್ರಸ್ತಾವೆಯನ್ನು ಪರಿಶೀಲಿಸಲಾಗಿದೆ. ಈ ಸಂಘವು ಹಲವಾರು ವರ್ಷಗಳಿಂದ ಸ್ಥಗಿತಗೊಂಡಿರುವುದು ಹಾಗೂ ನೋಂದಣಿ ಮತ್ತು ವ್ಯವಸ್ಥಾಪನೆ ಷರತ್ತುಗಳನ್ನು ಪಾಲಿಸಲು ವಿಫಲವಾಗಿರುತ್ತದೆ. ಪರಿಣಾಮವಾಗಿ ಪ್ರಕರಣ 72(2)(ಬಿ) ಮತ್ತು (ಸಿ)ದ ಉಪನಿಬಂಧಗಳು. ಅನ್ವಯವಾಗುತ್ತವೆ.

ಈ ಅಂಶಗಳ ಹಿನ್ನೆಲೆಯಲ್ಲಿ, ಸದರಿ ಸಂಘವನ್ನು ಪ್ರಕರಣ 72(2) ರನ್ವಯ ಸಮಾಪನೆಗೊಳಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟು ಈ ಕೆಳಗಿನ ಆದೇಶ ಹೊರಡಿಸಲಾಗಿದೆ.

ಆದೇಶ : ಸಂಖ್ಯೆ : ಅನಿ/ಕೈಸಸಂ–1/76/ಸಮಾಪನೆ/2011–12, ದಿನಾಂಕ : 29–02–2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳನ್ವಯ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 72(2)ರಡಿ ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿ/139/ಸಿಎಲ್ಎಂ/2010 ದಿನಾಂಕ : 04–07–2011ರ ಪ್ರಕಾರ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಸ್ಥಗಿತಗೊಂಡಿರುವ ಚಿತ್ರದುರ್ಗ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಹಕಾರ ಸಂಘ ನಿ., ದಾವಣಗೆರೆ, ಇದನ್ನು ಸಮಾಪನೆಗೊಳಿಸಿ ಪ್ರಕರಣ 73(1)ರಡಿ ದತ್ತವಾದ ಅಧಿಕಾರದಂತೆ, ಶ್ರೀ ಎ. ಕೆ. ಹನುಮಂತಪ್ಪ, ಹಿರಿಯ ಪರಿವೀಕ್ಷಕರು ಹಾಗೂ ಮಾರಾಟಾಧಿಕಾರಿ ನಿ–441, ದಾವಣಗೆರೆ–ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ನಿ., ದಾವಣಗೆರೆ ಇವರನ್ನು ಸಮಾಪಕರನ್ನಾಗಿ ನೇಮಿಸಿರುತ್ತೇನೆ. ಸದರಿ ಸಮಾಪಕರು ಕೂಡಲೇ ಪ್ರಭಾರ ವಹಿಸಿಕೊಂಡು 30 ದಿನಗಳೊಳಗಾಗಿ ಸಂಘದ ವಸ್ತುಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ ಹಾಗೂ 90 ದಿನಗಳೊಳಗಾಗಿ ಸಮಾಪನಾ ಪ್ರಕ್ರಿಯೆ ಪೂರ್ಣಗೊಳಿಸಿ ನೋಂದಣಿ ರದ್ಧತಿಗೆ ಪ್ರಸ್ತಾವೆ ಸಲ್ಲಿಸುವಂತೆ ಸೂಚಿಸಿದೆ.

ಈ ಆದೇಶವನ್ನು ನನ್ನ ಸಹಿ ಹಾಗೂ ಕಛೇರಿ ಮೊಹರಿನೊಂದಿಗೆ ದಿನಾಂಕ : 29–02–2012ರಂದು ಹೊರಡಿಸಲಾಗಿದೆ.

ಆರ್. ಎಸ್. ಹುಚ್ಚಾಚಾರಿ,
ಸಹಕಾರ ಸಂಘಗಳ ಅಪರ ನಿಬಂಧಕ,
(ಕೈಗಾರಿಕೆ ಮತ್ತು ಹೈನುಗಾರಿಕೆ)

ಪಿ.ಆರ್. 316

ಪೊಲೀಸ್ ಕಮೀಷನರ್‌ರವರ ಕಛೇರಿ

ನಂ. 01, ಇನ್‌ಫೆಂಟ್ರ ರಸ್ತೆ, ಬೆಂಗಳೂರು ನಗರ

ಅಧಿಸೂಚನೆ

ಸಂಖ್ಯೆ : 07/ಅಸೂ/ಡಿಸಿಪಿ/ಸಂ/ಪೂ/2012, ಬೆಂಗಳೂರು, ದಿನಾಂಕ : 2–3–2012

ದೇವನಹಳ್ಳಿಯಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭವಾದಾಗಿನಿಂದ ವಿಮಾನ ನಿಲ್ದಾಣಕ್ಕೆ ಹೋಗಿ ಬರುವ ವಾಹನಗಳ ಸಂಖ್ಯೆ ಅಧಿಕವಾಗಿ ರಮಣಮಹರ್ಷಿ ರಸ್ತೆಯಲ್ಲಿ ಅಧಿಕ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಈ ಭಾಗದ ರಸ್ತೆಯು ಅರಮನೆ ಮೈದಾನಕ್ಕೆ ಹೊಂದಿಕೊಂಡಂತಿರುತ್ತದೆ. ಅರಮನೆ ಮೈದಾನದಲ್ಲಿ ವರ್ಷಪೂರ್ತಿ ಮದುವೆ ಸಮಾರಂಭಗಳು, ಸಂಗೀತ ಕಾರ್ಯಕ್ರಮಗಳು, ರಾಜಕೀಯ ಸಮಾವೇಶಗಳು ಮತ್ತು ವಸ್ತು ಪ್ರದರ್ಶನಗಳು, ಪುಸ್ತಕ ಮೇಳಗಳ ಜೊತೆಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಹಾಲಿ ಅರಮನೆ ಮೈದಾನದಲ್ಲಿ 14 ಮದುವೆ ಸಮಾರಂಭ ಸ್ಥಳಗಳಿರುತ್ತವೆ. ಈ ಸಮಾರಂಭ ಸ್ಥಳಗಳಿಗೆ ರಮಣಮಹರ್ಷಿ ರಸ್ತೆ ಮೂಲಕ ಪ್ರವೇಶಿಸಲು 9 ದ್ವಾರಗಳಿದ್ದು, ಅವುಗಳ ಮೂಲಕ ಅಧಿಕ ವಾಹನಗಳು ಅರಮನೆ ಮೈದಾನದ ದ್ವಾರಗಳಲ್ಲಿ ಬಂದು ಹೋಗುವುದರಿಂದ ದೈನಂದಿನ ಸಂಚಾರಕ್ಕೆ ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ ಬರುವ ಪ್ರಯಾಣಿಕರಿಗೆ, ಗಣ್ಯ ವ್ಯಕ್ತಿಗಳ ಸಂಚಾರದ ವೇಳೆಯಲ್ಲಿ ಸುಗಮ ಸಂಚಾರಕ್ಕೆ ಅಡಚಣೆಯಾಗಿ ಸಂಚಾರ ಅಸ್ತವ್ಯಸ್ಥಗೊಳ್ಳುತ್ತಿದ್ದು ಹೆಚ್ಚಿನ ಸಮಯ ಸಂಚಾರ ಸ್ಥಗಿತಕ್ಕೆ ಕಾರಣವಾಗಿ ಸಾರ್ವಜನಿಕರ ಅಸಹನೀಯಕ್ಕೆ ಕಾರಣವಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿರುತ್ತದೆ. ಸಾರ್ವಜನಿಕ ವಾಹನಗಳ ಹಾಗೂ ಗಣ್ಯ ವ್ಯಕ್ತಿಗಳ ಸುಗಮ ಸಂಚಾರದ ಹಿತ ದೃಷ್ಟಿಯಿಂದ ಅರಮನೆ ಮೈದಾನದಿಂದ ರಮಣ ಮಹರ್ಷಿ ರಸ್ತೆಗೆ ಬರುವ ವಾಹನಗಳ ನಿರ್ಗಮನವನ್ನು ನಿರ್ಬಂಧಿಸಿ, ಜಯಮಹಲ್ ರಸ್ತೆಯಲ್ಲಿ ಬರುವ ಅಮಾನುಲ್ಲಾಖಾನ್ ಗೇಟ್, ಸರ್ಕಸ್ ಗ್ರೌಂಡ್ ಗೇಟ್ ಮತ್ತು ಮಾವಿನಕಾಯಿ ಮಂಡಿ ಗೇಟ್ ಮುಖಾಂತರ ನಿರ್ಗಮಿಸುವಂತೆ ಆದೇಶಿಸಿಸಲು ಅವಶ್ಯಕವಾಗಿರುತ್ತದೆ.

ಆದ್ದರಿಂದ ಕಲಂ 115 ಮೋಟಾರು ವಾಹನ ಕಾಯ್ದೆ 1988 ಹಾಗೂ ಕಲಂ. 3 ಕರ್ನಾಟಕ ಟ್ರಾಫಿಕ್ ಕಂಟ್ರೋಲ್ ಆಕ್ಟ್ 1960 ರ ಪ್ರಕಾರ ನನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬಿ.ಜಿ. ಜ್ಯೋತಿಪ್ರಕಾಶ್ ಮಿರ್ಜಿ, ಐ.ಪಿ.ಎಸ್. ಪೊಲೀಸ್ ಕಮೀಷನರ್, ಬೆಂಗಳೂರು ನಗರ ಆದ ನಾನು ಈ ಕೆಳಕಂಡಂತೆ ಆದೇಶಿಸಿರುತ್ತೇನೆ.

ಅರಮನೆ ಮೈದಾನದಲ್ಲಿ ನಡೆಯುವ ಸಮಾರಂಭಗಳಿಗೆ ರಮಣಮಹರ್ಷಿ ರಸ್ತೆಯಲ್ಲಿರುವ ಕೃಷ್ಣವಿಹಾರ್ ಗೇಟ್, ತ್ರಿಪುರ ವಾಸಿನಿ, ವೈಟ್ ಪೆಟಲ್ಸ್ ಗೇಟ್, ಗಾಯಿತ್ರಿ ವಿಹಾರ್, ನಳಪಾಡು ಗೇಟ್, ಗ್ರಾಂಡ್ ಕ್ಯಾಸ್ಟಲ್, ಶೀಶಮಹಲ್, ಶೃಂಗಾರ್ ಪ್ಯಾಲೇಸ್, ಪ್ರಿನ್ಸಸ್ ಅಕ್ಯಾಡೆಮಿ ಪ್ರವೇಶ ದ್ವಾರಗಳ ಮೂಲಕ ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶ ಕಲ್ಪಿಸಿ, ಕಾರ್ಯಕ್ರಮದ ನಂತರ ವಾಹನಗಳು ಜಯಮಹಲ್ ರಸ್ತೆಯಲ್ಲಿ ಬರುವ ಅಮಾನುಲ್ಲಾಖಾನ್ ಗೇಟ್, ಸರ್ಕಸ್ ಗ್ರೌಂಡ್ ಗೇಟ್ ಮತ್ತು ಮಾವಿನಕಾಯಿ ಮಂಡಿ ಗೇಟ್ ಮುಖಾಂತರ ನಿರ್ಗಮಿಸುವಂತೆ ಆದೇಶಿಸಲಾಗಿದೆ.

ಅಂತೆಯೇ ಕಲಂ. 116 ಮೋಟಾರು ವಾಹನ ಕಾಯ್ದೆ 1988 ಕಲಂ 4 ಕರ್ನಾಟಕ ಟ್ರಾಫಿಕ್ ಕಂಟ್ರೋಲ್ ಆಕ್ಟ್ 1960 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಉಪಯೋಗಿಸಿಕೊಂಡು ಮೇಲ್ಕಂಡ ನಿರ್ಬಂಧನೆಯನ್ನು ಜಾರಿಗೊಳಿಸಲು ಬೇಕಾದ ಅಗತ್ಯ ಸೂಚನಾ ಫಲಕಗಳನ್ನು ಸೂಕ್ತ ಸ್ಥಳಗಳಲ್ಲಿ ಅಳವಡಿಸಲು ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿರುತ್ತೇನೆ.

ಈ ಮೇಲ್ಕಂಡ ವ್ಯವಸ್ಥೆಯನ್ನು ದಿನಾಂಕ : 15-3-2012 ರಿಂದ ಜಾರಿಗೆ ಬರುವಂತೆ ಆದೇಶಿಸಿರುತ್ತೇನೆ.

ಈ ಆದೇಶವನ್ನು ನಾನು ಈ ದಿವಸ ದಿನಾಂಕ : 2-3-2012 ರಂದು ನನ್ನ ಸಹಿ ಮತ್ತು ಮುದ್ರೆಯೊಂದಿಗೆ ನೀಡಿರುತ್ತೇನೆ.

ಬಿ.ಜಿ. ಜ್ಯೋತಿಪ್ರಕಾಶ್ ಮಿರ್ಜಿ, ಐ.ಪಿ.ಎಸ್.

ಪಿ.ಆರ್. 320 ಪೊಲೀಸ್ ಕಮೀಷನರ್, ಬೆಂಗಳೂರು ನಗರ

ಸಹಕಾರ ಸಂಘಗಳ ಸಹಾಯಕ ನಿಬಂಧಕರು, ದಕ್ಷಿಣ ವಲಯ ವೃತ್ತ ಹಾಗೂ ಇಲಾಖಾ ಪಂಚಾಯ್ತಿದಾರರು

ಜಿ.ಎಂ.ಸಿ. ಬ್ಯಾಂಕ್ ಕಟ್ಟಡ, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-18

ಸಂಖ್ಯೆ: ಎಆರ್‌ಬಿ-50/ಎಬಿಎಸ್ ದಾವಾ ಸಂಖ್ಯೆ : 02/2006-07

ವಾದಿ	ಪ್ರತಿವಾದಿಗಳು
ಹೆನ್ನಾಗರ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ, ಕಾಚನಾಯಕನಹಳ್ಳಿ, ಹೆನ್ನಾಗರ ಅಂಚೆ, ಆನೇಕಲ್ ತಾಲ್ಲೂಕು, ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ	ದಿ. ಹೆಚ್.ಎಂ. ಕೃಷ್ಣಪ್ಪನವರ <u>ಸೇರ್ಪಡೆ ವಾರಸುದಾರರು :</u> 1ಎ) ನಾರಾಯಣಮ್ಮ, ಕೋಂ ಲೇಟ್ ಹೆಚ್.ಎಂ. ಕೃಷ್ಣಪ್ಪ, ವಯಸ್ಸು 57 ವರ್ಷಗಳು. 1ಬಿ) ಪ್ರಶಾಂತ್, ಬಿನ್ ಲೇಟ್ ಹೆಚ್.ಎಂ. ಕೃಷ್ಣಪ್ಪ, ವಯಸ್ಸು 35 ವರ್ಷ. 1ಸಿ) ಗಂಗಾಧರ್, ಬಿನ್ ಲೇಟ್ ಹೆಚ್.ಎಂ. ಕೃಷ್ಣಪ್ಪ, ವಯಸ್ಸು 26 ವರ್ಷ. 1ಡಿ) ಬಿ.ಜಿ. ವಿಜಯಮ್ಮ, ಬಿನ್ ಲೇಟ್ ಹೆಚ್.ಎಂ. ಕೃಷ್ಣಪ್ಪ, ವಯಸ್ಸು 28 ವರ್ಷ. <u>ಎಲ್ಲರ ವಿಳಾಸ :</u> ಹೆನ್ನಕ್ಕಿ, ಹೆನ್ನಾಗರ ಪೋಸ್ಟ್, ಆನೇಕಲ್ ತಾಲ್ಲೂಕು, ಬೆಂಗಳೂರು ಜಿಲ್ಲೆ.

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 103 ರನ್ವಯ ಆದೇಶ

ವಾದಿ ಸಹಕಾರ ಸಂಘವು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 70 ರನ್ವಯ ಸಲ್ಲಿಸಿರುವ ದಾವಾ ಅರ್ಜಿಯನ್ನು, ದಿವಂಗತ ಶ್ರೀ ಹೆಚ್.ಎಂ. ಕೃಷ್ಣಪ್ಪ ಇವರಿಂದ ರೂ. 1,38,822-85 ಗಳನ್ನು ಶೇಕಡ 18ರ ಬಡ್ಡಿ ದರದೊಂದಿಗೆ ವಸೂಲು ಮಾಡಿಕೊಳ್ಳಲು ದಾವಾದೇಶ ಕೋರಿದೆ. ದಾವಾ ಅರ್ಜಿಯನ್ನು ನೋಂದಣಿ ಮಾಡಿಕೊಂಡ ನಂತರ, ಪ್ರಕರಣದ ಉಭಯತ್ರರಿಗೆ ನೋಟೀಸು ನೀಡಿದೆ. ಶ್ರೀ ಹೆಚ್.ಎಂ. ಕೃಷ್ಣಪ್ಪ ಇವರು ನಿಧನರಾಗಿರುವುದರಿಂದ, ಶ್ರೀಯುತರ ವಾರಸುದಾರರುಗಳ ಸಂಖ್ಯೆ : 1ಎ ರಿಂದ 1ಡಿ ಇವರುಗಳನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಿಕೊಳ್ಳಲು ಅರ್ಜಿಗಳನ್ನು ಸಲ್ಲಿಸಿರುತ್ತಾರೆ. ಪರಿಶೀಲಿಸಿ, ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಿಕೊಳ್ಳಲಾಗಿದೆ. ನಂತರ ನೋಟೀಸನ್ನು ಜಾರಿ ಮಾಡಲಾಗಿದೆ. ವಾದಿ ಮತ್ತು ಪ್ರತಿವಾದಿಗಳ ಪರ ನಿಯಮ 55 ರನ್ವಯ ಅರ್ಜಿ ಸಲ್ಲಿಸಿ, ವಕೀಲರ ನೇಮಕಾತಿ ಮಾಡಿಕೊಳ್ಳಲು ಅನುಮತಿ ಕೋರಲಾಗಿದೆ. ಪರಿಶೀಲಿಸಿ ಅನುಮತಿ ನೀಡಿದೆ. ಇದರನ್ವಯ ವಾದಿ ಸಹಕಾರ ಸಂಘದ ಪರ ಶ್ರೀ ಡಿ.ಕೆ. ಶ್ರೀರಾಮಪ್ಪ ವಕೀಲರು ಮತ್ತು ಪ್ರತಿವಾದಿಗಳ ಸಂಖ್ಯೆ 1-ಎ ರಿಂದ 1-ಡಿ ಇವರುಗಳ ಪರ ಶ್ರೀ ಎಂ.ಶ್ರೀಕಂಠಯ್ಯ, ವಕೀಲರು ವಕಾಲತ್ತು ಸಲ್ಲಿಸಿ ಹಾಜರಾಗಿದ್ದಾರೆ.

2. ವಾದಿ ಸಂಘದ ಪ್ರಕಾರ, ಶ್ರೀ ಹೆಚ್.ಎಂ. ಕೃಷ್ಣಪ್ಪ ಇವರು ವಾದಿ ಸಹಕಾರ ಸಂಘದಲ್ಲಿ ಮಾರಾಟ ಗುಮಾಸ್ತನಾಗಿ ಕೆಲಸಕ್ಕೆ ಸೇರಿದ್ದು, 2003-04 ರಿಂದ ದಿನಾಂಕ : 28-5-2006 ರವರೆಗೆ ವಿವಿಧ ದಿನಾಂಕಗಳಂದು ರೂ. 1,38,822-85 ಗಳ ದಾಸ್ತಾನು ದುರುಪಯೋಗ ಮಾಡುವ ಮೂಲಕ ಸಂಘದ ಆಸ್ತಿಯಲ್ಲಿ ಕೊರತೆ ಉಂಟು ಮಾಡಿರುತ್ತಾರೆ. ಆದ್ದರಿಂದ, ವಸೂಲು ಮಾಡಿಕೊಳ್ಳಲು ದಾವಾದೇಶ ನೀಡಬೇಕೆಂದು ಕೋರಲಾಗಿದೆ. ದಿನಾಂಕ : 16-1-2012 ರಂದು ಕಲಂ 103 ರನ್ವಯ ಸಂಘವು ಅರ್ಜಿ ಸಲ್ಲಿಸಿ, ಷೆಡ್ಯೂಲ್ ಆಸ್ತಿಗೆ ಸಂಬಂಧಿಸಿದಂತೆ ಅಟ್ಯಾಚ್‌ಮೆಂಟ್ ಆದೇಶ ಹೊರಡಿಸಬೇಕೆಂದು ಕೋರಿದೆ. ಅರ್ಜಿಯನ್ನು ವಿರೋಧಿಸಿ, ಪ್ರತಿವಾದಿಗಳು ದಿನಾಂಕ : 30-1-2012 ರಂದು ಆಕ್ಷೇಪಣೆ ಸಲ್ಲಿಸಿರುತ್ತಾರೆ. ವಾದಿ ಸಂಘವು ಕಲಂ 103 ರನ್ವಯ ಸಲ್ಲಿಸಿರುವ ಅರ್ಜಿ ಮತ್ತು ಸಂಬಂಧಿಸಿದಂತೆ ಪ್ರತಿವಾದಿಗಳು ಸಲ್ಲಿಸಿರುವ ಆಕ್ಷೇಪಣೆಗಳ ಬಗ್ಗೆ ವಾದ ಆಲಿಸಲಾಗಿದೆ.

3. ಈಗಾಗಲೇ ಪರಿಶೀಲಿಸಿದಂತೆ, ವಾದಿ ಸಹಕಾರ ಸಂಘವು ರೂ. 1,38,822-85 ಗಳನ್ನು ಶೇಕಡ 18ರ ಬಡ್ಡಿ ದರದೊಂದಿಗೆ ವಸೂಲು ಮಾಡಿಕೊಳ್ಳಲು ದಾವಾದೇಶ ಕೋರಿದೆ. ದಾವಾ ಅರ್ಜಿಗೆ ಸಂಬಂಧಿಸಿದಂತೆ, ಪ್ರಮಾಣೀಕರಿಸಿದ ಸಾಕ್ಷಿಯನ್ನು ದಿನಾಂಕ : 13-8-2007 ರಂದು ಸಲ್ಲಿಸಿ, ದಾಖಲಾತಿಗಳು ನಿಶಾನೆ-ಪಿ-1 ರಿಂದ ಪಿ-5 ಎಂದು ಗುರುತಿಸಿ ಹಾಜರುಪಡಿಸಲಾಗಿದೆ. ವಾದಿ ಸಹಕಾರ ಸಂಘದ ಕ್ಲೇಮು ರೂ. 1,38,822-85ಗಳು ಮೇಲ್ನೋಟಕ್ಕೆ ನಿಜವಿರುತ್ತದೆಂದು ಕಂಡುಬರುತ್ತದೆ. ಕಲಂ 103 ರ ಅರ್ಜಿಯನ್ನು ಪರಿಶೀಲಿಸಲಾಗಿ, ಒಂದು ವೇಳೆ ದಾವಾದೇಶವನ್ನು ಈ ನ್ಯಾಯಾಲಯವು ನೀಡಿದಲ್ಲಿ, ದಾವಾ ಹಣವನ್ನು ಬಡ್ಡಿಯೊಂದಿಗೆ ವಸೂಲು ಮಾಡಿಕೊಳ್ಳಲು ಷೆಡ್ಯೂಲ್ ಆಸ್ತಿಯನ್ನು ಹೊರತುಪಡಿಸಿ, ಬೇರ್ಯಾವುದೇ ರಹಾ ಇಲ್ಲವೆಂದು ; ಆಸ್ತಿಯನ್ನು ಪ್ರತಿವಾದಿಗಳು ಮಾರಾಟ ಮಾಡಲು ಹುನ್ನಾರ ನಡೆಸುತ್ತಿದ್ದಾರೆಂದು ಪ್ರಮಾಣ ಪತ್ರದಲ್ಲಿ ವಿವರಿಸಿದೆ. ಕಲಂ 103ರ ಅರ್ಜಿಯನ್ನು ವಿರೋಧಿಸಿ, ಪ್ರತಿವಾದಿಗಳು ಸಲ್ಲಿಸಿರುವ ಆಕ್ಷೇಪಣೆಗಳಲ್ಲಿ ವಿವರಿಸಿರುವ ಅಂಶಗಳೆಂದರೆ, ಶ್ರೀ ಹೆಚ್.ಎಂ. ಕೃಷ್ಣಪ್ಪ ಇವರು

ರೂ. 1,38,822-85 ಗಳನ್ನು ಸಂಸಾರಕ್ಕಾಗಿ ಹಣ ದುರುಪಯೋಗ ಮಾಡಿಲ್ಲವೆಂದು ಮತ್ತು ಷೆಡ್ಯೂಲ್ ಆಸ್ತಿಯನ್ನು ಮಾರಾಟ ಅಥವಾ ಪರಭಾರೆ ಮಾಡುವ ಯಾವುದೇ ದುರುದ್ದೇಶ ಹೊಂದಿಲ್ಲವೆಂದು ವಿವರಿಸಲಾಗಿದೆ. ವಾದಿ ಸಹಕಾರ ಸಂಘವು ಸಲ್ಲಿಸಿರುವ ದಾವಾ ಅರ್ಜಿ, ಹಾಜರುಪಡಿಸಿರುವ ದಾಖಲಾತಿಗಳು, ಕಲಂ 103 ರನ್ವಯ ಸಲ್ಲಿಸಿರುವ ಅರ್ಜಿ, ಪ್ರತಿವಾದಿಗಳು ಸಲ್ಲಿಸಿರುವ ಆಕ್ಷೇಪಣೆ ಮತ್ತು ಉಭಯತ್ರರ ವಾದ ಇವುಗಳನ್ನು ಈ ನ್ಯಾಯಾಲಯವು ಈ ಹಂತದಲ್ಲಿ ಮೇಲ್ನೋಟಕ್ಕೆ ಕೂಲಂಕಷವಾಗಿ ಪರಿಶೀಲಿಸಿದೆ. ವಾದಿ ಸಂಘವು ಕಲಂ 70 ರನ್ವಯ ಸಲ್ಲಿಸಿರುವ ದಾವಾ ಅರ್ಜಿಯಲ್ಲಿ ವಿವರಿಸಿರುವ ರೂ. 1,38,822-85 ಗಳನ್ನು ದಿವಂಗತ ಶ್ರೀ ಹೆಚ್.ಎಂ. ಕೃಷ್ಣಪ್ಪ ಇವರು ಹಣ ದುರುಪಯೋಗ ಮಾಡುವ ಮೂಲಕ ಸಂಘದ ಆಸ್ತಿಯಲ್ಲಿ ಕೊರತೆ ಉಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಷೆಡ್ಯೂಲ್ ಆಸ್ತಿ ಇದು ಶ್ರೀ ಹೆಚ್.ಎಂ. ಕೃಷ್ಣಪ್ಪ ಇವರಿಗೆ ಸೇರಿದ ಆಸ್ತಿ ಎಂಬುದಕ್ಕೆ ಆರ್.ಟಿ.ಸಿ. ಯನ್ನು ಸಂಘವು ಹಾಜರುಪಡಿಸಿದೆ. ಮೇಲಿನ ಅಂಶಗಳನ್ನು ಪರಿಶೀಲಿಸಲಾಗಿ, ಕಲಂ 103 ರನ್ವಯ ಸಂಘವು ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಿ, ಷೆಡ್ಯೂಲ್ ಆಸ್ತಿಯನ್ನು ಅಟ್ಯಾಚ್‌ಮೆಂಟ್ ಮಾಡದೇ ಇದ್ದಲ್ಲಿ, ಪ್ರತಿವಾದಿಗಳು ಷೆಡ್ಯೂಲ್ ಆಸ್ತಿಯನ್ನು ಪರಭಾರೆ ಅಥವಾ ಮಾರಾಟ ಮಾಡಿದಲ್ಲಿ, ಒಂದು ವೇಳೆ ದಾವಾದೇಶ ಹೊರಡಿಸಿದರೂ ಕೂಡಾ, ಹಣವನ್ನು ವಸೂಲಿ ಮಾಡಿಕೊಳ್ಳಲು ಬೇರ್ಯಾವುದೇ ರಹಾ ಇರುವುದಿಲ್ಲವೆಂಬುದು ದೃಢಪಟ್ಟಿದೆ. ಆದ್ದರಿಂದ, ಈ ಕೆಳಗಿನ ಆದೇಶ.

ಆದೇಶ

ವಾದಿ ಸಹಕಾರ ಸಂಘವು ಸಲ್ಲಿಸಿರುವ ಕಲಂ 103 ರನ್ವಯ ಸಲ್ಲಿಸಿರುವ ಅರ್ಜಿಯನ್ನು, ಪುರಸ್ಕರಿಸಿದೆ. ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿಒ/139/ಸಿಎಲ್‌ಎಂ/2010, ದಿನಾಂಕ : 17-2-2011 ರನ್ವಯ ದತ್ತವಾಗಿರುವ ಅಧಿಕಾರದವನ್ನು ಚಲಾಯಿಸಿ, ಎಂ. ಚನ್ನಭೈರಯ್ಯ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ದಕ್ಷಿಣ ವಲಯ ವೃತ್ತ, ಬೆಂಗಳೂರು, ಆದ ನಾನು ಈ ಕೆಳಗಿನ ಆಸ್ತಿಗಳನ್ನು ಕಲಂ 103 ರನ್ವಯ ಜಪ್ತಿಪೂರ್ವ ಆದೇಶ ಹೊರಡಿಸಿರುತ್ತೇನೆ.

SCHEDULE OF PROPERTY

All that piece and parcel of the immovable agricultural property bearing Sy. No. 59/1, measuring 36 Guntas of Land situated at Hinnakki Village, Jigani Hobli, Anekal Taluk bounded on

East by	:	Jogappa Property
West by	:	Kenchappa
North by	:	Rajani Thopu
South by	:	Munilachappa's property

ಈ ಆದೇಶವನ್ನು ನನ್ನ ಸ್ವಹಸ್ತ ಮತ್ತು ಕಛೇರಿ ಮುದ್ರೆಯೊಂದಿಗೆ ದಿನಾಂಕ : 18-2-2012 ರಂದು ಹೊರಡಿಸಿದೆ.

ಎಂ. ಚನ್ನಭೈರಯ್ಯ
ಸಹಕಾರ ಸಂಘಗಳ ಸಹಾಯಕ ನಿಬಂಧಕರು,
ದಕ್ಷಿಣ ವಲಯ ವೃತ್ತ, ಬೆಂಗಳೂರು.

ಪಿ.ಆರ್. 314

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕಂಇ 106 ಎಲ್‌ಆರ್‌ಎಂ 2011, ಬೆಂಗಳೂರು, ದಿನಾಂಕ : 22-2-2012.

ರಾಷ್ಟ್ರೋತ್ಥಾನ ಪರಿಷತ್, ಇವರಿಗೆ ಬಾಗಲಕೋಟೆ ಜಿಲ್ಲೆ, ಬದಾಮಿ ತಾಲ್ಲೂಕು, ಕೆರೂರು ಗ್ರಾಮದ ರಿ.ಸ.ನಂ. 323/1 ರಲ್ಲಿ ಒಟ್ಟು 04 ಎಕರೆ 14 ಗುಂಟೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ (ಅಂದರೆ ಶಾಲಾ ಸಮುಚ್ಚಯ ನಿರ್ಮಿಸುವ ಸಲುವಾಗಿ) ಖರೀದಿಸಲು ನಮೂನೆ 15-ಎ ಮತ್ತು ನಮೂನೆ 15-ಎಎ ರಲ್ಲಿ ಸಲ್ಲಿಸಿರುವ ಮಾಹಿತಿ ಆಧರಿಸಿ ಜಿಲ್ಲಾಧಿಕಾರಿ, ಬಾಗಲಕೋಟೆ ಇವರ ಪತ್ರ ಸಂಖ್ಯೆ : ಆರ್‌ಬಿ/ಕೆಎಲ್‌ಆರ್/ಸಿಆರ್-25/2011-12 ದಿನಾಂಕ : 20-9-2011 ರಲ್ಲಿ ಪ್ರಸ್ತಾಪಿತ ಜಮೀನನ್ನು ಕರ್ನಾಟಕ ಭೂ ಸುಧಾರಣಾ ಅಧಿನಿಯಮ (1961)ರ ಕಲಂ 109 (1)(ii) ರಡಿ ಅನುಮತಿ ನೀಡಲು ಶಿಫಾರಸ್ಸು ಮಾಡಿರುತ್ತಾರೆ.

ಸದರಿ ಜಮೀನು ಕರ್ನಾಟಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (ಪಿ.ಟಿ.ಸಿ.ಎಲ್) ಅಧಿನಿಯಮ (1978) ಕರ್ನಾಟಕ ಭೂ ಮಂಜೂರಾತಿ ನಿಯಮಗಳು (1969) ಹಾಗೂ ಇನ್ನಿತರ ಪರಭಾರೆ ನಿಷೇಧ ಅಧಿನಿಯಮ ಇವುಗಳ ವ್ಯಾಪ್ತಿಗೆ ಒಳಪಡುವುದಿಲ್ಲ.

ಸಾರ್ವಜನಿಕ ಹಿತಾಸಕ್ತಿಯ ಮೇಲೆ ಕಾರಣಗಳನ್ನು ದಾಖಲಿಸಿ ನಿರ್ದಿಷ್ಟ ಉದ್ದೇಶಕ್ಕಾಗಿ ಭೂಮಿಯನ್ನು ಷರತ್ತು ಮತ್ತು ನಿಬಂಧನೆ ವಿಧಿಸಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ (1961)ದ ಕಲಂ 63, 79ಎ, 79ಬಿ ಅಥವಾ 80ರ ಅವಕಾಶಗಳಿಂದ ವಿನಾಯಿತಿ ನೀಡಲು ಸದರಿ ಅಧಿನಿಯಮದ ಕಲಂ 109(1) ರಡಿ ಅವಕಾಶ ಕಲ್ಪಿಸಿದೆ.

ಕರ್ನಾಟಕ ಭೂ ಸುಧಾರಣಾ ಅಧಿನಿಯಮ (1961)ರ ಕಲಂ 109(1ಎ) ಹಾಗೂ ಕರ್ನಾಟಕ ಭೂ ಸುಧಾರಣಾ ನಿಯಮಗಳ (1964) ನಿಯಮ 38-ಬಿ ಮತ್ತು 38-ಸಿ ರಲ್ಲಿನ ಷರತ್ತುಗಳನ್ನು ಪೂರೈಸಿದ್ದು ಕರ್ನಾಟಕ ಭೂ ಸುಧಾರಣಾ ಅಧಿನಿಯಮ (1961)ದ ಕಲಂ 63, 79ಎ, 79ಬಿ,

ಅಥವಾ 80ಕ್ಕೆ ವಿನಾಯಿತಿ ನೀಡಿ ರಾಷ್ಟ್ರೋತ್ಥಾನ ಪರಿಷತ್, ಇವರಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ (ಅಂದರೆ ಶಾಲಾ ಸಮುಚ್ಚಯ ನಿರ್ಮಿಸುವ ಸಲುವಾಗಿ) ಬಾಗಲಕೋಟೆ ಜಿಲ್ಲೆ, ಬದಾಮಿ ತಾಲ್ಲೂಕು, ಕೆರೂರು ಗ್ರಾಮದ ರಿ.ಸ.ನಂ. 323/1 ರಲ್ಲಿ ಒಟ್ಟು 04 ಎಕರೆ 14 ಗುಂಟೆ ಜಮೀನನ್ನು ಖರೀದಿಸಲು ಕರ್ನಾಟಕ ಭೂ ಸುಧಾರಣಾ ಅಧಿನಿಯಮ (1961)ರ ಕಲಂ 109 (1)(ii) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಸರ್ಕಾರದ ಅನುಮತಿ ನೀಡಲಾಗಿದೆ :-

1) ಯಾವ ಉದ್ದೇಶಕ್ಕಾಗಿ ಜಮೀನನ್ನು ಖರೀದಿಸಲು ಅನುಮತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸದರಿ ಜಮೀನನ್ನು ಎರಡು ವರ್ಷಗಳೊಳಗಾಗಿ ಉಪಯೋಗಿಸತಕ್ಕದ್ದು ಈ ಕುರಿತಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡತಕ್ಕದ್ದು.

2) ವಿನಾಯಿತಿ ಪಡೆದವರು ಸರ್ಕಾರ ಅಥವಾ ಯಾವುದೇ ಷೆಡ್ಯೂಲ್ ಬ್ಯಾಂಕ್ ಅಥವಾ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಂದಕ್ಕೆ ಅಥವಾ ಕಂಪನಿ ಕಾಯ್ದೆ, 1956ರ ಕಲಂ 3 ರಲ್ಲಿ ಹೇಳಿರುವಂತೆ ಶೇಕಡ 51 ಪೇಯ್ಡ್ ಆಫ್ ಷೇರು ಬಂಡವಾಳ ಹೊಂದಿದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿಯಂತ್ರಿತ ಅಥವಾ ಎರಡರ ಒಡೆತ ಹೊಂದಿರುವ ಸರ್ಕಾರದ ಸಂಘ/ಸಂಸ್ಥೆ ಒಂದಕ್ಕೆ ಖಾತರಿ ನೀಡಿ ಅಡಮಾನ ಹಾಗೂ ಇತರೆ ಹೊಣೆ ಮಾಡಿ ಸಾಲ ಪಡೆಯುವುದನ್ನು ಹೊರತುಪಡಿಸಿ ಸದರಿ ಜಮೀನನ್ನು ನಿಗದಿತ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.

3) ಈ ಅನುಮತಿಯು ಕರ್ನಾಟಕ ಭೂ ಸುಧಾರಣೆ ಅದಿನಿಯಮ, (1961)ರ ಕಲಂ 109 ರನ್ವಯ ವಿನಾಯಿತಿ ಮಾತ್ರವಾಗಿರುತ್ತದೆ. ಬೇರೆ ಯಾವುದೇ ಕಾನೂನು ಉಲ್ಲಂಘನೆಯಾದಲ್ಲಿ ಸಂಬಂಧಪಟ್ಟ ಅಧಿನಿಯಮದ ಅಡಿ ಅಗತ್ಯ ಕ್ರಮ ಜರುಗಿಸಲು ಅವಕಾಶವಿರುತ್ತದೆ.

4) ಸದರಿ ಜಮೀನನ್ನು ವ್ಯವಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಅಧಿನಿಯಮ, (1964)ರ ಕಲಂ 95ರ ಮೇರೆಗೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು.

5) ಪ್ರಸ್ತಾಪಿತ ಜಮೀನುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಜಮೀನಿನ ವಿನ್ಯಾಸಕ್ಕೆ ನಗರ ಯೋಜನಾ ಇಲಾಖೆ/ ಅಭಿವೃದ್ಧಿ ಪ್ರಾಧಿಕಾರ/ಸ್ಥಳೀಯ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯತಕ್ಕದ್ದು.

6) ಜಮೀನು ನಗರಾಭಿವೃದ್ಧಿ ಪ್ರಾಧಿಕಾರದ ಸಿ.ಡಿ.ಪಿ./ಒ.ಡಿ.ಪಿ. ವ್ಯಾಪ್ತಿಯೊಳಗೆ ಬಂದರೆ, ಅದರಂತೆ ಅನುಮತಿ ಪಡೆದು ಉಪಯೋಗಿಸತಕ್ಕದ್ದು.

7) ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಟಿ.ಎಲ್. ಅಂಡ್ ಎಸ್.ಎಸ್.ಎಂ. ವಿಭಾಗ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ, ಬಾಗಲಕೋಟೆ, ಇವರು ದಿನಾಂಕ : 22-8-2011 ರಂದು ನೀಡಿರುವ ನಿರಾಕ್ಷೇಪಣೆ ಪತ್ರದಲ್ಲಿ ನಮೂದಿಸಿರುವ ಪ್ರಕಾರ 4.14 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ಹಾಯ್ದು ಹೋಗುತ್ತಿರುವ ಹುಬ್ಬಳ್ಳಿ–ಬಾಗಲಕೋಟೆ 11 ಕೆ.ವಿ. ಜೋಡಿ ಪ್ರಸರಣ ಮಾರ್ಗದ ಮಧ್ಯ ರೇಖೆಯಿಂದ ಕನಿಷ್ಟ 11 ಮೀಟರ್ (ಒಟ್ಟು 22 ಮೀಟರ್) Corrider ಕ್ಷೇತ್ರ ಬಿಟ್ಟು ಹೊರಗಡೆ ಸಮುಚ್ಚಯ ನಿರ್ಮಿಸಬಹುದು.

8) ಸಂಸ್ಥೆ ನಡೆಸುವ ಚಟುವಟಿಕೆಗಳು ಸ್ಥಳೀಯ ಕಾನೂನು, ಕರ್ನಾಟಕ ಮತ್ತು ಭಾರತದ ಕಾನೂನುಗಳನ್ನು ಪಾಲಿಸತಕ್ಕದ್ದು.

ಮೇಲಿನ ಯಾವುದೇ ಷರತ್ತು ಉಲ್ಲಂಘನೆಯಾದಲ್ಲಿ ಈಗ ನೀಡಲಾಗಿರುವ ಅನುಮತಿಯನ್ನು ಕಾನೂನು ರೀತ್ಯ ರದ್ದುಪಡಿಸಲಾಗುವುದು ಮತ್ತು ಪ್ರಸ್ತಾಪಿತ ಭೂಮಿಯನ್ನು ಋಣಮುಕ್ತವಾಗಿ ಸರ್ಕಾರದಲ್ಲಿ ನಿಹಿತ ಮಾಡಿಕೊಳ್ಳಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್. ಪುಷ್ಪ

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ)

ಪಿ.ಆರ್. 305 ಕಂದಾಯ ಇಲಾಖೆ (ಭೂ ಸುಧಾರಣೆ).

COMMERCIAL TAXES DEPARTMENT

PROCEEDINGS OF THE COMMISSIONER OF COMMERCIAL TAXES, (KARNATAKA), BANGALORE-CLARIFICATION UNDER SECTION 12(7) OF THE KARNATAKA TAX ON ENTRY OF GOODS ACT, 1979

Sub : KTEG Act, 1979-clarification on applicability of entry tax on stock transfer of sugar confectionery into Karnataka from other States.

Ref : Application dated 6-2-2012 of M/s Lotte India Corporation Limited, Chennai-600006-Tin 29540117376

In the application cited above, M/s Lotte India Corporation Ltd., P.B. No. 702, Murugesan Complex, 2nd Floor, No. 84, Greens Road, Thousand Lights, Chennai-600006 has sought clarification regarding the applicability of entry tax on stock transfer of sugar confectionery into Karnataka from other States.

2. Section 12(7) of the Karnataka Tax on Entry of Goods Act, 1979 empowers the Commissioner of Commercial Taxes to clarify the rate of tax payable under the Act, if he considers it necessary or expedient so to do, for the purpose of maintaining uniformity in the work of assessments and collection of revenue. It is examined and found that the clarification requested by the petitioner is within the scope of the aforesaid provision and it is necessary that the clarification be issued for the purpose of maintaing uniformity in the work of assessments and collection of revenue.

3. Hence, the following clarification is issued.

CLARIFICATION NO. KTEG/CR-25/2011-12, BANGALORE DATED : 1-3-2012.

It is clarified that as per Notification No. FD 11 CET 2002, dated : 30-3-2002, confectionery is not liable to entry tax.

PRADEEP SINGH KHAROLA
Commissioner of Commercial Taxes,
(Karnataka), Bangalore.

PR - 339

OFFICE OF THE COMMISSIONER OF COMMERCIAL TAXES (KARNATAKA)

GANDHINAGAR, BANGALORE

NOTIFICATION

No. GST.CR.13/2011-12, BANGALORE, DATED : 29-2-2012

In exercise of the powers under sub-rule (aaaaa) of Rule 6 of the Central Sales Tax (Karnataka) Rules, 1957, considering it necessary to provide facility of obtaining certificates in Form E-I and E-II and declaration in Form F and certificate in Form H electronically to all the dealers registered under the Central Sales Tax Act, 1956 with an option to obtain a printout of such declaration at their place of business, it is hereby notified that with effect from 1st day of March, 2012, every dealer registered under the Central Sales Tax Act, 1956 shall make requisition for such a certificate or declaration and shall be issued the certificate or declaration sought in the following manner.

1. Every such dealer shall log on to the website http://vat.kar.nic.in
2. Using the user name and password communicated to him by the jurisdictional Local VAT Officer (LVO) or VAT Sub Officer (VSO), every such dealer shall proceed to file his request for issue of the certificate or declaration in such website by choosing the right option. He shall also indicate in the website his option whether he would like to print the form himself or would like the LVO or VSO to print it.
3. The certificate or declaration sought by the dealer would be approved by the concerned LVO or VSO within ten working days from the date of his successful request.
4. After such approval, the dealer can print the certificate or declaration in triplicate on A4 size paper of not less than 75 gsm. Each declaration Form so printed will have a unique number assigned on it. After printing, the dealer, if he wants to do so, may have the seal of the Department of Commercial Taxes affixed by producing it before the LVO or VSO concerned.
5. In cases where the dealer has opted for printing of the form by the LVO or VSO the certificate or declaration sought by the dealer would be printed by the LVOS or VSO concerned. After payment of the prescribed fee,

Such dealer may collect the certificate or declaration from his jurisdictional LVO or VSO on the tenth working day.

PRADEEP SINGH KHAROLA
Commissioner of Commercial Taxes,
(Karnataka), Bangalore.

ವಾಣಿಜ್ಯ ತೆರಿಗೆಗಳ ಆಯುಕ್ತರವರ ಕಛೇರಿ, ವಾಣಿಜ್ಯ ತೆರಿಗೆ ಕಾರ್ಯಾಲಯ, ಗಾಂಧಿನಗರ, ಬೆಂಗಳೂರು

ಅಧಿಸೂಚನೆ

ಸಂಖ್ಯೆ : ಜಿಎಸ್‌ಟಿ/ಸಿಆರ್.13/2011-12, ಬೆಂಗಳೂರು, ದಿನಾಂಕ : 29-2-2012

1957ರ ಕೇಂದ್ರ ಮಾರಾಟ ತೆರಿಗೆ (ಕರ್ನಾಟಕ) ನಿಯಮಾವಳಿಯ ನಿಯಮ 6ರ ಉಪನಿಯಮ (aaaa) ಅಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, 1956ರ ಕೇಂದ್ರ ಮಾರಾಟ ತೆರಿಗೆ ಅಧಿನಿಯಮದಡಿ ನೋಂದಾಯಿತರಾದ ಎಲ್ಲಾ ವ್ಯಾಪಾರಿಗಳಿಗೆ 'ಇ-I' ಮತ್ತು 'ಇ-II' ನಮೂನೆಯಲ್ಲಿನ ಪ್ರಮಾಣ ಪತ್ರಗಳನ್ನು ಮತ್ತು 'ಎಫ್' ನಮೂನೆಯಲ್ಲಿನ ಘೋಷಣಾ ಪತ್ರಗಳನ್ನು ಮತ್ತು 'ಹೆಚ್' ನಮೂನೆಯಲ್ಲಿನ ಪ್ರಮಾಣ ಪತ್ರಗಳನ್ನು ಅವರ ವ್ಯಾಪಾರ ಸ್ಥಳದಲ್ಲಿ ಮುದ್ರಿಸಿಕೊಳ್ಳುವ ಆಯ್ಕೆಯೊಂದಿಗೆ ವಿದ್ಯುನ್ಮಾನ ವಿಧಾನದಲ್ಲಿ ಪಡೆದುಕೊಳ್ಳುವ ಸೌಲಭ್ಯವನ್ನು ನೀಡುವ ಅವಶ್ಯಕತೆ ಇದೆ ಎಂದು ಪರಿಗಣಿಸಿ, 2012ರ ಮಾರ್ಚ್ 1ನೇ ದಿನಾಂಕದಿಂದ ಜಾರಿಯಾಗುವಂತೆ 1956ರ ಕೇಂದ್ರ ಮಾರಾಟ ತೆರಿಗೆ ಅಧಿನಿಯಮದಡಿ ನೋಂದಾಯಿತರಾದ ಪ್ರತಿಯೊಬ್ಬ ವ್ಯಾಪಾರಿಯು ಸದರಿ ಪ್ರಮಾಣ ಪತ್ರ ಅಥವಾ ಘೋಷಣಾ ಪತ್ರಗಳ ನಮೂನೆಯ ಕೋರಿಕೆಯನ್ನು ಈ ಕೆಳಕಂಡ ವಿಧಾನದಲ್ಲಿ ಮಾಡತಕ್ಕದ್ದು ಮತ್ತು ಅಂಥ ಪ್ರಮಾಣ ಪತ್ರ ಅಥವಾ ಘೋಷಣಾ ಪತ್ರವನ್ನು ಪಡೆಯತಕ್ಕದ್ದು ಎಂದು ಅಧಿಸೂಚಿಸಲಾಗಿದೆ.

1) ಅಂತಹ ಪ್ರತಿಯೊಬ್ಬ ವ್ಯಾಪಾರಿಯು http://vat.kar.nic.in/ ಜಾಲತಾಣ (website) ಕ್ಕೆ ಸಂಪರ್ಕ ಹೊಂದುವುದು.

2) ಅಂತಹ ಪ್ರತಿಯೊಬ್ಬ ವ್ಯಾಪಾರಿಯು ಕ್ಷೇತ್ರವ್ಯಾಪ್ತಿಯ ಸ್ಥಳೀಯ ಮೌಲ್ಯವರ್ಧಿತ ತೆರಿಗೆ ಅಧಿಕಾರಿ (LVO) ಅಥವಾ ಉಪ ಮೌಲ್ಯವರ್ಧಿತ ತೆರಿಗೆ ಅಧಿಕಾರಿಯು (VSO) ತನಗೆ ಒದಗಿಸಿದ "ಬಳಕೆದಾರನ ಹೆಸರು" (username) ಮತ್ತು "ಸಂಕೇತ ಪದ" (password) ಗಳನ್ನು ಉಪಯೋಗಿಸಿ ಸದರಿ ಪ್ರಮಾಣ ಪತ್ರ ಅಥವಾ ಘೋಷಣಾ ಪತ್ರಗಳ ನಮೂನೆಯ ಕೋರಿಕೆಯನ್ನು ಜಾಲತಾಣದಲ್ಲಿ ಸಲ್ಲಿಸಲು ಮುಂದುವರೆಯುವುದು. ವ್ಯಾಪಾರಿಯು ಸದರಿ ನಮೂನೆಯ ಘೋಷಣೆಗಳನ್ನು ತಾನೇ ಮುದ್ರಿಸಿಕೊಳ್ಳುವ ಅಥವಾ ಸ್ಥಳೀಯ ಮೌಲ್ಯವರ್ಧಿತ ತೆರಿಗೆ ಅಧಿಕಾರಿ (LVO) ಅಥವಾ ಉಪಮೌಲ್ಯವರ್ಧಿತ ತೆರಿಗೆ ಅಧಿಕಾರಿ (VSO) ಅವನಿಗಾಗಿ ಮುದ್ರಿಸುವ ಬಗ್ಗೆಯೂ ಸಹಿತ ಜಾಲತಾಣದಲ್ಲಿ ಆಯ್ಕೆಯನ್ನು ಸೂಚಿಸಬೇಕು.

3) ಸದರಿ ಪ್ರಮಾಣ ಪತ್ರ ಅಥವಾ ಘೋಷಣಾ ಪತ್ರಗಳ ನಮೂನೆಯ ಕೋರಿಕೆಯನ್ನು ಫಲಪ್ರದವಾಗಿ ಸಲ್ಲಿಸಿದ ಕಛೇರಿ ಕೆಲಸದ ಹತ್ತು ದಿನಗಳೊಳಗಾಗಿ ಸ್ಥಳೀಯ ಮೌಲ್ಯವರ್ಧಿತ ತೆರಿಗೆ ಅಧಿಕಾರಿ (LVO) ಅಥವಾ ಉಪ ಮೌಲ್ಯವರ್ಧಿತ ತೆರಿಗೆ ಅಧಿಕಾರಿ (VSO) ಯವರಿಂದ ಅನುಮೋದಿಸಲಾಗುವುದು.

4) ಈ ರೀತಿಯ ಅನುಮೋದನೆಯ ನಂತರ, ವ್ಯಾಪಾರಿಯು ಸದರಿ ಪ್ರಮಾಣ ಪತ್ರ ಅಥವಾ ಘೋಷಣಾ ಪತ್ರಗಳ ನಮೂನೆಗಳನ್ನು 75gsm ಕ್ಕಿಂತ ಕಡಿಮೆ ಇಲ್ಲದ A4 ಅಳತೆಯ ಹಾಳೆಯಲ್ಲಿ ತ್ರಿಪ್ರತಿಗಳಲ್ಲಿ ಮುದ್ರಿಸಿಕೊಳ್ಳುವುದು.

5) ಒಂದು ವೇಳೆ ವ್ಯಾಪಾರಿಯು ಸ್ಥಳೀಯ ಮೌಲ್ಯವರ್ಧಿತ ತೆರಿಗೆ ಅಧಿಕಾರಿ (LVO) ಅಥವಾ ಉಪ ಮೌಲ್ಯವರ್ಧಿತ ತೆರಿಗೆ ಅಧಿಕಾರಿ (VSO) ರವರಿಂದ ಅವನಿಗಾಗಿ ಮುದ್ರಿಸುವ ಸೌಲಭ್ಯ ಆಯ್ಕೆ ಮಾಡಿಕೊಂಡಿದ್ದಲ್ಲಿ, ವ್ಯಾಪಾರಿಯು ಕೋರಿದ ಪ್ರಮಾಣ ಪತ್ರ ಅಥವಾ ಘೋಷಣಾ ಪತ್ರಗಳ ನಮೂನೆಗಳನ್ನು ಸಂಬಂಧಪಟ್ಟ ಸ್ಥಳೀಯ ಮೌಲ್ಯವರ್ಧಿತ ತೆರಿಗೆ ಅಧಿಕಾರಿ (LVO) ಅಥವಾ ಉಪ ಮೌಲ್ಯವರ್ಧಿತ ತೆರಿಗೆ ಅಧಿಕಾರಿ (VSO) ಮುದ್ರಿಸುವುದು. ಅನ್ವಯವಾಗುವ ಶುಲ್ಕವನ್ನು ಸಂದಾಯ ಮಾಡುವ ಷರತ್ತಿಗೊಳಪಟ್ಟು, ಇಂತಹ ನಮೂನೆಗಳನ್ನು ವ್ಯಾಪಾರಿಯು ಫಲಪ್ರದ ಕೋರಿಕೆ ಸಲ್ಲಿಸಿದ ಹತ್ತನೇ ದಿನ ತನ್ನ ಕ್ಷೇತ್ರವ್ಯಾಪ್ತಿಯಲ್ಲಿ ಸ್ಥಳೀಯ ಮೌಲ್ಯವರ್ಧಿತ ತೆರಿಗೆ (LVO) ಅಥವಾ ಉಪ ಮೌಲ್ಯವರ್ಧಿತ ತೆರಿಗೆ ಅಧಿಕಾರಿ (VSO) ಅವರಿಂದ ಸಂಗ್ರಹಿಸಿಕೊಳ್ಳಬಹುದು.

ಪ್ರದೀಪ್ ಸಿಂಗ್ ಖರೋಲ
ವಾಣಿಜ್ಯ ತೆರಿಗೆಗಳ ಆಯುಕ್ತರು (ಕ), ಬೆಂಗಳೂರು.

ಪಿ.ಆರ್. 340

ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ

ಸಂಖ್ಯೆ : ಆಪ್ರಾಸಂಪ/ಪ್ರಾ.ಸಂ.ಪ.ಮು/2011-12/464, ಬೆಂಗಳೂರು, ದಿನಾಂಕ : 5-3-2012.

ವಿಷಯ : ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಮುಖ್ಯಸ್ಥರಾಗಿ ಆಯುಕ್ತರು ಅಧಿಕಾರ ವಹಿಸಿಕೊಂಡಿರುವ ಬಗ್ಗೆ.

ಉಲ್ಲೇಖ : ಸರ್ಕಾರದ ಪತ್ರ ಸಂಖ್ಯೆ : ಕಸಂವಾಪ್ರ 10 ಕೆಎಂಯು 2012, ದಿನಾಂಕ : 23-2-2012.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರು ಉಲ್ಲೇಖಿತ ಪತ್ರ ಸರ್ಕಾರಿ ಆದೇಶದಂತೆ ನಾನು ದಿನಾಂಕ: 5-3-2012ರ ಪೂರ್ವಾಹ್ನ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಮುಖ್ಯಸ್ಥರಾ ಅಧಿಕಾರವನ್ನು ವಹಿಸಿಕೊಂಡಿರುತ್ತೇನೆ.

ಶ್ರೀಮತಿ ನೀಲಾ ಮಂಜುನಾಥ್, ಆಯುಕ್ತರು, ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ವೆಂಕಟಪ್ಪ ಚಿತ್ರ ಶಾಲೆ ಆವರಣ, ಕಸ್ತೂರಬಾ ರಸ್ತೆ, ಬೆಂಗಳೂರು-560001.	ಕಛೇರಿಯ ದೂರವಾಣಿ : 080-22863736 080-22862731 ಮೊಬೈಲ್ : +919449637501 E-mail : heritagebangalore@gmail.com

ಆಯುಕ್ತರು,
ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು
ಪರಂಪರೆ ಇಲಾಖೆ, ಬೆಂಗಳೂರು.

ಪಿ.ಆರ್. 342

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ

ಕಾರ್ಯನಿರ್ವಾಹಕ ಅಭಿಯಂತರರು (ವಿ), ಬೃಹತ್ ಕಾಮಗಾರಿ ವಿಭಾಗ, ಗುಲಬರ್ಗಾ

ಪ್ರಕಟಣೆ

ಸಂಖ್ಯೆ : ಎಲ್‌ಸಿ610/ಕಾನಿಅ(ವಿ)/ಬೃ.ಕಾ.ವಿ./ಬೀ/ಸಕಾನಿಅ(ವಿ)/ಎಫ್-23/11-12/2975, ದಿನಾಂಕ 3ನೇ ಫೆಬ್ರವರಿ 2012

ಕ.ವಿ.ಪ್ರ.ನಿ.ನಿ.ಯು 2003ರ ವಿದ್ಯುತ್‌ಚ್ಛಕ್ತಿ ಸರಬರಾಜು ಅಧಿನಿಯಮ ಪ್ರಕರಣದ 67ರ ಅನ್ವಯ ಯೋಜನೆಗಳನ್ನು ರೂಪಿಸಿದೆ ಹಾಗೂ ಸದರಿ ನಿಯಮದ ಪ್ರಕರಣದ 67(2)(c)ರ ಅನ್ವಯ ಈ ಮೂಲಕ ಯೋಜನೆಗಳನ್ನು ತಿಳುವಳಿಕೆಗಾಗಿ ಪ್ರಕಟಿಸುತ್ತಿದೆ. ಯೋಜನೆಯ ವಿವರಗಳು ಈ ರೀತಿ ಇವೆ.

1. **ಯೋಜನೆಯ ಹೆಸರು :** 110 ಕೆ.ವ್ಹಿ. ಜೋಡಿ ಮಾರ್ಗ ಗೋಪುರಗಳ ಮೇಲೆ ಲಿಂಕ್ಸ್ ಕಂಡಕ್ಟರ್ ಉಪಯೋಗಿಸಿ ವಿದ್ಯುತ್ ಮಾರ್ಗ 21.17 ಕಿ.ಮೀ.ಗಳ ದೂರ ಹಾಲಿ ಇರುವ 110/33-11 ಕೆ.ವ್ಹಿ. ಸಂತಪುರ ಉಪ ಕೇಂದ್ರದಿಂದ (ಔರಾದ ತಾಲ್ಲುಕ) ಹಾಲಿ ಇರುವ 110/33-11 ಕೆ.ವ್ಹಿ. ಜನವಾಡಾ (ಬೀದರ್ ತಾಲ್ಲೂಕ್, ಬೀದರ್ ಜಿಲ್ಲೆ) ಉಪ ಕೇಂದ್ರದ ವರೆಗೆ ನಿರ್ಮಿಸುವುದು.

2. **ಯೋಜನೆಯ ಪ್ರಮುಖ ಲಕ್ಷಣಗಳು :** ಹೆಚ್ಚುವರಿ ವಿದ್ಯುತ್ ಹೊರೆಯನ್ನು 110/33-11 ಕೆ.ವ್ಹಿ. ಸಂತಪುರ ಹಾಗೂ ಜನವಾಡ ಕೇಂದ್ರದ ಸಮತೋಲನ ಮಾಡುವುದು ಹಾಗೂ ಒಳ್ಳೆಯ ಗುಣಮಟ್ಟದ ಮತ್ತು ನಿರಂತರ ವಿದ್ಯುತ್ ಪೂರೈಸುವುದಕ್ಕೆ ಬದಲಿ ವ್ಯವಸ್ ಮಾಡುವುದು.

3. **110 ಕೆ.ವಿ. ಮಾರ್ಗ ಹಾದುಹೋಗುವ ಹಳ್ಳಿಗಳು ಮತ್ತು ಪ್ರದೇಶಗಳು :**

   2) ಜನವಾಡಾ, ಸಂಗನಹಳ್ಳಿ, ಇಸ್ಲಂಪುರ, ಕೋಟ (ಕೆ), ಬೇಲೂರ, ಕೌಡಗಾವ, ಲಾದಾ, ಮುಸ್ತಾಪುರ, ಚಟ್ಟನಾಳ ಮತ್ತು ಸಂತಪು ಸುತ್ತಮುತ್ತಲಿನ ಪ್ರದೇಶ.

4. **ಅಂದಾಜು ವೆಚ್ಚ :** 489.27 ಲಕ್ಷಗಳು.

5. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮೇಲೆ ತಿಳಿಸಿರುವ ಯೋಜನೆಗಳನ್ನು ಕಾರ್ಯಗತಗೊಳಿಸಲು 1885 ಭಾರತೀಯ ಟೆಲಿಗ್ರಾಫ್ ಅಧಿನಿಯಮ (III) ರ (ಕೇಂದ್ರೀಯ ಕಾಯಿದೆ 1885ರ 13) ಅನ್ವಯ ಟೆಲಿಗ್ರಾಫ್ ಪ್ರಾಧಿಕಾರವು ಹೊಂದಿರುವ ಎಲ್ಲ ಅಧಿಕಾರಗಳನ್ನು ಹೊಂದಿರುತ್ತದೆ. ಸದರಿ ಯೋಜನೆಗಳಿಗೆ ಆಕ್ಷೇಪಣೆಗಳೇನಾದರು ಇದ್ದಲ್ಲಿ ಕಾರ್ಯನಿರ್ವಾಹಕ ಅಭಿಯಂತರರು ರವ ಕಛೇರಿ ಬೃಹತ್ ಕಾಮಗಾರಿ ವಿಭಾಗ, ಶರಣ ನಗರ, ಗುಲಬರ್ಗಾ-3 ರವರ ಗಮನಕ್ಕೆ ಆಕ್ಷೇಪಣೆಗಳನ್ನು ಈ ಪ್ರಕಟಣೆ ಪ್ರಕಟವಾ 15 ದಿನಗಳ ಒಳಗಾಗಿ ಸಲ್ಲಿಸುವುದು.

ಕಾರ್ಯನಿರ್ವಾಹಕ ಅಭಿಯಂತರರು (ವಿ),
ಬೃಹತ್ ಕಾಮಗಾರಿ ವಿಭಾಗ, ಕ.ವಿ.ಪ್ರ.ನಿ.ನಿ.
ಬೀದರ್.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ

ಕಾರ್ಯನಿರ್ವಾಹಕ ಅಭಿಯಂತರರು (ವಿ), ಬೃಹತ್ ಕಾಮಗಾರಿ ವಿಭಾಗ, ಗುಲಬರ್ಗಾ

ಪ್ರಕಟಣೆ

ಸಂಖ್ಯೆ : ಎಲ್‌ಸಿ610/ಕಾನಿಅ(ವಿ)/ಬೃ.ಕಾ.ವಿ./ಬೀ/ಸಕಾನಿಅ(ವಿ)/ಎಫ್–23/11–12/2976,

ದಿನಾಂಕ 3ನೇ ಫೆಬ್ರವರಿ 2012

ಕ.ವಿ.ಪ್ರ.ನಿ.ನಿ.ಯು 2003ರ ವಿದ್ಯುತ್‌ಚ್ಛಕ್ತಿ ಸರಬರಾಜು ಅಧಿನಿಯಮ ಪ್ರಕರಣದ 67ರ ಅನ್ವಯ ಯೋಜನೆಗಳನ್ನು ರೂಪಿಸಿದೆ ಹಾಗೂ ಸದರಿ ನಿಯಮದ ಪ್ರಕರಣದ 67(2)(c)ರ ಅನ್ವಯ ಈ ಮೂಲಕ ಯೋಜನೆಗಳನ್ನು ತಿಳುವಳಿಕೆಗಾಗಿ ಪ್ರಕಟಿಸುತ್ತಿದೆ. ಯೋಜನೆಯ ವಿವರಗಳು ಈ ರೀತಿ ಇವೆ.

1. **ಯೋಜನೆಯ ಹೆಸರು :** 110 ಕೆ.ವ್ಹಿ. ಜೋಡಿ ಮಾರ್ಗ ಗೋಪುರಗಳ ಮೇಲೆ ಲಿಂಕ್ಸ್ ಕಂಡಕ್ಟರ್ ಉಪಯೋಗಿಸಿ ವಿದ್ಯುತ್ ಮಾರ್ಗ 30.995 ಕಿ.ಮೀ.ಗಳ ದೂರ ಹಾಲಿ ಇರುವ 110/33–11 ಕೆ.ವ್ಹಿ. ಸುಸ್ತಾಪುರ ಉಪ ಕೇಂದ್ರದಿಂದ (ಬಸವಕಲ್ಯಾಣ ತಾಲ್ಲುಕು) ಹಾಲಿ ಇರುವ 110/33–11 ಕೆ.ವ್ಹಿ. ಲಾದಾ (ಭಾಲ್ಕಿ ತಾಲ್ಲೂಕ್, ಬೀದರ್ ಜಿಲ್ಲೆ) ಉಪ ಕೇಂದ್ರದ ವರೆಗೆ ನಿರ್ಮಿಸುವುದು.
2. **ಯೋಜನೆಯ ಪ್ರಮುಖ ಲಕ್ಷಣಗಳು :** ಹೆಚ್ಚುವರಿ ವಿದ್ಯುತ್ ಹೊರೆಯನ್ನು 110/33–11 ಕೆ.ವ್ಹಿ. ಸಸ್ತಾಪುರ ಹಾಗೂ ಲಾದಾ ಕೇಂದ್ರದ ಸಮತೋಲನ ಮಾಡುವುದು ಹಾಗೂ ಒಳ್ಳೆಯ ಗುಣಮಟ್ಟ ವಿದ್ಯುತ್ ಪೂರೈಸುವುದು ಬದಲಿ ವ್ಯವಸ್ಥೆ ಮಾಡುವುದು.
3. **110 ಕೆ.ವಿ. ಮಾರ್ಗ ಹಾದುಹೋಗುವ ಹಳ್ಳಿಗಳು ಮತ್ತು ಪ್ರದೇಶಗಳು :**

   1) ಬಸವಕಲ್ಯಾಣ, ಶಿವಪುರ, ನಾರಾಯಣಪುರ, ಕಿಟ್ಟಾ, ಗೋಕುಲ, ಲಿಂಗಾಪುರ, ಕಡೆಪುರಾ, ಗೋದಿ ರೈಪಳ್ಳಿ, ಮುಚಳಂಬಾ, ಗುಟ್ಟಾ ಬುರ್ಜುಗಾರ್, ತೋಗಲುರ, ಹಾಲಹಳ್ಳಿ, ಕಡಿರಾಬಾದ ವಾಡಿ, ಕೇಸರ ಜೆವಳಗಾ ಮತ್ತು ಲಾದಾ ಸುತ್ತಮುತ್ತಲಿನ ಪ್ರದೇಶ.
4. **ಅಂದಾಜು ವೆಚ್ಚ :** 627.92 ಲಕ್ಷಗಳು.
5. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮೇಲೆ ತಿಳಿಸಿರುವ ಯೋಜನೆಗಳನ್ನು ಕಾರ್ಯಗತಗೊಳಿಸಲು 1885 ಭಾರತೀಯ ಟೆಲಿಗ್ರಾಫ್ ಅಧಿನಿಯಮ ಭಾಗ (III) ರ (ಕೇಂದ್ರೀಯ ಕಾಯಿದೆ 1885ರ 13) ಅನ್ವಯ ಟೆಲಿಗ್ರಾಫ್ ಪ್ರಾಧಿಕಾರವು ಹೊಂದಿರುವ ಎಲ್ಲಾ ಅಧಿಕಾರಗಳನ್ನು ಹೊಂದಿರುತ್ತದೆ. ಸದರಿ ಯೋಜನೆಗಳಿಗೆ ಆಕ್ಷೇಪಣೆಗಳೇನಾದರು ಇದ್ದಲ್ಲಿ ಕಾರ್ಯನಿರ್ವಾಹಕ ಅಭಿಯಂತರರು ರವರ ಕಛೇರಿ ಬೃಹತ್ ಕಾಮಗಾರಿ ವಿಭಾಗ, ಶರಣ ನಗರ, ಗುಲಬರ್ಗಾ–3 ರವರ ಗಮನಕ್ಕೆ ಆಕ್ಷೇಪಣೆಗಳನ್ನು ಈ ಪ್ರಕಟಣೆ ಪ್ರಕಟವಾದ 15 ದಿನಗಳ ಒಳಗಾಗಿ ಸಲ್ಲಿಸುವುದು.

ಕಾರ್ಯನಿರ್ವಾಹಕ ಅಭಿಯಂತರರು (ವಿ),
ಬೃಹತ್ ಕಾಮಗಾರಿ ವಿಭಾಗ, ಕ.ವಿ.ಪ್ರ.ನಿ.ನಿ.
ಬೀದರ್.

ಪಿ.ಡಿ. 18

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ

ಕಾರ್ಯನಿರ್ವಾಹಕ ಅಭಿಯಂತರರು (ವಿ), ಬೃಹತ್ ಕಾಮಗಾರಿ ವಿಭಾಗ, ತುಮಕೂರು

ಸಂಖ್ಯೆ : ಕಾಸಿಇಂ/ಬೃಕಾವಿ/ಟಿಕೆಆರ್/11–12/3812–14, ದಿನಾಂಕ 14ನೇ ಫೆಬ್ರವರಿ 2012

ಕ.ವಿ.ಪ್ರ.ನಿ.ನಿ. 2003ರ ವಿದ್ಯುತ್‌ಚ್ಛಕ್ತಿ ಸರಬರಾಜು ಅಧಿನಿಯಮದ ಪ್ರಕರಣ 67 ಅನ್ವಯ ಈ ಕೆಳಗೆ ತಿಳಿಸಿರುವ ಯೋಜನೆಗಳನ್ನು ರೂಪಿಸಿದೆ. ಹಾಗೂ ಸದರಿ ಯೋಜನೆಗಳನ್ನು ಲೈಸೆನ್ಸ್‌ದಾರರು ಮತ್ತು ಆಸಕ್ತರು ಯಾವುದೇ ಇತರ ವ್ಯಕ್ತಿಗಳ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗಿದೆ. ಯೋಜನೆಗಳ ವಿವರ ಈ ಕೆಳಕಂಡಂತಿವೆ.

ಕ್ರಮ ಸಂಖ್ಯೆ	ಯೋಜನೆಯ ಹೆಸರು		ಯೋಜನೆಯ ಅಂದಾಜು ವೆಚ್ಚ (ಲಕ್ಷ ರೂ.ಗಳಲ್ಲಿ)	ಹಾದುಹೋಗುವ ಪ್ರದೇಶ
1	ಕುಣಿಗಲ್ ತಾಲ್ಲೂಕು, ಯಡವಾಣಿ ಗ್ರಾಮದಲ್ಲಿ ಸರ್ವೆ ನಂ. 76 (2 ಎಕರೆ) ರಲ್ಲಿ 1*8 ಎಂ.ವಿ.ಎ. ವಿದ್ಯುತ್ ಉಪ ಸ್ಥಾವರವನ್ನು ಸ್ಥಾಪಿಸುವುದು ಮತ್ತು	1) ಯಡವಾಣಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವೋಲ್ಟೇಜ್ ಉತ್ತಮಪಡಿಸುವುದು. 2) ಮಾರ್ಗವ್ಯವಸ್ಥೆಯಲ್ಲಿ ನಷ್ಟವನ್ನು ಕಡಿಮೆ ಗೊಳಿಸುವುದು.	593.56	ಕೊಡಿಗೇಹಳ್ಳಿ, ಅಮೃತ್ತೂರು, ಪಾಳ್ಯ, ಸೊಂಡೇಕೊಪ್ಪ, ಹೊಸಕೆರೆ, ಹಂದನಗೆರೆ,

ಕ್ರಮ ಸಂಖ್ಯೆ	ಯೋಜನೆಯ ಹೆಸರು		ಯೋಜನೆಯ ಅಂದಾಜು ವೆಚ್ಚ (ಲಕ್ಷ ರೂ.ಗಳಲ್ಲಿ)	ಹಾದುಹೋಗುವ ಪ್ರದೇಶ
	ಉದ್ದೇಶಿಸಿರುವ 66/11 ಕೆ.ವಿ. ಉಪ ಸ್ಥಾವರಕ್ಕೆ ಹಾಲಿ ಇರುವ ಅಂಚೇಪಾಳ್ಯ-ಅಮೃತ್ತೂರು 66 ಕೆ.ವಿ. ಪ್ರಸರಣಾ ಮಾರ್ಗದಿಂದ 15.22 ಕಿ.ಮೀ. ಉದ್ದದ 66 ಕೆ.ವಿ. ಒಂಟಿ ಪ್ರಸರಣ ಮಾರ್ಗವನ್ನು ನಿರ್ಮಿಸುವುದು.	3) ವಿದ್ಯುತ್ ಸರಬರಾಜಿನ ಗುಣಮಟ್ಟ ಉತ್ತಮ ಪಡಿಸುವುದು ಮತ್ತು ಸ್ಥಿರತೆ ಕಾಪಾಡುವುದು. 4) ಅಮೃತ್ತೂರು ಮತ್ತು ಹುಲಿಯೂರು ದುರ್ಗ ಉಪ ಸ್ಥಾವರದ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು. 5) ಮುಂಬರುವ ವಿದ್ಯುತ್ ಬೇಡಿಕೆಯನ್ನು ಕಲ್ಪಿಸುವುದು.		ಹಳಗೆರೆ, ಕುಪ್ಪೆ, ಕೋಡಿಹಳ್ಳಿ, ಕಿಲಾರ, ಯಡವಾಣಿ

ಕ.ವಿ.ಪ್ರ.ನಿ.ನಿ. ಮೇಲೆ ತಿಳಿಸಿರುವ ಯೋಜನೆಗಳನ್ನು ಕಾರ್ಯಗತಗೊಳಿಸಲು 1885 ರ ಭಾರತೀಯ ಟೆಲಿಗ್ರಾಫ್ ಅಧಿನಿಯಮ ಭಾಗ (III) ರ (ಕೇಂದ್ರ ಕಾಯ್ದೆ 1886ರ 13 ಅನ್ವಯ) ಅಧಿನಿಯಮ ಟೆಲಿಗ್ರಾಫ್ ಹೊಂದಿರುವ ಎಲ್ಲಾ ಅಧಿಕಾರಗಳನ್ನು ಹೊಂದಿರುತ್ತದೆ ಹಾಗೂ ಚಲಾಯಿಸುತ್ತದೆ. ಸದರಿ ಯೋಜನೆಗಳಿಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ನಿಗಮದ ಪರಿಗಣನೆಗಾಗಿ ಆಕ್ಷೇಪಣೆಗಳನ್ನು ಈ ಪ್ರಕಟಣೆ ಪ್ರಕಟವಾದ 60 ದಿನಗಳ ಒಳಗಾಗಿ ಕಾರ್ಯನಿರ್ವಾಹಕ ಅಭಿಯಂತರರು (ವಿ) ಬೃಹತ್ ಕಾಮಗಾರಿ ವಿಭಾಗ, ಕ.ವಿ.ಪ್ರ.ನಿ.ನಿ., ಕೋತಿತೋಪು, ತುಮಕೂರು-02 ಇವರಿಗೆ ಕಳುಹಿಸುವುದು.

ಕಾರ್ಯನಿರ್ವಾಹಕ ಅಭಿಯಂತರರು (ವಿ),
ಬೃಹತ್ ಕಾಮಗಾರಿ ವಿಭಾಗ,
ತುಮಕೂರು.

ಪಿ.ಡಿ. 26

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ

ಕಾರ್ಯನಿರ್ವಾಹಕ ಇಂಜನಿಯರ್ (ವಿ), ಬೃಹತ್ ಕಾಮಗಾರಿ ವಿಭಾಗ, ಹಾಸನ

ಪ್ರಕಟಣೆ

ಸಂಖ್ಯೆ : ಕಾನಿಇಂ/ಸಕಾನಿಇಂ/ಬೃಕಾವಿ/ಹಾಸನ/ಟಿ-104/4413-14, ದಿನಾಂಕ 15ನೇ ಫೆಬ್ರವರಿ 2012

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಮೆ॥ ಸಾಯಿ ನಿರೀಹ ಪವರ್ ಪ್ರಾಜೆಕ್ಟ್ ಪ್ರೈ. ಲಿ., ಹೈದರಾಬಾದ್ ರವರಿಗೆ ಕಟ್ಟೆಪುರ ಅಣೆಕಟ್ಟು, ಅರಕಲಗೂಡು ತಾಲ್ಲೂಕು, ಹಾಸನ ಜಿಲ್ಲೆಯಲ್ಲಿ 5 ಮೆ.ವ್ಯಾ. ಕಿರು ಜಲ ವಿದ್ಯುತ್ ಯೋಜನೆಯಿಂದ ವಿದ್ಯುಚ್ಛಕ್ತಿ ತೆರವುಗೊಳಿಸುವುದಕ್ಕಾಗಿ ಯೋಜನೆಯನ್ನು ಅನುಮೋದನೆ ನೀಡಿರುತ್ತದೆ ಮತ್ತು ವಿದ್ಯುತ್ ಪೂರೈಕೆ ಕಾಯ್ದೆ 2003, ಸೆಕ್ಷನ್ 67(2) (ಸಿ) ರ ಅನ್ವಯ ಸಾರ್ವಜನಿಕರಿಗೆ ಯೋಜನೆಗಳ ಮಾಹಿತಿ ನೀಡುವ ದೃಷ್ಟಿಯಿಂದ ಈ ಯೋಜನೆಯನ್ನು ಇಲ್ಲಿ ಪ್ರಕಟಿಸಲಾಗಿದೆ. ಈ ಪ್ರಕಟಣೆಯನ್ನು ಲೈಸೆನ್ಸ್ ಹೊಂದಿರುವವರು ಮತ್ತು ಇನ್ನಿತರೆ ಯಾವುದೇ ಸಂಬಂಧಿಸಿದ ವ್ಯಕ್ತಿಗಳ ಮಾಹಿತಿಗಾಗಿ ನೀಡಲಾಗಿದೆ. ಯೋಜನೆಯ ವಿವರಗಳು ಈ ಕೆಳಕಂಡಂತಿವೆ :-

ಕೆಲಸದ ಹೆಸರು : ಮೆ॥ ಸಾಯಿ ನಿರೀಹ ಪವರ್ ಪ್ರಾಜೆಕ್ಟ್ ಪ್ರೈ. ಲಿ., ರವರು ಕಟ್ಟೆಪುರ ದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 5 ಮೆ.ವ್ಯಾ. ಕಿರು ಜಲ ವಿದ್ಯುತ್ ಯೋಜನೆಗೆ ಹಾಲಿ ಇರುವ 66/11 ಕೆ.ವಿ. ರಾಮನಾಥಪುರ ಉಪಕೇಂದ್ರಕ್ಕೆ ವಿದ್ಯುತ್ ಮಾರ್ಗವನ್ನು ನಿರ್ಮಿಸುವ ಕಾಮಗಾರಿ 5.530 ಕಿ.ಮೀ. ಉದ್ದದ 66 ಕೆ.ವಿ. ವಿದ್ಯುತ್ ಮಾರ್ಗ.

ಉದ್ದೇಶ : ಕಟ್ಟೆಪುರ ಕಿರು ಜಲ ವಿದ್ಯುತ್ ಯೋಜನೆಯಿಂದ ಉತ್ಪಾದಿಸುವ 5 ಮೆ.ವ್ಯಾ. ವಿದ್ಯುತ್ ಅನ್ನು ರಾಮನಾಥಪುರ ಹೋಬಳಿ ಸುತ್ತಮುತ್ತಲ ಪ್ರದೇಶಗಳಿಗೆ ವಿತರಿಸುವ ಸಲುವಾಗಿ

ಹಾದು ಹೋಗುವ ಪ್ರದೇಶ/ಸರ್ವೆ ನಂ. ಗಳು:

ಸರಗೂರು:

20,19/3

ಕಟ್ಟೆಪುರ:

44/4, 44/6, 44/7, 44/8, 46/6, 46/7, 46/8, 46/9, 46/10, 3, 4/2, 5/1, 5/2, 26/2

26/3, 25/1,24/7, 24/9, 24/10, 23, 21, 19/3, 18/1, 15/4, 15/6, 14/8, 14/9, 14/10, 12

ಬಂಗಾರಹಳ್ಳಿ:

14/1, 15/1A2 15/B, 15/2, 16, 17, 18/, 20/1

ರಘುಪತಿ ಕೊಪ್ಪಲು:

1/2, 1/4B, 1/5,4

ಉತ್ತರ ನಾಲಾ ಹಂತ:

21/3, 22, 24, 27/1, 28/1, 28/2, 28/4, 29/3, 30/4, 41/1, 2, 3, 4, 5, 6 A, 6 B, 7, 8, 42/1

43/1, 43/2, 47, 46/1, 2A, 2B, 3A, 3B, 4A, 4B, 57/1, 58/2, 56/3, 56/4, 55/1, 59, 61/1, 65/1A, 65/1B, 65/2A1, 65/2A3, 65/3, 65/4, 65/5, 65/12, 66/1, 66/2, 68/1, 68/2

ರಾಮನಾಥಪುರ ನಾಲಾ ಹಂತ:

102/2, 105, 104/1

ಅಂದಾಜು ವೆಚ್ಚ : ರೂ. 176.80 ಲಕ್ಷಗಳು.

ಮೇಲಿನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಭಾರತೀಯ ಅಧಿನಿಯಮ 1885(13)ರಲ್ಲಿ ಉಪಲಭ್ಯವಾಗಿರುವ ಎಲ್ಲಾ ಅಧಿಕಾರವನ್ನು ಕವಿಪ್ರನಿನಿ ಹೊಂದಿರುವುದು, ಮತ್ತು ಅಧಿಕಾರವನ್ನು ಕವಿಪ್ರನಿನಿ ಚಲಾಯಿಸುವುದು. ಈ ಯೋಜನೆಯ ಬಗೆಗೆ ಏನಾದರು ಆಕ್ಷೇಪಣೆಗಳು ಇದ್ದಲ್ಲಿ ಅದನ್ನು ಈ ಪ್ರಕಟಣೆಯ ದಿನಾಂಕದಿಂದ 30 ದಿನಗಳೊಳಗಾಗಿ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಬೃಹತ್ ಕಾಮಗಾರಿ ವಿಭಾಗ, ಕವಿಪ್ರನಿನಿ, ಹಾಸನ ಇವರಿಗೆ ಸಲ್ಲಿಸಬೇಕಾಗಿ ವಿನಂತಿ.

ಕಾರ್ಯನಿರ್ವಾಹಕ ಅಭಿಯಂತರರು (ವಿ),
ಬೃಹತ್ ಕಾಮಗಾರಿ ವಿಭಾಗ, ಕ.ವಿ.ಪ್ರ.ನಿ.ನಿ.
ಹಾಸನ,

ಪಿ.ಡಿ. 27

ಜಿಲ್ಲಾಧಿಕಾರಿಗಳವರ ಕಾರ್ಯಾಲಯ, ಕೋಲಾರ ಜಿಲ್ಲೆ, ಕೋಲಾರ

ಅಧಿಸೂಚನೆ

94ನೇ ನಿಯಮ 68(1) ನೇ ಪ್ರಕರಣದ ಮೇರೆಗೆ ಘೋಷಣೆ

ಸಂಖ್ಯೆ : ಎಲ್‌ಎನ್‌ಡಿ ಸಿ.ಆರ್. 180/11-12, ದಿನಾಂಕ 2ನೇ ಫೆಬ್ರವರಿ 2012

ವಿಷಯ : ಮುಳಬಾಗಿಲು ತಾಲ್ಲೂಕು ಕಸಬಾ ಹೋಬಳಿ ಮುಳಬಾಗಿಲು ಗ್ರಾಮದ ಸ.ನಂ. 104/21 ರಲ್ಲಿ 0-20 ಗುಂಟೆ ಜಮೀನನ್ನು ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಮಂಜೂರು ಮಾಡುವ ಬಗ್ಗೆ.

ಉಲ್ಲೇಖ : ಸಹಾಯಕ ಕಮೀಷನರ್ ಕೋಲಾರ ರವರ ಪತ್ರ ಸಂಖ್ಯೆ ಎಲ್‌ಎನ್‌ಡಿ. ಸಿಆರ್.3/11-12, ದಿನಾಂಕ 06-01-2012.

ಸರ್ಕಾರದ ಸ್ವತ್ತಾಗಿರುವ ಹಾಗೂ ಈ ಕೆಳಗೆ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಲಾದ ಖರಾಬು ಜಮೀನು ಸಾರ್ವಜನಿಕ ಉಪಯೋಗಕ್ಕೆ ಸದರಿ ಉದ್ದೇಶಕ್ಕಾಗಿ ಅಗತ್ಯವಿಲ್ಲವೆಂದು ಕಂಡು ಬಂದಿರುವುದರಿಂದ ಈಗ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ 68ನೇ ಪ್ರಕರಣದ (1)ನೇ ಉಪಪ್ರಕರಣದಂತೆ ರಾಜ್ಯ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಪ್ರತ್ಯಾಯೋಜನೆಯಗೊಂಡಿರುವುದರಿಂದ, ಸದರಿ ಅಧಿಕಾರವನ್ನು ಚಲಾಯಿಸಿ ಸದರಿ ಸರ್ಕಾರಿ ಖರಾಬು ಪ್ರದೇಶವು ಸಾರ್ವಜನಿಕ ಉಪಯೋಗಕ್ಕೆ ಅಗತ್ಯವಿಲ್ಲವೆಂದು ಮತ್ತು ಸದರಿ ಖರಾಬು ಜಮೀನಿನ ಮೇಲೆ ಸಾರ್ವಜನಿಕರ ಹಾಗೂ ಎಲ್ಲಾ ವ್ಯಕ್ತಿಗಳ ಹಕ್ಕುಗಳು ಕೊನೆಗೊಳಿಸಲು ಉದ್ದೇಶಿಸಿರುವುದಾಗಿ ಈ ಮೂಲಕ ಘೋಷಿಸುತ್ತೇನೆ.

ಸದರಿ ಖರಾಬು ಪ್ರದೇಶದಲ್ಲಿ ಅಥವಾ ಅದರ ಮೇಲೆ ಹಿತಾಸಕ್ತಿಯುಳ್ಳ ಅಥವಾ ಹಕ್ಕುಳ್ಳ ಅಥವಾ ಈ ಉದ್ದೇಶದಿಂದ ಪ್ರತಿಕೂಲ ಪರಿಣಾಮಕ್ಕೊಳಗಾಗುವ ಸಂಭವವಿರುವ ಇತರೆ ಯಾವುದೇ ಹಿತಾಸಕ್ತಿಯನ್ನು ಹೊಂದಿರುವ ಯಾವನೇ ಸಾರ್ವಜನಿಕನು ಅಥವಾ ಯಾವುದೇ ವ್ಯಕ್ತಿಯು ಈ ಅಧಿಸೂಚನೆಯನ್ನು ಹೊರಡಿಸಿದ ತೊಂಬತ್ತು ದಿನಗಳೊಳಗಾಗಿ ಸದರಿ ಉದ್ದೇಶದ ಬಗ್ಗೆ ತನ್ನ ಆಕ್ಷೇಪಣೆಗಳನ್ನು, ಅಂಥ ಹಿತಾಸಕ್ತಿಯ ಅಥವಾ ಹಕ್ಕಿನ ಸ್ವರೂಪವನ್ನು ಮತ್ತು ಪ್ರತಿಕೂಲ ಪರಿಣಾಮವು ಸಂಭವಿಸಿರಬಹುದಾದ ರೀತಿಯನ್ನು ಮತ್ತು ಅಂಥ ಹಿತಾಸಕ್ತಿ ಅಥವಾ ಹಕ್ಕಿನ ಬಗ್ಗೆ ನಷ್ಟ ಪರಿಹಾರಕ್ಕಾಗಿ ಕ್ಲೈಮು ಮಾಡಲಾದ ಮೊಬಲಗು ಮತ್ತು ವಿವರಗಳನ್ನು ಈ ಕಛೇರಿಗೆ ಲಿಖಿತ ರೂಪದಲ್ಲಿ ತಿಳಿಸತಕ್ಕದ್ದು. ಮತ್ತು ಆಕ್ಷೇಪಣೆಗಳನ್ನು ಮತ್ತು ಕ್ಲೈಮುಗಳನ್ನು ಸದರಿ ಪ್ರಕರಣದಲ್ಲಿ ಉಪಬಂಧಿಸಿರುವಂತೆ ಪರಿಶೀಲಿಸಲಾಗುವುದು.

ಅನುಸೂಚಿ

ಜಿಲ್ಲೆ : ಕೋಲಾರ

ತಾಲ್ಲೂಕು : ಮುಳಬಾಗಿಲು

ಹೋಬಳಿ : ಕಸಬಾ

ಗ್ರಾಮ : ಮುಳಬಾಗಿಲು

ಸ.ನಂ. 104/21 ಖರಾಬು ಜಮೀನು ವಿಸ್ತೀರ್ಣ 0–20 ಗುಂಟೆಗೆ ಸಾರ್ವಜನಿಕರ ಹಕ್ಕು ನಿವೃತ್ತಿಗಾಗಿ ಪ್ರಸ್ತಾಪಿಸಲಾಗಿದೆ.

ಚಕ್ಕುಬಂದಿ

ಪೂರ್ವಕ್ಕೆ : ಸರ್ಕಾರಿ ಜಮೀನು

ಪಶ್ಚಿಮಕ್ಕೆ : ಬಾಲಕರ ಹಾಸ್ಟಲ್‌ಗೆ ಪ್ರಸ್ತಾವನೆ ಜಮೀನು

ಉತ್ತರಕ್ಕೆ : ಸರ್ಕಾರಿ ಜಮೀನು

ದಕ್ಷಿಣಕ್ಕೆ : ದಾರಿ

ಜಿಲ್ಲಾಧಿಕಾರಿಗಳು

ಪಿ.ಆರ್. 191 ಕೋಲಾರ ಜಿಲ್ಲೆ

ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ ಇವರ ನ್ಯಾಯಾಲಯ

ಅಧಿಸೂಚನೆ

ಸಂಖ್ಯೆ : ಬಿ3/ಅಮೊ/ವಾಹನ/ವಿವ/33/11–12, ದಿನಾಂಕ 17ನೇ ಜನವರಿ 2012

ಸಾಗರ ವಿಭಾಗದ ವ್ಯಾಪ್ತಿಯಲ್ಲಿ ಶ್ರೀಗಂಧ ಹಾಗೂ ಇತರೆ ಅರಣ್ಯ ಉತ್ಪನ್ನಗಳ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದ ವಾಹನಗಳನ್ನು ಸಾಗರ ವಿಭಾಗದ ಇಲಾಖಾ ಸಿಬ್ಬಂದಿ ವರ್ಗದವರು ಸರ್ಕಾರದ ಪರ ಅಮಾನತ್ತುಪಡಿಸಿಕೊಂಡ, ಕರ್ನಾಟಕ ಅರಣ್ಯ ಕಾಯಿದೆ 1963ರ ಸೆಕ್ಷನ್ 71(ಎ) ಪ್ರಕಾರ ಕ್ರಮ ಜರುಗಿಸುವಂತೆ ಈ ನ್ಯಾಯಾಲಯಕ್ಕೆ ಹಾಜರುಪಡಿಸಲಾದ ವಾಹನಗಳ ವಿವರ ಕೆಳಕಂಡಂತಿರುತ್ತದೆ.

ಕ್ರ. ಸಂ.	ವಾಹನಗಳ ವಿವರ	ಅರಣ್ಯ ಮೊಕದ್ದಮೆ ಸಂಖ್ಯೆ	ಯಂತ್ರದ ಸಂಖ್ಯೆ	ಛಾಸೀಸ್ ಸಂಖ್ಯೆ
1	2	3	4	5
1	ಟಾಟಾ–407 ಕೆಎ–02–ಬಿ–113	ಅಂಬ್ಲಿಗೊಳ ವಲಯದ ಅ.ಮೊ. ಸಂಖ್ಯೆ : 61/10–11, ದಿನಾಂಕ 19–11–2011	497SP21BQQ716770	357010B805203
2	ಕ್ಯಾಂಟರ್ ಕೆಎ–20–ಎಂ–4383	ಶಿರಾಳಕೊಪ್ಪ ವಲಯದ ಅ.ಮೊ. ಸಂಖ್ಯೆ : 31/11–12, ದಿನಾಂಕ 01–12–2011	E483CD4G10551	17EC4107668
3	ಮಾರುತಿ ವ್ಯಾನ್ ಜಿಎ–01–ಪಿ–0235	ಸಾಗರ ವಲಯ ಅ.ಮೊ. ಸಂಖ್ಯೆ : 68/11–12, ದಿನಾಂಕ 12–12–2011	Not visible	Not visible
4	ಬಜಾಜ್ ಬೈಕ್ ಕೆಎ–47–ಜೆ–5495	ಅನವಟ್ಟಿ ವಲಯ ಅ.ಮೊ. ಸಂಖ್ಯೆ : 74/11–12, ದಿನಾಂಕ 06–10–2011	Not visible	Not visible
5	ಮಾರುತಿ ವ್ಯಾನ್ ಜಿಎ–01– ಎಂ –5538	ಅಂಬ್ಲಿಗೊಳ ವಲಯದ ಅ.ಮೊ. ಸಂಖ್ಯೆ : 63/11–12, ದಿನಾಂಕ 27–11–2011	C-95	ST-91-N-817925
6	ಮಾರುತಿ ವ್ಯಾನ್ ಜಿಎ–09–ಎಂ–0212	ಅಂಬ್ಲಿಗೊಳ ವಲಯದ ಅ.ಮೊ. ಸಂಖ್ಯೆ : 64/11–12, ದಿನಾಂಕ 27–11–2011	041096	ST-91-IN-174051

ಕ್ರ ಸಂ.	ವಾಹನಗಳ ವಿವರ	ಅರಣ್ಯ ಮೊಕದ್ದಮೆ ಸಂಖ್ಯೆ	ಯಂತ್ರದ ಸಂಖ್ಯೆ	ಛಾಸೀಸ್ ಸಂಖ್ಯೆ
7	ಟಾಟಾಏಸ್ ಕೆಎ–15–6190	ಅನವಟ್ಟಿ ವಲಯ ಅ.ಮೊ. ಸಂಖ್ಯೆ : 90/11–12, ದಿನಾಂಕ 3–12–2011	Not visible	Not visible
8	ಕ್ಯಾಂಟರ್ ಕೆಎ–16–9921	ಆನಂದಪುರಂ ವಲಯ, ಚೋರಡಿ ಅ.ಮೊ. ಸಂಖ್ಯೆ : 93/11–12, ದಿನಾಂಕ 29–12–2011	483820980045	17EC985289
9	ಪಿಗೊ ಅಪೇ ಕೆಎ–27–2760	ಅನವಟ್ಟಿ ವಲಯ ಅ.ಮೊ. ಸಂಖ್ಯೆ : 92/11–12, ದಿನಾಂಕ 25–12–2011	Not visible	Not visible
10	ಟಾಟಾಏಸ್ ಕೆಎ–15–5871	ಅಂಬ್ಲಿಗೊಳ ವಲಯದ ಅ.ಮೊ. ಸಂಖ್ಯೆ : 74/11–12, ದಿನಾಂಕ 12–01–2012	275IDI-05-GQ-2516933	44505192-G-18046

ಈ ಮೇಲ್ಕಂಡ ವಾಹನದ ಬಗ್ಗೆ ಯಾರು ವಾರಸುದಾರರು ಇಲ್ಲಿಯವರೆಗೆ ಹಾಜರಾಗದೇ ಇರುವುದರಿಂದ ಸದರಿ ವಾಹನಗಳ ನಿಜವಾದ ವಾರಸುದಾರರು ಯಾರಾದರೂ ಇದ್ದಲ್ಲಿ ಅವರು ವಾಹನಗಳ ಬಗ್ಗೆ ಅಧಿಕೃತ ಹಕ್ಕು ಬಾಧ್ಯತೆಗಳನ್ನು ಕೆಳ ಸಹಿದಾರರ ಸಮ್ಮುಖದಲ್ಲಿ ಅಧಿಸೂಚನೆಯು ಕರ್ನಾಟಕ ರಾಜ್ಯ ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ ಮೂವತ್ತು (30) ದಿನಗಳ ಒಳಗೆ ಹಾಜರುಪಡಿಸಲು ಸೂಚಿಸಿದೆ. ಈ ಮೇಲಿನ ವಾಹನಗಳನ್ನು ಶ್ರೀಗಂಧ ಮತ್ತು ಇತರೇ ಅರಣ್ಯ ಉತ್ಪನ್ನವನ್ನು ಕಳ್ಳಸಾಗಣೆ ಮಾಡಲು ಉಪಯೋಗಿಸಿದಕ್ಕಾಗಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಾರದೇಕೆ? ಎಂಬುದರ ಬಗ್ಗೆ ಲಿಖಿತ ಸಮಜಾಯಿಷಿಯನ್ನು ಇತರೆ ಮೂಲ ದಾಖಲಾತಿಗಳೊಂದಿಗೆ ಈ ಕೆಳಸಹಿದಾರರ ಸಮ್ಮುಖದಲ್ಲಿ ಹಾಜರುಪಡಿಸಲು ಈ ಮೂಲಕ ತಿಳಿಸಲಾಗಿದೆ. ಈ ಮೇಲ್ಕಂಡ ವಾಹನಗಳ ಬಗ್ಗೆ ಯಾವ ವಾರಸುದಾರರು ಮೇಲ್ಕಾಣಿಸಿದ ಅವಧಿಯೊಳಗೆ ಲಿಖಿತ ಮೂಲಕ ಯಾವುದೇ ಅರ್ಜಿಯನ್ನು ಈ ಕೆಳಸಹಿದಾರರಿಗೆ ಸಲ್ಲಿಸದೇ ಇದ್ದಲ್ಲಿ ವಾಹನಗಳನ್ನು ಕರ್ನಾಟಕ ಅರಣ್ಯ ಕಾಯಿದೆ 1963 ಸೆಕ್ಷನ್ 71(ಎ)ರ ಪ್ರಕಾರ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

ಮನೋಜ್ ಕುಮಾರ್ ತ್ರಿಪಾಠಿ
ಅಧಿಕೃತ ಅಧಿಕಾರಿ ಹಾಗೂ
ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾಗರ ವಿಭಾಗ, ಸಾಗರ

ಪಿ.ಆರ್. 91

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಗ್ರಾಅಪ್ರ 29 ಎಸ್‌ಜೆವೈ 2011 (ಎ1), ಬೆಂಗಳೂರು, ದಿನಾಂಕ 25ನೇ ಜನವರಿ 2012

ಭಾರತ ಸರ್ಕಾರವು ರಾಷ್ಟ್ರದಾದ್ಯಂತ ಸಾಮಾಜಿಕ ಆರ್ಥಿಕ ಹಾಗೂ ಜಾತಿ ಗಣತಿಯನ್ನು 2011ನೇ ಸಾಲಿನಲ್ಲಿ ನಡೆಸಲು ನಿರ್ಧರಿಸಿದೆ. ಇದರಂತೆ ರಾಷ್ಟ್ರದ ಆಯಾಯ ರಾಜ್ಯಗಳು ಕೇಂದ್ರದ ಆರ್ಥಿಕ ಹಾಗೂ ತಾಂತ್ರಿಕ ಸಹಾಯದೊಂದಿಗೆ ಕೇಂದ್ರ ವಸತಿ ಹಾಗೂ ನಗರ ಬಡತನ ನಿರ್ಮೂಲನ ಮಂತ್ರಾಲಯ, ನವದೆಹಲಿ ಇವರ ಅಧಿಸೂಚನೆ ಎಫ್ ಸಂಖ್ಯೆ ಕೆ–14914.61.2010. ಯುಪಿಎ (ವಾಲ್ಯೂಂ–II) ದಿನಾಂಕ 15–06–2011 ರಂದು ಸಾಮಾಜಿಕ ಆರ್ಥಿಕ ಹಾಗೂ ಜಾತಿ ಗಣತಿ–2011 ನ್ನು ನಡೆಸಲು ಘೋಷಿಸಿದೆ. ಇದರನ್ವಯ, ಕರ್ನಾಟಕ ರಾಜ್ಯದಲ್ಲಿ ದಿನಾಂಕ 01–11–2011 ರಿಂದ ದಿನಾಂಕ 31–12–2011 ರವರೆಗೆ ಸಾಮಾಜಿಕ ಆರ್ಥಿಕ ಹಾಗೂ ಜಾತಿ ಗಣತಿ–2011 (ಎಸ್‌ಇಸಿಸಿ–2011) ನ್ನು ಎರಡು ಹಂತಗಳಲ್ಲಿ ನಡೆಸಲು ಅಧಿಸೂಚನೆ ಸಮಸಂಖ್ಯೆ ದಿನಾಂಕ 22–09–2011 ರಂದು ಘೋಷಿಸಿತ್ತು. ಇದನ್ನು 31–03–2012 ರವರೆಗೆ ವಿಸ್ತರಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಅಮಿತಾ ಪ್ರಸಾದ್,
ಸರ್ಕಾರದ ಪ್ರಧಾನ ಕಾರ್ಯದರ್ಶಿ,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

RURAL DEVELOPMENT AND PANCHAYAT RAJ SECRETARIAT

NOTIFICATION

No. RDP/29/SJY 2011 (A1), Bangalore, dated 25-01-2012

The Central Government has decided to conduct the Socio-Economic and Caste Census in the year 2011. The Socio-Economic and Caste Census would be carried out by the respective State Governments with the Financial and Technical support of

the Government of India as per Notification F.No. K-14914.61.2010 UPA (Volume-II) dated 15-06-2011 of the Ministry of Housing Urban Poverty Alleviation, New Delhi. In pursuance of this Notification, the Government of Karnataka had declared that the Socio-Economic and Caste Census 2011 (SECC-2011) shall be conducted in the State of Karnataka from 01-11-2011 to 31-12-2011 in two phases vide Notification of even No. dated 22-09-2011. Now, Government of Karnataka has decided to extend upto 31-03-2012.

By Order and in the name of the Governor of Karnataka,

AMITA PRASAD,

Principal Secretary to Government,

Rural Development and Panchayat Raj Department.

P.R. 221

ಸಹಕಾರ ಸಂಘಗಳ ನಿಬಂಧಕರ ಕಛೇರಿ, ನಂ. 1, ಆಲಿ ಆಸ್ಕರ್ ರಸ್ತೆ, ಬೆಂಗಳೂರು-52

ವಿಷಯ: ಸಮಾಪನೆಗೊಂಡಿರುವ ಶ್ರೀ ವೈಷ್ಣವಿ ಗೃಹ ನಿರ್ಮಾಣ ಸಹಕಾರ ಸಂಘ ನಿ., ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇದರ ಪುನಃಶ್ಚೇತನಗೊಳಿಸುವ ಬಗ್ಗೆ.

ಉಲ್ಲೇಖ:
1. ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಂಗಳೂರು ಪ್ರಾಂತ, ಬೆಂಗಳೂರು ರವರ ಪತ್ರದ ಸಂಖ್ಯೆ : ಜೆ.ಆರ್.ಬಿ./ಸಮಾಪನೆ 374/151/2011-12, ದಿನಾಂಕ 02-01-2010. ಹಾಗೂ ಜೆ.ಆರ್.ಬಿ./ಸಮಾಪನೆ/374/2010-11, ದಿನಾಂಕ 31-3-2011.
2. ಈ ಕಛೇರಿ ಪತ್ರದ ಸಂಖ್ಯೆ : ಸ.ಸಂ.ನಿ./ಸಮಾಪನೆ/44/2011-12, ದಿನಾಂಕ 25-01-2012.
3. ಶ್ರೀ ವೈಷ್ಣವಿ ಗೃಹ ನಿರ್ಮಾಣ ಸಹಕಾರ ಸಂಘದ ಮಾಜಿ ಅಧ್ಯಕ್ಷರ ವಿವರಗಳ ದಿನಾಂಕ 04-02-2012.

ಪ್ರಸ್ತಾವನೆ :

ಶ್ರೀ ವೈಷ್ಣವಿ ಗೃಹ ನಿರ್ಮಾಣ ಸಹಕಾರ ಸಂಘ ನಿ., ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ಸಂಘವು ಉಪನಿಯಮದ ರೀತ್ಯಾ ತನ್ನ ಕಾರ್ಯಾಚರಣೆ ನಡೆಸದೇ ಇರುವುದರಿಂದ ಹಾಗೂ ಲೆಕ್ಕ ಪತ್ರಗಳನ್ನು ಕಾಲಕಾಲಕ್ಕೆ ತಪಾಸಣೆ ಮಾಡಿಸದೇ ಇರುವುದರಿಂದ ಸಂಘದ ಮಹಾಸಭೆ ಕಾರ್ಯಕಾರಿ ಸಮಿತಿ ಸಭೆಗಳನ್ನು ಜರುಗಿಸದೇ ಇರುವುದರಿಂದ ಹಾಗೂ ಈ ಸಂಘವು ನೋಂದಣಿಯಾದಾಗಿನಿಂದ ಸ್ಥಗಿತಗೊಂಡಿದ್ದು ಈ ಸಂಘದಿಂದ ಸದಸ್ಯರಿಗೆ ಯಾವುದೇ ಪ್ರಯೋಜನವಿಲ್ಲವೆಂದು ಪರಿಗಣಿಸಿ ಈ ಸಂಘವನ್ನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 72 ರನ್ವಯ ಉಲ್ಲೇಖ (1) ರ 31-3-2011 ಪತ್ರದ ಅನುಬಂಧದ ಕ್ರಮ ಸಂಖ್ಯೆ 2 ರಲ್ಲಿ ಸದರಿ ಸಂಘವನ್ನು ಸಮಾಪನೆಗೊಳಿಸಿ ಸಹಕಾರ ಅಭಿವೃದ್ಧಿ ಅಧಿಕಾರಿ ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಇವರನ್ನು ಸಮಾಪನಾಧಿಕಾರಿಗಳನ್ನಾಗಿ ನೇಮಿಸಿ ದಿನಾಂಕ 31-03-2011 ರಂದು ಸಂಘವನ್ನು ಸಮಾಪನೆಗೊಳಿಸಿ ಆದೇಶಿಸಿರುವುದಾಗಿ ವರದಿಸಲಾಗಿದೆ.

ಹಾಗೂ ಸದರಿ ಸಂಘವನ್ನು ಪುನಃಶ್ಚೇತನಗೊಳಿಸುವಂತೆ ಕೋರಿ ಸಹಕಾರ ಸಂಘಗಳ ಉಪ ನಿಬಂಧಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರಿಗೆ ಮನವಿ ಸಲ್ಲಿಸಿರುವುದಾಗಿ ಮನವಿಯ ಮೇರೆಗೆ ಉಪ ನಿಬಂಧಕರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರೂ ಸದರಿ ಸಂಘವನ್ನು ಪುನಃಶ್ಚೇತನ ಮಾಡುವುದರಿಂದ ಉಪನಿಯಮದ ರೀತ್ಯಾ ನಡೆಸಿಕೊಂಡು ಹೋಗುವುದಾಗಿ ಸಂಘವನ್ನು ಮತ್ತೊಮ್ಮೆ ಸ್ಥಗಿತಗೊಳಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ಸದಸ್ಯರು ತಿಳಿಸಿರುವುದಾಗಿ ಸದರಿ ಸಂಘದಲ್ಲಿ 480 ಜನ ಸದಸ್ಯರಿರುವುದಾಗಿ ಸುಮಾರು 50 ಎಕರೆ ಜಮೀನನ್ನು ಖರೀದಿಸಲು ಯೋಜನೆ ಹೊಂದಿ ಸುಮಾರು 1000 ನಿವೇಶನಗಳನ್ನು ರಚಿಸುವುದಾಗಿ ಸಂಘದ ಸದಸ್ಯರು ತಿಳಿಸಿರುವುದಾಗಿ ಉಪ ನಿಬಂಧಕರ ಪತ್ರದಲ್ಲಿ ವಿವರಿಸಿ ಶಿಫಾರಸ್ಸು ಮಾಡಿರುವುದಾಗಿ ಜಂಟಿ ನಿಬಂಧಕರು ಉಲ್ಲೇಖ (1)ರ ಪತ್ರದಲ್ಲಿ ತಿಳಿಸಿ ಪ್ರಕರಣ 73 (3) ರನ್ವಯ ಪುನಃಶ್ಚೇತನಗೊಳಿಸುವ ಅಧಿಕಾರ ಅಪರ ನಿಬಂಧಕರು (ಗೃಹ ಮತ್ತು ಇತರೆ) ಇವರಿಗೆ ಇರುವುದನ್ನು ತಿಳಿಸಿ ಪ್ರಸ್ತಾವೆ ಕಳುಹಿಸಿರುತ್ತಾರೆ.

ದಿನಾಂಕ 14-10-2011ರ ಸಮಾಪನಾಧಿಕಾರಿಗಳ ಸಭೆಯಲ್ಲಿಯೂ ಸಹ ಸಂಘವನ್ನು ಪುನಃಶ್ಚೇತನಗೊಳಿಸುವಂತೆ ಸದಸ್ಯರ ಕೋರಿಕೆಯಂತೆ ನಿರ್ಣಯಿಸಿದ್ದು ದಿನಾಂಕ 17-10-2011 ರ ಸಮಾಪನಾಧಿಕಾರಿಗಳ ಪತ್ರದಲ್ಲಿ ಸಂಘವನ್ನು ಪುನಃಶ್ಚೇತನಗೊಳಿಸುವಂತೆ ತಿಳಿಸಿರುತ್ತಾರೆ.

ಸಹಕಾರ ಸಂಘಗಳ ಜಂಟಿ ನಿಬಂಧಕರ ಉಲ್ಲೇಖ (1)ರ ಪ್ರಸ್ತಾವೆ ಕುರಿತಂತೆ ಉಲ್ಲೇಖ (2) ರಲ್ಲಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಪತ್ರ ಬರೆದು 1 ರಿಂದ 9 ಅಂಶಗಳ ಬಗ್ಗೆ ವಿವರಗಳೊಂದಿಗೆ ದಿನಾಂಕ 31-01-2011 ರಂದು ಈ ಕಾರ್ಯಾಲಯದಲ್ಲಿ ಹಾಜರಾಗಲು ಸೂಚಿಸಲಾದ ಪ್ರಕಾರ ಸಂಘದ ಮಾಜಿ ಅಧ್ಯಕ್ಷರು ಹಾಜರಿದ್ದು ದಾಖಲಾತಿಗಳನ್ನು ಸಲ್ಲಿಸಲು ಕಾಲಾವಕಾಶ ಕೋರಿ ದಿನಾಂಕ 06.02.2012 ರಂದು ವಿವರಗಳನ್ನು ಸಲ್ಲಿಸಿರುತ್ತಾರೆ ಅವುಗಳನ್ನು ಕೆಳಗಿನಂತೆ ವಿಶ್ಲೇಷಿಸಲಾಗಿದೆ.

ಕೇಳಲಾದ ವರದಿ	ಸಲ್ಲಿಸಿರುವ ಮಾಹಿತಿ
1. ಸಂಘವು ನೋಂದಣಿಯಾದಾಗ ಇದ್ದ ಆಡಳಿತ ಮಂಡಳಿಯ ವಿವರ, ಹೆಸರು ಮತ್ತು ವಿಳಾಸ	1. ನೋಂದಣಿಯಾದಾಗ ಇದ್ದ ಆಡಳಿತ ಮಂಡಳಿಯ ವಿವರಗಳನ್ನು ಲಗತ್ತಿಸಿದೆ.

ಕೇಳಲಾದ ವರದಿ	ಸಲ್ಲಿಸಿರುವ ಮಾಹಿತಿ
2. ಸಂಘವು ನೋಂದಣಿಯಾದ ನಂತರ ರಚಿಸಲಾದ ಬಡಾವಣೆಗಳ ಬಗ್ಗೆ ವಿವರಿಸುವುದು, ಬಡಾವಣೆ ರಚಿಸದಿದ್ದಲ್ಲಿ ಕಾರಣಗಳು	2. ಸಂಘವು ನೋಂದಣಿಯಾದ ನಂತರ ರಚಿಸಲಾದ ಬಡಾವಣೆಗಳ ಬಗ್ಗೆ ವಿವರಿಸುವುದು ಯಾವ ಬಡಾವಣೆಯನ್ನು ರಚಿಸಲಾಗಿಲ್ಲ ಆಡಳಿತ ಮಂಡಳಿಯು ಸದಸ್ಯರುಗಳಿಗೆ ಕೈಗೆಟಕುವ ದರದಲ್ಲಿ ಹಂಚಿಕೆ ಮಾಡಲು ಸಾಧ್ಯವಾಗಿರುವುದಿಲ್ಲ.
3. ಸಂಘವು ಸ್ಥಗಿತಗೊಳ್ಳಲು ಕಾರಣರ್ಯಾರು, ವಿವರಿಸುವುದು.	3. ಸಂಘವು ಸ್ಥಗಿತಗೊಳ್ಳಲು ನಿಖರವಾಗಿ ಯಾರು ಕಾರಣರಲ್ಲ ಸಂಘವು ಸದಸ್ಯರಿಗೆ ಅನುಕೂಲ ಮಾಡಿಕೊಡಲು ಸತತವಾಗಿ ಪ್ರಯತ್ನಿಸಿದೆ.
4. ಸಂಘದ ಸದಸ್ಯತ್ವ ನೋಂದಣಿ ಸಂದರ್ಭದಲ್ಲಿರುವುದು	4. ಸಂಘವು ಸದಸ್ಯತ್ವ ನೋಂದಣಿ ಸಂದರ್ಭದಲ್ಲಿ 398 ಸದಸ್ಯತ್ವವನ್ನು ಹೊಂದಿತ್ತು.
5. ಸಂಘವು ಸಮಾಪನೆಗೊಂಡ ಸಂದರ್ಭದಲ್ಲಿದ್ದ ಸದಸ್ಯರ ವಿವರ	5. ಸಂಘವು ಸಮಾಪನೆಗೊಂಡ ಸಂದರ್ಭದಲ್ಲಿದ್ದ ಸದಸ್ಯರುಗಳ ವಿವರಗಳನ್ನು ಲಗತ್ತಿಸಿದೆ.
6. ಸಂಘವು 50 ಎಕರೆ ಜಮೀನನ್ನು ಎಲ್ಲಿ ಖರೀದಿಸಲು ಯೋಜಿಸಿದೆ ತಿಳಿಸುವುದು. ಜಮೀನಿನ ವಿವರ/ ದಾಖಲೆಗಳನ್ನು ಒದಗಿಸುವುದು.	6. ಸಂಘವು 50 ಎಕರೆ ಜಮೀನನ್ನು ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿ ಕಾಮೇನಹಳ್ಳಿ ಮತ್ತು ಬೆಟ್ಟನಹಳ್ಳಿ ಗ್ರಾಮಗಳಿಗೆ ಸೇರಿದ ಸರ್ವೆ ನಂಬರುಗಳ ವಿವರ ಹಾಗೂ ವಿಸ್ತೀರ್ಣದ ವಿವರ ಸಲ್ಲಿಸಿ ಈ ಜಮೀನಿನಲ್ಲಿ ಬಡಾವಣೆ ರಚಿಸಲು ಜಮೀನುಗಳ ಮಾಲೀಕರುಗಳ ಜೊತೆಗೆ ಮಾತುಕತೆ ನಡೆಸಿ ತಾತ್ವಿಕವಾಗಿ ಒಪ್ಪಂದಕ್ಕೆ ಬರಲಾಗಿದೆ.
7. ಸಂಘವನ್ನು ಪುನಃಶ್ಚೇತನಗೊಳಿಸಿದಲ್ಲಿ ಎಷ್ಟು ಜನರಿಗೆ ಎಷ್ಟು ನಿವೇಶನಗಳನ್ನು ಎಷ್ಟು ಅವಧಿಯಲ್ಲಿ ರಚಿಸಲಾಗುವುದು. ಎಷ್ಟು ಹಂಚಿಕೆ ಮಾಡಲಾಗುವುದು ತಿಳಿಸುವುದು.	7. ಸಂಘವು 500 ನಿವೇಶನಗಳನ್ನು ರಚಿಸಿ ಸಂಘದ ಸದಸ್ಯರುಗಳಿಗೆ 12 ತಿಂಗಳೊಳಗಾಗಿ ಹಂಚಿಕೆ ಮಾಡಲಾಗುವುದೆಂದು ಈಗ ಖರೀದಿಸಿರುವ ಜಮೀನು ವಾಸದ ಉದ್ದೇಶಕ್ಕೆ ಭೂ ಪರಿವರ್ತನೆಯಾಗಿದ್ದು ಆದಷ್ಟೂ ಬೇಗ ಬಡಾವಣೆ ಸದಸ್ಯರಿಗೆ ನಿವೇಶನ ರಚಿಸಿ ಹಂಚಿಕೆ ಮಾಡಲು ಸಾಧ್ಯವಾಗುವುದು.
8. ಪುನಃಶ್ಚೇತನದ ನಂತರ ಒಂದು ಬಡಾವಣೆ ರಚಿಸಿದ ನಂತರ ಎಷ್ಟು ಬಡಾವಣೆಗಳನ್ನು ರಚಿಸುವ ಉದ್ದೇಶ ಹೊಂದಲಾಗಿದೆ, ತಿಳಿಸುವುದು.	8. ಪುನಃಶ್ಚೇತನದ ನಂತರ ಒಂದು ಬಡಾವಣೆಯನ್ನು ರಚಿಸಿದ ನಂತರ ಸದಸ್ಯರುಗಳ ಬೇಡಿಕೆಗೆ ಅನುಗುಣವಾಗಿ ಮುಂದಿನ ಬಡಾವಣೆಗಳನ್ನು ರಚಿಸಿ ಹಂಚಲು ಯೋಜನೆ ಮಾಡಲಾಗುವುದು.
9. ಬಡಾವಣೆ ರಚನೆಯಾಗಿರುವ ಅಭಿವೃದ್ಧಿದಾರರಿಂದ ನಿವೇಶನಗಳನ್ನು ಖರೀದಿಸಿ ವಿತರಿಸುವ ಉದ್ದೇಶ ಹೊಂದಿದ್ದಲ್ಲಿ, ಈ ಬಗ್ಗೆ ತಿಳಿಸುವುದು.	9. ಸದ್ಯಕ್ಕೆ ಸಂಘವು ಬಡಾವಣೆ ರಚನೆಯಾಗಿರುವ ನಿವೇಶನಗಳನ್ನು ಅಭಿವೃದ್ಧಿದಾರರಿಂದ ಖರೀದಿಸಿ ವಿತರಿಸುವ ಉದ್ದೇಶ ಹೊಂದಿಲ್ಲ.

ಸದರಿಯವರ ವರದಿ ಹಾಗೂ ಸಹಕಾರ ಸಂಘಗಳ ಜಂಟಿ ನಿಬಂಧಕರು ಸಲ್ಲಿಸಿರುವ ವಿವರಗಳು ಮತ್ತು ದಿನಾಂಕ 14-10-2011 ರ ಸಮಾಪನಾಧಿಕಾರಿಗಳ ಸಭೆಯ ನಿರ್ಣಯ ಇವುಗಳನ್ನು ಪರಿಗಣಿಸಿ ಸದರಿ ಸಂಘವನ್ನು ಪುನಃಶ್ಚೇತನಗೊಳಿಸುವುದರಿಂದ ಸದಸ್ಯರಿಗೆ ಅನುಕೂಲವಾಗುವುದೆಂದು ಪರಿಗಣಿಸಿ ಈ ಕೆಳಕಂಡ ಷರತ್ತುಗಳನ್ನು ವಿಧಿಸಿ ಆದೇಶ ಹೊರಡಿಸುವುದು ಸೂಕ್ತವೆಂದು ಅಭಿಪ್ರಾಯಕ್ಕೆ ಬರಲಾಗಿದೆ.

ಪುನಃಶ್ಚೇತನಗೊಳಿಸಲಾದ ಸದರಿ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಚುನಾವಣಾಧಿಕಾರಿಗಳನ್ನು ನೇಮಿಸಲು ಸಮಾಪನಾಧಿಕಾರಿಗಳು ಕ್ರಮವಿಡುವುದು. ಹಾಗೂ ಹೊಸದಾಗಿ ರಚನೆಯಾದ ಆಡಳಿತ ಮಂಡಳಿಯು ಮಹಾಸಭೆಯನ್ನು ನಿಯಮಾನುಸಾರ ನಡೆಸುವುದು.

ಪುನಃಶ್ಚೇತನ ಆದೇಶದ ನಂತರವೂ ಸಹ ಸಂಘದಲ್ಲಿ ಯಾವುದೇ ಕಾರ್ಯಚಟುವಟಿಕೆಗಳು ಬೈಲಾದ ರೀತ್ಯಾ ಜರುಗದೇ ಮತ್ತೊಮ್ಮೆ ಸ್ಥಗಿತಗೊಂಡಲ್ಲಿ ನಿಯಮಾನುಸಾರ ಕ್ರಮವಿಡಲಾಗುವುದು ಎಂಬ ಷರತ್ತಿಗೊಳಪಟ್ಟು ಈ ಕೆಳಕಂಡ ಆದೇಶ ಹೊರಡಿಸಿದೆ.

ಆದೇಶ

ಸಂಖ್ಯೆ : ಸ.ಸಂ.ನಿ./ಸಮಾಪನೆ/44/2011-12, ದಿನಾಂಕ 10ನೇ ಫೆಬ್ರವರಿ 2012

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 72 (3) ರಂತೆ ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿಒ/139/ಸಿ.ಎಲ್.ಎಂ./ 2010, ದಿನಾಂಕ 17-02-2011 ಹಾಗೂ 04-07-2011 ರನ್ವಯ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಶ್ರೀ ಬಿ.ಹೆಚ್. ಮಂಜಪ್ಪ, ಕೆ.ಸಿ.ಎಸ್. ಸಹಕಾರ ಸಂಘಗಳ ಅಪರ ನಿಬಂಧಕರು, (ಗೃಹ ಮತ್ತು ಇತರ) ಆದ ನಾನು ಸಮಾಪನೆಯಲ್ಲಿರುವ ಶ್ರೀ ವೈಷ್ಣವಿ ಗೃಹ ನಿರ್ಮಾಣ ಸಹಕಾರ ಸಂಘ ನಿ.,

ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ಸಂಘದ ಸಮಾಪನಾ ಆದೇಶ ಹೊರಡಿಸಿದ್ದ ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಂಗಳೂರು ಪ್ರಾಂತ ಬೆಂಗಳೂರು ರವರ ಆದೇಶದ ಸಂಖ್ಯೆ : ಜೆಆರ್‌ಬಿ/ಸಮಾಪನೆ/374/2010-11, ದಿನಾಂಕ 31-03-2011ರ ಅನುಬಂಧ ಕ್ರಮ ಸಂಖ್ಯೆ 2 ಸದರಿ ಸಂಘದ ಆದೇಶವನ್ನು ರದ್ದುಗೊಳಿಸಿ ಮೇಲೆ ವಿವರಿಸಿರುವ ಷರತ್ತುಗಳನ್ವಯ ಕಾರ್ಯನಿರ್ವಹಿಸಲು ಸೂಚಿಸಿ ಪುನಃಶ್ಚೇತನಗೊಳಿಸಿ ಆದೇಶಿಸಿದೆ.

ಸಮಾಪನಾಧಿಕಾರಿಗಳು ನಿಯಮಾನುಸಾರ ಕ್ರಮವಹಿಸಿ ಆಡಳಿತ ಮಂಡಳಿಗೆ ಸಂಘದ ಪ್ರಭಾರ ವಹಿಸಿಕೊಡಲು ಸೂಚಿಸಿದೆ.

ಈ ಆದೇಶವನ್ನು ನನ್ನ ಸ್ವಸಹಿ ಹಾಗೂ ಕಛೇರಿ ಮೊಹರಿನೊಂದಿಗೆ ದಿನಾಂಕ 10-02-2012 ರಂದು ನೀಡಿರುತ್ತೇನೆ.

ಬಿ.ಹೆಚ್. ಮಂಜಪ್ಪ,
ಸಹಕಾರ ಸಂಘಗಳ ಅಪರ ನಿಬಂಧಕರು,
(ಗೃಹ ಮತ್ತು ಇತರೆ)

ಪಿ.ಆರ್. 211

ಸಹಕಾರ ಸಂಘಗಳ ನಿಬಂಧಕರು (ಬಳಕೆ ಮತ್ತು ಮಾರಾಟ) ಸಹಕಾರ ಸಂಘಗಳ ನಿಬಂಧಕರ ಕಛೇರಿ, ನಂ. 1, ಆಲಿ ಆಸ್ಕರ್ ರಸ್ತೆ, ಬೆಂಗಳೂರು-52 ಇವರ ನಡವಳಿಗಳು

ವಿಷಯ: ಸಮಾಪನೆಗೊಂಡಿರುವ ವೆಸ್ಟ್ರನ್ ಇಂಡಿಯಾ ಹೆಂಚು ಉತ್ಪಾದಕರ ಖರೀದಿ ಮತ್ತು ಮಾರಾಟ ಸಹಕಾರ ಸಂಘ (ನಿ) ಮಂಗಳೂರು ಇದರ ನೋಂದಣಿ ರದ್ದತಿಗಾಗಿ ಪ್ರಸ್ತಾವೆಯನ್ನು ಸಲ್ಲಿಸುವ ಕುರಿತು.

ಉಲ್ಲೇಖ: 1. ಈ ಕಛೇರಿಯ ಸಮಾಪನಾ ಆದೇಶ ಸಂಖ್ಯೆ : ಸಸಂನಿ/ಸಮಾಪನೆ/54/2005-06, ದಿನಾಂಕ 20-4-2011.

2. ಸಹಾಯಕ ನಿಬಂಧಕರು, ಮಂಗಳೂರು ಉಪ ವಿಭಾಗ, ಮಂಗಳೂರು ಇವರ ಪತ್ರ ಸಂಖ್ಯೆ : ಎಆರ್-36/ ಎಸ್/5/ಸಮಾಪನೆ/17/2000-01, ದಿನಾಂಕ 10-1-2012.

ಪ್ರಸ್ತಾವನೆ :

ವೆಸ್ಟ್ರನ್ ಇಂಡಿಯಾ ಹೆಂಚು ಉತ್ಪಾದಕರ ಖರೀದಿ ಮತ್ತು ಮಾರಾಟ ಸಹಕಾರ ಸಂಘ (ನಿ) ಮಂಗಳೂರು ಈ ಸಂಘವು ಸಂಖ್ಯೆ : ಜೆಆರ್‌ಎಂ/ಆರ್‌ಸಿಎಸ್/8429/1984-85, ದಿನಾಂಕ 03-07-1984 ರಲ್ಲಿ ನೋಂದಣಿಯಾಗಿದ್ದು, ಜಿಲ್ಲಾ ಮಟ್ಟದ ಕಾರ್ಯ ವ್ಯಾಪ್ತಿಯನ್ನು ಹೊಂದಿರುತ್ತದೆ. 1994 ರಿಂದಲೂ ಯಾವುದೇ ಕಾರ್ಯವನ್ನು ನಿರ್ವಹಿಸದೇ ಸ್ಥಗಿತಗೊಂಡಿದ್ದ ಪ್ರಯುಕ್ತ ಈ ಕಛೇರಿಯ ಉಲ್ಲೇಖಿತ (1)ರ ಆದೇಶದಲ್ಲಿ ಸಂಘವನ್ನು ಸಮಾಪನೆಗೊಳಿಸಿ, ಮಾರಾಟಾಧಿಕಾರಿ-II ಸಹಾಯಕ ನಿಬಂಧಕರ ಕಛೇರಿ, ಮಂಗಳೂರು ಇವರನ್ನು ಸಮಾಪನಾಧಿಕಾರಿಯನ್ನಾಗಿ ನೇಮಿಸಲಾಗಿರುತ್ತದೆ. ಸದರಿ ಸಮಾಪನಾಧಿಕಾರಿಯವರು ದಿನಾಂಕ 16-8-2011 ರಂದು ಸ್ವಯಂ ಪ್ರಭಾರವನ್ನು ವಹಿಸಿಕೊಂಡು, ಸದರಿ ಸಂಘದ ಆಸ್ತಿ ಜವಾಬ್ದಾರಿಯನ್ನು ಚುಕ್ತಾಗೊಳಿಸಿದ್ದು, ಒಟ್ಟು ರೂ.6500/- ರ ಮೊತ್ತವನ್ನು "ಸಹಕಾರ ಅಭಿವೃದ್ಧಿ ನಿಧಿ"ಗೆ ವರ್ಗಾಯಿಸಿ, ಆಸ್ತಿ-ಜವಾಬ್ದಾರಿಯ ತಃಖ್ತೆಯನ್ನು ಶೂನ್ಯಗೊಳಿಸಿ ಸಮಾಪನಾ ಪ್ರಕ್ರಿಯೆಯನ್ನು ಪೂರೈಸಿ ಸಂಘದ ನೋಂದಣಿ ರದ್ದತಿಗೆ ಪ್ರಸ್ತಾವೆಯನ್ನು ಉಲ್ಲೇಖ (2)ರವರ ಮುಖಾಂತರ ಸಲ್ಲಿಸಿರುತ್ತಾರೆ. ಸಾರ್ವಜನಿಕ ಪ್ರಕಟಣೆಯನ್ನು ದಿನಪತ್ರಿಕೆಯಲ್ಲಿ ನೀಡಲಾಗಿದ್ದು ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರುವುದಿಲ್ಲ. ಸಂಘದ ಅಸ್ತಿತ್ವದ ಬಗ್ಗೆ ಸದಸ್ಯರಿಗಾಗಲೀ, ಸಾರ್ವಜನಿಕರಿಗಾಗಲೀ ಆಸಕ್ತಿ ಇಲ್ಲದಿರುವುದು ದೃಢಪಟ್ಟಿರುವುದರಿಂದ ಸದರಿ ಸಂಘದ ನೋಂದಣಿಯನ್ನು ರದ್ದುಪಡಿಸಲು ಕೋರಿ ಪ್ರಸ್ತಾವೆಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರವರಿಗೆ ಸಲ್ಲಿಸಿರುತ್ತಾರೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸಮಾಪನಾಧಿಕಾರಿಯವರು ಸಲ್ಲಿಸಿದ ವರದಿಯನ್ನು ಪರಿಗಣಿಸಿ, ಶಿಫಾರಸ್ಸು ಮಾಡಿ ಪೂರ್ಣ ಪ್ರಸ್ತಾವೆಯನ್ನು ಸಲ್ಲಿಸಿರುತ್ತಾರೆ.

ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಂಗಳೂರು ಉಪ ವಿಭಾಗ ಇವರು ಸಲ್ಲಿಸಿರುವ ಪ್ರಸ್ತಾವೆಯನ್ನು ಪರಿಶೀಲಿಸಿ, ಸಮಾಪನಾಧಿಕಾರಿಯು ಸಂಘದ ಸಮಾಪನಾ ಕಾರ್ಯವನ್ನು ಪೂರ್ಣಗೊಳಿಸಿರುವುದನ್ನು ಮತ್ತು ಸಂಘವನ್ನು ಮುಂದುವರೆಸಿಕೊಂಡು ಹೋಗುವುದರಿಂದ ಸಂಘದ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲವೆಂದು ಪರಿಗಣಿಸಿ, ಸದರಿ ಸಂಘದ ನೋಂದಣಿಯನ್ನು ರದ್ದುಗೊಳಿಸುವುದು ಸೂಕ್ತವೆಂದು ಮನಗಂಡು ಈ ಕೆಳಕಂಡ ಆದೇಶ ಹೊರಡಿಸಿದೆ.

ಆದೇಶ

ಸಂಖ್ಯೆ : ಸ.ಸಂ.ನಿ./ಸಮಾಪನೆ/54/2005-06, ದಿನಾಂಕ '13ನೇ ಫೆಬ್ರವರಿ 2012

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 75 ರನ್ವಯ ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿಒ/139/ಸಿ.ಎಲ್.ಎಂ./ 2010, ದಿನಾಂಕ 17-02-2011 ರಲ್ಲಿ ದತ್ತವಾಗಿರುವ ಅಧಿಕಾರವನ್ನು ಚಲಾಯಿಸುತ್ತಾ ಕೆ.ಹೆಚ್. ತಿಮ್ಮಯ್ಯ, ಸಹಕಾರ ಸಂಘಗಳ ಅಪರ ನಿಬಂಧಕರು, (ಬಳಕೆ ಮತ್ತು ಮಾರಾಟ) ಆದ ನಾನು ಸಮಾಪನೆಗೊಂಡಿರುವ ವೆಸ್ಟ್ರನ್ ಇಂಡಿಯಾ ಹೆಂಚು ಉತ್ಪಾದಕರ ಖರೀದಿ ಮತ್ತು ಮಾರಾಟ ಸಹಕಾರ ಸಂಘ (ನಿ) ಮಂಗಳೂರು ಇದರ ನೊಂದಣಿ ಸಂಖ್ಯೆ : ಜೆಆರ್‌ಎಂ/ಆರ್‌ಸಿಎಸ್/8429/1984-85, ದಿನಾಂಕ 03-07-1984 ನ್ನು ರದ್ದುಪಡಿಸಿರುತ್ತೇನೆ. ಈ ನೊಂದಣಿ ರದ್ದತಿಯ ಆದೇಶದ ದಿನಾಂಕದಿಂದ ಸದರಿ ಸಂಘದ ಕಾರ್ಯ ಚಟುವಟಿಕೆಗಳು ಸಂಪೂರ್ಣವಾಗಿ ನಿಂತು ಹೋಗಿರುತ್ತದೆಂದು ಸಂಘವು ಅಸ್ತಿತ್ವದಲ್ಲಿಲ್ಲದೆ ವಿಸರ್ಜಿತವಾಗಿದೆಯೆಂದು ಪರಿಗಣಿಸತಕ್ಕದ್ದು. ಸದರಿ ಸಂಘಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಂಗಳೂರು ಉಪ ವಿಭಾಗ, ಮಂಗಳೂರು ಇವರ ಕಛೇರಿಗೆ ಒಪ್ಪಿಸಿ ಸ್ವೀಕೃತಿಯನ್ನು ಪಡೆದುಕೊಳ್ಳತಕ್ಕದ್ದು.

ಈ ಆದೇಶವನ್ನು ನನ್ನ ಹಸ್ತಾಕ್ಷರ ಹಾಗೂ ಕಛೇರಿ ಮೊಹರಿನೊಂದಿಗೆ ಈ ದಿನ ದಿನಾಂಕ 13-02-2012 ರಂದು ಹೊರಡಿಸಲಾಗಿದೆ.

ಕೆ.ಹೆಚ್. ತಿಮ್ಮಯ್ಯ,
ಸಹಕಾರ ಸಂಘಗಳ ಅಪರ ನಿಬಂಧಕರು,
(ಬಳಕೆ ಮತ್ತು ಮಾರಾಟ).

ಪಿ.ಆರ್. 213

ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಾರ್ಯಾಲಯ, ಕೋಲಾರ ಉಪ ವಿಭಾಗ, ಕೋಲಾರ

ಸಂಖ್ಯೆ : ಎ.ಆರ್.ಕೆ.ಎ.ಬಿ.ಎನ್./ಸರ್‌ಚಾರ್ಜ್-20/2011-12, ದಿನಾಂಕ 09ನೇ ಫೆಬ್ರವರಿ 2012

ವಿಷಯ: ಆದೇಶಪೂರ್ವ ಜಪ್ತಿಗೆ ಈಡು ಮಾಡಿದ್ದು, ಸ್ವತ್ತುಗಳ ಪೈಕಿ ಕೆಲ ಸ್ವತ್ತುಗಳನ್ನು ಕರ್ನಾಟಕ ಅಪೀಲ್ ನ್ಯಾಯಾಧೀಕರಣ, ಬೆಂಗಳೂರು ಇವರ ಆದೇಶದಂತೆ ಬಿಡುಗಡೆ ಮಾಡುವ ಕುರಿತು.

ಉಲ್ಲೇಖ: 5. ಶ್ರೀ ಎನ್. ನಾರಾಯಣಸ್ವಾಮಿ, ಮಾಜಿ ಕಾರ್ಯದರ್ಶಿ, ದ್ಯಾಪಸಂದ್ರ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘ (ನಿ) ಮಾಲೂರು ಇವರ ಪತ್ರ ದಿನಾಂಕ 01-02-2012.

6. ಕರ್ನಾಟಕ ಅಪೀಲ್ ನ್ಯಾಯಾಧೀಕರಣ, ಬೆಂಗಳೂರು ಇದರ ಅಪೀಲು ಸಂಖ್ಯೆ : 648/2011 ರ ಆದೇಶ ದಿನಾಂಕ 27-01-2012.

7. ಈ ಕಛೇರಿಯ ಆದೇಶ ಸಂಖ್ಯೆ : ಎಆರ್‌ಕೆ/49/ಎಂ.ಕೆ.ಟಿ./ಎ.ಬಿ.ಜೆ/7/2006-07, ದಿನಾಂಕ 28/29-06-2006.

ಪೀಠಿಕೆ :

ಶ್ರೀ ಎನ್. ನಾರಾಯಣಸ್ವಾಮಿ ಬಿನ್ ನಂಜಪ್ಪ, ಮಾಲೂರು ಇವರ ವಿರುದ್ಧ ದ್ಯಾಪಸಂದ್ರ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘ (ನಿ) ಮಾಲೂರು ಇದರ ಲೆಕ್ಕ ಪರಿಶೋಧನಾ ವರದಿ 2000-2001 ರ ರೀತ್ಯಾ ಸದರಿಯವರು ಸಂಘದ ಪ್ರಭಾರ ಕಾರ್ಯದರ್ಶಿಯಾಗಿದ್ದು, ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿ ಅದಿಬಾರ ದಾವೆ 20/2005-06 ರಲ್ಲಿ ರೂ. 5,00,200-00 ಗಳು ಹಾಗೂ ಅದಿಬಾರ ದಾವೆ 21/2005-06 ರಲ್ಲಿ ರೂ. 12,38,500-00 ರೂ.ಗಳು ದಾವೆಗಳಲ್ಲಿ ಪ್ರತಿವಾದಿಯಾದ ಶ್ರೀ ಎನ್. ನಾರಾಯಣಸ್ವಾಮಿ ಇವರಿಂದ ವಸೂಲಿಗೆ ದಿನಾಂಕ 23-07-2011 ಮತ್ತು 25-07-2011 ರಂದು ಆದೇಶಿಸಲಾಯ್ತು. ದಿನಾಂಕ 29-06-2006 ರಂದು ಶ್ರೀ ಎನ್. ನಾರಾಯಣಸ್ವಾಮಿ ಇವರ 07 (ಏಳು) ಸ್ಥಿರಾಸ್ತಿಗಳನ್ನು ಈ ಕಛೇರಿಯ ಆದೇಶ ಸಂಖ್ಯೆ : ಎಆರ್‌ಕೆ-49/ಎಂಕೆಟಿ/ಎಬಿಜೆ-7/2006-07, ದಿನಾಂಕ 28/29-06-2006 ರಂದು ಆದೇಶ ಪೂರ್ವ ಜಪ್ತಿ (ಪ್ರಕರಣಗಳ ಆದೇಶದ ತೀರ್ಪನ್ನು ಕಾಯ್ದಿರಿಸಿ) ಮಾಡಲು ಆದೇಶಿಸಲಾಗಿತ್ತು.

ಶ್ರೀ ಎನ್. ನಾರಾಯಣಸ್ವಾಮಿಯವರು ಅದಿಬಾರ ದಾವೆ ಸಂಖ್ಯೆ : 20/2005-06ರ ವಿರುದ್ಧ ಕರ್ನಾಟಕ ಅಪೀಲ್ ನ್ಯಾಯಾಧೀಕರಣ, ಬೆಂಗಳೂರು ಇದರಲ್ಲಿ ಅಪೀಲು ಸಂಖ್ಯೆ : 648/2011 (ಕೋಅಪ್) ಅಪೀಲು ಸಲ್ಲಿಸಿದ್ದು, ದಿನಾಂಕ 24-11-2011 ರ ನ್ಯಾಯಾಧೀಕರಣದ ಆದೇಶದಂತೆ ದಾವೆಯ ಪೂರ್ಣ ಮೊತ್ತದ ಪೈಕಿ ಶೇ. 25% ಡಿಪಾಜಿಟ್ಟು ಮಾಡಿ ಮಧ್ಯಂತರ ಆದೇಶ ಪಡೆಯಲು ಸೂಚಿಸಿರುತ್ತಾರೆ.

ನ್ಯಾಯಾಧೀಕರಣದ ಅಪೀಲು ಆದೇಶ ದಿನಾಂಕ 16-12-2011 ರಲ್ಲಿ ಎರಡು ದಾವೆಗಳ ಆದೇಶದ ಮೊತ್ತ ಒಟ್ಟು ಮೊತ್ತ ರೂ.17,00,200.00 ರೂ.ಗಳ ಶೇ.25% ರಷ್ಟು ಹಣ ಡಿಪಾಜಿಟ್ಟು ಮಾಡಲು ಸೂಚಿಸಿದ್ದು, ಇದರಂತೆ ಅರ್ಜಿದಾರರಾದ ಶ್ರೀ ಎನ್. ನಾರಾಯಣಸ್ವಾಮಿಯವರು ಒಂದುನೂರು ರೂಪಾಯಿಯ ಛಾಪಾ ಕಾಗದದಲ್ಲಿ ನೋಟರಿ ಮೂಲಕ ಪ್ರಮಾಣ ಪತ್ರದಲ್ಲಿ ಸಲ್ಲಿಸಿರುತ್ತಾರೆ.

ಮಾನ್ಯ ಕರ್ನಾಟಕ ಅಪೀಲ್ ನ್ಯಾಯಾಧೀಕರಣದ ಅಪೀಲು ಸಂಖ್ಯೆ : 648/2011 ದಿನಾಂಕ 27-01-2012 ರ ಆದೇಶದಲ್ಲಿನ ನಿರ್ದೇಶನದಂತೆ ಅರ್ಜಿದಾರರಾದ ಶ್ರೀ ಎನ್. ನಾರಾಯಣಸ್ವಾಮಿ ಇವರ 07 (ಏಳು) ಸ್ಥಿರಾಸ್ತಿಗಳನ್ನು ಆದೇಶ ಜಪ್ತಿಗೆ ಈ ಕಛೇರಿಯ ಆದೇಶ ಸಂಖ್ಯೆ: ಎಆರ್ 49/ಎಂಕೆಟಿ/ಎಬಿಜೆ-07/2006-07, ದಿನಾಂಕ 28/29-06-2006 ರಂತೆ ಆದೇಶಿಸಿರುವ ಸ್ವತ್ತುಗಳ ಪೈಕಿ ಮಾನ್ಯ ಕರ್ನಾಟಕ ಅಪೀಲು ನ್ಯಾಯಾಧೀಕರಣ, ಬೆಂಗಳೂರು ಇವರ ಅಪೀಲು ಸಂಖ್ಯೆ : 648/2011, ದಿನಾಂಕ 27-01-2012ರ ಆದೇಶದಂತೆ ಈ ಕೆಳಕಂಡ ಮೂರು ಸ್ಥಿರಾಸ್ತಿ ಸ್ವತ್ತುಗಳನ್ನು ಆದೇಶ ಪೂರ್ವ ಜಪ್ತಿ ಆದೇಶದಿಂದ ಬಿಡುಗಡೆಗೊಳಿಸಲು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1960ರ ನಿಯಮ 47 (3) (ಎ) ರೀತ್ಯಾ ಅರ್ಜಿದಾರರ ಅಪೀಲು ನ್ಯಾಯಾಧೀಕರಣ ಬೆಂಗಳೂರು ಇವರ ಆದೇಶದಂತೆ ಇವರ ವಿರುದ್ಧ ಆದೇಶಿಸಿರುವ ಎರಡು ಸರ್‌ಚಾರ್ಜ್ ದಾವೆಗಳ ಆದೇಶದ ಮೊತ್ತ ರೂ. 17,00,200-00 ಎಂದು ಆದೇಶದಲ್ಲಿ ತಿಳಿಸಿದ್ದು, ದಾವೆ ಸಂಖ್ಯೆ : 20/2005-06 ಮತ್ತು 21/2005-06 ಇವುಗಳ ಮೊತ್ತ ರೂ.5,00,200-00 ಮತ್ತು ರೂ. 12,38,500-00 ಗಳಾಗಿ ಒಟ್ಟು ರೂ. 17,38,700-00 ಗಳಾಗುತ್ತದೆ. ಮೇಲೆ ವಿವರಿಸಿರುವ ಆದೇಶಗಳ ಮೊಬಲಗಿನ ಪೈಕಿ ಶೇ. 25 ರಷ್ಟು ಅಪೀಲಿನ ಎರಡನೇ ಪ್ರತಿವಾದಿ ಸಂಘದಲ್ಲಿ ಡಿಪಾಜಿಟ್ಟು ಮಾಡಲು ಒಪ್ಪಿ ಪ್ರಮಾಣ ಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಸ್ವತ್ತುಗಳ

ಮಾರಾಟ/ಆಧಾರ ಮಾಡಿ ತಕ್ಷಣ ಪಾವತಿಸುವ ಹಿನ್ನೆಲೆಯಲ್ಲಿ ಈ ಕೆಳಕಂಡ ಷೆಡ್ಯೂಲ್ ನಲ್ಲಿ ವಿವರಿಸಿರುವ ಮೂರು ಸ್ವತ್ತುಗಳನ್ನು ಬಿಡುಗಡೆ ಮಾಡುವುದು ಸೂಕ್ತ ಎಂದು ಪರಿಗಣಿಸಿ ಈ ಕೆಳಕಂಡ ಆದೇಶ ಮಾಡಲಾಗಿದೆ.

ಆದೇಶ

ಪೀಠಿಕೆಯಲ್ಲಿ ವಿವರವಾಗಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಶ್ರೀ ಎನ್. ನಾರಾಯಣಸ್ವಾಮಿ. ಮಾಜಿ ವ್ಯವಸ್ಥಾಪಕ ನಿರ್ದೇಶಕರು, ದ್ಯಾಪಸಂದ್ರ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘ (ನಿ) ಮಾಲೂರು ತಾಲ್ಲೂಕು ಇದರ ಏಳು ಐಟಂ ಸ್ಥಿರಾಸ್ತಿಗಳನ್ನು ಈ ಹಿಂದೆ ಈ ಕಛೇರಿಯ ಆದೇಶ ಸಂಖ್ಯೆ : ಎಆರ್ 49/ಎಂಕೆಟಿ/ಎಜಿಜೆ-07/2006-07. ದಿನಾಂಕ 29-06-2006 ರಂದು ಆದೇಶ ಪೂರ್ವ ಜಪ್ತಿಗೆ ಆದೇಶಿಸಿದ್ದು, ಕರ್ನಾಟಕ ಅಪೀಲ್ ನ್ಯಾಯಾಧೀಕರಣ. ಬೆಂಗಳೂರು ಇವರ ಅಪೀಲು ಸಂಖ್ಯೆ : 648/2011. ದಿನಾಂಕ 27-01-2012ರ ನಿರ್ದೇಶನದಂತೆ ಈ ಕೆಳಕಂಡ 03 (ಮೂರು) ಸ್ಥಿರಾಸ್ತಿಗಳನ್ನು ಕರ್ನಾಟಕ ಸಹಕಾರ ಸಂಘಗಳ ನಿಯಮ 1960ರ ಉಪನಿಯಮ 47 (3) (ಎ) ರೀತ್ಯಾ ಈ ಕೆಳಕಂಡ ಷರತ್ತಿಗೆ ಒಳಪಟ್ಟು ಬಿಡುಗಡೆ ಮಾಡಲಾಗಿದೆ.

ಉಲ್ಲೇಖ (3)ರ ಆದೇಶದಂತೆ ಕಲಂ 103 ರನ್ವಯ ಆದೇಶ ಪೂರ್ವ ಜಪ್ತಿಗೊಳಪಡಿಸಿದ ಈ ಕೆಳಕಂಡ 03 ಷೆಡ್ಯೂಲ್ ಸ್ಥಿರಾಸ್ತಿಗಳನ್ನು ಆದೇಶ ಪೂರ್ವ ಜಪ್ತಿ ಕ್ರಮದಿಂದ ಬಿಡುಗಡೆ ಮಾಡಲಾಗಿದ್ದು, ಮಾರಾಟ/ಆಧಾರ ಕ್ರಮದಿಂದ ಸ್ವೀಕೃತವಾದ ಹಣದಿಂದ ಉಲ್ಲೇಖ (2) ರ ಮಾನ್ಯ ಕೆ.ಎ.ಟಿ. ಆದೇಶದಂತೆ ಶೇ.25 ರಷ್ಟು ಹಣವನ್ನು ಸ್ಥಿರಾಸ್ತಿಗಳು ಮಾರಾಟ/ಆಧಾರವಾದ ಒಂದು ವಾರದೊಳಗಾಗಿ ಎರಡನೇ ಪ್ರತಿವಾದಿ ಸಂಘಕ್ಕೆ ಪಾವತಿಸಿ, ಪಾವತಿಸಿದ ಬಗ್ಗೆ ಸ್ವೀಕೃತಿಗಳನ್ನು ಈ ಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು.

ಮೇಲಿನ ಷರತ್ತು ಪಾಲಿಸದಿದ್ದಲ್ಲಿ ಈ ಆದೇಶವನ್ನು ತಕ್ಷಣ ರದ್ದುಪಡಿಸಲಾಗುವುದೆಂದು ತಿಳಿಯತಕ್ಕದ್ದು.

ಕ್ರ ಸಂ.	ಗ್ರಾಮ	ಸರ್ವೆ ನಂ.	ಖಾತೆ ಸಂಖ್ಯೆ	ವಿಸ್ತೀರ್ಣ	ತರಹೆ	ಅನುಭವದಾರರು
1)	ತೊರಲಕ್ಕಿ ಗ್ರಾಮ. ಮಾಲೂರು ತಾಲೂಕು	18	39	ಎ.ಗುಂ 2-36	ಖುಷ್ಕಿ	ಶ್ರೀ ಎನ್. ನಾರಾಯಣಸ್ವಾಮಿ
2)	ಜೈರನಹಳ್ಳಿ ಗ್ರಾಮ	10	242/ ಟಿ-18	3-00	ಖುಷ್ಕಿ	ಶ್ರೀಮತಿ ಮಮತ ಕೋಂ. ಕೆ. ಮುನಿರಾಜು (ಅರ್ಜಿದಾರರ ಪುತ್ರಿ)
3)	ತೊರಲಕ್ಕಿ ಗ್ರಾಮ, ಮಾಲೂರು ತಾಲೂಕು	05	134	3-21	ಖುಷ್ಕಿ	ಶ್ರೀ ಎನ್. ನಾರಾಯಣಸ್ವಾಮಿ

ಈ ಆದೇಶವನ್ನು ಈ ದಿನ ದಿನಾಂಕ 09-02-2012 ರಂದು ನನ್ನ ಸಹಿ ಮತ್ತು ಈ ಕಛೇರಿಯ ಮುದ್ರೆಯೊಂದಿಗೆ ನೀಡಲಾಗಿದೆ.

ಸಹಕಾರ ಸಂಘಗಳ ಸಹಾಯಕ ನಿಬಂಧಕರು,
ಕೋಲಾರ ಉಪ ವಿಭಾಗ, ಕೋಲಾರ.

ಪಿ.ಆರ್. 214

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ನಅಇ 325 ಬೆಂಭೂಸ್ವಾ 2011, ಬೆಂಗಳೂರು, ದಿನಾಂಕ 08ನೇ ಫೆಬ್ರವರಿ 2012

ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಜೆ.ಬಿ.ಕಾವಲ್ ಗ್ರಾಮದ ಸರ್ವೆ ನಂ. 1 (117) ರಲ್ಲಿನ 1 ಎಕರೆ ಜಮೀನನ್ನು ಭೂಸ್ವಾಧೀನ ಕಾಯ್ದೆ ಕಲಂ 48(1) ರನ್ವಯ ಭೂಸ್ವಾಧೀನದಿಂದ ಕೈಬಿಟ್ಟು ಹೊರಡಿಸಲಾಗಿದ್ದ ದಿನಾಂಕ 12-01-2010 ರ ಅಧಿಸೂಚನೆ ಸಂಖ್ಯೆ : UDD 745 MNX 2001 ನ್ನು ಪುನರ್ ಪರಿಶೀಲಿಸಲಾಗಿದ್ದು, ಸದರಿ ಅಧಿಸೂಚನೆಯನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಎಸ್. ಚಂದ್ರಪ್ಪ,
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.

ಪಿ.ಆರ್. 216

GOVERNMENT OF KARNATAKA

DIRECTORATE OF ECONOMICS AND STATISTICS

BANGALORE-1

Consumer Price Index Numbers for Industrial Workes

No. DES 10 PWX 2011 **Month : December 2011**

State : Karnataka **Base:1987-88=100** **Date : 03-02-2012**

	Group/Sub-Group	Bell-ary	Bhad-ra-vathi	Da-van-gere	Dan-deli	Gul-bar-ga	Hari-har	Has-san	Man-dya	Mangalore	Rai-chur	Turn kur
	1	2	3	4	5	6	7	8	9	10	11	12
I.	FOOD:											
	(a) Cereals & Products	705	644	748	691	724	688	616	691	617	804	605
	(b) Pulses & Products	571	657	670	747	605	596	662	671	643	641	619
	(c) Oil & Fats	360	388	400	406	435	404	382	432	290	379	393
	(d) Meat, Fish & Eggs	729	813	801	690	818	754	717	787	766	1016	714
	(e) Milk & Products	481	493	552	609	516	569	473	587	490	519	457
	(f) Condiments & Spices	503	617	765	823	512	432	589	668	620	755	682
	(g) Vegetables & Fruits	570	530	652	821	572	539	704	613	550	554	730
	(h) Other Food	495	767	689	648	581	522	569	580	482	507	527
	FOOD GROUP INDEX	590	629	686	677	621	584	593	656	579	682	583
II	Pan, Supari, Tobacco & Intoxicants	547	761	714	489	468	673	632	552	415	552	696
III	Fuel & Light	476	451	549	641	518	537	533	577	408	657	396
IV.	Housing	100	100	100	100	100	100	100	100	100	100	100
V.	Clothing, Bedding & Footwear	284	464	382	390	367	286	447	606	309	634	234
VI.	Miscellaneous:											
	(a) Medical Care	663	914	494	457	359	275	456	511	354	429	262
	(b) Education, Recreation & Amusement	567	538	831	290	650	667	600	466	713	786	809
	(c) Transport & Communication	692	633	654	526	667	688	603	577	613	494	621
	(d) Personal Care & effects	375	400	452	394	459	369	365	424	449	351	352
	(e) Others	451	466	546	571	388	364	370	520	349	577	360
	Miscellaneous Group	504	523	579	441	490	434	451	483	489	516	451
	GENERAL INDEX	487	523	561	538	493	469	506	552	480	581	428
	To convert to Base 1960 Multiply by Linking Factor.	7.39	9.19	8.27	-	8.26	8.56	9.25	7.92	9.31	-	-

for Director

GOVERNMENT OF INDIA

MINISTRY OF LABOUR

LABOUR BUREAU CLEREMONT, SHIMLA-171004

Consumer Price Index Numbers for Industrial Workers (Base 2001-100)

MONTH : DECEMBER 2011

Group/Sub-group/Centre	Bangalore	Belgaum	Hubli-Dharwar	Mercara	Mysore
Food					
(a) Cereals & Products	170	237	211	175	159
(b) Pulses and Products	212	222	240	228	228
(c) Oils & Fats	223	224	217	226	208
(d) Meat, Fish & Eggs	252	298	269	230	270
(e) Milk Products	195	195	189	187	202
(f) Condiments & Spices	216	186	230	217	217
(g) Vegetables & Fruits	204	266	239	235	232
(h) Other Food	232	210	209	206	210
FOOD GROUP	206	229	218	204	204
Pan, Supari, Tobacco & Intoxican	191	195	189	166	206
Fuel and Light	153	182	157	339	173
Housing Index	205	199	227	101	212
Clothing, Bedding and Footwear	130	148	149	163	164
Miscellaneous					
(a) Medical care	203	187	162	175	159
(b) Education, Recreation & Amusement	173	148	202	166	117
(c) Transport and Communication	266	250	258	194	210
(d) Personal Care & Effects	201	162	179	172	185
(e) Others	199	175	152	194	188
Miscellaneous Group	215	184	192	179	170
GENERAL INDEX	199	207	206	197	193

P.N. KAUNDAL,

P.R. 218 **ECONOMIC OFFICER**

OFFICE OF THE LAND ACQUISITION OFFICER, BDA, BANGALORE

NOTIFICATION UNDER SECTION 16(2) OF THE LAND ACQUISITION ACT 1894

No. BDA/LAO/946/11-12, dated : 6-2-2012.

The lands mentioned below have been acquired as per Government Notification No. UDD/716/MNX/94 dated 24/5/199 published in the Karnataka Gazette dated 3-6-1996 for the formation of layout called **"Sajjepalya Layout."**

In exercise of the powers conferred under Section (2) of the section 16 of the land acquisition Act (Karnataka Extensic and Amendment Act 1961) it is hereby notified for the information of General Public that the properties noted in the scheduled belo have been acquired and taken possession by my predecessor from owners for formation of **"Sajjepalya layout."** by the BDA Kumara Park West, Bangalore-560020 and the same vest with BDA, Bangalore free from all encumbrance. The Publice are hereb informed that they should restrain form entering into any kind of transaction with the Khatedars of the Survey Number noted below

Scheme-Sajjepalya Layout

Taluk : Bangalore North Hobli : Yeshwanthapura Village : Sajjepalya

Sl. No.	LAC No.	Village	Sy. No.	Extent A-G	Date of taking Possession
1.	20/96-97	Sajjepalya	20	2-00	14-10-1997
2	21/96-97	-do-	21	1-39	14-10-1997
3.	22/96-97	-do-	22	2-00	14-10-1997
4.	23/96-97	-do-	23	2-01	14-10-1997
5.	24/96-97	-do-	24	2-01	14-10-1997

B. BORAIAH
Land Acquisition Officer,
BDA., Bangalore.

P.D. 31

OFFICE OF THE LAND ACQUISITION OFFICER, BDA, BANGALORE

NOTIFICATION UNDER SECTION 16(2) OF THE LAND ACQUISITION ACT 1894

No. BDA/LAO/167/11-12, dated : 7-2-2012.

The lands mentioned below have been acquired as per Government Notification No. UDD/873/MNX/2010 dated 13-7-2011 published in the Karnataka Gazette dated 22-9-2011 for the formation of layout called **"Widening of Road and Construction of Cable Bridge Loop at K.R.Puram Railway Station."**

In exercise of the powers conferred under Section (2) of the section 16 of the land acquisition Act (Karnataka Extension and Amendment Act 1961) it is hereby notified for the information of General Public that the properties noted in the scheduled below have been acquired and taken possession from owners for formation of **"Widening of Road and Construction of Cable Bridge Loop at K.R.Puram Railway Station."** by the BDA., Kumara Park West, Bangalore-560020 and the same vest with BDA, Bangalore free from all encumbrance. The Public are hereby informed that they should restrain form entering into any kind of transaction with the Khatedars of the Survey Number noted below :

Scheme-Widening of Road and Construction of Cable Bridge Loop at K.R.Puram Railway Station

Taluk : Bangalore East Hobli : K.R. Puram Village : Vijinapura

Sl. No.	LAC No.	Village	Sy. No.	Extent A-G	Date of taking Possession
1.	1/2011-12	Vijinapura	91	1-20	21-1-2012
2	2/2011-12	Vijinapura	89	0-5 ¾	6-2-2012

B. BORAIAH
Land Acquisition Officer,
BDA., Bangalore.

P.D. 32

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ.

ಉಪ ಆಯುಕ್ತರು (ಭೂಸ್ವಾಧೀನ) ರವರ ಕಛೇರಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕೇಂದ್ರ ಕಛೇರಿ, ಮೊದಲನೇ ಮಹಡಿ, ಹೊಸ ಕಟ್ಟಡ (ಮೇಜರ್ ರೋಡ್ಸ್), ಅನೆಕ್ಸ್ ಬಿಲ್ಡಿಂಗ್ ಹಿಂಭಾಗ, ಎನ್.ಆರ್. ವೃತ್ತ, ಬೆಂಗಳೂರು-02

ತಿದ್ದುಪಡಿ ಅಧಿಸೂಚನೆ

ಸಂ: ಎಲ್‌ಎಕ್ಯೂ/ಸಿಆರ್/58/2010-11, ಬೆಂಗಳೂರು, ದಿನಾಂಕ : 28-12-2011

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಚಿಕ್ಕಲಸಂದ್ರ ವಾರ್ಡ್ ನಂ.-183 (ಹಳೆ ವಾರ್ಡ್ ನಂ. 55) ಇಟ್ಟುಮಡು 2ನೇ ಮುಖ್ಯರಸ್ತೆ, ಬನಶಂಕರಿ 3ನೇ ಹಂತ ರಸ್ತೆ ವಿಸ್ತರಣೆ ಮಾಡುವ ಸಂಬಂಧ ಇಟ್ಟುಮಡು ಗ್ರಾಮದ ಸ್ವತ್ತಿನ ಸಂಖ್ಯೆ : 2, 2/ಎ(ಹಳೆ ಸರ್ವೆ ನಂ.-6/1, 6/2) ರಲ್ಲಿ ಬರುವ ವಿಸ್ತೀರ್ಣ 620.60 ಚ.ಅ. ಜಾಗವನ್ನು ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನ ಪಡಿಸಿಕೊಳ್ಳಲು ಭೂಸ್ವಾಧೀನ ಕಾಯ್ದೆಯ ಕಲಂ 4(1) ರನ್ವಯ ಅಧಿಸೂಚನೆಯನ್ನು ದಿನಾಂಕ : 27-8-2011 ರಂದು ಹೊರಡಿಸಲಾಗಿದ್ದು. ಸದರಿ ಅಧಿಸೂಚನೆಯು ಕರ್ನಾಟಕ ರಾಜ್ಯ ಪತ್ರದಲ್ಲಿ

ದಿನಾಂಕ : 20-10-2011 ರಂದು ಭಾಗ-3, ಪುಟ ಸಂಖ್ಯೆ : 3557 ರಲ್ಲಿ ಪ್ರಕಟವಾಗಿದ್ದು, ಈ ಅಧಿಸೂಚನೆಯಲ್ಲಿ ಶ್ರೀಮತಿ ಉಷಾ ಶ್ರೀಕಂಠನ್ ಬದಲಿ ಶ್ರೀಮತಿ ಉಷಾ ಶ್ರೀಕಾಂತನ್ ಎಂದೂ ಹಾಗೂ ಶ್ರೀ ಪ್ರದೀಪ್ ಶ್ರೀಕಂಠನ್ ಬದಲಿಗೆ ಶ್ರೀ ಪ್ರದೀಪ್ ಶ್ರೀಕಾಂತನ್ ಎಂದೂ ದಿನಾಂಕ : 29-11-201 ತಿದ್ದುಪಡಿ ಮಾಡಲಾಗಿದೆ. ಈ ತಿದ್ದುಪಡಿ ಅಧಿಸೂಚನೆಯು ದಿನಾಂಕ : 15-12-2011ರ ಕರ್ನಾಟಕ ರಾಜ್ಯಪತ್ರದಲ್ಲಿ (ಭಾಗ 3, ಪುಟ-4236, ಪಿ.ಡಿ 177) ಪ್ರಕಟವಾಗಿದ್ದು, ಇದರ ನಾಲ್ಕನೇ ಸಾಲಿನಲ್ಲಿ ಅಂತಿಮ ಅಧಿಸೂಚನೆಯನ್ನು ಎಂದು ಪ್ರಕಟಿಸಲಾಗಿದ್ದು, ಇದನ್ನು ಪ್ರಾರಂಭಿಕ ಎಂದು ಓದಿಕೊಳ್ಳತಕ್ಕದ್ದು ಎಂದು ಈ ಮೂಲಕ ತಿಳಿಯಪಡಿಸಿದೆ. ಉಳಿದಂತೆ ಇನ್ನಾವುದೇ ಬದಲಾವಣೆಗಳು ಇರುವುದಿಲ್ಲ.

ಉಪ ಆಯುಕ್ತರು (ಭೂಸ್ವಾಧೀನ)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ.

ಪಿ.ಡಿ. 197

Registration No. : L85110KA1980PLC004038
Nominal Capital : Rs. 2,00,00,000/-

FORM NO. 151

[See Rule 315]

COMPANIES ACT, 1956

Member's (or Creditor's) Voluntary Winding-up

Notice of appointment of liquidator pursuant to Section 516

Name of the Company	:	OSWALI CHEMICALS LIMITED
Nature of business	:	Manufacture of Beta Naphthol
Address of Registered office	:	No. 1/8, Artillery Road, Halasuru, Bangalore-560008
Name(s) and address (s) of Liquidators	:	V. SUNDAR, 1/8, Artillery Road., Halasuru, Bangalore-560008
Permanent Account Number	:	ACDPS8446H
Date of appointment	:	2nd February 2012
By whom appointed	:	Members in General Meeting (Resolution annexed)

Dated the 2nd day of February 2012

For OSWALI CHEMICALS LIMITED
V. MURALI
Director.

Registration No. : L85110KA1980PLC004038
Nominal Capital : Rs. 2,00,00,000/-

FORM NO. 152

[See Rule 315]

COMPANIES ACT, 1956

Member's (or Creditor's) Voluntary Winding-up

Notice of appointment of liquidator pursuant to section 516

Name of the Company	:	OSWALI CHEMICALS LIMITED
Nature of business	:	Manufacture of Beta Naphthol
Presented by	:	V. SUNDAR,

To,
The Registrar of Companies
Karnataka, Bangalore

I, V. SUNDAR, of No. 1/8, Artillery Road, Halasuru, Bangalore-560008 hereby give notice that I have been appointed as the liquidator of OSWALI CHEMICALS LIMITED by * resolution of the company dated 2nd February 2012.

Dated the 2nd day of February 2012

For OSWALI CHEMICALS LIMITED
(Under Voluntary Winding Up)
V. SUNDAR
Liquidator.

Note: * State how appointed, whether by resolution of the Company, creditors of the company or otherwise
*To be signed by each liquidator if more than one.

OSWALI CHEMICALS LIMITED

(Under Voluntary Winding Up)

Regd Office : 1/8, Artillery Road, Halasuru, Bangalore-560008

NOTICE

Notice is hereby given for general information that the members of OSWALI CHEMICALS LIMITED have. at an Extra ordinary General meeting of the Company held on Thursday, the 2nd February 2012, passed the following special resolution to wind up the company voluntarily.

"RESOLVED THAT pursuant to Section 484 and other provisions of the Companies Act, 1956. applicable if any, the company be wound up voluntarily and that Mr. V. SUNDAR, Director be hereby authorised to give notice of the resolution by advertisement in the Official Gazette and also in two newspapers, one in English and one in the vernacular language circulating in the district of the Registered Office of the company within fourteen days from the date of passing of the resolution."

Any person who objects to the voluntary winding up of the company by members may send his representation to Mr. V. SUNDAR, Liquidator of the company appointed by the members of the company in the aforesaid extra ordinary general meeting within 10 days of publication of this notice, addressed to the Registered Office of the company.

For OSWALI CHEMICALS LIMITED

Dated this 3rd day of February 2012

(Under Voluntary Winding Up)

V. SUNDAR

P.D. 16

Liquidator.

FORM NO. 155

[See Rule 329]

Member's Voluntary Winding-up

Name of the Company : OSWALI CHEMICALS LIMITED

Notice of Final Meeting

Notice is hereby given in pursuance to Section 497 of the Companies Act, 1956, that a General Meeting of the Members of the above named Company will be held at 1/8, Artillery Road, Halasuru, Bangalore 560008 on Thursday, the 22nd day of MARCH 2012 at 4.00 P.M. for the purpose of having an account laid before them showing the manner in which the winding-up has been conducted and the property of the company disposed of and of hearing any explanation that may be given by the liquidator and also of determining by a special resolution of the company, the manner in which the books, accounts and documents of the company and of the liquidator shall be disposed of.

For OSWALI CHEMICALS LIMITED

Dated this 17th day of February 2012

(Under Voluntary Winding Up)

V. SUNDAR

P.D. 23

Liquidator.

MINISTRY OF SHIPPING

NEW MANGALORE PORT TRUST

Panambur, Mangalore

NOTIFICATION

No. 2/2/2010/Adm 1 dated the 3rd February 2012.

Inexercise of the powers conferred by Sub-section (1) of Section 124, read with sub-section (1) of Section 132 of the Major Port Trusts Act, 1963 (38 of 1963), the Board of Trustees of New Managalore Port Trust hereby approves the New Managalore Port Trust Employees (Recruitment, Seniority and Promotion) Amendment Regulations 2012 as set-out in the Schedule annexed to this notification.

The said Regulations shall come into force from the date of publication of this Notification in the Official Gazette

Capt. B. Tewari
Secretary

SCHEDULE

NEW MANGALORE PORT TRUST

New Mangalore Port Trust Employees (Recruitment, Seniority and Promotion) Amendment Regulations, 2012.

In exercise of the powers conferred by Section 28 of the Major Port Trusts Act, 1963, (38 of 1963), the Board of Trustees of the New Mangalore Port Trust hereby makes the following regulations further to amend the New Mangalore Port Trust Employees (Recruitment, Seniority and Promotion) Regulations 1980 and amended from time to time.

1. These Regulations may be called the New Mangalore Port Trust Employees (Recruitment, Seniority and Promotion) Amendment Regulation 2012.

2. In the existing New Mangalore Port Trust Employees (Recruitment, Seniority and Promotion) Regulations 1980 amended from time to time, delete the existing schedule 12(C) and substitute the new schedules as 12 (D).

Sl. No.	Name of the post	No of Posts	Classification	Scale of Pay (`)	Whether Selection or Non-Selection	Upper Age limit for direct recruitment (in yrs.0	Educational and other qualifications prescribed for direct recruitment	Whether (a) Age (b) Educational Qualifications (c) Experience for direct recruits will apply in case of promotion/ absorption/ deputation	Period of Probation (in years)	Method of recruitment (whether by direct recruitment or by promotion/ absorption/ deputation)	In case of promotion/ absorption/ deputation grades from which it should be made	Remarks
1	2	3	4	5	6	7	8	9	10	11	12	13
12 (D)	Assistant Estate Officer	1	Class-II	16400-40500	Selection	40 years	Essential :- 1) Degree of recognised University or Diploma in Civil Engineering with 5 years experience in supervisory capacity of work dealing with revenue collection, land survey, lease of land etc., Desirable : Degree in Law	Age : No. Qualification : Yes Experience : No. But, he/she should have 5 years experience in supervisory capacity	2 years	Promotion, failing which by transfer, failing both by direct recruitment	Promotion : Estate Supdt. With 3 years regular service in the grade, failing which by transfer from AE(C)/ Asst. Secy./ AAO	Nil

Capt. B. Tewari
Secretary

भारत सरकार
पोत परिवहन मंत्रालय
पणंबूर, मंगलूर
अधिसूचना
सं0 2/2/2010/प्रशा 1 दिनांक 3 फरवरी 2012

केन्द्र सरकार, महा पत्तन न्यास अधिनियम, 1963 (1963 का 38) की धारा 132 की उपधारा (1) के साथ पठित धारा 124 की उपधारा (1) द्वारा प्रदत्त शक्तियों का प्रयोग करते हुए, नव मंगलूर पत्तन न्यास के न्यासी मंडल द्वारा बनाए गए और इस अधिसूचना के साथ संलग्न अनुसूची में दिए गए नव मंगलूर पत्तन न्यास कर्मचारी (भर्ती, वरीयता व पदोन्नति) संशोधन विनियम 2012 का अनुमोदित करती है ।

2 उक्त विनियम भारत के राजपत्र में प्रकाशन की तारीख से प्रवृत्त होंगे ।

कप्तान बी तिवारी
सचिव

अनुसूची
नव मंगलूर पत्तन न्यास

नव मंगलूर पत्तन न्यास कर्मचारी (भर्ती, वरिष्ठता व पदोन्नति) संशोधन विनियम 2012

महा पत्तन न्यास अधिनियम 1963 (1963 का 38) की धारा 28 द्वारा प्रदत्त शक्तियों का प्रयोग करते हुए, नव मंगलूर पत्तन न्यास का न्यासी मंडल, नव मंगलूर पत्तन न्यास कर्मचारी (भर्ती, वरिष्ठता तथा पदोन्नति) विनियम 1980, जो समय-समय पर संशोधित है, में फिर से संशोधन करते हुए निम्नलिखित विनियम बनाता है।

1. इन विनियमों को नव मंगलूर पत्तन न्यास कर्मचारी (भर्ती, वरिष्ठता तथा पदोन्नति) संशोधन विनियम, 2012 कहा जाएगा ।

2. वर्तमान के नव मंगलूर पत्तन न्यास कर्मचारी (भर्ती, वरीयता एवं पदोन्नति) विनियम 1980, जो समय समय पर संशोधित है, में वर्तमान अनुसूची 12(सी) रद्द करके नई अनुसूची 12(डी) करके प्रतिस्थापित किया जाय ।

क्र सं०	पद का नाम	पदों की संख्या	वर्गीकरण	वेतनमान (रू)	क्या पद प्रवरण का है या गैर प्रवरण	सीधी भर्ती के लिए उच्च आयु सीमा (वर्षों में)	सीधी भर्ती के लिए निर्धारित शैक्षिक तथा अन्य योग्यताएँ	क्या सीधी भर्ती के लिए निर्धारित (क) आयु (ख) शैक्षिक योग्यताएँ (ग) अनुभव पदोन्नति / आमेलन / प्रतिनियुक्ति के मामले में लागू होगी ।	परिवीक्षा की अवधि (वर्षों में)	भर्ती की विधि (क्या सीधी भर्ती द्वारा अथवा पदोन्नति /आमेलन / प्रतिनियुक्ति द्वारा)	पदोन्नति /आमेलन / प्रतिनियुक्ति के मामले में संवर्ग जिनमें से किया जाना होगा	टिप्पणी
1.	2.	3.	4.	5.	6.	7.	8.	9.	10.	11.	12.	13
12 (डी)	सहायक संपदा अधिकारी	1	श्रेणी - II	16400 - 40500	चयन	40 वर्ष	अनिवार्य : (i) राजस्व संग्रहण, भू- सर्वेक्षण, पट्टे पर जमीन देना आदि की देखरेख के कार्य में पर्यवेक्षकीय हैसियत से 5वर्ष अनुभव सहित सिविल इंजीनियरी में मान्यता प्राप्त विश्वविद्यालय से उपाधि या डिप्लोमा । वांछनीय : विधि में उपाधि ।	(क) आयु : नहीं (ख) अर्हता : जी हाँ । (ग) अनुभव : नहीं, लेकिन पर्यवेक्षकीय हैसियत से 5 वर्ष का अनुभव होना चाहिए ।	2 वर्ष	(i) पदोन्नति द्वारा, ऐसा न होने पर अंतरण द्वारा। दोनों तरीके से न होने पर सीधी भर्ती द्वारा ।	पदोन्नति : अपने ग्रेड में 3 वर्ष नियमित सेवा रखनेवाले संपदा अधीक्षक से पदोन्नति , ऐसा न होने पर स अ (सि)/ सहायक सचिव / स ले अ से अंतरण द्वारा ।	शून्य

ಕಂದಾಯ ಸಚಿವಾಲಯ

ಅಧಿಸೂಚನೆ

ಸಂ: ಆರ್‌ಡಿ 922 ಎಲ್‌ಜಿಬಿ 2010, ಬೆಂಗಳೂರು, ದಿನಾಂಕ : 24-01-2012.

ನಮೂನೆ 29

68ನೇ ಪ್ರಕರಣದ (5)ನೇ ಉಪ-ಪ್ರಕರಣದ ಮೇರೆಗಿನ ಘೋಷಣೆ-ನಿಯಮ 96

ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ 68ನೇ ಪ್ರಕರಣದ (5)ನೇ ಉಪ-ಪ್ರಕರಣದಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸದರಿ ಪ್ರಕರಣದ (1)ನೇ ಉಪ ಪ್ರಕರಣದ ಮೇರೆಗೆ ಹೊರಡಿಸಿದ 3-6-2010ರ ದಿನಾಂಕದ ಎಲ್‌ಎನ್‌ಡಿ(ಎಸ್) ಸಿಆರ್ 196/2009-10ರ ಕ್ರಮ ಸಂಖ್ಯೆಯ ಅಧಿಸೂಚನೆಯ ಅನುಸೂಚಿಯಲ್ಲಿ ನಿರ್ದಿಷ್ಟ ಪಡಿಸಿದ ಮತ್ತು ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟ ಪಡಿಸಿದ ಬಿ ಖರಾಬು ಹಳ್ಳದ ಜಮೀನು ಸಾರ್ವಜನಿಕ ಉಪಯೋಗಕ್ಕೆ ಅಗತ್ಯವಿಲ್ಲವೆಂದು ವ್ಯವಹರಣೆಗಳ ದಾಖಲೆಗಳನ್ನು ಮತ್ತು ಬೆಂಗಳೂರು ಜಿಲ್ಲಾಧಿಕಾರಿಗಳ ವರದಿಯನ್ನು ರಾಜ್ಯ ಸರ್ಕಾರವು ಪರಿಶೀಲಿಸಿದ ತರುವಾಯ, ಸರ್ಕಾರಿ ಬಿ ಖರಾಬು ಹಳ್ಳದ ಜಮೀನಿನ ಮೇಲಣ ಸಾರ್ವಜನಿಕರ ಹಾಗೂ ವ್ಯಕ್ತಿಗಳ ಎಲ್ಲಾ ಹಕ್ಕುಗಳು ಕೊನೆಗೊಳ್ಳತಕ್ಕುದೆಂದು ಈ ಮೂಲಕ ಘೋಷಿಸಿದೆ.

ಅನುಸೂಚಿ

ಜಮೀನು ಇರುವ ಗ್ರಾಮ	ರೂಪೇನ ಅಗ್ರಹಾರ
ತಾಲ್ಲೂಕು	ಬೆಂಗಳೂರು ದಕ್ಷಿಣ
ಜಿಲ್ಲೆ	ಬೆಂಗಳೂರು
ಸದರಿ ಭಾಗದ ವರ್ಣನೆ	ಸರ್ಕಾರಿ ಬಿ ಖರಾಬು ಹಳ್ಳ
ಸರಿ ಸುಮಾರು ವಿಸ್ತೀರ್ಣ	0-08.08 ಗುಂಟೆ (ಸ.ನಂ. 27/3)
ಮೇರೆಗಳು	ಪೂರ್ವಕ್ಕೆ : ಸ.ನಂ. 27/3ರ ಉಳಿಕೆ ಜಮೀನು ಪಶ್ಚಿಮಕ್ಕೆ : 27/3ರ ಉಳಿಕೆ ಜಮೀನು ಉತ್ತರಕ್ಕೆ : ಸನಂ. 26ರ ಜಮೀನು ದಕ್ಷಿಣಕ್ಕೆ : ರಿಂಗ್ ರಸ್ತೆ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ.ಕೆ. ರಾಮಸ್ವಾಮಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ.ಮಂ).

ಪಿ.ಆರ್. 172

ಅಧಿಕೃತ ಅಧಿಕಾರಿಗಳು ಹಾಗೂ ಅಬಕಾರಿ ಉಪ ಆಯುಕ್ತರು, ಕೊಡಗು ಜಿಲ್ಲೆ, ಮಡಿಕೇರಿ ಇವರ ನ್ಯಾಯಾಲಯದಲ್ಲಿ

ಸಂ: ಇಎಕ್ಸ್‌ಇ:ಸಿಆರ್‌ಎಂ:1:1997-98, ದಿನಾಂಕ : 29-9-2011

ಉಪಸ್ಥಿತರು : **ಹೆಚ್.ಎನ್.ಆನಂದ್,**

ಅಧಿಕೃತ ಅಧಿಕಾರಿಗಳು ಹಾಗೂ

ಅಬಕಾರಿ ಉಪ ಆಯುಕ್ತರು,

ಕೊಡಗು ಜಿಲ್ಲೆ, ಮಡಿಕೇರಿ.

ಫಿರ್ಯಾದುದಾರರು	**ವಿರುದ್ಧ**	**ಆರೋಪಿ**
ಅಬಕಾರಿ ಉಪ ನಿರೀಕ್ಷಕರು, ಸಂಚಾರಿದಳ, ವಿರಾಜಪೇಟೆ		1) ಶ್ರೀ ಟಿ.ಪಿ. ಲಿಂಗರಾಜು, ನೌಕರ, ಭಾರತ್ ವೈನ್ಸ್, ಸಿ.ಎಲ್-2, ಸನ್ನದುದಾರರು, ವಿರಾಜಪೇಟೆ 2) ಶ್ರೀ ಕೆ.ಬಿ. ಶಾಂತಪ್ಪ, ಸಿ.ಎಲ್-2, ಸನ್ನದುದಾರರು, ಖಾಸಗಿ ಬಸ್ ನಿಲ್ದಾಣ ವಿರಾಜಪೇಟೆ ಟೌನ್.

ಪ್ರಕರಣದ ಮುಖ್ಯಾಂಶಗಳು:-

ದಿ: 18-5-05 ರಂದು ಅಬಕಾರಿ ಉಪ ನಿರೀಕ್ಷಕರು, ಸಂಚಾರಿದಳ, ವಿರಾಜಪೇಟೆ ಇವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಪಂಚರನ್ನು ಕರೆದುಕೊಂಡು ಖಾಸಗಿ ಬಸ್ ನಿಲ್ದಾಣದ ಸಮೀಪದಲ್ಲಿ ಚಾಲ್ತಿಯಲ್ಲಿರುವ ಶ್ರೀ ಕೆ.ಬಿ. ಶಾಂತಪ್ಪ, ಸಿ.ಎಲ್-2, ಸನ್ನದುದಾರರು, ಇವರ ಸನ್ನದು ಮಳಿಗೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮದ್ಯದ ಅಂಗಡಿಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯಾದ ಶ್ರೀ ಟಿ.ಪಿ. ಲಿಂಗರಾಜು (ಅಧಿಕೃತ ನೌಕರ), ಎಂಬುವವರು ಹಾಜರಿದ್ದು, ಅಧಿಕಾರಿಗಳು ಬಂದ ವಿಷಯವನ್ನು ತಿಳಿಸಿ ಸನ್ನದನ್ನು ತನಿಖೆ ನಡೆಸಲಾಗಿ ಸನ್ನದಿನಲ್ಲಿ ಎರಡು ರೂಮ್‌ಗಳು ಇದ್ದು, ಸನ್ನದಿನ 2ನೇ ರೂಮ್‌ನ ಒಂದು ಮೂಲೆಯಲ್ಲಿ ಕಾರ್ಡ್‌ಬೋರ್ಡ್ ಪೆಟ್ಟಿಗೆಗಳಿದ್ದು, ಅವುಗಳ ಒಳಗೆ ನೋಡಲಾಗಿ 8 ರಟ್ಟಿನ ಪೆಟ್ಟಿಗೆಗಳಲ್ಲಿ 180 ಮಿಲಿಯ 384 ಮೆಕ್‌ಡೋವೆಲ್ ಬ್ರಾಂದಿ ಹಾಗೂ 6 ರಟ್ಟಿನ ಪೆಟ್ಟಿಗೆಗಳಲ್ಲಿ 180 ಮಿಲಿಯ 288 ಓಲ್ಡ್‌ಮಂಕ್ ರಂ ಹಾಗೂ 4 ರಟ್ಟಿನ ಪೆಟ್ಟಿಗೆಗಳಲ್ಲಿ 180 ಮಿಲಿಯ 192 ಒರಿಜಿನಲ್ ಚಾಯ್ಸ್ ವಿಸ್ಕಿ ಬಾಟಲಿಗಳಿದ್ದು ಒಟ್ಟು 864 ಮದ್ಯದ ಬಾಟಲಿಗಳಿರುತ್ತವೆ. ನಂತರ ಇವುಗಳನ್ನು ಹೊಂದಿರಲು ರಹದಾರಿ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿದರು. ಇವುಗಳ ಒಟ್ಟು ಲಿ. 155.520 ಆಗಿದ್ದು ನಂತರ ಇವುಗಳಿಂದ ರಾಸಾಯನಿಕ ಪರೀಕ್ಷೆಗೆ 8x180 ಮಿಲಿ ಮೆಕ್‌ಡೋವೆಲ್ ಬ್ರಾಂದಿ, 6x180 ಮಿಲಿ ಓಲ್ಡ್‌ಮಂಕ್ ರಂ, 4x180 ಮಿಲಿ ಒರಿಜಿನಲ್ ಚಾಯ್ಸ್ ವಿಸ್ಕಿಗಳನ್ನು ಮಾದರಿ ತೆಗೆದುಕೊಂಡು ಉಳಿದ ಮದ್ಯವನ್ನು ರಟ್ಟಿನ ಪೆಟ್ಟಿಗೆಗಳಲ್ಲಿ ಇಟ್ಟು ದಾರದಿಂದ ಕಟ್ಟಿ ಇಲಾಖಾ ಸೀಲು ಮಾಡಲಾಯಿತು ಹಾಗೂ ಮೂರು ಬಗೆಯ ಮಾದರಿ ಸೀಸೆಗಳಿಗೂ ಸಹ ಬಟ್ಟೆ ಸುತ್ತಿ ಸೀಲು ಮಾಡಲಾಯಿತು.

ಪಂಚರಿಗೆ ಇವುಗಳನ್ನು ತೋರಿಸಲಾಗಿ ಇವುಗಳು ನಕಲಿ ಮದ್ಯವೆಂದು ತಿಳಿಸಿರುತ್ತಾರೆ. ಸನ್ನದಿನ ಅಧಿಕೃತ ನೌಕರನಾದ ಶ್ರೀ ಟಿ.ಪಿ. ಲಿಂಗರಾಜು ಬಿನ್ ಪೂವಯ್ಯ c/o ಶ್ರೀ ಕೆ.ಬಿ. ಶಾಂತಪ್ಪ, ಸಿ.ಎಲ್-2, ಸನ್ನದುದಾರರು, ವಿರಾಜಪೇಟೆ ಎಂದು ತಿಳಿಸಿದರು. ಪಂಚರ ಸಹಿ ಹಾಗೂ ಆರೋಪಿಗಳ ವಿಳಾಸ ಇರುವ ಚೀಟಿ ಬರೆದು ಮಾದರಿ ಸೀಸೆಗಳು ಹಾಗೂ ರಟ್ಟಿನ ಪೆಟ್ಟಿಗೆಗಳ ಮೇಲೆ ಅಂಟಿಸಲಾಯಿತು. ರಹದಾರಿ ಇಲ್ಲದೆ ನಕಲಿ ಮದ್ಯ ಹೊಂದಿರುವುದು ಅಬಕಾರಿ ಕಾನೂನಿಗೆ ವಿರೋಧವಾಗಿರುವುದರಿಂದ ಸನ್ನದಿನ ಆವರಣದಲ್ಲಿದ್ದ ಒಟ್ಟು ದಾಸ್ತಾನು ಸ್ವದೇಶಿ ಮದ್ಯ 620.230 ಲೀ. ಮತ್ತು ಬೀರ್ 110 ಲೀ., ವೈನ್ 12.480 ಲೀ. ಮತ್ತು 4.200 ಲೀ. ವೋಡ್ಕಾ, 155.520 ತೆರಿಗೆ ರಹಿತ ನಕಲಿ ಮದ್ಯವನ್ನು ವಶಕ್ಕೆ ತೆಗೆದುಕೊಂಡು ಮೇಲಿನ ಎಲ್ಲಾ ನ್ಯೂನತೆಗಳು ಅಬಕಾರಿ ಕಾನೂನಿಗೆ ವಿರೋಧವಾಗಿರುವುದರಿಂದ ಸನ್ನದಿನ ಅನಧಿಕೃತ ನೌಕರನನ್ನು ದಸ್ತಗಿರಿ ಮಾಡಿ ಅಬಕಾರಿ ಕಾಯ್ದೆ ನಿಯಮ 13, 14 ರಂತೆ ಅಪರಾಧವಾದ್ದರಿಂದ ಕಲಂ 34 ಹಾಗೂ 36 ರಡಿಯಲ್ಲಿ ಮೊಕದ್ದಮೆ ದಾಖಲಿಸಿ ಅಬಕಾರಿ ಕಾಯ್ದೆ ಕಲಂ 43 ರಲ್ಲಿ ಸದರಿ ಸನ್ನದು ಅಂಗಡಿಯಲ್ಲಿದ್ದ ಎಲ್ಲಾ ಮದ್ಯದ ದಾಸ್ತಾನನ್ನು ವಶಕ್ಕೆ ತೆಗೆದುಕೊಂಡು ನೌಕರ ಮತ್ತು ಸನ್ನದುದಾರರ ವಿರುದ್ಧ ಅಬಕಾರಿ ಉಪ ನಿರೀಕ್ಷಕರು, ಸಂಚಾರಿದಳ, ವಿರಾಜಪೇಟೆ ಇವರ ಪ್ರಕರಣ ಸಂ: 23/04-05, ದಿನಾಂಕ 18-5-05 ರಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮದ ಬಗ್ಗೆ ವರದಿ ಸಲ್ಲಿಸಿರುತ್ತಾರೆ.

ಅಬಕಾರಿ ಉಪ ನಿರೀಕ್ಷಕರು-1, ಜಾರಿ ಮತ್ತು ತನಿಖೆ, ವಿರಾಜಪೇಟೆ ಇವರು ಸದರಿ ಜಫ್ತು ಪಡಿಸಲಾದ ಮದ್ಯದಿಂದ ಮಾದರಿಯನ್ನು ಪ್ರತಿ 6 ರಟ್ಟಿನ ಪೆಟ್ಟಿಗೆಗಳಿಂದ 180 ಮಿಲಿಯಷ್ಟು ಮಾದರಿ ತೆಗೆದು ಮುಖ್ಯ ರಾಸಾಯನಿಕ ಪರೀಕ್ಷಕರು, ಕೇಂದ್ರ ರಾಸಾಯನಿಕ ಪ್ರಯೋಗಾಲಯ, ಅಬಕಾರಿ ಇಲಾಖೆ, ಬೆಂಗಳೂರು ಇಲ್ಲಿಗೆ ದಿನಾಂಕ 15-6-2005 ರಂದು ಕಳುಹಿಸಲಾಗಿದ್ದು ಮುಖ್ಯ ರಾಸಾಯನಿಕ ತಜ್ಞರು ಪರಿಶೀಲಿಸಿ, ಅಬಕಾರಿ ಉಪ ನಿರೀಕ್ಷಕರು, ವಿರಾಜಪೇಟೆ ಸಂಚಾರಿ ದಳ ಇವರು ರಾಸಾಯನಿಕ ಪರೀಕ್ಷೆಗಾಗಿ ಕಳುಹಿಸಿರುವ ಮದ್ಯದ ಪೈಕಿ ಕ್ರಮ ಸಂಖ್ಯೆ 1 ರಿಂದ 96, 99, 101 ರ ವರೆಗಿನ ಮದ್ಯವು ಮಾನವನ ಸೇವನೆಗೆ ಯೋಗ್ಯವಾಗಿರುತ್ತದೆ ಮತ್ತು ಕ್ರಮ ಸಂಖ್ಯೆ 97, 98, 100, 102 ರಿಂದ 106 ರ ವರೆಗಿನ ಮದ್ಯದಲ್ಲಿ ಇದು ಭಾರತೀಯ ತಯಾರಿಕಾ ಮದ್ಯ ಹೊಂದಿರಬೇಕಾದ ಗುಣಮಟ್ಟವನ್ನು ಹೊಂದಿಲ್ಲವಾಗಿಯೂ ಹಾಗೂ ಅನುಗುಣವಾಗಿರುವುದಿಲ್ಲವಾಗಿ ಮತ್ತು ಸದರಿ ಮದ್ಯವು ನಕಲಿ ಮದ್ಯವಾಗಿರುತ್ತದೆ ಎಂದು ಮುಖ್ಯ ರಾಸಾಯನಿಕ ತಜ್ಞರು, ಬೆಂಗಳೂರು ಇವರ ಪತ್ರ ಸಂ : ಸಿಸಿಎಲ್ : 3716 : 2005, ದಿನಾಂಕ 17.6.2005 ರಲ್ಲಿ ದೃಢೀಕರಿಸಿರುತ್ತಾರೆ.

ನಂತರ ಸನ್ನದು ನವೀಕರಣ ಸಮಯವಾದ್ದರಿಂದ ದಿನಾಂಕ 25-6-05 ರಂದು ಮಾನ್ಯ ಅಬಕಾರಿ ಆಯುಕ್ತರ ಪೂರ್ವಾನುಮತಿಗಾಗಿ ಕೋರಲಾಗಿತ್ತು. ಮಾನ್ಯ ಅಬಕಾರಿ ಆಯುಕ್ತರವರ ದಿನಾಂಕ 28-6-05 ರ ಪತ್ರದಲ್ಲಿ ನಿಯಮ 5 ಎ ಪ್ರಕಾರ ನವೀಕರಣ ಅಧಿಕಾರವು ಜಿಲ್ಲಾಧಿಕಾರಿಗಳಿಗೆ ಇರುವುದರಿಂದ ಅದರಂತೆ ನಿರ್ಧಾರ ತೆಗೆದುಕೊಳ್ಳಲು ಸೂಚಿಸಲಾಗಿತ್ತು. ಸದರಿ ಸೂಚನೆಯನ್ವಯ ಸನ್ನದುಗಳನ್ನು ನವೀಕರಿಸುತ್ತಾ ಬರಲಾಗಿರುತ್ತದೆ.

ತದನಂತರ ದಿನಾಂಕ 1-3-06 ರಂದು ನಿಯಮ 43(ಬಿ) ರನ್ವಯ ಸನ್ನದುದಾರರಿಗೆ ಕಾರಣ ಕೇಳಿ ನೋಟಿಸ್ ನೀಡಿ ಸಿಎಲ್-2 ಅಂಗಡಿಯಲ್ಲಿ ದಿನಾಂಕ 18-5-05 ರಂದು 155.520 ಲೀ. ನಕಲಿ ಮದ್ಯವನ್ನು ದಾಸ್ತಾನು ಮಾಡಿ ನಿಯಮ ಬಾಹಿರ ಕೃತ್ಯವನ್ನು ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಆದ್ದರಿಂದ ನಿಮ್ಮ ಮೇಲೆ ದಾಖಲಾಗಿರುವ ಮೊಕದ್ದಮೆಯಲ್ಲಿ ವಶಪಡಿಸಿಕೊಳ್ಳಲಾದ ತೆರಿಗೆ ಪಾವತಿ ಮಾಡಿದ ಮತ್ತು ತೆರಿಗೆ ಪಾವತಿ ಮಾಡದೇ ಇರುವ ಪೂರ್ಣ ಮದ್ಯದ ಸರಕನ್ನು ಸರ್ಕಾರಕ್ಕೆ ಏಕೆ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂಬ ಬಗ್ಗೆ ವಿವರಣೆ ನೀಡುವಂತೆ ಸೂಚಿಸಲಾಗಿತ್ತು. ದಿನಾಂಕ 1-3-06ರ ಕಾರಣ ಕೇಳಿ ನೋಟಿಸಿಗೆ ಸನ್ನದುದಾರರು ದಿನಾಂಕ 17-3-06 ರಂದು ಲಿಖಿತ ಉತ್ತರ ನೀಡಿ ವಕೀಲರ ಮೂಲಕ ನಡೆಸಲು ಅವಕಾಶ ಕಲ್ಪಿಸಿಕೊಡಲು ವಿನಂತಿಸಿರುತ್ತಾರೆ.

ಸನ್ನದುದಾರರ ದಿನಾಂಕ 18-7-05 ರ ಕೋರಿಕೆಯ ಅನ್ವಯ ಸದರಿ ಮದ್ಯಕ್ಕೆ ಅಂದರೆ 619.590 ಲೀ. ಸ್ವದೇಶಿ ಮದ್ಯ, 110.130 ಲೀ. ಬೀರ್, 12.450 ಲೀ. ವೈನ್, 4,200 ಲೀ. ವೋಡ್ಕಾವನ್ನು ಕೆ.ಎಸ್.ಬಿ.ಸಿ.ಎಲ್. ನಿಂದ ಚಾಲ್ತಿಯಲ್ಲಿರುವ ಪ್ರಚಲಿತ ಮೂಲ ಬೆಲೆ ರೂ. 38,781, ಅಬಕಾರಿ ಸುಂಕ ರೂ. 28,931, ಹೆಚ್ಚುವರಿ ಅಬಕಾರಿ ಸುಂಕ ರೂ. 38,834, ಒಟ್ಟು ರೂ.1,06,546 (ಒಂದು ಲಕ್ಷದ ಆರು ಸಾವಿರದ ಐದುನೂರ ನಲವತ್ತಾರು)ಗಳನ್ನು ನಿಗದಿಪಡಿಸಲಾಗಿದ್ದು, ಇದಕ್ಕೆ ಸಮನಾದ ಭದ್ರತೆಯನ್ನು ಕೆನರಾ ಬ್ಯಾಂಕ್, ವಿರಾಜಪೇಟೆ ಶಾಖೆ, ಇಲ್ಲಿಂದ ಬ್ಯಾಂಕ್ ಗ್ಯಾರಂಟಿ ರೂಪದಲ್ಲಿ ಪಡೆದುಕೊಂಡು ಅಂತಿಮ ಆದೇಶವನ್ನು ಕಾಯ್ದಿರಿಸಿ ಮದ್ಯವನ್ನು ಸನ್ನದುದಾರರ ವಶಕ್ಕೆ ಆದೇಶ

ಸಂ: ಇಎಕ್ಸ್‌ಇ:ಡಿಟಿಸಿಆರ್‌ಎಂ: 215:04–05, ದಿನಾಂಕ 2–8–05 ರಂದು ಜಿಡುಗಡೆ ಮಾಡಲಾಗಿರುತ್ತದೆ. ಉಳಿದ 155.520 ಲೀ. ತೆರಿಗೆ ಸಹಿತ ಮದ್ಯವು ರಾಸಾಯನಿಕ ತಜ್ಞರ ವರದಿಯ ಪ್ರಕಾರ ನಕಲಿಯಾದ್ದರಿಂದ ಅಬಕಾರಿ ಉಪ ನಿರೀಕ್ಷಕರು, ಜಾರಿ ಮತ್ತು ತನಿಖೆ, ವಿರಾಜಪೇಟೆ ಇವರ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಮತ್ತು ಸದರಿ ಮದ್ಯವನ್ನು ಸಾರ್ವಜನಿಕರಿಗೆ ವಿತರಿಸಿದಲ್ಲಿ ಆರೋಗ್ಯ ಹಾಗೂ ಪ್ರಾಣಹಾನಿ ಆಗುವ ಸಂಭವವಿರುವುದರಿಂದ ಸದರಿ ಮದ್ಯವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ನಾಶಪಡಿಸಲಾಗಿರುತ್ತದೆ.

ತದನಂತರ ಪ್ರಕರಣದ ವಿಚಾರಣೆಯನ್ನು ದಿನಾಂಕ 9–11–05, 26–11–05, 27–4–06, 18–5–06, 27–12–08, 15–1–09, 27–3–10, 25–6–11, 22–8–11, 12–9–11 ಗಳಂದು ಕರೆಯಲಾಗಿದ್ದು, ಸನ್ನದುದಾರರು ಮತ್ತು ಅವರ ಪರ ವಕೀಲರು ಗೈರುಹಾಜರಾಗಿರುತ್ತಾರೆ. ಆದರೆ ಅದರ ಸನ್ನದುದಾರರು ದಿನಾಂಕ 7–1–06, 2–2–06, 16–2–06, 25–1–07, 22–2–07, 24–1–09, 23–1–10 ಗಳಂದು ಹಾಜರಾಗಿದ್ದು, ಅವರ ಪರ ವಕೀಲರಿಂದ ಅರ್ಜಿಯನ್ನು ಸಲ್ಲಿಸುತ್ತಾ ಕಾಲಾವಕಾಶ ಕೋರುತ್ತಲೇ ಬಂದಿರುತ್ತಾರೆ. ಈ ಸಂಬಂಧ ಪ್ರಕರಣ ದಾಖಲಿಸಿದ ಅಧಿಕಾರಿಯವರ ವಿಚಾರಣೆಯನ್ನು ನಡೆಸಲಾಗಿರುತ್ತದೆ. ಸ್ವತಂತ್ರ ಸಾಕ್ಷಿದಾರರು ವಿಚಾರಣೆಗೆ ಸಹಕರಿಸದೇ ಇರುವ ಕಾರಣ ಅವರ ವಿಚಾರಣೆ ನಡೆಸಿರುವುದಿಲ್ಲ. ಅಲ್ಲದೆ ಸನ್ನದುದಾರರು ದಿನಾಂಕ 2–8–05 ರಂದು ಸರ್ಕಾರಕ್ಕೆ ಭದ್ರತೆಯಾಗಿ ನೀಡಿರುವ ಬ್ಯಾಂಕ್ ಗ್ಯಾರಂಟಿಯನ್ನು ದಿನಾಂಕ 15–7–09 ರಂದು ಇನ್‌ವೋಕ್ ಮಾಡಿಕೊಂಡು ದಿನಾಂಕ 29–7–09 ರಂದು ರೂ.1,06,546 (ಒಂದು ಲಕ್ಷದ ಆರು ಸಾವಿರದ ಐದುನೂರ ನಲವತ್ತಾರು)ಗಳನ್ನು ಆರ್.ಡಿ. ಖಾತೆಯಲ್ಲಿ ಜಮಾ ಮಾಡಲಾಗಿರುತ್ತದೆ.

ಸನ್ನದುದಾರರು ಮತ್ತು ಅವರ ಪರ ವಕೀಲರು ನಿರಂತರವಾಗಿ ಗೈರುಹಾಜರಾಗುತ್ತಿದ್ದು, ಪ್ರಕರಣ ಸಡವಳಿಗೆ ಮತ್ತು ಶೀಘ್ರ ವಿಲೇವಾರಿಗೆ ಅಡ್ಡಿಪಡಿಸುತ್ತಿರುವುದು ಕಂಡುಬರುತ್ತದೆ. ಇದರಿಂದ ಸದರಿಯವರಿಗೆ ಪ್ರಕರಣವನ್ನು ಮುಂದುವರೆಸುವ ಇಚ್ಛೆ ಇಲ್ಲವೆಂದು ಕಂಡುಬರುತ್ತಿದೆ. ಆದ ಕಾರಣ ದಿನಾಂಕ 29–7–09 ರಂದು ಆರ್.ಡಿ. ಖಾತೆಯಲ್ಲಿಡಲಾದ ಹಣ ರೂ.1,06,546 (ಒಂದು ಲಕ್ಷದ ಆರು ಸಾವಿರದ ಐದುನೂರ ನಲವತ್ತಾರು)ಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವುದು ಸೂಕ್ತವೆಂದು ಕಂಡುಬಂದಿರುವುದರಿಂದ ಈ ಕೆಳಕಂಡಂತೆ ಆದೇಶ.

ಆದೇಶ ಸಂ:ಇಎಕ್ಸ್ ಇ:ಸಿಆರ್‌ಎಂ:215:04–05, ದಿ:29–9–2011

ಹೆಚ್.ಎನ್.ಆನಂದ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಕೊಡಗು ಜಿಲ್ಲೆ, ಮಡಿಕೇರಿ ಆದ ನಾನು ಮೇಲೆ ವಿವರಿಸಲಾದ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 43 'ಎ' ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ 43 'ಬಿ' ರಡಿಯಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಅನುಸರಿಸಿ ನಂತರ ಸನ್ನದುದಾರರಿಗೆ ಸಂಬಂಧಿಸಿದ ದಿನಾಂಕ 29–7–09 ರಂದು ಆರ್.ಡಿ. ಖಾತೆಯಲ್ಲಿಡಲಾದ ಹಣ ರೂ. 1,06,546 (ಒಂದು ಲಕ್ಷದ ಆರು ಸಾವಿರದ ಐದುನೂರ ನಲವತ್ತಾರು)ಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ.

ಈ ಆದೇಶವನ್ನು ದಿ:29–9–11ರಂದು ಉಕ್ತಲೇಖನ ಕೊಟ್ಟು ಗಣಕಯಂತ್ರದಲ್ಲಿ ಬೆರಳಚ್ಚಿಸಿದ ನಂತರ ತಪ್ಪುಗಳನ್ನು ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಅಧಿಕೃತ ಅಧಿಕಾರಿಗಳು ಹಾಗೂ
ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್,
ಕೊಡಗು ಜಿಲ್ಲೆ, ಮಡಿಕೇರಿ.

ಪಿ.ಆರ್. 1065

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕರ ನಷ್ಟ ಪರಿಹಾರ ಆಯುಕ್ತರು,

ದ.ಕ. ಉಪ ವಿಭಾಗ–1, ಬೆಂದೂರ್ ವೆಲ್ ವೃತ್ತ, ಕಂಕನಾಡಿ, ಮಂಗಳೂರು–2 ಇವರ ನ್ಯಾಯಾಲಯ

ಅಧಿಸೂಚನೆ

ಸಂಖ್ಯೆ : ಡಬ್ಲ್ಯೂಸಿಎ/ಸಿಆರ್/2/2012 ಎಫ್, ದಿನಾಂಕ 16ನೇ ಫೆಬ್ರವರಿ 2012

ಅರ್ಜಿದಾರರು :–

1. ಶ್ರೀಮತಿ ಗೋಪಿ W/o ಲೇಟ್ ಹರೀಶ್ ಗೌಡ
2. ಶ್ರೀಮತಿ ವನಜ
3. ಶ್ರೀ ದಾಸಪ್ಪಗೌಡ
4. ಕುಮಾರಿ ಭವ್ಯ

ವಾಸ : Kalpaje House, Near Kalpaje Marigudi, Kanthavara village, Karnataka.

ವಿರುದ್ಧ

ಪ್ರತಿವಾದಿಗಳು :–

1. ಶ್ರೀ ಹೆರಾಲ್ಡ್ ಡಿ'ಸೋಜ S/o Sahadre D'Souza
   ವಾಸ : D'Souza Compound, Masthe Kalte, Pranthya village Mangalore taluk,
2. ಶ್ರೀ ಬೆನ್ನಿ ಮ್ಯಾಥ್ಯೂ, ಸಿವಿಲ್ ಇಂಜಿನಿಯರ್
   ವಾಸ : Thudiyan Plakal, Niriya, Belthangady.
3. ಶ್ರೀ ಕುಮಾರ್ ಗೌಡ, ಕಂಟ್ರಾಕ್ಟರ್
   S/o ನೋಣಯ್ಯ ಗೌಡ,
   ವಾಸ : ನೀರ್‌ಕೆರೆ, ಪ್ರೇಮಾಫರ, ಶಾಂತಿನಗರ ಹೌಸ್, ಅಶ್ವಥಪುರ, Tenkamijar village, Mangalore

ಅರ್ಜಿದಾರರಾದ ಶ್ರೀಮತಿ/ಶ್ರೀ ಗೋಪಿ ಇವರು ತಮ್ಮ ಗಂಡನಾದ ಶ್ರೀ ಹರೀಶ್ ಗೌಡ ಇವರು 1ನೇ ಪ್ರತಿವಾದಿಗಳಾದ ಬಿಲ್ಡಿಂಗ್ ಕನ್ಸ್‌ಸ್ಟ್ರಕ್ಷನ್ ಕೆಲಸ (ಗುತ್ತಿಗೆದಾರರಾದ 3ನೇ ಪ್ರತಿವಾದಿಯವರಾದ ಕಟ್ಟಡ ಕೆಲಸಗಾರರಾಗಿದ್ದು, ಕೆಲಸದಲ್ಲಿ ನಿರತರಾಗಿದ್ದಾಗ, ದಿನಾಂಕ 09-09-2011 ರಂದು ಅಪಘಾತಕ್ಕೀಡಾಗಿ ಮೃತರಾದರೆಂದು ಹೇಳಿ ಆಶ್ರಿತರಾದ ತಮಗೆ ಪ್ರತಿವಾದಿಯವರಿಂದ ಪರಿಹಾರವನ್ನು ಕೊಡಿಸಿಕೊಡಬೇಕೆಂದು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ್ದರಿಂದ ಈ ವಿಷಯದಲ್ಲಿ ಈ ಅರ್ಜಿದಾರರಲ್ಲದೆ ಬೇರೆ ಯಾರಾದರೂ ಅರ್ಜಿದಾರರಾಗಿದ್ದು, ಅವರ ಅರ್ಜಿ ಅಥವಾ ತಕರಾರು ಏನಾದರೂ ಇದ್ದಲ್ಲಿ ಮತ್ತು ಈ ಅರ್ಜಿಗೆ ಸಂಬಂಧಿಸಿ ಇನ್ನಿತರ ಯಾವುದೇ ರೀತಿಯ ತಕರಾರು ಇದ್ದರೆ ಈ ಅಧಿಸೂಚನೆ ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದಲ್ಲಿನಿಂದ 30 ದಿನಗಳೊಳಗೆ ಈ ನ್ಯಾಯಾಲಯಕ್ಕೆ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ. ಈ ನಿಗದಿತ ಸಮಯದಲ್ಲಿ ಈ ನ್ಯಾಯಾಲಯವು ಯಾವ ಕ್ಲೇಮು ಅರ್ಜಿ/ತಕರಾರು ಅರ್ಜಿ ಸ್ವೀಕರಿಸದಿದ್ದಲ್ಲಿ ಈ ನ್ಯಾಯಾಲಯವು ಮುಂದಿನ ಕ್ರಮವನ್ನು ಜರುಗಿಸಲಾಗುವುದೆಂದು ತಿಳಿಸಲಾಗಿದೆ.

ಡಿ.ಜಿ. ನಾಗೇಶ,
ಕಾರ್ಮಿಕ ಅಧಿಕಾರಿ ಹಾಗೂ
ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ದ.ಕ. ಉಪ ವಿಭಾಗ-1, ಮಂಗಳೂರು

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕರ ನಷ್ಟ ಪರಿಹಾರ ಆಯುಕ್ತರು,

ದ.ಕ. ಉಪ ವಿಭಾಗ-1, ಬೆಂದೂರ್ ವೆಲ್ ವೃತ್ತ, ಕಂಕನಾಡಿ, ಮಂಗಳೂರು-2 ಇವರ ನ್ಯಾಯಾಲಯ

ಅಧಿಸೂಚನೆ

ಸಂಖ್ಯೆ : ಡಬ್ಲ್ಯೂಸಿಎ/ಸಿಆರ್/3/2012 ಎಫ್, ದಿನಾಂಕ 16ನೇ ಫೆಬ್ರವರಿ 2012

ಅರ್ಜಿದಾರರು :-

1. ಶ್ರೀಮತಿ ಗುಲಾಬಿ W/o Deceased ಚನ್ನಪ್ಪ
2. ಕು॥ ಶೋಭಾ
3. ಕುಮಾರಿ Saneesha

ವಾಸ : Kerdala House, Shakti Nagar, Mangalore

ವಿರುದ್ಧ

ಪ್ರತಿವಾದಿಗಳು :-

1. ಶ್ರೀ Steven Sequira S/o John Sequira
R/at : Near Muttappa Gude, Shakti Nagar, Mangalore.

2. The Management of M/s Aruna Nursary, Balamatta New Road, Near Ambedkar Circle, Mangalore-1.

ಅರ್ಜಿದಾರರಾದ ಶ್ರೀಮತಿ/ಶ್ರೀ ಗುಲಾಬಿ W/o ದಿವಂಗತ ಚೆನ್ನಪ್ಪ ಇವರು ತಮ್ಮ ಗಂಡನಾದ ಶ್ರೀ ಚೆನ್ನಪ್ಪ ಇವರು 1ನೇ ಪ್ರತಿವಾದಿಗಳಾದ ಸ್ಟೀವನ್ ಸಿಕ್ವೇರಾ ಇದರಡಿಯಲ್ಲಿ ಕೂಲಿ ಇವರಲ್ಲಿ ಕೆಲಸಗಾರರಾಗಿದ್ದು, ಕೆಲಸದಲ್ಲಿ ನಿರತರಾಗಿದ್ದಾಗ, ದಿನಾಂಕ 11-08-2011 ರಂದು ಅಪಘಾತಕ್ಕೀಡಾಗಿ ಮೃತರಾದರೆಂದು ಹೇಳಿ ಆಶ್ರಿತರಾದ ತಮಗೆ ಪ್ರತಿವಾದಿಯವರಿಂದ ಪರಿಹಾರವನ್ನು ಕೊಡಿಸಿಕೊಡಬೇಕೆಂದು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ್ದರಿಂದ ಈ ವಿಷಯದಲ್ಲಿ ಈ ಅರ್ಜಿದಾರರಲ್ಲದೆ ಬೇರೆ ಯಾರಾದರೂ ಅರ್ಜಿದಾರರಾಗಿದ್ದು, ಅವರ ಅರ್ಜಿ ಅಥವಾ ತಕರಾರು ಏನಾದರೂ ಇದ್ದಲ್ಲಿ ಮತ್ತು ಈ ಅರ್ಜಿಗೆ ಸಂಬಂಧಿಸಿ ಇನ್ನಿತರ ಯಾವುದೇ ರೀತಿಯ ತಕರಾರು ಇದ್ದರೆ ಈ ಅಧಿಸೂಚನೆ ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟನೆಯಾದಲ್ಲಿನಿಂದ 30 ದಿನಗಳೊಳಗೆ ಈ ನ್ಯಾಯಾಲಯಕ್ಕೆ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ. ಈ ನಿಗದಿತ ಸಮಯದಲ್ಲಿ ಈ ನ್ಯಾಯಾಲಯವು ಯಾವ ಕ್ಲೇಮು ಅರ್ಜಿ/ತಕರಾರು ಅರ್ಜಿ ಸ್ವೀಕರಿಸದಿದ್ದಲ್ಲಿ ಈ ನ್ಯಾಯಾಲಯವು ಮುಂದಿನ ಕ್ರಮವನ್ನು ಜರುಗಿಸಲಾಗುವುದೆಂದು ತಿಳಿಸಲಾಗಿದೆ.

ಡಿ.ಜಿ. ನಾಗೇಶ,
ಕಾರ್ಮಿಕ ಅಧಿಕಾರಿ ಹಾಗೂ
ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ದ.ಕ. ಉಪ ವಿಭಾಗ-1, ಮಂಗಳೂರು

ಪಿ.ಆರ್. 250

THE ASST. COMMISSIONER OF COMMERCIAL TAXES,

OFFICE OF LOCAL VAT OFFICER – 35 ADDL. BANGALORE

1st Floor, BDA Complex, Indiranagar, Bangalore.

No. LVO 35 ADDL/No. 2011-12, Dated 27-02-2012

PROCEEDINGS OF THE ASST. COMMISSIONER OF COMMERCIAL TAXES, LOCAL VAT OFFICE-036, Indiranagar, Bangalore. Dated 27-02-2012

Present : Sri Krishne Gowda

Sub : Loss of C-form in case of M/s. Goodrich Aerospace Services Pvt. Ltd. Sy. No. 14/1 & 15/1, Maruthi Indl. Estate, Phase-2, Hoody Village, Whitefield Road, Bangalore-48.

Ref : Letter M/s. Goodrich Aerospace Services Pvt. Ltd., Bangalore-48, Dated 07-02-2012.

Preamble :

M/s. Goodrich Aerospace Services Pvt. Ltd. Sy. No. 14/1 & 15/1, Maruthi Indl. Estate, Phase-2, Hoody Village, Whitefield Road, Bangalore-48 is a registered dealer borne on the files of this office bearing TIN : 29260069612. The company in its letter cited at the reference above has intimated that a C-form bearing No. KA-C01/0857666 amounting to Rs. 5,91,600/- issued to M/s Bry Air (Asia) Private Limited, No. 20, Rajpur Road, New Delhi-110054, against the purchase of Dehumidifier (Dessıcant Type), has been lost in the custody of the purchasing dealer while in the transit.

Accordingly, the purchasing dealer M/s. Goodrich Aerospace Services Pvt. Ltd., Bangalore has filed a complaint in the jurisdictional police station, executed indemnity bond in the Form-G in favour of Government as laid down under Rule 12(2) and 12(9) of the CST Act, 1956 and also produced the paper cuttings for having published in local and national news papers and requested this office to issue duplicate C-Form and also to be treated the above lost C-Form to be invalid. Hence this order.

ORDER No. ACCT/LVO-036/CR-01/2011-12, DATED 27 - 02 - 2012

In view of the circumstances as explained above, the said C-form bearing No. KA-C01/0857666 amounting to Rs.5,91,600/- issued to M/s Bry Air (Asia) Private Limited, No. 20, Rajpur Road, New Delhi-110054, by M/s. Goodrich Aerospace Services Pvt. Ltd., Bangalore has been treated as invalid with immediate effect.

Asst. Commissioner of Commercial Taxes
LVO-35, Bangalore.

OFFICE OF LOCAL VAT OFFICER – 36 BANGALORE

NOTIFICATION

Notification Authority Under Rule 6(i) of the CST (Karnataka) Rules, 1957

By virtue of the provisions of Rule 12(2) of the CST (R&T) Rules, 1957, it is hereby notified for general information that the declarations in Form C Shown below is declared to be lost in custody of purchasing dealer in the transit and also be invalid.

Sl. No.	Number (including code No.) of declaration from lost/destroyed stolen	Name address of the dealer to whom declaration form is issued by department with date of form issued	Registration Certificate No. of the dealer under CST Act 1956	The address the dealer whom declaration sent	Date of issue of forms by the dealer	'Whether lost/ stolen/ destroyed	Remarks
1	2	3	4	5	6	7	8

1	2	3	4	5	6	7	8
1	KA-C/01 0857666	M/s. Goodrich Aerospace Services Pvt. Ltd. Sy. No. 14/1 & 15/1, Maruthi Indl. Estate, Phase-2, Hoody Village, Whitefield Road, Bangalore-48	TIN : 292600696	M/s Bry Air (Asia) Private Limited, No. 20, Rajpur Road, New Delhi-110054	08-06-2009	lost	Rs. 5,91,600/-

Asst. Commissioner of Commercial Taxes
LVO-36, Bangalore.

PR-309

ಕಾರ್ಮಿಕ ಅಧಿಕಾರಿಗಳು ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರವರ ನ್ಯಾಯಾಲಯ, ಕೊಪ್ಪಳ ಜಿಲ್ಲೆ, ಕೊಪ್ಪಳ

ಪ್ರಕಟಣೆ

ಪ್ರಕರಣ ಸಂಖ್ಯೆ : ಕಾಅಕೋಕಾನಪ/ಮ/ಪ್ರ–22/2012, ದಿನಾಂಕ 28ನೇ ಫೆಬ್ರವರಿ 2012

ಅರ್ಜಿದಾರರು :–

1. ಬಸವರಾಜೇಶ್ವರಿ ಗಂಡ ಸರವರನ್
2. ಸ್ನೇಹ ತಂದೆ ಸರವರನ್
3. ಅಮರಾ ಗಂಡ ಪಲನಿ,

ಅರ್ಜಿದಾರರ ವಾಸ : ತಳಕಲ್, ತಾ: ಯಲಬುರ್ಗಾ

ವಿರುದ್ಧ

ಪ್ರತಿವಾದಿಗಳು :–

1. ಸತೀಶ್ ಗಂಡ ಸಂಜೀವ್
   ಲ್ಯಾಂಡ್ ಲಿಂಕ್ ವರ್ಕ್ಸ್
   ವಾಸ : ಸುಬ್ರಮಣ್ಯಂ ಗುಡಿ ಹತ್ತಿರ, ಉಡುಪಿ–576101.
2. ವಿಮಲಾ
   ವಾಸ : ಸುಬ್ರಮಣ್ಯಂ ಗುಡಿ ಹತ್ತಿರ, ಉಡುಪಿ–576101.

ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಪ್ರಕಟಣೆ ಮೂಲಕ ತಿಳಿಸುವುದೇನೆಂದರೆ, ಮೃತ ಸರವರನ್ ಎಂಬುವವರು ಪ್ರತಿವಾದಿಯವರಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ದಿನಾಂಕ 22–1!–2012 (ಪಿ.ಎಂ. ರಿಪೋರ್ಟ್‌ನಂತೆ) ರಂದು ಕೆಲಸದಿಂದುಂಟಾದ ಅಪಘಾತದಿಂದ ಮೃತ ಹೊಂದಿರುತ್ತಾರೆ ಎಂದು ವಿವರಿಸುತ್ತಾ ಕಾರ್ಮಿಕ ನಷ್ಟ ಪರಿಹಾರ ಕಾಯ್ದೆ 1923ರ ಅಡಿಯಲ್ಲಿ ಪರಿಹಾರ ಧನ ಕೋರಿ ಅವಲಂಬಿತ ವಾರಸುದಾರರೆಂದು ಹೇಳಿಕೊಂಡು ಮೃತ ಸರವರನ್ ಇವರ ವಾರಸುದಾರರಾದ 1) ಬಸವರಾಜೇಶ್ವರಿ ಗಂಡ ಸರವರನ್ 2) ಸ್ನೇಹ ತಂದೆ ಸರವರನ್ 3) ಅಮರಾ ಗಂಡ ಪಲನಿ, ಅರ್ಜಿದಾರರ ವಾಸ : ತಲಕಲ್, ತಾ: ಯಲಬುರ್ಗಾ ಎಂಬುವವರು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ ಕಾರಣ ಈ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ತಾವೇನಾದರೂ ಅಥವಾ ತಾವೂ ಸಹ ಮೃತ ಹೊಂದಿದವರ ನಿಜವಾದ ವಾರಸುದಾರರೆಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂಥವರು ಈ ಪ್ರಕಟಣೆಯನ್ನು ಈ ನ್ಯಾಯಾಲಯದ ಸೂಚನಾ ಫಲಕದಲ್ಲಿ ಪ್ರದರ್ಶಿಸಿದ ಅಥವಾ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ಅಥವಾ ಸ್ಥಳೀಯ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡ 30 ದಿನಗಳೊಳಗಾಗಿ ಆಕ್ಷೇಪಣೆ ಅಥವಾ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮತ್ತು ಸದರಿ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆ ಅಥವಾ ಅರ್ಜಿ ಬಾರದಿದ್ದಲ್ಲಿ ಸದರಿ ಅವಧಿ ಮುಗಿದ ನಂತರ ಮೇಲ್ಕಾಣಿಸಿದ ಅರ್ಜಿದಾರರ ಅರ್ಜಿಯನ್ನೇ ಮುಂದಿನ ವಿಚಾರಣೆಗಾಗಿ ತೆಗೆದುಕೊಳ್ಳಲಾಗುವುದೆಂದು ಈ ಪ್ರಕಟಣೆ ಮೂಲಕ ತಿಳಿಯಪಡಿಸಲಾಗಿದೆ.

ಕೆ.ಎ. ಮುನಿಯಪ್ಪ,
ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ಕೊಪ್ಪಳ ಜಿಲ್ಲೆ, ಕೊಪ್ಪಳ.

ಪಿ.ಆರ್. 322

PROCEEDINGS OF THE ASSISTANT COMMISSIONER OF COMMERCIAL TAXES, LVO-190, MYSORE, DATED 27-02-2012

Present : Smt. M.D. Suma, Asst. Commissioner of Commercial Taxes,
LVO-190, Mysore

Sub : Loss of One "C" form in the case of M/s. Wipro Ltd., Lighting Division, No. 105, Hootagalli Indl. area, Mysore-570018.

Ref : Letter M/s Wipro Ltd., Lighting Division, No. 105, Hootagalli Indl. area, Mysore- Dated 11-01-2012.

Preamble :

M/s. Wipro Ltd., Lighting Division, No. 105, Hootagalli Industrial Area, Mysore-570018 is a registered dealer borne on the files of this office bearing TIN No. 29760035290. The dealer in his letter cited at reference above has intimated that One 'C' Form bearing No. KA-CA, 324640 amounting to Rs. 30,42,762-00 which were issued to M/s. Surya Roshini Ltd., Plot No. J-7 to 11, Industrial Area, Malanpir-47117, (Dist. Bhing) Madhya Pradesh have been lost in the custody of selling dealer i.e. M/s. Surya Roshini Ltd., Plot No. J-7 to 11, Industrial Area, Malanpir-47117, (Dist. Bhing) Madhya Pradesh.

Accordingly the selling dealer M/s. Surya Roshini Ltd., Plot No. J-7 to 11, Industrial Area, Malanpir-47117. (Dist. Bhing) Madhya Pradesh has filed a Police Complaint to the Jurisdictional Police officer, executed indemnity bond in Form G in favour of Government as laid down under Rule 12(2) and 12(9) of the CST Act, 1956 and also produced paper cuttings for having published in local paper and requested this office to issue duplicate "C" Form and also to be treated the above lost "C" Form to be invalid. Hence, this order.

ORDER No. ACCT/LVO-190, MYSORE./CR-01/2011-12, DATED 27 - 02 - 2012

In view of the Circumstances as explained above, the said "C" Form bearing No. KA-CA, 324640 amounting to Rs.30,42,762-00 issued to M/s. Surya Roshini Ltd., Plot No. J-7 to 11, Industrial Area, Malanpir-47117, (Dist. Bhing) M.P Plot No. 49, 50, 51 Secot-B, Industrial Area, Maharajapura, (Gwalior) by M/s Wipro Ltd., Lighting Division, No. 105, Hootagalli Indi. Area, Mysore have been treated as invalid with immediate effect.

Assistant Commissioner of Commercial Taxes
LVO-190, Mysore

OFFICE OF THE ACCT, LVO-190, MYSORE

NOTIFICATION

Notification Authority Under Rule 6(i) of the CST * (Karnataka) Rules, 1957

By virtue of the provisions of Rule 12(2) of the CST (R&T) Rules, 1957, it is hereby notified for general information that the declarations in Form C shown below is declared to be lost in custody of selling dealer and also be invalid.

Sl. No.	Number (including code No.) of declaration from lost/destroyed stolen	Name & address of the dealer to whom declaration form is /are issued by department with date of C form issued	Registration Certificate No. of the dealer under CST Act 1956	The address of the dealer to whom declaration is/are sent	Date of issue of Forms by the dealer	Whether lost/ stolen/ destroyed	Remarks
1	2	3	4	5	6	7	8
1	KA-CA 324640	Wipro Ltd., Lighting Division, No. 105, Hootagalli Indl. Area, Mysore-570018	29760035290	Surya Roshini Ltd., Plot No. J-7 to 11, Industrial Area, Malanpir-477117, ++ (Bhind) Madhya Pradesh	09-09-2009	lost	Rs. 30,42,762/-

Assistant Commissioner of Commercial Taxes
LVO-190, Mysore

P.R. 308

PROCEEDINGS OF THE ASSISTANT COMMISSIONER OF COMMERCIAL TAXES, LOCAL VAT OFFICE-120, M.M. TRUST BUILDING, CHAMARAJPET, BANGALORE

Dated 30-12-2011

Present : Sri B.N. Gopal

Sub : Loss of Two C-forms in the case of M/s Shinag Allied Enterprises, # 133 & 144, Khata No. 2, Avalahalli Village, Uttarahalli hobli, Bangalore South taluk, Bangalore-560062.

Ref : Letter M/s Shinag Allied Enterprises, Bangalore, dated 16-11-2011.

Preamble :

M/s Shinag Allied Enterprises, # 133 & 144, Khata No. 2, Avalahalli Village, Uttarahalli hobli, Bangalore South taluk, Bangalore-560062 is a registered dealer borne on the files of this office bearing TIN No. 29760091744. The dealer in his letter cited at reference above has intimated that two C-Forms bearing No. TCKR 4220791 amounting to Rs. 22,19,881-00 & TCKR 3696167 amounting to Rs. 2,60,443-00, which were issued to M/s. Mahavir Enterprises, No.3703/B, B/H, Phase-4, GIDC, Vatva, Ahamadabad-382445 have been lost in the custody of purchasing dealer i.e., M/s Shinag Allied Enterprises, Bangalore.

Accordingly, the purchasing dealer M/s Shinag Allied Enterprises, Bangalore has filed a Police Complaint to the Jurisdictional Police Officer, executed indemnity bond in the Form-G in favour of Government as laid down under Rule 12(2) and 12(9) of the CST Act, 1956 and also produced the paper cuttings for having published in two local papers and requested this office to issue duplicate C-Form and also to be treated the above lost C-Form to be invalid. Hence this order.

ORDER No. ACCT/LVO-120/CR-02/2011-12, DATED 30 - 12 - 2011

In view of the circumstances as explained above, the said C-Form bearing No. TCKR 4220791 amounting to Rs.22,19,881-00 & TCKR 3696167 amounting to Rs. 2,60,443-00, issued to M/s. Mahavir Enterprises, No.3703/B, B/H, Phase-4, GIDC, Vatva, Ahamadabad-382445 by M/s Shinag Allied Enterprises, Bangalore. has been treated as invalid with immediate effect.

Asst. Commissioner of Commercial Taxes
LVO-36, M.M. TRUST, Chamarajpet, Bangalore-18.

OFFICE OF ACCT. VAT LVO – 120, BANGALORE

NOTIFICATION

Notification Authority Under Rule 6(i) of the CST* (Karnataka) Rules, 1957

By virtue of the provisions of Rule 12(2) of the CST (R&T) Rules, 1957, it is hereby notified for general information that the declarations in Form C Shown below is declared to be lost in custody of selling dealer and also be invalid.

Sl. No.	Number (including code No.) of declaration from lost/destroyed stolen	Name & address of the dealer to whom declaration form is/are issued by the department with date of C Form issued	Registration Certificate No. of the dealer under CST Act 1956	The address of the dealer to whom the declaration is/are sent	Date of issue of forms by the dealer	Whether lost/ stolen/ destroyed	Remarks
1	2	3	4	5	6	7	8
1	TCKR 3696167	M/s Shinag Allied Enterprises, # 133 & 144, Khata No. 2, Avalahalli Village, Uttarahalli Hobli, Bangalore South taluk, Bangalore-560062.	29760091744	M/s. Mahavir Enterprises, No.3703/B, B/H, Phase-4, GIDC, Vatva, Ahamadabad-382445	17-03-2007	Lost	Rs. 2,60,443/-

Sl. No.	Number (including code No.) of declaration from lost/destroyed stolen	Name & address of the dealer to whom declaration form is/are issued by the department with date of C Form issued	Registration Certificate No. of the dealer under CST Act 1956	The address of the dealer to whom the declaration is/are sent	Date of issue of forms by the dealer	Whether lost/ stolen/ destroyed	Remarks
2	TCKR 4220791	M/s Shinag Allied Enterprises, # 133 & 144, Khata No. 2, Avalahalli Village, Uttarahalli Hobli, Bangalore South taluk, Bangalore-560062.	29760091744	M/s. Mahavir Enterprises, No.3703/B, B/H, Phase-4, GIDC, Vatva, Ahamadabad-382445	27-10-2007	Lost	Rs. 22,19,881/-

Asst. Commissioner of Commercial Taxes
LVO-36, M.M. TRUST, Chamarajpet, Bangalore-18.

P.R. 19

PROCEEDINGS OF THE ASSISTANT COMMISSIONER OF COMMERCIAL TAXES, LOCAL VAT OFFICE-175, TUMKUR

Present : Sri Shankar Rao.

Sub : Loss of One Form-C in the case of M/s Sree Jyothi Enterprises, Plot No. 39 C/1, Hirehally Indl. Area, Tumkur.

Ref : The Assessing Authority – Cum – Excise & Taxation Officer, Faridabad (West)'s letter No.338, dated 21-12-2011.

Preamble :

The Assessing Authority – Cum – Excise & Taxation Officer, Faridabad (West)'s intimated this office vide letter referred at above that, the said Officer requested this office to issue duplicate Form-C in lieu of Form-C issued from office of the Assistant Commissioner of Commercial Taxes, LVO-170, Tumkur to M/s Sree Jyothi Enterprises, Plot No. 39 C/1, Hirehally Indl. Area, Tumkur (vide TIN : 29890280871) bearing C-Form No. KA-C/01/0195189 for Rs. 16,63,095-00 and the said dealer issued said C-Form to M/s. Impact Machines Bhakri-Pali Road behind JAV Forging ltd., Faridabad, (HR) bearing TIN : 0657-1321897.

Meanwhile M/s Impact Machines Bhakri-Pali Road behind JAV Forging Ltd., Faridabad (HR) bearing TIN : 0657-1321897 has lost the said C-Form and issued Paper Advertisement and filed complaint at Jurisdiction Police Department.

Accordingly, the said dealer had filed form of Indemnity Bond in the Form-G as per Rule 12(2) and 12(9) of the CST Act, 1956 and has furnished the copy of the same office along with F.I.R. copy and Paper Advertisement Copy and the Assessing Authority requested this office to issue another C-Form in lieu of old C-Form. Hence this order.

ORDER No. ACCT/LVO-175/TMK/C-FORM/CR-07/11-12, DATED 23 - 1 - 2012

In view of the circumstances as explained above, the said C-Form bearing No. KA-C/01/0195189 for Rs. 16,63,095-00 issued in favour of M/s. Impact Machines Bhakri-Pali Road behind JAV Forging ltd., Faridabad, (HR) bearing TIN : 0657-1321897 by M/s Sree Jyothi Enterprises, Plot No. 39 C/1, Hirehalli Industrial Area, Tumkur (vide TIN : 29890280871) is treated as invalid with immediate effect.

Asst. Commissioner of Commercial Taxes
Local Vat Office-175, Tumkur-1

OFFICE OF THE ASSISTANT COMMISSIONER OF COMMERCIAL TAXES,

LVO-175, TUMKUR

NOTIFICATION

Notification Authority Under Rule 6(i) of the CST (Karnataka) Rules, 1957

By virtue of the provisions of Rule 12(2) of the CST (R&T) Rules, 1957, it is hereby notified for General information that the declarations in Form -C Shown below is declared to be lost in custody of selling dealer and also be invalid.

Sl. No.	Number (including code No.) of declaration forms lost/destroyed stolen	Name and address of the assessee of the dealer to whom declaration form is issued by department with date of C Form issued	Registration Certificate No. of the dealer under CST Act 1956	The Address the dealer whom to declaration sent	Date of issue of Forms by the dealer	Whether lost/ stolen/ destroyed	Remarks
1	2	3	4	5	6	7	8
1	KA-C 01 No. 0195189	M/s Sree Jyothi Enterprises, Plot No. 39 C/1, Hirehalli Industrial Area, Tumkur. Dated 17-09-2008	29790280871	M/s. Impact Machines, Bhakri-Pali Road behind JAV Forging Ltd., Faridabad, (HR)	20-09-2008	Lost	Rs. 16,63,095-00

Asst. Commissioner of Commercial Taxes

P.R. 93 Local Vat Office-175, Tumkur-1

PROCEEDINGS OF THE ASSISTANT COMMISSIONER OF COMMERCIAL TAXES,

LOCAL VAT OFFICE-320, NAVANAGAR, HUBLI

Dated 09-01-2012.

Present : Sri Y.S. Lakamapur

Sub : Loss of Oneo C Form in the case of M/s S.R. Corporation, Plot No.2, Tarihal Industrial Area, Hubli.

Ref : Letter of M/s S.R. Corporation, Hubli, dated 8-10-2009.

Preamble :

M/s S.R. Corporation, Plot No.2, Tarihal Industrial Area, Hubli-30 is a registered dealer borne on the files of this office bearing TIN No. 29070241358. The dealer in his letter cited at reference above has intimated that one "C" form bearing KACI-1316519 amounting to Rs. 1,09,946/- which was issued to M/s.Bright Products, Mumbai has been lost in transit.

Accordingly, the said dealer M/s S.R. Corporation, Hubli, filed a police complaint to the jurisdictional Police Officer, executed Indemnity Bond in Form-G in favour of Government as laid down under Rule 12(2) and 12(9) of the CST Act, 1956 and also produced paper cutting for having published in Local paper and requested this office to issue duplicate. "C" Form and also to be treated the above lost "C" Forms to be invalid. Hence, this Order.

ORDER No. ACCT/LVO-320/C-FORM/11-12, DATED 09 - 1 - 2012

In view of the circumstances as explained above, the said "C"-Form bearing No. KA-CI/1316579 amounting to Rs.1,09,746-00 issued M/s.Bright Products, Mumbai has been treated as invalid with immediate effect.

Asst. Commissioner of Commercial Taxes

LVO-230, Hubli.

OFFICE OF THE ASSISTANT COMMISSIONER OF COMMERCIAL TAXES,

LVO-320, HUBLI

NOTIFICATION

Notification Authority Under Rule 6(i) of the CST* (Karnataka) Rules, 1957

By virtue of the provisions of Rule 12(2) of the CST (R&T) Rules, 1957, it is hereby notified for General information that the declarations in Form -"C" Shown below is declared to be lost in custody of selling dealer and also be invalid.

Sl. No.	Number (including code No.) of declaration form lost/destroyed stolen	Name and address of the dealer to whom declaration forms is/are issued by the department with date of C Form issued	Registration Certificate No. of the dealer under CST Act 1956	The Address of the dealer to whom the declaration is/are sent	Date of issue of Forms by the dealer	Whether lost/ stolen/ destroyed	Remarks
1	2	3	4	5	6	7	8
1	KACI-1316519	M/s S.R. Corporation, Plot, No.2, Tarihal Industrial Area, Hubli-580 030.	29070241358	M/s.Bright Products, Mumbai.	31-03-2007	Lost	Rs. 109746/-

Asst. Commissioner of Commercial Taxes

P.R. 278 LVO-230, Hubli.

ಸಹಕಾರ ಸಂಘಗಳ ಉಪ ನಿಬಂಧಕರು, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಇವರ ಕಛೇರಿ

ಸಂಖ್ಯೆ : ಡಿಆರ್‌ಡಿ/ಎಲ್‌ಕ್ಯೂಡಿ/ಸಿಆರ್/55/2011-12, ದಿನಾಂಕ 21ನೇ ಫೆಬ್ರವರಿ 2012

ವಿಷಯ: ಸ್ಥಗಿತಗೊಂಡಿರುವ ಕಲ್ಕರೆ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಕಲ್ಕೆರೆ, ಹೊಸದುರ್ಗ ತಾಲ್ಲೂಕು ಇದನ್ನು 1959 ನೇ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 72 ಮತ್ತು 73 ರನ್ವಯ ಸಮಾಪನೆ ಬಗ್ಗೆ.

ಉಲ್ಲೇಖ: 1. ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಚಿತ್ರದುರ್ಗ ಇವರ ಪತ್ರದ ಸಂ.: ಸನಿ:30 : ಸಮಾಪನೆ : ಸಿಆರ್/69/10-11, ದಿನಾಂಕ 13-12-2010.

2. ಈ ಕಛೇರಿಯ ಕಾರಣ ಕೇಳಿ ನೋಟೀಸು ಸಮ ಸಂಖ್ಯೆ, ದಿನಾಂಕ 18-12-2010.

ಪ್ರಸ್ತಾವನೆ :

ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಚಿತ್ರದುರ್ಗ ಉಪ ವಿಭಾಗ, ಚಿತ್ರದುರ್ಗ ಇವರು ಉಲ್ಲೇಖ (1) ರಲ್ಲಿ ಕಾಣಿಸಿದ ಪ್ರಸ್ತಾವನೆ ಪ್ರಕಾರ ಕಲ್ಕರೆ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಕಲ್ಕೆರೆ, ಹೊಸದುರ್ಗ ತಾಲ್ಲೂಕು ಸಂಘದ ನೋಂದಣಿ ಸಂಖ್ಯೆ : ಸನಿ/31/ಬಿ/ಸ್ಥಾಪನೆ/16649/85-86, ದಿನಾಂಕ 10-03-1999 ಈ ಸಂಘದ ಕಾರ್ಯ ಚಟುವಟಿಕೆಗಳು ಅನೇಕ ವರ್ಷಗಳಿಂದ ಸ್ಥಗಿತಗೊಂಡಿರುತ್ತದೆ. ಸಂಘದ ಆಡಳಿತ ಸಮಿತಿಯವರು ಸಂಘದ ಅಭಿವೃದ್ಧಿ ಬಗ್ಗೆ ಗಮನಹರಿಸುವಲ್ಲಿ ವಿಫಲರಾಗಿರುತ್ತಾರೆ ಮತ್ತು ಸಂಘವನ್ನು ಪುನಃಶ್ಚೇತನಗೊಳಿಸುವಲ್ಲಿ ಆಸಕ್ತಿ ಇರುವುದಿಲ್ಲವೆಂದು ಪ್ರಸ್ತಾವನೆ ಸಲ್ಲಿಸಿ. ಸಂಘವನ್ನು ಸಮಾಪನೆಗೊಳಿಸಲು ಕೋರಿರುತ್ತಾರೆ. ಈ ಬಗ್ಗೆ ಉಲ್ಲೇಖ (2) ರ ನೋಟೀಸನ್ನು ಈ ಕಛೇರಿಯಿಂದ ನೀಡಿದ್ದು, ಸಂಘದ ಆಡಳಿತ ಮಂಡಳಿಯವರಿಗೆ ನೋಟೀಸು ಜಾರಿ ಮಾಡಿ ಸ್ವೀಕೃತಿ ಈ ಕಛೇರಿಗೆ ತಲುಪಿದ್ದು, ಆದಾಗ್ಯೂ ಅವರು ಯಾವುದೇ ಸಮಜಾಯಿಷಿ ಅಥವಾ ಪ್ರತಿಕ್ರಿಯೆಯನ್ನು ನೀಡದೇ ನಿರುತ್ಸಾಹ ತೋರಿಸಿರುತ್ತಾರೆ. ಈ ಸಂಘದಿಂದ ಸಂಘದ ಸದಸ್ಯರಿಗೆ ಯಾವ ರೀತಿಯ ಪ್ರಯೋಜನವೂ ದೊರೆಯುತ್ತಿಲ್ಲ. ಇದರಿಂದ ಸಂಘದ ಪುನಃಶ್ಚೇತನಗೊಳಿಸುವ ಹಂತವನ್ನು ಮೀರಿರುತ್ತದೆ. ಸಂಘವನ್ನು ಇದೇ ರೀತಿ ಮುಂದುವರಿಸಲು

ಜಿಟ್ಟಲ್ಲಿ ಸಂಘವು ಇನ್ನಷ್ಟು ಅಧೋಗತಿಗೆ ಹೋಗುವ ಸಂಭವವಿರುವುದರಿಂದ ಸಮಾಪನೆಗೊಳಿಸುವುದೇ ಸೂಕ್ತವೆಂದು ಅಭಿಪ್ರಾಯ ಪಟ್ಟು ಈ ಕೆಳಕಂಡ ಆದೇಶವನ್ನು ಹೊರಡಿಸಲಾಗಿದೆ.

"ಆದೇಶ"

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಹಾಗೂ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 72(2) ರನ್ವಯ ಸರ್ಕಾರದ ಅಧಿಸೂಚನೆ ನಂ. ಸಿಓ/201/ಸಿಎಲ್‌ಎಂ: 2010 ಬೆಂಗಳೂರು. ದಿನಾಂಕ 17-02-2011 ಪ್ರಕಾರ ದತ್ತವಾದ ಅಧಿಕಾರದನ್ವಯ ಇಲ್ಯಾಸ್ ಉಲ್ಲಾ ಷರೀಫ್ ಸಹಕಾರ ಸಂಘಗಳ ಉಪನಿಬಂಧಕರು, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಆದ ನಾನು ದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ, ಸ್ಥಗಿತಗೊಂಡಿರುವ ಕಲ್ಕೆರೆ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಕಲ್ಕೆರೆ, ಹೊಸದುರ್ಗ ತಾಲ್ಲೂಕು ಇದನ್ನು ಸಮಾಪನೆಗೊಳಿಸಿ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 73(1) ಅನ್ವಯ ಸಹಕಾರ ಅಭಿವೃದ್ಧಿ ಅಧಿಕಾರಿ, ಹೊಸದುರ್ಗ ತಾಲ್ಲೂಕು ಇವರನ್ನು ಸಂಘದ ಸಮಾಪನಾಧಿಕಾರಿಯನ್ನಾಗಿ ಅಧಿಕ ಪ್ರಭಾರದಲ್ಲಿ ನೇಮಿಸಿರುತ್ತೇನೆ. ಸಮಾಪನಾಧಿಕಾರಿಯು ಸಂಘದ ವಿಶಿಷ್ಟ ಪ್ರಭಾರವನ್ನು ಮತ್ತು ಸಂಘದ ಆಸ್ತಿಗಳನ್ನು ಸಂಘದ ಕಾರ್ಯದರ್ಶಿ ಅಥವಾ ಸಂಘದ ಪ್ರಭಾರ ಹೊಂದಿದ ಯಾವುದೇ ವ್ಯಕ್ತಿಯಿಂದ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 73(1) ಮತ್ತು 74ರ ನಿಯಮದ ಪ್ರಕಾರ ಪಡೆದುಕೊಳ್ಳತಕ್ಕದ್ದು.

ನನ್ನ ಸ್ವಸಹಿ ಮತ್ತು ಈ ಕಛೇರಿಯ ಮುದ್ರೆಯೊಂದಿಗೆ ಈ ದಿನಾಂಕ 21-02-2012 ರಂದು ಈ ಆದೇಶವನ್ನು ಹೊರಡಿಸಿರುತ್ತೇನೆ.

ಸಹಕಾರ ಸಂಘಗಳ ಉಪ ನಿಬಂಧಕರು,
ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.

ಪಿ.ಆರ್. 282

ಕಾರ್ಮಿಕ ನಷ್ಟ ಪರಿಹಾರ ಆಯುಕ್ತರ ನ್ಯಾಯಾಲಯ, ಮಂಡ್ಯ ಉಪ ವಿಭಾಗ, ಮಂಡ್ಯ ಇವರ ನ್ಯಾಯಾಲಯ

ಪ್ರಕಟಣೆ

ಸಂಖ್ಯೆ : ಡಬ್ಲ್ಯೂಸಿಎ/ಎಫ್‌ಸಿ/ಸಿಆರ್-2/2012, ದಿನಾಂಕ 28ನೇ ಫೆಬ್ರವರಿ 2012

ಅರ್ಜಿದಾರರು :-

1. ಶ್ರೀಮತಿ ನಂಜಮ್ಮ W/o ಬೋರೇಗೌಡ @ ಕೆಂಚೇಗೌಡ
ವಯಸ್ಸು 61 ವರ್ಷ
2. ಬೋರೇಗೌಡ @ ಕೆಂಚೇಗೌಡ' S/o ಲೇಟ್ ಕೆಂಚೇಗೌಡ
ವಯಸ್ಸು 65 ವರ್ಷ
ಶಂಭೂನಹಳ್ಳಿ ಗ್ರಾಮ, ಮೇಲುಕೋಟೆ ಹೋಬಳಿ,
ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ.

ವಿರುದ್ಧ

ಪ್ರತಿವಾದಿಗಳು :-

1. ಶ್ರೀ ಗಂಗಾಧರ S/o ಬೋರೇಗೌಡ
ಶಂಭೂನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕು,
ಮಂಡ್ಯ ಜಿಲ್ಲೆ.
2. ದಿ ಡಿವಿಜನಲ್ ಮ್ಯಾನೇಜರ್, ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂ. ಲಿ. ಎಂ.ಸಿ. ರಸ್ತೆ, ಮಂಡ್ಯ.

ಈ ಮೇಲೆ ವಿಳಾಸಿಸಿರುವ ಅರ್ಜಿದಾರರಾರು ದಿನಾಂಕ 14-2-2012 ರಂದು ಈ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿ 1ನೇ ಅರ್ಜಿದಾರರು ತಾಯಿ 2ನೇ ಅರ್ಜಿದಾರರ ಮಗನಾದ ಶ್ರೀ ರವಿ ಇವರ ಮೇಲೆ ವಿಳಾಸಿಸಿರುವ 1ನೇ ಪ್ರತಿವಾದಿ ಬಳಿ ಕೆಲಸ ನಿರ್ವಹಿಸುತ್ತಿದ್ದಾಗ ಉದ್ಯೋಗ ಸಮಯದಲ್ಲಿ ಅಪಘಾತ ಸಂಭವಿಸಿ, ಮರಣ ಹೊಂದಿರುತ್ತಾರೆಂದು ತಿಳಿಸಿ, ಮೇಲೆ ವಿಳಾಸಿಸಿರುವ ಪ್ರತಿವಾದಿಗಳ ವಿರುದ್ಧ ಕ್ರಮ ತೆಗೆದುಕೊಂಡು ತಮಗೆ ಕಾಯ್ದೆಯನ್ವಯ ಪರಿಹಾರ ಹಾಗೂ ಇತರ ಉಪಶಮನಗಳನ್ನು ಕೊಡಿಸಿಕೊಡಬೇಕೆಂದು ಈ ನ್ಯಾಯಾಲಯವನ್ನು ಪ್ರಾರ್ಥಿಸಿರುತ್ತಾರೆ.

ಆದ್ದರಿಂದ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಪ್ರಕಟಣೆ ಮೂಲಕ ತಿಳಿಸುವುದೇನೆಂದರೆ ಈ ಬಗ್ಗೆ ತಮ್ಮ ಆಕ್ಷೇಪಣೆಗಳೇನಾದರೂ ಇದ್ದರೆ ಹಾಗೂ ಅರ್ಜಿದಾರರಲ್ಲದ ತಾವೇನಾದರೂ ಮೃತರ ನಿಜವಾದ "ಅವಲಂಬಿತರು" ಎಂದು ಕೇಳಿಕೊಳ್ಳುವುದಾದರೆ ಅಂಥಹವರು ಈ ಪ್ರಕಟಣೆ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ 30 ದಿವಸಗಳೊಳಗಾಗಿ ತಮ್ಮ ಆಕ್ಷೇಪಣೆ ಅಥವಾ ಅರ್ಜಿಗಳನ್ನು ಈ ನ್ಯಾಯಾಲಯಕ್ಕೆ ಸಲ್ಲಿಸಬೇಕು. ನಿಗದಿಪಡಿಸಿದ ಅವಧಿಯಲ್ಲಿ ಯಾರಿಂದಲೂ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಗಳಾಗಲೀ ಬಾರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಕ್ಲೈಮ್ ಅರ್ಜಿಯ ಬಗ್ಗೆ ಮುಂದಿ ಕ್ರಮ ಜರುಗಿಸಲಾಗುವುದು. ತದನಂತರ ಬಂದ ಆಕ್ಷೇಪಣೆ ಅಥವಾ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

ಕಾರ್ಮಿಕ ಅಧಿಕಾರಿ ಹಾಗೂ
ಕಾರ್ಮಿಕ ಪರಿಹಾರ ಆಯುಕ್ತರು,
ಮಂಡ್ಯ ಉಪ ವಿಭಾಗ-2, ಮಂಡ್ಯ-571401

ಪಿ.ಆರ್. 321

ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಸಂವಾಪ್ರ 4 ಕರಅ 2011, ಬೆಂಗಳೂರು, ದಿನಾಂಕ:28-12-2011.

ವಿಷಯ: ಕನ್ನಡ ಪುಸ್ತಕ ನೀತಿ ಪ್ರಕಟಿಸುವ ಬಗ್ಗೆ

ಕರ್ನಾಟಕದಲ್ಲಿ ಕನ್ನಡ ಪುಸ್ತಕಗಳ ಪ್ರಕಾಶನ, ಮಾರಾಟ ಮುಂತಾದ ವಿಷಯಗಳ ಬಗ್ಗೆ ಒಂದು ನಿರ್ದಿಷ್ಟ ನೀತಿ ರೂಪಿಸಲು "ಕನ್ನಡ ಪುಸ್ತಕ ನೀತಿ"ಯ ಕರಡನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಿದ್ಧಪಡಿಸಿದ್ದು, ಇದನ್ನು ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ (ಪ್ರತಿ ಲಗತ್ತಿಸಿದೆ). ಈ ಬಗ್ಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು, ಪ್ರಕಾಶಕರು, ಮುದ್ರಣಕಾರರು ಮತ್ತು ಇತರೆ ವ್ಯಕ್ತಿಗಳಿಂದ ಆಕ್ಷೇಪಣೆ/ಸಲಹೆಗಳನ್ನು ಆಹ್ವಾನಿಸಲಾಗಿದೆ. ಆಕ್ಷೇಪಣೆ/ಸಲಹೆಗಳನ್ನು ಈ ಅಧಿಸೂಚನೆ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ 30 ದಿನಗಳ ಒಳಗೆ ಕೆಳಗೆ ತಿಳಿಸಿರುವವರಿಗೆ ಸಲ್ಲಿಸಬಹುದಾಗಿದೆ.

ಸರ್ಕಾರದ ಕಾರ್ಯದರ್ಶಿಗಳು,
ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆ,
ನಂ.3, ನೆಲಮಹಡಿ, ವಿಕಾಸಸೌಧ,
ಬೆಂಗಳೂರು-560001.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಹೆಚ್.ವಿ.ರಾಮಚಂದ್ರರಾವ್,
ಸರ್ಕಾರದ ಅಧೀನ ಕಾರ್ಯದರ್ಶಿ,
ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆ.

ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಸಂವಾಪ್ರ 4 ಕರಅ 2011, ಬೆಂಗಳೂರು, ದಿನಾಂಕ:28-12-2011.

'ಕನ್ನಡ ಪುಸ್ತಕ ನೀತಿ'

1. **ಪೀಠಿಕೆ**

ಹತ್ತೊಂಭತ್ತನೇ ಶತಮಾನದಲ್ಲಿ ಆರಂಭವಾದ ಕನ್ನಡ ಪುಸ್ತಕ ಪ್ರಕಟಣೆಯು ಇಂದು ಒಂದು ಬೃಹತ್ ವ್ಯಾಪಾರವಾಗಿ ಬೆಳೆದಿದೆ. ಎಲ್ಲ ವಾಣಿಜ್ಯ ಕ್ಷೇತ್ರದ ಉತ್ಪನ್ನಕ್ಕೂ ಒಂದು ನೀತಿ ಸಂಹಿತೆ ಅಗತ್ಯ. ಅದರಂತೆ ಪುಸ್ತಕ ಕ್ಷೇತ್ರಕ್ಕೂ ಒಂದು ನೀತಿಯನ್ನು ರೂಪಿಸುವುದು ಅಗತ್ಯವೆಂದು ಭಾವಿಸಲಾಗಿದೆ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಆಡಳಿತ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಕಾಡೆಮಿಗಳು, ಪ್ರಾಧಿಕಾರಗಳು ಒಳಗೊಂಡಂತೆ ಇವುಗಳ ಕಾರ್ಯಚಟುವಟಿಕೆಗಳಲ್ಲಿ ಏಕರೂಪತೆಯನ್ನು ತಂದು ಸಮನ್ವಿತವಾಗಿ ನಡೆಯುವ ದೃಷ್ಟಿಯಿಂದ ಈ ಪುಸ್ತಕ ನೀತಿಯನ್ನು ರಚಿಸಲಾಗಿದೆ.

2. ಇದನ್ನು 'ಕನ್ನಡ ಪುಸ್ತಕ ನೀತಿ' ಎಂದು ಕರೆಯಲಾಗುವುದು ಹಾಗೂ ಇದು ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರುವುದು.

3. **ಪುಸ್ತಕ ನೀತಿಯ ವ್ಯಾಪ್ತಿ**

ಈ ನೀತಿಯು ಸರ್ಕಾರದ ವತಿಯಿಂದ ಪ್ರಕಟಿಸುವ ಪುಸ್ತಕಗಳೂ ಸೇರಿದಂತೆ ಎಲ್ಲಾ ಕನ್ನಡ ಪುಸ್ತಕಗಳಿಗೆ ಹಾಗೂ ತುಳು, ಕೊಂಕಣಿ ಮತ್ತು ಕೊಡವ ಬಾಷೆಗಳಲ್ಲಿ ಪ್ರಕಟವಾಗುವ ಪುಸ್ತಕಗಳಿಗೆ ಹಾಗೂ ಅಂತರಜಾಲದಲ್ಲಿ ಪುಸ್ತಕ ಅಳವಡಿಕೆಗೆ ಹಾಗೂ ಇ-ಪ್ರಕಟಣೆಗಳೂ ಒಳಗೊಂಡಂತೆ ಸಾಮಾನ್ಯ ಪ್ರಕಟಣೆಗಳಿಗೂ ಅನ್ವಯವಾಗುವುದು.

4. **ಧ್ಯೇಯೋದ್ದೇಶಗಳು**

ಅ) ಪುಸ್ತಕಗಳನ್ನು ಒಂದು ಸಾಂಸ್ಕೃತಿಕ-ಆರ್ಥಿಕ ವಲಯದ ಉತ್ಪನ್ನಗಳೆಂದು ಪರಿಗಣಿಸುವುದು.

ಆ) ರಾಜ್ಯದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆ ಮತ್ತು ಸಂಪತ್ತನ್ನು ಜನತೆ ಅರಿಯಲು ನೆರವಾಗುವಂತೆ ಓದುಪಿಕೆಯನ್ನು ಪ್ರಚುರಪಡಿಸುವುದು

ಇ) ಪುಸ್ತಕಗಳ ರಚನೆಗೆ ಅಗತ್ಯವಾದ ವಾತಾವರಣವನ್ನು ನಿರ್ಮಿಸಿ ಪ್ರೋತ್ಸಾಹ ನೀಡುವುದು.

ಈ) ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಉತ್ತಮ ಸಂಬಂಧವನ್ನು ಏರ್ಪಡಿಸಿ ಓದುಗರಲ್ಲಿ ಉತ್ತಮ ವಾಚನಾಭಿರುಚಿಯನ್ನು ಬೆಳೆ ರಾಜ್ಯಾದ್ಯಂತ ಓದುಗರಿಗೆ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರೆಯುವಂತೆ ಮಾಡುವುದು.

ಉ) ಕನ್ನಡದಲ್ಲಿ ಪುಸ್ತಕೋದ್ಯಮವು ಜನಪರವಾಗಿ, ಸಮಗ್ರ ಚಳುವಳಿಯಾಗಿ ಬೆಳೆದು ಭದ್ರವಾಗಿ ನೆಲೆಯೂರುವಂತೆ ಮಾಡುವುದು.

ಊ) ಅಂತರರಾಷ್ಟ್ರೀಯ ಪುಸ್ತಕ ಪ್ರಕಟಣೆ ಪ್ರಪಂಚ ಒಡ್ಡುತ್ತಿರುವ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಕನ್ನಡ ಪ್ರಕಾಶನ ಉದ್ಯಮವನ್ ಸಜ್ಜುಗೊಳಿಸುವುದು; ಅಗತ್ಯವಿದ್ದಲ್ಲಿ ನೆರವಾಗುವುದು.

5. **ಪುಸ್ತಕ ರಚನೆ**

ಅ) ಪುಸ್ತಕ ರಚನೆಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು.

ಆ) ಪುಸ್ತಕದ ವಿವಿಧ ಪ್ರಕಾರಗಳಿಗೆ ಸಂಬಂಧಿಸಿದಂತೆ ಕಾರ್ಯಾಗಾರ, ಕಮ್ಮಟಗಳನ್ನು ಏರ್ಪಡಿಸಬೇಕು.

ಇ) ಲೇಖಕ-ಪ್ರಕಾಶಕರ ನಡುವೆ ತಪ್ಪದೆ ಲಿಖಿತ ಒಪ್ಪಂದ ಮಾಡಿಕೊಳ್ಳಬೇಕು.

ಈ) ಪ್ರಕಾಶಕರು – ಲೇಖಕರಿಗೆ ಕರಾರು ಮಾಡಿಕೊಂಡಂತೆ ನಿರ್ದಿಷ್ಟ ಸಂಭಾವನೆ ಹಾಗೂ ಗೌರವ ಪ್ರತಿ ನೀಡಬೇಕು.

ಉ) ಪುಸ್ತಕ ಪ್ರಾಧಿಕಾರ, ಅಕಾಡೆಮಿಗಳು, ಪ್ರಸಾರಾಂಗಗಳು ಲೇಖಕರ ಕೃತಿಗಳನ್ನು ಪ್ರಕಟಿಸಿದಾಗ ಕೃತಿಸ್ವಾಮ್ಯ ಆಯಾ ಲೇಖಕರದ್ದಾಗಿರಬೇಕು. ಆ ಆವೃತ್ತಿ ಮಾತ್ರ ಪ್ರಕಾಶಕರಿಗೆ ಸೀಮಿತವಾಗಿರಬೇಕು. ಮರುಮುದ್ರಣ ಮಾಡುವ ಸಂದರ್ಭದಲ್ಲಿ ಲೇಖಕರ ಲಿಖಿತ ಅನುಮತಿ ಪಡೆದ ಮುದ್ರಿಸಬೇಕು. ಹಾಗೆ ಲೇಖಕರೆ ಮರುಮುದ್ರಿಸುವ ಸಂದರ್ಭದಲ್ಲಿ ಪ್ರಕಾಶಕ ಸಂಸ್ಥೆಗೆ ಮೊದಲೇ ಲಿಖಿತವಾಗಿ ತಿಳಿಸಬೇಕು.

ಊ) ಅನುವಾದಕ್ಕೆ, ಮರುಮುದ್ರಣಗಳಿಗೆ ಚಿತ್ರೀಕರಣಕ್ಕೆ ಇನ್ನಿತರ ಯಾವುದೇ ಮಾಧ್ಯಮದ/ಬಗೆಯ ಬಳಕೆಗೆ ಲೇಖಕರಿಗೆ ಮಾತ್ರ ಹಕ್ಕುಸ್ವಾಮ್ಯವಿರಬೇಕು.

ಋ) ಸರ್ಕಾರಿ ಸ್ವಾಯತ್ತ ಸಂಸ್ಥೆಗಳು ಪ್ರಕಾಶಕರಾಗಿದ್ದಾಗ ಸಂಪಾದನೆ, ಅನುವಾದ, ಸಂಗ್ರಹ ಇತ್ಯಾದಿ ಕೃತಿಗಳಿಗೆ ಸಂಬಂಧಿಸಿದಂತೆ ಆಯಾ ಸಂಸ್ಥೆಗಳು ಏಕರೂಪದಲ್ಲಿ ಸೂಕ್ತ ಗೌರವಧನವನ್ನು ನಿಗದಿಪಡಿಸಬೇಕು.

ಎ) ಕಾಲಕಾಲಕ್ಕೆ ಗ್ರಂಥಸ್ವಾಮ್ಯ ಕಾನೂನಿಗೆ ಅನುಸಾರವಾಗಿ ಮಾಡಲಾದ ನಿಯಮಗಳು ಮತ್ತು ಬೌದ್ಧಿಕ ಸ್ವತ್ತು ಪರಿಭಾಷೆಗೆ ಸಂಬಂಧಿಸಿದಂತೆ ನಿಯಮಗಳು ಅನ್ವಯವಾಗಬೇಕು.

ಏ) ಲೇಖಕರು ತಮ್ಮ ಹಸ್ತಪ್ರತಿಯನ್ನು ನೋಂದಾಯಿಸಿ, ನೋಂದಾವಣೆ ಸಂಖ್ಯೆಯನ್ನು ಮುದ್ರಿತ ಪುಸ್ತಕದಲ್ಲಿ ನಮೂದಿಸಬೇಕು.

6. **ಪುಸ್ತಕದ ಪ್ರಕಟಣೆ**

ಅ) ಪುನರ್‌ಮುದ್ರಣದ ಕೃತಿಗಳಿಗೆ ಮುದ್ರಣ ವರ್ಷವನ್ನು ಕಡ್ಡಾಯವಾಗಿ ನಮೂದಿಸುವುದರ ಜೊತೆಗೆ ಮೊದಲ ಮುದ್ರಣ ವರ್ಷವನ್ನು ಹಾಗೂ ಎಷ್ಟನೇ ಆವೃತ್ತಿ ಎಂಬುದನ್ನು ತಪ್ಪದೇ ನಮೂದಿಸಬೇಕು.

ಆ) ಮರುಮುದ್ರಣದಲ್ಲಿ ಪುಸ್ತಕದ ಶೀರ್ಷಿಕೆಯನ್ನು ಬದಲಾಯಿಸಿದ್ದರೆ ಪೂರ್ವದ ಹೆಸರನ್ನು ಪೂರ್ಣಶೀರ್ಷಿಕೆಯ ಮೊದಲ ಪುಟದಲ್ಲಿ ಸೂಚಿಸಬೇಕು.

ಇ) ಪರಿಷ್ಕೃತ ಮುದ್ರಣವಾಗಿದ್ದಲ್ಲಿ ಮೊದಲ ಮುದ್ರಣದ ಶೀರ್ಷಿಕೆಯ ಹೆಸರನ್ನು ತಾಂತ್ರಿಕ ಪುಟದಲ್ಲಿ ಸೂಚಿಸಿ ಮೊದಲ ಮುದ್ರಣದ ವರ್ಷವನ್ನು ನಮೂದಿಸಿರಬೇಕು.

ಈ) ಮುದ್ರಿತ ಪ್ರತಿಗಳ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.

ಉ) ಕೃತಿಸ್ವಾಮ್ಯವನ್ನು ಸ್ಪಷ್ಟವಾಗಿ ನಮೂದಿಸಿರಬೇಕು.

ಊ) ಗ್ರಂಥಸ್ವಾಮ್ಯ ಪುಟದಲ್ಲಿ ಕಾಗದದ ಗುಣಮಟ್ಟ ಹಾಗೂ ಪುಸ್ತಕದ ಆಕಾರವನ್ನು ಖಚಿತವಾಗಿ ನೀಡಬೇಕು. ಉದಾ: ಎನ್.ಎಸ್. ಮ್ಯಾಪ್‌ಲಿಥೊ 80 ಜಿ.ಎಸ್.ಎಂ. ಡೆಮ್ಮಿ 1/8 ಇತ್ಯಾದಿ.

ಋ) ಎಲ್ಲಾ ವೃತ್ತಿನಿರತ ಪ್ರಕಾಶಕರು ಐ.ಎಸ್.ಬಿ.ಎನ್ ಸಂಸ್ಥೆಯಲ್ಲಿ ನೋಂದಣಿ ಮಾಡಿಸಿಕೊಂಡು, ಪ್ರತಿಯೊಂದು ಪುಸ್ತಕಕ್ಕೆ ಐ.ಎಸ್.ಬಿ.ಎನ್. ಸಂಖ್ಯೆ ನೀಡಬೇಕು.

7. **ಪುಸ್ತಕ ಮಾರಾಟ**

ಅ) ರಾಜ್ಯಾದ್ಯಂತ ಕನ್ನಡ ಪುಸ್ತಕ ಮಾರಾಟ ಮೇಳಗಳನ್ನು ಏರ್ಪಡಿಸಬೇಕು.

ಆ) ರಾಜ್ಯಾದ್ಯಂತ ಸುಸಜ್ಜಿತವಾದ ಆಕರ್ಷಕ ಕನ್ನಡ ಪುಸ್ತಕ ಮಳಿಗೆಗಳನ್ನು ಸ್ಥಾಪಿಸಬೇಕು.

ಇ) ಲೇಖಕರಲ್ಲಿ ಆತ್ಮವಿಶ್ವಾಸ ಮೂಡಿಸಲು ಲೇಖಕ-ಪ್ರಕಾಶಕರಿಗೆ ಪ್ರತ್ಯೇಕವಾದ ಪುಸ್ತಕ / ಹಸ್ತಪ್ರತಿ ಮೇಳವನ್ನು ಏರ್ಪಡಿಸಬೇಕು.

ಈ) ಸರ್ಕಾರ, ಮಹಾನಗರಪಾಲಿಕೆಗಳು, ನಗರಪಾಲಿಕೆಗಳು, ಸಾರಿಗೆ ನಿಗಮಗಳು ಮೊದಲಾದ ಸರ್ಕಾರಿ / ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ನಿರ್ಮಿಸುವ ವಾಣಿಜ್ಯ ಸಂಕೀರ್ಣ ಹಾಗೂ ಬಸ್ ನಿಲ್ದಾಣಗಳಲ್ಲಿ ಕನ್ನಡ ಪುಸ್ತಕ ಮಳಿಗೆಗಳನ್ನು ಸ್ಥಾಪಿಸಲು ರಿಯಾಯಿತಿ ದರದಲ್ಲಿ ಸ್ಥಳಾವಕಾಶ ಒದಗಿಸಬೇಕು.

ಉ) ಕನ್ನಡ ಪುಸ್ತಕ ಸಾಗಾಣಿಕೆಗೆ ರಾಜ್ಯದ ಸಾರಿಗೆ ಸಂಸ್ಥೆಗಳ ವಾಹನಗಳಲ್ಲಿ ರಿಯಾಯಿತಿ ದರದಲ್ಲಿ ಅವಕಾಶ ನೀಡಬೇಕು.

8. **ನೋಂದಣಿ**

ಕನ್ನಡದಲ್ಲಿ ಪ್ರಕಟವಾಗುವ ಪ್ರತಿಯೊಂದು ಪುಸ್ತಕವನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು.

9. **ಖರೀದಿ**

ಅ) ರಾಜ್ಯದಲ್ಲಿ ಪ್ರಕಟವಾಗುವ ಪ್ರತಿಯೊಂದು ಪುಸ್ತಕದ ಕನಿಷ್ಠ ಐನೂರು ಪ್ರತಿಗಳನ್ನು ಸರ್ಕಾರವು ಖರೀದಿಸಬೇಕು.

ಆ) ರಾಜ್ಯದಲ್ಲಿ ಪ್ರಕಟವಾಗುವ ಕನ್ನಡ ಪುಸ್ತಕಗಳನ್ನು ಖರೀದಿಸಲು ಒಟ್ಟಾರೆ ರೂ. 50.00 ಕೋಟಿಗಳ ಅನುದಾನವನ್ನು ಪ್ರತಿವರ್ಷ ಆಯವ್ಯಯದಲ್ಲಿ ಒದಗಿಸಬೇಕು.

ಇ) ರಾಜ್ಯದಲ್ಲಿ ಕನ್ನಡ ಪುಸ್ತಕಗಳ ಪ್ರಕಟಣೆಗಾಗಿ ಸರ್ಕಾರವು ಒಟ್ಟಾರೆ ರೂ. 10.00 ಕೋಟಿ ರೂಪಾಯಿಗಳ ನೆರವನ್ನು ಆಯವ್ಯಯದಲ್ಲಿ ಮೀಸಲಿಡುವುದು.

ಈ) ಕನ್ನಡ ಪುಸ್ತಕಗಳ ವಿತರಣೆಗಾಗಿಯೇ ಒಂದು ವಿಶೇಷ ವ್ಯವಸ್ಥೆಯನ್ನು ಮಾಡುವುದು.

ಉ) ರಾಜ್ಯದ ಖಾಸಗೀ ಬೃಹತ್ ವ್ಯಾಪಾರ ಮಳಿಗೆಗಳಲ್ಲಿ ಕನ್ನಡ ಪುಸ್ತಕಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡುವುದು.

10. **ಸಾಮಾನ್ಯ**

ಅ) ಪ್ರತಿಯೊಂದು ಶಾಲೆ, ಕಾಲೇಜುಗಳು ಕನ್ನಡ ಪುಸ್ತಕಗಳನ್ನು ಒಳಗೊಂಡ ಸುಸಜ್ಜಿತ ಗ್ರಂಥಾಲಯದ ಸ್ಥಾಪನೆಗೆ ನೆರವು ನೀಡುವುದು.

ಆ) ಕನಿಷ್ಠ 10 ವರ್ಷ ಈ ಕ್ಷೇತ್ರದಲ್ಲಿ ದುಡಿದ ಅಧಿಕೃತ ಕನ್ನಡ ಪುಸ್ತಕ ಪ್ರಕಾಶಕರಿಗೆ ಸಬ್ಸಿಡಿ ದರದಲ್ಲಿ ಕಾಗದವನ್ನು ಪೂರೈಸುವುದು.

ಇ) ನಕಲಿ ಕನ್ನಡ ಪುಸ್ತಕ ಪ್ರಕಟಣೆ (ಪೈರಸಿ)ಯು ಒಂದು ಸಂಜ್ಞೆಯ ಅಪರಾಧ.

ಈ) ಓದುವ ಸಂಸ್ಕೃತಿಯನ್ನು ಬೆಳೆಸಲು ರಾಜ್ಯಾದ್ಯಂತ ಓದುಗರ ಕೂಟ (ರೀಡರ್ಸ್ ಕ್ಲಬ್)ಗಳನ್ನು ಸ್ಥಾಪಿಸುವುದು.

ಉ) ಕನಿಷ್ಠ ಐದು ವರ್ಷಗಳಿಗೆ ಒಮ್ಮೆಯಾದರು ರಾಜ್ಯದಲ್ಲಿ ಕನ್ನಡ ಪುಸ್ತಕೋದ್ಯಮ ಕುರಿತು ಒಂದು ಸಮೀಕ್ಷೆಯನ್ನು ಏರ್ಪಡಿಸಬೇಕು.

ಊ) ಲೇಖಕರಾಗಲಿ, ಪ್ರಕಾಶಕರಾಗಲಿ, ಮಾರಾಟಗಾರರಲಿ ಮಾಡುವ ಯಾವುದೇ ತಪ್ಪು ಅಥವಾ ಅನೈತಿಕ ವ್ಯವಹಾರವನ್ನು ಪರಿಶೀಲಿಸಿ ತಪ್ಪು ಮಾಡುವ ಲೇಖಕ, ಪ್ರಕಾಶಕ, ಮಾರಾಟಗಾರರನ್ನು ಕನಿಷ್ಠ ಐದು ವರ್ಷಗಳವರೆಗೆ ಕಪ್ಪು ಪಟ್ಟಿಗೆ ಸೇರಿಸಲಾಗುವುದು.

ಋ) ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳು ಹಾಗೂ ಅನುದಾನಿತ/ಅನುದಾನ ರಹಿತ ಶಾಲಾ, ಕಾಲೇಜುಗಳಲ್ಲಿ ಕನಿಷ್ಠ ವಾರಕ್ಕೊಂದು ತರಗತಿಯನ್ನು ಕನ್ನಡ ಪುಸ್ತಕ ಓದಿಗೆ ಮೀಸಲಿಡುವುದು.

ಎ) ಕನ್ನಡ ಪುಸ್ತಕಗಳನ್ನು ವಿದೇಶದಲ್ಲಿ ನೆಲೆಸಿರುವ ಓದುಗರಿಗೆ ತಲುಪಿಸಲು ನೆರವಾಗುವುದು.

ಏ) ರಾಜ್ಯದಲ್ಲಿ 'ಪುಸ್ತಕ ಕೂಟ' (ಬುಕ್ ಕ್ಲಬ್)ಗಳನ್ನು ಸ್ಥಾಪಿಸಲು ನೆರವಾಗುವುದು.

ಐ) ಗ್ರಂಥಸ್ವಾಮ್ಯ ಕಾನೂನು 1957, ಪುಸ್ತಕಗಳ ರವಾನೆ (ಸಾರ್ವಜನಿಕ ಗ್ರಂಥಾಲಯ) ಅಧಿನಿಯಮ 1954, ಮುದ್ರಣ ಮತ್ತು ಪುಸ್ತಕಗಳ ನೋಂದಣಿ ಅಧಿನಿಯಮ 1867, ಅಂತರರಾಷ್ಟ್ರೀಯ ಗ್ರಂಥಸ್ವಾಮ್ಯ ಆದೇಶ 1999ರ ಬಗ್ಗೆ ಹಾಗೂ ಮಾನನಷ್ಟ, ರಾಜದ್ರೋಹ, ಮಿಥ್ಯಾರೋಪ, ಅಶ್ಲೀಲ ಪುಸ್ತಕಗಳ ಮಾರಾಟದ ಬಗ್ಗೆ ಇರುವ ಕಾನೂನು ಕುರಿತು ಅರಿವು ಮೂಡಿಸುವುದು.

11. ಪುಸ್ತಕೋದ್ಯಾನ

ಕನ್ನಡ ಪುಸ್ತಕ ರಚನೆ, ಪ್ರಕಟಣೆ, ಮುದ್ರಣ, ವಿತರಣೆ, ಮಾರಾಟ ಹೀಗೆ ಪುಸ್ತಕ ಕ್ಷೇತ್ರದ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಹಾಗೂ ಎಲ್ಲಾ ಪುಸ್ತಕ ವೃತ್ತಿಗಳಲ್ಲಿ ತರಬೇತಿ ನೀಡಲು ಒಂದು ಪುಸ್ತಕ ಸಂಗ್ರಹಾಲಯವನ್ನು ಒಳಗೊಂಡಂತೆ ರಾಜ್ಯದಲ್ಲಿ ಪುಸ್ತಕೋದ್ಯಾನವನ್ನು ಸ್ಥಾಪಿಸುವುದು.

12. ಸಮಿತಿ

ಪುಸ್ತಕ ನೀತಿ ಜಾರಿ ಪ್ರಕ್ರಿಯೆ, ಕಾರ್ಯವಿಧಾನ, ವಿವಿಧ ಇಲಾಖೆಗಳ ಜವಾಬ್ದಾರಿ, ಸಮನ್ವಯತೆ ಕುರಿತು ಸರ್ಕಾರವು ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರ ಅಧ್ಯಕ್ಷತೆಯಲ್ಲಿ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದು.

ಸರ್ಕಾರವು ಪುಸ್ತಕ ನೀತಿ ಜಾರಿಗೆ ಪ್ರತ್ಯೇಕ ಸಮಿತಿ ನೇಮಿಸುವವರೆಗೆ ಕನ್ನಡ ಪುಸ್ತಕ ಪ್ರಾಧಿಕಾರವೇ ಈ ಪುಸ್ತಕ ನೀತಿ ಜಾರಿಗೆ ಜವಾಬ್ದಾರಿಯಾಗಿರುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಹೆಚ್.ವಿ.ರಾಮಚಂದ್ರರಾವ್,
ಸರ್ಕಾರದ ಅಧೀನ ಕಾರ್ಯದರ್ಶಿ,
ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆ.

ಪಿ.ಆರ್. 25

OFFICE OF THE SUPERINTENDENT OF POLICE, BELGAUM, DISTRICT

NOTIFICATION

No.CRM-5/RTI/144/2012, Dated: 20/01/2012

In exercise of the powers conferred by section 4(1) (b) of the Right to Information Act 2005 (central Act 22 of 2005) the detailed information relating to the police Department of Belgaum District is published hereunder for information of the general public.

The business of Police Department is transacted through the following wings.

1 Outpost
2 Police Station
3 Circle inspector of police office
4 Dy. Supdt. of Police office
5 Dist. Special branch
6 Dist. Crime Record Bureau
7 Dist. Crime and information Bureau
8 Finger Print Bureau
9 Police Control Room/Wireless Station
10 Dist Armed Reserve Police
11 Dist Police Office (Administration Wing)
12 Excise and Lottery Ban Squad

The organization chart of the Department is as under.

ORGANISATION:

The Superintendent of Police is the head of the police department of the District. He is assisted by one Additional Superintendent of Police and 06 Deputy Superintendents of police. The Additional Superintendent of Police is in charge of Crime and Traffic. The Deputy superintendents of police are in charge of particular sub-divisions. Each sub-division is further divided into Circles, Each of

which is under an Inspector of Police. Each circle is sub-divided into Police Stations each of which is under one or two Sub-Inspectors with a complement of ASIs, CHCs and CPCs. Generally ASI's are placed in charge of Outposts.

FUNCTIONS AND DUTIES :

The functions and duties of the Police Department are as follows:

a) The Protect the lives and liberties of the people from criminal and anti-social elements.

b) Earn the good will, support and active assistance of the community.

c) Co-ordination with other wings of the criminal justice system.

d) Equal treatment regardless of caste,religion,social and economic status or political affiliations.

e) Exhibit due consideration for women, children, senior citizens and weaker sections.

f) Improve professional knowledge, skills and attitudes and adopt modern methods in police work.

g) Accept and play the role in social transformation and bring about improvement in the quality of life in the society.

h) Foster professional values in policing with special emphasis on integrity, impartiality and efficiency.

The Organizational Chart of the Belgaum District Police is as under:-

Superintendent of Police

↓

Addl.Superintendent of Police

↓

DSPs

↓

C.P.I.s

↓

P.S.I.s

↓

A.S.I.s

↓

H.C.s

↓

P.C.s

↓

The following are the Police Sub-Divisions of the district comprising Circles, Police Stations & Out Posts.

Sub-divisions	Circles	Police stations	Out Posts
Market Sub-Division Belgaum	PI Market. PI Shahapur	1.Market PS 2.Shahapur PS 3.Malmaruti PS 1.PSI APMC. 2.PSI Woman PS	-
Khadebazaar Sub-Division Belgaum	Traffic circle,	1.Traffic North PS 2.Traffic South PS. 1.Khadebazar PS 2.Udymabag. 3.Camp PS 4.Tilakwadi. PS.	

Sub-divisions	Circles	Police stations	Out Posts
Belgaum Rural Sub Division	Belgaum Rural	1.Belgaum Rural PS	
		2.Kakti PS.	
	Bagewadi	1. Bagewadi PS	
		2.Marihal PS.	Sambra
	Khanapur	1.Khanapur PS.	Jamboti.
		2.Nandagad PS	Londa
Chikkodi Sub Division	Chikkodi	1.Chikkodi PS	Kabbur
		2.Sadalaga PS	Ankalgi
	Nippani	1.Nippani Rural PS	Koganoli
		2.Nippani Town PS	-
		3.Nippani BCPS	-
	Athani	1.Athani PS	Satti, Kallotti
		2.Aigali PS	-
		3.Kagawad PS	-
	Raibag	1.Raibag PS	Mugalkod
		2.Kudachi PS	Harugeri
Gokak Sub Division	Gokak	1.Gokak Town PS	-
		2.Gokak Rural PS	Konnur OP
		3.Ankalgi PS	-
	Hukkeri	1.Hukkeri PS	-
		2.Sankeshwar PS	-
		3.Yamakanamardi PS	Hidkal Dam
		1.Mudalgi PS	Pachapur.
	Mudalgi	2.Kulgod PS	-
		3.Ghataprabha.	-
Bailhongal Sub Division	Bailhongal	1.Bailhongal PS	Sampagaon
		2.Nesargi PS	-
	Kittur	1.Kittur PS	M.K.Hubli.
		2.Dodawad PS	-
	Ramdurga	1.Ramdurga PS	Sureban.
		2.Katkol PS	-
	Savadatti	1.Savadatti PS	Munavalli Yallammanagudda Naveel teerth.
		2.Murgod PS	Yaragatti.

The Police Stations are the lowest functional units of the police department. At present there are 44 Police Stations in the district. Women PS, Kakti, Bagewadi, Marihal, Nandagad. Gokak rural, Ankalgi, Kulgod, Ghataprabha, Hukkeri, Yamakanamardi, Sadalaga, Nippani rural, Raibag, Kagawad, Aigali, Nesargi, Katkol,Murgod, Kittur and Dodawad Police Stations are headed by single sub-inspectors who are the SHOs. Udyambag , Tilakwadi, Camp,Khadebazar,Shahapur, and Market PS Belgaum are headed by a police Inspector as Station House officers. All the remaining police stations are provided with 2 sub Inspectors each for Law & Order and Crime Branches respectively.

SPECIAL UNITS:

There are Special Police Units at the District level to perform specialized police functions and to assist Civil Police Units in the effective discharge of their functions. They are as follows:-

DISTRICT SPECIAL BRANCH:

This Intelligence Wing is headed by an officer of the rank of Police Inspector. He is assisted by PSI, ASIs & Civil Head Constables. This wing is working directly under the control of Supdt.of Police. It deals with various Bandobast,escort of VVIPs Collecting intelligence, Passport/Job verifications, issue of Character and conduct certificates etc.,

DISTRICT CRIME RECORD BUREAU :

This Wing is headed by an officer of the rank of DySP. functioning under the direct control of Addl. Supdt. Of Police. DSP is assisted by, 01 PSI, 01.ASI, 07 Civil Head Constables and 02 CPCs. It mainly deals with collection, collation and dissemination of information about Crime and Criminal of the district level. The staff allotted to the Police Computer Wing, DCRB, Crime Section of DPO, Single Digit Finger Print Unit, District Scientific Aid Unit and Dog Squad have been grouped together to form part of this District Crime Record Bureau.

DISTRICT CRIME AND INTELLIGENCE BUREAU :

This unit is working under the direct supervision of the Supdt.of Police, which would collect, intelligence and take, action regarding Curbag gambling, prostitution, drugs and other bad social elements. They are also supposed to work regarding offences of special importance and investigation of murder, dacoity and other sensational cases which are undetected. This unit is headed by a police inspector. He is assisted by a complement of Civil head constables.

FINGER PRINT UNIT :

This Wing is headed by an officer of the rank of Police Inspector. He is assisted by 01 Police Inspector, 01 Police sub-Inspector,1 Civil Head Constable, 02 Civil Constables. This wing is working directly under the control of Addl. Supdt of Police. It mainly deals with visiting scene of offence in theft cases and important cases

EXCISE AND LOTTERY BAN SQUAD :

The Govt. of Karnataka has banned the Sale of Lottery tickets and Liquors/illicit Liquors in the State. This Lottery and Liquors banned Squad is working to stop the sale of Liquors/illicit Liquors and also the sale of all types of Lotteries in the Dist.

DISTRICT ARMED RESERVE POLICE:-

The district armed reserve police force in this district is functioning under the the supervision of SP(DAR) Belgaum who is head of the District Armed Reserve and is assisted by 03 RPIs, 11 RSIs, 20 ARSIs, AHC's and APC's. This unit is providing standing guards, escorts, and striking force in emergent law and order situations.

MOTOR TRANSPORT SECTION:

This wing is placed at DAR, Belgaum and is functioning under the Supervision of SP (DAR) consisting of RPI (MTO), AHC Mechanic, AHC drivers, APC drivers, APC Motor cycle riders, APC mechanics and APC Cleaners. Motor vehicle section will look after the repairs and maintenance of all the Police Vehicles of the District..

(ii) THE POWERS & DUTIES OF OFFICERS(EXECUTIVE OFFICERS)

The duties and responsibilities are :

(1) Promote and preserve public order.

(2) Investigate crimes and apprehend the offenders and participate in subsequent legal proceedings connected therewith.

(3) Identify problems and situations that are likely to result in the commission of crime.

(4) Reduce the opportunities for the commission of crimes through preventive patrol and other appropriate police measures.

(5) Aid and co-operate with other concerned agencies in implementing other appropriate measures for prevention of crimes.

(6) Aid individuals who are in danger of physical harm.

(7) Create and to maintain a feeling of security in the community.

(8) Facilitate orderly movement of people and vehicles.

(9) Counsel and resolve conflicts and promote amity.

(10) Provide other appropriate services and afford relief to people in distress situations.

(11) Collect intelligence relating to matters affecting public peace and crimes in general including social and economic offence national integration and security.

(12) Perform such other duties as may be enjoined on them by law.

(13) The police officers have been given powers under the code of Criminal Procedure, 1973 (Act No.II of 1974), the Karnatak Police Act, 1963 (Karnataka Act No.4 of 1964), and several special acts notified by the Government of India and th Government of Karnataka in regard to these duties.

The powers and duties of Staff of Office administration

Superintendent of police is assisted by an Assistant Administrative Officer in his head Quarters for discharging the duties connecte with office administration. Asst. Administrative Officer is assisted by 03 section superintendents, 15 First Division Assistants, 2 Second Division Assistants. 09 Typists and 07 Dalayaths. The duties of the above administration staff are as noted below.

Assistant Administrative Officer:- Sri. L. G. Sonawadkar, Addl. Charge,

AAO is the chief of the ministerial staff. He is responsible for the efficient management and maintenance of discipline b exercising general supervision as follows:-

1. Exercising general supervision and control over the ministerial staff of the D.P.O. Belgaum
2. Scrutinising all tappals received in the office and sending them to Supdt. Of Police for perusal.
3. Signing of fair copies of routine communications addressed to sub-ordinate officers.
4. Sanction of CL to the ministerial staff coming under his control.
5. Acting as drawing and disbursing officer
6. Acting as Public Information Officer in Dist. Police Office.
7. Any other work entrusted by Supdt. of Police. and Addl Supdt. of Police. Belgaum.

Sl No	Name of the ministerial staff	Sections	Work Allotment
1.	Sri. S R Patil, Sect.Supdt.	EST Sec	1) Direct recruitment of CPCs, APCs, and WPCs with the assistance of CW of EST-I. 2) Maintenance of High Court and KAT Bangalore watch register and submission of reports to higher ups in this regards. 3) Inspection of current register of all sections under his control at least once in a month compulsorily and submission of inspection notes by 5th of each month. 4) Watching pendancy and personally ensure that report sent to higher ups / other offices and grievances are attended/settled in time. 5) Any other work entrusted by the superiors

Sl No	Name of the ministerial staff	Sections	Work Allotment
2.	Sri D S Haval, FDA	EST-1 –A	1) Discharge from service while under probationary period. 2) Voluntary retirement-compulsory retirement 3) Promotions CHC/AHC/ASI/ARSI/WHC 4) All transfers 5) Gradation list CPC, APC, WPC, CHC, AHC, WHC, ASI, ARSI. WASI. 6) KAT/High court/Supreme Court para-wise remarks along with submission of reply statement & sending monthly statements. 7) Monthly/Quarterly/Half yearly statements. of EST-I Section. 8) Any other work entrusted by the superiors
3.	Sri Praveen Y Bhajantri, SDA	EST-1 (B)	1) Declaration of probationary period Civil & DAR(All ranks) 2) Proposals for new OPs/PSs/CPI offices ...etc. 3) Notification for recruitment of CPCs/WPCs/APCs. Recruitment process of CPC/WPC/APC Publishing of Provisional list and final list. obtaining verification reports. 4) Issuing of metal numbers to CPC/APC/WPC. 5) Opening of SRs. 6) After completion of practical training – put up for postings of CPCs. 7) All medical register, roaster point register. etc to be maintained in c/w recruitment process. 8) Any other work entrusted by the superiors
4.	Sri S B. Pattar, FDA	EST-2 DE	1) Departmental Enquiries under rule 6 KSP (DP) Rules 1965/1989 & under rule 11 KCS(CCA) Rules 1957. 2) Suspension and release from Suspension. 3) Preliminary Enquiries. 4) Appeals, High Court, KAT & Civil cases pertaining to Major Departmental Enquiries. 5) All Statements pertaining to EST-II. 6) Causing entries about suspension release from suspension and punishments. 7) Any other work entrusted by the superiors
5.	Sri M M Shebannavar, SDA	EST-2 PR	1) Minor Departmental Enquiries under rule 7 of KSP (DP) Rules 1965/1989 2) DE under rule 12 of KCS (CCA) Rule 1957. 3) Preliminary Enquiries. 4) Appeals, High Court, KAT & Civil cases pertaining to Minor Departmental Enquiries. 5) Causing entries about these punishments. 6) Any other work entrusted by the superiors
6.	Sri B.M Mathapati, SDA	EST-3 A	1) Maintenance of Service register of 1400 CPCs & WPCs, 2) Pay fixation. 3) Stepping up of pay.

Sl No	Name of the ministerial staff	Sections	Work Allotment
			4) All types of increments, i.e. Annual Increments, Time Bound Advancement Increment,Addl. Increment, and Special Pay etc.) 5) EL for Encashment benefit (including in service, retired and Expired). 6) All types of leaves. 7) Causing entries in Service Registers about these sanctions. 8) Any other work entrusted by the superiors
7.	Sri. K.B Sunkapur, SDA	EST-4	1) All kinds of trainings. 2) All kinds of deputations of Police personnel's/Officers. 3) Proposal for continuance of temporary post of sweepers and other temporary staff. 4) The proposals for appointment on C.G. 5) Grant of exemption certificate from K.L.E. 6) Grants of permission to purchase House/Land/ Vehicle from PC to ASI grade. 7) Grant of permission for change of name. 8) Service register entry (Reward/ Award/ Appreciation letter. 9) Monthly assessments of Prob. PSIs. 10) Permission for different Dept Exmn & Posts. 11) Sanction of Casual leave for Prob. PSIs. 12) Any other work entrusted by the superiors
8.	Sri A B Gunjnal, SDA	EST-5	1. Maintenance of Service Registers of all APCs, AHCs. 2. Pay fixation. 3. Stepping up of pay. 4. All types of Increments (i.e Annual, Increments Time Bound Advancement increment, Additional Increment, Special Pay etc). 5. EL Encashment benefit (including in Service, retired and expired). 6. All types of leaves 7. Any other work entrusted by the superiors 8. GPF loans, advances and partial and annual withdrawals 9. Any other work entrusted by the superiors
9.	Sri B V Dasar, FDA	EST-6	1) Maintenance of SRs of, All Civil officers from ASIs to DSPs. All DAR Staff from ARSIs to RPIs All Wireless Staff and All Ministerial Staff. 2) Pay fixation of above Officials. 3) Stepping up of pay of above officials 4) All types of Increments (i.e. Annual Increments, Time Bound Advancement increment, Addl. Increment, Special Pay etc.) 5) EL for Encashment benefit (including in-service, retired and expired) 6) All types of leaves 7) Entries in Service Registers about the above sanctions. 8) Any other work entrusted by the superiors

Sl No	Name of the ministerial staff	Sections	Work Allotment
10.	Ku. G.S.Gadakari, SDA	EST-7	1. Maintenance of Service Registers of all WHCs/CHCs. 2. Pay fixation of above Officials. 3. Stepping up of pay of above Officials. 4. All types of Increments (i.e. Annual Increments, Time Bound Advancement increment, Additional Increment, Special Pay etc). 5. EL Encashment benefit (including in Service, retired and expired). 6. All types of leaves 7. Any other work entrusted by the superiors
11.	Sri M B Gaddi, FDA	Building	1. Payment of Rent & Charges of Police Stations/ CPI/DSP offices housed in private Buildings. 2. Sactioning of Property Taxes of Police Quarters. 3. The grant sanctioned from Chief office is to be utilized for repair of buildings belonging to Police Dept. 4. Providing of information called from Chief office pertaining to building section. 5. Lent charges of deployed police staff to various private units. 6. Vacating of Police Quarters alloted to Police officials Retiring/ Transfer/ Death. 7. Any other work entrusted by the superiors
12.	Sri K. R. Betageri, Section Supdt.	ACT-Section	1. Supervision and Control over the work of Ministerial staff working in Accounts Branch. 2. Compliance of Audit notes of AG Bangalore and Audit squad of Chief Office, Bangalore. 3. Maintenance of Movement Register of Ministerial Staff of D.P.O. 4. Preparation and Submission of Budget Estimates to Chief Office, Bangalore. 5. Any other work entrusted by the superiors
13.	Sri M N Balekundri,FDA	ACT-1	1. Transaction of General Cash of D.P.O. Belgaum and maintenance of Cash Book and maintenance of connected registers pertaining to Cash Section. 2. Any other work entrusted by the superiors
14.	Sri B R Hiremath, FDA	ACT-2	1. Monthly Pay Bills of entire staff of the District. 2. E.L.Encashment bill of Serving, Retired and expired staff. 3. 15:30 days Bills of Gazetted Holidays. 4. Refund Bills. 5. Entire Income Tax, Correspondences, recovery etc. of the entire staff. 6. Sending and receiving Last Pay Certificates (LPCs) of all serving, transferred, retired and expired Executive and Ministerial staff of the District. 7. Any other work entrusted by the superiors
15.	Sri R. M. Rachannavar, FDA	ACT-3	1. All supplementary Bills. 2. Sending and receiving of Barraward extracts and Non-drawal Certificates (NDCs).

Sl No	Name of the ministerial staff	Sections	Work Allotment
			3. pay advance 4. LIC and missing credits correspondence. 5. Any other work entrusted by the superiors
16	Sri Vishwanath Bakale, FDA	ACT-4	1. T.A. and Advance T.A. bills of entire Police force including DAR, Wireless, DCRB, DSB, FPB, Forest Squad and Ministerial staff. 2. Transfer, LTC and HTC bills of above staff. 3. Maintenance of Service stamps Account. 4. Hire charges of private Vehicles. Any other work entrusted by the superiors
17.	Sri B. A Doddannawar, SDA	ACT-5	1. All contingency bills (except repairs of Police vehicles) Police vehicles Insurance, Purchase of Tyres, Tubes & Batteries to Police vehicles, 2. Wages bills. 3. A.C. Bills. 4. Feeding charge Bills. 5. Medical reimbursement Bills. 6. Annual budget. 7. Arogya Bhagya Bills. 8. Telephone Bills. 9. Any other work entrusted by the superiors
18.	Sri A R Kamble, FDA	Store-3	1. Procurement of all types of stationary from Govt. Printing Press, Dharwad and Local Firms and issue 2. Procurement of all types of Registers and Forms from Govt. Printing Press, Dharwad and issue. 3. Purchase of equipment/articles for computers. 4. Old records-disposal. 5. Any other work entrusted by the superiors
19.	Smt S. B. Kapse, SDA	ACT-7	1. Weekly Off remuneration. 2. House Building, House Purchase and 3. House repairs advances. 4. Vehicle Purchase advances. 5. Festival Advances. 6. KGID & LIC Loans and Final withdrawals. 7. Electricity Bills. 8. Rent of Private Buildings Bills. 9. Sending of compliance to A.G.A/C Audit notes. 10. Any other work entrusted by the superiors
20.	Smt.S.R.Raibagkar, SDA	ACT-8	1. Benevolent Fund. 2. Ex-Police Officers Welfare Fund. 3. Sports Fund. 4. ABY sanctioning. 5. Preparation of EGIS/EFBF bills 6. Any other work entrusted by the superiors

Sl No	Name of the ministerial staff	Sections	Work Allotment
21.	Sri C G Chowkimath FDA	Pension	1. Preparation and Submission of Pension and Family Pension, and Extra Ordinary Pension papers to AG, Bangalore and Govt. 2. Civil, High Court and KAT cases about above matters. 3. Free Ration. 4. Retired/Death leave salary. 5. Any other work entrusted by the superiors
22.	Sri I. N. Patil, FDA, Addl charge.	PCMT Sec	1. PCMT Accounts preparation of Pay bills DC bills. 2. Any other work entrusted by the superiors
23	Sri I N Patil, FDA	PCMT	1. PCMT (EST) Maintenance of SRs etc., 2. Any other work entrusted by the superiors
24.	Sri L G Sonawadakar, Section Supdt.	Crime Sec	1. Supervision over the work of crime section staff and supervision over GB Section, Store 1,2 and 3 sections 2. Any other work entrusted by the superiors
25.	Sri M M Mulla, FDA	Crime-1	1. Investigation of heinous cases & maintanence of crime register, 2. CD filing, 3. Sanction of B & C case files, 4. Crime meeting proceedings, 5. Attendance of LA/LC/LQ question 6. Any other work entrusted by the superiors
26.	Sri M. B. Majati, FDA	Crime II	1. Express report of heinous cases, Sending of GCRs to higher ups, Sanction of extension of investigation of heinous cases, workdone statements, 2. Sending of monthly statements of crimes, 3. Case files of M V Act cases, 4. Press reports. 5. Any other work entrusted by the superiors
27	Sri M. Navalger, SDA	Crime III	1. Accidental Fire reports, 2. Sanction of compensation to victims of Atrocities (SC/ST) cases. 3. Investigation Bills. 4. Any other work entrusted by the superiors
28	Sri. R.V. Belawadi, SDA,	Crime-IV	1. Maintenance of progress reports of heinous cases. 2. Register (Cqs ದಾವೆ ರಜಿಸ್ಟರ) Correspondence of High Court & SPP of the State, 3. Court Strictures cases,sanction of rewards to police personnels and others for good work done 4. Any other work entrusted by the superiors
29	Sri B.S. D'souza,FDA	Crime-V	1. RTI Act Correspondance. 2. Investigation Bills. 3. Freedom Fighters Pension file. 4. Victims / Complainants day celebration file & Phone-in-programme file. 5. Villages adoption file. 6. Any other work entrusted by the superiors .

Sl No	Name of the ministerial staff	Sections	Work Allotment
30	Sri M. S Magadum SDA	Petition II	1. Petitions received from DC. 2. Military & All Lower Petitions. 3. Any other work entrusted by the superiors
31	Sri. S. G. Kavadi, FDA	Petition-1	1. All Higher Petitions. 2. Petitions received from Range Office. 3. Petitions received from Chief Office 4. Petitions received from Govt. GC, M.Ps, M.L.As, M.L.Cs, Ministers, NHRC and Karnataka State Womens Cell etc., 5. Any other work entrusted by the superiors
32	Sri A. M. Yadav, SDA	General Branch	1. Arms Licenses. 2. Mike Licenses. 3. Observance of all Govt. Celebrations (i.e. Sports, Police Flag Day, Commemoration Day, Independence Day ect. 4. All Misc. Correspondences. 5. All Meeting intimations. 6. Compliance of inspection notes of Range office 7. Any other work entrusted by the superiors
33	Sri M K Gasti, FDA	Store-1	1. All Kit Articles Receipts and supply. 2. Wireless and Furniture Purchases etc., 3. Any other work entrusted by the superiors
34	Sri S D Mangoankar, SDA	DAR Pay Bill	1. Monthly Pay, Supplementary Pay Bills of DAR Staff Belgaum. 2. Maintence of General Cash Book of DAR. 3. Any other work entrusted by the superiors
35	Sri J. F D.Souza,SDA	Store MT	1. Police Vehicle repairs proposals received from MTO / PI Foreman.PCMT Work Shop, Belgaum and their sanctions. 2. Correspondences of Police Vehicle of MT Section,DAR 3. Any other work entrusted by the superiors
36	Sri R N Patil, SDA	Tappal Sec	1. Outward Section 2. Any other work entrusted by the superiors
37	Sri V. S Savant, SDA	Tappal Sec	1. Outward Section 2. Any other work entrusted by the superiors
38.	Smt, P. M. Talakatanal, SDA	Tappal Sec	1. Inward Section 2. Any other work entrusted by the superiors
39.	Sri, R.M Panchal, SDA	Tappal Sec	1. Inward Section Assistant 2. Any other work entrusted by the superiors

CONFIDENTIAL BRANCH

1. Sri. Ratnakar, Stenographer

1. Maintenance of all confidential records and correspondence including Annual performance report and Annual property return respect of Officer and men.
2. Correspondence regarding permission to acquire movable and immovable properties by Police Officers (PSI and above).
3. Recommendation rolls regarding promotions from the rank of PSIs to PIs and PIs to DSPs.

. Recommendation for Presidents Police Medal and Chief Ministers Medals for executive staff.

. Any other work entrusted by the Superiors.

2. Smt. Sujata Danashetti, Stenographer

. Preparation of inspection notes drawn by Addl,S.P.

. Any other work entrusted by the Addl. S.P

YPING SECTION

1. Vacant. Typist (EST Sect)

1. Typing and preparation of fair copies of approved drafts in computers and return them to the case workers concerned under proper acknowledgement

2. Maintenance of fair copy register.

2. Smt.Asha Savant,- Typist, (Account Section.)

1. Typing and preparation of fair copies of approved drafts in computers and return them to the case workers concerned under proper acknowledgement

2. Maintenance of fair copy register.

3. Smt. Vimal. M. Jadhav, Typist (Crime & General Section)

1. Typing and preparation of fair copies of approved drafts in computers and return them to the case workers concerned under proper acknowledgement

2. Maintenance of fair copy register.

i) **The procedure followed in the decision making process, including channels of supervision and accountability;**

) The Superintendent of Police is assisted by the following Officers.

(a) Addl,Supdt.of Police,
(b) Deputy Supdt. of Police.
(c) Assistant Administrative officer
(d) Circle Inspector of Police,
(e) Police Inspector of special Units
(f) Police Sub-Inspectors.
(g) Assit. Sub-Inepectors.
(h) Head constables
(i) Constables.

v) **The norms set by it for the discharge of its functions:**

The administration of the Police throughout district or part thereof, shall be fully vested in the Superintendent of Police.. His ork is of varied nature as follows:

a) To keep the district peaceful and the public satisfied with the security afforded to persons and property.
b) To keep the force under control, in good discipline, well-trained, efficient and contented.
c) To maintain cordial relations with the Magistracy and other officials and non-officials.
d) To ensure that the transport, arms and ammunition. stores and buildings belonging to the department are maintained in good condition.
e) To promote good police-public relations.

f) To organize good intelligence arrangements.

i) To acquire full and detailed knowledge of the district and its current problems from the Police point of view.

j) To participate, to the extent possible and permissible, in welfare activities sponsored by official and non-offic agencies.

k) To gain the confidence and loyalty of sub-ordinates by personal integrity, impartiality, devotion to duty, and a hi sense of justice.

l) To ensure by consistent supervision over the force that the prevention, investigation and detection of crime in h district are properly and efficiently dealt with by the force under his command.

m) To get to know how all officers and men serving under him, redress their grievances, if any, encourage those w are promising and effectively deal with those who are guilty of misconduct.

l) To ensure the honesty and integrity of his subordinate officers.

m) To study crimes and criminals in his district as a whole.

n) To pay surprise visits to the police stations at regular intervals and check up whether officers and men are alert.

(v) The rules, regulations, instructions, manuals and records, held by it or under its control or used by its employe for discharging its functions;

Following rules, regulations, instructions, manuals are used for discharging the functions:

1) Police manual

2) Police Act

3) Criminal procedure code

4) Indian Penal Code

5) Local laws and Special Laws.

6) K.C.S.Rs

7) K.F.C.

8) M.C.E.

9) Office procedure

10) Other rules, regulations as per the requirements and RTI Act

11) K.C.S. (C.C. & A) Rules

12) K.S.P. (D.P) Rules

(vi) A statement of the categories of documents that are held by it or under its control

Following records are held by the Department:

(1) Recruitment of police constables

(2) Records of cases registered in the Police stations

(3) Routine Office records

(vii) The particulars of any arrangement that exists for consultation with, or representation by, the members of the public relation to the formulation of its policy or administration thereof:

Supdt. of Police nominates the members of the public for rendering their assistance to assist the police in security of proper preservation of public order etc. Supdt. of Police also constitutes Mohalla committee, peace committee and neighbourhood wat committees, involving members of the public with regard to maintenance of public order.

(viii) A statement of the boards, councils, committees and other bodies consisting of two or more persons constituted as its part or for the purpose of its advise, and as to whether meetings of those boards, councils, committees and other bodies are open to the public, or the minutes of such meetings are accessible for public:

The decisions and advise since taken by the Departmental Officers, no public involvement is entertained. However at the time of communal clashes and other sensitive situations, members of the public will be invited for holding peace committee meeting for bringing normalcy in the affected areas.

(ix) A directory of its officers and employees:

SL. NO.	NAME OF OFFICERS SHRIYUTHS	PRESENT CHARGE
S. P.		
1.	SANDEEP PATIL, IPS.	SUPERINTENDENT OF POLICE, BELGAUM
2.	S. H. GANGAREDDI, KSPS.	ADDL. SUPERINTENDENT OF POLICE, BELGAUM
3.	B. SHIVANNA, KSPS.	SUPERINTENDENT OF POLICE, DAR, BELGAUM
DSPS		
4.	I. A. PATIL	KHADE BAZAR SUB-DIVISION
5.	RAVI D. CHANNANAVAR.IPS,	MARKET SUB-DIVISION
6.	DR. M. ASHWINI	BELGAUM RURAL SUB-DIVISION
7	H. N. AMARAPUR	CHIKODI SUB-DIVISION
8,	B B KADAKOL	GOKAK SUB-DIVISION
9.	S.B. PATIL	BAILHONGAL SUB-DIVISION
10	A. S. GHORI	DCRB
11	P. A. KORWAR	DSP, Excise
CPIS		
KHADE BAZAR SUB-DIVISION		
12	SHANKARGOUDA PATIL	PI. KHADE BAZAR
13	B S BALACHANDRA	PI. UDYAMBAG.
14	A. CHANDRAPPA	PI. CAMP.
15	M. P. SARAVAGOL	PI.TILAKWADI
16	SATISHAKUMAR .S PATIL	CPI.TRAFFIC
MARKET SUB-DIVISION		
17	S. M. NAGARAJ	PI. MARKET
18	RAJAN Y. NAIK,	PI.SHAHAPUR
BELGAUM RURAL SUB-DIVISION		
19	S. D. SATYANAIK	CPI. BELGAUM RURAL
20	D. C. LAKKANNAVAR	CPI. BAGEWADI
21	VIRENDRAKUMAR	CPI. KHANAPUR
CHIKODI SUB-DIVISION		
22	L VENUGOPAL	CPI.CHIKKODI
23	J. M. KARUNAKARSHETTY	CPI.NIPPANI
24	BASAVARAJ YALIGAR	CPI.ATHANI
25	SHRIPAD .D. JALDE	CPI.RAIBAG

SL. NO.	NAME OF OFFICERS SHRIYUTHS	PRESENT CHARGE
GOKAK SUB-DIVISION		
26	KRISHNAMURTHY K.	CPI.GOKAK
27	S. M. OLEKAR	CPI.MUDALGI
28	S. B. GIRISH	CPI.HUKKERI
BAILHONGAL SUB-DIVISION		
29	ARUNKUMAR HAPPALI	CPI.BAILHONGAL
30	M.S NAIKAR	CPI.SAUDATTI
31	P.B NAIDU	CPI.RAMDURGA
32	S. R. KAMBLE	CPI.KITTUR
OTHER UNITS		
33	K. S. HATTI	PI. DSB.
34	SUNIL A. SAVADI.	PI. DCIB.
35	N. V. BARAMANI	PI. E & L BELGAUM
36	A. S. GUDIGOPPA	PI. E & L GOKAK
37	F. D. MURGOD	PI WIRLESS
38	Shivnagouda M. Hiregoudar	PI FPB. BELGAUM.
RPIS		
39	L. N. NAVALAGATTI	DAR UNIT
40	VACANT	DAR UNIT
41	VACANT	DAR UNIT
PSIS		
KHADE BAZAR SUB-DIVISION		
42	J. M. KALIMIRCHI	PSI.L&O KHADE BAZAR
43	S. B. PATIL	PSI.CB. KHADE BAZAR
44	S. M. KAMBLE	PSI. CB CAMP
45	S. S. KOUJALAGI	PSI. L&O CAMP
46	SANGAMESH DIDIGiNAL	PSI.T.WADI. L&O
47	S. A .SONAWANE	PSI.T.WADI. CB.
48	S.M. PATIL	PSI.TR (SOUTH) L&O
49	D. B. SHINDE	PSI. TR (SOUTH) CB
50	C .D .KARABANNAVAR	PSI. TR (NORTH) CB
51	N. A. RAJAGOLI	PSI. TR (NORTH) L&O
52	SIDDEGOWDA H. M	PSI. L&O UDYAMBAG
53	K .K. BASAPUR	PSI. CB. UDYAMBAG
54	K.S NAIK	WPSI. WOMAN PS.
MARKET SUB-DIVISION		
55	S.K. KALOJI	PSI. CB SHAHAPUR
56	VACANT	PSI. L&O.SHAHAPUR
57	SATISH . H. S.	PSI L&O MARKET
58	R. H. HALLUR	PSI. CB.MARKET

SL. NO.	NAME OF OFFICERS SHRIYUTHS	PRESENT CHARGE
59	M. B. ALLOLLI	PSI. L&O.APMC
60	S. F. LOHAR	PSI. CB.APMC
61	SHRIDEVI PATIL	PSI. L&O MALMARUTI
62	M. B. SAYYAD	PSI. MALMARUTI CB
BELGAUM RURAL SUB-DIVISION		
63	S. P. SINGHE	PSI. BGM.RURAL L&O
64	C. G. MATAPATHI	PSI. BGM.RURAL CB
65	P. R. CHANNAGIRI	PSI. KAKATI
66	VIJAYAKUMAR SINNUR	PSI. BAGEWADI
67	J. C. HONAKATTI	PSI. MARIHAL
68	A. M. VANAKUDRE	PSI. NANDAGAD
69	M. S. NIJAGUNI	PSI. CB KHANAPUR
70	R. D. SARWAD	PSI. L&O.KHANAPUR
CHIKODI SUB-DIVISION		
71	ANILKUMAR H. D	PSI. L&O CHIKODI
72	T. B. NEELAGAR	PSI. CB. CHIKODI
73	A. B. MAGI	PSI. NIPPANI TN L&O
74	S. B. GUDANNAVAR	PSI. NIPPANI TN CB
75	RAMCHANDRA H. BALLARY	PSI. CB. BCPS
76	YALLANAGOUDA NAVALAGATTI	PSI. L&O BCPS NIPPANI
77	S. V. SATARE	PSI NIPPANI RURAL
78	M. M. INDIKAR	PSI. SADALAGA
79	N. A INAMDAR	PSI. C B ATHANI
80	R. NAIKODI	PSI. L&O ATHANI
81	D. P. NIMBALKAR	PSI. L & O KUDACHI
82	M. B. GHODAKHINDI	PSI. CB. KUDACHI
83	SHRISHAIL GABI	PSI. KAGWAD
84	A M WAGHMODE	PSI. AIGALI
85	ARUN S. MURGUNDI	PSI. RAIBAG
GOKAK SUB-DIVISION		
86	L R. MASAGUPPI	PSI GOKAK RURAL
87	G. M. TOPINAKATTI	PSI. CB.GOKAK TOWN
88	S.K. BYAKOD	PSI L&O GOKAK TOWN
89	G. E. KALYANSHETTI.	PSI. HUKKERI
90	P. R. GANGENHALLI	PSI. L&O SANKESHWAR
91	BASAVARAJ KAMANABAIL	PSI. CB SANKESHWAR
92	B. K. MUKARTIHAL	PSI. Y'MARDI
93	D.K PATIL	PSI. KULGOD
94	M B GUJANAL	PSI. GHATAPRABHA
95	SURESHABABU R.B.	PSI. MUDALGI

SL. NO.	NAME OF OFFICERS SHRIYUTHS	PRESENT CHARGE
96	M. H. KAMBLE	PSI. ANKALGI
BAILHONGAL SUB-DIVISION		
97	SHOBHA BHOSALE	PSI. L&O BAILHONGAL
98	D. DHARMATTI	PSI. CB. BAILHONGAL
99	S. S. TAJIMTARIK	PSI. DODWAD
100	RAMESH HUGAR	PSI. KITTUR
101	R. S. KAPPATTANAVAR	PSI.CB.SAUDATTI
102	PRASHANT NAIK	PSI.L&O SAUDATTI
103	KUBER RAYMANE	PSI.NESARGI
104	S. M. VASTRAD	PSI.MURGOD
105	SANJEEV BALIGAR	PSI.L&O RAMDURG
106	U B KATTIKAR	PSI.RAMDURG. CB
107	V.D KABBURI	PSI KATKOL
OTHER UNIT		
108	S. B. NAIK	PSI.DSB
109	ARUNKUMAR G. V	PSI.DSB
110	RAJAPPA NAIk	PSI.DSA
111	H. K. BHAJANTRI	PSI.FMS
112	S B. KANGRALLI	PSI NH SQUAD
113	B. G. SUBBAPURMATH	PSI. DCIB
114	V. N. BAGEWADI	PSI, D.C.R.B.
115	VACANT	PSI, FPB
116	P.R. YAVAGAL	PSI, WIRELESS
117	VACANT	PSI, WIRELESS
118	VACANT	PSI, WIRELESS
119	VACANT	PSI, WIRELESS
120	VACANT	PSI, WIRELESS
121	Y. S. DHARNAIK	E & L BELGAUM
122	VACANT	E & L KHANAPUR
123	VACANT	E & L BAILHONGAL
124	VACANT	E & L SAVADATTI
125	VACANT	E & L HUKKERI
126	R. B. GOKAK	E & L GOKAK
127	M. B. HOLI	E & L CHIKKODI
128	B. M. HOSAMANI	E & L RAIBAG
129	VACANT	E & L ATHANI
130	VACANT	E & L NIPPANI
131	SANTOSH M BHOJAPPAGOL	RSI DAR UNIT
132	S A GHATAGE	RSI DAR UNIT
133	M Y KANGRALKAR	RSI DAR UNIT

SL. NO.	NAME OF OFFICERS SHRIYUTHS	PRESENT CHARGE
134	D.G.MUJAWAR	RSI DAR UNIT
135	N.G.SULDHAL	RSI DAR UNIT
136	K G MULLA	RSI DAR UNIT
137	N S PAMMAR	RSI DAR UNIT
138	G. B GUDDAKAR	RSI DAR UNIT
139	ASHOKKUMAR A. G.	RSI DAR UNIT
140	VACANT	RSI DAR UNIT
141	VACANT	RSI DAR UNIT STRIKING FORCE EXCISE

x) The monthly remuneration received by each of its officers and employees, including the system of compensation as provided in its regulations:

1) SPs 24450-31800 - pay as applicable

2) Addl.SP 18150-26925 - pay as applicable

3) DSPs 14050-25050 - Pay as applicable

4) PIs 10800-20025 - pay as applicable

5) PSIs 10000-18150 - pay as applicable

6) ASIs 7275-13350 - pay as applicable

7) HCs 6250-12000 - pay as applicable

8) PCs 5800-10500 - pay as applicable

9) AAO 11400-21600 - pay as applicable

10) Sec.Supdt 10000-18150 - pay as applicable

11) FDA 7275-13350 - pay as applicable

12) SDA/Typist 5800-10500 - pay as applicable

13) Dalayath 4800-7275 - pay as applicable

Pensionery Benefits etc. are allowed as per the Rules applicable from time to time.

XI) The budget allocated to each of its agency, indicating the particulars of all plans, proposed expenditures and reports on disbursements made :

Sl. No.	Details	Bud. Provision for 2012-13
1	Salary of officers. and men	61,50,35,738=00
2	Non-Salary (Contingency)	17,96,90,438=00

The unit officers will incur expenditure as per the powers vested with them

(xii) The manner of execution of subsidy programmes, including the amounts allocated and the details of beneficiaries of such programmes:

Not applicable

(xiii) Particulars of recipients of concessions, permits or authorizations granted by it:

-NIL-

(xiv) Details in respect of the information, available to or held by it, reduced in an electronic form:

Crime Criminal Information System & Crime Statistics of concerned Police stations are available with all Police Stations & District Police Office as a whole

(xv) The particulars of facilities available to citizens for obtaining information, including the working hours of a library or reading room, if maintained for public use:

General public can obtain information from the following unit officers.

SL No	Unit	Public information Officer	Asst. Public Information Officer	Appellate authority
1	Dist. Police Office	Asst.Admn. Officer (Addl.charge) L.G.Sonwadkar	Section Supdt EST S.R.PATIL	Supdt. Of Police Belgaum Dist.

Belgaum Market SUB-DIVISION			
SL No	Unit	Public information Officer	Appellate authority
1	DSP, Market Sub-Division	Senior writer of DSP	DSP, Market
2	Market PS	Sub - Inpector of Police,	Police Inspector.
3	Shahapur PS	Sub -Inspector of Police,	Police Inspector.
4	APMC PS	Asst.Sub-Inspector of Police	Sub-Inspector of Police
5	Malmaruti PS	Asst Sub-Inspector of Police	Sub-Inspector of Police
6	Women PS	Asst.Sub-Inspector of Police	Sub-Inspector of Police

Belgaum Khadebazar SUB-DIVISION			
1	DSP, Khadebazar Sub-Division	Senior writer of DSP	DSP, Khadebazar.
2	Khadebazar PS	Sub-Inspector of Police	Inspector of Police
3	Camp PS	Sub-Inspector of Police	Inspector of Police
4	Tilakwadi PS	Sub-Inspector of Police	Inspector of Police
5	Udyambag PS,	Sub-Inspector of Police	Inspector of Police
6	Traffic Circle, Belgaum	Senior HC/Writer of CPI	Circle Inspector of Police
7	Traffic South PS, Belgaum	Asst. Sub-Inspector of Police	Sub-Inspector of Police
8	Traffic North PS, Belgaum	Asst. Sub-Inspector of Police	Sub-Inspector of Police
Belgaum Rural SUB-DIVISION			
1	DSP, Belgaum Sub-Division	Senior writer of DSP	DSP, Belgaum rural
2	Belgaum Rural Circle	Senior writer of CPI	Circle Police-Inspector
3	Belgaum rural PS	Asst. Sub-Inspector of Police	Sub-Inspector of Police
4	Kakati PS	Asst. Sub-Inspector of Police	Sub-Inspector of Police
5	Bagewadi Circle	Senior writer of CPI	Circle Police-Inspector
6	Bagewadi PS	Asst. Sub-Inspector of Police	Sub-Inspector of Police
7	Marihal Ps	Asst. Sub-Inspector of Police	Sub-Inspector of Police
8	Khanapur Circle	Senior writer of CPI	Circle Police-Inspector
9	Khanapur PS	Asst. Sub-Inspector of Police	Sub-Inspector of Police
10	Nandagad PS	Asst. Sub-Inspector of Police	Sub-Inspector of Police

Bailhongal SUB-DIVISION

1	DSP, Bailhongal Sub-Division	Senior writer of DSP	DSP, Bailhongal
2	Bailhongal Circle	Senior HC/Writer of CPI	Circle Inspector of Police
3	Bailhongal PS	Asst. Sub-Inspector of Police	Sub-Inspector of Police
4	Nesargi PS	Asst. Sub-Inspector of Police	Sub-Inspector of Police
5	Savadatti Circle	Senior HC/Writer of CPI	Circle Inspector of Police
6	Savadatti PS	Asst. Sub-Inspector of Police	Sub-Inspector of Police
7	Murgod Ps	Asst. Sub-Inspector of Police	Sub-Inspector of Police
8	Ramadurga Circle	Senior HC/Writer of CPI	Circle Inspector of Police
9	Ramadurga PS	Asst. Sub-Inspector of Police	Sub-Inspector of Police
10	Katkol PS	Asst. Sub-Inspector of Police	Sub-Inspector of Police
11	Kittur Circle	Senior HC/Writer of CPI	Circle Inspector of Police
12	Kittur PS	Asst. Sub-Inspector of Police	Sub-Inspector of Police
13	Dodawad PS	Asst. Sub-Inspector of Police	Sub-Inspector of Police

Gokak SUB-DIVISION

1	DSP, Gokak Sub-Division	Senior writer of DSP	DSP, Gokak
2	Gokak Circle	Senior HC/Writer of CPI	Circle Inspector of Police
3	Gokak Town PS	Asst. Sub-Inspector of Police	Sub-Inspector of Police
4	Gokak Rural PS	Asst. Sub-Inspector of Police	Sub-Inspector of Police
5	Ankalgi PS	Asst. Sub-Inspector of Police	Sub-Inspector of Police
6	Hukkeri Circle	Senior HC/Writer of CPI	Circle Inspector of Police
7	Hukkeri PS	Asst. Sub-Inspector of Police	Sub-Inspector of Police
8	Sankeshwar PS	Asst. Sub-Inspector of Police	Sub-Inspector of Police
9	Yamakanamarti PS	Asst. Sub-Inspector of Police	Sub-Inspector of Police
10	Mudalgi Circle	Senior HC/Writer of CPI	Circle Inspector of Police
11	Mudalgi PS	Asst. Sub-Inspector of Police	Sub-Inspector of Police
12	Ghataprabha PS	Asst. Sub-Inspector of Police	Sub-Inspector of Police
13	Kulgod PS	Asst. Sub-Inspector of Police	Sub-Inspector of Police

Chikkodi SUB-DIVISION

1	DSP,ChikkodiSub-Division	Senior writer of DSP	DSP, Chikkodi
2	Chikkodi Circle	Senior HC/Writer of CPI	Circle Inspector of Police
3	Chikkodi PS	Asst. Sub-Inspector of Police	Sub-Inspector of Police
4	Sadalaga PS	Asst. Sub-Inspector of Police	Sub-Inspector of Police
5	Raibag Circle	Senior HC/Writer of CPI	Circle Inspector of Police
6	Raibag PS	Asst. Sub-Inspector of Police	Sub-Inspector of Police
7	Kudachi PS	Asst. Sub-Inspector of Police	Sub-Inspector of Police
8	Athani Circle	Senior HC/Writer of CPI	Circle Inspector of Police
9	Athani PS	Asst. Sub-Inspector of Police	Sub-Inspector of Police
10	Kagawad PS	Asst. Sub-Inspector of Police	Sub-Inspector of Police
11	Aigali PS	Asst. Sub-Inspector of Police	Sub-Inspector of Police
12	Nippani Circle	Senior HC/Writer of CPI	Circle Inspector of Police
13	Nippani Town PS	Asst. Sub-Inspector of Police	Sub-Inspector of Police
14	Nippani rural PS	Asst. Sub-Inspector of Police	Sub-Inspector of Police
15	Nippani BCPS	Asst. Sub-Inspector of Police	Sub-Inspector of Police

(xvi) Such other information as may be prescribed:

The other information of the Police Department is as under:

Sanctioned Strength of Executive Staff:

Sl.	Name of the Post	Civil	Women	Armed	KSRP	Wireless	FPB	Excise	Total
1.	S.P.	01	-	01	-	-	-	-	02
2.	ADDL.S.P	01	-	-	-	-	-	-	01
3.	DY.S.P.	06	01	-	-	-	-	01	08
4.	CPI/PI	23	-	-	-	01	01	02	27
5.	RPI	-	-	03	-	-	-	-	03
6.	PSI	71	02	-	-	05	01	10	89
07	RSI	-	-	10	-	-	-	01	11
08.	ASI/ARSI	160	04	20	-	09	-	-	193
09.	CHC	440	40	-	-	21	01	21	523
10	AHC	-	-	93	-	-	-	27	120
11.	CPC	1389	131	-	-	04	02	20	1546
12	APC	-	-	446	-	-	-	99	545
	Total	2091	178	573	-	40	05	181	3068

STATEMENT SHOWING THE SANCTIONED STRENGTH OF MINISTERIAL STAFF

1. Asst. Administrative Officer - 01
2. Section Superintendent. - 03
3. First Division Assistant - 15
4. Second Division Assistant - 22
5. Stenographers - 02
6. Typists - 09
7. Dalayath - 07

Total 59

STATEMENT SHOWING THE NUMBER OF SUB DIVISIONS/CIRCLES/POLICE STATIONS,AND OUT-POSTS IN BELGAUM DISTRICT.

Sl. No.	Name of the Unit	No.of Divisions	No. of Sub Divisions	No. of Circles	No. of Police Stations	No. of Out Posts
1	BELGAUM	01	06	15	44	18

P.R. 123

Superintendent of Belgaum Dist

ನೋಂದಣಿ ಮತ್ತು ಮುದ್ರಾಂಕ ಇಲಾಖೆ

ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು, ನಂ. 720, ಶಿಂಪಾ ಭವನ, 46ನೇ ಅಡ್ಡರಸ್ತೆ, 8ನೇ ಬ್ಲಾಕ್, ಜಯನಗರ, ಬೆಂಗಳೂರು ಇವರ ನಡವಳಿಗಳು:

ವಿಷಯ : ಶ್ರೀ ಸಿ ಕಣ್ಣನ್, ಉಪ ನೋಂದಣಾಧಿಕಾರಿ, ಉಪ ನೋಂದಣಿ ಕಛೇರಿ, ಜೇವರ್ಗಿ ಹಾಲಿ ಅನಧಿಕೃತ ಗೈರು ಹಾಜರಿಯಲ್ಲಿರುವ ಇವರನ್ನು ಸೇವೆಯಿಂದ ವಜಾಗೊಳಿಸುವ ಬಗ್ಗೆ ಆದೇಶ ಹೊರಡಿಸುವ ಕುರಿತು.

ಉಲ್ಲೇಖ :
1. ಜಿಲ್ಲಾ ನೋಂದಣಾಧಿಕಾರಿಗಳು, ಗುಲ್ಬರ್ಗಾ ಇವರ ಪತ್ರ ಸಂಖ್ಯೆ: ಜಿನೋಗು: ಸಿಬ್ಬಂದಿ: 1/2010-11/253 ದಿನಾಂಕ: 11-05-2010.
2. ಜಿಲ್ಲಾ ನೋಂದಣಾಧಿಕಾರಿಗಳು, ಗುಲ್ಬರ್ಗಾ ಇವರ ಕಾರಣ ಕೇಳುವ ನೋಟೀಸು ಸಂಖ್ಯೆ:ಜಿನೋಗು: ಸಿಬ್ಬಂದಿ-1/2010-11 ದಿನಾಂಕ: 26-04-2010.
3. ಈ ಕಛೇರಿಯ ಪತ್ರ ಸಂಖ್ಯೆ: ಸಿಬ್ಬಂದಿ-2-8/09-10 ದಿನಾಂಕ: 17-06-2010.
4. ಜಿಲ್ಲಾ ನೋಂದಣಾಧಿಕಾರಿಗಳು, ಗುಲ್ಬರ್ಗಾ ಇವರ ರೀಕಾಲ್ ನೋಟೀಸು ಸಂಖ್ಯೆ: ಜಿನೋಗು: ಸಿಬ್ಬಂದಿ-1/2010-11/124-125 ದಿನಾಂಕ: 05-07-2010.
5. ಜಿಲ್ಲಾ ನೋಂದಣಾಧಿಕಾರಿಗಳು, ಗುಲ್ಬರ್ಗಾ ಇವರ ಪತ್ರ ಸಂಖ್ಯೆ: ಜಿನೋಗು: ಸಿಬ್ಬಂದಿ-1/2010-11/147 ದಿನಾಂಕ: 13-07-2010.
6. ಈ ಕಛೇರಿಯ ಅನುಬಂಧ 1 ರಿಂದ 4 ರವರೆಗಿನ ದೋಷಾರೋಪಣಾ ಪಟ್ಟಿ ಸಂಖ್ಯೆ: ಇವಿ-(2)-1/11-12 ದಿನಾಂಕ: 26-04-2011.
7. ಜಿಲ್ಲಾ ನೋಂದಣಾಧಿಕಾರಿಗಳು, ಗುಲ್ಬರ್ಗಾ ರವರ ಪತ್ರ ಸಂಖ್ಯೆ: ಜಿನೋಗು: ಸಿಬ್ಬಂದಿ/2010-11/100 ದಿನಾಂಕ: 22-06-2011.
8. ಈ ಕಛೇರಿಯ ಪತ್ರ ಸಂಖ್ಯೆ: ಇವಿ-(2)-1/11-12 ದಿನಾಂಕ: 16-08-2011.
9. ಉಪ ನೋಂದಣಾಧಿಕಾರಿಗಳು, ಆನೇಕಲ್ ರವರ ಪತ್ರ ಸಂಖ್ಯೆ: ಉನೋಕಆ:ಇತರೆ:101/11-12 ದಿನಾಂಕ: 07-09-2011
10. ಈ ಕಛೇರಿಯ ಪತ್ರ ಸಂಖ್ಯೆ:ಇವಿ-(2)-1/11-12 ದಿನಾಂಕ: 12-09-2011.
11. ಈ ಕಛೇರಿಯ ಆರೋಪಣಾ ಪಟ್ಟಿ ಸಂಖ್ಯೆ: ಇವಿ-(2)-1/11-12, ದಿನಾಂಕ: 12-09-2011.
12. ಸಂಯುಕ್ತ ಕರ್ನಾಟಕ, ಮೈಸೂರು ಮಿತ್ರ ಮತ್ತು ಕನ್ನಡ ಪ್ರಭ ದಿನಪತ್ರಿಕೆಯಲ್ಲಿನ ಪ್ರಕಟಣೆ ದಿನಾಂಕ: 24-10-2011.

ಪ್ರಸ್ತಾವನೆ:

ಮೇಲೆ ಓದಲಾದ ಉಲ್ಲೇಖ (1) ರ ಪತ್ರದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು ಗುಲ್ಬರ್ಗಾರವರು ಶ್ರೀ ಸಿ. ಕಣ್ಣನ್, ಉಪ ನೋಂದಣಾಧಿಕಾರಿಗಳು, ಜೇವರ್ಗಿ ಇವರು ದಿನಾಂಕ: 10-04-2010 ರಿಂದ ಕಛೇರಿಯ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರಿಂದ ಸದರಿಯವರಿಗೆ ಗೈರು ಹಾಜರಿ ಬಗ್ಗೆ ಹೇಳಿಕೆ ನೀಡುವಂತೆ ಉಲ್ಲೇಖ (2) ರ ಕಾರಣ ಕೇಳುವ ನೋಟೀಸನ್ನು ಸದರಿಯವರ ನಾಲ್ಕು ವಿಳಾಸಗಳಿಗೆ ಕಳುಹಿಸಿದ್ದು, ನೋಟೀಸು ತಲುಪದೆ ವಾಪಸ್ಸು ಬಂದಿರುವುದರಿಂದ ಯಾವ ರೀತಿಯ ಕ್ರಮ ಜರುಗಿಸಬೇಕೆಂದು ನಿರ್ದೇಶನ ಕೋರಿದ ಮೇರೆಗೆ ಉಲ್ಲೇಖ (3) ರ ಪತ್ರದಲ್ಲಿ ಮತ್ತೊಮ್ಮೆ ರೀ-ಕಾಲ್ ನೋಟೀಸ್ ನೀಡುವಂತೆ ಸೂಚಿಸಲಾಗಿರುತ್ತದೆ. ಜಿಲ್ಲಾ ನೋಂದಣಾಧಿಕಾರಿಗಳು, ಗುಲ್ಬರ್ಗಾ ರವರು ಉಲ್ಲೇಖ (4) ರ ರೀ-ಕಾಲ್ ನೋಟೀಸನ್ನು ಶ್ರೀ ಕಣ್ಣನ್ ರವರ ನಾಲ್ಕು ವಿಳಾಸಗಳಿಗೆ ಅಂಚೆ ಮುಖಾಂತರ ಕಳುಹಿಸಿದ್ದು, ಸದರಿ ರೀ-ಕಾಲ್ ನೋಟೀಸ್ ಸಹ ತಲುಪದೇ ವಾಪಸ್ಸು ಬಂದಿದ್ದರಿಂದ ಜಿಲ್ಲಾ ನೋಂದಣಾಧಿಕಾರಿಗಳು ಗುಲ್ಬರ್ಗಾ ರವರು ಉಲ್ಲೇಖ (5) ರನ್ವಯ ಸದರಿ ಉಪ ನೋಂದಣಾಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಕೋರಿರುತ್ತಾರೆ.

ಈ ಹಿನ್ನೆಲೆಯಲ್ಲಿ ಶ್ರೀ ಸಿ ಕಣ್ಣನ್, ಉಪ ನೋಂದಣಾಧಿಕಾರಿ, ಉಪ ನೋಂದಣಿ ಕಛೇರಿ, ಜೇವರ್ಗಿ ಹಾಲಿ ಅನಧಿಕೃತ ಗೈರು ಹಾಜರಿಯಲ್ಲಿರುವ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಂಬಂಧ ಉಲ್ಲೇಖ (6) ರ ಕಾರಣ ಕೇಳುವ ನೋಟೀಸು ಮತ್ತು ಅನುಬಂಧ 1 ರಿಂದ 4 ರವರೆಗಿನ ದೋಷಾರೋಪಣಾ ಪಟ್ಟಿಯನ್ನು ಜಿಲ್ಲಾ ನೋಂದಣಾಧಿಕಾರಿಗಳು, ಗುಲ್ಬರ್ಗಾ ರವರಿಗೆ ಕಳುಹಿಸುತ್ತಾ, ಸದರಿ ಆರೋಪಣಾ ಪಟ್ಟಿಯನ್ನು ಶ್ರೀ ಸಿ. ಕಣ್ಣನ್, ಉಪ ನೋಂದಣಾಧಿಕಾರಿಗಳು, ಜೇವರ್ಗಿ ಅನಧಿಕೃತ ಗೈರು ಹಾಜರಿಯಲ್ಲಿರುವ ಇವರಿಗೆ ಜಾರಿ ಮಾಡುವಂತೆ ಸೂಚಿಸಿದ್ದು, ಉಲ್ಲೇಖ (7) ರನ್ವಯ ಜಿಲ್ಲಾ ನೋಂದಣಾಧಿಕಾರಿಗಳು, ಗುಲ್ಬರ್ಗಾ ರವರು ಶ್ರೀ. ಸಿ. ಕಣ್ಣನ್, ಉಪ ನೋಂದಣಾಧಿಕಾರಿ ಇವರು ದಿನಾಂಕ: 30-05-2011 ರಂದು ವೈದ್ಯಕೀಯ ರಜೆ ಅರ್ಜಿ ಕಳುಹಿಸಿದ್ದು, ಸದರಿ ಅರ್ಜಿಯಲ್ಲಿ ತನ್ನ ವಿಳಾಸವನ್ನು ನಂ. 4174/8, 2ನೇ ಮೈನ್, 3ನೇ ಕ್ರಾಸ್, ಸರ್ಜಾಪುರ, ಆನೇಕಲ್ ತಾಲ್ಲೂಕ್, ಬೆಂಗಳೂರು ಜಿಲ್ಲೆ ಎಂದು ನಮೂದಿಸಿದ್ದು, ಸದರಿ ವಿಳಾಸಕ್ಕೆ ಆರೋಪಣಾ ಪಟ್ಟಿಯನ್ನು RPAD ಮೂಲಕ ಕಳುಹಿಸಿದ್ದು, ಸದರಿ ಆರೋಪಣಾ

ಪಟ್ಟಿಯು ವಾಪಸ್ ಬಂದಿರುವುದಾಗಿ. ನೋಂದಾಯಿತ ಪತ್ರದ ಮೇಲೆ ವಿಳಾಸದಾರರು ಯಾರೆಂದು ಗೊತ್ತಾಗದ ಕಾರಣ ಸೆಂಡರ್‌ಗೆ ವಾಪಸ್ಸು ಸಲ್ಲಿಸಲಾಗಿದೆಯೆಂದು ಅಂಚೆ ಇಲಾಖೆಯವರು ಷರಾ ಬರೆದಿರುತ್ತಾರೆಂದು ವರದಿ ಮಾಡಿರುತ್ತಾರೆ.

ಆದ್ದರಿಂದ ಆಪಾದಿತರಾದ ಶ್ರೀ ಸಿ. ಕಣ್ಣನ್, ಉಪ ನೋಂದಣಾಧಿಕಾರಿ ಇವರಿಗೆ ದೋಷಾರೋಪಣಾ ಪಟ್ಟಿಯನ್ನು ಮುದ್ದಾಂ ಜಾರಿ ಮಾಡುವ ಸಂಬಂಧ ರಜೆ ಅರ್ಜಿಯಲ್ಲಿ ನಮೂದಿಸಿರುವ ವಿಳಾಸವಾದ ನಂ. 4174/8, 2ನೇ ಮೈನ್, 3ನೇ ಕ್ರಾಸ್, ಸರ್ಜಾಪುರ, ಆನೇಕಲ್ ತಾಲ್ಲೂಕ್, ಬೆಂಗಳೂರು ಜಿಲ್ಲೆ ಈ ವಿಳಾಸಕ್ಕೆ ಮುದ್ದಾಂ ಭೇಟಿ ನೀಡಿ ಕಾರಣ ಕೇಳುವ ನೋಟೀಸ್ ಮತ್ತು ಅನುಬಂಧ 1 ರಿಂದ 4 ರವರೆಗೆ ಇರುವ ಆರೋಪಣಾ ಪಟ್ಟಿಯನ್ನು ಶ್ರೀ ಸಿ. ಕಣ್ಣನ್‌ರವರಿಗೆ ಮುದ್ದಾಂ ಜಾರಿ ಮಾಡುವಂತೆ ಉಲ್ಲೇಖ (8) ರನ್ವಯ ಉಪ ನೋಂದಣಾಧಿಕಾರಿಗಳು, ಆನೇಕಲ್ ರವರಿಗೆ ಸೂಚಿಸಲಾಗಿತ್ತು.

ಉಪ ನೋಂದಣಾಧಿಕಾರಿಗಳು ಆನೇಕಲ್ ರವರು ಉಲ್ಲೇಖ (9) ರಲ್ಲಿ ಕಛೇರಿಯ ಪ್ರಥಮ ದರ್ಜೆ ಸಹಾಯಕರಾದ ಶ್ರೀ ಎಂ. ಎಂ. ಲೋಕೇಶ್ ರವರು ನಂ . 4174/8, 2ನೇ ಮೈನ್, 3ನೇ ಕ್ರಾಸ್, ಸರ್ಜಾಪುರ, ಆನೇಕಲ್ ತಾಲ್ಲೂಕ್, ಈ ವಿಳಾಸಕ್ಕೆ ಖುದ್ದಾಗಿ ಹೋಗಿ ವಿಚಾರಿಸಲಾಗಿ, ಶ್ರೀ ಸಿ. ಕಣ್ಣನ್ ಎಂಬ ವ್ಯಕ್ತಿ ಯಾರು ಇರುವುದಿಲ್ಲವೆಂದು ಸ್ಥಳಿಯರು ತಿಳಿಸಿರುತ್ತಾರೆಂದು ವರದಿ ಮಾಡಿರುತ್ತಾರೆ.

ಈ ಹಿನ್ನೆಲೆಯಲ್ಲಿ ಆರೋಪಣಾ ಪಟ್ಟಿಯನ್ನು ದಿನ ಪತ್ರಿಕೆಗಳ ಮುಖಾಂತರ ಆಪಾಧಿತರಾದ ಶ್ರೀ ಸಿ. ಕಣ್ಣನ್, ಉಪ ನೋಂದಣಾಧಿಕಾರಿಗಳು, ಜೇವರ್ಗಿ ಹಾಲಿ ಅನಧಿಕೃತ ಗೈರು ಹಾಜರಿಯಲ್ಲಿರುವ ಇವರಿಗೆ ಜಾರಿ ಮಾಡುವ ಸಂಬಂಧ ಉಲ್ಲೇಖ (10) ರನ್ವಯ ನಿರ್ದೇಶಕರು ವಾರ್ತಾ ಮತ್ತು ಪ್ರಚಾರ ಇಲಾಖೆ, ಬೆಂಗಳೂರು ಇವರಿಗೆ ಪತ್ರ ಬರೆದು ಉಲ್ಲೇಖ (11) ರ ಆರೋಪಣಾ ಪಟ್ಟಿಯನ್ನು ಎಲ್ಲಾ ಕನ್ನಡ ದಿನ ಪತ್ರಿಕೆಗಳ News Item ನಲ್ಲಿ ಪ್ರಕಟಿಸುವಂತೆ ಕೋರಲಾಗಿತ್ತು. ಉಲ್ಲೇಖ (12) ರನ್ವಯ ಸಂಯುಕ್ತ ಕರ್ನಾಟಕ, ಮೈಸೂರು ಮಿತ್ರ ಮತ್ತು ಕನ್ನಡ ಪ್ರಭ ದಿನ ಪತ್ರಿಕೆಗಳಲ್ಲಿ ದಿನಾಂಕ 24-10-2011 ರಂದು ಉಲ್ಲೇಖ (11) ರ ಆರೋಪಣಾ ಪಟ್ಟಿಯನ್ನು ಪ್ರಕಟಿಸಿರುತ್ತಾರೆ. ಸದರಿ ಆರೋಪಣಾ ಪಟ್ಟಿಯಲ್ಲಿ ತಿಳಿಸಿರುವಂತೆ ಸದರಿ ಕನ್ನಡ ದಿನ ಪತ್ರಿಕೆಗಳಲ್ಲಿ ಆರೋಪಣಾ ಪಟ್ಟಿ ಪ್ರಕಟಣೆಯಾದ 30 ದಿವಸಗಳ ಒಳಗೆ ಸದರಿ ಸಿ. ಕಣ್ಣನ್, ಉಪ ನೋಂದಣಾಧಿಕಾರಿಗಳು, ಜೇವರ್ಗಿ ಅನಧಿಕೃತ ಗೈರು ಹಾಜರಿಯಲ್ಲಿರುವ ಇವರು ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ ಮತ್ತು ಆರೋಪಣಾ ಪಟ್ಟಿಗೆ ಲಿಖಿತ ಸಮಜಾಯಿಷಿಯನ್ನು ಸಹ ನೀಡಿರುವುದಿಲ್ಲ.

ಈ ರೀತಿ ಮೇಲೆ ವಿವರಿಸಿರುವಂತೆ ಶ್ರೀ ಸಿ. ಕಣ್ಣನ್, ಉಪ ನೋಂದಣಾಧಿಕಾರಿ, ಉಪ ನೋಂದಣಿ ಕಛೇರಿ, ಜೇವರ್ಗಿ ಇವರು ದಿನಾಂಕ: 10-04-2010 ರಿಂದ ಈ ತಹಲ್ ವರೆಗೂ ಕಛೇರಿ ಕೆಲಸಕ್ಕೆ ಹಾಜರಾಗದೇ ಅನಧಿಕೃತ ಗೈರು ಹಾಜರಾಗಿರುವುದರಿಂದ, ಸದರಿಯವರಿಗೆ ದಿನಾಂಕ: 26-04-2010 ರಂದು ಕಾರಣ ಕೇಳುವ ನೋಟೀಸನ್ನು ಮತ್ತು ದಿನಾಂಕ: 05-07-2010 ರಂದು ರೀಕಾಲ್ ನೋಟೀಸ್ ಅನ್ನು ಕಳುಹಿಸಿದ್ದರು ಅವುಗಳು ಜಾರಿಯಾಗದೆ ಹಿಂದಿರುಗಿ ಬಂದಿರುವುದು ಮತ್ತು ದಿನಾಂಕ: 26-04-2011ರ ದೋಷಾರೋಪಣಾ ಪಟ್ಟಿ ಜಾರಿಯಾಗದೆ ಹಿಂದಿರುಗಿ ಬಂದಿರುವುದು ಹಾಗೂ ದಿನಾಂಕ: 12-09-2011ರ ಆರೋಪಣಾ ಪಟ್ಟಿಯನ್ನು ದಿನಾಂಕ 24-10-2011ರ ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ ಮತ್ತು ಮೈಸೂರು ಮಿತ್ರ ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟಿಸಿ ಅವಕಾಶ ನೀಡಿದ್ದರು ಸಹ ಸದರಿ ಸಿ. ಕಣ್ಣನ್, ಉಪ ನೋಂದಣಾಧಿಕಾರಿಗಳು, ಜೇವರ್ಗಿ ಅನಧಿಕೃತ ಗೈರು ಹಾಜರಿಯಲ್ಲಿರುವ ಇವರು ದಿನಾಂಕ: 10-04-2010 ರಿಂದ ಈ ತಹಲ್ ವರೆಗೂ ಅನಧಿಕೃತ ಗೈರು ಹಾಜರಿಯಲ್ಲಿರುವುದರಿಂದ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡ ಇವರ ವಿರುದ್ದದ ಆರೋಪಣಾ ಪಟ್ಟಿಗೆ ಇವರು ಯಾವುದೇ ರೀತಿಯ ಲಿಖಿತ ಸಮಜಾಯಿಷಿಯನ್ನು ಸಹ ನೀಡದೇ ಇರುವುದರಿಂದ ಸದರಿಯವರ ವಿರುದ್ಧ ಇಲಾಖಾ ವಿಚಾರಣೆ ನಡೆಸುವುದು ಸಾಧ್ಯವಾಗದೆ ಇರುವುದರಿಂದ ಶ್ರೀ ಸಿ. ಕಣ್ಣನ್, ಉಪ ನೋಂದಣಾಧಿಕಾರಿಗಳು ಇವರನ್ನು 1957ರ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಾವಳಿಯ ನಿಯಮ 8(viii) ಮತ್ತು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1958 ರ ನಿಯಮ 108ರ ಪ್ರಕಾರ ಸೇವೆಯಿಂದ ವಜಾಗೊಳಿಸುವುದು ಸೂಕ್ತವೆಂದು ಮನಗಂಡು ಈ ಕೆಳಕಂಡ ಆದೇಶ ಹೊರಡಿಸಲಾಗಿದೆ.

ಆದೇಶ ಸಂಖ್ಯೆ: ಇವಿ-(2)-1/2011-12, ದಿನಾಂಕ: 16-01-2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಾವಳಿ 1957 ರ ನಿಯಮ 11-ಎ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಎಂ.ಬಿ. ದ್ಯಾಬೇರಿ, ಭಾ.ಆ.ಸೇ, ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಹಾಗೂ ಶಿಸ್ತು ಪ್ರಾಧಿಕಾರಿಯಾದ ನಾನು ಕೆ.ಸಿ.ಎಸ್. (ಸಿಸಿಎ) ನಿಯಮಾವಳಿ 1957 ರ ನಿಯಮ 8(viii) ರಲ್ಲಿ ನಿರ್ಧಿಷ್ಟ ಪಡಿಸಿರುವಂತೆ ಮತ್ತು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1958 ರ ನಿಯಮ 108 ರ ಪ್ರಕಾರ ಶ್ರೀ ಸಿ. ಕಣ್ಣನ್, ಉಪ ನೋಂದಣಾಧಿಕಾರಿಗಳು, ಉಪ ನೋಂದಣಿ ಕಛೇರಿ, ಜೇವರ್ಗಿ (ಹಾಲಿ ಅನಧಿಕೃತ ಗೈರು ಹಾಜರಿಯಲ್ಲಿರುವ) ಇವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ವಜಾ ಮಾಡಿರುತ್ತೇನೆ.

ಎಂ.ಬಿ. ದ್ಯಾಬೇರಿ, ಭಾ.ಆ.ಸೇ
ಶಿಸ್ತು ಪ್ರಾಧಿಕಾರಿ ಹಾಗೂ ನೋಂದಣಿ ಮಹಾಪರಿವೀಕ್ಷಕರು ಮತ್ತು
ಮುದ್ರಾಂಕಗಳ ಆಯುಕ್ತರು, ಬೆಂಗಳೂರು

ಪಿ.ಆರ್. 70

ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ

ಉಪನಿರ್ದೇಶಕರವರ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ, ದಾವಣಗೆರೆ ಜಿಲ್ಲೆ, ದಾವಣಗೆರೆ

ಸಂಖ್ಯೆ: ಆ3 ದೂರು ಸಿ.ಸಿ.ಎ. 22/2009-10, ದಿನಾಂಕ: 12-01-2012

ಅಧಿಕೃತ ಜ್ಞಾಪನ

ವಿಷಯ: ಶ್ರೀ.ಟಿ.ವಿ.ಹನುಮಂತರೆಡ್ಡಿ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ದ್ಯಾಮವ್ವನಹಳ್ಳಿ. ದಾವಣಗೆರೆ [ಉ] ವಲಯ ಇವರ ಅನಧೀಕೃತ ಗೈರುಹಾಜರಿ ಬಗ್ಗೆ.

ಉಲ್ಲೇಖ :
1) ಕ್ಷೇತ್ರ ಶಿಕ್ಷಣಾಧಿಕಾರಿಗಳು, ದಾವಣಗೆರೆ [ಉ] ವಲಯ ಇವರ ಪತ್ರ ಸಂಖ್ಯೆ: ಸಿ1[6] ಪ್ರಾಶಾಶಿ.ಎಸ್.ಆರ್.48/2004-05 ದಿನಾಂಕ: 07-12-2009
2) ಈ ಕಛೇರಿಯ ಕಾರಣ ಕೇಳಿ ನೋಟೀಸ್ ಪತ್ರ ಸಂಖ್ಯೆ: ಆ3 ದೂರು ಸಿ.ಸಿ.ಎ. 22/2009-10 ದಿನಾಂಕ: 30-01-2010
3) ಕ್ಷೇತ್ರ ಶಿಕ್ಷಣಾಧಿಕಾರಿಗಳು, ದಾವಣಗೆರೆ [ಉ] ವಲಯ ಇವರ ಪತ್ರ ಸಂಖ್ಯೆ: ಸಿ1[6] ಪ್ರಾಶಾಶಿ.ಎಸ್.ಆರ್.48/2004-05 ದಿನಾಂಕ:: 14-06-2010
4) ಈ ಕಛೇರಿಯ ನೋಟೀಸ್ ಪತ್ರ ಸಂಖ್ಯೆ: ಆ3 ದೂರು ಸಿ.ಸಿ.ಎ. 22/2009-10 ದಿನಾಂಕ: 16-12-2010
5) ಕ್ಷೇತ್ರ ಶಿಕ್ಷಣಾಧಿಕಾರಿಗಳು, ದಾವಣಗೆರೆ [ಉ] ವಲಯ ಇವರ ಪತ್ರ ಸಂಖ್ಯೆ: ಸಿ1[6] ಪ್ರಾಶಾಶಿ.ಎಸ್.ಆರ್.48/2004-05 ದಿನಾಂಕ:17-1-2011
6) ಈ ಕಛೇರಿಯ ಆದೇಶ ಪತ್ರ ಸಂಖ್ಯೆ: ಆ3 ದೂರು ಸಿ.ಸಿ.ಎ. 22/2009-10 ದಿನಾಂಕ: 14-09-2011
7) ವಿಚಾರಣಾಧಿಕಾರಿಗಳ ವರದಿ ದಿನಾಂಕ: 04-11-2011
8) ಹೊಸದಿಗಂತ ದಿನ ಪತ್ರಿಕೆಯಲ್ಲಿ ದಿನಾಂಕ: 08-12-2011 ರಂದು ಪ್ರಕಟಗೊಂಡ ನೋಟೀಸ್ ಮೇರೆಗೆ

ಪ್ರಸ್ತಾವನೆ:-

ಶ್ರೀ.ಟಿ.ವಿ.ಹನುಮಂತರೆಡ್ಡಿ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ದ್ಯಾಮವ್ವನಹಳ್ಳಿ, ದಾವಣಗೆರೆ [ಉತ್ತರ] ವಲಯ ಇವರು ದಿನಾಂಕ: 27-07-2004 ರಿಂದ ಯಾವುದೇ ರಜೆ ಅರ್ಜಿಯನ್ನು ಸಲ್ಲಿಸದೇ ಹಾಗೂ ಅನುಮತಿ ಪಡೆಯದೇ ಶಾಲಾ ಕರ್ತವ್ಯಕ್ಕೆ ಅನಧೀಕೃತವಾಗಿ ಗೈರುಹಾಜರಾಗಿರುತ್ತಾರೆ. ಇವರ ಗೈರುಹಾಜರಿ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉತ್ತರ ವಲಯ ಇವರು ಉಲ್ಲೇಖ [1]ರ ಪತ್ರದಲ್ಲಿ ಶಿಸ್ತು ಕ್ರಮಕ್ಕಾಗಿ ಶಿಫಾರಸ್ಸು ಮಾಡಿರುತ್ತಾರೆ.

ಉಲ್ಲೇಖ [2]ರಲ್ಲಿ ಈ ಪ್ರಾಧಿಕಾರದಿಂದ ದಿನಾಂಕ: 30-1-2010 ರಂದು ಕಾರಣ ಕೇಳಿ ನೋಟೀಸನ್ನು ಹೊರಡಿಸಿ ಕರ್ತವ್ಯಕ್ಕೆ ಹಾಜರಾಗಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ದಿನಾಂಕ: 19-03-2010 ರಂದು ನೊಂದಾಣಿ ಅಂಚೆ ಮೂಲಕ ಕಳುಹಿಸಲಾಗಿ ಸದರಿ ಅಂಚೆಯು ದಿನಾಂಕ: 24-03-2010 ರಂದು ಮರಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ವಾಪಾಸು ಬಂದಿರುತ್ತದೆ.

ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳು, ದಾವಣಗೆರೆ [ಉತ್ತರ] ವಲಯ ರವರು ನೊಂದಾಣಿ ಅಂಚೆ ವಾಪಾಸು ಬಂದ ನಂತರ ಅವರ ಕಛೇರಿಯ ಶ್ರೀ.ಹೆಚ್.ಟೋಗ್ಯಾನಾಯ್ಕ, ಶಿಕ್ಷಣ ಸಂಯೋಜಕರನ್ನು ಅವರನ್ನು ಸ್ವಂತ ವಿಳಾಸಕ್ಕೆ ದಿನಾಂಕ: 15-05-2010 ರಂದು ನಿಯೋಜಿಸಿ ನೋಟೀಸನ್ನು ಜಾರಿಗೊಳಿಸಲು ಸೂಚಿಸಿರುತ್ತಾರೆ. ನಿಯೋಜಿತರು ಸದರಿ ಶಿಕ್ಷಕರ ಸ್ವಂತ ವಿಳಾಸಕ್ಕೆ ಭೇಟಿನೀಡಿ ವಿಚಾರಿಸಿದಾಗ ಅವರ ತಂದೆ ಶ್ರೀ.ಟಿ.ವಾಸುದೇವರೆಡ್ಡಿ ಮತ್ತು ತಾಯಿ ಪುಟ್ಟಮ್ಮ ಇವರುಗಳು ನಮ್ಮ ಮಗ ಆರು ವರ್ಷಗಳ ಹಿಂದೆ ದಾವಣಗೆರೆಗೆ ಹೋಗಿಬರುವುದಾಗಿ ತಿಳಿಸಿ ಹೋದವರು ಇಲ್ಲಿಯವರೆಗೂ ಹಿಂದಿರುಗಿ ಬಂದಿರುವುದಿಲ್ಲ ಎಂದು ಮನೆಗೆ ಭೇಟಿನೀಡಿದ ಶಿಕ್ಷಣ ಸಂಯೋಜಕರಿಗೆ ತಿಳಿಸಿರುತ್ತಾರೆ ಎಂದು ಉಲ್ಲೇಖ [3]ರ ಪತ್ರದಲ್ಲಿ ವರದಿ ಮಾಡಿರುತ್ತಾರೆ.

ಈ ಕ್ರಮದ ನಂತರವೂ ಸಹ ಸದರಿ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ, ನಂತರ ಸದರಿ ಶಿಕ್ಷಕರ ಮೇಲೆ ಕರ್ನಾಟಕ ನಾಗರೀಕ ಸೇವಾ [ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ] ನಿಯಮಗಳು 1957ರ ನಿಯಮ 11 ರಡಿ ಇಲಾಖಾ

ವಿಚಾರಣೆಯನ್ನು ನಡೆಸಲು ತೀರ್ಮಾನಿಸಿ ಇವರ ಮೇಲಿನ ಅನಧೀಕೃತ ಗೈರುಹಾಜರಿಯ ಆರೋಪದ ಕುರಿತು ದೋಷಾರೋಪಣಾ ಪಟ್ಟಿ ಅನುಬಂಧ 1 ರಿಂದ 4ನ್ನು ತಯಾರಿಸಿ, ಉಲ್ಲೇಖ [4]ರ ದಿನಾಂಕ: 16-12-2010 ರ ನೋಟೀಸ್‌ನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ದಾವಣಗೆರೆ ಉತ್ತರ ವಲಯ ಇವರಿಗೆ ಆರೋಪಿತ ಶಿಕ್ಷಕರಿಗೆ ಜಾರಿಗೊಳಿಸಲು ಸೂಚನೆ ನೀಡಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿಗಳು, ದಾವಣಗೆರೆ [ಉತ್ತರ] ವಲಯ ಇವರು ಸದರಿ ಶಿಕ್ಷಕರಿಗೆ ದಿನಾಂಕ: 17-01-2011 ರ ಪತ್ರದ ಮೂಲಕ ಅವರ ಸ್ವಂತ ವಿಳಾಸಕ್ಕೆ ದೋಷಾರೋಪಣಾ ಪಟ್ಟಿಯನ್ನು ನೊಂದಾಣಿ ಅಂಚೆ ಮೂಲಕ ಕಳುಹಿಸಲಾಗಿದೆ ಎಂದು ಉಲ್ಲೇಖ [5]ರ ಪತ್ರದಲ್ಲಿ ವರದಿ ಮಾಡಿರುತ್ತಾರೆ. ಆದರೆ ಸದರಿ ಶಿಕ್ಷಕರಿಂದ ದೋಷಾರೋಪಣಾ ಪಟ್ಟಿಯಲ್ಲಿನ ಆರೋಪದ ಕುರಿತು ರಕ್ಷಣಾ ಹೇಳಿಕೆಯು ದಿನಾಂಕ: 14-09-2011 ರವರೆಗೆ ಸ್ವೀಕೃತವಾಗಿರುವುದಿಲ್ಲ.

ನಂತರ ಇವರ ದಿನಾಂಕ: 27-07-2004 ರಿಂದ ಆಗಿರುವ ಅನಧೀಕೃತ ಗೈರುಹಾಜರಿ ಆರೋಪದ ಕುರಿತು ವಿಚಾರಣಾ ಪ್ರಾಧಿಕರ ರಚಿಸಿ, ವಿಚಾರಣೆ ನಡೆಸಿ ವರದಿಯನ್ನು ಪಡೆದು ಮುಂದಿನ ಕ್ರಮಜರುಗಿಸಲು ತೀರ್ಮಾನಿಸಿ, ಉಲ್ಲೇಖ [6]ರ ದಿನಾಂಕ: 14-09-2011 ರ ಆದೇಶದಲ್ಲಿ ವಿಚಾರಣಾ ಪ್ರಾಧಿಕಾರ ರಚಿಸಿ ಸದರಿ ಶಿಕ್ಷಕರ ಗೈರುಹಾಜರಿ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ವರದಿ ಮಾಡಲು ಸೂಚಿಸಲಾಗಿತ್ತು.

ಉಲ್ಲೇಖ [7] ರ ದಿನಾಂಕ: 04-11-2011 ರಪತ್ರದಲ್ಲಿ ವಿಚಾರಣಾ ವರದಿಯನ್ನು ಸಲ್ಲಿಸಿರುತ್ತಾರೆ, ಪರಿಶೀಲಿಸಲಾಗಿ ಸದರಿ ಶಿಕ್ಷಕರ ದಿನಾಂಕ: 27-07-2004 ರಿಂದ ಅನಧೀಕೃತ ಗೈರುಹಾಜರಿ ಬಗ್ಗೆ ವಿಚಾರಣೆಯನ್ನು ದಿನಾಂಕ: 21-10-2011 ರಂದು ನಡೆಸಿದ್ದು, ಆರೋಪಿತ ಶಿಕ್ಷಕರು ಗೈರುಹಾಜರಾಗಿದ್ದು, ಸಾಕ್ಷಿಗಳು ಹಾಜರಾಗಿರುತ್ತಾರೆ. ಇದರಿಂದ ಸದರಿ ಶಿಕ್ಷಕರ ಅನಧೀಕೃತ ಗೈರುಹಾಜರಿ ದೃಡಪಟ್ಟಿದ್ದು, ಇವರ ಮೇಲಿನ ಆರೋಪ ಸಾಬೀತಾಗುತ್ತದೆ ಎಂದು ವರದಿ ಮಾಡಿರುತ್ತಾರೆ.

ಈ ಹಿನ್ನೆಲೆಯಲ್ಲಿ ಸದರಿ ನೌಕರರಿಗೆ ಅಂತಿಮ ಅವಕಾಶ ನೀಡುವ ಸಂಬಂಧವಾಗಿ ಉಲ್ಲೇಖ [8]ರನ್ವಯ ದಿನಾಂಕ: 08-12-2011 ರಂದು ರಾಜ್ಯದಾದ್ಯಂತ ಪ್ರಸಾರವಿರುವ ಹೊಸದಿಗಂತ ದಿನ ಪತ್ರಿಕೆಯಲ್ಲಿ 15 ದಿನದೊಳಗಾಗಿ ಕರ್ತವ್ಯದ ಮೇಲೆ ಹಾಜರಾಗುವಂತೆ ಸೂಚಿಸಿ ಪ್ರಕಟಣೆಯನ್ನು ಹೊರಡಿಸಲಾಯಿತು. ಈ ಪ್ರಕಟಣೆಯ ನಂತರವೂ ದಿನಾಂಕ: 02-01-2011 ರವರೆಗೆ ಸದರಿ ನೌಕರರು ಈ ಪ್ರಾಧಿಕಾರದ ಮುಂದೆ ಹಾಜರಾಗಿ ಅವರಿಗೆ ಕರ್ತವ್ಯಕ್ಕೆ ಹಾಜರಾಗುವ ಕುರಿತು ಅವರಿಗಿರುವ ತೊಂದರೆಯ ಕುರಿತು ಅಹವಾಲನ್ನು ಹೇಳಿಕೊಂಡಿರುವುದಿಲ್ಲ ಹಾಗೂ ಕರ್ತವ್ಯಕ್ಕೆ ಹಾಜರಾಗಲು ಮನವಿ ಸಲ್ಲಿಸಿರುವುದಿಲ್ಲ.

ಪ್ರಯುಕ್ತ ಸದರಿ ನೌಕರರು ಒಬ್ಬ ಜವಬ್ದಾರಿಯುತ ಸರ್ಕಾರಿ ನೌಕರರಾಗಿದ್ದು ಈ ರೀತಿ ಅನಧೀಕೃತ ಗೈರುಹಾಜರಾಗುವುದರೊಂದಿಗೆ ಶಾಲಾ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯುಂಟು ಮಾಡುವುದರೊಂದಿಗೆ ಬೇಜವಬ್ದಾರಿತನದಿಂದ ವರ್ತಿಸಿ ತಾವು ಕರ್ತವ್ಯದ ಮೇಲೆ ಮುಂದುವರೆಯಲು ಇಚ್ಚೆ ಇಲ್ಲವೆಂಬುದನ್ನು ಪರೋಕ್ಷವಾಗಿ ಈ ಪ್ರಾಧಿಕಾರಕ್ಕೆ ಮನವರಿಕೆ ಮಾಡಿರುತ್ತಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಸದರಿ ನೌಕರರ ನಡವಳಿಕೆಗಳು ಕರ್ನಾಟಕ ನಾಗರೀಕ ಸೇವಾ [ನಡತೆ] ನಿಯಮಗಳು 1966ರ ನಿಯಮ 3 ರ ಉಪನಿಯಮ [1], [2] ಮತ್ತು [3] ವಿರುದ್ದವಾಗಿರುವುದು ದೃಡಪಟ್ಟಿರುವುದರಿಂದ ಸದರಿ ನೌಕರರನ್ನು ಕರ್ತವ್ಯದಿಂದ ವಜಾಗೊಳಿಸುವ ಸಂಬಂಧ ಈ ಕೆಳಗಿನ ಆದೇಶವನ್ನು ಹೊರಡಿಸಿರುತ್ತೇನೆ.

ಆದೇಶ:–

ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಶ್ರೀ.ಬಿ.ಎ.ರಾಜಶೇಖರ, ಶಿಸ್ತುಪ್ರಾಧಿಕಾರಿ ಮತ್ತು ಉಪನಿರ್ದೇಶಕ [ಆಡಳಿತ] ಆದ ನಾನು ಕರ್ನಾಟಕ ನಾಗರೀಕ ಸೇವಾ [ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ] ನಿಯಂಗಳು 1957ರ ನಿಯಮ 7 ರಲ್ಲಿ ಹಾಗೂ ನಿಯಮ 9 ರಲ್ಲಿನ ['ಗ' ಮತ್ತು 'ಪ' ನಲ್ಲಿನ] ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1957ರ ನಿಯಮ 108 ರ ರೀತ್ಯಾ ಶ್ರೀ.ಟಿ.ವಿ.ಹನುಮಂತರೆಡ್ಡಿ, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ದ್ಯಾಮವ್ವನಹಳ್ಳಿ, ದಾವಣಗೆರೆ [ಉತ್ತರ] ವಲಯ ರವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಿದೆ.

ಬಿ.ಎ.ರಾಜಶೇಖರ,
ಶಿಸ್ತುಪ್ರಾಧಿಕಾರಿ ಹಾಗೂ ಉಪನಿರ್ದೇಶಕ [ಆಡಳಿತ]
ಸಾರ್ವಜನಿಕ ಶಿಕ್ಷಣ ಇಲಾಖೆ, ದಾವಣಗೆರೆ

ಪಿ.ಆರ್. 72

ಜಲಸಂಪನ್ಮೂಲ ಇಲಾಖೆ

ಮುಖ್ಯ ಇಂಜಿನಿಯರ್‌ರವರ ಕಛೇರಿ, ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಆನಂದರಾವ್ ವೃತ್ತ, ಬೆಂಗಳೂರು.

ಜ್ಞಾಪನಾ ಪತ್ರ

ಸಂ: ಜಸಂಅಸಂ/ಇಎಸ್‌ಕ್ಯೂ-2/ಲಘು ಕೂಲಿ/ಸ.ಸೇ.ವಜಾ/2011-12, ದಿನಾಂಕ:23.02.2012

ವಿಷಯ : ಕು. ಎಂ.ಸಿ.ಭಜಂತ್ರಿ, ಲಘು ಕೂಲಿ ಇವರು ಅನಧಿಕೃತ ಗೈರು ಹಾಜರಾಗಿರುವುದರಿಂದ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ.

ಉಲ್ಲೇಖ :

1) ವ್ಯವಸ್ಥಾಪಕ ನಿರ್ದೇಶಕರು, ಕನೀನಿನಿ, ಧಾರವಾಡ, ಇವರು ಹೊರಡಿಸಿದ ಕಾರಣ ಕೇಳುವ ನೋಟೀಸ್ ಸಂ: ಕನೀನಿ/121/ಎಎಸ್‌ಟಿ/ಸಿ1/08/5068 ದಿ: 23.12.2009.

2) ಪ್ರಧಾನ ಕಾರ್ಯದರ್ಶಿಗಳು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಕನೀನಿನಿ, ಧಾರವಾಡ, ಇವರು ವಿಚಾರಣಾಧಿಕಾರಿಗಳನ್ನು ನೇಮಕ ಮಾಡಿದ ಆದೇಶ ಸಂ: ಕನೀನಿ/ಕೇಕ/103/ಎಎಸ್‌ಟಿ/ಸಿ1/08/6976 ದಿ: 31.03.2010.

3) ಪ್ರಧಾನ ಕಾರ್ಯದರ್ಶಿಗಳು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಕನೀನಿನಿ, ಧಾರವಾಡ, ಇವರ ಪತ್ರ ಸಂ: ಕನೀನಿ/ಕೇಕ/121/ಎಎಸ್‌ಟಿ/ಸಿ-1/08/1804, ದಿ: 30.06.2011.

4) ಈ ಕಛೇರಿಯಿಂದ ಹೊರಡಿಸಿದ 2ನೇ ಕಾರಣ ಕೇಳುವ ನೋಟೀಸ್ ಸಂ: ಜಸಅ/ ಇಎಸ್‌ಕ್ಯೂ-2/ಲಘುಕೂಲಿ/ಇವಿವ/2010-11, ದಿ: 25.08.2011.

ಪ್ರಸ್ತಾವನೆ:

ಕು. ಎಂ.ಸಿ.ಭಜಂತ್ರಿ, ಲಘು ಕೂಲಿ, ಘಟಪ್ರಭಾ ಎಡದಂಡೆ ಕಾಲುವೆ ಉಪ ವಿಭಾಗ, ನಂ.3, ಕಂಕಣವಾಡಿ, ಇವರು ದಿ: 01.11.2005 ರಿಂದ 19.06.2006 ಮತ್ತು 01.07.2006 ರಿಂದ ಇಲ್ಲಿಯವರೆಗೆ ಅನಧಿಕೃತ ಗೈರು ಹಾಜರಾದ ಬಗ್ಗೆ ಉಲ್ಲೇಖ (1) ರಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕನೀನಿನಿ, ಧಾರವಾಡ ಇವರು ಕೆಸಿಎಸ್ (ಸಿಸಿಎ) ನಿಯಮ 11 ರ ಪ್ರಕಾರ ಕಾರಣ ಕೇಳುವ ನೋಟೀಸನ್ನು ಅನುಬಂಧ I ರಿಂದ IV ರವರೆಗೆ ಜಾರಿ ಮಾಡಿರುತ್ತಾರೆ. ಆಪಾದಿತರು ಸದರಿ ಕಾರಣ ಕೇಳುವ ನೋಟೀಸಿಗೆ ಉತ್ತರಿಸದೇ ಇದ್ದುದರಿಂದ ಪ್ರಕರಣದ ಸತ್ಯಾಸತ್ಯತೆ ತಿಳಿದುಕೊಳ್ಳಲು ಉಲ್ಲೇಖ (2) ರ ಆದೇಶದಲ್ಲಿ ಅ.ಅ., ಕನೀನಿನಿ, ಜಿಎಲ್‌ಬಿಸಿಸಿ ವೃತ್ತ, ಹಿಡಕಲ್ ಡ್ಯಾಂ ಇವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿರುತ್ತಾರೆ.

ವಿಚಾರಣಾಧಿಕಾರಿಗಳು ಸಮಗ್ರ ಇಲಾಖಾ ವಿಚಾರಣೆ ನಡೆಸಿ, ವಿಚಾರಣಾ ವರದಿಯನ್ನು ವ್ಯವಸ್ಥಾಪಕ ನಿರ್ದೇಶಕರು, ಕನೀನಿನಿ, ಧಾರವಾಡ ಇವರಿಗೆ ಸಲ್ಲಿಸಿರುತ್ತಾರೆ. ಉಲ್ಲೇಖ (3) ರ ಪತ್ರದಲ್ಲಿ ವಿಚಾರಣಾ ವರದಿಯನ್ನು ಈ ಕಛೇರಿಗೆ ಕಳುಹಿಸಿ ಆಪಾದಿತರ ಮೇಲಿನ ಆಪಾದನೆಗಳು ಸಾಬೀತಾಗಿವೆ ಎಂದು ಕೆಸಿಎಸ್ ಸಿಸಿಎ ನಿಯಮ 8 (viii) ರಂತೆ ಸೇವೆಯಿಂದ ವಜಾ ಮಾಡುವ ದಂಡನೆ ವಿಧಿಸಲು ಮತ್ತು ಆಪಾದಿತ ನೌಕರ ಜಲ ಸಂಪನ್ಮೂಲ ಇಲಾಖೆಯ ನೌಕರರಾಗಿರುವುದರಿಂದ ಮುಂದಿನ ಕ್ರಮಕ್ಕಾಗಿ ಈ ಕಛೇರಿಗೆ ಕಳುಹಿಸಿರುತ್ತಾರೆ.

ವಿಚಾರಣಾಧಿಕಾರಿಗಳು ಸಲ್ಲಿಸಿರುವ ವಿಚಾರಣಾ ವರದಿಯನ್ನು ಪರಿಶೀಲಿಸಿದಾಗ, ಆಪಾದಿತರು ವಿಚಾರಣೆಗೆ ಹಾಜರಾಗಿ ತಮ್ಮ ಮೇಲಿನ ಆಪಾದನೆಗಳನ್ನು ಒಪ್ಪಿಕೊಂಡಿದ್ದು, ಆಪಾದಿತರು ಅನಧಿಕೃತವಾಗಿ ಕಚೇರಿ ಕೆಲಸಕ್ಕೆ ಗೈರು ಹಾಜರಾಗಿದ್ದು, ಮೇಲಧಿಕಾರಿಗಳ ಆದೇಶವನ್ನು ಪಾಲಿಸದೇ ಕರ್ತವ್ಯಲೋಪವೆಸಗಿರುವ ಹಾಗೂ ಕಛೇರಿ ಕರ್ತವ್ಯದಲ್ಲಿ ನಿಷ್ಠೆ ಇಲ್ಲದಿರುವ ಅವರ ಮೇಲಿನ ಆರೋಪವು ಸಾಬೀತಾಗಿರುವುದಾಗಿ ತಿಳಿಸಿರುತ್ತಾರೆ. ವಿಚಾರಣಾ ವರದಿಯಲ್ಲಿ ಆಪಾದಿತರ ಮೇಲಿನ ಆರೋಪ ಸಾಬೀತಾಗಿದ್ದರೂ ಸಹ ನಿಯಮಾನುಸಾರ ಆಪಾದಿತರಿಗೆ ಈ ಕಛೇರಿಯಿಂದ ಉಲ್ಲೇಖ (4) ರಲ್ಲಿ ವಿಚಾರಣಾ ವರದಿಯ ಪ್ರತಿಯೊಂದಿಗೆ 2ನೇ ಕಾರಣ ಕೇಳುವ ನೋಟೀಸನ್ನು ಹೊರಡಿಸಿ, ಸದರಿ ನೋಟೀಸನ್ನು ಆಪಾದಿತರಿಗೆ ಜಾರಿ ಮಾಡಿ ಅವರಿಂದ ಸ್ವೀಕೃತಿ ಪಡೆದು ಈ ಕಛೇರಿಗೆ ಸಲ್ಲಿಸುವಂತೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಜಿ.ಎಲ್.ಬಿ.ಸಿ. ಉಪ ವಿಭಾಗ ನಂ.3, ಕಂಕಣವಾಡಿ, ಇವರಿಗೆ ಸೂಚಿಸಲಾಯಿತು. ಅದರಂತೆ ಸದರಿ ಉಪ ವಿಭಾಗದವರು ಎರಡನೇ ಕಾರಣ ಕೇಳುವ ನೋಟೀಸನ್ನು ಆಪಾದಿತರಿಗೆ ಜಾರಿ ಮಾಡಿ ಸ್ವೀಕೃತಿ ಪಡೆದು ಈ ಕಛೇರಿಗೆ ಸಲ್ಲಿಸಿರುತ್ತಾರೆ. ಆದರೆ ಆಪಾದಿತರು ನೋಟೀಸಿಗೆ ತಮ್ಮ ಲಿಖಿತ ಹೇಳಿಕೆಯನ್ನು ಸಲ್ಲಿಸಿರುವುದಿಲ್ಲ.,

ಇದರಿಂದಾಗಿ, ಆಪಾದಿತ ನೌಕರರು ಕಛೇರಿಗೆ ಅನಧಿಕೃತವಾಗಿ ಗೈರು ಹಾಜರಾಗಿ ಕರ್ತವ್ಯಲೋಪವೆಸಗಿರುವುದು ಸಾಬೀತಾಗಿರುವುದರಿಂದ, ವಿಚಾರಣಾಧಿಕಾರಿಗಳ ವರದಿಯನ್ನು ಒಪ್ಪಿಕೊಂಡು ಈ ಕೆಳಗಿನಂತೆ ಆದೇಶಿಸಿದೆ.

ಆದೇಶ

ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕು:: ಎಂ.ಸಿ.ಭಜಂತ್ರಿ, ಲಘು ಕೂಲಿ, ಘಟಪ್ರಭಾ ಎಡದಂಡೆ ಕಾಲುವೆ ಉಪ ವಿಭಾಗ, ನಂ.3, ಕಂಕಣವಾಡಿ, ಇವರು ದಿ: 01.11.2005 ರಿಂದ 19.06.2006 ಮತ್ತು 01.07.2006 ರಿಂದ ಇಲ್ಲಿಯವರೆಗೆ ಕಛೇರಿ ಕೆಲಸಕ್ಕೆ ಅನಧಿಕೃತ ಗೈರು ಹಾಜರಾಗಿರುವುದು ಸಾಬೀತಾಗಿರುವುದರಿಂದ ವಿಚಾರಣಾಧಿಕಾರಿಗಳು ಸಲ್ಲಿಸಿರುವ ವಿಚಾರಣಾ ವರದಿಯನ್ನು ಒಪ್ಪಿಕೊಂಡು, ಕೆ.ಸಿ.ಎಸ್ (ಸಿ.ಸಿ.ಎ.) ನಿಯಮಗಳು 1957ರ ನಿಯಮ 8 (viii) ರ ಅನ್ವಯ ಸದರಿಯವರನ್ನು ತಕ್ಷಣದಿಂದ ಜಾರಿಗೆ ಬರುವಂತೆ **ಸರ್ಕಾರಿ ಸೇವೆಯಿಂದ ವಜಾಗೊಳಿಸುವ ದಂಡನೆಯನ್ನು** ವಿಧಿಸಲಾಗಿದೆ.

ಜಿ. ಗುರುಪ್ರಸಾದ್,

ಶಿಸ್ತು ಪ್ರಾಧಿಕಾರಿ ಹಾಗೂ ಮುಖ್ಯ ಇಂಜಿನಿಯರ್,

ಪಿ.ಆರ್. 258 ಜ.ಸಂ.ಅ.ಸಂಸ್ಥೆ., ಬೆಂಗಳೂರು-9.

ಕೃಷಿ ಮಾರಾಟ ಇಲಾಖೆ

ಕೃಷಿ ಮಾರಾಟ ನಿರ್ದೇಶಕರ ಕಛೇರಿ, ನಂ. 16, 11ನೇ ರಾಜಭವನ ರಸ್ತೆ, ಪಿ.ಬಿ. ನಂ.5309, ಬೆಂಗಳೂರು,

ಅಧಿಸೂಚನೆ

ಸಂ:ಕೃಮಾಇ/575/ನಿಯವಿ/2011, ದಿನಾಂಕ:14-02-2012.

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 6(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕದಲ್ಲಿನ ಕೃಷಿ ಮಾರಾಟ ಇಲಾಖೆಯ ನಿರ್ದೇಶಕನಾಗಿರುವ ಡಾ:ಸಿ.ಸೋಮಶೇಖರ ಆದ ನಾನು ತುರುವೇಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಕ್ಷೇತ್ರದಲ್ಲಿ ಕಾಲಕಾಲಕ್ಕೆ ಹೊರಡಿಸಲಾದ ಸರ್ಕಾರಿ ಅಧಿಸೂಚನೆಗಳ ಮೂಲಕ ಘೋಷಿಸಲಾಗಿರುವ ಅಧಿಸೂಚಿತ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣಕ್ಕಾಗಿ ಮಾಯಸಂದ್ರ ಗ್ರಾಮದ ಪರಿಮಿತಿಯೊಳಗಿನ ಪ್ರದೇಶವನ್ನು "ಉಪ ಮಾರುಕಟ್ಟೆ" ಎಂದು ಮತ್ತು ಈ ಕೆಳಗಿನ ಅನುಸೂಚಿಯಲ್ಲಿ ನಿರ್ಧಿಷ್ಟಪಡಿಸಿದ ಸ್ಥಳವನ್ನು "ಉಪ ಮಾರುಕಟ್ಟೆ ಪ್ರಾಂಗಣ" ಎಂದು ಘೋಷಿಸಿದ್ದೇನೆ.

ಕೃಷಿ ಉತ್ಪನ್ನಗಳು

1. ಜಾನುವಾರುಗಳು, 2. ಮೇಕೆಗಳು, 3.ಕುರಿಗಳು, 4.ಹತ್ತಿ (ಬೀಜ ತೆಗೆದ ಮತ್ತು ತೆಗೆಯದ), 5. ಎಲ್ಲಾ ಹೂ.ಗಳು, 6.ಸಜ್ಜೆ, 7.ಜವೆ ಗೋಧಿ, 8.ಜೋಳ, 9.ಕಂಬು, 10.ಮೆಕ್ಕೆಜೋಳ, 11.ನವಣೆ, 12.ಭತ್ತ, 13.ರಾಗಿ, 14.ಅಕ್ಕಿ 15.ಸಾಮೆ (ಸಾವೆ), 16.ಗೋಧಿ, 17.ಅಂಟುವಾಳ, 18.ಬೊಂಬು, 19.ಬೆತ್ತ, 20.ಹಿಪ್ಪೆಬೀಜ, 21.ಹೊಂಗೇಬೀಜ, 22.ಬೇವಿನಬೀಜ, 23.ಸೀಗೇಕಾಯಿ, 24.ಹುಣಸೇಹಣ್ಣು, 25.ಹುಣಸೇಬೀಜ, 26.ಸೇಬು, 27.ಬಾಳೆಹಣ್ಣು, 28.ಬೋರೆಹಣ್ಣು, 29.ಹುಳಿಹಣ್ಣುಗಳು, 30.ಚಕ್ಕೋತನ ಹಣ್ಣು, 31.ಪೇರಲೆಹಣ್ಣು (ಸೀಬೆಹಣ್ಣು), 32.ದ್ರಾಕ್ಷಿ, 33.ಹಲಸಿನಹಣ್ಣು, 34.ಜಂಬುನೇರಳೆಹಣ್ಣು, 35.ನಿಂಬೆಹಣ್ಣು, 36.ಕರಬೂಜ, 37.ಮಾವಿನಹಣ್ಣು, 38.ಮೂಸಂಬಿ, 39.ಮರಸೇಬು, 40.ಪೈನಾಪಲ್ (ಅನಾನಸ್), 41.ಪಪ್ಪಾಯಿಹಣ್ಣು (ಪರಂಗಿಹಣ್ಣು), 42.ದಾಳಿಂಬೆಹಣ್ಣು, 43.ಸಪೋಟಾ, 44.ಸಿದ್ದೋಟ, 45.ಕಿತ್ತಳೆ, 46.ಕಲ್ಲಂಗಡಿ, 47.ನೆಲಗಡಲೆ(ಶೇಂಗಾ) (ಕಾಯಿ ಮತ್ತು ಬೀಜ), 48.ಹರಳುಬೀಜ, 49.ಹತ್ತಿಬೀಜ, 50.ಅಗಸೆಬೀಜ, 51.ಸಾಸುವೆ, 52.ಹುಚ್ಚೆಳ್ಳು, 53.ಕುಸುಬೆ, 54.ಎಳ್ಳು, 55.ಸೂರ್ಯಕಾಂತಿಬೀಜ, 56.ಸೋಯಾಬಿನ್, 57.ಅಡಿಕೆ, 58.ಗೋಡಂಬಿಬೀಜ, 59.ಒಣಮೆಣಸಿನಕಾಯಿ, 60.ತೆಂಗಿನಕಾಯಿ, 61.ಕೊಬ್ಬರಿ, 62.ಕೊತ್ತಂಬರಿಬೀಜ (ಧನಿಯಾ), 63.ಬೆಳ್ಳುಳ್ಳಿ, 64.ಶುಂಠಿ, 65.ಮೆಂತ್ಯ, 66.ಕಾಳುಮೆಣಸು, 67.ಅರಿಶಿನ, 68.ಅಲಸಂದೆ(ಇಡೀ ಮತ್ತು ಒಡೆದ), 69.ಅವರೆ (ಇಡೀ ಮತ್ತು ಒಡೆದ), 70.ಕಡಲೆ (ಇಡೀ ಮತ್ತು ಒಡೆದ), 71.ಉದ್ದು (ಇಡೀ ಮತ್ತು ಒಡೆದ), 72.ಬುಲ್ಲರ್ (ಇಡೀ ಮತ್ತು ಒಡೆದ), 73.ಹೆಸರು (ಇಡೀ ಮತ್ತು ಒಡೆದ), 74.ಹುರುಳಿ, 75.ಲಾಕ್ (ಇಡೀ ಮತ್ತು ಒಡೆದ), 76.ಮಡಿಕೆ (ಮಟಕಿ) (ಇಡೀ ಮತ್ತು ಒಡೆದ), 77.ಚೆನ್ನಂಗಿ (ಮಸೂರಿ) (ಇಡೀ ಮತ್ತು ಒಡೆದ), 78.ಬಟಾಣಿ, 79.ತೊಗರಿ (ಇಡೀ ಮತ್ತು ಒಡೆದ), 80.ಮೋತ್ (ಇಡೀ ಮತ್ತು ಒಡೆದ), 81.ಎಲ್ಲಾ ತರಕಾರಿಗಳು (ಸೊಪ್ಪುಗಳು ಸೇರಿಸಿ) (ಗರ್ಕಿನ್ ಹೊರತುಪಡಿಸಿ), 82.ಕಾಯಿಗಳು, 83.ಹಸಿರುಮೆಣಸಿನಕಾಯಿ, 84.ಈರುಳ್ಳಿ, 85.ಆಲೂಗಡ್ಡೆ, 86.ಸುವರ್ಣಗೆಡ್ಡೆ, 87.ಸಿಹಿಗೆಣಸು (ಗೆಣಸು), 88.ಟೊಮ್ಯಾಟೋ, 89.ವೀಳ್ಯೆದೆಲೆ, 90.ಬೆಲ್ಲ, 91.ತೆಂಗಿನಕಡ್ಡಿ, 92.ಒಣದ್ರಾಕ್ಷಿ.

ಅನುಸೂಚಿ

ಮಾಯಸಂದ್ರ ಗ್ರಾಮದ ಪರಿಮಿತಿಯೊಳಗೆ ಹಾಲಿ ವ್ಯಾಪಾರ ನಡೆಯುವ ಈ ಕೆಳಗಿನ ಸೀಮಾಬದ್ಧ ಸ್ಥಳ:-

ಪೂರ್ವ ಮತ್ತು ಪಶ್ಚಿಮಕ್ಕೆ : ಮಾಯಸಂದ್ರ ಗ್ರಾಮದೊಳಗಿಂದ ಪೂರ್ವ-ಪಶ್ಚಿಮಾಭಿಮುಖವಾಗಿ ಹಾದು ಹೋಗುವ ಪೂರ್ವದಿಕ್ಕಿನಲ್ಲಿ ಬಸ್ ನಿಲ್ದಾಣದಿಂದ ಪ್ರಾರಂಭಿಸಿ 1,2,3ನೇ ಬ್ಲಾಕ್‌ಗಳ ರಸ್ತೆಗಳು, ಪಶ್ಚಿಮ ದಿಕ್ಕಿನಲ್ಲಿ ಕೊಲ್ಲಾಪುರದಮ್ಮನವರ ದೇವಸ್ಥಾನ ರಸ್ತೆಯ ಎರಡೂ ಬದಿಯಲ್ಲಿರುವ ಅಂಗಡಿ ಮಳಿಗೆಗಳು ವ್ಯಾಪಾರ ವಹಿವಾಟುಗಳನ್ನು ಒಳಗೊಂಡ ಸ್ಥಳಗಳು.

ಉತ್ತರ ಮತ್ತು ದಕ್ಷಿಣಕ್ಕೆ : ಮಾಯಸಂದ್ರ ಗ್ರಾಮದೊಳಗಿನಿಂದ ಉತ್ತರದಿಂದ ದಕ್ಷಿಣಾಭಿಮುಖವಾಗಿ ಹಾದು ಹೋಗುವ ಶ್ರೀರಂಗಪಟ್ಟಣ-ಬೀದರ್ ರಸ್ತೆ ಪಾರ್ಶ್ವನಾಥ ರೈಸ್ ಮಿಲ್‌ನಿಂದ ಪ್ರಾರಂಭಿಸಿ ದಕ್ಷಿಣಕ್ಕೆ ಚಿಕ್ಕಶೆಟ್ಟಿಕೆರೆ ಶ್ರೀ ನರಸಿಂಹ ದೇವಸ್ಥಾನದವರೆಗೆ ಉತ್ತರ ದಕ್ಷಿಣ ಎರಡೂ ಬದಿಗಳಲ್ಲಿರುವ ಅಂಗಡಿ ಮಳಿಗೆಗಳು ಮತ್ತು ವ್ಯಾಪಾರ ಸಮುಚ್ಚಯಗಳ ಮತ್ತು ಸಂತೆ ಮೈದಾನ ಒಳಗೊಂಡ ಸ್ಥಳಗಳು.

ಡಾ: ಸಿ.ಸೋಮಶೇಖರ,
ನಿರ್ದೇಶಕರು

ಪಿ.ಆರ್. 220

ಅಧಿಕೃತ ಅಧಿಕಾರಿಗಳು ಹಾಗೂ ಅಬಕಾರಿ ಉಪ ಆಯುಕ್ತರು, ಕೊಡಗು ಜಿಲ್ಲೆ, ಮಡಿಕೇರಿ ಇವರ ನ್ಯಾಯಾಲಯದಲ್ಲಿ.

ಸಂ:ಇಎಕ್ಸ್‌ಇ:3:ಡಿಟಿಸಿಆರ್‌ಎ0:135:1997-98, ದಿ:29-7-2011

ಉಪಸ್ಥಿತರು: **ಹೆಚ್.ಎನ್.ಆನಂದ್**, ಅಧಿಕೃತ ಅಧಿಕಾರಿಗಳು ಹಾಗೂ ಅಬಕಾರಿ ಉಪ ಆಯುಕ್ತರು, ಕೊಡಗು ಜಿಲ್ಲೆ, ಮಡಿಕೇರಿ.

ಫಿರ್ಯಾದುದಾರರು	**ವಿರುದ್ಧ**	**ಆರೋಪಿ**
ಅಬಕಾರಿ ನಿರೀಕ್ಷಕರು, ಮಡಿಕೇರಿ ವಲಯ, ಮಡಿಕೇರಿ.		ಶ್ರೀ ಕೆ.ಎಂ.ಖಾದರ್, ಬಿನ್ ಕೆ.ಎ.ಮೈದು ಮಹದೇವಪೇಟೆ, ಮಡಿಕೇರಿ.

ಪ್ರಕರಣದ ಮುಖ್ಯಾಂಶಗಳು:-

ದಿ:10-2-98ರಂದು ಮಡಿಕೇರಿ ವಲಯದ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿಯವರು ಮಡಿಕೇರಿ ತಾಲ್ಲೂಕು ಮೂರ್ನಾಡು ಟೌನ್‌ನಿಂದ ಒಂದು ಕಿ.ಮೀ.ದೂರದಲ್ಲಿ ರಸ್ತೆಗಾವಲು ನಡೆಸುತ್ತಿದ್ದಾಗ ಸಂಜೆ ಸುಮಾರು 5.30ಗಂಟೆಗೆ ಮಡಿಕೇರಿ ಕಡೆಯಿಂದ ಬರುತ್ತಿದ್ದ ಕೆಎ-09-ಎಂ-2127ರನ್ನು ನಿಲ್ಲಿಸಲು ಸೂಚನೆ ನೀಡಿದಾಗ ಜೀಪನ್ನು ನಿಲ್ಲಿಸದೇ ವೇಗವಾಗಿ ಬಲಮುರಿ ರಸ್ತೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಇನ್ನೊಂದು ಜೀಪಿನಲ್ಲಿ ಬೆನ್ನಟ್ಟಿ ಹೋಗುವಾಗ ಚಾಲಕನು ಜೀಪನ್ನು ಹೊದ್ದೂರಿಗೆ ಹೋಗುವ ರಸ್ತೆಯಲ್ಲಿ ತಿರುಗಿಸಿ ಮುಂದೆ ಬಲಮುರಿ ಎಂಬಲ್ಲಿಗೆ ತಲುಪಿದಾಗ ಜೀಪು ಚಾಲಕನ ಹತೋಟಿ ತಪ್ಪಿ ರಸ್ತೆಯ ಬಲಬದಿಯ ಚರಂಡಿಗೆ ಮಗುಚಿಕೊಂಡಿರುತ್ತದೆ. ಈ ಸಂದರ್ಭದಲ್ಲಿ ಜೀಪಿನಲ್ಲಿ ಇದ್ದ ಇನ್ನೊಬ್ಬ ಅಸಾಮಿಯು ಇಳಿದು ಓಡಿ ಹೋಗಿರುತ್ತಾನೆ. ಜೀಪನ್ನು ಪರಿಶೀಲಿಸಿದಾಗ ಅದರಲ್ಲಿ 27 ಕಾರ್ಡ್‌ಬೋರ್ಡ್ ಪೆಟ್ಟಿಗೆಗಳು ಇದ್ದು ಅವುಗಳಲ್ಲಿ ಬ್ರಾಂಡಿ ಮತ್ತು ಬೀರ್ ಬಾಟಲುಗಳನ್ನು ತುಂಬಿಸಲಾಗಿರುತ್ತದೆ. ಇವುಗಳನ್ನು ಜೀಪಿನಲ್ಲಿ ಸಾಗಾಣಿಕೆ ಮಾಡಲು ಚಾಲಕನಲ್ಲಿ ರಹದಾರಿ ಪತ್ರ ಕೇಳಿದಾಗ ಯಾವುದು ಇಲ್ಲವೆಂದು ತಿಳಿಸಿದ ಪ್ರಯುಕ್ತ ಚಾಲಕ ಕೆ.ಎಂ.ಖಾದರ್ ತಂದೆ ಕೆ.ಎ.ಮೈದು, ಮಹದೇವಪೇಟೆ, ಮಡಿಕೇರಿ ಎಂಬುವವರ ವಿರುದ್ಧ ಮಡಿಕೇರಿ ವಲಯದ ಅಬಕಾರಿ ನಿರೀಕ್ಷಕರ ಪ್ರ.ವ.ವ.ಸಂ:6/97-98, ದಿ:10-2-98ರಂತೆ ಮೊಕದ್ದಮೆಯನ್ನು ದಾಖಲು ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ದಿ:26-3-98ರಂದು ವಾಹನದ ಮಾಲೀಕರಾದ ಶ್ರೀ ಪಿ.ವಿ ಜೋಷಿ ರವರು ವಕೀಲರಿಂದ ಅರ್ಜಿಯನ್ನು ಸಲ್ಲಿಸಿರುತ್ತಾರೆ ಮತ್ತು ಶ್ರೀ ಪಿ.ವಿ ಜೋಷಿ ರವರು ಶ್ರೀ ಎಂ.ಎ.ಮಹಮ್ಮದ್ ರವರಿಗೆ ಪವರ್ ಆಫ್ ಅಟಾರ್ನಿ ನೀಡಿ ಪ್ರಕರಣದಲ್ಲಿನ ವಾಹನಕ್ಕೆ ಸಂಬಂಧಿಸಿದಂತೆ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುವ ಅಧಿಕಾರವನ್ನು ಮತ್ತು ವಾಹನಕ್ಕೆ ಸಂಬಂಧಿಸಿದ ಆರ್.ಸಿ.ಪುಸ್ತಕದ ಜೆರಾಕ್ಸ್ ಪ್ರತಿ ಲಗತ್ತಿಸಿ ಸಲ್ಲಿಸಿರುತ್ತಾರೆ.

ಈ ಪ್ರಕರಣದ ಬಗ್ಗೆ ಜೀಪಿನಲ್ಲಿ ಯಾವುದೇ ರಹದಾರಿ ಪತ್ರ ಇಲ್ಲದೇ ಬಾರೀ ಪ್ರಮಾಣದಲ್ಲಿ ಬ್ರಾಂಡಿ ಮತ್ತು ಬೀರ್ ಬಾಟಲಿಗಳನ್ನು ಸಾಗಾಣಿಕೆ ಮಾಡುವುದು ಅಬಕಾರಿ ಕಾಯ್ದೆ ಪ್ರಕಾರ ಅಪರಾಧವಾದ ಕಾರಣ ವಾಹನದ ಮಾಲೀಕ ಹಾಗೂ ಅಪರಾಧಿಗಳಿಗೆ ಅಬಕಾರಿ ಕಾಯ್ದೆ ಉಲ್ಲಂಘನೆಗೆ ಬಳಸಲಾದ ಜೀಪು ಮತ್ತು ಅಕ್ರಮ ಮದ್ಯದ ಮಾಲೀಕತ್ವದ ಬಗ್ಗೆ ಸೂಕ್ತ ದಾಖಲಾತಿಗಳನ್ನು ಹಾಗೂ ವಾಹನವನ್ನು ಏಕೆ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂಬುದರ ಬಗ್ಗೆ ಏಳು ದಿನಗೊಳಗಾಗಿ ಈ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ನಿಯಮ 43(ಬಿ)ರ ಪ್ರಕಾರ ದಿ:28-3-98ರಂದು ಕಾರಣ

ಕೇಳಿ ನೋಟೀಸ್ ನೀಡಲಾಗಿರುತ್ತದೆ. ಇದಕ್ಕೆ ಉತ್ತರವಾಗಿ ವಾಹನದ ಮಾಲೀಕರ ಪರವಾಗಿ ಅಧಿಕೃತ ಹಕ್ಕು ಪತ್ರ ಪಡೆದವರಾದ ಶ್ರೀ ಮಹಮದ್ ರವರು ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿ ಸಮಜಾಯಿಷಿಯನ್ನು ನೀಡಿರುತ್ತಾರೆ. ಆದರೆ ಸದರಿ ಮದ್ಯ ಮತ್ತು ಬೀರ್ ತನಗೆ ಸೇರಿದೆಂದು ಒಪ್ಪಿರುವುದಿಲ್ಲ. ಆದಕಾರಣ ವಾರಸುದಾರರಿಲ್ಲದ ಸ್ವೊತ್ತೆಂದು ಪರಿಗಣಿಸಿ ಸದರಿ ಮದ್ಯ ಮತ್ತು ಬೀರನ್ನು ದಿ:23-6-98ರ ಆದೇಶದಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಹಾಗೂ ಇವುಗಳನ್ನು ವಿಲೇವಾರಿ ಮಾಡಿ ಸರ್ಕಾರಕ್ಕೆ ಒಟ್ಟು ರೂ.18,369/-ಗಳನ್ನು ಚಲನ್ ನಂ:3/18, 3/19, 3/20, 3/21ಗಳನ್ನು ದಿ:29-7-1998ರಂದು ಎಸ್.ಬಿ.ಐ.ಮಡಿಕೇರಿ ಶಾಖೆ ಇಲ್ಲಿ ಜಮಾಮಾಡಲಾಗಿದೆ.

ಈ ಕಛೇರಿಯಿಂದ ಸದರಿ ವಾಹನದ ಮಾಲೀಕರಿಗೆ 43'ಬಿ' ಪ್ರಕಾರ ಕಾರಣ ಕೇಳಿ ನೋಟೀಸು ನೀಡಲಾಗಿದ್ದು, ಸದರಿ ನೋಟೀಸಿಗೆ ಜಿ.ಪಿ.ಎ.ಹೊಂದಿದವರಾದ ಶ್ರೀ ಎಂ.ಎ.ಮಹಮ್ಮದ್ ರವರು ದಿ:18-4-98ರಂದು ಉತ್ತರವನ್ನು ನೀಡಿ ವಾಹನವನ್ನು ಮಧ್ಯಂತರ ಬಿಡುಗಡೆಗಾಗಿ ಕೋರಿರುತ್ತಾರೆ. ಈ ಹಿನ್ನಲೆಯಲ್ಲಿ ಸದರಿ ವಾಹನಕ್ಕೆ ಪ್ರಾಧಿಕಾರದಲ್ಲಿ ಪ್ರಾಧಿಕೃತ ಅಧಿಕಾರಿಗಳು ರೂ.1,00,000/-(ಒಂದು ಲಕ್ಷ ಮಾತ್ರ)ಗಳ ಬೆಲೆಯನ್ನು ನಿಗಧಿಪಡಿಸಿರುತ್ತಾರೆ. ಈ ಮೌಲ್ಯಕ್ಕೆ ಸಮನಾಗಿ ರೂ.25,000/-(ಇಪ್ಪತ್ತೈದು ಸಾವಿರ ಮಾತ್ರ)ಗಳ ಬ್ಯಾಂಕ್ ಗ್ಯಾರೆಂಟಿ ಸಂ:6/98, ದಿ:18-8-98ನ್ನು ಕಾರ್ಪೊರೇಷನ್ ಬ್ಯಾಂಕ್, ಮಡಿಕೇರಿಯಿಂದ ಪಡೆದು ಸಲ್ಲಿಸಿರುತ್ತಾರೆ. ಉಳಿದ ಮೊತ್ತಕ್ಕೆ ಅಂದರೆ ರೂ.75,000/-(ಎಪ್ಪತ್ತೈದು ಸಾವಿರ)ಕ್ಕೆ ಶ್ರೀ ಸಿ.ಎ.ಉತ್ತಯ್ಯ, ಬಿನ್ ಲೇಟ್ ಅಯ್ಯಣ್ಣ, ಕೊಟ್ಟೂರು ಗ್ರಾಮ, ಮಡಿಕೇರಿ ತಾಲ್ಲೂಕು, ಇವರು ಜಾಮೀನುದಾರರಾಗಿರುವ ಬಗ್ಗೆ ಪ್ರಮಾಣ ಪತ್ರ ಹಾಗೂ ಅದರೊಂದಿಗೆ ದಿ:5-3-98ರ ಜಮಾಬಂದಿಯನ್ನು ಸಲ್ಲಿಸಿ ಸದರಿ ದಾಖಲೆಗಳ ಆಧಾರದ ಮೇಲೆ ದಿ:18-8-98ರ ಆದೇಶ ಸಂ:ಇಎಕ್ಸ್‌ಇ:ಸಿಆರ್‌ಎಂ:135:97-98ರಲ್ಲಿ ಕೆಲವೊಂದು ಷರತ್ತುಗಳನ್ನು ವಿಧಿಸಿ ವಾಹನವನ್ನು ಬಿಡುಗಡೆ ಮಾಡಲಾಗಿರುತ್ತದೆ. ತದನಂತರ ಪ್ರಕರಣದ ವಿಚಾರಣೆಗಾಗಿ ಹಲವಾರು ನೋಟೀಸ್ ಜಾರಿ ಮಾಡಲಾಗಿದ್ದರೂ ಯಾರೊಬ್ಬರು ಹಾಜರಾಗದ ಕಾರಣ ವಿಚಾರಣೆಯನ್ನು ಮುಂದೂಡುತ್ತಲೇ ಬರಲಾಗಿದೆ. ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾದ ಬಿ.ಜಿ.ಅವಧಿಯನ್ನು ವಿಸ್ತರಿಸಲಾಗಿರುತ್ತದೆ.

ಪ್ರಕರಣದ ವಿಚಾರಣೆಗಾಗಿ ಹಲವಾರು ದಿನಾಂಕಗಳಲ್ಲಿ ಕರೆಯಲಾಗಿದ್ದು ಪ್ರಕರಣ ದಾಖಲು ಮಾಡಿದ ಅಧಿಕಾರಿಗಳು ಕಾರಣಾಂತರದಿಂದ ಸಮಯಾವಕಾಶವನ್ನು ಕೋರುತ್ತಲೇ ಬಂದಿದ್ದು ಮತ್ತು ವಾಹನದ ಮಾಲೀಕರು ವಾಹನವನ್ನು ಹಾಜರುಪಡಿಸದೇ ಇರುವ ಕಾರಣ ಪ್ರಕರಣವನ್ನು ಮುಂದೂಡುತ್ತಲೇ ಬರಲಾಗಿರುತ್ತದೆ. ದಿ:22-12-01 ರಂದು ಪ್ರಕರಣದ ಸ್ವತಂತ್ರ ಸಾಕ್ಷಿದಾರರಾದ ಶ್ರೀ ಮೊಣ್ಣಪ್ಪ ಬಿನ್ ಪೊನ್ನಪ್ಪ, ವ್ಯವಸಾಯಗಾರರು, ಬಲಮುರಿ ಗ್ರಾಮ, ಮಡಿಕೇರಿ ತಾಲ್ಲೂಕು ಇವರ ವಿಚಾರಣೆಯನ್ನು ಎ.ಡಿ.ಪಿ.ಯವರಿಂದ ನಡೆಸಲಾಗಿರುತ್ತದೆ.

ನಾನು ದಿ:10-2-98ರಂದು ಸಾಯಂಕಾಲ ಬಲಮುರಿ ಗ್ರಾಮದ ನಮ್ಮ ದನದ ಕೊಟ್ಟಿಗೆ ಬಳಿ ನಿಂತಿದ್ದಾಗ ಮೂರ್ನಾಡು ಕಡೆಯಿಂದ ಜೀಪ್ ಸಂ: ಕೆಎ-09-ಎಂ-2127ರ ಜೀಪ್ ಅತೀವೇಗವಾಗಿ ಬರುತ್ತಿತ್ತು. ಅದನ್ನು ಹಿಂಬಾಲಿಸಿಕೊಂಡು ಅಬಕಾರಿ ಇಲಾಖೆಯ ಜೀಪ್ ಬರುತ್ತಿದ್ದು, ಮುಂದೆ ಬರುತ್ತಿದ್ದ ಜೀಪಿನ ಚಾಲಕನ ಹತೋಟಿ ತಪ್ಪಿ ರಸ್ತೆಯ ಬಲಬದಿಗೆ ಬಿದ್ದು ನಿಂತಿತು. ಜೀಪಿನ ಚಾಲಕನು ಚರಂಡಿಗೆ ಬಿದ್ದನು. ಅವನಿಗೆ ಸಣ್ಣಪುಟ್ಟ ಗಾಯಗಳಾದವು. ಜೀಪಿನಲ್ಲಿದ್ದ ಇನ್ನೊಬ್ಬ ವ್ಯಕ್ತಿ ಜೀಪಿನಿಂದ ಹಾರಿ ಓಡಿಹೋದನು. ಚಾಲಕನನ್ನು ವಿಚಾರಿಸಲಾಗಿ ತನ್ನ ಹೆಸರು ಕೆ.ಎಂ.ಖಾದರ್ ಬಿನ್ ಕೆ.ಎ. ಮೊೖದು, ಮಹದೇವಪೇಟೆ ಮಡಿಕೇರಿ ಎಂದು ಓಡಿ ಹೋದ ವ್ಯಕ್ತಿ ಚೆಯ್ಯಂಡಾಣೆಯ ಬ್ರಾಂಡಿ ಅಂಗಡಿ ಮಾಲೀಕನು ಆತನ ಜೀಪು ಕೆಟ್ಟಿದ್ದರಿಂದ ತನ್ನ ಜೀಪನ್ನು ಬಾಡಿಗೆಗೆ ತಂದಿರುವುದಾಗಿ ತಿಳಿಸಿದನು. ಜೀಪಿನಲ್ಲಿ ಮದ್ಯದ ಸೀಸೆಗಳು ತುಂಬಿರುವ ಪೆಟ್ಟಿಗೆಗಳು ಇದ್ದು, ಅವುಗಳಲ್ಲೆಲ್ಲಾ ವಿವರವಾಗಿ ಬರೆದು ಸ್ಥಳದಲ್ಲಿಯೇ ಒಂದು ಮಹಜರು ಬರೆಯಲಾಯಿತು. ಅದರ ನಕಲನ್ನು ಈಗ ನೋಡುತ್ತಿದ್ದೇನೆ. ಅದನ್ನು ನಿಶಾನೆ ಪಿ-1 ಎಂದು ಗುರುತಿಸಲಾಯಿತು. ಅದರಲ್ಲಿನ ನನ್ನ ಸಹಿಯನ್ನು ನಿಶಾನೆ ಪಿ-1ಎ ಎಂದು ಗುರುತಿಸಲಾಗಿದೆ. ಅದರಲ್ಲಿ ಬರೆದಿರುವ ಎಲ್ಲಾ ಅಂಶಗಳನ್ನು ನಾನು ಓದಿ ತಿಳಿದುಕೊಂಡು ಸಹಿ ಮಾಡಿದ್ದೇನೆ. ಈ ಸಂಬಂಧ ಅರ್ಜಿದಾರರು ಮತ್ತು ಅವರ ವಕೀಲರು ಹಾಜರಿಲ್ಲದ ಕಾರಣ ಪಾಟಿ ಸವಾಲು ನಡೆದಿರುವುದಿಲ್ಲ.

ಆನಂತರ ಹಲವಾರು ಬಾರಿ ನೋಟೀಸ್ ನೀಡಿ ವಾಹನದ ಮಾಲೀಕರನ್ನು ವಾಹನದೊಂದಿಗೆ ಹಾಜರಾಗಲು ಸೂಚಿಸಲಾಗಿದ್ದು ಮತ್ತು ಇತರೆ ಸಾಕ್ಷಿದಾರರಿಗೆ ನೋಟೀಸ್ ನೀಡಲಾಗಿದ್ದು, ಯಾರೂ ಹಾಜರಾಗಿರುವುದಿಲ್ಲ. ಇಲಾಖೆಗೆ ಭದ್ರತೆ ದೃಷ್ಟಿಯಿಂದ ಈ ಪ್ರಕರಣಕ್ಕೆ ಸಂಬಂಧಿಸಿದ ಕಾರ್ಪೊರೇಷನ್ ಬ್ಯಾಂಕ್, ಇವರ ಬಿ.ಜಿ. ಇನ್‌ವೋಕ್ ಮಾಡಿಕೊಂಡು ಸದರಿ ಮೊತ್ತ ರೂ.25,000/-(ಇಪ್ಪತ್ತೈದು ಸಾವಿರಗಳು)ಗಳನ್ನು ಆರ್.ಡಿ. ಖಾತೆಯಲ್ಲಿಡಲಾಗಿರುತ್ತದೆ. ನಂತರ ವಾಹನದ ಮಾಲೀಕರಿಗೆ ದಿ:27-11-08ರಂದು ತಿಳುವಳಿಕೆ ನೋಟೀಸ್ ನೀಡಿ ವಾಹನವನ್ನು ಪ್ರಾಧಿಕಾರಕ್ಕೆ ಹಾಜರುಪಡಿಸಲು ವಿಫಲರಾಗಿರುವುದರಿಂದ ಬಿ.ಜಿ.ಇನ್‌ವೋಕ್ ಮಾಡಿರುವ ಹಣವನ್ನು ಹಾಗೂ ಜಾಮೀನು ಸಂಬಂಧ ನೀಡಿರುವ ಜಮಾಬಂದಿಯನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದಾಗಿ ತಿಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ವಾಹನದ ಮಾಲೀಕರಿಂದ ಅಧಿಕೃತ ಹಕ್ಕುಪತ್ರ ಪಡೆದವರಾದ ಶ್ರೀ ಎಂ.ಎ.ಮಹಮ್ಮದ್ ರವರು ಅವರ ವಕೀಲರ ಮೂಲಕ ದಿ:11-8-10ರಂದು ಅರ್ಜಿಯನ್ನು ಸಲ್ಲಿಸಿ ವಾಹನವನ್ನು ಇಲಾಖೆಯ ವಶಕ್ಕೆ ಒಪ್ಪಿಸುವುದಾಗಿ ಈ ಸಂಬಂಧ ಬಿ.ಜಿ.ಯನ್ನು ಮಾಲೀಕರ ವಶಕ್ಕೆ ಬಿಡುಗಡೆ ಮಾಡಿಕೊಡಬೇಕಾಗಿ ವಿನಂತಿಸಿರುತ್ತಾರೆ.

ಈ ಬಗ್ಗೆ ಮತ್ತೆ ವಿಚಾರಣೆಗಾಗಿ ಹಲವಾರು ನೋಟೀಸ್‌ಗಳನ್ನು ನೀಡಲಾಗಿತ್ತು. ಈ ಸಂಬಂಧ ದಿ:25-3-11ರಂದು ವಾಹನದ ಮಾಲೀಕರಾದ ಶ್ರೀ ಎಂ.ಎ.ಮಹಮ್ಮದ್ ರವರು ವಾಹನ ಜೀಪ್ ಸಂ: ಕೆಎ-09-ಎಂ-2127ರನ್ನು ರೂ.25,000/-(ಇಪ್ಪತ್ತೈದು ಸಾವಿರ ಮಾತ್ರ)ಗಳ ಬಿ.ಜಿ. ನೀಡಿ ವಾಹನವನ್ನು ಪಡೆದುಕೊಂಡಿರುತ್ತೇನೆ. ಆ ಸಮಯದಲ್ಲಿ ನನಗೆ ಯಾರು ತಿಳುವಳಿಕೆ ನೀಡದ ಕಾರಣ ಸದರಿ ವಾಹನವನ್ನು ಓಡಿಸದೇ ಸುಮಾರು 12 ವರ್ಷಗಳಿಂದ ನಿಲ್ಲಿಸಿರುವೆನು. ಇದರಿಂದ ವಾಹನದ ಮೇಲಿರುವ ಲೋನ್ ಸಹ ಕಟ್ಟದೇ ನನ್ನ ಸಂಸಾರದ ಜೀವನಕ್ಕೆ ತುಂಬಾ ತೊಂದರೆಯಾಗಿರುತ್ತದೆ. ಸದರಿ ಪ್ರಕರಣವು ನ್ಯಾಯಾಲಯದಲ್ಲಿ ಮುಕ್ತಾಯವಾಗಿರುತ್ತದೆ. ಆದ ಕಾರಣ ವಾಹನಕ್ಕೆ ಮತ್ತೊಮ್ಮೆ ಮೌಲ್ಯ ಮಾಪನ ಮಾಡಿಸಿ ನನ್ನ ಪ್ರಕರಣವನ್ನು

ಮುಕ್ತಾಯ ಮಾಡಿ ನನ್ನ ಮಕ್ಕಳ ಜೀವನಕ್ಕೆ ಅನುಕೂಲ ಮಾಡಿಕೊಡಬೇಕಾಗಿ ಅಬಕಾರಿ ನಿರೀಕ್ಷಕರು, ಮಡಿಕೇರಿ ವಲಯ ಇವರ ಮೂಲಕ ಅರ್ಜಿ ಸಲ್ಲಿಸಿರುತ್ತಾರೆ.

ಸದರಿ ಅರ್ಜಿಯ ಹಿನ್ನಲೆಯಲ್ಲಿ ಅಬಕಾರಿ ನಿರೀಕ್ಷಕರು, ಮಡಿಕೇರಿ ವಲಯ ರವರು ದಿ:28-4-11ರಂದು ಪ್ರಸ್ತಾವನೆಯನ್ನು ಸಲ್ಲಿಸಿ ಸದರಿ ವಾಹನದ ಮಾಲೀಕರು ಕೋರಿಕೊಂಡ ಮೇರೆಗೆ ವಾಹನವನ್ನು ಮತ್ತೊಮ್ಮೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಮೌಲ್ಯ ಮಾಪನ ಮಾಡಿಸಿ ಇಲಾಖೆಯಿಂದ ಪ್ರಕರಣವನ್ನು ಮುಕ್ತಾಯ ಮಾಡಿಕೊಡಬಹುದಾಗಿ ಶಿಫಾರಸ್ಸು ಮಾಡಿರುತ್ತಾರೆ.

ವಾಹನವನ್ನು ಹಾಗೂ ನೀಡಿರುವ ಭದ್ರತೆಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ನೋಟೀಸನ್ನು ನೀಡುತ್ತಿದ್ದರು ಸದರಿ ಪ್ರಕರಣವನ್ನು ವಿಲೇಗೊಳಿಸಲು ವಾಹನದ ಮಾಲೀಕರು ಸೂಕ್ತ ರೀತಿ ಸಹಕರಿಸದೇ ಅನಾವಶ್ಯಕವಾಗಿ ಕೇವಲ ಪತ್ರ ವ್ಯವಹಾರಗಳನ್ನು ಮಾಡಿ ವಿಳಂಭ ನೀತಿಯನ್ನು ಅನುಸರಿಸುತ್ತಿರುವುದು ಕಂಡುಬಂದಿರುತ್ತದೆ. ಈ ಪ್ರಕರಣ ದಾಖಲು ಮಾಡಿದ ಅಧಿಕಾರಿಯು ಸಹ ಸಾಕಷ್ಟು ನೋಟಿಸ್ ನೀಡಿದ್ದರೂ ಸಹ ಹಾಜರಾಗಿರುವುದಿಲ್ಲ. ಈ ಪ್ರಕರಣ ದಾಖಲಾಗಿ ಸುಮಾರು ಹನ್ನೆರಡು ವರ್ಷಗಳೇ ಕಳೆದಿದ್ದರೂ ವಾಹನದ ಮಾಲೀಕರು ಹಾಗೂ ಪ್ರಕರಣ ದಾಖಲು ಮಾಡಿದ ಅಧಿಕಾರಿ ಸೂಕ್ತ ರೀತಿಯಲ್ಲಿ ಸಹಕರಿಸದೇ ಇರುವುದರಿಂದ ಮತ್ತು ಈ ಕಛೇರಿಯ ದಿ:18-8-98ರ ಆದೇಶಗಳಲ್ಲಿನ ಷರತ್ತುಗಳನ್ನು ವಾಹನದ ಮಾಲೀಕರು ಉಲ್ಲಂಘಿಸಿರುವುದರಿಂದ ವಾಹನ ಸಂ:ಕೆಎ-09-ಎಂ-2127ರನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮತ್ತು ಆರ್.ಡಿ.ಖಾತೆಯ ಹಣವನ್ನು ಇಲಾಖೆಗೆ ವರ್ಗಾವಣೆ ಜಮಾ ಮಾಡಲು, ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತೆಯ ಹಿನ್ನಲೆಯಲ್ಲಿ ಜಾಮೀನುದಾರರಾದ ಶ್ರೀ ಸಿ.ಎ.ಉತ್ತಯ್ಯ ಇವರು ದಿ:3-4-98ರ ಪ್ರಮಾಣ ಪತ್ರದಲ್ಲಿ ಲಗತ್ತಿಸಿರುವ ದಿ:5-3-98ರ ಜಮಾಬಂದಿಯಲ್ಲಿನ ಆಸ್ತಿಯಿಂದ ಸರ್ಕಾರಕ್ಕೆ ಬರಬೇಕಾಗಿದ್ದ ಬಾಕಿ ರೂ.75,000/-(ಎಪ್ಪತ್ತೈದು ಸಾವಿರ)ಗಳನ್ನು ವಸೂಲು ಮಾಡಲು ಕ್ರಮ ಜರುಗಿಸುವುದು ಸೂಕ್ತವೆಂದು ಪರಿಗಣಿಸಿ ಈ ಕೆಳಕಂಡಂತೆ ಆದೇಶ.

ಆದೇಶ ಸಂ:ಇಎಕ್ಸ್ ಇ:ಸಿಆರ್ಎಂ:135:1997-98, ದಿ:29-7-2011

ಹೆಚ್.ಎನ್.ಆನಂದ್, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್, ಕೊಡಗು ಜಿಲ್ಲೆ, ಮಡಿಕೇರಿ ಆದ ನಾನು ಮೇಲೆ ವಿವರಿಸಲಾದ ಎಲ್ಲಾ ಅಂಶಗಳ ಹಿನ್ನಲೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 43 'ಬಿ' ರಡಿಯಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಅನುಸರಿಸಿದ ನಂತರ 43ಎ ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅಬಕಾರಿ ನಿರೀಕ್ಷಕರು, ಮಡಿಕೇರಿ ವಲಯ ರವರ ಪ್ರ.ವ.ವ.ಸಂ:6/97-98, ದಿ:10-2-98ರಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಸಂಬಂಧ ಜಪ್ತುಪಡಿಸಿದ ವಾಹನ ಜೀಪ್ ಸಂ:ಕೆಎ-09-ಎಂ-2127ನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ ಮತ್ತು ಈಗಾಗಲೇ ನೀಡಿರುವ ರೂ.25,000/-(ಇಪ್ಪತ್ತೈದು ಸಾವಿರ)ಗಳ ಆರ್.ಡಿ.ಖಾತೆಯಲ್ಲಿರುವ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ. ಈ ಪ್ರಕರಣಕ್ಕೆ ಸಂಬಂಧಿಸಿ ಜಾಮೀನುದಾರರಿಂದ ಉಳಿಕೆ ಮೊತ್ತವಾದ ರೂ.75,000/-(ಎಪ್ಪತ್ತೈದು ಸಾವಿರ)ಗಳನ್ನು ವಸೂಲು ಮಾಡಲು ಕ್ರಮ ಜರುಗಿಸಲು ಆದೇಶ ನೀಡಿರುತ್ತೇನೆ.

ಈ ಆದೇಶವನ್ನು ದಿ:29-7-11ರಂದು ಉಕ್ತಲೇಖನ ಕೊಟ್ಟು ಗಣಕಯಂತ್ರದಲ್ಲಿ ಬೆರಳಚ್ಚಿಸಿದ ನಂತರ ತಪ್ಪುಗಳನ್ನು ತಿದ್ದಿ ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು.

ಅಧಿಕೃತ ಅಧಿಕಾರಿಗಳು ಹಾಗೂ
ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್,
ಕೊಡಗು ಜಿಲ್ಲೆ, ಮಡಿಕೇರಿ.

ಪಿ.ಆರ್. 819

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ:ಕಂಇ 32 ಎಲ್ಆರ್ಎಂ 2011, ಬೆಂಗಳೂರು ದಿನಾಂಕ:30-08-2011

ಶ್ರೀ ಮಾರ್ಕಂಡೇಯ ಮಹರ್ಷಿ ಪದ್ಮಶಾಲಿ ಗುರುಪೀಠ ಮಹಾ ಸಂಸ್ಥಾನ ಟ್ರಸ್ಟ್ (ರಿ), ಬೆಂಗಳೂರು ಇವರಿಗೆ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನ ಲಕ್ಕನಾಳ್ ಗ್ರಾಮದ ಸರ್ವೆ ನಂ.25/ಪಿ1, ಹಿರಿಯೂರು ಗ್ರಾಮದ ಸರ್ವೆ ನಂ.501, 502 ಹಾಗೂ ಆದಿವಾಲ ಗ್ರಾಮದ ಸರ್ವೆ ನಂ, 109 ರಲ್ಲಿ ಒಟ್ಟು 20 ಎಕರೆ ಜಮೀನನ್ನು **ಧಾರ್ಮಿಕ ಉದ್ದೇಶದ** ಸಲುವಾಗಿ ಅರ್ಜಿ ನಮೂನೆ 15-ಎ ಮತ್ತು ನಮೂನೆ 15-ಎಎ, ರಲ್ಲಿನ ಮಾಹಿತಿಗಳನ್ನು ಅನುಸರಿಸಿ ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ, ಇವರ ಪತ್ರ ಸಂ:ಎಲ್ಆರ್ಎಂ/ಸಿಆರ್/27/2010-11 ದಿನಾಂಕ:19-03-2011 ರಲ್ಲಿ ಪ್ರಸ್ತಾಪಿತ ಮೇಲ್ಕಂಡ ಜಮೀನನ್ನು ಖರೀದಿಸಲು ಕರ್ನಾಟಕ ಭೂ ಸುಧಾರಣೆ ಅಧಿನಿಯಮ, 1961ರ ಕಲಂ 109 (1ಎ)ರಡಿ ಅನುಮೋದನೆ /ವಿನಾಯಿತಿ ನೀಡಲು ಶಿಫಾರಸ್ಸು ಮಾಡಿರುತ್ತಾರೆ.

ಪ್ರಸ್ತಾಪಿತ ಜಮೀನನ್ನು ಖರೀದಿಗೆ ಪಡೆಯಲು ಖಾತೆದಾರರಿಂದ ವ್ಯವಹರಿಸಿಕೊಂಡಿದ್ದು ಹಾಗೂ ಸದರಿ ಜಮೀನು ಕರ್ನಾಟಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (ಪಿ.ಟಿ.ಸಿ.ಎಲ್) ಅಧಿನಿಯಮ 1978, ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು ಹಾಗೂ ಇನ್ನಿತರ ಪರಭಾರೆ ನಿಷೇಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ.

ರಾಜ್ಯ ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯ ಮೇಲೆ ಕಾರಣಗಳನ್ನು ದಾಖಲಿಸಿ ನಿರ್ದಿಷ್ಟ ಉದ್ದೇಶಕ್ಕಾಗಿ ಎಷ್ಟೇ ವಿಸ್ತೀರ್ಣದ ಭೂಮಿಯನ್ನು ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961ರ ಕಲಂ 63, 79ಎ, 79ಬಿ ಅಥವಾ 80ರ ಅವಕಾಶಗಳಿಂದ ವಿನಾಯಿತಿ ನೀಡಲು ಸದರಿ ಅಧಿನಿಯಮದ ಕಲಂ 109(1ಎ) ರಡಿ ಅವಕಾಶ ಕಲ್ಪಿಸಿದೆ.

ಈ ಪ್ರಸ್ತಾವನೆಯು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಅಧಿನಿಯಮ 1995ರ ಕಲಂ 109(1ಎ) ಮತ್ತು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ನಿಯಮಗಳು, 1996ರ ನಿಯಮ 38-ಬಿ ಮತ್ತು 38-ಸಿ ರಲ್ಲಿನ ಷರತ್ತುಗಳನ್ನು ಪೂರೈಸಿದ್ದು ಕರ್ನಾಟಕ ಭೂ ಸುಧಾರಣೆ ಅಧಿನಿಯಮ 1961ರ ಕಲಂ 63, 79ಎ, 79ಬಿ, ಮತ್ತು 80ಕ್ಕೆ ವಿನಾಯಿತಿ ನೀಡಿ ಜಿಲ್ಲಾಧಿಕಾರಿಯವರ ವರದಿಯ ಪ್ರಕಾರ ಶ್ರೀ ಮಾರ್ಕಂಡೇಯ ಮಹರ್ಷಿ ಪದ್ಮಶಾಲಿ ಗುರುಪೀಠ ಮಹಾ ಸಂಸ್ಥಾನ ಟ್ರಸ್ಟ್ (ರಿ), ಬೆಂಗಳೂರು ಇವರಿಗೆ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನ ಲಕ್ಕನಾಳ್ ಗ್ರಾಮದ ಸರ್ವೆ ನಂ.25/ಪಿ1 ಹಿರಿಯೂರು ಗ್ರಾಮದ ಸರ್ವೆ ನಂ.501, 502 ಹಾಗೂ ಆದಿವಾಲ ಗ್ರಾಮದ ಸರ್ವೆ ನಂ, 109 ರಲ್ಲಿ ಒಟ್ಟು 20 ಎಕರೆ ಜಮೀನನ್ನು **ಧಾರ್ಮಿಕ ಉದ್ದೇಶದ** ಸಲುವಾಗಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109 (1ಎ)ರಡಿ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಂತೆ ಸರ್ಕಾರದ ಅನುಮತಿ ನೀಡಲಾಗಿದೆ:-

1. ಯಾವ ಉದ್ದೇಶಕ್ಕಾಗಿ ಜಮೀನನ್ನು ಖರೀದಿಸಲು ಅನುಮತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸದರಿ ಜಮೀನನ್ನು ಎರಡು ವರ್ಷಗಳೊಳಗಾಗಿ ಉಪಯೋಗಿಸತಕ್ಕದ್ದು ಮತ್ತು ಆ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡತಕ್ಕದ್ದು.

2. ವಿನಾಯಿತಿ ಪಡೆದವರು ಸರ್ಕಾರ ಅಥವಾ ಯಾವುದೇ ಷೆಡ್ಯೂಲ್ ಬ್ಯಾಂಕ್ ಅಥವಾ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಂದಕ್ಕೆ ಅಥವಾ ಕಂಪನಿ ಕಾಯ್ದೆ, 1956ರ ಕಲಂ 3 ರಲ್ಲಿ ಹೇಳಿರುವಂತೆ ಶೇಕಡ 51 ಪೇಯ್ಡ್ ಅಪ್ ಷೇರು ಬಂಡವಾಳ ಹೊಂದಿದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿಯಂತ್ರಿತ, ಅಥವಾ ಎರಡರ ಹಿಡಿತ ಹೊಂದಿರುವ ಸರ್ಕಾರದ ಸಂಘ/ಸಂಸ್ಥೆ ಒಂದಕ್ಕೆ ಖಾತರಿ ನೀಡಿ ಅಡಮಾನ ಹಾಗೂ ಇತರೆ ಹೊಣೆ ಮಾಡಿ ಸಾಲ ಪಡೆಯುವುದನ್ನು ಹೊರತುಪಡಿಸಿ ಸದರಿ ಜಮೀನನ್ನು ನಿಗದಿತ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.

3. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರಂತೆ ಮಂಜೂರು ಮಾಡ ಬೇಕಾದಂತಹ ಯಾವುದೇ ಸರ್ಕಾರಿ ಜಮೀನುಗಳು ಇದ್ದಲ್ಲಿ ಹೊರತುಪಡಿಸಲಾಗಿದೆ.

4. ಜಮೀನು ನಗರಾಭಿವೃದ್ಧಿ ಪ್ರಾಧಿಕಾರದ ಸಿಡಿಪಿ/ಒಡಿಪಿ. ವ್ಯಾಪ್ತಿಯೊಳಗೆ ಬಂದರೆ, ಅದರಂತೆ ಅನುಮತಿ ಪಡೆದು ಉಪಯೋಗಿಸತಕ್ಕದ್ದು

5. ಈ ಅನುಮತಿಯು ಕರ್ನಾಟಕ ಭೂಸುಧಾರಣೆ ಅಧಿನಿಯಮ, 1961ರ ಕಲಂ 109 ರನ್ವಯ ವಿನಾಯಿತಿ ಮಾತ್ರವಾಗಿರುತ್ತದೆ. ಬೇರೆ ಕಾನೂನುಗಳ ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಕಾಯ್ದೆಯಡಿ ಅಗತ್ಯ ಕ್ರಮ ಜರುಗಿಸಲು ಅವಕಾಶವಿರುತ್ತದೆ.

6. ಈ ಜಮೀನನ್ನು ವ್ಯವಸಾಯದಿಂದ ವ್ಯವಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 95 ರಂತೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು.

7. ಸಂಸ್ಥೆ ನಡೆಸುವ ಚಟುವಟಿಕೆಗಳು ಸ್ಥಳೀಯ ಕಾನೂನು, ಕರ್ನಾಟಕ ಮತ್ತು ಭಾರತದ ಕಾನೂನುಗಳನ್ನು ಪಾಲಿಸತಕ್ಕದ್ದು.

8. ಪ್ರಸ್ತಾಪಿತ ಜಮೀನುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಜಮೀನಿನ ವಿನ್ಯಾಸಕ್ಕೆ ನಗರ ಯೋಜನಾ ಇಲಾಖೆ/ಅಭಿವೃದ್ಧಿ ಪ್ರಾಧಿಕಾರ/ಸ್ಥಳೀಯ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯತಕ್ಕದ್ದು.

9. ಮೇಲಿನ ಷರತ್ತುಗಳು ಉಲ್ಲಂಘನೆಯಾದಲ್ಲಿ ಈಗ ನೀಡಲಾಗಿರುವ ಅನುಮತಿಯನ್ನು ಕಾನೂನು ರೀತ್ಯ ರದ್ದುಪಡಿಸಲಾಗುವುದು ಮತ್ತು ಪ್ರಸ್ತಾಪಿತ ಭೂಮಿಯನ್ನು ಋಣಮುಕ್ತವಾಗಿ ಸರ್ಕಾರದಲ್ಲಿ ನಿಹಿತ ಮಾಡಿಕೊಳ್ಳಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್.ನಾರಾಯಣ ಗೌಡ,

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಸುಧಾರಣೆ)

ಪಿ.ಆರ್. 1048

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ:ಕಂಇ 34 ಎಲ್‌ಆರ್‌ಎಂ 2011, ಬೆಂಗಳೂರು ದಿನಾಂಕ:30-08-2011

ಮೆ: ದಾಲ್ಮಿಯ ಸಿಮೆಂಟ್ ವೆಂಚರ್ಸ್ ಲಿ., ಹೊಸ ದೆಹಲಿ, ಇವರಿಗೆ ಗುಲ್ಬರ್ಗಾ ಜಿಲ್ಲೆ, ಸೇಡಂ ತಾಲ್ಲೂಕು, ಅರಬೊಮ್ಮನಹಳ್ಳಿ ಗ್ರಾಮದ ಸರ್ವೆ ನಂ.76/2, ಕೊಂಕನಳ್ಳಿ ಸರ್ವೆ ನಂ.32/1, ಬೀರನಹಳ್ಳಿ ಗ್ರಾಮದ ಸರ್ವೆ ನಂ.38/4 ಮತ್ತು ಸೇಡಂ ಗ್ರಾಮದ 123/2Aa ಮತ್ತು ಇತರೆ ಸರ್ವೆ ನಂಬರ್‌ಗಳಲ್ಲಿ ಒಟ್ಟು 544 ಎಕರೆ 01 ಗುಂಟೆ ಕೃಷಿ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ ಅಂದರೆ ಸಿಮೆಂಟ್ ಉತ್ಪಾದನಾ ಘಟಕ ಸ್ಥಾಪಿಸುವ ಸಲುವಾಗಿ ಅರ್ಜಿ ನಮೂನೆ 15-ಎ ಮತ್ತು ನಮೂನೆ 15-ಎಎ.ರಲ್ಲಿನ ಮಾಹಿತಿಗಳನ್ನು ಅನುಸರಿಸಿ ಜಿಲ್ಲಾಧಿಕಾರಿ, ಗುಲ್ಬರ್ಗಾ ಜಿಲ್ಲೆ, ಇವರ ಪತ್ರ ಸಂ:ಕಂ/ಭೂಸು/94/2010-11 ದಿನಾಂಕ:23-03-2011 ರಲ್ಲಿ ಪ್ರಸ್ತಾಪಿತ ಮೇಲ್ಕಂಡ ಜಮೀನನ್ನು ಖರೀದಿಸಲು ಕರ್ನಾಟಕ ಭೂ ಸುಧಾರಣೆ ಅಧಿನಿಯಮ, 1961ರ ಕಲಂ 109 (1ಎ)ರಡಿ ಅನುಮೋದನೆ /ವಿನಾಯಿತಿ ನೀಡಲು ಶಿಫಾರಸ್ಸು ಮಾಡಿರುತ್ತಾರೆ.

ಪ್ರಸ್ತಾಪಿತ ಜಮೀನನ್ನು ಖರೀದಿಗೆ ಪಡೆಯಲು ಖಾತೆದಾರರಿಂದ ವ್ಯವಹರಿಸಿಕೊಂಡಿದ್ದು ಹಾಗೂ ಸದರಿ ಜಮೀನು ಕರ್ನಾಟಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (ಪಿ.ಟಿ.ಸಿ.ಎಲ್) ಅಧಿನಿಯಮ 1978, ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು ಹಾಗೂ ಇನ್ನಿತರ ಪರಭಾರೆ ನಿಷೇಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ.

ರಾಜ್ಯ ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯ ಮೇಲೆ ಕಾರಣಗಳನ್ನು ದಾಖಲಿಸಿ ನಿರ್ದಿಷ್ಟ ಉದ್ದೇಶಕ್ಕಾಗಿ ಎಷ್ಟೇ ವಿಸ್ತೀರ್ಣದ ಭೂಮಿಯನ್ನು ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961ರ ಕಲಂ 63, 79ಎ, 79ಬಿ ಅಥವಾ 80ರ ಅವಕಾಶಗಳಿಂದ ವಿನಾಯಿತಿ ನೀಡಲು ಸದರಿ ಅಧಿನಿಯಮದ ಕಲಂ 109(1ಎ) ರಡಿ ಅವಕಾಶ ಕಲ್ಪಿಸಿದೆ.

ಈ ಪ್ರಸ್ತಾವನೆಯು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಅಧಿನಿಯಮ 1995ರ ಕಲಂ 109(1ಎ) ಮತ್ತು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ನಿಯಮಗಳು, 1996ರ ನಿಯಮ 38-ಬಿ ಮತ್ತು 38-ಸಿ ರಲ್ಲಿನ ಷರತ್ತುಗಳನ್ನು ಪೂರೈಸಿದ್ದು ಕರ್ನಾಟಕ ಭೂ ಸುಧಾರಣೆ ಅಧಿನಿಯಮ 1961ರ ಕಲಂ 63, 79ಎ, 79ಬಿ, ಮತ್ತು 80ಕ್ಕೆ ವಿನಾಯಿತಿ ನೀಡಿ ಜಿಲ್ಲಾಧಿಕಾರಿಯವರ ವರದಿಯ ಪ್ರಕಾರ ಮೆ: ದಾಲ್ಮಿಯ ಸಿಮೆಂಟ್ ವೆಂಚರ್ಸ್ ಲಿ., ಹೊಸ ದೆಹಲಿ, ಇವರಿಗೆ ಗುಲ್ಬರ್ಗಾ ಜಿಲ್ಲೆ, ಸೇಡಂ ತಾಲ್ಲೂಕು, ಅರಬೊಮ್ಮನಹಳ್ಳಿ ಗ್ರಾಮದ ಸರ್ವೆ ನಂ.76/2, ಕೊಂಕನಳ್ಳಿ ಸರ್ವೆ ನಂ.32/1, ಬೀರನಹಳ್ಳಿ ಗ್ರಾಮದ ಸರ್ವೆ ನಂ.38/4 ಮತ್ತು ಸೇಡಂ ಗ್ರಾಮದ 123/2Aa ಮತ್ತು ಇತರೆ ಸರ್ವೆ ನಂಬರ್‌ಗಳಲ್ಲಿ ಒಟ್ಟು 544 ಎಕರೆ 01 ಗುಂಟೆ ಕೃಷಿ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ ಅಂದರೆ ಸಿಮೆಂಟ್ ಉತ್ಪಾದನಾ ಘಟಕ ಸ್ಥಾಪಿಸುವ ಸಲುವಾಗಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109 (1ಎ)ರಡಿ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಂತೆ ಸರ್ಕಾರದ ಅನುಮತಿ ನೀಡಲಾಗಿದೆ:-

1. ಯಾವ ಉದ್ದೇಶಕ್ಕಾಗಿ ಜಮೀನನ್ನು ಖರೀದಿಸಲು ಅನುಮತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸದರಿ ಜಮೀನನ್ನು ಎರಡು ವರ್ಷಗಳೊಳಗಾಗಿ ಉಪಯೋಗಿಸತಕ್ಕದ್ದು ಮತ್ತು ಆ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡತಕ್ಕದ್ದು.

2. ವಿನಾಯಿತಿ ಪಡೆದವರು ಸರ್ಕಾರ ಅಥವಾ ಯಾವುದೇ ಷೆಡ್ಯೂಲ್ ಬ್ಯಾಂಕ್ ಅಥವಾ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಂದಕ್ಕೆ ಅಥವಾ ಕಂಪನಿ ಕಾಯ್ದೆ, 1956ರ ಕಲಂ 3 ರಲ್ಲಿ ಹೇಳಿರುವಂತೆ ಶೇಕಡ 51 ಪೇಯ್ಡ್ ಅಪ್ ಷೇರು ಬಂಡವಾಳ ಹೊಂದಿದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿಯಂತ್ರಿತ ಅಥವಾ ಎರಡರ ಹಿಡಿತ ಹೊಂದಿರುವ ಸರ್ಕಾರದ ಸಂಘ/ಸಂಸ್ಥೆ ಒಂದಕ್ಕೆ ಖಾತರಿ ನೀಡಿ ಅಡಮಾನ ಹಾಗೂ ಇತರೆ ಹೊಣೆ ಮಾಡಿ ಸಾಲ ಪಡೆಯುವುದನ್ನು ಹೊರತುಪಡಿಸಿ ಸದರಿ ಜಮೀನನ್ನು ನಿಗದಿತ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.

3. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರಂತೆ ಮಂಜೂರು ಮಾಡ ಬೇಕಾದಂತಹ ಯಾವುದೇ ಸರ್ಕಾರಿ ಜಮೀನುಗಳು ಇದ್ದಲ್ಲಿ ಹೊರತುಪಡಿಸಲಾಗಿದೆ.

4. ಜಮೀನು ನಗರಾಭಿವೃದ್ಧಿ ಪ್ರಾಧಿಕಾರದ ಸಿಡಿಪಿ/ಒಡಿಪಿ. ವ್ಯಾಪ್ತಿಯೊಳಗೆ ಬಂದರೆ, ಅದರಂತೆ ಅನುಮತಿ ಪಡೆದು ಉಪಯೋಗಿಸತಕ್ಕದ್ದು

5. ಈ ಅನುಮತಿಯು ಕರ್ನಾಟಕ ಭೂಸುಧಾರಣೆ ಅಧಿನಿಯಮ, 1961ರ ಕಲಂ 109 ರನ್ವಯ ವಿನಾಯಿತಿ ಮಾತ್ರವಾಗಿರುತ್ತದೆ. ಬೇರೆ ಕಾನೂನುಗಳ ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಕಾಯ್ದೆಯಡಿ ಅಗತ್ಯ ಕ್ರಮ ಜರುಗಿಸಲು ಅವಕಾಶವಿರುತ್ತದೆ.

6. ಈ ಜಮೀನನ್ನು ವ್ಯವಸಾಯದಿಂದ ವ್ಯವಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 95 ರಂತೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು.

7. ಸಂಸ್ಥೆ ನಡೆಸುವ ಚಟುವಟಿಕೆಗಳು ಸ್ಥಳೀಯ ಕಾನೂನು, ಕರ್ನಾಟಕ ಮತ್ತು ಭಾರತದ ಕಾನೂನುಗಳನ್ನು ಪಾಲಿಸತಕ್ಕದ್ದು.

8. ಪ್ರಸ್ತಾಪಿತ ಜಮೀನುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಜಮೀನಿನ ವಿನ್ಯಾಸಕ್ಕೆ ನಗರ ಯೋಜನಾ ಇಲಾಖೆ/ಅಭಿವೃದ್ಧಿ ಪ್ರಾಧಿಕಾರ/ಸ್ಥಳೀಯ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯತಕ್ಕದ್ದು.

9. ಮೇಲಿನ ಷರತ್ತುಗಳು ಉಲ್ಲಂಘನೆಯಾದಲ್ಲಿ ಈಗ ನೀಡಲಾಗಿರುವ ಅನುಮತಿಯನ್ನು ಕಾನೂನು ರೀತ್ಯ ರದ್ದುಪಡಿಸಲಾಗುವುದು ಮತ್ತು ಪ್ರಸ್ತಾಪಿತ ಭೂಮಿಯನ್ನು ಋಣಮುಕ್ತವಾಗಿ ಸರ್ಕಾರದಲ್ಲಿ ನಿಹಿತ ಮಾಡಿಕೊಳ್ಳಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

(ಟಿ.ಎನ್.ನಾರಾಯಣ ಗೌಡ),
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂ ಸುಧಾರಣೆ)

ಪಿ.ಆರ್. 1084

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ:ಕಂಇ 58 ಎಲ್ಆರ್ಎಂ 2011, ಬೆಂಗಳೂರು ದಿನಾಂಕ: 30-08-2011

ಮೆ: ಕೋರ್ ಗ್ರೀನ್ ಶುಗರ್ ಮತ್ತು ಫ್ಯೂಲ್ಸ್ ಪ್ರೈ ಲಿ., ಹೈದರಾಬಾದ್ ಇವರಿಗೆ ಯಾದಗಿರಿ ಜಿಲ್ಲೆ, ಶಹಾಪೂರ ತಾಲ್ಲೂಕು, ತುಮಕೂರ ಗ್ರಾಮದ ಸರ್ವೆ ನಂ.175 ಮತ್ತು ಇತರೆಗಳಲ್ಲಿ ಒಟ್ಟು 145 ಎಕರೆ 19 ಗುಂಟೆ ಕೃಷಿ ಜಮೀನನ್ನು **ಕೈಗಾರಿಕಾ ಉದ್ದೇಶಕ್ಕಾಗಿ ಅಂದರೆ ಸಕ್ಕರೆ ಕಾರ್ಖಾನೆ ಸ್ಥಾಪಿಸುವ** ಸಲುವಾಗಿ ಅರ್ಜಿ ನಮೂನೆ 15-ಎ ಮತ್ತು ನಮೂನೆ 15-ಎಎ.ರಲ್ಲಿನ ಮಾಹಿತಿಗಳನ್ನು ಅನುಸರಿಸಿ ಜಿಲ್ಲಾಧಿಕಾರಿ, ಯಾದಗಿರಿ ಜಿಲ್ಲೆ, ಇವರ ಪತ್ರ ಸಂ:ಕಂ/ಜಿಯಾಜಿ/ಭೂಸು/10/2010-11/1349 ದಿನಾಂಕ:04-05-2011 ರಲ್ಲಿ ಪ್ರಸ್ತಾಪಿತ ಮೇಲ್ಕಂಡ ಜಮೀನನ್ನು ಖರೀದಿಸಲು ಕರ್ನಾಟಕ ಭೂ ಸುಧಾರಣೆ ಅಧಿನಿಯಮ, 1961ರ ಕಲಂ 109 (1ಎ)ರಡಿ ಅನುಮೋದನೆ /ವಿನಾಯಿತಿ ನೀಡಲು ಶಿಫಾರಸ್ಸು ಮಾಡಿರುತ್ತಾರೆ.

ಪ್ರಸ್ತಾಪಿತ ಜಮೀನನ್ನು ಖರೀದಿಗೆ ಪಡೆಯಲು ಖಾತೆದಾರರಿಂದ ವ್ಯವಹರಿಸಿಕೊಂಡಿದ್ದು ಹಾಗೂ ಸದರಿ ಜಮೀನು ಕರ್ನಾಟಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (ಪಿ.ಟಿ.ಸಿ.ಎಲ್) ಅಧಿನಿಯಮ 1978, ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು ಹಾಗೂ ಇನ್ನಿತರ ಪರಭಾರೆ ನಿಷೇಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ.

ರಾಜ್ಯ ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯ ಮೇಲೆ ಕಾರಣಗಳನ್ನು ದಾಖಲಿಸಿ ನಿರ್ದಿಷ್ಟ ಉದ್ದೇಶಕ್ಕಾಗಿ ಎಷ್ಟೇ ವಿಸ್ತೀರ್ಣದ ಭೂಮಿಯನ್ನು ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961ರ ಕಲಂ 63, 79ಎ, 79ಬಿ ಅಥವಾ 80ರ ಅವಕಾಶಗಳಿಂದ ವಿನಾಯಿತಿ ನೀಡಲು ಸದರಿ ಅಧಿನಿಯಮದ ಕಲಂ 109(1ಎ) ರಡಿ ಅವಕಾಶ ಕಲ್ಪಿಸಿದೆ.

ಈ ಪ್ರಸ್ತಾವನೆಯು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಅಧಿನಿಯಮ 1995ರ ಕಲಂ 109(1ಎ) ಮತ್ತು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ನಿಯಮಗಳು, 1996ರ ನಿಯಮ 38-ಬಿ ಮತ್ತು 38-ಸಿ ರಲ್ಲಿನ ಷರತ್ತುಗಳನ್ನು ಪೂರೈಸಿದ್ದು ಕರ್ನಾಟಕ ಭೂ ಸುಧಾರಣೆ ಅಧಿನಿಯಮ 1961ರ ಕಲಂ 63, 79ಎ, 79ಬಿ, ಮತ್ತು 80ಕ್ಕೆ ವಿನಾಯಿತಿ ನೀಡಿ ಜಿಲ್ಲಾಧಿಕಾರಿಯವರ ವರದಿಯ ಪ್ರಕಾರ ಮೆ: ಕೋರ್ ಗ್ರೀನ್ ಶುಗರ್ ಮತ್ತು ಫ್ಯೂಲ್ಸ್ ಪ್ರೈ ಲಿ., ಹೈದರಾಬಾದ್ ಇವರಿಗೆ ಯಾದಗಿರಿ ಜಿಲ್ಲೆ, ಶಹಾಪೂರ ತಾಲ್ಲೂಕು, ತುಮಕೂರ ಗ್ರಾಮದ ಸರ್ವೆ ನಂ.175 ಮತ್ತು ಇತರೆಗಳಲ್ಲಿ ಒಟ್ಟು 145 ಎಕರೆ 19 ಗುಂಟೆ ಕೃಷಿ ಜಮೀನನ್ನು **ಕೈಗಾರಿಕಾ ಉದ್ದೇಶಕ್ಕಾಗಿ ಅಂದರೆ ಸಕ್ಕರೆ ಕಾರ್ಖಾನೆ ಸ್ಥಾಪಿಸುವ** ಸಲುವಾಗಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109 (1ಎ) ರಡಿ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಂತೆ ಸರ್ಕಾರದ ಅನುಮತಿ ನೀಡಲಾಗಿದೆ:-

1. ಯಾವ ಉದ್ದೇಶಕ್ಕಾಗಿ ಜಮೀನನ್ನು ಖರೀದಿಸಲು ಅನುಮತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸದರಿ ಜಮೀನನ್ನು ಎರಡು ವರ್ಷಗಳೊಳಗಾಗಿ ಉಪಯೋಗಿಸತಕ್ಕದ್ದು ಮತ್ತು ಆ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡತಕ್ಕದ್ದು.

2. ವಿನಾಯಿತಿ ಪಡೆದವರು ಸರ್ಕಾರ ಅಥವಾ ಯಾವುದೇ ಷೆಡ್ಯೂಲ್ ಬ್ಯಾಂಕ್ ಅಥವಾ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಂದಕ್ಕೆ ಅಥವಾ ಕಂಪನಿ ಕಾಯ್ದೆ, 1956ರ ಕಲಂ 3 ರಲ್ಲಿ ಹೇಳಿರುವಂತೆ ಶೇಕಡ 51 ಪೇಯ್ಡ್ ಅಪ್ ಷೇರು ಬಂಡವಾಳ ಹೊಂದಿದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿಯಂತ್ರಿತ ಅಥವಾ ಎರಡರ ಹಿಡಿತ ಹೊಂದಿರುವ ಸರ್ಕಾರದ ಸಂಘ/ಸಂಸ್ಥೆ ಒಂದಕ್ಕೆ ಖಾತರಿ ನೀಡಿ ಅಡಮಾನ ಹಾಗೂ ಇತರೆ ಹೊಣೆ ಮಾಡಿ ಸಾಲ ಪಡೆಯುವುದನ್ನು ಹೊರತುಪಡಿಸಿ ಸದರಿ ಜಮೀನನ್ನು ನಿಗದಿತ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.

3. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರಂತೆ ಮಂಜೂರು ಮಾಡ ಬೇಕಾದಂತಹ ಯಾವುದೇ ಸರ್ಕಾರಿ ಜಮೀನುಗಳು ಇದ್ದಲ್ಲಿ ಹೊರತುಪಡಿಸಲಾಗಿದೆ.

4. ಜಮೀನು ನಗರಾಭಿವೃದ್ಧಿ ಪ್ರಾಧಿಕಾರದ ಸಿಡಿಪಿ/ಒಡಿಪಿ. ವ್ಯಾಪ್ತಿಯೊಳಗೆ ಬಂದರೆ, ಅದರಂತೆ ಅನುಮತಿ ಪಡೆದು ಉಪಯೋಗಿಸತಕ್ಕದ್ದು

5. ಈ ಅನುಮತಿಯು ಕರ್ನಾಟಕ ಭೂಸುಧಾರಣೆ ಅಧಿನಿಯಮ, 1961ರ ಕಲಂ 109 ರನ್ವಯ ವಿನಾಯಿತಿ ಮಾತ್ರವಾಗಿರುತ್ತದೆ. ಬೇರೆ ಕಾನೂನುಗಳ ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಕಾಯ್ದೆಯಡಿ ಅಗತ್ಯ ಕ್ರಮ ಜರುಗಿಸಲು ಅವಕಾಶವಿರುತ್ತದೆ.

6. ಈ ಜಮೀನನ್ನು ವ್ಯವಸಾಯದಿಂದ ವ್ಯವಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 95 ರಂತೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು.

7. ಸಂಸ್ಥೆ ನಡೆಸುವ ಚಟುವಟಿಕೆಗಳು ಸ್ಥಳೀಯ ಕಾನೂನು, ಕರ್ನಾಟಕ ಮತ್ತು ಭಾರತದ ಕಾನೂನುಗಳನ್ನು ಪಾಲಿಸತಕ್ಕದ್ದು.

8. ಪ್ರಸ್ತಾಪಿತ ಜಮೀನುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಜಮೀನಿನ ವಿನ್ಯಾಸಕ್ಕೆ ನಗರ ಯೋಜನಾ ಇಲಾಖೆ/ಅಭಿವೃದ್ಧಿ ಪ್ರಾಧಿಕಾರ/ಸ್ಥಳೀಯ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯತಕ್ಕದ್ದು.

9. ಮೇಲಿನ ಷರತ್ತುಗಳು ಉಲ್ಲಂಘನೆಯಾದಲ್ಲಿ ಈಗ ನೀಡಲಾಗಿರುವ ಅನುಮತಿಯನ್ನು ಕಾನೂನು ರೀತ್ಯ ರದ್ದುಪಡಿಸಲಾಗುವುದು ಮತ್ತು ಪ್ರಸ್ತಾಪಿತ ಭೂಮಿಯನ್ನು ಋಣಮುಕ್ತವಾಗಿ ಸರ್ಕಾರದಲ್ಲಿ ನಿಹಿತ ಮಾಡಿಕೊಳ್ಳಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್.ನಾರಾಯಣ ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂ ಸುಧಾರಣೆ)

ಪಿ.ಆರ್. 1088

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ:ಕಂಇ 50 ಎಲ್‌ಆರ್‌ಎಂ 2010, ಬೆಂಗಳೂರು ದಿನಾಂಕ: 30-08-2011

ಮೆ: ಅಳಗವಾಡಿ ಬೀರೇಶ್ವರ ಶುಗರ್ಸ್ ಪ್ರೈವೇಟ್ ಲಿ., ಹಾರೂಗೇರಿ ಇವರಿಗೆ ಬೆಳಗಾವಿ ಜಿಲ್ಲೆ, ರಾಯಭಾಗ ತಾಲ್ಲೂಕು, ಅಳಗವಾಡಿ ಗ್ರಾಮದ ಸರ್ವೆ ನಂ.101/2 ಮತ್ತು ಇತರೆ ಸರ್ವೆ ನಂಬರ್‌ಗಳಲ್ಲಿ ಒಟ್ಟು 143 ಎಕರೆ 04 ಗುಂಟೆ ಕೃಷಿ ಜಮೀನನ್ನು **ಕೈಗಾರಿಕಾ ಉದ್ದೇಶಕ್ಕಾಗಿ ಅಂದರೆ ಸಕ್ಕರೆ ಕಾರ್ಖಾನೆ ಸ್ಥಾಪಿಸುವ** ಸಲುವಾಗಿ ಅರ್ಜಿ ನಮೂನೆ 15-ಎ ಮತ್ತು ನಮೂನೆ 15-ಎಎ,ರಲ್ಲಿನ ಮಾಹಿತಿಗಳನ್ನು ಅನುಸರಿಸಿ ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ, ಇವರ ಪತ್ರ ಸಂ:ಕಂಶಾ/ಕೆಎಲ್‌ಆರ್/ಕಲಂ/109/ಸಿಆರ್/9/2009-10 ದಿನಾಂಕ:19-05-2010 ರಲ್ಲಿ ಪ್ರಸ್ತಾಪಿತ ಮೇಲ್ಕಂಡ ಜಮೀನನ್ನು ಖರೀದಿಸಲು ಕರ್ನಾಟಕ ಭೂ ಸುಧಾರಣೆ ಅಧಿನಿಯಮ, 1961ರ ಕಲಂ 109 (1ಎ)ರಡಿ ಅನುಮೋದನೆ /ವಿನಾಯಿತಿ ನೀಡಲು ಶಿಫಾರಸ್ಸು ಮಾಡಿರುತ್ತಾರೆ.

ಪ್ರಸ್ತಾಪಿತ ಜಮೀನನ್ನು ಖರೀದಿಗೆ ಪಡೆಯಲು ಖಾತೆದಾರರಿಂದ ವ್ಯವಹರಿಸಿಕೊಂಡಿದ್ದು ಹಾಗೂ ಸದರಿ ಜಮೀನು ಕರ್ನಾಟಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (ಪಿ.ಟಿ.ಸಿ.ಎಲ್) ಅಧಿನಿಯಮ 1978, ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು ಹಾಗೂ ಇನ್ನಿತರ ಪರಭಾರೆ ನಿಷೇಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ.

ರಾಜ್ಯ ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯ ಮೇಲೆ ಕಾರಣಗಳನ್ನು ದಾಖಲಿಸಿ ನಿರ್ದಿಷ್ಟ ಉದ್ದೇಶಕ್ಕಾಗಿ ಎಷ್ಟೇ ವಿಸ್ತೀರ್ಣದ ಭೂಮಿಯನ್ನು ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961ರ ಕಲಂ 63, 79ಎ, 79ಬಿ ಅಥವಾ 80ರ ಅವಕಾಶಗಳಿಂದ ವಿನಾಯಿತಿ ನೀಡಲು ಸದರಿ ಅಧಿನಿಯಮದ ಕಲಂ 109(1ಎ) ರಡಿ ಅವಕಾಶ ಕಲ್ಪಿಸಿದೆ.

ಈ ಪ್ರಸ್ತಾವನೆಯು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಅಧಿನಿಯಮ 1995ರ ಕಲಂ 109(1ಎ) ಮತ್ತು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ನಿಯಮಗಳು, 1996ರ ನಿಯಮ 38-ಬಿ ಮತ್ತು 38-ಸಿ ರಲ್ಲಿನ ಷರತ್ತುಗಳನ್ನು ಪೂರೈಸಿದ್ದು ಕರ್ನಾಟಕ ಭೂ ಸುಧಾರಣೆ ಅಧಿನಿಯಮ 1961ರ ಕಲಂ 63, 79ಎ, 79ಬಿ, ಮತ್ತು 80ಕ್ಕೆ ವಿನಾಯಿತಿ ನೀಡಿ ಜಿಲ್ಲಾಧಿಕಾರಿಯವರ ವರದಿಯ ಪ್ರಕಾರ ಮೆ: ಅಳಗವಾಡಿ ಬೀರೇಶ್ವರ ಶುಗರ್ಸ್ ಪ್ರೈವೇಟ್ ಲಿ., ಹಾರೂಗೇರಿ ಇವರಿಗೆ ಬೆಳಗಾವಿ ಜಿಲ್ಲೆ, ರಾಯಭಾಗ ತಾಲ್ಲೂಕು, ಅಳಗವಾಡಿ ಗ್ರಾಮದ ಸರ್ವೆ ನಂ.101/2 ಮತ್ತು ಇತರೆ ಸರ್ವೆ ನಂಬರ್‌ಗಳಲ್ಲಿ ಒಟ್ಟು 143 ಎಕರೆ 04 ಗುಂಟೆ ಕೃಷಿ ಜಮೀನನ್ನು **ಕೈಗಾರಿಕಾ ಉದ್ದೇಶಕ್ಕಾಗಿ ಅಂದರೆ ಸಕ್ಕರೆ ಕಾರ್ಖಾನೆ ಸ್ಥಾಪಿಸುವ** ಸಲುವಾಗಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109 (1ಎ)ರಡಿ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಂತೆ ಸರ್ಕಾರದ ಅನುಮತಿ ನೀಡಲಾಗಿದೆ:-

1. ಯಾವ ಉದ್ದೇಶಕ್ಕಾಗಿ ಜಮೀನನ್ನು ಖರೀದಿಸಲು ಅನುಮತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸದರಿ ಜಮೀನನ್ನು ಎರಡು ವರ್ಷಗಳೊಳಗಾಗಿ ಉಪಯೋಗಿಸತಕ್ಕದ್ದು ಮತ್ತು ಆ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡತಕ್ಕದ್ದು.

2. ವಿನಾಯಿತಿ ಪಡೆದವರು ಸರ್ಕಾರ ಅಥವಾ ಯಾವುದೇ ಷೆಡ್ಯೂಲ್ ಬ್ಯಾಂಕ್ ಅಥವಾ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಂದಕ್ಕೆ ಅಥವಾ ಕಂಪನಿ ಕಾಯ್ದೆ, 1956ರ ಕಲಂ 3 ರಲ್ಲಿ ಹೇಳಿರುವಂತೆ ಶೇಕಡ 51 ಪೇಯ್ಡ್ ಅಪ್ ಷೇರು ಬಂಡವಾಳ ಹೊಂದಿದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿಯಂತ್ರಿತ ಅಥವಾ ಎರಡರ ಹಿಡಿತ ಹೊಂದಿರುವ ಸರ್ಕಾರದ ಸಂಘ/ಸಂಸ್ಥೆ ಒಂದಕ್ಕೆ ಖಾತರಿ ನೀಡಿ ಅಡಮಾನ ಹಾಗೂ ಇತರೆ ಹೊಣೆ ಮಾಡಿ ಸಾಲ ಪಡೆಯುವುದನ್ನು ಹೊರತುಪಡಿಸಿ ಸದರಿ ಜಮೀನನ್ನು ನಿಗದಿತ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.

3. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರಂತೆ ಮಂಜೂರು ಮಾಡ ಬೇಕಾದಂತಹ ಯಾವುದೇ ಸರ್ಕಾರಿ ಜಮೀನುಗಳು ಇದ್ದಲ್ಲಿ ಹೊರತುಪಡಿಸಲಾಗಿದೆ.

4. ಜಮೀನು ನಗರಾಭಿವೃದ್ಧಿ ಪ್ರಾಧಿಕಾರದ ಸಿಡಿಪಿ/ಒಡಿಪಿ. ವ್ಯಾಪ್ತಿಯೊಳಗೆ ಬಂದರೆ, ಅದರಂತೆ ಅನುಮತಿ ಪಡೆದು ಉಪಯೋಗಿಸತಕ್ಕದ್ದು

5. ಈ ಅನುಮತಿಯು ಕರ್ನಾಟಕ ಭೂಸುಧಾರಣೆ ಅಧಿನಿಯಮ, 1961ರ ಕಲಂ 109 ರನ್ವಯ ವಿನಾಯಿತಿ ಮಾತ್ರವಾಗಿರುತ್ತದೆ. ಬೇರೆ ಕಾನೂನುಗಳ ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಕಾಯ್ದೆಯಡಿ ಅಗತ್ಯ ಕ್ರಮ ಜರುಗಿಸಲು ಅವಕಾಶವಿರುತ್ತದೆ.

6. ಈ ಜಮೀನನ್ನು ವ್ಯವಸಾಯದಿಂದ ವ್ಯವಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 95 ರಂತೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು.

7. ಸಂಸ್ಥೆ ನಡೆಸುವ ಚಟುವಟಿಕೆಗಳು ಸ್ಥಳೀಯ ಕಾನೂನು, ಕರ್ನಾಟಕ ಮತ್ತು ಭಾರತದ ಕಾನೂನುಗಳನ್ನು ಪಾಲಿಸತಕ್ಕದ್ದು.

8. ಪ್ರಸ್ತಾಪಿತ ಜಮೀನುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಜಮೀನಿನ ವಿನ್ಯಾಸಕ್ಕೆ ನಗರ ಯೋಜನಾ ಇಲಾಖೆ/ಅಭಿವೃದ್ಧಿ ಪ್ರಾಧಿಕಾರ/ಸ್ಥಳೀಯ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯತಕ್ಕದ್ದು.

9. ಮೇಲಿನ ಷರತ್ತುಗಳು ಉಲ್ಲಂಘನೆಯಾದಲ್ಲಿ ಈಗ ನೀಡಲಾಗಿರುವ ಅನುಮತಿಯನ್ನು ಕಾನೂನು ರೀತ್ಯ ರದ್ದುಪಡಿಸಲಾಗುವುದು ಮತ್ತು ಪ್ರಸ್ತಾಪಿತ ಭೂಮಿಯನ್ನು ಋಣಮುಕ್ತವಾಗಿ ಸರ್ಕಾರದಲ್ಲಿ ನಿಹಿತ ಮಾಡಿಕೊಳ್ಳಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್.ನಾರಾಯಣ ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂ ಸುಧಾರಣೆ)

ಪಿ.ಆರ್. 1050

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ:ಕಂಇ 48 ಎಲ್ಆರ್ಎಂ 2011, ಬೆಂಗಳೂರು ದಿನಾಂಕ: 30-08-2011

ಶ್ರೀ ಸಿಮೆಂಟ್ಸ್ ಲಿ., ರಾಜಸ್ಥಾನ ಇವರಿಗೆ ಗುಲ್ಬರ್ಗಾ ಜಿಲ್ಲೆ, ಸೇಡಂ ತಾಲ್ಲೂಕು, ಕೋಡ್ಲಾ ಗ್ರಾಮದ 870/1 ಮತ್ತು ಬೆನಕನಹಳ್ಳಿ ಗ್ರಾಮದ 249/1 ಮತ್ತು ಇತರೆ ಸರ್ವೆ ನಂಬರ್‌ಗಳಲ್ಲಿ ಒಟ್ಟು 1,000 ಎಕರೆ ಜಮೀನನ್ನು **ಕೈಗಾರಿಕಾ ಉದ್ದೇಶಕ್ಕಾಗಿ ಅಂದರೆ ಸಿಮೆಂಟ್ ಉತ್ಪದನಾ ಘಟಕ ಸ್ಥಾಪಿಸು**ಸಲುವಾಗಿ ಅರ್ಜಿ ನಮೂನೆ 15-ಎ ಮತ್ತು ನಮೂನೆ 15-ಎಎ,ರಲ್ಲಿನ ಮಾಹಿತಿಗಳನ್ನು ಅನುಸರಿಸಿ ಜಿಲ್ಲಾಧಿಕಾರಿ, ಗುಲ್ಬರ್ಗಾ ಜಿಲ್ಲೆ, ಇವರ ಪ್ರ ಸಂ:ಕಂ/ಭೂಸು/24/2011-12 ದಿನಾಂಕ:29-04-2011 ರಲ್ಲಿ ಪ್ರಸ್ತಾಪಿತ ಮೇಲ್ಕಂಡ ಜಮೀನನ್ನು ಖರೀದಿಸಲು ಕರ್ನಾಟಕ ಭೂ ಸುಧಾರಣೆ ಅಧಿನಿಯಮ 1961ರ ಕಲಂ 109 (1ಎ)ರಡಿ ಅನುಮೋದನೆ /ವಿನಾಯಿತಿ ನೀಡಲು ಶಿಫಾರಸ್ಸು ಮಾಡಿರುತ್ತಾರೆ.

ಪ್ರಸ್ತಾಪಿತ ಜಮೀನನ್ನು ಖರೀದಿಗೆ ಪಡೆಯಲು ಖಾತೆದಾರರಿಂದ ವ್ಯವಹರಿಸಿಕೊಂಡಿದ್ದು ಹಾಗೂ ಸದರಿ ಜಮೀನು ಕರ್ನಾಟಕ ಪರಿಶಿ ಜಾತಿ/ಪರಿಶಿಷ್ಟ ಪಂಗಡ (ಪಿ.ಟಿ.ಸಿ.ಎಲ್) ಅಧಿನಿಯಮ 1978, ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು ಹಾಗೂ ಇನ್ನಿತರ ಪರಭಾರೆ ನಿಷೇ ಕಾಯ್ದೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ.

ರಾಜ್ಯ ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯ ಮೇಲೆ ಕಾರಣಗಳನ್ನು ದಾಖಲಿಸಿ ನಿರ್ದಿಷ್ಟ ಉದ್ದೇಶಕ್ಕಾಗಿ ಎಷ್ಟೇ ವಿಸ್ತೀರ್ಣದ ಭೂಮಿಯನ್ನು ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961ರ ಕಲಂ 63, 79ಎ, 79ಬಿ ಅಥವಾ 80ರ ಅವಕಾಶಗಳಿಂದ ವಿನಾಯಿತಿ ನೀಡಲು ಸದರಿ ಅಧಿನಿಯಮದ ಕಲಂ 109 (1ಎ) ರಡಿ ಅವಕಾಶ ಕಲ್ಪಿಸಿದೆ.

ಈ ಪ್ರಸ್ತಾವನೆಯು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಅಧಿನಿಯಮ 1995ರ ಕಲಂ 109(1ಎ) ಮತ್ತು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ನಿಯಮಗಳು, 1996ರ ನಿಯಮ 38-ಬಿ ಮತ್ತು 38-ಸಿ ರಲ್ಲಿನ ಷರತ್ತುಗಳನ್ನು ಪೂರೈಸಿದ್ದು ಕರ್ನಾಟಕ ಭೂ ಸುಧಾರಣೆ ಅಧಿನಿಯಮ 1961ರ ಕಲಂ 63, 79ಎ, 79ಬಿ, ಮತ್ತು 80ಕ್ಕೆ ವಿನಾಯಿತಿ ನೀಡಿ ಜಿಲ್ಲಾಧಿಕಾರಿಯವರ ವರದಿಯ ಪ್ರಕಾರ ಶ್ರೀ ಸಿಮೆಂಟ್ಸ್ ಲಿ., ರಾಜಸ್ಥಾನ ಇವರಿಗೆ ಗುಲ್ಬರ್ಗಾ ಜಿಲ್ಲೆ, ಸೇಡಂ ತಾಲ್ಲೂಕು, ಕೋಡ್ಲಾ ಗ್ರಾಮದ 870/1 ಮತ್ತು ಬೆನಕನಹಳ್ಳಿ ಗ್ರಾಮದ 249/1 ಮತ್ತು ಇತರೆ ಸರ್ವೆ ನಂಬರ್‌ಗಳಲ್ಲಿ ಒಟ್ಟು 1,000 ಎಕರೆ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ ಅಂದರೆ ಸಿಮೆಂಟ್ ಉತ್ಪದನಾ ಘಟಕ ಸ್ಥಾಪಿಸುವ ಸಲುವಾಗಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109 (1ಎ) ರಡಿ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಂತೆ ಸರ್ಕಾರದ ಅನುಮತಿ ನೀಡಲಾಗಿದೆ:-

ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ಕಲಂ 79ಎ ಮತ್ತು 79ಬಿ ರಡಿಯಲ್ಲಿ ಉಲ್ಲಂಘನೆಯಾದ ಜಮೀನುಗಳನ್ನು ಹೊರತುಪಡಿಸಿ, ಜಿಲ್ಲಾಧಿಕಾರಿಯವರು ತಮ್ಮ ಹಂತದಲ್ಲಿ ನಿಯಮಾನುಸಾರ ಕ್ರಮ ಜರುಗಿಸಿ ಪ್ರತ್ಯೇಕವಾಗಿ ಪರಿಶೀಲಿಸಿ ಕೊಳ್ಳುವ ಷರತ್ತಿಗೆ ಒಳಪಡಿಸಿ ವಿನಾಯಿತಿ ನೀಡಲು ಸೂಚಿಸಲಾಗಿದೆ.

1. ಯಾವ ಉದ್ದೇಶಕ್ಕಾಗಿ ಜಮೀನನ್ನು ಖರೀದಿಸಲು ಅನುಮತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸದರಿ ಜಮೀನನ್ನು ಎರಡು ವರ್ಷಗಳೊಳಗಾಗಿ ಉಪಯೋಗಿಸತಕ್ಕದ್ದು ಮತ್ತು ಆ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡತಕ್ಕದ್ದು.

2. ವಿನಾಯಿತಿ ಪಡೆದವರು ಸರ್ಕಾರ ಅಥವಾ ಯಾವುದೇ ಷೆಡ್ಯೂಲ್ ಬ್ಯಾಂಕ್ ಅಥವಾ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಂದಕ್ಕೆ ಅಥವಾ ಕಂಪನಿ ಕಾಯ್ದೆ, 1956ರ ಕಲಂ 3 ರಲ್ಲಿ ಹೇಳಿರುವಂತೆ ಶೇಕಡ 51 ಪೇಯ್ಡ್ ಅಪ್ ಷೇರು ಬಂಡವಾಳ ಹೊಂದಿದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿಯಂತ್ರಿತ ಅಥವಾ ಎರಡರ ಹಿಡಿತ ಹೊಂದಿರುವ ಸರ್ಕಾರದ ಸಂಘ/ಸಂಸ್ಥೆ ಒಂದಕ್ಕೆ ಖಾತರಿ ನೀಡಿ ಅಡಮಾನ ಹಾಗೂ ಇತರೆ ಹೊಣೆ ಮಾಡಿ ಸಾಲ ಪಡೆಯುವುದನ್ನು ಹೊರತುಪಡಿಸಿ ಸದರಿ ಜಮೀನನ್ನು ನಿಗದಿತ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.

3. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರಂತೆ ಮಂಜೂರು ಮಾಡ ಬೇಕಾದಂತಹ ಯಾವುದೇ ಸರ್ಕಾರಿ ಜಮೀನುಗಳು ಇದ್ದಲ್ಲಿ ಹೊರತುಪಡಿಸಲಾಗಿದೆ.

4. ಜಮೀನು ನಗರಾಭಿವೃದ್ಧಿ ಪ್ರಾಧಿಕಾರದ ಸಿಡಿಪಿ/ಒಡಿಪಿ. ವ್ಯಾಪ್ತಿಯೊಳಗೆ ಬಂದರೆ, ಅದರಂತೆ ಅನುಮತಿ ಪಡೆದು ಉಪಯೋಗಿಸತಕ್ಕದ್ದು

5. ಈ ಅನುಮತಿಯು ಕರ್ನಾಟಕ ಭೂಸುಧಾರಣೆ ಅಧಿನಿಯಮ, 1961ರ ಕಲಂ 109 ರನ್ವಯ ವಿನಾಯಿತಿ ಮಾತ್ರವಾಗಿರುತ್ತದೆ. ಬೇರೆ ಕಾನೂನುಗಳ ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಕಾಯ್ದೆಯಡಿ ಅಗತ್ಯ ಕ್ರಮ ಜರುಗಿಸಲು ಅವಕಾಶವಿರುತ್ತದೆ.

6. ಈ ಜಮೀನನ್ನು ವ್ಯವಸಾಯದಿಂದ ವ್ಯವಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 95 ರಂತೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು.

7. ಸಂಸ್ಥೆ ನಡೆಸುವ ಚಟುವಟಿಕೆಗಳು ಸ್ಥಳೀಯ ಕಾನೂನು, ಕರ್ನಾಟಕ ಮತ್ತು ಭಾರತದ ಕಾನೂನುಗಳನ್ನು ಪಾಲಿಸತಕ್ಕದ್ದು.

8. ಪ್ರಸ್ತಾಪಿತ ಜಮೀನುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಜಮೀನಿನ ವಿನ್ಯಾಸಕ್ಕೆ ನಗರ ಯೋಜನಾ ಇಲಾಖೆ/ಅಭಿವೃದ್ಧಿ ಪ್ರಾಧಿಕಾರ/ಸ್ಥಳೀಯ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯತಕ್ಕದ್ದು.

9. ಮೇಲಿನ ಷರತ್ತುಗಳು ಉಲ್ಲಂಘನೆಯಾದಲ್ಲಿ ಈಗ ನೀಡಲಾಗಿರುವ ಅನುಮತಿಯನ್ನು ಕಾನೂನು ರೀತ್ಯ ರದ್ದುಪಡಿಸಲಾಗುವುದು ಮತ್ತು ಪ್ರಸ್ತಾಪಿತ ಭೂಮಿಯನ್ನು ಋಣಮುಕ್ತವಾಗಿ ಸರ್ಕಾರದಲ್ಲಿ ನಿಹಿತ ಮಾಡಿಕೊಳ್ಳಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್.ನಾರಾಯಣ ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂ ಸುಧಾರಣೆ)

ಪಿ.ಆರ್. 1045

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ:ಕಂಇ 03 ಎಲ್‌ಆರ್‌ಎಂ 2011, ಬೆಂಗಳೂರು ದಿನಾಂಕ: 30–08–2011

ಸದಾಶಿವ ಶುಗರ್ಸ್ ಲಿ., ಬಾಗಲಕೋಟೆ ಇವರಿಗೆ ಬಾಗಲಕೋಟೆ ಜಿಲ್ಲೆ, ಬಾಗಲಕೋಟೆ ತಾಲ್ಲೂಕು, ನಾಗರಾಳ ಗ್ರಾಮದ ರಿ.ಸ.ನಂ.3/3 ಮ ನ್ಯಾಯನೇಗಲಿ ಗ್ರಾಮದ ರಿ.ಸ.ನಂ.43/1 ಮತ್ತು ಇತರೆಗಳಲ್ಲಿ ಒಟ್ಟು 18 ಎಕರೆ 09 ಗುಂಟೆ ಕೃಷಿ ಜಮೀನನ್ನು **ಕೈಗಾರಿಕಾ ಉದ್ದೇಶಕ್ಕಾಗಿ ಅಂದರೆ ಸಕ್ಕ ಕಾರ್ಖಾನೆ ಸ್ಥಾಪಿಸುವ** ಸಲುವಾಗಿ ಅರ್ಜಿ ನಮೂನೆ 15–ಎ ಮತ್ತು ನಮೂನೆ 15–ಎಎ.ರಲ್ಲಿನ ಮಾಹಿತಿಗಳನ್ನು ಅನುಸರಿಸಿ ಜಿಲ್ಲಾಧಿಕಾರಿ, ಬಾಗಲಕೋ ಜಿಲ್ಲೆ. ಇವರ ಪತ್ರ ಸಂ:ಆರ್‌ಬಿ/ಕೆಎಲ್‌ಆರ್/ಸಿಆರ್/25/2010–11 ದಿನಾಂಕ:30–11–2010 ರಲ್ಲಿ ಪ್ರಸ್ತಾಪಿತ ಮೇಲ್ಕಂಡ ಜಮೀನನ್ನು ಖರೀದಿಸ ಕರ್ನಾಟಕ ಭೂ ಸುಧಾರಣೆ ಅಧಿನಿಯಮ. 1961ರ ಕಲಂ 109 (1ಎ)ರಡಿ ಅನುಮೋದನೆ /ವಿನಾಯಿತಿ ನೀಡಲು ಶಿಫಾರಸ್ಸು ಮಾಡಿರುತ್ತಾರೆ.

ಪ್ರಸ್ತಾಪಿತ ಜಮೀನನ್ನು ಖರೀದಿಗೆ ಪಡೆಯಲು ಖಾತೆದಾರರಿಂದ ವ್ಯವಹರಿಸಿಕೊಂಡಿದ್ದು ಹಾಗೂ ಸದರಿ ಜಮೀನು ಕರ್ನಾಟಕ ಪರಿಶಿ ಜಾತಿ/ಪರಿಶಿಷ್ಟ ಪಂಗಡ (ಪಿ.ಟಿ.ಸಿ.ಎಲ್) ಅಧಿನಿಯಮ 1978, ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು ಹಾಗೂ ಇನ್ನಿತರ ಪರಭಾರೆ ನಿಷೇ ಕಾಯ್ದೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ.

ರಾಜ್ಯ ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯ ಮೇಲೆ ಕಾರಣಗಳನ್ನು ದಾಖಲಿಸಿ ನಿರ್ದಿಷ್ಟ ಉದ್ದೇಶಕ್ಕಾಗಿ ಎಷ್ಟೇ ವಿಸ್ತೀರ್ಣದ ಭೂಮಿಯನ ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961ರ ಕಲಂ 63, 79ಎ, 79ಬಿ ಅಥವಾ 80ರ ಅವಕಾಶಗಳಿಂ ವಿನಾಯಿತಿ ನೀಡಲು ಸದರಿ ಅಧಿನಿಯಮದ ಕಲಂ 109(1ಎ) ರಡಿ ಅವಕಾಶ ಕಲ್ಪಿಸಿದೆ.

ಈ ಪ್ರಸ್ತಾವನೆಯು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಅಧಿನಿಯಮ 1995ರ ಕಲಂ 109(1ಎ) ಮತ್ತು ಕರ್ನಾಟಕ ಭೂ ಸುಧಾರ (ತಿದ್ದುಪಡಿ) ನಿಯಮಗಳು, 1996ರ ನಿಯಮ 38–ಬಿ ಮತ್ತು 38–ಸಿ ರಲ್ಲಿನ ಷರತ್ತುಗಳನ್ನು ಪೂರೈಸಿದ್ದು ಕರ್ನಾಟಕ ಭೂ ಸುಧಾರಣೆ ಅಧಿನಿಯ 1961ರ ಕಲಂ 63, 79ಎ, 79ಬಿ, ಮತ್ತು 80ಕ್ಕೆ ವಿನಾಯಿತಿ ನೀಡಿ ಜಿಲ್ಲಾಧಿಕಾರಿಯವರ ವರದಿಯ ಪ್ರಕಾರ ಸದಾಶಿವ ಶುಗರ್ಸ್ ಲಿ., ಬಾಗಲಕೋ ಇವರಿಗೆ ಬಾಗಲಕೋಟೆ ಜಿಲ್ಲೆ, ಬಾಗಲಕೋಟೆ ತಾಲ್ಲೂಕು, ನಾಗರಾಳ ಗ್ರಾಮದ ರಿ.ಸ.ನಂ.3/3 ಮತ್ತು ನ್ಯಾಯನೇಗಲಿ ಗ್ರಾಮದ ರಿ.ಸ.ನಂ.43/1 ಮ ಇತರೆಗಳಲ್ಲಿ ಒಟ್ಟು 18 ಎಕರೆ 09 ಗುಂಟೆ ಕೃಷಿ ಜಮೀನನ್ನು **ಕೈಗಾರಿಕಾ ಉದ್ದೇಶಕ್ಕಾಗಿ ಅಂದರೆ ಸಕ್ಕರೆ ಕಾರ್ಖಾನೆ ಸ್ಥಾಪಿಸುವ** ಸಲುವಾಗಿ ಕರ್ನಾಟಕ ಭ ಸುಧಾರಣೆ ಕಾಯ್ದೆ 1961ರ ಕಲಂ 109 (1ಎ) ರಡಿ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಂತೆ ಸರ್ಕಾರದ ಅನುಮತಿ ನೀಡಲಾಗಿದೆ:–

1. ಯಾವ ಉದ್ದೇಶಕ್ಕಾಗಿ ಜಮೀನನ್ನು ಖರೀದಿಸಲು ಅನುಮತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸದರಿ ಜಮೀನನ್ನು ಎರಡು ವರ್ಷಗಳೊಳಗಾಗಿ ಉಪಯೋಗಿಸತಕ್ಕದ್ದು ಮತ್ತು ಆ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡತಕ್ಕದ್ದು.
2. ವಿನಾಯಿತಿ ಪಡೆದವರು ಸರ್ಕಾರ ಅಥವಾ ಯಾವುದೇ ಷೆಡ್ಯೂಲ್ ಬ್ಯಾಂಕ್ ಅಥವಾ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಂದಕ್ಕೆ ಅಥವಾ ಕಂಪನಿ ಕಾಯ್ದೆ, 1956ರ ಕಲಂ 3 ರಲ್ಲಿ ಹೇಳಿರುವಂತೆ ಶೇಕಡ 51 ಪೇಯ್ಡ್ ಅಪ್ ಷೇರು ಬಂಡವಾಳ ಹೊಂದಿದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿಯಂತ್ರಿತ ಅಥವಾ ಎರಡರ ಹಿಡಿತ ಹೊಂದಿರುವ ಸರ್ಕಾರದ ಸಂಘ/ಸಂಸ್ಥೆ ಒಂದಕ್ಕೆ ಖಾತರಿ ನೀಡಿ ಅಡಮಾನ ಹಾಗೂ ಇತರೆ ಹೊಣೆ ಮಾಡಿ ಸಾಲ ಪಡೆಯುವುದನ್ನು ಹೊರತುಪಡಿಸಿ ಸದರಿ ಜಮೀನನ್ನು ನಿಗದಿತ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.
3. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರಂತೆ ಮಂಜೂರು ಮಾಡ ಬೇಕಾದಂತಹ ಯಾವುದೇ ಸರ್ಕಾರಿ ಜಮೀನುಗಳು ಇದ್ದಲ್ಲಿ ಹೊರತುಪಡಿಸಲಾಗಿದೆ.
4. ಜಮೀನು ನಗರಾಭಿವೃದ್ಧಿ ಪ್ರಾಧಿಕಾರದ ಸಿಡಿಪಿ/ಒಡಿಪಿ. ವ್ಯಾಪ್ತಿಯೊಳಗೆ ಬಂದರೆ, ಅದರಂತೆ ಅನುಮತಿ ಪಡೆದು ಉಪಯೋಗಿಸತಕ್ಕದ್ದು
5. ಈ ಅನುಮತಿಯು ಕರ್ನಾಟಕ ಭೂಸುಧಾರಣೆ ಅಧಿನಿಯಮ, 1961ರ ಕಲಂ 109 ರನ್ವಯ ವಿನಾಯಿತಿ ಮಾತ್ರವಾಗಿರುತ್ತದೆ. ಬೇರೆ ಕಾನೂನುಗಳ ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಕಾಯ್ದೆಯಡಿ ಅಗತ್ಯ ಕ್ರಮ ಜರುಗಿಸಲು ಅವಕಾಶವಿರುತ್ತದೆ.
6. ಈ ಜಮೀನನ್ನು ವ್ಯವಸಾಯದಿಂದ ವ್ಯವಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 95 ರಂತೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು.
7. ಸಂಸ್ಥೆ ನಡೆಸುವ ಚಟುವಟಿಕೆಗಳು ಸ್ಥಳೀಯ ಕಾನೂನು, ಕರ್ನಾಟಕ ಮತ್ತು ಭಾರತದ ಕಾನೂನುಗಳನ್ನು ಪಾಲಿಸತಕ್ಕದ್ದು.
8. ಪ್ರಸ್ತಾಪಿತ ಜಮೀನುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಜಮೀನಿನ ವಿನ್ಯಾಸಕ್ಕೆ ನಗರ ಯೋಜನಾ ಇಲಾಖೆ/ಅಭಿವೃದ್ಧಿ ಪ್ರಾಧಿಕಾರ/ಸ್ಥಳೀಯ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯತಕ್ಕದ್ದು.

9. ಮೇಲಿನ ಷರತ್ತುಗಳು ಉಲ್ಲಂಘನೆಯಾದಲ್ಲಿ ಈಗ ನೀಡಲಾಗಿರುವ ಅನುಮತಿಯನ್ನು ಕಾನೂನು ರೀತ್ಯ ರದ್ದುಪಡಿಸಲಾಗುವುದು ಮತ್ತು ಪ್ರಸ್ತಾಪಿತ ಭೂಮಿಯನ್ನು ಋಣಮುಕ್ತವಾಗಿ ಸರ್ಕಾರದಲ್ಲಿ ನಿಹಿತ ಮಾಡಿಕೊಳ್ಳಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್.ನಾರಾಯಣ ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂ ಸುಧಾರಣೆ)

ಪಿ.ಆರ್. 1091

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ:ಕಂಇ 86 ಎಲ್ಆರ್ಎಂ 2010, ಬೆಂಗಳೂರು ದಿನಾಂಕ: 30–08–2011

ಮೆ: ಚೆಟ್ಟಿನಾಡ್ ಸಿಮೆಂಟ್ ಕಾರ್ಪೋರೇಷನ್ ಲಿ., ಚೆನ್ನೈ, ಇವರಿಗೆ ಗುಲ್ಬರ್ಗಾ ಜಿಲ್ಲೆ, ಚಿಂಚೋಳಿ ತಾಲ್ಲೂಕು, ಭಕ್ತಂಪಳ್ಳಿ ಗ್ರಾಮದ ಸರ್ವೆ ನಂ.56/2 ರಲ್ಲಿ 3.35 ಎಕರೆ ಮತ್ತು ಗಂಗನಪಳ್ಳಿ ಗ್ರಾಮದ ಸರ್ವೆ ನಂ.35 ರಲ್ಲಿ 4.14 ಎಕರೆ ಹೀಗೆ ಒಟ್ಟು 08.10 ಎಕರೆ ಕೃಷಿ ಜಮೀನನ್ನು **ಕೈಗಾರಿಕಾ ಉದ್ದೇಶಕ್ಕಾಗಿ ಅಂದರೆ ಸಿಮೆಂಟ್ ಉತ್ಪಾದನಾ ಘಟಕದಿಂದ ಸರ್ಕಾರಿ ರಸ್ತೆಗೆ ಅಪ್ರೋಚ್ ರಸ್ತೆ** ನಿರ್ಮಾಣಕ್ಕಾಗಿ ಸ್ಥಾಪಿಸುವ ನಮೂನೆ 15–ಎ ಮತ್ತು ನಮೂನೆ 15–ಎಎ.ರಲ್ಲಿನ ಮಾಹಿತಿಗಳನ್ನು ಅನುಸರಿಸಿ ಜಿಲ್ಲಾಧಿಕಾರಿ, ಗುಲ್ಬರ್ಗಾ ಜಿಲ್ಲೆ, ಇವರ ಪತ್ರ ಸಂ:ಕಂ/ಭೂಸು/117/2008–09/17177 ದಿನಾಂಕ:18–12–2010 ರಲ್ಲಿ ಪ್ರಸ್ತಾಪಿತ ಮೇಲ್ಕಂಡ ಜಮೀನನ್ನು ಖರೀದಿಸಲು ಕರ್ನಾಟಕ ಭೂ ಸುಧಾರಣೆ ಅಧಿನಿಯಮ, 1961ರ ಕಲಂ 109 (1ಎ)ರಡಿ ಅನುಮೋದನೆ /ವಿನಾಯಿತಿ ನೀಡಲು ಶಿಫಾರಸ್ಸು ಮಾಡಿರುತ್ತಾರೆ.

ಪ್ರಸ್ತಾಪಿತ ಜಮೀನನ್ನು ಖರೀದಿಗೆ ಪಡೆಯಲು ಖಾತೆದಾರರಿಂದ ವ್ಯವಹರಿಸಿಕೊಂಡಿದ್ದು ಹಾಗೂ ಸದರಿ ಜಮೀನು ಕರ್ನಾಟಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (ಪಿ.ಟಿ.ಸಿ.ಎಲ್) ಅಧಿನಿಯಮ 1978, ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು ಹಾಗೂ ಇನ್ನಿತರ ಪರಭಾರೆ ನಿಷೇಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ.

ರಾಜ್ಯ ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯ ಮೇಲೆ ಕಾರಣಗಳನ್ನು ದಾಖಲಿಸಿ ನಿರ್ದಿಷ್ಟ ಉದ್ದೇಶಕ್ಕಾಗಿ ಎಷ್ಟೇ ವಿಸ್ತೀರ್ಣದ ಭೂಮಿಯನ್ನು ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961ರ ಕಲಂ 63, 79ಎ, 79ಬಿ ಅಥವಾ 80ರ ಅವಕಾಶಗಳಿಂದ ವಿನಾಯಿತಿ ನೀಡಲು ಸದರಿ ಅಧಿನಿಯಮದ ಕಲಂ 109(1ಎ) ರಡಿ ಅವಕಾಶ ಕಲ್ಪಿಸಿದೆ.

ಈ ಪ್ರಸ್ತಾವನೆಯು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಅಧಿನಿಯಮ 1995ರ ಕಲಂ 109(1ಎ) ಮತ್ತು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ನಿಯಮಗಳು, 1996ರ ನಿಯಮ 38–ಬಿ ಮತ್ತು 38–ಸಿ ರಲ್ಲಿನ ಷರತ್ತುಗಳನ್ನು ಪೂರೈಸಿದ್ದು ಕರ್ನಾಟಕ ಭೂ ಸುಧಾರಣೆ ಅಧಿನಿಯಮ 1961ರ ಕಲಂ 63, 79ಎ, 79ಬಿ, ಮತ್ತು 80ಕ್ಕೆ ವಿನಾಯಿತಿ ನೀಡಿ ಜಿಲ್ಲಾಧಿಕಾರಿಯವರ ವರದಿಯ ಪ್ರಕಾರ ಮೆ: ಚೆಟ್ಟಿನಾಡ್ ಸಿಮೆಂಟ್ ಕಾರ್ಪೋರೇಷನ್ ಲಿ., ಚೆನ್ನೈ, ಇವರಿಗೆ ಗುಲ್ಬರ್ಗಾ ಜಿಲ್ಲೆ, ಚಿಂಚೋಳಿ ತಾಲ್ಲೂಕು, ಭಕ್ತಂಪಳ್ಳಿ ಗ್ರಾಮದ ಸರ್ವೆ ನಂ.56/2 ರಲ್ಲಿ 3.35 ಎಕರೆ ಮತ್ತು ಗಂಗನಪಳ್ಳಿ ಗ್ರಾಮದ ಸರ್ವೆ ನಂ.35 ರಲ್ಲಿ 4.14 ಎಕರೆ ಹೀಗೆ ಒಟ್ಟು 08.10 ಎಕರೆ ಕೃಷಿ ಜಮೀನನ್ನು **ಕೈಗಾರಿಕಾ** ಉದ್ದೇಶಕ್ಕಾಗಿ ಅಂದರೆ ಸಿಮೆಂಟ್ **ಉತ್ಪಾದನಾ ಘಟಕದಿಂದ ಸರ್ಕಾರಿ ರಸ್ತೆಗೆ ಅಪ್ರೋಚ್ ರಸ್ತೆ ನಿರ್ಮಾಣಕ್ಕಾಗಿ** ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109 (1ಎ) ರಡಿ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಂತೆ ಸರ್ಕಾರದ ಅನುಮತಿ ನೀಡಲಾಗಿದೆ:–

1. ಯಾವ ಉದ್ದೇಶಕ್ಕಾಗಿ ಜಮೀನನ್ನು ಖರೀದಿಸಲು ಅನುಮತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸದರಿ ಜಮೀನನ್ನು ಎರಡು ವರ್ಷಗಳೊಳಗಾಗಿ ಉಪಯೋಗಿಸತಕ್ಕದ್ದು ಮತ್ತು ಆ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡತಕ್ಕದ್ದು.
2. ವಿನಾಯಿತಿ ಪಡೆದವರು ಸರ್ಕಾರ ಅಥವಾ ಯಾವುದೇ ಷೆಡ್ಯೂಲ್ ಬ್ಯಾಂಕ್ ಅಥವಾ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಂದಕ್ಕೆ ಅಥವಾ ಕಂಪನಿ ಕಾಯ್ದೆ, 1956ರ ಕಲಂ 3 ರಲ್ಲಿ ಹೇಳಿರುವಂತೆ ಶೇಕಡ 51 ಪೇಯ್ಡ್ ಅಪ್ ಷೇರು ಬಂಡವಾಳ ಹೊಂದಿದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿಯಂತ್ರಿತ ಅಥವಾ ಎರಡರ ಹಿಡಿತ ಹೊಂದಿರುವ ಸರ್ಕಾರದ ಸಂಘ/ಸಂಸ್ಥೆ ಒಂದಕ್ಕೆ ಖಾತರಿ ನೀಡಿ ಅಡಮಾನ ಹಾಗೂ ಇತರೆ ಹೊಣೆ ಮಾಡಿ ಸಾಲ ಪಡೆಯುವುದನ್ನು ಹೊರತುಪಡಿಸಿ ಸದರಿ ಜಮೀನನ್ನು ನಿಗದಿತ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.
3. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರಂತೆ ಮಂಜೂರು ಮಾಡ ಬೇಕಾದಂತಹ ಯಾವುದೇ ಸರ್ಕಾರಿ ಜಮೀನುಗಳು ಇದ್ದಲ್ಲಿ ಹೊರತುಪಡಿಸಲಾಗಿದೆ.

4. ಜಮೀನು ನಗರಾಭಿವೃದ್ಧಿ ಪ್ರಾಧಿಕಾರದ ಸಿಡಿಪಿ/ಒಡಿಪಿ. ವ್ಯಾಪ್ತಿಯೊಳಗೆ ಬಂದರೆ, ಅದರಂತೆ ಅನುಮತಿ ಪಡೆದು ಉಪಯೋಗಿಸತಕ್ಕದ್ದು

5. ಈ ಅನುಮತಿಯು ಕರ್ನಾಟಕ ಭೂಸುಧಾರಣೆ ಅಧಿನಿಯಮ, 1961ರ ಕಲಂ 109 ರನ್ವಯ ವಿನಾಯಿತಿ ಮಾತ್ರವಾಗಿರುತ್ತದೆ. ಬೇರೆ ಕಾನೂನುಗಳ ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಕಾಯ್ದೆಯಡಿ ಅಗತ್ಯ ಕ್ರಮ ಜರುಗಿಸಲು ಅವಕಾಶವಿರುತ್ತದೆ.

6. ಈ ಜಮೀನನ್ನು ವ್ಯವಸಾಯದಿಂದ ವ್ಯವಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 95 ರಂತೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು.

7. ಸಂಸ್ಥೆ ನಡೆಸುವ ಚಟುವಟಿಕೆಗಳು ಸ್ಥಳೀಯ ಕಾನೂನು, ಕರ್ನಾಟಕ ಮತ್ತು ಭಾರತದ ಕಾನೂನುಗಳನ್ನು ಪಾಲಿಸತಕ್ಕದ್ದು.

8. ಪ್ರಸ್ತಾಪಿತ ಜಮೀನುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಜಮೀನಿನ ವಿನ್ಯಾಸಕ್ಕೆ ನಗರ ಯೋಜನಾ ಇಲಾಖೆ/ಅಭಿವೃದ್ಧಿ ಪ್ರಾಧಿಕಾರ/ಸ್ಥಳೀಯ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯತಕ್ಕದ್ದು.

9. ಮೇಲಿನ ಷರತ್ತುಗಳು ಉಲ್ಲಂಘನೆಯಾದಲ್ಲಿ ಈಗ ನೀಡಲಾಗಿರುವ ಅನುಮತಿಯನ್ನು ಕಾನೂನು ರೀತ್ಯ ರದ್ದುಪಡಿಸಲಾಗುವುದು ಮತ್ತು ಪ್ರಸ್ತಾಪಿತ ಭೂಮಿಯನ್ನು ಋಣಮುಕ್ತವಾಗಿ ಸರ್ಕಾರದಲ್ಲಿ ನಿಹಿತ ಮಾಡಿಕೊಳ್ಳಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಟಿ.ಎನ್.ನಾರಾಯಣ ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂ ಸುಧಾರಣೆ)

ಪಿ.ಆರ್. 1087

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ:ಕಂಇ 31 ಎಲ್‌ಆರ್‌ಎಂ 2011, ಬೆಂಗಳೂರು ದಿನಾಂಕ: 30-08-2011

ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ, ಇವರಿಗೆ ಬೆಂಗಳೂರು ಜಿಲ್ಲೆ, ಆನೇಕಲ್ ತಾಲ್ಲೂಕು, ಜಿ. ಬಿಂಗೀಪುರ ಗ್ರಾಮ ಸರ್ವೆ ನಂ.15 ಮತ್ತು 16 ರಲ್ಲಿ ಬೊಮ್ಮಂಡಹಳ್ಳಿ ಗ್ರಾಮದ ಸರ್ವೆ ನಂ.95/2 ಮತ್ತು ಇತರೆಗಳಲ್ಲಿ ಒಟ್ಟು 21 ಎಕರೆ 13 ಗುಂಟೆ ಜಮೀನನ್ನು **ಯೋ ಮತ್ತು ಪೂರಕವಾದ ವೈಜ್ಞಾನಿಕ ಉನ್ನತ ಶಿಕ್ಷಣದ ಅಭಿವೃದ್ಧಿಗಾಗಿ** ಅರ್ಜಿ ನಮೂನೆ 15-ಎ ಮತ್ತು ನಮೂನೆ 15-ಎಎ.ರಲ್ಲಿನ ಮಾಹಿತಿಗಳನ್ನು ಅನುಸ ಜಿಲ್ಲಾಧಿಕಾರಿ, ಬೆಂಗಳೂರು ಜಿಲ್ಲೆ, ಇವರ ಪತ್ರ ಸಂ:ಎಲ್‌ಆರ್‌ಎಫ್/(109)(ಎನ್)/ಸಿಆರ್/08/ 2010-11 ದಿನಾಂಕ:18-03-2011 ರಲ್ಲಿ ಪ್ರಸ್ತಾ ಮೇಲ್ಕಂಡ ಜಮೀನನ್ನು ಖರೀದಿಸಲು ಕರ್ನಾಟಕ ಭೂ ಸುಧಾರಣೆ ಅಧಿನಿಯಮ, 1961ರ ಕಲಂ 109 (1ಎ)ರಡಿ ಅನುಮೋದನೆ /ವಿನಾಯಿತಿ ನೀಡ ಶಿಫಾರಸ್ಸು ಮಾಡಿರುತ್ತಾರೆ.

ಪ್ರಸ್ತಾಪಿತ ಜಮೀನನ್ನು ಖರೀದಿಗೆ ಪಡೆಯಲು ಖಾತೆದಾರರಿಂದ ವ್ಯವಹರಿಸಿಕೊಂಡಿದ್ದು ಹಾಗೂ ಸದರಿ ಜಮೀನು ಕರ್ನಾಟಕ ಪರಿ ಜಾತಿ/ಪರಿಶಿಷ್ಟ ಪಂಗಡ (ಪಿ.ಟಿ.ಸಿ.ಎಲ್) ಅಧಿನಿಯಮ 1978, ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು ಹಾಗೂ ಇನ್ನಿತರ ಪರಭಾರೆ ನಿಷೇ ಕಾಯ್ದೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ.

ರಾಜ್ಯ ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯ ಮೇಲೆ ಕಾರಣಗಳನ್ನು ದಾಖಲಿಸಿ ನಿರ್ದಿಷ್ಟ ಉದ್ದೇಶಕ್ಕಾಗಿ ಎಷ್ಟೇ ವಿಸ್ತೀರ್ಣದ ಭೂಮಿಯ ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961ರ ಕಲಂ 63, 79ಎ, 79ಬಿ ಅಥವಾ 80ರ ಅವಕಾಶಗಳಿ ವಿನಾಯಿತಿ ನೀಡಲು ಸದರಿ ಅಧಿನಿಯಮದ ಕಲಂ 109(1ಎ) ರಡಿ ಅವಕಾಶ ಕಲ್ಪಿಸಿದೆ.

ಈ ಪ್ರಸ್ತಾವನೆಯು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಅಧಿನಿಯಮ 1995ರ ಕಲಂ 109(1ಎ) ಮತ್ತು ಕರ್ನಾಟಕ ಭೂ ಸುಧಾ (ತಿದ್ದುಪಡಿ) ನಿಯಮಗಳು, 1996ರ ನಿಯಮ 38-ಬಿ ಮತ್ತು 38-ಸಿ ರಲ್ಲಿನ ಷರತ್ತುಗಳನ್ನು ಪೂರೈಸಿದ್ದು ಕರ್ನಾಟಕ ಭೂ ಸುಧಾರಣೆ ಅಧಿನಿಯ 1961ರ ಕಲಂ 63, 79ಎ, 79ಬಿ, ಮತ್ತು 80ಕ್ಕೆ ವಿನಾಯಿತಿ ನೀಡಿ ಜಿಲ್ಲಾಧಿಕಾರಿಯವರ ವರದಿಯ ಪ್ರಕಾರ ಸ್ವಾಮಿ ವಿವೇಕಾನಂದ ಯೋಗ ಅನುಸಂಧ ಸಂಸ್ಥಾನ, ಇವರಿಗೆ ಬೆಂಗಳೂರು ಜಿಲ್ಲೆ, ಆನೇಕಲ್ ತಾಲ್ಲೂಕು, ಜಿ. ಬಿಂಗೀಪುರ ಗ್ರಾಮದ ಸರ್ವೆ ನಂ.15 ಮತ್ತು 16 ರಲ್ಲಿ ಬೊಮ್ಮಂಡಹಳ್ಳಿ ಗ್ರಾಮ ಸರ್ವೆ ನಂ.95/2 ಮತ್ತು ಇತರೆಗಳಲ್ಲಿ ಒಟ್ಟು 21 ಎಕರೆ 13 ಗುಂಟೆ ಜಮೀನನ್ನು **ಯೋಗ ಮತ್ತು ಪೂರಕವಾದ ವೈಜ್ಞಾನಿಕ ಉನ್ನತ ಶಿಕ್ಷಣದ ಅಭಿವೃದ್ಧಿಗಾ** ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109 (1ಎ) ರಡಿ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಂತೆ ಸರ್ಕಾರದ ಅನುಮತಿ ನೀಡಲಾಗಿದೆ:-

1. ಯಾವ ಉದ್ದೇಶಕ್ಕಾಗಿ ಜಮೀನನ್ನು ಖರೀದಿಸಲು ಅನುಮತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸದರಿ ಜಮೀನನ್ನು ಎರಡು ವರ್ಷಗಳೊಳಗಾಗಿ ಉಪಯೋಗಿಸತಕ್ಕದ್ದು ಮತ್ತು ಆ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡತಕ್ಕದ್ದು.

2. ವಿನಾಯಿತಿ ಪಡೆದವರು ಸರ್ಕಾರ ಅಥವಾ ಯಾವುದೇ ಷೆಡ್ಯೂಲ್ ಬ್ಯಾಂಕ್ ಅಥವಾ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಂದಕ್ಕೆ ಅಥವಾ ಕಂಪನಿ ಕಾಯ್ದೆ, 1956ರ ಕಲಂ 3 ರಲ್ಲಿ ಹೇಳಿರುವಂತೆ ಶೇಕಡ 51 ಪೇಯ್ಡ್ ಅಪ್ ಷೇರು ಬಂಡವಾಳ ಹೊಂದಿದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿಯಂತ್ರಿತ ಅಥವಾ ಎರಡರ ಹಿಡಿತ ಹೊಂದಿರುವ ಸರ್ಕಾರದ ಸಂಘ/ಸಂಸ್ಥೆ ಒಂದಕ್ಕೆ ಖಾತರಿ ನೀಡಿ ಅಡಮಾನ ಹಾಗೂ ಇತರೆ ಹೊಣೆ ಮಾಡಿ ಸಾಲ ಪಡೆಯುವುದನ್ನು ಹೊರತುಪಡಿಸಿ ಸದರಿ ಜಮೀನನ್ನು ನಿಗದಿತ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.

3. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರಂತೆ ಮಂಜೂರು ಮಾಡ ಬೇಕಾದಂತಹ ಯಾವುದೇ ಸರ್ಕಾರಿ ಜಮೀನುಗಳು ಇದ್ದಲ್ಲಿ ಹೊರತುಪಡಿಸಲಾಗಿದೆ.

4. ಜಮೀನು ನಗರಾಭಿವೃದ್ಧಿ ಪ್ರಾಧಿಕಾರದ ಸಿಡಿಪಿ/ಒಡಿಪಿ. ವ್ಯಾಪ್ತಿಯೊಳಗೆ ಬಂದರೆ, ಅದರಂತೆ ಅನುಮತಿ ಪಡೆದು ಉಪಯೋಗಿಸತಕ್ಕದ್ದು

5. ಈ ಅನುಮತಿಯು ಕರ್ನಾಟಕ ಭೂಸುಧಾರಣೆ ಅಧಿನಿಯಮ, 1961ರ ಕಲಂ 109 ರನ್ವಯ ವಿನಾಯಿತಿ ಮಾತ್ರವಾಗಿರುತ್ತದೆ. ಬೇರೆ ಕಾನೂನುಗಳ ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಕಾಯ್ದೆಯಡಿ ಅಗತ್ಯ ಕ್ರಮ ಜರುಗಿಸಲು ಅವಕಾಶವಿರುತ್ತದೆ.

6. ಈ ಜಮೀನನ್ನು ವ್ಯವಸಾಯದಿಂದ ವ್ಯವಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 95 ರಂತೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು.

7. ಸಂಸ್ಥೆ ನಡೆಸುವ ಚಟುವಟಿಕೆಗಳು ಸ್ಥಳೀಯ ಕಾನೂನು, ಕರ್ನಾಟಕ ಮತ್ತು ಭಾರತದ ಕಾನೂನುಗಳನ್ನು ಪಾಲಿಸತಕ್ಕದ್ದು.

8. ಪ್ರಸ್ತಾಪಿತ ಜಮೀನುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಜಮೀನಿನ ವಿನ್ಯಾಸಕ್ಕೆ ನಗರ ಯೋಜನಾ ಇಲಾಖೆ/ಅಭಿವೃದ್ಧಿ ಪ್ರಾಧಿಕಾರ/ಸ್ಥಳೀಯ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯತಕ್ಕದ್ದು.

9. ಮೇಲಿನ ಷರತ್ತುಗಳು ಉಲ್ಲಂಘನೆಯಾದಲ್ಲಿ ಈಗ ನೀಡಲಾಗಿರುವ ಅನುಮತಿಯನ್ನು ಕಾನೂನು ರೀತ್ಯ ರದ್ದುಪಡಿಸಲಾಗುವುದು ಮತ್ತು ಪ್ರಸ್ತಾಪಿತ ಭೂಮಿಯನ್ನು ಋಣಮುಕ್ತವಾಗಿ ಸರ್ಕಾರದಲ್ಲಿ ನಿಹಿತ ಮಾಡಿಕೊಳ್ಳಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್.ನಾರಾಯಣ ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂ ಸುಧಾರಣೆ)

ಪಿ.ಆರ್. 1085

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ:ಕಂಇ 67 ಎಲ್ಆರ್ಎಂ 2011, ಬೆಂಗಳೂರು ದಿನಾಂಕ: 30-08-2011

ಮೆ: ಲಫಾರ್ಜ ಇಂಡಿಯಾ ಪ್ರೈ ಲಿ., ಹೈದರಾಬಾದ್, ಇವರಿಗೆ ಗುಲ್ಬರ್ಗಾ ಜಿಲ್ಲೆ, ಚಿತ್ತಾಪುರ ತಾಲ್ಲೂಕು, ರಾವೂರ ಗ್ರಾಮದ ಸರ್ವೆ ನಂ.287/1, ವಾಡಿ ಗ್ರಾಮದ ಸರ್ವೆ ನಂ.41/1 ಮತ್ತು ಗಾಂಧಿನಗರ ಗ್ರಾಮದ ಸರ್ವೆ ನಂ.72 ಮತ್ತು ಇತರೆ ಸರ್ವೆ ನಂಬರ್‌ಗಳಲ್ಲಿ ಒಟ್ಟು 849 ಎಕರೆ 11 ಗುಂಟೆ ಕೃಷಿ ಜಮೀನನ್ನು **ಕೈಗಾರಿಕಾ ಉದ್ದೇಶಕ್ಕಾಗಿ ಅಂದರೆ ಸಿಮೆಂಟ್ ಉತ್ಪಾದನಾ ಘಟಕ ಸ್ಥಾಪಿಸುವ** ಸಲುವಾಗಿ ಅರ್ಜಿ ನಮೂನೆ 15-ಎ ಮತ್ತು ನಮೂನೆ 15-ಎಎ.ರಲ್ಲಿನ ಮಾಹಿತಿಗಳನ್ನು ಅನುಸರಿಸಿ ಜಿಲ್ಲಾಧಿಕಾರಿ, ಗುಲ್ಬರ್ಗಾ ಜಿಲ್ಲೆ, ಇವರ ಪತ್ರ ಸಂ: ಕಂ/ಭೂಸು/01/2011-12 ದಿನಾಂಕ:14-06-2011 ರಲ್ಲಿ ಪ್ರಸ್ತಾಪಿತ ಮೇಲ್ಕಂಡ ಜಮೀನನ್ನು ಖರೀದಿಸಲು ಕರ್ನಾಟಕ ಭೂ ಸುಧಾರಣೆ ಅಧಿನಿಯಮ, 1961ರ ಕಲಂ 109 (1ಎ)ರಡಿ ಅನುಮೋದನೆ /ವಿನಾಯಿತಿ ನೀಡಲು ಶಿಫಾರಸ್ಸು ಮಾಡಿರುತ್ತಾರೆ.

ಪ್ರಸ್ತಾಪಿತ ಜಮೀನನ್ನು ಖರೀದಿಗೆ ಪಡೆಯಲ್ಲು ಖಾತೆದಾರರಿಂದ ವ್ಯವಹರಿಸಿಕೊಂಡಿದ್ದು ಹಾಗೂ ಸದರಿ ಜಮೀನು ಕರ್ನಾಟಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (ಪಿ.ಟಿ.ಸಿ.ಎಲ್) ಅಧಿನಿಯಮ 1978, ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು ಹಾಗೂ ಇನ್ನಿತರ ಪರಭಾರೆ ನಿಷೇಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ.

ರಾಜ್ಯ ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯ ಮೇಲೆ ಕಾರಣಗಳನ್ನು ದಾಖಲಿಸಿ ನಿರ್ದಿಷ್ಟ ಉದ್ದೇಶಕ್ಕಾಗಿ ಎಷ್ಟೇ ವಿಸ್ತೀರ್ಣದ ಭೂಮಿಯನ್ನು ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961ರ ಕಲಂ 63, 79ಎ, 79ಬಿ ಅಥವಾ 80ರ ಅವಕಾಶಗಳಿಂ ವಿನಾಯಿತಿ ನೀಡಲು ಸದರಿ ಅಧಿನಿಯಮದ ಕಲಂ 109(1ಎ) ರಡಿ ಅವಕಾಶ ಕಲ್ಪಿಸಿದೆ.

ಈ ಪ್ರಸ್ತಾವನೆಯು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಅಧಿನಿಯಮ 1995ರ ಕಲಂ 109(1ಎ) ಮತ್ತು ಕರ್ನಾಟಕ ಭೂ ಸುಧಾರ (ತಿದ್ದುಪಡಿ) ನಿಯಮಗಳು, 1996ರ ನಿಯಮ 38-ಬಿ ಮತ್ತು 38-ಸಿ ರಲ್ಲಿನ ಷರತ್ತುಗಳನ್ನು ಪೂರೈಸಿದ್ದು ಕರ್ನಾಟಕ ಭೂ ಸುಧಾರಣೆ ಅಧಿನಿಯ 1961ರ ಕಲಂ 63, 79ಎ, 79ಬಿ, ಮತ್ತು 80ಕ್ಕೆ ವಿನಾಯಿತಿ ನೀಡಿ ಜಿಲ್ಲಾಧಿಕಾರಿಯವರ ವರದಿಯ ಪ್ರಕಾರ ಮೆ: ಲಫಾರ್ಜ ಇಂಡಿಯಾ ಪ್ರೈ ಲಿ ಹೈದರಾಬಾದ್, ಇವರಿಗೆ ಗುಲ್ಬರ್ಗಾ ಜಿಲ್ಲೆ, ಚಿತ್ತಾಪುರ ತಾಲ್ಲೂಕು, ರಾವೂರ ಗ್ರಾಮದ ಸರ್ವೆ ನಂ.287/1, ವಾಡಿ ಗ್ರಾಮದ ಸರ್ವೆ ನಂ.41/1 ಮತ ಗಾಂಧಿನಗರ ಗ್ರಾಮದ ಸರ್ವೆ ನಂ.72 ಮತ್ತು ಇತರೆ ಸರ್ವೆ ನಂಬರ್‌ಗಳಲ್ಲಿ ಒಟ್ಟು 849 ಎಕರೆ 11 ಗುಂಟೆ ಕೃಷಿ ಜಮೀನನ್ನು **ಕೈಗಾರಿಕಾ ಉದ್ದೇಶಕ್ಕಾ ಅಂದರೆ ಸಿಮೆಂಟ್ ಉತ್ಪಾದನಾ ಘಟಕ ಸ್ಥಾಪಿಸುವ** ಸಲುವಾಗಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109 (1ಎ) ರಡಿ ಈ ಕೆಳಕಂ ಷರತ್ತುಗಳಿಗೆ ಒಳಪಟ್ಟಂತೆ ಸರ್ಕಾರದ ಅನುಮತಿ ನೀಡಲಾಗಿದೆ:-

1. ಯಾವ ಉದ್ದೇಶಕ್ಕಾಗಿ ಜಮೀನನ್ನು ಖರೀದಿಸಲು ಅನುಮತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸದರಿ ಜಮೀನನ್ನು ಎರಡು ವರ್ಷಗಳೊಳಗಾಗಿ ಉಪಯೋಗಿಸತಕ್ಕದ್ದು ಮತ್ತು ಆ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡತಕ್ಕದ್ದು.
2. ವಿನಾಯಿತಿ ಪಡೆದವರು ಸರ್ಕಾರ ಅಥವಾ ಯಾವುದೇ ಷೆಡ್ಯೂಲ್ ಬ್ಯಾಂಕ್ ಅಥವಾ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಂದಕ್ಕೆ ಅಥವಾ ಕಂಪನಿ ಕಾಯ್ದೆ, 1956ರ ಕಲಂ 3 ರಲ್ಲಿ ಹೇಳಿರುವಂತೆ ಶೇಕಡ 51 ಪೇಯ್ಡ್ ಅಪ್ ಷೇರು ಬಂಡವಾಳ ಹೊಂದಿದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿಯಂತ್ರಿತ ಅಥವಾ ಎರಡರ ಹಿಡಿತ ಹೊಂದಿರುವ ಸರ್ಕಾರದ ಸಂಘ/ಸಂಸ್ಥೆ ಒಂದಕ್ಕೆ ಖಾತರಿ ನೀಡಿ ಅಡಮಾನ ಹಾಗೂ ಇತರೆ ಹೊಣೆ ಮಾಡಿ ಸಾಲ ಪಡೆಯುವುದನ್ನು ಹೊರತುಪಡಿಸಿ ಸದರಿ ಜಮೀನನ್ನು ನಿಗದಿತ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.
3. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರಂತೆ ಮಂಜೂರು ಮಾಡ ಬೇಕಾದಂತಹ ಯಾವುದೇ ಸರ್ಕಾರಿ ಜಮೀನುಗಳು ಇದ್ದಲ್ಲಿ ಹೊರತುಪಡಿಸಲಾಗಿದೆ.
4. ಜಮೀನು ನಗರಾಭಿವೃದ್ಧಿ ಪ್ರಾಧಿಕಾರದ ಸಿಡಿಪಿ/ಒಡಿಪಿ. ವ್ಯಾಪ್ತಿಯೊಳಗೆ ಬಂದರೆ, ಅದರಂತೆ ಅನುಮತಿ ಪಡೆದು ಉಪಯೋಗಿಸತಕ್ಕದ್ದು
5. ಈ ಅನುಮತಿಯು ಕರ್ನಾಟಕ ಭೂಸುಧಾರಣೆ ಅಧಿನಿಯಮ, 1961ರ ಕಲಂ 109 ರನ್ವಯ ವಿನಾಯಿತಿ ಮಾತ್ರವಾಗಿರುತ್ತದೆ. ಬೇರೆ ಕಾನೂನುಗಳ ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಕಾಯ್ದೆಯಡಿ ಅಗತ್ಯ ಕ್ರಮ ಜರುಗಿಸಲು ಅವಕಾಶವಿರುತ್ತದೆ.
6. ಈ ಜಮೀನನ್ನು ವ್ಯವಸಾಯದಿಂದ ವ್ಯವಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 95 ರಂತೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು.
7. ಸಂಸ್ಥೆ ನಡೆಸುವ ಚಟುವಟಿಕೆಗಳು ಸ್ಥಳೀಯ ಕಾನೂನು, ಕರ್ನಾಟಕ ಮತ್ತು ಭಾರತದ ಕಾನೂನುಗಳನ್ನು ಪಾಲಿಸತಕ್ಕದ್ದು.
8. ಪ್ರಸ್ತಾಪಿತ ಜಮೀನುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಜಮೀನಿನ ವಿನ್ಯಾಸಕ್ಕೆ ನಗರ ಯೋಜನಾ ಇಲಾಖೆ/ಅಭಿವೃದ್ಧಿ ಪ್ರಾಧಿಕಾರ/ಸ್ಥಳೀಯ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯತಕ್ಕದ್ದು.
9. ಮೇಲಿನ ಷರತ್ತುಗಳು ಉಲ್ಲಂಘನೆಯಾದಲ್ಲಿ ಈಗ ನೀಡಲಾಗಿರುವ ಅನುಮತಿಯನ್ನು ಕಾನೂನು ರೀತ್ಯ ರದ್ದುಪಡಿಸಲಾಗುವುದು ಮತ್ತು ಪ್ರಸ್ತಾಪಿತ ಭೂಮಿಯನ್ನು ಋಣಮುಕ್ತವಾಗಿ ಸರ್ಕಾರದಲ್ಲಿ ನಿಹಿತ ಮಾಡಿಕೊಳ್ಳಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್.ನಾರಾಯಣ ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂ ಸುಧಾರಣೆ)

ಪಿ.ಆರ್. 1089

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ:ಕಂಇ 70 ಎಲ್‌ಆರ್‌ಎಂ 2010, ಬೆಂಗಳೂರು ದಿನಾಂಕ: 30-08-2011

ದಿ ಇಂಡಿಯ ಸಿಮೆಂಟ್ ಲಿ., ಚೆನ್ನೈ, ಇವರಿಗೆ ಗುಲ್ಬರ್ಗಾ ಜಿಲ್ಲೆ, ಚಿಂಚೋಳಿ ತಾಲ್ಲೂಕು, ಗಣಾಪೂರ ಸರ್ವೆ ನಂ.40 ಮತ್ತು ಬುರಗಪಳ್ಳಿ ಗ್ರಾಮದ ಸರ್ವೆ ನಂ.27 ಗ್ರಾಮದ ಮತ್ತು ಇತರೆಗಳಲ್ಲಿ ಒಟ್ಟು 1666 ಎಕರೆ 20 ಗುಂಟೆ ಕೃಷಿ ಜಮೀನನ್ನು ಕೈಗಾರಿಕಾ **ಉದ್ದೇಶಕ್ಕಾಗಿ ಅಂದರೆ ಸಿಮೆಂಟ್ ಉತ್ಪಾದನಾ ಘಟಕ ಸ್ಥಾಪಿಸುವ** ಸಲುವಾಗಿ ಅರ್ಜಿ ನಮೂನೆ 15-ಎ ಮತ್ತು ನಮೂನೆ 15-ಎಎ.ರಲ್ಲಿನ ಮಾಹಿತಿಗಳನ್ನು ಅನುಸರಿಸಿ ಜಿಲ್ಲಾಧಿಕಾರಿ, ಗುಲ್ಬರ್ಗಾ ಜಿಲ್ಲೆ, ಇವರ ಪತ್ರ ಸಂ:ಕಂ/ಭೂಸು/16/2009-10/7675 ದಿನಾಂಕ:28-07-2010 ರಲ್ಲಿ ಪ್ರಸ್ತಾಪಿತ ಮೇಲ್ಕಂಡ ಜಮೀನನ್ನು ಖರೀದಿಸಲು ಕರ್ನಾಟಕ ಭೂ ಸುಧಾರಣೆ ಅಧಿನಿಯಮ, 1961ರ ಕಲಂ 109 (1ಎ)ರಡಿ ಅನುಮೋದನೆ /ವಿನಾಯಿತಿ ನೀಡಲು ಶಿಫಾರಸ್ಸು ಮಾಡಿರುತ್ತಾರೆ.

ಪ್ರಸ್ತಾಪಿತ ಜಮೀನನ್ನು ಖರೀದಿಗೆ ಪಡೆಯಲು ಖಾತೆದಾರರಿಂದ ವ್ಯವಹರಿಸಿಕೊಂಡಿದ್ದು ಹಾಗೂ ಸದರಿ ಜಮೀನು ಕರ್ನಾಟಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (ಪಿ.ಟಿ.ಸಿ.ಎಲ್) ಅಧಿನಿಯಮ 1978, ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗಳು ಹಾಗೂ ಇನ್ನಿತರ ಪರಭಾರೆ ನಿಷೇಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ.

ರಾಜ್ಯ ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯ ಮೇಲೆ ಕಾರಣಗಳನ್ನು ದಾಖಲಿಸಿ ನಿರ್ದಿಷ್ಟ ಉದ್ದೇಶಕ್ಕಾಗಿ ಎಷ್ಟೇ ವಿಸ್ತೀರ್ಣದ ಭೂಮಿಯನ್ನು ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961ರ ಕಲಂ 63, 79ಎ, 79ಬಿ ಅಥವಾ 80ರ ಅವಕಾಶಗಳಿಂದ ವಿನಾಯಿತಿ ನೀಡಲು ಸದರಿ ಅಧಿನಿಯಮದ ಕಲಂ 109(1ಎ) ರಡಿ ಅವಕಾಶ ಕಲ್ಪಿಸಿದೆ.

ಈ ಪ್ರಸ್ತಾವನೆಯು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಅಧಿನಿಯಮ 1995ರ ಕಲಂ 109(1ಎ) ಮತ್ತು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ನಿಯಮಗಳು, 1996ರ ನಿಯಮ 38-ಬಿ ಮತ್ತು 38-ಸಿ ರಲ್ಲಿನ ಷರತ್ತುಗಳನ್ನು ಪೂರೈಸಿದ್ದು ಕರ್ನಾಟಕ ಭೂ ಸುಧಾರಣೆ ಅಧಿನಿಯಮ 1961ರ ಕಲಂ 63, 79ಎ, 79ಬಿ, ಮತ್ತು 80ಕ್ಕೆ ವಿನಾಯಿತಿ ನೀಡಿ ಜಿಲ್ಲಾಧಿಕಾರಿಯವರ ವರದಿಯ ಪ್ರಕಾರ ದಿ ಇಂಡಿಯ ಸಿಮೆಂಟ್ ಲಿ., ಚೆನ್ನೈ, ಇವರಿಗೆ ಗುಲ್ಬರ್ಗಾ ಜಿಲ್ಲೆ, ಚಿಂಚೋಳಿ ತಾಲ್ಲೂಕು, ಗಣಾಪೂರ ಸರ್ವೆ ನಂ.40 ಮತ್ತು ಬುರಗಪಳ್ಳಿ ಗ್ರಾಮದ ಸರ್ವೆ ನಂ.27 ಮತ್ತು ಇತರೆಗಳಲ್ಲಿ ಒಟ್ಟು 1666 ಎಕರೆ 20 ಗುಂಟೆ ಕೃಷಿ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ ಅಂದರೆ ಸಿಮೆಂಟ್ ಉತ್ಪಾದನಾ ಘಟಕ ಸ್ಥಾಪಿಸುವ ಸಲುವಾಗಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109 (1ಎ) ರಡಿ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಂತೆ ಸರ್ಕಾರದ ಅನುಮತಿ ನೀಡಲಾಗಿದೆ:-

1. ಯಾವ ಉದ್ದೇಶಕ್ಕಾಗಿ ಜಮೀನನ್ನು ಖರೀದಿಸಲು ಅನುಮತಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸದರಿ ಜಮೀನನ್ನು ಎರಡು ವರ್ಷಗಳೊಳಗಾಗಿ ಉಪಯೋಗಿಸತಕ್ಕದ್ದು ಮತ್ತು ಆ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಲಿಖಿತವಾಗಿ ಮಾಹಿತಿ ನೀಡತಕ್ಕದ್ದು.
2. ವಿನಾಯಿತಿ ಪಡೆದವರು ಸರ್ಕಾರ ಅಥವಾ ಯಾವುದೇ ಷೆಡ್ಯೂಲ್ ಬ್ಯಾಂಕ್ ಅಥವಾ ಸಹಕಾರಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಒಂದಕ್ಕೆ ಅಥವಾ ಕಂಪನಿ ಕಾಯ್ದೆ, 1956ರ ಕಲಂ 3 ರಲ್ಲಿ ಹೇಳಿರುವಂತೆ ಶೇಕಡ 51 ಪೇಯ್ಡ್ ಅಪ್ ಷೇರು ಬಂಡವಾಳ ಹೊಂದಿದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿಯಂತ್ರಿತ ಅಥವಾ ಎರಡರ ಹಿಡಿತ ಹೊಂದಿರುವ ಸರ್ಕಾರದ ಸಂಘ/ಸಂಸ್ಥೆ ಒಂದಕ್ಕೆ ಖಾತರಿ ನೀಡಿ ಅಡಮಾನ ಹಾಗೂ ಇತರೆ ಹೊಣೆ ಮಾಡಿ ಸಾಲ ಪಡೆಯುವುದನ್ನು ಹೊರತುಪಡಿಸಿ ಸದರಿ ಜಮೀನನ್ನು ನಿಗದಿತ ಉದ್ದೇಶಕ್ಕಲ್ಲದೆ ಬೇರೆ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.
3. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ರಂತೆ ಮಂಜೂರು ಮಾಡ ಬೇಕಾದಂತಹ ಯಾವುದೇ ಸರ್ಕಾರಿ ಜಮೀನುಗಳು ಇದ್ದಲ್ಲಿ ಹೊರತುಪಡಿಸಲಾಗಿದೆ.
4. ಜಮೀನು ನಗರಾಭಿವೃದ್ಧಿ ಪ್ರಾಧಿಕಾರದ ಸಿಡಿಪಿ/ಒಡಿಪಿ. ವ್ಯಾಪ್ತಿಯೊಳಗೆ ಬಂದರೆ, ಅದರಂತೆ ಅನುಮತಿ ಪಡೆದು ಉಪಯೋಗಿಸತಕ್ಕದ್ದು
5. ಈ ಅನುಮತಿಯು ಕರ್ನಾಟಕ ಭೂಸುಧಾರಣೆ ಅಧಿನಿಯಮ, 1961ರ ಕಲಂ 109 ರನ್ವಯ ವಿನಾಯಿತಿ ಮಾತ್ರವಾಗಿರುತ್ತದೆ. ಬೇರೆ ಕಾನೂನುಗಳ ಉಲ್ಲಂಘನೆಯಾದಲ್ಲಿ ಸಂಬಂಧಿಸಿದ ಕಾಯ್ದೆಯಡಿ ಅಗತ್ಯ ಕ್ರಮ ಜರುಗಿಸಲು ಅವಕಾಶವಿರುತ್ತದೆ.
6. ಈ ಜಮೀನನ್ನು ವ್ಯವಸಾಯದಿಂದ ವ್ಯವಸಾಯೇತರ ಉದ್ದೇಶಕ್ಕಾಗಿ ಪರಿವರ್ತಿಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 95 ರಂತೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯತಕ್ಕದ್ದು.
7. ಸಂಸ್ಥೆ ನಡೆಸುವ ಚಟುವಟಿಕೆಗಳು ಸ್ಥಳೀಯ ಕಾನೂನು, ಕರ್ನಾಟಕ ಮತ್ತು ಭಾರತದ ಕಾನೂನುಗಳನ್ನು ಪಾಲಿಸತಕ್ಕದ್ದು.
8. ಪ್ರಸ್ತಾಪಿತ ಜಮೀನುಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಮೊದಲು ಜಮೀನಿನ ವಿನ್ಯಾಸಕ್ಕೆ ನಗರ ಯೋಜನಾ ಇಲಾಖೆ/ಅಭಿವೃದ್ಧಿ ಪ್ರಾಧಿಕಾರ/ಸ್ಥಳೀಯ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯತಕ್ಕದ್ದು.

9. ಮೇಲಿನ ಷರತ್ತುಗಳು ಉಲ್ಲಂಘನೆಯಾದಲ್ಲಿ ಈಗ ನೀಡಲಾಗಿರುವ ಅನುಮತಿಯನ್ನು ಕಾನೂನು ರೀತ್ಯ ರದ್ದುಪಡಿಸಲಾಗುವುದು ಮತ್ತು ಪ್ರಸ್ತಾಪಿತ ಭೂಮಿಯನ್ನು ಋಣಮುಕ್ತವಾಗಿ ಸರ್ಕಾರದಲ್ಲಿ ನಿಹಿತ ಮಾಡಿಕೊಳ್ಳಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಟಿ.ಎನ್.ನಾರಾಯಣ ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂ ಸುಧಾರಣೆ)

ಪಿ.ಆರ್. 1046

ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್ ದ.ಕ.ಜಿಲ್ಲೆ, ಮಂಗಳೂರು ಇವರ ನ್ಯಾಯಾಲಯದಲ್ಲಿ

ನಂ: ಎಸ್‌ಡಿಕೆ/141/ಡಿಟಿಸಿಆರ್/2009-10, ದಿನಾಂಕ: 05-01-2012

ಉಪಸ್ಥಿತರು: ಬಿ.ವಿ ಹೂವಪ್ಪ ಗೌಡ, ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು.

ಫಿರ್ಯಾದುದಾರರು :

ಅಬಕಾರಿ ಉಪ ನಿರೀಕ್ಷಕರು (1) ಪುತ್ತೂರು ವಲಯ,
ಪುತ್ತೂರು

ಅರೋಪಿ /ವಾಹನದ ಮಾಲೀಕ

ಚಂದ್ರಹಾಸ.ಬಿ, ಬಿನ್: ಮೋನಪ್ಪ ಪೂಜಾರಿ
ಬೆದ್ರಾಡಿ ಹೌಸ್, ಕರ್ನೂರು ಅಂಚೆ,
ನೆಟ್ಟಣಿಗೆ ಮುಡ್ನೂರು ಗ್ರಾಮ, ಪುತ್ತೂರು ತಾಲೂಕು

ಪ್ರಕರಣದ ಮುಖ್ಯಾಂಶಗಳು :

ಅಬಕಾರಿ ಉಪ ನಿರೀಕ್ಷಕರು(1), ಪುತ್ತೂರು ವಲಯರವರು ಖಚಿತ ವರ್ತಮಾನದ ಮೇರೆಗೆ ದಿನಾಂಕ:27-12-2009 ರಂದು ಬೆಳಿಗ್ಗೆ 8- ಗಂಟೆ ಸಮಯಕ್ಕೆ ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಗಾಳಿ ಮುಖ ಎಂಬಲ್ಲಿ ರಸ್ತೆಗಾವಲು ನಡೆಸುತ್ತಿದ್ದಾಗ ಕರ್ನೂ ಕಡೆಯಿಂದ ಗಾಳಿಮುಖ ಕಡೆಗೆ ವಾಹನ ಸಂ: KA-19-M-8380 ಮಾರುತಿ ಒಮಿನಿ ಕಾರು ಬರುತ್ತಿರುವುದನ್ನು ಕಂಡು ತಪಾಸಣೆಗಾಗಿ ಅದನ್ನು ತಡೆ ನಿಲ್ಲಿಸಿ ವಾಹನವನ್ನು ಶೋಧನೆ ಮಾಡುವರೇ ಮಾನ್ಯ ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆಯಲು ಕಾಲಾವಾಕಾಶವಿಲ್ಲದ ಕಾರಣ ಶೋಧ ಮೆಮೋ ತಯಾರಿಸಿ ವಾಹನವನ್ನು ಪರಿಶೀಲಿಸಿದಾಗ ಕಾರಿನ ಒಳಗಡೆ ಎರಡು ಪ್ಲಾಸ್ಟಿಕ್ ಗೋಣಿಚೀಲಗಳು ಇದ್ದು ಅದರಲ್ಲಿ 180 ಎಂಎಲ್ ನ ತಲಾ ಬಾಟಲಿಗಳಂತೆ ಒಟ್ಟು 120 ಬಾಟಲಿಗಳಲ್ಲಿ ಶಾಟ್ ವಿಸ್ಕಿ ಎಂಬ ಮದ್ಯದ ಬಾಟಲಿಗಳು ಇರುವುದನ್ನು ಪತ್ತೆಹಚ್ಚಿ, ಇದು ಕರ್ನಾಟಕ ಅಬಕಾರಿ ಕಾಯ ಕಲಂ 11 ಮತ್ತು 14ರ ಪ್ರಕಾರ ಅಪರಾಧ ಹಾಗೂ 32 ಮತ್ತು 38 ಎ ರೀತ್ಯಾ ಶಿಕ್ಷಾರ್ಹವಾಗಿ ರುವುದರಿಂದ, ಸದ್ರಿ ವಾಹನ ಹಾಗೂ ಮದ್ಯವನ್ನು ಜ ಪಡಿಸಿಕೊಂಡು, ಮದ್ಯದ ಮಾದರಿಗಳನ್ನು ರಾಸಾಯನಿಕ ವಿಶ್ಲೇಷಣೆಗಾಗಿ ಪ್ರತ್ಯೇಕಿಸಿ ಮಹಜರು ಕ್ರಮ ಜರುಗಿಸಿ ಅರೋಪಿತನಾದ ಚಂದ್ರಹಾಸ. ಬಿನ್:ಮೋನಪ್ಪ ಪೂಜಾರಿ, ಬೆದ್ರೋಡಿ ಮನೆ, ಕರ್ನೂರು ಅಂಚೆ, ನೆಟ್ಟಣಿಗೆ ಮುಡ್ನೂರು ಗ್ರಾಮ, ಪುತ್ತೂರು ತಾಲೂಕು ಇವರ ವಿರುದ್ದ ಕ್ರೈಂ ಸಂ:5/0 10,ದಿ:27-12-2009ರಂದು ಮೊಕದ್ದಮೆಯನ್ನು ದಾಖಲಿಸಿಕೊಂಡಿರುತ್ತಾರೆ.

ಜಪ್ತುಪಡಿಸಿಕೊಳ್ಳಲಾದ ಸೊತ್ತುಗಳು:-

1) ಬಿಳಿ ಬಣ್ಣದ ಮಾರುತಿ ಒಮ್ನಿ ಕಾರು ಸಂ:KA-19-M-8380

2) ಎರಡು ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ಶಾಟ್ ವಿಸ್ಕಿ ಎಂಬ ಲೇಬಲ್ ಇರುವ 180 ಎಂಎಲ್‌ನ ತಲಾ 60ರಂತೆ 120 ಬಾಟಲಿಗಳಲ್ಲಿ 21.600 ಲೀ ಮದ್ಯ

(180ಎಂಎಲ್ 30 ಬಾಟಲಿಗಳನ್ನು ರಸಾಯನಿಕ ಪರೀಕ್ಷಕೆಗಾಗಿ ಮಾದರಿ ತೆಗೆಯಲಾಗಿದೆ)

ಜಪ್ತಾದ ವಾಹನ ಮಾರುತಿ ಒಮ್ನಿ ಕಾರು ಸಂ: KA-19-M-8380 ಇದರ ಮಾಲೀಕರೆಂದು ಹೇಳಿಕೊಂಡ ಶ್ರೀ. ಚಂದ್ರಹಾಸ ಬಿನ್:ಮೋನಪ್ಪ ಪೂಜಾರಿ, ಬೆದ್ರಾಡಿ ಹೌಸ್, ಕರ್ನೂರು ಅಂಚೆ, ನೆಟ್ಟಣಿಗೆ ಮುಡ್ನೂರು ಗ್ರಾಮ, ಪುತ್ತೂರು ತಾಲೂಕು ಇವರು ತಮ್ಮ ವಕೀಲರ ಮೂ ದಿ:4-01-2010ರಂದು ಅರ್ಜಿ ಸಲ್ಲಿಸಿ, ವಾಹನದ ಮದ್ಯಂತರ ಬಿಡುಗಡೆಗಾಗಿ ಕೋರಿರುತ್ತಾರೆ. ಸದ್ರಿಯವರ ಅರ್ಜಿಯ ವಿಚಾರಣೆ ಕೈಗೊಂಡು ಅಧಿ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್, ದ.ಕ ಜಿಲ್ಲೆ, ಮಂಗಳೂರು ಇವರ ಪ್ರಾಧಿಕಾರದಿಂದ ದಿ:27-5-2010 ರಂದು ಹೊರಡಿ ಮದ್ಯಂತರ ಆದೇಶದಲ್ಲಿ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಾಹನಕ್ಕೆ ನಿಗಧಿಪಡಿಸಿರುವ ಮೊತ್ತಕ್ಕೆ ಸಮಾನವಾ ರೂ.50,000/- ಬ್ಯಾಂಕ್ ಗ್ಯಾರೆಂಟಿಯನ್ನು ಭದ್ರತೆಯಾಗಿ ಒದಗಿಸುವ ಹಾಗೂ ಇತರೆ ಷರತ್ತುಗಳ ಮೇಲೆ ವಾಹನವನ್ನು ಮಾಲೀಕರ ಸುಪರ್ದಿ ಬಿಡುಗಡೆಗೊಳಿಸಲು ಆದೇಶಿಸಲಾಗಿರುತ್ತದೆ. ಸದ್ರಿ ಅದೇಶದಂತೆ ವಾಹನದ ಮಾಲೀಕರು ರೂ. 50,000/- ಮೊತ್ತದ ಬ್ಯಾಂಕ್ ಗ್ಯಾರೆಂಟಿಯನ್ನು ವಿಜ ಬ್ಯಾಂಕ್, ಈಶ್ವರ ಮಂಗಲ ಶಾಖೆ, ಪುತ್ತೂರು ಇಲ್ಲಿಂದ ಪಡೆದು ಪ್ರಾದಿಕಾರಕ್ಕೆ ಸಲ್ಲಿಸಿರುವ ಮೇರೆಗೆ ವಾಹನವನ್ನು ದಿ:01-06-2010ರಂದು ವಾಹ ಮಾಲೀಕರಿಗೆ ಬಿಡುಗಡೆಗೊಳಿಸಲಾಗಿರುತ್ತದೆ. ಬ್ಯಾಂಕ್ ಗ್ಯಾರೆಂಟಿಯ ಮಾನ್ಯತೆ ಅವಧಿಯು ದಿ:4-5-2012ರವರೆಗೆ ಊರ್ಜಿತದಲ್ಲಿರುತ್ತದೆ.

ತನಿಖಾಧಿಕಾರಿಗಳು ಪ್ರಕರಣದ ತನಿಖೆ ಕೈಗೊಂಡು ಜಪ್ತಾದ ವಾಹನ ಮಾರುತಿ ಒಮ್ನಿ ಕಾರು ಸಂ:KA-19-M-8380 ಇದರ ಬಿ ರಿಜಿಸ್ಟಾರ್ ಎಕ್ಸ್‌ಟ್ರಾಕ್ಸ್ ವರದಿಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ದ.ಕ.ಜಿಲ್ಲೆ ಮಂಗಳೂರು ಇವರಿಂದ ಪಡೆದು ಈ ಪ್ರಾಧಿಕಾರಕ್ಕೆ ಸಲ್ಲಿಸಿದ್ದು, ಸದ್ರಿ ವರದಿಯ ಪ್ರಕಾರ ಶ್ರೀ.ಚಂದ್ರಹಾಸ ಬಿ. ಬಿನ್:ಮೋನಪ್ಪ ಪೂಜಾರಿ, ಡೋರ್ ನಂ:4-15, ನೆಟ್ಟಣಿಗೆ ಮುಡ್ನೂರು ಗ್ರಾಮ, ಪುತ್ತೂರು ತಾಲೂಕು ಇವರು ದಿ:25-2-2008ರಿಂದ ಅನ್ವಯವಾಗುವಂತೆ ವಾಹನದ ನೊಂದಾಯಿತ ಮಾಲೀಕರಾಗಿರುವುದಾಗಿ ದೃಡಪಟ್ಟಿರುವ ಮೇರೆಗೆ ಪ್ರಕರಣದ ಆರೋಪಿತ/ವಾಹನದ ಮಾಲೀಕರಿಗೆ ಈ ಪ್ರಾಧಿಕಾರದಿಂದ ದಿ:01-03-2010 ರಂದು ಕರ್ನಾಟಕ ಅಬಕಾರಿ ಕಾಯಿದೆ ಕಲಂ 43 ಬಿ ೨ ಪ್ರಕಾರ ಕಾರಣ ಕೇಳಿ ನೋಟಿಸು ನೀಡಲಾಗಿದ್ದು, ಸದ್ರಿ ಕಾರಣ ಕೇಳಿ ನೋಟಿಸು ವಾಹನದ ಮಾಲೀಕರಿಗೆ ದಿ:4-3-2010ರಂದು ಜ್ಯಾರಿಯಾಗಿದ್ದು, ವಾಹನದ ಮಾಲೀಕರು ದಿ:06-03-2010ರಂದು ಉತ್ತರಿಸುತ್ತಾ, ಪ್ರಕರಣದ ಅರೋಪವನ್ನು ಅಲ್ಲಗಳೆದು ವಾಹನ ತನ್ನ ವೈಯಕ್ತಿಕ ಉಪಯೋಗಕ್ಕೆ ಅಗತ್ಯವಾಗಿರುವುದರಿಂದ ಪ್ರಕರಣವನ್ನು ಮುಕ್ತಾಯಗೊಳಿಸಿ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳದೇ ಶಾಶ್ವತವಾಗಿ ಬಿಡುಗಡೆಗೊಳಿಸಲು ಮನವಿ ಒಪ್ಪಿಸಿರುತ್ತಾರೆ.

ಪ್ರಕರಣದಲ್ಲಿ ಜಪ್ತುಪಡಿಸಿಕೊಂಡ ಮದ್ಯದ ಮಾದರಿಗಳನ್ನು ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಿ ಕರ್ನಾಟಕ ಸರ್ಕಾರದ ರಾಸಾಯನಿಕ ವಿಶ್ಲೇಷಕರು,ಮಂಗಳೂರು ಇವರಿಂದ ಪಡೆದ ರಾ.ವಿ ಸಂ:ಇಎಕ್ಸ್‌ಇ-407-30, ದಿ:30-12-2009ರ ಪ್ರತಿಯನ್ನು ಪ್ರಕರಣದ ತನಿಖಾಧಿಕಾರಿಗಳು ತನಿಖಾ ವರದಿ ಸಂ: ಪುತ್ತೂರು ವಲಯ ಕ್ರೈಂ ಸಂ: 17/2009-2010 ದಿ:11-2-2010ರಂತೆ ವರದಿ ಒಪ್ಪಿಸಿ ಜಪ್ತುಪಡಿಸಿಕೊಂಡ ಮದ್ಯವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ವಿಲೇವಾರಿ ಮಾಡಲು ಶಿಫಾರಸ್ಸು ಮಾಡಿರುವುದರಿಂದ ಹಾಗೂ ಮಾದರಿ ವಿಶ್ಲೇಷಣಾ ವರದಿಯಲ್ಲಿ ಮದ್ಯದ ಮಾದರಿಗಳಲ್ಲಿ ಮದ್ಯಸಾರದ ಅಂಶವು 43.3 ಡಿಗ್ರಿ ಪತ್ತೆಯಾಗಿ ಮಾದರಿಗಳು ಭಾರತೀಯ ಮಾನಕ ಬ್ಯುರೋದ ಅಂಶಗಳಿಗೆ ಅನುಗುಣವಾಗಿರುವುದರಿಂದ ಸದ್ರಿ ಮದ್ಯವನ್ನು (ಮಾದರಿಗಳನ್ನು ಹೊರತು ಪಡಿಸಿ) ದಿ:29-5-2010ರಂದು ಹೊರಡಿಸಿದ ಆದೇಶದಲ್ಲಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು, ಮುಟ್ಟುಗೋಲು ಹಾಕಿಕೊಳ್ಳಲಾದ ಮದ್ಯವನ್ನು ಪ್ರಸ್ತುತ ಚಾಲ್ತಿಯಲ್ಲಿರುವ ಸರ್ಕಾರದ ಅದೇಶದಂತೆ ನಾಶಪಡಿಸಲು ಆದೇಶಿಸಲಾಗಿರುತ್ತದೆ. ಅದರಂತೆ ಮದ್ಯವನ್ನು ಅಬಕಾರಿ ನಿರೀಕ್ಷಕರು, ಪುತ್ತೂರು ವಲಯ ಇವರ ಸಮಕ್ಷಮದಲ್ಲಿ ದಿ:7-6-2010ರಂದು ನಾಶಪಡಿಸಲಾಗಿರುತ್ತದೆ.

ಅಬಕಾರಿ ಕಾಯಿದೆ ಕಲಂ 43 ಎ ರನ್ವಯ ಪ್ರಾಧಿಕಾರದ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿ ಅಭಿಯೋಗದ ಪರ ಇಬ್ಬರು ಸಾಕ್ಷಿದಾರರುಗಳನ್ನು ವಿಚಾರಣೆಗೆ ಒಳಪಡಿಸಿ ನಿಶಾನೆ ಪಿ-1 ರಿಂದ 5ಎ ರವರೆಗೆ ಗುರುತಿಸಿಕೊಳ್ಳಲಾಗಿರುತ್ತದೆ. ಹಾಗೂ ರಕ್ಷಣಾ ಪರ ವಾಹನದ ಮಾಲೀಕರಾದ ಶ್ರೀ.ಚಂದ್ರಹಾಸ, ಬಿನ್:ಮೋನಪ್ಪ ಪೂಜಾರಿ, ಬೆದ್ರಾಡಿ ಹೌಸ್, ನೆಟ್ಟಣಿಗೆ ಮುಡ್ನೂರು ,ಕರ್ನೂರು ಅಂಚೆ, ಪುತ್ತೂರು ಇವರನ್ನು ಡಿಡಬ್ಲ್ಯೂ-1 ರನ್ನಾಗಿ ವಿಚಾರಣೆ ನಡೆಸಲಾಗಿರುತ್ತದೆ.

ಈ ಪ್ರಕರಣದಲ್ಲಿ ಸರ್ಕಾರದ ಅಭಿಯೋಗದ ಪರ ಸಲ್ಲಿಸಿರುವ ಸಾಕ್ಷ್ಯಾಧಾರಗಳಿಂದ ಈ ಕೆಳಗಿನ ವಿವಾಧಾಂಶಗಳನ್ನು ತೀರ್ಮಾನಿಸುವುದು ಅಗತ್ಯವಾಗಿದ್ದು ಪರಿಶೀಲನಾಂಶಗಳು ಈ ಕೆಳಗಿನಂತಿರುತ್ತದೆ.

ವಿವಾಧಾಂಶಗಳು

1) ದಿನಾಂಕ: 27-12-2009ರಂದು ಮಾರುತಿ ಒಮ್ನಿ ಕಾರು ಸಂ:KA-19-M-8380 ಇದರಲ್ಲಿ ಅಕ್ರಮವಾಗಿ ಮದ್ಯ ಸಾಗಾಣಿಕೆಯಾಗಿದೆಯೇ? ಮತ್ತು ವಾಹನವನ್ನು ಕರ್ನಾಟಕ ಅಬಕಾರಿ ಕಾಯಿದೆ ಮತ್ತು ನಿಯಮಗಳ ರೀತ್ಯಾ ಅಪರಾಧಕ್ಕೆ ಬಳಸಲಾಗಿದೆಯೇ?

2) ದಿನಾಂಕ:27-12-2009ರಂದು ಮಾರುತಿ ಒಮ್ನಿ ಕಾರು ಸಂ:KA-19-M-8380 ಇದರಲ್ಲಿ ಸಾಗಾಣಿಕೆಯಾದ ಸೊತ್ತು ಮದ್ಯ ಎಂಬ ಬಗ್ಗೆ ರಸಾಯನಿಕ ವಿಶ್ಲೇಷಣಾ ವರದಿಯಿಂದ ದೃಡೀಕೃತವಾಗಿದೆಯೇ?

3) ವಶಪಡಿಸಿಕೊಂಡಿರುವ ವಾಹನದ ಮಾಲೀಕರು ತಾನೆಂದು, ತನಗೆ ತಿಳಿಯದೇ ಕರ್ನಾಟಕ ಅಬಕಾರಿ ಕಾಯಿದೆಯಡಿ ಮದ್ಯಗಳ ಸಾಗಾಣಿಕೆಗೆ ವಾಹನವನ್ನು ಉಪಯೋಗಿಸಲ್ಪಟ್ಟಿತ್ತು ಎಂಬುದನ್ನು ವಾಹನದ ಮಾಲೀಕರು ಸಾಬೀತು ಪಡಿಸಿದ್ದಾರೆಯೇ? ಅಥವಾ ಇಲ್ಲವೇ?

4) ಜಪ್ತು ಪಡಿಸಲಾಗಿರುವ ವಾಹನ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಯೋಗ್ಯವಾಗಿದೆಯೇ ಅಥವಾ ಇಲ್ಲವೇ?

ಒಂದನೇ ಮತ್ತು ಎರಡನೇ ಅಂಶವನ್ನು ಗುಣಾತ್ಮಕವಾಗಿ,ಮೂರನೇ ಅಂಶವನ್ನು ನಕರಾತ್ಮಕವಾಗಿ ಮತ್ತು ನಾಲ್ಕನೇ ಅಂಶವನ್ನು ಅಂತಿಮ ಆದೇಶದಂತೆ.

ಪ್ರಾ.ಸಾ-1 :-

ಪ್ರಕರಣದ ಪಿರ್ಯಾದುದಾರರಾದ ಶ್ರೀ.ಯಾಕೂಬ್ ಖಾನ್, ಅಬಕಾರಿ ಉಪ ನಿರೀಕ್ಷಕರು, ಪುತ್ತೂರು ವಲಯ ಇವರು ದಿ:19-10-2010ರಂದು ಪ್ರಾಧಿಕಾರದ ಮುಂದೆ ಸಾಕ್ಷಿ ನೀಡುತ್ತಾ, ದಿನಾಂಕ:27-12-2009ರಂದು ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಗಾಳಿಮುಖ ರಸ್ತೆಯಲ್ಲಿ ಕೇರಳಕ್ಕೆ ಅಕ್ರಮವಾಗಿ ಮದ್ಯ ಸಾಗಾಟ ನಡೆಯುತ್ತಿದೆ ಎಂಬ ಖಚಿತ ವರ್ತಮಾನದ ಮೇರೆಗೆ ಸಿಬ್ಬಂಧಿಗಳೊಂದಿಗೆ ಇಲಾಖಾ ವಾಹನ KA-19-G-357 ಇದರಲ್ಲಿ ಕರ್ನೂರು ಗಾಳಿಮುಖ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ, ಮಾರುತಿ ಒಮ್ನಿ ಕಾರು ಸಂ:KA-19-M-8380ನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ವಾಹನ ಚಾಲಕನು ಅನುಮಾನಸ್ಪದ ರೀತಿಯಲ್ಲಿ ವರ್ತಿಸಿದ್ದನ್ನು ಗಮನಿಸಿ ವಾಹನದ ತಪಾಸಣೆ ಪೂರ್ವದಲ್ಲಿ ಮಾನ್ಯ ನ್ಯಾಯಾಧೀಶರಿಂದ ಸರ್ಚ್ ವಾರೆಂಟ್ ಪಡೆಯಲು ಕಾಲಾವಾಕಾಶವಿಲ್ಲದ ಕಾರಣ ಸಿಬ್ಬಂಧಿ ಸಮಕ್ಷಮ ರೆಕಾರ್ಡ್ ಆಫ್

ಲಿಜೆನ್ಸ್ ಪಡೆದು ವಾಹನವನ್ನು ತಪಾಸಣೆ ನಡೆಸಲಾಯಿತು ಎಂದು, ತಪಾಸಣೆ ಸಂದರ್ಭದಲ್ಲಿ ವಾಹನದ ಸೀಟಿನ ಕಾಲಿಡುವ ಜಾಗದಲ್ಲಿ ಎರಡು ಬ ಬಣ್ಣದ ಪಾಲಿಥೀನ್ ಚೀಲಗಳಲ್ಲಿ 180 ಮಿಲಿ ಪ್ರಮಾಣದ ಒಟ್ಟು 120 ಬಾಟಲಿಗಳಲ್ಲಿ ಶಾಟ್ ಪಿಸ್ಕಿ ಎಂಬ ಮದ್ಯ ಇರುವುದು ಪತ್ತೆಯಾಗಿ, ಸದ್ರಿ ಮ ಸಾಗಾಟದ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಮದ್ಯವನ್ನು ಕೇರಳ ರಾಜ್ಯದ ಅಡೂರು ಎಂಬಲ್ಲಿಗೆ ಮಾರಾಟ ಮಾಡಲು ಸಾಗಾ ಮಾಡುತ್ತಿರುವುದಾಗಿ ವಾಹನದ ಚಾಲಕನು ತಿಳಿಸಲಾಗಿ ಇದು ಅಬಕಾರಿ ಕಾಯಿದೆಗೆ ವಿರುದ್ಧವಾಗಿರುವುದೆಂದು ಖಚಿತಗೊಂಡ ಮೇರೆಗೆ ಸದ್ರಿ ಪತ್ತೆಯಾ ಮದ್ಯದ ಬಾಟಲಿ ಗಳಿಂದ 30 ಬಾಟಲಿಗಳನ್ನು ರಸಾಯನಿಕ ಪರೀಕ್ಷೆಗಾಗಿ ಪ್ರತ್ಯೇಕಿಸಿ ಸೀಲು ಮಾಡಿ ಮಾದರಿ ಸೀಲನ್ನು ತಯಾರಿಸಲಾಯಿತು ಎಂದು ಚಾಲಕನ ಹೆಸರು,ವಿಳಾಸ ಕೇಳಲಾಗಿ ಚಂದ್ರಹಾಸ ಜಿ. ಬಿನ್:ಮೋನಪ್ಪ ಪೂಜಾರಿ, ಪ್ರಾಯ:21ವರ್ಷ, ಬೆದ್ರಾಡಿ ಮನೆ, ಕರ್ನೂರು ಅಂಚೆ, ನೆಟ್ಟಣಿ ಮುಡ್ನೂರು ಗ್ರಾಮ,ಪುತ್ತೂರು ಎಂಬುದಾಗಿ ತಿಳಿಯಿತು ಎಂದು, ಈ ಬಗ್ಗೆ ಸ್ಥಳದಲ್ಲಿಯೇ ಸ್ಥಳ ಮಹಜರನ್ನು ತಯಾರಿಸಿ ಅರೋಪಿತನ ಹೆಸರು ವಿಳಾ ಇರುವ ಗುರುತು ಚೀಟಿಯನ್ನು ಬಾಟಲಿಗಳಿಗೆ ಅಂಟಿಸಲಾಯಿತು ಎಂದು, ಮಹಜರು ಸಂದರ್ಭದಲ್ಲಿ ಪಂಚರು ಯಾರೂ ಬರಲು ಒಪ್ಪದ ಇದ್ದ ಕಾರಣ ಇಲಾಖಾ ಸಿಬ್ಬಂಧಿ ಸಮಕ್ಷಮದಲ್ಲಿ ವಾಹನ ಮತ್ತು ಮದ್ಯದ ಬಾಟಲಿಗಳನ್ನು ಜಪ್ತುಪಡಿಸಿಕೊಂಡು ಅರೋಪಿಯೊಂದಿಗೆ ಕಛೇರಿಗೆ ಬಂದು ಅರೋಪಿತ ವಿರುದ್ಧ ಪ್ರಕರಣ ದಾಖಲಿಸಿ ಪ್ರಥಮ ಮಾಹಿತಿ ವರದಿಯ ಮೂಲ ಪ್ರತಿಯನ್ನು ನ್ಯಾಯಾಲಯಕ್ಕೆ ಹಾಗೂ ಪ್ರತಿಗಳನ್ನು ಅಧಿಕೃತ ಅಧಿಕಾರಿಗಳಿ ಕಳುಹಿಸಿಕೊಟ್ಟಿರುವುದಾಗಿಯೂ, ಅರೋಪಿಯ ವಿರುದ್ದ ದಸ್ತಗಿರಿ ಕ್ರಮ ಜರುಗಿಸಿ ಅತನನ್ನು ರಿಮಾಂಡ್ ವರದಿಯೊಂದಿಗೆ ಹಾಜರುಪಡಿಸಲಾಯಿತ ಎಂದು, ರಸಾಯನಿಕ ಪರೀಕ್ಷೆಗೆ ತೆಗೆಯಲಾದ ಮಾದರಿ 30 ಬಾಟಲಿಗಳನ್ನು ಅಬಕಾರಿ ರಕ್ಷಕರಾದ ವಿಶ್ವನಾಥ ಗೌಡ, ಇವರೊಂದಿಗೆ ಮಂಗಳೂರಿ ರಸಾಯನ ವಿಶ್ಲೇಷಣಾ ಕಛೇರಿಗೆ ಕಳುಹಿಸಿಕೊಟ್ಟು ದಿ:10-2-2010ರಂದು ವಿಶ್ಲೇಷಣಾ ವರದಿ ಹಾಗೂ ಪರೀಕ್ಷಿಸಿದ ಮಾದರಿ ಬಾಟಲಿಗಳನ ಸ್ವೀಕರಿಸಲಾಯಿತು ಎಂದು, ವಶಪಡಿಸಿ ಕೊಂಡ ವಾಹನದ ಬಿ ವಹಿ ವರದಿಯನ್ನು ಪಡೆಯಲು ಸಾರಿಗೆ ಅಧಿಕಾರಿ, ಪುತ್ತೂರು ಇವರಿ ದಿ:6-1-2010ರಂದು ಪತ್ರ ಬರೆದು ಬಿ ವರದಿ ಪಡೆಯಲಾಯಿತು ಎಂದು, ಸದ್ರಿ ಬಿ ವರದಿ ಪ್ರಕಾರ ಅರೋಪಿಯೇ ವಾಹನದ ಮಾಲೀಕನಾಗಿರುತ್ತಾ ಎಂದು, ಜಪ್ತು ಪಡಿಸಿಕೊಂಡ ಸೊತ್ತುಗಳನ್ನು ದಿ:11-2-2010ರಂದು ಹಾಗೂ ವಾಹನವನ್ನು ದಿ:01-02-2010ರಂದು ಸರ್ಕಾರಕ್ಕೆ ಮುಟ್ಟುಗೋಲ ಹಾಕಿಕೊಳ್ಳುವಂತೆ ಅಧಿಕೃತ ಅಧಿಕಾರಿಗಳಿಗೆ ಪತ್ರ ಬರೆದಿರುತ್ತೇನೆ ಎಂದು, ತನಿಖೆ ಮುಂದುವರಿಸಿ ಕರ್ನಾಟಕ ಅಬಕಾರಿ ಕಾಯಿದೆ ಕಲಂ 32,34 ಮತ್ತ 38ಎ ಅಡಿ ಅರೋಪ ಸಾಬೀತಾಗಿರುವ ಕಾರಣ ಅರೋಪಿತನ ವಿರುದ್ಧ ಮಾನ್ಯ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಇವರ ನ್ಯಾಯಾಲಯದ ಅರೋಪಣಾ ಪಟ್ಟಿ ಸಲ್ಲಿಸಿರುತ್ತೇನೆ ಎಂದು ಸಾಕ್ಷಿ ನುಡಿದು ಮಹಜರನ್ನು ನಿಶಾನೆ ಪಿ-1 ಎಂದು ,ಅದರ ಮೇಲಿನ ತನ್ನ ಸಹಿಯನ್ನು ನಿಶಾನೆ ಪಿ-1 ಎಂದು, ಪ್ರ.ವ.ವ ಯನ್ನು ನಿಶಾನೆ-ಪಿ-2 ,ಅದರ ಮೇಲಿನ ಸಹಿಯನ್ನು ನಿ.ಪಿ-2 ಎ ಎಂದು, ರಸಾಯನಿಕ ವಿಶ್ಲೇಷಣಾ ವರದಿಯನ್ನು ನಿ.ಪಿ.-3 ಎಂದು ಅದರ ಮೇಲಿನ ದೃಢೀಕೃತ ಸಹಿಯನ್ನು ನಿ.ಪಿ.-3 ಎ ಎಂದು, ವಾಹನದ ಬಿ ವಹಿ ವರದಿಯನ್ನು ನಿ.ಪಿ.-4 ,ಅದರ ಮೇಲಿನ ಸ್ವೀಕರಣ ಸಹಿಯನ ನಿ.ಪಿ.-4 ಎ ಎಂದು , ದಿನಾಂಕ:11-2-2010ರ ತನಿಖಾ ವರದಿಯನ್ನು ನಿ.ಪಿ.-5, ಅದರ ಮೇಲಿನ ಸಹಿಯನ್ನು ನಿ.ಪಿ.-5ಎ ಎಂದು, ದಿ:1-2-2010ರ ತನಿಖಾ ವರದಿಯನ್ನು ನಿ.ಪಿ.-6 ಎಂದು, ಅದರ ಮೇಲಿನ ಸಹಿಯನ್ನು ನಿ.ಪಿ-6 ಎ ಎಂದು ಗುರುತಿಸಿ ಸಾಕ್ಷ್ಯ ನುಡಿದಿರುತ್ತಾರೆ.

ರಕ್ಷಣಾ ಪರ ವಕೀಲರ ಪಾಟೀ ಸವಾಲಿಗೆ ಉತ್ತರಿಸುತ್ತಾ, ಸಾಧರಣ 25 ಕಿ.ಮೀಟರು ದೂರದಲ್ಲಿರುವ ತಕ್ಷೀರು ಸ್ಥಳಕ್ಕೆ ಬೆಳಿಗ್ಗೆ 6-00 ಗಂಟೆ ಸಿಬ್ಬಂಧಿಗಳ ಜೊತೆ ಹೋಗಿದ್ದು ಈ ಬಗ್ಗೆ ಕಛೇರಿ ದಾಖಲೆಗಳಲ್ಲಿ ನಮೂದಿಸಿರುತ್ತೇನೆ, ತಕ್ಷೀರು ಸ್ಥಳವಾದ ಕರ್ನೂರಿಗೆ ಬೇರೆ ದಾರಿಗಳಿದ್ದು ತಪಾಸಣೆ ನಿಂತ ದಾರಿ ಕಳ್ಳ ಸಾಗಾಣಿಕೆಗೆ ಪ್ರಮುಖವಾಗಿ ಬಳಸುವಂತಾಗಿದೆ, ತಮ್ಮ ವಾಹನವನ್ನು ಆ ದಿವಸ ಕರ್ನೂರು ಗಾಳಿಮುಖ ರಸ್ತೆಯಲ್ಲಿ ಗಾಳಿಮುಖ ಮುಖ ಮಾಡಿ ನಿಲ್ಲಿಸಿರುತ್ತೇವೆ, ತಕ್ಷೀರಿನಲ್ಲಿ ನಮೂದಿಸಿದಂತೆ ಬೆಳಿಗ್ಗೆ 8-00 ಗಂಟೆಗೆ ವಾಹನ ಅಕ್ರಮ ಮದ್ಯದೊಂದಿಗೆ ಅಲ್ಲಿ ಬಂದಿತ್ತು, ತಪ್ಪಿಸಿಕೊಂಡ ಚಾಲಕ ವಾಹನವನ್ನು ಓಡಿಸಲು ಯತ್ನಿಸಿದಾಗ, ಆತನ ವಾಹನಕ್ಕೆ ಇಲಾಖಾ ವಾಹನವನ್ನು ಅಡ್ಡ ನಿಲ್ಲಿಸಲಾಯಿತು, ವಾಹನದ ಒಳಗಡೆ ಕಾಲಿಡುವ ಸ್ಥಳದಲ್ಲಿ 2 ಗೋಣಿ ಚೀಲ ಪತ್ತೆಯಾಗಿ ಸಿಬ್ಬಂಧಿಗಳು ಸದ್ರಿ 2 ಗೋಣಿ ಚೀಲಗಳನ್ನು ಹೊರಗೆ ತೆಗೆದಿರುತ್ತಾರೆ, ರಸಾಯನಿಕ ಪರೀಕ್ಷೆಗಾಗಿ 2 ಗೋಣ ಚೀಲಗಳಿಂದ ಎಲ್ಲಾ ಬಾಟಲಿಗಳನ್ನು ತೆಗೆದಿರುವುದಿಲ್ಲ, 2 ಗೋಣಿ ಚೀಲಗಳನ್ನು ಅಮಾನತ್ತುಪಡಿಸಿ ಕ್ರ.ಸಂ:1 ಮತ್ತು 2 ಎಂದು ನೀಡಲಾಗಿದ್ದು ಈ ವಿಷಯವನ್ನು ಮಹಜರಿನಲ್ಲಿ ನಮೂದಿಸಿಲ್ಲ, ತಕ್ಷೀರು ಸ್ಥಳದ ಅಕ್ಕಪಕ್ಕ ಮನೆಗಳು ಇದ್ದರೂ ಯಾರೂ ಹತ್ತಿರ ಬರಲಿಲ್ಲ, ಮೇಲೆ ಹೇಳಿದ ದಿನ ತಕ್ಷೀರ ಸ್ಥಳಕ್ಕೆ ಹೋಗಲಿಲ್ಲ, ಹಾಗೇ ಆ ದಿನ ನಾನು ಆ ಸ್ಥಳಕ್ಕೆ ಹೋಗದ ಕಾರಣ ಯಾರೂ ಖಾಸಗಿ ಸಾಕ್ಷಿ ಅಲ್ಲಿ ಬರಲಿಲ್ಲ ಎಂದು ಹೇಳುತ್ತಿದ್ದೆನೆಂದರೆ ಸರಿಯಲ್ಲ ಮಹಜರು ತನ್ನ ಸ್ವ ಹಸ್ತಾಕ್ಷರದಲ್ಲಿದೆ, ಮಹಜರು: ಇತರೆ ದಾಖಲೆಗಳನ್ನು ಕಛೇರಿಯಲ್ಲೇ ಕುಳಿತು ತಯಾರಿಸಿದೆ – ರಸಾಯನಿಕ ಪರೀಕ್ಷೆಗಾಗಿ ಯಾವುದೆ ಬಾಟಲಿಗಳನ್ನು ಕಳುಹಿಸಿಲ್ಲ-ಯಾವುದೇ ಅಕ್ರಮ ಸೊತ್ತುಗಳನ್ನು ವಶಪಡಿಸಿಲ್ಲ ಎಂದರೆ ಸರಿಯಲ್ಲ, ವಾಹನದ ಮಾಲೀಕ ಅರೋಪಿ ಚಂದ್ರಹಾಸನಿಗು ವಶಪಡಿಸಿಕೊಂಡ ನಕಲಿ ಮದ್ಯಕ್ಕೂ ಯಾವುದೇ ಸಂಬಂಧ ಇಲ್ಲ- ಕಛೇರಿಯ ಅಂಕಿ ಅಂಶಗಳಿಗೋಸ್ಕರ ಅರೋಪಿತನ ವಿರುದ್ಧ ಒಂದು ಸುಳ್ಳು ಪ್ರಕರ ದಾಖಲು ಮಾಡಿ ಅರೋಪ ಪಟ್ಟಿಯನ್ನು ಸಲ್ಲಿಸಿರುತ್ತೇನೆ ಎಂದರೆ ಸರಿ ಅಲ್ಲ ಎಂದು ಪಾಟೀ ಸವಾಲಿಗೆ ಉತ್ತರಿಸಿರುತ್ತಾರೆ.

ಪ್ರಾ.ಸಾ-2:-

ಪ್ರಕರಣದ ಮಾದರಿಗಳ ರವಾನೆದಾರರಾದ ಶ್ರೀ.ವಿಶ್ವನಾಥ ಗೌಡ, ಅಬಕಾರಿ ರಕ್ಷಕ, ಪುತ್ತೂರು ವಲಯ ಇವರು ದಿ:14-12-2010ರಂದ ಪ್ರಾಧಿಕಾರದ ಮುಂದೆ ಸಾಕ್ಷಿ ನೀಡುತ್ತಾ, ದಿ:28-12-2009ರಂದು ಅಬಕಾರಿ ಉಪ ನಿರೀಕ್ಷಕರು, ಪುತ್ತೂರು ವಲಯ ಇವರು ಕೋರಿಕೆ ಪತ್ರದೊಂದಿ ಪ್ರಕರಣದಕ್ಕೆ ಸಂಬಂಧಿಸಿದ ಮಾದರಿ ಬಾಟಲಿಗಳನ್ನು ರಸಾಯನಿಕ ವಿಶ್ಲೇಷಣಾ ಕಛೇರಿಗೆ ಒಪ್ಪಿಸಿರುತ್ತೇನೆ. ದಿ:30-12-2009 ರಂದು ಸದ್ರಿ ಕಛೇರಿಯಿಂ ರಸಾಯನಿಕ ವಿಶ್ಲೇಷಣಾ ವರದಿ ಹಾಗೂ ವಿಶ್ಲೇಷಿದ ಬಾಟಲಿಗಳನ್ನು ವಾಪಾಸು ಕಛೇರಿಗೆ ತಂದು ಒಪ್ಪಿಸಿರುತ್ತೇನೆ ಎಂದು ಸಾಕ್ಷ್ಯ ನುಡಿದು, ರಕ್ಷಣಾ ಪ

ವಕೀಲರ ಪಾಟೀ ಸವಾಲಿಗೆ ತಾನು ಯಾವುದೇ ಮಾದರಿ ಸೀಸೆಗಳನ್ನು ರಸಾಯನಿಕ ಪರೀಕ್ಷೆಗಾಗಿ ಕೊಂಡು ಹೋದದ್ದೆ ಇಲ್ಲ ಅಂದರೆ ಸರಿಯಲ್ಲ, ರಸಾಯನಿಕ ವಿಶ್ಲೇಷಕರ ಕಛೇರಿಯಿಂದ ಯಾವುದೇ ವರದಿ ತಂದಿಲ್ಲ ಅಂದರೆ ಸರಿಯಲ್ಲ, ಸುಳ್ಳು ಸಾಕ್ಷಿ ನುಡಿಯುತ್ತಿದ್ದೇನೆಂದರೆ ಸರಿಯಲ್ಲ ಎಂದು ಪಾಟೀ ಸವಾಲಿಗೆ ಉತ್ತರಿಸಿರುತ್ತಾರೆ.

ಡಿಡಬ್ಲ್ಯೂ-1

ರಕ್ಷಣಾ ಪರ ಸಾಕ್ಷಿದಾರರಾದ ಶ್ರೀ.ಚಂದ್ರಹಾಸ, ನೆಟ್ಟಣಿಗೆ ಮುಡ್ನೂರು ,ಕರ್ನೂರು ಅಂಚೆ, ಪುತ್ತೂರು ಇವರು ದಿ:22-9-2011ರಂದು ಈ ಪ್ರಾಧಿಕಾರದ ಮುಂದೆ ರಕ್ಷಣಾ ಸಾಕ್ಷಿ ನೀಡುತ್ತಾ, ತಾನು ಪುತ್ತೂರು ತಾಲೂಕಿನ ಕರ್ನೂರು ಎಂಬಲ್ಲಿಯ ವಾಸಿಯಾಗಿದ್ದು ಅಲ್ಲಿಯೇ ಜಮೀನು ಹೊಂದಿ ಕೃಷಿಕನಾಗಿರುತ್ತೇನೆ.ಪಂಚಲಿಂಗೇಶ್ವರ ಅಟೋ ವರ್ಕ್ಸ್ ಎಂಬ ಗ್ಯಾರೇಜ್‌ನ ಮಾಲೀಕನಾಗಿದ್ದು ಅದನ್ನು 2004ನೇ ಇಸವಿಯಿಂದ ನಡೆಸಿಕೊಂಡು ಬರುತ್ತಿದ್ದೇನೆ. ತಾನು ಮಾರುತಿ ಒಮಿನಿ ಕಾರು ಸಂ: KA-19-M-8380 ಇದರ ಮಾಲೀಕನಾಗಿದ್ದು ಸದ್ರಿ ಕಾರು 1996ನೇ ಮೊಡಲಿನದ್ದಾಗಿರುತ್ತದೆ. ಸದ್ರಿ ವಾಹನವನ್ನು ಖಾಸಗಿ ಉಪಯೋಗಕ್ಕಾಗಿ ವಿಜಯ ಬ್ಯಾಂಕ್ ಈಶ್ವರಮಂಗಲ ಶಾಖೆಯ ಲೋನ್ ಮುಖಾಂತರ ಪಡೆದಿರುತ್ತೇನೆ. ದಿ:27-12-2009 ರಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಮೇಲೆ ಹೇಳಿದ ಗ್ಯಾರೇಜಿಗೆ ಬಂದು ಅಬಕಾರಿ ಸೊತ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗಿದೆ ಎಂಬ ಕಾರಣ ನೀಡಿ ವಾಹನದೊಂದಿಗೆ ತನ್ನನ್ನು ಕರೆದುಕೊಂಡು ಹೋಗಿ ಪ್ರಕರಣ ದಾಖಲಿಸಿರುತ್ತಾರೆ. ಸದ್ರಿ ವಾಹನದಲ್ಲಿ ಯಾವುದೇ ಅಕ್ರಮ ಮದ್ಯ ಸಾಗಾಟ ವಾಗದೇ ಅಬಕಾರಿ ಇಲಾಖೆಯವರು ಸುಳ್ಳು ಕೇಸು ಹಾಕಿರುತ್ತಾರೆ, ಆದುದರಿಂದ ವಾಹನವನ್ನು ಬಿಡುಗಡೆ ಮಾಡಿ ಕೊಡ ಬೇಕೆಂದು ಪ್ರಾಧಿಕಾರದ ನ್ಯಾಯಾಲಯದ ಮುಂದೆ ಸಾಕ್ಷ್ಯ ನೀಡುತ್ತಾ ವಿನಂತಿಸಿ ಕೊಂಡಿರುತ್ತಾರೆ.

ಸರ್ಕಾರಿ ಅಭಿಯೋಜಕರ ಪಾಟೀ ಸವಾಲಿಗೆ ಉತ್ತರಿಸುತ್ತ ಅಮಾನತ್ತು ಪಡಿಸಿಕೊಂಡ ವಾಹನವನ್ನು 7 ಷರತ್ತುಗಳನ್ನು ಒಳಗೊಂಡ ಮಧ್ಯಂತರ ಆದೇಶದಂತೆ ಬ್ಯಾಂಕ್ ಗ್ಯಾರೆಂಟಿ ನೀಡಿ ಮಧ್ಯಂತರ ವಶಕ್ಕೆ ಪಡೆದುಕೊಂಡಿರುತ್ತೇನೆ. ಸದ್ರಿ ಷರತ್ತುಗಳನ್ನು ನಾನು ನೋಡಿದ್ದು ಅವುಗಳ ಪೈಕಿ 6ನೇ ಷರತ್ತಿನ ಪ್ರಕಾರ ವಾಹನವನ್ನು ಯಾವುದೇ ಕಾನೂನು ಬಾಹಿರ ಕೃತ್ಯಕ್ಕೆ ಉಪಯೋಗಿಸತಕ್ಕದ್ದಲ್ಲ ಎಂಬುದನ್ನು ನಾನು ಮನಗಂಡಿದ್ದೇನೆ ಸದ್ರಿ ವಾಹನವನ್ನು ಪುತ್ತೂರು ಗ್ರಾಮಾಂತರ ಪೊಲೀಸರು ದಿ:22-1-2011 ರಂದು ವಾಹನದಲ್ಲಿ ಜಾನ್ ಬುಲ್ ವಿಸ್ಕಿಯ ಕ್ವಾರ್ಟರ್ ಬಾಟಲಿಗಳು ಪತ್ತೆಯಾದ ಬಗ್ಗೆ ಆರೋಪ ಹೊರಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಕ್ರೈಂ ಸಂ:3/2011ರಂತೆ ಅಬಕಾರಿ ಕಾಯಿದೆ ಕಲಂ 32,34 ಮತ್ತು 43 ಎ ರಡಿ ಒಂದು ಪ್ರಕರಣವನ್ನು ದಾಖಲಿಸಿರುತ್ತಾರೆ ಎಂದರೆ ಹಾಗೂ ಸದ್ರಿ ಪ್ರಕರಣದಲ್ಲಿ ನಾನೇ ಆರೋಪಿಯಾಗಿರುತ್ತೇನೆ ಎಂದರೆ ಸರಿ, ಆ ಪ್ರಕರಣದಲ್ಲಿ ಅಮಾನತ್ತುಪಡಿಸಿಕೊಂಡಂತೆ ಸದ್ರಿ ಮೇಲಿನ ವಾಹನವನ್ನು ನಾನು ನನ್ನ ಮಧ್ಯಂತರ ಸ್ವಾಧೀನಕ್ಕೆ ಪುನಃ ಪಡೆದು ಕೊಂಡಿರುವುದಿಲ್ಲ ಎಂದರೆ ಸರಿ, ಪ್ರಕರಣದಲ್ಲಿ ನನ್ನ ವಾಹನವನ್ನು ಯಾವ ಅಬಕಾರಿ ಅಧಿಕಾರಿಯವರು ಅಮಾನತ್ತುಪಡಿಸಿಕೊಂಡಿದ್ದಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ, ಪ್ರಸ್ತುತ ಪ್ರಕರಣದಲ್ಲಿ ನನ್ನ ವಾಹನವನ್ನು ಅಬಕಾರಿ ಇಲಾಖೆಯವರು ಮುಟ್ಟುಗೋಲು ಹಾಕುವ ಪೂರ್ವದಲ್ಲಿ ನನ್ನಲ್ಲಿ ಅವರಿಗೆ ಯಾವುದೇ ವೈಮನಸ್ಸು ಇರಲಿಲ್ಲ, ವಾಹನವನ್ನು ಅಬಕಾರಿ ಇಲಾಖೆಯವರು ನನ್ನ ಗ್ಯಾರೇಜಿನಿಂದ ವಿನಾ ಕಾರಣ ಕೊಂಡು ಹೋಗಿರುತ್ತಾರೆ ಎಂದು ನಾನು ನನ್ನ ವಕೀಲರಿಗೆ ಈ ಹಿಂದೆ ಎಲ್ಲಾ ಮಾಹಿತಿ ನೀಡಿರುತ್ತೇನೆ, ವಾಹನವನ್ನು ಅಬಕಾರಿ ಇಲಾಖೆಯವರು ಸ್ವಾಧೀನಪಡಿಸಿಕೊಳ್ಳುವ ಪೂರ್ವದಲ್ಲಿ ನಾನು ಅವರ ಕಚೇರಿಗೆ ಹೋಗಿರುವುದಿಲ್ಲ- ನನ್ನ ಪರಿಚಯ ಅವರಿಗೆ ಇದ್ದಿರಲಿಲ್ಲ, ಊರಿನಲ್ಲಿ ಯಾರೂ ನನ್ನನ್ನು ದ್ವೇಷಿಸುವುದಿಲ್ಲ, ದಿ:27-12-2009ರಂದು ಪುತ್ತೂರು ತಾಲೂಕು ನೆಟ್ಟಣಿಗೆ ಮುಡ್ನೂರು ಗ್ರಾಮ, ಕರ್ನೂರು ರಸ್ತೆಯಲ್ಲಿ ಕೇರಳಕ್ಕೆ ಅಕ್ರಮವಾಗಿ ಮದ್ಯ ಸಾಗಾಣಿಕೆ ಆಗುತ್ತಿರುವ ಖಚಿತ ವರ್ತಮಾನದ ಮೇರೆಗೆ ಅಬಕಾರಿ ಇಲಾಖೆರವರು ರಸ್ತೆಗಾವಲು ಮಾಡುತ್ತಿರುವಾಗ ಕರ್ನೂರು ಗಾಳಿಮುಖ ರಸ್ತಯಲ್ಲಿ ನನ್ನ ಬಿಳಿ ಬಣ್ಣದ ಮಾರುತಿ ಒಮಿನಿ ಕಾರು ಸಂ: KA-19-M-8380 ನ್ನು ತಡೆದುನಿಲ್ಲಿಸಿ ಪರಿಶೀಲಿಸಿದರು ಎಂದರೆ ಸರಿಯಲ್ಲ. ಆ ಸಂದರ್ಭಧಲ್ಲಿ ನಾನು ಅನುಮಾನಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದುದ್ದನ್ನು ಅವರು ಗಮನಿಸಿದ್ದರು . ಪರಿಶೀಲಿಸುವ ಸಂದರ್ಭದಲ್ಲಿ ವಾಹನದ ಸೀಟಿನ ಕಾಲಿಡುವ ಸ್ಥಳದಲ್ಲಿ 2 ಬಿಳಿ ಬಣ್ಣದ ಪಾಲಿಥೀನ್ ಚೀಲಗಳಲ್ಲಿ ಅಕ್ರಮ ಮದ್ಯದ ಬಾಟಲಿಗಳು ಇದ್ದವು ಎಂದರೆ , ಸದ್ರಿ ಮದ್ಯದ ಬಾಟಲಿಗಳನ್ನು ಸಾಗಾಟ ಮಾಡಲು ನನ್ನಲ್ಲಿ ಪರವಾನಿಗೆ ಇರಲಿಲ್ಲ ಎಂದರೆ ಸರಿಯಲ್ಲ, ಆ ಸಂದರ್ಭದಲ್ಲಿ ನಾನು ವಾಹನದ ಚಾಲಕ/ ಮಾಲಕ ಆಗಿದ್ದೇನು, ಅಬಕಾರಿ ಇಲಾಖೆಯವರು ಪಂಚರ ಸಮಕ್ಷಮ ವಾಹನ /ಸೊತ್ತುಗಳನ್ನು ಜಪ್ತುಪಡಿಸಿಕೊಂಡು ಮಹಜರು ಮಾಡಿದ್ದರು ಎಂದರೆ ಸರಿಯಲ್ಲ, ಮುಂದುವರಿದು ತನಿಖೆ ನಡೆಸಿ ನನ್ನ ವಿರುದ್ದ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿರುತ್ತಾರೆ ಎಂದರೆ ಸರಿ, ನನ್ನ ವಾಹನವನ್ನು ಪದೇಪದೇ ನ್ಯಾಯಾಲಯದ ಷರತ್ತು ಗಳು ಇದ್ದರೂ ಕೂಡಾ ಅಕ್ರಮ ದಂಧೆಯಲ್ಲಿ ತೊಡಗಿಸಿರುತ್ತೇನೆ ಎಂದರೆ ಸರಿಯಲ್ಲ, ನನ್ನ ವಿರುದ್ದ ಅಬಕಾರಿ ಇಲಾಖೆಯವರು ವಿನಾ ಕಾರಣ ಕೇಸು ಹಾಕಿದ್ದಾರೆ ಎಂದು ಈ ಪ್ರಾದಿಕಾರದ ಮುಂದೆ ನಾನು ಸುಳ್ಳು ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ ಎಂದು ಪಾಟೀ ಸವಾಲಿಗೆ ಉತ್ತರಿಸಿರುತ್ತಾರೆ.

ಪ್ರಕರಣದಲ್ಲಿ ಇತ್ತಂಡಗಳ ವಾದ ವಿವಾದವನ್ನು ಅಲಿಸಲಾಗಿ, ರಕ್ಷಣಾ ಪರ ವಕೀಲರು ವಾದ ಮಂಡಿಸುತ್ತಾ, ದಿನಾಂಕ:27-12-2009ರಂದು ವಾಹನ ಮಾರುತಿ ಒಮಿನಿ ಕಾರು ಸಂ: KA-19-M-8380ರಲ್ಲಿ ಅಕ್ರಮ ಮದ್ಯ ಸಾಗಾಟ ಮಾಡಿರುವುದನ್ನು ಅಲ್ಲಗಳೆಯುತ್ತ ತನ್ನ ಕಕ್ಷಿದಾರರ ವಿರುದ್ದ ಅಬಕಾರಿ ಇಲಾಖೆಯವರು ಸುಳ್ಳು ಮೊಕದ್ದಮೆ ದಾಖಲಿಸಿ ರುವುದಾಗಿ ವಾದ ಮಂಡಿಸುತ್ತಾರೆ. ಅಭಿಯೋಗ ಉಪ ನಿರ್ದೇಶಕರು ವಾದ ಮಂಡಿಸುತ್ತಾ ಪುತ್ತೂರು ಗ್ರಾಮಾಂತರ ಪೊಲೀಸರು ದಿ:22-1-2011 ರಂದು ಇದೇ ವಾಹನ ಸಂ: KA-19-M-8380 ಮಾರುತಿ ಒಮಿನಿ ಕಾರಿನಲ್ಲಿ 69.120 ಲೀ ಜಾನ್ ಬುಲ್ ವಿಸ್ಕಿ ಎಂಬ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಕ್ರೈಂ ಸಂ:3/2011ರಂತೆ ಅಬಕಾರಿ ಕಾಯಿದೆ ಕಲಂ 32,34 ಮತ್ತು 43 ಎ ರಡಿ ಪ್ರಕರಣವನ್ನು ದಾಖಲಿಸಿಕೊಂಡು ವಾಹನ ಮತ್ತು ಸೊತ್ತುಗಳನ್ನು ಜಪ್ತುಪಡಿಸಿ

ಕೊಂಡಿರುವುದರಿಂದ ಪ್ರಕರಣದ ಈ ವಾಹನ ಮತ್ತೇ ಇಲಾಖಾ ವಶದಲ್ಲಿರು ವುದನ್ನು ಉಲ್ಲೇಖಿಸಿ ಪ್ರಬಲವಾಗಿ ವಾದಿಸುತ್ತ ಸದ್ರಿ ಆರೋಪಿತನು ಓರ್ವ ವೃತ್ತಿನಿರತ ಅಕ್ರಮ ಮದ್ಯ ಸಾಗಾಟಗಾರನ್ನಾಗಿರುವುದು ಹಾಗೂ ವಾಹನವನ್ನು ಪದೇ ಪದೇ ಅಕ್ರಮ ಮದ್ಯ ಸಾಗಾಟಕ್ಕೆ ಬಳಸುತ್ತಿರುವುದು ವೇದ್ಯವಾಗಿರುವುದರಿಂದ ಹಾಗೂ ಪ್ರಾಧಿಕಾರದ ನ್ಯಾಯಾಲಯದಲ್ಲಿ ಪ್ರಸ್ತುತ ಇರುವ ಈ ಪ್ರಕರಣದಲ್ಲಿ ಅರೋಪಿತ/ವಾಹನದ ಮಾಲಿಕರು ವಾಹನವನ್ನು ಮದ್ಯಂತರ ಬಿಡುಗಡೆ ಸಂದರ್ಭದಲ್ಲಿ ಪಡೆದ ಅದೇಶದ ಷರತ್ತುಗಳನ್ನು ಕೂಡಾ ಉಲ್ಲಂಘಿಸಿರುವುದನ್ನು ಉಲ್ಲೇಖಿಸುತ್ತಾ ಸದ್ರಿ ವಾಹನವನ್ನು ಸರ್ಕಾರಕ್ಕೆ ಮುಟ್ಟು ಗೋಲು ಹಾಕಿಕೊಳ್ಳುವುದು ಅವಶ್ಯವಾಗಿರುತ್ತದೆ ಮಾತ್ರವಲ್ಲದೇ ಈ ಪ್ರಕರಣದಲ್ಲಿ ಮದ್ಯಂತರ ಬಿಡುಗಡೆಯ ಷರತ್ತಿಗನುಗುಣವಾಗಿ ವಾಹನದ ಮಾಲೀಕರು ಒಪ್ಪಿಸಿರುವ ಬ್ಯಾಂಕ್ ಗ್ಯಾರೆಂಟಿಯನ್ನು ಕೂಡಾ ಮುಟುಗೋಲು ಹಾಕಿಕೊಂಡು ಸರ್ಕಾರದ ಖಾತೆಗೆ ಜಮೆ ಮಾಡುವುದು ತೀರಾ ಅವಶ್ಯಕವಾಗಿರುತ್ತದೆ ಎಂದು ತಮ್ಮ ವಾದವನ್ನು ಮಂಡಿಸಿರುತ್ತಾರೆ.

ಈ ಪ್ರಕರಣದ ಫಿರ್ಯಾದುದಾರರು ಹಾಗೂ ತನಿಖಾಧಿಕಾರಿಯವರು ಪ್ರಕರಣಕ್ಕೆ ಪೂರಕವಾಗಿ ನೀಡಿರುವ ಸಾಕ್ಷ್ಯಾಧಾರಗಳು, ಹಾಗೂ ಸಹಾಯಕ ಅಭಿಯೋಗ ನಿರ್ದೇಶಕರ ವಾದ ಮತ್ತು ಪ್ರಾಧಿಕಾರದಲ್ಲಿ ಲಭ್ಯವಿರುವ ದಾಖಲಾತಿಗಳ ಪ್ರಕಾರ ದಿ:27–12–2009 ರಂದು ಮಾರುತಿ ಒಮಿನಿ ಕಾರು ಸಂ:KA–19–M–8380 ರಲ್ಲಿ ಅಕ್ರಮವಾಗಿ ಯಾವುದೇ ರಹದಾರಿ ಪತ್ರವಿಲ್ಲದೇ ಅರೋಪಿತ ಮದ್ಯವನ್ನು ಹೊಂದಿ ಸಾಗಾಟ ಮಾಡಿರುವುದನ್ನು ಪತ್ತೆಹಚ್ಚಿ, ಅಬಕಾರಿ ಉಪ ನಿರೀಕ್ಷಕರು(1), ಪುತ್ತೂರು ವಲಯ ಇವರ ಪ್ರ.ಮಾ.ವ ಸಂ: 5/09–10, ದಿ:27–12–2009ರಂತೆ ಪ್ರಕರಣ ದಾಖಲಿಸಿಕೊಂಡಿರುವುದು ಹಾಗೂ ಪ್ರಕರಣದಲ್ಲಿ ಜಪ್ತು ಮಾಡಲ್ಪಟ್ಟ ಮದ್ಯವನ್ನು ಅನಧಿಕೃತವಾಗಿ ವಾಹನದಲ್ಲಿ ಸಾಗಾಟ ಮಾಡಲಾಗಿಲ್ಲ ಎಂಬುದನ್ನು ವಾಹನದ ಮಾಲೀಕರು ಪ್ರಾಧಿಕಾರದ ಮುಂದೆ ರಕ್ಷಣಾ ಸಾಕ್ಷಿ ವಿಚಾರಣೆ ವೇಳೆಯಲ್ಲಿ ಸಾಭೀತುಪಡಿಸಲು ವಿಫಲರಾಗಿ ಕರ್ನಾಟಕ ಅಬಕಾರಿ ಕಾಯಿದೆ 43 ಬಿ ರಡಿಯಲ್ಲಿ ಹೇಳುವಂತಹ ರುಜುವಾತುವಿನ ಭಾರವನ್ನು ಸಮಂಜಸವಾಗಿ ನಿಭಾಯಿಸದೇ ಇರುವುದರಿಂದ ಅಭಿಯೋಜನ ಪರ ಮಂಡಿಸಿದ ಸಾಕ್ಷ್ಯಾಧಾರಗಳನ್ನು ಅವಲಂಬಿಸಿ ವಾಹನದ ಮಾಲೀಕರೇ ಈ ಕೃತ್ಯವನ್ನು ಎಸಗಿರುತ್ತಾರೆ ಎಂಬ ಬಗ್ಗೆ ನಿರ್ಣಯಕ್ಕೆ ಬರಲು ಸಾಕಷ್ಟು ವಿಷಯ ಸಾಮಾಗ್ರಿಗಳು ಕಂಡು ಬಂದಿರುವುದರಿಂದ, ಸದ್ರಿ ವಾಹನವನ್ನು ಕರ್ನಾಟಕ ಅಬಕಾರಿ ಕಾನೂನಿನ ಉಲ್ಲಂಘನೆಗಾಗಿ ಬಳಸಿರುವುದು ಸ್ಪಷ್ಟವಾಗಿ ಸಾಭೀತಾಗಿರುವುದರಿಂದ ಒಂದನೇ ಅಂಶವನ್ನು ಗುಣಾತ್ಮಕ ವಾಗಿ ಪರಿಗಣಿಸಲಾಗಿರುತ್ತದೆ.

ಪ್ರಕರಣದಲ್ಲಿ ಜಪ್ತುಪಡಿಸಿಕೊಂಡ ಮದ್ಯದ ಮಾದರಿಗಳನ್ನು ರಾಸಾಯನಿಕ ವಿಶ್ಲೇಷಣೆಗೆ ಒಳಪಡಿಸಲಾಗಿದ್ದು, ಕರ್ನಾಟಕ ಸರ್ಕಾರದ ಸಹಾಯಕ ರಾಸಾಯನಿಕ ವಿಶ್ಲೇಷಕರು, ಮಂಗಳೂರು ವಲಯ ಇವರು ದಿ:30–12–2009ರಂದು ನೀಡಿರುವ ವಿಶ್ಲೇಷಣಾ ವರದಿಯಲ್ಲಿ ಮದ್ಯದಲ್ಲಿ ಮದ್ಯಸಾರ ಪ್ರಮಾಣ ಎಲ್ಲಾ ಮಾದರಿಗಳಲ್ಲೂ 43.3% ಇದ್ದು All the samples are confirms to the standards ಎಂದು ದೃಢೀಕರಿಸಲ್ಪಟ್ಟಿರುವುದರಿಂದ ಜಪ್ತುಪಡಿಸಿಕೊಂಡ ವಸ್ತುವು ಅಬಕಾರಿ ಸೊತ್ತು (ಮದ್ಯ) ಆಗಿರುವುದು ಸಾಬೀತಾಗಿದ್ದು ಎರಡನೇ ಅಂಶವನ್ನು ಗುಣಾತ್ಮಕವಾಗಿ ಪರಿಗಣಿಸಲಾಗಿದೆ.

ಇಂತಹ ಅಬಕಾರಿ ಸೊತ್ತುಗಳ ಅಕ್ರಮ ಮಾರಾಟಕ್ಕೆ ವಾಹನವನ್ನು ಕಾನೂನಿನ ಅರಿವು ಇಲ್ಲದೇ ತಿಳುವಳಿಕೆಯ ಕೊರತೆಯಿಂದ ಬಳಸಲಾಗಿದೆ ಎಂಬುದನ್ನು ಸಾಕ್ಷ್ಯಾಧಾರ ಗಳೊಂದಿಗೆ ಸಾಭೀತು ಪಡಿಸುವುದು ವಾಹನದ ಮಾಲೀಕರ ಆದ್ಯ ಹೊಣೆಗಾರಿಕೆಯಾಗಿರುತ್ತದೆ. ಪ್ರಕರಣದಲ್ಲಿ ವಾಹನದ ಮಾಲೀಕರು ಪ್ರಾಧಿಕಾರದ ಮುಂದೆ ಹಾಜರಾಗಿ ಕೃತಕ / ಕಲ್ಪಿತ ರಕ್ಷಣಾ ಹೇಳಿಕೆಗಳನ್ನು ನೀಡಿರುವುದು ಮತ್ತು ನಂಬಲಾರ್ಹವಾದ ಸೂಕ್ತ ಪುರಾವೆ ಗಳನ್ನು ಒದಗಿಸಿ ತನ್ನ ರುಜುವಾತು ಭಾರವನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದರಿಂದ ವಾಹನವನ್ನು ತನ್ನ ಅರಿವಿಗೆ ಬಾರದೇ ಇಂತಹ ಅಕ್ರಮ ಮದ್ಯ ಮಾರಾಟಕ್ಕೆ ಉಪಯೋಗಿಸಲಾಗಿದೆ ಎಂದು ರುಜುವಾತು ಪಡಿಸಲು ವಿಫಲರಾಗಿರುತ್ತಾರೆ. ಈ ಮೇಲಿನ ಕಾರಣಗಳಿಂದ ಮೂರನೇ ಅಂಶವನ್ನು ನಕಾರಾತ್ಮಕವಾಗಿ ಪರಿಗಣಿಸಿದೆ.

ಈ ಪ್ರಕರಣದಲ್ಲಿ ವಾಹನದ ಮಾಲೀಕರು 7 ಷರತ್ತುಗಳನ್ನು ಒಳಗೊಂಡ ದಿ:27–5–2010ರ ಮದ್ಯಂತರ ಅದೇಶದ ಅಡಿಯಲ್ಲಿ ವಾಹನವನ್ನು ಮದ್ಯಂತರ ಸುಪರ್ಧಿಗೆ ಪಡೆದುಕೊಂಡು, ಷರತ್ತು ಕ್ರಮ ಸಂ:6ನ್ನು ಉಲ್ಲಂಘನೆ ಮಾಡಿ ಮತ್ತೇ ವಾಹನವನ್ನು ಅಕ್ರಮ ಮದ್ಯ ಸಾಗಾಟಕ್ಕೆ ಬಳಸಿಕೊಂಡ ಮೇರೆಗೆ ಪೊಲೀಸ್ ಉಪ ನಿರೀಕ್ಷಕರು, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಇವರ ಕ್ರೈಂ ಸಂ:03/2011 ದಿ:22–1–2011ರಂತೆ (ಕಡತ ಸಂ: ಎಸ್‌ಡಿಕೆ/188/ಡಿಟಿಸಿಆರ್/2010–12) ಪ್ರಕರಣ ದಾಖಲಾಗಿ 2ನೇ ಬಾರಿಗೆ ವಾಹನ ಇಲಾಖಾ ಸುಪರ್ಧಿಯಲ್ಲಿ ಇರುವುದರಿಂದ ವಾಹನದ ಮಾಲೀಕರು ವಾಹನವನ್ನು ಪದೇ ಪದೇ ಅಕ್ರಮಕ್ಕೆ ಬಳಸಿಕೊಂಡು ಓರ್ವ ವೃತ್ತಿ ನಿರತ ಅಕ್ರಮ ಮದ್ಯ ಸಾಗಾಟಗಾರನೆಂಬುದನ್ನು ಇಲ್ಲಿ ಪ್ರಬಲವಾಗಿ ಉಲ್ಲೇಖಿಸಬಹುದಾಗಿದೆ.

ಮೇಲಿನ ಎಲ್ಲಾ ಕಾರಣಗಳಿಂದ ಹಾಗೂ ಲಭ್ಯವಿರುವ ದಾಖಲಾತಿಗಳಿಂದ ಈ ಪ್ರಕರಣದಲ್ಲಿ ದಿ:27–12–2009ರಂದು ಅಬಕಾರಿ ಉಪ ನಿರೀಕ್ಷಕರು(1), ಪುತ್ತೂರು ವಲಯ ಇವರು ಪ್ರಕರಣ ಸಂ:5/2009–10ರಂತೆ ಅಕ್ರಮವಾಗಿ 21.160 ಲೀಟರು ಮದ್ಯವನ್ನು ವಾಹನ ಮಾರುತಿ ಒಮಿನಿ ಕಾರು ಸಂ: KA–19–M–8380 ರಲ್ಲಿ ಇಟ್ಟು ಕೊಂಡು ಸಾಗಾಟ ಮಾಡಿರುವುದು ಸಾಭೀತಾಗಿದ್ದು, ಇದು ಕರ್ನಾಟಕ ಅಬಕಾರಿ 1965ರ 11 ಮತ್ತು 14 ರ ಪ್ರಕಾರ ಅಪರಾಧ ಹಾಗೂ 32,38ಎ ರ ಪ್ರಕಾರ ಶಿಕ್ಷಾರ್ಹ ವಾಗಿರುವುದರಿಂದ, ಕರ್ನಾಟಕ ಅಬಕಾರಿ ಕಾಯಿದೆ 43(ಎ)2 ರಂತೆ ವಾಹನವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿ ತೀರ್ಮಾನಿಸಲಾಗಿರುತ್ತದೆ. ಆದುದ್ದರಿಂದ ಈ ಕೆಳಕಂಡ ಆದೇಶ.

ಆದೇಶ

ಬಿ.ವಿ.ಹೂವಪ್ಪ ಗೌಡ, ಅಧಿಕೃತ ಅಧಿಕಾರಿ ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್.ದ.ಕ.ಜಿಲ್ಲೆ,ಮಂಗಳೂರು ಆದ ನಾನು ಕರ್ನಾಟಕ ಅಬಕಾರಿ ಕಾಯಿದೆ 1965ರ ಕಲಂ 43ಎ ಅಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ,ನಿಯಮ 43 ಜಿ ರಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಜರುಗಿಸಿದ ನಂತರ ಅಬಕಾರಿ ಉಪ ನಿರೀಕ್ಷಕರು(1), ಪುತ್ತೂರು ವಲಯ ಇವರ ತಕ್ಷೀರು ಸಂ:5/2009-10,ದಿ:27-12-2009ರಲ್ಲಿ ಜಪ್ತುಪಡಿಸಿರುವ ಮಾರುತಿ ಒಮಿನಿ ಕಾರು ಸಂ: KA-19-M-8380 (ಚಾಸೀಸ್ ಸಂ: ST91-IN-164606 ಮತ್ತು ಇಂಜಿನ್ ಸಂ: F8BI-IN-1356744) ನ್ನು ಕರ್ನಾಟಕ ಅಬಕಾರಿ ಕಾಯಿದೆ 1965ರ ನಿಯಮ 43 ಎ (2) ರನ್ವಯ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಆದೇಶ ನೀಡಿರುತ್ತೇನೆ.

ಈ ಪ್ರಾಧಿಕಾರದಿಂದ ದಿನಾಂಕ: 27-5-2010ರಂದು ವಾಹನವನ್ನು ತಾತ್ಕಾಲಿಕವಾಗಿ ಮಧ್ಯಂತರ ಬಿಡುಗಡೆಗೊಳಿಸಿ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಿ ಆದೇಶಿಸಿದೆ. ಆರ್.ಸಿ. ಮಾಲೀಕರು ಸದರಿ ಮಧ್ಯಂತರ ಬಿಡುಗಡೆ ಹೊಂದಿರುವ ವಾಹನವನ್ನು ಮದ್ಯಂತರ ಆದೇಶದ ಷರತ್ತುಗಳನ್ನು ಉಲ್ಲಂಘಿಸಿ ಮತ್ತೆ ಅಕ್ರಮ ಮದ್ಯ ಸಾಗಾಟಕ್ಕೆ ಬಳಸಿಕೊಂಡು ಪೊಲೀಸ್ ಉಪ ನಿರೀಕ್ಷಕರು,ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಇವರ ಕ್ರೈಂ ಸಂ:3/2011 ದಿ:22-01-2011ರಂತೆ ಜಪ್ತಾಗಿ ವಾಹನವು ಮತ್ತೆ ಪ್ರಾಧಿಕಾರದ ಮುಟ್ಟುಗೋಲು ಪ್ರಕ್ರಿಯೆಗೆ ಒಳಗೊಂಡಿರುವುದರಿಂದ ಈ ಪ್ರಕರಣಕ್ಕೆ ಸಂಬಂಧಿಸಿ ಮದ್ಯಂತರ ಬಿಡುಗಡೆ ಸಂದರ್ಭದಲ್ಲಿ ವಾಹನದ ಮಾಲೀಕರು ವಿಜಯ ಬ್ಯಾಂಕ್ ಈಶ್ವರಮಂಗಲ ಶಾಖೆ ಇಲ್ಲಿಂದ ರೂ.50,000/- ಮೌಲ್ಯಕ್ಕೆ ಪಡೆದು ಪ್ರಾಧಿಕಾರಕ್ಕೆ ಒಪ್ಪಿಸಿರುವ ಬ್ಯಾಂಕ್ ಗ್ಯಾರೆಂಟಿ ಸಂ:12351/ BG/S/00002ನ್ನು ಇನ್‌ವೋಕ್ ಮಾಡಿಕೊಂಡು ಆಡಕವಾಗಿರುವ ಮೊತ್ತವನ್ನು ಇಲಾಖಾ ಖಾತೆಗೆ ಹೊಂದಾಣಿಕೆ ಮಾಡಿ ಕೊಳ್ಳಲು ಅದೇಶಿಸಿದೆ.

ಪ್ರಕರಣದಲ್ಲಿ ಜಪ್ತು ಪಡಿಸಿಕೊಳ್ಳಲಾದ ಮದ್ಯವನ್ನು ಈ ಪ್ರಾಧಿಕಾರದ ಸಮ ಸಂಖ್ಯೆ ಅದೇಶ ದಿನಾಂಕ:29-5-2010ರ ಅನ್ವಯ ಸರ್ಕಾರಕ್ಕೆ ಮುಟ್ಟುಗೋಲು ಹಾಕಿ ಕೊಂಡಿರುವುದನ್ನು ಸ್ಥಿರೀಕರಿಸಿದ್ದೇನೆ.

ಈ ಆದೇಶವನ್ನು ದಿನಾಂಕ:05-01-2012ರಂದು ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಯಿತು

ಈ ಆದೇಶವು ಇಂದಿನಿಂದ 30 ದಿವಸಗಳ ನಂತರ ಜ್ಯಾರಿಯಲ್ಲಿ ಬರುತ್ತದೆ.

ಬಿ.ವಿ ಹೂವಪ್ಪ ಗೌಡ,
ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್,
ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು.

ಅನುಬಂಧ-I

ಫಿರ್ಯಾದುದಾರರ ಪರ ಮಂಡಿಸಲಾದ ಸಾಕ್ಷಿಗಳ ವಿವರ:-

ಪ್ರಾ.ಸಾ-I : ಶ್ರೀ.ಯಾಕೂಬ್ ಖಾನ್, ಅಬಕಾರಿ ಉಪ ನಿರೀಕ್ಷಕರು, ಪುತ್ತೂರು ವಲಯ

ಪ್ರಾ.ಸಾ-2 : ಶ್ರೀ.ವಿಶ್ವನಾಥ ಗೌಡ,ಅ.ರ,ಪುತ್ತೂರು ವಲಯ

ಅನುಬಂಧ-II

ಫಿರ್ಯಾದುದಾರರ ಪರ ಮಂಡಿಸಲಾದ ದಾಖಲೆಗಳು:-

ನಿಶಾನೆ ಪಿ-I : ಮಹಜರು ಪ್ರತಿ , ನಿಶಾನೆ ಪಿ-1 ಎ :ಅದರ ಮೇಲಿನ ಸಹಿ

ನಿಶಾನೆ ಪಿ-2 : ಪ್ರಥಮ ಮಾಹಿತಿ ವರದಿ, ನಿಶಾನೆ ಪಿ-2ಎ : ಮೇಲಿನ ಸಾಕ್ಷಿ ಸಹಿ

ನಿಶಾನೆ ಪಿ-3 : ರಸಾಯನಿಕ ವಿಶ್ಲೇಷಣಾ ವರದಿ ,ನಿಶಾನೆ ಪಿ-3 ಎ : ಅದರ ಮೇಲಿನ ಸಾಕ್ಷಿ ಸಹಿ

ನಿಶಾನೆ ಪಿ-4 : ಬಿ ಎಕ್ಸ್ ಟ್ರಾಕ್ಟ್ ವರದಿ ನಿಶಾನೆ ಪಿ-4 ಎ : ಅದರ ಮೇ ೀಲಿನ ಸಾಕ್ಷಿ ಸಹಿ

ನಿಶಾನೆ ಪಿ-5 : ದಿ:11-2-2010ರ ವರದಿ , ನಿಶಾನೆ ಪಿ-5ಎ: ಅದರ ಮೇಲಿನ ಸಾಕ್ಷಿ ಸಹಿ

ನಿಶಾನೆ ಪಿ-6 : ದಿ:1-2-2010ರ ವರದಿ, ನಿಶಾನೆ ಪಿ-6ಎ: ಅದರ ಮೇಲಿನ ಸಾಕ್ಷಿ ಸಹಿ

ಅನುಬಂಧ-III

ರಕ್ಷಣಾ ಪರ ವಿಚಾರಣೆ ಮಾಡಲಾದ ಸಾಕ್ಷಿದಾರರು :-

ಡಿಡಬ್ಲ್ಯೂ-ಡಿ-1 : ಶ್ರೀ. ಚಂದ್ರಹಾಸ.ಬಿ, ಬಿನ್:ಮೋನಪ್ಪ ಪೂಜಾರಿ,ಬೆದ್ರಾಡಿ ಹೌಸ್, ನೆಟ್ಟಣಿಗೆ
ಮುಡ್ನೂರು, ಕರ್ನೂರು ಅಂಚೆ, ಪುತ್ತೂರು (ವಾಹನದ ಮಾಲೀಕ)

ಅನುಬಂಧ-IV

ವಾಹನ ಮಾಲೀಕರ ಪರವಾಗಿ ಗುರುತಿಸಲಾದ ದಾಖಲೆಗಳು :-

-ಯಾವುದು ಇರುವುದಿಲ್ಲ-

ಬಿ.ವಿ ಹೂವಪ್ಪ ಗೌಡ,
ಅಧಿಕೃತ ಅಧಿಕಾರಿಗಳು ಹಾಗೂ ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್,
ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು.

ಪಿ.ಆರ್. 96

ಸಹಕಾರ ಇಲಾಖೆ

ಸಹಕಾರ ಸಂಘಗಳ ಉಪ ನಿಬಂಧಕರು, ಮಿನಿವಿಧಾನಸೌಧ, ತುಮಕೂರು ಜಿಲ್ಲೆ, ತುಮಕೂರು. ಇವರ ಕಾರ್ಯಾಲಯದ ನಡವಳಿಕೆಗಳು

ವಿಷಯ : ಸಮಾಪನೆಗೊಂಡಿರುವ ಸಣ್ಣ ನೀರಾವರಿ ನೀರು ಬಳಕೆದಾರರ ಸಹಕಾರ ಸಂಘ ನಿ., ದಬ್ಬೇಘಟ್ಟ, ತುರುವೇಕೆರೆ ತಾಲ್ಲೂಕು ಇದರ ನೊಂದಣಿ ರದ್ದುಪಡಿಸುವ ಬಗ್ಗೆ.

ಉಲ್ಲೇಖ : 1) ಸಹಕಾರ ಸಂಘಗಳ ಸಹಾಯಕ ನಿಬಂಧಕರು, ತಿಪಟೂರು ಉಪವಿಭಾಗ, ತಿಪಟೂರು ಇವರ ಪ್ರಸ್ತಾವೆ ಸಂ.ಸ.ನಿ-34/ಸಮಾಪನೆ/3/2010-11 ದಿ:27-1-2012.

2) ಈ ಕಛೇರಿಯ ಸಮಾಪನಾ ಆದೇಶ ಸಂ.ಡಿಆರ್‌ಟಿ:ಎಲ್‌ಕ್ಯೂಡಿ: 09:2010-11 ದಿನಾಂಕ:30-6-10.

3) ಸದರಿ ಸಂಘದ ಸಮಾಪನಾಧಿಕಾರಿಗಳು ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ತುರುವೇಕೆರೆ ಇವರ ಪತ್ರ ಸಂ.ಸ.ಅ.ಅ ತು: ನೊಂದಣಿ ರದ್ದತಿ 112:2011-12 ದಿನಾಂಕ:25-1-2012.

ಪ್ರಸ್ತಾವನೆ:

ತುರುವೇಕೆರೆ ತಾಲ್ಲೂಕು ದಬ್ಬೇಘಟ್ಟ ಗ್ರಾಮದ ಸಣ್ಣ ನೀರಾವರಿ ನೀರು ಬಳಕೆದಾರರ ಸಹಕಾರ ಸಂಘ ನಿ., ದಬ್ಬೇಘಟ್ಟ ಈ ಸಂಘವು ನೊಂದಣಿಯಾದ ಉದ್ದೇಶದ ರೀತ್ಯಾ ಕಾರ್ಯನಿರ್ವಹಿಸದೇ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಂಘವನ್ನು ಸಮಾಪನೆಗೊಳಿಸಿ ಸಹಕಾರ ಅಭಿವೃದ್ಧಿ ಅಧಿಕಾರಿ ತುರುವೇಕೆರೆ ಇವರನ್ನು ಸಮಾಪನಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸುವಂತೆ ಸಹಾಯಕ ನಿಬಂಧಕರು, ತಿಪಟೂರು ಉಪವಿಭಾಗ ತಿಪಟೂರು ಇವರು ಕೋರಿಕೊಂಡ ಹಿನ್ನೆಲೆಯಲ್ಲಿ ಉಲ್ಲೇಖ(2)ರ ಈ ಕಛೇರಿ ಆದೇಶದಂತೆ ಸಂಘವನ್ನು ಸಮಾಪನೆಗೊಳಿಸಿ ಸಹಕಾರ ಅಭಿವೃದ್ಧಿ ಅಧಿಕಾರಿ ತುರುವೇಕೆರೆ ಇವರನ್ನು ಸಮಾಪನಾಧಿಕಾರಿಯನ್ನಾಗಿ ನೇಮಿಸಿ ಈ ಕಛೇರಿಯಿಂದ ಆದೇಶಿಸಲಾಗಿತ್ತು.

ಸಂಘದ ಋಣ ಸಮಾಪನಾಧಿಕಾರಿಗಳು ಉಲ್ಲೇಖ (3)ರ ರೀತ್ಯಾ ಸಂಘದ ಆಸ್ತಿ ಜವಾಬ್ದಾರಿ ವಿಲೇವಾರಿ ಮಾಡಿ ನೊಂದಣಿ ರದ್ದತಿಗೆ ಪ್ರಸ್ತಾವೆಯನ್ನು ತಿಪಟೂರು ಉಪವಿಭಾಗದ ಸಹಾಯಕ ನಿಬಂಧಕರಿಗೆ ಸಲ್ಲಿಸಿದ್ದು, ಸದರಿಯವರು ಉಲ್ಲೇಖ(1)ರಲ್ಲಿ ಸೂಚಿಸಿರುವಂತೆ ನೊಂದಣಿ ರದ್ದತಿಗೆ ಪ್ರಸ್ತಾವೆಯನ್ನು ಶಿಫಾರಸ್ಸು ಮಾಡಿರುವ ಪ್ರಯುಕ್ತ ಈ ಕೆಳಕಂಡಂತೆ ಆದೇಶ ನೀಡಲಾಗಿದೆ.

ಆದೇಶ

ಸಂಖ್ಯೆ:ಡಿಆರ್‌ಟಿ:ಎಲ್‌ಕ್ಯೂಡಿ:ಸಿಆರ್-03/2011-12, ದಿನಾಂಕ:31-1-2012.

ಶ್ರೀ.ಆರ್.ಲೋಕೇಶ್ ಸಹಕಾರ ಸಂಘಗಳ ಉಪ ನಿಬಂಧಕರು, ತುಮಕೂರು ಜಿಲ್ಲೆ, ತುಮಕೂರು ಆದ ನಾನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 75 ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ:69:ಸಿಎಲ್ಎಂ:2001 ದಿನಾಂಕ:21-11-01ರಲ್ಲಿ ದತ್ತವಾಗಿರುವ ಅಧಿಕಾರವನ್ನು ಪ್ರಯೋಗಿಸಿ ಸಣ್ಣ ನೀರಾವರಿ ನೀರು ಬಳಕೆದಾರರ ಸಹಕಾರ ಸಂಘ ನಿ., ದಬ್ಬೇಘಟ್ಟ ತುರುವೇಕೆರೆ ತಾಲ್ಲೂಕು ಇದರ ನೊಂದಣಿ ಸಂಖ್ಯೆ:ಸನಿ-34/ನೊಂದಣಿ/26816/2000-01 ದಿನಾಂಕ:30-9-2000ನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿದೆ. ಸಂಘವು ಇಂದಿನಿಂದ ಅಸ್ತಿತ್ವದಲ್ಲಿರುವುದಿಲ್ಲ ಮತ್ತು ವಿಸರ್ಜನೆಗೊಂಡಿರುತ್ತದೆ.

ಈ ಆದೇಶವನ್ನು ನನ್ನ ಸ್ವಸಹಿ ಹಾಗೂ ಕಛೇರಿ ಮುದ್ರೆಯೊಂದಿಗೆ ದಿ:31-1-2012ರಂದು ನೀಡಿದೆ.

ಸಹಕಾರ ಸಂಘಗಳ ಉಪ ನಿಬಂಧಕರು,
ತುಮಕೂರು ಜಿಲ್ಲೆ, ತುಮಕೂರು.

ಪಿ.ಆರ್. 225

ಸಹಕಾರ ಇಲಾಖೆ

ಸಹಕಾರ ಸಂಘಗಳ ಉಪ ನಿಬಂಧಕರು, ಮಿನಿವಿಧಾನಸೌಧ, ತುಮಕೂರು ಜಿಲ್ಲೆ, ತುಮಕೂರು. ಇವರ ಕಾರ್ಯಾಲಯದ ನಡವಳಿಕೆಗಳು

ವಿಷಯ : ಶ್ರೀ ಕಲ್ಲೇಶ್ವರಸ್ವಾಮಿ ಸಣ್ಣ ನೀರಾವರಿ ನೀರು ಬಳಕೆದಾರರ ಸಹಕಾರ ಸಂಘ ನಿ., ಬರಗೂರು ಚಿಕ್ಕನಾಯಕನಹಳ್ಳಿ ತಾಲ್ಲೂಕು ಇದರ ನೊಂದಣಿ ರದ್ದತಿ ಕುರಿತು.

ಉಲ್ಲೇಖ : 1) ಸಹಕಾರ ಸಂಘಗಳ ಸಹಾಯಕ ನಿಬಂಧಕರು, ತಿಪಟೂರು ಉಪವಿಭಾಗ ತಿಪಟೂರು ಇವರ ಪ್ರಸ್ತಾವೆ ಸಂಖ್ಯೆ:ಸನಿ34/ನೊಂದಣಿ ರದ್ದತಿ:20:2010–11 ದಿ:9–1–2012.

2) ಈ ಕಛೇರಿಯ ಸಮಾಪನಾ ಆದೇಶ ಸಂ.ಡಿಆರ್‌ಟಿ:ಎಲ್‌ಕ್ಯೂಡಿ ಸಿಆರ್–03/2010–11 ದಿನಾಂಕ:28–10–2010.

ಪ್ರಸ್ತಾವನೆ:

ಶ್ರೀ ಕಲ್ಲೇಶ್ವರಸ್ವಾಮಿ ಸಣ್ಣ ನೀರಾವರಿ ನೀರು ಬಳಕೆದಾರರ ಸಹಕಾರ ಸಂಘ ನಿ., ಬರಗೂರು ಚಿಕ್ಕನಾಯಕನಹಳ್ಳಿ ತಾಲ್ಲೂಕು ಈ ಸಂಘವು ಸ್ಥಗಿತಗೊಂಡ ಕಾರಣ ಸಂಘವನ್ನು ಉಲ್ಲೇಖ(2)ರ ಈ ಕಛೇರಿ ಆದೇಶದಂತೆ ಸಮಾಪನೆಗೊಳಿಸಿ ಸಂಘದ ಆಸ್ತಿ ಜವಾಬ್ದಾರಿ ವಿಲೇವಾರಿಗೆ ಅನುಮೋದನೆ ಪಡೆದು ತೀರುವಳಿ ಮಾಡಿ ನೊಂದಣಿ ರದ್ದತಿಗೆ ಪ್ರಸ್ತಾವೆ ಸಲ್ಲಿಸುವಂತೆ ಆದೇಶಿಸಲಾಗಿತ್ತು.

ಋಣಸಮಾಪನಾಧಿಕಾರಿಗಳು ಆಸ್ತಿ ವಿಲೇವಾರಿ ಮಾಡಿ ನೊಂದಣಿ ರದ್ದತಿಗೆ ಪ್ರಸ್ತಾವೆ ಸಲ್ಲಿಸಿರುವುದನ್ನು ಉಲ್ಲೇಖ(1)ರಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಪಟೂರು ರವರು ಶಿಫಾರಸ್ಸು ಮಾಡಿರುವ ಹಿನ್ನೆಲೆಯಲ್ಲಿ ಈ ಕೆಳಕಂಡ ಆದೇಶ ಹೊರಡಿಸಲಾಗಿದೆ.

ಆದೇಶ

ಸಂಖ್ಯೆ:ಡಿಆರ್‌ಟಿ:ಎಲ್‌ಕ್ಯೂಡಿ:ಸಿಆರ್ 06 /ನೊಂರ/2011–12, ದಿನಾಂಕ:24–1–2012.

ಶ್ರೀ.ಆರ್.ಲೋಕೇಶ್ ಸಹಕಾರ ಸಂಘಗಳ ಉಪ ನಿಬಂಧಕರು, ತುಮಕೂರು ಜಿಲ್ಲೆ, ತುಮಕೂರು ಆದ ನಾನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 75 ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ:69:ಸಿಎಲ್‌ಎಂ:2001 ದಿನಾಂಕ:21–11–2001ರಲ್ಲಿ ದತ್ತವಾಗಿರುವ ಅಧಿಕಾರವನ್ನು ಪ್ರಯೋಗಿಸಿ ಶ್ರೀಕಲ್ಲೇಶ್ವರಸ್ವಾಮಿ ಸಣ್ಣ ನೀರಾವರಿ ನೀರು ಬಳಕೆದಾರರ ಸಹಕಾರ ಸಂಘ ನಿ., ಬರಗೂರು ಚಿಕ್ಕನಾಯಕನಹಳ್ಳಿ ತಾಲ್ಲೂಕು ಇದರ ನೊಂದಣಿ ಸಂಖ್ಯೆ ಸನಿ–34/ನೊಂದಣಿ 30786/2001–02 ದಿನಾಂಕ:8–6–2001ನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿದ್ದು, ಸಂಘವು ಅಸ್ತಿತ್ವದಲ್ಲಿರುವುದಿಲ್ಲ ಮತ್ತು ವಿಸರ್ಜನೆಗೊಂಡಿರುತ್ತದೆ.

ಈ ಆದೇಶವನ್ನು ಸ್ವಸಹಿ ಮತ್ತು ಕಛೇರಿ ಮುದ್ರೆಯೊಂದಿಗೆ ದಿನಾಂಕ:24–1–2012ರಂದು ನೀಡಿದೆ.

ಸಹಕಾರ ಸಂಘಗಳ ಉಪ ನಿಬಂಧಕರು,
ತುಮಕೂರು ಜಿಲ್ಲೆ, ತುಮಕೂರು.

ಪಿ.ಆರ್. 223

ಸಹಕಾರ ಇಲಾಖೆ

ಸಹಕಾರ ಸಂಘಗಳ ಉಪ ನಿಬಂಧಕರು, ಮಿನಿವಿಧಾನಸೌಧ, ತುಮಕೂರು ಜಿಲ್ಲೆ, ತುಮಕೂರು. ಇವರ ಕಾರ್ಯಾಲಯದ ನಡವಳಿಕೆಗಳು

ವಿಷಯ : ಶ್ರೀಬಸವೇಶ್ವರ ಸಣ್ಣ ನೀರಾವರಿ ನೀರು ಬಳಕೆದಾರರ ಸಹಕಾರ ಸಂಘ ನಿ., ಮೇಲನಹಳ್ಳಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಇದರ ನೊಂದಣಿ ರದ್ದತಿ ಕುರಿತು.

ಉಲ್ಲೇಖ : 1) ಸಹಕಾರ ಸಂಘಗಳ ಸಹಾಯಕ ನಿಬಂಧಕರು, ತಿಪಟೂರು ಉಪವಿಭಾಗ ತಿಪಟೂರು ಇವರ ಪ್ರಸ್ತಾವೆ ಸಂಖ್ಯೆ:ಸನಿ34/ನೊಂದಣಿ ರದ್ದತಿ:2011–12 ದಿ:9–1–2012.

2) ಈ ಕಛೇರಿಯ ಸಮಾಪನಾ ಆದೇಶ ಸಂ.ಡಿಆರ್‌ಟಿ:ಎಲ್‌ಕ್ಯೂಡಿ ಸಿಆರ್–06/2010–11 ದಿನಾಂಕ:10–12–2010.

3) ಋಣಸಮಾಪನಾಧಿಕಾರಿಗಳು ಪ್ರಸ್ತಾವೆ ಸಂ.ಸ.ಅ.ಅ/ಚಿ.ನಾ.ಹಳ್ಳಿ ನೊಂದಣಿ ರದ್ದತಿ:38:2011–12 ದಿನಾಂಕ:20–12–2011.

ಪ್ರಸ್ತಾವನೆ:

ಶ್ರೀ ಬಸವೇಶ್ವರ ಸಣ್ಣ ನೀರಾವರಿ ನೀರು ಬಳಕೆದಾರರ ಸಹಕಾರ ಸಂಘ ನಿ., ಮೇಲನಹಳ್ಳಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಈ ಸಂಘವು ನೊಂದಣಿಯಾದ ಉದ್ದೇಶದಂತೆ ಕಾರ್ಯಚಟುವಟಿಕೆ ಸ್ಥಗಿತಗೊಂಡ ಕಾರಣ ಸದರಿ ಸಂಘವನ್ನು ಸಮಾಪನೆಗೊಳಿಸಿ ಸಹಕಾರ ಅಭಿವೃದ್ದಿ ಅಧಿಕಾರಿ ಚಿಕ್ಕನಾಯಕನಹಳ್ಳಿ ಇವರನ್ನು ಸಮಾಪನಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸುವಂತೆ ಉಲ್ಲೇಖ (1)ರ ಪ್ರಸ್ತಾವೆಯಲ್ಲಿ ಸಹಾಯಕ ನಿಬಂಧಕರು, ತಿಪಟೂರು ಉಪವಿಭಾಗ ತಿಪಟೂರು ಕೋರಿದ್ದರ ಮೇರೆಗೆ ಉಲ್ಲೇಖ(2)ರ ರೀತ್ಯಾ ಸದರಿ ಸಂಘವನ್ನು ಸಮಾಪನೆಗೊಳಿಸಿ ಸಹಕಾರ ಅಭಿವೃದ್ದಿ ಅಧಿಕಾರಿ ಚಿಕ್ಕನಾಯಕನಹಳ್ಳಿ ಇವರನ್ನು ಸಮಾಪನಾಧಿಕಾರಿಯನ್ನಾಗಿ ನೇಮಿಸಿ ಸಂಘದ ಪ್ರಭಾರ ಪಡೆದು ಆಸ್ತಿ ಜವಾಬ್ದಾರಿ ವಿಲೇವಾರಿಗೆ ಅನುಮೋದಿಸಿಕೊಂಡು ತೀರುವಳಿ ಮಾಡಿ ನೊಂದಣಿ ರದ್ದತಿಗೆ ಪ್ರಸ್ತಾವೆ ಸಲ್ಲಿಸುವಂತೆ ಆದೇಶಿಸಲಾಗಿತ್ತು. ಅದರಂತೆ ಸಮಾಪನಾಧಿಕಾರಿಗಳು ಆಸ್ತಿ ವಿಲೇವಾರಿ ಮಾಡಿ ನೊಂದಣಿ ರದ್ದತಿಗೆ ಉಲ್ಲೇಖ(3)ರ ರೀತ್ಯಾ ಪ್ರಸ್ತಾವೆ ಸಲ್ಲಿಸಿರುತ್ತಾರೆ. ಸದರಿ ಪ್ರಸ್ತಾವೆಯನ್ನು ಪರಿಶೀಲಿಸಿ ಈ ಕೆಳಕಂಡ ಆದೇಶ ನೀಡಿದೆ.

ಆದೇಶ

ಸಂಖ್ಯೆ:ಡಿಆರ್‌ಟಿ:ಎಲ್‌ಕ್ಯೂಡಿ:ನೋಂರ/14/2011-12, ದಿನಾಂಕ:31-1-2012.

ಶ್ರೀ. ಆರ್.ಲೋಕೇಶ್ ಸಹಕಾರ ಸಂಘಗಳ ಉಪ ನಿಬಂಧಕರು, ತುಮಕೂರು ಜಿಲ್ಲೆ, ತುಮಕೂರು ಆದ ನಾನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 75 ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ ಸಿಎಂಡಬ್ಲ್ಯೂ:69:ಸಿಎಲ್‌ಎಂ:2001 ದಿನಾಂಕ:21-11-2001ರಲ್ಲಿ ದತ್ತವಾಗಿರುವ ಅಧಿಕಾರವನ್ನು ಪ್ರಯೋಗಿಸಿ ಶ್ರೀ ಬಸವೇಶ್ವರ ಸಣ್ಣ ನೀರಾವರಿ ನೀರು ಬಳಕೆದಾರರ ಸಹಕಾರ ಸಂಘ ನಿ., ಮೇಲನಹಳ್ಳಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಇವರ ನೊಂದಣಿ ಸಂಖ್ಯೆ ಸನಿ34/ನೊಂದಣಿ 26803/2000-01 ದಿನಾಂಕ:21-8-2000ನ್ನು ರದ್ದುಪಡಿಸಿರುತ್ತೇನೆ. ಇಂದಿನಿಂದ ಸಂಘವು ವಿಸರ್ಜನೆಗೊಂಡಿರುತ್ತದೆ ಮತ್ತು ಅಸ್ತಿತ್ವದಲ್ಲಿರುವುದಿಲ್ಲ.

ಈ ಆದೇಶವನ್ನು ಸ್ವಸಹಿ ಮತ್ತು ಕಛೇರಿ ಮುದ್ರೆಯೊಂದಿಗೆ ದಿನಾಂಕ:31-1-2012ರಂದು ನೀಡಿದೆ.

ಸಹಕಾರ ಸಂಘಗಳ ಉಪ ನಿಬಂಧಕರು,
ತುಮಕೂರು ಜಿಲ್ಲೆ, ತುಮಕೂರು.

ಪಿ.ಆರ್. 224

ಸಹಕಾರ ಇಲಾಖೆ

ಸಹಕಾರ ಸಂಘಗಳ ಉಪ ನಿಬಂಧಕರ ಕಛೇರಿ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ

ವಿಷಯ : ಸೀ ಐಲ್ಯಾಂಡ್ ಹತ್ತಿ ಉತ್ಪನ್ನ ಮತ್ತು ಮಾರಾಟ ಸಹಕಾರ ಸಂಘ ನಿ., ಪುರಪ್ಪೆಮನೆ, ಹೊಸನಗರ ತಾಲ್ಲೂಕು ಈ ಸಹಕಾರ ಸಂಘವನ್ನು ಸಮಾಪನೆಗೊಳಿಸುವ ಬಗ್ಗೆ.

ಉಲ್ಲೇಖ : 1) ಸಹಕಾರ ಸಂಘಗಳ ಸಹಾಯಕ ನಿಬಂಧಕರು,ಸಾಗರ ಉಪವಿಭಾಗ ಸಾಗರ ಇವರ ಪತ್ರ ನಂ.ಎಆರ್25/ಡಿಎಲ್‌ಎಸ್/ಎಲ್‌ಕ್ಯೂಡಿ/05/2011-12 ದಿನಾಂಕ:17-08-2011

2) ಈ ಕಚೇರಿಯ ಸಮಸಂಖ್ಯೆ ಕಾರಣ ಕೇಳಿ ನೋಟಿಸು ದಿನಾಂಕ : 18-11-2011

ಪ್ರಸ್ತಾವನೆ

ಸೀ ಐಲ್ಯಾಂಡ್ ಹತ್ತಿ ಉತ್ಪನ್ನ ಮತ್ತು ಮಾರಾಟ ಸಹಕಾರ ಸಂಘ ನಿ., ಪುರಪ್ಪೆಮನೆ, ಹೊಸನಗರ ತಾಲ್ಲೂಕು ಈ ಸಹಕಾರ ಸಂಘವು ಸಹಕಾರ ಸಂಘಗಳ ಸಹಾಯಕ ನಿಬಂಧಕರು,ಸಾಗರ ಉಪವಿಭಾಗ ಸಾಗರ ಇವರ ಆದೇಶ ಸಂಖ್ಯೆ:-ಎಆರ್‌ಎಸ್/ಆರ್‌ಸಿಎಸ್/1847/1972-73 ದಿನಾಂಕ:18-08-1972 ರಲ್ಲಿ ತಾಲ್ಲೂಕುಗಿಂತ ಕಡಿಮೆ ಮಟ್ಟದ ಕಾರ್ಯವ್ಯಾಪ್ತಿಯನ್ನು ಹೊಂದಿ ನೊಂದಣಿಯಾಗಿರುತ್ತದೆ. ಸಂಘವು ಆಡಳಿತ ಮಂಡಳಿಯ ಸಭೆಗಳನ್ನು ಮತ್ತು ಸಂಘದ ಉಪನಿಯಮದ ಉದ್ದೇಶಗಳನ್ನು ಅನುಷ್ಠಾನಗೊಳಿಸಿ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿರುತ್ತದೆ 2009-10ನೇ ಸಾಲಿನವರೆಗೆ ಸಂಘದ ಲೆಕ್ಕಪತ್ರಗಳು ಆಡಿಟ್ ಆಗಿದ್ದು, ಸಂಘದಲ್ಲಿ 128 ಜನ ಸದಸ್ಯರಿದ್ದು, ಸಂಘವು ಸಫಲತೆಯನ್ನು ಹೊಂದಿ ಕಾರ್ಯ ನಿರ್ವಹಿಸಲು ಯಾವುದೇ ಸದಸ್ಯರಿಗೆ ಆಸಕ್ತಿ ಇಲ್ಲದಿರುವುದರಿಂದ ಸಂಘವನ್ನು ಸಮಾಪನೆಗೊಳಿಸಲು ಸೂಕ್ತವೆಂದು ಉಲ್ಲೇಖ(1)ರ ಪತ್ರದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸಾಗರ ಉಪವಿಭಾಗ ಸಾಗರರವರು ಪ್ರಸ್ತಾವನೆಯನ್ನು ಶಿಫಾರಸ್ಸು ಮಾಡಿ ಸಲ್ಲಿಸಿರುತ್ತಾರೆ.

ಉಲ್ಲೇಖ (1) ರ ಪ್ರಸ್ತಾವನೆಯನ್ನು ಪರಿಗಣಿಸಿ, ಸಂಘದ ಆಡಳಿತ ಮಂಡಳಿ ಸದ್ಯಸರಿಗೆ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959 ಕಲಂ 72 ರನ್ವಯ ಏಕೆ? ಸಮಾಪನೆಗೊಳಿಸಬಾರದು ಎಂದು ಈ ಕಚೇರಿಯ ಉಲ್ಲೇಖ (2) ರ ಕಾರಣ ಕೇಳಿ ನೋಟಿಸುನ್ನು ನೀಡಲಾಗಿತ್ತು. ಸದರಿ ಕಾರಣ ಕೇಳಿ ನೋಟಿಸು ಸಂಘದ ಆಡಳಿತ ಮಂಡಳಿ ಸದ್ಯಸರಿಗೆ ಜಾರಿಯಾಗಿರುತ್ತದೆ. ಈ ಕಚೇರಿಯ ಕಾರಣ ಕೇಳಿ ನೋಟಿಸಿಗೆ ಸಂಘದ ಆಡಳಿತ ಮಂಡಳಿ ಸದ್ಯಸರಿಂದ ಯಾವುದೇ ಆಕ್ಷೇಪಣೆಗಳಾಗಲೀ, ಲಿಖಿತ ಹೇಳಿಕೆಗಳಾಗಲೀ ಬಂದಿರುವುದಿಲ್ಲಾ. ಸಂಘವನ್ನು ಮುನ್ನೆಡಿಸಿಕೊಂಡು ಹೋಗಲು ಯಾವುದೇ ಸದಸ್ಯರಲ್ಲಿ ಆಸಕ್ತಿ ಇರುವುದಿಲ್ಲಾ. ಈ ಸಹಕಾರ ಸಂಘವನ್ನು ಇದೇ ಸ್ಥಿತಿಯಲ್ಲಿ ಮುಂದುವರೆಸುವುದರಿಂದ ಸದ್ಯಸರೀಗಾಗಲೀ, ಸಾರ್ವಜನಿಕರಾಗಲೀ ಯಾವುದೇ ಪ್ರಯೋಜನ ಇರುವುದಿಲ್ಲಾ ಎಂದು ಪರಿಗಣಿಸಿ, ಕೆಳಕಂಡಂತೆ ಆದೇಶ ಹೊರಡಿಸಿದೆ.

ಸಂಖ್ಯೆ.ಡಿಆರ್‌ಎಸ್/ಎಲ್‌ಕ್ಯೂಡಿ/ಡಿಎಲ್‌ಎಸ್/ಸಿಆರ್-38/2011-12/1710, ದಿನಾಂಕ: 31-01-2012

ಆದೇಶ

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 72(2) ರನ್ವಯ ಮತ್ತು ಸರ್ಕಾರದ ಅಧಿಸೂಚನೆನಂ:ಸಿಒ 139 ಸಿಎಲ್‌ಎಂ 2010 ದಿನಾಂಕ:17-02-2011 ರಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಅಶೋಕ ವೆಂ.ಮೊರಬ ಕೆ.ಸಿ.ಎಸ್. ಸಹಕಾರ ಸಂಘಗಳ ಉಪ ನಿಬಂಧಕರು,ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ಆದ ನಾನು ಸೀ ಐಲ್ಯಾಂಡ್ ಹತ್ತಿ ಉತ್ಪನ್ನ ಮತ್ತು ಮಾರಾಟ ಸಹಕಾರ ಸಂಘ ನಿ., ಪುರಪ್ಪೆಮನೆ, ಹೊಸನಗರ

ತಾಲ್ಲೂಕು ಈ ಸಹಕಾರ ಸಂಘವನ್ನು ಸಮಾಪನೆಗೊಳಿಸಿ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 73(1) ರಂತೆ ಶ್ರೀ ಎಂ.ಪಿ ಮಂಜುನಾಥ್,ದ್ವಿತೀಯ ದರ್ಜೆ ಸಹಾಯಕರು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ,ಶಿವಮೊಗ್ಗ ಇವರನ್ನು ಸಮಾಪನಾಧಿಕಾರಿಯಾಗಿ ನೇಮಕ ಮಾಡಿರುತ್ತೇನೆ.

ಸಮಾಪನಾಧಿಕಾರಿಗಳು 15ದಿನಗಳ ಒಳಗೆ ಸಂಘದ ಪ್ರಭಾರವನ್ನು ಪಡೆದು ಪ್ರಭಾರ ಪಟ್ಟಿಯ ಪ್ರತಿಯನ್ನು ಈ ಕಚೇರಿಗೆ ಸಲ್ಲಿಸತಕ್ಕದ್ದು. ಹಾಗೂ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959 ಕಲಂ 74 ಮತ್ತು ನಿಯಮಗಳು 1960 ರ ನಿಯಮ 33ರಂತೆ ಸಮಾಪನಾಧಿಕಾರಿಯ ಕರ್ತವ್ಯ ನಿರ್ವಹಿಸುವುದಲ್ಲದೆ, ಸಂಘದ ಇತ್ತೀಚಿನ ಲೆಕ್ಕ ತಪಾಸಣಾ ವರದಿಯನ್ನಾಧರಿಸಿ, ಈ ಕಛೇರಿಯ ಅನುಮೋದನೆ ಪಡೆದು ಆಸ್ತಿ ಜವಾಬ್ದಾರಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಸಂಘದ ನೊಂದಣಿ ಕ್ರಮಾಂಕವನ್ನು ರದ್ದುಗೊಳಿಸಲು ಸೂಕ್ತ ಕ್ರಮ ಜರುಗಿಸುವುದು.

ಈ ಆದೇಶವನ್ನು ನನ್ನ ಸ್ವಸಹಿ ಹಾಗೂ ಕಛೇರಿ ಮೊಹರಿನೊಂದಿಗೆ ದಿನಾಂಕ:31-01-2012 ರಂದು ನೀಡಲಾಗಿದೆ.

ಅಶೋಕ ವೆಂ.ಮೊರಬ,
ಸಹಕಾರ ಸಂಘಗಳ ಉಪ ನಿಬಂಧಕರು
ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ.

ಪಿ.ಆರ್. 195

ಸಹಕಾರ ಇಲಾಖೆ

ಸಹಕಾರ ಸಂಘಗಳ ಉಪ-ನಿಬಂಧಕರ ಕಛೇರಿ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ.

ವಿಷಯ: ಸಮಾಪನೆಯಲ್ಲಿರುವ ಶ್ರೀರಾಮಕೃಷ್ಣ ಖಾದಿ ಗ್ರಾಮೋದ್ಯೋಗ ಸಹಕಾರ ಸಂಘ, ನಿ., ಆನಂದಪುರ. ಸಾಗರ ತಾ.,ಇದರ ಸಮಾಪನಾಧಿಕಾರಿ ಮರು ನೇಮಕ ಮಾಡುವ ಬಗ್ಗೆ.

ಉಲ್ಲೇಖ: 1) ಈ ಕಚೇರಿಯಆದೇಶನಂ.ಡಿಆರ್‌ಎಸ್/ಕಾನೂನು3/ಡಿಎಲ್‌ಎಸ್/100/1997-98 ದಿನಾಂಕ 18-08-1998

ಪ್ರಸ್ತಾವನೆ

ಸಮಾಪನೆಯಲ್ಲಿರುವ ಶ್ರೀ ರಾಮಕೃಷ್ಣ ಖಾದಿ ಗ್ರಾಮೋದ್ಯೋಗ ಸಹಕಾರ ಸಂಘ, ನಿ.,ಆನಂದಪುರ. ಸಾಗರ ತಾ.,ಈ ಸಹಕಾರ ಸಂಘವನ್ನು ಉಲ್ಲೇಖ(1)ರ ಈ ಕಚೇರಿಯ ಆದೇಶದಲ್ಲಿ ಸಮಾಪನೆಗೊಳಿಸಿ, ಮೇಲ್ವಿಚಾರಕರು, ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ನಿ., ಸಾಗರ ತಾ.,ರವರನ್ನು ಸಮಾಪನಾಧಿಕಾರಿಯಾಗಿ, ನೇಮಿಸಿ ಆದೇಶಿಸಲಾಗಿತ್ತು. ಸದರಿಯವರು ಸಂಘದ ಪ್ರಭಾರ ಪಡೆದು ಸಮಾಪನ ನಡವಳಿ ಕೈಗೊಂಡಿರುತ್ತಾರೆ ದಿನಾಂಕ:07-02-2012 ರಂದು ನಡೆದ ಇಲಾಖಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಆಡಳಿತಾತ್ಮಕ ಹಿತದೃಷ್ಠಿಯಿಂದಾ ಸಮಾಪನಾಧಿಕಾರಿಯಾಗಿ ಸಹಕಾರ ಸಂಘಗಳ ನಿರೀಕ್ಷಕರು, ಸಾಗರ ತಾ., ರವರಿಗೆ ಬದಲಾವಣೆ ಮಾಡಲು ತೀರ್ಮಾನಿಸಲಾಗಿದೆ.

ಆದ್ದರಿಂದ ಈ ಸಹಕಾರ ಸಂಘದ ಸಮಾಪನಾಧಿಕಾರಿಯಾಗಿ ಸಹಕಾರ ಸಂಘಗಳ ನಿರೀಕ್ಷಕರು, ಸಾಗರ ತಾ., ರವರನ್ನು ಮರುನೇಮಕ ಮಾಡಲು ಈ ಕೆಳಕಂಡ ಆದೇಶ ಹೊರಡಿಸಿದೆ.

ನಂ,ಡಿಆರ್‌ಎಸ್/ಕಾನೂನು3/ಡಿಎಲ್‌ಎಸ್/100/1997-98/1737, ದಿನಾಂಕ 13-02-2012

ಆದೇಶ

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 73(1) ರನ್ವಯ ಮತ್ತು ಕರ್ನಾಟಕ ಸರ್ಕಾರದ ಅಧಿಸೂಚನೆ ನಂ:ಸಿಒ 139 ಸಿಎಲ್‌ಎಂ 2010 ದಿನಾಂಕ:17-02-2011 ರಲ್ಲಿ ದತ್ತವಾದ ಅಧಿಕಾರದನ್ವಯ, ಅಶೋಕ ವೆಂ.ಮೊರಬ, ಸಹಕಾರ ಸಂಘಗಳ ಉಪನಿಬಂಧಕರು, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಆದ ನಾನು ಸಮಾಪನೆಯಲ್ಲಿರುವ ಶ್ರೀರಾಮಕೃಷ್ಣ ಖಾದಿ ಗ್ರಾಮೋದ್ಯೋಗ ಸಹಕಾರ ಸಂಘ ನಿ.,ಆನಂದಪುರ. ಸಾಗರ ತಾ., ಈ ಸಹಕಾರ ಸಂಘದ ಸಮಾಪನಾಧಿಕಾರಿಯಾಗಿ ಸಹಕಾರ ಸಂಘಗಳ ನಿರೀಕ್ಷಕರು, ಸಾಗರ ತಾ., ಇವರನ್ನು ನೇಮಕ ಮಾಡಿರುತ್ತೇನೆ.

ಸಮಾಪನಾಧಿಕಾರಿಗಳು ಕೂಡಲೇ ಸಂಘದ ಪ್ರಭಾರವನ್ನು ಪಡೆದು ಪ್ರಭಾರ ಪಟ್ಟಿಯ ಪ್ರತಿಯನ್ನು ಈ ಕಚೇರಿಗೆ ಸಲ್ಲಿಸತಕ್ಕದ್ದು. ಹಾಗೂ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959. ಕಲಂ 74 ಮತ್ತು ನಿಯಮಗಳು 1960. ನಿಯಮ 33ರಂತೆ ಸಮಾಪನಾಧಿಕಾರಿಯ ಕರ್ತವ್ಯ ನಿರ್ವಹಿಸುವುದಲ್ಲದೆ, ಸಂಘದ ಇತ್ತೀಚಿನ ಲೆಕ್ಕ ತಪಾಸಣಾ ವರದಿಯನ್ನಾಧರಿಸಿ, ಈ ಕಛೇರಿಯ ಅನುಮೋದನೆ ಪಡೆದು ಆಸ್ತಿ ಜವಾಬ್ದಾರಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಸಂಘದ ನೊಂದಣಿ ಕ್ರಮಾಂಕವನ್ನು ರದ್ದುಗೊಳಿಸಲು ಸೂಕ್ತ ಕ್ರಮ ಜರುಗಿಸುವುದು.

ಈ ಆದೇಶವನ್ನು ಈ ದಿನ ದಿನಾಂಕ 13-02-2012 ರಂದು ಸ್ವಸಹಿ ಮತ್ತು ಕಛೇರಿ ಮೊಹರಿನೊಂದಿಗೆ ಹೊರಡಿಸಲಾಗಿದೆ.

ಅಶೋಕ ವೆಂ.ಮೊರಬ,
ಸಹಕಾರ ಸಂಘಗಳ ಉಪ ನಿಬಂಧಕರು
ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ.

ಪಿ.ಆರ್. 209

ಸಹಕಾರ ಇಲಾಖೆ

ಸಹಕಾರ ಸಂಘಗಳ ಉಪ-ನಿಬಂಧಕರ ಕಛೇರಿ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ.

ವಿಷಯ: ಸಮಾಪನೆಯಲ್ಲಿರುವ ಗ್ರಾಮಾಂತರ ಗೃಹ ನಿರ್ಮಾಣ ಸಹಕಾರ ಸಂಘ ನಿ.. ಸಾಗರ ಇದರ ಸಮಾಪನಾಧಿಕಾರಿ ಮರು ನೇಮಕ ಮಾಡುವ ಬಗ್ಗೆ.

ಉಲ್ಲೇಖ: 1) ಈ ಕಚೇರಿಯ ಆದೇಶ ನಂ. ಡಿಆರ್‌ಎಸ್/ ಸಮಾಪನೆ/ಡಿಎಲ್‌ಎಸ್/ 120/2006-07. ದಿನಾಂಕ 23-03-2007.

2) ಈ ಕಚೇರಿಯ ಆದೇಶ ನಂ. ಡಿಆರ್‌ಎಸ್/ಡಿಐಎಸ್/ ಎಲ್‌ಕ್ಯೂಡಿ/ 252/2007-08. ದಿನಾಂಕ11-01-2008.

ಸಮಾಪನೆಯಲ್ಲಿರುವ ಗ್ರಾಮಾಂತರ ಗೃಹ ನಿರ್ಮಾಣ ಸಹಕಾರ ಸಂಘ ನಿ.. ಸಾಗರ ಈ ಸಹಕಾರ ಸಂಘವನ್ನು ಉಲ್ಲೇಖ(1)ರ ಈ ಕಚೇರಿಯ ಆದೇಶದಲ್ಲಿ ಸಮಾಪನೆಗೊಳಿಸಿ. ಸಹಕಾರ ಸಂಘಗಳ ನಿರೀಕ್ಷಕರು. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ.ಸಾಗರರವರನ್ನು ಸಮಾಪನಾಧಿಕಾರಿಯಾಗಿ. ನೇಮಿಸಿ ಆದೇಶಿಸಲಾಗಿತ್ತು ತದನಂತರ ಉಲ್ಲೇಖ(2) ರ ಆದೇಶದಲ್ಲಿ ಮೇಲ್ವಿಚಾರಕರು. ಕರ್ನಾಟಕ ರಾಜ್ಯ ವಸತಿ ಮಹಾಮಂಡಳ ನಿ.ಬೆಂಗಳೂರುರವರನ್ನು ಸಮಾಪನಾಧಿಕಾರಿಯಾಗಿ. ನೇಮಿಸಿ ಆದೇಶಿಸಲಾಗಿತ್ತು. ಸದರಿಯವರು ಸಂಘದ ಪ್ರಭಾರವನ್ನು ಪಡೆದಿರುವುದಿಲ್ಲಾ. ದಿನಾಂಕ:07-02-2012 ರಂದು ನಡೆದ ಇಲಾಖಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಆಡಳಿತಾತ್ಮಕ ಹಿತದೃಷ್ಠಿಯಿಂದಾ ಸಮಾಪನಾಧಿಕಾರಿಯಾಗಿ ಶ್ರೀ ಬಿ.ಧರ್ಮಪ್ಪ ದ್ವಿತೀಯ ದರ್ಜೆ ಸಹಾಯಕರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಸಾಗರ ಇವರಿಗೆ ಬದಲಾವಣೆ ಮಾಡಲು ತೀರ್ಮಾನಿಸಲಾಗಿದೆ.

ಆದ್ದರಿಂದ ಈ ಸಹಕಾರ ಸಂಘದ ಸಮಾಪನಾಧಿಕಾರಿಯಾಗಿ ಶ್ರೀ ಬಿ.ಧರ್ಮಪ್ಪ ದ್ವಿತೀಯ ದರ್ಜೆ ಸಹಾಯಕರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಸಾಗರ ರವರನ್ನು ಮರುನೇಮಕ ಮಾಡಲು ಈ ಕೆಳಕಂಡ ಆದೇಶ ಹೊರಡಿಸಿದೆ.

ನಂ,ಡಿಆರ್‌ಎಸ್/ಸಮಾಪನೆ/ಡಿಎಲ್‌ಎಸ್/120/2006-07/1735, ದಿನಾಂಕ 13-02-2012

ಆದೇಶ

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 73(1) ರನ್ವಯ ಮತ್ತು ಕರ್ನಾಟಕ ಸರ್ಕಾರದ ಅಧಿಸೂಚನೆ ನಂ:ಸಿಒ 139 ಸಿಎಲ್‌ಎಂ 2010 ದಿನಾಂಕ:17-02-2011 ರಲ್ಲಿ ದತ್ತವಾದ ಅಧಿಕಾರದನ್ವಯ. ಅಶೋಕ ವೆಂ.ಮೊರಬ. ಸಹಕಾರ ಸಂಘಗಳ ಉಪನಿಬಂಧಕರು. ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಆದ ನಾನು ಸಮಾಪನೆಯಲ್ಲಿರುವ ಗ್ರಾಮಾಂತರ ಗೃಹ ನಿರ್ಮಾಣ ಸಹಕಾರ ಸಂಘ ನಿ.. ಸಾಗರ ಈ ಸಹಕಾರ ಸಂಘದ ಸಮಾಪನಾಧಿಕಾರಿಯಾಗಿ ಶ್ರೀ ಬಿ.ಧರ್ಮಪ್ಪ ದ್ವಿತೀಯ ದರ್ಜೆ ಸಹಾಯಕ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ,ಸಾಗರ ಇವರನ್ನು ನೇಮಕ ಮಾಡಿರುತ್ತೇನೆ.

ಸಮಾಪನಾಧಿಕಾರಿಗಳು ಕೂಡಲೇ ಸಂಘದ ಪ್ರಭಾರವನ್ನು ಪಡೆದು ಪ್ರಭಾರ ಪಟ್ಟಿಯ ಪ್ರತಿಯನ್ನು ಈ ಕಚೇರಿಗೆ ಸಲ್ಲಿಸತಕ್ಕದ್ದು. ಹಾಗೂ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959 ಕಲಂ 74 ಮತ್ತು 1960 ರ ನಿಯಮ 33ರಂತೆ ಸಮಾಪನಾಧಿಕಾರಿಯ ಕರ್ತವ್ಯ ನಿರ್ವಹಿಸುವುದಲ್ಲದೆ, ಸಂಘದ ಇತ್ತೀಚಿನ ಲೆಕ್ಕ ತಪಾಸಣಾ ವರದಿಯನ್ನಾಧರಿಸಿ, ಈ ಕಛೇರಿಯ ಅನುಮೋದನೆ ಪಡೆದು ಆಸ್ತಿ ಜವಾಬ್ದಾರಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಸಂಘದ ನೊಂದಣಿ ಕ್ರಮಾಂಕವನ್ನು ರದ್ದುಗೊಳಿಸಲು ಸೂಕ್ತ ಕ್ರಮ ಜರುಗಿಸುವುದು.

ಈ ಆದೇಶವನ್ನು ಈ ದಿನ ದಿನಾಂಕ 13-02-2012 ರಂದು ಸ್ವಸಹಿ ಮತ್ತು ಕಛೇರಿ ಮೊಹರಿನೊಂದಿಗೆ ಹೊರಡಿಸಲಾಗಿದೆ.

ಅಶೋಕ ವೆಂ.ಮೊರಬ,
ಸಹಕಾರ ಸಂಘಗಳ ಉಪ ನಿಬಂಧಕರು
ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ.

ಪಿ.ಆರ್. 210

ಸಹಕಾರ ಇಲಾಖೆ

ಸಹಕಾರ ಸಂಘಗಳ ಉಪ-ನಿಬಂಧಕರ ಕಛೇರಿ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ.

ವಿಷಯ: ಸಮಾಪನೆಯಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘ, ನಿ.,ಕೆಂಗಟ್ಟೆ, ಶಿಕಾರಿಪುರ ತಾ., ಇದರ ಸಮಾಪನಾಧಿಕಾರಿ ಮರು ನೇಮಕ ಮಾಡುವ ಬಗ್ಗೆ.

ಉಲ್ಲೇಖ: 1) ಈ ಕಚೇರಿಯಆದೇಶನಂ,ಡಿಆರ್‌ಎಸ್/ಎಲ್‌ಕ್ಯೂಡಿ/ಡಿಐಎಸ್/2254/2006-07 ದಿನಾಂಕ 28-02-2007

ಸಮಾಪನೆಯಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘ, ನಿ.,ಕೆಂಗಟ್ಟೆ, ಶಿಕಾರಿಪುರ ತಾ: ಈ ಸಹಕಾರ ಸಂಘವನ್ನು ಉಲ್ಲೇಖ(1)ರ ಈ ಕಚೇರಿಯ ಆದೇಶದಲ್ಲಿ ಸಮಾಪನೆಗೊಳಿಸಿ, ಮೇಲ್ವಿಚಾರಕರು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ.,ಶಿವಮೊಗ್ಗ ಶಿಕಾರಿಪುರ ಶಾಖೆ 2ನೇ ವೃತ್ತ ರವರನ್ನು ಸಮಾಪನಾಧಿಕಾರಿಯಾಗಿ, ನೇಮಿಸಿ ಆದೇಶಿಸಲಾಗಿತ್ತು, ಸದರಿಯವರು ದಿನಾಂಕ 09-03-2007 ರಂದು ಸಂಘದ ಪ್ರಭಾರ ಪಡೆದು ಸಮಾಪನ ನಡವಳಿ ಕೈಗೊಂಡಿರುತ್ತಾರೆ ದಿನಾಂಕ:07-12-2011 ರಂದು ನಡೆದ ಸಮಾಪನಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಆಡಳಿತಾತ್ಮಕ ಹಿತದೃಷ್ಟಿಯಿಂದಾ ಸಮಾಪನಾಧಿಕಾರಿಯಾಗಿ ಸಹಕಾರ ಸಂಘಗಳ ನಿರೀಕ್ಷಕರು ,ಸಹಕಾರ ಅಭಿವೃದ್ಧಿ ಅಧಿಕಾರಿ ಕಚೇರಿ, ಶಿಕಾರಿಪುರ ರವರಿಗೆ ಬದಲಾವಣೆ ಮಾಡಲು ತೀರ್ಮಾನಿಸಲಾಗಿದೆ.

ಆದ್ದರಿಂದ ಈ ಸಹಕಾರ ಸಂಘದ ಸಮಾಪನಾಧಿಕಾರಿಯಾಗಿ ಸಹಕಾರ ಸಂಘಗಳ ನಿರೀಕ್ಷಕರು, ಸಹಕಾರ ಅಭಿವೃದ್ಧಿ ಅಧಿಕಾರಿ ಕಚೇರಿ, ಶಿಕಾರಿಪುರ ರವರನ್ನು ಮರುನೇಮಕ ಮಾಡಲು ಈ ಕೆಳಕಂಡ ಆದೇಶ ಹೊರಡಿಸಿದೆ.

ಸಂ.ಡಿಆರ್ಎಸ್/ಎಲ್ಕ್ಯೂಡಿ/ಡಿಐಎಸ್/239/ 2254/2006-07/1709, ದಿನಾಂಕ:06-02-2012

ಆದೇಶ

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 73(1) ರನ್ವಯ ಮತ್ತು ಕರ್ನಾಟಕ ಸರ್ಕಾರದ ಅಧಿಸೂಚನೆ ನಂ:ಸಿಒ 139 ಸಿಎಲ್ಎಂ 2010 ದಿನಾಂಕ:17-02-2011 ರಲ್ಲಿ ದತ್ತವಾದ ಅಧಿಕಾರದನ್ವಯ, ಅಶೋಕ ವೆಂ.ಮೊರಬ, ಸಹಕಾರ ಸಂಘಗಳ ಉಪನಿಬಂಧಕರು, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಆದ ನಾನು ಸಮಾಪನೆಯಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘ ನಿ.,ಕೆಂಗಟ್ಟೆ, ಶಿಕಾರಿಪುರ ತಾಲ್ಲೂಕು ಈ ಸಹಕಾರ ಸಂಘದ ಸಮಾಪನಾಧಿಕಾರಿಯಾಗಿ ಸಹಕಾರ ಸಂಘಗಳ ನಿರೀಕ್ಷಕರು, ಸಹಕಾರ ಅಭಿವೃದ್ಧಿ ಅಧಿಕಾರಿ ಕಚೇರಿ, ಶಿಕಾರಿಪುರ ಇವರನ್ನು ನೇಮಕ ಮಾಡಿರುತ್ತೇನೆ.

ಸಮಾಪನಾಧಿಕಾರಿಗಳು ಕೂಡಲೇ ಸಂಘದ ಪ್ರಭಾರವನ್ನು ಪಡೆದು ಪ್ರಭಾರ ಪಟ್ಟಿಯ ಪ್ರತಿಯನ್ನು ಈ ಕಚೇರಿಗೆ ಸಲ್ಲಿಸತಕ್ಕದ್ದು. ಹಾಗೂ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959 ಕಲಂ 74 ಮತ್ತು 1960 ರ ನಿಯಮ 33ರಂತೆ ಸಮಾಪನಾಧಿಕಾರಿಯ ಕರ್ತವ್ಯ ನಿರ್ವಹಿಸುವುದಲ್ಲದೆ, ಸಂಘದ ಇತ್ತೀಚಿನ ಲೆಕ್ಕ ತಪಾಸಣಾ ವರದಿಯನ್ನಾಧರಿಸಿ, ಈ ಕಛೇರಿಯ ಅನುಮೋಧನೆ ಪಡೆದು ಆಸ್ತಿ ಜವಾಬ್ದಾರಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಸಂಘದ ನೊಂದಣಿ ಕ್ರಮಾಂಕವನ್ನು ರದ್ದುಗೊಳಿಸಲು ಸೂಕ್ತ ಕ್ರಮ ಜರುಗಿಸುವುದು.

ಈ ಆದೇಶವನ್ನು ಈ ದಿನ ದಿನಾಂಕ 06-02-2012 ರಂದು ಸ್ವಸಹಿ ಮತ್ತು ಕಛೇರಿ ಮೊಹರಿನೊಂದಿಗೆ ಹೊರಡಿಸಲಾಗಿದೆ.

ಅಶೋಕ ವೆಂ.ಮೊರಬ,
ಸಹಕಾರ ಸಂಘಗಳ ಉಪ ನಿಬಂಧಕರು
ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ.

ಪಿ.ಆರ್. 196

ಸಹಕಾರ ಇಲಾಖೆ

ಸಹಕಾರ ಸಂಘಗಳ ಉಪ-ನಿಬಂಧಕರ ಕಛೇರಿ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ.

ವಿಷಯ: ಸಮಾಪನೆಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘ, ನಿ.,ಬಳೂರು, ಶಿಕಾರಿಪುರತಾ.,ಇದರ ಸಮಾಪನಾಧಿಕಾರಿ ಮರು ನೇಮಕ ಮಾಡುವ ಬಗ್ಗೆ.

ಉಲ್ಲೇಖ:

1) ಈ ಕಚೇರಿಯ ಆದೇಶ ನಂ.ಡಿಆರ್ಎಸ್/ಸಮಾಪನೆ/ಡಿಎಲ್ಎಸ್/250/2005-06 ದಿನಾಂಕ 25-11-2005
2) ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸಾಗರ ಉಪವಿಭಾಗ ಸಾಗರರವರ ಪತ್ರ ಸಂ:ಸನಿ24/ಸಮಾಪನೆ/ಸಿಆರ-11/2006-07 ದಿನಾಂಕ15-04-2006
3) ಈ ಕಚೇರಿಯಆದೇಶನಂ.ಡಿಆರ್ಎಸ್/ಸಮಾಪನೆ/ಡಿಎಲ್ಎಸ್/250/2005-06 ದಿನಾಂಕ 16-05-2006

ಸಮಾಪನೆಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘ, ನಿ.,ಬಳೂರು, ಶಿಕಾರಿಪುರತಾ.ಈ ಸಹಕಾರ ಸಂಘವನ್ನು ಉಲ್ಲೇಖ(1)ರ ಈ ಕಚೇರಿಯ ಆದೇಶದಲ್ಲಿ ಸಮಾಪನೆಗೊಳಿಸಿ ,ಸಹಕಾರ ಅಭಿವೃದ್ಧಿ ಅಧಿಕಾರಿ ಶಿಕಾರಿಪುರ ರವರನ್ನು ಸಮಾಪನಾಧಿಕಾರಿಯಾಗಿ ನೇಮಿಸಿ ಆದೇಶಿಸಲಾಗಿತ್ತು. ಸದರಿಯವರು ದಿನಾಂಕ 25-09-2007ರಂದು ಸಂಘದ ಪ್ರಭಾರ ಪಡೆದು ಸಮಾಪನ ನಡವಳಿ ಕೈಗೊಂಡಿರುತ್ತಾರೆ ತದನಂತರ ಉಲ್ಲೇಖ(2) ರ ಆದೇಶದಲ್ಲಿ ಮಾರ್ಗವಿಸ್ತರಣಾಧಿಕಾರಿ, ಶಿಮೂಲ್ ನಿ.,ಶಿವಮೊಗ್ಗ, ಶಿಕಾರಿಪುರ ವೃತ್ತ ರವರನ್ನು ಸಮಾಪನಾಧಿಕಾರಿಯಾಗಿ ಮರುನೇಮಿಸಿ ಆದೇಶಿಸಲಾಗಿತ್ತು. ದಿನಾಂಕ:07-12-2011 ರಂದು ನಡೆದ ಸಮಾಪನಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಆಡಳಿತಾತ್ಮಕ ಹಿತದೃಷ್ಟಿಯಿಂದಾ ಸಮಾಪನಾಧಿಕಾರಿಯಾಗಿ ಸಹಕಾರ ಸಂಘಗಳ ನಿರೀಕ್ಷಕರು ,ಸಹಕಾರ ಅಭಿವೃದ್ಧಿ ಅಧಿಕಾರಿ ಕಚೇರಿ, ಶಿಕಾರಿಪುರ ರವರಿಗೆ ಬದಲಾವಣೆ ಮಾಡಲು ತೀರ್ಮಾನಿಸಲಾಗಿದೆ.

ಆದ್ದರಿಂದ ಈ ಸಹಕಾರ ಸಂಘದ ಸಮಾಪನಾಧಿಕಾರಿಯಾಗಿ ಸಹಕಾರ ಸಂಘಗಳ ನಿರೀಕ್ಷಕರು, ಸಹಕಾರ ಅಭಿವೃದ್ಧಿ ಅಧಿಕಾರಿ ಕಚೇರಿ, ಶಿಕಾರಿಪುರ ರವರನ್ನು ಮರುನೇಮಕ ಮಾಡಲು ಈ ಕೆಳಕಂಡ ಆದೇಶ ಹೊರಡಿಸಿದೆ.

ಸಂ.ಡಿಅರ್‌ಎಸ್/ಸಮಾಪನೆ/ಡಿಎಲ್‌ಎಸ್/250/2005-06/1708, ದಿನಾಂಕ:06-02-2012

ಆದೇಶ

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 73(1) ರನ್ವಯ ಮತ್ತು ಕರ್ನಾಟಕ ಸರ್ಕಾರದ ಅಧಿಸೂಚನೆ ನಂ:ಸಿಒ 139 ಸಿಎಲ್ಎಂ 2010 ದಿನಾಂಕ:17-02-2011 ರಲ್ಲಿ ದತ್ತವಾದ ಅಧಿಕಾರದನ್ವಯ, ಅಶೋಕ ವೆಂ.ಮೊರಬ, ಸಹಕಾರ ಸಂಘಗಳ ಉಪನಿಬಂಧಕರು, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಆದ ನಾನು ಸಮಾಪನೆಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘ, ನಿ., ಬಳೂರು,

ಶಿಕಾರಿಪುರ ತಾ. ಈ ಸಹಕಾರ ಸಂಘದ ಸಮಾಪನಾಧಿಕಾರಿಯಾಗಿ ಸಹಕಾರ ಸಂಘಗಳ ನಿರೀಕ್ಷಕರು, ಸಹಕಾರ ಅಭಿವೃದ್ಧಿ ಅಧಿಕಾರಿ ಕಚೇರಿ, ಶಿಕಾರಿಪುರ ಇವರನ್ನು ಮರುನೇಮಕ ಮಾಡಿರುತ್ತೇನೆ.

ಸಮಾಪನಾಧಿಕಾರಿಗಳು ಕೂಡಲೇ ಸಂಘದ ಪ್ರಭಾರವನ್ನು ಪಡೆದು ಪ್ರಭಾರ ಪಟ್ಟಿಯ ಪ್ರತಿಯನ್ನು ಈ ಕಚೇರಿಗೆ ಸಲ್ಲಿಸತಕ್ಕದ್ದು. ಹಾಗೂ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959 ಕಲಂ 74 ಮತ್ತು ನಿಯಮಗಳು 1960 ರ ನಿಯಮ 33ರಂತೆ ಸಮಾಪನಾಧಿಕಾರಿಯ ಕರ್ತವ್ಯ ನಿರ್ವಹಿಸುವುದಲ್ಲದೆ, ಸಂಘದ ಇತ್ತೀಚಿನ ಲೆಕ್ಕ ತಪಾಸಣಾ ವರದಿಯನ್ನಾಧರಿಸಿ, ಈ ಕಛೇರಿಯ ಅನುಮೋಧನೆ ಪಡೆದು ಆಸ್ತಿ ಜವಾಬ್ದಾರಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಸಂಘದ ನೊಂದಣಿ ಕ್ರಮಾಂಕವನ್ನು ರದ್ದುಗೊಳಿಸಲು ಸೂಕ್ತ ಕ್ರಮ ಜರುಗಿಸುವುದು.

ಈ ಆದೇಶವನ್ನು ಈ ದಿನ ದಿನಾಂಕ 06-02-2012 ರಂದು ಸ್ವಸಹಿ ಮತ್ತು ಕಛೇರಿ ಮೊಹರಿನೊಂದಿಗೆ ಹೊರಡಿಸಲಾಗಿದೆ.

ಅಶೋಕ ವೆಂ.ಮೊರಬ,
ಸಹಕಾರ ಸಂಘಗಳ ಉಪ ನಿಬಂಧಕರು
ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ.

ಪಿ.ಆರ್. 197

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂ: ಕಾಇ 36 ಕಾಬಾಸೇ 2011, ಬೆಂಗಳೂರು, ದಿನಾಂಕ: 01-02-2012

ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಈ ಕೆಳಗಿನ ವೃಂದದ ಅಧಿಕಾರಿಗಳ ದಿನಾಂಕ 01.01.2011ರಲ್ಲಿದ್ದಂತೆ ಕರಡು ಜೇಷ್ಠತಾ ಪಟ್ಟಿಯನ್ನು ಕರ್ನಾಟಕ ನಾಗರಿಕ ಸೇವಾ (ಜೇಷ್ಠತೆ) ನಿಯಮಾವಳಿ, 1957ರ ನಿಯಮ 10(2)(ಎ) ಅಡಿಯಲ್ಲಿ ತಯಾರಿಸಿ ಜೇಷ್ಠತೆಯನ್ನು ಅಧಿಸೂಚನೆಗೆ ಲಗತ್ತಿಸಿರುವ ಅನುಬಂಧದಲ್ಲಿ ನಿಗಧಿಗೊಳಿಸಲಾಗಿದೆ.

ಕ್ರ.ಸಂ.	ವೃಂದ	ಅನುಬಂಧ
1.	ಕಾರ್ಖಾನೆಗಳ ಜಂಟಿ ನಿರ್ದೇಶಕರು	1
2.	ಬಾಯ್ಲರುಗಳ ಜಂಟಿ ನಿರ್ದೇಶಕರು	2
3.	ಕಾರ್ಖಾನೆಗಳ ಜಂಟಿ ನಿರ್ದೇಶಕರು (ವೈದ್ಯಕೀಯ)	3
4.	ಕಾರ್ಖಾನೆಗಳ ಉಪ ನಿರ್ದೇಶಕರು	4
5.	ಬಾಯ್ಲರುಗಳ ಉಪ ನಿರ್ದೇಶಕರು	5
6.	ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕರು	6
7.	ಬಾಯ್ಲರುಗಳ ಹಿರಿಯ ಸಹಾಯಕ ನಿರ್ದೇಶಕರು	7
8.	ಕಾರ್ಖಾನೆಗಳ ಸಹಾಯಕ ನಿರ್ದೇಶಕರು	8
9.	ಬಾಯ್ಲರುಗಳ ಸಹಾಯಕ ನಿರ್ದೇಶಕರು	9
10.	ಆಡಳಿತಾಧಿಕಾರಿ	10
11.	ಪತ್ರಾಂಕಿತ ವ್ಯವಸ್ಥಾಪಕರು	11

ಈ ಸಂಬಂಧ ಆಕ್ಷೇಪಣೆಗಳು ಇದ್ದಲ್ಲಿ, ಈ ಅಧಿಸೂಚನೆಯು ರಾಜ್ಯ ಪತ್ರದಲ್ಲಿ ಪ್ರಕಟವಾದ 30 ದಿನಗಳ ಒಳಗಾಗಿ ಸರ್ಕಾರದ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಇವರಿಗೆ ಸಲ್ಲಿಸುವಂತೆ ತಿಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ. ಶಿವರಾಮ ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ (ಕಾರ್ಖಾನೆ ಮತ್ತು ಬಾಯ್ಲರುಗಳು)

ಅನುಬಂಧ -1

ಕಾರ್ಖಾನೆಗಳ ಜಂಟಿ ನಿರ್ದೇಶಕರ ವೃಂದದ ಕರಡು ಜೇಷ್ಠತಾ ಪಟ್ಟಿ : ದಿನಾಂಕ: 01-01-2011 ರಲ್ಲಿದ್ದಂತೆ

ಕ್ರ. ಸಂ.	ಅಧಿಕಾರಿಯವರ ಹೆಸರು ಶ್ರೀಯುತರಾದ	ನೇರ ನೇಮಕಾತಿ/ ಮುಂಬಡ್ತಿ/ ಇತರೆಮುಂಬಡ್ತಿ/ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ಕಾರ್ಖಾನೆಗಳ ಜಂಟಿ ನಿರ್ದೇಶಕರ ವೃಂದಕ್ಕೆ ಸೇರಿದ ದಿನಾಂಕ	ನೇಮಕಾತಿಗೆ : ಜೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	2	3	4	5	6	7	8
1	ಜಿ.ಎಸ್. ರಾಮಚಂದ್ರ	ಮುಂಬಡ್ತಿ	15-03-1955	24-07-1978	26-04-2002	26-04-2002	
2	ಎ.ಆರ್. ವಿಜಯೇಂದ್ರ	ಮುಂಬಡ್ತಿ	26-10-1958	01-04-1982	19-09-2006	18-09-2006	

ಬಿ. ಶಿವರಾಮು ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ (ಕಾರ್ಖಾನೆ ಮತ್ತು ಬಾಯ್ಲರುಗಳು)

ಅನುಬಂಧ -2

ಬಾಯ್ಲರುಗಳ ಜಂಟಿ ನಿರ್ದೇಶಕರ ವೃಂದದ ಕರಡು ಜೇಷ್ಠತಾ ಪಟ್ಟಿ : ದಿನಾಂಕ: 01-01-2011 ರಲ್ಲಿದ್ದಂತೆ

ಕ್ರ. ಸಂ.	ಅಧಿಕಾರಿಯವರ ಹೆಸರು ಶ್ರೀಯುತರಾದ	ನೇರ ನೇಮಕಾತಿ/ ಮುಂಬಡ್ತಿ/ ಇತರೆಮುಂಬಡ್ತಿ/ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ಬಾಯ್ಲರುಗಳ ಜಂಟಿ ನಿರ್ದೇಶಕರ ವೃಂದಕ್ಕೆ ಸೇರಿದ ದಿನಾಂಕ	ನೇಮಕಾತಿಗೆ : ಜೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	2	3	4	5	6	7	8
1	ಟಿ.ಜಿ. ಮಂಜುನಾಥ (ಎಸ್.ಸಿ.)	ಮುಂಬಡ್ತಿ	24-09-1958	18-02-1982	09-07-2004	09-07-2004	

ಬಿ. ಶಿವರಾಮು ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ (ಕಾರ್ಖಾನೆ ಮತ್ತು ಬಾಯ್ಲರುಗಳು)

ಅನುಬಂಧ -3

ಕಾರ್ಖಾನೆಗಳ ಜಂಟಿ ನಿರ್ದೇಶಕರು (ವೈದ್ಯಕೀಯ) ವೃಂದದ ಕರಡು ಜೇಷ್ಠತಾ ಪಟ್ಟಿ : ದಿನಾಂಕ: 01-01-2011 ರಲ್ಲಿದ್ದಂತೆ

ಕ್ರ. ಸಂ.	ಅಧಿಕಾರಿಯವರ ಹೆಸರು ಶ್ರೀಯುತರಾದ	ನೇರ ನೇಮಕಾತಿ/ ಮುಂಬಡ್ತಿ/ ಇತರೆಮುಂಬಡ್ತಿ /ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ಕಾರ್ಖಾನೆಗಳ ಜಂಟಿ ನಿರ್ದೇಶಕರ (ವೈದ್ಯಕೀಯ) ವೃಂದಕ್ಕೆ ಸೇರಿದ ದಿನಾಂಕ	ನೇಮಕಾತಿಗೆ : ಜೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	2	3	4	5	6	7	8
1	ಡಾ:ವಿ.ಎಚ್.ಎಚ್. ಸುರೇಂದ್ರ	ಮುಂಬಡ್ತಿ	09-03-1958	31-04-1984	19-09-2006	19-09-2006	

ಬಿ. ಶಿವರಾಮು ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ (ಕಾರ್ಖಾನೆ ಮತ್ತು ಬಾಯ್ಲರುಗಳು)

ಅನುಬಂಧ - 4

ಕಾರ್ಖಾನೆಗಳ ಉಪ ನಿರ್ದೇಶಕರ ವೃಂದದ ಕರಡು ಜೇಷ್ಠತಾ ಪಟ್ಟಿ : ದಿನಾಂಕ: 01-01-2011 ರಲ್ಲಿದ್ದಂತೆ

ಕ್ರ. ಸಂ.	ಅಧಿಕಾರಿಯವರ ಹೆಸರು ಶ್ರೀಯುತರಾದ	ನೇರ ನೇಮಕಾತಿ/ ಮುಂಬಡ್ತಿ/ ಇತರೆಮುಂಬಡ್ತಿ/ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ಕಾರ್ಖಾನೆಗಳ ಉಪ ನಿರ್ದೇಶಕರ ವೃಂದಕ್ಕೆ ಸೇರಿದ ದಿನಾಂಕ	ನೇಮಕಾತಿಗೆ : ಜೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	2	3	4	5	6	7	8
1	ಎಂ.ಎನ್. ಜಕ್ಕಣ್ಣವರ್	ಮುಂಬಡ್ತಿ	05-08-1956	12-04-1982	14-10-1999	14-10-1999	
2	ಎ. ಸೋಮಶೇಖರ	ಮುಂಬಡ್ತಿ	22-05-1955	02-01-1984	20-04-2001	20-04-2001	
3	ಜಿ.ಪಿ. ರಾಜಗೋಪಾಲ	ಮುಂಬಡ್ತಿ	31-01-1959	05-01-1984	16-07-2001	16-07-2001	
4	ಬಿ.ವಿ. ರವಿಕುಮಾರ್	ಮುಂಬಡ್ತಿ	04-04-1959	20-06-1986	10-10-2002	10-10-2002	
5	ಡಿ.ಸಿ. ಜಗದೀಶ್	ಮುಂಬಡ್ತಿ	10-10-1959	25-06-1983	16-10-2002	16-10-2002	
6	ಎಸ್.ಆರ್. ಶ್ರೀಧರ್	ಮುಂಬಡ್ತಿ	06-09-1957	17-06-1983	24-02-2005	24-02-2005	
7	ಕೆ. ಶ್ರೀನಿವಾಸ್ (ಎಸ್.ಸಿ.)	ಮುಂಬಡ್ತಿ	14-02-1966	28-09-1988	02-03-2005	02-03-2005	
8	ಟಿ.ಆರ್.ರಮೇಶ್	ಮುಂಬಡ್ತಿ	30-07-1960	26-09-1988	21-07-2007	21-07-2007	

ಬಿ. ಶಿವರಾಮ ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ (ಕಾರ್ಖಾನೆ ಮತ್ತು ಬಾಯ್ಲರುಗಳು)

ಅನುಬಂಧ - 5

ಬಾಯ್ಲರುಗಳ ಉಪ ನಿರ್ದೇಶಕರ ವೃಂದದ ಕರಡು ಜೇಷ್ಠತಾ ಪಟ್ಟಿ : ದಿನಾಂಕ: 01-01-2011 ರಲ್ಲಿದ್ದಂತೆ

ಕ್ರ. ಸಂ.	ಅಧಿಕಾರಿಯವರ ಹೆಸರು ಶ್ರೀಯುತರಾದ	ನೇರ ನೇಮಕಾತಿ/ ಮುಂಬಡ್ತಿ/ ಇತರೆ ಮುಂಬಡ್ತಿ/ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ಬಾಯ್ಲರುಗಳ ಉಪ ನಿರ್ದೇಶಕರ ವೃಂದಕ್ಕೆ ಸೇರಿದ ದಿನಾಂಕ	ನೇಮಕಾತಿಗೆ : ಜೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	2	3	4	5	6	7	8
1	ಎಸ್.ಬಿ. ಬಿರಾದಾರ	ಮುಂಬಡ್ತಿ	08-11-1954	08-03-1984	04-02-2003	04-02-2003	
2	ಎಸ್.ಎಂ. ವಾಸಣ್ಣ	ಮುಂಬಡ್ತಿ	05-03-1958	08-03-1984	10-11-2004	10-11-2004	

ಬಿ. ಶಿವರಾಮ ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ (ಕಾರ್ಖಾನೆ ಮತ್ತು ಬಾಯ್ಲರುಗಳು)

ಅನುಬಂಧ - 6

ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕರ ವೃಂದದ ಕರಡು ಜೇಷ್ಠತಾ ಪಟ್ಟಿ : ದಿನಾಂಕ: 01-01-2011 ರಲ್ಲಿದ್ದಂತೆ

ಕ್ರ. ಸಂ.	ಅಧಿಕಾರಿಯವರ ಹೆಸರು ಶ್ರೀಯುತರಾದ	ನೇರ ನೇಮಕಾತಿ/ ಮುಂಬಡ್ತಿ/ ಇತರೆಮುಂಬಡ್ತಿ/ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕರ ವೃಂದಕ್ಕೆ ಸೇರಿದ ದಿನಾಂಕ	ನೇಮಕಾತಿಗೆ : ಜೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	2	3	4	5	6	7	8
1.	ಕೆ.ಜಿ. ನಂಜಪ್ಪ	ಮುಂಬಡ್ತಿ	25-04-1972	03-08-1995	19-10-2002	19-10-2002	
2.	ಟಿ.ವಿ. ನಾರಾಯಣಪ್ಪ (ಎಸ್.ಸಿ)	ಮುಂಬಡ್ತಿ	10-03-1967	09-08-1995	19-10-2002	19-10-2002	

ಕ್ರ. ಸಂ.	ಅಧಿಕಾರಿಯವರ ಹೆಸರು ಶ್ರೀಯುತರಾದ	ನೇರ ನೇಮಕಾತಿ/ ಮುಂಬಡ್ತಿ/ ಇತರೆಮುಂ ಬಡ್ತಿ/ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕರ ವೃಂದಕ್ಕೆ ಸೇರಿದ ದಿನಾಂಕ	ನೇಮಕಾತಿಗೆ : ಜೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
3.	ಎ.ಜೆ. ಸತೀಶಬಾಬು	ಮುಂಬಡ್ತಿ	12-01-1963	03-08-1995	19-10-2002	19-10-2002	
4.	ರವೀಂದ್ರನಾಥ ಎನ್ ರಾಠೋಡ್ (ಎಸ್.ಸಿ.)	ಮುಂಬಡ್ತಿ	22-05-1969	29-12-1995	19-10-2002	19-10-2002	
5.	ಎಚ್.ಎಸ್. ನರೇಂದ್ರಬಾಬು	ಮುಂಬಡ್ತಿ	23-08-1966	01-04-1991	08-11-2002	08-11-2002	
6.	ಆರ್.ಕೆ. ಪಾರ್ಥಸಾರಥಿ	ಮುಂಬಡ್ತಿ	23-12-1967	29-10-1997	24-02-2005	24-02-2005	
7.	ಎನ್. ನವನೀತಮೋಹನ್	ಮುಂಬಡ್ತಿ	11-03-1971	12-11-1997	26-02-2005	26-02-2005	
8.	ಎಂ.ಎಸ್. ಮಹದೇವ್	ಮುಂಬಡ್ತಿ	20-07-1967	12-11-1997	08-06-2005	08-06-2005	
9.	ವಿ.ತಿಮ್ಮರಾಜು	ಮುಂಬಡ್ತಿ	18-05-1970	20-10-1997	03-08-2007	03-08-2007	

* ಮೇಲ್ಕಂಡ ವೃಂದದ ಜೇಷ್ಠತೆಯು ಶ್ರೀಯುತರುಗಳಾದ ಶ್ರೀ.ರವೀಂದ್ರನಾಥ್.ಎನ್.ರಾಠೋಡ್, ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕರು ಮತ್ತು ಶ್ರೀ.ಎಚ್.ಎಸ್. ನರೇಂದ್ರಬಾಬು, ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕರು, ರವರುಗಳು ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಸಲ್ಲಿಸಿರುವ ಅರ್ಜಿ ಸಂಖ್ಯೆ: 18191/2009 ರ ಅಂತಿಮ ತೀರ್ಪಿಗೆ ಒಳಪಡುತ್ತದೆ.

ಬಿ. ಶಿವರಾಮ ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ (ಕಾರ್ಖಾನೆ ಮತ್ತು ಬಾಯ್ಲರುಗಳು)

ಅನುಬಂಧ - 7

ಬಾಯ್ಲರುಗಳ ಹಿರಿಯ ಸಹಾಯಕ ನಿರ್ದೇಶಕರ ವೃಂದದ ಕರಡು ಜೇಷ್ಠತಾ ಪಟ್ಟಿ : ದಿನಾಂಕ: 01-01-2011 ರಲ್ಲಿದ್ದಂತೆ

ಕ್ರ. ಸಂ.	ಅಧಿಕಾರಿಯವರ ಹೆಸರು ಶ್ರೀಯುತರಾದ	ನೇರ ನೇಮಕಾತಿ/ ಮುಂಬಡ್ತಿ/ ಇತರೆಮುಂ ಬಡ್ತಿ/ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ಬಾಯ್ಲರುಗಳ ಹಿರಿಯ ಸಹಾಯಕ ನಿರ್ದೇಶಕರ ವೃಂದಕ್ಕೆ ಸೇರಿದ ದಿನಾಂಕ	ನೇಮಕಾತಿಗೆ : ಜೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	2	3	4	5	6	7	8
1	ಕೆ.ವಿ.ಚಂದ್ರಮೌಳಿ	ಮುಂಬಡ್ತಿ	20-05-1956	07-03-1984	02-05-1996	02-05-1996	
2	ಅಶೋಕ. ಆರ್.ಗಾಂವ್‌ಕರ	ಮುಂಬಡ್ತಿ	14-02-1956	10-08-1989	26-08-1999	26-08-1999	
3	ಕೆ.ವಿ.ಪಾಲಯ್ಯ (ಎಸ್.ಟಿ)	ಮುಂಬಡ್ತಿ	19-09-1962	21-04-1995	04-02-2003	04-02-2003	
4	ಕೆ.ಎಂ.ಪ್ರಥಮ್	ಮುಂಬಡ್ತಿ	20-05-1969	19-12-1991	23-12-2004	23-12-2004	

ಬಿ. ಶಿವರಾಮ ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ (ಕಾರ್ಖಾನೆ ಮತ್ತು ಬಾಯ್ಲರುಗಳು)

ಅನುಬಂಧ – 8

ಕಾರ್ಖಾನೆಗಳ ಸಹಾಯಕ ನಿರ್ದೇಶಕರ ವೃಂದದ ಕರಡು ಜೇಷ್ಠತಾ ಪಟ್ಟಿ : ದಿನಾಂಕ: 01–01–2011 ರಲ್ಲಿದ್ದಂತೆ

ಕ್ರ. ಸಂ.	ಅಧಿಕಾರಿಯವರ ಹೆಸರು ಶ್ರೀಯುತರಾದ	ನೇರ ನೇಮಕಾತಿ/ ಮುಂಬಡ್ತಿ/ ಇತರೆ ಮುಂಬಡ್ತಿ/ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ಕಾರ್ಖಾನೆಗಳ ಸಹಾಯಕ ನಿರ್ದೇಶಕರ ವೃಂದಕ್ಕೆ ಸೇರಿದ ದಿನಾಂಕ	ನೇಮಕಾತಿಗೆ : ಜೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	2	3	4	5	6	7	8
1	ಎಸ್.ಎ. ನರಸಿಂಹಮೂರ್ತಿ	ನೇರ ನೇಮಕಾತಿ	20–07–1967	13–11–1997	13–11–1997	13–11–1997	
2	ರಾಜೇಶ ಸಿ ಮಿತ್ರಿಕೋಟಿ (ಎಸ್.ಸಿ)	ನೇರ ನೇಮಕಾತಿ	17–11–1969	20–10–1997	20–10–1997	20–10–1997	
3	ಕೆ.ಎಸ್. ಕೃಷ್ಣಪ್ಪ (ಎಸ್.ಟಿ)	ನೇರ ನೇಮಕಾತಿ	01–06–1971	12–11–1997	12–11–1997	12–11–1997	
4	ಎಂ.ಎ. ಸೋಮಶೇಖರ	ನೇರ ನೇಮಕಾತಿ	15–07–1973	11–03–1998	11–03–1998	11–03–1998	
5	ವೆಂಕಟೇಶ ರಾಠೋಡ್ (ಎಸ್.ಸಿ)	ನೇರ ನೇಮಕಾತಿ	24–03–1974	16–03–1998	16–03–1998	16–03–1998	
6	ಭಾರತಿ ಮಗದುಮ ಅಣ್ಣಪ್ಪ	ನೇರ ನೇಮಕಾತಿ	27–08–1966	23–03–1998	23–03–1998	23–03–1998	
7	ಕೆ.ಎನ್. ಸಫೀರ್ ಅಹ್ಮದ್	ನೇರ ನೇಮಕಾತಿ	09–08–1963	05–03–1998	05–03–1998	05–03–1998	
8	ಎಚ್. ಸುರೇಶ	ನೇರ ನೇಮಕಾತಿ	20–06–1970	29–04–1999	29–04–1999	29–04–1999	
9	ಎ.ಪ್ರಕಾಶ್ ಶೆಣೈ	ನೇರ ನೇಮಕಾತಿ	21–05–1977	03–07–2009	03–07–2009	03–07–2009	ಪ್ರೊಬೇಷನರಿ ಅವಧಿ ಮೇಲಿದ್ದಾರೆ
10	ಎ.ಶ್ರೀನಿವಾಸ್	ನೇರ ನೇಮಕಾತಿ	14–05–1981	02–07–2009	02–07–2009	02–07–2009	
11	ಎಂ.ಕೆ.ಉಮೇಶ್	ನೇರ ನೇಮಕಾತಿ	10–07–1985	02–07–2009	02–07–2009	02–07–2009	

ಬಿ. ಶಿವರಾಮ ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ (ಕಾರ್ಖಾನೆ ಮತ್ತು ಬಾಯ್ಲರುಗಳು)

ಅನುಬಂಧ – 9

ಬಾಯ್ಲರುಗಳ ಸಹಾಯಕ ನಿರ್ದೇಶಕರ ವೃಂದದ ಕರಡು ಜೇಷ್ಠತಾ ಪಟ್ಟಿ : ದಿನಾಂಕ: 01–01–2011 ರಲ್ಲಿದ್ದಂತೆ

ಕ್ರ. ಸಂ.	ಅಧಿಕಾರಿಯವರ ಹೆಸರು ಶ್ರೀಯುತರಾದ	ನೇರ ನೇಮಕಾತಿ/ ಮುಂಬಡ್ತಿ/ ಇತರೆ ಮುಂಬಡ್ತಿ/ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ಬಾಯ್ಲರುಗಳ ಸಹಾಯಕ ನಿರ್ದೇಶಕರ ವೃಂದಕ್ಕೆ ಸೇರಿದ ದಿನಾಂಕ	ನೇಮಕಾತಿಗೆ : ಜೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	2	3	4	5	6	7	8
1	ಎಂ.ಎಚ್. ಚಿಕ್ಕಮುನಿಯಪ್ಪ (ಎಸ್.ಸಿ)	ನೇರ ನೇಮಕಾತಿ	18–04–1964	16–10–2003	16–10–2003	16–10–2003	
2	ಎಸ್.ಆರ್.ಶ್ರೀನಿವಾಸ್	ನೇರ ನೇಮಕಾತಿ	04–01–1985	02–07–2009	02–07–2009	02–07–2009	ಪ್ರೊಬೇಷನರಿ ಅವಧಿ ಮೇಲಿದ್ದಾರೆ
3	ಟಿ.ರವಿ (ಎಸ್.ಸಿ.)	ನೇರ ನೇಮಕಾತಿ	04–06–1984	03–07–2009	03–07–2009	03–07–2009	
4	ಬಿ.ಕೆ.ಶ್ವೇತಾ	ನೇರ ನೇಮಕಾತಿ	22–10–1985	09–07–2009	09–07–2009	09–07–2009	

ಬಿ. ಶಿವರಾಮ ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ (ಕಾರ್ಖಾನೆ ಮತ್ತು ಬಾಯ್ಲರುಗಳು)

ಅನುಬಂಧ - 10

ಆಡಳಿತಾಧಿಕಾರಿ ವೃಂದದ ಕರಡು ಜೇಷ್ಠತಾ ಪಟ್ಟಿ : ದಿನಾಂಕ: 01-01-2011 ರಲ್ಲಿದ್ದಂತೆ

ಕ್ರ. ಸಂ.	ಅಧಿಕಾರಿಯವರ ಹೆಸರು ಶ್ರೀಯುತರಾದ	ನೇರ ನೇಮಕಾತಿ/ ಮುಂಬಡ್ತಿ/ ಇತರೆ ಮುಂಬಡ್ತಿ/ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ಆಡಳಿತಾಧಿಕಾರಿ ವೃಂದಕ್ಕೆ ಸೇರಿದ ದಿನಾಂಕ	ನೇಮಕಾತಿಗೆ : ಜೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	2	3	4	5	6	7	8
1	ವೀರಪ್ಪ	ಮುಂಬಡ್ತಿ	28-03-1955	22-09-1977	23-08-2004	23-08-2004	

ಬಿ. ಶಿವರಾಮ ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ (ಕಾರ್ಖಾನೆ ಮತ್ತು ಬಾಯ್ಲರುಗಳು)

ಅನುಬಂಧ - 11

ಪತ್ರಾಂಕಿತ ವ್ಯವಸ್ಥಾಪಕರ ವೃಂದದ ಕರಡು ಜೇಷ್ಠತಾ ಪಟ್ಟಿ : ದಿನಾಂಕ: 01-01-2011ರಲ್ಲಿದ್ದಂತೆ

ಕ್ರ. ಸಂ.	ಅಧಿಕಾರಿಯವರ ಹೆಸರು ಶ್ರೀಯುತರಾದ	ನೇರ ನೇಮಕಾತಿ/ ಮುಂಬಡ್ತಿ/ ಇತರೆಮುಂಬಡ್ತಿ/ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ಪತ್ರಾಂಕಿತ ವ್ಯವಸ್ಥಾಪಕರ ವೃಂದಕ್ಕೆ ಸೇರಿದ ದಿನಾಂಕ	ನೇಮಕಾತಿಗೆ : ಜೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	2	3	4	5	6	7	8
1	ಕೃಷ್ಣ (ಎಸ್.ಸಿ.)	ಮುಂಬಡ್ತಿ	17-08-1950	27-12-1972	29-11-2004	29-11-2004	ವಯೋಮಿತಿ ನಿವೃತ್ತಿ ಹೊಂದಿರುತ್ತಾರೆ
2	ಗಜಾನನ ಚಂಡಿಯೇಕರ್	ಮುಂಬಡ್ತಿ	22-03-1954	11-01-1982	20-09-2007	20-09-2007	ಬೇರೆ ಇಲಾಖೆಯಲ್ಲಿ ನಿಯೋಜನೆ ಮೇಲಿರುತ್ತಾರೆ.
3	ರಾಮಪ್ಪ	ಮುಂಬಡ್ತಿ	18-12-1950	04-01-1982	29-12-2010	29-12-2010	ವಯೋಮಿತಿ ನಿವೃತ್ತಿ ಹೊಂದಿರುತ್ತಾರೆ

ಬಿ. ಶಿವರಾಮ ಗೌಡ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ (ಕಾರ್ಖಾನೆ ಮತ್ತು ಬಾಯ್ಲರುಗಳು)

ಪಿ.ಆರ್. 142

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ಅಧಿಕೃತ ಜ್ಞಾಪನಾ

ಸಂಖ್ಯೆ:ಪಸಂಮೀ:07:ಮೀಇಸೇ:2012, ಬೆಂಗಳೂರು ದಿನಾಂಕ:14-02-2012

ವಿಷಯ :- ಮೀನುಗಾರಿಕೆ ಇಲಾಖೆಯಲ್ಲಿನ ದಿನಾಂಕ:30-09-2004ಕ್ಕೆ ಇದ್ದಂತೆ ಮೀನುಗಾರಿಕೆ ಜಂಟಿ ನಿರ್ದೇಶಕರ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

ಮೀನುಗಾರಿಕೆ ಇಲಾಖೆಯಲ್ಲಿನ ಮೀನುಗಾರಿಕೆ ಜಂಟಿ ನಿರ್ದೇಶಕರ ವೃಂದಕ್ಕೆ ಸೇರಿದ ಅಧಿಕಾರಿಗಳ ದಿನಾಂಕ:30-09-2004ಕ್ಕೆ ಇರುವಂತೆ ಅಂತಿಮ ಜೇಷ್ಠತಾ ಪಟ್ಟಿಯನ್ನು ಅಧಿಕೃತ ಜ್ಞಾಪನಾ ಸಂಖ್ಯೆ:ಪಸಂಮೀ/29/ಮೀಇಸೇ/2004. ದಿನಾಂಕ:9-06-2005ರನ್ವಯ ರಾಜ್ಯಪತ್ರದಲ್ಲಿ ಪ್ರಕಟಿಸಲು ಸಂಕಲನಕಾರರು, ಕರ್ನಾಟಕ ರಾಜ್ಯಪತ್ರ ಇವರಿಗೆ ಕೋರಿಕೆ ಸಲ್ಲಿಸಲಾಗಿತ್ತು. ಆದರೆ, ಡಾ॥ ಎನ್.ಆರ್.ರಾಮಕೃಷ್ಣ, ಮೀನುಗಾರಿಕೆ ಜಂಟಿ ನಿರ್ದೇಶಕರು ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ದಾಖಲಿಸಿರುವ ಅರ್ಜಿ ಸಂಖ್ಯೆ.7176/2004ರಲ್ಲಿ ಡಾ॥ ಎಂ.ಜಿ.ಜಯರಾಂರವರಿಗೆ ಮೀನುಗಾರಿಕೆ ಉಪ ನಿರ್ದೇಶಕರ ವೃಂದದಲ್ಲಿ ಜೇಷ್ಠತೆಯನ್ನು ನಿಗದಿಪಡಿಸಿರುವ ತಿದ್ದುಪಡಿ ಆದೇಶ ಸಂಖ್ಯೆ:ಪಸಂಮೀ/168/ಮೀಇಸೇ/2000, ದಿನಾಂಕ:29-12-2003ನ್ನು ಹಾಗು ಅವರಿಗೆ ಮೀನುಗಾರಿಕೆ ಜಂಟಿ ನಿರ್ದೇಶಕರ ವೃಂದಕ್ಕೆ ಪದೋನ್ನತಿ ನೀಡಿ ನೇಮಿಸಿದ ಸರ್ಕಾರದ ಅಧಿಕೃತ ಜ್ಞಾಪನಾ

ಸಂಖ್ಯೆ:ಪಸಂಮೀ/134/ಮೀಇಸೇ/1999 (ಭಾಗ), ದಿನಾಂಕ:07-05-2004ಕ್ಕೆ ಮಾನ್ಯ ನ್ಯಾಯಮಂಡಳಿ ನೀಡಿರುವ ತಡೆಯಾಜ್ಞೆಯನ್ನು ದಿನಾಂಕ: 30-06-2005ರವರೆಗೆ ವಿಸ್ತರಿಸಿದ ಕಾರಣ ಈ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸದಂತೆ ತಡೆಹಿಡಿಯ ಲಾಗಿತ್ತು. ಮಾನ್ಯ ಕೆ.ಎ.ಟಿ.ಯಲ್ಲಿ ಪುನಃ ತಡೆಯಾಜ್ಞೆಯನ್ನು ದಿನಾಂಕ:24-08-2005ರವರೆಗೆ ವಿಸ್ತರಿಸಿದ ಕಾರಣ ಸದರಿ ಅರ್ಜಿಯ ಮೇಲೆ ಮಾನ್ಯ ನ್ಯಾಯಮಂಡಳಿಯ ಅಂತಿಮ ಆದೇಶ ಬಂದನಂತರ ಮೀನುಗಾರಿಕೆ ಜಂಟಿ ನಿರ್ದೇಶಕರ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಕಾರ್ಯಗತಗೊಳಿಸುವುದು ಸೂಕ್ತವೆಂದು ತೀರ್ಮಾನಿಸಲಾಗಿತ್ತು.

2. ಈ ಮಧ್ಯೆ ಮಾನ್ಯ ನ್ಯಾಯಮಂಡಳಿ ಅರ್ಜಿ ಸಂಖ್ಯೆ:7176/2004ರ ಮೇಲೆ ದಿನಾಂಕ:26-09-2008ರಂದು ಅಂತಿಮ ತೀರ್ಪು ನೀಡಿದ್ದು, ಸದರಿ ತೀರ್ಪಿನನ್ವಯ ದಿನಾಂಕ: 22-02-1999ರಂದು ಪ್ರಕಟಿಸಿದ ಉಪ ನಿರ್ದೇಶಕರ ವೃಂದದ ಅಂತಿಮ ಜೇಷ್ಠತೆ ಪಟ್ಟಿಯಲ್ಲಿ ಡಾ॥ ಎಂ.ಜಿ.ಜಯರಾಂರವರ ಜೇಷ್ಠತೆಯನ್ನು ನಿಗದಿಪಡಿಸಿ ಹೊರಡಿಸಿದ್ದ ದಿನಾಂಕ:29-12-2003ರ ತಿದ್ದೋಲೆಯನ್ನು ರದ್ದುಗೊಳಿಸಿರುತ್ತದೆ. ಮಾನ್ಯ ಕೆ.ಎ.ಟಿ. ಆದೇಶದ ವಿರುದ್ಧ ಡಾ॥ ಎಂ.ಜಿ. ಜಯರಾಂರವರು ಹಾಗು ಸರ್ಕಾರ ಮೇಲ್ಮನವಿ ಸಲ್ಲಿಸಿದ್ದು, ಆದರೆ ಡಾ॥ ಎಂ.ಜಿ.ಜಯರಾಂರವರು ಸಲ್ಲಿಸಿದ್ದ ರಿಟ್ ಅರ್ಜಿ ಸಂಖ್ಯೆ:3344/2009ರ ಮೇಲೆ ಮಾನ್ಯ ಉಚ್ಚ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದ್ದು, ಸದರಿ ಮಧ್ಯಂತರ ಆದೇಶವನ್ನು ಅನುಸರಿಸಿ ಡಾ॥ ಎಂ.ಜಿ.ಜಯರಾಂರವರನ್ನು ದಿನಾಂಕ:07-05-2004ರ ಪೂರ್ವದಲ್ಲಿ ಅವರು ಹೊಂದಿದ್ದ ಮೀನುಗಾರಿಕೆ ಉಪ ನಿರ್ದೇಶಕರ ಹುದ್ದೆಯ ಯಥಾಸ್ಥಿತಿಯಲ್ಲಿ ಮುಂದುವರೆಸಿ ಆದೇಶಿಸಲಾಗಿದೆ.

3. ಡಾ॥ ಎಂ.ಜಿ.ಜಯರಾಂ, ಮೀನುಗಾರಿಕೆ ಉಪ ನಿರ್ದೇಶಕರು, ಬೆಳಗಾಂರವರು ದಿನಾಂಕ:31-10-2011ರಂದು ಸ್ವಇಚ್ಛಾ ನಿವೃತ್ತಿ ಹೊಂದಿದ್ದು, ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಆದೇಶದ ಮೇಲೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಯಾವುದೇ ನಿರ್ಬಂಧಕಾಜ್ಞೆ (stay) ಇರುವುದಿಲ್ಲ. ಹೀಗಾಗಿ ಮೀನುಗಾರಿಕೆ ಜಂಟಿ ನಿರ್ದೇಶಕರ ವೃಂದದ ಅಧಿಕಾರಿಗಳ ಜೇಷ್ಠತಾ ಪಟ್ಟಿಯಲ್ಲಿ ಡಾ॥ ಎಂ.ಜಿ.ಜಯರಾಂರವರ ಹೆಸರನ್ನು ಕೈಬಿಟ್ಟು ಮಾನ್ಯ ಉಚ್ಚ ನ್ಯಾಯಾಲಯದ ಅರ್ಜಿ ಸಂಖ್ಯೆ:3344/2009 ಮತ್ತು 3798/2009ರ ಮೇಲೆ ಆಗುವ ಅಂತಿಮ ತೀರ್ಪಿಗೊಳಪಡಿಸಿ ಮೀನುಗಾರಿಕೆ ಇಲಾಖೆಯಲ್ಲಿನ ಮೀನುಗಾರಿಕೆ ಜಂಟಿ ನಿರ್ದೇಶಕರ ವೃಂದಕ್ಕೆ ಸೇರಿದ ಅಧಿಕಾರಿಗಳ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲು ತೀರ್ಮಾನಿಸಲಾಗಿರುತ್ತದೆ.

4. ಅದರಂತೆ, ಕರ್ನಾಟಕ ಸರ್ಕಾರಿ ನೌಕರರ (ಜೇಷ್ಠತಾ) ನಿಯಮಗಳು 1957ರ ನಿಯಮ 10(1)ರ ಪ್ರಕಾರ ದಿನಾಂಕ:30-09-2004ಕ್ಕೆ ಇರುವಂತೆ ಮೀನುಗಾರಿಕೆ ಜಂಟಿ ನಿರ್ದೇಶಕರ ವೃಂದಕ್ಕೆ ಸೇರಿದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಈ ಅಧಿಕೃತ ಜ್ಞಾಪನಕ್ಕೆ ಲಗತ್ತಿಸಲಾದ ಅನುಬಂಧದಲ್ಲಿ ತೋರಿಸಿರುವಂತೆ ತಯಾರಿಸಿ ಪ್ರಕಟಿಸಲಾಗಿದೆ. ಈ ಬಗ್ಗೆ ಬಾಧಿತರಾದವರು ತಮ್ಮ ಆಕ್ಷೇಪಣೆಗಳೇನಾದರು ಇದ್ದಲ್ಲಿ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಗೊಂಡ 30 ದಿನಗಳೊಳಗಾಗಿ ಆಕ್ಷೇಪಣೆಗಳನ್ನು ಲಿಖಿತ ಮೂಲಕ ಸೂಕ್ತ ದಾಖಲಾತಿಗಳೊಂದಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, 4ನೇ ಮಹಡಿ, ವಿಕಾಸಸೌಧ, ಬೆಂಗಳೂರುರವರಿಗೆ ಸಲ್ಲಿಸುವಂತೆ ಈ ಮೂಲಕ ಸೂಚಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಿ.ಎಂ.ರಾಜಣ್ಣ,
ಸರ್ಕಾರದ ಅಧೀನ ಕಾರ್ಯದರ್ಶಿ
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ (ಮೀ)

ಅಧಿಕೃತ ಜ್ಞಾಪನಾ ಸಂಖ್ಯೆ:ಪಸಂಮೀ/07/ಮೀಇಸೇ/2012, ಬೆಂಗಳೂರು ದಿನಾಂಕ:14-02-2012ರ

ಅನುಬಂಧ – 1

ದಿನಾಂಕ:30-09-2004ಕ್ಕೆ ಇದ್ದಂತೆ ಮೀನುಗಾರಿಕೆ ಜಂಟಿ ನಿರ್ದೇಶಕರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ ಬ್ಲಾಕ್ ಅನುಸಾರ ರಿಕ್ತ ಸ್ಥಾನಗಳ ಹಂಚಿಕೆ ವಿವರ

ಕ್ರ.ಸಂ.	ಬ್ಲಾಕ್	ಬ್ಲಾಕ್ ಅವಧಿಯಲ್ಲಿ ಉದ್ಭವವಾದ ರಿಕ್ತ ಸ್ಥಾನಗಳು	ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಲಾದ ಕೋಟಾ	ಕೋಟಾ ಪಕಾರ ಲಭ್ಯವಾಗುವ ರಿಕ್ತ ಸ್ಥಾನಗಳು		ವಾಸ್ತವವಾಗಿ ಭರ್ತಿ ಮಾಡಲಾದ ರಿಕ್ತ ಸ್ಥಾನಗಳು		ಕೋಟಾ ಮಿತಿಯಲ್ಲಿ ಮಾಡಲಾದ ನೇಮಕಾತಿ		ಹೆಚ್ಚುವರಿ/ ಕೊರತೆ		ನಂತರದ ಬ್ಲಾಕಿನಲ್ಲಿ ಹೊಂದಿಸಬೇಕಾದ ಹೆಚ್ಚುವರಿ ನೇಮಕಾತಿ		ನೇಮಕಾತಿಗಳ ನಂತರ ಹೆಚ್ಚುವರಿ (+) ಕೊರತೆ (-)		ಜೇಷ್ಠತಾ ಘಟಕ
				ನೇರ ನೇಮಕಾತಿ	ಮುಂಬಡ್ತಿ	ನೇರ ನೇಮಕಾತಿ	ಮುಂಬಡ್ತಿ	ನೇರ ನೇಮಕಾತಿ	ಮುಂಬಡ್ತಿ	ನೇರ ನೇಮಕಾತಿ	ಮುಂಬಡ್ತಿ	ನೇರ ನೇಮಕಾತಿ	ಮುಂಬಡ್ತಿ	ನೇರ ನೇಮಕಾತಿ	ಮುಂಬಡ್ತಿ	
ವೃಂದ ಮತ್ತು ನೇಮಕಾತಿ ನಿಯಮದ ಪ್ರಕಾರ ಮೀನುಗಾರಿಕೆ ಜಂಟಿ ನಿರ್ದೇಶಕರ ಹುದ್ದೆಗಳನ್ನು ಶೇ.100ರಷ್ಟು ಮೀನುಗಾರಿಕೆ ಉಪ ನಿರ್ದೇಶಕರ ಹುದ್ದೆಯಿಂದ ಮುಂಬಡ್ತಿ ಮೂಲಕ ಭರ್ತಿ ಮಾಡಬೇಕಾಗಿರುವುದರಿಂದ ಈ ಹುದ್ದೆಗಳಿಗೆ ವರ್ಗೀಕರಣ ಅನ್ವಯಿಸುವುದಿಲ್ಲ.																

ಡಿ.ಎಂ.ರಾಜಣ್ಣ,
ಸರ್ಕಾರದ ಅಧೀನ ಕಾರ್ಯದರ್ಶಿ
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ (ಮೀ)

ಅಧಿಕೃತ ಜ್ಞಾಪನಾ ಸಂಖ್ಯೆ:ಪಸಂಮೀ/07/ಮೀಇಸೇ/2012, ಬೆಂಗಳೂರು ದಿನಾಂಕ:14-02-2012 ರ

ಅನುಬಂಧ-2

ದಿನಾಂಕ:30-09-2004ಕ್ಕೆ ಇದ್ದಂತೆ ಮೀನುಗಾರಿಕೆ ಜಂಟಿ ನಿರ್ದೇಶಕರ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ

ಕ ಸಂ	ಹೆಸರು ಶ್ರೀಯುತರು	ನೇರ ನೇಮಕಾತಿ: ಮುಂಬಡ್ತಿ ಇತರೆ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	ನೈಜವಾಗಿ ಮುಂಬಡ್ತಿ ಹೊಂದಿದ ದಿನಾಂಕ	ನೇಮಕಾತಿ/ ಜೇಷ್ಠತೆಗೆ ನೈಜವಾದ ಅರ್ಹತಾ ದಿನಾಂಕ	ಷರಾ
1	ಹೆಚ್.ಎಸ್.ವೀರಪ್ಪಗೌಡ	ಮುಂಬಡ್ತಿ	26-09-1958	13-02-1985	24-03-1997	01-07-1994	ನಿರ್ದೇಶಕರ ಹುದ್ದೆಗೆ ಪದೋನ್ನತಿ ಹೊಂದಿರುತ್ತಾರೆ.
2	ಕೆ.ಗಣಪತಿ ಭಟ್	ಮುಂಬಡ್ತಿ	28-12-1957	01-04-1982	28-06-2002	01-10-1995	-
3	ಡಾ:ಸಿ.ಕೆ.ಮೂರ್ತಿ	ಮುಂಬಡ್ತಿ	20-10-1957	01-04-1982	28-06-2002	01-06-1996	-
4	ವಿಚಿತ್ರ ಕುಮಾರ್ ಶೆಟ್ಟಿ	ಮುಂಬಡ್ತಿ	18-07-1957	12-04-1982	28-06-2002	01-01-2000	-
5	ಗಂಗಾಧರ ವಿ.ಮಡ್ಡಿಕೇರಿ	ಮುಂಬಡ್ತಿ	22-06-1957	12-03-1982	28-06-2002	01-05-2001	-
6	ಡಾ:ಎನ್.ಆರ್.ರಾಮಕೃಷ್ಣ	ಮುಂಬಡ್ತಿ	20-04-1956	11-03-1982	28-06-2002	29-04-2002	-

ಡಿ.ಎಂ.ರಾಜಣ್ಣ,
ಸರ್ಕಾರದ ಅಧೀನ ಕಾರ್ಯದರ್ಶಿ
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ (ಮೀ)

ಪಿ.ಆರ್. 235

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳ ಕಾರ್ಯಾಲಯ, ಶಿವಮೊಗ್ಗ ಜಿಲ್ಲೆ

ಅಧಿಸೂಚನೆ

ಸಂಖ್ಯೆ:MAG(2)CR.88 /2011-12, CNo.7603/11.12, ದಿನಾಂಕ 31 -12-2011.

ವಿಷಯ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಬಾಳೆಬರೆ ಘಾಟ್ (ತೀರ್ಥಹಳ್ಳಿ-ಕುಂದಾಪುರ ರಾಜ್ಯಹೆದ್ದಾರಿ 52) ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ರಸ್ತೆ ಸಂಚಾರ ಕಲ್ಪಿಸುವ ಕುರಿತ್ತು

ಉಲ್ಲೇಖ: ಕಾರ್ಯಪಾಲಕ ಅಭಿಯಂತರು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಶಿವಮೊಗ್ಗ ಇವರ ಪತ್ರದ ಸಂಖ್ಯೆ: ಕಾಇಂ/ ಶಿವಶಿ/ ಸಂಖ್ಯೆ/ಘಾಟ್/ಸಂಚಾರ/2011-12/3126 ಶಿವಮೊಗ್ಗ, ದಿನಾಂಕ 14-12-2011

ಕಾರ್ಯಪಾಲಕ ಅಭಿಯಂತರು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಶಿವಮೊಗ್ಗ ಇವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಬಾಳೆಬರೆ ಮತ್ತು ನಾಗೋಡಿ ಘಾಟ್ ತೀರ್ಥಹಳ್ಳಿ ಕುಂದಾಪುರ ರಾಜ್ಯ ಹೆದ್ದಾರಿ 52) ಕಾಂಕ್ರೀಟ್ ಕಾಮಗಾರಿ ನಡೆಸುವ ಬಗ್ಗೆ ಅನುಮೋದನೆಯಾಗಿದ್ದು ಅದರನ್ವಯ ಸದರಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲು ಹಾಗೂ ಪರ್ಯಾಯ ರಸ್ತೆಯಲ್ಲಿ ವಾಹನ ಸಂಚಾರ ಕಲ್ಪಿಸುವ ಬಗ್ಗೆ ಉಲ್ಲೇಖಿತ ರೀತ್ಯಾ ಪ್ರಸ್ತಾವನೆ ಸಲ್ಲಿಸಿರುತ್ತಾರೆ ಪತ್ರದ ಲಗತ್ತು ಉದ್ದೇಶಿತ ವಾಹನ ಸಂಚಾರ ಮಾರ್ಗದ ನಕ್ಷೆ ಸಲ್ಲಿಸಿರುತ್ತಾರೆ.

ಉಲ್ಲೇಖಿತ ಪ್ರಸ್ತಾವನೆಯನ್ನು ಪರಿಶೀಲಿಸಿದ್ದು ಸಾರ್ವಜನಿಕ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಹಾಗೂ ಉದ್ದೇಶಿತ ರಸ್ತೆ ಕಾಮಗಾರಿಗಳು ತ್ವರಿತಗತಿಯಿಂದ ಪೂರ್ಣಗೊಳ್ಳಬೇಕಾಗಿರುವುದರಿಂದ 1988ರ ಮೋಟಾರು ವಾಹನ ಕಾಯ್ದೆ ಕಲಂ ೧೧೫ರ ಅನ್ವಯ ಅನುಸೂಚಿಯಲ್ಲಿ ಕಾಣಿಸಿದಂತೆ ದಿನಾಂಕ ೦೧೧೨೦೧೨ ರಿಂದ ೩೧೫೨೦೧೨ರ ವರೆಗೆ ಅಥವಾ ಸದರಿ ಕಾಮಗಾರಿಯು ಮುಕ್ತಾಯಗೊಳ್ಳುವ ವರೆಗೆ ತಾತ್ಕಾಲಿಕವಾಗಿ ಪರ್ಯಾಯ ವಾಹನ ಸಂಚಾರ ಮಾರ್ಗ ವನ್ನು ಕಲ್ಪಿಸಿ ಆದೇಶ ಹೊರಡಿಸಿದ್ದೆ

ಅನುಸೂಚಿ

1. ಶಿವಮೊಗ್ಗದಿಂದ ಹೊಸನಗರ ಬಾಳೆಬರೆ ಘಾಟ್ ಮುಖಾಂತರ ಕುಂದಾಪುರಕ್ಕೆ ಹೋಗುವ ಪ್ಯಾಸೆಂಜರ್ ವಾಹನಗಳು ಹೊಸನಗರ ನಗರ ನಿಟ್ಟೂರು ನಾಗೋಡಿ ಕೊಲ್ಲೂರು ಮುಖಾಂತರ ಕುಂದಾಪುರ.
2. ಶಿವಮೊಗ್ಗದಿಂದ ತೀರ್ಥಹಳ್ಳಿ ಮುಖಾಂತರ ಕುಂದಾಪುರಕ್ಕೆ ಹೋಗುವ ಪ್ಯಾಸೆಂಜರ್ ವಾಹನಗಳು ತೀರ್ಥಹಳ್ಳಿ ಕೋಣಂದೂರು ಮಾಸ್ತಿಕಟ್ಟೆ ನಗರ ನಿಟ್ಟೂರು ನಾಗೋಡಿ ಕೊಲ್ಲೂರು ಮುಖಾಂತರ ಕುಂದಾಪುರ.

3. ಸಾಗರಶಿಕಾರಿಪುರದಿಂದ ಹೊಸನಗರ ಬಿ ನಗರ ಬಾಳೆಬರೆ ಘಾಟ್ ಮುಖಾಂತರ ಕುಂದಾಪುರಕ್ಕೆ ಹೋಗುವ ಲಘು ಹಾಗೂ ಪ್ಯಾಸೆಂಜರ್ ವಾಹನಗಳು ಹೊಸನಗರ ಬಿನಗರ ನಿಟ್ಟೂರು ಬಿನಾಗೋಡಿ ಕೊಲ್ಲೂರು ಮುಖಾಂತರ ಕುಂದಾಪುರ ಸಂಚರಿಸುವುದು.

ವಿ. ಪೊನ್ನುರಾಜ್
ಜಿಲ್ಲಾ ದಂಡಾಧಿಕಾರಿ, ಶಿವಮೊಗ್ಗ ಜಿಲ್ಲೆ.

ಪಿ.ಆರ್. 170

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರವರ ನ್ಯಾಯಾಲಯ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.

ಸಂಖ್ಯೆ: ಕಾಅಚಿ/ಕಾನಪ/ಎಫ್/ಸಿಆರ್-208/2011, ದಿನಾಂಕ :24-12-2011

ಅರ್ಜಿದಾರರು	ವಿರುದ್ಧ	ಪ್ರತಿವಾದಿಗಳು
1) ಶ್ರೀಮತಿ ಗೌರಮ್ಮ ಕೋಂ. ಸಿದ್ದಪ್ಪ, ವಾಸ: ವಡ್ಡರಸಿದ್ದವ್ವನಹಳ್ಳಿ, ಚಿತ್ರದುರ್ಗ (ತಾ) & (ಜಿ). (ಇತರೆ ಮೂರು ಜನರು)		1. ಶ್ರೀ ಚನ್ನಬಸಪ್ಪ ತಂದೆ: ಚನ್ನಪ್ಪ, ವಾಸ: ವಡ್ಡರ ಸಿದ್ದವ್ವನಹಳ್ಳಿ, ಕಡ್ಲೆಗುದ್ದು (ಅಂಚೆ), ಚಿತ್ರದುರ್ಗ (ತಾ) & (ಜಿ). 2. ಶ್ರೀ ಲೋಕೇಶ ತಂದೆ: ರುದ್ರಪ್ಪ, ವಾಸ: ವಡ್ಡರ ಸಿದ್ದವ್ವನಹಳ್ಳಿ, ಕಡ್ಲೆಗುದ್ದು (ಅಂಚೆ), ಚಿತ್ರದುರ್ಗ (ತಾ) & (ಜಿ).

ಅಧಿ ಪ್ರಕಟಣೆ

ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಮೃತ ಶ್ರೀ ಬಸವರಾಜಪ್ಪ ತಂದೆ: ಸಿದ್ದಪ್ಪ ಇವರು ಪ್ರತಿವಾದಿಯ ತೆಂಗಿನ ಮರವನ್ನು ಕತ್ತರಿಸುತ್ತಿದ್ದಾಗ ದಿನಾಂಕ:29-01-2009 ರಂದು ಘಟನೆಯಿಂದ ಅಪಘಾತವಾಗಿ ಮೃತರಾದ ಪ್ರಯುಕ್ತ ಸಾವನ್ನಪ್ಪಿರುತ್ತಾರೆಂದು ಕಾರ್ಮಿಕ ನಷ್ಟ ಪರಿಹಾರ ಕಾಯ್ದೆ 1923ರ ಅಡಿಯಲ್ಲಿ 1ನೇ ಮತ್ತು 2ನೇ ಪ್ರತಿವಾದಿಯಿಂದ ಪರಿಹಾರ ಕೋರಿ ಮೇಲ್ಕಂಡ ಅವಲಂಬಿತರು ಈ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಈ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಾಗಲೀ ಅಥವಾ ತಾವೇನಾದರೂ ಮೃತನ ನಿಜವಾದ ಅವಲಂಬಿತರೆಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂತಹವರು ಈ ಪ್ರಕಟಣೆ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ 30 ದಿನಗಳ ಒಳಗಾಗಿ ಅಂತಹ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಯನ್ನಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸತಕ್ಕದ್ದು. ಮೇಲೆ ನಿಗಧಿಪಡಿಸಿದ ಅವಧಿಯಲ್ಲಿ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಗಳಾಗಲೀ ಯಾರಿಂದಲೂ ಬರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು.

ಎಸ್.ಆರ್.ವೀಣಾ,
ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.

ಪಿ.ಆರ್. 37

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರವರ ನ್ಯಾಯಾಲಯ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.

ಸಂಖ್ಯೆ: ಕಾಅಚಿ/ಕಾನಪ/ಎಫ್/ಸಿಆರ್-200/2011, ದಿನಾಂಕ :23-11-2011

ಅರ್ಜಿದಾರರು	ವಿರುದ್ಧ	ಪ್ರತಿವಾದಿಗಳು
1) ಶ್ರೀಮತಿ ಶಿಲ್ಪಾ ಕೋಂ. ಲೇಟ್ ಅಶೋಕ, 2) ಕು:: ಇಂದು ತಂದೆ: ಲೇಟ್ ಅಶೋಕ, 3) ಕು:: ಬೊಮ್ಮಲಿಂಗಯ್ಯ ತಂದೆ: ಲೇಟ್ ಅಶೋಕ, 4) ಶ್ರೀಮತಿ ಗಂಗಮ್ಮ ಕೋಂ. ಕೆಂಗ ಬೊಮ್ಮಯ್ಯ, ವಾಸ: ಕಾಟಪ್ಪನಹಟ್ಟಿ, ಚಳ್ಳಕೆರೆ (ತಾ), ಚಿತ್ರದುರ್ಗ (ಜಿ).		1. ಶ್ರೀಮತಿ ಬೋರಮ್ಮ ಕೋಂ. ಕೆ.ಟಿ.ತಿಪ್ಪೇರುದ್ರಪ್ಪ, ಟ್ರ್ಯಾಕ್ಟರ್-ಟ್ರೇಲರ್ ಸಂಖ್ಯೆ:ಕೆಎ-16/ಟಿ-6589-90ರ ವಾಹನದ ಮಾಲೀಕರು, ವಾಸ: ಕಾಟಪ್ಪನಹಟ್ಟಿ, ಚಳ್ಳಕೆರೆ (ತಾ), ಚಿತ್ರದುರ್ಗ (ಜಿ). 2. ದಿ ಡಿವಿಜಿನಲ್ ಮ್ಯಾನೇಜರ್, ಯುನೈಟೆಡ್ ಇಂಡಿಯಾ ಇನ್‌ಶೂರೆನ್ಸ್ ಕಂ. ಲಿ., ಡಿವಿಜಿನಲ್ ಆಫೀಸ್, ಪಿ.ಬಿ ನಂ. 237, ನಂ 34/3, ಎಂ.ಎಂ.ಕೆ. ಕಾಂಪ್ಲೆಕ್ಸ್, ಪಿ.ಜೆ.ಬಡಾವಣೆ, ದಾವಣಗೆರೆ.

ಅಧಿ ಪ್ರಕಟಣೆ

ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಮೃತ ಶ್ರೀ ಅಶೋಕ ತಂದೆ: ಕೆಂಗ ಬೊಮ್ಮಯ್ಯ, ಇವರು 1ನೇ ಪ್ರತಿವಾದಿಯ ಟ್ರ್ಯಾಕ್ಟರ್-ಟ್ರೇಲರ್ ಸಂಖ್ಯೆ:ಕೆಎ-16/ಟಿ-6589-90ರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ ದಿನಾಂಕ:03-07-2011 ರಂದು

ಅಪಘಾತ ಉಂಟಾಗಿ ಸಾವನ್ನಪ್ಪಿರುತ್ತಾರೆಂದು ಕಾರ್ಮಿಕ ನಷ್ಟ ಪರಿಹಾರ ಕಾಯ್ದೆ 1923ರ ಅಡಿಯಲ್ಲಿ 1ನೇ ಮತ್ತು 2ನೇ ಪ್ರತಿವಾದಿಯಿಂದ ಪರಿಹಾರ ಕೋರಿ ಮೇಲ್ಕಂಡ ಅವಲಂಬಿತರು ಈ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಈ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಾಗಲೀ ಅಥವಾ ತಾವೇನಾದರೂ ಮೃತನ ನಿಜವಾದ ಅವಲಂಬಿತರೆಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂತಹವರು ಈ ಪ್ರಕಟಣೆ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ 30 ದಿನಗಳ ಒಳಗಾಗಿ ಅಂತಹ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಯನ್ನಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸತಕ್ಕದ್ದು. ಮೇಲೆ ನಿಗಧಿಪಡಿಸಿದ ಅವಧಿಯಲ್ಲಿ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಗಳಾಗಲೀ ಯಾರಿಂದಲೂ ಬರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು.

ಎಸ್.ಆರ್.ವೀಣಾ,
ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.

ಪಿ.ಆರ್. 48

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರವರ ನ್ಯಾಯಾಲಯ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.

ಸಂಖ್ಯೆ: ಕಾಅಚಿ/ಕಾನಪ/ಎಫ್/ಸಿಆರ್-203/2011, ದಿನಾಂಕ :02-01-2012

ಅರ್ಜಿದಾರರು	ವಿರುದ್ಧ	ಪ್ರತಿವಾದಿಗಳು
1) ಶ್ರೀಮತಿ ಮಂಜುಳಾ ಎಸ್.ಪಿ. ಕೋಂ. ಲೇಟ್ ಸಿ.ಆರ್.ರವಿಕುಮಾರ್, ವಾಸ: ಚಿಕ್ಕ ಬೆನ್ನೂರ್, ಸಂತೇಬೆನ್ನೂರು (ಹೋಬಳಿ), ಚೆನ್ನಗಿರಿ (ತಾ), ದಾವಣಗೆರೆ (ಜಿ). (ಇತರೆ ಇಬ್ಬರು)		1. ಅಧೀಕ್ಷಕ ಇಂಜಿನೀಯರ್ (ವಿ), ಅಧೀಕ್ಷಕ ಇಂಜಿನೀಯರ್ (ವಿ)ರವರ ಕಛೇರಿ, ವಾ. ಕಾ. ಮತ್ತು ಪಾ. ವೃತ್ತ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಹದಡಿ ರಸ್ತೆ, ಡಾ. ಅಂಬೇಡ್ಕರ್ ವೃತ್ತ, ದಾವಣಗೆರೆ.

ಅಧಿ ಪ್ರಕಟಣೆ

ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಮೃತ ಶ್ರೀ ಸಿ.ಆರ್.ರವಿಕುಮಾರ್ ತಂದೆ: ರಾಮಲಿಂಗಪ್ಪ, ಇವರು ಪ್ರತಿವಾದಿಯಲ್ಲಿ ಮಾರ್ಗದಾಳು ಆಗಿ ಕೆಲಸ ಮಾಡುತ್ತಿದ್ದಾಗ ದಿನಾಂಕ:10-06-2011 ರಂದು ವಿದ್ಯುತ್ ಶಾಕ್‌ನಿಂದಾಗಿ ಸಾವನ್ನಪ್ಪಿರುತ್ತಾರೆಂದು ಕಾರ್ಮಿಕ ನಷ್ಟ ಪರಿಹಾರ ಕಾಯ್ದೆ 1923ರ ಅಡಿಯಲ್ಲಿ ಪ್ರತಿವಾದಿಯು ಈ ನ್ಯಾಯಾಲಯಕ್ಕೆ ರೂ.8,23,800-00 (ಎಂಟು ಲಕ್ಷದ ಇಪ್ಪತ್ಮೂರು ಸಾವಿರದ ಎಂಟು ನೂರು ರೂಪಾಯಿ ಮಾತ್ರ) ಗಳ ಪರಿಹಾರವನ್ನು ಠೇವಣಿ ಮಾಡಿರುತ್ತಾರೆ. ಸದರಿ ಪರಿಹಾರದ ಮೊತ್ತವನ್ನು ಮೃತ ಶ್ರೀ ಸಿ.ಆರ್.ರವಿಕುಮಾರ್ ತಂದೆ: ರಾಮಲಿಂಗಪ್ಪ ಇವರ ಅವಲಂಬಿತರಿಗೆ ಪಾವತಿಸುವಂತೆ ಕೋರಿರುತ್ತಾರೆ.

ಈ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ತಿಳಿಸುವುದೇನೆಂದರೆ, ಮೃತ ಶ್ರೀ ಸಿ.ಆರ್.ರವಿಕುಮಾರ್ ತಂದೆ: ರಾಮಲಿಂಗಪ್ಪ ಇವರ ಅವಲಂಬಿತರು/ವಾರಸುದಾರರು ಆಗಿದ್ದಲ್ಲಿ ಪರಿಹಾರದ ಮೊತ್ತವನ್ನು ಪಡೆಯಲು ಮೃತನ ನಿಜವಾದ ಅವಲಂಬಿತರು/ವಾರಸುದಾರರೆಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂತಹವರು ಈ ಪ್ರಕಟಣೆ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ 30 ದಿನಗಳ ಒಳಗಾಗಿ ಅಂತಹ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಯನ್ನಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸತಕ್ಕದ್ದು. ಮೇಲೆ ನಿಗಧಿಪಡಿಸಿದ ಅವಧಿಯಲ್ಲಿ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಗಳಾಗಲೀ ಯಾರಿಂದಲೂ ಬರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು.

ಎಸ್.ಆರ್.ವೀಣಾ,
ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರವರ ನ್ಯಾಯಾಲಯ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.

ಸಂಖ್ಯೆ: ಕಾಅಚಿ/ಕಾನಪ/ಎಫ್/ಸಿಆರ್-205/2011, ದಿನಾಂಕ :08-12-2011

ಅರ್ಜಿದಾರರು	ವಿರುದ್ಧ	ಪ್ರತಿವಾದಿಗಳು
1) ಶ್ರೀಮತಿ ಹಸೀನಾ ಬಾನು ಕೋಂ. ಲೇಟ್ ಗೌಸ್‌ಪೀರ್, ವಾಸ: ಗಾಂಧಿನಗರ, ಹೊಸದುರ್ಗ ಟೌನ್, ಚಿತ್ರದುರ್ಗ (ಜಿ). (ಇತರೆ ಐದು ಜನರು)		1. ಶ್ರೀ ಮುಬಾರಕ್ ತಂದೆ: ಶಬ್ಬೀರ್ ಸಾಬ್, ಲಾರಿ ಸಂಖ್ಯೆ:ಕೆಎ-16/ಎ-8133ರ ವಾಹನದ ಮಾಲೀಕರು, ಮೆ:: ಮುಬಾರಕ್ ಲಾರಿ ಟ್ರಾನ್ಸ್‌ಪೋರ್ಟ್, ವಾಸ: ಹೆಚ್.ಹೆಚ್. ರಸ್ತೆ, ಹೊಳಲ್ಕೆರೆ, ಚಿತ್ರದುರ್ಗ (ಜಿ). 2. ದಿ ಡಿವಿಜನಲ್ ಮ್ಯಾನೇಜರ್, ನ್ಯಾಷನಲ್ ಇನ್‌ಷೂರೆನ್ಸ್ ಕಂ. ಲಿ., ಡಿವಿಜನಲ್ ಆಫೀಸ್, ಡೆಂಟಲ್ ಕಾಲೇಜ್ ಎದುರು, ಎಂ.ಸಿ.ಸಿ. ಬಿ ಬ್ಲಾಕ್, 2ನೇ ಮಹಡಿ, ಮೇಲಗಿರಿ ಪ್ಲಾಜಾ, ದಾವಣಗೆರೆ.

ಅಧಿ ಪ್ರಕಟಣೆ

ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ. ಮೃತ ಶ್ರೀ ಗೌಸ್ ಪೀರ್ ಇವರು 1ನೇ ಪ್ರತಿವಾದಿಯ ಲಾರಿ ಸಂಖ್ಯೆ:ಕೆಎ-16/ಎ-8133ರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ ದಿನಾಂಕ:16-08-2011 ರಂದು ಅಪಘಾತ ಉಂಟಾಗಿ ಸಾವನ್ನಪ್ಪಿರುತ್ತಾರೆಂದು ಕಾರ್ಮಿಕ ನಷ್ಟ ಪರಿಹಾರ ಕಾಯ್ದೆ 1923ರ ಅಡಿಯಲ್ಲಿ 1ನೇ ಮತ್ತು 2ನೇ ಪ್ರತಿವಾದಿಯಿಂದ ಪರಿಹಾರ ಕೋರಿ ಮೇಲ್ಕಂಡ ಅವಲಂಬಿತರು ಈ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಈ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಾಗಲೀ ಅಥವಾ ತಾವೇನಾದರೂ ಮೃತನ ನಿಜವಾದ ಅವಲಂಬಿತರೆಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂತಹವರು ಈ ಪ್ರಕಟಣೆ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ 30 ದಿನಗಳ ಒಳಗಾಗಿ ಅಂತಹ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಯನ್ನಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸತಕ್ಕದ್ದು. ಮೇಲೆ ನಿಗಧಿಪಡಿಸಿದ ಅವಧಿಯಲ್ಲಿ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಗಳಾಗಲೀ ಯಾರಿಂದಲೂ ಬರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು.

ಎಸ್.ಆರ್.ವೀಣಾ,
ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.

ಪಿ.ಆರ್. 49

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರವರ ನ್ಯಾಯಾಲಯ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.

ಸಂಖ್ಯೆ: ಕಾಅಚಿ/ಕಾನಪ/ಎಫ್/ಸಿಆರ್-206/2011, ದಿನಾಂಕ :19-12-2011

ಅರ್ಜಿದಾರರು	ವಿರುದ್ಧ	ಪ್ರತಿವಾದಿಗಳು
1) ಶ್ರೀಮತಿ ಸಬೇಹಾ ಅಲಿಯಾಸ್ ಸಬೇಹಾ ಉನ್ನಿಸ್ಸಾ ಕೋಂ. ಲೇಟ್ ಪೈರೋಜ್ ಅಲಿಯಾಸ್ ಪೈರೋಜ್ ಖಾನ್, ವಾಸ: ಸುಣಗಾರ ಸರ್ಕಲ್, ಕೊಲ್ಲಾಪುರದಮ್ಮ ಸ್ಟ್ರೀಟ್, ಹಿರಿಯೂರು ಟೌನ್. (ಇತರೆ ಮೂರು ಜನರು)		1. ಶ್ರೀ ಅನ್ಸರ್ ಪಾಷಾ ತಂದೆ: ಖಲೀಲ್ ಸಾಬ್, ಲಾರಿ ಸಂಖ್ಯೆ:ಕೆಎ-16/ಬಿ-772ರ ವಾಹನದ ಮಾಲೀಕರು, ವಾಸ: ಎಂ.ಜಿ.ಹಳ್ಳಿ, ದಿಂಡವರ (ಅಂಚೆ), ಹಿರಿಯೂರು (ತಾ), ಚಿತ್ರದುರ್ಗ (ಜಿ). 2. ದಿ ಡಿವಿಜನಲ್ ಮ್ಯಾನೇಜರ್, ಯುನೈಟೆಡ್ ಇಂಡಿಯಾ ಇನ್‌ಷೂರೆನ್ಸ್ ಕಂ. ಲಿ., ಡಿವಿಜಿನಲ್ ಆಫೀಸ್, ಪಿ.ಬಿ ನಂ. 237, ನಂ 34/3, ಎಂ.ಎಂ.ಕೆ. ಕಾಂಪ್ಲೆಕ್ಸ್, ಪಿ.ಜೆ.ಬಡಾವಣೆ, ದಾವಣಗೆರೆ.

ಅಧಿ ಪ್ರಕಟಣೆ

ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಮೃತ ಶ್ರೀ ಪೈರೋಜ್ ಅಲಿಯಾಸ್ ಪೈರೋಜ್ ಖಾನ್, ಇವರು ಪ್ರತಿವಾದಿಯ ಲಾರಿ ಸಂಖ್ಯೆ:ಕೆಎ-16/ಬಿ-772ರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ ದಿನಾಂಕ:17-03-2011 ರಂದು ಅಪಘಾತ ಉಂಟಾಗಿ ಸಾವನ್ನಪ್ಪಿರುತ್ತಾರೆಂದು ಕಾರ್ಮಿಕ ನಷ್ಟ ಪರಿಹಾರ ಕಾಯ್ದೆ 1923ರ ಅಡಿಯಲ್ಲಿ 1ನೇ ಮತ್ತು 2ನೇ ಪ್ರತಿವಾದಿಯಿಂದ ಪರಿಹಾರ ಕೋರಿ ಮೇಲ್ಕಂಡ ಅವಲಂಬಿತರು ಈ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಈ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಾಗಲೀ ಅಥವಾ ತಾವೇನಾದರೂ ಮೃತನ ನಿಜವಾದ ಅವಲಂಬಿತರೆಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂತಹವರು ಈ ಪ್ರಕಟಣೆ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ 30 ದಿನಗಳ ಒಳಗಾಗಿ ಅಂತಹ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಯನ್ನಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸತಕ್ಕದ್ದು. ಮೇಲೆ ನಿಗಧಿಪಡಿಸಿದ ಅವಧಿಯಲ್ಲಿ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಗಳಾಗಲೀ ಯಾರಿಂದಲೂ ಬರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು.

ಎಸ್.ಆರ್.ವೀಣಾ,
ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರವರ ನ್ಯಾಯಾಲಯ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.

ಸಂಖ್ಯೆ: ಕಾಅಚಿ/ಕಾನಪ/ಎಫ್/ಸಿಆರ್-207/2011, ದಿನಾಂಕ :16-12-2011

ಅರ್ಜಿದಾರರು	ವಿರುದ್ಧ	ಪ್ರತಿವಾದಿಗಳು
ಶ್ರೀಮತಿ ಲಲಿತಮ್ಮ ಕೋಂ. ರಾಮಾಂಜನಪ್ಪ, ವಾಸ: ಬನ್ನಿ ಮಂಟಪ ಹಿಂಭಾಗ, ಗೋಪಾಲಪುರ, ಹಿರಿಯೂರು ಟೌನ್. (ಇತರೆ ಒಬ್ಬರು)		1. ಶ್ರೀ ಕೆ. ಕೆಂಗಪ್ಪ ತಂದೆ: ವೈ. ಯಲ್ಲಪ್ಪ, ಲಾರಿ ಸಂಖ್ಯೆ.ಕೆಎ-16/ಬಿ-3335ರ ವಾಹನದ ಮಾಲೀಕರು, ವಾಸ: ಸಂತೇ ಮೈದಾನ ರಸ್ತೆ, ಗೋಪಾಲಪುರ, ಹಿರಿಯೂರು ಟೌನ್. 2. ದಿ ಮ್ಯಾನೇಜರ್, ರಿಲಿಯನ್ಸ್ ಜನರಲ್ ಇನ್ಸೂರೆನ್ಸ್ ಕಂ. ಲಿ., ಮಗನೂರು ಕಾಂಪ್ಲೆಕ್ಸ್, ಎಸ್.ಎಂ.ಎಸ್.ಟಿ. ಲಾರಿ ಆಫೀಸ್ ಎದುರು, ಜಿ.ಡಿ.ರಸ್ತೆ, ಚಿತ್ರದುರ್ಗ.

ಅಧಿ ಪ್ರಕಟಣೆ

ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಮೃತ ಶ್ರೀ ನಾಗರಾಜು ತಂದೆ: ರಾಮಾಂಜನಪ್ಪ, ಇವರು ಪ್ರತಿವಾದಿಯ ಲಾರಿ ಸಂಖ್ಯೆ:ಕೆಎ-16/ಬಿ-3335ರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ ದಿನಾಂಕ:22-11-2011 ರಂದು ಅಪಘಾತ ಉಂಟಾಗಿ ಸಾವನ್ನಪ್ಪಿರುತ್ತಾರೆಂದು ಕಾರ್ಮಿಕ ನಷ್ಟ ಪರಿಹಾರ ಕಾಯ್ದೆ 1923ರ ಅಡಿಯಲ್ಲಿ 1ನೇ ಮತ್ತು 2ನೇ ಪ್ರತಿವಾದಿಯಿಂದ ಪರಿಹಾರ ಕೋರಿ ಮೇಲ್ಕಂಡ ಅವಲಂಬಿತರು ಈ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಈ ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮತ್ತು ಸಂಬಂಧಪಟ್ಟವರಿಗೆ ತಿಳಿಸುವುದೇನೆಂದರೆ, ಈ ಬಗ್ಗೆ ಏನಾದರೂ ಆಕ್ಷೇಪಣೆಗಳಾಗಲೀ ಅಥವಾ ತಾವೇನಾದರೂ ಮೃತನ ನಿಜವಾದ ಅವಲಂಬಿತರೆಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವುದಾದರೆ ಅಂತಹವರು ಈ ಪ್ರಕಟಣೆ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ 30 ದಿನಗಳ ಒಳಗಾಗಿ ಅಂತಹ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಯನ್ನಾಗಲೀ ಈ ನ್ಯಾಯಾಲಯದಲ್ಲಿ ಸಲ್ಲಿಸತಕ್ಕದ್ದು. ಮೇಲೆ ನಿಗಧಿಪಡಿಸಿದ ಅವಧಿಯಲ್ಲಿ ಆಕ್ಷೇಪಣೆಗಳಾಗಲೀ ಅಥವಾ ಅರ್ಜಿಗಳಾಗಲೀ ಯಾರಿಂದಲೂ ಬರದೇ ಇದ್ದಲ್ಲಿ ಮೇಲ್ಕಂಡ ಅರ್ಜಿದಾರರ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗುವುದು.

ಎಸ್.ಆರ್.ವೀಣಾ,
ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,
ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.

ಪಿ.ಆರ್. 50

GOVERNMENT OF KARNATAKA
DIRECTORATE OF ECONOMICS AND STATISTICS
BANGALORE-1

Consumer Price Index Numbers for Industrial Workers

No. DES 10 PWX 2011 **Month : August, 2011**

State : Karnataka **Base : 1987-88=100** **Date : 08-11-2011**

	Group/Sub-Group	Bell-ary	Bhad-ra-vathi	Da-van-gere	Dan-deli	Gul-bar-ga	Hari-har	Has-san	Man-dya	Man-ga-lore	Rai-chur	Tum-kur
	1	2	3	4	5	6	7	8	9	10	11	12
I.	FOOD:											
	(a) Cereals & Products	670	649	709	676	682	662	616	638	556	772	604
	(b) Pulses & Products	565	615	655	729	560	619	640	651	645	628	585
	(c) Oil & Fats	346	385	394	387	405	386	374	410	306	372	379
	(d) Meat, Fish & Eggs	717	713	793	551	805	720	665	747	101	833	686
	(e) Milk & Products	458	462	552	598	516	569	473	562	484	516	457
	(f) Condiments & Spices	524	650	821	785	507	479	542	645	614	699	605

	1	2	3	4	5	6	7	8	9	10	11	12
	(g) Vegetables & Fruits	553	429	594	684	536	477	560	653	473	481	
	(h) Other Food	489	776	609	632	522	502	554	563	472	496	520
	FOOD GROUP INDEX	573	611	657	639	587	572	569	624	595	643	553
II	Pan, Supari, Tobacco &	535	631	682	487	412	570	632	548	411	511	656
III	Fuel & Light	461	432	542	641	502	518	508	572	406	657	377
IV.	Housing	100	100	100	100	100	100	100	100	100	100	100
V.	Clothing, Bedding & Footwear	283	401	363	390	367	284	447	562	272	623	234
VI.	Miscellaneous:											
	(a) Medical Care	663	870	489	457	359	255	456	389	352	429	262
	(b) Education, Recreation & Amusement	569	509	773	277	518	484	600	466	713	786	809
	(c) Transport & Communication	692	633	544	526	667	579	540	576	613	494	529
	(d) Personal Care &	374	400	451	390	458	372	365	395	383	340	359
	(e) Others	406	466	489	567	388	324	370	490	322	577	359
	Miscellaneous Group	492	510	537	435	458	370	446	459	465	512	442
	GENERAL INDEX	474	500	537	518	467	446	489	528	484	557	412
	To convert to Base 1960 Multiply by Linking Factor.	7.39	9.19	8.27	-	8.26	8.56	9.25	7.92	9.31	-	-

for Director.

112/1(KTK)/2011 NCPI

GOVERNMENT OF INDIA

MINISTRY OF LABOUR

LABOUR BUREAU

Consumer Price Index Numbers for Industrial Workers (Base 2001-100)

MONTH : AUGUST, 2011

Group/Sub-group/Centre	Bangalore	Belgaum	Hubli-Dharwar	Mercara	Mysore
Food					
(a) Cereals & Products	156	229	199	194	177
(b) Pulses and & Products	210	208	232	221	204
(c) Oils & Fats	219	224	228	205	204
(d) Meat, Fish & Eggs	245	274	275	217	240
(e) Milk & Products	194	195	187	186	202
(f) Condiments & Spices	230	194	243	205	199
(g) Vegetables & Fruits	192	237	214	208	199
(h) Other Food	227	199	202	200	206
FOOD GROUP	199	219	212	202	198
Pan, Supari, Tobacco & Intoxicant	188	195	187	155	198
Fuel and Light	153	168	167	306	169
Housing Index	205	199	227	101	212
Clothing, Bedding and Footwear	124	140	134	135	137

Miscellaneous					
(a) Medical care	178	169	157	164	147
(b) Education, Recreation & Amusement	174	145	201	152	115
(c) Transport and Communication	265	249	257	205	207
(d) Personal Care & Effects	189	155	178	171	169
(e) Others	195	175	152	190	188
Miscellaneous Group	208	177	190	177	163
GENERAL INDEX	194	199	201	190	187

P.N. KAUNDAL,
ECONOMIC OFFICER

P.R. 1280

ತಹಶೀಲ್ದಾರ್‌ರವರ ಕಾರ್ಯಾಲಯ, ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್. ಪುರಂ

ಸಾರ್ವಜನಿಕ ಪ್ರಕಟಣೆ

ಸಂಖ್ಯೆ : ಎಲ್‌ಎನ್‌ಡಿಸಿಆರ್:1454/11-12, ದಿನಾಂಕ: 03ನೇ ಮಾರ್ಚ್, 2012

ನಮೂನೆ – 27

94ನೇ ನಿಯಮದ 68(1)ನೇ ಪ್ರಕರಣದ ಮೇರೆಗಿನ ಘೋಷಣೆ

ಸರ್ಕಾರದ ಸ್ವತ್ತಾಗಿರುವ ಹಾಗೂ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಸಾರ್ವಜನಿಕ 'ಬಿ' ಖರಾಬು 0-09 ಗುಂಟೆ ಜಮೀನಿನ ಭಾಗವು ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಿಲ್ಲವೆಂದು ರಾಜ್ಯ ಸರ್ಕಾರಕ್ಕೆ ಕಂಡು ಬಂದಿರುವುದರಿಂದ,

ಕರ್ನಾಟಕ ಭೂ ಕಂದಾಯ ಅಧಿನಿಯಮದ 1964 ರ 68ನೇ ಪ್ರಕರಣದ (1)ನೇ ಉಪ ಪ್ರಕರಣದಿಂದ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸಾರ್ವಜನಿಕ 'ಬಿ' ಖರಾಬು 0-09 ಗುಂಟೆ ಜಮೀನಿನ ಸದರಿ ಭಾಗವು ಸಾರ್ವಜನಿಕರ ಉಪಯೋಗಕ್ಕೆ ಅಗತ್ಯವಿಲ್ಲವೆಂದು ಮತ್ತು ಸಾರ್ವಜನಿಕ 'ಬಿ' ಖರಾಬು 0-09 ಗುಂಟೆ ಜಮೀನಿನ ಭಾಗದಲ್ಲಿ ಅಥವಾ ಅದರ ಮೇಲೆ ಸಾರ್ವಜನಿಕರ ಹಾಗೂ ಎಲ್ಲಾ ವ್ಯಕ್ತಿಗಳ ಹಕ್ಕುಗಳು ಕೊನೆಗೊಳ್ಳತಕ್ಕದೆಂದು ಉದ್ದೇಶಿಸಿ, ಈ ಮೂಲಕ ಘೋಷಿಸುತ್ತದೆ.

2. ಸಾರ್ವಜನಿಕ ಹಿತಾಸಕ್ತಿ ಹಕ್ಕಿನ ಜೊತೆಗೆ ಸದರಿ ಭಾಗವು ಸದರಿ ಭಾಗದಲ್ಲೆ ಅಥವಾ ಅದರ ಮೇಲೆ ಹಿತಾಸಕ್ತಿಯುಳ್ಳ ಅಥವಾ ಹಕ್ಕುಳ್ಳ ಅಥವಾ ಈ ಉದ್ದೇಶದಿಂದ ಪ್ರತಿಕೂಲ ಪರಿಣಾಮಕ್ಕೊಳಗಾಗುವ ಸಂಭವವಿರುವ ಇತರೆ ಯಾವುದೇ ಹಿತಾಸಕ್ತಿಯನ್ನು ಹೊಂದಿರುವ ಯಾವನೇ ಸಾರ್ವಜನಿಕನು ಅಥವಾ ಯಾವನೇ ವ್ಯಕ್ತಿಯು ಈ ಅಧಿಸೂಚನೆಯನ್ನು ಹೊರಡಿಸಿದ ತೊಂಭತ್ತು (90) ದಿನದೊಳಗೆ ಸದರಿ ಉದ್ದೇಶದ ಬಗ್ಗೆ ತನ್ನ ಆಕ್ಷೇಪಣೆಗಳನ್ನು ಅಂಥಹ ಹಿತಾಸಕ್ತಿಯ ಅಥವಾ ಹಕ್ಕಿನ ಸ್ವರೂಪವನ್ನು ಮತ್ತು ಪ್ರತಿಕೂಲ ಪರಿಣಾಮವು ಸಂಭವಿಸಿರಬಹುದಾದ ರೀತಿಯನ್ನು ಮತ್ತು ಅಂತಹ ಹಿತಾಸಕ್ತಿ ಅಥವಾ ಹೆಚ್ಚಿನ ಬಗ್ಗೆ ನಷ್ಟ ಪರಿಹಾರಕ್ಕಾಗಿ ಕ್ಲೈಮ್ ಮಾಡಲಾದ ಮೊಬಲಗು ಮತ್ತು ವಿವರಗಳನ್ನು ಜಿಲ್ಲೆಯ ಡೆಪ್ಯೂಟಿ ಕಮೀಷನರಿಗೆ ಬರಹದಲ್ಲಿ ತಿಳಿಸತಕ್ಕದ್ದು ಮತ್ತು ಸದರಿ ಆಕ್ಷೇಪಣೆಗಳನ್ನು ಮತ್ತು ಕ್ಲೈಮ್‌ಗಳನ್ನು ಸದರಿ ಪ್ರಕರಣದಲ್ಲಿ ಉಪಬಂಧಿಸಿರುವಂತೆ ಡೆಪ್ಯೂಟಿ ಕಮೀಷನರರು ಪರಿಶೀಲಿಸತಕ್ಕದ್ದು.

ಅನುಸೂಚಿ

ಭಾಗ ಇತ್ಯಾದಿ ಇರುವ ಗ್ರಾಮಗಳು	ಥಣಿಸಂದ್ರ ಗ್ರಾಮ, ಕೆ.ಆರ್. ಪುರ ಹೋಬಳಿ
ತಾಲ್ಲೂಕು	ಬೆಂಗಳೂರು ಪೂರ್ವ ತಾಲ್ಲೂಕು
ಜಿಲ್ಲೆ	ಬೆಂಗಳೂರು ಜಿಲ್ಲೆ
ಸರ್ವೆ ನಂಬರ್	48/1 ರಲ್ಲಿ 0-01 ಗುಂಟೆ, 48/5 ರಲ್ಲಿ 0-01 ಗುಂಟೆ, ಸ.ನಂ. 48/6ರಲ್ಲಿ 0-01 ಗುಂಟೆ, ಸ.ನಂ. 48/7ರಲ್ಲಿ 0-01 ಗುಂಟೆ, ಸ.ನಂ. 51 ರಲ್ಲಿ 0-01 ಗುಂಟೆ, ಸ.ನಂ. 56/3 ರಲ್ಲಿ 0-01 ಗುಂಟೆ, ಸ.ನಂ. 56/4ರಲ್ಲಿ 0-01 ಗುಂಟೆ, ಸ.ನಂ. 55/1ರಲ್ಲಿ 0-02 ಗುಂಟೆ ಒಟ್ಟು 0-09 ಗುಂಟೆ
ರಸ್ತೆಯ ಮೊದಲಾದುದರ ಭಾಗ ಅಥವಾ ಭಾಗಗಳ ವರ್ಣನೆ	'ಬಿ' ಖರಾಬು ಜಮೀನು
ರಸ್ತೆಯ ಭಾಗ ಅಥವಾ ಭಾಗಗಳ ಸರಿ ಸುಮಾರು ವಿಸ್ತೀರ್ಣ	ಒಟ್ಟು 0-09 ಗುಂಟೆ
ಸಾರ್ವಜನಿಕ ರಸ್ತೆ/ಬೀದಿ/ಗಲ್ಲಿ/ದಾರಿ ಅಥವಾ ಅದರ ಭಾಗ	'ಬಿ' ಖರಾಬು ಜಮೀನು

ತಹಶೀಲ್ದಾರ್
ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್. ಪುರಂ

ಪಿ.ಆರ್. 388

IN THE COURT OF VIII ADDL METROPOLITAN MAGISTRATE BANGALORE CITY

It is hereby notified to the public that the Cubbonpark Police Station, Bangalore city. have seized the following vehicles unclaimed and such vehicles are lying in the Police station as unclaimed so for. Hence the owners of the properties and vehicles put their claim one month from the date of this publication.

List of unclaimed vehicles are lying in Cubbonpark police station Bangalore city which have been seized under Cmisc ca

Sl.no.	Cmisc no.	P F no.	Type of vehicle	Registration no.	Chassis no.	Eng no.
1	01/12	23/12	LML SELEKT	KA 04 R 5848	C1LC 441728	0JKC 429418
2	01/12	23/12	BAJAJ PULSAR	KA 05 EQ 1794	DHVBKF97931	DHGBKF97658
3	01/12	23/12	BAJAJ CT 100	KA 03 EN 3515	DUFBLA20537	DUMBLA32430
4	01/12	23/12	YAMAHA	MP 04 NH 5280	01H4TL509490	4TL 509490
5	01/12	23/12	SCOTY ES	MH 12 BC 3475		K01GM593439
6	01/12	23/12	KINETIC HONDA	KA 04 E 9928		201123 NIEGG
7	01/12	23/12	TVS XL SUPER	KA 01 W 1134	MD621BD1531N15846	0D1N31035513
8	01/12	23/12	BAJAJ PULSAR	KA 03 EG 2646	DHVBJF45415	DHGBJF45315
9	01/12	23/12	SUZUKI MAX	KA 01 R 8802	9008F679568	9006M731295
10	01/12	23/12	KINETIC HONDA	KA 03 L 2600	NIFKA 484431	NIEKA 973973
11	01/12	23/12	KINETIC ZX	KA 01 S 4833	NIFTD184317	NIE JI 379787
12	01/12	23/12	TVS SCOTY	KA 03 V 1573	K97JF133645	K97JM135200
13	01/12	23/12	TVS VICTOR	KA 09 EA 3168	MD625AF1841D54778	0F1D41205339
14	01/12	23/12	YAMAHA RX 135	KA 03 EW 5114	1L1 066723	1L1066723
15	01/12	23/12	YAMAHA RX 135	KA 03 EG 9023	02G4TL 534903	4TL534903
16	01/12	23/12	HONDA DIO	KA 01 EM 5131	ME4JF114H98072207	JF11E 6149337
17	01/12	23/12	BAJAJ PULSAR	KA 01 AX 2607	MD2DHDHZZNCG03463	DHGBNG41545
18	01/12	23/12	BAJAJ CHETHK	KA 01 L 7430	06FBDC48629	35MBDC36339
19	01/12	23/12	BAJAJ CALIBAR	AP 04 E 0968	DDFBEJ 23839	DDMBEJ22685
20	01/12	23/12	BAJAJ CHETHK	KA 03 J 6422	F06DK257997	05M96C01773
21	01/12	23/12	TVS SCOTY	GA 01 H 1395		K96KM077028
22	01/12	23/12	KINETIC HONDA	KA 04 E 1104		NIEPG 799321
23	01/12	23/12	HONDA DIO	KA 03 HE 6741	ME4JF114E98059452	JF11E 6136467
24	01/12	23/12	YAMAHA	TN 09 L 8923	98J1L5 196194	1L5196194
25	01/12	23/12	BAJAJ CHETHK	KA 02 U 6142	06FBCM12446	35MBCM74318
26	01/12	23/12	TVS CHAMP	CAY 2958	040264 02 88	
27	01/12	23/12	TVS XL SUPER	KA 03 ES 8230	MD621BD1X52F94723	0D1F51424656
28	79/11	73/11	HERO HONDA CBZ	KA 01 R 5500	99H45C01626	99H40M01788

Bangalore city,
Date:16.03.2012

VIII Addl.Chief Metropolitan,
Magistrate Court, Bangalore city.

IN THE COURT OF VIII ADDL METROPOLITAN MAGISTRATE BANGALORE CITY

It is hereby notified to the public that the Cubbon Park Police Station, Bangalore city have seized the following properties s unclaimed and such properties are lying in the Police station as unclaimed so for. Hence the owners of the properties may put eir claim one month from the date of this publication.

List of unclaimed properties are lying in Cubbon Park Police Station Bangalore city which have been seized under C.misc ase.

Property Details

Sl.No.	C.Misc No.	P.F.No.	Property	Date
1	39/2011	51/2011	Compaq Laptop	29-03-10
2	39/2011	51/2011	Acer Laptop	26-04-10
3	39/2011	51/2011	Electronic Musical Instrument	18-06-10
4	39/2011	51/2011	12 gm 700 Ml. Gold Bross light	17-07-10
5	39/2011	51/2011	Résister Manufactures Dechy electronics Ltd. Parcel	23-10-10
6	39/2011	51/2011	Sony Camera	26-10-10
7	39/2011	51/2011	Casio Exword Pocket Laptop	28-10-10
8	39/2011	51/2011	32 GB Apple Ipod	06-12-10

angalore city,

ate:19.03.2012

VIII Addl.Chief Metropolitan
Magistrate Court, Bangalore city.

R 383

ಕೃಷಿ ನಿರ್ದೇಶಕರು ಹಾಗೂ ಶಿಸ್ತು ಪ್ರಾಧಿಕಾರಿಗಳು, ಬೆಂಗಳೂರು ಇವರ ನಡವಳಿಗಳು

ಕಛೇರಿ ಆದೇಶ ಸಂಖ್ಯೆ: ಸಿಬ್ಬಂದಿ-1 ವಿಚಾರಣೆ-1/10/2009-10, ಬೆಂಗಳೂರು, ದಿನಾಂಕ : 14-2-2012.

ವಿಷಯ: ಶ್ರೀ ಸಿ.ಎಸ್. ಮಲ್ಲಿಕಾರ್ಜುನ ವಾಹನ ಚಾಲಕರು, ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ತರೀಕೆರೆ ಹಾಲಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಮಾಗಡಿ ಇವರು ಅನಧಿಕೃತ ಗೈರು ಹಾಜರಾಗಿರುವ ಬಗ್ಗೆ ಶಿಸ್ತುಕ್ರಮ.

ಓದಲಾಗಿದೆ:

1. ಜಂಟಿ ಕೃಷಿ ನಿರ್ದೇಶಕರು, ಚಿಕ್ಕಮಗಳೂರು ಜಿಲ್ಲೆ ಇವರ ಪತ್ರ ಸಂಖ್ಯೆ : ಜಕೃನಿ/ಸಿಬ್ಬಂದಿ-1/ವಿವ9/ಸಿಎಸ್‌ಮ/ವಾಚಾ/2009-10/1525, ದಿನಾಂಕ : 20-8-2009.
2. ಸಹಾಯಕ ಕೃಷಿ ನಿರ್ದೇಶಕರು, ತರೀಕೆರೆ ಇವರ ಪತ್ರ ಸಂಖ್ಯೆ : ಸಕೃನಿತ/ಸಿ-2/ಸಿಎಸ್‌ಮ/ದೃಢೀ/2009-10/217, ದಿನಾಂಕ : 2-9-2009.
3. ಕಛೇರಿ ಆದೇಶ ಸಂಖ್ಯೆ : ಸಿಬ್ಬಂದಿ-1/ವಿಚಾರಣೆ-1/10/2009-10, ದಿನಾಂಕ : 24-10-2009.
4. ಕಛೇರಿ ಪತ್ರ ದಿನಾಂಕ : 19-7-2010.
5. ಶ್ರೀ ಸಿ.ಎಸ್. ಮಲ್ಲಿಕಾರ್ಜುನ, ವಾಹನ ಚಾಲಕರು ಇವರ ಮನವಿ (ಸಮಜಾಯಿಷಿ) ದಿನಾಂಕ : 2-8-2010.
6. ಕಛೇರಿ ಆದೇಶ ಸಂಖ್ಯೆ : ಸಿಬ್ಬಂದಿ-1/ವಿಚಾರಣೆ-1/10/2009-10, ದಿನಾಂಕ : 21-9-2010.
7. ಕಛೇರಿ ಆದೇಶ ಸಂಖ್ಯೆ : ಸಿಬ್ಬಂದಿ-1/ವಿಚಾರಣೆ-1/10/2009-10, ದಿನಾಂಕ : 18-12-2010.
8. ವಿಚಾರಣಾ ವರದಿ ದಿನಾಂಕ : 19-4-2011.
9. ಶ್ರೀ ಸಿ.ಎಸ್. ಮಲ್ಲಿಕಾರ್ಜುನ, ವಾಹನ ಚಾಲಕರು ಇವರಿಗೆ ಜಾರಿ ಮಾಡಿದ 2ನೇ ಕಾರಣ ಕೇಳುವ ಸೂಚನಾ ಪತ್ರ ದಿನಾಂಕ : 15-7-2011.
10. ಸ್ವೀಕೃತಿ ದಿನಾಂಕ : 29-7-2011.

ಸ್ತಾವನೆ :

ಶ್ರೀ ಸಿ.ಎಸ್. ಮಲ್ಲಿಕಾರ್ಜುನ, ವಾಹನ ಚಾಲಕರು, ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ತರೀಕೆರೆ ಹಾಲಿ ಸಹಾಯಕ ಕೃಷಿ ನಿರ್ದೇಶಕರ ಛೇರಿ, ಮಾಗಡಿ ಇವರು ದಿನಾಂಕ : 5-8-2008 ರಿಂದ 18-8-2008 ರವರೆಗೆ ಪರಿವರ್ತಿತ ರಜೆ ಮಂಜೂರಾತಿಗೆ ಅರ್ಜಿ ಸಲ್ಲಿಸಿರುತ್ತಾರೆ. ನೌಕರರಿಗೆ ಅವಧಿಗೆ ರಜೆ ಮಂಜೂರು ಮಾಡಿರುವುದಿಲ್ಲವೆಂದು ಸಹಾಯಕ ಕೃಷಿ ನಿರ್ದೇಶಕರು, ತರೀಕೆರೆರವರು ತಮ್ಮ ಪತ್ರ ದಿನಾಂಕ : 2-9-2009 ರಲ್ಲಿ ಢೀಕರಿಸಿ ಸಲ್ಲಿಸಿರುತ್ತಾರೆ. ನೌಕರರು ದಿನಾಂಕ : 5-8-2008 ರಿಂದ ನಿಲಂಬನಾ ದಿನಾಂಕದವರೆವಿಗೂ (ದಿನಾಂಕ 24-10-2009) ಒಂದು ವರ್ಷಕ್ಕೂ ೀಲ್ಪಟ್ಟು ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗಿ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿ ಕರ್ತವ್ಯಚ್ಯುತಿ ಎಸಗಿರುತ್ತಾರೆ. ಈ ಬಗ್ಗೆ ಕರ್ತವ್ಯಕ್ಕೆ ಾಜರಾಗಲು ಅನೇಕ ಬಾರಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ತರೀಕೆರೆ ಇವರು ಜ್ಞಾಪನಾ ಪತ್ರಗಳನ್ನು ಪತ್ರಿಕಾ ಪ್ರಕಟಣೆಗಳನ್ನೂ ಹೊರಡಿಸಿದ್ದರೂ

ಈ ಅದಕ್ಕೆ ಯಾವುದೇ ರೀತಿಯಲ್ಲಿ ಸ್ಪಂದಿಸಿರುವುದಿಲ್ಲ ಎಂದು ಓದಲಾದ ಕ್ರ. ಸಂ. (1)ರ ಪತ್ರದಲ್ಲಿ ಜಂಟಿ ಕೃಷಿ ನಿರ್ದೇಶಕರು, ಚಿಕ್ಕಮಗಳೂರು ಇವ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ ಸದರಿ ಪ್ರಸ್ತಾವನೆಯಲ್ಲಿ ಆರೋಪಿತರು ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕೋರಿರುತ್ತಾರೆ. ನೌಕರ ಅನಧಿಕೃತ ಗೈರು ಹಾಜರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಇವರ ವಿರುದ್ಧದ ಆರೋಪಗಳ ಬಗ್ಗೆ ವಿಚಾರಣೆಯನ್ನು ಬಾಕಿ ಇರಿಸಿ ಇವರ ಓದಲಾದ ಕ್ರ.ಸಂ. (3) ರಲ್ಲಿ ಅಮಾನತ್ತಿನಲ್ಲಿಡಲಾಗಿದೆ. ಸದರಿಯವರ ವಿರುದ್ಧದ ಆರೋಪಗಳ ಬಗ್ಗೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957ರ ನಿಯಮ 11 ರಡಿಯಲ್ಲಿ ಓದಲಾದ ಕ್ರ. ಸಂ. (4) ರಲ್ಲಿ ಸದರಿ ನೌಕರರಿಗೆ ದೋಷಾರೋಪ ಪಟ್ಟಿ ಅನುಬಂಧ-1 ರಿಂದ 4ನ್ನು ಜಾರಿ ಮಾಡಲಾಗಿದೆ. ಸದರಿ ನೌಕರರು ದಿನಾಂಕ : 23-7-2010 ರಂದು ದೋಷಾರೋಪಣಾ ಪಟ್ಟಿಯ ಸ್ವೀಕರಿಸಿರುತ್ತಾರೆ. ಓದಲಾದ ಕ್ರ.ಸಂ. (5) ರಲ್ಲಿ ಶ್ರೀ ಸಿ.ಎಸ್. ಮಲ್ಲಿಕಾರ್ಜುನ, ವಾಹನ ಚಾಲಕರು ಮನವಿ/ಸಮಜಾಯಿಷಿ ಸಲ್ಲಿಸಿ ಅನಾರೋ ಕಾರಣದಿಂದಾಗಿ ಗೈರು ಹಾಜರಾಗಿರುವುದಾಗಿ ತಿಳಿಸಿದ್ದು ಈ ಸಂಬಂಧ ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿರುವುದಿಲ್ಲ. ಸದರಿಯ ನಿಲಂಬನಾ ಅವಧಿ 6 ತಿಂಗಳು ಮೀರಿರುವುದರಿಂದ ಇವರ ವಿರುದ್ಧದ ಆರೋಪಗಳ ಬಗ್ಗೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತ್ತ ತೆರವುಗೊಳಿಸಿ ಓದಲಾದ ಕ್ರ. ಸಂ. (6) ರಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಮಾಗಡಿ ಇಲ್ಲಿ ಖಾಲಿ ಇರುವ ವಾಹನ ಚಾಲಕರ ಹು ಮರುನೇಮಕಾತಿ ಮಾಡಿ ಆದೇಶಿಸಲಾಗಿದೆ. ಸದರಿ ನೌಕರರು ದೋಷಾರೋಪಣೆ ಪಟ್ಟಿಗೆ ಸಲ್ಲಿಸಿದ ಸಮಜಾಯಿಷಿ ಸಮರ್ಪಕವಾಗಿಲ್ಲದ ಕಾರಣ ಪ್ರಕರಣ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಯಲು ಓದಲಾದ ಕ್ರ.ಸಂ. (7)ರಲ್ಲಿ ವಿಚಾರಣಾಧಿಕಾರಿ ಹಾಗೂ ಮಂಡನಾಧಿಕಾರಿಗಳನ್ನು ನೇಮಿಸಲಾಯಿ ವಿಚಾರಣಾಧಿಕಾರಿಗಳು ನಿಯಮಾನುಸಾರ ವಿಚಾರಣೆ ನಡೆಸಿ ಓದಲಾದ ಕ್ರ.ಸಂ. (8) ರಲ್ಲಿ ವಿಚಾರಣಾ ವರದಿ ಸಲ್ಲಿಸಿರುತ್ತಾರೆ. ವಿಚಾರಣಾ ವರದಿಯ ಆರೋಪ ಸಾಬೀತಾಗಿದೆ ಎಂದು ನಿರ್ಣಯ ನೀಡಿರುವುದರಿಂದ ಓದಲಾದ ಕ್ರ.ಸಂ. (9)ರಲ್ಲಿ ಆಪಾದಿತ/ನೌಕರರಿಗೆ ವಿಚಾರಣಾ ವರದಿಯೊಂದಿಗೆ 2 ಕಾರಣ ಕೇಳುವ ಸೂಚನಾ ಪತ್ರವನ್ನು ಜಾರಿ ಮಾಡಲಾಯಿತು. ಇದನ್ನು ಸ್ವೀಕರಿಸಿ ಓದಲಾದ ಕ್ರ.ಸಂ. (10)ರಲ್ಲಿ ಆಪಾದಿತರು ಸ್ವೀಕೃತಿ ಸಲ್ಲಿಸಿರುತ್ತ ಆದರೆ ಸಾಕಷ್ಟು ಕಾಲಾವಕಾಶ ನೀಡಿದ್ದರೂ ಯಾವುದೇ ಲಿಖಿತ ಹೇಳಿಕೆಯನ್ನು ಸಲ್ಲಿಸಿರುವುದಿಲ್ಲ. ವಿಚಾರಣಾ ವರದಿಯಲ್ಲಿ ಆರೋ ಸಾಬೀತಾಗಿರುವುದರಿಂದ ಸದರಿಯವರನ್ನು ಆರೋಪಿ ಎಂದು ಪರಿಗಣಿಸಿ ದಂಡನೆ ವಿಧಿಸಲು ನಿರ್ಧರಿಸಿ ಈ ಕೆಳಕಂಡ ಆದೇಶ ಹೊರಡಿಸಲಾಗಿದೆ.

ಈ ಕೆಳಗೆ ಸಹಿ ಮಾಡಿರುವ ಡಾ. ಕೆ.ವಿ.ಸರ್ವೇಶ್, ಕೃಷಿ ನಿರ್ದೇಶಕರು ಹಾಗು ಶಿಸ್ತು ಪ್ರಾಧಿಕಾರಿ, ಬೆಂಗಳೂರು ಆದ ನಾನು ಮೇ ವಿವರಿಸಿರುವ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಶ್ರೀ ಸಿ.ಎಸ್. ಮಲ್ಲಿಕಾರ್ಜುನ, ವಾಹನ ಚಾಲಕರು, ಸಹಾಯಕ ಕೃಷಿ ನಿರ್ದೇಶಕರ ಕಛೇ ಮಾಗಡಿ ಇವರನ್ನು ಆರೋಪಿ ಎಂದು ಪರಿಗಣಿಸಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 195 ನಿಯಮ 8 (iv) ರ ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರದ ಸೇವೆಯಿಂದ "ಕಡ್ಡಾಯ ನಿವೃತ್ತಿಗೊಳಿಸಿ" ಆದೇಶಿಸಿರುತ್ತೇನೆ.

ಸದರಿಯವರ ನಿಲಂಬನಾ ಅವಧಿಯನ್ನು ನಿಲಂಬನಾ ಅವಧಿ ಎಂದು ಪರಿಗಣಿಸಿ ಆದೇಶಿಸಿರುತ್ತೇನೆ.

ಅನಧಿಕೃತ ಗೈರು ಹಾಜರಿ ಅವಧಿಯನ್ನು ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸಿ ಆದೇಶಿಸಿರುತ್ತೇನೆ.

ಡಾ. ಕೆ.ವಿ. ಸರ್ವೇಶ್
ಕೃಷಿ ನಿರ್ದೇಶಕರು ಹಾಗೂ
ಶಿಸ್ತು ಪ್ರಾಧಿಕಾರಿಗಳು.

ಪಿ.ಆರ್. 232

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಒಇ 212 ಪೊಸಿಪ 2011, ಬೆಂಗಳೂರು, ದಿನಾಂಕ : 16-2-2012.

ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ : ಹೆಚ್‌ಡಿ 88 ಪಿಇಜಿ 1998 ದಿನಾಂಕ : 10-12-1999 ರಲ್ಲಿ ಕರ್ನಾಟಕ ರಾಜ್ಯ ಪೊಲೀ ಇಲಾಖೆಯ ಡಿವೈ.ಎಸ್.ಪಿ. (ಎಫ್.ಪಿ.ಬಿ.) ವೃಂದದಲ್ಲಿ 2-12-1996ಕ್ಕೆ ಅಂತ್ಯಗೊಂಡಂತೆ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ತದನಂತರ ಅವಧಿಯಲ್ಲಿ ಯಾವುದೆ ತಾತ್ಕಾಲಿಕ/ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿರುವುದಿಲ್ಲ. ಆದ್ದರಿಂದ ದಿನಾಂಕ : 2-12-1996 ರಿಂದ ದಿನಾಂಕ 1-1-2011 ರ ವರೆಗೆ ನೇಮಕಾತಿ ಹೊಂದಿದ ಅಧಿಕಾರಿಗಳನ್ನು ಒಳಗೊಂಡಂತೆ ಡಿವೈ.ಎಸ್.ಪಿ. (ಎಫ್.ಪಿ.ಬಿ.) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠ ಪಟ್ಟಿಯನ್ನು ಅನುಬಂಧಕ್ಕೆ ಲಗತ್ತಿಸಿದಂತೆ ಪ್ರಕಟಿಸಲಾಗಿದೆ. ಅನುಬಂಧದಲ್ಲಿ ನಮೂದಿಸಿದ ಅಧಿಕಾರಿಗಳ ಜೇಷ್ಠತೆ : ಸೇವಾ ವಿವರಗಳ ಕುರಿತ ಯಾವುದಾದರೂ ಆಕ್ಷೇಪಣೆ/ಸಲಹೆಗಳಿದ್ದಲ್ಲಿ ಅವುಗಳನ್ನು ಲಿಖಿತವಾಗಿ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಒಳಾಡಳಿತ ಇಲಾಖೆ, ವಿಧಾನ ಸೌ ಬೆಂಗಳೂರು ರವರಿಗೆ ಸದರಿ ಅಧಿಸೂಚನೆ ಗೆಜೆಟ್‌ನಲ್ಲಿ ಪ್ರಕಟಿಸಿದ ದಿನಾಂಕದಿಂದ 30 ದಿನಗಳಲ್ಲಿ ಸಲ್ಲಿಸತಕ್ಕದ್ದು. ತದನಂತರದ ಅವಧಿಯಲ್ಲಿ ಬಂದಂ ಸಲಹೆ/ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ನಿಗಧಿತ ಅವಧಿಯಲ್ಲಿ ಬಂದಂ ಸಲಹೆ/ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮಗೊಳಿಸಿದ ಜೇಷ್ಠತಾ ಪಟ್ಟಿಯನ್ನು ಅನುಬಂಧಕ್ಕೆ ಲಗತ್ತಿಸಿದಂತೆ ಪ್ರಕಟಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್. ರವಿಪ್ರಕಾಶ್
ಸರ್ಕಾರದ ಅಧೀನ ಕಾರ್ಯದರ್ಶಿ
ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು).

ANNEXURE

Final Gradation List of Dy SP (FPB) as on 1-1-2011

Sl. No.	Name Sriyuths	Date of Birth	Date of Entry into service	Date of Promotion	Date of report in Promotion post	Caste SC/ST	Remarks
1	C.K. Nanaiah	2-4-1945	11-5-1970	24-3-1995	24-3-1995		Promoted & Retired
2	M. Narasimhaiah	2-4-1952	20-10-1975	24-3-1995	24-3-1995	SC	Promoted
3	I.S. Enner	1-6-1946	11-5-1970	1-12-1999	17-12-1999		Retired
4	B.N. Chougule	1-3-1943	11-5-1970	1-12-1999	20-12-1999		Retired
5	H.T. Shankarappa	6-10-1945	11-5-1970	1-12-1999	24-12-1999		Retired
6	H.V. Deshpande	25-7-1947	11-5-1970	1-12-1999	17-1-2000		Retired
7	T.S. Nagaraj	20-8-1945	11-5-1970	1-12-1999	23-12-1999		Retired
8	Chandrashekar Kalyan	18-12-1950	20-10-1975	23-10-2001	8-12-2001		Retired
9	B.C. Shankar	2-11-1943	11-5-1970	17-11-2001	20-11-2001		Retired
10	Thammanna	20-4-1952	20-10-1975	28-3-2002	1-4-2002		
11	Jayateerth R. Koty	1-1-1952	20-10-1975	28-3-2002	1-4-2002		
12	S.A. Khader	12-8-1950	20-10-1975	7-2-2004	12-2-2004		Retired
13	A.M. Kulkarni	1-5-1950	20-10-1975	7-2-2004	23-2-2004		Retired
14	R. Ramesh	3-10-1949	5-11-1977	7-2-2004	12-2-2004	SC	Retired
15	Inayathulla Khan	1-1-1949	20-10-1975	27-7-2004	27-7-2004		Retired
16	G.N. Varikar	14-2-1952	20-10-1975	27-4-2006 13-2-2008	27-4-2006 13-2-2008		Retrospective Promotion with effect from 27-4-2006
17	K.R. Venkatesh	20-12-1954	5-11-1977	27-4-2006	4-5-2006		
18	R. Narayanappa	20-1-1950	5-11-1977	27-4-2006	8-5-2006		Retired
19	K.B. Balakrishna	4-3-1954	5-11-1977	27-4-2006	4-5-2006		
20	M. Prabhuswamy	5-6-1953	5-11-1977	27-4-2006	4-5-2006		
21	M.B. Somesh	2-10-1955	5-11-1977	27-4-2006	4-5-2006		
22	J.V. Vasu	3-7-1953	5-11-1977	6-11-2008	24-11-2008		
23	K.N. Krishnamurthy	1-1-1952	1-8-1979	6-11-2008	3-12-2008		
24	P. Prakash	28-5-1956	1-8-1979	6-11-2008	4-12-2008		

By Order and in the name of the Governor of Karnataka,

T.N. RAVIPRAKASH

Under Secretary to Government,

Home Department (Police Services).

P.R. 234

ಸಹಕಾರ ಇಲಾಖೆ

ಸಹಕಾರ ಸಂಘಗಳ ಉಪ ನಿಬಂಧಕರು, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಇವರ ಕಛೇರಿ,

ನಂ. ಡಿಆರ್‌ಡಿ : ಸಮಾಪನೆ : ಸಿಆರ್ : 41 : 2011-12, ದಿನಾಂಕ : 6-2-2012.

ವಿಷಯ: ಸ್ಥಗಿತಗೊಂಡಿರುವ ಕೋನಾಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ., ಮೊಳಕಾಲ್ಮೂರು ತಾಲ್ಲೂಕು ಇದನ್ನು 1959 ನೇ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 72 ಮತ್ತು 73 ರನ್ವಯ ಸಮಾಪನೆ ಬಗ್ಗೆ.

ಉಲ್ಲೇಖ:
1. ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಚಿತ್ರದುರ್ಗ ಉಪ ವಿಭಾಗ, ಚಿತ್ರದುರ್ಗ ಇವರ ಪತ್ರ ಸಂಖ್ಯೆ : ಸನಿ30/ಸಮಾಪನೆ/ಸಿಆರ್/86/2011-12, ದಿನಾಂಕ : ಇವರ 3-10-2011.
2. ಈ ಕಛೇರಿಯ ಸಮ ಸಂಖ್ಯೆ ಆದೇಶ ದಿನಾಂಕ : 6-1-2012.
3. ಸಹಕಾರ ಅಭಿವೃದ್ಧಿ ಅಧಿಕಾರಿಗಳು (ಪ್ರಭಾರ) ಮೊಳಕಾಲ್ಮೂರು ಇವರ ಕಛೇರಿಯ ಪತ್ರ ಸಂಖ್ಯೆ : ದಿನಾಂಕ : 25-1-2012.

ಪ್ರಸ್ತಾವನೆ :

ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಚಿತ್ರದುರ್ಗ ಉಪ ವಿಭಾಗ, ಚಿತ್ರದುರ್ಗ ಇವರು ಉಲ್ಲೇಖ (1) ರಲ್ಲಿ ಕಾಣಿಸಿದ ಪ್ರಸ್ತಾವ ಪ್ರಕಾರ ಕೋನಾಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ. ಮೊಳಕಾಲ್ಮೂರು ತಾಲ್ಲೂಕು ಸಂಘದ ನೋಂದಣಿ ಸಂಖ್ಯೆ ಸನಿ/30/ಆರ್‌ಎಸ್/ಸಿಆರ್/39/36284/2007-08, ದಿನಾಂಕ : 17-2-2008 ರಂದು ಮಾಡಿದ್ದು, ಈ ಸಂಘದ ಕಾರ್ಯ ಚಟುವಟಿಕೆಗಳು ಅನೇ ವರ್ಷಗಳಿಂದ ಸ್ಥಗಿತಗೊಂಡಿರುತ್ತದೆ. ಸಂಘದ ಆಡಳಿತ ಸಮಿತಿಯವರು ಸಂಘದ ಅಭಿವೃದ್ಧಿ ಬಗ್ಗೆ ಗಮನಹರಿಸುವಲ್ಲಿ ವಿಫಲರಾಗಿರುತ್ತಾರೆ ಮತ್ತ ಸಂಘವನ್ನು ಪುನಃಶ್ಚೇತನಗೊಳಿಸುವಲ್ಲಿ ಆಸಕ್ತಿ ಇರುವುದಿಲ್ಲವೆಂದು ಪ್ರಸ್ತಾವನೆ ಸಲ್ಲಿಸಿ, ಸಂಘವನ್ನು ಸಮಾಪನೆಗೊಳಿಸಲು ಕೋರಿರುತ್ತಾರೆ. ಈ ಬ ಉಲ್ಲೇಖ (2) ರ ನೋಟೀಸನ್ನು ಈ ಕಛೇರಿಯಿಂದ ನೀಡಿದ್ದು, ಸಂಘದ ಆಡಳಿತ ಮಂಡಳಿಯವರಿಗೆ ನೋಟೀಸು ಜಾರಿ ಮಾಡಿ ಸ್ವೀಕೃತಿ ಉಲ್ಲೇಖ (3 ರಲ್ಲಿ ಈ ಕಛೇರಿಗೆ ಸಲ್ಲಿಸಿರುತ್ತಾರೆ. ಆದಾಗ್ಯೂ ಸಂಘದ ನಿರ್ದೇಶಕರುಗಳು ಈ ಕಛೇರಿಯ ನೋಟೀಸ್‌ನ್ನು ಯಾವುದೇ ಸಮಜಾಯಿಷಿ ಅಥವ ಪ್ರತಿಕ್ರಿಯೆಯನ್ನು ನೀಡದೇ ನಿರುತ್ಸಾಹ ತೋರಿಸಿರುತ್ತಾರೆ. ಈ ಸಂಘದಿಂದ ಸಂಘದ ಸದಸ್ಯರಿಗೆ ಯಾವ ರೀತಿಯ ಪ್ರಯೋಜನವೂ ದೊರೆಯುತ್ತಿಲ್ಲ ಇದರಿಂದ ಸಂಘವು ಪುನಃಶ್ಚೇತನಗೊಳಿಸುವ ಹಂತವನ್ನು ಮೀರಿರುತ್ತದೆ. ಆದ್ದರಿಂದ ಸಂಘವನ್ನು ಸಮಾಪನೆಗೊಳಿಸುವುದೇ ಸೂಕ್ತವೆಂದು ಅಭಿಪ್ರಾಯ ಪಟ್ಟು ಈ ಕೆಳಕಂಡ ಆದೇಶವನ್ನು ಹೊರಡಿಸಲಾಗಿದೆ.

ಆದೇಶ

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಹಾಗೂ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 72(2) ರನ್ವಯ ಸರ್ಕಾರ ಅಧಿಸೂಚನೆ ನಂ. ಸಿಓ 201 : ಸಿಎಲ್‌ಎಂ : 2010 ದಿನಾಂಕ : 17-2-2011 ಪ್ರಕಾರ ದತ್ತವಾದ ಅಧಿಕಾರದನ್ವಯ ಇಲ್ಯಾಸ್ ಉಲ್ಲಾ ಷರೀಫ್ ಸಹಕಾ ಸಂಘಗಳ ಉಪನಿಬಂಧಕರು, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಆದ ನಾನು ದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ, ಸ್ಥಗಿತಗೊಂಡಿರುವ ಕೋನಪು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ. ಮೊಳಕಾಲ್ಮೂರು ತಾಲ್ಲೂಕು ಇದನ್ನು ಸಮಾಪನೆಗೊಳಿಸಿ, ಕರ್ನಾಟಕ ಸಹಕಾರ ಸಂಘಗಳ ಕಾಯ 1959 ಕಲಂ 73(1) ಅನ್ವಯ ಸಹಕಾರ ಸಂಘಗಳ ನಿರೀಕ್ಷಕರು, ಮೊಳಕಾಲ್ಮೂರು ತಾಲ್ಲೂಕು ಇವರನ್ನು ಸಂಘದ ಸಮಾಪನಾಧಿಕಾರಿಯನ್ನಾಗಿ ಅಧಿ ಪ್ರಭಾರದಲ್ಲಿ ನೇಮಿಸಿರುತ್ತೇನೆ. ಸಮಾಪನಾಧಿಕಾರಿಯು ಸಂಘದ ವಿಶಿಷ್ಟ ಪ್ರಭಾರವನ್ನು ಮತ್ತು ಸಂಘದ ಆಸ್ತಿಗಳನ್ನು ಸಂಘದ ಕಾರ್ಯದರ್ಶಿ ಅಥವ ಸಂಘದ ಪ್ರಭಾರ ಹೊಂದಿದ ಯಾವುದೇ ವ್ಯಕ್ತಿಯಿಂದ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 73(1) ಮತ್ತು 74 ರ ನಿಯಮದ ಪ್ರಕಾ ಪಡೆದುಕೊಳ್ಳತಕ್ಕದ್ದು.

ನನ್ನ ಸ್ವ ಸಹಿ ಮತ್ತು ಕಛೇರಿಯ ಮೊಹರಿನೊಂದಿಗೆ ಈ ದಿನಾಂಕ 6-2-2012 ರಂದು ಈ ಆದೇಶವನ್ನು ಹೊರಡಿಸಿರುತ್ತೇನೆ.

ಪಿ.ಆರ್. ನಂ. 238

ಸಹಕಾರ ಸಂಘಗಳ ಉಪ ನಿಬಂಧಕರು,
ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.

ಸಹಕಾರ ಇಲಾಖೆ

ಸಹಕಾರ ಸಂಘಗಳ ಉಪ ನಿಬಂಧಕರು, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಇವರ ಕಛೇರಿ,

ನಂ. ಡಿಆರ್‌ಡಿ : ಎಲ್‌ಕ್ಯೂಡಿ : ಸಿಆರ್ : 76 : 2010-11, ದಿನಾಂಕ : 9-2-2012.

ವಿಷಯ: ಸ್ಥಗಿತಗೊಂಡಿರುವ ದೊಡ್ಡಉಲ್ಲಾರ್ತಿ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಚಳ್ಳಕೆರೆ ತಾಲ್ಲೂಕು ಇದನ್ನು 1959 ನೇ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 72 ಮತ್ತು 73 ರನ್ವಯ ಸಮಾಪನೆ ಬಗ್ಗೆ.

ಉಲ್ಲೇಖ:
1. ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಚಿತ್ರದುರ್ಗ ಇವರ ಪತ್ರ ಸಂಖ್ಯೆ : ಸನಿ30/ಸಮಾಪನೆ/ಸಿಆರ್/36/2010-11, ದಿನಾಂಕ : 16-11-2010.
2. ಈ ಕಛೇರಿಯ ಕಾರಣ ಕೇಳಿ ನೋಟೀಸು ಸಮ ಸಂಖ್ಯೆ : ದಿನಾಂಕ : 19-11-2010.

ಪ್ರಸ್ತಾವನೆ :

ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಚಿತ್ರದುರ್ಗ ಉಪ ವಿಭಾಗ, ಚಿತ್ರದುರ್ಗ ಇವರು ಉಲ್ಲೇಖ (1) ರಲ್ಲಿ ಕಾಣಿಸಿದ ಪ್ರಸ್ತಾವನೆ ಪ್ರಕಾರ ದೊಡ್ಡಉಳ್ಳಾರ್ತಿ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಚಳ್ಳಕೆರೆ ತಾಲ್ಲೂಕು ಸಂಘದ ನೋಂದಣಿ ಸಂಖ್ಯೆ : ಸನಿ/30/ಆರ್‌ಎಸ್‌ಆರ್/16748/2005-06, ದಿನಾಂಕ : 15-3-1969 ಈ ಸಂಘದ ಕಾರ್ಯ ಚಟುವಟಿಕೆಗಳು ಅನೇಕ ವರ್ಷಗಳಿಂದ ಸ್ಥಗಿತಗೊಂಡಿರುತ್ತದೆ. ಸಂಘದ ಆಡಳಿತ ಸಮಿತಿಯವರು ಸಂಘದ ಅಭಿವೃದ್ಧಿ ಬಗ್ಗೆ ಗಮನಹರಿಸುವಲ್ಲಿ ವಿಫಲರಾಗಿರುತ್ತಾರೆ ಮತ್ತು ಸಂಘವನ್ನು ಪುನಃಶ್ಚೇತನಗೊಳಿಸುವಲ್ಲಿ ಆಸಕ್ತಿ ಇರುವುದಿಲ್ಲವೆಂದು ಪ್ರಸ್ತಾವನೆ ಸಲ್ಲಿಸಿ, ಸಂಘವನ್ನು ಸಮಾಪನೆಗೊಳಿಸಲು ಕೋರಿರುತ್ತಾರೆ. ಈ ಬಗ್ಗೆ ಉಲ್ಲೇಖ (2) ರ ನೋಟೀಸನ್ನು ಈ ಕಛೇರಿಯಿಂದ ನೀಡಿದ್ದು, ಸಂಘದ ಆಡಳಿತ ಮಂಡಳಿಯವರಿಗೆ ನೋಟೀಸು ಜಾರಿ ಮಾಡಿ ಸ್ವೀಕೃತಿ ಈ ಕಛೇರಿಗೆ ತಲುಪಿದ್ದು, ಆದಾಗ್ಯೂ ಯಾವುದೇ ಸಮಜಾಯಿಷಿ ಅಥವಾ ಪ್ರತಿಕ್ರಿಯೆಯನ್ನು ನೀಡದೇ ನಿರುತ್ಸಾಹ ತೋರಿಸಿರುತ್ತಾರೆ. ಈ ಸಂಘದಿಂದ ಸಂಘದ ಸದಸ್ಯರಿಗೆ ಯಾವ ರೀತಿಯ ಪ್ರಯೋಜನವೂ ದೊರೆಯುತ್ತಿಲ್ಲ, ಇದರಿಂದ ಸಂಘವು ಪುನಃಶ್ಚೇತನಗೊಳಿಸುವ ಹಂತವನ್ನು ಮೀರಿರುತ್ತದೆ. ಸಂಘವನ್ನು ಇದೇ ರೀತಿ ಮುಂದುವರಿಸಲು ಬಿಟ್ಟಲ್ಲಿ ಸಂಘವು ಇನ್ನಷ್ಟು ಅಧೋಗತಿಗೆ ಹೋಗುವ ಸಂಭವವಿರುವುದರಿಂದ ಸಮಾಪನೆಗೊಳಿಸುವುದೇ ಸೂಕ್ತವೆಂದು ಅಭಿಪ್ರಾಯ ಪಟ್ಟು ಈ ಕೆಳಕಂಡ ಆದೇಶವನ್ನು ಹೊರಡಿಸಲಾಗಿದೆ.

ಆದೇಶ

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಹಾಗೂ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 72(2) ರನ್ವಯ ಸರ್ಕಾರದ ಅಧಿಸೂಚನೆ ನಂ. ಸಿಓ 201 : ಸಿಎಲ್‌ಎಂ : 2010, ಬೆಂಗಳೂರು ದಿನಾಂಕ : 17-2-2011 ಪ್ರಕಾರ ದತ್ತವಾದ ಅಧಿಕಾರದನ್ವಯ ಇಲ್ಯಾಸ್ ಉಲ್ಲಾ ಷರೀಫ್ ಸಹಕಾರ ಸಂಘಗಳ ಉಪನಿಬಂದಕರು, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಆದ ನಾನು ದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ, ಸ್ಥಗಿತಗೊಂಡಿರುವ ದೊಡ್ಡಉಳ್ಳಾರ್ತಿ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಚಳ್ಳಕೆರೆ ತಾಲ್ಲೂಕು ಇದನ್ನು ಸಮಾಪನೆಗೊಳಿಸಿ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 73(1) ಅನ್ವಯ ಸಹಕಾರ ಅಭಿವೃದ್ಧಿ ಅಧಿಕಾರಿ, ಚಳ್ಳಕೆರೆ ತಾಲ್ಲೂಕು ಇವರನ್ನು ಸಂಘದ ಸಮಾಪನಾಧಿಕಾರಿಯನ್ನಾಗಿ ಅಧಿಕ ಪ್ರಭಾರದಲ್ಲಿ ನೇಮಿಸಿರುತ್ತೇನೆ. ಸಮಾಪನಾಧಿಕಾರಿಯು ಸಂಘದ ವಿಶಿಷ್ಟ ಪ್ರಭಾರವನ್ನು ಮತ್ತು ಸಂಘದ ಆಸ್ತಿಗಳನ್ನು ಸಂಘದ ಕಾರ್ಯದರ್ಶಿ ಅಥವಾ ಸಂಘದ ಪ್ರಭಾರ ಹೊಂದಿದ ಯಾವುದೇ ವ್ಯಕ್ತಿಯಿಂದ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 73(1) ಮತ್ತು 74 ರ ನಿಯಮದ ಪ್ರಕಾರ ಪಡೆದುಕೊಳ್ಳತಕ್ಕದ್ದು.

ನನ್ನ ಸ್ವ ಸಹಿ ಮತ್ತು ಕಛೇರಿಯ ಮೊಹರಿನೊಂದಿಗೆ ಈ ದಿನಾಂಕ 9-2-2012 ರಂದು ಈ ಆದೇಶವನ್ನು ಹೊರಡಿಸಿರುತ್ತೇನೆ.

ಸಹಕಾರ ಸಂಘಗಳ ಉಪ ನಿಬಂಧಕರು,
ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.

ಪಿ.ಆರ್. 239

ಸಹಕಾರ ಇಲಾಖೆ

ಸಹಕಾರ ಸಂಘಗಳ ನಿಬಂಧಕರ ಕಛೇರಿ, ನಂ. 1, ಆಲಿ ಆಸ್ಕರ್ ರಸ್ತೆ, ಬೆಂಗಳೂರು-560052

ವಿಷಯ: ಸಮಾಪನೆಗೊಂಡ ಬೆಳಗಾವಿ ಜಿಲ್ಲಾ ಮೋಟಾರ್ ವರ್ಕರ್ಸ್ ಇಂಡಸ್ಟ್ರಿಯಲ್ ಸಹಕಾರ ಸಂಘ ನಿ., ಬೆಳಗಾವಿ ಇದರ ನೋಂದಣಿ ರದ್ದತಿ ಕುರಿತು.

ಉಲ್ಲೇಖ: ಸಹಕಾರ ಸಂಘಗಳ ಉಪ ನಿಬಂಧಕರು, ಬೆಳಗಾವಿ ಇವರ ಪತ್ರ ಸಂಖ್ಯೆ : Bಆರ್‌ಎಲ್/ಆರ್‌ಎಸ್‌ಆರ್/ನೊರ/50/85-86, ದಿನಾಂಕ : 27-12-2011.

ಪ್ರಸ್ತಾವನೆ :

ಬೆಳಗಾವಿ ಜಿಲ್ಲಾ ಮೋಟಾರ್ ವರ್ಕರ್ಸ್ ಇಂಡಸ್ಟ್ರಿಯಲ್ ಸಹಕಾರ ಸಂಘ ನಿ., ಬೆಳಗಾವಿ ಈ ಸಂಘವನ್ನು ಸಮಾಪನೆಗೊಳಿಸಲಾಗಿದ್ದು, ಸದರಿ ಸಂಘದ ನೋಂದಣಿ ಸಂಖ್ಯೆಯನ್ನು ರದ್ದುಪಡಿಸಲು ಸಹಕಾರ ಸಂಘಗಳ ಉಪನಿಬಂಧಕರು, ಬೆಳಗಾವಿ ರವರು ಉಲ್ಲೇಖಿತ ಪತ್ರದ ಮೂಲಕ ಪ್ರಸ್ತಾವೆಯನ್ನು ಸಲ್ಲಿಸಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದ್ದು, ಸಂಘದ ಅಡಾವೆ ಪತ್ರಿಕೆ ದಿನಾಂಕ : 31-3-2004ರ ಅಂತ್ಯಕ್ಕೆ ಶೂನ್ಯವಾಗಿದ್ದು, 2004-05 ರಿಂದ 2009-10ರ ಅವಧಿಯಲ್ಲಿ ಯಾವುದೇ ವ್ಯವಹಾರ ಇಲ್ಲದಿರುವುದರಿಂದ, ದಿನಾಂಕ : 31-3-2004 ರ ಅಡಾವೆ ಶೂನ್ಯವಿರುವುದು ದಿನಾಂಕ : 31-3-2010ರವರೆಗೆ ಮುಂದುವರೆದಿರುತ್ತದೆ. ದಿನಾಂಕ : 31-3-2004ಕ್ಕೆ ಸದರಿ ಸಂಘದ ಆಸ್ತಿ ಹೊಣೆ ಶೂನ್ಯವಿರುವುದರಿಂದ ಸಂಘದ ನೋಂದಣಿ ರದ್ದತಿಗೆ ಕ್ರಮವಿಡಲು ಸಹಕಾರ ಸಂಘಗಳ ಹಿರಿಯ ಲೆಕ್ಕ ಪರಿಶೋಧಕರು, ಬೆಳಗಾವಿರವರು ಶಿಫಾರಸ್ಸು ಮಾಡಿರುತ್ತಾರೆ. ಸಂಘಕ್ಕೆ ಬರತಕ್ಕ ಹಾಗೂ ಕೊಡತಕ್ಕ ಬಾಬುಗಳು ಏನೂ ಇಲ್ಲದಿರುವುದರಿಂದ ಸದರಿ ಸಂಘದ ನೋಂದಣಿ ಸಂಖ್ಯೆ : 185/37-1948 ದಿನಾಂಕ : 25-5-1948 ಇದನ್ನು

ರದ್ದುಗೊಳಿಸಲು, ಸದರಿ ಸಂಘದ ಸಮಾಪಕರು ತಮ್ಮ ದಿನಾಂಕ : 21-12-2011 ರ ಸಭಾ ನಡವಳಿಯಲ್ಲಿ ತೀರ್ಮಾನಿಸಿರುತ್ತಾರೆ. ಈ ಕುರಿತು ಸಹಕಾ ಸಂಘಗಳ ಉಪನಿಬಂಧಕರು, ಬೆಳಗಾವಿ ರವರು ಶಿಫಾರಸ್ಸು ಮಾಡಿ ಪ್ರಸ್ತಾವೆ ಸಲ್ಲಿಸಿರುತ್ತಾರೆ.

ಮೇಲ್ಕಂಡ ಅಂಶಗಳನ್ನು ಪರಿಗಣಿಸಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಕೆಳಗಿನಂತೆ ಆದೇಶ ಹೊರಡಿಸಲಾಗಿದೆ.

ಸಂಖ್ಯೆ : ಅನಿ/ಕೈಸಸಂ-1/83/ಸಮಾಪನೆ/2011-12, ದಿನಾಂಕ : 21-2-2012.

ಆದೇಶ

ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳನ್ನು ಪರಿಗಣಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿಒ/139/ಸಿಎಲ್ಎಂ/2010, ದಿನಾಂಕ : 4-7-20 ರಂತೆ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 75ರಡಿಯಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ, ಸಮಾಪನೆಗೊಂಡ ಬೆಳಗಾವಿ ಜಿ ಮೋಟಾರ್ಸ್ ವರ್ಕರ್ಸ್ ಇಂಡಸ್ಟ್ರಿಯಲ್ ಸಹಕಾರ ಸಂಘ ನಿಯಮಿತ, ಬೆಳಗಾವಿ ಇದರ ನೋಂದಣಿ ಸಂಖ್ಯೆ : 185/37/1948 ದಿನಾಂಕ : 25-5-194 ಇದನ್ನು ರದ್ದುಗೊಳಿಸುತ್ತೇನೆ. ಈ ರದ್ಧತಿ ಆದೇಶ ದಿನಾಂಕದಿಂದ ಸದರಿ ಸಂಘದ ಚಟುವಟಿಕೆಗಳು ನಿಂತು ಹೋಗಿರುತ್ತವೆಂದು ಭಾವಿಸತಕ್ಕದ್ದು ಮತ್ತು ಈ ಸಂಘವು ಅಸ್ತಿತ್ವದಲ್ಲಿ ಇಲ್ಲವೆಂದು ಪರಿಗಣಿಸತಕ್ಕದ್ದು. ಹಾಗೂ ಎಲ್ಲಾ ದಸ್ತಾವೇಜುಗಳನ್ನು ಸಂಬಂಧಿಸಿದ ಸಹಕಾರ ಸಂಘಗಳ ಉಪನಿಬಂಧಕರು ಬೆಳಗಾವಿ ರವರಿಗೆ ಹಸ್ತಾಂತರಿಸಲು ಸಮಾಪಕರಿಗೆ ನಿರ್ದೇಶಿಸಲಾಗಿದೆ.

ಈ ಆದೇಶವನ್ನು ದಿನಾಂಕ : 21-2-2012 ರಂದು ನನ್ನ ಸಹಿ ಮತ್ತು ಕಛೇರಿ ಮುದ್ರೆಯೊಂದಿಗೆ ಹೊರಡಿಸಲಾಗಿದೆ.

ಆರ್.ಎಸ್. ಹುಚ್ಚಾಚಾರಿ
ಸಹಕಾರ ಸಂಘಗಳ ಅಪರ ನಿಬಂಧಕರು
(ಕೈಗಾರಿಕೆ ಮತ್ತು ಹೈನುಗಾರಿಕೆ)

ಪಿ.ಆರ್. 240

COMMERCIAL TAXES DEPARTMENT

PROCEEDINGS OF THE COMMISSIONER OF COMMERCIAL TAXES, (KARNATAKA), BANGALORE-CLARIFICATION UNDER SECTION 12(7) OF THE KARNATAKA TAX ON ENTRY OF GOODS ACT, 1979

Sub : KTEG Act, 1979-clarification on applicability of entry tax on Diamond segments.

Ref: Application dated : 9-12-2011 of Shri Satnamsingh Nagi, prop., M/s Shri Sai Trading Co.. Hungund-TIN 29830801309.

In the application cited above, M/s Shri Sai Trading Co., Hungund, has sought clarification regarding the applicability of entry tax on Diamond segments.

2. Section 12(7) of the Karnataka Tax on Entry of Goods Act, 1979 empowers the Commissioner of Commercial Taxes t clarify the rate of tax payable under the Act, if he considers it necessary or expedient so to do, for the purpose of maintainin uniformity in the work of assessments and collection of revenue. It is examined and found that the clarification requested by th petitioner is within the scope of the aforesaid provision and it is necessary that the clarification be issued for the purpose o maintaining uniformity in the work of assessments and collection of revenue.

3. Hence, the following clarification is issued.

CLARIFICATION NO. KTEG/CLR/CR-21/2011-12, DATED 18-2-2012.

It is clarified that Diamond segments are liable to entry tax at 2% as per Sl.No. 7 of the Notification No. FD 11 CET 2002, dated 30-3-2002.

PRADEEP SINGH KHAROLA
Commissioner of Commercial Taxes,
(Karnataka) Bangalore.

P.R. 252

ಸಹಕಾರ ಇಲಾಖೆ

ಸಹಕಾರ ಸಂಘಗಳ ಉಪ ನಿಬಂಧಕರು, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಇವರ ಕಛೇರಿ

ನಂ. ಡಿಆರ್‌ಡಿ : ಎಲ್‌ಕ್ಯೂಡಿ : ಸಿಆರ್ : : 2011-12, ದಿನಾಂಕ : 17-2-2012.

ವಿಷಯ: ಸ್ಥಗಿತಗೊಂಡಿರುವ ಪಿ. ಮಹಾದೇವಪುರ ರೇಷ್ಮೆ ಬೆಳೆಗಾರರ ಹಾಗೂ ನೂಲು ಬಿಚ್ಚುವವರ ಕೈಗಾರಿಕಾ ಸಹಕಾರ ಸಂಘ ನಿ., ಪಿ. ಮಹಾದೇವಪುರ, ಚಳ್ಳಕೆರೆ ತಾಲ್ಲೂಕು ಇದನ್ನು 1959 ನೇ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 72 ಮತ್ತು 73 ರನ್ವಯ ಸಮಾಪನೆ ಬಗ್ಗೆ.

ಉಲ್ಲೇಖ: 1. ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಚಿತ್ರದುರ್ಗ ಇವರ ಪತ್ರ ಸಂಖ್ಯೆ : ಸನಿ30/ಸಮಾಪನೆ/ಸಿಆರ್/05/2010-11, ದಿನಾಂಕ : 21-10-2010.

2. ಈ ಕಛೇರಿಯ ಕಾರಣ ಕೇಳಿ ನೋಟೀಸು ಸಮ ಸಂಖ್ಯೆ : ದಿನಾಂಕ : 27-10-2010.

ಪ್ರಸ್ತಾವನೆ :

ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಚಿತ್ರದುರ್ಗ ಉಪ ವಿಭಾಗ, ಚಿತ್ರದುರ್ಗ ಇವರು ಉಲ್ಲೇಖ (1) ರಲ್ಲಿ ಕಾಣಿಸಿದ ಪ್ರಸ್ತಾವನೆ ಪ್ರಕಾರ ಪಿ. ಮಹಾದೇವಪುರ ರೇಷ್ಮೆ ಬೆಳೆಗಾರರ ಹಾಗೂ ನೂಲು ಬಿಚ್ಚುವವರ ಕೈಗಾರಿಕಾ ಸಹಕಾರ ಸಂಘ ನಿ., ಪಿ. ಮಹಾದೇವಪುರ, ಚಳ್ಳಕೆರೆ ತಾಲ್ಲೂಕು ಸಂಘದ ನೋಂದಣಿ ಸಂಖ್ಯೆ : ಸನಿ/ಎಆರ್‌ಸಿ/16760/1989-90, ದಿನಾಂಕ : 14-12-1989 ಈ ಸಂಘದ ಕಾರ್ಯ ಚಟುವಟಿಕೆಗಳು ಅನೇಕ ವರ್ಷಗಳಿಂದ ಸ್ಥಗಿತಗೊಂಡಿರುತ್ತದೆ. ಸಂಘದ ಆಡಳಿತ ಸಮಿತಿಯವರು ಸಂಘದ ಅಭಿವೃದ್ಧಿ ಬಗ್ಗೆ ಗಮನಹರಿಸುವಲ್ಲಿ ವಿಫಲರಾಗಿರುತ್ತಾರೆ ಮತ್ತು ಸಂಘವನ್ನು ಪುನಃಶ್ಚೇತನಗೊಳಿಸುವಲ್ಲಿ ಆಸಕ್ತಿ ಇರುವುದಿಲ್ಲವೆಂದು ಪ್ರಸ್ತಾವನೆ ಸಲ್ಲಿಸಿ, ಸಂಘವನ್ನು ಸಮಾಪನೆಗೊಳಿಸಲು ಕೋರಿರುತ್ತಾರೆ. ಈ ಬಗ್ಗೆ ಉಲ್ಲೇಖ (2) ರ ನೋಟೀಸನ್ನು ಈ ಕಛೇರಿಯಿಂದ ನೀಡಿದ್ದು, ಸಂಘದ ಆಡಳಿತ ಮಂಡಳಿಯವರಿಗೆ ನೋಟೀಸು ಜಾರಿ ಮಾಡಿ ಸ್ವೀಕೃತಿ ಈ ಕಛೇರಿಗೆ ತಲುಪಿದ್ದು ಆದಾಗ್ಯೂ ಯಾವುದೇ ಸಮಜಾಯಿಷಿ ಅಥವಾ ಪ್ರತಿಕ್ರಿಯೆಯನ್ನು ನೀಡದೇ ನಿರುತ್ಸಾಹ ತೋರಿಸಿರುತ್ತಾರೆ. ಈ ಸಂಘದಿಂದ ಸಂಘದ ಸದಸ್ಯರಿಗೆ ಯಾವ ರೀತಿಯ ಪ್ರಯೋಜನವೂ ದೊರೆಯುತ್ತಿಲ್ಲ, ಇದರಿಂದ ಸಂಘವು ಪುನಃಶ್ಚೇತನಗೊಳಿಸುವ ಹಂತವನ್ನು ಮೀರಿರುತ್ತದೆ. ಸಂಘವನ್ನು ಇದೇ ರೀತಿ ಮುಂದುವರಿಸಲು ಬಿಟ್ಟಲ್ಲಿ ಸಂಘವು ಇನ್ನಷ್ಟು ಅಧೋಗತಿಗೆ ಹೋಗುವ ಸಂಭವವಿರುವುದರಿಂದ ಸಮಾಪನೆಗೊಳಿಸುವುದೇ ಸೂಕ್ತವೆಂದು ಅಭಿಪ್ರಾಯ ಪಟ್ಟು ಈ ಕೆಳಕಂಡ ಆದೇಶವನ್ನು ಹೊರಡಿಸಲಾಗಿದೆ.

ಆದೇಶ

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಹಾಗೂ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 72(2) ರನ್ವಯ ಸರ್ಕಾರದ ಅಧಿಸೂಚನೆ ನಂ. ಸಿಓ 201 : ಸಿಎಲ್‌ಎಂ : 2010, ಬೆಂಗಳೂರು ದಿನಾಂಕ : 17-2-2011 ಪ್ರಕಾರ ದತ್ತವಾದ ಅಧಿಕಾರದನ್ವಯ ಇಲ್ಯಾಸ್ ಉಲ್ಲಾ ಷರೀಫ್ ಸಹಕಾರ ಸಂಘಗಳ ಉಪನಿಬಂಧಕರು, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಆದ ನಾನು ದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ, ಸ್ಥಗಿತಗೊಂಡಿರುವ ಪಿ. ಮಹಾದೇವಪುರ ರೇಷ್ಮೆ ಬೆಳೆಗಾರರ ಹಾಗೂ ನೂಲು ಬಿಚ್ಚುವವರ ಕೈಗಾರಿಕಾ ಸಹಕಾರ ಸಂಘ ನಿ., ಪಿ. ಮಹಾದೇವಪುರ, ಚಳ್ಳಕೆರೆ ತಾಲ್ಲೂಕು ಇದನ್ನು ಸಮಾಪನೆಗೊಳಿಸಿ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 73(1) ಅನ್ವಯ ಸಹಕಾರ ಅಭಿವೃದ್ಧಿ ಅಧಿಕಾರಿ, ಚಳ್ಳಕೆರೆ ತಾಲ್ಲೂಕು ಇವರನ್ನು ಸಂಘದ ಸಮಾಪನಾಧಿಕಾರಿಯನ್ನಾಗಿ ಅಧಿಕ ಪ್ರಭಾರದಲ್ಲಿ ನೇಮಿಸಿರುತ್ತೇನೆ. ಸಮಾಪನಾಧಿಕಾರಿಯು ಸಂಘದ ವಿಶಿಷ್ಟ ಪ್ರಭಾರವನ್ನು ಮತ್ತು ಸಂಘದ ಆಸ್ತಿಗಳನ್ನು ಸಂಘದ ಕಾರ್ಯದರ್ಶಿ ಅಥವಾ ಸಂಘದ ಪ್ರಭಾರ ಹೊಂದಿದ ಯಾವುದೇ ವ್ಯಕ್ತಿಯಿಂದ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 73(1) ಮತ್ತು 74 ರ ನಿಯಮದ ಪ್ರಕಾರ ಪಡೆದುಕೊಳ್ಳತಕ್ಕದ್ದು.

ನನ್ನ ಸ್ವ ಸಹಿ ಮತ್ತು ಕಛೇರಿಯ ಮೊಹರಿನೊಂದಿಗೆ ಈ ದಿನಾಂಕ 17-2-2012 ರಂದು ಈ ಆದೇಶವನ್ನು ಹೊರಡಿಸಿರುತ್ತೇನೆ.

ಸಹಕಾರ ಸಂಘಗಳ ಉಪ ನಿಬಂಧಕರು,
ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ.

ಪಿ.ಆರ್. 253

IN THE COURT OF COMMISSIONER FOR WORKMEN'S COMPENSATION BIDAR.

No. LOB/WCA/Cr. F 07/2012,

Applicants :		Respondents :
1. Nirmala W/o late. Vijaykumar Dabe. Age 36 yrs, Occup : Household R/o Dhannura-H Tq. Bhalki, Dist. Bidar. And 03 others.	V/s	1. Ruknuddin S/o Chand sab. Age : Major, Occup : Business, R/o Ashraya Colony, Basavaklyan. Dist. Bidar. 2. Sri. Ram. G.I. Co. Ltd., Satarpur Jaipur, Rajsthan.

PROCLAIMATION

Smt. Nirmala W/o. Late Vijaykumar R/o Dhannura H. Tq. Bhalki, Dist. Bidar, have filed application in this court claimin compensation stating that Late : Vijaykumar. Was Working as Driver. Under the Respondent No. I he met with an accident arising ou of and during the course of employment as a result he died on 13-9-2011.

Wherefore, It is hereby notified for the information of these concerned that other dependents if any may file their clain application and objections within 30 days from the date of publication of this proclaimation, if no applications on objections ar received within the specified date the court will proceeded further in the matter.

Commissioner for workmen's
Compensation, Bidar.

P.R. No. 254

IN THE COURT OF COMMISSIONER FOR WORKMEN'S COMPENSATION BIDAR.

No. LOB/WCA/Cr. F 06/2012,

Applicants :		Respondents :
1. Saleema Bee W/o late Amar Chouse @ Ahmed chouse, age : 55 yers. Occu : House Hold R/o Multani Colony, Bidar and one other.	V/s	1. Babu Meeyan S/o Ibraheem sab, age : Major, occu : Business R/o H.No. 10-03/23 Faizpura, Bidar. 2. The Branch Manager, United India Insurance Co. Ltd. Bidar.

PROCLAIMATION

Smt. Saleema Bee W/o. Late Amar Chouse @ Ahmed chouse R/o Multani colony, Bidar, have filed application in this cour claiming compensation stating that Late : Amar Chouse @ Ahmed chouse was Working as Driver. Under the Respondent No. I he met with an accident arising out of and during the course of employment as a result he died on 10-10-2011.

Wherefore, It is hereby notified for the information of these concerned that other dependents if any may file their claim application and objections within 30 days from the date of publication of this proclaimation, if no applications on objections are received within the specified date the court will proceeded further in the matter.

Commissioner for workmen's
Compensation, Bidar.

P.R. No. 255

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 12 ಎಲ್ಆರ್ಎಂ 2012, ಬೆಂಗಳೂರು, ದಿನಾಂಕ : 10-2-2012.

ಸ್ಯಾನ ಆಗ್ರೋ ಇಂಡಸ್ಟ್ರೀಜ ಲಿ., ಸಾ : ಹಿಡಕಲ್ ಡ್ಯಾಂ ಇವರಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನಲ್ಲಿ ಹುಕ್ಕೇರಿ ಗ್ರಾಮದ ರಿ.ಸ.ನಂ 233/1, 234/1ಎ, 234/1ಬಿ, 234/1ಸಿ, ರಲ್ಲಿ ಒಟ್ಟು 33 ಎಕರೆ 28 ಗುಂಟೆ ಕೈಗಾರಿಕಾ ಉದ್ದೇಶಕ್ಕಾಗಿ ಜಿಲ್ಲಾಧಿಕಾರಿ, ಬೆಳಗಾವಿ ಇವರ ಅಧಿಸೂಚನ ಸಂಖ್ಯೆ: ಕಂಶಾ/ಕೆಎಲ್ಆರ್/ಕಲಂ-109/ಸಿಆರ್/14/2008-09 ದಿನಾಂಕ : 17-2-2009 ರಲ್ಲಿ ಕರ್ನಾಟಕ ಭೂ ಸುಧಾರಣೆ ಅಧಿನಿಯಮ (1961)ರ ಕಲಂ 109 (1) (i) ಅಡಿ ಖರೀದಿಸಲು ಅನುಮತಿ ನೀಡಿ, ಸದರಿ ಉದ್ದೇಶವನ್ನು ಎರಡು ವರ್ಷಗಳೊಳಗಾಗಿ ಪೂರೈಸುವಂತೆ ಷರತ್ತು ವಿಧಿಸಿದ್ದರು ಆದರೆ ಅರ್ಜಿದಾರರು ಇದುವರೆಗೆ ಉಲ್ಲೇಖಿತ ಭೂಮಿಯನ್ನು ನಿಗದಿತ ಉದ್ದೇಶಕ್ಕೆ ಬಳಸಿಕೊಂಡಿರುವುದಿಲ್ಲ. ಈ ಕುರಿತಂತೆ ಅರ್ಜಿದಾರರು ದಿನಾಂಕ 15-12-2011ರ ಮನವಿಯಲ್ಲಿ ನೀಡಿರುವ ಕಾರಣಗಳ ಹಿನ್ನೆಲೆಯಲ್ಲಿ ಪರಿಶೀಲಿಸಿದ ನಂತರ ಸಂಬಂಧಪಟ್ಟ ಉದ್ದೇಶ ಪೂರೈಸಿಕೊಳ್ಳಲು ದಿನಾಂಕ 17-2-2009ರ ಜಿಲ್ಲಾಧಿಕಾರಿಗಳ ಅಧಿಸೂಚನೆಯಲ್ಲಿ ಖರೀದಿಸಲು ಅನುಮತಿಸಲಾದ ಜಮೀನಿನ ಪೈಕಿ ಸರ್ವೆ ನಂ. 234/1 ರ 19 ಎಕರೆ 11 ಗುಂಟೆ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ ಉಪಯೋಗಿಸಲು ದಿನಾಂಕ : 17-2-2011 ರಿಂದ ಅನ್ವಯವಾಗುವಂತೆ ಇನ್ನೂ ಎರಡು ವರ್ಷಗಳವರೆಗೆ ಕಾಲಾವಧಿ ವಿಸ್ತರಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎನ್. ಪುಷ್ಪ
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ),
ಕಂದಾಯ ಇಲಾಖೆ (ಭೂ ಸುಧಾರಣೆ).

ಪಿ.ಆರ್. 257

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೭	ಬೆಂಗಳೂರು, ಗುರುವಾರ, ಮಾರ್ಚ್ ೨೨, ೨೦೧೨ (ಚೈತ್ರ ೨, ಶಕ ವರ್ಷ ೧೯೩೪)	ಸಂಚಿಕೆ ೧೨

ಭಾಗ – ೪

ಕೇಂದ್ರದ ವಿಧೇಯಕಗಳು ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ಕೇಂದ್ರದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರ ಸರ್ಕಾರದವರು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ಶಾಸನಬದ್ಧ ಆದೇಶಗಳು ಮತ್ತು ರಾಷ್ಟ್ರಪತಿಯವರಿಂದ ರಚಿತವಾಗಿ ರಾಜ್ಯ ಸರ್ಕಾರದವರಿಂದ ಪುನಃ ಪ್ರಕಟವಾದ ಆದೇಶಗಳು

ELECTION COMMISSION OF INDIA

ELECTION COMMISSION OF INDIA, NIRVACHAN SADAN, ASHOKA ROAD, NEW DELHI-110001

NOTIFICATION

Dated : 28th February, 2012, 9 Phalugna, 1933 (Saka).

No. 82/KT-LA/(6/2009)/2012-In pursuance of Section 106 (b) of the Representation of the People Act, 1951 (43 of 1951), the Election Commission of India hereby publish the order of the High Court of Karnataka at Bangalore, Dated 21st October, 2011 in Election Petition No. 6 of 2009.

IN THE HIGH COURT OF KARNATAKA AT BANGALORE

DATED THIS THE 21st DAY OF OCTOBER, 2011.

BEFORE

THE HON'BLE MR. JUSTICE H.N. NAGAMOHAN DAS

E.P. No. 6/2009

BETWEEN :

PRIYANK KHARGE
AGED ABOUT 30 YEARS
S/o MALLIKARJUN KHARGE
R/o HOUSE No. HE-11-1297
BASAVANAGARA, BRAHMAPUR,
GULBARGA-585103. ...PETITIONERS

(By Sri NANJUD REDDY, SR. COUNSEL FOR
Sri L.M. CHIDANANDAYYA, ADV.)

AND ;

1. SRI VALMIKI NAIK, MAJOR,
S/o VALIMIKI KAMALU
MEMBER OF LEGISLATIVE ASSEMBLY,
CHITTAPUR CONSTITUENCY,
No. E-344, WADI, GULBARGA DIST.-585225.

2. AYYAPPA RAMATHIRTHA, MAJOR,
S/o HANUMANTHA
H.No. 1/137, POST BEEMANALLI,
TALUK CHITTAPUR, GULBARGA DIST.

3. BASAVARAJ BENNUR, MAJOR,
S/o MARAPPA BENNUR
CHITTAPUR TQ. GULBARGA DIST.

4. SHANKAR JADHAV, MAJOR
FATHERS NAME NOT KNOWN
HOUSE No. 9-595/16/11,
SYED CHINCHOLI ROAD,
FILTER BED, GULBARGA

5. DEVENDRA, MAJOR
S/o HANUMANTHA
PANCHASHEELA NAGARA,
GULBARGA TOWN, GULBARGA DIST.

6. RAJAPPA, MAJOR,
S/o KHATALAPPA
BHUYAR, GULBARGA TQ & DIST.

7. SATYAM SATISH ALLOLI, MAJOR
S/o SHANKARAPPA
BADEPUT COLONGY,
GULBARGA TOWN-585105.

8. SANJAY KUMAR R GHATTARGI, MAJOR
S/o REVANA SIDDAPPA GHATTARGI
POST KADGACHI, ALAND TQ.,
GULBARGA DIST. ...RESPONDENTS
(By Sri Sanath Kumar Shetty K. Adv., For
Sri Sanchin B.S., Adv., For R1)

ELECTION PETITION PRESENTED u/s 81 OF THE REPRESENTATION OF PEOPLE ACT, 1951 PRAYING THA CALL FOR THE RECORDS WHICH ULTIMATELY RESULTED IN DECLARING THE 1st RESPONDENT AS TH RETURNED CANDIDATE BY ISSUING FORM No. 21D AND FORM No. 21E BY THE RETURNING OFFICER OF No. 4 CHITTAPURA ASSEMBLY CONSTITUENCY AND ETC.,

THIS PETITION HAVING BEEN HEARD AND RESERVED FOR ORDERS, THIS DAY, H.N. NAGAMOHAN DAS. PRONOUNCED THE FOLLOWING ;

ORDER

This petition is filed under Section 81 of the Representation of People's Act, 1951 (for short the Act) to declare the electio of respondent No. 1 as member of Karnataka Legislative Assembly from No. 40 Chittapur Assembly Constituency in Gulbarg District, Karnataka State as void and illegal for having committed corrupt practices under Section 123 of the Act, Further to declar the petitioner as Returned Candidate from the Chittapur constituency as member of Karnataka Legislative Assembly and for oth reliefs.

2. Petitioner contends that in the general elections held for Karnataka State Legislative Assembly in 2008 his fath Mallikarjun Kharge contested the elections from Chittapur assembly constituency which was reserved for Schedule Caste catego and got elected as a candidate from the Indian National Congress party. Thereafter in the month of April/May, 2009 gener elections to Lok-Sabha was held and the petitioner's father contested and got elected from Gulbarga reserved Lok-Sabh

constituency. As a result, petitioner's father tendered his resignation as member of Karnataka Legislative Assembly. This development necessitated to hold bye elections to Chittapur assembly constituency.

3. The election Commission of India issued Notification bearing No. ECI/PN/38/2009 to hold bye-election to Chittapur Assembly constituency. As per the Notification the elections events are as under :

I.	Last date for filing nomination paper	-	29-07-2009
II.	Scrutiny of the nominations	-	30-7-2009
III.	Last date for withdrawal of Nominations	-	1-8-2009
IV.	Date of election	-	18-8-2009
V.	Date of counting	-	21-8-2009

4. In the bye-elections to Chittapur Assembly constituency the petitioner contested as a candidate from Indian National Congress, respondent No. 1 contested from Bharatiya Janata Party, respondent No. 2 contested as a candidate from Bahujan Samaj Party, respondent No. 3 contested from Janata Dal (Secular) Party, respondent No. 4 contested from Bharatiya People's Party and respondent Nos. 5 to 8 contested as independent candidates.

5. As per the calendar of events elections were held on 18-8-2009 and on 21-8-2009 the counting was held and respondent No. 1 was declared as Returned Candidate from Chittapur Assembly constituency.

6. Petitioner contends that respondent No. 1 used unfair means and adopted corrupt practices, committed election fraud, bribery, undue influence and thereby committed various illegal acts which amounts to corrupt practices within the meaning of Section 123 of the Act Petitioner contends that large number of people from Chittapur Assembly constituency have moved out of the constituency for eking out their livelihood. Some of them who have gone outside Chittapur constituency have settled in Pune. Mumbai and other places in the State of Maharashtra. Respondent No. 1 had hired nearly 38 buses from Pune and Mumbai to ferry voters from those places and other places in Maharashtra and brought them to Chittapur constituency on 17-8-2009 to vote in his favour. It is stated that the buses bearing registration Nos. MH01L7500. MH04G5366, MH04G3692, MH04G2710, MH032884, MH032727, MH43H0095, MH04G9999, MH04G4167, MH43H6007, MG43H0096, MH432151 of Maharashtra State had entered the State of Karnataka ferrying the voters. The petitioner being a vigilant person put up his men near Wadi, Ravoor and other places. It is contended that at the check post near Wadi, Ravoor and other places buses having Maharashtra registration numbers were allowed to enter the State of Karnataka without any valid permits. It is contended that voters are ferried from Maharashtra on payment of daily wages of Rs. 500/- solely to vote in favour of respondent No.1 It is further contended that the ferried votes were also provided free food, alcohol and were treated royally with a view to ensure that they caste their votes in favour of respondent No.1.

7. It is further contended that on 18-8-2009 the petitioner personally found four buses near Balaram Chowk and one bus near Ravoor cross near Wadi town and two buses were parked near Yagapur tanda and they all were bearing Maharashtra Registration Numbers-MH01L7500, MH04G5366, MH04G3692, MH04G2710, MH032884, MH032727. In this connection the petitioner and his political party workers complained to the concerned Inspector of Police, Superintendent of Police and they did not take any action by colluding with respondent No. 1. The petitioner with his party workers went near Ravoor cross and at that time the national and local media came to the spot and noticed the entry of Maharashtra registration buses with voters entering the Chittapur Assembly constituency. On the same day, Television channels like E-TV, Udaya TV, Suvarna TV, TV9, Zee News and local TV News Channels telecasted the ferrying of votes by respondent No. 1.

8. It is contended that Bharatiya Janata Party is presently in power in the State of Karnataka and during the bye-election campaign the entire official machinery was abused and misused in furtherance of the prospects of the first respondent getting elected in the elections. The various officials/officers out and out supported the cause of respondent No. 1 despite several complaints lodged. These officers did not take cognizance of the violations committed by the first respondent. Even the district incharge minister Sri Revu Naik, Minister for Animal Husbandry made all possible efforts to ensure that the entire officialdom of the constituency are turned hostile to the petitioner and the officials of the Government were mute to the various corrupt practices adopted by respondent No. 1.

9. Respondent No. 1 entered appearance and filed written statement interalia denying the allegations relating to corrupt practices, misuse and abuse of official machinery and ferrying of voters. Respondent No. 1 contends that they have not ferried any

voters from the State of Maharashtra. It is contended that bye-elections were held in accordance with law and by following procedure. There is no violation of the code of conduct and the election rules. The bye-elections were held in fair and proper manner. Desipite service of notice respondents 2 to 8 remained unrepresented and they are placed exparte. On the basis of pleadings, the following issues are framed. :

I. Whether the petitioner proves that the first respondent Returned Candidate has committed the corrupt practice of ferrying voters from Maharashtra to Karnataka as state in the petition and thereby committed corrupt practice under Section 123(5) of Representation of People Act, 1951 ?

II. Whether the petitioner proves that the first respondent abused, the official machinery or committed any corrupt practice under Section 123(7) of the Representation of People Act, 1951 in the bye-election to No. 40, Chittapur Assembly Constituency ?

III. Whether the petitioner is entitled to the relief of declaration, declaring that the election of the first respondent as void on account of committing corrupt practice under Section 123(5) and (7) of the Representation of People Act, 1951.?

IV. Whether the petitioner is entitled to be declared as having been duly elected from No. 40, Chittapur Assembly Constituency ?

10. Petitioner examined himself as PW. 1 and exarnined another ten witnesses as PW. 2 to PW .11 and got marked Ex.PI and Ex. P18 and MO.1 to MO. 3 Respondent No. 1 examined himself as RW. 1 and another witness as RW 2. Respondent has not produced any documents.

11. Heard arguments on both the side and perused the entire petition papers.

12. Sri Nanjunda Reddy, Learned Senior Counsel for the petitioner submitted that he is not pressing issue-2 relating to abuse of official machinery and corrupt practices under Section 123(7) of the Act and also issue No. 4 to declare the petitioner as return candidate. Further Learned Senior Counsel submits that petitioner is only pressing issues-1 and 3 relating to the ferrying of voters as a corrupt practice under Section 123(5) of the Act. The submission of Learned Senior Counsel is placed on record. In view of this submission there is no need for the Court to give a finding on issue-2 and issue-4. This Court is only required to consider issue-1 and issue-3. Theses two issues are interconnected and as such they are taken together.

On Issue-1 and 3

13. Section 123(5) of the Act reads as under :

123. Corrupt Practices-The following shall be deemed to be corrupt practices for the purposes of this Act :-

(1) ....

(2) ....

(3) ....

(4) ....

(5) The hiring or procuring, whether on payment or otherwise, of any vehicle or vessel by a candidate or his agent or by any other person with the consent of a candidate or his election agent or the use of such vehicle or vessel for the free conveyance of any elector other than the candidate himself the members of his family or his agent to or from any polling station provided under Section 25 or a place fixed under sub-Section (1) of Section 29 for the poll :

Provided that the hiring of a vehicle or vessel by an elector or by several electors at their joint costs for the purpose of conveying him or them to and from any such polling station or place fixed for the poll shall. Not be deemed to be a corrupt practice under this Clause if the vehicle or vessel so hired is a vehicle or vessel not propelled by mechanical power.

Provided further that the use of any public transport vehicle or vessel or any tramcar or railway carriage by any elector at his own cost for the purpose of going to or coming from any such polling station or place fixed for the poll shall not be deemed to be a corrupt practice under this Clause.

Explanation-In this Clause, the expression "vehicle" means any vehicle used or capable of being used for the purpose of road transport, whether propelled by mechanical power or otherwise and whether used for drawing other vehicles or otherwise.

(6) ....

(7) ....

14. The Supreme Court in Joshbhai Chunibai Patel vs. Anwar Beg Mirza, AIR 1969 SC 586 while interpreting Section 123(5) of the Act held that the following three ingradients are required to be proved to constitute corrupt practice under this Section :

i) hiring or procuring of vehilcle

ii) by a candidate or his agent, etc ; and

iii) for the free conveyance of an elector.

15. In the petition it is pleaded that the first respondent hired nearly 38 buses from Pune and Mambai to ferry the voters. But the registrations numbers of 12 buses are mentioned in para-4 of the petition. It is further pleaded that petitioner had personally seen four buses near Balaram Chouk, one bus near Ravoor cross and two buses near Yagapur Tanda and their numbers are specified in para-15 of the petition. PW. 1 in his evidence deposes that he got the information that several buses are hired by the first respondent and his election agent to ferry the voters. Except this pleadings and evidence, there is no other eveidence on record with regard to hiring of vehicles. There is no documentary evidence or direct oral evidence in proof of first respondent hiring the vehicles to ferry the voters. There is no evidence on record to show that from which place the vehicles were hired, from whom the vehicles are hired, on what price, for how many days and what are their registration numbers. Even the evidence of PW. 1 is hearsay evidence. In the absence of any such evidence on record, the petitioner has failed to prove the first two requirements under Section 123(5) of the Act i.e., hiring of vehicles by the first respondent or his agent.

16. In the pleadings and in the evidence, it is stated that these buses bearing Maharashtra registration number entered Chittapur constituency from the State of Maharashtra. There is no evidence on record to show that these buses have come from Pune and Mumbai. According to the petitioner Ex.P15 is the certified Xerox copy of the check post record given by the Regional Transport Office, Gulbarga specifying the entry of buses from the State of Maharashtra into Chittapur Assembly Constituency. A perusal of Ex.P15 specifies that it is an extract of telephone trunk call register. Therefore, no reliance can be placed on Ex.P15 in support of petitioner's contention that the RTO officials entered the registration number of vehicles in the register maintained by them to show that buses from Maharashtra entered Chittapur Assembly Constituency. Even if some buses have entered from State of Maharashtra into Chittapur Assembly Constituency, then there is no proof to hold that they are hired by the first respondent and his agent, these buses were carrying voters from Maharashtra to Chittapur Assembly Constituency and that the voters were travelling free of cost.

17. Petitioner contends that the buses illegally entered from the State of Maharashtra into Chittapur Assembly Constituency without valid permits and at the check post the checking Authorities levied fine. In support of this contention, the petitioner produced true copies of check report cum receipts as per Ex.P4 to P9. A perusal of this documentary evidence specifies that the police checking squad levied fine for the offences like Non-production of driving license, not wearing uniform, failure to maintain first-aid box and road obstruction. None of these receipts Ex.P4 to P9 specify that the buses mentioned in these receipts are not having valid permits to enter State of Karnataka. Therefore, no reliance can be placed on Ex.P4 to P9 in support of petitioner's contention that buses from Maharashtra illegally entered State of Karnataka without valid permits.

18. According to the petitioner on 18-8-2009, they gave complaint to the police at Wadi about illegal entry of buses into Chittapur Assembly Constituency through Ravoor cross. Petitioner further contends that police have seized the vehicles and registrered cases against them. The copy of police complaint said to have been given by the petitioner is not produced before the Court. No document is produced in support of the registration of case by the police and drawing up of mahazar for seizing the vehicles. No officials from the concerned police station are examined. In the absence of any such evidence, it is not possible to accept the contention of the petitioner that illegally buses from the State of Maharashtra have entered into the Chittapur Assembly Constituency.

19. The bye-election was held on 18-8-2009. On 19-8-2009 Dr. Prabhuraja Kantha-the election agent of the petitioner gave a written complaint to the Chief Election Commissioner as per Ex.P. 10. In this Ex.P.10 it is specifically stated that BJP engaged 38 buses from the neighbouring Maharashtra to ferry voters to the polling stations at Chittapur Assembly Constituency. Further it is stated that the occupants of 38 buses who were travelling on the date of poll were bogus voters. But surprisingly in the election petition it is pleaded that respondent No. 1 engaged the buses to ferry voters from neighbouring Maharashtra state. It is further pleaded in the election petition that the voters of Chittapur Assembly Constituency migrated to different parts of Maharashtra in search of livelihood and they-are brought back on 18-8-2009 to vote in favour of respondent No. 1. Ex.P.10- the complaint given by the election agent of the petitioner had come in to existence at the earliest point of time on 19-8-2009. The averments in the

complaint Ex.P.10 are entirely different from the averments made in the election petition. Thus there is deviation in the stand taken by the petitioner and his election agent from time to time. Further the election agent is not examined in this case to explain the circumstances under which Ex.P.10 was given and also the averments contained therein. Thus the very foundation of election petition is unsustainable.

20. P.W.2 to P.W. 8 are the witnesses examined by the petitioner in support of his contention that on 18-8-2009 they have seen the ferrying of voters in the buses from the State of Maharashtra to the Chittapur Assembly Constituency at Ravoor cross. These witnesses deposed in their evidence that they are Congress party members and workers. These witnesses deposed that on 18-8-2009 they have seen the busses carrying voters from the State of Maharashtra entering Chittapur Assembly Constituency, these witnesses and others protested the entry of buses into the Chittapur Assembly Constituency, they complained to the jurisdictional police at Wadi and in turn the police had taken the buses and the voters to the police station. It is further deposed that these witnesses interacted with the voters in the buses and they told that respondent No. 1 and his son brought them at their cost to vote in their favour. Thus the say of these witnesses is a hear-say evidence. Some witnesses deposed that they received information on 17-8-2009 about ferrying of voters. Other witness deposed they got the information on 18-8-2009. Some of the witnesses deposed that they have seen two buses and some other witnesses say that they have seen five buses. Some witnesses deposed that in the buses there were voters who have already exercised their vote. Some other witnesses deposed that the police at Wadi released the buses and the voters after 4-00 PM on 18-8-2009 enabling them to go to the respective polling station to exercise their vote. Further these witnesses deposed that they have not personally seen the persons coming from Maharashtra and voting in Chittapur Assembly Constituency. Further it is deposed that these witnesses have no personal knowledge as to who engaged the buses. Thus the evidence of these witnesses is here say evidence, there is inconsistency and the same do not corroborate with the contention taken by the petitioner.

21. According to the petitioner the entire event relating to the entry of buses at Ravoor cross, seizure of buses by Wadi police, obstruction by the petitioner and his supporters was videographed and they are produced and marked as M.1 to M. 3 subject to proof. This evidence Ex.M. 1 to Ex.M. 3 are sealed covers containing compact discs and they are marked subject to proof. The person who videographed the event, the owner of electronic vide equipment or the person who prepared the compact discs are not examined before the Court. The sealed covers marked as Ex.M1 to M3 remained as sealed covers and they are not opened and the compact discs are not displayed on the screen. Thus Ex.M1 to M3 are not proved.

22. P.W.9 is the Senior Assistant Editor in the English daily newspaper 'The Hindu' Through this witness Ex.P 18* a paper cutting of the Hindu daily dated 19-8-2009 came to be marked subject to proof. The entire newspaper is not produced before the Court. Ex.P.18 is only a paper cutting. This witness in his deposition stated that on enquiry BJP leaders informed him that they have hired 38 buses from Maharashtra to transport the workers who are working in Maharashtra belonging to Banjara, tandas in Chittapur Assembly Constituency. He further deposed that brining voters from Maharashtra was the responsibility of Sri. Prabhu Chauha-Aurad MLA. This witness has not furnished the names of BJP leaders who gave. Information to him. Again this versison of P.W.9 do not corroborate with the contention of the petitioner that respondent No. 1 hired vehicles and he brought the voters from the State of Maharashtra to Chittapur Assembly Constituency. Therefore the evidence of P.W. 9 will not help the petitioner in any way.

23. P.W.10 was the reporter for TV9 Kannada electronic media channel of Gulbarga district. P.W.10 deposed that on 18-8-2009 he received a phone call from the Congress workers stating that large number of voters are ferried from neighbouring Maharashtra state and the busses ferrying the voters are stopped at Ravoor cross by the Congress workers. On receipt of this information P.W. 10 and the Cameraman by name Ravi Kumar S. Jalawadi went to Ravoor cross and recorded. In their camera the incident relating to the entry of buses from the State of Maharashtra to Chittapur Assembly Constituency, protest by the Congress workers, presence of the petitioner, interaction with the incumbents of the buses, seizure of the buses by the Wadi police. He further deposed that on the same day evening the event recorded in the camera came to be telecasted in the Suvarna news channel.

24. P.W.11 is the Cameraman who had accompanied P.W. 10 on 18-8-2009. In his evidence P.W. 11 deposed that he and P.W. 10 also interviewed some persons and recorded the same in the camera. After recording the event he states that the compact disc was sent to their office and the same may be available in their office. These compact discs are not produced through these two witnesses. These two witnesses do not whisper a word with regard to the number of buses their registration numbers, who engaged the buses, from which place the incumbents in the buses travelled, in which polling station they voted, whether the buses are seized by the police or not. The evidence of these two witnesses will not help the petitioner, particularly when the compact disc is not marked through these witnesses.

25. This Court by order dated 21-6-2011, at the instance of the petitioner, issued summons to two witnesses to produce the DVD available with them in which the incidence on 18-8-2009 at Ravoor cross was recorded. In response to the summons issued by this Court one person by name M. Ramesh representing T.V.9 Kannada news channel produced the DVD recorded by their reporter and cameraman and the same was taken on recond on 28-6-2011. Surprisingly the petitioner has not chosen to examine the T.V. 9 news channel representative M. Ramesh and the DVD was not marked as an exhibit. Even this DVD produced before the Court is not marked either through P.W. 10 or P.W. 11. Since this DVD is not marked in the evidence the same is not looked into by this Court. Further one Sri Anantanarayana-a representative of Asia-Net Private Limited Suvarna News Channel appeared before the Court and filed a memo stating that they have not preserved and retained the DVD relating to the recording of the incident on 18-8-2009 at Ravoor cross. Thus the petitioner has miserably failed to prove issue No. 2 and 3.

For the reasons stated above the petition is hereby dismissed with no order as to costs.

Section Officer,
High Court of Karnataka,
Bangalore-560001.

under Rule 19 of the Election
Petition Procedure Rules, 1967

FORMAL ORDER

IN THE HIGH COURT OF KARNATAKA AT BANGALORE

ELECTION PETITION No. 6/2009

BETWEEN :

PRIYANK KHARGE
S/o MALLIKARJUN KHARGE
AGED ABOUT 30 YEARS
R/o HOUSE No. HE-11-1297
BASAVANAGARA, BRAHMAPUR,
GULBARGA-585103. ...PETITIONERS

(By Sri. L.M. CHIDANANDAYYA, ADVOCATE)

AND ;

1. SRI VALMIKI NAIK, MAJOR,
S/o VALIMIKI KAMALU
MEMBER OF LEGISLATIVE ASSEMBLY,
CHITTAPUR CONSTITUENCY,
No. E-344, WADI, GULBARGA DIST.-585225.

2. AYYAPPA RAMATHIRTHA, MAJOR,
S/o HANUMANTHA
H.No. 1/137, POST BEEMANALLI,
TALUK CHITTAPUR, GULBARGA DIST.

3. BASAVARAJ BENNUR, MAJOR,
S/o MARAPPA BENNUR
CHITTAPUR TQ. GULBARGA DIST.

4. SHANKAR JADHAV, MAJOR
FATHERS NAME NOT KNOWN
HOUSE No. 9-595/16/11,
SYED CHINCHOLI ROAD,
FILTER BED, GULBARGA

5. DEVENDRA, MAJOR
S/o HANUMANTHA
PANCHASHEELA NAGARA,
GULBARGA TOWN, GULBARGA DIST.

6. RAJAPPA, MAJOR,
S/o KHATALAPPA
BHUYAR, GULBARGA TQ & DIST.

7. SATYAM SATISH ALLOLI, MAJOR
S/o SHANKARAPPA
BADEPUR COLONGY,
GULBARGA TOWN-585105.

8. SANJAY KUMAR R GHATTARGI, MAJOR
S/o REVANA SIDDAPPA GHATTARGI
POST KADGACHI, ALAND TQ.,
GULBARGA DIST. ...RESPONDENTS

VIDE ORDER DATED 19-7-2010, R-2 TO R-8 ARE PLACED EXPARTY
By. SRI SANATH KUMAR SHETTY K. ADV., FOR
By. SRI SACHIN B.S., ADV., FOR R-1

This Election Petition was presented under Section 81 of the Represetation of People Act, 1951, by one Sri Priya Kharge challenging the Election of Respondent No. 1, to the bye-election to Karnataka Legislature from No. 40 Chittapura Assemb Constituency praying to :

a) Call for the records which ultimately resulted in declaring the 1st Respondent as the returned candidate by issui form No. 21D and form No. 21E by the returning officer of No. 40 Chittapura Assembly Constituency ;

b) Declare the election of the 1st Respondent to the No. 40 Chittapura Assembly Constituency 2009 as member of t Legislative Assembly Constituency as void and illegal for having Committed corrupt practices under Section 123 the Representation of People Act 1951 ;

c) Declare the petitioner as returned candidate from No. 40, Chittapura Assembly Constituency as a member of t Karnataka Legislative Assembly ;

d) Grant such other relief as this Hon'ble Court deems fit and proper in the circumstances of the case in the interest justice and equity.

It is ordered and decreed that this Election Petition was assigned to Hon'ble Mr. Justice H.N. Nagamohandas und Section 80(A) of the Representation of People Act 1951, and the same was posted for order on 23-10-2009 as contemplated und rule 10 of the Election Petition procedure Rules read with Section 86 of the Representation of People Act, 1951. The issues we framed by the Hon'ble High Court on 7-9-2010 and matter was posted for evidence on 1-10-2010. On 25-8-2011 final argume were concluded and matter was reserved for Judgement.

It is further ordered and decreed that the Hon'ble Court pronounced the Judgement, in the presence Sri Nanjund Reddy, Sr. Counsel for Sri L.M. Chidanandayya, Adv., for Petitioner Sri Sanath Kumar Shetty K for Sri Sachin B. Adv., for R-1, dismissing the Election Petition for the reasons stated therein.

It is further ordered and decreed that this Election Petition be and the same is hereby dismissed with no orde as to costs.

Given under my hand and seal of this Court on 21st day of October 2011.

Registrar (Judicial)

By Order
R.K. SRIVASTAVA
Principal Secretary,
Election Commission of India.

P.R. 03

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೭	ಬೆಂಗಳೂರು, ಗುರುವಾರ, ಮಾರ್ಚ್ ೨೨, ೨೦೧೨ (ಚೈತ್ರ ೨, ಶಕ ವರ್ಷ ೧೯೩೩)	ಸಂಚಿಕೆ ೧೨

ಭಾಗ – ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು, ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಅಪಜೀ 2 ಸಿಆರ್‌ಎಸ್ 2012, ಬೆಂಗಳೂರು, ದಿನಾಂಕ 01.01.2012.

2005ರ ಮಾಹಿತಿ ಹಕ್ಕು ಕಾಯ್ದೆ (2005ರ ಕೇಂದ್ರ ಕಾಯ್ದೆ ಸಂಖ್ಯೆ: 22) ಸೆಕ್ಷನ್ 4 (ಬಿ) ರಡಿಯಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅರಣ್ಯ ವಿಭಾಗಕ್ಕೆ ಸಂಬಂಧಿಸಿದಂತೆ ದಿನಾಂಕ 31.12.2011ರ ಅಂತ್ಯದವರೆಗಿನ ಕೈಪಿಡಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಿ. ಹೆಚ್. ಅನಸೂಯಮ್ಮ,
ಸರ್ಕಾರದ ಅಧೀನ ಕಾರ್ಯದರ್ಶಿ,
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ
(ಅರಣ್ಯ–ಸಿ ಮತ್ತು ಸಮನ್ವಯ).

FOREST, ENVIRONMENT AND ECOLOGY DEPARTMENT (FOREST WING)

Publication of Manuals under Section 4 (1) (b) of the Right Information Act, 2005

INDEX

Sl. No.	Particulars
1	Additional Chief Secretary to Government (FEE)
2	Secretary to Government (Forest)
3	Joint Secretary to Government (Forest and Co-ordination)
4	Deputy Secretary to Government (Forest)
5	Internal Financial Advisor-cum-A Section and B Section
6	Forest Services-1 Section

Sl. No.	Particulars
7	Wildlife and Corporation Section
8	Forest Section
9	Forest Conservation Section
10	Forest Services and Planning matter in Services-2 Section
11	Co-ordination, Receipts and Issue Section

Publication under Section 4 (1) (b) of the Right to Information Act, 2005 – Additional Chief Secretary to Government,

Forest, Ecology & Environment Department

Manuals	Answers
i) the particulars of its organization, functions and duties;	**Forest, Ecology and Environment Department** **Additional Chief Secretary to Government Establishment.** Additional Chief Secretary discharges the functions and duties as per Transaction of Business Rules. Additional Chief Secretary has the overall responsibility to supervise, guide and dispose off the matters relating to both Forest Wing and Ecology and Environment Wing of FEE Department, which are headed by separate Secretaries. Hence, all the information furnished by the Secretary (Forest) and Secretary (Ecology & Environment) in these columns are relevant to Additional Chief Secretary. Therefore, no separate mention is made again.
ii) the powers and duties of its officers and employees;	1. Additional Chief Secretary to Government attends to all matters pertaining to Forest, Ecology & Environment under the Supervision of Forest Minister. The Secretary (Forest), Secretary (Ecology & Environment), Joint Secretary (Forest and Co-ordination), Deputy Secretary (Forest), Sr. Director (TC), Deputy Secretary & Internal Financial Advisor, Deputy Secretary & Head of Legal Cell and Scientific Officers process files and put up for orders of Additional Chief Secretary. 2. Private Secretary - Assist the Additional Chief Secretary in the disposal of receipts and files received from all the wings of Forest, Ecology and Environment Department. Fix the programmes and meetings as per the instructions of the Additional Chief Secretary. Make necessary arrangements for Additional Chief Secretary's tours within the State as well as outside the State. Attend the visitors, telephone calls, send/receive emails, etc. 3. Stenographer – Works as PA to Additional Chief Secretary and provides secretarial assistance. Preserving and maintaining confidential records and other papers in the personal custody of the officer. 4. Assistant -- Receives and send the tappals and files to the concerned, assists other staff and Private Secretary in disposing of the personal establishments works. 5. Jamedar -- Attends to Group 'D' employee work. 6. Dalayat – Attends to Group 'D' employee work. 7. Driver – Does the duties of driving of official car.
iii) the procedure followed in the decision making process, including channels of supervision and accountability;	As given by Secretary (Forest) and Secretary (Ecology & Environment).
iv) the norms set by it for the discharge of its functions;	As per the norms prescribed in Transaction of Business Rules of Government of Karnataka and other standing instructions.
v) the rules, regulations, instructions, manuals and records, held by it or under its control or used by its employees for discharging its functions.	As given by Secretary (Forest) and Secretary (Ecology & Environment).

<table>
<tr><th>Manuals</th><th>Answers</th></tr>
<tr><td>vi) a statement of the categories of documents that are held by it or under its control;</td><td>As given by Secretary (Forest) and Secretary (Ecology & Environment).</td></tr>
<tr><td>vii) the particulars of any arrangement that exists for consultation with, or representation by, the members of the public in relation to the formulation of its policy or administration thereof;</td><td>Not applicable.</td></tr>
<tr><td>viii) a statement of the boards, councils, committees and other bodies consisting of two or more persons constituted as its part or for the purpose of its advise, and as to whether meetings of those boards, councils, committees and other bodies are open to the public, or the minutes of such meetings are accessible for public;</td><td>Not applicable.</td></tr>
<tr><td>ix) a directory of its officers and employees;</td><td>1. Additional Chief Secretary to Government, Forest, Ecology & Environment Department – 22032509, 22256722.
2. Secretary (Forest) and Secretary (Ecology & Environment) and all their staff as given by them.
3. Private Secretary
4. Personal Assistants
5. Assistant
6. Jamedar
7. Dalayat
8. Driver.</td></tr>
<tr><td>x) the monthly remuneration received by each of officers and employees, including system of compensation as provided in its regulations;</td><td>
<table>
<tr><th>Sl. No.</th><th>Name & Designation</th><th>Gross Salary Rs.</th></tr>
<tr><td>1</td><td>Shri Kaushik Mukherjee, I.A.S.,
Additional Chief Secretary to Government</td><td>1,50,400/-</td></tr>
<tr><td>2</td><td>Shri Y. Raju, Private Secretary</td><td>45,473/-</td></tr>
<tr><td>3</td><td>Shri Lakshminarayana Holla, Senior Assistant</td><td>28,318/-</td></tr>
<tr><td>4</td><td>Senior Stenographer – Vacant</td><td>-----</td></tr>
<tr><td>5</td><td>Assistant – Vacant</td><td>-----</td></tr>
<tr><td>6</td><td>Stenographer – Vacant</td><td>-----</td></tr>
<tr><td>7</td><td>Driver – Vacant</td><td>-----</td></tr>
<tr><td>8</td><td>Shri H. Shamanna, Jamedar</td><td>14,696/-</td></tr>
<tr><td>9</td><td>Dalayat – Vacant</td><td>-----</td></tr>
</table>
</td></tr>
</table>

Manuals	Answers
xi) the budget allocated to each of its agency, indicating the particulars of all plans, proposed expenditures and reports on disbursements made;	Not applicable.
xii) the manner of execution of subsidy programmes, including the amounts allocated and the details of beneficiaries of such programmes;	Not applicable.
xiii) particulars of recipients of concessions, permits or authorizations granted by it;	Not applicable.
xiv) details in respect of the information, available to or held by it, reduced in an electronic form;	Not applicable.
xv) the particulars of facilities available to citizens for obtaining information, including the working hours of a library or reading room, if maintained for public use;	Not applicable.
xvi) the names, designations and other particulars of the Public Information Officers;	**Forest Wing**:

Sl. No.	Sections	Public Information Officer	Assistant Public Information Officer
1	Internal Financial Advisor Section (A & B)	Internal Financial Advisor and Ex-officio Deputy Secretary to Govt. Government	Section Officer (IFA - A)
2	Services-1	Under Secretary to Government (Services)	Section Officer (Services-1)
3	Services-2	Under Secretary to Government (Services)	Section Officer (Services-2)
4	Planning	Under Secretary to Government (Wildlife and Planning)	Section Officer (Services-2)
5	Wildlife and Corporation	Under Secretary to Government (Wildlife and Planning)	Section Officer (Wildlife and Corporation)
6	Forest	Under Secretary to Government (Forest)	Section Officer (Forest)
7	Forest Conservation	Under Secretary to Government (Forest Conservation and Co-ordination)	Section Officer (Forest Conservation)
8	Co-ordination	Under Secretary to Government (Forest Conservation and Co-ordination)	Section Officer (Co-ordination, Receipts and Issue)

Manuals	Answers
	Ecology & Environment Wing: Public Information Officers: 1. Under Secretary to Government (Environment) 2. Programme Co-ordinator, Indo Norwegian Environment Programme related matters. Assistant Public Information Officers: 1. Section Officer (Environment-A) Section 2. Section Officer (Environment-B) Section.
xvii) such other information as may be prescribed.	----

Publication under Section 4 (1) (b) of the Right to Information Act, 2005 – Secretary to Government (Forest), Forest, Ecology & Environment Department Establishment

Manuals	Answers
(i) the particulars of its organization, functions and duties	**Forest, Ecology and Environment Department** **Secretary to Government (Forest) Establishment.** Secretary (Forest) discharges the functions and duties as per Transaction of Business Rules. The personal staff assists the Secretary. Organizations: 1. Karnataka Forest Department 2. Karnataka Forest Development Corporation Limited 3. Karnataka Cashew Development Corporation Limited 4. Karnataka State Forest Industries Corporation Limited 5. Mysore Match Company Limited – under closure 6. Karnataka Pulpwood Limited – under closure 7. Karnataka State Veneers Limited – under closure 8. Zoo Authority of Karnataka.
(ii) the powers and duties of its officers and employees;	**1. Secretary to Government (Forest)** – attends to all matters pertaining to forest and wildlife under the supervision of the Hon'ble Minister for Forest and the Additional Chief Secretary to Government, Forest, Ecology and Environment Department. The Joint Secretary to Government (Forest and Co-ordination), Deputy Secretary to Government (Forest), Deputy Secretary & Internal Financial Advisor and Deputy Secretary & Head of Legal Cell process the files and put up for orders of the Secretary to Government (Forest). **2. Gazetted Personal Assistant** – works as P.S. i.e., Private Secretary to Secretary (Forest), incharge of personal establishment of Secretary (Forest), arranges to send tappals and files to the concerned, maintains engagements of Secretary (Forest), scrutinise tappals and files received, attends to phone calls, and arranges to meet Secretary (Forest) by visitors and discharges the work entrusted by Secretary (Forest). **3. Stenographer** – works as P.A. i.e., Personal Assistant to Secretary (Forest), provides secretarial assistance, prepares D.C. Bills, attends phone calls and discharges the work entrusted by Secretary (Forest). **4. Translator (Senior Assistant)** – works as P.A. to Secretary (Forest), maintains personal files of Secretary (Forest), and discharges the work entrusted by Secretary (Forest). **5. Junior Assistant** – receives and sends the tappals and files to the concerned, assists P.S. and other staff and Secretary (Forest) in disposing the personal establishment works.

Manuals	Answers
	6. Jamedar – attends to Group 'D' employee work. **7. Dalayat** – attends to Group 'D' employee work. **8. Driver** – does the functions of driving of official car.
(iii) the procedure to be followed in the decision making process, including channels of supervision and accountability;	All proposals received from Forest Department, KFDC, KSFIC, KCDC, ZAK, KPL, KSVL and MMC will be processed in the Dept. in accordance with the relevant procedures, Acts and rules. Decisions are taken keeping in mind the policies formulated by the Government in implementation of various schemes and projects. Proposals requiring approval of Additional Chief Secretary, FEE, Forest Minister, Chief Minister, Cabinet will also be processed and submitted for orders. After decision at higher levels, action will be taken to issue necessary letters, Govt orders, notifications etc.
(iv) the norms set by it for the discharge of its functions;	As per the norms prescribed in Transaction of Business Rules of Government of Karnataka and other standing instructions.
(v) the rules, regulations, instructions, manuals and records, held by it or under its control or used by its employees for discharging its functions;	1. Karnataka Forest Act, 1963 2. Karnataka Forest Rules, 1969 3. Forest Conservation Act, 1980 and Rules & Guidelines 4. Wildlife Protection Act, 1972 5. Wildlife Protection (Karnataka) Rules, 1973 6. Karnataka Preservation of Trees Act, 1976 7. Karnataka Preservation of Trees Rules, 1977 8. Karnataka Forest Manual.
(vi) a statement of the categories of documents that are held by it or under its control;	Usually no documents are held in Secretary (Forest) establishment – all tappals, files, notes etc., received will be sent to the concerned to put up for further orders and will be sent to higher authorities for obtaining orders.
(vii) the particulars of any arrangement that exists for consultation with, or representation by, the members of the public in relation to the formulation of its policy or administration thereof;	When any new Act is to be introduced or the existing Act or Rules to be amended, objections are called from the public likely to be affected, examined and decisions are taken in consultation with Law Department. If found necessary, members of the public are invited for discussion.
(viii) a statement of the boards, councils, committees and other bodies consisting of two or more persons constituted as its part or for the purpose of the advise, and as to whether meetings of those boards, council, committees and other bodies are open to the public, or the minutes of such meetings are accessible for public;	Not applicable.
(ix) a directory of its officers and employees;	1. Shri M. Nagaraja Hampole, Secretary to Government (Forest) – 22032570, 22254434 2. Shri B. Nagaraju, Translator (Senior Assistant) 3. Kum. Rajeshwari. R., Stenographer

<table>
<tr><th>Manuals</th><th>Answers</th></tr>
<tr><td></td><td>4. Junior Assistant – Vacant
5. Driver – Vacant
6. Jamedar – Vacant
7. Shri C. Krishna, Dalayat.</td></tr>
<tr><td>(x) the monthly remuneration received by each of its officers and employees, including the system of compensation as provided in its regulations;</td><td>
<table>
<tr><th>Sl. No.</th><th>Name & Designation</th><th>Gross Salary Rs.</th></tr>
<tr><td>1</td><td>Shri M. Nagaraja Hampole, I.F.S.,
Secretary to Government (Forest)</td><td>1,17,157/-</td></tr>
<tr><td>2</td><td>Shri B. Nagaraju, Translator (Senior Assistant)</td><td>30,618/-</td></tr>
<tr><td>3</td><td>Kum. Rajeshwari. R., Stenographer</td><td>17,714/-</td></tr>
<tr><td>4</td><td>Shri C. Krishna, Dalayat</td><td>17,150/-</td></tr>
</table>
</td></tr>
<tr><td>(xi) the budget allocated to each of its agency, indicating the particulars of all plans, proposed expenditures and reports on disbursements made;</td><td>Not applicable.</td></tr>
<tr><td>(xii) the manner of execution of subsidy programmes, including the amounts allocated and the details of beneficiaries of such programmes;</td><td>Not applicable.</td></tr>
<tr><td>(xiii) particulars of recipients of concessions, permits or authorizations granted by it;</td><td>Not applicable.</td></tr>
<tr><td>(xiv) details in respect of the information, available to or held by it, reduced in an electronic form;</td><td>Not applicable.</td></tr>
<tr><td>(xv) the particulars of facilities available to citizens for obtaining information, including the working hours of a library or reading room, if maintained for public use;</td><td>Not applicable.</td></tr>
<tr><td>(xvi) the names, designations and other particulars of the Public Information Officers;</td><td>Forest Wing:
<table>
<tr><th>Sl. No.</th><th>Sections</th><th>Public Information Officer</th><th>Assistant Public Information Officer</th></tr>
<tr><td>1</td><td>Internal Financial Advisor Section (A & B)</td><td>Internal Financial Advisor and Ex-officio Deputy Secretary to Government</td><td>Section Officer (IFA - A)</td></tr>
<tr><td>2</td><td>Services-1</td><td>Under Secretary to Government (Services)</td><td>Section Officer (Services-1)</td></tr>
<tr><td>3</td><td>Services-2</td><td>Under Secretary to Government (Services)</td><td>Section Officer (Services-2)</td></tr>
<tr><td>4</td><td>Planning</td><td>Under Secretary to Government (Wildlife and Planning)</td><td>Section Officer (Services-2)</td></tr>
</table>
</td></tr>
</table>

<table>
<tr><th>Manuals</th><th colspan="4">Answers</th></tr>
<tr><td></td><td>5</td><td>Wildlife and Corporation</td><td>Under Secretary to Government (Wildlife and Planning)</td><td>Section Officer (Wildlife and Corporation)</td></tr>
<tr><td></td><td>6</td><td>Forest</td><td>Under Secretary to Government (Forest)</td><td>Section Officer (Forest)</td></tr>
<tr><td></td><td>7</td><td>Forest Conservation</td><td>Under Secretary to Government (Forest Conservation and Co-ordination)</td><td>Section Officer (Forest Conservation)</td></tr>
<tr><td></td><td>8</td><td>Co-ordination</td><td>Under Secretary to Government (Forest Conservation and Co-ordination)</td><td>Section Officer (Co-ordination, Receipts and Issue)</td></tr>
<tr><td></td><td colspan="4">Ecology & Environment Wing:
Public Information Officers:
1. Under Secretary to Government (Environment)
2. Programme Co-ordinator, Indo Norwegian Environment Programme related matters.
Assistant Public Information Officers:
1. Section Officer (Environment-A) Section
2. Section Officer (Environment-B) Section.</td></tr>
<tr><td>(xvii) such other information as may be prescribed; and thereafter update these publications every year;</td><td colspan="4">Not applicable.</td></tr>
</table>

Publication under Section 4 (1) (b) of the Right to Information Act, 2005 –

Joint Secretary to Government, Forest, Ecology and Environment Department (Forest and Co-ordination) Establishment

Manuals	Answers
i) the particulars of its organisations, functions and duties;	**Forest, Ecology and Environment Department** **Joint Secretary to Government (Forest & Co-ordination) Establishment.** Joint Secretary to Government (Forest & Co-ordination) discharges the functions and duties as per Transaction of Business Rules. The personal staff assists the Joint Secretary. Joint Secretary looks after the affairs of: 1. Karnataka Forest Department 2. Karnataka Forest Development Corporation Limited 3. Karnataka Cashew Development Corporation Limited 4. Karnataka State Forest Industries Corporation Limited 5. Mysore Match Company Limited – under closure 6. Karnataka Pulpwood Limited – under closure 7. Karnataka State Veneers Limited – under closure 8. Zoo Authority of Karnataka.

ii) the powers and duties of its officers and employees;	**Duties and Responsibilities of the Joint Secretary to Government:** Assisting the Additional Chief Secretary to Government and Secretary concerned with the Departments indicated at (i) above. Duties and Responsibilities of Personal Assistant: 1. Assist the Joint Secretary in discharging of his functions and responsibilities. 2. Handle all telephone call and maintain the programmes of the Joint Secretary. 3. Handle all Sectional work like taking dictation, typing of D.O. Letters, handle all the incoming and outgoing Files and tappals, etc. 4. Prepare all types of reports, T.A. Bills, D.C. Bills, etc. Duties and Responsibilities of Junior Assistant: 1. Receive the tappals and files and sending to section and other Department through FMS and LMS. 2. Handle the telephone calls.
iii) the procedure followed in the decision making process, including channels of supervision and accountability;	All proposals received from Forest Department, KFDC, KSFIC, KCDC, KPL, KSVL, MMC and ZAK are processed in the Department in accordance with the relevant procedures, Acts and Rules. Decisions are taken keeping in mind the policies formulated by the Government in implementation of various schemes and projects. Proposals requiring approval of Secretary, Additional Chief Secretary, FEE, Forest Minister, Chief Minister, Cabinet will also be processed and submitted for orders. After decision at higher levels, action will be taken to issue necessary letters, Government Orders, Notification, etc. Business is carried by following Acts and Rules of the Department in accordance with the instructions under the Secretariat Manual of Office Procedure. Regarding channels of supervision and delegation of powers, orders have been issued vide O.M. No. FEE 116 CRS 2001, dated 04.12.2002.
iv) the norms set by it for the discharge of its functions;	As per the norms prescribed in Transaction of Business Rules of Government of Karnataka and other standing instructions.
v) the rules, regulations, instructions, manuals and records held by it or under its control or used by its employees for discharging its functions;	Forest Wing of Forest, Ecology and Environment Department is entrusted with the work of enforcement of the following Acts and Rules: 1. Karnataka Forest Act, 1963 2. Karnataka Forest Rules, 1969 3. Forest Conservation Act, 1980 and Rules & Guidelines 4. Wildlife Protection Act, 1972 5. Wildlife Protection (Karnataka) Rules, 1973 6. Karnataka Preservation of Trees Act, 1976 7. Karnataka Preservation of Trees Rules, 1977 8. Karnataka Forest Manual.
vi) a statement of the categories of documents that are held by it or under its control;	Usually no documents are held in Joint Secretary (Forest & Co-Ordination) establishment – all tappals, files, notes etc., received will be sent to the concerned to put up for further orders and will be sent to higher authorities for obtaining orders.
vii) the particulars of any arrangement that exists for consultation with, or representation by, the members	Not applicable.

<table>
<tr><td>of the public in relation to the formulation of its policy or administration thereof;</td><td></td></tr>
<tr><td>viii) a statement of the boards, councils, committees and other bodies consisting of two or more persons constituted as its part or for the purpose of its advice, and as to whether meetings of those boards, councils, committees and other bodies are open to the public, or the minutes of such meetings are accessible for public;</td><td>Not applicable.</td></tr>
<tr><td>ix) a directory of its officers and employees;</td><td>1. Shri K. Subraya Kamath, K.A.S.,Joint Secretary to Government
(Forest & Co-ordination) - 22032324, 22353958
2. Smt. B. N. Manjula, Stenographer
3. Junior Assistant - Vacant
4. Smt. Kempamma, Dalayat.</td></tr>
<tr><td>x) the monthly remuneration received by each of officers and employees including system of compensation as provided in its regulations;</td><td>
<table>
<tr><th>Sl. No.</th><th>Name & Designation</th><th>Gross Salary Rs.</th></tr>
<tr><td>1</td><td>Shri K. Subraya Kamath, K.A.S.,
Joint Secretary to Government (Forest and Co-ordination)</td><td>50,467/-</td></tr>
<tr><td>2</td><td>Smt. B. N. Manjula, Stenographer</td><td>27,103/-</td></tr>
<tr><td>3</td><td>Junior Assistant – Vacant</td><td>-----</td></tr>
<tr><td>4</td><td>Smt. Kempamma, Dalayat</td><td>14,696/-</td></tr>
</table>
</td></tr>
<tr><td>xi) the budget allocated to each of its agency, indicating the particulars of all plans, proposed expenditures and reports on disbursements made;</td><td>Not applicable.</td></tr>
<tr><td>xii) the manner of execution of subsidy programmes, including the amounts allocated and the details of beneficiaries of such programmes;</td><td>Not applicable.</td></tr>
<tr><td>xiii) particulars of recipients of concessions, permits or authorizations granted by it;</td><td>Not applicable.</td></tr>
<tr><td>xiv) details in respect of the information, available to or held by its, reduced in an electronic form;</td><td>Not applicable.</td></tr>
</table>

xv) the particulars of facilities available to citizens for obtaining information, including the working hours of a library or reading room, if maintained for public use;	Not applicable.
xvi) the names, designations and other particulars of the Public Information Officer;	Appellate Authority of Forest Wing of Forest, Ecology and Environment Department under Right to Information Act, 2005.
xvii) such other information as may be prescribed;	Not applicable.

Publication under Section 4 (1) (b) of the Right to Information Act, 2005 –

Deputy Secretary to Government, Forest, Ecology and Environment Department (Forest) Establishment

Manuals	Answers
i) the particulars of its organisations, functions and duties;	**Forest, Ecology and Environment Department** **Deputy Secretary to Government (Forest) Establishment.** Deputy Secretary to Government (Forest) discharges the functions and duties as per Transaction of Business Rules. The personal staff assists the Deputy Secretary. **Deputy Secretary looks after the affairs of:** 1. Karnataka Forest Department 2. Karnataka Forest Development Corporation Limited 3. Karnataka Cashew Development Corporation Limited 4. Karnataka State Forest Industries Corporation Limited 5. Mysore Match Company Limited – under closure 6. Karnataka Pulpwood Limited – under closure 7. Karnataka State Veneers Limited – under closure 8. Zoo Authority of Karnataka.
ii) the powers and duties of its officers and employees;	**Duties and Responsibilities of the Deputy Secretary:** Assisting the Additional Chief Secretary to Government and Secretary concerned with the Departments indicated at (i) above. Duties and Responsibilities of Personal Assistant: 1. Assist the Deputy Secretary in discharging of his functions and responsibilities. 2. Handle all telephone call and maintain the programmes of the Deputy Secretary. 3. Handle all Sectional work like taking dictation, typing of D.O. Letters, handle all the incoming and outgoing Files and tappals, etc. 4. Prepare all types of reports, T.A. Bills, D.C. Bills, etc. Duties and Responsibilities of Junior Assistant: 1. Receive the tappals and files and sending to Sections and other Departments through FMS and LMS. 2. Handle the telephone calls.

Manuals	Answers
iii) the procedure followed in the decision making process, including channels of supervision and accountability;	All proposals received from Forest Department, KFDC, KSFIC, KCDC, KPL, KSVL, MMC and ZAK are processed in the Department in accordance with the relevant procedures, Acts and Rules. Decisions are taken keeping in mind the policies formulated by the Government in implementation of various schemes and projects. Proposals requiring approval of Secretary, Additional Chief Secretary, F.E.E. Department, Forest Minister, Chief Minister, Cabinet will also be processed and submitted for orders. After decision at higher levels, action will be taken to issue necessary letters, Government Orders, Notification, etc. Business is carried by following Acts and Rules of the Department in accordance with the instructions under the Secretariat Manual of Office Procedure. Regarding channels of supervision and delegation of powers, orders have been issued vide O.M. No. FEE 116 CRS 2001, dated 04.12.2002.
iv) the norms set by it for the discharge of its functions;	As per the norms prescribed in Transaction of Business Rules of Government of Karnataka and other standing instructions.
v) the rules, regulations, instructions, manuals and records held by it or under its control or used by its employees for discharging its functions;	Forest Wing of Forest, Ecology and Environment Department is entrusted with the work of enforcement of the following Acts and Rules: 1. Karnataka Forest Act, 1963 2. Karnataka Forest Rules, 1969 3. Forest Conservation Act, 1980 and Rules & Guidelines 4. Wildlife Protection Act, 1972 5. Wildlife Protection (Karnataka) Rules, 1973 6. Karnataka Preservation of Trees Act, 1976 7. Karnataka Preservation of Trees Rules, 1977 8. Karnataka Forest Manual.
vi) a statement of the categories of documents that are held by it or under its control;	Usually no documents are held in Deputy Secretary (Forest) establishment – all tappals, files, notes etc., received will be sent to the concerned to put up for further orders and will be sent to higher authorities for obtaining orders.
vii) the particulars of any arrangement that exists for consultation with, or representation by, the members of the public in relation to the formulation of its policy or administration thereof;	Not applicable.
viii) a statement of the boards, councils, committees and other bodies consisting of two or more persons constituted as its part or for the purpose of its advice, and as to whether meetings of those boards, councils, committees and other bodies are open to the public, or the minutes of such meetings are accessible for public;	Not applicable.

<table>
<tr><th>Manuals</th><th>Answers</th></tr>
<tr><td>ix) a directory of its officers and employees;</td><td>1. Shri G. S. Gurusiddaiah,
Deputy Secretary to Government (Forest) – 22032614, 22343323
2. Smt. K. N. Manjula, Stenographer
3. Junior Assistant - Vacant
4. Shri S. Shivanna, Dalayat.</td></tr>
<tr><td>x) the monthly remuneration received by each of officers and employees including system of compensation as provided in its regulations;</td><td><table>
<tr><th>Sl. No.</th><th>Name & Designation</th><th>Gross Salary Rs.</th></tr>
<tr><td>1</td><td>Shri G. S. Gurusiddaiah,
Deputy Secretary to Government (Forest)</td><td>42,252/-</td></tr>
<tr><td>2</td><td>Smt. K. N. Manjula, Stenographer</td><td>17,270/-</td></tr>
<tr><td>3</td><td>Junior Assistant – Vacant</td><td>-----</td></tr>
<tr><td>4</td><td>Shri S. Shivanna, Dalayat</td><td>10,506/-</td></tr>
</table></td></tr>
<tr><td>xi) the budget allocated to each of its agency, indicating the particulars of all plans, proposed expenditures and reports on disbursements made;</td><td>Not applicable.</td></tr>
<tr><td>xii) the manner of execution of subsidy programmes, including the amounts allocated and the details of beneficiaries of such programmes;</td><td>Not applicable.</td></tr>
<tr><td>xiii) particulars of recipients of concessions, permits or authorizations granted by it;</td><td>Not applicable.</td></tr>
<tr><td>xiv) details in respect of the information, available to or held by its, reduced in an electronic form;</td><td>Not applicable.</td></tr>
<tr><td>xv) the particulars of facilities available to citizens for obtaining information, including the working hours of a library or reading room, if maintained for public use;</td><td>Not applicable.</td></tr>
<tr><td>xvi) the names, designations and other particulars of the Public Information Officer;</td><td>Appellate Authority of Forest Wing of Forest, Ecology and Environment Department under Right to Information Act, 2005.</td></tr>
<tr><td>xvii) such other information as may be prescribed;</td><td>Not applicable.</td></tr>
</table>

Publication under Section 4 (1) (b) of the Right to Information Act, 2005 –

Internal Financial Advisor and Ex-officio Deputy Secretary to Government,

Forest, Ecology and Environment Department

(I.F.A. – A & B Sections)

Manuals	Answers
i) the particulars of its organizations, functions and duties;	Internal Financial Advisor and Ex-Officer Deputy Secretary to Government i.e., I.F.A., Forest, Ecology and Environment Department comprises of the following: **(a) Personal Staff of I.F.A.** **(No. of sanctioned posts)** 1. P.A. 1 2. Group 'D' employee 1 – Vacant **(b) I.F.A. 'A' Section** **(No. of sanctioned posts)** 1. Section Officer 1 2. Senior Assistant 1 3. Assistants 2 4. Junior Assistant 1 – Vacant 5. Typist 1 – Vacant 6. Group 'D' employee 1 **(c) I.F.A. 'B' Section** **(No. of sanctioned posts)** 1. Section Officer 1 2. Senior Assistant 2 3. Assistant 1 4. Typist 1 – Vacant 5. Group 'D' employee 1
ii) the powers and duties of its officers and employees;	The Deputy Secretary and I.F.A. will discharge the duties and responsibilities as envisaged vide Notification No. FD 24 BUD 81, dated 15.07.1983 and Circular No. FD 16 BUD 2003, dated 09.07.2003. The I.F.A. Wing tender the opinion / advise / concurrence relating to the files received from Administrative sections of F.E.E. Department in respect of the following: (1) Finance (2) Budget (3) K.T.P.P. Act (4) Service Matters (5) Plan and Non-plan Schemes. Under Secretary – Post not sanctioned. **I.F.A. 'A' Section:** **Duties and Responsibilities of the Section Officer:** Discharges the duties and responsibilities as prescribed in paras 24 and 25 of Secretariat Manual of Office Procedure.

Manuals	Answers
	Duties and Responsibilities of the Senior Assistant / Assistant: Discharges the duties and responsibilities as envisaged vide para 26 of Secretariat Manual of Office Procedure. **Senior Assistant:** Process of the files for tendering the advise / opinion / concurrence relating to finance / budget / service matters / technical matters of the administrative sections of Forest Departments. **Assistant:** Process of the files for tendering the advise / opinion / concurrence relating to finance / budget / service matters / technical matters of the administrative sections of Co-operation Department. Matters relating to preparation of D.M.T.F.P. Reports and Budget Performance Reports. Matters relating to organizing of M.M.R. meetings, issue of State Tender Bulletins as per K.T.P.P. Act and Rules. Matters relating to K.T.P.P. Act and Rules. Matters relating to conducting of meetings of Departmental Evaluation Committee (Evaluation of Plan Schemes). **Assistant:** Process of the files for tendering the advise / opinion / concurrence relating to finance / budget / service matters / technical matters of the administrative sections of Ecology and Environment Department. Diarising of Receipts and files of F.E.E. Department. quarterly / half-yearly inspection reports. **Junior Assistant – Vacant.** **Duties and Responsibilities of the Junior Assistant:** Discharges the duties and responsibilities as envisaged vide para 27 of Secretariat Manual of Office Procedure. **Duties and Responsibilities of the Stenographer:** Discharges the duties and responsibilities as envisaged vide para 28 of Secretariat Manual of Office Procedure. Taking dictations from DS and IFA. **Duties and Responsibilities of the Typist:** Discharges the duties and responsibilities as envisaged vide para 29 of Secretariat Manual of Office Procedure. **I.F.A. "B" Section:** **Duties and Responsibilities of the Section Officer:** Discharges the duties and responsibilities as prescribed in paras 24 and 25 of Secretariat Manual of Office Procedure. **Duties and Responsibilities of the Senior Assistant / Assistant:** Discharges the duties and responsibilities as envisaged vide paras 26 of Secretariat Manual of Office Procedure.

Manuals	Answers
	Senior Asstistant: Process of the files relating to administrative sections of Forest, Ecology and Environment Department in respect of C. & A. G. Reports, Public Accounts Committee, Appropriation and Finance Accounts, Audit Paras and process and preparation of Budget Estimate for Appendix – B of 12 Districts. **Senior Assistant:** Process of the files relating to administrative sections of Forest, Ecology and Environment Department in respect of Draft Comments, Draft Paras and Draft Review Paras and follow up actions. Preparation of Budget Estimate for Appendix – B of 15 Districts. Scrutiny of Budget Proposals relating to plan estimates and forwarding to Finance Department. **Assistant:** Process of the files relating to administrative sections of Forest, Ecology and Environment Department, Local Audit Committee Reports, Inspection reports. Organizing of Ad-hoc Committee meetings relating to L.A.Rs. and I.A.Rs. Organising of Departmental Audit Committee meetings (Draft Review Paras). Preparation of papers for Apex Audit Committee under the Chairmanship of Chief Secretary. **Typist – Vacant.**
iii) the procedure followed in the decision making process, including channels of supervision and accountability;	a. As soon as the receipt is received from the Junior Assistant, the caseworker will scrutinize and enter in his worksheet and sort them according to their rating. A receipt will be brought on to a current file relating to the subject on which a file already exists, if not he will open a new file. According to the importance of the case, he will put up a note consisting of brief resume of its background history. b. The Section Officer will see all incoming tappal and pass it on to the staff attached to them for taking necessary action regarding diarising, adding them on to the existing files / opening new files and noting movements. He will indicate priority where necessary, for putting up papers. He will also put up important references to higher authorities at the state, where it is considered necessary to bring it to their notice. c. The Section Officer will after obtaining files from their staff, examine the papers along with relevant material and taking into consideration the existing policy, precedents, standing orders, determine the line of action. d. If the line of action proposed is with his competence, he will proceed to record minimum noting and issue appropriate replies or orders.
iv) the norms set by it for the discharge of its functions;	-----
v) the rules, regulations, instructions, manuals and records, held by it or under its control or used by its employees for discharging its functions;	K.C.S.R., K.F.C., M.C.E., Budget Manual, K.T.P.P. Act, Service Manual, C.C.A. Rules, Medical Attendance Rules, Forest Account Code, Forest Manual, Conservation of Forest Act, Revenue Manual, Annual Budget Documents and General Delegation of Financial Powers both H.O.D. and Secretaries etc.

<table>
<tr><th>Manuals</th><th>Answers</th></tr>
<tr><td>vi) a statement of the categories of documents that are held by it or under its control;</td><td>Receipts / file registers, Performance budget, D.M.T.F.P. Report, Annual Reports of the Department, Budget Documents.</td></tr>
<tr><td>vii) the particulars of any arrangement that exists for consultation with, or representation by, the members of the public in relation to the formulation of its policy or administration thereof;</td><td>Receipts / file registers, Performance budget, D.M.T.F.P. Report, Annual Reports of the Department, Budget Documents, Guard files, Data Bank and extract of Endorsements relating to important decisions and references etc.</td></tr>
<tr><td>viii) a statement of the boards, councils, committees and other bodies consisting of two or more persons constituted as its part or for the purpose of its advise and as to whether meetings are accessible for public;</td><td>Ad-hoc Committee in respect of Audit Paras.

Departmental Audit Committee under the Chairmanship of Additional Chief Secretary to Government, F.E.E. Department.

Departmental Evaluation Committee for finalizing the evaluation of schemes.</td></tr>
<tr><td>ix) a directory of its officers and employees;</td><td>D.S. and I.F.A., F.E.E. Department – 22281125, 22032106

Section Officer, IFA – 'A' Section – 22032699

Section Officer, IFA – 'B' Section – 22032466</td></tr>
<tr><td>x) the monthly remuneration received by each of officers and employees including system of compensation as provided in its regulations;</td><td>I.F.A. Establishment:
<table>
<tr><th>Sl. No.</th><th>Name & Designation</th><th>Gross Salary Rs.</th></tr>
<tr><td>1</td><td>Shri S. G. Narayana,
Internal Financial Advisor and Ex-officio
Deputy Secretary to Government,
Forest, Ecology and Environment Department</td><td>38,650/-</td></tr>
<tr><td>2</td><td>Smt. Gayathri, P. A. (Stenographer)</td><td>28,743/-</td></tr>
</table>
I.F.A. 'A' Section:
<table>
<tr><th>Sl. No.</th><th>Name & Designation</th><th>Gross Salary Rs.</th></tr>
<tr><td>1</td><td>Shri T. G. Srinivasan, Section Officer</td><td>31,125/-</td></tr>
<tr><td>2</td><td>Smt. S. N. Kalavathi, Senior Assistant</td><td>23,560/-</td></tr>
<tr><td>3</td><td>Shri S. V. Raghavendra Rao, Assistant</td><td>19,311/-</td></tr>
<tr><td>4</td><td>Smt. Lakshmidevi, Assistant</td><td>18,213/-</td></tr>
<tr><td>5</td><td>Junior Assistant – Vacant</td><td>-----</td></tr>
<tr><td>6</td><td>Typist – Vacant</td><td>-----</td></tr>
<tr><td>7</td><td>Shri K. T. Jagadish, Jamedar</td><td>17,000/-</td></tr>
</table>
</td></tr>
</table>

Manuals	Answers
	I.F.A. 'B' Section:

Sl. No.	Name & Designation	Gross Salary Rs.
1	Shri K. Shivaram Prasad, Section Officer	34,025/-
2	Smt. Sumathi B. N., Senior Assistant	25,490/-
3	Shri M. Manjunath Jolad, Senior Assistant	27,900/-
4	Smt. S. N. Padmini, Assistant	19,781/-
5	Typist – Vacant	----
6	Shri B. Krishnappa, Jamedar	15,100/-

Manuals	Answers
xi) the budget allocated to each of its agency, indicating the particulars of all plans, proposed expenditure and reports on disbursements made;	(Rs. in lakhs)

Department	Allocation		
	Plan	Non-plan	Total
Forest, Ecology & Environment Department (Forest) Wing	19333.09	21872.54	41205.09

Manuals	Answers		
xii) the manner of execution of subsidy programmes, including the amounts allocated and the details of beneficiaries of such programmes;	Not applicable.		
xiii) particulars of recipients of concessions, permits or authorizations granted by it;	Not applicable.		
xiv) details in respect of the information, available to or held by it, reduced in an electronic form;	Not applicable.		
xv) the particulars of facilities available to citizens for obtaining information including the working hours of a library or reading room, if maintained for public use;	Not applicable.		
xvi) the names, designations and other particulars of the Public Information Officers;	I.F.A. & Ex-officio Deputy Secretary to Government, F.E.E. Department	Public Information Officer	Ph. No.: 22281125, 22032106
	Section Officer, I.F.A. 'A' Section, F.E.E. Department	Assistant Public Information Officer	Ph. No.: 22032699
xvii) such other information as may be prescribed;	Not applicable.		

Publication under Section 4 (1) (b) of the Right to Information Act, 2005 – Forest, Ecology and Environment Department (Forest-Services)

Manuals	Answers
i) the particulars of its organization, functions and duties;	Forest, Environment & Ecology Department (Forest- Services)
ii) the powers and duties of its officers and employees;	To deal with all Service matters pertaining to Group-A and Group-B Officers of Forest Department, except the cases in which the powers have been delegated to the Principal Chief Conservator of Forests, Bangalore. **Duties and Responsibilities of the Under Secretary:** 1. The Under Secretary disposes of at his level, such cases as authorized under the delegation of powers. 2. The Under Secretary examines and initiates noting at his level and deal with other cases in accordance with the Karnataka Government (Transaction of Business) Rules, 1977 and other instructions. 3. The Under Secretary supervises the work of all the subordinate staff under his control and will discharge duties and responsibilities as envisaged in the Secretariat Manual. 4. The Under Secretary will be responsible for keeping the higher officers informed of all important developments, problems or difficulties in the cases dealt with by them. **Duties and Responsibilities of the Section Officer:** 1. The Section Officer submits the cases to the Under Secretary with his note/opinion for taking decision on the subject. 2. The Section Officer examines and initiates noting at his level and deal with other cases in accordance with the Karnataka Government (Transaction of Business) Rules, 1977 and other instructions. 3. The Section Officer also prepares notes and replies in respect of matters, which are of urgent in nature. 4. The Section Officer supervises the work of all the subordinate staff in his group and will discharge duties and responsibilities as envisaged in the Secretariat Manual. 5. The Section Officer is responsible for keeping the higher officers informed of all important developments, problems or difficulties in the cases dealt with by them. **Duties and Responsibilities of Senior Assistant/Assistant:** 1. The Officials help the Section Officer in quick and efficient disposal of cases. The Official should show initiative and intelligence in identifying ways to facilitate decision on cases by collecting and presenting relevant records, material, maintain up-to-date relevant Acts and Rules and instructions, selected files, digest of important previous decisions. 2. Getting files on the subject, docketing, referencing, numbering, opening of new files etc. 3. Submission of receipts with the material collected duly referenced and arranged to the Section Officer within five days.

<table>
<tr><th>Manuals</th><th>Answers</th></tr>
<tr><td></td><td>
4. Putting up of files, timely issue of reminders with standard draft wherever necessary etc.
5. Getting fair copies typed, comparing and submitting them for signature etc.
6. Assisting the Section Officer in discharge of his functions, preparing Statements, consolidating information etc.
7. To exercise the duties / responsibilities to be instructed by the Higher Authorities.
Duties & Responsibilities of Junior Assistant:
The Junior Assistant is entrusted with the routine duties of maintaining prescribed registers, despatching and recording of cases. In addition, Junior Assistant should assist the Assistant/Senior Assistant and the Section Officer in the preparation of statements and periodical returns, issue of reminders and comparing fair copies. To receive the Tappals and Letters and give them to the respective Senior Assistant / Assistant duly obtaining the acknowledgement. He shall also do the Letter Monitoring and File Monitoring of the Receipts and Files.
Duties & Responsibilities of Stenographer and Typist:
Duties & Responsibilities of Stenographer:
1. Assist the Under Secretary in discharging of her/his functions and responsibilities.
2. Taking dictation in Shorthand and its transcription in the best manner possible.
3. Preserving and maintaining confidential records and other papers in the personal custody of the officer.
4. Typing of D.O. Letters, handle the incoming and out-going files and tappals, etc.
Typist:
The Typist will attend all typing work of the section.
</td></tr>
<tr><td>iii) the procedure followed in the decision making process, including channels of supervision and accountability;</td><td>
1. As soon as the receipts received from the Junior Assistant, the case worker will scrutinize and enter in his worksheet and sort out them according to their rating. A receipt will be brought on to a current file relating to the subject on which a file already exists, if not he will open a new file. According to the importance of the case, he will put up a note consisting of brief resume of its background history.
2. The Section Officer sees all incoming tappal and pass it on to the staff attached to him for taking necessary action for diarising / adding them on to the existing files/opening new files and noting movements. He will indicate priority wherever necessary. He will also put up important references to higher authorities.
3. The Section Officer, on the files, submitted to him by the case workers, shall examine the contents of the proposal with reference to Rules, Procedure, Standing Orders, Precedents and Policies of the Government and suggest the course of action.
4. If the line of action proposed is with his competence, he will proceed to record minimum noting and issue appropriate replies or orders.
</td></tr>
<tr><td>iv) the norms set by it for the discharge of its functions;</td><td>-</td></tr>
</table>

Manuals	Answers
v) the rules, regulations, instructions, manuals and records, held by it or under its control or used by its employees for discharging its functions.	Generally the procedure laid down in Secretariat Manual is being followed while putting up the files. However, the Rules / Circulars / Standing Orders issued by the Finance Department and D.P.A.R. and other Departments from time to time are also adhered to.
vi) a statement of the categories of documents that are held by it or under its control;	Receipts/Files, annual reports of the Department, important project proposal sent by the Principal Chief Conservator of Forests.
vii) the particulars of any arrangement that exists for consultation with, or representation by, the members of the public in relation to the formulation of its policy or administration thereof;	Not applicable.
viii) a statement of the boards, councils, committees and other bodies consisting of two or more persons constituted as its part or for the purpose of its advise, and as to whether meetings of those boards, councils, committees and other bodies are open to the public, or the minutes of such meetings are accessible for public;	Not applicable.
ix) a directory of its officers and employees;	Under Secretary (Forest Services-1) – 22032349 (Office) Section Officer (Forest Services-1) – 22032017 (Office) Senior Assistant Assistant Assistant Junior Assistant Typist Dalayat.
x) the monthly remuneration received by each of officers and employees, including system of compensation as provided in its regulations;	See table below

Sl. No.	Name & Designation	Gross Salary Rs.
1	Shri S. Balakrishnaiah, Under Secretary to Government	36,440/-
2	Smt. N. S. Kapila, Section Officer	37,532/-
3	Shri Nisar Hussain, Senior Assistant	23,605/-
4	Smt. Kamala Jayaram, Assistant	23,605/-
5	Shri S. Harsha, Assistant	20,353/-
6	Shri E. Anil Kumar, Stenographer	17,650/-

Manuals	Answers		
	7	Shri K. Muddegowda, Junior Assistant	21,800/-
	8	Typist – Vacant	-----
	9	Shri G. Jayaram, Jamedar	15,892/-
xi) the budget allocated to each of its agency, indicating the particulars of all plans, proposed expenditures and reports on disbursements made;	Not applicable.		
xii) the manner of execution of subsidy programmes, including the amounts allocated and the details of beneficiaries of such programmes;	Not applicable.		
xiii) particulars of recipients of concessions, permits or authorizations granted by it;	Not applicable.		
xiv) details in respect of the information, available to or held by it, reduced in an electronic form;	Not applicable.		
xv) the particulars of facilities available to citizens for obtaining information, including the working hours of a library or reading room, if maintained for public use;	Not applicable.		
xvi) the names, designations and other particulars of the Public Information Officers;	Under Secretary to Government (Services-1), Forest, Environment & Ecology Department	Public Information Officer	Ph. No.: 22032349
	Section Officer (Services-1), Forest, Environment & Ecology Department	Assistant Public Information Officer	Ph. No.: 22032017
xvii) such other information as may be prescribed.	-----		

Publication under Section 4 (1) (b) of the Right to Information Act, 2005 – Forest, Ecology and Environment Department (Wildlife and Corporation)

Manuals	Answers
i) the particulars of its organization, functions and duties;	Forest, Environment & Ecology Department (Wildlife and Corporation)
ii) the powers and duties of its officers and employees;	To deal with the matters pertaining to Principal Chief Conservator of Forests (Wildlife), Wildlife Wing, National Parks and Sanctuaries, matter pertaining to Karnataka Forest Development Corporation, Karnataka State Forest Industries Corporation, Karnataka Cashew Development Corporation Limited, KSVL, KPL, MMC & ZAK. **Duties and Responsibilities of the Under Secretary:** 1. The Under Secretary disposes at his level, such cases as authorized under the delegation of powers. 2. The Under Secretary examines and initiates noting at his level and deals with other cases in accordance with the Karnataka Government (Transaction of Business) Rules, 1977 and other instructions. 3. The Under Secretary supervises the work of all the subordinate staff in his group and discharges duties and responsibilities as envisaged in the Secretariat Manual. 4. The Under Secretary will be responsible for keeping the higher officers informed of all important developments, problems or difficulties in the cases dealt with by them. **Duties and Responsibilities of the Section Officer:** 1. The Section Officer submits the cases to the Under Secretary with his note/opinion for taking decision on the subject. 2. The Section Officer examines and initiates noting at his level and deal with other cases in accordance with the Karnataka Government (Transaction of Business) Rules, 1977 and other instructions. 3. The Section Officer also prepares replies in respect of matters, which are of urgent in nature. 4. The Section Officer supervises the work of all the subordinate staff in his group and discharges duties and responsibilities as envisaged in the Secretariat Manual. 5. The Section Officer will be responsible for keeping the higher officers informed of all important developments, problems or difficulties in the cases dealt with by them. **Duties and Responsibilities of Senior Assistant/Assistant:** 1. The Officials help the Section Officer in quick and efficient disposal of cases allocated. The Official should show initiative and intelligence in identifying ways to facilitate decision on cases by collecting and presenting relevant material, maintaining up-to-date relevant Acts and Rules and instructions, selected files, digest of important previous decisions. 2. Getting files on the subject, docketing, referencing, numbering, opening of new files etc. 3. Making over receipts with the material collected duly referenced and arranged to the Section Officer within five days.

Manuals	Answers
	4. Putting up of files, timely issue of reminders with standard draft wherever necessary etc. 5. Getting fair copies typed, comparing and submitting them for signature etc. 6. Assisting the Section Officer in discharge of his functions, preparing Statements, consolidating information etc. 7. Other duties, responsibilities instructed to the officials by the higher authorities. **Duties & Responsibilities of Junior Assistant**: The Junior Assistant is entrusted with the routine duties of maintaining prescribed registers, despatching and recording of cases. In addition, Junior Assistant should assist the Assistant/Senior Assistant and the Section Officer in the preparation of statements and periodical returns, issue of reminders and comparing fair copies. **Duties & Responsibilities of Stenographer**: The Stenographer attends to dictation, and transcription work and typing work entrusted by Under Secretary. **Duties & Responsibilities of Typist**: The Typist attends all typing work of the section.
iii) the procedure followed in the decision making process, including channels of supervision and accountability;	1. As soon as the receipt is received from the Junior Assistant, the case worker will scrutinize and enter in his worksheet and sort them according to their rating. A receipt will be brought on to a current file relating to the subject on which a file already exists, if not he will open a new file. According to the importance of the case, he will put up a note consisting of brief resume of its background history. 2. The Section Officer will see all incoming tappal and pass it on to the staff attached to them for taking necessary action regarding diarising, adding them on to the existing files/opening new files and noting movements. He will indicate priority where necessary, for putting up papers. He will also put up important references to higher authorities at the stage, where it is considered necessary to bring it to their notice. 3. The Section officer will after obtaining files from their Staff, examine the papers along with relevant material and taking into consideration the existing policy, precedents, standing orders, determine the line of action. 4. If the line of action proposed is with his competence, he will proceed to record minimum noting and issue appropriate replies or orders.
iv) the norms set by it for the discharge of its functions;	-
v) the rules, regulations, instructions, manuals and records, held by it or under its control or used by its employees for discharging its functions;	Regarding financial delegation powers issued by the Forest, Ecology & Environment Department, Finance Department and other guidelines issued by the D.P.A.R. and other Departments. Wild Life and Protection Act, 1972.
vi) a statement of the categories of documents that are held by it or under its control;	Receipts/Files, Audit paras of the Department, Annual reports, Audit reports of the KFDC, KSFIC, KCDC, ZAK, KSVL, KPL etc.

<table>
<tr><th>Manuals</th><th>Answers</th></tr>
<tr><td>vii) the particulars of any arrangement that exists for consultation with, or representation by, the members of the public in relation to the formulation of its policy or administration thereof;</td><td>Not applicable.</td></tr>
<tr><td>viii) a statement of the boards, councils, committees and other bodies consisting of two or more persons constituted as its part or for the purpose of its advise, and as to whether meetings of those boards, councils, committees and other bodies are open to the public, or the minutes of such meetings are accessible for public;</td><td>KFDC, KSFIC, KCDC, ZAK.

Not open to the Public.</td></tr>
<tr><td>ix) a directory of its officers and employees;</td><td>Under Secretary to Government (Wildlife and Planning) - 22032443
Section Officer (Wildlife & Corporation) - 22032018
Smt. Umadevi, Under Secretary to Government (I/c.)
Shri S. P. Patil, Section Officer
Senior Assistant – Vacant
Shri Shreenivasa, Assistant
Smt. S. Jalajakshi, Stenographer
Shri R. Shivakumar, Junior Assistant
Typist – Vacant.</td></tr>
<tr><td>x) the monthly remuneration received by each of officers and employees, including system of compensation as provided in its regulations;</td><td>
<table>
<tr><th>Sl. No.</th><th>Name & Designation</th><th>Gross Salary Rs.</th></tr>
<tr><td>1</td><td>Smt. Umadevi,
Under Secretary to Government (I/c.)</td><td>36,000/-</td></tr>
<tr><td>2</td><td>Shri S. P. Patil, Section Officer</td><td>35,621/-</td></tr>
<tr><td>3</td><td>Senior Assistant – Vacant</td><td>-----</td></tr>
<tr><td>4</td><td>Shri Shreenivasa, Assistant</td><td>17,948/-</td></tr>
<tr><td>5</td><td>Smt. S. Jalajakshi, Stenographer</td><td>20,416/-</td></tr>
<tr><td>6</td><td>Shri R. Shivakumar, Junior Assistant</td><td>15,700/-</td></tr>
<tr><td>7</td><td>Typist – Vacant</td><td>-----</td></tr>
</table>
</td></tr>
<tr><td>xi) the budget allocated to each of its agency, indicating the particulars of all plans, proposed expenditures and reports on disbursements made;</td><td>Not applicable.</td></tr>
<tr><td>xii) the manner of execution of subsidy programmes, including the amounts allocated and the details of beneficiaries of such programmes;</td><td>Not applicable.</td></tr>
</table>

Manuals	Answers
xiii) particulars of recipients of concessions, permits or authorizations granted by it;	Not applicable.
xiv) details in respect of the information, available to or held by it, reduced in an electronic form;	Not applicable.
xv) the particulars of facilities available to citizens for obtaining information, including the working hours of a library or reading room, if maintained for public use;	Not applicable.
xvi) the names, designations and other particulars of the Public Information Officers;	Under Secretary to Government (Wildlife and Planning) — Public Information Officer — Ph. No.: 22032443 Section Officer (Wildlife & Corporation) — Assistant Public Information Officer — Ph. No.: 22032018
xvii) such other information as may be prescribed.	-----

Publication under Section 4 (1) (b) of the Right to Information Act, 2005 –

Forest, Ecology and Environment Department (Forest)

Manuals	Answers
i) the particulars of its organization, functions and duties;	Forest, Environment & Ecology Department (Forest)
ii) the powers and duties of its officers and employees;	To deal with the following subjects: 1. Minor forest produce and matters relating thereto. 2. Sandalwood, white chips etc., and matter relating thereto. 3. Disposal of Bamboos and cane in excess of the powers vested with the P.C.C.F. 4. Matters pertaining to the Karnataka Preservation of Trees Act like felling permission, Malki value fixation and other matters. 5. Extension of time for acceptance of payment of balance amount of bid amount and for release of wood from Government Depots. 6. Amendments to all Acts and Rules relating to Forest Department. 7. Entrustment of logging works to Co-operative Societies/Government Companies/Corporations. 8. Matters pertaining to Forest offences. 9. Allotment of Wood to Organizations and religious Institutions at concessional rates as per rules. 10. Notifications under Section 4 and 17 of Karnataka Forest Act and de-notification of Forest land. **Duties and Responsibilities of the Under Secretary:** 1. The Under Secretary will dispose off at his level such cases as authorized under the delegation of powers issued by the Government from time to time.

Manuals	Answers
	2. The Under Secretary will examine and initiate noting at his level in cases of urgent nature and Legislature matters and deal with other cases in accordance with the Karnataka Government (Transaction of Business) Rules, 1977 and other instructions issued from time to time. 3. The Under Secretary will supervise the work of all the subordinate staff in his Section and will discharge duties and responsibilities as envisaged in the Secretariat Manual of Office Procedure. 4. The Under Secretary will be responsible for keeping the higher officers informed of all important developments, problems or difficulties in the cases dealt with by him. **Duties and Responsibilities of the Section Officer:** 1. The Section Officer will submit the cases to the Under Secretary with his note/opinion for taking decision on the subject. 2. The Section Officer will examine and initiate noting at his level and deal with other cases in accordance with Karnataka Government (Transaction of Business) Rules, 1977 and other instructions. 3. The Section Officer will also prepare replies in respect of matters, which are of urgent in nature. 4. The Section Officer will supervise the work of all the subordinate staff in his Section and will discharge duties and responsibilities as envisaged in the Secretariat Manual of Office Procedure. 5. The Section Officer will be responsible for keeping the higher officers informed of all important developments, problems or difficulties in the cases dealt with by him. **Duties and Responsibilities of Senior Assistant/Assistant**: 1. The Officials will help the Section Officer in quick and efficient disposal of cases allocated to the section. The Official should show initiative and intelligence in identifying ways to facilitate decision on cases by collecting and presenting relevant material, maintaining up-to-date relevant Acts and Rules and instructions, selected files, digest of important previous decisions, precedent cases etc. 2. Getting files on the subject, docketing, referencing, numbering, opening of new files etc. 3. Making over receipts with the material collected duly referenced and arranged to the Section Officer within five days. 4. Putting up of files, timely issue of reminders with standard draft wherever necessary etc. 5. Getting fair copies typed, comparing and submitting them for signature etc. 6. Assisting the Section Officer in discharge of his functions, preparing Statements, consolidating information etc. 7. Other duties, responsibilities instructed to the officials by the higher authorities. **Duties & Responsibilities of Junior Assistant**: The Junior Assistant is entrusted with the routine duties of maintaining prescribed registers, movement of files and receipts, diarising of letters/ receipt and despatching of letters and recording of cases. In addition, Junior Assistant should assist the Assistant/Senior Assistant and the Section Officer in the preparation of statements and periodical returns, issue of reminders and comparing fair copies.

Manuals	Answers
	Duties & Responsibilities of Typist/Stenographer: Stenographer will attend to the work of movement of files / receipts, taking dictation, typing and all other work entrusted to him by his Officer superior. The Typist will attend to all typing work of the Section and other work entrusted by the Section Officer.
iii) the procedure followed in the decision making process, including channels of supervision and accountability;	1. As soon as the receipt is received from the Junior Assistant, the case worker will scrutinize and enter in his worksheet and sort them according to their rating. A receipt will be brought on to a current file relating to the subject on which a file already exists, if not, he will open a new file. According to the importance of the case, he will put up a note consisting of brief resume of its background history. 2. The Section Officer will see all incoming tappal and pass it on to the staff attached to him for taking necessary action for diarising / adding them on to the connected files/opening new files and noting movements. He will indicate priority wherever necessary. He will also put up important references to higher authorities wherever it is considered necessary. 3. The Section Officer, on receipt of the files submitted to him by the case workers shall examine the contents of the proposals with reference to Rules, procedures, precedent cases, standing orders, and policies of the Government and suggest the course of action. He shall also place on the file, copies of such relevant orders etc., for perusal of the superior Officers. 4. If the line of action proposed is within his competence, he will proceed to record minimum noting and issue appropriate replies or orders.
iv) the norms set by it for the discharge of its functions;	-
v) the rules, regulations, instructions, manuals and records, held by it or under its control or used by its employees for discharging its functions.	Karnataka Forest Act and Rules, Karnataka Forest Manual and other important orders / guidelines issued by the Finance Department / D.P.A.R. / Law Department / D.P.A.L.
vi) a statement of the categories of documents that are held by it or under its control;	Receipts / Files, Acts and Rules, Departmental Manuals etc., of the Department and the Standing Orders of the Finance Department / D.P.A.R. / Law Department / D.P.A.L.
vii) the particulars of any arrangement that exists for consultation with, or representation by, the members of the public in relation to the formulation of its policy or administration thereof;	Not applicable.
viii) a statement of the boards, councils, committees and other bodies consisting of two or more persons constituted as its part or for the purpose of its advise, and as to whether meetings of those boards, councils, committees and other bodies are open to the public, or the minutes of such meetings are accessible for public;	Not applicable.

<table>
<tr><th>Manuals</th><th>Answers</th></tr>
<tr><td>ix) a directory of its officers and employees;</td><td>Under Secretary to Government (Forest) - 22032255 (Office)
Section Officer (Forest) - 22032023 (Office)
Senior Assistant
Assistant
Assistant
Stenographer
Junior Assistant – Vacant
Typist – Vacant
Dalayat.</td></tr>
<tr><td>x) the monthly remuneration received by each of officers and employees, including system of compensation as provided in its regulations;</td><td>
<table>
<tr><th>Sl. No.</th><th>Name & Designation</th><th>Gross Salary Rs.</th></tr>
<tr><td>1</td><td>Shri T. R. Anantha Ramu,
Under Secretary to Government</td><td>41,153/-</td></tr>
<tr><td>2</td><td>Shri N. Narasimha Murthy, Section Officer</td><td>29,736/-</td></tr>
<tr><td>3</td><td>Shri K. Shivalingaiah, Senior Assistant</td><td>29,786/-</td></tr>
<tr><td>4</td><td>Smt. H. Shanthamma, Senior Stenographer</td><td>37,742/-</td></tr>
<tr><td>5</td><td>Shri O. Anjaneyulu, Assistant</td><td>20,777/-</td></tr>
<tr><td>6</td><td>Shri Shivaprakash, Assistant</td><td>19,311/-</td></tr>
<tr><td>7</td><td>Junior Assistant – Vacant</td><td>-----</td></tr>
<tr><td>8</td><td>Typist – Vacant</td><td>-----</td></tr>
<tr><td>9</td><td>Smt. B. Anjanamma, Dalayat</td><td>12,601/-</td></tr>
</table>
</td></tr>
<tr><td>xi) the budget allocated to each of its agency, indicating the particulars of all plans, proposed expenditures and reports on disbursements made;</td><td>Not applicable.</td></tr>
<tr><td>xii) the manner of execution of subsidy programmes, including the amounts allocated and the details of beneficiaries of such programmes;</td><td>Not applicable.</td></tr>
<tr><td>xiii) particulars of recipients of concessions, permits or authorizations granted by it;</td><td>Not applicable.</td></tr>
<tr><td>xiv) details in respect of the information, available to or held by it, reduced in an electronic form;</td><td>Not applicable.</td></tr>
<tr><td>xv) the particulars of facilities available to citizens for obtaining information, including the working hours of a library or reading room, if maintained for public use;</td><td>Not applicable.</td></tr>
</table>

Manuals	Answers		
xvi) the names, designations and other particulars of the Public Information Officers;	Under Secretary to Government (Forest)	Public Information Officer	Ph. No.: 22032255
	Section Officer (Forest)	Assistant Public Information Officer	Ph. No.: 22032023
xvii) such other information as may be prescribed.			

Publication under Section 4 (1) (b) of the Right to Information Act, 2005 – Forest, Ecology and Environment Department (Forest Conservation)

Manuals	Answers
i) the particulars of its organization, functions and duties;	Forest, Environment & Ecology Department (Forest Conservation)
ii) the powers and duties of its officers and employees;	To deal with proposals relating to diversion of forest land under Forest Conservation Act, 1980 for non forestry purposes and all related matters and giving temporary working permissions in case of mining (All stages). Proposals related to encroachments in forest lands, C&D class lands, unauthorized cultivations and Land Bank Matters etc. Permissions for usage of forest land for holding rallies etc. Lease rent. **Duties and Responsibilities of the Under Secretary:** 1. The Under Secretary will dispose at his level, such cases as authorised under the delegation of powers. 2. The Under Secretary will examine and initiate noting at his level and deal with other cases in accordance with the Karnataka Government (Transaction of Business) Rules, 1977 and other instructions. 3. The Under Secretary will supervise the work of all the subordinate staff in his group and will discharge duties and responsibilities as envisaged in the Secretariat Manual. 4. The Under Secretary will be responsible for keeping the higher officers informed of all important developments, problems or difficulties in the cases dealt with by them. **Duties and Responsibilities of the Section Officer:** 1. The Section Officer will submit the cases to the Under Secretary with his note/opinion for taking decision on the subject. 2. The Section Officer will examine and initiate noting at his level and deal with other cases in accordance with Karnataka Government (Transaction of Business) Rules, 1977 and other instructions. 3. The Section Officer will also prepare replies in respect of matters, which are of urgent in nature. 4. The Section Officer will supervise the work of all the subordinate staff in his group and will discharge duties and responsibilities as envisaged in the Secretariat Manual. 5. The Section Officer will be responsible for keeping the higher officers informed of all important developments, problems or difficulties in the cases dealt with by them.

<table>
<tr><th>Manuals</th><th>Answers</th></tr>
<tr><td></td><td>Duties and Responsibilities of Senior Assistant/Assistant:
1. The Officials will help the Section Officer in quick and efficient disposal of cases allocated. The Official should show initiative and intelligence in identifying ways to facilitate decision on cases by collecting and presenting relevant material, maintaining up-to-date relevant Acts and Rules and instructions, selected files, digest of important previous decisions.
2. Getting files on the subject, docketing, referencing, numbering, opening of new files etc.
3. Making over receipts with the material collected duly referenced and arranged to the Section Officer within five days.
4. Putting up of files, timely issue of reminders with standard draft wherever necessary etc.
5. Getting fair copies typed, comparing and submitting them for signature etc
6. Assisting the Section Officer in discharge of his functions, preparing Statements, consolidating information etc.
7. Other duties, responsibilities instructed to the officials by the higher authorities.

Duties & Responsibilities of Junior Assistant:
The Junior Assistant is entrusted with the routine duties of maintaining prescribed registers, despatching and recording of cases. In addition, Junior Assistant should assist the Assistant/Senior Assistant and the Section Officer in the preparation of statements and periodical returns, issue of reminders and comparing fair copies.
Duties & Responsibilities of Stenographer:
1. Assist the Under Secretary in discharging his functions and responsibilities.
2. Taking dictation in shorthand and its transcription in the best manner possible.
3. Preserving and maintaining confidential records and other papers in the personal custody of the officer.
4. Handle section work like taking dictation, typing of D.O. letters, handling the incoming and outgoing files and tappal, etc
Duties & Responsibilities of Typist:
The Typist will attend all typing work of the Section.</td></tr>
<tr><td>iii) the procedure followed in the decision making process, including channels of supervision and accountability;</td><td>1. As soon as the receipt is received from the Junior Assistant, the case worker will scrutinize and enter in his worksheet and sort them according to their rating. A receipt will be brought on to a current file relating to the subject on which a file already exists, if not he will open a new file. According to the importance of the case, he will put up a note consisting of brief resume of its background history.
2. The Section Officer will see all incoming tappal and pass it on to the staff attached to them for taking necessary action regarding diarising, adding them on to the existing files/opening new files and noting movements. He will indicate priority where necessary, for putting up papers. He will also put up important references to higher authorities at the stage, where it is considered necessary to bring it to their notice.</td></tr>
</table>

Manuals	Answers
	3. The Section Officer will after obtaining files from their Staff, examine the papers along with relevant material and taking into consideration the existing policy, precedents, standing orders, determine the line of action. 4. If the line of action proposed is with his competence, he will proceed to record minimum noting and issue appropriate replies or orders.
iv) the norms set by it for the discharge of its functions;	---
v) the rules, regulations, instructions, manuals and records, held by it or under its control or used by its employees for discharging its functions;	Regarding financial delegation of powers issued by the Finance Department and other guidelines issued by the D.P.A.R. and the Forest (Conservation) Act, 1980 and rules issued there under.
vi) a statement of the categories of documents that are held by it or under its control;	Receipts/Files, proposals regarding diversion of forest land and encroachment of forest land sent by the Principal Chief Conservator of Forests, Public and various other authorities.
vii) the particulars of any arrangement that exists for consultation with, or representation by, the members of the public in relation to the formulation of its policy or administration thereof;	Not applicable.
viii) a statement of the boards, councils, committees and other bodies consisting of two or more persons constituted as its part or for the purpose of its advise, and as to whether meetings of those boards, councils, committees and other bodies are open to the public, or the minutes of such meetings are accessible for public;	Not applicable.
ix) a directory of its officers and employees;	Under Secretary to Government (Forest Conservation) - 22032205 (Office) Section Officer (Forest Conservation) - 22032022 (Office) Senior Assistant Assistant Assistant Junior Assistant Typist – Vacant Dalayat – Vacant.

<table>
<tr><th>Manuals</th><th colspan="3">Answers</th></tr>
<tr><td rowspan="10">x) the monthly remuneration received by each of officers and employees, including system of compensation as provided in its regulations;</td><td>Sl. No.</td><td>Name & Designation</td><td>Gross Salary Rs.</td></tr>
<tr><td>1</td><td>Smt. G. H. Anasuyamma,
Under Secretary to Government</td><td>32,982/-</td></tr>
<tr><td>2</td><td>Shri Shivannagowda, Section Officer</td><td>27,535/-</td></tr>
<tr><td>3</td><td>Smt. L. Yashoda, Senior Assistant</td><td>23,380/-</td></tr>
<tr><td>4</td><td>Smt. G. L. Vimala, Stenographer</td><td>24,972/-</td></tr>
<tr><td>5</td><td>Shri P. C. Rajanna, Assistant</td><td>23,680/-</td></tr>
<tr><td>6</td><td>Smt. K. S. Leelavathi, Assistant</td><td>17,948/-</td></tr>
<tr><td>7</td><td>Shri S. Joseph, Junior Assistant</td><td>12,965/-</td></tr>
<tr><td>8</td><td>Typist – Vacant</td><td>-----</td></tr>
<tr><td>9</td><td>Dalayat – Vacant</td><td>-----</td></tr>
<tr><td>xi) the budget allocated to each of its agency, indicating the particulars of all plans, proposed expenditures and reports on disbursements made;</td><td colspan="3">Not applicable.</td></tr>
<tr><td>xii) the manner of execution of subsidy programmes, including the amounts allocated and the details of beneficiaries of such programmes;</td><td colspan="3">Not applicable.</td></tr>
<tr><td>xiii) particulars of recipients of concessions, permits or authorizations granted by it;</td><td colspan="3">Not applicable.</td></tr>
<tr><td>xiv) details in respect of the information, available to or held by it, reduced in an electronic form;</td><td colspan="3">Not applicable.</td></tr>
<tr><td>xv) the particulars of facilities available to citizens for obtaining information, including the working hours of a library or reading room, if maintained for public use;</td><td colspan="3">Not applicable.</td></tr>
<tr><td>xvi) the names, designations and other particulars of the Public Information Officers;</td><td colspan="3">Under Secretary to Government (Forest Conservation and Co-ordination) — Public Information Officer — Ph. No.: 22032205

Section Officer (Forest Conservation) — Assistant Public Information Officer — Ph. No.: 22032022</td></tr>
<tr><td>xvii) such other information as may be prescribed.</td><td colspan="3">-----</td></tr>
</table>

Publication under Section 4 (1) (b) of the Right to Information Act, 2005 –

Forest, Ecology and Environment Department (Services-2 and Planning)

Manuals	Answers
i) the particulars of its organization, functions and duties;	Forest, Environment & Ecology Department (Services and Planning matters – Services-2 Section)
ii) the powers and duties of its officers and employees;	1. To deal with all the planning & budgetary matters pertaining to Office of the Principal Chief Conservator of Forests. 2. To deal with all the enquiry matters pertaining to Forest Department. 3. To deal with the Assets and Liabilities of the Deputy Conservators of Forest in Forest Department. 4. To deal with service matters of the Ministerial staff pertaining to Forest Department. **Duties and Responsibilities of the Under Secretary:** 1. The Under Secretary will dispose at his level, such cases as authorised under the delegation of powers. 2. The Under Secretary will examine and initiate noting at his level and deal with other cases in accordance with the Karnataka Government (Transaction of Business) Rules, 1977 and other instructions. 3. The Under Secretary will supervise the work of all the subordinate staff in his group and will discharge duties and responsibilities as envisaged in the Secretariat Manual. 4. The Under Secretary will be responsible for keeping the higher officers informed of all important developments, problems or difficulties in the cases dealt with by them. **Duties and Responsibilities of the Section Officer:** 1. The Section Officer will submit the cases to the Under Secretary with his note/opinion for taking decision on the subject. 2. The Section Officer will examine and initiate noting at his level and deal with other cases in accordance with Karnataka Government (Transaction of Business) Rules, 1977 and other instructions. 3. The Section Officer will also prepare replies in respect of matters, which are of urgent in nature. 4. The Section Officer will supervise the work of all the subordinate staff in his group and will discharge duties and responsibilities as envisaged in the Secretariat Manual. 5. The Section Officer will be responsible for keeping the higher officers informed of all important developments, problems or difficulties in the cases dealt with by them. **Duties and Responsibilities of Senior Assistant/Assistant:** 1. The Officials will help the Section Officer in quick and efficient disposal of cases allocated. The Official should show initiative and intelligence in identifying ways to facilitate decision on cases by collecting and presenting relevant material, maintaining up-to-date relevant Acts and Rules and instructions, selected files, digest of important previous decisions. 2. Getting files on the subject, docketing, referencing, numbering, opening of new files etc. 3. Making over receipts with the material collected duly referenced and arranged to the Section Officer within five days.

Manuals	Answers
	4. Putting up of files, timely issue of reminders with standard draft wherever necessary etc. 5. Getting fair copies typed, comparing and submitting them for signature etc. 6. Assisting the Section Officer in discharge of his functions, preparing Statements, consolidating information etc. 7. Other duties, responsibilities instructed to the officials by the higher authorities. **Duties & Responsibilities of Junior Assistant:** The Junior Assistant is entrusted with the routine duties of maintaining prescribed registers, despatching and recording of cases. In addition, Junior Assistant should assist the Assistant/Senior Assistant and the Section Officer in the preparation of statements and periodical returns, issue of reminders and comparing fair copies. **Duties & Responsibilities of Typist:** The Typist will attend all typing work of the section.
iii) the procedure followed in the decision making process, including channels of supervision and accountability;	1. As soon as the receipt is received from the Junior Assistant, the case worker will scrutinize and enter in his worksheet and sort them according to their rating. A receipt will be brought on to a current file relating to the subject on which a file already exists, if not he will open a new file. According to the importance of the case he will put up a note consisting of brief resume of its background history. 2. The Section Officer will see all incoming tappal and pass it on to the staff attached to them for taking necessary action regarding diarizing, adding them on to the existing files/opening new files and noting movements. He will indicate priority where necessary, for putting up papers. He will also put up important references to higher authorities at the stage, where it is considered necessary to bring it to their notice. 3. The Section Officer will after obtaining files from their Staff, examine the papers along with relevant material and taking into consideration the existing policy, precedents, standing orders, determine the line of action. 4. If the line of action proposed is with his competence, he will proceed to record minimum noting and issue appropriate replies or orders.
iv) the norms set by it for the discharge of its functions;	-
v) the rules, regulations, instructions, manuals and records, held by it or under its control or used by its employees for discharging its functions;	Regarding financial delegation of powers issued by the Finance Department and other guidelines issued by the D.P.A.R.
vi) a statement of the categories of documents that are held by it or under its control;	Receipts/Files, Annual reports of the Department, important project proposal sent by the Principal Chief Conservator of Forests.

<table>
<tr><th>Manuals</th><th>Answers</th></tr>
<tr><td>vii) the particulars of any arrangement that exists for consultation with, or representation by, the members of the public in relation to the formulation of its policy or administration thereof;</td><td>Not applicable.</td></tr>
<tr><td>viii) a statement of the boards, councils, committees and other bodies consisting of two or more persons constituted as its part or for the purpose of its advise, and as to whether meetings of those boards, councils, committees and other bodies are open to the public, or the minutes of such meetings are accessible for public;</td><td>Not applicable.</td></tr>
<tr><td>ix) a directory of its officers and employees;</td><td>Under Secretary to Government (Forest Services-1) - 22032349 (Office)
Section Officer (Forest-2) - 22032024 (Office)
Senior Assistant
Assistant
Assistant – Vacant
Junior Assistant
Typist – Vacant
Dalayat.</td></tr>
<tr><td>x) the monthly remuneration received by each of officers and employees, including system of compensation as provided in its regulations;</td><td>
<table>
<tr><th>Sl. No.</th><th>Name & Designation</th><th>Gross Salary Rs.</th></tr>
<tr><td>1</td><td>Shri S. Balakrishnaiah,
Under Secretary to Government</td><td>36,440/-</td></tr>
<tr><td>2</td><td>Section Officer – Vacant</td><td>-----</td></tr>
<tr><td>3</td><td>Shri C. Nanjundaswamy, Senior Assistant</td><td>23,000/-</td></tr>
<tr><td>4</td><td>Smt. V. Venkatalakshmi, Assistant</td><td>17,600/-</td></tr>
<tr><td>5</td><td>Assistant – Vacant</td><td>-----</td></tr>
<tr><td>6</td><td>Shri G. K. Ananth, Junior Assistant</td><td>13,000/-</td></tr>
<tr><td>7</td><td>Typist – Vacant</td><td>-----</td></tr>
<tr><td>8</td><td>Smt. Sakamma, Dalayat</td><td>15,000/-</td></tr>
</table>
</td></tr>
<tr><td>xi) the budget allocated to each of its agency, indicating the particulars of all plans, proposed expenditures and reports on disbursements made;</td><td>Not applicable.</td></tr>
</table>

Manuals	Answers
xii) the manner of execution of subsidy programmes, including the amounts allocated and the details of beneficiaries of such programmes;	Not applicable.
xiii) particulars of recipients of concessions, permits or authorizations granted by it;	Not applicable.
xiv) details in respect of the information, available to or held by it, reduced in an electronic form;	Not applicable.
xv) the particulars of facilities available to citizens for obtaining information, including the working hours of a library or reading room, if maintained for public use;	Not applicable.
xvi) the names, designations and other particulars of the Public Information Officers;	Under Secretary to Government (Forest Services-1) — Public Information Officer — Ph. No.: 22032349 Section Officer (Forest Services-2) — Assistant Public Information Officer — Ph. No.: 22032024
xvii) such other information as may be prescribed.	-----

Publication under Section 4 (1) (b) of the Right to Information Act, 2005 –

Forest, Ecology and Environment Department (Co-ordination, Receipts & Issue)

Manuals	Answers
i) the particulars of its organization, functions and duties;	Forest, Environment & Ecology Department (Co-ordination and Receipts & Issue) Section
ii) the powers and duties of its officers and employees;	To receive all the letters / receipts and issue all the letters of the entire Forest, Ecology and Environment Department. Matters pertaining to Secretaries meeting, Staff meeting etc. Furnishing of monthly statement to D.P.A.R. and Kannada & Culture Departments. To procure stationery from the Government Press and its distribution among the Officers and the Sections. Purchase of stationery from the Janatha Bazaar and the M.S.I.L. and its distribution among the Sections and the Officers, maintenance of pool car of the Department, maintenance of the Xerox machine **Duties and Responsibilities of the Under Secretary:** 1. The Under Secretary will dispose off at his level, such cases as authorised under the delegation of powers issued by the Government from time to time.

Manuals	Answers
	2. The Under Secretary will examine and initiate noting at his level in cases of urgent nature and Legislature matters and deal with other cases in accordance with the Karnataka Government (Transaction of Business) Rules, 1977 and other instructions issued from time to time. 3. The Under Secretary will supervise the work of all the subordinate staff in his Section and will discharge duties and responsibilities as envisaged in the Secretariat Manual of Office Procedure. 4. The Under Secretary will be responsible for keeping the higher officers informed of all important developments, problems or difficulties in the cases dealt with by them. **Duties and Responsibilities of the Section Officer:** 1. The Section Officer will sort out the receipts received in the Department Section-wise and mark them to the concerned Sections. He will also supervise the despatch of letters of the Department. 2. Section Officer will submit the cases to the Under Secretary with his note/opinion for taking decision on the subject. 3. The Section Officer will examine and initiate noting at his level and deal with other cases in accordance with Karnataka Government (Transaction of Business) Rules, 1977 and other instructions. 4. The Section Officer will also prepare replies in respect of matters, which are of urgent in nature. 5. The Section Officer will supervise the work of all the subordinate staff in his Section and will discharge duties and responsibilities as envisaged in the Secretariat Manual of Office Procedure. 6. The Section Officer will be responsible for keeping the higher officers informed of all important developments, problems or difficulties in the cases dealt with by him. **Duties and Responsibilities of Assistant**: 1. The Assistant will help the Section Officer in quick and efficient disposal of cases allocated to the Section. The Official should show initiative and intelligence in identifying ways to facilitate decision on cases by collecting and presenting relevant material, maintaining up-to-date relevant Acts and Rules and instructions, selected files, digest of important previous decisions etc. 2. Getting files on the subject, docketing, referencing, numbering, opening of new files etc. 3. Making over receipts with the material collected duly referenced and arranged to the Section Officer within five days. 4. Putting up of files, preparation of periodical statements, timely-issue of reminders with standard draft wherever necessary, etc. 5. Getting fair copies typed, comparing and submitting them for signature etc. 6. Assisting the Section Officer in discharge of his duties. 7. Other duties, responsibilities instructed to the official by the higher authorities. 8. Maintenance of the Xerox machine.

Manuals	Answers
	Duties & Responsibilities of Junior Assistant: The Junior Assistant is entrusted with the receipt of letters, giving computer numbers /diarising, sending them to the concerned Sections, despatch of letters of the Department. Routine duties of maintaining prescribed registers, despatching and recording of cases, to record the movement of files. In addition, Junior Assistant should assist the Assistant and the Section Officer in the preparation of statements and periodical returns, issue of reminders and comparing fair copies.
iii) the procedure followed in the decision making process, including channels of supervision and accountability;	1 As soon as the receipt is received from the Junior Assistant, the case worker will scrutinize and enter in his worksheet and sort them according to their rating. A receipt will be brought on to a current file relating to the subject on which a file already exists, if not he will open a new file. According to the importance of the case, he will put up a note consisting of brief resume of its background history and suggesting the course of action. 2. The Section Officer will see all incoming tappal and mark them to the concerned Sections for taking necessary action regarding diarising, and sending them to the concerned sections. He will indicate priority where necessary, for putting up papers. He will also put up important references to higher authorities wherever it is considered necessary. 3. The Section Officer will on receipt of the files from his Staff, examine them along with relevant material and taking into consideration the existing policy, precedents, standing orders, determine/suggests the line of action. 4. If the line of action proposed is within his competence, he will proceed to record minimum noting and issue appropriate replies or orders.
iv) the norms set by it for the discharge of its functions;	Not applicable.
v) the rules, regulations, instructions, manuals and records, held by it or under its control or used by its employees for discharging its functions.	Not applicable.
vi) a statement of the categories of documents that are held by it or under its control;	Not applicable.
vii) the particulars of any arrangement that exists for consultation with, or representation by, the members of the public in relation to the formulation of its policy or administration thereof;	Not applicable.
viii) a statement of the boards, councils, committees and other bodies consisting of two or more persons constituted as its	Not applicable.

<table>
<tr><th>Manuals</th><th>Answers</th></tr>
<tr><td>part or for the purpose of its advise, and as to whether meetings of those boards, councils, committees and other bodies are open to the public, or the minutes of such meetings are accessible for public;</td><td></td></tr>
<tr><td>ix) a directory of its officers and employees;</td><td>Under Secretary to Government
(Forest Conservation & Co-ordination) - 22032205

Section Officer (Co-ordination, Receipts & Issue) Section - 22032011

Assistant - 2 posts (one post vacant)

Junior Assistant - 2 posts

Typist – Vacant

Dalayat – 2 posts (one post vacant)</td></tr>
<tr><td>x) the monthly remuneration received by each of officers and employees, including system of compensation as provided in its regulations;</td><td>
<table>
<tr><th>Sl. No.</th><th>Name & Designation</th><th>Gross Salary Rs.</th></tr>
<tr><td>1</td><td>Smt. G. H. Anasuyamma,
Under Secretary to Government</td><td>32,982/-</td></tr>
<tr><td>2</td><td>Shri S. Umesha, Section Officer</td><td>26,069/-</td></tr>
<tr><td>3</td><td>Shri K. E. Shivalingeswar, Assistant</td><td>18,838/-</td></tr>
<tr><td>4</td><td>Shri K. N. Satyamurthy, Junior Assistant</td><td>13,865/-</td></tr>
<tr><td>5</td><td>Smt. C. Jayamma, Junior Assistant</td><td>19,311/-</td></tr>
<tr><td>6</td><td>Typist – Vacant</td><td>-----</td></tr>
<tr><td>7</td><td>Smt. Rathnamma Muniyappa , Jamedar</td><td>16,059/-</td></tr>
<tr><td>8</td><td>Dalayat – Vacant</td><td>-----</td></tr>
</table>
</td></tr>
<tr><td>xi) the budget allocated to each of its agency, indicating the particulars of all plans, proposed expenditures and reports on disbursements made;</td><td>Not applicable.</td></tr>
<tr><td>xii) the manner of execution of subsidy programmes, including the amounts allocated and the details of beneficiaries of such programmes;</td><td>Not applicable.</td></tr>
<tr><td>xiii) particulars of recipients of concessions, permits or authorizations granted by it;</td><td>Not applicable.</td></tr>
</table>

Manuals	Answers
xiv) details in respect of the information, available to or held by it, reduced in an electronic form;	Not applicable.
xv) the particulars of facilities available to citizens for obtaining information, including the working hours of a library or reading room, if maintained for public use;	Not applicable.
xvi) the names, designations and other particulars of the Public Information Officers;	Under Secretary to Government (Forest Conservation and Co-ordination) — Public Information Officer — Ph. No.: 22032205 Section Officer (Co-ordination, Receipts and Issues) — Assistant Public Information Officer — Ph. No.: 22032011
xvii) such other information as may be prescribed.	--------

ಜಿ. ಹೆಚ್. ಅನಸೂಯಮ್ಮ,
ಸರ್ಕಾರದ ಅಧೀನ ಕಾರ್ಯದರ್ಶಿ,
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ
(ಅರಣ್ಯ–ಸಿ ಮತ್ತು ಸಮನ್ವಯ).

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಅಪಜೀ 2 ಸಿಆರ್‌ಎಸ್ 2012, ಬೆಂಗಳೂರು, ದಿನಾಂಕ: 05ನೇ ಮಾರ್ಚ್, 2012

2005ರ ಮಾಹಿತಿ ಹಕ್ಕು ಕಾಯ್ದೆ (2005ರ ಕೇಂದ್ರ ಕಾಯ್ದೆ ಸಂ: 22) ಸೆಕ್ಷನ್ 4(ಬಿ) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅಪರ ಮುಖ್ಯ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಇವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ವಿಭಾಗಕ್ಕೆ ಸಂಬಂಧಿಸಿದಂತೆ ಸರ್ಕಾರದ ಜಂಟಿ ಕಾರ್ಯದರ್ಶಿ ಮತ್ತು ಉಪ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಇವರುಗಳನ್ನು ಅವರವರ ಅಧೀನಕ್ಕೊಳಪಡುವಂತೆ ನೋಡಲ್ ಅಧಿಕಾರಗಳೆಂದು ನೇಮಕ ಮಾಡಲಾಗಿದೆ ಹಾಗೂ ಸದರಿಯವರ ಅಧೀನದಲ್ಲಿ ಬರುವ ಸರ್ಕಾರದ ಅಧೀನ ಕಾರ್ಯದರ್ಶಿ ಹಾಗೂ ಶಾಖಾಧಿಕಾರಿಗಳನ್ನು ಕ್ರಮವಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಎಂದು ಈ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ವಿವರ ಈ ಕೆಳಕಂಡಂತಿದೆ.

ಕ್ರಮ ಸಂಖ್ಯೆ	ನೋಡಲ್ ಅಧಿಕಾರಿಯ ಹೆಸರು ಮತ್ತು ಪದನಾಮ	ಇಲಾಖೆ
1.	ಕೆ. ಸುಬ್ರಾಯ ಕಾಮತ್, ಸರ್ಕಾರದ ಜಂಟಿ ಕಾರ್ಯದರ್ಶಿ	ಅರಣ್ಯ ವಿಭಾಗದ ನೋಡಲ್ ಅಧಿಕಾರಿಗಳು
2.	ಜಿ.ಎಸ್. ಗುರುಸಿದ್ಧಯ್ಯ, ಸರ್ಕಾರದ ಉಪ ಕಾರ್ಯದರ್ಶಿ	ಅರಣ್ಯ ವಿಭಾಗದ ನೋಡಲ್ ಅಧಿಕಾರಿಗಳು

ಕ್ರಮ ಸಂಖ್ಯೆ	ಶಾಖೆ	ಸಾರ್ವಜನಿಕ ಮಾಹಿತಿ ಅಧಿಕಾರಿ	ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ
1.	ಆಂತರಿಕ ಆರ್ಥಿಕ ಸಲಹೆಗಾರರ ಶಾಖೆ (ಎ ಮತ್ತು ಬಿ)	ಆಂತರಿಕ ಆರ್ಥಿಕ ಸಲಹೆಗಾರರ ಮತ್ತು ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ	ಶಾಖಾಧಿಕಾರಿ (ಆಂ.ಆ.ಸ-ಎ)
2.	ಸೇವೆಗಳು-1	ಸರ್ಕಾರದ ಅಧೀನ ಕಾರ್ಯದರ್ಶಿ (ಸೇವೆಗಳು)	ಶಾಖಾಧಿಕಾರಿ (ಸೇವೆಗಳು-1)
3.	ಸೇವೆಗಳು-2	ಸರ್ಕಾರದ ಅಧೀನ ಕಾರ್ಯದರ್ಶಿ (ಸೇವೆಗಳು)	ಶಾಖಾಧಿಕಾರಿ (ಸೇವೆಗಳು-2)
4.	ಯೋಜನೆ	ಸರ್ಕಾರದ ಅಧೀನ ಕಾರ್ಯದರ್ಶಿ (ವನ್ಯಜೀವಿ ಮತ್ತು ಯೋಜನೆ)	ಶಾಖಾಧಿಕಾರಿ (ಸೇವೆಗಳು-2)
5.	ವನ್ಯಜೀವಿ ಮತ್ತು ನಿಗಮ	ಸರ್ಕಾರದ ಅಧೀನ ಕಾರ್ಯದರ್ಶಿ (ವನ್ಯಜೀವಿ ಮತ್ತು ಯೋಜನೆ)	ಶಾಖಾಧಿಕಾರಿ (ವನ್ಯಜೀವಿ ಮತ್ತು ನಿಗಮ)
6.	ಅರಣ್ಯ	ಸರ್ಕಾರದ ಅಧೀನ ಕಾರ್ಯದರ್ಶಿ (ಅರಣ್ಯ)	ಶಾಖಾಧಿಕಾರಿ (ಅರಣ್ಯ)
7.	ಅರಣ್ಯ-ಸಂರಕ್ಷಣೆ	ಸರ್ಕಾರದ ಅಧೀನ ಕಾರ್ಯದರ್ಶಿ (ಅರಣ್ಯ ಸಂರಕ್ಷಣೆ ಮತ್ತು ಸಮನ್ವಯ)	ಶಾಖಾಧಿಕಾರಿ (ಅರಣ್ಯ ಸಂರಕ್ಷಣೆ)
8.	ಸ್ವೀಕೃತಿ ಮತ್ತು ರವಾನೆ ಹಾಗೂ ಸಮನ್ವಯ	ಸರ್ಕಾರದ ಅಧೀನ ಕಾರ್ಯದರ್ಶಿ (ಅರಣ್ಯ ಸಂರಕ್ಷಣೆ ಮತ್ತು ಸಮನ್ವಯ)	ಶಾಖಾಧಿಕಾರಿ ಸ್ವೀಕೃತಿ ಮತ್ತು ರವಾನೆ ಹಾಗೂ ಸಮನ್ವಯ)

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಜಿ. ಹೆಚ್. ಅನಸೂಯಮ್ಮ,
ಸರ್ಕಾರದ ಅಧೀನ ಕಾರ್ಯದರ್ಶಿ,
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ
(ಅರಣ್ಯ-ಸಿ ಮತ್ತು ಸಮನ್ವಯ).

ಪಿ. ಆರ್. 174

PERSONNEL AND ADMINISTRATIVE REFORMS SECRETARIAT,

NO. DPAR 43 SCR 2008 Bangalore, dated: 07.03.2012

NOTIFICATION

Whereas the draft of the Karnataka Civil Services (Computer Literacy Test) Rules, 2009, was published as required by clause (a) of sub section (2) of section 3 read with section 8 of the Karnataka State Civil Services Act, 1978 (Karnataka Act 14 of 1990) in Notification No: DPAR 43 SCR 2008, dated: 13th January, 2009 in part IV A of the Karnataka Gazette Extra-ordinary dated: 13th January 2009 inviting objections and suggestions from all persons likely to be affected thereby within fifteen days from the date of publication of the draft in the Official Gazette.

Whereas, the said Gazette was made available to the public on 13th January, 2009.

And whereas the objections and suggestions received have been considered by the State Government.

Now, therefore, in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990) the Government of Karnataka hereby makes the following rules, namely;

RULES

1.**Title, commencement and application.-** (1) These rules may be called the Karnataka Civil Services (Computer Literacy Test) Rules, 2012.

(2) They shall come into force from the date of their publication in the Official Gazette.

(3) Nothing in these rules shall apply to the persons selected to, or holding the posts of Drivers, Primary School Teachers, Police Constables, Nurses, Sericulture Demonstrators, Forest Guards, Excise Guards, Health Workers, Forest Watchers, Bailiffs and Process Servers and Group "D" posts and such other posts as may be notified by the State Government from time to time.

2. Selection process for direct recruitment.- (1) Notwithstanding anything contained in the Karnataka Civil Services (General Recruitment) Rules, 1977 or the rules of recruitment specially made or deemed to have been made under the Karnataka State Civil Services Act, 1978 (Karnataka Act 14 of 1990) in respect of any service or post, no candidate selected to any posts, except the posts specified in sub-rule (3) of rule 1 shall be appointed, unless he passes the Computer Literacy Test as may be prescribed by the Government by securing not less than Sixty percent of marks, within three months from the date of selection. The test shall be conducted by the Government or the agency approved by the Government.

3. Applicability to in-service candidates.- (1) It shall be obligatory on every Government servant holding the posts, except the posts, specified in sub-rule (3) of rule 1 shall appear for and pass the Computer Literacy Test by securing not less than thirty five percent of marks. The test shall be conducted by the Government or the agency approved by the Government. No Government Servant shall be eligible for promotion unless he passes the Test within a period of three years from the date of commencement of these Rules. No Government Servant shall be eligible for earning annual increments unless he passes the Test within a period of four years from the date of commencement of these Rules.

Provided that, nothing in this sub-rule shall apply to the Government servant, who have attained the age of 50 years on the date of commencement of these Rules.

(2 No Driver or Group-D employee shall be eligible for transfer or promotion to the cadre of Junior Assistant/Second Division Assistant or equivalent or higher post unless he has passed the Computer Literacy Test within a period of three years from the date of commencement of these Rules.

(3) Such of the in-service Government Servants who pass the Computer Literacy Test including the Government Servants who have crossed 50 years of age shall be paid in incentive of Rs.5,000-00 (Rupees Five Thousand Only) subject to production of the certificate issued by the Government or the agency approved by the Government.

4. Any person who has passed the Computer Literacy Test once either at the time of direct recruitment or as an in-service candidate need not pass the test again for any other purpose under these Rules.

5. The syllabus for the Computer Literacy Test.- The syllabus for the Computer Literacy Test shall consist of such number of papers, of such duration, with such maximum marks, for each paper, as may be notified by the Government. The syllabus shall be published in the website also.

By Order and in the name of the Governor of Karnataka.

DEVARAJU
Deputy Secretary to Government,
Department of Personnel and Administrative Reforms
(Service Rules).

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಸಂಖ್ಯೆ: ಸಿಆಸುಇ 43 ಸೇವನೆ 2008 ಬೆಂಗಳೂರು, ದಿನಾಂಕ:07.03.2012

ಅಧಿಸೂಚನೆ

ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು, 2009ರ ಕರಡನ್ನು ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ 3ನೇ ಪ್ರಕರಣದ 2(ಎ) ಉಪ ಪ್ರಕರಣವನ್ನು ಪ್ರಕರಣ 8ರೊಂದಿಗೆ ಓದಿಕೊಂಡು ಅದರಲ್ಲಿ ಅಗತ್ಯಪಡಿಸಲಾದಂತೆ ದಿನಾಂಕ: 13–1–2009ರ ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯ ಭಾಗ–IVA ರಲ್ಲಿ ಅಧಿಸೂಚನೆ ಸಂಖ್ಯೆ:ಡಿಪಿಎಆರ್

43 ಎಸ್‌ಸಿಆರ್ 2008, ದಿನಾಂಕ: 13-1-2009ರಲ್ಲಿ ಪ್ರಕಟಿಸಿ, ಅದರಿಂದ ಬಾಧಿತರಾಗಬಹುದಾದಂತಹ ಎಲ್ಲ ವ್ಯಕ್ತಿಗಳಿಂದ ಅಧಿಕೃತ ರಾಜ್ಯಪತ್ರದಲ್ಲಿ ಆ ಕರಡು ನಿಯಮಗಳು ಪ್ರಕಟವಾದ ದಿನಾಂಕದಿಂದ 15 ದಿನಗಳ ಒಳಗಾಗಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿತ್ತು;

ಸದರಿ ರಾಜ್ಯಪತ್ರವನ್ನು ದಿನಾಂಕ 13.1.2009ರಂದು ಸಾರ್ವಜನಿಕರಿಗೆ ದೊರೆಯುವಂತೆ ಮಾಡಲಾಗಿದ್ದುದರಿಂದ;

ಮತ್ತು, ಸದರಿ ಕರಡಿನ ಬಗ್ಗೆ ಆಕ್ಷೇಪಣೆ/ಸಲಹೆಗಳು ಸ್ವೀಕೃತವಾಗಿದ್ದು ಅವುಗಳನ್ನು ರಾಜ್ಯ ಸರ್ಕಾರವು ಪರಿಶೀಲಿಸಿರುವುದರಿಂದ;

ಈಗ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ, 14)ರ 3ನೇ ಪ್ರಕರಣದ (1)ನೇ ಉಪ ಪ್ರಕರಣವನ್ನು 8ನೇ ಪ್ರಕರಣದೊಂದಿಗೆ ಓದಿಕೊಂಡಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ :-

<u>ನಿಯಮಗಳು</u>

1. **ಶೀರ್ಷಿಕೆ ಪ್ರಾರಂಭ ಮತ್ತು ಅನ್ವಯ:.-** (1) ಈ ನಿಯಮಗಳನ್ನು ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು, 2012 ಎಂದು ಕರೆಯತಕ್ಕದ್ದು.

(2) ಇವು, ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

(3) ವಾಹನ ಚಾಲಕರು, ಪ್ರಾಥಮಿಕ ಶಾಲಾ ಶಿಕ್ಷಕರು, ಪೋಲೀಸ್ ಕಾನ್ಸ್‌ಟೇಬಲ್‌ಗಳು, ನರ್ಸ್‌ಗಳು, ರೇಷ್ಮೆ ಪ್ರದರ್ಶಕರು, ಅರಣ್ಯ ರಕ್ಷಕರು, ಅಬಕಾರಿ ರಕ್ಷಕರು, ಆರೋಗ್ಯ ಕಾರ್ಯಕರ್ತರು, ಅರಣ್ಯ ವೀಕ್ಷಕರು, ಬೇಲಿಫ್ಸ್ ಮತ್ತು ಪ್ರೊಸಸ್ ಸರ್ವರ್‌ಗಳು ಮತ್ತು ಡಿ ಗುಂಪಿನ ಹುದ್ದೆಗಳು ಈ ಹುದ್ದೆಗಳಿಗೆ ಆಯ್ಕೆಗೊಳ್ಳುವ ಅಥವಾ ಈ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಹಾಗೂ ಕಾಲಕಾಲಕ್ಕೆ ಸರ್ಕಾರವು ಅಧಿಸೂಚಿಸಬಹುದಾದ ಇತರ ಹುದ್ದೆಗಳಿಗೆ ಈ ನಿಯಮಗಳು ಅನ್ವಯವಾಗತಕ್ಕದಲ್ಲ.

2. **ನೇರ ನೇಮಕಾತಿಗೆ ಆಯ್ಕೆ ಪ್ರಕ್ರಿಯೆ.-** ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ಅಥವಾ ಕರ್ನಾಟಕ ರಾಜ್ಯ ಸಿವಿಲ್ ಸೇವಾ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರಡಿಯಲ್ಲಿ ಯಾವುದೇ ಸೇವೆ ಅಥವಾ ಹುದ್ದೆಗೆ ಸಂಬಂಧಿಸಿದಂತೆ ವಿಶೇಷವಾಗಿ ರಚಿಸಿರುವ ಅಥವಾ ರಚಿಸಲಾಗಿದೆ ಎಂದು ಭಾವಿಸಲಾದ, ನೇಮಕಾತಿ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ ಯಾವುದೇ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಯು, ನಿಯಮ 1ರ ಉಪನಿಯಮ (3)ರಲ್ಲಿ ನಿರ್ದಿಷ್ಟಪಡಿಸಿರುವ ಹುದ್ದೆಗಳನ್ನು ಹೊರತುಪಡಿಸಿ, ಸರ್ಕಾರವು ನಿಗದಿಪಡಿಸಿರುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಶೇಕಡ 60 ಅಂಕಗಳಿಗೆ ಕಡಿಮೆ ಇಲ್ಲದಂತೆ ಪಡೆದು ಆಯ್ಕೆಯಾದ ಮೂರು ತಿಂಗಳೊಳಗೆ ಪಾಸು ಮಾಡದಿದ್ದಲ್ಲಿ, ಅಂತಹ ಅಭ್ಯರ್ಥಿಯನ್ನು ನೇಮಕ ಮಾಡತಕ್ಕದ್ದಲ್ಲ. ಅಂತಹ ಪರೀಕ್ಷೆಯನ್ನು ಸರ್ಕಾರ ಅಥವಾ ಅದು ಅನುಮೋದಿಸಿದ ಏಜೆನ್ಸಿಯು ನಡೆಸತಕ್ಕದ್ದು.

3. **ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ ಅನ್ವಯಿಸುವುದು.-** ಪ್ರತಿಯೊಬ್ಬ ಸರ್ಕಾರಿ ನೌಕರನು, ನಿಯಮ 1ರ ಉಪ ನಿಯಮ (3)ರಲ್ಲಿ ನಿರ್ದಿಷ್ಟಪಡಿಸಿರುವ ಹುದ್ದೆಗಳಲ್ಲಿರುವವರನ್ನು ಹೊರತುಪಡಿಸಿ, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗೆ ಹಾಜರಾಗಿ ಶೇಕಡ 35ಕ್ಕಿಂತ ಕಡಿಮೆ ಇಲ್ಲದಂತೆ ಅಂಕಗಳನ್ನು ಗಳಿಸಿ ಪಾಸು ಮಾಡುವುದು ಕಡ್ಡಾಯ ಮಾಡತಕ್ಕದ್ದು. ಈ ಪರೀಕ್ಷೆಯನ್ನು ಸರ್ಕಾರ ಅಥವಾ ಅದು ಅನುಮೋದಿಸಿದ ಏಜೆನ್ಸಿಯು ನಡೆಸತಕ್ಕದ್ದು. ಯಾವುದೇ ಸರ್ಕಾರಿ ನೌಕರನು, ಈ ನಿಯಮಗಳ ಪ್ರಾರಂಭದ ದಿನಾಂಕದಿಂದ ಮೂರು ವರ್ಷಗಳ ಅವಧಿಯೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗದೇ ಇದ್ದಲ್ಲಿ ಮುಂಬಡ್ತಿಗೆ ಅರ್ಹನಾಗತಕ್ಕದ್ದಲ್ಲ. ಯಾವುದೇ ಸರ್ಕಾರಿ ನೌಕರನು, ಈ ನಿಯಮಗಳ ಪ್ರಾರಂಭದ ದಿನಾಂಕದಿಂದ ನಾಲ್ಕು ವರ್ಷಗಳ ಅವಧಿಯೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗದೇ ಇದ್ದಲ್ಲಿ ವಾರ್ಷಿಕ ವೇತನ ಬಡ್ತಿ ಗಳಿಸಲು ಅರ್ಹನಾಗತಕ್ಕದ್ದಲ್ಲ.

ಪರಂತು, ಈ ಉಪ-ನಿಯಮದಲ್ಲಿರುವುದಾವುದೂ, ಈ ನಿಯಮಗಳ ಪ್ರಾರಂಭದ ದಿನಾಂಕದಂದು 50 ವರ್ಷಗಳ ವಯಸ್ಸಾಗಿರುವ ಸರ್ಕಾರಿ ನೌಕರರಿಗೆ ಅನ್ವಯವಾಗತಕ್ಕದ್ದಲ್ಲ.

(2) ಯಾವುದೇ ವಾಹನ ಚಾಲಕ ಅಥವಾ ಡಿ ಸಮೂಹದ ನೌಕರನು, ಈ ನಿಯಮಗಳ ಪ್ರಾರಂಭದ ದಿನಾಂಕದಿಂದ ಮೂರು ವರ್ಷಗಳ ಅವಧಿಯೊಳಗೆ, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣನಾಗದ ಹೊರತು, ಕಿರಿಯ ಸಹಾಯಕ/ದ್ವಿತೀಯ ದರ್ಜೆ ಸಹಾಯಕ ಅಥವಾ ಸಮಾನ ಅಥವಾ ಮೇಲಿನ ಹುದ್ದೆಯ ವೃಂದಕ್ಕೆ ವರ್ಗಾವಣೆಗೆ ಅಥವಾ ಮುಂಬಡ್ತಿಗೆ ಅರ್ಹನಾಗತಕ್ಕದ್ದಲ್ಲ.

(3) ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂಥ 50 ವರ್ಷ ವಯಸ್ಸು ದಾಟಿದ ಸರ್ಕಾರಿ ನೌಕರರನ್ನೂ ಒಳಗೊಂಡಂತೆ ಸೇವಾ ನಿರತ ನೌಕರರು ಸರ್ಕಾರವು ಅಥವಾ ಸರ್ಕಾರದಿಂದ ಅನುಮೋದಿತ ಏಜೆನ್ಸಿಯು ನೀಡುವ ಪ್ರಮಾಣ ಪತ್ರವನ್ನು ಹಾಜರುಪಡಿಸುವುದಕ್ಕೆ ಒಳಪಟ್ಟು ಅವರುಗಳಿಗೆ ರೂ. 5,000/-ಗಳ (ಐದು ಸಾವಿರ ರೂಪಾಯಿಗಳು) ಪ್ರೋತ್ಸಾಹ ಧನವನ್ನು ಸಂದಾಯ ಮಾಡತಕ್ಕದ್ದು.

4. ಯಾವುದೇ ವ್ಯಕ್ತಿಯು ನೇರ ನೇಮಕಾತಿ ಸಮಯದಲ್ಲಾಗಲೀ ಅಥವಾ ಸೇವಾನಿರತ ಅಭ್ಯರ್ಥಿಯಾಗಿ ಆಗಲೀ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಒಂದು ಸಲ ಉತ್ತೀರ್ಣನಾದಲ್ಲಿ, ಈ ನಿಯಮದಡಿ ಯಾವುದೇ ಉದ್ದೇಶಕ್ಕಾಗಿ ಮತ್ತೊಮ್ಮೆ ಇದೇ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಅವಶ್ಯಕತೆಯಿಲ್ಲ.

5. **ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗೆ ಪಠ್ಯಕ್ರಮ.**– ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗೆ ಪಠ್ಯಕ್ರಮವು, ಸರ್ಕಾರವು ಅಧಿಸೂಚಿಸಬಹುದಾದಂಥ ಸಂಖ್ಯೆಯ ಪತ್ರಿಕೆಗಳು, ಅಂಥ ಪರೀಕ್ಷೆ ಪತ್ರಿಕೆಗೆ ಅವಧಿ, ಗರಿಷ್ಠ ಅಂಕಗಳನ್ನು ಒಳಗೊಂಡಿರತಕ್ಕದ್ದು. ಪಠ್ಯ ಕ್ರಮವನ್ನು ವೆಬ್ ಸೈಟ್‌ನಲ್ಲಿಯೂ ಸಹ ಪ್ರಕಟಿಸತಕ್ಕದ್ದು.

ಕರ್ನಾಟಕ ಸರ್ಕಾರದ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

ದೇವರಾಜು,
ಸರ್ಕಾರದ ಉಪ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ
(ಸೇವಾ ನಿಯಮಗಳು)

ಪಿ.ಆರ್. 177

ಒಳಾಡಳಿತ ಸಚಿವಾಲಯ

ಸಂಖ್ಯೆ:ಒಇ 37 ಸಶಾಶಾ 2011 ಬೆಂಗಳೂರು, ದಿನಾಂಕ:23-02-2012

ಅಧಿಸೂಚನೆ

ಕೇಂದ್ರ ಸರ್ಕಾರದ ಮಾಹಿತಿ ಪಡೆಯಲು ಹಕ್ಕು ಕಾಯಿದೆ 2005 ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಒಳಾಡಳಿತ ಇಲಾಖೆ ಇವರ ಇಲಾಖೆಗೆ ಸಂಬಂಧಿಸಿದಂತೆ ಸಂಖ್ಯೆ:ಒಇ 42 ಸಶಾಶಾ 2004 ದಿನಾಂಕ:16-09-2005 ರ ಅಧಿಸೂಚನೆ-1 ನ್ನು ಭಾಗಶಃ ಮಾರ್ಪಡಿಸಿ ಈ ಕೆಳಗೆ ಕಾಣಿಸಿದಂತೆ ಸಾರ್ವಜನಿಕ ಪ್ರಾಧಿಕಾರವನ್ನು ಗುರುತಿಸಲಾಗಿದೆ.

1) ಪ್ರಧಾನ ಕಾರ್ಯದರ್ಶಿಯವರ ಆಪ್ತ ಶಾಖೆ
2) ಸರ್ಕಾರದ ಕಾರ್ಯದರ್ಶಿ(ಪಿಸಿಎಎಸ್) ರವರ ಆಪ್ತ ಶಾಖೆ
3) ಸರ್ಕಾರದ ಅಪರ ಕಾರ್ಯದರ್ಶಿ (ಪೊಲೀಸ್ ಸೇವೆಗಳು)
4) ಸರ್ಕಾರದ ಜಂಟಿ ಕಾರ್ಯದರ್ಶಿ (ಕಾ ಮತ್ತು ಸು)
5) ಸರ್ಕಾರದ ಉಪ ಕಾರ್ಯದರ್ಶಿ (ಪೊ ಸಹಾಯಕ ಸೇವೆಗಳು)
6) ಉಪ ನಿರ್ದೇಶಕರು (ಅಭಿಯೋಗಗಳು)
7) 1ನೇ ವಾದೇಕ್ಷಕರು ಹಾಗೂ ಪದನಿಮಿತ ಉಪ ಕಾರ್ಯದರ್ಶಿ
8) ಪೊಲೀಸ್ ಸೇವೆಗಳು – ಎ ಶಾಖೆ
9) ಪೊಲೀಸ್ ಸೇವೆಗಳು – ಬಿ ಶಾಖೆ
10) ಪೊಲೀಸ್ ಸಹಾಯಕ ಸೇವೆಗಳು ಶಾಖೆ
11) ಪೊಲೀಸ್ ವೆಚ್ಚ ಶಾಖೆ
12) ಸೆರಮನೆ ಮತ್ತು ಸಿನಿಮಾ ಶಾಖೆ
13) ಸ್ವೀಕೃತಿ ಮತ್ತು ರವಾನೆ ಶಾಖೆ
14) ಸಮನ್ವಯ ಶಾಖೆ
15) ಅಪರಾಧ– ಎ ಶಾಖೆ
16) ಅಪರಾಧ – ಬಿ ಶಾಖೆ
17) ಕಾನೂನು ಮತ್ತು ಸುವ್ಯವಸ್ಥೆ ಎ ಶಾಖೆ
18) ಕಾನೂನು ಮತ್ತು ಸುವ್ಯವಸ್ಥೆ ಬಿ ಶಾಖೆ
19) ಕಾಫಿ ಪೋಸ್ ಮತ್ತು ಅಭಿಯೋಗಗಳು (ಆಡಳಿತ) ಶಾಖೆ
20) ರಹದಾರಿ ಮತ್ತು ವಿದೇಶಿಯರು ಶಾಖೆ
21) ಕ್ರಿಮಿನಲ್ ಪ್ರಾಸಿಕ್ಯುಷನ್– I
22) ಕ್ರಿಮಿನಲ್ ಪ್ರಾಸಿಕ್ಯುಷನ್– II

ಮೇಲ್ಕಾಣಿಸಿದ ಸಾರ್ವಜನಿಕ ಪ್ರಾಧಿಕಾರಿಗಳಿಗೆ ಮಾಹಿತಿ ಪಡೆಯಲು ಹಕ್ಕು ಕಾಯಿದೆ 2005 ರ 5(1) ಮತ್ತು 5(2) ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ " ಸಾರ್ವಜನಿಕ ಮಾಹಿತಿ ಅಧಿಕಾರಿ" ಹಾಗೂ " ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ" ಗಳನ್ನು ಹಾಗೂ ಸೆಕ್ಷನ್ 19(1)ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಗಿನಂತೆ ಮೇಲ್ಮನವಿ ಪ್ರಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಕ್ರಮ ಸಂಖ್ಯೆ	ಶಾಖೆ	ಸಾರ್ವಜನಿಕ ಮಾಹಿತಿ ಅಧಿಕಾರಿ	ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ	ಮೇಲ್ಮನವಿ ಅಧಿಕಾರಿ
1	2	3	4	5
1	ಪ್ರಧಾನ ಕಾರ್ಯದರ್ಶಿಯವರ ಶಾಖೆ	ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ	ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಆಪ್ತ ಸಹಾಯಕ	ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
2	ಸರ್ಕಾರದ ಕಾರ್ಯದರ್ಶಿ(ಪಿಸಿಎಎಸ್) ರವರ ಆಪ್ತ ಶಾಖೆ	ಸರ್ಕಾರದ ಕಾರ್ಯದರ್ಶಿಗಳ (ಪಿಸಿಎಎಸ್) ಆಪ್ತ ಕಾರ್ಯದರ್ಶಿ	ಸರ್ಕಾರದ ಕಾರ್ಯದರ್ಶಿಗಳ (ಪಿಸಿಎಎಸ್) ಆಪ್ತ ಸಹಾಯಕ	ಕಾರ್ಯದರ್ಶಿಗಳು (ಪಿಸಿಎಎಸ್)
3	ಪೊಲೀಸ್ ಸೇವೆಗಳು – ಎ ಶಾಖೆ	ಅಧೀನ ಕಾರ್ಯದರ್ಶಿಗಳು	ಶಾಖಾಧಿಕಾರಿಗಳು	ಸರ್ಕಾರದ ಅಪರ ಕಾರ್ಯದರ್ಶಿಗಳು
4	ಪೊಲೀಸ್ ಸೇವೆಗಳು – ಬಿ ಶಾಖೆ	ಅಧೀನ ಕಾರ್ಯದರ್ಶಿಗಳು	ಶಾಖಾಧಿಕಾರಿಗಳು	ಸರ್ಕಾರದ ಅಪರ ಕಾರ್ಯದರ್ಶಿಗಳು
5	ಪೊಲೀಸ್ ಸಹಾಯಕ ಸೇವೆಗಳು ಶಾಖೆ	ಅಧೀನ ಕಾರ್ಯದರ್ಶಿಗಳು	ಶಾಖಾಧಿಕಾರಿಗಳು	ಸರ್ಕಾರದ ಉಪ ಕಾರ್ಯದರ್ಶಿಗಳು
6	ಪೊಲೀಸ್ ವೆಚ್ಚ ಶಾಖೆ	ಅಧೀನ ಕಾರ್ಯದರ್ಶಿಗಳು	ಶಾಖಾಧಿಕಾರಿಗಳು	ಸರ್ಕಾರದ ಅಪರ ಕಾರ್ಯದರ್ಶಿಗಳು
7	ಸೆರಮನೆ ಮತ್ತು ಸಿನಿಮಾ ಶಾಖೆ	ಅಧೀನ ಕಾರ್ಯದರ್ಶಿಗಳು	ಶಾಖಾಧಿಕಾರಿಗಳು	ಸರ್ಕಾರದ ಜಂಟಿ ಕಾರ್ಯದರ್ಶಿ (ಕಾನೂನು ಮತ್ತು ಸುವ್ಯವಸ್ಥೆ)
8	ಸ್ವೀಕೃತಿ ಮತ್ತು ರವಾನೆ ಶಾಖೆ	ಅಧೀನ ಕಾರ್ಯದರ್ಶಿಗಳು	ಶಾಖಾಧಿಕಾರಿಗಳು	ಸರ್ಕಾರದ ಉಪ ಕಾರ್ಯದರ್ಶಿಗಳು (ಸಮನ್ವಯ)
9	ಸಮನ್ವಯ ಶಾಖೆ	ಅಧೀನ ಕಾರ್ಯದರ್ಶಿಗಳು	ಶಾಖಾಧಿಕಾರಿಗಳು	ಸರ್ಕಾರದ ಉಪ ಕಾರ್ಯದರ್ಶಿಗಳು (ಸಮನ್ವಯ)
10	ಅಪರಾಧ– ಎ ಶಾಖೆ	ಅಧೀನ ಕಾರ್ಯದರ್ಶಿಗಳು	ಶಾಖಾಧಿಕಾರಿಗಳು	ಸರ್ಕಾರದ ಜಂಟಿ ಕಾರ್ಯದರ್ಶಿಗಳು (ಕಾನೂನು ಮತ್ತು ಸುವ್ಯವಸ್ಥೆ)
11	ಅಪರಾಧ – ಬಿ ಶಾಖೆ	ಅಧೀನ ಕಾರ್ಯದರ್ಶಿಗಳು	ಶಾಖಾಧಿಕಾರಿಗಳು	ಸರ್ಕಾರದ ಜಂಟಿ ಕಾರ್ಯದರ್ಶಿಗಳು (ಕಾನೂನು ಮತ್ತು ಸುವ್ಯವಸ್ಥೆ)
12	ಕಾನೂನು ಮತ್ತು ಸುವ್ಯವಸ್ಥೆ ಎ ಶಾಖೆ	ಅಧೀನ ಕಾರ್ಯದರ್ಶಿಗಳು	ಶಾಖಾಧಿಕಾರಿಗಳು	ಸರ್ಕಾರದ ಜಂಟಿ ಕಾರ್ಯದರ್ಶಿಗಳು (ಕಾನೂನು ಮತ್ತು ಸುವ್ಯವಸ್ಥೆ)
13	ಕಾನೂನು ಮತ್ತು ಸುವ್ಯವಸ್ಥೆ ಬಿ ಶಾಖೆ	ಅಧೀನ ಕಾರ್ಯದರ್ಶಿಗಳು	ಶಾಖಾಧಿಕಾರಿಗಳು	ಸರ್ಕಾರದ ಜಂಟಿ ಕಾರ್ಯದರ್ಶಿಗಳು (ಕಾನೂನು ಮತ್ತು ಸುವ್ಯವಸ್ಥೆ)
14	ಕಾಫಿ ಪೋಸ್ ಮತ್ತು ಅಭಿಯೋಗಗಳು (ಆಡಳಿತ) ಶಾಖೆ	ಅಧೀನ ಕಾರ್ಯದರ್ಶಿಗಳು	ಶಾಖಾಧಿಕಾರಿಗಳು	ಸರ್ಕಾರದ ಜಂಟಿ ಕಾರ್ಯದರ್ಶಿಗಳು (ಕಾನೂನು ಮತ್ತು ಸುವ್ಯವಸ್ಥೆ)
15	ರಹದಾರಿ ಮತ್ತು ವಿದೇಶಿಯರು ಶಾಖೆ	ಅಧೀನ ಕಾರ್ಯದರ್ಶಿಗಳು	ಶಾಖಾಧಿಕಾರಿಗಳು	ಸರ್ಕಾರದ ಅಪರ ಕಾರ್ಯದರ್ಶಿಗಳು
16	ಕ್ರಿಮಿನಲ್ ಪ್ರಾಸಿಕ್ಯುಷನ್– I	ಶಾಖಾಧಿಕಾರಿಗಳು	ಹಿರಿಯ ಸಹಾಯಕರು	1ನೇ ಅಪರ ವಾದೇಕ್ಷಕರು ಮತ್ತು ಪದ ನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿಗಳು (ವ್ಯಾಜ್ಯಗಳು)

ಕ್ರಮ ಸಂಖ್ಯೆ	ಶಾಖೆ	ಸಾರ್ವಜನಿಕ ಮಾಹಿತಿ ಅಧಿಕಾರಿ	ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ	ಮೇಲ್ಮನವಿ ಅಧಿಕಾರಿ
17	ಕ್ರಿಮಿನಲ್ ಪ್ರಾಸಿಕ್ಯುಷನ್– II	ಶಾಖಾಧಿಕಾರಿಗಳು	ಹಿರಿಯ ಸಹಾಯಕರು	1ನೇ ಅಪರ ವಾದೇಕ್ಷಕರು ಮತ್ತು ಪದ ನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿಗಳು (ವ್ಯಾಜ್ಯಗಳು)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

ಈ.ಪಾಪಣ್ಣ
ಸರ್ಕಾರದ ಅಧೀನ ಕಾರ್ಯದರ್ಶಿ
ಒಳಾಡಳಿತ ಇಲಾಖೆ (ಸಮನ್ವಯ)

ಪಿ.ಆರ್. 185

KARNATAKA GOVERNOR'S SECRETARIAT
Raj Bhavan, Bangalore
NOTIFICATION
NO. GS 8 AUM 2009, Bangalore, Dated: 03rd March, 2012

WHEREAS, the Board of Management University of Agricultural Sciences, Bangalore was constituted in terms of Section 12 (1) of the University of Agricultural Sciences Act, 2009 vide Notification No. GS 8 AUM 2009 dated 20th May, 2010, leaving the positions under Section 12 (2) (vii) vacant for want of appropriate proposal from the Government.

WHEREAS, three nominees of the State Government in terms of Section 12(2)(vii) of the University of Agricultural Sciences Act, 2009, were appointed as members on the Board of Management of University of Agricultural Sciences, Bangalore vide Notification dated 16-08-2010.

WHEREAS, the State Government in file No. Kri Tho E 136 Kri Vi Vi 2010 has further indicated two nominiees on the Board of Management of the University of Agricuoltural Sciences, Bangalore under the category of Progressive Farmers in terms of Section 12(2)(vii) of the University of Agricultural Sciences Act, 2009.

NOW, THEREFORE, I H. R. BHARDWAJ, Governor of Karnataka and Chancellor University of Agricultural Sciences, Bangalore in exercise of the powers conferred under Section 12 (1) of the University of Agricultural Sciences Act, 2009 hereby appoint the following persons on the Board of Management of the University of Agricultural Sciences, Bangalore :-

Section	Category	Sl. No.	Persons appointed
12(2)(vii)	Five Progressive farmers from the Jurisdiction of the University of which two persons belonging to the Schedule Caste or the Scheduled Tribes to be nominated by the State Government	10 11	Smt. Sumithradevi w/o Sri Ramesh, No. 130, Hiredoddavadi Village & Post, Oordigere Hobli, Tumkur District. (General) Sri B. C. Arvavind, Boothankad Estates, Handhi Post, Chikkamagaluru District. (General)

The term of office of the above members shall be until 19-05-2013.

H. R. BHARDWAJ,
Governor and Chancellor,
V. S. JERE,
Under Secretary to Governor.

P.R. 162

PERSONNEL AND ADMINISTRATIVE REFORMS SECRETARIAT
ADDENDUM
NO. DPAR 05 HWP 2011, Bangalore, Dated: 29th February, 2012

In the guideline governing the Table of Precedence in Karnataka State in the Corrigendum No. DPAR 2 HWP 1991, dated : 20-09-1994:-

(I) At S. L. No. 24 after the words ``Director General of Police, Karnataka'', the following words shall be added :-

``Principal Chief Conservator of Forests and Head of Forest Force and Principal Chief Conservator of Forests"

(II) At S. L. No. 26 after the words ``Additional DGP's and Inspector General of Police including Police Commissioner, Bangalore", the following words shall be added :-

``Additional Principal Chief Conservator of Forests and Chief Conservator of Forests"

(III) At S. L. No. 27 after the words ``Accountant General, Karnataka, Additional Commissioners of Police, Dy. Inspector General of Police" and before the words ``Additional Secretary's to Government of Karnataka & officers of equivalent rank", the following words shall be added :-

``Conservator of Forests"

(IV) At S. L. No. 29 after the words ``Superintendent of Police of Districts", the following words shall be added :-

``Deputy Conservator of Forests (IFS only)"

(V) At S. L. No. 30 after the words ``IAS & IPS of Junior Scale", the following words shall be added :-

``Indian Forest Service, Junior Scale Officers"

By Order and in the name of the Governor of Karnataka,

PADMARAJU,

Under Secretary to Government-I,

Department of Personnel and Administrative Reforms (PROTOCAL).

P.R. 163

HOME SECRETARIAT

NOTIFICATION

NO. HD 187 PCR 2010, Bangalore, Dated: 18th January, 2011.

In exercise of powers conferred by section 10 of the Criminal Law (Amendment) Act, 1932 (Central Act No. XXIII of 1932) read with 21 of the Karnataka General Clauses Act, 1899 (Karnataka Act III of 1899), the Governemnt of Karnataka hereby rescinds the Notification No. HD 24 PCR 79, dated 31st August 1979 published in part IV-2C(ii) of the Karnataka Gazette dated : 13-09-1979.

By Order and in the name of the Governor of Karnataka,

T. M. Vasudeva Rao,

Under Secretary to Government,

Home Department (Crimes).

P. R. 164

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 28 ಇಕಾಅ 2012, ಬೆಂಗಳೂರು, ದಿನಾಂಕ: 27ನೇ ಫೆಬ್ರವರಿ, 2012

ಕರ್ನಾಟಕ ನಾಗರಿಕರಿಗೆ ಸೇವೆಗಳ ಖಾತರಿ ಅಧಿನಿಯಮ, 2011 (2012ರ ಕರ್ನಾಟಕ ಅಧಿನಿಯಮ ಸಂಖ್ಯೆ 01)ರ 1ನೇ ಪ್ರಕರಣ (2)ನೇ ಉಪ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ–ಕರ್ನಾಟಕ ರಾಜ್ಯ ಸರ್ಕಾರವು ಪೈಲಟ್ ಲಾಂಚ್ ಮಾಡಲಿರುವ ಧಾರವಾಡ ಜಿಲ್ಲೆಯ ಧಾರವಾಡ ತಾಲ್ಲೂಕು, ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕು, ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲ್ಲೂಕು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿ, ಜಯನಗರ, ಬೆಂಗಳೂರು ಇವುಗಳಿಗೆ ದಿನಾಂಕ 1ನೇ ಮಾರ್ಚ್ 2012ನ್ನು ಕರ್ನಾಟಕ ನಾಗರೀಕರಿಗೆ ಸೇವೆಗಳ ಖಾತರಿ ಅಧಿನಿಯಮ, 2011 ಜಾರಿಗೆ ಬರುವ ದಿನಾಂಕವೆಂದು ಈ ಮೂಲಕ ಗೊತ್ತುಪಡಿಸುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ. ಜಿ. ಶಶಿಕಲಾ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಸು–ನಾಗರೀಕ ಸೇವೆಗಳು).

PERSONNEL AND ADMINISTRATIVE REFORMS SECRETARIAT

NOTIFICATION

No. DPAR 28 EeKaAa 2012, Bangalore, Dated 27th February, 2012

In exercise of the powers cinferred under Section (1) of sub-section (2) of the Karnataka Guarantee of Services to the Citizens Act, 2011 (Karnataka Act No. 1 of 2012), the State Government specify **1st of March 2012** to be the date of effect of the provisions of the Karnataka Guarantee of Services to the Citizens Act in the Four Talukas viz., Dharwad Taluk of Dharwad District, Aurad Taluk of Bidar District, Chitradurga Taluk of Chitradurga District and Puttur Taluk of Dakshina Kannada District and Office of the Assistant Revenue Officer, Jayanagar, Bangalore of Bruhath Bangalore Mahanagara Palike where pilot is being launched.

By Order and in the name of the Governor of Karnataka,

K. G. Shashikala,

Under Secretary to Government,

Department of Personnel and Administrative Reforms

(AR-Citizen Services).

P.R. 165

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 162 ವೆಚ್ಚ 12/12, ಬೆಂಗಳೂರು, ದಿನಾಂಕ: 1ನೇ ಮಾರ್ಚ್, 2012.

ರಾಜೀವ್ ಅವಾಸ್ ಯೋಜನೆಯ ಅಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿ ಯೋಜನೆಯನ್ನು ತಯಾರಿಸುವ ಕಾರ್ಯವನ್ನು Regional Centre for Urban and Environmental Studies (RCUES), ಹೈದರಾಬಾದ್, ಈ ಸಂಸ್ಥೆಗೆ ನೇರವಾಗಿ ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ–1999ರ ಕಲಂ 4(ಜಿ)ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ನಗರಾಭಿವೃದ್ಧಿ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ನಗರಾಭಿವೃದ್ಧಿ ಇಲಾಖೆಯು ದೃಢಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕಾಂತ. ಎಸ್.

ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).

ಪಿ.ಆರ್. 166

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 118 ವೆಚ್ಚ 12/12, ಬೆಂಗಳೂರು, ದಿನಾಂಕ: 1ನೇ ಮಾರ್ಚ್, 2012.

2011–12ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರಿಗೆ ಸಮವಸ್ತ್ರವಾಗಿ ಸೀರೆಗಳನ್ನು, ಪ್ರತಿ ಸೀರೆಗೆ ₹ 200/--ರ ದರದಲ್ಲಿ, ನೇರವಾಗಿ ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದಿಂದ (ಕೆ.ಎಸ್.ಟಿ.ಐ.ಡಿ.ಸಿ.) (ಹಿಂದಿನ ಪವರ್ ಲೂಮ್ ಕಾರ್ಪೊರೇಷನ್) ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ–1999ರ ಕಲಂ 4 (ಜಿ)ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೀರೆಗಳನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ದೃಢಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕಾಂತ. ಎಸ್.

ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).

ಪಿ.ಆರ್. 167

HEALTH AND FAMILY WELFARE SECRETARIAT

NOTIFICATION

NO. HFW 130 RGU 2011, Bangalore, Dated: 25th February, 2012

In exercise of the powers conferred by sub-section (1) of section 14 of the Karnataka Educational Institutions (Prohibitio of Capitation Fee) Act, 1984 (Karnataka Act 37 of 1984), the Government of Karnataka hereby makes the following rules, further t amend the Karnataka Conduct of Entrance Test for Selection and Admission to Post Graduate Medical and Dental Degree an Diploma Courses Rules, 2006, namely :-

RULES

1. **Title and commencement.- (1)** These rules may be called the Karnataka Conduct of Entrance Test for Selection an Admission to Post Graduate Medical and Dental Degree and Diploma Courses (Amendment) Rules, 2012.

(2) They shall come into force from the date of their publication in the Official Gazette.

2. Amendment of rule 4.-In the Karnataka Conduct of Entrance Test for Selection and Admission to Post Graduat Medical and Dental Degree and Diploma Courses Rules, 2006, in rule 4, in sub-rule (1), after clause (a), the following shall b inserted namely :- ``(aa) He has studied and passed in one or more Government or Government recognized educational institution located in the State of Karnataka for a minimum period of TEN academic years commencing from 1st standard to 2nd PUC or 12t Standared as on 1st July of the year in which the Entrance Test is held : and

Provided that in the case of a candidate who takes more than one year to pass a class or standard, such additional years of academic study is counted as one year only."

By Order and in the name of the Governor of Karnataka,

A. K. Bhyrappa,

Under Secretary to Government-2

P. R. 168 Health & Family Welfare Department (Medical Education).

FINANCE SECRETARIAT

NOTIFICATION

No. FD 13 EFL 2012, Bangalore, Dated 1st March, 2012

In exercise of the powers conferred under Section 67 of the Karnataka Excise Act, 1965 (Karnataka Act 21 of 1966), th Government of Karnataka hereby exempt International Wine Manufacturers and Wine manufacturers outside State who ar participating in the International Wine Festival to be held during 2nd to 4th of March 2012 at ``White Pearls" situated in Palac Grounds, Bangalore from registering their brand labels, payment of lablel approval fee and importing to the State through Karnatak State Beverages Corporation Limited subject to condition that such wines shall be used for the purpose of exhibition and tasting onl during the said-wine festival.

By Order and in the name of the Governor of Karnataka,

D. N. Venkatachalapathi,

P.R. 169 Under Secretary to Government,

Finance Department (Excise).

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 125 ಎಂಎಲ್ಆರ್ 2008 (C-22)(P), ಬೆಂಗಳೂರು, ದಿನಾಂಕ: 1ನೇ ಮಾರ್ಚ್, 2012.

ಕರ್ನಾಟಕ ಪುರಸಭೆ ಕಾಯ್ದೆ 1964ರ ಪ್ರಕರಣ 11(1)(b) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೊಟ್ಟೂರು ಪಟ್ಟ ಪಂಚಾಯತಿಗೆ ಸರ್ಕಾರವು ಅಧಿಸೂಚನೆ ಸಂಖ್ಯೆ ನಅಇ 125 ಎಂಎಲ್ಆರ್ 2008 (ಸಿ–22) ದಿನಾಂಕ : 24–02–2009ರಲ್ಲಿ 3 ಜನರನ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಹೊರಡಿಸಿರುವ ಆದೇಶವನ್ನು ಭಾಗಶಃ ಮಾರ್ಪಡಿಸಿ "ಕ್ರಮ ಸಂಖ್ಯೆ 3 ಶ್ರೀಮತಿ ಕಮಲಮ್ಮ ಕೋ

ಮಲ್ಲಿಕಾರ್ಜುನ. ಕೊಟ್ಟೂರು" ಇವರ ಬದಲಿಗೆ **"ಶ್ರೀಮತಿ ಗೌರಮ್ಮ ಕೋಂ ಜಿ. ಸಿದ್ದಪ್ಪ ಕೊಟ್ಟೂರು"** ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸದಸ್ಯರನ್ನಾಗಿ ಸರ್ಕಾರವು ನಾಮನಿರ್ದೇಶನ ಮಾಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ವಿ. ರಾಮಪ್ಪ,
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.

ಪಿ.ಆರ್. 170

ನಗರಾಭಿವೃದ್ಧಿ ಸಚಿವಾಲಯ

<u>ಸೇರ್ಪಡೆ ಆದೇಶ</u>

ಸಂಖ್ಯೆ: ನಅಇ 33 ಬೆಂರೂಪ್ರಾ 2012, ಬೆಂಗಳೂರು, ದಿನಾಂಕ: 29ನೇ ಫೆಬ್ರವರಿ, 2012.

ಸರ್ಕಾರದ ಅಧಿಸೂಚನೆ ಸಂಖ್ಯೆ : ನಅಇ 33 ಬೆಂರೂಪ್ರಾ 2012 (ಭಾಗ), ದಿನಾಂಕ : 08–02–2012ರಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರುಗಳನ್ನಾಗಿ ಮುಂದುವರೆಸಲು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987ರ ಪ್ರಕರಣ 3(3)(ಎ)ಎಲ್)(ಎಂ)(4)ರ ಜೊತೆ ಕಲಂ 05 ಮತ್ತು 07ನ್ನು ಸೇರಿಸಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಟಿ. ಎಂ. ವಾಸುದೇವ ರಾವ್,
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.

ಪಿ.ಆರ್. 171

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 125 ಎಂಎಲ್ಆರ್ 2008 (A–9)(ಭಾಗ), ಬೆಂಗಳೂರು, ದಿನಾಂಕ: 05ನೇ ಮಾರ್ಚ್, 2012.

ಕರ್ನಾಟಕ ಪುರಸಭೆ ಕಾಯ್ದೆ 1964ರ ಪ್ರಕರಣ 11(1)(b) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ : 23–11–2008ರಲ್ಲಿ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸಿ, ಈ ಕೆಳಕಂಡವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಹಾವೇರಿ ನಗರಸಭೆಗೆ ಸದಸ್ಯರನ್ನಾಗಿ ಸರ್ಕಾರವು ನಾಮನಿರ್ದೇಶನ ಮಾಡಿದೆ.

1. ಶ್ರೀ ಶಿವಕುಮಾರ ಬಸವಣ್ಣೆಪ್ಪಾ ಸಂಗೂರ, ಶಿವಬಸವನಗರ, ಹಾವೇರಿ.
2. ಶ್ರೀ ಸುಜಿತ ಜೋರಮಲ್ಲ ಜೈನ್, ಯಾಲಕ್ಕಿ ಓಣಿ, ಹಾವೇರಿ.
3. ಶ್ರೀ ಶೇಕನಗೌಡ್ರ ಟಾಕನಗೌಡ್ರ ಕರೇಗೌಡ್ರ, ಇಜಾರಿ ಲಕಮಾಪುರ, ಹಾವೇರಿ
4. ಶ್ರೀ ಜಗದೀಶ ಕಲ್ಲಪ್ಪ ಸವಣೂರ, ನಾಗೇಂದ್ರಮಟ್ಟಿ, ಹಾವೇರಿ.
5. ಶ್ರೀ ತಿಪ್ಪೇಶ ಕಾಶೀನಾಥ ಪವಾರ, ಎಲ್.ಬಿ.ಎಸ್. ಮಾರ್ಕೇಟ್, ಹಾವೇರಿ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ವಿ. ರಾಮಪ್ಪ,
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.

ಪಿ.ಆರ್. 172

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 258 ವೆಚ್ಚ 12/12, ಬೆಂಗಳೂರು, ದಿನಾಂಕ: 06ನೇ ಮಾರ್ಚ್, 2012.

ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ಆವರಣದಲ್ಲಿರುವ 6 ಫ್ಲಾಟ್‌ಗಳನ್ನು ಮುದ್ರಾಂಕ ಶುಲ್ಕ ಮತ್ತು ಇತರೆ ಶುಲ್ಕಗಳು ಒಳಗೊಂಡಂತೆ ಒಟ್ಟು ₹ 5–00 ಕೋಟಿಗಳಿಗಿಂತ ಕಡಿಮೆ ವೆಚ್ಚದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು ನೇರವಾಗಿ ಹುಡ್ಕೋದಿಂದ ಖರೀದಿಸಲು ಕರ್ನಾಟಕ

ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4 (ಜಿ)ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕಾಂತ. ಎಸ್.

ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).

ಪಿ.ಆರ್. 175

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 240 ವೆಚ್ಚ 12/12, ಬೆಂಗಳೂರು, ದಿನಾಂಕ: 05ನೇ ಮಾರ್ಚ್, 2012.

ಆರ್ಥಿಕ ಇಲಾಖೆಯ ಆಯವ್ಯಯ ಹಾಗೂ ಸಂಬಂಧಿತ ಪ್ರಕ್ರಿಯೆಗಳ ಅಭಿವೃದ್ಧಿಗೆ ಶ್ರೀ ಪಿ. ರಾಜೇಂದ್ರ ತಂತ್ರಾಂಶ ಅಭಿವೃದ್ಧಿಗಾರರು ಮತ್ತು ಶ್ರೀ ಪಿ. ಡಿ. ಪ್ರದೀಪ್, ಸಹಾಯಕ ತಂತ್ರಾಂಶ ಅಭಿವೃದ್ಧಿಗಾರರು. ಇವರ ಸೇವೆಯನ್ನು ಮಾರ್ಚ್-2012 ರಿಂದ ಒಂದು ವರ್ಷದ ಅವಧಿಗೆ ಕ್ರಮವಾಗಿ ₹ 3.60 ಲಕ್ಷ ಹಾಗೂ ₹ 2.52 ಲಕ್ಷಗಳ ವಾರ್ಷಿಕ ಶುಲ್ಕದಲ್ಲಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಆರ್ಥಿಕ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕಾಂತ. ಎಸ್.

ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).

ಪಿ.ಆರ್. 176

LAW, JUSTICE AND HUMAN RIGHTS SECRETARIAT

NOTIFICATION

No. LAW 3 HRC 2010, Bangalore, Dated: 22nd February, 2012

In exercise of the powers conferred by Section 41 read with Section 26 of the Protection of Human Rights Act, 1993 (Central Act 10 of 1994), the Government of Karnataka hereby makes the following rules, namely :-

1. **Title and commencement.**-(1) These rules may be called the Karnataka State Human Rights Commission (Salaries, Allowances and other service conditions of Chairperson and Members) (Amendment) Rules, 2012.

(2) They shall come into force on the date of their publication in the Official Gazette.

2. **Amendment of rule 10.**-In the Karnataka State Human Rights Commission (Salaries, Allowances and other service conditions of Chairperson and Members) Rules 2008 (hereinafter referred to as the said rules), after rule 10, the following shall be inserted, namely :-

"**10A. Sumptuary Allowance, Free Water and Electricity Facility, Home Orderly Facility, Gardener Allowance, Newspaper and Journals.**-The Chairperson and Members shall be entitled to Sumptuary Allowance, Free Water and Electricity facility, Home Orderly facility, Gardner Allowance and supply of Newspaper and Journals, at the rates as admissible from time to time to the Chief Justice and Judges of the High Court respectively, with effect from 25-07-2007."

By Order and in the name of the Governor of Karnataka,

K. N. PHANEENDRA,

Principal Secretary to Government,

Law, Justice and Human Rights Department.

P.R. 196

ಸಹಕಾರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಇ 18 ಎಂಆರ್ಇ 2012 ಬೆಂಗಳೂರು, ದಿನಾಂಕ: 19ನೇ ಜನವರಿ 2012.

ಜಿಲ್ಲಾಧಿಕಾರಿ, ರಾಮನಗರ ಇವರು ಹೊರಡಿಸಿರುವ ಪರಿಷ್ಕೃತ ಅಧಿಸೂಚನೆ ಸಂಖ್ಯೆ: ಚುನಾವಣೆ (ಎಪಿಎಂಸಿ) ಸಿಆರ್/17/11-12 ದಿನಾಂಕ: 16-1-2012 ರಲ್ಲಿ ಕನಕಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲು ಪ್ರಕಟಿಸಿರುವ ಅಧಿಸೂಚನೆಯ ಚುನಾವಣಾ ವೇಳಾ ಪಟ್ಟಿಯಲ್ಲಿ ಅಧಿಸೂಚನೆ ಹೊರಡಿಸಿದ ದಿನಾಂಕದಿಂದಲೇ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿರುವುದು. ಸ್ಪರ್ಧಿಸಲು ಬಯಸುವ ವ್ಯಕ್ತಿಗಳಿಗೆ ಅವರ ಹೆಸರು ಮತದಾರರ ಪಟ್ಟಿಯಲ್ಲಿರುವ ಬಗ್ಗೆ ಮತ್ತು ಮತದಾರರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿರುವ ಹಾಗೂ ಚುನಾವಣಾ ಪ್ರಕ್ರಿಯೆಗೆ ಮತದಾರರ ಪಟ್ಟಿಯನ್ನು ಪ್ರಕಟಿಸದೇ ಇರುವುದರ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಸರ್ಕಾರವು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯಿದೆ 1966ರ ಕಲಂ 13(4) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಕನಕಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯರ ಆಯ್ಕೆ ಬಗ್ಗೆ ಜಿಲ್ಲಾಧಿಕಾರಿ, ರಾಮನಗರ ಇವರು ಹೊರಡಿಸಿರುವ ಪರಿಷ್ಕೃತ ಅಧಿಸೂಚನೆ ಸಂಖ್ಯೆ: ಚುನಾವಣೆ (ಎಪಿಎಂಸಿ) ಸಿಆರ್/17/11-12 ದಿನಾಂಕ: 16-01-2012 ರಲ್ಲಿನ ಚುನಾವಣೆ ವೇಳಾ ಪಟ್ಟಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಕೆ.ವಾಸುದೇವಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಹಕಾರ ಇಲಾಖೆ.

ಪಿ.ಆರ್. 62

ಸಹಕಾರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಇ 19 ಎಂಆರ್ಇ 2012 ಬೆಂಗಳೂರು, ದಿನಾಂಕ: 19ನೇ ಜನವರಿ 2012.

ಜಿಲ್ಲಾಧಿಕಾರಿ, ರಾಮನಗರ ಇವರು ಹೊರಡಿಸಿರುವ ಪರಿಷ್ಕೃತ ಅಧಿಸೂಚನೆ ಸಂಖ್ಯೆ: ಚುನಾವಣೆ (ಎಪಿಎಂಸಿ) ಸಿಆರ್/16/11-12 ದಿನಾಂಕ: 16-1-2012 ರಲ್ಲಿ ರಾಮನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲು ಪ್ರಕಟಿಸಿರುವ ಅಧಿಸೂಚನೆಯ ಚುನಾವಣಾ ವೇಳಾ ಪಟ್ಟಿಯಲ್ಲಿ ಅಧಿಸೂಚನೆ ಹೊರಡಿಸಿದ ದಿನಾಂಕದಿಂದಲೇ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿರುವುದು. ಮತದಾರರ ಪಟ್ಟಿಯಲ್ಲಿ ನಿಧನರಾಗಿರುವ ಹೆಸರನ್ನು ಸಮೂದಿಸಿರುವುದು ಸ್ಥಳೀಯ ಶಾಸಕರನ್ನೊಳಗೊಂಡಂತೆ ಅನೇಕ ವ್ಯಕ್ತಿಗಳ ಹೆಸರುಗಳನ್ನು ಪುನರಾವರ್ತಿಸಿರುವ ನ್ಯೂನ್ಯತೆಗಳು ಇರುವ ಹಿನ್ನೆಲೆಯಲ್ಲಿ ಸರ್ಕಾರವು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯಿದೆ 1966ರ ಕಲಂ 13(4) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ರಾಮನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯರ ಆಯ್ಕೆ ಬಗ್ಗೆ ಜಿಲ್ಲಾಧಿಕಾರಿ, ರಾಮನಗರ ಇವರು ಹೊರಡಿಸಿರುವ ಪರಿಷ್ಕೃತ ಅಧಿಸೂಚನೆ ಸಂಖ್ಯೆ: ಚುನಾವಣೆ (ಎಪಿಎಂಸಿ) ಸಿಆರ್/16/11-12 ದಿನಾಂಕ: 16-01-2012 ರಲ್ಲಿನ ಚುನಾವಣೆ ವೇಳಾ ಪಟ್ಟಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಕೆ.ವಾಸುದೇವಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಸಹಕಾರ ಇಲಾಖೆ.

ಪಿ.ಆರ್. 63

ಸಹಕಾರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಇ 22 ಎಂಆರ್ಇ 2012 ಬೆಂಗಳೂರು, ದಿನಾಂಕ: 20ನೇ ಜನವರಿ 2012.

ಜಿಲ್ಲಾಧಿಕಾರಿ, ರಾಮನಗರ ಇವರು ಹೊರಡಿಸಿರುವ ಪರಿಷ್ಕೃತ ಅಧಿಸೂಚನೆ ಸಂಖ್ಯೆ: ಚುನಾವಣೆ (ಎಪಿಎಂಸಿ) ಸಿಆರ್/18/11-12 ದಿನಾಂಕ: 16-1-2012 ರಲ್ಲಿ ಚನ್ನಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲು ಪ್ರಕಟಿಸಿರುವ ಅಧಿಸೂಚನೆಯ ಚುನಾವಣಾ ವೇಳಾ ಪಟ್ಟಿಯಲ್ಲಿ ಅಧಿಸೂಚನೆ ಹೊರಡಿಸಿದ ದಿನಾಂಕದಿಂದಲೇ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿರುವುದು. . ಸ್ಪರ್ಧಿಸಲು ಬಯಸುವ ವ್ಯಕ್ತಿಗಳಿಗೆ ಅವರ ಹೆಸರು ಮತದಾರರ ಪಟ್ಟಿಯಲ್ಲಿರುವ ಬಗ್ಗೆ ಮತ್ತು ಮತದಾರರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿರುವ ಹಾಗೂ ಚುನಾವಣಾ ಪ್ರಕ್ರಿಯೆಗೆ ಮತದಾರರ ಪಟ್ಟಿಯನ್ನು ಪ್ರಕಟಿಸದೇ ಇರುವುದರ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಸರ್ಕಾರವು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯಿದೆ 1966ರ ಕಲಂ 13(4) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಚನ್ನಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ

ಸಮಿತಿಯ ಸದಸ್ಯರ ಆಯ್ಕೆ ಬಗ್ಗೆ ಜಿಲ್ಲಾಧಿಕಾರಿ, ರಾಮನಗರ ಇವರು ಹೊರಡಿಸಿರುವ ಪರಿಷ್ಕೃತ ಅಧಿಸೂಚನೆ ಸಂಖ್ಯೆ: ಚುನಾವಣೆ (ಎಪಿಎಂಸಿ) ಸಿಆರ್/18/11-12

ದಿನಾಂಕ: 16-01-2012 ರಲ್ಲಿನ ಚುನಾವಣೆ ವೇಳಾ ಪಟ್ಟಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಕೆ.ವಾಸುದೇವಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ.

ಪಿ.ಆರ್. 64 ಸಹಕಾರ ಇಲಾಖೆ.

ಸಹಕಾರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಇ 11 ಎಂಆರ್‌ಇ 2012 ಬೆಂಗಳೂರು, ದಿನಾಂಕ: 16ನೇ ಜನವರಿ 2012.

ಸರ್ಕಾರದ ಅಧಿಸೂಚನೆ ಸಂಖ್ಯೆ: ಸಇ 141 ಎಂಆರ್‌ಇ (9) 2011 ದಿನಾಂಕ: 11-05-2011ರಲ್ಲಿ **ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966** ರ ಕಲಂ **11(1)(ix)** ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, **ಚಿತ್ತಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ** ನಾಮ ನಿರ್ದೇಶನಗೊಳಿಸಲಾಗಿದ್ದ ಈ ಕೆಳಕಂಡ ಸದಸ್ಯರ ನಾಮನಿರ್ದೇಶನವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿದೆ:

ಕ್ರಸಂ	ಸದಸ್ಯರ ಹೆಸರು ಶ್ರೀಮತಿ/ ಶ್ರೀಯುತರು
01	ಮಲ್ಲರೆಡ್ಡಿ ಬಿನ್ ಶರಣಪ್ಪ ಗೆಪಶನ, **ಚಿತ್ತಾಪುರ**
02	ಸೀತಾಬಾಯಿ ಕೋಂ. ನರಸಿಂಗ ರಾಮತೀರ್ಥ, **ಚಿತ್ತಾಪುರ ತಾಲ್ಲೂಕು**
03	ಮರೆಪ್ಪ ಬಿನ್ ಶಿವರಾಯ, ನಾಯಿಕೊಡಿ, ನಾಲವಾರ, **ಚಿತ್ತಾಪುರ ತಾಲ್ಲೂಕು**

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 ರ ಕಲಂ **11(1)(ix)** ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು **ಚಿತ್ತಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ** ಈ ಕೆಳಕಂಡ ಮೂವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ :

ಕ್ರಸಂ	ಸದಸ್ಯರ ಹೆಸರು ಶ್ರೀಯುತರು/ಶ್ರೀಮತಿ
01	ವಿಜಯಕುಮಾರ್ ರೇವಣಸಿದ್ದಪ್ಪ ತುಪ್ಪದ, ಮು॥ ಟೆಂಗಳಿ, **ಚಿತ್ತಾಪುರ ತಾಲ್ಲೂಕು**
02	ಮರೆಪ್ಪ ನಾಯಿಕೊಡಿ, ನಾಲವಾರ, **ಚಿತ್ತಾಪುರ ತಾಲ್ಲೂಕು**
03	ಸೀತಾಬಾಯಿ ನರಸಿಂಗ, ರಾಮತೀರ್ಥ, **ಚಿತ್ತಾಪುರ ತಾಲ್ಲೂಕು**

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಕೆ.ವಾಸುದೇವಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ-I,

ಪಿ.ಆರ್. 57 ಸಹಕಾರ ಇಲಾಖೆ.

ಸಹಕಾರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಒ 16 ಸಿಎಸ್‌ಎಸ್ 2008 ಬೆಂಗಳೂರು, ದಿನಾಂಕ: 07ನೇ ಫೆಬ್ರವರಿ 2012.

ಸರ್ಕಾರದಿಂದ ಈ ಹಿಂದೆ ಮಾಡಿರುವ ಎಲ್ಲಾ ನಾಮನಿರ್ದೇಶನಗಳನ್ನು ರದ್ದುಪಡಿಸಿ, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ(1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು **ಶ್ರೀ ಗೋಪಾಲಕೃಷ್ಣ ಶೆಟ್ಟಿ, ಮುಕ್ಕಾಂ & ಅಂಚೆ ಕವಲಕ್ಕಿ, ಹೊನ್ನಾವರ ತಾಲ್ಲೂಕು** ಇವರನ್ನು **ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ. ಹೊನ್ನಾವರ** ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಮತ್ತು ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡುತ್ತದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ.ಜಿ ಪಾಟೀಲ್,
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ(ಪ್ರ),
ಸಹಕಾರ ಇಲಾಖೆ.

ಪಿ.ಆರ್. 140

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 172 ವೆಚ್ಚ–12/2012 ಬೆಂಗಳೂರು, ದಿನಾಂಕ: 17ನೇ ಫೆಬ್ರವರಿ 2012.

ರಾಜ್ಯದಲ್ಲಿನ ಅನಧಿಕೃತ ಗಣಿಗಾರಿಕೆ ಸಂಬಂಧ ಪರಿಸರದ ಮೇಲೆ ಉಂಟಾದ ಪರಿಣಾಮದ ಹಿನ್ನೆಲೆಯಲ್ಲಿ ಪುನರ್ ಚೇತನ ಮತ್ತು ಪುನರ್ವಸತಿ (R&R) ಯೋಜನೆ ತಯಾರಿಸುವ ಕೆಲಸವನ್ನು Indian Council for Forest, Research & Education (ICFRE) ಸಂಸ್ಥೆಗೆ ₹14.00 ಕೋಟಿಗಳ ವೆಚ್ಚದಲ್ಲಿ ನೇರವಾಗಿ ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ದೃಢಪಡಿಸಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಜೆ.ಡಿ.ಮಧುಚಂದ್ರ ತೇಜಸ್ವಿ,
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ),
ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ).

ಪಿ.ಆರ್. 141

URBAN DEVELOPMENT SECRETARIAT

NOTIFICATION

No. UDD 629 MYAPRA 2011, Bangalore, Dated: 18th February, 2012.

Whereas the Home Secretariat Government of Karnataka vide Notification No.HD:33:SFB:2011, Bangalore, dated:7-7-2011 under section 13 of the Karnataka Fire Services Act, 1964 has framed preventive measures for buildings with a height of 15 mts and above, in respect of high rise buildings and other important public places to save life and property of the general public.

In exercise of the powers conferred under section 13-E of Karnataka Town Country Planning Act, 1961, the Government of Karnataka proposes to make amendments to Zonal Regulations of Master plans of the Local planning Area`s apporoved by the Government, stipulating height of High rise buildings as per the above notification.

Any objections and suggestion from the public on this amendment may be addressed to the Secretary to Government, Urban Development, Vikas Soudha, Bangalore-560 001, within thirty days of this publication. Objections/suggestions received after the stipulated date will not be considered by the State Government.

Proposed Amendment

In the Zonal Regulations of Master Plans, unless the context otherwise requires the following definition shall be included namely.

a) High Rise building means a building having height of 15 Mts and above including stilt floor.

By Order and in the name of the Governor of Karnataka,

T.M.VASUDEVARAO,

Under Secretary to Government,

Urban Development Department.

P.R : 142

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 125 ಎಂಎಲ್‌ಆರ್ 2008 (C-63) ಬೆಂಗಳೂರು, ದಿನಾಂಕ: 22ನೇ ಫೆಬ್ರವರಿ 2012.

ಕರ್ನಾಟಕ ಪುರಸಭೆ ಕಾಯ್ದೆ 1964 ರ ಪ್ರಕರಣ 352(1)(b) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕೂಡ್ಲಿಗಿ ಪಟ್ಟಣ ಪಂಚಾಯಿತಿಗೆ ಸದಸ್ಯರನ್ನಾಗಿ ಸರ್ಕಾರವು ನಾಮನಿರ್ದೇಶನ ಮಾಡಿ ಆದೇಶಿಸಿದೆ.

1. ಶ್ರೀ ಮಾದೇಹಳ್ಳಿ ನಜೀರ್ ಸಾಬ್ ಬಿನ್ ಅಬ್ದುಲ್ ಸತ್ತಾರ್ ಸಾಬ್, 16ನೇ ವಾರ್ಡ್, ಮುಜಾಹಿದ್ ನಗರ, ಕೂಡ್ಲಿಗಿ.
2. ಶ್ರೀ ಗುರುಸಿದ್ದನಗೌಡ ಬಿನ್ ಎಂ.ಮರಳನಗೌಡ, ಬಾಪೂಜಿನಗರ, ಕೂಡ್ಲಿಗಿ.
3. ಶ್ರೀ ಎನ್.ನಿಂಗಪ್ಪ ಬಿನ್ ಎನ್. ಬುಳ್ಳಪ್ಪ, 14ನೇ ವಾರ್ಡ್, ಕೊರವರ ಓಣಿ, ಕೂಡ್ಲಿಗಿ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ವಿ.ರಾಮಪ್ಪ,

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.

ಪಿ.ಆರ್. 143

HOME SECRETARIAT

NOTIFICATION

No. HD 94 SST 2012, Bangalore, Dated: 18th February, 2012..

In exercise of the powers conferred by section 28A of the Representation of the People Act, 1951 (Central Act 43 of 1951) read with order No.434/1/ESO26/94/MCS, dated 24th October, 1994 of the Election Commission of India, the Government of Karnataka hereby designate the following categories of Police Officers and Police personnel in all the wings of the Police Department including Home Guards and Ex-Serviceman who are involved in any way in election related arrangements, in view of bye-election to 15-Udupi, Chickmagalur, Parlimentary Constituency of Karnataka as per the Schedule announced by the Election commission of India, New Delhi vide No. ECI/PN/18/2012, dated 16th February 2012 to perform the duties in connection with the conduct of elections, with effect from 16-02-2012 namely:-

1) Director General and Inspector General of Police, Bangalore.
2) Additional Director General of Police (Law & Order), Bangalore.
3) Inspector General of Police, Western Range, Mangalore.
4) Superintendents of Police, Udupi & Chickmagalur Districts.
5) Additional Superintendents of Police, Udupi & Chickmagalur Districts.
6) All Deputy Superintendents of Police, in Udupi & Chickmagalur Districts.
7) All concerned Police Officers/Police personnel, Udupi & Chickmagalur Districts (through Superintendents of Police, Udupi & Chickmagalur Districts.

By Order and in the name of the Governor of Karnataka,

PRAKASH Y.K,,

Under Secretary to Government,

Home Department(Law & Order).

P.R : 145

WPP-47

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೭	ಬೆಂಗಳೂರು, ಗುರುವಾರ, ಮಾರ್ಚ್ ೨೨, ೨೦೧೨ (ಚೈತ್ರ ೨, ಶಕ ವರ್ಷ ೧೯೩೩)	ಸಂಚಿಕೆ ೧೨

ಭಾಗ – ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ನೋಂದಣಿ ಮತ್ತು ಮುದ್ರಾಂಕ ಇಲಾಖೆ

ನೇಮಕಾತಿ ಆದೇಶ

ವಿಷಯ: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಡುಪಿ ಜಿಲ್ಲೆಯ ದ್ವಿತೀಯ ದರ್ಜೆ ಸಹಾಯಕರ ಬ್ಯಾಕ್‌ಲಾಗ್ ಹುದ್ದೆಗಳಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಬಗ್ಗೆ.

ಉಲ್ಲೇಖ: 1) ಸರ್ಕಾರದ ಅಧಿಸೂಚನೆ ಸಂಖ್ಯೆ:ಡಿಪಿಎಆರ್ 13 ಎಸ್‌ಬಿಸಿ 2001 ದಿನಾಂಕ:21-11-2001 ರನ್ವಯ ಪ್ರಕಟಿಸಿರುವ ಬ್ಯಾಕ್‌ಲಾಗ್ ನೇಮಕಾತಿ ನಿಯಮಗಳು 2001.

2) ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಬೆಂಗಳೂರು ಅವರ ರೀ-ಅಲಾಟ್‌ಮೆಂಟ್ ಆದೇಶ ಸಂಖ್ಯೆ: ಇಎಸ್‌ಟಿ-1-273/01-02 ದಿ:24-09-2011.

ಪ್ರಸ್ತಾವನೆ:-

ಈ ಇಲಾಖೆಯ ಕೆಳಕಂಡ ಜಿಲ್ಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರ ವೃಂದದಲ್ಲಿ ಕೆಳಕಂಡಂತೆ ಬ್ಯಾಕ್‌ಲಾಗ್ ಹುದ್ದೆಗಳು ಇರುತ್ತವೆಂದು ಗುರುತಿಸಿ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಬೆಂಗಳೂರು ಇವರಿಗೆ ವರದಿ ಮಾಡಲಾಗಿತ್ತು.

ಕ್ರ. ಸಂ.	ಜಿಲ್ಲೆ	ಸದರಿ ಜಿಲ್ಲೆಯಲ್ಲಿ ಗುರುತಿಸಲ್ಪಟ್ಟ ಬ್ಯಾಕ್‌ಲಾಗ್ ಹುದ್ದೆಗಳ ಸಂಖ್ಯೆ		
		ಪರಿಶಿಷ್ಟ ಜಾತಿ	ಪರಿಶಿಷ್ಟ ಪಂಗಡ	ಒಟ್ಟು
1	ಉಡುಪಿ ಜಿಲ್ಲೆ	ಎರಡು	ಒಂದು	ಮೂರು

ತದನಂತರ ಮೇಲ್ಕಂಡಂತೆ ಗುರುತಿಸಲ್ಪಟ್ಟ ಪರಿಶಿಷ್ಟ ಪಂಗಡದ ಈ ಒಂದು ಬ್ಯಾಕ್‌ಲಾಗ್ ಹುದ್ದೆಯಲ್ಲಿ ಪರಿಶಿಷ್ಟ ಪಂಗಡದ ಬ್ಯಾಕ್‌ಲಾಗ್ ಅಭ್ಯರ್ಥಿಯಾದ ನಾಗರಾಜ ಬಿ ಓಲೇಕಾರ ಎಂಬುವರನ್ನು ಮತ್ತು ಮೇಲ್ಕಂಡಂತೆ ಗುರುತಿಸಲ್ಪಟ್ಟ ಪರಿಶಿಷ್ಟ ಜಾತಿಯ ಎರಡು ಬ್ಯಾಕ್‌ಲಾಗ್ ಹುದ್ದೆಗಳ ಪೈಕಿ ಒಂದು ಬ್ಯಾಕ್‌ಲಾಗ್ ಹುದ್ದೆಯಲ್ಲಿ ಪರಿಶಿಷ್ಟ ಜಾತಿಯ ಬ್ಯಾಕ್‌ಲಾಗ್ ಅಭ್ಯರ್ಥಿಯಾದ ಮಂಡಲೀಕ ಮಾರುತಿ ಕೆಂಪರಾಯಗೋಳ ಎಂಬುವರನ್ನು ದ್ವಿತೀಯ ದರ್ಜೆ ಸಹಾಯಕರೆಂದು ಈಗಾಗಲೇ ನೇಮಕಮಾಡಿಕೊಳ್ಳಲಾಗಿದೆ.

ಆದರೆ ಮೇಲ್ಕಂಡಂತೆ ಗುರುತಿಸಲ್ಪಟ್ಟು ಭರ್ತಿಯಾಗದೇ ಉಳಿದ ಪರಿಶಿಷ್ಟ ಜಾತಿಯ ಇನ್ನೊಂದು ಬ್ಯಾಕ್‌ಲಾಗ್ ಹುದ್ದೆಯಲ್ಲಿ ದ್ವಿತೀಯ ದರ್ಜೆ ಸಹಾಯಕರೆಂದು ನೇಮಕಗೊಂಡ ಪರಿಶಿಷ್ಟ ಜಾತಿಯ ಬ್ಯಾಕ್‌ಲಾಗ್ ಅಭ್ಯರ್ಥಿಗಳು ಯಾರೂ ಈ ಜಿಲ್ಲೆಯಲ್ಲಿ ಕೆಲಸಕ್ಕೆ ಹಾಜರಾಗದ ಕಾರಣ ಇವರುಗಳಿಗೆ

ನೀಡಿದ ನೇಮಕಾತಿ ಆದೇಶಗಳನ್ನು ಕಾನೂನು ರೀತ್ಯಾ ರದ್ದುಪಡಿಸಿ ಈ ವಿಷಯವನ್ನು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು, ಬೆಂಗಳೂರು ಇವರಿಗೆ ತಿಳಿಸಲಾಯಿತು.

ಈಗ ಮೇಲ್ಕಂಡಂತೆ ಗುರುತಿಸಲ್ಪಟ್ಟು ಭರ್ತಿಯಾಗದೇ ಉಳಿದ ಪರಿಶಿಷ್ಟ ಜಾತಿಯ ಈ ಇನ್ನೊಂದು ಬ್ಯಾಕ್‌ಲಾಗ್ ಹುದ್ದೆಯಲ್ಲಿ ನೇಮಕಾತಿ ಮಾಡಿಕೊಳ್ಳುವುದಕ್ಕಾಗಿ ಕೆಳಕಂಡ ಬ್ಯಾಕ್‌ಲಾಗ್ ಅಭ್ಯರ್ಥಿಯನ್ನು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು, ಬೆಂಗಳೂರು ಇವರು ಉಲ್ಲೇಖ (2)ರ ಅವರ ರೀ-ಅಲಾಟ್‌ಮೆಂಟ್ ಆದೇಶದಲ್ಲಿ ಈ ಜಿಲ್ಲೆಗೆ ನೇಮಕಾತಿಗಾಗಿ ಅಲಾಟ್ ಮಾಡಿ ಈ ಕೆಳಕಂಡ ಬ್ಯಾಕ್‌ಲಾಗ್ ಅಭ್ಯರ್ಥಿಯನ್ನು ಈ ಜಿಲ್ಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರೆಂದು ನೇಮಕ ಮಾಡಿಕೊಳ್ಳುವಂತೆ ನಿರ್ದೇಶಿಸಿದ್ದರ ಮೇರೆ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

ಆದೇಶ

ಸಂಖ್ಯೆ: ಸಿಬ್ಬಂದಿ: 30:2011-12 ದಿನಾಂಕ: 29-02-2012

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಹಾಗೂ ಉಲ್ಲೇಖ (1) ರ ಬ್ಯಾಕ್‌ಲಾಗ್ ನಿಯಮಗಳನ್ವಯ ಪ್ರದತ್ತವಾದ ಅಧಿಕಾರದ ಮೇರೆಗೆ ಉಲ್ಲೇಖ (2) ರಲ್ಲಿನ ರೀ-ಅಲಾಟ್‌ಮೆಂಟ್ ಆದೇಶದಲ್ಲಿ ಕಂಡು ಬಂದ ಕೆಳಕಂಡ ಬ್ಯಾಕ್‌ಲಾಗ್ ಅಭ್ಯರ್ಥಿಯನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಈ ಜಿಲ್ಲೆಯಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯಲ್ಲಿ ಕೆಳಕಂಡ ಷರತ್ತುಗಳಿಗೆ ಒಳಪಡಿಸಿ Rs. 5800-100-6000-125-6500-150-7100-175-7800-200-8600-225-9500-250-10500 ರ ವೇತನ ಶ್ರೇಣಿಯಲ್ಲಿ ಇತರೆ ಭತ್ಯೆಗಳು ಸೇರಿದಂತೆ ತಾತ್ಕಾಲಿಕವಾಗಿ ದ್ವಿತೀಯ ದರ್ಜೆ ಸಹಾಯಕರೆಂದು ನೇಮಕ ಮಾಡಲಾಗಿದೆ. ಹಾಗೂ ಕೆಳಕಂಡ ಅಭ್ಯರ್ಥಿಯನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಕಛೇರಿಗೆ ದ್ವಿತೀಯ ದರ್ಜೆ ಸಹಾಯಕರೆಂದು ಸ್ಥಳ ನಿಯುಕ್ತಿಗೊಳಿಸಿದೆ.

ಕ್ರ ಸಂ.	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	SC / ST	ಜನ್ಮ ದಿನಾಂಕ	7-9-2002 ರ ದಿನಾಂಕಕ್ಕೆ ಅಭ್ಯರ್ಥಿಯ ವಯಸ್ಸು ವ- ತಿಂ- ದಿ	ವಿದ್ಯಾರ್ಹತೆ ಮತ್ತು ಶೇಕಡಾವಾರು ಅಂಕಗಳು	ಅಭ್ಯರ್ಥಿಯನ್ನು ದ್ವಿತೀಯ ದರ್ಜೆ ಸಹಾಯಕರೆಂದು ನೇಮಕ ಮಾಡಿ ಸ್ಥಳ ನಿಯುಕ್ತಿಗೊಳಿಸಿದ ಕಛೇರಿ ಹೆಸರು	ಯಾವ ಮೀಸಲಾತಿ ಅಡಿಯಲ್ಲಿ ಮತ್ತು ಯಾವ ವರ್ಗೀಕರಣದ ಅಡಿಯಲ್ಲಿ ನೇಮಕ ಮಾಡಲಾಗಿದೆಯೋ ಅದರ ವಿವರ
1	2	3	4	5	6	7	8
1.	ಬಸಪ್ಪ ಲಕ್ಕವ್ವ ಹೊಲೇರ, ಮುಕ್ಕಾಂ-ಪೋಸ್ಟ್, ಕೋರವಾರ ತಾಲ್ಲೂಕು:ಸಿಂದಗಿ, ಜಿಲ್ಲೆ:ಬಿಜಾಪುರ-586120	SC	01-06-1969	33-03-2006	S.S.L.C: 70.500	ಉಪ ನೋಂದಣಿ ಕಛೇರಿ, ಕುಂದಾಪುರ (ಉಡುಪಿ ಜಿಲ್ಲೆ) (ಇಲ್ಲಿರುವ ಖಾಲಿ ಹುದ್ದೆಗೆ)	ಪರಿಶಿಷ್ಟ ಜಾತಿ ಗ್ರಾಮೀಣ ಅಭ್ಯರ್ಥಿ ಹೆಚ್ಚುವರಿ ಪಟ್ಟಿ

ಈ ನೇಮಕಾತಿ ಆದೇಶವು ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ ಮತ್ತು ಅಭ್ಯರ್ಥಿಗಳು ಈ ಕೆಳಕಂಡ ಷರತ್ತುಗಳಿಗೆ ಬದ್ಧರಾಗಿರತಕ್ಕದ್ದು.

<u>ಷರತ್ತುಗಳು:-</u>

1. ಈ ನೇಮಕಾತಿಯು ತಾತ್ಕಾಲಿಕವಾಗಿದ್ದು, ಸದರಿ ಅಭ್ಯರ್ಥಿಯನ್ನು ಯಾವುದೇ ನೋಟೀಸ್ ಅಥವಾ ಕಾರಣ ನೀಡದೇ ಯಾವುದೇ ಘಳಿಗೆಯಲ್ಲಾದರೂ ಕೆಲಸದಿಂದ ತೆಗೆದು ಹಾಕುವ ಷರತ್ತಿಗೆ ಒಳಪಟ್ಟು ನೇಮಕಾತಿ ಮಾಡಲಾಗಿದೆ.

2. ಈ ನೇಮಕಾತಿ ಆದೇಶವು ಯಾವುದೇ ಸಂದರ್ಭದಲ್ಲಾದರೂ ತಿದ್ದೋಲೆ ಮತ್ತು ಮಾರ್ಪಾಡಿಗೆ ಒಳಪಟ್ಟಿರುತ್ತದೆ.

3. ಸದರಿ ಅಭ್ಯರ್ಥಿಯನ್ನು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರಲ್ಲಿನ ನಿಬಂಧನೆಗಳಿಗೆ ಒಳಪಡಿಸಿ ಮತ್ತು ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ಎರಡು ವರ್ಷದ ಪರೀಕ್ಷಾರ್ಥ ಅವಧಿಗೆ ಒಳಪಡಿಸಿ ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ.

4. ಅರ್ಹತಾ ಪರೀಕ್ಷೆ ಅವಧಿಯು ಎರಡು ವರ್ಷಗಳೆಂದು ನಿಗಧಿಪಡಿಸಿದೆ. ಈ ಅವಧಿಯೊಳಗೆ 1974ರ ಕರ್ನಾಟಕ ನಾಗರೀಕ ಸೇವಾ (ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆಗಳು) ನಿಯಮಾವಳಿಯಲ್ಲಿನ ಈ ಇಲಾಖೆಯ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ನಿಗಧಿ ಪಡಿಸಿದ ಇಲಾಖಾ ಪರೀಕ್ಷೆಗಳಲ್ಲಿ ಅಭ್ಯರ್ಥಿಯು ಕಡ್ಡಾಯವಾಗಿ ತೇರ್ಗಡೆ ಹೊಂದತಕ್ಕದ್ದು. ಇದಕ್ಕೆ ತಪ್ಪಿದಲ್ಲಿ ಕೆ.ಸಿ.ಎಸ್ (ಪ್ರೊಬೇಷನ್) ರೂಲ್ಸ್ 1977ರ ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು.

5. ನೇಮಕಾತಿ ಮಾಡಿರುವ ಸ್ಥಳದ ಅಥವಾ ಕಛೇರಿಯ ಮಾರ್ಪಾಡಿಗಾಗಿ ಯಾವುದೇ ಮನವಿಗಳನ್ನು ಯಾವುದೇ ಕಾರಣಕ್ಕಾಗಲೀ ಪುರಸ್ಕರಿಸಲಾಗುವುದಿಲ್ಲ.

6. ಈ ನೇಮಕಾತಿಯು ಆಗಿಂದಾಗ್ಗೆ ಜಾರಿಯಲ್ಲಿರುವ ಸೇವಾ ಷರತ್ತುಗಳು, ನಿಯಮ ಮತ್ತು ಆದೇಶಗಳಿಗೆ ಒಳಪಡುತ್ತದೆ. ಹಾಗೂ ಸದರಿ ಅಭ್ಯರ್ಥಿಗಳು ಕೆ.ಸಿ.ಎಸ್.ಆರ್. ಮತ್ತು ಕೆ.ಸಿ.ಎಸ್. (ನಡತೆ) ನಿಯಮಗಳು 1966 ರಲ್ಲಿನ ಕೆ.ಸಿ.ಎಸ್. (ಸಿ.ಸಿ.ಎ) ನಿಯಮಗಳು 1957 ರಲ್ಲಿನ ಹಾಗೂ ಆಗಿಂದಾಗ್ಗೆ ಜಾರಿಗೆ ಬರುವ ಹಾಗೂ ಜಾರಿಯಲ್ಲಿರುವ ಇತರೆ ಸೇವಾ ಷರತ್ತುಗಳಿಗೆ ಮತ್ತು ನಿಬಂಧನೆಗಳಿಗೆ ಒಳಪಡುತ್ತಾರೆ.

7. ಈ ಆದೇಶ ಮುಟ್ಟಿದ 15 (ಹದಿನೈದು)ದಿನಗಳ ಅವಧಿಯೊಳಗೆ ಕೆಲಸಕ್ಕೆ ಹಾಜರಾಗತಕ್ಕದ್ದು. ಒಂದು ವೇಳೆ ನಿಗಧಿತ ಅವಧಿಯೊಳಗೆ ಕೆಲಸಕ್ಕೆ ಹಾಜರಾಗದಿದ್ದಲ್ಲಿ ಈ ನೇಮಕಾತಿ ರದ್ದಾಗುವುದು ಹಾಗೂ ನೇಮಕಾತಿ ಬಗ್ಗೆ ಅಭ್ಯರ್ಥಿಯು ಯಾವ ಹಕ್ಕನ್ನೂ ಹೊಂದಿರುವುದಿಲ್ಲವೆಂದು ತಿಳಿಯತಕ್ಕದ್ದು.

8. ಅಭ್ಯರ್ಥಿಯು ತಮಗೆ ವಹಿಸಿದ ಕೆಲಸ ಕಾರ್ಯಗಳನ್ನು ತೃಪ್ತಿಕರವಾಗಿ ಮಾಡತಕ್ಕದ್ದು.

9. ಎರಡು ವರ್ಷದ ಪರೀಕ್ಷಾರ್ಥ ಅವಧಿಯಲ್ಲಿ ಅಭ್ಯರ್ಥಿಗಳು ತಮ್ಮ ವರ್ಗಾವಣೆಗಾಗಿ ರಾಜಕೀಯ ಅಥವಾ ಇನ್ನಾವುದೇ ರೀತಿಯ ಒತ್ತಡ ತಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಶಿಸ್ತು ಕ್ರಮ ಜರುಗಿಸಲಾಗುವುದು

10. ಅಭ್ಯರ್ಥಿಗಳು ಸಲ್ಲಿಸಿರುವ ಅಂಕಪಟ್ಟಿಗಳು ಮತ್ತು ಮೀಸಲಾತಿ ಪ್ರಮಾಣ ಪತ್ರಗಳು ಹಾಗೂ ಜಾತಿ ಪ್ರಮಾಣ ಪತ್ರಗಳು ಸಕ್ಷಮ ಪ್ರಾಧಿಕಾರದಿಂದ ಸತ್ಯಾಪನೆಗೆ ಒಳಪಡುತ್ತವೆ

11. ಅಭ್ಯರ್ಥಿಯು ತಮ್ಮ ಜಾತಿ, ಜನ್ಮ ದಿನಾಂಕ, ವಿದ್ಯಾರ್ಹತೆ ಇತ್ಯಾದಿಯಾಗಿ ಯಾವುದೇ ವಿಚಾರದಲ್ಲಿ ಅಭ್ಯರ್ಥಿಯು ನೀಡಿರುವ ವಿವರಗಳು ಸುಳ್ಳೆಂದಾಗಲೀ ಅಥವಾ ತಪ್ಪೆಂದಾಗಲೀ ತಿಳಿದು ಬಂದಲ್ಲಿ ಅಂತಹ ಅಭ್ಯರ್ಥಿಯ ವಿರುದ್ಧ ಭಾರತೀಯ ದಂಡ ಸಂಹಿತೆಯಲ್ಲಿನ ಸೂಕ್ತ ಕಲಂಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಕೆ.ಸಿ.ಎಸ್ (ಸಿ.ಸಿ.ಎ) ನಿಯಮಗಳು 1957ರ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು

12. ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಲ್ಲವೆಂದು ಸತ್ಯಾಪನೆಯಲ್ಲಿ ದೃಢಪಟ್ಟಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು ಶಾಶ್ವತವಾಗಿ ಯಾವುದೇ ಸೂಚನೆ ಇಲ್ಲದೇ ರದ್ದು ಪಡಿಸಲಾಗುವುದು.

13. ಗ್ರಾಮೀಣ ಮೀಸಲಾತಿ ಅಡಿಯಲ್ಲಿ ಆಯ್ಕೆಗೊಂಡವರು ಗ್ರಾಮೀಣ ಅಭ್ಯರ್ಥಿಗಳಲ್ಲವೆಂದು ದೃಢಪಟ್ಟಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು ಶಾಶ್ವತವಾಗಿ ಯಾವುದೇ ಸೂಚನೆ ಇಲ್ಲದೇ ರದ್ದುಪಡಿಸಲಾಗುವುದು.

14. ಅಭ್ಯರ್ಥಿಯು KGID ಯಲ್ಲಿ ಸರ್ಕಾರಿ ವಿಮೆಯನ್ನು ಕಡ್ಡಾಯವಾಗಿ ಮಾಡತಕ್ಕದ್ದು.

15. ಅಭ್ಯರ್ಥಿಯು ಕೆಳಕಂಡ ದಾಖಲೆಗಳನ್ನು ತಾವು ಕೆಲಸಕ್ಕೆ ಹಾಜರಾಗುವ ಕಛೇರಿಯಲ್ಲಿ ಆ ಕಛೇರಿಯ ಮುಖ್ಯಸ್ಥರ ಮುಂದೆ ಹಾಜರುಪಡಿಸತಕ್ಕದ್ದು.

(1) ಅಭ್ಯರ್ಥಿಯು ತಮ್ಮ Passport Size ನ ಎರಡು ಇತ್ತೀಚಿನ ಫೋಟೋ.

(2) ವಿದ್ಯಾರ್ಹತೆಯ ಬಗ್ಗೆ **SSLC** ಮೂಲ ಅಂಕಪಟ್ಟಿ (Original)

(3) ಜನ್ಮ ದಿನಾಂಕದ ಬಗ್ಗೆ ಶಾಲೆಯಿಂದ ನೀಡಿದ ಮೂಲ T.C (Original)

(4) ಅಭ್ಯರ್ಥಿಯು ಗ್ರಾಮೀಣ ಅಭ್ಯರ್ಥಿಯಾಗಿರುವುದರಿಂದ ಗ್ರಾಮೀಣ ಮೀಸಲಾತಿ ನಮೂನೆ-2 ರ ಮೂಲ ಪ್ರಮಾಣ ಪತ್ರ (Original)

(5) ಸಂಬಂಧ ಪಟ್ಟ ಸರ್ಕಾರಿ ಜಿಲ್ಲಾ ಸರ್ಜನ್‌ನಿಂದ ನಿಗಧಿತ ನಮೂನೆಯಲ್ಲಿ ಪಡೆದ ವೈದ್ಯಕೀಯ ದೈಹಿಕ ಪ್ರಮಾಣ ಪತ್ರ (Original) (Physical Fitness Certificate)

(6) ಅಭ್ಯರ್ಥಿಯು ಕಡೆಯದಾಗಿ ಹಾಜರಾಗಿದ್ದ ಶಾಲೆಯ ಮುಖ್ಯೋಪಾಧ್ಯಾಯರು ನೀಡಿರುವ ನಡತೆ ಪ್ರಮಾಣ ಪತ್ರ (Original)

ಅಭ್ಯರ್ಥಿಯು ಕೆಳಕಂಡ ನಮೂನೆಗಳನ್ನು ಮತ್ತು ಮುಚ್ಚಳಿಕೆಗಳನ್ನು ಕೆಲಸಕ್ಕೆ ಹಾಜರಾಗುವ ಮುನ್ನ ತಪ್ಪದೆ ಬರೆದು ಕೊಡತಕ್ಕದ್ದು.

16. ಅಭ್ಯರ್ಥಿಯು ಭಾರತದ ಸಂವಿಧಾನಕ್ಕೆ ಬದ್ಧರಾಗಿರುವ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಇದಕ್ಕೆ ಲಗತ್ತಿಸಿರುವ ನಮೂನೆಯಲ್ಲಿ ಕೆಲಸಕ್ಕೆ ಹಾಜರಾಗುವ ಕಛೇರಿಯಲ್ಲಿ ಈ ಕಛೇರಿಯ ಮುಖ್ಯಸ್ಥರಿಗೆ ಬರೆದು ಕೊಡತಕ್ಕದ್ದು.

17. ಅಭ್ಯರ್ಥಿಯು ಮದುವೆಯಾಗಿದ್ದಲ್ಲಿ ಒಬ್ಬರೇ ಪತಿ ಅಥವಾ ಪತ್ನಿ ಹೊಂದಿರುವ ಬಗ್ಗೆ ಕೆ.ಸಿ.ಎಸ್. (ನಡತೆ) ನಿಯಮಗಳು 1966 ರಲ್ಲಿನ ನಿಯಮ 28 ರ ರೀತ್ಯ ಇದಕ್ಕೆ ಲಗತ್ತಿಸುವ ನಮೂನೆಯಲ್ಲಿರುವ ಘೋಷಣಾ ಪತ್ರವನ್ನು ಕೆಲಸಕ್ಕೆ ಹಾಜರಾಗುವ ಕಛೇರಿಯಲ್ಲಿ ಆ ಕಛೇರಿಯ ಮುಖ್ಯಸ್ಥರಿಗೆ ಬರೆದುಕೊಡತಕ್ಕದ್ದು.

18. ಒಂದು ವೇಳೆ ಅಭ್ಯರ್ಥಿಯು ಸಲ್ಲಿಸಿದ ಅಂಕಪಟ್ಟಿಗಳು ಮತ್ತು ಮೀಸಲಾತಿ ಪ್ರಮಾಣ ಪತ್ರಗಳು ಹಾಗೂ ಜಾತಿ ಪ್ರಮಾಣ ಪತ್ರಗಳು ಸುಳ್ಳು ಅಥವಾ ನಕಲಿ ಎಂದು ದೃಢಪಟ್ಟಲ್ಲಿ ಅಂತಹ ಅಭ್ಯರ್ಥಿಗಳ ಆಯ್ಕೆಯನ್ನು ಮತ್ತು ನೇಮಕಾತಿಯನ್ನು ಶಾಶ್ವತವಾಗಿ ರದ್ದು ಪಡಿಸಲಾಗುವುದು ಹಾಗೂ ಅಭ್ಯರ್ಥಿಯ ವಿರುದ್ಧ ಭಾರತೀಯ ದಂಡ ಸಂಹಿತೆಯಲ್ಲಿನ ಸೂಕ್ತ ಕಲಂಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಹಾಗೂ KCS (CCA) ನಿಯಮಗಳು 1957 ರ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಬದ್ಧನಾಗಿರುತ್ತೇನೆ ಎಂಬ ಬಗ್ಗೆ ಅಭ್ಯರ್ಥಿಯು ರೂ 20 ರ ಛಾಪಾ ಕಾಗದದಲ್ಲಿ ಇದಕ್ಕೆ ಲಗತ್ತಿಸಿರುವ ಮುಚ್ಚಳಿಕೆ ನಮೂನೆ-1 ಅನ್ನು ಕೆಲಸಕ್ಕೆ ಹಾಜರಾಗುವ ಮುನ್ನ ಈ ಕಛೇರಿಗೆ ಬರೆದುಕೊಡತಕ್ಕದ್ದು.

19. ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಬೇರೆ ಇನ್ನಾವುದೇ ಅಭ್ಯರ್ಥಿಯು ಅವರ ಆಯ್ಕೆಯನ್ನು ದಾಖಲೆ ಸಹಿತ establish ಮಾಡಿದಲ್ಲಿ ಅಥವಾ ನನ್ನ ನೇಮಕಾತಿಯು ಅಸಿಂಧುವೆಂದು ದಾಖಲೆಗಳ ಸಹಿತ ಸಾಬೀತುಪಡಿಸಿದಲ್ಲಿ ನನ್ನ ನೇಮಕಾತಿಯನ್ನು ಯಾವುದೇ ಸೂಚನೆಯಿಲ್ಲದೇ ಶಾಶ್ವತವಾಗಿ ರದ್ದುಗೊಳಿಸಿ ನನ್ನ ಬದಲಿಗೆ ಬೇರೊಬ್ಬರನ್ನು ಆಯ್ಕೆ ಮಾಡಬಹುದು ಎಂಬ ಬಗ್ಗೆ ಅಭ್ಯರ್ಥಿಯು ರೂ. 20 ಛಾಪಾ ಕಾಗದದಲ್ಲಿ ಇದಕ್ಕೆ ಲಗತ್ತಿಸಿರುವ ಮುಚ್ಚಳಿಕೆ ನಮೂನೆ-2 ಅನ್ನು ಕೆಲಸಕ್ಕೆ ಹಾಜರಾಗುವ ಮುನ್ನ ಈ ಕಛೇರಿಗೆ ಬರೆದುಕೊಡತಕ್ಕದ್ದು.

20. ಸರ್ಕಾರದವರು ಈ ಹಿಂದೆ ಜಾರಿಯಲ್ಲಿದ್ದ ನಿವೃತ್ತಿ ಪಿಂಚಣಿ ಸೌಲಭ್ಯ ಯೋಜನೆಗೆ ಬದಲಾಗಿ ದಿ:01-04-2006 ರಿಂದ ಜಾರಿಗೆ ಬರುವಂತೆ ಸರ್ಕಾರದ ಆದೇಶ ಸಂಖ್ಯೆ: FD(SPL)-04 PET 2005 ದಿ:31-03-2006ರ ಆದೇಶದಲ್ಲಿ ಹೊಸದಾಗಿ New Defined Contributory Pension Scheme ಎಂಬ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುತ್ತಾರೆ. ಈ ಹೊಸ ಪಿಂಚಣಿ ಯೋಜನೆಯು ದಿ:01-04-2006 ರಿಂದ ಅಥವಾ ತದನಂತರ ನೇಮಕಾತಿ ಹೊಂದಿದ ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯಿಸುತ್ತದೆ ಎಂದು ಆದೇಶ ಮಾಡಿರುತ್ತಾರೆ. ಆದ್ದರಿಂದ ಈ ಜಿಲ್ಲೆಯಲ್ಲಿ ನೇಮಕ ಹೊಂದಿದ ಸದರಿ ನೌಕರರು ದಿನಾಂಕ 31-03-2006ರ ಸದರಿ ಸರ್ಕಾರದ ಆದೇಶದನ್ವಯ ಹೊಸ ಪಿಂಚಣಿ ಯೋಜನೆಗೆ ಒಳಪಡುತ್ತಾರೆಂದು ಈ ಮೂಲಕ ಆದೇಶಿಸಿದೆ ಹಾಗೂ ದಿ:31-03-2006ರ ಸದರಿ ಸರ್ಕಾರದ ಆದೇಶದಲ್ಲಿನ ನಿರ್ದೇಶನಕ್ಕೆ ಸದರಿ ನೌಕರರು ಬದ್ದರಾಗಿರತಕ್ಕದ್ದು.

21. ಈ ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗುವ ಮುನ್ನ ಅವರ ಜಾತಿ ಸಿಂಧುತ್ವ ಪ್ರಮಾಣ ಪತ್ರವನ್ನು ಕೆಲಸಕ್ಕೆ ಹಾಜರಾಗುವ ಕಛೇರಿಯಲ್ಲಿ ತಪ್ಪದೇ ಹಾಜರ್‌ಪಡಿಸತಕ್ಕದ್ದು ಎಂಬ ಷರತ್ತಿಗೆ ಒಳಪಡಿಸಿ ಈ ನೇಮಕಾತಿ ಆದೇಶ ನೀಡಲಾಗಿದೆ. ಇದಕ್ಕೆ ಈ ಅಭ್ಯರ್ಥಿಯು ಬದ್ದರಾಗಿರತಕ್ಕದ್ದು.

22. ಒಂದು ವೇಳೆ ನಿಮಗೆ ಕೆಲಸಕ್ಕೆ ಹಾಜರಾಗಲು ಇಷ್ಟವಿಲ್ಲದಿದ್ದಲ್ಲಿ ಇಷ್ಟವಿಲ್ಲವೆಂಬ ಮಾಹಿತಿ ಇರುವ ನಿಮ್ಮ ಮನವಿಯನ್ನು ಇದಕ್ಕೆ ಲಗತ್ತಿಸಿರುವ ಮುಚ್ಚಳಿಕೆ ನಮೂನೆಯಲ್ಲಿ 20/- ರೂ. ಛಾಪಾ ಕಾಗದಲ್ಲಿ ಬರೆದು ನೋಟರಿ ಸಮಕ್ಷಮ ಸಹಿ ಮಾಡಿ ಸದರಿ ನಮೂನೆಯನ್ನು ಈ

ನೇಮಕಾತಿ ಆದೇಶ ನಿಮಗೆ ತಲುಪಿದ ದಿನಾಂಕದಿಂದ ಹದಿನೈದು ದಿನಗಳೊಳಗೆ ಈ ಕಛೇರಿಗೆ ತಪ್ಪದೇ ಕಳುಹಿಸುವಂತೆ ನಿಮಗೆ ತಿಳಿಸಿದೆ ಇದರೊಂದಿಗೆ ಮುಚ್ಚಳಿಕೆ ನಮೂನೆಯನ್ನು ಲಗತ್ತಿಸಿ ಕಳುಹಿಸಲಾಗಿದೆ.

23. ಒಂದು ವೇಳೆ ನೀವು ಈ ನೇಮಕಾತಿ ಆದೇಶ ತಲುಪಿದ ದಿನಾಂಕದಿಂದ ಹದಿನೈದು ದಿನಗಳೊಳಗೆ ನಿಮ್ಮನ್ನು ನೇಮಕ ಮಾಡಿದ ಕಛೇರಿಯಲ್ಲಿ ನೀವು ಕೆಲಸಕ್ಕೆ ಹಾಜರಾಗದೇ ಇದ್ದಲ್ಲಿ ಅಥವಾ ಅದೇ ಹದಿನೈದು ದಿನಗಳೊಳಗೆ ಕೆಲಸಕ್ಕೆ ಹಾಜರಾಗಲು ತನಗೆ ಇಷ್ಟವಿಲ್ಲವೆಂಬ ಮಾಹಿತಿ ಇರುವ ನಿಮ್ಮ ಮನವಿಯನ್ನು ಇದಕ್ಕೆ ಲಗತ್ತಿಸಿರುವ ಮುಚ್ಚಳಿಕೆ ನಮೂನೆಯಲ್ಲಿ 20/- ರೂ. ಛಾಪಾ ಕಾಗದಲ್ಲಿ ಬರೆದು ಜಿಲ್ಲಾ ನೋಂದಣಾಧಿಕಾರಿಗಳು, ಉಡುಪಿ ಇವರಿಗೆ ಕಳುಹಿಸದೇ ಇದ್ದಲ್ಲಿ ನಿಮ್ಮ ಈ ನೇಮಕಾತಿಯನ್ನು ನಿಯಮಾನುಸಾರ ನಿಮಗೆ ಯಾವುದೇ ನೋಟೀಸ್ ನೀಡದೇ ರದ್ದುಪಡಿಸಲಾಗುವುದು (Cancel ಮಾಡಲಾಗುವುದು) ಇದಕ್ಕೆ ನೀವು ಬದ್ಧರಾಗಿರತಕ್ಕದ್ದು.

ನೇಮಕಾತಿ ಪ್ರಾಧಿಕಾರಿ ಹಾಗೂ
ಜಿಲ್ಲಾ ನೋಂದಣಾಧಿಕಾರಿಗಳು,
ಉಡುಪಿ ಜಿಲ್ಲೆ, ಉಡುಪಿ.

ಪಿ.ಆರ್. 50

ಕಂದಾಯ ಇಲಾಖೆ

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಮಂಡ್ಯ ಜಿಲ್ಲೆ, ಮಂಡ್ಯ.

ಸಂ:ಸಿಬ್ಬಂದಿ(1)ಸಿಆರ್:205/2010-11 ದಿನಾಂಕ:05-03-2012.

ಅಧಿಕೃತ ಜ್ಞಾಪನ

ವಿಷಯ:- ಮಂಡ್ಯ ಜಿಲ್ಲಾ ಕಂದಾಯ ಘಟಕದಲ್ಲಿ ಗ್ರಾಮ ಲೆಕ್ಕಿಗರ ಖಾಲಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಬಗ್ಗೆ.

ಉಲ್ಲೇಖ:- ಸರ್ಕಾರದ ಅಧಿಸೂಚನೆ ಸಂ:ಆರ್‌ಡಿ 299ಬಿಎಸ್‌ಸಿ 2006 ದಿನಾಂಕ:3-2-2009

2) ಸರ್ಕಾರದ ಅಧಿಸೂಚನೆ ಸಂ.ಕಂ.ಇ 299 ಬಿಎಸ್‌ಸಿ 2006 ದಿನಾಂಕ:24-7-2009 ಮತ್ತು 8-9-2009.

3) ಸರ್ಕಾರದ ಪತ್ರ ಸಂ.ಕಂ.ಇ 04 ಬಿಎಸ್‌ಸಿ 2011. ದಿನಾಂಕ 25-02-2011.

4) ಈ ಕಾರ್ಯಾಲಯದ ಸಮಸಂಖ್ಯೆಯ ಅಧಿಸೂಚನೆ ದಿನಾಂಕ:20-04-2011.

5) ಈ ಕಾರ್ಯಾಲಯದ ಸಮಸಂಖ್ಯೆಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಣಾ ದಿನಾಂಕ: 22-09-2011.

6) ಈ ಕಾರ್ಯಾಲಯದ ಸಮಸಂಖ್ಯೆಯ ಅಧಿಕೃತ ಜ್ಞಾಪನ ಪತ್ರ ದಿನಾಂಕ:28-01-2012.

ಸರ್ಕಾರದ ಉಲ್ಲೇಖ (1)ಮತ್ತು (2)ರ ಅಧಿಸೂಚನೆಯನ್ವಯ ಮಂಡ್ಯ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು **1977ರ ಗ್ರಾಮಲೆಕ್ಕಿಗರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ದಿನಾಂಕ:24-7-2009ರನ್ವಯ** ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರವು ಉಲ್ಲೇಖ (3) ರ ಪತ್ರದಲ್ಲಿ ಅನುಮೋದನೆ ನೀಡಿದೆ.

ಕರ್ನಾಟಕ ನಾಗರೀಕ ಸೇವೆ (Revenue subordinate branch)(cadre and recruitment)(amendment) ನಿಯಮಗಳು, 2009 ರಲ್ಲಿ ನಿಗಧಿಪಡಿಸಿರುವ ವಿದ್ಯಾರ್ಹತೆ ಅನ್ವಯ ಮಂಡ್ಯ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ 59 ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಭರ್ತಿಗೊಳಿಸಲು ಉಲ್ಲೇಖ(4)ರ ಅಧಿಸೂಚನೆಯ ಮೂಲಕ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ದಿನಾಂಕ:23-05-2011ರವರೆಗೆ ಸ್ವೀಕೃತಿಯಾದ ಅರ್ಜಿಗಳನ್ನು ಅರ್ಹತೆ ಮತ್ತು ಮೀಸಲಾತಿ ಅನ್ವಯ ವಿಂಗಡಿಸಿ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ದಿನಾಂಕ:08-08-2011 ರಂದು ಪ್ರಕಟಿಸಿ ಆಕ್ಷೇಪಣೆ/ತಕರಾರು ಇದ್ದಲ್ಲಿ ಆಕ್ಷೇಪಣೆಗಳನ್ನು ದಿನಾಂಕ: 22-08-2011ರವರೆಗೆ ಸಲ್ಲಿಸಲು ತಿಳಿಸಲಾಗಿತ್ತು.

ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಕ್ರಮವಾಗಿ ದಿನಾಂಕ:06-09-2011 ಮತ್ತು ದಿನಾಂಕ:07-09-2011 ರಂದು ಪರಿಶೀಲಿಸಿ, ಅಂತಿಮ ಆಯ್ಕೆ ಪಟ್ಟಿಯನ್ನು ದಿನಾಂಕ: 22-09-2011 ರಂದು ಪ್ರಕಟಿಸಲಾಗಿದೆ.

ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳು ಈಗಾಗಲೇ ನೀಡಿರುವ ಮೀಸಲಾತಿ ಸಿಂಧುತ್ವ ಪ್ರಮಾಣ ಪತ್ರ ಹಾಗೂ ಗುಣ ನಡತೆ ಪ್ರಮಾಣ ಪತ್ರಗಳನ್ನು ಸಂಬಂದಪಟ್ಟ ಪೋಲೀಸ್ ಹಾಗೂ ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ನೀಡಿರುವ ದೃಢೀಕರಣ ಪತ್ರಗಳನ್ನು ಅನುಸರಿಸಿ.ಈ ಕೆಳಕಂಡ ಅಭ್ಯರ್ಥಿಗಳನ್ನು ಗ್ರಾಮ ಲೆಕ್ಕಿಗರ ಹುದ್ದೆಗೆ ರೂ **5800-100-6000-125-6500-150-7100-175-7800-200-8600-225-9500-250-10500** ರ ವೇತನ ಶ್ರೇಣಿಯಲ್ಲಿ ಅವರ ಹೆಸರಿನ ಎದುರು ನಮೂದಿಸಲ್ಪಟ್ಟ ಗ್ರಾಮಲೆಕ್ಕಿಗ ವೃತ್ತ ಮತ್ತು ಭೂಮಿ ಕೇಂದ್ರಕ್ಕೆ ಈ ಕೆಳಕಂಡ ಷರತ್ತುಗಳಿಗೆ ಒಳಪಡಿಸಿ ನೇಮಕಾತಿ ಮಾಡಿ ಆದೇಶ ಹೊರಡಿಸಿದೆ.

ಕ್ರ.ಸಂ	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಕರ್ತವ್ಯ ನಿರ್ವಹಿಸಬೇಕಾದ ಕಛೇರಿ /ವೃತ್ತ	ಯಾವ ಕಛೇರಿಯಲ್ಲಿ ಹಾಜರಾಗಬೇಕು.
	ಸಾಮಾನ್ಯವರ್ಗ		
1.	ಸುನೀಲ್‌ಕುಮಾರ್.ಎಂ. ಬಿನ್ ಮರೀಗೌಡ,ಕೆರೆ ಸ್ಟ್ರೀಟ್, ದೊಡ್ಡಿಂದುವಾಡಿ, ಗ್ರಾಮ ಕೊಳ್ಳೇಗಾಲ ತಾಲ್ಲೂಕು ಚಾಮರಾಜನಗರ-ಜಿಲ್ಲೆ 571440.	ಜಿ.ಬೊಮ್ಮೇನಹಳ್ಳಿ ವೃತ್ತ, ಬಿಂಡಿಗನವಿಲೆ ಹೋಬಳಿ, ನಾಗಮಂಗಲ ತಾಲ್ಲೂಕು.	ತಹಸೀಲ್ದಾರ್, ನಾಗಮಂಗಲ.
2.	ಶ್ರೀನಿವಾಸ ಬಿನ್ ಗೋವಿಂದಪ್ಪ, ಪೇಟೆಮಾಚಗೌಡ್ನಹಳ್ಳಿ ಗ್ರಾಮ & ಪೋಸ್ಟ್, ಅರಕಲಗೂಡು, ತಾಲ್ಲೂಕು ಹಾಸನ-573 102.	ಬಿ.ಮಲ್ಲೇನಹಳ್ಳಿ ವೃತ್ತ, ಬೆಳ್ಳೂರು ಹೋಬಳಿ ನಾಗಮಂಗಲ ತಾಲ್ಲೂಕು.	ತಹಸೀಲ್ದಾರ್, ನಾಗಮಂಗಲ.
3.	ಪ್ರಮೋದ್.ಟಿ.ಎಂ. ಬಿನ್ ಚನ್ನವೀರಸ್ವಾಮಿ.ಟಿ.ಎಂ., ನಾಗತ್ತಬಸಾಪುರ ಗ್ರಾಮ & ಪೋಸ್ಟ್, ಹೂವಿನಹಡಗಲಿ ತಾಲ್ಲೂಕು, ಬಳ್ಳಾರಿ-583 219.	ವಳಗೆರೆಹಳ್ಳಿ ವೃತ್ತ, ಕಸಬಾ ಹೋಬಳಿ 1ನೇ ವೃತ್ತ, ಮದ್ದೂರು ತಾಲ್ಲೂಕು.	ತಹಸೀಲ್ದಾರ್, ಮದ್ದೂರು.
4.	ತ್ರಿವೇಣಿ.ಕೆ. ಬಿನ್ ಕೋದಂಡರಾಮಯ್ಯ C/o ನರಸಿಂಹಯ್ಯ, ಪರಪ್ಪಸ್ವಾಮಿ ಮಠದ ಎದುರು, ಹೊಸಪಾಳ್ಯ, ಹಳೆಪಾಳ್ಯ ಪೋಸ್ಟ್, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ-572 202	ಹುಳುಗನಹಳ್ಳಿ ವೃತ್ತ, ಕಸಬಾ ಹೋಬಳಿ 1ನೇ ವೃತ್ತ, ಮದ್ದೂರು ತಾಲ್ಲೂಕು	ತಹಸೀಲ್ದಾರ್, ಮದ್ದೂರು.
5.	ನಾಗರಾಜ.ಟಿ.ಕೆ. ಬಿನ್ ಕಲ್ಲೇನಿಂಗಪ್ಪ, ತಂಡಗ ಗ್ರಾಮ & ಪೋಸ್ಟ್, ಹೊಸದುರ್ಗ ತಾಲ್ಲೂಕು ಚಿತ್ರದುರ್ಗ ಜಿಲ್ಲೆ-577 597.	ಅಂಕನಹಳ್ಳಿ ವೃತ್ತ, ಬೆಳ್ಳೂರು ಹೋಬಳಿ ನಾಗಮಂಗಲ ತಾಲ್ಲೂಕು	ತಹಸೀಲ್ದಾರ್, ನಾಗಮಂಗಲ.
6.	ಇಮ್ರಾನ್ ಬಿನ್ ಟಿಪುಸಾಬ್, ಬಾಷಾ ನಗರ, ರಿಂಗ್ ರೋಡ್, ರಜಾ-ಉಲ್ಲಾ-ಮುಸ್ತಾಫ ನಗರ, ರಾಘವೇಂದ್ರ ಸ್ಕೂಲ್‌ನ ಬಲಭಾಗ, ದಾವಣಗೆರೆ ಜಿಲ್ಲೆ-577 001.	ಗುಂಡೇನಹಳ್ಳಿ ವೃತ್ತ, ಬಿಂಡಿಗನವಿಲೆ ಹೋಬಳಿ, ನಾಗಮಂಗಲ ತಾಲ್ಲೂಕು	ತಹಸೀಲ್ದಾರ್, ನಾಗಮಂಗಲ.
7.	ಶಿವಕುಮಾರ ಮಾಳ್ಗೇರ ಬಿನ್ ಹನುಮಂತಪ್ಪ.ಎಂ., ಮುತ್ತಿಗಿ ಗ್ರಾಮ ನೀಚಾಪುರ ಪೋಸ್ಟ್, ಹರಪನಹಳ್ಳಿ ತಾಲ್ಲೂಕು ದಾವಣಗೆರೆ ಜಿಲ್ಲೆ-583 127	ಅರಕೆರೆ ವೃತ್ತ, ದೇವಲಾಪುರ ಹೋಬಳಿ, ನಾಗಮಂಗಲ ತಾಲ್ಲೂಕು	ತಹಸೀಲ್ದಾರ್, ನಾಗಮಂಗಲ.

ಕ್ರಸಂ	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಕರ್ತವ್ಯ ನಿರ್ವಹಿಸಬೇಕಾದ ಕಛೇರಿ /ವೃತ್ತ	ಯಾವ ಕಛೇರಿಯಲ್ಲಿ ಹಾಜರಾಗಬೇಕು.
8.	ಅರ್ಚನ ರೀನಾ ಬಿನ್ ಚಿನ್ನಪ್ಪ, ಎಂ.ದಾಸಪುರ, ಅಂಕನಹಳ್ಳಿ ಪೋಸ್ಟ್, ಚೆನ್ನರಾಯಪಟ್ಟಣ, ಹಾಸನ ಜಿಲ್ಲೆ-573 131	ಎ.ನಾಗತಿಹಳ್ಳಿ ವೃತ್ತ ಬಿಂಡಿಗನವಿಲೆ ಹೋಬಳಿ, ನಾಗಮಂಗಲ ತಾಲ್ಲೂಕು.	ತಹಸೀಲ್ದಾರ್, ನಾಗಮಂಗಲ
9.	ರಘು.ಆರ್. ಬಿನ್ ರಾಜಪ್ಪ.ಡಿ.ಜಿ., ರಾಮಗಿರಿ, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ-577 539	ಬಿಳಿಗುಂದ ವೃತ್ತ, ಬೆಳ್ಳೂರು ಹೋಬಳಿ, ನಾಗಮಂಗಲ ತಾಲ್ಲೂಕು.	ತಹಸೀಲ್ದಾರ್, ನಾಗಮಂಗಲ
	ಪರಿಶಿಷ್ಟ ಜಾತಿ		
10	ಶ್ರೀಧರ.ಎಂ.ಎನ್. ಬಿನ್ ನಾಗರಾಜ.ಸಿ. ಮಂದೇನಕೊಪ್ಪ ಮತ್ತೂರು ಪೋಸ್ಟ್, ಶಿವಮೊಗ್ಗ ತಾಲ್ಲೂಕು, ಶಿವಮೊಗ್ಗ ಜಿಲ್ಲೆ -577 201.	ನಗುವನಹಳ್ಳಿ ವೃತ್ತ, ಕಸಬಾ ಹೋಬಳಿ, ಶ್ರೀರಂಗಪಟ್ಟಣ ತಾಲ್ಲೂಕು.	ತಹಸೀಲ್ದಾರ್, ಶ್ರೀರಂಗಪಟ್ಟಣ
11	ಲಂಕೇಶ್.ಹೆಚ್.ಎಸ್. ಬಿನ್ ಶ್ರೀನಿವಾಸಯ್ಯ, ಕುಂಬಾರಕೊಪ್ಪಲು ಗ್ರಾಮ, ಕೃಷ್ಣಾಪುರ ಪೋಸ್ಟ್, ಕೆ.ಆರ್.ನಗರ ತಾಲ್ಲೂಕು, ಮೈಸೂರು ಜಿಲ್ಲೆ-571 602.	ದೊಡ್ಡಗಾಡಿಗನಹಳ್ಳಿ ವೃತ್ತ, ಬೂಕನಕೆರೆ ಹೋಬಳಿ, ಕೆ.ಆರ್.ಪೇಟೆ ತಾಲ್ಲೂಕು.	ತಹಸೀಲ್ದಾರ್, ಕೆ.ಆರ್.ಪೇಟೆ.
12	ಲಕ್ಷ್ಮಿದೇವಿ ಬಿನ್ ಗೆಂಡಗಿದಾಸಯ್ಯ, ಹಲಸಹಳ್ಳಿ, ಧನಗೂರು ಪೋಸ್ಟ್, ಮಳವಳ್ಳಿ ತಾಲ್ಲೂಕು, ಮಂಡ್ಯ-571430	ಭೂಮಿ ಕೇಂದ್ರ ತಾಲ್ಲೂಕು ಕಛೇರಿ, ಮದ್ದೂರು ತಾಲ್ಲೂಕು.	ತಹಸೀಲ್ದಾರ್, ಮದ್ದೂರು.
	ಪರಿಶಿಷ್ಟ ವರ್ಗ		
13	ಪಿಂಕಿ.ಎಸ್. ಬಿನ್ ಸಿದ್ಧನಾಯಕ, ನಂ.433, ಕೆನ್ನಾಳು ಗ್ರಾಮ & ಅಂಚೆ ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ-571 439	ಭೂಮಿ ಕೇಂದ್ರ ತಾಲ್ಲೂಕು ಕಛೇರಿ, ಪಾಂಡವಪುರ ತಾಲ್ಲೂಕು.	ತಹಸೀಲ್ದಾರ್, ಪಾಂಡವಪುರ.
14	ಗಣೇಶ.ಎಸ್. ಬಿನ್ ಸಿದ್ದಪ್ಪ (ಜೋಗಪ್ಪರ) ತಾಳೀಕಟ್ಟೆ ಗ್ರಾಮ & ಪೋಸ್ಟ್, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗಜಿಲ್ಲೆ-577 539	ಚಾಮಲಾಪುರ ವೃತ್ತ, ಬೆಳ್ಳೂರು ಹೋಬಳಿ, ನಾಗಮಂಗಲ ತಾಲ್ಲೂಕು.	ತಹಸೀಲ್ದಾರ್, ನಾಗಮಂಗಲ
	ಪ್ರವರ್ಗ-2ಎ		
15	ಯಲ್ಲಪ್ಪ ಮೇಲಪ್ಪ ವಾಘೆ ಬಿನ್ ಮೆಲ್ಲಪ್ಪ @ಚಾಂದಕವಟೆ ಗ್ರಾಮ & ಅಂಚೆ, ಸಿಂಧಗಿ ತಾಲ್ಲೂಕು ಬಿಜಾಪುರ ಜಿಲ್ಲೆ-586 143.	ಕೊಪ್ಪ ವೃತ್ತ, ಕೊಪ್ಪ ಹೋಬಳಿ 2ನೇ ವೃತ್ತ, ಮದ್ದೂರು ತಾಲ್ಲೂಕು.	ತಹಸೀಲ್ದಾರ್, ಮದ್ದೂರು.

ಕ್ರ.ಸಂ	ಅಭ್ಯರ್ಥಿಯ ಹೆಸರು ಮತ್ತು ವಿಳಾಸ	ಕರ್ತವ್ಯ ನಿರ್ವಹಿಸಬೇಕಾದ ಕಛೇರಿ /ವೃತ್ತ	ಯಾವ ಕಛೇರಿಯಲ್ಲಿ ಹಾಜರಾಗಬೇಕು.
16	ಸಿದ್ದಪ್ಪ.ಹೆಚ್. ಬಿನ್ ಹನುಮಂತಪ್ಪ. ತಾಳಿಕಟ್ಟೆ ಗ್ರಾಮ & ಪೋಸ್ಟ್, ರಾಮಗಿರಿ ಹೋಬಳಿ,ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ –577 539.	ಎಲೆಕೊಪ್ಪ ವೃತ್ತ, ಬಿಂಡಿಗನವಿಲೆ ಹೋಬಳಿ. ನಾಗಮಂಗಲ ತಾಲ್ಲೂಕು.	ತಹಸೀಲ್ದಾರ್, ನಾಗಮಂಗಲ.
	ವರ್ಗ–2ಬಿ		
17	ಸತ್ತಾರ್ ಬಿನ್ ಮಹಬೂಬ್ @ ಸೋನಾಳ ಗ್ರಾಮ ಮತ್ತು ಪೋಸ್ಟ್ ಔರದ ತಾಲ್ಲೂಕು.ಬೀದರ್‌ಜಿಲ್ಲೆ–585 417.	ಬೆಳತೂರು ವೃತ್ತ, ಕೊಪ್ಪ ಹೋಬಳಿ 3ನೇ ವೃತ್ತ, ಮದ್ದೂರು ತಾಲ್ಲೂಕು.	ತಹಸೀಲ್ದಾರ್, ಮದ್ದೂರು.
	ವರ್ಗ–3ಎ		
18	ಪ್ರದೀಪ್ ಕುಮಾರ್.ವೈ. ಬಿನ್ ಬರಮಪ್ಪ, ಲಿಂಗನಾಯ್ಕನಹಳ್ಳಿ ಗ್ರಾಮ ಕುರವಟ್ಟಿ ಅಂಚೆ ಹೂವಿನಡಗಲಿ ತಾಲ್ಲೂಕು ಬಳ್ಳಾರಿ ಜಿಲ್ಲೆ–583 217	ಮುಳಕಟ್ಟೆ ವೃತ್ತ, ಕಸಬಾ ಹೋಬಳಿ, ನಾಗಮಂಗಲ ತಾಲ್ಲೂಕು.	ತಹಸೀಲ್ದಾರ್, ನಾಗಮಂಗಲ.
	ವರ್ಗ–3ಬಿ		
19	ಪ್ರಿಯ.ಪಿ. ಬಿನ್ ವಿರೂಪಾಕ್ಷಪ್ಪ, ದಾಸಿಕಟ್ಟೆ, ರಾಮಗಿರಿ ಪೋಸ್ಟ್, ಹುಲ್ಲಾಳ್‌ಕೆರೆ ತಾಲ್ಲೂಕು, ಚಿತ್ರದುರ್ಗಜಿಲ್ಲೆ–577 539.	ಮೈಲಾರ ಪಟ್ಟಣ ವೃತ್ತ, ಕಸಬಾ ಹೋಬಳಿ, ನಾಗಮಂಗಲ ತಾಲ್ಲೂಕು.	ತಹಸೀಲ್ದಾರ್, ನಾಗಮಂಗಲ.
	ವರ್ಗ--1		
20	ಅಜ್ಜೋಳ ನಾಗರಾಜ ಬಿನ್ ಸಿದ್ದಪ್ಪ.ಎ. ಬಿ.ಓಬಳಾಪುರ, ನೀಚಾಪುರ ಪೋಸ್ಟ್, ಹರಪ್ಪನಹಳ್ಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ–583 127	ದೊಡ್ಡಬಾಲ ವೃತ್ತ, ಬಿಂಡಿಗನವಿಲೆ ಹೋಬಳಿ, ನಾಗಮಂಗಲ ತಾಲ್ಲೂಕು.	ತಹಸೀಲ್ದಾರ್, ನಾಗಮಂಗಲ.

ಎಲ್ಲಾ ಅಭ್ಯರ್ಥಿಗಳು ಸಾರ್ವಜನಿಕ ಸೇವೆಗೆ ಕಂಕಣಬದ್ದವಾಗಿ ನಿಷ್ಠೆ, ಪ್ರಾಮಾಣಿಕತೆ ಹಾಗೂ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಲು ಸೂಚಿಸಿದೆ.

ಷರತ್ತುಗಳು

1) ಮೇಲ್ಕಂಡ ಅಭ್ಯರ್ಥಿಗಳು ಈ ಆದೇಶ ದಿನಾಂಕದಿಂದ 15 ದಿನಗಳೊಳಗಾಗಿ ಸಂಬಂಧಿಸಿದ ತಹಸೀಲ್ದಾರ್‌ರವರ ಸಮಕ್ಷಮದಲ್ಲಿ ಕರ್ತವ್ಯಕ್ಕೆ ಹಾಜರಾಗುವುದು. ಈ ನೇಮಕವನ್ನು ಒಂದು ವೇಳೆ ತಿರಸ್ಕರಿಸಿದ್ದಲ್ಲಿ 7 ದಿನಗಳೊಳಗಾಗಿ ಲಿಖಿತ ರೂಪದಲ್ಲಿ ತಿಳಿಸತಕ್ಕದ್ದು.

2) ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗುವ ವೇಳೆಯಲ್ಲಿ ಈ ಕೆಳಕಂಡ ಮೂಲ ಪ್ರಮಾಣ ಪತ್ರಗಳನ್ನು ಪರಿಶೀಲನೆಗಾಗಿ ಹಾಜರು ಪಡಿಸಬೇಕು 1) ಪಿ.ಯು.ಸಿ. ಅಂಕಪಟ್ಟಿ 2) ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ/ಹುಟ್ಟಿದ ದಿನಾಂಕದ ದೃಢೀಕರಣ 3) ನಡತೆ ಪ್ರಮಾಣ ಪತ್ರ 4) ವೈದ್ಯಕೀಯ ಪ್ರಮಾಣ ಪತ್ರ 5) ಸಕ್ಷಮ ಪ್ರಾಧಿಕಾರದಿಂದ ನೀಡಲ್ಪಟ್ಟ ಮೀಸಲಾತಿ ಪ್ರಮಾಣ ಪತ್ರ (ಮೀಸಲಾತಿಯಡಿ ಆಯ್ಕೆಯಾದ ಅಭ್ಯರ್ಥಿಗಳು ಮಾತ್ರ).

3) ಅಭ್ಯರ್ಥಿಯು ತನ್ನ ವಾಸಸ್ಥಳ ಕ್ಷೇತ್ರಕ್ಕೆ ಸಂಬಂಧಿಸಿದ ಕನಿಷ್ಠ ಇಬ್ಬರು ಗಣ್ಯ ವ್ಯಕ್ತಿಗಳಿಂದ ಪಡೆದ ನಡತೆ ಪ್ರಮಾಣ ಪತ್ರಗಳ ಮೂಲ ಪ್ರತಿಗಳನ್ನು ಕರ್ತವ್ಯಕ್ಕೆ ಹಾಜರಾಗುವ ವೇಳೆಯಲ್ಲಿ ಹಾಜರು ಪಡಿಸತಕ್ಕದ್ದು .

4) ಅಭ್ಯರ್ಥಿಗಳು ಕೆಲಸಕ್ಕೆ ಹಾಜರಾದ ದಿನಾಂಕದಿಂದ 2 ವರ್ಷಗಳ ಅವಧಿಗೆ ಪರಿವೀಕ್ಷಣಾ ಅವಧಿಯಲ್ಲಿದ್ದು (ಪ್ರೋಬೇಷನರಿ) ಅವರು ಈ ಅವಧಿಯಲ್ಲಿ ಕೆಳಗೆ ನಮೂದಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗತಕ್ಕದ್ದು 1) ಅಕೌಂಟ್ಸ್ ಲೋಯರ್ 2) ರೆವಿನ್ಯೂ ಲೋಯರ್ 3) ಕನ್ನಡ ಭಾಷಾ ಪರೀಕ್ಷೆ (ಎಸ್‌ಎಸ್‌ಎಲ್‌ಸಿ ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ತೆಗೆದುಕೊಳ್ಳದಿದ್ದಲ್ಲಿ ಕನ್ನಡ ಭಾಷಾ ಪರೀಕ್ಷೆಯನ್ನು ಪಾಸು ಮಾಡತಕ್ಕದ್ದು) ಈ ಅವಧಿಯಲ್ಲಿ ನಿಗಧಿತ ಇಲಾಖಾ ಪರೀಕ್ಷೆಗಳನ್ನು ತೇರ್ಗಡೆಯಾಗದಿದ್ದಲ್ಲಿ ಅಥವಾ ಸೇವೆ ತೃಪ್ತಿಕರವಾಗಿರದಿದ್ದಲ್ಲಿ ಅವರನ್ನು ಸೇವೆಯಿಂದ ತೆಗೆದು ಹಾಕಲಾಗುವುದು.

5) ಈ ನೇಮಕಾತಿಯ ಸಂಪೂರ್ಣ ತಾತ್ಕಾಲಿಕವಾಗಿದ್ದು, ಸರ್ಕಾರವು ಇಚ್ಛಿಸಿದಲ್ಲಿ ಅಥವಾ ಹುದ್ದೆಗಳು ರದ್ದಾದಲ್ಲಿ ಅಥವಾ ಸುಳ್ಳು ಮಾಹಿತಿ ನೀಡಿ ಉದ್ಯೋಗ ಪಡೆದಿರುವುದು ಕಂಡು ಬಂದಲ್ಲಿ ಅವರನ್ನು ಯಾವುದೇ ಸಮಯದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೇ ಸೇವೆಯಿಂದ ತೆಗೆದು ಹಾಕಲಾಗುವುದು.

6) ಅಭ್ಯರ್ಥಿಗಳು ಸೇವೆಗೆ ಹಾಜರಾಗುವ ಸಂದರ್ಭದಲ್ಲಿ ಭಾರತದ ಸಂವಿಧಾನಾತ್ಮಕವಾಗಿ ಗೊತ್ತುಪಡಿಸಿದ ನಮೂನೆಯಲ್ಲಿ "ಪ್ರಮಾಣ ವಚನ" ಸ್ವೀಕಾರ ಮಾಡತಕ್ಕದ್ದು.

7) ಅಭ್ಯರ್ಥಿಗಳು ಸರ್ಕಾರದ ಆದೇಶ ಸಂ: ಎಫ್‌ಡಿ (ಎನ್‌ಪಿಎಲ್) 04 ಪಿಇಟಿ 2005 ದಿನಾಂಕ: 31-3-2006ರಲ್ಲಿ ಜಾರಿಗೆ ನೀಡಿದ ಹೊಸ ನಿವೃತ್ತಿ ವೇತನ ನೀತಿಗೆ ಒಳಪಟ್ಟಿರುತ್ತಾರೆ.

8) ಸರ್ಕಾರದ ಸುತ್ತೋಲೆ ಸಂ:ಕಂ.ಇ 54 ಬಿಎಸ್‌ಸಿ 2007 ದಿನಾಂಕ: 27-3-2007 ರನ್ವಯ ಅಂತರ ಜಿಲ್ಲಾ ವರ್ಗಾವಣೆಗೆ ಜಿಲ್ಲೆಯಲ್ಲಿ ಕನಿಷ್ಠ 5 ವರ್ಷಗಳ ಸೇವೆಯನ್ನು ಕಡ್ಡಾಯವಾಗಿ ಪೂರೈಸತಕ್ಕದ್ದು.

9) ಅಭ್ಯರ್ಥಿಗಳು ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೊಂದಾಯಿಸಿದ ಗುರುತಿನ ಚೀಟಿಯನ್ನು ತಹಸೀಲ್ದಾರ್‌ರಲ್ಲಿ ಹಾಜರುಪಡಿಸತಕ್ಕದ್ದು, ತಹಸೀಲ್ದಾರ್‌ರು ಅದನ್ನು ಉದ್ಯೋಗ ವಿನಿಮಯ ಕೇಂದ್ರಕ್ಕೆ ಸರೆಂಡರ್ ಮಾಡುವುದು.

10) ಅಭ್ಯರ್ಥಿಗಳು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು 1958: ಕರ್ನಾಟಕ ನಾಗರೀಕ ಸೇವಾ(ಸಿಸಿಎ) ನಿಯಮಾವಳಿ 1957/ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಾವಳಿ 1966 ಹಾಗೂ ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸಲಾಗುವ ಇತರೆ ನಿಯಮಾವಳಿಗಳಿಗೆ ಬದ್ದರಾಗಿರುತ್ತಾರೆ.

11) ಇದು ನೇರನೇಮಕಾತಿ ಹುದ್ದೆ ಆದ ಕಾರಣ ಅಭ್ಯರ್ಥಿಯು ಸೇವೆಗೆ ಸೇರಿದ ದಿನಾಂಕದಿಂದ ಜೇಷ್ಠತೆಯನ್ನು ಪರಿಗಣಿಸಲಾಗುವುದು.

12) ಗ್ರಾಮ ಲೆಕ್ಕಿಗ ಹುದ್ದೆಗೆ ನೇಮಕಾತಿ ಹೊಂದಿರುವುದರಿಂದ, ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾಗುವಾಗ ರೂ 1000/- (ರೂಪಾಯಿ ಒಂದು ಸಾವಿರ ಮಾತ್ರ) ಭದ್ರತಾ ಠೇವಣಿಯನ್ನು ನಗದು ರೂಪದಲ್ಲಾಗಲೀ ಅಥವಾ ರಾಷ್ಟ್ರೀಯ ಉಳಿತಾಯ ಪತ್ರದ ಮೂಲಕವಾಗಲೀ ತೊಡಗಿಸಿ.ಮುಚ್ಚಳಿಕೆ ಪತ್ರವನ್ನು ಛಾಪಾ ಕಾಗದದಲ್ಲಿ ಬರೆಯಿಸಿ ಒಬ್ಬರ ಜಾಮೀನು ಕೊಡತಕ್ಕದ್ದು. ತಹಸೀಲ್ದಾರ್‌ರು ಸದರಿ ರಾಷ್ಟ್ರೀಯ ಉಳಿತಾಯ ಪತ್ರವನ್ನು ಸರ್ಕಾರಕ್ಕೆ ಪ್ಲೆಡ್ಜ್ ಮಾಡಿಕೊಳ್ಳತಕ್ಕದ್ದು.

13) ಅಭ್ಯರ್ಥಿಯು ಇಲಾಖೆಯಿಂದ ಕಾಲಕಾಲಕ್ಕೆ ನಿಗಧಿಪಡಿಸಿದ ಹಾಗೂ ನಿಗಧಿಪಡಿಸಲಾಗುವ ವಿವಿಧ ಪರೀಕ್ಷೆ/ ತರಬೇತಿಗಳನ್ನು ಯಶಸ್ವಿಯಾಗಿ ಮುಗಿಸತಕ್ಕದ್ದು.

14) ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಹಾಗೂ ಇಲಾಖಾ ಮುಖ್ಯಸ್ಥರ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಯಮಾವಳಿಗಳನ್ನು ಉಲ್ಲಂಘಿಸಿ ಅರ್ಜಿ ಸಲ್ಲಿಸಿರುವುದಿಲ್ಲವೆಂಬ ಬಗ್ಗೆ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು ಹಾಗೂ ಮೇಲೆ ಸೂಚಿಸಿದ ಕಾರ್ಯಸ್ಥಳಗಳಲ್ಲಿ ವರದಿ ಮಾಡಿಕೊಳ್ಳುವ ಮೊದಲು ಮುಂಚಿನ ಸೇವೆಯಿಂದ ಬಿಡುಗಡೆ ಆದೇಶ ಪಡೆದಿರಬೇಕು.

15) ಅಭ್ಯರ್ಥಿಗೆ ಕೆಲಸಕ್ಕೆ ಹಾಜರಾಗುವ ಸಂದರ್ಭದಲ್ಲಿ ಪ್ರಯಾಣ ಭತ್ಯೆ ಅಥವಾ ಇತರೆ ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ.

16) ಆಯ್ಕೆಯಾಗಿರುವ ಅಭ್ಯರ್ಥಿಗಳು ಅವರನ್ನು ನೇಮಿಸಿರುವ ಸ್ಥಳದಲ್ಲಿ ಕಡ್ಡಾಯವಾಗಿ ವಾಸ ಮಾಡಗಬೇಕು. ಈ ಬಗ್ಗೆ ಒಂದು ಪ್ರಮಾಣ ಪತ್ರವನ್ನು (ನಮೂನೆಯಂತೆ) ನೋಟರಿಯವರಿಂದ ಪ್ರಮಾಣೀಕರಿಸಿ ಹಾಜರುಪಡಿಸಬೇಕು.

17) ತಾಲ್ಲೂಕು ಕಛೇರಿಯ ಭೂಮಿ ಕೇಂದ್ರಕ್ಕೆ ನೇಮಕಾತಿ ಹೊಂದಿರುವ ಅಭ್ಯರ್ಥಿಗಳು ಗ್ರಾಮಲೆಕ್ಕಿಗರ ಹುದ್ದೆಯಿಂದ ಪದೋನ್ನತಿ ಹೊಂದುವ ವರೆಗೂ ತಾಲ್ಲೂಕುಗಳ ಭೂಮಿ ಕೇಂದ್ರದಲ್ಲಿಯೇ ಕಾರ್ಯನಿರ್ವಹಿಸಬೇಕಾಗಿದ್ದು ಯಾವುದೇ ಕಾರಣಕ್ಕೂ ವೃತ್ತಕ್ಕೆ ವರ್ಗಾವಣೆ ಹೊಂದಲು ಅವಕಾಶವಿರುವುದಿಲ್ಲ.

18) ನೇಮಕಾತಿಗೊಳಿಸಲಾದ ಸ್ಥಳ/ ಕಛೇರಿಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲಾಗುವುದಿಲ್ಲ. ಸ್ಥಳ ಬದಲಾವಣೆ ಮಾಡುವಂತೆ ಒತ್ತಡ ತಂದಲ್ಲಿ ಅಂತಹ: ಅಭ್ಯರ್ಥಿಗಳ ನೇಮಕಾತಿ ಆದೇಶವನ್ನು ರದ್ದುಗೊಳಿಸಲಾಗುತ್ತದೆ.

19) ಗ್ರಾಮ ಲೆಕ್ಕಿಗರ ಆಯ್ಕೆ ಮತ್ತು ನೇರನೇಮಕಾತಿ ಪ್ರಾಧಿಕಾರಿಯವರಾದ ಜಿಲ್ಲಾಧಿಕಾರಿ, ಮಂಡ್ಯ ಜಿಲ್ಲೆ, ಮಂಡ್ಯರವರು ಸದರಿ ಆದೇಶವನ್ನು ಮಾರ್ಪಡಿಸುವ ಹಾಗೂ ರದ್ದು ಪಡಿಸುವ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತಾರೆ.

ಡಾ:ಪಿ.ಸಿ.ಜಾಫರ್,ಭಾ.ಆ.ಸೇ

ಅಧ್ಯಕ್ಷರು,

ಗ್ರಾಮ ಲೆಕ್ಕಿಗರ ನೇರ ನೇಮಕಾತಿ ಆಯ್ಕೆ ಪ್ರಾಧಿಕಾರ

ಮತ್ತು ಜಿಲ್ಲಾಧಿಕಾರಿಗಳು, ಮಂಡ್ಯ ಜಿಲ್ಲೆ, ಮಂಡ್ಯ.

ಪಿ.ಆರ್. 53

ಕಂದಾಯ ಇಲಾಖೆ

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳ ಕಾರ್ಯಾಲಯ, ಹಾಸನ ಜಿಲ್ಲೆ, ಹಾಸನ

ನಂ.ಗ್ರಾ.ಲೆ.ಸಿಬ್ಬಂದಿ-106/2010-11. ದಿನಾಂಕ: 01-03-2012

ಅಧಿಕೃತ ಜ್ಞಾಪನ

ವಿಷಯ:- ಹಾಸನ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆ ಆದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಕುರಿತು.

ಉಲ್ಲೇಖ:- 1) ಸರ್ಕಾರದ ಅಧಿಸೂಚನೆ ಸಂ ಕಂಇ 299 ಬಿಎಸ್‌ಸಿ 2006 ದಿನಾಂಕ: 3/2/2009 ಮತ್ತು ದಿನಾಂಕ: 24/7/2009.

2) ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ, ಬೆಂಗಳೂರು ರವರ ಪತ್ರದ ಸಂಖ್ಯೆ.ಕಂ.ಇ.04 ಬಿ.ಎಸ್.ಸಿ. 2011 ದಿನಾಂಕ: 25/02/2011.

3) ಈ ಕಚೇರಿಯ ಸಮ ಸಂಖ್ಯೆ ಅಧಿಸೂಚನೆ ದಿನಾಂಕ: 13/05/2011.

4) ಈ ಕಾರ್ಯಾಲಯದ ಆಯ್ಕೆ ಪಟ್ಟಿ ದಿನಾಂಕ: 24-09-2011.

ಹಾಸನ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 42 ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇರನೇಮಕಾತಿ ಮೂಲಕ ಭರ್ತಿಮಾಡುವ ಸಲುವಾಗಿ ಕರ್ನಾಟಕ ಸಾಮಾನ್ಯ ಸೇವೆಗಳು (ರೆವೆನ್ಯೂ ಸಬಾರ್ಡಿನೇಟ್ ಬ್ರಾಂಚ್, ಕೇಡರ್ ಅಂಡ್ ರಿಕ್ರೂಟ್‌ಮೆಂಟ್) ನಿಯಮಗಳನ್ವಯ ಉಲ್ಲೇಖ(1) ಮತ್ತು (2) ರಲ್ಲಿನ ಸರ್ಕಾರದ ಅಧಿಸೂಚನೆಯಂತೆ ಉಲ್ಲೇಖ(3) ರ ಈ ಕಾರ್ಯಾಲಯದ ಅಧಿಸೂಚನೆಯನ್ವಯ, ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅದರಂತೆ ಅಭ್ಯರ್ಥಿಗಳಿಂದ ಸ್ವೀಕೃತವಾದ ಅರ್ಜಿಗಳನ್ನಾಧರಿಸಿ, ಅರ್ಹತೆ ಮತ್ತು ಮೀಸಲಾತಿಯನ್ವಯ ವಿಂಗಡಿಸಿ 1:10 ರ

ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳ ಪರಿಶೀಲನಾ ಪಟ್ಟಿಯನ್ನು ತಯಾರಿಸಿ ಪ್ರಕಟಿಸಲಾಗಿರುತ್ತದೆ. ಈ ಪರಿಶೀಲನಾ ಪಟ್ಟಿಯ ಬಗ್ಗೆ ಆಕ್ಷೇಪಣೆ/ತಕರಾರು ಅರ್ಜಿಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು.

ಪರಿಶೀಲನಾ ಪಟ್ಟಿಯಲ್ಲಿ ಲಭ್ಯವಾದ ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಿ ಆಯ್ಕೆ ಪಟ್ಟಿಯನ್ನು ಉಲ್ಲೇಖ (4) ರಂತೆ ಪ್ರಕಟಿಸಲಾಗಿದೆ.

ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ದಿನಾಂಕ: 17-10-2011 ರಂದು ಸಮಾಲೋಚನಾ ಸಭೆ ನಡೆಸಿ ಖಾಲಿ ಹುದ್ದೆಗಳ ಮಾಹಿತಿಯನ್ನು ನೀಡಿ ಅಭ್ಯರ್ಥಿಗಳು ಅಪೇಕ್ಷೆ ಪಟ್ಟಂತಹ ಕಾರ್ಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಆಯ್ಕೆಯಾಗಿರುವ ಅಭ್ಯರ್ಥಿಗಳ ಮೆರಿಟ್ ಮತ್ತು ವರ್ಗವಾರು ಆಧಾರದ ಮೇಲೆ, ಈ ಕೆಳಕಂಡ ಅಭ್ಯರ್ಥಿಯನ್ನು ಗ್ರಾಮಲೆಕ್ಕಿಗರ ಹುದ್ದೆಯ ವೇತನ ಶ್ರೇಣಿಯ 5800-100-6000-125-6500-150-7100-175-7800-200-8600-225-9500-250-10500 ರಲ್ಲಿ ನೇಮಕಾತಿ ಮಾಡಿ ಆದೇಶಿಸಿರುತ್ತದೆ.

ಅಭ್ಯರ್ಥಿಯ ಹೆಸರು	ತಂದೆಯ ಹೆಸರು	ವಿಳಾಸ	ನೇಮಕಾತಿ ಮಾಡಿರುವ ವೃತ್ತದ ಹೆಸರು
ದರಸಮಹಮ್ಮದ್ ಮುಲ್ಲಾ	ಖಾದಿರ್‌ಬಾಷ್ ಮುಲ್ಲಾ	ಅಸ್ಕಿ ಅಂಚೆ, ಸಿಂದಗಿ ತಾಲ್ಲೂಕು, ಬಿಜಾಪುರ-586118.	ಬೇಲೂರು ತಾಲ್ಲೂಕು, ತುಂಬದೇವನಹಳ್ಳಿ ವೃತ್ತ.

ಷರತ್ತುಗಳು:

1. ಅಭ್ಯರ್ಥಿಯು ಈ ಆದೇಶ ತಲುಪಿದ 15 ದಿನಗಳೊಳಗೆ ಮೂಲ ದಾಖಲಾತಿಗಳೊಂದಿಗೆ ಸಂಬಂಧಿಸಿದ ತಹಶೀಲ್ದಾರರ ಸಮಕ್ಷಮದಲ್ಲಿ ವರದಿ ಮಾಡಿಕೊಳ್ಳುವುದು. ತಪ್ಪಿದಲ್ಲಿ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) 1977ರ ನಿಯಮ 18ರನ್ವಯ ನೇಮಕಾತಿಯನ್ನು ರದ್ದುಪಡಿಸಲಾಗುತ್ತದೆ.
2. ಅಭ್ಯರ್ಥಿಯು ವಾಸಿಸುತ್ತಿರುವ ಕ್ಷೇತ್ರಕ್ಕೆ ಸಂಬಂಧಿಸಿದ ಇಬ್ಬರು ಗಣ್ಯ ವ್ಯಕ್ತಿಗಳಿಂದ ನೀಡಲ್ಪಟ್ಟ ನಡತೆ ಪ್ರಮಾಣ ಪತ್ರಗಳನ್ನು ಹಾಜರುಪಡಿಸುವುದು.
3. ಈ ನೇಮಕಾತಿಯು ಅಭ್ಯರ್ಥಿಯು ಹಾಜರುಪಡಿಸಿರುವ ಪಿ.ಯು.ಸಿ. ಅಂಕ ಪಟ್ಟಿಯ ಸತ್ಯಾಪನೆಗೆ ಒಳಪಟ್ಟಿರುತ್ತದೆ.
4. ಅಭ್ಯರ್ಥಿಯು ಸಲ್ಲಿಸುವ ಮೂಲ ದಾಖಲಾತಿಗಳಲ್ಲಿ ತಪ್ಪು ಮಾಹಿತಿ ಅಥವಾ ಸುಳ್ಳು ಎಂದು ಕಂಡು ಬಂದಲ್ಲಿ ಅಂತಹವರ ಆಯ್ಕೆಯನ್ನು ರದ್ದುಪಡಿಸಲಾಗುತ್ತದೆ.
5. ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾದ 2 ವರ್ಷಗಳ ಅವಧಿಯು ಪರಿವೀಕ್ಷಣೆ ಅವಧಿ (Probation Period) ಯಾಗಿರುತ್ತದೆ. ಈ ಅವಧಿಯಲ್ಲಿ (1) ಅಕೌಂಟ್ಸ್ ಲೋಯರ್ 2) ರೆವಿನ್ಯೂ ಲೋಯರ್ ಮತ್ತು ಕನ್ನಡ ಭಾಷಾ ಪರೀಕ್ಷೆ (SSLC ಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ತೆಗೆದುಕೊಳ್ಳದಿದ್ದಲ್ಲಿ) ಗಳಲ್ಲಿ ಉತ್ತೀರ್ಣರಾಗುವುದು. ತಪ್ಪಿದಲ್ಲಿ ಹಾಗೂ ಕೆಲಸ ಕಾರ್ಯಗಳು ತೃಪ್ತಿಕರವಾಗಿರದಿದ್ದಲ್ಲಿ ಸೇವೆಯಿಂದ ತೆಗೆದು ಹಾಕಲಾಗುವುದು.
6. ಅಭ್ಯರ್ಥಿಯು ಸೇವೆಗೆ ಹಾಜರಾಗಿ ಭಾರತ ಸಂವಿಧಾನದ ರೀತ್ಯಾ "ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸುವುದು."
7. ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾಗುವ ಸಮಯದಲ್ಲಿ ಸರ್ಕಾರಿ ವೈದ್ಯರಿಂದ ಪಡೆದ ವೈದ್ಯಕೀಯ ಅರ್ಹತಾ ಪ್ರಮಾಣ ಪತ್ರವನ್ನು ಹಾಜರುಪಡಿಸುವುದು.
8. ಅಭ್ಯರ್ಥಿಯು ಸರ್ಕಾರದ ಆದೇಶ ನಂ. FD/SPL/04/PET/05 ದಿನಾಂಕ 31/03/2006 ರಂತೆ ಹೊಸ ನಿವೃತ್ತಿ ವೇತನ ಯೋಜನೆಗೆ ಒಳಪಟ್ಟಿರುತ್ತಾರೆ.

9. ಸರ್ಕಾರದ ಸುತ್ತೋಲೆ ಸಂ.ಕಂ.ಇ/54/ಬಿಎಸ್‌ಸಿ/2007, ದಿನಾಂಕ: 27/3/2007 ರನ್ವಯ ಅಂತರ ಜಿಲ್ಲಾ ವರ್ಗಾವಣೆಗೆ ಹಾಸನ ಜಿಲ್ಲೆಯಲ್ಲಿ ಕನಿಷ್ಠ 5 ವರ್ಷಗಳ ಸೇವೆಯನ್ನು ಕಡ್ಡಾಯವಾಗಿ ಪೂರೈಸತಕ್ಕದ್ದು.

10. ಅಭ್ಯರ್ಥಿಗಳು, ಕರ್ನಾಟಕ ನಾಗರೀಕ ಸೇವೆ (ನಡತೆ) ನಿಯಮಗಳು 1966 ಹಾಗೂ ಕರ್ನಾಟಕ ನಾಗರೀಕ ಸೇವೆ (ವರ್ಗೀಕರಣ, ನಿಯಂತ್ರಣ, ಮೇಲ್ಮನವಿ) ನಿಯಮಗಳು 1957 ಹಾಗೂ ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸಲಾಗುವ ಇತರೆ ನಿಯಮಾವಳಿಗಳಿಗೆ ಬದ್ಧರಾಗಿರುತ್ತಾರೆ.

11. ಅಭ್ಯರ್ಥಿಯು ರೂ. 1000/– ಭದ್ರತಾ ಠೇವಣಿಯನ್ನು ರಾಷ್ಟ್ರೀಯ ಉಳಿತಾಯ ಪತ್ರದ ಮೂಲಕ ಸಂಬಂಧಪಟ್ಟ ತಹಶೀಲ್ದಾರರಲ್ಲಿ ಹಾಜರುಪಡಿಸುವುದು ಹಾಗೂ ತಹಶೀಲ್ದಾರರು ಈ ಮೊತ್ತಕ್ಕೆ ಭದ್ರತಾ ಮುಚ್ಚಳಿಕೆ ಪತ್ರವನ್ನು ಪಡೆದು ಸರ್ಕಾರಕ್ಕೆ ಆಧಾರ ಮಾಡಿಕೊಳ್ಳುವುದು.

12. ಅಭ್ಯರ್ಥಿಯ ಜೇಷ್ಠತೆಯು ನೇಮಕಾತಿ ಪ್ರಾಧಿಕಾರದ ಉಲ್ಲೇಖ (4) ರಲ್ಲಿನ ಆಯ್ಕೆ ಪಟ್ಟಿಯಲ್ಲಿ ಪ್ರಸ್ತುತ ಇದ್ದಂತೆಯೇ ಇರತಕ್ಕದ್ದು ಹಾಗೂ ತದನಂತರ ಈ ಸಂಬಂಧ ಸರ್ಕಾರ ಹೊರಡಿಸುವ ಕಾನೂನು ತಿದ್ದುಪಡಿಗಳಿಗೆ ಒಳಪಟ್ಟಿರುತ್ತದೆ.

ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು,
ಗ್ರಾಮಲೆಕ್ಕಿಗರ ನೇಮಕಾತಿ ಸಮಿತಿ
ಹಾಸನ ಜಿಲ್ಲೆ, ಹಾಸನ.

ಕಂದಾಯ ಇಲಾಖೆ

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳ ಕಾರ್ಯಾಲಯ, ಹಾಸನ ಜಿಲ್ಲೆ, ಹಾಸನ

ನಂ.ಗ್ರಾ.ಲೆ.ಸಿಬ್ಬಂದಿ-106/2010-11. ದಿನಾಂಕ: 01-03-2012

ಅಧಿಕೃತ ಜ್ಞಾಪನ

ವಿಷಯ:– ಹಾಸನ ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆ ಆದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಕುರಿತು.

ಉಲ್ಲೇಖ:– 1) ಸರ್ಕಾರದ ಅಧಿಸೂಚನೆ ಸಂ ಕಂಇ 299 ಬಿಎಸ್‌ಸಿ 2006 ದಿನಾಂಕ: 3/2/2009 ಮತ್ತು ದಿನಾಂಕ: 24/7/2009.

2) ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ, ಬೆಂಗಳೂರು ರವರ ಪತ್ರದ ಸಂಖ್ಯೆ.ಕಂ.ಇ.04 ಬಿ.ಎಸ್.ಸಿ. 2011 ದಿನಾಂಕ: 25/02/2011.

3) ಈ ಕಚೇರಿಯ ಸಮ ಸಂಖ್ಯೆ ಅಧಿಸೂಚನೆ ದಿನಾಂಕ: 13/05/2011.

4) ಈ ಕಾರ್ಯಾಲಯದ ಆಯ್ಕೆ ಪಟ್ಟಿ ದಿನಾಂಕ: 24-09-2011.

ಹಾಸನ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 42 ಗ್ರಾಮಲೆಕ್ಕಿಗರ ಹುದ್ದೆಗಳಿಗೆ ನೇರನೇಮಕಾತಿ ಮೂಲಕ ಭರ್ತಿಮಾಡುವ ಸಲುವಾಗಿ ಕರ್ನಾಟಕ ಸಾಮಾನ್ಯ ಸೇವೆಗಳು (ರೆವೆನ್ಯೂ ಸಬಾರ್ಡಿನೇಟ್ ಬ್ರಾಂಚ್, ಕೇಡರ್ ಅಂಡ್ ರಿಕ್ರೂಟ್‌ಮೆಂಟ್) ನಿಯಮಗಳನ್ವಯ ಉಲ್ಲೇಖ(1) ಮತ್ತು (2) ರಲ್ಲಿನ ಸರ್ಕಾರದ ಅಧಿಸೂಚನೆಯಂತೆ ಉಲ್ಲೇಖ(3) ರ ಈ ಕಾರ್ಯಾಲಯದ ಅಧಿಸೂಚನೆಯನ್ವಯ, ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅದರಂತೆ ಅಭ್ಯರ್ಥಿಗಳಿಂದ ಸ್ವೀಕೃತವಾದ ಅರ್ಜಿಗಳನ್ನಾಧರಿಸಿ, ಅರ್ಹತೆ ಮತ್ತು ಮೀಸಲಾತಿಯನ್ವಯ ವಿಂಗಡಿಸಿ 1:10 ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳ ಪರಿಶೀಲನಾ ಪಟ್ಟಿಯನ್ನು ತಯಾರಿಸಿ ಪ್ರಕಟಿಸಲಾಗಿರುತ್ತದೆ. ಈ ಪರಿಶೀಲನಾ ಪಟ್ಟಿಯ ಬಗ್ಗೆ ಆಕ್ಷೇಪಣೆ/ತಕರಾರು ಅರ್ಜಿಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು.

ಪರಿಶೀಲನಾ ಪಟ್ಟಿಯಲ್ಲಿ ಲಭ್ಯವಾದ ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಿ ಆಯ್ಕೆ ಪಟ್ಟಿಯನ್ನು ಉಲ್ಲೇಖ (4) ರಂತೆ ಪ್ರಕಟಿಸಲಾಗಿದೆ.

ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ದಿನಾಂಕ: 17-10-2011 ರಂದು ಸಮಾಲೋಚನಾ ಸಭೆ ನಡೆಸಿ ಖಾಲಿ ಹುದ್ದೆಗಳ ಮಾಹಿತಿಯನ್ನು ನೀಡಿ ಅಭ್ಯರ್ಥಿಗಳು ಅಪೇಕ್ಷೆ ಪಟ್ಟಂತಹ ಕಾರ್ಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಆಯ್ಕೆಯಾಗಿರುವ ಅಭ್ಯರ್ಥಿಗಳ ಮೆರಿಟ್ ಮತ್ತು ವರ್ಗವಾರು ಆಧಾರದ ಮೇಲೆ, ಈ ಕೆಳಕಂಡ ಅಭ್ಯರ್ಥಿಯನ್ನು ಗ್ರಾಮಲೆಕ್ಕಿಗರ ಹುದ್ದೆಯ ವೇತನ ಶ್ರೇಣಿಯ 5800-100-6000-125-6500-150-7100-175-7800-200-8600-225-9500-250-10500 ರಲ್ಲಿ ನೇಮಕಾತಿ ಮಾಡಿ ಆದೇಶಿಸಿರುತ್ತದೆ.

ಅಭ್ಯರ್ಥಿಯ ಹೆಸರು	ತಂದೆಯ ಹೆಸರು	ವಿಳಾಸ	ನೇಮಕಾತಿ ಮಾಡಿರುವ ವೃತ್ತದ ಹೆಸರು
ರಾಧಾಮಣಿ.ಎಸ್.	ಶಿವಣ್ಣ	ಉಂಗ್ರ ಗ್ರಾಮ, ಮಾವಿನಹಳ್ಳಿ ಪೋಸ್ಟ್, ಸಿ.ಎಸ್.ಪುರ ಹೋಬಳಿ, ಗುಬ್ಬಿ ತಾಲ್ಲೂಕು, ತುಮಕೂರು-572213.	ಹಾಸನ ತಾಲ್ಲೂಕು, ಕಾರ್ಲೆ ವೃತ್ತ.

<u>ಷರತ್ತುಗಳು:</u>

1. ಅಭ್ಯರ್ಥಿಯು ಈ ಆದೇಶ ತಲುಪಿದ 15 ದಿನಗಳೊಳಗೆ ಮೂಲ ದಾಖಲಾತಿಗಳೊಂದಿಗೆ ಸಂಬಂಧಿಸಿದ ತಹಶೀಲ್ದಾರರ ಸಮಕ್ಷಮದಲ್ಲಿ ವರದಿ ಮಾಡಿಕೊಳ್ಳುವುದು. ತಪ್ಪಿದಲ್ಲಿ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) 1977ರ ನಿಯಮ 18ರನ್ವಯ ನೇಮಕಾತಿಯನ್ನು ರದ್ದುಪಡಿಸಲಾಗುತ್ತದೆ.
2. ಅಭ್ಯರ್ಥಿಯು ವಾಸಿಸುತ್ತಿರುವ ಕ್ಷೇತ್ರಕ್ಕೆ ಸಂಬಂಧಿಸಿದ ಇಬ್ಬರು ಗಣ್ಯ ವ್ಯಕ್ತಿಗಳಿಂದ ನೀಡಲ್ಪಟ್ಟ ನಡತೆ ಪ್ರಮಾಣ ಪತ್ರಗಳನ್ನು ಹಾಜರುಪಡಿಸುವುದು.
3. ಈ ನೇಮಕಾತಿಯು ಅಭ್ಯರ್ಥಿಯು ಹಾಜರುಪಡಿಸಿರುವ ಪಿ.ಯು.ಸಿ. ಅಂಕ ಪಟ್ಟಿಯ ಸತ್ಯಾಪನೆಗೆ ಒಳಪಟ್ಟಿರುತ್ತದೆ.
4. ಅಭ್ಯರ್ಥಿಯು ಸಲ್ಲಿಸುವ ಮೂಲ ದಾಖಲಾತಿಗಳಲ್ಲಿ ತಪ್ಪು ಮಾಹಿತಿ ಅಥವಾ ಸುಳ್ಳು ಎಂದು ಕಂಡು ಬಂದಲ್ಲಿ ಅಂತಹವರ ಆಯ್ಕೆಯನ್ನು ರದ್ದುಪಡಿಸಲಾಗುತ್ತದೆ.
5. ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾದ 2 ವರ್ಷಗಳ ಅವಧಿಯು ಪರಿವೀಕ್ಷಣೆ ಅವಧಿ (Probation Period) ಯಾಗಿರುತ್ತದೆ. ಈ ಅವಧಿಯಲ್ಲಿ (1) ಅಕೌಂಟ್ಸ್ ಲೋಯರ್ 2) ರೆವಿನ್ಯೂ ಲೋಯರ್ ಮತ್ತು ಕನ್ನಡ ಭಾಷಾ ಪರೀಕ್ಷೆ (SSLC ಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ತೆಗೆದುಕೊಳ್ಳದಿದ್ದಲ್ಲಿ) ಗಳಲ್ಲಿ ಉತ್ತೀರ್ಣರಾಗುವುದು. ತಪ್ಪಿದಲ್ಲಿ ಹಾಗೂ ಕೆಲಸ ಕಾರ್ಯಗಳು ತೃಪ್ತಿಕರವಾಗಿರದಿದ್ದಲ್ಲಿ ಸೇವೆಯಿಂದ ತೆಗೆದು ಹಾಕಲಾಗುವುದು.
6. ಅಭ್ಯರ್ಥಿಯು ಸೇವೆಗೆ ಹಾಜರಾಗಿ ಭಾರತ ಸಂವಿಧಾನದ ರೀತ್ಯಾ "ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸುವುದು."
7. ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾಗುವ ಸಮಯದಲ್ಲಿ ಸರ್ಕಾರಿ ವೈದ್ಯರಿಂದ ಪಡೆದ ವೈದ್ಯಕೀಯ ಅರ್ಹತಾ ಪ್ರಮಾಣ ಪತ್ರವನ್ನು ಹಾಜರುಪಡಿಸುವುದು.
8. ಅಭ್ಯರ್ಥಿಯು ಸರ್ಕಾರದ ಆದೇಶ ನಂ. FD/SPL/04/PET/05 ದಿನಾಂಕ 31/03/2006 ರಂತೆ ಹೊಸ ನಿವೃತ್ತಿ ವೇತನ ಯೋಜನೆಗೆ ಒಳಪಟ್ಟಿರುತ್ತಾರೆ.
9. ಸರ್ಕಾರದ ಸುತ್ತೋಲೆ ಸಂ.ಕಂ.ಇ/54/ಬಿಎಸ್‌ಸಿ/2007, ದಿನಾಂಕ: 27/3/2007 ರನ್ವಯ ಅಂತರ ಜಿಲ್ಲಾ ವರ್ಗಾವಣೆಗೆ ಹಾಸನ ಜಿಲ್ಲೆಯಲ್ಲಿ ಕನಿಷ್ಠ 5 ವರ್ಷಗಳ ಸೇವೆಯನ್ನು ಕಡ್ಡಾಯವಾಗಿ ಪೂರೈಸತಕ್ಕದ್ದು.
10. ಅಭ್ಯರ್ಥಿಗಳು, ಕರ್ನಾಟಕ ನಾಗರೀಕ ಸೇವೆ (ನಡತೆ) ನಿಯಮಗಳು 1966 ಹಾಗೂ ಕರ್ನಾಟಕ ನಾಗರೀಕ ಸೇವೆ (ವರ್ಗೀಕರಣ, ನಿಯಂತ್ರಣ, ಮೇಲ್ಮನವಿ) ನಿಯಮಗಳು 1957 ಹಾಗೂ ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸಲಾಗುವ ಇತರೆ ನಿಯಮಾವಳಿಗಳಿಗೆ ಬದ್ಧರಾಗಿರುತ್ತಾರೆ.

11. ಅಭ್ಯರ್ಥಿಯು ರೂ. 1000/- ಭದ್ರತಾ ಠೇವಣಿಯನ್ನು ರಾಷ್ಟ್ರೀಯ ಉಳಿತಾಯ ಪತ್ರದ ಮೂಲಕ ಸಂಬಂಧಪಟ್ಟ ತಹಶೀಲ್ದಾರರಲ್ಲಿ ಹಾಜರುಪಡಿಸುವುದು ಹಾಗೂ ತಹಶೀಲ್ದಾರರು ಈ ಮೊತ್ತಕ್ಕೆ ಭದ್ರತಾ ಮುಚ್ಚಳಿಕೆ ಪತ್ರವನ್ನು ಪಡೆದು ಸರ್ಕಾರಕ್ಕೆ ಆಧಾರ ಮಾಡಿಕೊಳ್ಳುವುದು.

12. ಅಭ್ಯರ್ಥಿಯ ಜೇಷ್ಠತೆಯು ನೇಮಕಾತಿ ಪ್ರಾಧಿಕಾರದ ಉಲ್ಲೇಖ (4) ರಲ್ಲಿನ ಆಯ್ಕೆ ಪಟ್ಟಿಯಲ್ಲಿ ಪ್ರಸ್ತುತ ಇದ್ದಂತೆಯೇ ಇರತಕ್ಕದ್ದು ಹಾಗೂ ತದನಂತರ ಈ ಸಂಬಂಧ ಸರ್ಕಾರ ಹೊರಡಿಸುವ ಕಾನೂನು ತಿದ್ದುಪಡಿಗಳಿಗೆ ಒಳಪಟ್ಟಿರುತ್ತದೆ.

ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು,

ಗ್ರಾಮಲೆಕ್ಕಿಗರ ನೇಮಕಾತಿ ಸಮಿತಿ

ಪಿ.ಆರ್. 54 **ಹಾಸನ ಜಿಲ್ಲೆ, ಹಾಸನ.**

ನಮೂನೆ-1

(ನಿಯಮ-9)

ಗಣಿ ಮತ್ತು ಭೂವಿಜ್ಞಾನ ಇಲಾಖೆ,

ಅಧಿಸೂಚನೆ

ಶ್ರೀ ಮಲ್ಲಿಕಾರ್ಜುನ. ಎಸ್. ಚಲವಾದಿ ಇವರು ದ್ವಿತೀಯ ದರ್ಜೆ ಸಹಾಯಕರಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ (ಅಂತರ್ಜಲ), ವಿಜಾಪುರ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರ ಹೆಸರನ್ನು ಮಲ್ಲಿಕಾರ್ಜುನ.ಎಸ್. ಜಂಬಗಿ ಎಂದು ಬದಲಾವಣೆಗೆ ಅನುಮತಿ ನೀಡಲಾಗಿದೆ.

ನೇಮಕಾಧಿಕಾರಿಯವರ ಸಹಿ ಮತ್ತು ಪದನಾಮ

PD-C/N 34

ನಮೂನೆ-1

(ನಿಯಮ-9)

ನಿಯಂತ್ರಕರ ಕಚೇರಿ, ರಾಜ್ಯ ಲೆಕ್ಕಪತ್ರ ಇಲಾಖೆ, ಬೆಂಗಳೂರು

ಅಧಿಸೂಚನೆ

ಶ್ರೀಮತಿ ಸಂಗಮ್ಮ ಹಾಲಸ್ವಾಮಿ ರುದ್ರಸ್ವಾಮಿ ಮಠ ದ್ವಿತೀಯ ದರ್ಜೆ ಸಹಾಯಕರು, ರಾಜ್ಯ ಲೆಕ್ಕಪತ್ರ ಇಲಾಖೆಯಲ್ಲಿ ಕಾರ್ಯಪಾಲಕ ಅಭಿಯಂತರರ ಕಛೇರಿ, ಬಾಗಲಕೋಟೆ ಪಟ್ಟಣಾಭಿವೃದ್ಧಿ ಪ್ರಾಧಿಕಾರ, ವಿಭಾಗ ನಂ1, ಬಾಗಲಕೋಟೆ ಕಾರ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇವರ ಹೆಸರನ್ನು ಶ್ರೀಮತಿ ರೇಖಾ ಹೆಚ್. ರುದ್ರಸ್ವಾಮಿ ಮಠ ಬದಲಾವಣೆಗೆ ಅನುಮತಿ ನೀಡಲಾಗಿದೆ.

ನೇಮಕಾಧಿಕಾರಿಯವರ ಸಹಿ ಮತ್ತು ಪದನಾಮ

PD-C/N 35

ಕರ್ನಾಟಕ ಲೋಕಸೇವಾ ಆಯೋಗ ಉದ್ಯೋಗ ಸೌಧ, ಬೆಂಗಳೂರು-560001

ಸಂಖ್ಯೆ: ಇ(2)8463/2011-12-/ಪಿಎಸ್‌ಸಿ, ದಿನಾಂಕ:15-02-2012

ತಿದ್ದುಪಡಿ

ಉಲ್ಲೇಖ: 1) ಆಯೋಗದ ಅಧಿಸೂಚನೆ ಸಂಖ್ಯೆ: ಇ(3)1714/2010-11/ಪಿಎಸ್‌ಸಿ, ದಿನಾಂಕ:02-02-2011.

2) ಆಯೋಗದ ತಿದ್ದುಪಡಿ ಅಧಿಸೂಚನೆ ಸಂಖ್ಯೆ: ಇ(3)14/2011-12/ಪಿಎಸ್‌ಸಿ, ದಿನಾಂಕ:25-04-2011.

3) ಆಯೋಗದ ಸೇರ್ಪಡೆ ಅಧಿಸೂಚನೆ ಸಂಖ್ಯೆ: ಇ(2)3166/2011-12/ಪಿಎಸ್‌ಸಿ, ದಿನಾಂಕ:21-09-2011.

4) ಆಯೋಗದ ಅಧಿಸೂಚನೆ ಸಂಖ್ಯೆ: ಇ(2)5879/2011-12/ಪಿಎಸ್‌ಸಿ, ದಿನಾಂಕ:30-11-2011.

5) ಆಯೋಗದ ಅಧಿಸೂಚನೆ ಸಂಖ್ಯೆ: ಇ(2)7123/2011-12/ಪಿಎಸ್‌ಸಿ, ದಿನಾಂಕ:27-12-2011.

ಉಲ್ಲೇಖ-1ರ ಅಧಿಸೂಚನೆಯಲ್ಲಿನ 2011ನೇ ಸಾಲಿನ ಸಹಾಯಕರು/ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವಿವಿಧ ಮೀಸಲಾತಿಯಡಿ 1191 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಉಲ್ಲೇಖ-5ರ ಅಧಿಸೂಚನೆಯಲ್ಲಿ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ, ಸಂಬಂಧಿತ ಇಲಾಖೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಅರ್ಜಿ ಹಾಗೂ ಅಡಕಗಳೊಂದಿಗೆ ಇಲಾಖಾವಾರು ಪಟ್ಟಿಯನ್ನು ರವಾನಿಸಲಾಗಿತ್ತು. 2ಎ/ಮಾಜಿ ಸೈನಿಕ ಮೀಸಲಾತಿಯಡಿ ರಾಜ್ಯ ಲೆಕ್ಕ ಪತ್ರ ಇಲಾಖೆಗೆ ಹಂಚಿಕೆ ಮಾಡಲಾದ ಅಭ್ಯರ್ಥಿಯು 2ಎ ಪ್ರಮಾಣ ಪತ್ರದ ಬದಲಾಗಿ 3ಎ ಪ್ರಮಾಣ ಪತ್ರವನ್ನು ಹಾಜರುಪಡಿಸಿರುವುದರಿಂದ ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿತ್ರದುರ್ಗ ಈ ಇಲಾಖೆಗೆ ತಪ್ಪಾಗಿ ಹಂಚಿಕೆ ಮಾಡಲಾಗಿರುವ 2ಬಿ/ಮಹಿಳೆ ಮೀಸಲಾತಿಯ ಅಭ್ಯರ್ಥಿಯ ಬದಲಿಗೆ 2ಎ/ಮಹಿಳೆ ಮೀಸಲಾತಿಯ ಅಭ್ಯರ್ಥಿಯನ್ನು ಮರು ಹಂಚಿಕೆ ಮಾಡುವ ಸಂಬಂಧ ರಾಜ್ಯ ಲೆಕ್ಕ ಪತ್ರ ಇಲಾಖೆ, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿತ್ರದುರ್ಗ ಮತ್ತು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ತುಮಕೂರು ಈ ಇಲಾಖೆಗಳಿಗೆ ಆಗಿರುವ ಆಯ್ಕೆಗಳಲ್ಲಿ ಕೆಳಕಂಡಂತೆ ತಿದ್ದುಪಡಿ ಮಾಡಲಾಗಿದೆ.

ಇಲಾಖೆ	ತಿದ್ದುಪಡಿ
1) ರಾಜ್ಯ ಲೆಕ್ಕ ಪತ್ರ ಇಲಾಖೆ,	ಅಂತಿಮ ಆಯ್ಕೆ ಪಟ್ಟಿಯಲ್ಲಿ ಕ್ರಮ ಸಂಖ್ಯೆ: 220 ರಲ್ಲಿ 2ಎ/ಮಾಜಿ ಸೈನಿಕ ಮೀಸಲಾತಿಯಡಿ ಆಯ್ಕೆಯಾಗಿರುವ ಶ್ರೀ ಅಶ್ವತ್ಥನಾರಾಯಣ (ನೋಂ.ಸಂ.806805), ಇವರ ಆಯ್ಕೆಯನ್ನು ರದ್ದುಪಡಿಸಲಾಗಿದೆ. ಇವರ ಬದಲಾಗಿ 2ಎ/ಮಾಜಿ ಸೈನಿಕ ಮೀಸಲಾತಿಯಡಿ 141.00 ಅಂಕಗಳನ್ನು ಗಳಿಸಿರುವ ಶ್ರೀ ವಿಲಾಸ್ (ನೋಂ.ಸಂ.920968), ಜನ್ಮ ದಿನಾಂಕ:09-11-66 ಇವರನ್ನು ಆಯ್ಕೆಮಾಡಿ ಈ ಇಲಾಖೆಗೆ ನಿಯೋಜಿಸಲಾಗಿದೆ. ಆಯ್ಕೆ ಪಟ್ಟಿಯಲ್ಲಿ ಇವರ ಜೇಷ್ಠತೆಯನ್ನು ಶ್ರೀ ರಿಯಾಜ್ ಮುಲ್ತಾನಿ (ನೋಂ.ಸಂ.767190) ಮತ್ತು ಶ್ರೀ ತಾನಾಜಿ ತಳವಾರ್ (ನೋಂ.ಸಂ.767924) ಇವರ ಮಧ್ಯದಲ್ಲಿ ಪರಿಗಣಿಸತಕ್ಕದ್ದು.
2) ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿತ್ರದುರ್ಗ	ಅಂತಿಮ ಆಯ್ಕೆ ಪಟ್ಟಿಯಲ್ಲಿ ಕ್ರಮ ಸಂಖ್ಯೆ: 05ರಲ್ಲಿ 2ಬಿ/ಮಹಿಳೆ ಮೀಸಲಾತಿಯಡಿ ಆಯ್ಕೆಯಾಗಿರುವ ಶ್ರೀಮತಿ ಸುಮಯ್ಯ ಎನ್.ಆರ್. (ನೋಂ.ಸಂ.825990) ಜನ್ಮ ದಿನಾಂಕ:08-02-86, ಇವರ ಈ ಇಲಾಖೆ ಹಂಚಿಕೆಯನ್ನು ರದ್ದುಪಡಿಸಲಾಗಿದೆ. ಇವರ ಬದಲು 2ಎ/ಮಹಿಳೆ ಮೀಸಲಾತಿಯಡಿ 204.00 ಅಂಕ ಗಳಿಸಿರುವ ಶ್ರೀಮತಿ ರೇಣುಕಾ (ನೋಂ.ಸಂ.905570), ಜನ್ಮ ದಿನಾಂಕ:06-08-75 ಇವರನ್ನು ಆಯ್ಕೆಮಾಡಿ ಈ ಇಲಾಖೆಗೆ ನಿಯೋಜಿಸಲಾಗಿದೆ. ಅಂತಿಮ ಆಯ್ಕೆ ಪಟ್ಟಿಯಲ್ಲಿ ಇವರ ಜೇಷ್ಠತೆಯನ್ನು ಕ್ರಮ ಸಂಖ್ಯೆ:05ರಲ್ಲಿ ಪರಿಗಣಿಸತಕ್ಕದ್ದು.

3) ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ತುಮಕೂರು.	ಅಂತಿಮ ಆಯ್ಕೆ ಪಟ್ಟಿಯಲ್ಲಿ ಕ್ರಮ ಸಂಖ್ಯೆ: 20ರಲ್ಲಿ 2ಬಿ/ಮಹಿಳೆ ಮೀಸಲಾತಿಯಡಿ 198.00 ಅಂಕಗಳನ್ನು ಗಳಿಸಿ ಆಯ್ಕೆ ಯಾಗಿರುವ ಶ್ರೀಮತಿ ಫರಿದಾ .ಎಸ್. (ನೋಂ.ಸಂ.731836), ಜನ್ಮ ದಿನಾಂಕ:20-07-79 ಇವರ ಆಯ್ಕೆಯನ್ನು ರದ್ದುಪಡಿಸಲಾಗಿದೆ. ಶ್ರೀಮತಿ ಫರಿದಾ .ಎಸ್.ಇವರಿಂದ ತೆರವಾದ ಸ್ಥಾನದಲ್ಲಿ 2ಬಿ/ಮಹಿಳೆ ಮೀಸಲಾತಿಯಡಿ 199.50 ಅಂಕಗಳನ್ನು ಗಳಿಸಿರುವ ಶ್ರೀಮತಿ ಸುಮಯ್ಯ. ಎನ್.ಆರ್. (ನೋಂ.ಸಂ.825990), ಜನ್ಮ ದಿನಾಂಕ:08-02-86 ಇವರನ್ನು ಆಯ್ಕೆಮಾಡಿ ಈ ಇಲಾಖೆಗೆ ಮರು ನಿಯೋಜಿಸಲಾಗಿದೆ. ಅಂತಿಮ ಆಯ್ಕೆ ಪಟ್ಟಿಯಲ್ಲಿ ಇವರ ಜೇಷ್ಠತೆಯನ್ನು ಕ್ರಮ ಸಂಖ್ಯೆ:20ರಲ್ಲಿ ಪರಿಗಣಿಸತಕ್ಕದ್ದು.

ವಿ.ಬಿ.ಪಾಟೀಲ್
ಪಿ.ಆರ್. 55 ಕಾರ್ಯದರ್ಶಿ,
ಕರ್ನಾಟಕ ಲೋಕಸೇವಾ ಆಯೋಗ.

ಕರ್ನಾಟಕ ಲೋಕಸೇವಾ ಆಯೋಗದ ಕಛೇರಿ, "ಉದ್ಯೋಗ ಸೌಧ", ಬೆಂಗಳೂರು,

ಸಂಖ್ಯೆ:ಆಡಳಿತ:2135/2011-12/ಪಿಎಸ್‌ಸಿ ದಿನಾಂಕ:12-03-2012.

ಅಧಿಸೂಚನೆ

ಕರ್ನಾಟಕ ಲೋಕಸೇವಾ ಆಯೋಗದ ಕಛೇರಿಯಲ್ಲಿ ಪ್ರಸ್ತುತ ಖಾಲಿ ಇರುವ ಗ್ರೂಪ್ 'ಡಿ' ಸಮೂಹಕ್ಕೆ ಸೇರಿದ ಕೆಳಕಂಡ ಹುದ್ದೆಗಳ ನೇಮಕಾತಿಯನ್ನು 1977ರ ಕರ್ನಾಟಕ ಸಿವಿಲ್ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಾವಳಿಗಳ ನಿಯಮ 3ರನ್ವಯ ನಡೆಸಲು ಈ ಅಧಿಸೂಚನೆಯಲ್ಲಿ ತೋರಿಸಿರುವ ಅರ್ಜಿ ನಮೂನೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಭರ್ತಿ ಮಾಡಿದ ಅರ್ಜಿಗಳನ್ನು ₹5-00ರ ಅಂಚೆ ಆದೇಶ ಹಾಗೂ ಕೋರುವ ಮೀಸಲಾತಿ ಪ್ರಮಾಣ ಪತ್ರ ಮತ್ತು ಜನನ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಗಳೊಂದಿಗೆ ಸಲ್ಲಿಸಲು ಕೊನೆಯ ದಿನಾಂಕ:13-04-2012 ಆಗಿರುತ್ತದೆ.

ಹುದ್ದೆಗಳ ವಿವರ:-

1) ಹುದ್ದೆ ಹಾಗೂ ಸಂಖ್ಯೆ – ವಾಚ್ ಮನ್ 05, ಸ್ವೀಪರ್ 04, ಹೋಂ ಆರ್ಡರ್ಲೀ 11

2) ಹುದ್ದೆಗಳ ವರ್ಗೀಕರಣ – ಪರಿಶಿಷ್ಟ ಜಾತಿ – 3 (ಇತರೆ-2, ಮಹಿಳೆ-1)
– ಪರಿಶಿಷ್ಟ ಪಂಗಡ – 1 (ಮಹಿಳೆ)
– ಪ್ರವರ್ಗ-1 – 1 (ಮಹಿಳೆ)
– ಪ್ರವರ್ಗ 2(ಎ) – 3 (ಇತರೆ-2, ಮಹಿಳೆ-1)
– ಪ್ರವರ್ಗ 2(ಬಿ) – 1 (ಮಹಿಳೆ)
– ಪ್ರವರ್ಗ 3(ಬಿ) – 1 (ಮಹಿಳೆ)
– ಸಾಮಾನ್ಯ ಅರ್ಹತೆ – 10 (ಇತರೆ-3, ಮಹಿಳೆ-3, ಮಾ.ಸೈ-2, ಯೋಜನಾ ನಿರಾಶ್ರಿತ -1, ಅಂಗವಿಕಲ-1 [ಕಡಿಮೆ ದೃಷ್ಟಿ ಹೊಂದಿರುವವರು (Low vision)]

3) **ವೇತನ ಶ್ರೇಣಿ: ₹4800–100–6000–125–6500–150–7100–175–7275**

4) **ಶೈಕ್ಷಣಿಕ ವಿದ್ಯಾರ್ಹತೆ:** ಇಲ್ಲ

5) **ಇನ್ನಿತರ ಷರತ್ತುಗಳು:–**

ಅ) ಭಾರತೀಯ ನಾಗರೀಕರಾಗಿರತಕ್ಕದ್ದು.

ಆ) ಒಬ್ಬ ಜೀವಂತ ಪತ್ನಿಗಿಂತ ಹೆಚ್ಚು ಮಂದಿ ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಜೀವಂತ ಹೆಂಡತಿ ಇರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಯು ಸರ್ಕಾರದಿಂದ ಪೂರ್ವಾನುಮತಿಯನ್ನು ಪಡೆಯದೇ ನೇಮಕಾತಿಗೆ ಅರ್ಹರಾಗುವುದಿಲ್ಲ.

ಇ) ಅಭ್ಯರ್ಥಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯು ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವ ಇರುವ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತರಾಗಿರಬೇಕು.

6) **ಪಿಂಚಣಿ ಸೌಲಭ್ಯ:–**

ಸರ್ಕಾರದ ಆದೇಶ ಸಂಖ್ಯೆ:ಎಫ್‌ಡಿ (ಎಸ್‌ಪಿಎಲ್) 04 ಪಿಇಟಿ 2005, ದಿನಾಂಕ:31–03–2006ರಂತೆ

7) **ವಯೋಮಿತಿ:**

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು

ಅ) ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು.

ಆ) ಗರಿಷ್ಠ ವಯೋಮಿತಿ:–

ಸಾಮಾನ್ಯ ವರ್ಗ	35 ವರ್ಷ
2ಎ, 2ಬಿ, 3ಎ, 3ಬಿ	38 ವರ್ಷ
ಪಜಾ/ಪಪಂ/ಪ್ರ–1	40 ವರ್ಷ

1977ರ ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳ ನಿಯಮ 6ರಂತೆ ವಯೋಮಿತಿಯನ್ನು ಅದರಲ್ಲಿ ತಿಳಿಸಿರುವ ಮಟ್ಟಿಗೆ ಸಂಬಂಧಪಟ್ಟವರು ದಾಖಲೆ ಒದಗಿಸಿದಲ್ಲಿ ಹೆಚ್ಚಿಸಲಾಗುವುದು.

8) **ಜಾತಿ ಮೀಸಲಾತಿ ಪ್ರಮಾಣ ಪತ್ರಗಳು:–**

ಜಾತಿ ಮೀಸಲಾತಿ ಕೋರಬಯಸುವ

- ಪ.ಜಾ/ ಪ.ಪಂ. ಅಭ್ಯರ್ಥಿಗಳು ನಮೂನೆ 'ಡಿ' ನಲ್ಲಿ
- ಪ್ರವರ್ಗ–1ರ ಅಭ್ಯರ್ಥಿಗಳು ನಮೂನೆ 'ಇ' ನಲ್ಲಿ ಹಾಗೂ
- 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು ನಮೂನೆ 'ಎಫ್' ನಲ್ಲಿ

  ಸಂಬಂಧಿತ ತಹಶೀಲ್ದಾರ್ ರವರಿಂದ ಪ್ರಮಾಣ ಪತ್ರವನ್ನು ಪಡೆದಿರಬೇಕು. ಈ ಪ್ರಮಾಣ ಪತ್ರವು ಈ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಪಡೆದಿರಬೇಕು ಹಾಗೂ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವ ಅಂದರೆ ಹಿಂದುಳಿದ ವರ್ಗಗಳ ಪ್ರ–2(ಎ), ಪ್ರ–2(ಬಿ), ಪ್ರ–3(ಎ) ಮತ್ತು ಪ್ರ–3(ಬಿ) ವರ್ಗದ ಮೀಸಲಾತಿ ಪ್ರಮಾಣ ಪತ್ರಗಳನ್ನು ಪಡೆದ ದಿನಾಂಕದಿಂದ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೆ 05 ವರ್ಷಗಳ ಅವಧಿಯಲ್ಲಿರಬೇಕು.

- ಅಭ್ಯರ್ಥಿಯ ಹೆಸರುಳ್ಳ ಜನನ ಮತ್ತು ಮರಣಗಳ ನಿಬಂಧಕರಿಂದ ನೀಡಲ್ಪಟ್ಟ ಜನನ ಪ್ರಮಾಣ ಪತ್ರ.

ಅಂಗವಿಕಲ ಅಭ್ಯರ್ಥಿ:-

ಸರ್ಕಾರಿ ಅಧಿಸೂಚನೆ ಸಂಖ್ಯೆ:ಡಿಪಿಎಆರ್ 50 ಎಸ್‌ಆರ್‌ಆರ್ 2000, ದಿನಾಂಕ:03-09-2005ರಲ್ಲಿ ಅಂಗವಿಕಲರೆಂದು ಗುರುತಿಸಿರುವ ಕ್ರಮ ಸಂಖ್ಯೆ (iii) ರಿಂದ (vii) ರವರೆಗಿನ (Leprosy cured, Hearing impairment, Locomotor disability, Mental retardation & Mental illness) ನ್ಯೂನತೆಯಲ್ಲಿ ಶೇ.40ಕ್ಕೆ ಕಡಿಮೆ ಇಲ್ಲದಂತೆ ಬಳಲುತ್ತಿರುವ ವ್ಯಕ್ತಿಗಳು.

ಅಂಗವಿಕಲರಿಗೆ ಮೀಸಲಿರಿಸಿದ ಹುದ್ದೆಗಳನ್ನು ಕೋರುವ ಅಭ್ಯರ್ಥಿಗಳು ವೈದ್ಯಕೀಯ ಪ್ರಮಾಣ ಪತ್ರವನ್ನು ದಿನಾಂಕ:19-11-2005ರ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ:ಸಿಆಸುಇ 115 ಸಸೇನ 2005ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಪಡೆದಿಟ್ಟುಕೊಂಡಿರತಕ್ಕದ್ದು. ಇತರೆ ಯಾವುದೇ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಪಡೆಯಲಾಗಿರುವ ಪ್ರಮಾಣ ಪತ್ರಗಳನ್ನು ಪರಿಗಣಿಸುವುದಿಲ್ಲ.

ಈ ಅಂಗವಿಕಲ ಮೀಸಲಾತಿಯಡಿ ಆಯ್ಕೆ ಹೊಂದುವ ಅಭ್ಯರ್ಥಿಗಳು ಸಹ ಈ ನ್ಯೂನತೆಯನ್ನು ಹೊಂದಿದ್ದರೂ ಸದರಿ ಹುದ್ದೆಯ ಕರ್ತವ್ಯ ನಿರ್ವಹಣೆಗೆ ಅಡ್ಡಿ ಉಂಟಾಗದೆಂದು ತಿಳಿಸುವ ದೈಹಿಕ ಅರ್ಹತೆಯ ಪ್ರಮಾಣ ಪತ್ರವನ್ನು ಕರ್ತವ್ಯಕ್ಕೆ ಸೇರುವ ಮುನ್ನ ನೀಡಬೇಕಾಗುತ್ತದೆ.

ಯೋಜನಾ ನಿರಾಶ್ರಿತ ಅಭ್ಯರ್ಥಿ:-

ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 23 ಸೇನೆನಿ 99, ದಿನಾಂಕ:23-11-2000ರನ್ವಯ ಯೋಜನೆಗಳಿಂದ ನಿರ್ವಸಿತರಾದ (ಈ ನಿಯಮಗಳು ಜಾರಿಯಾಗುವ 20 ವರ್ಷಕ್ಕೆ ಮುನ್ನ ನಿರ್ವಸಿತರಾದ ಕುಟುಂಬದ ಅಭ್ಯರ್ಥಿಗಳು ಈ ಮೀಸಲಾತಿಗೆ ಅನ್ವಯವಾಗುವುದಿಲ್ಲ). ಕುಟುಂಬದ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳನ್ನು ಕೋರುವ ಅಭ್ಯರ್ಥಿಗಳು ಸಂಬಂಧಿಸಿದ ತಹಸೀಲ್ದಾರ್‌ರವರಿಂದ ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರವನ್ನು ಪಡೆದಿರಬೇಕು.

ಸೂಚನೆ:-

ಎಲ್ಲಾ ಪ್ರಮಾಣ ಪತ್ರಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಪಡೆದಿರಬೇಕು ಹಾಗೂ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರಬೇಕು.

9) ಆಯ್ಕೆ ವಿಧಾನ:-

ನೇಮಕಾತಿ ಸಮಿತಿಯ ಮುಖಾಂತರ ಸಂದರ್ಶನ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

10) ಉದ್ಯೋಗ ಮತ್ತು ತರಬೇತಿ ಇಲಾಖೆ ಬೆಂಗಳೂರು ಜಿಲ್ಲಾ ಕಛೇರಿಯಿಂದಲೂ ಸಹ ಅಭ್ಯರ್ಥಿಗಳ ಪಟ್ಟಿಯನ್ನು ತರಿಸಿಕೊಳ್ಳಲಾಗುವುದು.

11) ಅಭ್ಯರ್ಥಿಯು ಅರ್ಜಿಯಲ್ಲಿ ತಪ್ಪು ಅಥವಾ ಸುಳ್ಳು ಹೇಳಿಕೆಗಳನ್ನು ನೀಡಿದಲ್ಲಿ ಅಥವಾ ವಾಸ್ತವಿಕ ಮಾಹಿತಿಯನ್ನು ಮರೆಮಾಚಿದಲ್ಲಿ ಅಥವಾ ನೇಮಕಾತಿ ಉದ್ದೇಶಗಳಿಗಾಗಿ ಅನುಚಿತ ಮಾರ್ಗವನ್ನು ಅನುಸರಿಸಿದಲ್ಲಿ ಆಯ್ಕೆಗೆ ಅನರ್ಹರಾಗುವರು.

12) ಅರ್ಜಿ ನಮೂನೆಗಳನ್ನು ಅಧಿಸೂಚನೆಯಲ್ಲಿ ನೀಡಲಾದ ನಮೂನೆಯಂತೆ ಪ್ರತಿ ಮಾಡಿಕೊಂಡು ಸಲ್ಲಿಸತಕ್ಕದ್ದು.

13) ಭರ್ತಿ ಮಾಡಿದ ಅರ್ಜಿಗಳನ್ನು ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಇವರಿಗೆ ಪಾವತಿಯಾಗುವಂತೆ ಪಡೆದ ₹5-00ರ ಅಂಚೆ ಆದೇಶ ಹಾಗೂ ಮೀಸಲಾತಿ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿ ಹಾಗೂ ಭಾವಚಿತ್ರದೊಂದಿಗೆ ದಿನಾಂಕ:13-04-2012ರ ಒಳಗಾಗಿ ಸಲ್ಲಿಸತಕ್ಕದ್ದು.

ಆಯೋಗದ ಆದೇಶದ ಮೇರೆಗೆ,

ವಿ.ಬಿ.ಪಾಟೀಲ್

ಕಾರ್ಯದರ್ಶಿ,

ಕರ್ನಾಟಕ ಲೋಕಸೇವಾ ಆಯೋಗ.

ಅರ್ಜಿ ನಮೂನೆ

ಕರ್ನಾಟಕ ಲೋಕಸೇವಾ ಆಯೋಗದ ಕಛೇರಿಯಲ್ಲಿನ ವಾಚ್‌ಮನ್/ ಸ್ವೀಪರ್/ ಹೋಂ ಆರ್ಡರ್ಲೀ ಹುದ್ದೆಗೆ ಅರ್ಜಿ

ಭಾವಚಿತ್ರ

1) ಅಭ್ಯರ್ಥಿಯ ಹೆಸರು :

2) ಅಭ್ಯರ್ಥಿಯ ತಂದೆ/ ತಾಯಿ/ ಪೋಷಕ/ ಪತಿಯ ಹೆಸರು :

3) ಅಂಚೆ ವಿಳಾಸ :

4) ಜನ್ಮ ದಿನಾಂಕ ಹಾಗೂ ವಯಸ್ಸು (ಜನನ ಪ್ರಮಾಣ ಪತ್ರದ ದಾಖಲೆ ಲಗತ್ತಿಸಿದೆ) :

ಹುಟ್ಟಿದ ಸ್ಥಳ/ ಗ್ರಾಮ/ ಪಟ್ಟಣ
ತಾಲ್ಲೂಕು/ ಜಿಲ್ಲೆ

5) ಕೋರಿರುವ ಮೀಸಲಾತಿ :
ಜಾತಿ/ ವರ್ಗ ಅಂದರೆ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-I/ IIA/ IIB IIIA/ IIIB ಅಥವಾ ಸಾಮಾನ್ಯ ವರ್ಗ
(ಪ್ರಮಾಣ ಪತ್ರ ಲಗತ್ತಿಸುವುದು)

6) ಕೋರಿರುವ ಸಮತಳ ಮೀಸಲಾತಿ :
ಮಾಜಿ ಸೈನಿಕ/ ಅಂಗವಿಕಲ/ ಯೋಜನಾ ನಿರಾಶ್ರಿತ ಅಭ್ಯರ್ಥಿ
(ಪ್ರಮಾಣ ಪತ್ರ ಲಗತ್ತಿಸುವುದು)

ಅಭ್ಯರ್ಥಿಯ ಮುಚ್ಚಳಿಕೆ

ಈ ಮೇಲೆ ಒದಗಿಸಿರುವ ವಿವರಗಳು ಸರಿ ಹಾಗೂ ನಿಜವೆಂದೂ ಇವು ಸರಿಯಿಲ್ಲವೆಂದು ಮುಂದಿನ ದಿನಗಳಲ್ಲಿ ಕಂಡುಬಂದಲ್ಲಿ ಈ ಹುದ್ದೆಗಳ ನೇಮಕಾತಿಯಿಂದ ಹೊರಹೋಗುವುದಲ್ಲದೆ ದಂಡಾರ್ಹ ಶಿಕ್ಷೆಗೆ ನಾನು ಒಳಪಡುವೆನೆಂಬುದನ್ನು ಅರಿತಿರುತ್ತೇನೆ.

ದಿನಾಂಕ: **(ಅಭ್ಯರ್ಥಿಯ ಸಹಿ)**

ಸ್ಥಳ:

ಅನುಬಂಧ-1

(ಪ.ಜಾ. / ಪ.ಪಂ.ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)

ನಮೂನೆ-ಡಿ

(ನಿಯಮ 3ಎ (2) (3) ನ್ನು ನೋಡಿ)

ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೀಡುವ ಪ್ರಮಾಣ ಪತ್ರಗಳ ನಮೂನೆ

ಪ್ರಮಾಣ ಪತ್ರ

________________ ರಾಜ್ಯದ / ಕೇಂದ್ರಾಡಳಿತ ಪ್ರದೇಶದ * ____________ ಜಿಲ್ಲೆಯ / ವಿಭಾಗದ ____________ ಗ್ರಾಮ / ಪಟ್ಟಣದ * ನಿವಾಸಿಯಾದ ಶ್ರೀ / ಶ್ರೀಮತಿ ____________ ಎಂಬುವವರ ಮಗ / ಮಗಳಾದ ಶ್ರೀ / ಶ್ರೀಮತಿ ____________ ಇವರು ಅನುಸೂಚಿತ ಜಾತಿ / ಅನುಸೂಚಿತ ಬುಡಕಟ್ಟು * ಎಂದು ಮಾನ್ಯ ಮಾಡಲಾಗಿರುವ ಜಾತಿ / ಬುಡಕಟ್ಟಿಗೆ * ಸೇರಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.

- ಸಂವಿಧಾನ (ಅನುಸೂಚಿತ ಜಾತಿಗಳು) ಆದೇಶ, 1950
- ಸಂವಿಧಾನ (ಅನುಸೂಚಿತ ಬುಡಕಟ್ಟುಗಳು) ಆದೇಶ, 1950
- ಸಂವಿಧಾನ (ಅನುಸೂಚಿತ ಜಾತಿ) (ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1950
- ಸಂವಿಧಾನ (ಅನುಸೂಚಿತ ಬುಡಕಟ್ಟುಗಳು) (ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1951

  (ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಪಟ್ಟಿ (ಮಾರ್ಪಾಡು) ಆದೇಶ 1956, ಮುಂಬಯಿ ರಾಜ್ಯ, ಪುನರ್ ರಚನಾ ಅಧಿನಿಯಮ, 1960, ಪಂಜಾಬ್ ರಾಜ್ಯ ಪುನರ್ ರಚನಾ ಅಧಿನಿಯಮ, 1966, ಹಿಮಾಚಲ ಪ್ರದೇಶ ರಾಜ್ಯ ಅಧಿನಿಯಮ 1970 ಮತ್ತು ಈಶಾನ್ಯ ಪ್ರದೇಶಗಳ (ಪುನರ್ ರಚನಾ ಅಧಿನಿಯಮ, 1971ರ ಮೂಲಕ ತಿದ್ದುಪಡಿಯಾದಂತೆ).
- ಸಂವಿಧಾನ (ಜಮ್ಮು ಮತ್ತು ಕಾಶ್ಮೀರ) ಅನುಸೂಚಿತ ಜಾತಿಗಳ ಆದೇಶ, 1956
- ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ತಿದ್ದುಪಡಿ) ಅಧಿನಿಯಮ, 1976ರ ಮೂಲಕ ತಿದ್ದುಪಡಿಯಾದಂತೆ ಸಂವಿಧಾನ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ) ಅನುಸೂಚಿತ ಬುಡಕಟ್ಟುಗಳ ಆದೇಶ, 1959
- ಸಂವಿಧಾನ (ದಾದರ್ ಮತ್ತು ನಗರ ಹವೇಲಿ) ಅನುಸೂಚಿತ ಜಾತಿಗಳ ಆದೇಶ, 1962
- ಸಂವಿಧಾನ (ಪಾಂಡಿಚೆರಿ) ಅನುಸೂಚಿತ ಜಾತಿಗಳ ಆದೇಶ, 1964
- ಸಂವಿಧಾನ (ಅನುಸೂಚಿತ ಬುಡಕಟ್ಟುಗಳ) (ಉತ್ತರ ಪ್ರದೇಶ) ಆದೇಶ, 1967
- ಸಂವಿಧಾನ (ಗೋವಾ, ದಮನ್ ಮತ್ತು ದೀವ್) ಅನುಸೂಚಿತ ಜಾತಿ / ಬುಡಕಟ್ಟುಗಳ ಆದೇಶ, 1988
- ಸಂವಿಧಾನ (ನಾಗಾಲ್ಯಾಂಡ್) ಅನುಸೂಚಿತ ಬುಡಕಟ್ಟುಗಳ ಆದೇಶ

2. ಶ್ರೀ / ಶ್ರೀಮತಿ / ಕುಮಾರಿ * ______________ ಮತ್ತು / ಅಥವಾ ಅವನ*/ಅವಳ* ಕುಟುಂಬವು ______ ರಾಜ್ಯ / ಕೇಂದ್ರಾಡಳಿತ ಪ್ರದೇಶದ ____________ ಜಿಲ್ಲಾ / ವಿಭಾಗದ * ____________ ಗ್ರಾಮ / ಪಟ್ಟಣದ ಸಾಮಾನ್ಯ ನಿವಾಸಿ (ಗಳು).

ಸಹಿ:__________

ತಹಸೀಲ್ದಾರ್ __________

ಸ್ಥಳ:

ಪದನಾಮ

ದಿನಾಂಕ:

ಕಛೇರಿಯ ಮೊಹರಿನೊಂದಿಗೆ

ರಾಜ್ಯ / ಕೇಂದ್ರಾಡಳಿತ ಪ್ರದೇಶ*

* ಅನ್ವಯವಾಗದಿರುವ ಪದಗಳನ್ನು ದಯವಿಟ್ಟು ಬಿಟ್ಟುಬಿಡಿ / ಹೊಡೆದು ಹಾಕಿ.

ಸೂಚನೆ:– ಇಲ್ಲಿ ಉಪಯೋಗಿಸಿದ " ಸಾಮಾನ್ಯ ನಿವಾಸಿಗಳು " ಎಂಬ ಪದಾವಳಿಯು ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1950 ರ 20ನೇ ಪ್ರಕರಣದಲ್ಲಿರುವ ಅರ್ಥವನ್ನೇ ಹೊಂದಿರುತ್ತದೆ.

ಭಾರತ ಸರ್ಕಾರದ ಪತ್ರ ಸಂಖ್ಯೆ:ಬಿಸಿ 12028/2/78 ಎಸ್‌ಸಿಟಿ – 1 ಗೃಹಮಂತ್ರಾಲಯದ ಅನುಸಾರವಾಗಿ, ಅಂಥ ಪ್ರಮಾಣ ಪತ್ರಗಳನ್ನು ನೀಡಲು ಸಕ್ಷಮವಾಗಿರುವುದಕ್ಕಾಗಿ, ಭಾರತ ಸರ್ಕಾರದ (ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ) ಪತ್ರ ಸಂಖ್ಯೆ: 13–2–74 ಇಎಸ್‌ಟಿ (ಎಸ್‌ಸಿಟಿ) ದಿನಾಂಕ 5ನೇ ಆಗಸ್ಟ್ 1975 ರಲ್ಲಿ ನಮೂದಿಸಿದ ಪ್ರಾಧಿಕಾರಿಯು, ರಾಷ್ಟ್ರಪತಿಗಳು ಸಂಬಂಧಪಟ್ಟ ಆದೇಶದ ಅಧಿಸೂಚನೆಯನ್ನು ಹೊರಡಿಸಿದ ಸಮಯದಲ್ಲಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯು, ತನ್ನ ಖಾಯಂ ವಾಸ ಸ್ಥಳವನ್ನು ಹೊಂದಿದ್ದ ಸ್ಥಳಕ್ಕೆ ಸೇರಿದವರೊಬ್ಬರಾಗಿರತಕ್ಕದ್ದು. ಅದೇ ರೀತಿಯಲ್ಲಿ, ಒಂದು ತಾಲ್ಲೂಕಿನ ರೆವಿನ್ಯೂ ಪ್ರಾಧಿಕಾರಿಯು ಇನ್ನೊಂದು ತಾಲ್ಲೂಕಿಗೆ ಸೇರಿದ ವ್ಯಕ್ತಿಗಳಿಗೆ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ನೀಡಲು ಸಕ್ಷಮ ಪ್ರಾಧಿಕಾರಿಯಾಗುವುದಿಲ್ಲ.

(ಪ್ರವರ್ಗ–1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)

ನಮೂನೆ – ಇ

(ನಿಯಮ 3ಎ (2) (3) ನ್ನು ನೋಡಿ)

ಹಿಂದುಳಿದ ವರ್ಗ (ಪ್ರವರ್ಗ–1)ಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೀಡುವ ಪ್ರಮಾಣ ಪತ್ರ

__________________ ಗ್ರಾಮ / ಪಟ್ಟಣ / ನಗರದ ನಿವಾಸಿಯಾದ ಶ್ರೀ / ಶ್ರೀಮತಿ __________________ ಇವರ ಮಗ /ಮಗಳು/ಪತಿ/ಪತ್ನಿಯಾದ ಶ್ರೀ / ಶ್ರೀಮತಿ ____________ ಇವರು ಹಿಂದುಳಿದ ವರ್ಗಗಳ (ಪ್ರವರ್ಗ) ____________ ಜಾತಿಯ ____________ ಉಪಜಾತಿಗೆ ಸೇರಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.

ಸ್ಥಳ :

ದಿನಾಂಕ:

ತಹಸೀಲ್ದಾರರು

______ ತಾಲ್ಲೂಕು

ಕಛೇರಿಯ ಮೊಹರು.

(ಪ್ರವರ್ಗ–2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)

ನಮೂನೆ – ಎಫ್

(ನಿಯಮ 3ಎ (2) (3) ನ್ನು ನೋಡಿ)

ಪ್ರವರ್ಗ–1 ರ ಹೊರತಾಗಿ, ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೀಡುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರ

____________________ರಲ್ಲಿ ವಾಸವಾಗಿರುವ ಶ್ರೀ / ಶ್ರೀಮತಿ ____________________ ಇವರ ಮಗ/ಮಗಳು/ಪತಿ/ಪತ್ನಿಯಾದ, ಶ್ರೀ / ಶ್ರೀಮತಿ / ಕುಮಾರಿ__________ ಇವರು ಮತ್ತು ಆತನ / ಅವಳ ತಂದೆ ತಾಯಿ/ಪೋಷಕರು/ಪತ್ನಿ / ಪತಿಯು, ಸರ್ಕಾರಿ ಆದೇಶಗಳ ಸಂಖ್ಯೆ:ಎಸ್‌ಡಬ್ಲೂಡಿ 225 ಬಿಸಿಎ 2000 ದಿನಾಂಕ:30–03–2002 ರಲ್ಲಿ ನಿರ್ದಿಷ್ಟ ಪಡಿಸಿದ ಮೇಲುಸ್ತರದ (ಕ್ರೀಮಿ ಲೇಯರ್) ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು :

ಅಭ್ಯರ್ಥಿಯಾಗಲಿ ಅಥವಾ ಅತನ / ಆಕೆಯ ತಂದೆ ತಾಯಿ / ಪೋಷಕರಾಗಲಿ / ಪತ್ನಿ / ಪತಿಯಾಗಲಿ, ಸರ್ಕಾರದ ಸೇವೆಯಲ್ಲಿ 1ನೇ ದರ್ಜೆಯ ಅಥವಾ 2ನೇ ದರ್ಜೆಯ ಅಧಿಕಾರಿ– ಯಾಗಿಲ್ಲವೆಂದು ;

ಅಥವಾ

ಸಾರ್ವಜನಿಕ ವಲಯ ಉದ್ಯಮದಲ್ಲಿ ತತ್ಸಮಾನದ ಹುದ್ದೆಯನ್ನು ಹೊಂದಿರುವುದಿಲ್ಲ ;

ಅಥವಾ

ಖಾಸಗಿ ನಿಯೋಜಕರ ಕೈಕೆಳಗೆ, 2ನೇ ದರ್ಜೆಯ ಅಧಿಕಾರಿಯ ಸಂಬಳಕ್ಕಿಂತ (ವೇತನ ಶ್ರೇಣಿ ₹6000–12000/– ಪ್ರಾರಂಭಿಕ ಹಂತ) ಕಡಿಮೆಯಿಲ್ಲದ ಸಂಬಳವನ್ನು ಪಡೆಯುವ ನೌಕರನಾಗಿಲ್ಲವೆಂದು ;

ಅಥವಾ

ಆತನ / ಆಕೆಯ ತಂದೆ ತಾಯಿ/ಪೋಷಕರು/ಪತ್ನಿ / ಪತಿಯ ಆದಾಯವೂ ಎರಡು ಲಕ್ಷ ಮೀರಿರುವುದಿಲ್ಲವೆಂದು ;

ಅಥವಾ

ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961 ರಲ್ಲಿ ನಿಗದಿಪಡಿಸಿರುವಂತೆ ಆತನ / ಆಕೆಯ ತಂದೆ ತಾಯಿ/ಪೋಷಕರು/ಪತ್ನಿ / ಪತಿಯು ಮಾರಾಟ ತೆರಿಗೆದಾರನಲ್ಲ ಅಥವಾ ಆತನ / ಆಕೆಯ ತಂದೆ ತಾಯಿ/ಪೋಷಕ/ಪತ್ನಿ / ಪತಿಯು ಅಥವಾ ಇವರಿಬ್ಬರೂ 10 ಯುನಿಟ್‌ಗಿಂತ ಹೆಚ್ಚಿನ ಕೃಷಿ ಭೂಮಿ ಅಥವಾ 25 ಎಕರೆಗಳಿಗಿಂತ ಹೆಚ್ಚಿನ ಪ್ಲಾಂಟೇಷನ್ ಭೂಮಿಯನ್ನು ಹೊಂದಿರುವುದಿಲ್ಲವೆಂದು ಪ್ರಮಾಣೀಕರಿಸಲಾಗಿದೆ. ಸರ್ಕಾರಿ ಆದೇಶ ಸಂಖ್ಯೆ: ಎಸ್‌ಡಬ್ಲೂಡಿ 225 ಬಿಸಿಎ 2000 ದಿನಾಂಕ:30–03–2002 ರ ಅನ್ವಯ ಶ್ರೀ / ಶ್ರೀಮತಿ / ಕುಮಾರಿ ____________________ ಇವರು ________ ಜಾತಿಗೆ ______ ಸೇರಿದ ಉಪಜಾತಿಯವರಾಗಿದ್ದು ಸರ್ಕಾರಿ ಆದೇಶ ಸಂಖ್ಯೆ: ಎಸ್‌ಡಬ್ಲೂಡಿ 225 ಬಿಸಿಎ 2000 ದಿನಾಂಕ:30–03–2002 ರ ಅನ್ವಯ ಹಿಂದುಳಿದ ವರ್ಗಗಳ ಪ್ರವರ್ಗ __________ (2ಎ, 2ಬಿ, 3ಎ, 3ಬಿ) ಸೇರಿರುತ್ತಾರೆ.

ಸ್ಥಳ : ತಹಸೀಲ್ದಾರರು

ದಿನಾಂಕ: ________ ತಾಲ್ಲೂಕು

ಕಛೇರಿಯ ಮೊಹರು.

ಸರ್ಕಾರದ ಸುತ್ತೋಲೆ ಸಂಖ್ಯೆ:ಸಿಆಸುಇ 44 ಸೆನೆನಿ 2001, ದಿನಾಂಕ:27-07-2001

ನಮೂನೆ-3

ಯೋಜನೆಗಳಿಂದ ನಿರ್ವಸಿತರಾದ ಕುಟುಂಬದ ಅಭ್ಯರ್ಥಿ

ಶ್ರೀ/ಶ್ರೀಮತಿ .... ಎಂಬುವವರ ಮಗ/ ಮಗಳು/ ಪತಿ/ ಪತ್ನಿ/ ಶ್ರೀ/ಶ್ರೀಮತಿ/ಕುಮಾರಿ .... ಜಿಲ್ಲೆ .... ತಾಲ್ಲೂಕು ಗ್ರಾಮದಲ್ಲಿ .... ವಾಸವಾಗಿರುವ ಇವರು : ಇವರ ಕುಟುಂಬದವರ ಅವಲಂಬಿತರಾಗಿದ್ದ ಈ ಕೆಳಕಂಡ ಆಸ್ತಿಯನ್ನು .... ಯೋಜನೆಗಾಗಿ .... ಇಸವಿಯಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಈ ಮೂಲಕ ಪ್ರಮಾಣೀಕರಿಸಿದೆ:-

ಅ) * * ವಾಸಿಸುವ ಮನೆ ಮತ್ತು ತಾವು ಅವಲಂಭಿತರಾಗಿದ್ದ ಅವರ ಕೃಷಿ ಭೂಮಿಯ ಅರ್ಧದಷ್ಟು

ಆ) * * ಯೋಜನೆಗೆ ಮೊದಲು ಭೂಮಿಯನ್ನು ಹೊಂದಿರದ: ಯೋಜನೆಯಿಂದ ತಾವು ವಾಸಿಸುವ ಮನೆ:

ಇ) * * ತಾವು ಅವಲಂಬಿತರಾಗಿದ್ದ ತಮ್ಮ ಕೃಷಿ ಭೂಮಿಯ ಅರ್ಧದಷ್ಟು ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿ:

ಈ) * * ಇತರ ಇನ್ನಾವುದೇ ಪ್ರಕರಣದಲ್ಲಿ ಯೋಜನೆಯಿಂದ ನಿರ್ವಸಿತರಾದವರು.

ಸ್ಥಳ :

ದಿನಾಂಕ : ತಹಶೀಲ್ದಾರ್

ತಾಲ್ಲೂಕು

ಕಛೇರಿಯ ಮೊಹರು

ಕರ್ನಾಟಕ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ:ಸಿಆಸುಇ 115 ಸೆನೆನಿ 2005, ದಿನಾಂಕ:19-11-2005

CERTIFICATE FOR THE PERSONS WITH DISABILITIES

This is to certify that Sri/ Smt / Kum .... son/ wife/ daughter of Shri.. Age .... old, male / female, Registration No.. is a case of .... He/ She is physically disabled/ visual disabled/ speech & hearing disabled and has .... % (.................................. percent) permanent (physical impairment, visual impairment, speech & hearing impairment) in relation of his/ her ....

Note:

1. This condition is progressive/ non-progressive/ likely to improve/ not likely to improve.*

2. Re-assessment is not recommended/ is recommended after a period of .... months/ years.*

* Strike out which is not applicable.

(Recent Attested

Photograph showing

the disability

affixed here)

Sd/-	Sd/-	Sd/-
(Doctor)	(Doctor)	(Doctor)
(Seal)	(Seal)	(Seal)

Countersigned by the

Medical Superintendent CMO/ Head

of Hospital (with seal)

Signature / Thumb impression

of the disabled person.

PR - 56

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೭	ಬೆಂಗಳೂರು, ಗುರುವಾರ, ಮಾರ್ಚ್ ೨೨, ೨೦೧೨ (ಚೈತ್ರ ೨, ಶಕ ವರ್ಷ ೧೯೩೩)	ಸಂಚಿಕೆ ೧೨

ಭಾಗ-೬

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

ಮಹಾನಗರ ಪಾಲಿಕೆ ಕಾರ್ಯಾಲಯ, ದಾವಣಗೆರೆ.

ಪ್ರಕಟಣೆ

ಕ್ರಮ. ಸಂ/ದಾಮನಪಾ/ಆರೋಗ್ಯ ಶಾಖೆ/ಉದ್ದಿಮೆ.ಪ/ವಹಿ-01/2011-2012 ದಿನಾಂಕ: 06-03-2012

(ಕರ್ನಾಟಕ ಪಾಲಿಕೆಗಳ ಅಧಿನಿಯಮ 1976ರ ಪ್ರಕರಣ 353 ಅನುಸೂಚಿ- X ರ ಪ್ರಕಾರ)

ಕರ್ನಾಟಕ ಪಾಲಿಕೆಗಳ ಅಧಿನಿಯಮ 1976ರ ಪ್ರಕರಣ 353ರ ಅನುಸೂಚಿ – **X** ಹಾಗೂ ಈ ಕೆಳಗಿನಂತೆ ಹೆಸರಿಸಿರುವ ವ್ಯಾಪಾರ ಉದ್ದಿಮೆ, ದಾಸ್ತಾನು, ತಯಾರಿಕೆ, ವಗೈರೆಗಳಲ್ಲಿದ್ದಂತೆ. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ನಡೆಸಲು ಪರವಾನಿಗೆ ಶುಲ್ಕವನು (ಟ್ರೇಡ್ ಲೈಸನ್ಸ್ ಫೀ) ಪರಿಷ್ಕರಿಸಿ ಕರ್ನಾಟಕ ರಾಜ್ಯ ಪತ್ರ ದಿನಾಂಕ: 15-12-2011 ರಲ್ಲಿ ಸಾರ್ವಜನಿಕ ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಲು 3 ದಿನಗಳ ಕಾಲಾವಕಾಶವನ್ನು ನೀಡಲಾಗಿದ್ದು ಯಾವುದೇ ಆಕ್ಷೇಪಣೆಗಳು ಬಾರದೇ ಇರುವುದರಿಂದ ಅಂತಿಮವಾಗಿ ದಿನಾಂಕ: 01-04-2012ನೆ ಸಾಲಿನಿಂದ (2012-2013ನೇ ಸಾಲಿನಿಂದ) ಜಾರಿಗೆ ತರಲು ತೀರ್ಮಾನಿಸಿದೆ. ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಉದ್ದಿಮೆಗ ಪರವಾನಿಗೆ ಶುಲ್ಕ (ಫೀ) ಗಳನ್ನು ಈ ಕೆಳಗಿನಂತೆ ವಿಧಿಸಲಾಗಿದೆ.

ಆವರಣಗಳನ್ನು ಉಪಯೋಗಿಸತಕ್ಕುದಲ್ಲವೋ ಆ ಉದ್ದೇಶಗಳು ಪರಿಷ್ಕೃತ ಪರವಾನಿಗೆ ಶುಲ್ಕ

ಅ.ನಂ	ಉದ್ದಿಮೆ ಹೆಸರು	ವಿವರಣೆ	ಪರಿಷ್ಕೃತ ಪರವಾನಿಗೆ ಶುಲ್ಕ
1	2	3	5
1	ಇಂಗಾಲಾಮ್ಲ ಮಿಶ್ರಿತ ನೀರು	ತಯಾರಿಸುವುದು.	600
2	ಅಲುಮಿನಿಯಮ್	ತಯಾರಿಸುವುದು.	2000
		ದಾಸ್ತಾನು ಮಾಡುವುದು	1500
		ಮಾರುವುದು	1000
3	ಮದ್ದು ಗುಂಡು/ ಸ್ಫೋಟಕ / ಸಿಡಿಮದ್ದು	ತಯಾರಿಸುವುದು.	2000
		ದಾಸ್ತಾನು ಮಾಡುವುದು	1000
		ಮಾರುವುದು	1000

ಅ.ನಂ	ಉದ್ದಿಮೆ ಹೆಸರು	ವಿವರಣೆ	ಪರಿಷ್ಕೃತ ಪರವಾನಿಗೆ ಶುಲ್ಕ
1	2	3	5
4	ಅಡಿಕೆಗಳು	ನೀರಿನಲ್ಲಿ ನೆನೆ ಹಾಕುವುದು	600
		ಮಾರಾಟ	600
		ಖರೀದಿ/ದಲಾಲಿ ಅಂಗಡಿ	1000
5	ಹಿಟ್ಟಿನಿಂದ ಮಾಡಲಾದ ವಸ್ತುಗಳು	ಸಿದ್ದಪಡಿಸುವುದು	600
		ಮಾರಾಟ/ದಾಸ್ತಾನು	500
6	ಬೂದಿ	ದಾಸ್ತಾನು ಮಾಡುವುದು	500
		ಸಿದ್ದಪಡಿಸುವುದು/ತಯಾರಿಸುವುದು	500
		ರಾಶಿ ಹಾಕುವುದು/ಪಲ್ಲಟಗೊಳಿಸುವುದು	500
7	ಶ್ರವಣದ ಕ್ಯಾಸೆಟ್ / ವಿಡಿಯೋ (Audio /CD, Cassette)/	ದಾಖಲಿಸುವುದು/ದಾಸ್ತಾನು/ಮಾರಾಟ ಮಾಡುವುದು.	500
8	ಮೋಟಾರು ಕಾರಿನ ಎಣ್ಣೆ ಮತ್ತು ಕೀಲೆಣ್ಣೆ	ಬೆರೆಸುವುದು/ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	1000
9	ಮೋಟಾರು ಕಾರಿನ ಬಿಡಿ ಭಾಗ	ತಯಾರಿಸುವುದು.	3000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	1000
10	ಟೈರ್ ಮತ್ತು ಟ್ಯೂಬ್	ತಯಾರಿಸುವುದು.	3000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು./ರಿಮೋಲ್ಡ	1000
11	ಬಿದಿರುಗಳು	ಬಾಡಿಗೆಗಾಗಿ ದಾಸ್ತಾನು ಮಾಡುವುದು.	600
		ಮಾರಾಟ/ಬಿದಿರಿನ ಸಾಮಗ್ರಿ ತಯಾರಿಸುವುದು.	600
12	ರಕ್ತ	ದಾಸ್ತಾನು ಮಾಡುವುದು/ ಸಿದ್ದಪಡಿಸುವುದು	500
13	ಪುಸ್ತಕ	ತಯಾರಿಸುವುದು.	500
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	500
14	ಎಲುಬುಗಳು	ದಾಸ್ತಾನು ಮಾಡುವುದು/ ಸಿದ್ದಪಡಿಸುವುದು	600
15	ಇಟ್ಟಿಗೆಗಳು	ತಯಾರಿಸುವುದು.	2000
16	ಕಟ್ಟಡ ಸಾಮಗ್ರಿಗಳು	ತಯಾರಿಸುವುದು.	1000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	1000
17	ಕರ್ಪೂರ	ತಯಾರಿಸುವುದು / ಮಾರಾಟ ಮಾಡುವುದು.	500
18	ಮೇಣದ ಬತ್ತಿಗಳು	ತಯಾರಿಸುವುದು / ಮಾರಾಟ ಮಾಡುವುದು.	500
19	ಜಮಕಾನೆಗಳು	ತಯಾರಿಸುವುದು / ಮಾರಾಟ ಮಾಡುವುದು.	500
20	ಗೋಡಂಬಿ ಮತ್ತು ಅದರ ಮಧ್ಯ ಭಾಗ	ತಯಾರಿಸುವುದು / ಮಾರಾಟ ಮಾಡುವುದು.	500
21	ಪಶು ಆಹಾರಗಳು	ಯಾವುದೇ ಕಾರ್ಯ ವಿಧಾನದಿಂದ ಪ್ಯಾಕಿಂಗ್ ಮಾಡುವುದು/ಸಿದ್ದಪಡಿಸುವುದು	1000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	1000

ಅ.ನಂ	ಉದ್ದಿಮೆ ಹೆಸರು	ವಿವರಣೆ	ಪರಿಷ್ಕೃತ ಪರವಾನಿಗೆ ಶುಲ್ಕ
1	2	3	5
22	ಕರುಳು ಹುರಿ	ಯಾವುದೇ ಕಾರ್ಯ ವಿಧಾನದಿಂದ ಪ್ಯಾಕಿಂಗ್ ಮಾಡುವುದು/ ಸಿದ್ದಪಡಿಸುವುದು	500
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	500
23	ಸಿಮೆಂಟು	ತಯಾರಿಸುವುದು/ಸಿದ್ದಪಡಿಸುವುದು	5000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	1000
24	ಇದ್ದಿಲು	ರಾಶಿ ಹಾಕುವುದು/ಶೋಧಿಸುವುದು/ದಾಸ್ತಾನು ಮಾಡುವುದು.	500
25	ರಾಸಾಯನಿಕ ತಯಾರಿಕೆಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	1000
26	ಮೆಣಸಿನಕಾಯಿ	ಯಂತ್ರ ಸಾಮಗ್ರಿಯ ಮೂಲಕ ಅರೆಯುವುದು.	600
27	ಮೆಣಸಿನಕಾಯಿ (ಒಣ)	ಸಗಟು/ಚಿಲ್ಲರೆ ಮಾರುವುದು/ಸಗಟು ವ್ಯಾಪಾರಕ್ಕಾಗಿ ದಾಸ್ತಾನು ಮಾಡುವುದು.	600
28	ಕ್ಲೋರೇಟ್ ಮಿಶ್ರಣ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	600
29	ಕಿಟ್ಟಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	600
30	ಬಟ್ಟೆ	ಬಣ್ಣ ಹಾಕುವುದು	500
31	ಕಲ್ಲಿದ್ದಲು	ರಾಶಿ ಹಾಕುವುದು/ಶೋಧಿಸುವುದು/ದಾಸ್ತಾನು ಮಾಡುವುದು.	1000
32	ತೆಂಗಿನ ನಾರು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
33	ತೆಂಗಿನ ಸಿಪ್ಪೆಗಳು ಮತ್ತು ಕ್ಯಾಡ್ಜಾನ್ ಎಲೆಗಳು	ಒದ್ದೆ ಮಾಡುವುದು	500
34	ತೆಂಗಿನ ಚಿಪ್ಪು	ಶೇಖರಣೆ ಮಾಡುವುದು/ಮಾರಾಟ ಮಾಡುವುದು.	500
35	ಕಾಫಿ	ಸಂಸ್ಕರಣೆ ಮಾಡುವುದು,ಪುಡಿ ಮಾಡುವುದು, ಪ್ಯಾಕಿಂಗ್ ಮಾಡುವುದು, ದಾಸ್ತಾನು ಮಾಡುವುದು, ಮಾರುವುದು,	500
36	ತೆಂಗಿನ ನಾರಿನ ಹುರಿ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
37	ಸಾಂಬಾರ ಪದಾರ್ಥಗಳು	ತಯಾರಿಸುವುದು/ಮಾರುವುದು	600
38	ದಹ್ಯ ಸಾಮಗ್ರಿ	ದಹ್ಯಗಳನ್ನು ದಾಸ್ತಾನು ಮಾಡುವುದು/ ಮನುಷ್ಯರ ಬಳಕೆಗಾಗಿ ಬೇಯಿಸುವುದು, ಸಿದ್ದಪಡಿಸುವುದು,	600
39	ಮಿಠಾಯಿ ಕಸಬು	ಮನುಷ್ಯರ ಬಳಕೆಗಾಗಿ ಬೇಯಿಸುವುದು, ಸಿದ್ದಪಡಿಸುವುದು, ದಾಸ್ತಾನು ಮಾಡುವುದು.	1000
40	ಕೊಬ್ಬರಿ	ತಯಾರಿಸುವುದು /ದಾಸ್ತಾನು ಮಾಡುವುದು.	600
41	ಹತ್ತಿ, ಹತ್ತಿಕಸ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	600

ಅ.ನಂ	ಉದ್ದಿಮೆ ಹೆಸರು	ವಿವರಣೆ	ಪರಿಷ್ಕೃತ ಪರವಾನಿಗೆ ಶುಲ್ಕ
1	2	3	5
42	ಪಶುವಿನ ಸೆಗಣಿಯ ಬೆರಣಿ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
43	ಪಿಂಗಾಣಿ ಸಾಮಾನು	ತಯಾರಿಸುವುದು.	600
		ಶೇಖರಿಸುವುದು.	600
		ಮಾರುವುದು	800
44	ಊಟಕ್ಕೆ ಬಳಸುವ ಸಾಧನಗಳು	ತಯಾರಿಸುವುದು,ಶೇಖರಿಸುವುದು, ಸಿದ್ದಪಡಿಸುವುದು	500
45	ಸೈಕಲ್	ತಯಾರಿಸುವುದು,ಶೇಖರಿಸುವುದು, ಸಿದ್ದಪಡಿಸುವುದು	1000
46	ಬಣ್ಣದ ಸಾಮಗ್ರಿಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	1000
47	ಮೊಟ್ಟೆ	ಶೇಖರಿಸುವುದು. ಮಾರುವುದು	500
48	ವಿದ್ಯುಚ್ಛಕ್ತಿಯ ಸಲಕರಣೆಗಳು	ತಯಾರಿಸುವುದು	5000
		ದಾಸ್ತಾನು/ಮಾರಾಟ ಮಾಡುವುದು.	1000
49	ಬಹು ಶೀಘ್ರವಾಗಿಸಿದ್ದಮಾಡಿಕೊಡುವ ಆಹಾರ	ಸಿದ್ದಪಡಿಸುವುದು/ಮಾರುವುದು	1200
50	ನಾರು	ಶೇಖರಿಸುವುದು. ಮಾರುವುದು	500
51	ಕೊಬ್ಬು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
52	ಫಿನ್ಸ್	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
53	ಉರುವಲು ಸೌಧೆ	ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	500
54	ಬಿರುಸು ಬಾಣಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	1000
55	ಮೀನು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
56	ಮೀನೆಣ್ಣೆ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
57	ಅಗಸೆ ನಾರು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
58	ಮಾಂಸ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	1000
59	ಹಿಟ್ಟು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು	1000
		ಸಿದ್ದಪಡಿಸುವುದು ತಯಾರಿಸುವುದು.	2000
60	ಹೂವುಗಳು	ದಾಸ್ತಾನು ಮಾಡುವುದು / ಸಂಸ್ಕರಣೆ / ಮಾರಾಟ ಮಾಡುವುದು.	500
61	ಹಿಮಗಟ್ಟಿದ ಆಹಾರ	ದಾಸ್ತಾನು ಮಾಡುವುದು / ಸಂಸ್ಕರಣೆ / ಮಾರಾಟ ಮಾಡುವುದು.	1000
62	ಇಂಧನ	ಯಾವುದೇ ಕೈಗಾರಿಕಾ ಉದ್ದೇಶಕ್ಕಾಗಿ ಉಪಯೋಗಿಸುವುದು.	1000

ಅ.ನಂ	ಉದ್ದಿಮೆ ಹೆಸರು	ವಿವರಣೆ	ಪರಿಷ್ಕೃತ ಪರವಾನಿಗೆ ಶುಲ್ಕ
1	2	3	5
63	ಪಾದರಸದ ಸಿಡಿ ಲವಣ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
64	ಹಣ್ಣುಗಳು	ದಾಸ್ತಾನು / ಮಾರಾಟ ಮಾಡುವುದು.	1000
65	ಪೀಠೋಪಕರಣಗಳು	ಮಾರಾಟ ಮಾಡುವುದು/ ಬಾಡಿಗೆ ಕೊಡುವುದು/ತಯಾರಿಸುವುದು /ದಾಸ್ತಾನು ಮಾಡುವುದು.	1000
66	ಅನಿಲ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	1000
67	ತುಪ್ಪ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
68	ಧಾನ್ಯ	ದಾಸ್ತಾನು / ಮಾರಾಟ ಮಾಡುವುದು.	1000
69	ಕಾಳು	ಯಂತ್ರ ಸಾಮಗ್ರಿಯ ಮೂಲಕ ಹೊಟ್ಟು ತೆಗೆಯುವುದು	1000
70	ಹುಲ್ಲು / ಒಣಹುಲ್ಲು	ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	500
71	ನೆಲಗಡಲೆ ಕಾಯಿ	ದಾಸ್ತಾನು / ಮಾರಾಟ ಮಾಡುವುದು.	500
72	ಸಿಡಿಹತ್ತಿ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
73	ಗೋಣಿ ಚೀಲ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	600
74	ಕೂದಲು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
75	ಕಬ್ಬಿಣದ ಸಾಮಾನು	ತಯಾರಿಸುವುದು /ದಾಸ್ತಾನು ಮಾಡುವುದು/ಮಾರಾಟ ಮಾಡುವುದು.	1000
76	ಸಣಬು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
77	ಚರ್ಮಗಳು (Hides)	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	1000
78	ಬಳೆಗಳು (Hoofs)	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
79	ಕೊಂಬುಗಳು (Horns)	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
80	ನಕಲಿ ಚಿನ್ನ	ತಯಾರಿಸುವುದು/ ದಾಸ್ತಾನು ಮಾಡುವುದು/ಮಾರಾಟ ಮಾಡುವುದು.	500
81	ಬೆಲ್ಲ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು/ ಸಗಟಾಗಿ ಮಾರಾಟ ಮಾಡುವುದು.	600
82	ಆಭರಣಗಳು	ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	1000
		ಶುದ್ದೀಕರಣ/ ತಯಾರಿಸುವುದು	500
83	ಕಾಚಿ	ತಯಾರಿಸುವುದು.	500

ಅ.ಸಂ	ಉದ್ದಿಮೆ ಹೆಸರು	ವಿವರಣೆ	ಪರಿಷ್ಕೃತ ಪರವಾನಿಗೆ ಶುಲ್ಕ
1	2	3	5
84	ಅರಗು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
85	ಸುಣ್ಣ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	600
86	ಸುಣ್ಣದಕಲ್ಲುಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	600
87	ಗೊಬ್ಬರ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು./ ಮಾರಾಟ ಮಾಡುವುದು.	1000
88	ಯಂತ್ರಗಳು	ಯಾವುದೇ ಔದ್ಯಮಿಕ ಉದ್ದೇಶಕ್ಕಾಗಿ ಉಪಯೋಗಿಸುವುದು /ತಯಾರಿಕೆ	2000
		ಮಾರಾಟ/ ಬಾಡಿಗೆ.	1000
89	ಅಮೃತ ಶಿಲೆಗಳು	ತಯಾರಿಸುವುದು / ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	1500
90	ಬೆಂಕಿ ಕಡ್ಡಿಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	2000
91	ಔಷದ	ತಯಾರಿಸುವುದು	5000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	1000
92	ಲೋಹ (ಜಲ್ಲಿ ಕಲ್ಲು) ಜಜ್ಜುವಯಂತ್ರ	ಕಾರ್ಯನಿರತವಾಗಿರುವುದು.	2000
93	ಲೋಹಗಳು(ಅಮೂಲ್ಯ ಲೋಹಗಳು ಒಳಗೊಂಡಿರುವುದು) /ಕಾರ್ಖಾನೆ	ಪೆಟ್ಟು ಕೊಡುವುದು, ಬೇರ್ಪಡಿಸುವುದು, ಚಚ್ಚುವುದು, ಅಚ್ಚುಮಾಡುವುದು. ಇತ್ಯಾದಿ	2000
94	ಹಾಲು ಮತ್ತು ಹಾಲಿನ ಉತ್ಪನ್ನಗಳು	ತಯಾರಿಸುವುದು	2000
		ಮಾರಾಟ/ ದಾಸ್ತಾನು ಮಾಡುವುದು.	500
95	ಮೊಸಾಯಿಕ್	ತಯಾರಿಸುವುದು / ಮೆರಗು ಹಾಕುವುದು/ ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	1000
96	ಮೋಟರ್ ಕಾರು	ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	2000
		ಪರೀಕ್ಷಿಸುವುದು	1000
		ಬಣ್ಣ ಲೇಪಿಸುವುದು/ದುರಸ್ತಿ ಮಾಡುವುದು.	500
97	ಮೋಟರ್ ಕಾರು ವಿದ್ಯುತ್ ಸಲಕರಣೆಗಳು	ಉತ್ಪಾದಿಸುವುದು,	2000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500
98	ಮೋಟರ್ ಕಾರ್ ಬಿಡಿ ಭಾಗಗಳು ಮತ್ತು ಯಂತ್ರಭಾಗಗಳು	ಉತ್ಪಾದಿಸುವುದು,	2000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	1000
99	ಧ್ವನಿವರ್ದಕ	ಉತ್ಪಾದಿಸುವುದು, ದಾಸ್ತಾನು ಮಾಡುವುದು, ಎರವಲು ಕೊಡುವುದು, ಮಾರಾಟ ಮಾಡುವುದು.	1000

ಅ.ನಂ	ಉದ್ದಿಮೆ ಹೆಸರು	ವಿವರಣೆ	ಪರಿಷ್ಕೃತ ಪರವಾನಿಗೆ ಶುಲ್ಕ
1	2	3	5
100	ನೈಟ್ರೊ ಕಾಂಪೌಡ್	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
101	ನೈಟ್ರೊ ಗ್ಲಿಸರಿನ್	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
102	ನೈಟ್ರೊ ಮಿಶ್ರಣ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
103	ಕೊಳಕು ಮಾಂಸ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	600
104	ಎಣ್ಣೆ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	1000
105	ಕಛೇರಿ ಪರಿಕರಗಳು	ಉತ್ಪಾದಿಸುವುದು, ಪ್ಯಾಕ್ ಮಾಡುವುದು, ದಾಸ್ತಾನು ಮಾಡುವುದು, ಎರವಲು ಕೊಡುವುದು, ಮಾರಾಟ ಮಾಡುವುದು.	500
106	ಕನ್ನಡಕಗಳು	ಉತ್ಪಾದಿಸುವುದು, ದಾಸ್ತಾನು ಮಾಡುವುದು, ಮೆರಗು ಹಾಕುವುದು ಮಾರಾಟ ಮಾಡುವುದು.	1000
107	ಭತ್ತ	ಯಂತ್ರ ಸಾಮಗ್ರಿಗಳ ಮೂಲಕ ಕುದಿಸುವುದು ಅಥವಾ ಹೊಟ್ಟು ತೆಗೆಯುವುದು.	3000
108	ಕಾಗದ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500
109	ಬಾಳೆ ಎಲೆಗಳು	ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500
110	ಕೀಟ ನಾಶಕಗಳು	ಉತ್ಪಾದಿಸುವುದು, ಮಿಶ್ರಣಗೊಳಿಸುವುದು,	5000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	1000
111	ಪೆಟ್ರೋಲಿಯಂ ಉತ್ಪನ್ನಗಳು	ಯಾವುದೇ ಕಾರ್ಯ ವಿಧಾನದ ಮೂಲಕ ಆರು ಗ್ಯಾಲನ್ನುಗಳಿಗೆ ಮೀರದ ಪ್ರಮಾಣಗಳಲ್ಲಿ ದಾಸ್ತಾನು ಮಾಡುವುದು, ಪ್ಯಾಕ್ ಮಾಡುವುದು ಒತ್ತುವುದು, ಸ್ವಚ್ಚಗೊಳಿಸುವುದು, ಸಿದ್ದಪಡಿಸುವುದು/ ತಯಾರಿಸುವುದು.ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	1000
112	ಕಪ್ಪು ರಾಳ	ಉತ್ಪಾದಿಸುವುದು, ಮಿಶ್ರಣಗೊಳಿಸುವುದು, ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500
113	ಕುಂಬಾರಿಕೆ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
114	ಛಾಯಾ ಚಿತ್ರಕ್ಕೆ ಸಂಬಂಧಿಸಿದ ಸಾಮಗ್ರಿಗಳು	ಉತ್ಪಾದಿಸುವುದು, ಸಂಸ್ಕರಿಸುವುದು, ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	1000
115	ಛಾಯಾ ಚಿತ್ರ ಚೌಕಟ್ಟು ಮತ್ತು ತೆಳು ರೇಕನ್ನು ಹೊದಿಸಿ ಪ್ರಕ್ರಿಯೆ	ಉತ್ಪಾದಿಸುವುದು, ಸಿದ್ದಪಡಿಸುವುದು, ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500
116	ಪ್ಲಾಸ್ಟಿಕ್ ಸಾಮಾಗ್ರಿಗಳು	ತಯಾರಿಸುವುದು.	2000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	1000

ಕ್ರ.ಸಂ	ಉದ್ದಿಮೆ ಹೆಸರು	ವಿವರಣೆ	ಪರಿಷ್ಕೃತ ಪರವಾನಿಗೆ ಶುಲ್ಕ
1	2	3	5
117	ರೇಡಿಯೋ	ಉತ್ಪಾದಿಸುವುದು.	5000
		ಜೋಡಿಸುವುದು, ಪರೀಕ್ಷಿಸುವುದು./ದುರಸ್ತಿ ಮಾಡುವುದು, ಮಾರಾಟ ಮಾಡುವುದು.	500
118	ರಾಳ (ಕರ್ಪೂರ ರಾಳವನ್ನೊಳಗೊಂಡ)	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	500
119	ರಿಫ್ರಿಜರೇಟರ್	ದಾಸ್ತಾನು /ದುರಸ್ತಿ ಮಾಡುವುದು, ಮಾರಾಟ ಮಾಡುವುದು.	1000
120	ರೋಜ್ ವಾಟರ್	ಉತ್ಪಾದಿಸುವುದು/ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500
121	ರಬ್ಬರ್ ಪದಾರ್ಥಗಳು	ಉತ್ಪಾದಿಸುವುದು/ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	1000
122	ರಬ್ಬರ್ ಸ್ಟಾಂಪ್‌ಗಳು	ಉತ್ಪಾದಿಸುವುದು/ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500
123	ನೆಲ ಹಾಸುಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ಧಪಡಿಸುವುದು ತಯಾರಿಸುವುದು.	1000
124	ಸ್ಯಾಗೋ	ಉತ್ಪಾದಿಸುವುದು, / ಬಟ್ಟಿಯಿಳಿಸುವುದು.	500
125	ಪೆಟ್ಲುಪ್ಪು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	500
126	ಸ್ಯಾನಿಟರಿ ಮತ್ತು ಪ್ಲಂಬಿಂಗ್ ಸಾಮಗ್ರಿಗಳು	ಉತ್ಪಾದಿಸುವುದು,	2000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	1000
127	ಸೀಗೆಕಾಯಿ	ಯಂತ್ರ ಸಾಮಗ್ರಿಯಿಂದ ಪುಡಿ ಮಾಡುವುದು.	500
128	ಶೆಲ್ಲಾರ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	500
129	ರೇಷ್ಮೆ ದಾರಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ಧಪಡಿಸುವುದು ತಯಾರಿಸುವುದು.	600
130	ಸಾಬೂನು	ಯಾವುದೇ ಕಾರ್ಯ ವಿಧಾನದ ಮೂಲಕ ತಯಾರಿಸುವುದು.	2000
131	ಮಾದಕವಲ್ಲದ ಪಾನೀಯ	ಉತ್ಪಾದಿಸುವುದು, ದಾಸ್ತಾನು ಮಾಡುವುದು,	3000
		ಮಾರಾಟ ಮಾಡುವುದು.	1000
132	ಮಧ್ಯಸಾರ	ಯಾವುದೇ ಕಾರ್ಯ ವಿಧಾನದ ಮೂಲಕ ತಯಾರಿಸುವುದು.	5000
133	ತುಕ್ಕು ಹಿಡಿಯದ ಉಕ್ಕು	ಉತ್ಪಾದಿಸುವುದು,	2000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	1000
134	ಹೊಲಿಗೆ ಸಾಮಗ್ರಿಗಳು	ಉತ್ಪಾದಿಸುವುದು,	1000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500
135	ಪಾನೀಯ ಸೇವನೆಯ ಕೊಳವೆ (straw)	ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500
136	ಸಕ್ಕರೆ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು	2000
		ಸಿದ್ಧಪಡಿಸುವುದು ತಯಾರಿಸುವುದು.	5000

ಅ.ನಂ	ಉದ್ದಿಮೆ ಹೆಸರು	ವಿವರಣೆ	ಪರಿಷ್ಕೃತ ಪರವಾನಿಗೆ ಶುಲ್ಕ
1	2	3	5
137	ಷುಗರ್ ಕ್ಯಾಂಡಿ(ಮಿಠಾಯಿ)/, ಸ್ವೀಟ್ ಮೀಟ್	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	1000
138	ಗಂಧಕ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
139	ಸುರ್ಕಿ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
140	ಚರಬಿ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
141	ಡಾಂಬರು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	1000
142	ಚಹಾ	ಸಂಸ್ಕರಿಸುವುದು, ಪ್ಯಾಕ್ ಮಾಡುವುದು, ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500
143	ಟೆಲಿವಿಷನ್. ವಿ.ಸಿ.ಪಿ., ವಿ.ಸಿ.ಆರ್.	ದಾಸ್ತಾನು ಮಾಡುವುದು, ಮಾರಾಟ ಮಾಡುವುದು,	2000
		ಎರವಲು ಕೊಡುವುದು, ದುರಸ್ತಿಗೊಳಿಸುವುದು.	500
144	ಚಾವಣಿ ಸಾಮಗ್ರಿ	ಮಾರಾಟ ಮಾಡುವುದು, ದಾಸ್ತಾನು ಮಾಡುವುದು.	1000
145	ತ್ರಿಚಕ್ರ ವಾಹನಗಳು ಮತ್ತು ದ್ವಿಚಕ್ರ ವಾಹನಗಳು	ಉತ್ಪಾದಿಸುವುದು,	5000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	2000
		ಪರೀಕ್ಷಿಸುವುದು, ದುರಸ್ತಿ ಮಾಡುವುದು.	500
146	ಹೆಂಚುಗಳು	ತಯಾರಿಸುವುದು.	5000
147	ಚೌಬೀನೆ	ಮಾರಾಟ ಮಾಡುವುದು, / ದಾಸ್ತಾನು ಮಾಡುವುದು.	500
148	ಹೊಗೆಸೊಪ್ಪು(ನಶ್ಯ, ಚುಟ್ಟಾಗಳು, ಸಿಗರೇಟುಗಳು, ಮತ್ತು ಬೀಡಿಗಳನ್ನೊಳಗೊಂಡು)	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
149	ಟರ್ಪೆಂಟೈನ್	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	1000
150	ಅಪ್‌ಹೋಲ್ಸ್ಟರ ಸಾಮಗ್ರಿಗಳು	ಉತ್ಪಾದಿಸುವುದು/ದಾಸ್ತಾನು ಮಾಡುವುದು. ಮಾರಾಟ ಮಾಡುವುದು.	500
151	ಗಡಿಯಾರ	ಉತ್ಪಾದಿಸುವುದು,	5000
		ದಾಸ್ತಾನು ಮಾಡುವುದು. ಮಾರಾಟ ಮಾಡುವುದು.	1000
		ದುರಸ್ತಿ ಮಾಡುವುದು.	500
152	ಕೆತ್ತನೆ ಕೆಲಸ	ಉತ್ಪಾದಿಸುವುದು. ಮೆರಗು ಕೊಡುವುದು,ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500
153	ಉಣ್ಣೆ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು, ಬಣ್ಣ ಹಾಕುವುದು ಅಥವಾ ಒಣಗಿಸುವುದು.	500
154	ನೂಲು	ಬಣ್ಣ ಹಾಕುವುದು.	500

ಉದ್ದಿಮೆ, ವ್ಯಾಪಾರದ ಪರವಾನಿಗೆಗಳ (ಟ್ರೇಡ್ ಲೈಸನ್ಸ್) ಹೆಚ್ಚುವರಿ ಸೇರ್ಪಡೆ ಹಾಗು ದರಗಳ ಕರಡು ಪಟ್ಟಿ.

1	ಬೇಕರಿ	ತಯಾರಿಕಾ ಘಟಕ ಸಣ್ಣದು	1000
		ತಯಾರಿಕಾ ಘಟಕ ದೊಡ್ಡದು	3000
2	ಬೇಕರಿ ಮಾರಾಟ	2000 ಚದರ್ ಅಡಿ ಕಿಂತ ಹೆಚ್ಚಿಗೆ ಜಾಗೆ	2000
		1000 ರಿಂದ 2000 ಚದರ್ ಅಡಿ ವರೆಗಿನ ಜಾಗೆ	1500
		500 ರಿಂದ 1000 ಚದರ್ ಅಡಿ ವರೆಗಿನ ಜಾಗೆ.	1200
		500 ಚದರ್ ಅಡಿ ಕಿಂತ ಕಡಿಮೆ ಜಾಗೆ	800
3	ಹೋಟಲ್	2000 ಚದರ್ ಅಡಿ ಕಿಂತ ಹೆಚ್ಚಿಗೆ ಜಾಗೆ	3000
		1000 ರಿಂದ 2000 ಚದರ್ ಅಡಿ ವರೆಗಿನ ಜಾಗೆ	2000
		500 ರಿಂದ 1000 ಚದರ್ ಅಡಿ ವರೆಗಿನ ಜಾಗೆ.	1500
		500 ಚದರ್ ಅಡಿ ಕಿಂತ ಕಡಿಮೆ ಜಾಗೆ	1000
		ಬೆಣ್ಣೆ ದೋಸೆ ಹೋಟಲ್	1200
		ಕ್ಯಾಟರಿಂಗ್ ಆಫೀಸ್	500
		ದಾಬಾ ಹೋಟೆಲ್	1000
		ಟೀ ಸ್ಟಾಲ್ ಕಾಫಿ ಬಾರ್	500
		ಖಾರಾ ಮಂಡಕ್ಕಿ ಅಂಗಡಿ	500
		ಚಾಟ್ ಸೆಂಟರ್(ಪಾನಿಪೂರಿ,ಹಾಟ್ ಚಿಪ್ಸ್ ಇತ್ಯಾದಿ)	1000
4	ತಂಪು ಪಾನೀಯ ಅಂಗಡಿ ಜ್ಯೂಸ್ ಸೆಂಟರ್	ತಂಪು ಪಾನೀಯ ಅಂಗಡಿ ಜ್ಯೂಸ್ ಸೆಂಟರ್	1000
		ಕಬ್ಬಿನ ಗಾಣ (ರಸ ತಯಾರಿಕೆ)	500
5	ಮಿನಿರಲ್ ವಾಟರ್	ಮಿನಿರಲ್ ವಾಟರ್ ತಯಾರಿಕೆ	5000
		ಮಿನಿರಲ್ ವಾಟರ್ ಸಗಟು ಮಾರಾಟ	1000
6	ಬಾರ್ ಮತ್ತು ರೆಸ್ಟೋರೆಂಟ್	ಬಾರ್ ಮತ್ತು ರೆಸ್ಟೋರೆಂಟ್	3000
7	ಬ್ರಾಂಡಿಶಾಪ್ ವೈನ್ ಶಾಪ್	ಬ್ರಾಂಡಿಶಾಪ್ ವೈನ್ ಶಾಪ್	2000
8	ವಸತಿ ಗೃಹಗಳಿಗೆ (ಲಾಡ್ಜ)	1 ರಿಂದ 20 ಗ್ರಾಹಕ ಸೌಕರ್ಯವುಳ್ಳವು(ರೂಂ)	2000
		1 ರಿಂದ 40 ಗ್ರಾಹಕ ಸೌಕರ್ಯವುಳ್ಳವು(ರೂಂ)	3500
		40 ಮೇಲ್ಪಟ್ಟು ಗ್ರಾಹಕ ಸೌಕರ್ಯವುಳ್ಳವು(ರೂಂ)	5000
9	ಐಸ್ ಫ್ಯಾಕ್ಟರಿ	ದೊಡ್ಡ ಪ್ರಮಾಣ	3000
		ಸಣ್ಣ ಪ್ರಮಾಣ	2000
10	ಎಲ್ಲಾ ತರಹೆ ಧಾನ್ಯ ಮತ್ತು ಬೀಜಗಳನ್ನು ಹುರಿಯುವುದು		500
11	ಹೇರ್ ಡ್ರೆಸಿಂಗ್ ಸಲೂನ್ ಅಥವಾ ಕ್ಷೌರದ ಅಂಗಡಿ		1000
12	ಬ್ಯೂಟಿ ಪಾರ್ಲರ್‌ಗಳು	ಗಂಡಸರು/ ಹೆಂಗಸರು	1000
13	ಲಾಂಡ್ರಿ ಅಂಗಡಿ		500

14	ಕಾರ್ಖಾನೆಗಳು	ಕಾರ್ಖಾನೆಗಳು	5000
		ಸಣ್ಣ ಕೈಗಾರಿಕೆಗಳು	3000
		ಗುಡಿ ಕೈಗಾರಿಕೆಗಳು	1000
15	ಪಾದರಕ್ಷೆಗಳ ಅಂಗಡಿಗಳು ಅಥವಾ ಚರ್ಮದಿಂದ ತಯಾರಿಸಿದ ಸಾಮಾನುಗಳ ಅಂಗಡಿಗಳು	1) ಶೋ ರೂಂಗಳು ಹಾಗೂ ದೊಡ್ಡ ಅಂಗಡಿಗಳು	1500
		2) ಸಣ್ಣ ಅಂಗಡಿಗಳು	1000
16	ಚಪ್ಪಲಿ ದುರಸ್ತಿ ಸಣ್ಣ ಅಂಗಡಿಗಳು ಲಿಡ್‌ಕರ್ ಶೆಡ್‌ಗಳು ಸೇರಿದಂತೆ	ಚಪ್ಪಲಿ ದುರಸ್ತಿ ಸಣ್ಣ ಅಂಗಡಿಗಳು ಲಿಡ್‌ಕರ್ ಶೆಡ್‌ಗಳು ಸೇರಿದಂತೆ	500
17	ಕಸಾಯಿಖಾನೆ	ಕಸಾಯಿಖಾನೆ ಲೈಸನ್ಸ್ ಫೀ	2000
18	ಮಾಂಸದ ಅಂಗಡಿ	ಕುರಿಯ ಮತ್ತು ಮೇಕೆ	1000
		ದನದ ಮಾಂಸದ ಅಂಗಡಿ	1000
		ಮೀನು ಮಾರಾಟದ ಅಂಗಡಿ	500
		ಕೋಳಿ ಮಾಂಸದ ಅಂಗಡಿ	500
		ಹಂದಿ ಮಾಂಸದ ಅಂಗಡಿ	500
19	ತರಕಾರಿ ಅಥವಾ ಕಾಯಿಪಲ್ಯಗಳ ಮಾರಾಟ ಸಗಟು ವ್ಯಾಪಾರ / ಚಿಲ್ಲರೆ ವ್ಯಾಪಾರ	ತರಕಾರಿ ಅಥವಾ ಕಾಯಿಪಲ್ಯಗಳ ಮಾರಾಟ ಸಗಟು ವ್ಯಾಪಾರ ಚಿಲ್ಲರೆ ವ್ಯಾಪಾರ	500
20	ಮುದ್ರಣಾಲಯ	1) ಕಲ್ಲಚ್ಚು ಮುದ್ರಣಾಲಯ	500
		2) ಆಫ್ ಸೆಟ್ ಮುದ್ರಣಾಲಯ	1000
		3) ಸ್ಕ್ರೀನ್ ಪ್ರಿಂಟಿಂಗ್	500
21	ವಾಹನಗಳ ಸರ್ವೀಸ್ ಸ್ಟೇಷನ್		1000
22	ವಾಹನಗಳ ದುರಸ್ತಿ ಗ್ಯಾರೇಜ್	ದ್ವಿಚಕ್ರ ವಾಹನ	500
		ಮೂರು ಚಕ್ರ ಅಥವಾ ನಾಲ್ಕು ಚಕ್ರಗಳ	800
		ಟ್ರ್ಯಾಕ್ಟರ್	1000
		ಭಾರಿ ವಾಹನ	1500
		ಹೊಸ ವಾಹನಗಳ ಮಾರಾಟ ಸೇವೆ (ಶೋ ರೂಂಗಳೂ)	3000
		ವಾಲ್ಕನೈಜಿಂಗ್ ವರ್ಕ್ಸ್	500
		ಟ್ರ್ಯಾಕ್ಟರ್ ಟ್ರಾಲಿಗಳ ತಯಾರಿಕೆ/ದುರಸ್ಥಿ	2000
		ಲಾರಿ ಬಸ್‌ಗಳ ಬಾಡಿ ನಿರ್ಮಾಣ/ದುರಸ್ಥಿ	2000
		ಕಾರ್ ಟಿಂಕರ್ ವರ್ಕ್ಸ್ / ಸ್ಪ್ರೇ ಪೆಂಟಿಂಗ್	800
		ಸೈಕಲ್‌ಗಳ ದುರಸ್ತಿ /ಬಾಡಿಗೆ ಕೊಡುವ ಅಂಗಡಿ	500
23	ವಿದ್ಯುತ್ ಮೋಟಾರು	ಮೋಟಾರುಗಳ / ಬಿಡಿಭಾಗಗಳ ಮಾರಾಟ	1000
24	ತಾಮ್ರ ಕೆಲಸ ಮಾಡುವುದು	ತಾಮ್ರ ಕೆಲಸ ಮಾಡುವುದು	
		1) ಸಣ್ಣ ಪ್ರಮಾಣ	500
		2) ದೊಡ್ಡ ಪ್ರಮಾಣ	1000

25	ಫೋಟೋಗ್ರಾಫಿ ಸ್ಟುಡಿಯೋ/ವೀಡಿಯೋ ಕವರೇಜ್		800
26	ಕಲರ್ ಲ್ಯಾಬ್‌ಗಳು		1500
27	ಎಲೆಕ್ಟ್ರಾನಿಕ್ಸ್ ಸಾಮಾಗ್ರಿ	ಎಲೆಕ್ಟ್ರಾನಿಕ್ಸ್ ಸಾಮಾಗ್ರಿಗಳ ಮಾರಾಟ	1000
		ದುರಸ್ತಿ	500
28	ಕಂಪ್ಯೂಟರ್	ಬಿಡಿ ಭಾಗಗಳ ಮಾರಾಟ	1500
		ದುರಸ್ತಿ /ಸೇವೆ	1000
29	ಸಾಮಿಲ್	ಯಂತ್ರ ಅಥವಾ ವಿದ್ಯುತ್ ಶಕ್ತಿಯಿಂದ ದಿಮ್ಮಿ ಅಥವಾ ಮರ ಕೊಯ್ಯುವುದು ಅಥವಾ ಕತ್ತರಿಸುವುದು	2000
		ಮರದ ಪ್ಲೇನಿಂಗ್ & ಟರ್ನಿಂಗ್ ಮಷಿನ್‌ಗಳು	1500
30	ಬಡಗಿ ಕೆಲಸ		500
31	ವಿದ್ಯುತ್ ಉಪಕರಣ	ವಿದ್ಯುತ್ ಉಪಕರಣಗಳ ಮಾರಾಟ	1000
		ವಿದ್ಯುತ್ ಉಪಕರಣಗಳ ದುರಸ್ಥಿ	500
32	ಬಟ್ಟೆ ಅಂಗಡಿ / ರೆಡಿಮೇಡ್ ಬಟ್ಟೆ ಅಂಗಡಿ	3000 ಚದರ್‌ಅಡಿ ಕಿಂತ ಹೆಚ್ಚಿಗೆ ಜಾಗೆ	5000
		2000–3000 ಚದರ್‌ಅಡಿ ವರೆಗಿನ ಜಾಗೆ	2500
		1000–2000 ಚದರ್‌ಅಡಿ ವರೆಗಿನ ಜಾಗೆ	2000
		500–1000 ಚದರ್‌ಅಡಿ ವರೆಗಿನ ಜಾಗೆ	1500
		500 ಚದರ್‌ಅಡಿ ಕಿಂತ ಕಡಿಮೆ ಜಾಗೆ	1000
33	ರೆಡಿಮೇಡ್ ಬಟ್ಟೆ ತಯಾರಿಕೆ ಘಟಕ	ರೆಡಿಮೇಡ್ ಬಟ್ಟೆ ತಯಾರಿಕೆ ಘಟಕ (2000 ಚದರ್ ಅಡಿ ಕಿಂತ ಹೆಚ್ಚಿಗೆ)	3000
		ರೆಡಿಮೇಡ್ ಬಟ್ಟೆ ತಯಾರಿಕೆ ಘಟಕ (2000 ಚದರ್ ಅಡಿ ಕಿಂತ ಕಡಿಮೆ)	2000
34	ದವಸಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಬೀಜ, ಹಿಟ್ಟು, ಮೆಣಸಿನಕಾಯಿ ಇಂಗು ಮುಂತಾದ ದಿನಸಿ ಸಾಮಾಗ್ರಿಗಳು ಒಳಗೊಂಡಂತೆ	ಅ) ಕಿರಾಣಿ ವ್ಯಾಪಾರ (ಹೋಲ್ ಸೇಲ್)	1000
		ಆ) ಕಿರಾಣಿ ವ್ಯಾಪಾರ (ರೀಟೇಲ್)	800
		ಇ) ಕಿರಾಣಿ ವ್ಯಾಪಾರ (ಸಣ್ಣ ಅಂಗಡಿಗಳು)	500
		ಈ) ಸೂಪರ್ ಮರ್ಕೆಟಗಳು	2000
		ಉ) ಅಡಿಗೆ ಎಣ್ಣೆ ಮಾರಾಟದ ಅಂಗಡಿ ಸಗಟು/ ಚಿಲ್ಲರೆ	1000
		ಊ) ಅಕ್ಕಿ ವ್ಯಾಪಾರ ಸಗಟು/ ಚಿಲ್ಲರೆ	1000
35	ಪಾನ್ ಬೀಡಾ, ಬೀಡಿ ಸಿಗರೇಟು ಹಾಗೂ ಇನ್ನಿತರೆ ಸಣ್ಣ ಪುಟ್ಟ ಅಂಗಡಿಗಳು		500

36	ಲೋಹಪಾತ್ರೆಗಳು (ಸ್ಟೀಲ್. ಹಿತ್ತಾಳೆ. ತಾಮ್ರ. ಕಂಚು. ಅಲ್ಯುಮಿನಿಯಂ ಇನ್ನಿತರೆ) ಮನೆಬಳಕೆಗೆ ಉಪಯೋಗಿಸುವ ಸಾಮಾಗ್ರಿಗಳ ಶೇಖರಣೆ ಹಾಗೂ ಮಾರಾಟ	ಅ) ಹೋಲ್‌ಸೇಲ್ / ಶೋ ರೂಂ	1500
		ಆ) ರೀಟೆಲ್	1000
37	ಗುಜರಿ ಅಂಗಡಿ	ಗುಜರಿ ಅಂಗಡಿ	1000
38	ಆಸ್ಪತ್ರೆ	ನರ್ಸಿಂಗ್ ಹೋಂ	5000
		ಕ್ಲಿನಿಕ್	1000
		ಕ್ಲಿನಿಕ್ ಲ್ಯಾಬೋರೇಟರಿಗಳು	2000
		ಎಕ್ಸರೇ. ಅಲ್ಟ್ರಾಸೌಂಡ್ ಹಾಗೂ ಸಿಟಿ ಸ್ಕ್ಯಾನಿಂಗ್ ಸೆಂಟರ್	3000
39	ಅ) ಪಶು ಔಷಧಿ ಅಂಗಡಿಗಳು ಸಗಟು/ ಚಿಲ್ಲರೆ	ಅ) ಪಶು ಔಷಧಿ ಅಂಗಡಿಗಳು ಸಗಟು/ ಚಿಲ್ಲರೆ	1000
40	ಸ್ಟೇಷನರಿ	ಸ್ಟೇಷನರಿ ಅಂಗಡಿಗಳು ಸಗಟು	1500
		ಸ್ಟೇಷನರಿ ಅಂಗಡಿಗಳು ಚಿಲ್ಲರೆ	800
		ಗ್ರೀಟಿಂಗ್ಸ್ ಸೆಂಟರ್‌ಗಳು	500
		ಗಿಫ್ಟ್ ಸೆಂಟರ್‌ಗಳು	1000
		ಬಳೆಗಳ ಅಂಗಡಿ(ಬ್ಯಾಂಗಲ್ ಸ್ಟೋರ್ಸ್) ಸಗಟು	1500
		ಬಳೆಗಳ ಅಂಗಡಿ(ಬ್ಯಾಂಗಲ್ ಸ್ಟೋರ್ಸ್) ಚಿಲ್ಲರೆ	500
41	ಸರಕು ಸಾಗಿಣೆ	ಸರಕು ಸಾಗಿಣೆ ಬುಕ್ಕಿಂಗ್ ಆಫೀಸು	1000
		ಸರಕು ಸಾಗಿಣೆ ಗೋಡಾನು	3000
42	ಬಸ್/ಪ್ರಯಾಣಿಕರ ಬುಕ್ಕಿಂಗ್ ಆಫೀಸು	ಬಸ್/ಪ್ರಯಾಣಿಕರ ಬುಕ್ಕಿಂಗ್ ಆಫೀಸು	1000
43	ಡ್ರೈವಿಂಗ್ ಸ್ಕೂಲ್‌ಗಳು		1000
44	ಆಟೋ ಕನ್ಸಲ್ಟೆಂಟ್‌ಗಳು		500
45	ಹಣಕಾಸು ಸಂಸ್ಥೆಗಳು/ಫೈನಾನ್ಸ್‌ಗಳು (ಬ್ಯಾಂಕ್ ಗಳನ್ನು ಹೊರತುಪಡಿಸಿ)	ಹಣಕಾಸು ಸಂಸ್ಥೆಗಳು/ಫೈನಾನ್ಸ್‌ಗಳು (ಬ್ಯಾಂಕ್ ಗಳನ್ನು ಹೊರತುಪಡಿಸಿ)	1000
46	ಎಸ್.ಟಿ.ಡಿ /ಐ.ಎಸ್.ಡಿ / ಫ್ಯಾಕ್ಸ್ ಅಂಗಡಿಗಳು		500
47	ಜೆರಾಕ್ಸ್ , ಟೈಪಿಂಗ್. ಡಿಟಿಪಿ ಸೆಂಟರ್‌ಗಳು		500
48	ವ್ಯಾಪಾರಿ ಮೇಳಗಳು/ಫನ್-ಫೇರ್ ಶಾಪ್ ಗಳು		3000
49	ಇಂಟರ್ ನೆಟ್ & ಬ್ರೂಸಿಂಗ್ ಸೆಂಟರ್‌ಗಳು		1000

50	ಕಂಪ್ಯೂಟರ್ ಗೇಮ್ಸ್ ಸೆಂಟರ್‌ಗಳು		1000
51	ಮೋಬೈಲ್	ಮೋಬೈಲ್ ಮಾರಾಟ / ಸೇವೆಗಳು	1000
		ಮೋಬೈಲ್ ಸಿಮ್ ಮಾರಾಟ & ಸೇವೆಗಳು (ಗ್ರಾಹಕರ ಸೇವಾ ಕೇಂದ್ರಗಳು)	2000
52	ರೇಡಿಯಂ ಸ್ಟಿಕರ್ ಕಟಿಂಗ್ ಅಂಗಡಿಗಳು		500
53	ಅಕ್ಕಿ ಬೇಳೆ ರುಬ್ಬುವ ಯಂತ್ರಗಳು	ಅಕ್ಕಿ ಬೇಳೆ ರುಬ್ಬುವ ಯಂತ್ರಗಳು	500
54	ಮಂಡಕ್ಕಿ ಭಟ್ಟಿಗಳು		500
55	ಒಳಾಂಗಣ ಆಟದ ಚಟುವಟಿಕೆಗಳು		1000
56	ಖಾಸಗಿ ಈಜು ಕೊಳಗಳು		2000
57	ಹ್ಯಾಂಡಲೂಮ್ಸ್ ಹೌಸ್		500
58	ಕೋರಿಯರ್ ಸರ್ವಿಸ್‌ಗಳು		500
59	ಕಂಪ್ಯೂಟರ್ ಏಜುಕೇಷನ್ ಇನ್ಸಟ್ಯೂಟ್‌ಗಳು		1000
60	ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಗಳು		1000
61	ಕಲ್ಯಾಣ ಮಂಟಪಗಳು	ಹವಾ ನಿಯಂತ್ರಿತ	10000
		ದೊಡ್ಡದು	5000
		ಸಣ್ಣದು	3000
		ಕಾನ್ಫರೆನ್ಸ ಹಾಲ್‌ಗಳು (ಸಭಾಂಗಣಗಳು)	1000
62	ಪೇಯಿಂಗ್ ಗೆಸ್ಟ್ ಹೌಸ್‌ಗಳು		1000
63	ದಲಾಲಿ ಅಂಗಡಿಗಳು		1000
64	ಹತ್ತಿ,ಗೋವಿನ ಜೋಳ, ಜೋಳ, ಭತ್ತ ಕಾಳು-ಕಡಿ ಖರೀದಿ ಅಂಗಡಿಗಳು		1000
65	ತೂಕ ಮತ್ತು ಅಳತೆ	ವೇ ಬ್ರಿಡ್ಜ್ (ಭಾರೀ ತೂಕ ತೂಗುವ ಯಂತ್ರಗಳು)	1000
		ಅಳತೆ ಮತ್ತು ತೂಕದ ಸಾಮಗ್ರಿಗಳ ಮಾರಾಟದ ಅಂಗಡಿಗಳು	500
66	ಬೀಜ ಸಂಸ್ಕರಣೆ	ಬೀಜ ಸಂಸ್ಕರಣೆ	1000
67	ದೇಶಿಯ ಔಷಧಿಗಳ ಮಾರಾಟ	ದೇಶಿಯ ಔಷಧಿಗಳ ಮಾರಾಟ	500
68	ವೈದ್ಯಕೀಯ/ವೈಜ್ಞಾನಿಕ ಉಪಕರಣಗಳ ಮಾರಾಟ (ಸೈಟಿಫಿಕ್ ಸಪ್ಲಾಯರ್ಸ್)		1000
69	ಗ್ಲಾಸ್ & ಪೈವುಡ್	ಮಾರಾಟ	1000
		ವರ್ಕ್ಸ	500
70	ವ್ಯವಸಾಯ ಉಪಕರಣಗಳ ತಯಾರಿಕೆ / ಮಾರಾಟ		1500
71	ಬೋರ್ ವೆಲ್ ಏಜನ್ಸಿಗಳು	ಬೋರ್ ವೆಲ್ ಏಜನ್ಸಿಗಳು	1000
72	ಸೋಲಾರ್ ಉಪಕರಣಗಳ ಮಾರಾಟ & ಸೇವೆ	ಸೋಲಾರ್ ಉಪಕರಣಗಳ ಮಾರಾಟ & ಸೇವೆ	1000

73	ಶೇರ್ ಬ್ರೂಕರ್ಸ್ ಆಫೀಸ್	ಶೇರ್ ಬ್ರೂಕರ್ಸ್ ಆಫೀಸ್	1000
74	ಖಾಜಾ, ಬಟನ್ಸ್ & ಸ್ಟಿಚಿಂಗ್ ಅಂಗಡಿ	ಖಾಜಾ, ಬಟನ್ಸ್ & ಸ್ಟಿಚಿಂಗ್ ಅಂಗಡಿ	500
75	ಸಾಕು ಪ್ರಾಣಿ, ಪಕ್ಷಿಗಳು & ಅಕ್ವೇರಿಯಂ ಮಾರಾಟದ ಅಂಗಡಿ	ಸಾಕು ಪ್ರಾಣಿ, ಪಕ್ಷಿಗಳು & ಅಕ್ವೇರಿಯಂ ಮಾರಾಟದ ಅಂಗಡಿ	500
76	ಉದ್ದಿಮೆಗಳಿಗೆ ಸಂಭಂದಿಸಿದಂತೆ ಕಛೇರಿಗಳು	ಉದ್ದಿಮೆಗಳಿಗೆ ಸಂಭಂದಿಸಿದಂತೆ ಕಛೇರಿಗಳು	1000
77	ಚಿತ್ರ ಮಂದಿರ		5000
78	ವಿಡಿಯೋ ಥಿಯೇಟರ್		2000
	ಹೆಚ್ಚುವರಿ ಸೇರ್ಪಡೆಗಳು		
1	ಶಾಮಿಯಾನದ ಅಂಗಡಿ	ಶಾಮಿಯಾನದ ಅಂಗಡಿ	800
2	ಶ್ಯಾವಿಗೆ ಯಂತ್ರ	ಶ್ಯಾವಿಗೆ ಯಂತ್ರ	500
3	ಫ್ಲೆಕ್ಸ್ ಬೋರ್ಡ ಪ್ರಿಂಟಿಂಗ್	ಫ್ಲೆಕ್ಸ್ ಬೋರ್ಡ ಪ್ರಿಂಟಿಂಗ್	1000
4	ಅಕ್ರಲಿಕ್ಸ್	ಅಕ್ರಲಿಕ್ಸ್	500
5	ಕುಷನ್ ವರ್ಕ್ಸ	ಕುಷನ್ ವರ್ಕ್ಸ	600
6	ಟೈಲರಿಂಗ್ ಅಂಗಡಿ	ಟೈಲರಿಂಗ್ ಅಂಗಡಿ	500
7	ಅವಲಕ್ಕಿ-ಮಂಡಕ್ಕಿ ವ್ಯಾಪಾರ	ಅವಲಕ್ಕಿ-ಮಂಡಕ್ಕಿ ವ್ಯಾಪಾರ	800

ಅಶ್ವಶಕ್ತಿಯನ್ನು ಅಳವಡಿಸಿಕೊಂಡು ನಡೆಸುವ ಉದ್ದಿಮೆಗೆ ಲೈಸನ್ಸ್ ಫೀ ಜೊತೆಗೆ ಅಶ್ವಶಕ್ತಿಗೆ (ಹೆಚ್. ಪಿ) ಅನುಗುಣವಾಗಿ ಫೀ ದರ ನಿಗದಿ

1	1. ಹೆಚ್ ಪಿ ಯಿಂದ 5 ಹೆಚ್ ಪಿ ಯಂತ್ರವನ್ನು ಅಳವಡಿಸಿಕೊಂಡು ಯಾವುದೇ ವಿಧವಾದ ಉದ್ದಿಮೆ ನಡೆಸಲು	300
2	5 ಹೆಚ್ ಪಿ ಯಿಂದ 10 ಹೆಚ್ ಪಿ ಯಂತ್ರವನ್ನು ಅಳವಡಿಸಿಕೊಂಡು ಯಾವುದೇ ವಿಧವಾದ ಉದ್ದಿಮೆ ನಡೆಸಲು	400
3	10 ಹೆಚ್ ಪಿ ಯಿಂದ 20 ಹೆಚ್ ಪಿ ಯಂತ್ರವನ್ನು ಅಳವಡಿಸಿಕೊಂಡು ಯಾವುದೇ ವಿಧವಾದ ಉದ್ದಿಮೆ ನಡೆಸಲು	500
4	20 ಹೆಚ್ ಪಿ ಯಿಂದ 30 ಹೆಚ್ ಪಿ ಯಂತ್ರವನ್ನು ಅಳವಡಿಸಿಕೊಂಡು ಯಾವುದೇ ವಿಧವಾದ ಉದ್ದಿಮೆ ನಡೆಸಲು	600
5	30 ಹೆಚ್.ಪಿ.ಯಿಂದ ಮೇಲ್ಪಟ್ಟು ಹೆಚ್.ಪಿ.ಯಂತ್ರವನ್ನು ಅಳವಡಿಸಿಕೊಂಡು ನಡೆಸುವ ಉದ್ದಿಮೆಗೆ ಪ್ರತಿ ಹೆಚ್. ಪಿ. ಗೆ	50

ನಿಬಂಧನೆಗಳು

1 ಅಂಗಡಿ ಉದ್ದಿಮೆಗಳ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಬರೆಯಿಸಬೇಕು.

2. ಆಯುಕ್ತರು ಮಹಾನಗರ ಪಾಲಿಕೆಯ ಇವರಿಂದ ಪರವಾನಿಗೆ ಪಡೆಯದೇ ದಾವಣಗೆರೆ ಪಾಲಿಕೆಯ ಸರಹದ್ಧಿನಲ್ಲಿ ಯಾವುದೇ ಉದ್ದೇಶಕ್ಕಾಗಿ ಯಾವುದೇ ವಸ್ತುಗಳನ್ನು ತಯಾರಿಸುವುದು, ಸಂಗ್ರಹಿಸುವುದು, ಮಾರಾಟ ಮಾಡುವುದು ಮಾಡತಕ್ಕದ್ದಲ್ಲ

3. ಪರವಾನಿಗೆ ಅವಧಿಯು ಪ್ರತಿ ವರ್ಷ ಏಪ್ರಿಲ್ ಮೊದಲ ದಿನದಂದು ಪ್ರಾರಂಭವಾಗಿ ಮಾರ್ಚ್ ಕೊನೆಯ ದಿನದಂದು ಕೊನೆಗೊಳ್ಳುತ್ತದೆ ಹಾಗೂ ವರ್ಷದ ಯಾವುದೇ ದಿನಾಂಕದಂದು ಪರವಾನಿಗೆ ಪಡೆದರೂ ಸಹ ಪರವಾನಿಗೆಯ ಅವಧಿಯು ಮಾರ್ಚ್ ತಿಂಗಳ ಕೊನೆಯ ದಿನದಂದು ಕೊನೆಗೊಳ್ಳುವುದು.

4 .ಮೇಲೆ ಸೂಚಿಸಿದ ಯಾವುದೇ ಕಸಬು ಅಥವಾ ವ್ಯಾಪಾರದ ಸಲುವಾಗಿ ಪರವಾನಿಗೆ ಪಡೆಯಲು ಇಚ್ಚಿಸುವವರು 30 ದಿನಗಳ ಮುಂಚಿತವಾಗಿ ನಿರ್ದಿಷ್ಟಪಡಿಸಿದ ಫೀಯೊಂದಿಗೆ ಆಯುಕ್ತರಿಗೆ ಅರ್ಜಿ ಸಲ್ಲಿಸಬೇಕು.

5 ಪರವಾನಿಗೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವವರು ಪ್ರತಿ ವರ್ಷ ಜನೇವರಿ ತಿಂಗಳ 1ನೇ ತಾರೀಖಿನ ಒಳಗಾಗಿ ನಿಗದಿಪಡಿಸಿದ ಫೀಯೊಂದಿಗೆ ಸಂಬಂಧಿಸಿದ ಕಸುಬುಗಳನ್ನು ನಮೂದಿಸಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.

6. ಲೈಸನ್ಸ್ ಅವಧಿ ಮುಗಿದ ನಂತರ ನವೀಕರಣಕ್ಕೆ ಅರ್ಜಿ ಸಲ್ಲಿಸುವವರು ಲೈಸನ್ಸ್ ಶುಲ್ಕದ ಶೇ. 25 ರಷ್ಟು ವಾರ್ಷಿಕ ದಂಡ ಪಾವತಿಸಬೇಕಾಗುತ್ತದೆ. ಹಾಗೂ ಲೈಸನ್ಸ್ ಅವಧಿ ಮುಗಿದ 1 ವರ್ಷದ ನಂತರ ನವೀಕರಣಕ್ಕೆ ಅರ್ಜಿ ಸಲ್ಲಿಸುವವರು ಲೈಸನ್ಸ್ ಶುಲ್ಕದ ಶೇ. 50 ರಷ್ಟು ವಾರ್ಷಿಕ ದಂಡ ಪಾವತಿಸಬೇಕಾಗುತ್ತದೆ.

7. ಪರವಾನಿಗೆ ಪಡೆದವರು ಅವರವರಲ್ಲಿನ ಯಾವತ್ತು ಕಾನೂನುಗಳ. ನಿಯಮಗಳ ಹಾಗೂ ಉಪನಿಯಮಗಳ ಪ್ರಕಾರ ನಡೆಯತಕ್ಕದ್ದು.

8. ಒಮ್ಮೆ ಪಡೆದ ಪರವಾನಿಗೆಯನ್ನು ಯಾವತ್ತೂ ಹಸ್ತಾಂತರಿಸಲು ಅಥವಾ ಬದಲಾಯಿಸಲು ಬರುವುದಿಲ್ಲಾ. ಹಾಗು ಸ್ಥಳ ಬದಲಾವಣೆಗೊಂಡಲ್ಲಿ ಪರವಾನಿಗೆಯು ರದ್ದಾಗುತ್ತದೆ.

9. ಪರವಾನಿಗೆಯನ್ನು ಪಡೆದ ಉದ್ದೇಶಕ್ಕೆ ಅಲ್ಲದೇ ಇತರೆ ಯಾವುದೇ ವಹಿವಾಟುಗಳಿಗೆ ಅನ್ವಯಿಸುವುದಿಲ್ಲಾ.

10. ಉದ್ದಿಮೆದಾರರು ಉದ್ದಿಮೆಯನ್ನು ಮುಕ್ತಾಯಗೊಳಿಸಲು ಇಚ್ಛಿಸಿದಲ್ಲಿ ಅರ್ಜಿಯೊಂದಿಗೆ ತಾವು ಹೊಂದಿರುವ ಪರವಾನಿಗೆಯನ್ನು ಕಛೇರಿಗೆ ಹಿಂದಿರುಗಿಸಿ ಆದೇಶ ಪಡೆದುಕೊಳ್ಳತಕ್ಕದ್ದು.

11. ಉದ್ದಿಮೆ ಪರವಾನಿಗೆಯನ್ನು ಉದ್ದಿಮೆ ನಡೆಸಲು ಮಾತ್ರ ನೀಡಲಾಗಿದೆ ಹೊರತು ಯಾವುದೇ ವ್ಯಾಜ್ಯಗಳಿಗೆ ಭಾಧಿತವಾಗಿರುವುದಿಲ್ಲಾ.

12. ಕಡ್ಡಾಯವಾಗಿ ಪರವಾನಿಗೆಯ ಪ್ರತಿಯನ್ನು ಉದ್ದಿಮೆ ಸ್ಥಳದಲ್ಲಿ ಪ್ರದರ್ಶಿಸತಕ್ಕದ್ದು.

ಆಯುಕ್ತರು

ಪಿ.ಡಿ. 05 ಮಹಾನಗರ ಪಾಲಿಕೆ, ದಾವಣಗೆರೆ

WPP-47

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೭	ಬೆಂಗಳೂರು, ಗುರುವಾರ, ಮಾರ್ಚ್ ೨೨, ೨೦೧೨ (ಚೈತ್ರ ೨, ಶಕ ವರ್ಷ ೧೯೩೩)	ಸಂಚಿಕೆ (

ಭಾಗ-೬

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

ಮಹಾನಗರ ಪಾಲಿಕೆ ಕಾರ್ಯಾಲಯ, ದಾವಣಗೆರೆ.

ಪ್ರಕಟಣೆ

ಕ್ರಮ. ಸಂ/ದಾಮನಪಾ/ಆರೋಗ್ಯ ಶಾಖೆ/ಉದ್ದಿಮೆ.ಪ/ವಹಿ-01/2011-2012 ದಿನಾಂಕ: 06-03-2012

(ಕರ್ನಾಟಕ ಪಾಲಿಕೆಗಳ ಅಧಿನಿಯಮ 1976ರ ಪ್ರಕರಣ 353 ಅನುಸೂಚಿ- X ರ ಪ್ರಕಾರ)

ಕರ್ನಾಟಕ ಪಾಲಿಕೆಗಳ ಅಧಿನಿಯಮ 1976ರ ಪ್ರಕರಣ 353ರ ಅನುಸೂಚಿ – **X** ಹಾಗೂ ಈ ಕೆಳಗಿನಂತೆ ಹೆಸರಿಸಿರುವ ವ್ಯಾಪಾ ಉದ್ದಿಮೆ, ದಾಸ್ತಾನು, ತಯಾರಿಕೆ, ವಗೈರೆಗಳಲ್ಲಿದ್ದಂತೆ, ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ನಡೆಸಲು ಪರವಾನಿಗೆ ಶುಲ್ಕವ (ಟ್ರೇಡ್ ಲೈಸನ್ಸ್ ಫೀ) ಪರಿಷ್ಕರಿಸಿ ಕರ್ನಾಟಕ ರಾಜ್ಯ ಪತ್ರ ದಿನಾಂಕ: 15-12-2011 ರಲ್ಲಿ ಸಾರ್ವಜನಿಕ ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಲು ದಿನಗಳ ಕಾಲಾವಕಾಶವನ್ನು ನೀಡಲಾಗಿದ್ದು ಯಾವುದೇ ಆಕ್ಷೇಪಣೆಗಳು ಬಾರದೇ ಇರುವುದರಿಂದ ಅಂತಿಮವಾಗಿ ದಿನಾಂಕ: 01-04-2012 ಸಾಲಿನಿಂದ (2012-2013ನೇ ಸಾಲಿನಿಂದ) ಜಾರಿಗೆ ತರಲು ತೀರ್ಮಾನಿಸಿದೆ. ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಿಗೆ ಶುಲ್ಕ (ಫೀ) ಗಳನ್ನು ಈ ಕೆಳಗಿನಂತೆ ವಿಧಿಸಲಾಗಿದೆ.

ಆವರಣಗಳನ್ನು ಉಪಯೋಗಿಸತಕ್ಕುದಲ್ಲವೋ ಆ ಉದ್ದೇಶಗಳು ಪರಿಷ್ಕೃತ ಪರವಾನಿಗೆ ಶುಲ್ಕ

ಅ.ನಂ	ಉದ್ದಿಮೆ ಹೆಸರು	ವಿವರಣೆ	ಪರಿಷ್ಕೃತ ಪರವಾನಿಗೆ ಶುಲ್ಕ
1	2	3	5
1	ಇಂಗಾಲಾಮ್ಲ ಮಿಶ್ರಿತ ನೀರು	ತಯಾರಿಸುವುದು.	600
2	ಅಲುಮಿನಿಯಮ್	ತಯಾರಿಸುವುದು.	2000
		ದಾಸ್ತಾನು ಮಾಡುವುದು	1500
		ಮಾರುವುದು	1000
3	ಮದ್ದು ಗುಂಡು/ ಸ್ಫೋಟಕ / ಸಿಡಿಮದ್ದು	ತಯಾರಿಸುವುದು.	2000
		ದಾಸ್ತಾನು ಮಾಡುವುದು	1000
		ಮಾರುವುದು	1000

ಅ.ನಂ	ಉದ್ದಿಮೆ ಹೆಸರು	ವಿವರಣೆ	ಪರಿಷ್ಕೃತ ಪರವಾನಿಗೆ ಶುಲ್ಕ
1	2	3	5
4	ಅಡಿಕೆಗಳು	ನೀರಿನಲ್ಲಿ ನೆನೆ ಹಾಕುವುದು	600
		ಮಾರಾಟ	600
		ಖರೀದಿ/ದಲಾಲಿ ಅಂಗಡಿ	1000
5	ಹಿಟ್ಟಿನಿಂದ ಮಾಡಲಾದ ವಸ್ತುಗಳು	ಸಿದ್ದಪಡಿಸುವುದು	600
		ಮಾರಾಟ/ದಾಸ್ತಾನು	500
6	ಬೂದಿ	ದಾಸ್ತಾನು ಮಾಡುವುದು	500
		ಸಿದ್ದಪಡಿಸುವುದು/ತಯಾರಿಸುವುದು	500
		ರಾಶಿ ಹಾಕುವುದು/ಪಲ್ಲಟಗೊಳಿಸುವುದು	500
7	ಶ್ರವಣದ ಕ್ಯಾಸೆಟ್ / ವಿಡಿಯೋ (Audio /CD, Cassette)/	ದಾಖಲಿಸುವುದು/ದಾಸ್ತಾನು/ಮಾರಾಟ ಮಾಡುವುದು.	500
8	ಮೋಟಾರು ಕಾರಿನ ಎಣ್ಣೆ ಮತ್ತು ಕೀಲೆಣ್ಣೆ	ಬೆರೆಸುವುದು/ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	1000
9	ಮೋಟಾರು ಕಾರಿನ ಬಿಡಿ ಭಾಗ	ತಯಾರಿಸುವುದು.	3000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	1000
10	ಟೈರ್ ಮತ್ತು ಟ್ಯೂಬ್	ತಯಾರಿಸುವುದು.	3000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು./ರಿಮೋಲ್ಡ	1000
11	ಬಿದಿರುಗಳು	ಬಾಡಿಗೆಗಾಗಿ ದಾಸ್ತಾನು ಮಾಡುವುದು.	600
		ಮಾರಾಟ/ಬಿದಿರಿನ ಸಾಮಗ್ರಿ ತಯಾರಿಸುವುದು.	600
12	ರಕ್ತ	ದಾಸ್ತಾನು ಮಾಡುವುದು/ ಸಿದ್ದಪಡಿಸುವುದು	500
13	ಪುಸ್ತಕ	ತಯಾರಿಸುವುದು.	500
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	500
14	ಎಲುಬುಗಳು	ದಾಸ್ತಾನು ಮಾಡುವುದು/ ಸಿದ್ದಪಡಿಸುವುದು	600
15	ಇಟ್ಟಿಗೆಗಳು	ತಯಾರಿಸುವುದು.	2000
16	ಕಟ್ಟಡ ಸಾಮಗ್ರಿಗಳು	ತಯಾರಿಸುವುದು.	1000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	1000
17	ಕರ್ಪೂರ	ತಯಾರಿಸುವುದು / ಮಾರಾಟ ಮಾಡುವುದು.	500
18	ಮೇಣದ ಬತ್ತಿಗಳು	ತಯಾರಿಸುವುದು / ಮಾರಾಟ ಮಾಡುವುದು.	500
19	ಜಮಕಾನೆಗಳು	ತಯಾರಿಸುವುದು / ಮಾರಾಟ ಮಾಡುವುದು.	500
20	ಗೋಡಂಬಿ ಮತ್ತು ಅದರ ಮಧ್ಯ ಭಾಗ	ತಯಾರಿಸುವುದು / ಮಾರಾಟ ಮಾಡುವುದು.	500
21	ಪಶು ಆಹಾರಗಳು	ಯಾವುದೇ ಕಾರ್ಯ ವಿಧಾನದಿಂದ ಪ್ಯಾಕಿಂಗ್ ಮಾಡುವುದು/ಸಿದ್ದಪಡಿಸುವುದು	1000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	1000

ಅ.ನಂ	ಉದ್ದಿಮೆ ಹೆಸರು	ವಿವರಣೆ	ಪರಿಷ್ಕೃತ ಪರವಾನಿಗೆ ಶುಲ್ಕ
1	2	3	5
22	ಕರುಳು ಹುರಿ	ಯಾವುದೇ ಕಾರ್ಯ ವಿಧಾನದಿಂದ ಪ್ಯಾಕಿಂಗ್ ಮಾಡುವುದು/ ಸಿದ್ದಪಡಿಸುವುದು	500
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	500
23	ಸಿಮೆಂಟು	ತಯಾರಿಸುವುದು/ಸಿದ್ದಪಡಿಸುವುದು	5000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	1000
24	ಇದ್ದಿಲು	ರಾಶಿ ಹಾಕುವುದು/ಶೋಧಿಸುವುದು/ದಾಸ್ತಾನು ಮಾಡುವುದು.	500
25	ರಾಸಾಯನಿಕ ತಯಾರಿಕೆಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	1000
26	ಮೆಣಸಿನಕಾಯಿ	ಯಂತ್ರ ಸಾಮಗ್ರಿಯ ಮೂಲಕ ಅರೆಯುವುದು.	600
27	ಮೆಣಸಿನಕಾಯಿ (ಒಣ)	ಸಗಟು/ಚಿಲ್ಲರೆ ಮಾರುವುದು/ಸಗಟು ವ್ಯಾಪಾರಕ್ಕಾಗಿ ದಾಸ್ತಾನು ಮಾಡುವುದು.	600
28	ಕ್ಲೋರೇಟ್ ಮಿಶ್ರಣ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	600
29	ಕಿಟ್ಟಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	600
30	ಬಟ್ಟೆ	ಬಣ್ಣ ಹಾಕುವುದು	500
31	ಕಲ್ಲಿದ್ದಲು	ರಾಶಿ ಹಾಕುವುದು/ಶೋಧಿಸುವುದು/ದಾಸ್ತಾನು ಮಾಡುವುದು.	1000
32	ತೆಂಗಿನ ನಾರು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
33	ತೆಂಗಿನ ಸಿಪ್ಪೆಗಳು ಮತ್ತು ಕ್ಯಾಡ್ ಜಾನ್ ಎಲೆಗಳು	ಒಣ್ದೆ ಮಾಡುವುದು	500
34	ತೆಂಗಿನ ಚಿಪ್ಪು	ಶೇಖರಣೆ ಮಾಡುವುದು/ಮಾರಾಟ ಮಾಡುವುದು.	500
35	ಕಾಫಿ	ಸಂಸ್ಕರಣೆ ಮಾಡುವುದು,ಪುಡಿ ಮಾಡುವುದು, ಪ್ಯಾಕಿಂಗ್ ಮಾಡುವುದು, ದಾಸ್ತಾನು ಮಾಡುವುದು, ಮಾರುವುದು,	500
36	ತೆಂಗಿನ ನಾರಿನ ಹುರಿ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
37	ಸಾಂಬಾರ ಪದಾರ್ಥಗಳು	ತಯಾರಿಸುವುದು/ಮಾರುವುದು	600
38	ದಹ್ಯ ಸಾಮಗ್ರಿ	ದಹ್ಯಗಳನ್ನು ದಾಸ್ತಾನು ಮಾಡುವುದು/ ಮನುಷ್ಯರ ಬಳಕೆಗಾಗಿ ಬೇಯಿಸುವುದು, ಸಿದ್ದಪಡಿಸುವುದು,	600
39	ಮಿಠಾಯಿ ಕಸಬು	ಮನುಷ್ಯರ ಬಳಕೆಗಾಗಿ ಬೇಯಿಸುವುದು, ಸಿದ್ದಪಡಿಸುವುದು, ದಾಸ್ತಾನು ಮಾಡುವುದು.	1000
40	ಕೊಬ್ಬರಿ	ತಯಾರಿಸುವುದು /ದಾಸ್ತಾನು ಮಾಡುವುದು.	600
41	ಹತ್ತಿ, ಹತ್ತಿಕಸ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	600

ಅ.ನಂ	ಉದ್ದಿಮೆ ಹೆಸರು	ವಿವರಣೆ	ಪರಿಷ್ಕೃತ ಪರವಾನಿಗೆ ಶುಲ್ಕ
1	2	3	5
42	ಹಸುವಿನ ಸೆಗಣಿಯ ಬೆರಣಿ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
43	ಪಿಂಗಾಣಿ ಸಾಮಾನು	ತಯಾರಿಸುವುದು.	600
		ಶೇಖರಿಸುವುದು.	600
		ಮಾರುವುದು	800
44	ಊಟಕ್ಕೆ ಬಳಸುವ ಸಾಧನಗಳು	ತಯಾರಿಸುವುದು,ಶೇಖರಿಸುವುದು, ಸಿದ್ದಪಡಿಸುವುದು	500
45	ಸೈಕಲ್	ತಯಾರಿಸುವುದು,ಶೇಖರಿಸುವುದು, ಸಿದ್ದಪಡಿಸುವುದು	1000
46	ಬಣ್ಣದ ಸಾಮಗ್ರಿಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	1000
47	ಮೊಟ್ಟೆ	ಶೇಖರಿಸುವುದು, ಮಾರುವುದು	500
48	ವಿದ್ಯುಚ್ಚಕ್ತಿಯ ಸಲಕರಣೆಗಳು	ತಯಾರಿಸುವುದು	5000
		ದಾಸ್ತಾನು/ಮಾರಾಟ ಮಾಡುವುದು.	1000
49	ಬಹು ಶೀಘ್ರವಾಗಿಸಿದ್ದಮಾಡಿಕೊಡುವ ಆಹಾರ	ಸಿದ್ದಪಡಿಸುವುದು/ಮಾರುವುದು	1200
50	ನಾರು	ಶೇಖರಿಸುವುದು, ಮಾರುವುದು	500
51	ಕೊಬ್ಬು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
52	ಫಿನ್ಸ್	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
53	ಉರುವಲು ಸೌಧೆ	ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	500
54	ಬಿರುಸು ಬಾಣಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	1000
55	ಮೀನು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
56	ಮೀನೆಣ್ಣೆ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
57	ಅಗಸೆ ನಾರು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
58	ಮಾಂಸ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	1000
59	ಹಿಟ್ಟು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು	1000
		ಸಿದ್ದಪಡಿಸುವುದು ತಯಾರಿಸುವುದು.	2000
60	ಹೂವುಗಳು	ದಾಸ್ತಾನು ಮಾಡುವುದು / ಸಂಸ್ಕರಣೆ / ಮಾರಾಟ ಮಾಡುವುದು.	500
61	ಹಿಮಗಟ್ಟಿದ ಆಹಾರ	ದಾಸ್ತಾನು ಮಾಡುವುದು / ಸಂಸ್ಕರಣೆ / ಮಾರಾಟ ಮಾಡುವುದು.	1000
62	ಇಂಧನ	ಯಾವುದೇ ಕೈಗಾರಿಕಾ ಉದ್ದೇಶಕ್ಕಾಗಿ ಉಪಯೋಗಿಸುವುದು.	1000

ಅ.ನಂ	ಉದ್ದಿಮೆ ಹೆಸರು	ವಿವರಣೆ	ಪರಿಷ್ಕೃತ ಪರವಾನಿಗೆ ಶುಲ್ಕ
1	2	3	5
63	ಪಾದರಸದ ಸಿಡಿ ಲವಣ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
64	ಹಣ್ಣುಗಳು	ದಾಸ್ತಾನು / ಮಾರಾಟ ಮಾಡುವುದು.	1000
65	ಪೀಠೋಪಕರಣಗಳು	ಮೂರಾಟ ಮಾಡುವುದು/ ಬಾಡಿಗೆ ಕೊಡುವುದು/ತಯಾರಿಸುವುದು /ದಾಸ್ತಾನು ಮಾಡುವುದು.	1000
66	ಅನಿಲ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	1000
67	ತುಪ್ಪ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
68	ಧಾನ್ಯ	ದಾಸ್ತಾನು / ಮಾರಾಟ ಮಾಡುವುದು.	1000
69	ಕಾಳು	ಯಂತ್ರ ಸಾಮಗ್ರಿಯ ಮೂಲಕ ಹೊಟ್ಟು ತೆಗೆಯುವುದು	1000
70	ಹುಲ್ಲು / ಒಣಹುಲ್ಲು	ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	500
71	ನೆಲಗಡಲೆ ಕಾಯಿ	ದಾಸ್ತಾನು / ಮಾರಾಟ ಮಾಡುವುದು.	500
72	ಸಿಡಿಹತ್ತಿ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
73	ಗೋಣಿ ಚೀಲ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	600
74	ಕೂದಲು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
75	ಕಬ್ಬಿಣದ ಸಾಮಾನು	ತಯಾರಿಸುವುದು /ದಾಸ್ತಾನು ಮಾಡುವುದು/ಮಾರಾಟ ಮಾಡುವುದು.	1000
76	ಸಣಬು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
77	ಚರ್ಮಗಳು (Hides)	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	1000
78	ಬಳೆಗಳು (Hoofs)	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
79	ಕೊಂಬುಗಳು (Horns)	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	500
80	ನಕಲಿ ಚಿನ್ನ	ತಯಾರಿಸುವುದು/ ದಾಸ್ತಾನು ಮಾಡುವುದು/ಮಾರಾಟ ಮಾಡುವುದು.	500
81	ಬೆಲ್ಲ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು/ ಸಗಟಾಗಿ ಮ್ಹಾರಾಟ ಮಾಡುವುದು.	600
82	ಆಭರಣಗಳು	ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	1000
		ಶುದ್ದೀಕರಣ/ ತಯಾರಿಸುವುದು	500
83	ಕಾಖಿ	ತಯಾರಿಸುವುದು.	500

ಅ.ನಂ	ಉದ್ದಿಮೆ ಹೆಸರು	ವಿವರಣೆ	ಪರಿಷ್ಕೃತ ಪರವಾನಿಗೆ ಶುಲ್ಕ
1	2	3	5
84	ಅರಗು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
85	ಸುಣ್ಣ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	600
86	ಸುಣ್ಣದಕಲ್ಲುಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	600
87	ಗೊಬ್ಬರ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು./ ಮಾರಾಟ ಮಾಡುವುದು.	1000
88	ಯಂತ್ರಗಳು	ಯಾವುದೇ ಔದ್ಯಮಿಕ ಉದ್ದೇಶಕ್ಕಾಗಿ ಉಪಯೋಗಿಸುವುದು /ತಯಾರಿಕೆ	2000
		ಮಾರಾಟ/ ಬಾಡಿಗೆ.	1000
89	ಅಮೃತ ಶಿಲೆಗಳು	ತಯಾರಿಸುವುದು / ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	1500
90	ಬೆಂಕಿ ಕಡ್ಡಿಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	2000
91	ಔಷದ	ತಯಾರಿಸುವುದು	5000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	1000
92	ಲೋಹ (ಜಲ್ಲಿ ಕಲ್ಲು) ಜಜ್ಜುವಯಂತ್ರ	ಕಾರ್ಯನಿರತವಾಗಿರುವುದು.	2000
93	ಲೋಹಗಳು(ಅಮೂಲ್ಯ ಲೋಹಗಳು ಒಳಗೊಂಡಿರುವುದು) /ಕಾರ್ಖಾನೆ	ಪೆಟ್ಟು ಕೊಡುವುದು, ಬೇರ್ಪಡಿಸುವುದು, ಚಚ್ಚುವುದು, ಅಚ್ಚುಮಾಡುವುದು. ಇತ್ಯಾದಿ	2000
94	ಹಾಲು ಮತ್ತು ಹಾಲಿನ ಉತ್ಪನ್ನಗಳು	ತಯಾರಿಸುವುದು	2000
		ಮಾರಾಟ/ ದಾಸ್ತಾನು ಮಾಡುವುದು.	500
95	ಮೊಸಾಯಿಕ್	ತಯಾರಿಸುವುದು / ಮೆರಗು ಹಾಕುವುದು/ ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	1000
96	ಮೋಟರ್ ಕಾರು	ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	2000
		ಪರೀಕ್ಷಿಸುವುದು	1000
		ಬಣ್ಣ ಲೇಪಿಸುವುದು/ದುರಸ್ತಿ ಮಾಡುವುದು.	500
97	ಮೋಟರ್ ಕಾರು ವಿದ್ಯುತ್ ಸಲಕರಣೆಗಳು	ಉತ್ಪಾದಿಸುವುದು,	2000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500
98	ಮೋಟರ್ ಕಾರ್ ಬೀಡಿ ಭಾಗಗಳು ಮತ್ತು ಯಂತ್ರಭಾಗಗಳು	ಉತ್ಪಾದಿಸುವುದು,	2000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	1000
99	ಧ್ವನಿವರ್ಧಕ	ಉತ್ಪಾದಿಸುವುದು, ದಾಸ್ತಾನು ಮಾಡುವುದು, ಎರವಲು ಕೊಡುವುದು, ಮಾರಾಟ ಮಾಡುವುದು.	1000

ಅ.ನಂ	ಉದ್ದಿಮೆ ಹೆಸರು	ವಿವರಣೆ	ಪರಿಷ್ಕೃತ ಪರವಾನಿಗೆ ಶುಲ್ಕ
1	2	3	5
100	ನೈಟ್ರೊ ಕಾಂಪೌಡ್	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
101	ನೈಟ್ರೊ ಗ್ಲಿಸರಿನ್	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
102	ನೈಟ್ರೊ ಮಿಶ್ರಣ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
103	ಕೊಳಕು ಮಾಂಸ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	600
104	ಎಣ್ಣೆ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	1000
105	ಕಛೇರಿ ಪರಿಕರಗಳು	ಉತ್ಪಾದಿಸುವುದು, ಪ್ಯಾಕ್ ಮಾಡುವುದು, ದಾಸ್ತಾನು ಮಾಡುವುದು, ಎರವಲು ಕೊಡುವುದು, ಮಾರಾಟ ಮಾಡುವುದು.	500
106	ಕನ್ನಡಕಗಳು	ಉತ್ಪಾದಿಸುವುದು, ದಾಸ್ತಾನು ಮಾಡುವುದು, ಮೆರಗು ಹಾಕುವುದು ಮಾರಾಟ ಮಾಡುವುದು.	1000
107	ಭತ್ತ	ಯಂತ್ರ ಸಾಮಗ್ರಿಗಳ ಮೂಲಕ ಕುದಿಸುವುದು ಅಥವಾ ಹೊಟ್ಟು ತೆಗೆಯುವುದು.	3000
108	ಕಾಗದ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500
109	ಬಾಳೆ ಎಲೆಗಳು	ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500
110	ಕೀಟ ನಾಶಕಗಳು	ಉತ್ಪಾದಿಸುವುದು, ಮಿಶ್ರಣಗೊಳಿಸುವುದು,	5000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	1000
111	ಪೆಟ್ರೋಲಿಯಂ ಉತ್ಪನ್ನಗಳು	ಯಾವುದೇ ಕಾರ್ಯ ವಿಧಾನದ ಮೂಲಕ ಆರು ಗ್ಯಾಲನ್ನುಗಳಿಗೆ ಮೀರದ ಪ್ರಮಾಣಗಳಲ್ಲಿ ದಾಸ್ತಾನು ಮಾಡುವುದು, ಪ್ಯಾಕ್ ಮಾಡುವುದು ಒತ್ತುವುದು, ಸ್ವಚ್ಚಗೊಳಿಸುವುದು, ಸಿದ್ದಪಡಿಸುವುದು/ ತಯಾರಿಸುವುದು.ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	1000
112	ಕಪ್ಪು ರಾಳ	ಉತ್ಪಾದಿಸುವುದು, ಮಿಶ್ರಣಗೊಳಿಸುವುದು, ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500
113	ಕುಂಬಾರಿಕೆ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
114	ಛಾಯಾ ಚಿತ್ರಕ್ಕೆ ಸಂಬಂಧಿಸಿದ ಸಾಮಗ್ರಿಗಳು	ಉತ್ಪಾದಿಸುವುದು, ಸಂಸ್ಕರಿಸುವುದು, ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	1000
115	ಛಾಯಾ ಚಿತ್ರ ಚೌಕಟ್ಟು ಮತ್ತು ತೆಳು ರೇಕನ್ನು ಹೊದಿಸಿ ಪ್ರಕ್ರಿಯೆ	ಉತ್ಪಾದಿಸುವುದು, ಸಿದ್ದಪಡಿಸುವುದು, ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500
116	ಪ್ಲಾಸ್ಟಿಕ್ ಸಾಮಾಗ್ರಿಗಳು	ತಯಾರಿಸುವುದು.	2000
		ದಾಸ್ತಾನು ಮಾಡುವುದು/ ಮಾರಾಟ ಮಾಡುವುದು.	1000

ಅ.ನಂ	ಉದ್ದಿಮೆ ಹೆಸರು	ವಿವರಣೆ	ಪರಿಷ್ಕೃತ ಪರವಾನಿಗೆ ಶುಲ್ಕ
1	2	3	5
117	ರೇಡಿಯೋ	ಉತ್ಪಾದಿಸುವುದು.	5000
		ಜೋಡಿಸುವುದು. ಪರೀಕ್ಷಿಸುವುದು,/ದುರಸ್ತಿ ಮಾಡುವುದು. ಮಾರಾಟ ಮಾಡುವುದು.	500
118	ರಾಳ (ಕರ್ಪೂರ ರಾಳವನ್ನೊಳಗೊಂಡ)	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
119	ರಿಫ್ರಿಜರೇಟರ್	ದಾಸ್ತಾನು /ದುರಸ್ತಿ ಮಾಡುವುದು. ಮಾರಾಟ ಮಾಡುವುದು.	1000
120	ರೋಜ್ ವಾಟರ್	ಉತ್ಪಾದಿಸುವುದು/ದಾಸ್ತಾನು ಮಾಡುವುದು. ಮಾರಾಟ ಮಾಡುವುದು.	500
121	ರಬ್ಬರ್ ಪದಾರ್ಥಗಳು	ಉತ್ಪಾದಿಸುವುದು/ದಾಸ್ತಾನು ಮಾಡುವುದು. ಮಾರಾಟ ಮಾಡುವುದು.	1000
122	ರಬ್ಬರ್ ಸ್ಟಾಂಪ್‌ಗಳು	ಉತ್ಪಾದಿಸುವುದು/ದಾಸ್ತಾನು ಮಾಡುವುದು. ಮಾರಾಟ ಮಾಡುವುದು.	500
123	ನೆಲ ಹಾಸುಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ ಸಿದ್ದಪಡಿಸುವುದು ತಯಾರಿಸುವುದು.	1000
124	ಸ್ಯಾಗೋ	ಉತ್ಪಾದಿಸುವುದು, / ಬಟ್ಟಿಯಿಳಿಸುವುದು.	500
125	ಪೆಟ್ಲುಪ್ಪು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
126	ಸ್ಯಾನಿಟರಿ ಮತ್ತು ಪ್ಲಂಬಿಂಗ್ ಸಾಮಗ್ರಿಗಳು	ಉತ್ಪಾದಿಸುವುದು,	2000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	1000
127	ಸೀಗೆಕಾಯಿ	ಯಂತ್ರ ಸಾಮಗ್ರಿಯಿಂದ ಪುಡಿ ಮಾಡುವುದು.	500
128	ಶೆಲ್ಲಾರ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
129	ರೇಷ್ಮೆ ದಾರಗಳು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	600
130	ಸಾಬೂನು	ಯಾವುದೇ ಕಾರ್ಯ ವಿಧಾನದ ಮೂಲಕ ತಯಾರಿಸುವುದು.	2000
131	ಮಾದಕವಲ್ಲದ ಪಾನೀಯ	ಉತ್ಪಾದಿಸುವುದು, ದಾಸ್ತಾನು ಮಾಡುವುದು,	3000
		ಮಾರಾಟ ಮಾಡುವುದು.	1000
132	ಮಧ್ಯಸಾರ	ಯಾವುದೇ ಕಾರ್ಯ ವಿಧಾನದ ಮೂಲಕ ತಯಾರಿಸುವುದು.	5000
133	ತುಕ್ಕು ಹಿಡಿಯದ ಉಕ್ಕು	ಉತ್ಪಾದಿಸುವುದು,	2000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	1000
134	ಹೊಲಿಗೆ ಸಾಮಗ್ರಿಗಳು	ಉತ್ಪಾದಿಸುವುದು,	1000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500
135	ಪಾನೀಯ ಸೇವನೆಯ ಕೊಳವೆ (straw)	ದಾಸ್ತಾನು ಮಾಡುವುದು. ಮಾರಾಟ ಮಾಡುವುದು.	500
136	ಸಕ್ಕರೆ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು	2000
		ಸಿದ್ದಪಡಿಸುವುದು ತಯಾರಿಸುವುದು.	5000

ಅ.ನಂ	ಉದ್ದಿಮೆ ಹೆಸರು	ವಿವರಣೆ	ಪರಿಷ್ಕೃತ ಪರವಾನಿಗೆ ಶುಲ್ಕ
1	2	3	5
137	ಷುಗರ್ ಕ್ಯಾಂಡಿ(ಮಿಠಾಯಿ)/. ಸ್ವೀಟ್ ಮೀಟ್	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	1000
138	ಗಂಧಕ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
139	ಸುರ್ಕಿ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
140	ಚರಬಿ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
141	ಡಾಂಬರು	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	1000
142	ಚಹಾ	ಸಂಸ್ಕರಿಸುವುದು, ಪ್ಯಾಕ್ ಮಾಡುವುದು, ದಾಸ್ತಾನು ಮಾಡುವುದು. ಮಾರಾಟ ಮಾಡುವುದು.	500
143	ಟೆಲಿವಿಷನ್, ವಿ.ಸಿ.ಪಿ., ವಿ.ಸಿ.ಆರ್.	ದಾಸ್ತಾನು ಮಾಡುವುದು, ಮಾರಾಟ ಮಾಡುವುದು,	2000
		ಎರವಲು ಕೊಡುವುದು, ದುರಸ್ತಿಗೊಳಿಸುವುದು.	500
144	ಚಾವಣಿ ಸಾಮಗ್ರಿ	ಮಾರಾಟ ಮಾಡುವುದು, ದಾಸ್ತಾನು ಮಾಡುವುದು.	1000
145	ತ್ರಿಚಕ್ರ ವಾಹನಗಳು ಮತ್ತು ದ್ವಿಚಕ್ರ ವಾಹನಗಳು	ಉತ್ಪಾದಿಸುವುದು.	5000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	2000
		ಪರೀಕ್ಷಿಸುವುದು, ದುರಸ್ತಿ ಮಾಡುವುದು.	500
146	ಹೆಂಚುಗಳು	ತಯಾರಿಸುವುದು.	5000
147	ಚೌಬೀನೆ	ಮಾರಾಟ ಮಾಡುವುದು, / ದಾಸ್ತಾನು ಮಾಡುವುದು.	500
148	ಹೊಗೆಸೊಪ್ಪು(ನಶ್ಯ, ಚುಟ್ಟಾಗಳು, ಸಿಗರೇಟುಗಳು, ಮತ್ತು ಬೀಡಿಗಳನ್ನೊಳಗೊಂಡು)	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	500
149	ಟರ್ಪೆಂಟೈನ್	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು.	1000
150	ಅಪ್‌ಹೋಲ್‌ಸ್ಟರಿ ಸಾಮಗ್ರಿಗಳು	ಉತ್ಪಾದಿಸುವುದು/ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500
151	ಗಡಿಯಾರ	ಉತ್ಪಾದಿಸುವುದು,	5000
		ದಾಸ್ತಾನು ಮಾಡುವುದು, ಮಾರಾಟ ಮಾಡುವುದು,	1000
		ದುರಸ್ತಿ ಮಾಡುವುದು.	500
152	ಕೆತ್ತನೆ ಕೆಲಸ	ಉತ್ಪಾದಿಸುವುದು, ಮೆರಗು ಕೊಡುವುದು,ದಾಸ್ತಾನು ಮಾಡುವುದು, ಮಾರಾಟ ಮಾಡುವುದು.	500
153	ಉಣ್ಣೆ	ಯಾವುದೇ ಕಾರ್ಯ ವಿಧಾನದಿಂದ ದಾಸ್ತಾನು ಮಾಡುವುದು/ಸಿದ್ದಪಡಿಸುವುದು ತಯಾರಿಸುವುದು, ಬಣ್ಣ ಹಾಕುವುದು ಅಥವಾ ಒಣಗಿಸುವುದು.	500
154	ನೂಲು	ಬಣ್ಣ ಹಾಕುವುದು.	500

ಉದ್ದಿಮೆ, ವ್ಯಾಪಾರದ ಪರವಾನಿಗೆಗಳ (ಟ್ರೇಡ್ ಲೈಸನ್ಸ್) ಹೆಚ್ಚುವರಿ ಸೇರ್ಪಡೆ ಹಾಗು ದರಗಳ ಕರಡು ಪಟ್ಟಿ.

1	ಬೇಕರಿ	ತಯಾರಿಕಾ ಘಟಕ ಸಣ್ಣದು	1000
		ತಯಾರಿಕಾ ಘಟಕ ದೊಡ್ಡದು	3000
2	ಬೇಕರಿ ಮಾರಾಟ	2000 ಚದರ್ ಅಡಿ ಕಿಂತ ಹೆಚ್ಚಿಗೆ ಜಾಗೆ	2000
		1000 ರಿಂದ 2000 ಚದರ್ ಅಡಿ ವರೆಗಿನ ಜಾಗೆ	1500
		500 ರಿಂದ 1000 ಚದರ್ ಅಡಿ ವರೆಗಿನ ಜಾಗೆ.	1200
		500 ಚದರ್ ಅಡಿ ಕಿಂತ ಕಡಿಮೆ ಜಾಗೆ	800
3	ಹೋಟಲ್	2000 ಚದರ್ ಅಡಿ ಕಿಂತ ಹೆಚ್ಚಿಗೆ ಜಾಗೆ	3000
		1000 ರಿಂದ 2000 ಚದರ್ ಅಡಿ ವರೆಗಿನ ಜಾಗೆ	2000
		500 ರಿಂದ 1000 ಚದರ್ ಅಡಿ ವರೆಗಿನ ಜಾಗೆ.	1500
		500 ಚದರ್ ಅಡಿ ಕಿಂತ ಕಡಿಮೆ ಜಾಗೆ	1000
		ಬೆಣ್ಣೆ ದೋಸೆ ಹೋಟಲ್	1200
		ಕ್ಯಾಟರಿಂಗ್ ಆಫೀಸ್	500
		ದಾಬಾ ಹೋಟೆಲ್	1000
		ಟೀ ಸ್ಟಾಲ್ ಕಾಫಿ ಬಾರ್	500
		ಖಾರಾ ಮಂಡಕ್ಕಿ ಅಂಗಡಿ	500
		ಚಾಟ್ ಸೆಂಟರ್(ಪಾನಿಪೂರಿ,ಹಾಟ್ ಚಿಪ್ಸ್ ಇತ್ಯಾದಿ)	1000
4	ತಂಪು ಪಾನೀಯ ಅಂಗಡಿ ಜ್ಯೂಸ್ ಸೆಂಟರ್	ತಂಪು ಪಾನೀಯ ಅಂಗಡಿ ಜ್ಯೂಸ್ ಸೆಂಟರ್	1000
		ಕಬ್ಬಿನ ಗಾಣ (ರಸ ತಯಾರಿಕೆ)	500
5	ಮಿನಿರಲ್ ವಾಟರ್	ಮಿನಿರಲ್ ವಾಟರ್ ತಯಾರಿಕೆ	5000
		ಮಿನಿರಲ್ ವಾಟರ್ ಸಗಟು ಮಾರಾಟ	1000
6	ಬಾರ್ ಮತ್ತು ರೆಸ್ಟೋರೆಂಟ್	ಬಾರ್ ಮತ್ತು ರೆಸ್ಟೋರೆಂಟ್	3000
7	ಬ್ರಾಂಡಿಶಾಪ್ ವೈನ್ ಶಾಪ್	ಬ್ರಾಂಡಿಶಾಪ್ ವೈನ್ ಶಾಪ್	2000
8	ವಸತಿ ಗೃಹಗಳಿಗೆ (ಲಾಡ್ಜ)	1 ರಿಂದ 20 ಗ್ರಾಹಕ ಸೌಕರ್ಯವುಳ್ಳವು(ರೂಂ)	2000
		1 ರಿಂದ 40 ಗ್ರಾಹಕ ಸೌಕರ್ಯವುಳ್ಳವು(ರೂಂ)	3500
		40 ಮೇಲ್ಪಟ್ಟು ಗ್ರಾಹಕ ಸೌಕರ್ಯವುಳ್ಳವು(ರೂಂ)	5000
9	ಐಸ್ ಫ್ಯಾಕ್ಟರಿ	ದೊಡ್ಡ ಪ್ರಮಾಣ	3000
		ಸಣ್ಣ ಪ್ರಮಾಣ	2000
10	ಎಲ್ಲಾ ತರಹೆ ಧಾನ್ಯ ಮತ್ತು ಬೀಜಗಳನ್ನು ಹುರಿಯುವುದು		500
11	ಹೇರ್ ಡ್ರೆಸಿಂಗ್ ಸಲೂನ್ ಅಥವಾ ಕ್ಷೌರದ ಅಂಗಡಿ		1000
12	ಬ್ಯೂಟಿ ಪಾರ್ಲರ್‌ಗಳು	ಗಂಡಸರು/ ಹೆಂಗಸರು	1000
13	ಲಾಂಡ್ರಿ ಅಂಗಡಿ		500

14	ಕಾರ್ಖಾನೆಗಳು	ಕಾರ್ಖಾನೆಗಳು	5000
		ಸಣ್ಣ ಕೈಗಾರಿಕೆಗಳು	3000
		ಗುಡಿ ಕೈಗಾರಿಕೆಗಳು	1000
15	ಪಾದರಕ್ಷೆಗಳ ಅಂಗಡಿಗಳು ಅಥವಾ ಚರ್ಮದಿಂದ ತಯಾರಿಸಿದ ಸಾಮಾನುಗಳ ಅಂಗಡಿಗಳು	1) ಶೋ ರೂಂಗಳು ಹಾಗೂ ದೊಡ್ಡ ಅಂಗಡಿಗಳು	1500
		2) ಸಣ್ಣ ಅಂಗಡಿಗಳು	1000
16	ಚಪ್ಪಲಿ ದುರಸ್ತಿ ಸಣ್ಣ ಅಂಗಡಿಗಳು ಲಿಡ್‌ಕರ್ ಶೆಡ್‌ಗಳು ಸೇರಿದಂತೆ	ಚಪ್ಪಲಿ ದುರಸ್ತಿ ಸಣ್ಣ ಅಂಗಡಿಗಳು ಲಿಡ್‌ಕರ್ ಶೆಡ್‌ಗಳು ಸೇರಿದಂತೆ	500
17	ಕಸಾಯಿಖಾನೆ	ಕಸಾಯಿಖಾನೆ ಲೈಸನ್ಸ್ ಫೀ	2000
18	ಮಾಂಸದ ಅಂಗಡಿ	ಕುರಿಯ ಮತ್ತು ಮೇಕೆ	1000
		ದನದ ಮಾಂಸದ ಅಂಗಡಿ	1000
		ಮೀನು ಮಾರಾಟದ ಅಂಗಡಿ	500
		ಕೋಳಿ ಮಾಂಸದ ಅಂಗಡಿ	500
		ಹಂದಿ ಮಾಂಸದ ಅಂಗಡಿ	500
19	ತರಕಾರಿ ಅಥವಾ ಕಾಯಿಪಲ್ಯಗಳ ಮಾರಾಟ ಸಗಟು ವ್ಯಾಪಾರ / ಚಿಲ್ಲರೆ ವ್ಯಾಪಾರ	ತರಕಾರಿ ಅಥವಾ ಕಾಯಿಪಲ್ಯಗಳ ಮಾರಾಟ ಸಗಟು ವ್ಯಾಪಾರ ಚಿಲ್ಲರೆ ವ್ಯಾಪಾರ	500
20	ಮುದ್ರಣಾಲಯ	1) ಕಲ್ಲಚ್ಚು ಮುದ್ರಣಾಲಯ	500
		2) ಆಫ್ ಸೆಟ್ ಮುದ್ರಣಾಲಯ	1000
		3) ಸ್ಕ್ರೀನ್ ಪ್ರಿಂಟಿಂಗ್	500
21	ವಾಹನಗಳ ಸರ್ವೀಸ್ ಸ್ಟೇಷನ್		1000
22	ವಾಹನಗಳ ದುರಸ್ತಿ ಗ್ಯಾರೇಜ್	ದ್ವಿಚಕ್ರ ವಾಹನ	500
		ಮೂರು ಚಕ್ರ ಅಥವಾ ನಾಲ್ಕು ಚಕ್ರಗಳ	800
		ಟ್ರ್ಯಾಕ್ಟರ್	1000
		ಭಾರಿ ವಾಹನ	1500
		ಹೊಸ ವಾಹನಗಳ ಮಾರಾಟ ಸೇವೆ (ಶೋ ರೂಂಗಳೂ)	3000
		ವಾಲ್ಕನೈಜಿಂಗ್ ವರ್ಕ್ಸ್	500
		ಟ್ರ್ಯಾಕ್ಟರ್ ಟ್ರಾಲಿಗಳ ತಯಾರಿಕೆ/ದುರಸ್ಥಿ	2000
		ಲಾರಿ ಬಸ್‌ಗಳ ಬಾಡಿ ನಿರ್ಮಾಣ/ದುರಸ್ಥಿ	2000
		ಕಾರ್ ಟಿಂಕರ್ ವರ್ಕ್ಸ್ / ಸ್ಪ್ರೇ ಪೆಂಟಿಂಗ್	800
		ಸೈಕಲ್‌ಗಳ ದುರಸ್ತಿ /ಬಾಡಿಗೆ ಕೊಡುವ ಅಂಗಡಿ	500
23	ವಿದ್ಯುತ್ ಮೋಟಾರು	ಮೋಟಾರುಗಳ / ಬಿಡಿಭಾಗಗಳ ಮಾರಾಟ	1000
24	ತಾಮ್ರ ಕೆಲಸ ಮಾಡುವುದು	ತಾಮ್ರ ಕೆಲಸ ಮಾಡುವುದು	
		1) ಸಣ್ಣ ಪ್ರಮಾಣ	500
		2) ದೊಡ್ಡ ಪ್ರಮಾಣ	1000

25	ಫೋಟೋಗ್ರಾಫಿ ಸ್ಟುಡಿಯೋ/ವೀಡಿಯೋ ಕವರೇಜ್		800
26	ಕಲರ್ ಲ್ಯಾಬ್‌ಗಳು		1500
27	ಎಲೆಕ್ಟ್ರಾನಿಕ್ಸ್ ಸಾಮಾಗ್ರಿ	ಎಲೆಕ್ಟ್ರಾನಿಕ್ಸ್ ಸಾಮಾಗ್ರಿಗಳ ಮಾರಾಟ	1000
		ದುರಸ್ತಿ	500
28	ಕಂಪ್ಯೂಟರ್	ಬಿಡಿ ಭಾಗಗಳ ಮಾರಾಟ	1500
		ದುರಸ್ತಿ /ಸೇವೆ	1000
29	ಸಾಮಿಲ್	ಯಂತ್ರ ಅಥವಾ ವಿದ್ಯುತ್ ಶಕ್ತಿಯಿಂದ ದಿಮ್ಮಿ ಅಥವಾ ಮರ ಕೊಯ್ಯುವುದು ಅಥವಾ ಕತ್ತರಿಸುವುದು	2000
		ಮರದ ಪ್ಲೇನಿಂಗ್ & ಟರ್ನಿಂಗ್ ಮಷಿನ್‌ಗಳು	1500
30	ಬಡಗಿ ಕೆಲಸ		500
31	ವಿದ್ಯುತ್ ಉಪಕರಣ	ವಿದ್ಯುತ್ ಉಪಕರಣಗಳ ಮಾರಾಟ	1000
		ವಿದ್ಯುತ್ ಉಪಕರಣಗಳ ದುರಸ್ಥಿ	500
32	ಬಟ್ಟೆ ಅಂಗಡಿ / ರೆಡಿಮೇಡ್ ಬಟ್ಟೆ ಅಂಗಡಿ	3000 ಚದರ್‌ಅಡಿ ಕಿಂತ ಹೆಚ್ಚಿಗೆ ಜಾಗೆ	5000
		2000–3000 ಚದರ್‌ಅಡಿ ವರೆಗಿನ ಜಾಗೆ	2500
		1000–2000 ಚದರ್‌ಅಡಿ ವರೆಗಿನ ಜಾಗೆ	2000
		500–1000 ಚದರ್‌ಅಡಿ ವರೆಗಿನ ಜಾಗೆ	1500
		500 ಚದರ್‌ಅಡಿ ಕಿಂತ ಕಡಿಮೆ ಜಾಗೆ	1000
33	ರೆಡಿಮೇಡ್ ಬಟ್ಟೆ ತಯಾರಿಕೆ ಘಟಕ	ರೆಡಿಮೇಡ್ ಬಟ್ಟೆ ತಯಾರಿಕೆ ಘಟಕ (2000 ಚದರ್ ಅಡಿ ಕಿಂತ ಹೆಚ್ಚಿಗೆ)	3000
		ರೆಡಿಮೇಡ್ ಬಟ್ಟೆ ತಯಾರಿಕೆ ಘಟಕ (2000 ಚದರ್ ಅಡಿ ಕಿಂತ ಕಡಿಮೆ)	2000
34	ದವಸಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಬೀಜ, ಹಿಟ್ಟು, ಮೆಣಸಿನಕಾಯಿ ಇಂಗು ಮುಂತಾದ ದಿನಸಿ ಸಾಮಾಗ್ರಿಗಳು ಒಳಗೊಂಡಂತೆ	ಅ) ಕಿರಾಣಿ ವ್ಯಾಪಾರ (ಹೋಲ್ ಸೇಲ್)	1000
		ಆ) ಕಿರಾಣಿ ವ್ಯಾಪಾರ (ರೀಟೇಲ್)	800
		ಇ) ಕಿರಾಣಿ ವ್ಯಾಪಾರ (ಸಣ್ಣ ಅಂಗಡಿಗಳು)	500
		ಈ) ಸೂಪರ್ ಮರ್ಕೆಟಗಳು	2000
		ಉ) ಅಡಿಗೆ ಎಣ್ಣೆ ಮಾರಾಟದ ಅಂಗಡಿ ಸಗಟು/ ಚಿಲ್ಲರೆ	1000
		ಊ) ಅಕ್ಕಿ ವ್ಯಾಪಾರ ಸಗಟು/ ಚಿಲ್ಲರೆ	1000
35	ಪಾನ್ ಬೀಡಾ, ಬೀಡಿ ಸಿಗರೇಟು ಹಾಗೂ ಇನ್ನಿತರೆ ಸಣ್ಣ ಪುಟ್ಟ ಅಂಗಡಿಗಳು		500

36	ಲೋಹಪಾತ್ರೆಗಳು (ಸ್ಟೀಲ್, ಹಿತ್ತಾಳೆ, ತಾಮ್ರ, ಕಂಚು, ಅಲ್ಯುಮಿನಿಯಂ ಇನ್ನಿತರೆ) ಮನೆಬಳಕೆಗೆ ಉಪಯೋಗಿಸುವ ಸಾಮಾಗ್ರಿಗಳ ಶೇಖರಣೆ ಹಾಗೂ ಮಾರಾಟ	ಅ) ಹೋಲ್‌ಸೇಲ್ / ಶೋ ರೂಂ	1500
		ಆ) ರೀಟೆಲ್	1000
37	ಗುಜರಿ ಅಂಗಡಿ	ಗುಜರಿ ಅಂಗಡಿ	1000
38	ಆಸ್ಪತ್ರೆ	ನರ್ಸಿಂಗ್ ಹೋಂ	5000
		ಕ್ಲಿನಿಕ್	1000
		ಕ್ಲಿನಿಕ್ ಲ್ಯಾಬೋರೇಟರಿಗಳು	2000
		ಎಕ್ಸರೇ, ಅಲ್ಟ್ರಾಸೌಂಡ್ ಹಾಗೂ ಸಿಟಿ ಸ್ಕ್ಯಾನಿಂಗ್ ಸೆಂಟರ್	3000
39	ಅ) ಪಶು ಔಷಧಿ ಅಂಗಡಿಗಳು ಸಗಟು/ ಚಿಲ್ಲರೆ	ಅ) ಪಶು ಔಷಧಿ ಅಂಗಡಿಗಳು ಸಗಟು/ ಚಿಲ್ಲರೆ	1000
40	ಸ್ಟೇಷನರಿ	ಸ್ಟೇಷನರಿ ಅಂಗಡಿಗಳು ಸಗಟು	1500
		ಸ್ಟೇಷನರಿ ಅಂಗಡಿಗಳು ಚಿಲ್ಲರೆ	800
		ಗ್ರೀಟಿಂಗ್ಸ್ ಸೆಂಟರ್‌ಗಳು	500
		ಗಿಫ್ಟ್ ಸೆಂಟರ್‌ಗಳು	1000
		ಬಳೆಗಳ ಅಂಗಡಿ(ಬ್ಯಾಂಗಲ್ ಸ್ಟೋರ್ಸ್) ಸಗಟು	1500
		ಬಳೆಗಳ ಅಂಗಡಿ(ಬ್ಯಾಂಗಲ್ ಸ್ಟೋರ್ಸ್) ಚಿಲ್ಲರೆ	500
41	ಸರಕು ಸಾಗಿಗೆ	ಸರಕು ಸಾಗಿಗೆ ಬುಕ್ಕಿಂಗ್ ಆಫೀಸು	1000
		ಸರಕು ಸಾಗಿಗೆ ಗೋಡಾನು	3000
42	ಬಸ್/ಪ್ರಯಾಣಿಕರ ಬುಕ್ಕಿಂಗ್ ಆಫೀಸು	ಬಸ್/ಪ್ರಯಾಣಿಕರ ಬುಕ್ಕಿಂಗ್ ಆಫೀಸು	1000
43	ಡ್ರೈವಿಂಗ್ ಸ್ಕೂಲ್‌ಗಳು		1000
44	ಆಟೋ ಕನ್ಸಲ್ಟೆಂಟ್‌ಗಳು		500
45	ಹಣಕಾಸು ಸಂಸ್ಥೆಗಳು/ಫೈನಾನ್ಸ್‌ಗಳು (ಬ್ಯಾಂಕ್ ಗಳನ್ನು ಹೊರತುಪಡಿಸಿ)	ಹಣಕಾಸು ಸಂಸ್ಥೆಗಳು/ಫೈನಾನ್ಸ್‌ಗಳು (ಬ್ಯಾಂಕ್ ಗಳನ್ನು ಹೊರತುಪಡಿಸಿ)	1000
46	ಎಸ್.ಟಿ.ಡಿ /ಐ.ಎಸ್.ಡಿ / ಫ್ಯಾಕ್ಸ್ ಅಂಗಡಿಗಳು		500
47	ಜೆರಾಕ್ಸ್ , ಟೈಪಿಂಗ್, ಡಿಟಿಪಿ ಸೆಂಟರ್‌ಗಳು		500
48	ವ್ಯಾಪಾರಿ ಮೇಳಗಳು/ಫನ್-ಫೇರ್ ಶಾಪ್ ಗಳು		3000
49	ಇಂಟರ್ ನೆಟ್ & ಬ್ರೌಸಿಂಗ್ ಸೆಂಟರ್‌ಗಳು		1000

50	ಕಂಪ್ಯೂಟರ್ ಗೇಮ್ಸ್ ಸೆಂಟರ್‌ಗಳು		1000
51	ಮೋಬೈಲ್	ಮೋಬೈಲ್ ಮಾರಾಟ / ಸೇವೆಗಳು	1000
		ಮೋಬೈಲ್ ಸಿಮ್ ಮಾರಾಟ & ಸೇವೆಗಳು (ಗ್ರಾಹಕರ ಸೇವಾ ಕೇಂದ್ರಗಳು)	2000
52	ರೇಡಿಯಂ ಸ್ಟಿಕರ್ ಕಟಿಂಗ್ ಅಂಗಡಿಗಳು		500
53	ಅಕ್ಕಿ ಬೇಳೆ ರುಬ್ಬುವ ಯಂತ್ರಗಳು	ಅಕ್ಕಿ ಬೇಳೆ ರುಬ್ಬುವ ಯಂತ್ರಗಳು	500
54	ಮಂಡಕ್ಕಿ ಭಟ್ಟಿಗಳು		500
55	ಒಳಾಂಗಣ ಆಟದ ಚಟುವಟಿಕೆಗಳು		1000
56	ಖಾಸಗಿ ಈಜು ಕೊಳಗಳು		2000
57	ಹ್ಯಾಂಡಲೂಮ್ಸ್ ಹೌಸ್		500
58	ಕೋರಿಯರ್ ಸರ್ವಿಸ್‌ಗಳು		500
59	ಕಂಪ್ಯೂಟರ್ ಎಜುಕೇಷನ್ ಇನ್ಸಟ್ಯೂಟ್‌ಗಳು		1000
60	ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಗಳು		1000
61	ಕಲ್ಯಾಣ ಮಂಟಪಗಳು	ಹವಾ ನಿಯಂತ್ರಿತ	10000
		ದೊಡ್ಡದು	5000
		ಸಣ್ಣದು	3000
		ಕಾನ್ಫರೆನ್ಸ ಹಾಲ್‌ಗಳು (ಸಭಾಂಗಣಗಳು)	1000
62	ಪೇಯಿಂಗ್ ಗೆಸ್ಟ್ ಹೌಸ್‌ಗಳು		1000
63	ದಲಾಲಿ ಅಂಗಡಿಗಳು		1000
64	ಹತ್ತಿ,ಗೋವಿನ ಜೋಳ, ಜೋಳ, ಭತ್ತ ಕಾಳು-ಕಡಿ ಖರೀದಿ ಅಂಗಡಿಗಳು		1000
65	ತೂಕ ಮತ್ತು ಅಳತೆ	ವೇ ಬ್ರಿಡ್ಜ್ (ಭಾರೀ ತೂಕ ತೂಗುವ ಯಂತ್ರಗಳು)	1000
		ಅಳತೆ ಮತ್ತು ತೂಕದ ಸಾಮಗ್ರಿಗಳ ಮಾರಾಟದ ಅಂಗಡಿಗಳು	500
66	ಬೀಜ ಸಂಸ್ಕರಣೆ	ಬೀಜ ಸಂಸ್ಕರಣೆ	1000
67	ದೇಶಿಯ ಔಷಧಿಗಳ ಮಾರಾಟ	ದೇಶಿಯ ಔಷಧಿಗಳ ಮಾರಾಟ	500
68	ವೈದ್ಯಕೀಯ/ವೈಜ್ಞಾನಿಕ ಉಪಕರಣಗಳ ಮಾರಾಟ (ಸೈಟಿಫಿಕ್ ಸಪ್ಲಾಯರ್ಸ್)		1000
69	ಗ್ಲಾಸ್ & ಪ್ಲೈವುಡ್	ಮಾರಾಟ	1000
		ವರ್ಕ್ಸ	500
70	ವ್ಯವಸಾಯ ಉಪಕರಣಗಳ ತಯಾರಿಕೆ / ಮಾರಾಟ		1500
71	ಬೋರ್ ವೆಲ್ ಏಜನ್ಸಿಗಳು	ಬೋರ್ ವೆಲ್ ಏಜನ್ಸಿಗಳು	1000
72	ಸೋಲಾರ್ ಉಪಕರಣಗಳ ಮಾರಾಟ & ಸೇವೆ	ಸೋಲಾರ್ ಉಪಕರಣಗಳ ಮಾರಾಟ & ಸೇವೆ	1000

73	ಶೇರ್ ಬ್ರೂಕರ್ಸ್ ಆಫೀಸ್	ಶೇರ್ ಬ್ರೂಕರ್ಸ್ ಆಫೀಸ್	1000
74	ಖಾಜಾ, ಬಟನ್ಸ್ & ಸ್ಟಿಚಿಂಗ್ ಅಂಗಡಿ	ಖಾಜಾ, ಬಟನ್ಸ್ & ಸ್ಟಿಚಿಂಗ್ ಅಂಗಡಿ	500
75	ಸಾಕು ಪ್ರಾಣಿ, ಪಕ್ಷಿಗಳು & ಅಕ್ವೇರಿಯಂ ಮಾರಾಟದ ಅಂಗಡಿ	ಸಾಕು ಪ್ರಾಣಿ, ಪಕ್ಷಿಗಳು & ಅಕ್ವೇರಿಯಂ ಮಾರಾಟದ ಅಂಗಡಿ	500
76	ಉದ್ದಿಮೆಗಳಿಗೆ ಸಂಭಂದಿಸಿದಂತೆ ಕಛೇರಿಗಳು	ಉದ್ದಿಮೆಗಳಿಗೆ ಸಂಭಂದಿಸಿದಂತೆ ಕಛೇರಿಗಳು	1000
77	ಚಿತ್ರ ಮಂದಿರ		5000
78	ವಿಡಿಯೋ ಥಿಯೇಟರ್		2000
	ಹೆಚ್ಚುವರಿ ಸೇರ್ಪಡೆಗಳು		
1	ಶಾಮಿಯಾನದ ಅಂಗಡಿ	ಶಾಮಿಯಾನದ ಅಂಗಡಿ	800
2	ಶ್ಯಾವಿಗೆ ಯಂತ್ರ	ಶ್ಯಾವಿಗೆ ಯಂತ್ರ	500
3	ಫ್ಲೆಕ್ಸ್ ಬೋರ್ಡ ಪ್ರಿಂಟಿಂಗ್	ಫ್ಲೆಕ್ಸ್ ಬೋರ್ಡ ಪ್ರಿಂಟಿಂಗ್	1000
4	ಅಕ್ರಲಿಕ್ಸ್	ಅಕ್ರಲಿಕ್ಸ್	500
5	ಕುಷನ್ ವರ್ಕ್ಸ	ಕುಷನ್ ವರ್ಕ್ಸ	600
6	ಟೈಲರಿಂಗ್ ಅಂಗಡಿ	ಟೈಲರಿಂಗ್ ಅಂಗಡಿ	500
7	ಅವಲಕ್ಕಿ-ಮಂಡಕ್ಕಿ ವ್ಯಾಪಾರ	ಅವಲಕ್ಕಿ-ಮಂಡಕ್ಕಿ ವ್ಯಾಪಾರ	800

ಅಶ್ವಶಕ್ತಿಯನ್ನು ಅಳವಡಿಸಿಕೊಂಡು ನಡೆಸುವ ಉದ್ದಿಮೆಗೆ ಲೈಸನ್ಸ್ ಫೀ ಜೊತೆಗೆ ಅಶ್ವಶಕ್ತಿಗೆ (ಹೆಚ್. ಪಿ) ಅನುಗುಣವಾಗಿ ಫೀ ದರ ನಿಗದಿ

1	1. ಹೆಚ್ ಪಿ ಯಿಂದ 5 ಹೆಚ್ ಪಿ ಯಂತ್ರವನ್ನು ಅಳವಡಿಸಿಕೊಂಡು ಯಾವುದೇ ವಿಧವಾದ ಉದ್ದಿಮೆ ನಡೆಸಲು	300
2	5 ಹೆಚ್ ಪಿ ಯಿಂದ 10 ಹೆಚ್ ಪಿ ಯಂತ್ರವನ್ನು ಅಳವಡಿಸಿಕೊಂಡು ಯಾವುದೇ ವಿಧವಾದ ಉದ್ದಿಮೆ ನಡೆಸಲು	400
3	10 ಹೆಚ್ ಪಿ ಯಿಂದ 20 ಹೆಚ್ ಪಿ ಯಂತ್ರವನ್ನು ಅಳವಡಿಸಿಕೊಂಡು ಯಾವುದೇ ವಿಧವಾದ ಉದ್ದಿಮೆ ನಡೆಸಲು	500
4	20 ಹೆಚ್ ಪಿ ಯಿಂದ 30 ಹೆಚ್ ಪಿ ಯಂತ್ರವನ್ನು ಅಳವಡಿಸಿಕೊಂಡು ಯಾವುದೇ ವಿಧವಾದ ಉದ್ದಿಮೆ ನಡೆಸಲು	600
5	30 ಹೆಚ್.ಪಿ.ಯಿಂದ ಮೇಲ್ಪಟ್ಟು ಹೆಚ್.ಪಿ.ಯಂತ್ರವನ್ನು ಅಳವಡಿಸಿಕೊಂಡು ನಡೆಸುವ ಉದ್ದಿಮೆಗೆ ಪ್ರತಿ ಹೆಚ್. ಪಿ. ಗೆ	50

ನಿಬಂಧನೆಗಳು

1 ಅಂಗಡಿ ಉದ್ದಿಮೆಗಳ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಬರೆಯಿಸಬೇಕು.

2. ಆಯುಕ್ತರು ಮಹಾನಗರ ಪಾಲಿಕೆಯ ಇವರಿಂದ ಪರವಾನಿಗೆ ಪಡೆಯದೇ ದಾವಣಗೆರೆ ಪಾಲಿಕೆಯ ಸರಹದ್ದಿನಲ್ಲಿ ಯಾವುದೇ ಉದ್ದೇಶಕ್ಕಾಗಿ ಯಾವುದೇ ವಸ್ತುಗಳನ್ನು ತಯಾರಿಸುವುದು, ಸಂಗ್ರಹಿಸುವುದು, ಮಾರಾಟ ಮಾಡುವುದು ಮಾಡತಕ್ಕದ್ದಲ್ಲ

3. ಪರವಾನಿಗೆ ಅವಧಿಯು ಪ್ರತಿ ವರ್ಷ ಏಪ್ರಿಲ್ ಮೊದಲ ದಿನದಂದು ಪ್ರಾರಂಭವಾಗಿ ಮಾರ್ಚ್ ಕೊನೆಯ ದಿನದಂದು ಕೊನೆಗೊಳ್ಳುತ್ತದೆ ಹಾಗೂ ವರ್ಷದ ಯಾವುದೇ ದಿನಾಂಕದಂದು ಪರವಾನಿಗೆ ಪಡೆದರೂ ಸಹ ಪರವಾನಿಗೆಯ ಅವಧಿಯು ಮಾರ್ಚ್ ತಿಂಗಳ ಕೊನೆಯ ದಿನದಂದು ಕೊನೆಗೊಳ್ಳುವುದು.

4 .ಮೇಲೆ ಸೂಚಿಸಿದ ಯಾವುದೇ ಕಸಬು ಅಥವಾ ವ್ಯಾಪಾರದ ಸಲುವಾಗಿ ಪರವಾನಿಗೆ ಪಡೆಯಲು ಇಚ್ಚಿಸುವವರು 30 ದಿನಗಳ ಮುಂಚಿತವಾಗಿ ನಿರ್ದಿಷ್ಟಪಡಿಸಿದ ಫೀಯೊಂದಿಗೆ ಆಯುಕರಿಗೆ ಅರ್ಜಿ ಸಲ್ಲಿಸಬೇಕು.

5 ಪರವಾನಿಗೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವವರು ಪ್ರತಿ ವರ್ಷ ಜನೇವರಿ ತಿಂಗಳ 1ನೇ ತಾರೀಖಿನ ಒಳಗಾಗಿ ನಿಗದಿಪಡಿಸಿದ ಫೀಯೊಂ ಸಂಬಂಧಿಸಿದ ಕಸುಬುಗಳನ್ನು ನಮೂದಿಸಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.

6. ಲೈಸನ್ಸ್ ಅವಧಿ ಮುಗಿದ ನಂತರ ನವೀಕರಣಕ್ಕೆ ಅರ್ಜಿ ಸಲ್ಲಿಸುವವರು ಲೈಸನ್ಸ್ ಶುಲ್ಕದ ಶೇ. 25 ರಷ್ಟು ವಾರ್ಷಿಕ ದಂ ಪಾವತಿಸಬೇಕಾಗುತ್ತದೆ. ಹಾಗೂ ಲೈಸನ್ಸ್ ಅವಧಿ ಮುಗಿದ 1 ವರ್ಷದ ನಂತರ ನವೀಕರಣಕ್ಕೆ ಅರ್ಜಿ ಸಲ್ಲಿಸುವವರು ಲೈಸನ್ಸ್ ಶುಲ್ಕದ ಶೇ. ರಷ್ಟು ವಾರ್ಷಿಕ ದಂಡ ಪಾವತಿಸಬೇಕಾಗುತ್ತದೆ.

7. ಪರವಾನಿಗೆ ಪಡೆದವರು ಅವರವರಲ್ಲಿನ ಯಾವತ್ತು ಕಾನೂನುಗಳ, ನಿಯಮಗಳ ಹಾಗೂ ಉಪನಿಯಮಗಳ ಪ್ರಕಾರ ನಡೆಯತಕ್ಕದ್ದು.

8. ಒಮ್ಮೆ ಪಡೆದ ಪರವಾನಿಗೆಯನ್ನು ಯಾವತ್ತೂ ಹಸ್ತಾಂತರಿಸಲು ಅಥವಾ ಬದಲಾಯಿಸಲು ಬರುವುದಿಲ್ಲಾ. ಹಾಗು ಸ್ಥಳ ಬದಲಾವಣೆಗೊಂ ಪರವಾನಿಗೆಯು ರದ್ದಾಗುತ್ತದೆ.

9. ಪರವಾನಿಗೆಯನ್ನು ಪಡೆದ ಉದ್ದೇಶಕ್ಕೆ ಅಲ್ಲದೇ ಇತರೆ ಯಾವುದೇ ವಹಿವಾಟುಗಳಿಗೆ ಅನ್ವಯಿಸುವುದಿಲ್ಲಾ.

10. ಉದ್ದಿಮೆದಾರರು ಉದ್ದಿಮೆಯನ್ನು ಮುಕ್ತಾಯಗೊಳಿಸಲು ಇಚ್ಛಿಸಿದಲ್ಲಿ ಅರ್ಜಿಯೊಂದಿಗೆ ತಾವು ಹೊಂದಿರುವ ಪರವಾನಿಗೆಯನ್ನು ಕಛೇ ಹಿಂದಿರುಗಿಸಿ ಆದೇಶ ಪಡೆದುಕೊಳ್ಳತಕ್ಕದ್ದು.

11. ಉದ್ದಿಮೆ ಪರವಾನಿಗೆಯನ್ನು ಉದ್ದಿಮೆ ನಡೆಸಲು ಮಾತ್ರ ನೀಡಲಾಗಿದೆ ಹೊರತು ಯಾವುದೇ ವ್ಯಾಜ್ಯಗಳಿಗೆ ಭಾಧಿತವಾಗಿರುವುದಿಲ್ಲಾ.

12. ಕಡ್ಡಾಯವಾಗಿ ಪರವಾನಿಗೆಯ ಪ್ರತಿಯನ್ನು ಉದ್ದಿಮೆ ಸ್ಥಳದಲ್ಲಿ ಪ್ರದರ್ಶಿಸತಕ್ಕದ್ದು.

ಆಯುಕ್ತರು

ಪಿ.ಡಿ. 05 ಮಹಾನಗರ ಪಾಲಿಕೆ, ದಾವಣಗೆರೆ

[illegible]